<u>ಕರ್ನಾಟಕ ಸರ್ಕಾರ</u>

ಸಂಖ್ಯೆ:ಸಕಇ 13 ~~ಎಸ್‌ಡಿಸಿ~~ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ,
ಬೆಂಗಳೂರು, ದಿನಾಂಕ: 11.03.2020

13
12/3/20

<u>ಇವರಿಂದ:</u>

ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಸಮಾಜ ಕಲ್ಯಾಣ ಇಲಾಖೆ,
ಬೆಂಗಳೂರು.

<u>ಇವರಿಗೆ:</u>

ಕಾರ್ಯದರ್ಶಿ
ಕರ್ನಾಟಕ ವಿಧಾನ ಸಭೆ/~~ಪರಿಷತ್ತು~~
ವಿಧಾನಸೌಧ

ಮಾನ್ಯರೇ,

ವಿಷಯ:- ಮಾನ್ಯ ವಿಧಾನ ಸಭಾ / ~~ಪರಿಷತ್ತಿನ~~ ಸದಸ್ಯರಾದ ಶ್ರೀ/~~ಶ್ರೀಮತಿ~~ ದೇವಾನಂದ್ ಫುಲಸಿಂಗ್ ಚವ್ಹಾಣ್ ಇವರ ಚುಕ್ಕೆ ಗುರುತಿನ / ~~ಚುಕ್ಕೆ ಗುರುತಿಲ್ಲದ~~ ಪ್ರಶ್ನೆ ಸಂಖ್ಯೆ: 76 ಗೆ ಉತ್ತರಿಸುವ ಬಗ್ಗೆ

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ / ~~ಪರಿಷತ್ತಿನ~~ ಸದಸ್ಯರಾದ ಶ್ರೀ/~~ಶ್ರೀಮತಿ~~ ದೇವಾನಂದ ಫುಲಸಿಂಗ್ ಚವ್ಹಾಣ ಇವರ ಚುಕ್ಕೆ ಗುರುತಿನ / ~~ಚುಕ್ಕೆ ಗುರುತಿಲ್ಲದ~~ ಪ್ರಶ್ನೆ ಸಂಖ್ಯೆ: 76 ಗೆ ಸಂಬಂಧಿಸಿದಂತೆ ತಯಾರಿಸಿದ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ವಿ. ರಮೇಶ್)
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಮಾಜ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	:	76
ಸದಸ್ಯರ ಹೆಸರು	:	ಶ್ರೀ ದೇವಾನಂದ್ ಫುಲಸಿಂಗ್ ಚವಾಣ್ (ನಾಗಠಾಣ)
ಉತ್ತರಿಸಬೇಕಾದ ದಿನಾಂಕ	:	12.03.2020
ಉತ್ತರಿಸುವ ಸಚಿವರು	:	ಸಮಾಜ ಕಲ್ಯಾಣ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
ಅ)	ತಾಂಡಾಗಳ ಜನರು ಗುಳೆ ಹೋಗುವುದನ್ನು ತಪ್ಪಿಸಿ ಸ್ವಯಂ ಉದ್ಯೋಗ ನೀಡಲು ಹಿಂದಿನ ಸರ್ಕಾರ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಪುರ ತಾಲ್ಲೂಕಿನ ಮದಭಾವಿ ಪೈಲಟ್ ಪ್ರಾಜೆಕ್ಟ್ ಘೋಷಣೆ ಮಾಡಿದ್ದರೂ ಯೋಜನೆ ಜಾರಿಯಾಗದಿರಲು ಕಾರಣವೇನು: (ವಿವರ ನೀಡುವುದು)	ಹಿಂದಿನ ಸರ್ಕಾರ ಈ ಸಂಬಂಧ ಯಾವುದೇ ಘೋಷಣೆ ಮಾಡಿರುವುದಿಲ್ಲ.
ಆ)	ಸದರಿ ಯೋಜನೆ ಜಾರಿಗೊಳಿಸಲು ವಿಳಂಬವಾಗಿರುವುದಕ್ಕೆ ಕಾರಣಗಳೇನು;	ಉದ್ಭವಿಸುವುದಿಲ್ಲ
ಇ)	ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲು ಸರ್ಕಾರದ ಕ್ರಮ ಕೈಗೊಂಡಿದೆಯೇ	ಅನ್ವಯಿಸುವುದಿಲ್ಲ

ಸಂಖ್ಯೆ: ಸಕಇ 13 ಸ್ಲೀಮರ 2020

(ಗೋವಿಂದ ಎಂ. ಕಾರಜೋಳ)
ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ
ಹಾಗೂ ಸಮಾಜ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆರ್‌ಡಿ 16 ಎಲ್‌ಜಿಸಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 10.03.2020

10
Stard
12/03/2020

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಕಂದಾಯ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ,
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನಸಭೆಯ ಸದಸ್ಯರಾದ ಮಾನ್ಯ ಶ್ರೀ ಗೂಳಿಹಟ್ಟಿ ಡಿ.ಶೇಖರ್ (ಹೊಸದುರ್ಗ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: **675ಕ್ಕೆ** ಉತ್ತರಿಸುವ ಬಗ್ಗೆ (ಅರಣ್ಯ ಇಲಾಖೆಯಿಂದ ವರ್ಗಾವಣೆಗೊಂಡಿರುವ ಪ್ರಶ್ನೆ)

***

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನಸಭೆಯ ಸದಸ್ಯರಾದ ಶ್ರೀ ಗೂಳಿಹಟ್ಟಿ ಡಿ.ಶೇಖರ್ (ಹೊಸದುರ್ಗ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: **675ಕ್ಕೆ** ಉತ್ತರದ 150 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,
10/3/20
(ಎಂ.ಇ.ಚನ್ನಬಸವರಾಜ)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂಮಂಜೂರಾತಿ-3)

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	::	675
ಸದಸ್ಯರ ಹೆಸರು	::	ಶ್ರೀ ಗೂಳಿಹಟ್ಟಿ ಡಿ.ಶೇಖರ್ (ಹೊಸದುರ್ಗ)
ಉತ್ತರಿಸುವ ದಿನಾಂಕ:	::	12.03.2020
ಉತ್ತರಿಸುವ ಸಚಿವರು	::	ಕಂದಾಯ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಹೊಸದುರ್ಗ ತಾಲ್ಲೂಕು ಗೂಳಿಹಟ್ಟಿ ರಿ.ಸ.ನಂ.26ರಲ್ಲಿರುವ ತೋಟ, ಕೃಷಿ ಜಮೀನಿನ ವಿಸ್ತೀರ್ಣವೆಷ್ಟು:	ಹೊಸದುರ್ಗ ತಾಲ್ಲೂಕು, ಗೂಳಿಹಟ್ಟಿ ಗ್ರಾಮದ ಸ.ನಂ.26ರಲ್ಲಿ 470-13 ಎಕರೆ ವಿಸ್ತೀರ್ಣ ಇದ್ದು, ಈ ಪೈಕಿ ತೋಟ ಇರುವುದಿಲ್ಲ. ಅಕ್ರಮ ಸಕ್ರಮದಡಿ ಸಾಗುವಳಿ ಮಾಡುತ್ತಿರುವವರಲ್ಲಿ ಕೃಷಿ ಭೂಮಿ 48-05 ಎಕರೆ ವಿಸ್ತೀರ್ಣ ಇರುತ್ತದೆ.
ಆ)	ಸದರಿ ಜಮೀನಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ವಿಸ್ತೀರ್ಣ ಹಾಗೂ ಕಂದಾಯ ಇಲಾಖೆಗೆ ಸೇರಿದ ವಿಸ್ತೀರ್ಣವೆಷ್ಟು:	ಗೂಳಿಹಟ್ಟಿ ಗ್ರಾಮದ ಸ.ನಂ.26ರಲ್ಲಿ 181-25 ಹೆಕ್ಟೇರ್ (452-08 ಎಕರೆ) ಜಮೀನನ್ನು ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 106 ಎಲ್‌ಜಿಪಿ 1988 ದಿನಾಂಕ: 27.01.1995ರಂತೆ ಎಂ.ಆರ್.ನಂ.4/98-99ರಂತೆ ಅನಧಿಕೃತ ಸಾಗುವಳಿಯಿಂದ ಮುಕ್ತವಾದ ಸಿ ಮತ್ತು ಡಿ ವರ್ಗದ ಜಮೀನನ್ನು ಲ್ಯಾಂಡ್ ಬ್ಯಾಂಕ್ ಉದ್ದೇಶಕ್ಕೆ ಅರಣ್ಯ ಇಲಾಖೆಗೆ ವರ್ಗಾಯಿಸಿದೆ. ಉಳಿದಂತೆ 18-05 ಎಕರೆ ವಿಸ್ತೀರ್ಣದ ಜಮೀನು ಕಂದಾಯ ಇಲಾಖೆಗೆ ಸೇರಿರುತ್ತದೆ.
ಇ)	ಸದರಿ ಜಮೀನನ್ನು ಎಷ್ಟು ಮಂದಿ ಕೃಷಿಗಾಗಿ ಬಳಸುತ್ತಿದ್ದಾರೆ ಹಾಗೂ ಇದರ ಸಕ್ರಮಾತಿ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?	ಗೂಳಿಹಟ್ಟಿ ಗ್ರಾಮದ ಸ.ನಂ.26ರಲ್ಲಿ 21 ಜನರು ಸಾಗುವಳಿ ಮಾಡುತ್ತಿದ್ದು, ಯುಎಲ್‌ಎನ್‌ಡಿ:ಸಿಆರ್-130/91-92 ದಿನಾಂಕ: 17.01.1998ರಂತೆ 18 ಜನರಿಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಸಕ್ರಮಗೊಳಿಸಿದೆ. ಈ ಪೈಕಿ 8 ಜನರಿಗೆ 18-05 ಎಕರೆ ವಿಸ್ತೀರ್ಣ ಪಹಣಿ ಇಂಡೀಕರಣ ಆಗಿರುತ್ತದೆ. ಉಳಿದ 10 ಜನರಿಗೆ ಸಕ್ರಮಗೊಳಿಸಲು ಸದರಿ ಜಮೀನು ಅರಣ್ಯ ಇಲಾಖೆ ವರ್ಗಾವಣೆ ಆಗಿರುವುದರಿಂದ ಪಹಣಿ ಇಂಡೀಕರಣ ಮಾಡಲು ರಹಾ ಇರುವುದಿಲ್ಲ. ಸದರಿ ಸಕ್ರಮಾತಿ ಬಗ್ಗೆ ಸದರಿ ಜಮೀನು ಅರಣ್ಯ ಇಲಾಖೆಗೆ ಸೇರಿರುವುದನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಪರಿಶೀಲನೆ ನಡೆಸಿ, 80-25 ಹೆಕ್ಟೇರ್ ವಿಸ್ತೀರ್ಣವನ್ನು ಅರಣ್ಯ ಇಲಾಖೆಗೆ ಉಳಿಸಿ, ಬಾಕಿ ಉಳಿದ 100-31 ಹೆಕ್ಟೇರ್ ಜಮೀನನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಕ್ರಮವಹಿಸಲಾಗುತ್ತಿದೆ.

ಸಂಖ್ಯೆ: ಆರ್‌ಡಿ 16 ಎಲ್‌ಜಿಪಿ 2020

(ಆರ್.ಅಶೋಕ್)
ಕಂದಾಯ ಸಚಿವರು

ಪೂರಕ ಟಿಪ್ಪಣಿ

ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು, ಗೂಳಿಹಟ್ಟಿ ಗ್ರಾಮದ ಸ.ನಂ.26ರಲ್ಲಿ 470-13 ಎಕರೆ ವಿಸ್ತೀರ್ಣದ ಜಮೀನು ಇದ್ದು, 181-25 ಹೆಕ್ಟೇರ್ (452-08 ಎಕರೆ) ಜಮೀನನ್ನು ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 106 ಎಲ್‌ಜಿಪಿ 1988 ದಿನಾಂಕ: 27.01.1995ರಂತೆ ಎಂ.ಆರ್.ನಂ.4/98-99ರಂತೆ ಅನಧಿಕೃತ ಸಾಗುವಳಿಯಿಂದ ಮುಕ್ತವಾದ ಸಿ ಮತ್ತು ಡಿ ವರ್ಗದ ಜಮೀನನ್ನು ಲ್ಯಾಂಡ್ ಬ್ಯಾಂಕ್ ಉದ್ದೇಶಕ್ಕೆ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ. ಉಳಿದಂತೆ 18-05 ಎಕರೆ ವಿಸ್ತೀರ್ಣದ ಜಮೀನು ಕಂದಾಯ ಇಲಾಖೆಗೆ ಸೇರಿರುತ್ತದೆ.

ಗೂಳಿಹಟ್ಟಿ ಗ್ರಾಮದ ಸ.ನಂ.26ರಲ್ಲಿ 21 ಜನರು ಸಾಗುವಳಿ ಮಾಡುತ್ತಿದ್ದು, ಯುಎಲ್‌ಎನ್‌ಡಿ:ಸಿಆರ್.130/91-92 ದಿನಾಂಕ: 17.01.1998ರಂತೆ 18 ಜನರಿಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಸಕ್ರಮಗೊಳಿಸಿದೆ. ಈ ಪೈಕಿ 8 ಜನರಿಗೆ 18-05 ಎಕರೆ ವಿಸ್ತೀರ್ಣ ಪಹಣಿ ಇಂಡೀಕರಣ ಆಗಿರುತ್ತದೆ. ಉಳಿದ 10 ಜನರಿಗೆ ಸಕ್ರಮಗೊಳಿಸಲು ಸದರಿ ಜಮೀನು ಅರಣ್ಯ ಇಲಾಖೆಗೆ ವರ್ಗಾವಣೆ ಆಗಿರುವುದರಿಂದ ಪಹಣಿ ಇಂಡೀಕರಣ ಮಾಡಲು ರಹಾ ಇರುವುದಿಲ್ಲ.

ಸದರಿ ಸಕ್ರಮಾತಿ ಬಗ್ಗೆ ಸದರಿ ಜಮೀನು ಅರಣ್ಯ ಇಲಾಖೆಗೆ ಸೇರಿರುವುದನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಪರಿಶೀಲನೆ ನಡೆಸಿ, 80-25 ಹೆಕ್ಟೇರ್ ವಿಸ್ತೀರ್ಣವನ್ನು ಅರಣ್ಯ ಇಲಾಖೆಗೆ ಉಳಿಸಿ, ಬಾಕಿ ಉಳಿದ 100-31 ಹೆಕ್ಟೇರ್ ಜಮೀನನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಕ್ರಮವಹಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 24 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

15
Stored
12/3/2020

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರೇವಣ್ಣ ಹೆಚ್.ಡಿ (ಹೊಳೇನರಸೀಪುರ) ಇವರ ಚುಕ್ಕೆ ಗುರುತಿನ ಪ್ರ.ಸಂ: 1648 ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರೇವಣ್ಣ ಹೆಚ್.ಡಿ (ಹೊಳೇನರಸೀಪುರ) ಇವರ ಚುಕ್ಕೆ ಗುರುತಿನ ಪ್ರ.ಸಂ: 1648 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	1648
ಮಾನ್ಯ ಸದಸ್ಯರ ಹೆಸರು	ಶ್ರೀ ರೇವಣ್ಣ ಹೆಚ್.ಡಿ (ಹೊಳೇನರಸೀಪುರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಹೊಳೆನರಸೀಪುರ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೊಳೆನರಸೀಪುರ ತಾಲ್ಲೂಕು ಹಾಗೂ ಅಕ್ಕ–ಪಕ್ಕದ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಿಂದ ದಿನನಿತ್ಯ ಸುಮಾರು 1500ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ಸದರಿ ಆಸ್ಪತ್ರೆಯಲ್ಲಿ ದಿನಕ್ಕೆ 145 ಒಳರೋಗಿಗಳು ಮತ್ತು 1500 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ಆಸ್ಪತ್ರೆಯಲ್ಲಿ 26 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 23 ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಫಿಜಿಶಿಯನ್–2 ಮತ್ತು ಒಂದು ಆಡಳಿತ ಶಸ್ತ್ರಚಿಕಿತ್ಸಕರ ಹುದ್ದೆ ಖಾಲಿ ಇದೆ)
ಆ	ಕಳೆದ 02 ವರ್ಷಗಳಿಂದ 01 ಫಿಜಿಯೋತೆರಫಿಸ್ಟ್, 20 ಶುಶ್ರೂಷಕಿಯರ ಹುದ್ದೆಗಳು ಹಾಗು 25 ಗ್ರೂಪ್–ಡಿ ನೌಕರರ ಹುದ್ದೆಗಳು ಖಾಲಿ ಇರುವುದರಿಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ; (ಸಂಪೂರ್ಣ ಮಾಹಿತಿ ನೀಡುವುದು)	ಬಂದಿದೆ. ಹೊಳೆನರಸೀಪುರ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಫಿಜಿಯೋತೆರಫಿಸ್ಟ್ ಹುದ್ದೆ ಖಾಲಿ ಇರುತ್ತದೆ. 55 ಶುಶ್ರೂಷಕರ ಹುದ್ದೆ ಮಂಜೂರಾಗಿದ್ದು, 46 ಶುಶ್ರೂಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. ಇವರ ಜೊತೆಗೆ ಆರೋಗ್ಯ ಅಭಿಯಾನದಡಿ 08 ಶುಶ್ರೂಷಕರು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ 83 ಗ್ರೂಪ್ "ಡಿ" ಹುದ್ದೆ ಮಂಜೂರಾಗಿದ್ದು, 21 ಗ್ರೂಪ್ "ಡಿ" ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಲಿ ಇರುವ ಗ್ರೂಪ್ "ಡಿ" ಹುದ್ದೆಯಲ್ಲಿ ನಾನ್ ಕ್ಲಿನಿಕಲ್ ಅಡಿಯಲ್ಲಿ 19 ಜನರು ಆಸ್ಪತ್ರೆಯ ಸ್ವಚ್ಛತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ 20 ಹೊರಗುತ್ತಿಗೆ ಗ್ರೂಪ್ "ಡಿ" ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇ	ಹಾಗಿದ್ದಲ್ಲಿ, ಈ ಮೇಲ್ಕಂಡ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು; ಹಾಗೂ ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ಸಂಪೂರ್ಣ ಮಾಹಿತಿ ನೀಡುವುದು)	ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ **ಅನುಬಂಧ–1ರಲ್ಲಿ** ನೀಡಲಾಗಿದೆ.
ಈ	ಹೊಳೆನರಸೀಪುರ ಪಟ್ಟಣದ 250 ಹಾಸಿಗೆ ಸಾಮರ್ಥ್ಯವುಳ್ಳ ಸಾರ್ವಜನಿಕ ಆಸ್ಪತ್ರೆಗೆ ವಿವಿಧ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಹಾಗೂ ಮೂಲಭೂತ ಸೌಕರ್ಯ ನೀಡಲಾಗಿದೆಯೇ? (ಸಂಪೂರ್ಣ ಮಾಹಿತಿ ನೀಡುವುದು)	ನೀಡಲಾಗಿದೆ . ನೀಡಲಾಗಿರುವ ವೈದ್ಯಕೀಯ ಉಪಕರಣಗಳ ವಿವರಗಳನ್ನು **ಅನುಬಂಧ–2ರಲ್ಲಿ** ನೀಡಲಾಗಿದೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

ಆಕುಕ 24 ಎಸ್ ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತುಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 1648ಕ್ಕೆ

ಅನುಬಂಧ-1

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ.

ತಜ್ಞ ವೈದ್ಯರನ್ನು "On Call Basis" ಮೇಲೆ ತೆಗೆದುಕೊಳ್ಳಲು ಸರ್ಕಾರದ ಆದೇಶ ಸಂಖ್ಯೆಆಕುಕ 178 ಹೆಚ್‌ಎಸ್‌ಹೆಚ್ 2011 ದಿನಾಂಕ: 20-05-2016 ರಲ್ಲಿ ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರಿ ಆದೇಶ ಸಂಖ್ಯೆ: ಆಕುಕ 297 ಹೆಚ್‌ಎಸ್‌ಹೆಚ್ 2015, ದಿನಾಂಕ:22-04-2016 ಹಾಗೂ ಆಕುಕ 359 ಹೆಚ್‌ಎಸ್‌ಹೆಚ್ 2016, ದಿನಾಂಕ:01-08-2016ರಲ್ಲಿ ಅನುಮತಿ ನೀಡಲಾಗಿದೆ. ಎಂಬಿಬಿಎಸ್ ಪದವಿ ಹೊಂದಿದ ವೈದ್ಯ ಅಭ್ಯರ್ಥಿಗಳು ಲಭ್ಯವಿಲ್ಲದೆ ಇದ್ದ ಪಕ್ಷದಲ್ಲಿ ಸದರಿ ಹುದ್ದೆಯ ಎದುರು ಗುತ್ತಿಗೆ ಆಯುಷ್ ವೈದ್ಯರನ್ನು ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಖಾಲಿ ಇರುವ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ದಿನಾಂಕ:06.02.2020ರ ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ನಿಯಮಗಳನ್ನು ಹೊರಡಿಸಿದೆ.

ವಿಶೇಷ ನೇಮಕಾತಿ ಸಮಿತಿಯಿಂದ ದಿನಾಂಕ 09.09.2019 ರಲ್ಲಿ 977 ಶುಶ್ರೂಷಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಕೌನ್ಸಿಲಿಂಗ್ ಮೂಲಕ ಸ್ಥಳ ನೇಮಕಾತಿ ಮಾಡಿ ಈಗಾಗಲೇ ನೇಮಕಾತಿ ಆದೇಶಗಳನ್ನು ಜಾರಿ ಮಾಡಲಾಗಿರುತ್ತದೆ. (ಜಿಲ್ಲಾವಾರು ಭರ್ತಿಮಾಡಿರುವ ಶುಶ್ರೂಷಕರ ಸಂಖ್ಯೆಗಳನ್ನು ಈ ಟಿಪ್ಪಣಿಯೊಂದಿಗೆ ಲಗತ್ತಿಸಿದೆ).

ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆ ಸಂಖ್ಯೆ ಎಸ್‌ಆರ್‌ಸಿ/21/2017-18 ದಿನಾಂಕ 20.06.2017 ರನ್ವಯ ಶುಶ್ರೂಷಕರು (ಡಿಪ್ಲಮೋ)-889 ಹುದ್ದೆಗಳಿಗೆ ದಿನಾಂಕ 27.02.2020 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಸದರಿ ಹುದ್ದೆಗಳನ್ನು ನಿಯಮಾನುಸಾರ ಭರ್ತಿಮಾಡಲಾಗುವುದು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 293 ವಿವಿಧ ವೃಂದದ ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ದಿನಾಂಕ 19.03.2019ರಲ್ಲಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳನ್ನು ಜಾರಿ ಮಾಡಿದ ನಂತರ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆಯನ್ನು ಚಾಲನೆಗೊಳಿಸಲಾಗುವುದು.

ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಫಾರ್ಮಸಿಸ್-400, ಕ್ಷ-ಕಿರಣ ತಂತ್ರಜ್ಞರು-08 ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ-150 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಸರ್ಕಾರದಿಂದ ಅನುಮತಿ ನೀಡಿದ್ದು, ದಿನಾಂಕ 13.08.2019 ರಲ್ಲಿ ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳು ಜಾರಿ

ಮಾಡಿದ ನಂತರ ಅಧಿಸೂಚನೆಯನ್ನು ಹೊರಡಿಸಿ ಮೇಲ್ಕಂಡ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು. ಇನ್ನುಳಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಫಾರ್ಮಸಿಸ್ಟ್–400 ಮತ್ತು ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು–150 ಹುದ್ದೆಗಳನ್ನು ಭರ್ತಿಮಾಡಲು ಸಹ ಅನುಮತಿ ನೀಡಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಟೆಂಡರ್ ಕರೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ 4981 ಅರೆ–ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಂಡಿಕೆ (4) ರಲ್ಲಿ ತಿಳಿಸಿರುವಂತೆ ಈಗಾಗಲೇ ಫಾರ್ಮಸಿಸ್ಟ್, ಕ್ಷ–ಕಿರಣ ತಂತ್ರಜ್ಞ ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿದ್ದು, ಇನ್ನುಳಿದ ಅರೆ–ವೈದ್ಯಕೀಯ ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ದೊರೆತು ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳನ್ನು ಜಾರಿ ಮಾಡಿದ ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಹಾಗೂ ಪದೋನ್ನತಿ ಹುದ್ದೆಗಳನ್ನು ಪದೋನ್ನತಿ ಮೂಲಕ ತುಂಬಲು ತೆಗೆದುಕೊಳ್ಳಲಾಗಿದೆ.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:1648ಕ್ಕೆ ಅನುಬಂಧ-2

Major OT GeneraL Hospital Holenarsipura

Equipments in Good Working Conditions

Sl.no	NAMES	QUANTITY
1	O.T TABLES	03
2	O.T LIGHTS	03
3	BOYLS APPARATUES	02
4	CRASH CASE	03
5	MICRO SCOPE EYE	01
6	C.ARAM MONITOR	01
7	CASTRY MACHIE	02
8	AUTO CLAVE MACHINE	02
9	SUCTION APPARATUS	03
10	CENTRAL OXYGEN	01
11	UPS OXYGEN	01
12	B.P APPARATUS	01
13	CARDIAC MONITOR	02
14	PULSE OXYMETERS	01
15	TROLLY	02
16	WHEEL CHAIR	01

ICU - Equipments

Sl.no	NAMES	QUANTITY
1	BEDSIDE PULSE OXYMETER	02
2	DEFIBRILLATOR	01
3	VENTILLATOR	01
4	GLUCO METER	01
5	SPIGMOMANOMETER	01
6	SYRINGE PUMP	02
7	WEIGHING MACHINE	01

ಶಸ್ತ್ರ ಚಿಕಿತ್ಸಕರು
ಸಾರ್ವಜನಿಕ ಆಸ್ಪತ್ರೆ, ಹೊಳೆನರಸೀಪುರ

MINOR OT EQUIPMENTS

Sl.no	NAMES	QUANTITY
1	SPLIT AC	2
2	STERIUZER SMALL	1
3	FOCUS LAMP	2
4	CAULRY MECHINE	01
5	CRASH CART	1
6	EXAMINATION TABLE	4
7	BP APPALATUS	01
8	DIGITAL BP APPALATUS	01
9	STETHOSCOPE	01
10	AQUAGUARD	01
11	SUCHION APPALTUS	01
12	HORIZANTAL AUTOCLVAE MACHINE	01

MCH OT Equipments in warking condition

Sl.no	NAMES	QUANTITY
1	OT TABLE (Hydraulic)	02
2	OT LIGHT	01
3	BOYLES APPARATAS	01
4	ANACSTHESIA WORK STATION	01
5	CRASG CART	02
6	CAUTERY(Surgical diathermy)	02
7	AUTO CLAVE MACHINE (horizontal)	01
8	SUCETION APPARASTRUS	02
9	FOOT SUCATION APPARTUS	01
10	B.P APPARTUS	02
11	MULTIPARA METER	01
12	BABY WARMER	01
13	GLUCOMETER	01
14	SPLIE AC	01
15	AQUA GUARD	01

[illegible]

MCH LABOUR WORD

Sl.no	NAMES	QUANTITY
1	LABOUR COT	06
2	CRASH CART	02
3	SUCTION APPARTUS	1
4	B. P APPARTUS	03
5	BABY WARMER	01
6	GLUCOMETER	01
7	AQUAGUARD	02
8	DOPPLER	02
9	ECG MECHINE	01
10	SINGAL DOOR MECHINE	01
11	WASHING MECHINE	01
12	MVA SYRINGE	08
13	HB METER	1
14	G.R.B.S METER	1
15	BABY WARMER	1
16	BABY WEAING MCCHAINE	1
17	OXYGEN CONSENTRACTER	02
18	THERMO METER	2
19	CENTRAL OXYGEN	1

ಶಸ್ತ್ರ ಚಿಕಿತ್ಸಕರು
ಸಾರ್ವಜನಿಕ ಆಸ್ಪತ್ರೆ, ಹೊಳೆನರಸೀಪುರ

<u>ಕರ್ನಾಟಕ ಸರ್ಕಾರ</u>

ಸಂಖ್ಯೆ: ಇಪಿ [illegible]/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:0~~[illegible].03.2020~~
12-3-2020

(14)
Starred
12/3/20
@ 10:40AM.

ಇವರಿಂದ:-
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಶಿಕ್ಷಣ ಇಲಾಖೆ, (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ)

ಇವರಿಗೆ:-
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು
ವಿಧಾನ ಸೌಧ,
<u>ಬೆಂಗಳೂರು.</u>

ಮಾನ್ಯರೇ,

ವಿಷಯ :- ಮಾನ್ಯ ವಿಧಾನ ~~ಪರಿಷತ್~~ ಸಭೆಯ ಸದಸ್ಯರಾದ ಶ್ರೀ ಅನಿಲ್ ಚಿಕ್ಕಮಾದು (ಹೆಚ್.ಡಿ.ಕೋಟೆ) ಇವರ ಚುಕ್ಕೆ ಗುರುತಿನ/~~ಗುರುತಿಲ್ಲದ~~ ಪ್ರಶ್ನೆ ಸಂಖ್ಯೆ: 422 ಕ್ಕೆ ಉತ್ತರ ಸಲ್ಲಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅನಿಲ್ ಚಿಕ್ಕಮಾದು (H.D ಕೋಟೆ) ಇವರ ಚುಕ್ಕೆ ಗುರುತಿನ/~~ಗುರುತಿಲ್ಲದ~~ ಪ್ರಶ್ನೆ ಸಂಖ್ಯೆ : 422 ಉತ್ತರವನ್ನು ~~100/50~~ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿ ಕೊಡಲು ನಾನು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಎಸ್.ಆರ್.ಎಸ್.ನಾಥನ್)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನೆ)
ಶಿಕ್ಷಣ ಇಲಾಖೆ (ಪ್ರಾಥಮಿಕ ಹಾಗೂ ಪ್ರೌಢ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 422
ಸದಸ್ಯರ ಹೆಸರು : ಶ್ರೀ ಅನಿಲ್ ಚಿಕ್ಕಮಾದು (ಹೆಚ್.ಡಿ.ಕೋಟೆ)
ಉತ್ತರಿಸಬೇಕಾದ ದಿನಾಂಕ : 12-03-2020
ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

<table>
<tr><th></th><th>ಪ್ರಶ್ನೆ</th><th>ಉತ್ತರ</th></tr>
<tr><td>(ಅ)</td><td>ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ) ಯೋಜನೆಯಡಿ ಹೊಸ ಶಾಲಾ ಕೊಠಡಿಗಳ ಹಲವು ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ; (ವಿವರ ನೀಡುವುದು)</td><td>
ಬಂದಿದೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 2 ಹಂತದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಕೆಳಕಂಡಂತಿದೆ:
ಅ) 2009-10 ರಿಂದ 2013-14ನೇ ಸಾಲಿನವರೆಗೆ PAB ಯಿಂದ ಅನುಮೋದನೆಯಾಗಿರುವ ಕಾಮಗಾರಿಗಳು.
2009-10 ರಿಂದ 2013-14ನೇ ಶೈಕ್ಷಣಿಕ ಸಾಲಿನವರೆಗೆ MHRD - PAB (ಯೋಜನಾ ಅನುಮೋದನಾ ಮಂಡಳಿ)ಯಿಂದ 2024 ಕಾಮಗಾರಿಗಳು ಅನುಮೋದನೆಯಾಗಿದ್ದು, ವಿವರ ಈ ಕೆಳಕಂಡಂತಿದೆ:
<table>
<tr><th>ಒಟ್ಟು ಕಾಮಗಾರಿಗಳು</th><th>ಪೂರ್ಣಗೊಂಡಿರುವ ಕಾಮಗಾರಿಗಳು</th><th>ಬಹುತೇಕ ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳು</th><th>ಛಾವಣಿ ಹಂತದಲ್ಲಿರುವ ಕಾಮಗಾರಿಗಳು</th><th>ಲಿಂಟಲ್ ಹಂತದಲ್ಲಿರುವ ಕಾಮಗಾರಿಗಳು</th><th>ಪ್ಲಿಂತ್‌ಹಂತದಲ್ಲಿರುವ ಕಾಮಗಾರಿಗಳು</th><th>ತಳಪಾಯ ಹಂತದಲ್ಲಿರುವ ಕಾಮಗಾರಿಗಳು</th></tr>
<tr><td>2024</td><td>1919</td><td>53</td><td>32</td><td>03</td><td>08</td><td>09</td></tr>
</table>
ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಕ್ತಾಯ ಮಾಡುವ ಬಗ್ಗೆ ಗುತ್ತಿಗೆದಾರರೊಡನೆ ಮಾತುಕತೆ ನಡೆಸಲಾಗಿದೆ. ಭಾರಿ ನೀರಾವರಿ, ಲೋಕೋಪಯೋಗಿ, ಹಣಕಾಸು ಇಲಾಖೆಗಳ ಸಲಹೆಗಳನ್ನು ಪಡೆದು ವಿವಿಧ ತಾಂತ್ರಿಕ ಸಮಸ್ಯೆಗಳ ಬಗ್ಗೆ ಪರಿಹಾರ ಸೂಚಿಸಲು ಇಲಾಖೆಯ ತಾಂತ್ರಿಕ ಸಲಹಾ ಸಮಿತಿಗೆ ವಹಿಸಲಾಗಿದ್ದು, ಪರಿಶೀಲನೆಯ ನಂತರ ಸಲಹೆಗಳನ್ನು ನೀಡಿರುತ್ತಾರೆ. ಅದರಂತೆ ಮಾನ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಗೊಂದಲಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವೆನಿಸಿದಲ್ಲಿ, ಸಮಸ್ಯೆ ಬಗೆಹರಿಸಲಾಗದ ಕಾಮಗಾರಿಗಳ ಟೆಂಡರ್ ರದ್ದುಪಡಿಸಿ ಗುತ್ತಿಗೆದಾರರ ಜವಾಬ್ದಾರಿಯ ಮೇಲೆ ಮರುಟೆಂಡರ್ ಕರೆದು ಕಾಮಗಾರಿಗಳನ್ನು ಪೂರ್ತಿಗೊಳಿಸಲು ಯೋಜಿಸಲಾಗಿದೆ.
ಆ) <u>2013-14 ರಿಂದ 2017-18 ರವರೆಗೆ ಅನುಮೋದನೆಗೊಂಡ 410 ಕಾಮಗಾರಿಗಳು:</u>
2013-14 ರಿಂದ 2017-18 ರವರೆಗೆ PAB ಯಿಂದ ಅನುಮೋದನೆಗೊಂಡ 173 ಉನ್ನತಿಕರಿಸಿರುವ ಹೊಸ ಶಾಲಾ ಕಟ್ಟಡ ಕಾಮಗಾರಿಗಳು ಸೇರಿದಂತೆ ಹಿಂದಿನ ಸಾಲುಗಳಲ್ಲಿ ಅನುಮೋದನೆಗೊಂಡು ಕೈಗೆತ್ತಿಗೊಳ್ಳದ 237 ಕಾಮಗಾರಿಗಳು ಸೇರಿ ಒಟ್ಟಾರೆ 410 ಕಾಮಗಾರಿಗಳ ಯೋಜನಾ ಮೊತ್ತ ರೂ.433.20 ಕೋಟಿಗಳಿಗೆ ಸರ್ಕಾರದ ಆದೇಶ ಸಂಖ್ಯೆ:ಇಡಿ 01 ಎಂಸಿಡಿ 2018, ದಿನಾಂಕ:08.03.2018ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಸದರಿ ಆದೇಶದಲ್ಲಿ ಕರ್ನಾಟಕ ಸರ್ಕಾರದ ಪಾಲು
</td></tr>
</table>

		ರೂ.130.77 ಕೋಟಿಗಳನ್ನು ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಪಾಲು 182.43 ಕೋಟಿಗಳನ್ನು ಹಾಗೂ ರಾಜ್ಯ ಸರ್ಕಾರದಿಂದ ರೂ.120.00 ಕೋಟಿಗಳ ಹೆಚ್ಚುವರಿ ಅನುದಾನ ಸೇರಿ ಒಟ್ಟು ರೂ.433.20 ಕೋಟಿಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಿ 2018–19ರ ಸಾಲಿನಲ್ಲಿ ಬಿಡುಗಡೆ ಮಾಡಲು ಆದೇಶಿಸಿದೆ. ಕಳೆದ ಮೂರು ವರ್ಷಗಳಲ್ಲಿ ಆರ್.ಎಂ.ಎಸ್.ಎ ಯೋಜನೆಯಡಿ ಸಿವಿಲ್ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯದಿಂದ ಅನುದಾನ ಬಿಡುಗಡೆಯಾಗಿಲ್ಲದ ಕಾರಣ ಸದರಿ ಕಾಮಗಾರಿಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಿಲ್ಲ.
(ಆ)	ಸದರಿ ಯೋಜನೆಯ ವಿಫಲತೆಗೆ ಕಾರಣಗಳೇನು; (ವಿವರ ನೀಡುವುದು)	**2009–10 ರಿಂದ 2013–14ನೇ ಸಾಲಿನವರೆಗೆ ಅನುಮೋದನೆಗೊಂಡ ಕಾಮಗಾರಿಗಳು:** ಕೇಂದ್ರ ಸರ್ಕಾರದಿಂದ 2009–10 ರಿಂದ 2013–14ನೇ ಸಾಲಿನವರೆಗೆ ಕೈಗೆತ್ತಿಕೊಳ್ಳಲಾದ 2024 ಕಾಮಗಾರಿಗಳ ಪೈಕಿ 1919 ಕಾಮಗಾರಿಗಳು ಮುಕ್ತಾಯಗೊಂಡಿದೆ. ಉಳಿದಂತೆ 105 ಕಾಮಗಾರಿಗಳು ಗುತ್ತಿಗೆದಾರರ ಅಸಮರ್ಥತೆ, ನಿವೇಶನ ವ್ಯಾಜ್ಯ ಹಾಗೂ ಗುತ್ತಿಗೆದಾರರ ಮತ್ತು ಆರ್.ಎಂ.ಎಸ್.ಎ ಸಂಸ್ಥೆಯ ನಡುವೆ ಉಂಟಾಗಿರುವ ಗೊಂದಲದಿಂದಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಳಂಬವಾಗಿರುತ್ತದೆ. **2013–14 ರಿಂದ 2017–18 ರವರೆಗೆ ಅನುಮೋದನೆಗೊಂಡ 410 ಕಾಮಗಾರಿಗಳು:** ಕಳೆದ ಮೂರು ವರ್ಷಗಳಲ್ಲಿ, ಆರ್.ಎಂ.ಎಸ್.ಎ ಯೋಜನೆಯಡಿಯ ಸಿವಿಲ್ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯದಿಂದ ಅನುದಾನ ಬಿಡುಗಡೆಯಾಗಿಲ್ಲದ ಕಾರಣ ಸದರಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿರುವುದಿಲ್ಲ.
(ಇ)	ಸ್ಥಗಿತಗೊಂಡಿರುವ ಕಾಮಗಾರಿಗಳ ಮುಂದುವರಿಕೆಗೆ ಹೊಸ ಯೋಜನೆಗಳನ್ನು ಸರ್ಕಾರದಿಂದ ರೂಪಿಸಲಾಗಿದೆಯೇ; ಹಾಗಿದ್ದಲ್ಲಿ, ಯಾವ ಯಾವ ಯೋಜನೆಗಳನ್ನು ರೂಪಿಸಲಾಗಿದೆ? (ವಿವರ ನೀಡುವುದು)	ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ 410 ಕಾಮಗಾರಿಗಳ ಪೈಕಿ 121 ಕಾಮಗಾರಿಗಳನ್ನು ರೂ.174.27 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಇಪಿ 03 ಎಂಸಿಡಿ 2020, ದಿನಾಂಕ:28.02.2020 ರಲ್ಲಿ ಆದೇಶ ನೀಡಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಕ್ತಾಯ ಮಾಡುವ ಬಗ್ಗೆ ಗುತ್ತಿಗೆದಾರರೊಡನೆ ಮಾತುಕತೆ ನಡೆಸಲಾಗಿದೆ. ಭಾರಿ ನೀರಾವರಿ, ಲೋಕೋಪಯೋಗಿ, ಹಣಕಾಸು ಇಲಾಖೆಗಳ ಸಲಹೆಗಳನ್ನು ಪಡೆದು ವಿವಿಧ ತಾಂತ್ರಿಕ ಸಮಸ್ಯೆಗಳ ಬಗ್ಗೆ ಪರಿಹಾರ ಸೂಚಿಸಲು ಇಲಾಖೆಯ ತಾಂತ್ರಿಕ ಸಲಹಾ ಸಮಿತಿಗೆ ವಹಿಸಲಾಗಿದ್ದು, ಪರಿಶೀಲನೆಯ ನಂತರ ಸಲಹೆಗಳನ್ನು ನೀಡಿರುತ್ತಾರೆ. ಅದರಂತೆ ಮಾನ್ಯ ಸಚಿವ ಸಂಪುಟದ ಒಪ್ಪಿಗೆ ಪಡೆದು ಗೊಂದಲಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವೆನಿಸಿದಲ್ಲಿ, ಸಮಸ್ಯೆ ಬಗೆಹರಿಸಲಾಗದ ಕಾಮಗಾರಿಗಳ ಟೆಂಡರ್ ರದ್ದುಪಡಿಸಿ ಗುತ್ತಿಗೆದಾರರ ಜವಾಬ್ದಾರಿಯ ಮೇಲೆ ಮರುಟೆಂಡರ್ ಕರೆದು ಕಾಮಗಾರಿಗಳನ್ನು ಪೂರ್ತಿಗೊಳಿಸಲು ಯೋಜಿಸಲಾಗಿದೆ.

ಇಪಿ 64 ಯೋಯೋಕ 2020

(ಎಸ್. ಸುರೇಶ್ ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

9 Stared
12/3/20

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 40 ಎಫ್‌ಡಬ್ಲೂಎಲ್ 2020

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 11-03-2020.

ಇಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ, ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:75ಕ್ಕೆ ಉತ್ತರಿಸುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ, ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:75ಕ್ಕೆ ಉತ್ತರಿಸುವ ಬಗ್ಗೆ ಸಂಬಂಧಿಸಿದಂತೆ ಉತ್ತರದ 350 ಕನ್ನಡ ಭಾಷೆಯ ಮತ್ತು ಆಂಗ್ಲ ಭಾಷೆಯ 25 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ನಿಮ್ಮ ನಂಬುಗೆಯ,

(ಗಾಯತ್ರಿ. ಎಲ್)
ಸರ್ಕಾರದ ಅಧೀನ ಕಾರ್ಯದರ್ಶಿ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ-ಎ)

ಕರ್ನಾಟಕ ವಿಧಾನ ಸಭೆ

(15ನೇ ವಿಧಾನಸಭೆ, 6ನೇ ಅಧಿವೇಶನ)

1) ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	:	75
2) ಸದಸ್ಯರ ಹೆಸರು	:	ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ
3) ಉತ್ತರಿಸುವ ದಿನಾಂಕ	:	12-03-2020
4) ಉತ್ತರಿಸುವವರು	:	ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು.

<table>
<tr><th>ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಹಾಗೂ ಗಾಯಗೊಂಡವರ ಸಂಖ್ಯೆ ಎಷ್ಟು; ಈ ಪೈಕಿ ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಹಾಗೂ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಎಷ್ಟು ಮತ್ತು ಪರಿಹಾರ ವಿತರಿಸುವಲ್ಲಿ ವಿಳಂಬಕ್ಕೆ ಕಾರಣವೇನು;</td><td>ವನ್ಯಪ್ರಾಣಿ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯುಎಲ್ 2010 ದಿನಾಂಕ: 03-08-2011ರನ್ವಯ ಮೃತಪಟ್ಟಿರುವ ವ್ಯಕ್ತಿಯ ವಾರಸುದಾರರಿಗೆ ರೂ. 5,00,000/- ಗಳ ದಯಾತ್ಮಕ ಧನವನ್ನು ಪಾವತಿಸಲಾಗುತ್ತಿದೆ. ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಅಪಜೀ 66 ಎಫ್‌ಡಬ್ಲ್ಯುಎಲ್ 2019 ದಿನಾಂಕ: 07-01-2020ರಲ್ಲಿ ದಯಾತ್ಮಕ ಧನವನ್ನು ರೂ.5,00,000/- ಗಳಿಂದ ರೂ.7,50,000/- ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ ಅಪಜೀ 61 ಎಫ್‌ಎಪಿ 2018 ದಿನಾಂಕ: 16-10-2018ರ ಪ್ರಕಾರ ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಮತ್ತು ಶಾಶ್ವತ ಅಂಗವಿಕಲತೆ ಉಂಟಾದ ವ್ಯಕ್ತಿಗೆ ನೀಡುತ್ತಿರುವ ದಯಾತ್ಮಕ ಧನದ ಜೊತೆಗೆ ರೂ. 2,000/- ಗಳ ಮಾಸಾಶನವನ್ನು ಐದು(5) ವರ್ಷಗಳವರೆಗೆ ನೀಡಲಾಗುತ್ತಿದೆ.

ವನ್ಯಪ್ರಾಣಿಗಳಿಂದ ಮೃತಪಟ್ಟವರ ಹಾಗೂ ಮೃತರ ಕುಟುಂಬದವರಿಗೆ ಪಾವತಿಸಿದ ದಯಾತ್ಮಕ ಧನದ ವಿವರ;

<table>
<tr><th>ವಿಭಾಗ</th><th>2017-18</th><th>2018-19</th><th>2019-20</th></tr>
<tr><td colspan="4">ಆನೆ ದಾಳಿ ಪ್ರಕರಣಗಳು</td></tr>
<tr><td>ಮಡಿಕೇರಿ</td><td>3 ಪ್ರಕರಣ
*ರೂ. 12.00ಲಕ್ಷ</td><td>--</td><td>01 ಪ್ರಕರಣ
ರೂ. 7.50ಲಕ್ಷ
ಆದೇಶ ಸಂಖ್ಯೆ:ಅಪಜೀ 66 ಎಫ್‌ಡಬ್ಲ್ಯುಎಲ್ 2019 ದಿನಾಂಕ: 07-01-2020</td></tr>
<tr><td>ವಿರಾಜಪೇಟೆ</td><td>3 ಪ್ರಕರಣ
ರೂ. 15.00ಲಕ್ಷ</td><td>--</td><td>1 ಪ್ರಕರಣ
ರೂ. 5.00ಲಕ್ಷ
ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯುಎಲ್ 2010 ದಿನಾಂಕ: 03-08-2011</td></tr>
<tr><td>ವನ್ಯಜೀವಿ ವಿಭಾಗ, ಮಡಿಕೇರಿ</td><td>---</td><td>--</td><td>2 ಪ್ರಕರಣಗಳು
ರೂ. 10.00ಲಕ್ಷ
ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯುಎಲ್ 2010 ದಿನಾಂಕ: 03-08-2011</td></tr>
<tr><td colspan="4">ಆನೆ ದಾಳಿಯಿಂದ ಗಾಯಗೊಂಡ ಪ್ರಕರಣಗಳು</td></tr>
<tr><td>ಮಡಿಕೇರಿ</td><td>4 ಪ್ರಕರಣ
ರೂ. 1.13121ಲಕ್ಷ</td><td>4 ಪ್ರಕರಣ
ರೂ. 0.688ಲಕ್ಷ</td><td>2 ಪ್ರಕರಣ
ರೂ.5.44ಲಕ್ಷ</td></tr>
<tr><td>ವಿರಾಜಪೇಟೆ</td><td>8 ಪ್ರಕರಣ
ರೂ.3.0504ಲಕ್ಷ</td><td>4 ಪ್ರಕರಣ
ರೂ.0.8726</td><td>6 ಪ್ರಕರಣ
ರೂ.1.74864</td></tr>
<tr><td>ವನ್ಯಜೀವಿ ವಿಭಾಗ, ಮಡಿಕೇರಿ</td><td>3 ಪ್ರಕರಣ
ರೂ.1.943</td><td>2 ಪ್ರಕರಣ
ರೂ. 0.644</td><td>2 ಪ್ರಕರಣ
ರೂ.0.633</td></tr>
</table>
</td></tr>
</table>

		* ಸದರಿ ಪ್ರಕರಣದಲ್ಲಿ ವಾರಸುದಾರರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲದಿರುವುದರಿಂದ, ಪಾವತಿಸಬೇಕಾದ ಮೊತ್ತ ಬಾಕಿಯಿರುತ್ತದೆ. ಕಾಡಾನೆ ದಾಳಿಯಿಂದ ಉಂಟಾದ ಮಾನವ ಪ್ರಾಣ ಹಾನಿ ಮತ್ತು ಮಾನವ ಗಾಯ ಪ್ರಕರಣಗಳಲ್ಲಿ ದಯಾತ್ಮಕ ಧನ ಪಾವತಿಸಲು ಯಾವುದೂ ಬಾಕಿ ಇರುವುದಿಲ್ಲ.
ಆ)	ಈ ಜಿಲ್ಲೆಯಲ್ಲಿ ಕಾಡಾನೆ ಹಾವಳಿಯ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು;	ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಈ ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. • 2017-18 ಮತ್ತು 2018-19ನೇ ಸಾಲಿನಲ್ಲಿ 138.65 ಕಿ.ಮೀ. ಸೋಲಾರ್ ತಂತಿ ಬೇಲಿ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ 51.37 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. • ಅರಣ್ಯದ ಅಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ 2017-18 ಮತ್ತು 2018-19ನೇ ಸಾಲಿನಲ್ಲಿ 99.90 ಕಿ.ಮೀ. ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ 45.41 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. • ಅರಣ್ಯದ ಅಂಚಿನ ಗ್ರಾಮಗಳಲ್ಲಿ ರೈತರಿಗೆ ಶೇ 50:50ರ ರಿಯಾಯಿತಿಯನ್ನು ಸೋಲಾರ್ ಬೇಲಿ ನಿರ್ಮಾಣವನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಶೇ.50 ರಷ್ಟು ಧನ ಸಹಾಯ ನೀಡುತ್ತಿದ್ದು, ಸದರಿ ಕಾರ್ಯಕ್ರಮವನ್ನು ಇನ್ನೂ ಹೆಚ್ಚಿನ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. 2017-18 ಮತ್ತು 2018-19ನೇ ಸಾಲಿನಲ್ಲಿ 3.40 ಕಿ.ಮೀ. ಸೋಲಾರ್ ಬೇಲಿ ನಿರ್ಮಾಣ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ 4.754 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. • ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ವೀರಾಜಪೇಟೆ ಮತ್ತು ಮಡಿಕೇರಿ ವಿಭಾಗ ವ್ಯಾಪ್ತಿಯಲ್ಲಿ 3.00 ಕಿ.ಮೀ. ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 2019-20ನೇ ಸಾಲಿನಲ್ಲಿ 13.42 ಕಿ.ಮೀ. ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. • ಕೊಡಗು ಜಿಲ್ಲೆಯ ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯನ್ನು ತುರ್ತು ನಿರ್ವಹಣೆ ಮಾಡಲು 22 ರಾಪಿಡ್ ರೆಸ್ಪಾನ್ಸ್ ತಂಡ (ಆರ್.ಆರ್.ಟಿ)ಗಳನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. • ಆಯ್ದ ವಲಯಗಳಲ್ಲಿ 21 ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ತಂಡ ರಚನೆ ಮಾಡಲಾಗಿದೆ. • ಕಾಡಾನೆಗಳ ಇರುವಿಕೆ, ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಮಾಹಿತಿ ನೀಡುವ SMS Alert System ಕಾರ್ಯ ನಿರ್ವಹಿಸುತ್ತಿದೆ. • ವನ್ಯಪ್ರಾಣಿಗಳ ದಾಳಿಯಿಂದ ಭಾದಿತ ಗ್ರಾಮಗಳ ಜನರೊಂದಿಗೆ ಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ. • ಕೊಡಗು ಜಿಲ್ಲೆಯಲ್ಲಿ 2014 ರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ 11 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗಿರುತ್ತದೆ.

		• ವಿರಾಜಪೇಟೆ ವಿಭಾಗದಲ್ಲಿ 9 ಆನೆಗಳಿಗೆ ರೇಡಿಯೋ ಕಾಲರ್ ಗಳನ್ನು ಅಳವಡಿಸಿ ಅವುಗಳ ಚಲನವಲನಗಳ ಬಗ್ಗೆ ನಿಗಾವಹಿಸಲಾಗುತ್ತಿದೆ. • ಕೊಡಗು ಜಿಲ್ಲೆಯ ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್.ಟಿ.ಪಿ.ಎಫ್ ತಂಡ ನೇಮಕ ಮಾಡಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. • ವನ್ಯಪ್ರಾಣಿಗಳ ರಕ್ಷಣಾ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 37 ವನ್ಯಪ್ರಾಣಿ ಹತ್ಯೆ ತಡೆ ಶಿಬಿರಗಳನ್ನು ಸ್ಥಾಪನೆ ಮಾಡಿ, ಪ್ರತಿ ದಿನ ಗಸ್ತು ತಿರುಗಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. • ಸರ್ಕಾರದ ಆದೇಶ ಸಂಖ್ಯೆ 31 ಎಫ್‌ಪಿಸಿ 2016, ದಿನಾಂಕ: 07-08-2017ರನ್ವಯ ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಭಾದಿತರಾದ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವುದರ ಜೊತೆಗೆ ಸದರಿ ಉದ್ದೇಶವನ್ನು ಈಡೇರಿಸಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ "ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ" ವನ್ನು ವೃತ್ತಮಟ್ಟದಲ್ಲಿ ಸ್ಥಾಪಿಸಲಾಗಿದೆ.
ಇ)	ಕಳೆದ 3 ವರ್ಷಗಳಿಂದ ಯಾವ ಯೋಜನೆಗೆ ಎಷ್ಟೆಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಯಾವ ಕಾಮಗಾರಿಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಲಾಗಿದೆ; (ತಾಲ್ಲೂಕುವಾರು ವಿವರ ನೀಡುವುದು);	ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳಡಿ ಬಿಡುಗಡೆ ಮಾಡಲಾದ ಅನುದಾನ, ಕೈಗೊಳ್ಳಲಾದ ಕಾಮಗಾರಿ, ತಾಲ್ಲೂಕುವಾರು ಮಾಹಿತಿಯನ್ನು ಅನುಬಂಧದಲ್ಲಿ ಒದಗಿಸಿದೆ.
ಈ)	ರೈತರು ತಮ್ಮ ಭೂಮಿಯಲ್ಲಿ ಕೃಷಿ ಸಂರಕ್ಷಣೆಗಾಗಿ ಸೋಲಾರ್ ಬೇಲಿ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆಯೇ; ಹಾಗಿದ್ದಲ್ಲಿ ಎಷ್ಟು ಮೊತ್ತದವರೆಗೆ ಸಹಾಯಧನ ನೀಡಲಾಗುತ್ತಿದೆ? (ಕಳೆದ ಮೂರು ವರ್ಷಗಳಲ್ಲಿನ ಪೂರ್ಣ ವಿವರ ನೀಡುವುದು)	ಅರಣ್ಯದಂಚಿನಲ್ಲಿ ಬರುವ ರೈತರ ಹಿಡುವಳಿ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ವನ್ಯಪ್ರಾಣಿಗಳ ದಾಳಿಯಿಂದ ರಕ್ಷಿಸಲು ಸರ್ಕಾರದ ವತಿಯಿಂದ ಶೇ.50 ರಷ್ಟು ಸಹಾಯಧನ ಯೋಜನೆಯಡಿ ಪ್ರತಿ ಒಂದು ಕಿ.ಮೀ.ಗೆ ರೂ.2.30ಲಕ್ಷಗಳಲ್ಲಿ ಅರಣ್ಯ ಇಲಾಖೆಯು ಶೇ.50ರಷ್ಟು ಅಂದರೆ ರೂ.1.150ಲಕ್ಷ ಸಹಾಯಧನವನ್ನು ಇಲಾಖೆಯಿಂದ ಒದಗಿಸಲಾಗುತ್ತಿದೆ.

ವಿಭಾಗ	2017-18	2018-19	2019-20
ಮಡಿಕೇರಿ	-	3 ಜನ ರೂ.2.30 ಲಕ್ಷ	29 ಜನ ರೂ.1.549ಲಕ್ಷ
ವಿರಾಜಪೇಟೆ	5 ಜನ ರೂ.3.96ಲಕ್ಷ	3 ಜನ ರೂ.3.45ಲಕ್ಷ	3 ಜನ ರೂ.2.50ಲಕ್ಷ
ವನ್ಯಜೀವಿ	4 ಜನ ರೂ.4.85ಲಕ್ಷ	3 ಜನ ರೂ.3.45ಲಕ್ಷ	4 ಜನ ರೂ.3.00ಲಕ್ಷ

ಸಂಖ್ಯೆ: ಅಪಜೀ 40 ಎಫ್ ಡಬ್ಲ್ಯೂ ಎಲ್ 2020

11/03/2020

(ಆನಂದ್ ಸಿಂಗ್)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಸಚಿವರು

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಕಾಡು ಪ್ರಾಣಿಗಳ ದಾಳಿಯಿಂದ ಉಂಟಾದ ಮಾನವ ಪ್ರಾಣಹಾನಿ ಪ್ರಕರಣಗಳಲ್ಲಿ ಮೃತಪಟ್ಟವರ ವಾರಸುದಾರರಿಗೆ ನೀಡಲಾಗುತ್ತಿರುವ ಪರಿಹಾರದ ಧನದ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿಸುವ ಬಗ್ಗೆ.

****

ಓದಲಾಗಿದೆ:

ಸರ್ಕಾರದ ಆದೇಶದ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯುಎಲ್ 2010 ದಿನಾಂಕ: 30.04.2011.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ: 30.04.2011 ರ ಸರ್ಕಾರಿ ಆದೇಶದಲ್ಲಿ, ಕಾಡು ಪ್ರಾಣಿಗಳಿಂದ ಉಂಟಾದ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಯು ಅರಣ್ಯ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲವೆಂದೂ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸದರಿ ವ್ಯಕ್ತಿಯು ವನ್ಯ ಮೃಗಗಳಿಂದ ಮೃತನಾಗಿದ್ದಾನೆಂದು ದೃಢಪಟ್ಟಲ್ಲಿ, ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ ರೂ.3.50 ಲಕ್ಷಗಳನ್ನು ಮಂಜೂರು ಮಾಡಲು ಆದೇಶ ನೀಡಲಾಗಿತ್ತು. ಹಾಗೂ ಈ ಪರಿಹಾರ ಧನವನ್ನು ಮಂಜೂರು ಮಾಡಲು ಕ್ಷೇತ್ರ ವ್ಯಾಪ್ತಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ಅರಣ್ಯ ಸಂರಕ್ಷಣಾಧಿಕಾರಿ/ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿತ್ತು.

2. ಈಗ ಸರ್ಕಾರವು ಮೇಲ್ಕಂಡ ಆದೇಶವನ್ನು ಪುನರ್ ಪರಿಶೀಲಿಸಿ ಈ ಕೆಳಗಿನಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯುಎಲ್ 2010
ಬೆಂಗಳೂರು, ದಿನಾಂಕ: 03/08/2011

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಂದ ಉಂಟಾದ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಯು ಅರಣ್ಯ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲವೆಂದೂ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸದರಿ ವ್ಯಕ್ತಿಯು ವನ್ಯ ಮೃಗಗಳಿಂದ ಮೃತನಾಗಿದ್ದಾನೆಂದು ದೃಢಪಟ್ಟಲ್ಲಿ ಮರಣ ಹೊಂದಿದ ವ್ಯಕ್ತಿಯ ವಾರಸುದಾರರಿಗೆ ರೂ.5.00 ಲಕ್ಷಗಳ (ರೂಪಾಯಿಗಳು ಐದು ಲಕ್ಷಗಳು ಮಾತ್ರ) ದಯಾತ್ಮಕ ಧನವನ್ನು ದಿನಾಂಕ: 08.06.2011 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಲು ಆದೇಶಿಸಲಾಗಿದೆ.

(ಅ) ಹೀಗೆ ಮಂಜೂರು ಮಾಡಲಾದ ದಯಾತ್ಮಕ ಧನದಲ್ಲಿ ರೂ.2.00 ಲಕ್ಷಗಳನ್ನು ಘಟನೆ ನಡೆದ ತಕ್ಷಣವೇ ವಾರಸುದಾರರಿಗೆ ನೀಡತಕ್ಕದ್ದು.

(ಆ) ಉಳಿದ ಮೊತ್ತ ರೂ.3.00 ಲಕ್ಷಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹಂತದಲ್ಲಿ ವಿಚಾರಣೆ ನಡೆಸಿ ವಾರಸುದಾರರಿಗೆ ಬಿಡುಗಡೆ ಮಾಡತಕ್ಕದ್ದು.

Govt order making Rs 5.00 lakh exgratia for loss of human life from 8-6-2011. 4/8/11

2. ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 970 ವೆಚ್ಚ-5/2011, ದಿನಾಂಕ: 30.07.2011 ರನ್ವಯ ಸಹಮತಿ ಪಡೆದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(signature)

([illegible])
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಗೆ,
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ, ಬೆಂಗಳೂರು ಇವರಿಗೆ ಮುಂದಿನ ರಾಜ್ಯ ಪತ್ರದಲ್ಲಿ ಪ್ರಕಟಿಸಲು ಹಾಗೂ ಈ ಆದೇಶದ 500 ಪ್ರತಿಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು - 560 003 ಇವರಿಗೆ ಒದಗಿಸಲು ಹಾಗೂ 250 ಪ್ರತಿಗಳನ್ನು ಮೇಲೆ ಸಹಿ ಮಾಡಿದವರಿಗೆ ಒದಗಿಸಲು ಕೋರಿದೆ.

<u>ಪ್ರತಿಗಳು:</u>

1. ಪ್ರಧಾನ ಮಹಾಲೇಖಪಾಲರು, (ಲೆಕ್ಕಪತ್ರ/ಲೆಕ್ಕಪರಿಶೋಧನೆ) ಕರ್ನಾಟಕ, ಬೆಂಗಳೂರು.
2. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು.
3. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು.
4. ಎಲ್ಲಾ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು/ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು/ ಅರಣ್ಯ ಸಂರಕ್ಷಣಾಧಿಕಾರಿಗಳು/ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ/ವನ್ಯಜೀವಿ)/ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬೆಂಗಳೂರು ಇವರ ಮುಖಾಂತರ).
5. ರಾಜ್ಯ ವನ್ಯಜೀವಿ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು, ವಿ.ವಿ.ಗೋಪುರ, ಡಾ.ಅಂಬೇಡ್ಕರ್ ರಸ್ತೆ, ಬೆಂಗಳೂರು-1.
6. ಮಾನ್ಯ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
7. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-5), ವಿಧಾನಸೌಧ, ಬೆಂಗಳೂರು.
8. ಶಾಖಾ ರಕ್ಷಾ ಕಡತ/ ಹೆಚ್ಚುವರಿ ಪ್ರತಿಗಳು.

O/o Principal Chief Conservator of Forests
(Wildlife), Bangalore - 560 003

No: C2/WL/Compensation/2011-12
Dt: 08/08/2011

Forward it to all DCFs, CFs and CCFs
& CF (PT) (Project Tiger) for necessary action

(signature)
8.8.2011

Principal Chief Conservator of Forest
(Wildlife), Bangalore - 560 003

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡಲಾಗುತ್ತಿರುವ ದಯಾತ್ಮಕ ಧನವನ್ನು ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ: 1. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಇವರ ಪತ್ರ ಸಂಖ್ಯೆ: ಪ್ರಮುಅಸಂ (ವಜೀ)/ಸಿ2/ಸಿಆರ್-03/2018-19, ದಿನಾಂಕ: 31.01.2019.
2. ಸರ್ಕಾರದ ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯೂಎಲ್ 2010, ದಿನಾಂಕ: 03.08.2011.

***

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ದಿನಾಂಕ: 31.01.2019ರ ಪತ್ರದಲ್ಲಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಇವರು ವನ್ಯಜೀವಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿನಾಂಕ: 08.06.2011ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ರೂ.5.00 ಲಕ್ಷಗಳ ದಯಾತ್ಮಕ ಧನವನ್ನು ಕೆಲವೊಂದು ಷರತ್ತಿಗೊಳಪಟ್ಟು ಮೃತರ ವಾರಸುದಾರರಿಗೆ ಮಂಜೂರು ಮಾಡಲು ಆದೇಶಲಾಗಿದ್ದು, ಸದರಿ ದಯಾತ್ಮಕ ಧನದ ಮೊತ್ತವನ್ನು ಕಳೆದ ಎಂಟು ವರ್ಷಗಳಿಂದ ಪರಿಷ್ಕರಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಮುಂದುವರೆದು, ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ದಿನಾಂಕ:09.01.2019ರಂದು ನಡೆದ 11ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಉಂಟಾದ ಮಾನವ ಪ್ರಾಣಹಾನಿ ಪ್ರಕರಣಗಳಲ್ಲಿ ಪ್ರಸ್ತುತ ನೀಡ್ಲುತ್ತಿರುವ ದಯಾತ್ಮಕ ಧನವನ್ನು ಪರಿಷ್ಕರಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಯವರು ಸೂಚಿಸಿರುತ್ತಾರೆ. ಅದರಂತೆ ಕಳೆದ ಮೂರು ವರ್ಷಗಳಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾದ ಮಾನವ ಪ್ರಾಣಹಾನಿ ಪ್ರಕರಣಗಳ ಅಂಕಿಅಂಶಗಳ ಕುರಿತು ಈ ಕೆಳಕಂಡಂತೆ ಮಾಹಿತಿಯನ್ನು ಒದಗಿಸಿ, ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನವನ್ನು ರೂ.5.00 ಲಕ್ಷಗಳಿಂದ ರೂ.10.00 ಲಕ್ಷಗಳಿಗೆ ಹೆಚ್ಚಿಸಿ ಆದೇಶವನ್ನು ಹೊರಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ರವರು ಕೋರಿರುತ್ತಾರೆ.

ಕ್ರ ಸಂ.	ವರ್ಷ	ಮಾನವ ಪ್ರಾಣಹಾನಿ ಸಂಖ್ಯೆ
1	2015-16	47
2	2016-17	49
3	2017-18	36
4	2018-19	21

ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಅಪಜೀ 66 ಎಫ್‌ಡಬ್ಲ್ಯೂಎಲ್ 2019
ಬೆಂಗಳೂರು, ದಿನಾಂಕ: 07.01.2020.

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣಹಾನಿ ಪ್ರಕರಣಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರವಾಗಿ ಪ್ರಸ್ತುತ ನೀಡಲಾಗುತ್ತಿರುವ ದಯಾತ್ಮಕ ಧನ ರೂ. 5.00 ಲಕ್ಷಗಳ ಮೊತ್ತವನ್ನು ರೂ. 7.50 ಲಕ್ಷ (ಏಳೂವರೆ ಲಕ್ಷ ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಈ ಕೆಳಕಂಡ ಷರತ್ತಿಗೊಳಪಟ್ಟು ಆದೇಶಿಸಲಾಗಿದೆ.

1. ಇದು ಭವಿಷ್ಯವರ್ತಿಯಾಗಿ ಅನ್ವಯವಾಗತಕ್ಕದ್ದು.
2. ಇದಕ್ಕಾಗಿ ತಗಲುವ ವೆಚ್ಚವನ್ನು ಇಲಾಖೆಗೆ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸತಕ್ಕದ್ದು.

....2

ಇನ್ನುಳಿದಂತೆ, ದಯಾತ್ಮಕ ಧನವನ್ನು ಮಂಜೂರು ಮಾಡಲು ಸರ್ಕಾರದ ಆದೇಶ ಸಂಖ್ಯೆ: ಅಪಜೀ 143 ಎಫ್‌ಡಬ್ಲ್ಯೂಎಲ್ 2010, ದಿನಾಂಕ: 03.08.2011 ರಲ್ಲಿ ನೀಡಲಾಗಿರುವ ಷರತ್ತುಗಳನ್ನು ಪಾಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 845 ವೆಚ್ಚ-5/2019, ದಿನಾಂಕ: 23.12.2019 ರಲ್ಲಿ ನೀಡಲಾಗಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಗಾಯತ್ರಿ .ಎಲ್)
ಸರ್ಕಾರದ ಅಧೀನ ಕಾರ್ಯದರ್ಶಿ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ-ಎ)

ಇವರಿಗೆ,

1) ಪ್ರಧಾನ ಮಹಾಲೇಖಪಾಲರು, ಕರ್ನಾಟಕ (ಜಿ&ಎಸ್‌ಎಸ್‌ಎ / ಇ&ಆರ್‌ಎಸ್‌ಎ / ಎ&ಇ), ಬೆಂಗಳೂರು.
2) ಮಾನ್ಯ ಮುಖ್ಯಮಂತ್ರಿ ಯವರ ಅಪರ ಮುಖ್ಯ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
3) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು), ಅರಣ್ಯಭವನ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 560003.
4) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಅರಣ್ಯಭವನ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 560003.
5) ಎಲ್ಲಾ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು / ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು / ಅರಣ್ಯ ಸಂರಕ್ಷಣಾಧಿಕಾರಿಗಳು – ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಇವರ ಮುಖಾಂತರ.
6) ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರ ಆಪ್ತ ಕಾರ್ಯದರ್ಶಿ, ವಿಕಾಸ ಸೌಧ, ಬೆಂಗಳೂರು.
7) ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-5 ಮತ್ತು 7), ವಿಧಾನ ಸೌಧ, ಬೆಂಗಳೂರು.
8) ಶಾಖಾ ರಕ್ಷಕ ಕಡತ.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 75 ರ ಅನುಬಂಧ

ಕಳೆದ 3 ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಲಾದ ಅನುದಾನದ ವಿವರ

ಕ್ರ. ಸಂ.	ಯೋಜನೆ	ವಿಭಾಗ	ಕಾಮಗಾರಿ ವಿವರ	ಪರಿಮಾಣ	ತಾಲ್ಲೂಕುವಾರು ಹಂಚಿಕೆಯಾದ ಅನುದಾನದ ವಿವರ (ಲಕ್ಷಗಳಲ್ಲಿ)			ಒಟ್ಟು
					ಸೋಮವಾರಪೇಟೆ	ವಿರಾಜಪೇಟೆ	ಮಡಿಕೇರಿ	
1	2		3	4	5		6	7
2017-18								
1	2406-02-110-WildLife Preservation-0-54-Nature Conservation, Wildlife Habitat Managemenet & Man Animal Conflict Measures-139-Major Works	ಮಡಿಕೇರಿ	ಆನೆ ನಿರೋಧಕ ಕಂದಕ ನಿರ್ಮಾಣ	23.06 ಕಿ.ಮೀ.	143.18370	0.00000	0.0000	143.18370
			ಹಾಲಿ ಇರುವ ಆನೆ ನಿರೋಧಕ ಕಂದಕ ನಿರ್ವಹಣೆ	8.95 ಕಿ.ಮೀ.	57.82972	0.00000	0.0000	57.82972
			ಸೋಲಾರ್ ಬೇಲಿ ನಿರ್ಮಾಣ	3.25 ಕಿ.ಮೀ.	8.51500	0.00000	0.0000	8.51500
			ಹಾಲಿ ಇರುವ ಸೋಲಾರ್ ಬೇಲಿ ನಿರ್ವಹಣೆ	20.00 ಕಿ.ಮೀ.	10.00000	0.00000	0.0000	10.00000
			ದೊಡ್ಡ ಕೆರೆ ನಿರ್ಮಾಣ	2 ಸಂಖ್ಯೆ	6.70000	0.00000	0.0000	6.70000
			ಕೆರೆ ನಿರ್ಮಾಣ	5 ಸಂಖ್ಯೆ	7.50000	0.00000	0.0000	7.50000
			ಕೆರೆ ಹೂಳೆತ್ತುವಿಕೆ	8 ಸಂಖ್ಯೆ	24.50000	0.00000	0.0000	24.50000
			ಒಟ್ಟು		258.22842	0.00000	0.00000	258.22842
	2406-02-110-0-54-139 Nature Conservation, Wildlife Habitat Management & Man-Animal Conflict Measures	ವಿರಾಜಪೇಟೆ	ಆರ್.ಆರ್.ಟಿ ತಂಡದ ನಿರ್ವಹಣೆ	೧೦ ಕ್ಯಾಂಪ್	0.00000	63.04680	0	63.04680
			ಎ.ಡಿ.ಸಿ ಕ್ಯಾಂಪ್ ನಿರ್ವಹಣೆ	೦೩ ಕ್ಯಾಂಪ್	0.00000	17.82720	0	17.82720
			ಒಟ್ಟು		0.00000	80.87400	0.00000	80.87400
	2406-02-110-0-54-139 Nature Conservation, Wildlife Habitat Management & Man-Animal Conflict Measures	ವನ್ಯಜೀವಿ ವಿಭಾಗ	ಚೈನ್‌ಲಿಂಕ್ ಮೆಷ್ ನಿರ್ಮಾಣ	0.14 ಕಿ.ಮಿ	4.64000	0.00000	0	4.64000
			ಕಳ್ಳಬೇಟೆ ತಡೆ ಶಿಬಿರ ನಿರ್ವಹಣೆ	46 ಸಂಖ್ಯೆ	65.00108	0.00000	0	65.00108
				38 ಸಂಖ್ಯೆ	0.00000	0.00000	53.58455	53.58455
				77 ಸಂಖ್ಯೆ	0.00000	108.25920	0	108.25920
			ಕೆರೆಗಳ ನಿರ್ಮಾಣ	3ಸಂಖ್ಯೆ	4.78400	0.00000	0	4.78400
				2 ಸಂಖ್ಯೆ	0.00000	0.00000	7.128	7.12800
				16 ಸಂಖ್ಯೆ	0.00000	45.25800	0	45.25800
			ಆನೆ ನಿರೋಧಕ ಕಂದಕಗಳ ಮೇಲ್ದರ್ಜೆಗೇರಿಸುವುದು	18.412 ಕಿ.ಮಿ	0.00000	36.36446	0	36.36446
			ಸೋಲಾರ್ ಬೇಲಿ ನಿರ್ಮಾಣ ಮತ್ತು ನಿರ್ವಹಣೆ	20.2	0.00000	6.80000	0	6.80000
			ಒಟ್ಟು		74.42508	196.68166	60.71255	331.81929

2	2406-02-110-0-23 CSS Project Elephant - 139 Major Works (Plan)	ಮಡಿಕೇರಿ	ಆಂಟಿ ಡಿಪ್ರೆಡೇಷನ್ ಕ್ಯಾಂಪ್ ನಿರ್ವಹಣೆ	5 ಶಿಬಿರ	-	0	8.80000	8.80000
			ಕೆರೆ ಹೂಳೆತ್ತುವಿಕೆ	5 ಸಂಖ್ಯೆ	3.75000	0	0	3.75000
			ಆನೆ ನಿರೋಧಕ ಕಂದಕ ನಿರ್ಮಾಣ	5.096 ಕಿ.ಮೀ.	36.00000	0	0	36.00000
			ಹಾಲಿ ಇರುವ ಆನೆ ನಿರೋಧಕ ಕಂದಕ ನಿರ್ವಹಣೆ	10.36 ಕಿ.ಮೀ.	3.50000	0	0	3.50000
			ಒಟ್ಟು		**117.67508**	**196.68166**	**69.51255**	**383.86929**
2	2406-02-110-0-23-139 Project Elephant	ವಿರಾಜಪೇಟೆ	ಕೆರೆಗಳ ಹೂಳೆತ್ತುವುದು	03 ಸಂಖ್ಯೆಗಳು	0	2.2500	0	2.25000
			ಇಪಿಟಿ ಮಧ್ಯದಲ್ಲಿರುವ ಮೆದು ಕಲ್ಲನ್ನು ತೆರವುಗೊಳಿಸುವುದು	147.375 ಘ.ಮೀ	0	1.19485	0	1.19485
			ಆನೆ ಓಡಿಸುವ ತಂಡದ ನಿರ್ವಹಣೆ	04 ಕ್ಯಾಂಪ್	0	7.03191	0	7.03191
			ಒಟ್ಟು		**0.00000**	**10.47676**	**0.00000**	**10.47676**
	2406-02-110-0-23-139 Project Elephant	ವನ್ಯಜೀವಿ	ಕಾಸ್‌ವೇಗಳ ನಿರ್ಮಾಣ	03 ಸಂಖ್ಯೆಗಳು	0	0.0000	7.96164	7.96164
			ಕಳ್ಳಬೇಟೆ ತಡೆ ಶಿಬಿರ ನಿರ್ವಹಣೆ	5 ಸಂಖ್ಯೆ	0.43711	0.00000	0	0.43711
				5 ಸಂಖ್ಯೆ	0	0.00000	0.43709	0.43709
				10 ಸಂಖ್ಯೆ	0	0.87416	0	0.87416
			ಕೆರೆಗಳ ನಿರ್ವಹಣೆ	2 ಸಂಖ್ಯೆ	1.5	0.00000	0	1.50000
				2 ಸಂಖ್ಯೆ	0	0.00000	1.5	1.50000
			ಒಟ್ಟು		**1.93711**	**0.87416**	**8.39873**	**11.21000**
3	2406-02-110-0-54 Subsidy for Solar - 106 Subsidary	ವಿರಾಜಪೇಟೆ	50:50 ಅನುಪಾತದಲ್ಲಿ ಸೋಲಾರ್ ಸೌರಶಕ್ತಿ ಬೇಲಿ ನಿರ್ಮಿಸುವುದರ ಬಾಬ್ತು	1.00 ಕಿ.ಮೀ	0	1.15	0	1.15000
				650 ಮೀಟರ್ಸ್	0	0.74750	0	0.74750
				1.00 ಕಿ.ಮೀ	0	1.145	0	1.14500
				450 ಮೀಟರ್ಸ್	0	0.22750	0	0.22750
				600 ಮೀಟರ್ಸ್	0	0.69	0	0.69000
			ಒಟ್ಟು		**0.00000**	**2.06250**	**0.00000**	**2.06250**
4	2406-02-110-0-54 Subsidy for Solar - 106 Subsidary	ವಿರಾಜಪೇಟೆ	50:50 ಅನುಪಾತದಲ್ಲಿ ಸೋಲಾರ್ ಸೌರಶಕ್ತಿ ಬೇಲಿ ನಿರ್ಮಿಸುವುದರ ಬಾಬ್ತು	1.00 ಕಿ.ಮೀ	0	1.15	0	1.15000
				650 ಮೀಟರ್ಸ್	0	0.74750	0	0.74750
				1.00 ಕಿ.ಮೀ	0	1.145	0	1.14500
				450 ಮೀಟರ್ಸ್	0	0.22750	0	0.22750
				600 ಮೀಟರ್ಸ್	0	0.69	0	0.69000
			ಒಟ್ಟು		**0.00000**	**2.06250**	**0.00000**	**2.06250**
	2406-02-110-0-54 Subsidy for Solar - 106 Subsidary	ವನ್ಯಜೀವಿ ವಿಭಾಗ	50:50 ಅನುಪಾತದಲ್ಲಿ ಸೋಲಾರ್ ಸೌರಶಕ್ತಿ ಬೇಲಿ ನಿರ್ಮಿಸುವುದರ ಬಾಬ್ತು	4.225 ಕಿ.ಮೀ	0	4.85	0	4.85000
			ಒಟ್ಟು		**0.00000**	**4.85000**	**0.00000**	**4.85000**

4	2406-01-102-1-03-139 KFDF Other Plantation	ವಿರಾಜಪೇಟೆ	ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಖಾಸಗಿ ವಾಹನಗಳನ್ನು ನಿಯೋಜಿಸುವುದು	-	0	5.15	0	5.15000
			ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ರೈಲ್ವೆ ಹಳಿ ಖರೀದಿ	496.174 ಮೆಟ್ರಿಕ್ ಟನ್	0	175.00	0	175.00000
			ಇ.ಪಿ.ಟಿ. ತೋಡಿರುವುದು	5737.500 ಘ.ಮೀ	0	5.71226	0	5.71226
			ಸೋಲಾರ್ ತಂತಿ ಬೇಲಿ ನಿರ್ಮಾಣ	22.4 ಕಿ.ಮೀ.	0	61.78	0	61.78000
			ಕೆರೆಗಳ ಹೂಳೆತ್ತುವುದು	01 ಸಂಖ್ಯೆ	0	4.90	0	4.90000
			ಆನೆಗಳಿಗೆ ಸೇವಿಸಲು ಆಹಾರ ಖರೀದಿ	-	0	2.00	0	2.00000
			ಒಟ್ಟು		**0.00000**	**68.68000**	**0.00000**	**68.68000**
5	2406-02-110-0-47-CSS-IDWH - Pushpagiri	ವನ್ಯಜೀವಿ ವಿಭಾಗ	Creation/ Desilting of water hole.	3 ಸಂಖ್ಯೆ	6.4	0.00	0	6.40000
	2406-02-110-0-47-CSS-IDWH - Brahmagiri		Creation / Desilting of Water hole	3 ಸಂಖ್ಯೆ	0	6.40	0	6.40000
			ಒಟ್ಟು		**6.40000**	**6.40000**	**0.00000**	**12.80000**

ಕಳೆದ 3 ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಲಾದ ಅನುದಾನದ ವಿವರ

ಕ್ರ. ಸಂ.	ಯೋಜನೆ	ವಿಭಾಗ	ಕಾಮಗಾರಿ ವಿವರ	ಪರಿಮಾಣ	ತಾಲ್ಲೂಕುವಾರು ಹಂಚಿಕೆಯಾದ ಅನುದಾನದ ವಿವರ (ಲಕ್ಷಗಳಲ್ಲಿ)			ಒಟ್ಟು
					ಸೋಮವಾರಪೇಟೆ	ವಿರಾಜಪೇಟೆ	ಮಡಿಕೇರಿ	
1	2		3	4	5		6	7
			2018–19					
1	2406-02-110-WildLife Preservation-0-54-Nature Conservation, Wildlife Habitat Managemenet & Man Animal Conflict Measures-139-Major Works	Madikeri	ಸೋಲಾರ್ ಬೇಲಿ ನಿರ್ಮಾಣ	3.00 ಕಿ.ಮೀ	7.99800		–	7.99800
			ಒಟ್ಟು		7.99800	0.00000	0.00000	7.99800
	2406-02-110-0-54-139 Nature Conservation, Wildlife Habitat Management & Man-Animal Conflict Measures	Virajpet	ಆರ್.ಆರ್.ಟಿ ತಂಡದ ನಿರ್ವಹಣೆ	೧೦ ಕ್ಯಾಂಪ್		79.06176		79.06176
			ಎ.ಡಿ.ಸಿ ಕ್ಯಾಂಪ್ ನಿರ್ವಹಣೆ	೦೩ ಕ್ಯಾಂಪ್		23.508		23.50800
			ಕೆರೆಗಳ ಹೂಳೆತ್ತುವುದು	೧೦ ಸಂಖ್ಯೆ		6.00		6.00000
			ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಖಾಸಗಿ ವಾಹನಗಳನ್ನು ನಿಯೋಜಿಸುವುದು	-		8.40		8.40000
			ಆನೆ ನಿರೋಧಕ ಕಂದಕ ನಿರ್ವಹಣೆ	೬.೮೦ ಕಿ.ಮೀ		2.38		2.38000
			ಸೌರಶಕ್ತಿ ತಂತಿ ಬೇಲಿ ನಿರ್ವಹಣೆ	೭.೮೦ ಕಿ.ಮೀ		4.00		4.00000
			ಸೋಲಾರ್ ಪವರ್ ಪಂಪ್ ಅಳವಡಿಸುವುದು-೭ ಸಂಖ್ಯೆಗಳು	೭ ಸಂಖ್ಯೆಗಳು		4.00		4.00000
			ಸೌರಶಕ್ತಿ ತಂತಿ ಬೇಲಿ ನಿರ್ವಹಣೆ ಮಾಡಲು ಕಾವಲುಗಾರರನ್ನು ನೇಮಿಸಿರುವುದು	೬ ಸಂಖ್ಯೆಗಳು		5.19769		5.19769
					0.00000	9.19769	0.00000	9.19769
	2406-02-110-0-54-139 Nature Conservation, Wildlife Habitat Management & Man-Animal Conflict Measures	Wildlife Division, Madikeri	ಆನೆ ನಿರೋಧಕ ಕಂದಕ ನಿರ್ವಹಣೆ	೨೦.೧೨೪ ಘ.ಮೀ	0	19.53800	0.00000	19.53800
			ಎ.ಡಿ.ಸಿ/ಎಪಿಸಿ ಮತ್ತು ಎಫ್‌ಪಿಸಿ ಕ್ಯಾಂಪ್ ನಿರ್ವಹಣೆ	೬೭ ಸಂಖ್ಯೆ	78.97004	0.00000	0.00000	78.97004
				೪೭ ಸಂಖ್ಯೆ	0	0.00000	59.96055	59.96055
				೭೭ ಸಂಖ್ಯೆ	0	110.77100	0.00000	110.77100
			ಕೆರೆಗಳ ಹೂಳೆತ್ತುವುದು	೧ ಸಂಖ್ಯೆ	1.6	0.00000	0.00000	1.60000
				೭ ಸಂಖ್ಯೆ	0	3.20000	0.00000	3.20000
			ಒಟ್ಟು		80.57004	130.30900	59.96055	270.83959
2	2406-02-110-0-23 CSS Project Elephant - 139 Major Works (Plan)	Madikeri	ವಾಚ್ ಟವರ್ ನಿರ್ಮಾಣ	5 ಸಂಖ್ಯೆ	4.00000		1.0000	5.00000
			ದೊಡ್ಡ ಕೆರೆ ನಿರ್ಮಾಣ	4 ಸಂಖ್ಯೆ	5.40000		1.35	6.75000
			ಆನೆ ನಿರೋಧಕ ಕಂದಕ ನಿರ್ಮಾಣ	1.36 ಕಿ.ಮೀ.	9.00000		–	9.00000
			ಹಾಲಿ ಇರುವ ಸೋಲಾರ್ ಬೇಲಿ ನಿರ್ವಹಣೆ	12.00 ಕಿ.ಮೀ.	3.36000		–	3.36000

ಕ್ರ. ಸಂ.	ಯೋಜನೆ	ವಿಭಾಗ	ಕಾಮಗಾರಿ ವಿವರ	ಪರಿಮಾಣ	ತಾಲ್ಲೂಕುವಾರು ಹಂಚಿಕೆಯಾದ ಅನುದಾನದ ವಿವರ (ಲಕ್ಷಗಳಲ್ಲಿ)			ಒಟ್ಟು
					ಸೋಮವಾರಪೇಟೆ	ವಿರಾಜಪೇಟೆ	ಮಡಿಕೇರಿ	
1	2		3	4	5		6	7
			ಒಟ್ಟು		17.76000	0.00000	1.35000	19.11000
2	2406-02-110-0-23 CSS Project Elephant - 139 Major Works (Plan)	Virajpet	ಎ.ಡಿ.ಸಿ ಕ್ಯಾಂಪ್ ನಿರ್ವಹಣೆ	೦೩ ಸಂಖ್ಯೆಗಳು	0.00000	3.51990	-	3.51990
			ಒಟ್ಟು		0.00000	3.51990	0.00000	3.51990
	2406-02-110-0-23 CSS Project Elephant - 139 Major Works (Plan)	Wildlife	ಕೆರೆಗಳ ನಿರ್ಮಾಣ	1 ಸಂಖ್ಯೆ	1.70000	0.00000	0.00000	1.70000
			ಎ.ಡಿ.ಸಿ ಕ್ಯಾಂಪ್ ನಿರ್ವಹಣೆ	೫ ಸಂಖ್ಯೆ	3.65987	0.00000	0.00000	3.65987
				೫ ಸಂಖ್ಯೆ	0.00000	0.00000	3.65987	3.65987
				೧೦ ಸಂಖ್ಯೆ	0.00000	1.31974	0.00000	1.31974
			ಒಟ್ಟು		1.70000	0.00000	0.00000	1.70000
3	2406-02-110-0-47-CSS-IDWH - Pushpagiri	ವನ್ಯಜೀವಿ ವಿಭಾಗ	Creation/ Desilting of water hole.	3 ಸಂಖ್ಯೆ	8.8000	0.0000	0.0000	8.80000
	2406-02-110-0-47-CSS-IDWH - Talacauvery		Creation / Desilting of Water hole	1 ಸಂಖ್ಯೆ	0.0000	0.0000	1.6000	1.60000
	2406-02-110-0-47-CSS-IDWH - Bramagiri		Creation / Desilting of Water hole	2 ಸಂಖ್ಯೆ	0.0000	3.2000	0.0000	3.20000
			ಒಟ್ಟು		**8.80000**	**3.20000**	**1.60000**	**13.60000**
4	2406-02-110-0-54 Subsidy for Solar - 106 Subsidary	Virajpet	೫೦:೫೦ ಅನುಪಾತದಲ್ಲಿ ಸೋಲಾರ್ ಸೌರಶಕ್ತಿ ಬೇಲಿ ನಿರ್ಮಿಸುವುದರ ಬಾಬ್ತು	೩.೦೦ ಕಿ.ಮೀ	0	3.45	0	3.45000
			ಒಟ್ಟು		**0.00000**	**3.45000**	**0.00000**	**3.45000**
4	2406-02-110-0-54 Subsidy for Solar - 106 Subsidary	Wildlife	೫೦:೫೦ ಅನುಪಾತದಲ್ಲಿ ಸೋಲಾರ್ ಸೌರಶಕ್ತಿ ಬೇಲಿ ನಿರ್ಮಿಸುವುದರ ಬಾಬ್ತು	೩.೦೦ ಕಿ.ಮೀ	0	3.45	0	3.45000
			ಒಟ್ಟು		**0.00000**	**3.45000**	**0.00000**	**3.45000**
4	2406-06-01-102-1-03-KFDF Felxi Fund 139 MW	Wildlife	ಸೋಲಾರ್ ತಂತಿ ಬೇಲಿ ನಿರ್ವಹಣೆ	೬೧.೦೦ ಕಿ.ಮೀ	0	30.50	0	30.50000
			ಒಟ್ಟು		**0.00000**	**30.50000**	**0.00000**	**30.50000**

ಕಳೆದ 3 ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಬಿಡುಗಡೆ ಮಾಡಲಾದ ಅನುದಾನದ ವಿವರ

ಕ್ರ. ಸಂ.	ಯೋಜನೆ	ವಿಭಾಗ	ಕಾಮಗಾರಿ ವಿವರ	ಪರಿಮಾಣ	ತಾಲ್ಲೂಕುವಾರು ಹಂಚಿಕೆಯಾದ ಅನುದಾನದ ವಿವರ (ಲಕ್ಷಗಳಲ್ಲಿ)			ಒಟ್ಟು
					ಸೋಮವಾರಪೇಟೆ	ವಿರಾಜಪೇಟೆ	ಮಡಿಕೇರಿ	
1	2		3	4	5		6	7
			2019-20					
1	2406-02-110-WildLife Preservation-0-54-Nature Conservation, Wildlife Habitat Managemenet & Man Animal Conflict Measures-139-Major Works	Madikeri	ಆನೆ ನಿರೋಧಕ ಕಂದಕ ನಿರ್ಮಾಣ	6.95 ಕಿ.ಮೀ.	44.62032	0.00000	-	44.62032
			ಕ್ಷಿಪ್ರ ಕಾರ್ಯಾಪಡೆ ತಂಡಗಳ ರಚನೆ	9 ಶಿಬಿರ	-	0.00000	69.62724	69.62724
				13 ಶಿಬಿರ	96.70252	0.00000	-	96.70252
			ಒಟ್ಟು		0.00000	0.00000	69.62724	69.62724
1	2406-02-110-0- 54 -139 Nature conservation Wildlife Habitat Management and Man Animal Conflict measures.	Virajpet	ಆರ್.ಆರ್.ಟಿ ಕ್ಯಾಂಪಿನ ನಿರ್ವಹಣೆ-	೮ ಕ್ಯಾಂಪು	0.00	63.51782	0.00	63.51782
			ಎ.ಪಿ.ಸಿ..ಕ್ಯಾಂಪಿನ ನಿರ್ವಹಣೆ.	೨೧ ಕ್ಯಾಂಪು	0.00	18.28629	0.00	18.28629
			ವನ್ಯಪ್ರಾಣಿಗಳ ಸೆರೆ ಹಿಡಿಯುವಿಕೆ, ಪತ್ತೆಹಚ್ಚುವಿಕೆಗಾಗಿ	-	0.00	2.9951	0.00	2.99510
			ಪಟಾಕಿ ಖರೀದಿಸುವಿಕೆ	-	0.00	1.00	0.00	1.00000
			ಸೋಲಾರ್ ಫೆನ್ಸ್ ವಾಚರ್‌ಗಳ ನಿರ್ವಹಣೆ.	೮ ಸಂಖ್ಯೆ	0.00	9.84598	0.00	9.84598
			ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಸಿರುವುದು.	೩೦.೮೭ ಕಿ.ಮೀ.	0.00	21.12	0.00	21.12000
			ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಸಲು ಸಾಮಾಗ್ರಿಗಳನ್ನು ಖರೀದಿಸಿರುವುದು,	-	0.00	1.75	0.00	1.75000
			ಹುಲಿ ಪ್ರವೇಶದ ಪ್ರದೇಶಗಳಲ್ಲಿ ಕ್ಯಾಟಲ್ ಶೆಡ್ ಗಳನ್ನು ನಿರ್ಮಿಸುವುದು.	೦೮ ಯೂನಿಟ್	0.00	4.500	0.00	4.50000
			ಸೋಲಾರ್ ಸ್ಟ್ರೀಟ್ ಲೈಟ್ ಗಳನ್ನು ಹುಲಿ ಪ್ರವೇಶದ ಪ್ರದೇಶಗಳಲ್ಲಿ ಅಳವಡಿಸಿರುವುದು.	೧೦ ಯೂನಿಟ್	0.00	2.50	0.00	2.50000
			ಒಟ್ಟು		0.00000	125.51519	0.00000	125.51519
1	2406-02-110-0- 54 -139 Nature conservation Wildlife Habitat Management and Man Animal Conflict measures.	Wildlife	ಆನೆ ನಿರೋಧಕ ಕಂದಕ ನಿರ್ವಹಣೆ	10.600ಘ.ಮೀ	0.00	11.08	0.00	11.08000
			ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಅಳವಡಿಸಿರುವುದು.	2.5 ಕಿ.ಮಿ	0.00	5	0.00	5.00000
			ಎ.ಪಿ.ಸಿ/ಎಪ್‌ಪಿಸಿ/ಆರ್‌ಆರ್‌ಟಿ ಕಾವಲುಗಾರರ ನೇಮಕ	41 ಸಂಖ್ಯೆ	78.84996	0	0.00	78.84996
				೩೩ ಸಂಖ್ಯೆ	0.00	0	63.57	63.56650
				67 ಸಂಖ್ಯೆ	0.00	124.77352	0.00	124.77352
			ಕಳ್ಳಬೇಟೆ ತಡೆ ಶಿಬಿರದ ನಿರ್ಮಾಣ	1 ಸಂಖ್ಯೆ	11.00	0.00	0.00	11.00000
				1 ಸಂಖ್ಯೆ	0.00	0.00	11.00	11.00000
				1 ಸಂಖ್ಯೆ	0.00	11.00	0.00	11.00000
			ಒಟ್ಟು		89.84996	151.85352	74.56650	316.26998

2	4406-Capital Outlay on Forestry & WildLife 01-Forestry-101-Forest Protection, Regeneration & Cultural Operation-0-01-Ralway Barricade To Prevent Man - Animal Conflict -132-Capital Expenses	Madikeri	ರೈಲ್ವೆ ಬ್ಯಾರಿಕೇಡ್ ನಿರ್ಮಾಣ	24.625 ಕಿ.ಮೀ.	22.80000	0.00000	-	22.80000
			ಒಟ್ಟು		22.80000	0.00000	0.00000	22.80000
3	2406-02-110-0-23 CSS Project Elephant - 139 Major Works (Plan)	Madikeri	ವಾಚ್ ಟವರ್ ನಿರ್ಮಾಣ	5 ಸಂಖ್ಯೆ	5.00000	0.00000	0.00000	5.00000
			ದೊಡ್ಡ ಕೆರೆ ನಿರ್ಮಾಣ	4 ಸಂಖ್ಯೆ	6.00000	0.00000	0.00000	6.00000
			ಆನೆ ನಿರೋಧಕ ಕಂದಕ ನಿರ್ಮಾಣ	2.86 ಕಿ.ಮೀ.	20.15000	0.00000	0.00000	20.15000
			ಹಾಲಿ ಇರುವ ಆನೆ ನಿರೋಧಕ ಕಂದಕ ನಿರ್ವಹಣೆ	25.00 ಕಿ.ಮೀ.	9.75000	0.00000	0.00000	9.75000
			ಹಾಲಿ ಇರುವ ಸೋಲಾರ್ ಬೇಲಿ ನಿರ್ವಹಣೆ	20.00 ಕಿ.ಮೀ.	6.20000	0.00000	0.00000	6.20000
			ಒಟ್ಟು		6.20000	0.00000	0.00000	6.20000
3	2406-02-110-0-23 CSS Project Elephant	Virajpet	ಕಲ್ವರ್ಟ್‌ಗಳ ನಿರ್ಮಾಣ (2018-19ನೇ ಸಾಲಿನ ಬಾಕಿ ಪಾವತಿ)	04 ಸಂಖ್ಯೆ	0.00	4.00	0.00000	4.00000
			ದೊಡ್ಡ ಗಾತ್ರದ ಕೆರೆಗಳ ವಿಸ್ತರಣೆ (2018-19ನೇ ಸಾಲಿನಬಾಕಿ ಪಾವತಿ)	03 ಸಂಖ್ಯೆ	0.00	4.50	0.00000	4.50000
			ಕಲ್ವರ್ಟ್‌ಗಳ ನಿರ್ಮಾಣ (2018-19ನೇ ಸಾಲಿನಬಾಕಿ ಪಾವತಿ)	01 ಕ್ಯಾಂಪ್	0.00	1.76	0	1.76000
			ಒಟ್ಟು		0.00000	1.76000	0.00000	1.76000
3	2406-02-110-0-23 CSS Project Elephant	Wildlife Madikeri	ಕೆರೆಗಳ ನಿರ್ಮಾಣ	02 ಸಂಖ್ಯೆ	3.00	0.00	0.00000	3.00000
			ಎ.ಪಿ.ಸಿ ಕ್ಯಾಂಪ್‌ಗಳ ನಿರ್ವಹಣೆ	10 ಸಂಖ್ಯೆ	0.00	3.58	0.00000	3.58100
			ಒಟ್ಟು		3.00000	3.58100	0.00000	6.58100
3	2406-02-110-0-47-CSS-IDWH - Pushpagiri	ವನ್ಯಜೀವಿ ವಿಭಾಗ	Creation/ Desilting of water hole.	3 ಸಂಖ್ಯೆ	8.8	0.00	0	8.80000
	2406-02-110-0-47-CSS-IDWH - Bramagiri		Creation / Desilting of Water hole	2 ಸಂಖ್ಯೆ	0	6.80	0	6.80000
			ಒಟ್ಟು		8.80000	6.80000	0.0000	15.60000
4	2406-02-110-0-54 Subsidy for Solar 106 Subsidies.	Virajpet	ಸಬ್ಸಿಡಿ ಸೋಲಾರ್ ಫೆನ್ಸ್ ಅಳವಡಿಸಿರುವುದು (50:50 ಅನುಪಾತ)	2.174 ಕಿ.ಮೀ.	0	1.73	0	1.72500
			ಒಟ್ಟು		8.80000	8.52500	0.0000	17.32500
4	2406-02-110-0-54 Subsidy for Solar 106 Subsidies.	Wildlife Madikeri	ಸಬ್ಸಿಡಿ ಸೋಲಾರ್ ಫೆನ್ಸ್ ಅಳವಡಿಸಿರುವುದು (50:50 ಅನುಪಾತ)	2.61 ಕಿ.ಮೀ.	0	3.00	0	3.00000
			ಒಟ್ಟು		8.80000	11.82500	0.0000	20.32500
5	2406-04-103-1-03-Interigated Wildlife Mangement Plan (059-Other expenses) State Camapa)	Wildlife Madikeri	ಕೆರೆಗಳ ಹೂಳೆತ್ತುವ ಕಾಮಗಾರಿ ನಿರ್ವಹಣೆ	4 ಸಂಖ್ಯೆ	6	0.00	0	6.00000
			ಕೆರೆಗಳ ಹೂಳೆತ್ತುವ ಕಾಮಗಾರಿ ನಿರ್ವಹಣೆ	4 ಸಂಖ್ಯೆ	0	6.00	0	6.00000
			ಒಟ್ಟು		14.80000	11.52500	0.0000	26.32500

ಕರ್ನಾಟಕ ಸರ್ಕಾರ

ಸಂಖ್ಯೆ:ಆಕುಕ 09 ಹೆಚ್ಎಸ್‌ಡಿ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು, ದಿನಾಂಕ:11-03-2020

11
Staff
12/3/20

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಪರಿಷತ್ತು ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ರಾಮಸ್ವಾಮಿ ಎ. ಟಿ (ಅರಕಲಗೂಡು) ರವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:423ಕ್ಕೆ ಉತ್ತರಿಸುವ ಬಗ್ಗೆ.

******

ಮಾನ್ಯ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ರಾಮಸ್ವಾಮಿ ಎ. ಟಿ (ಅರಕಲಗೂಡು) ರವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:423ಕ್ಕೆ ಸಂಬಂಧಿಸಿದಂತೆ ಉತ್ತರದ 350 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿರುತ್ತೇನೆ.

ತಮ್ಮ ನಂಬುಗೆಯ,

11/3/2020
(ಯ. ಶಿವಶಂಕರ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಸೇವೆಗಳು)

<u>ಕರ್ನಾಟಕ ವಿಧಾನ ಸಭೆ</u>

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	423
ಮಾನ್ಯ ಸದಸ್ಯರ ಹೆಸರು	ಶ್ರೀ ರಾಮಸ್ವಾಮಿ.ಎ.ಟಿ, (ಅರಕಲಗೂಡು)
ಉತ್ತರಿಸಬೇಕಾದ ದಿನಾಂಕ	12–03–2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರಸಂ.	ಪ್ರಶ್ನೆ	ಉತ್ತರ
ಅ	ಗ್ರಾಮಾಂತರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಬಗ್ಗೆ ಕೈಗೊಂಡ ಕ್ರಮವೇನು;	ಬಂದಿದೆ. ರಾಜ್ಯದಲ್ಲಿ ಒಟ್ಟು 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 1432 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 436 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಗುತ್ತಿಗೆ ವೈದ್ಯಾಧಿಕಾರಿಗಳು, 236 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯಾಧಿಕಾರಿಗಳು ಹಾಗೂ 55 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಎನ್.ಹೆಚ್.ಎಂ ಅಡಿಯಲ್ಲಿ 159 ವೈದ್ಯಾಧಿಕಾರಿಗಳು ಗುತ್ತಿಗೆ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರಿ ಆದೇಶ ಸಂಖ್ಯೆ: ಆಕುಕ 297 ಹೆಚ್ಎಸ್ಹೆಚ್ 2015, ದಿನಾಂಕ:22–04–2016 ಹಾಗೂ ಆಕುಕ 359 ಹೆಚ್ಎಸ್ಹೆಚ್ 2016, ದಿನಾಂಕ:01–08–2016ರಲ್ಲಿ ಅನುಮತಿ ನೀಡಲಾಗಿದೆ. ಎಂಬಿಬಿಎಸ್ ಪದವಿ ಹೊಂದಿದ ವೈದ್ಯರು ಲಭ್ಯವಿಲ್ಲದೆ ಇದ್ದ ಪಕ್ಷದಲ್ಲಿ ಸದರಿ ಹುದ್ದೆಯ ಎದುರು ಗುತ್ತಿಗೆ ಆಯುಷ್ ವೈದ್ಯರನ್ನು ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

		ತಜ್ಞ ವೈದ್ಯರನ್ನು **"On Call Basis"** ಮೇಲೆ ತೆಗೆದುಕೊಳ್ಳಲು ಸರ್ಕಾರದ ಆದೇಶ ಸಂಖ್ಯೆಆಕುಕ 178 ಹೆಚ್ಎಸ್ಹೆಚ್ 2016, ದಿನಾಂಕ: 20-05-2016 ರಲ್ಲಿ ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಆ	ಸದರಿ ಆರೋಗ್ಯ ಕೇಂದ್ರಗಳಿಗೆ ಖಾಯಂ ವೈದ್ಯರುಗಳನ್ನು ನೇಮಿಸಲು ಸರ್ಕಾರ ಕೈಗೊಂಡ ಕ್ರಮವೇನು (ವಿವರ ನೀಡುವುದು)	ಖಾಲಿ ಇರುವ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿಯಿಂದ ವಿಶೇಷ ನಿಯಮಗಳ ಮೂಲಕ ಭರ್ತಿ ಮಾಡಲು ದಿನಾಂಕ:06.02.2020ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ನಿಯಮಗಳನ್ನು ಹೊರಡಿಸಿದ್ದು, ಈ ಸಂಬಂಧ ಅಂತಿಮ ನಿಯಮಗಳನ್ನು ಪ್ರಕಟಿಸಿ, ಶೀಘ್ರದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.

ಸಂ: ಆಕುಕ 9 ಹೆಚ್ ಎಸ್ ಡಿ 2020

[ಬಿ. ಶ್ರೀರಾಮುಲು]
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 23 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

12
Stored
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಐಹೊಳೆ ಡಿ ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿನ ಪ್ರ.ಸಂ:1402ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಐಹೊಳೆ ಡಿ ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿನ ಪ್ರ.ಸಂ:1402ಕ್ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	1402
ಮಾನ್ಯ ಸದಸ್ಯರ ಹೆಸರು	ಶ್ರೀ. ಐಹೊಳೆ ಡಿ. ಮಹಾಲಿಂಗಪ್ಪ (ರಾಯಭಾಗ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ರಾಯಭಾಗ ಮತಕ್ಷೇತ್ರದ ರಾಯಭಾಗ ಹಾಗೂ ಚಿಕ್ಕೋಡಿ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಇಲ್ಲ. ರಾಯಭಾಗ ತಾಲ್ಲೂಕಿನಲ್ಲಿ 2 (ಕುಡುಚಿ ಮತ್ತು ಮುಗಳಖೇಡ) ಹಾಗೂ ಚಿಕ್ಕೋಡಿ ತಾಲ್ಲೂಕಿನಲ್ಲಿ 3 (ಯಕ್ಸಾಂಬಾ, ನಿಪ್ಪಾಣಿ ಮತ್ತು ಕಬ್ಬೂರ) ಸಮುದಾಯ ಆರೋಗ್ಯ ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲದೇ ಯಾವುದಾದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಗಳು ಬಂದಲ್ಲಿ ಅವಶ್ಯಕತೆಗೆ ಅನುಗುಣವಾಗಿ ನಿಯಾಮಾನುಸಾರ ಪರಿಶೀಲಿಸಲಾಗುವುದು.
ಆ	ಹಾಗಿದ್ದಲ್ಲಿ, ಸದರಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರವು ಮೀಸಲಿಟ್ಟಿರುವ ಅನುದಾನವೆಷ್ಟು; ಹಾಗೂ ಯಾವ ಕಾಲಿಮಿತಿಯಲ್ಲಿ ಮೇಲ್ದರ್ಜೆಗೇರಿಸ ಲಾಗುವುದು;	ಸದರಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ಮೀಸಲಿಟ್ಟಿರುವುದಿಲ್ಲ.
ಇ	ಇಲ್ಲದಿದ್ದಲ್ಲಿ ಕಾರಣಗಳೇನು? (ವಿವರ ನೀಡುವುದು)	

ಆಕುಕ 23 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 108 ಯುಎನ್ಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 07-03-2020.

ಇಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ),
ಬೆಂಗಳೂರು – 560 001.

08 Starq 12/03/2020

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು-560 001.

ಮಾನ್ಯರೆ,

ವಿಷಯ: ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ. 561ಕ್ಕೆ ಉತ್ತರ ನೀಡುವ ಬಗ್ಗೆ.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ. 561ಕ್ಕೆ 350 (ಮುನ್ನೂರ ಐವತ್ತು) ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ರಾಜು ಹೆಚ್.ಎಸ್)
ಶಾಖಾಧಿಕಾರಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:		561
ಮಾನ್ಯ ಸದಸ್ಯರ ಹೆಸರು		ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳಕರ್ ಡಾ: (ಖಾನಾಪುರ)
ಉತ್ತರಿಸುವ ಸಚಿವರು		ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ		12-03-2020
ಪ್ರಶ್ನೆ		ಉತ್ತರ
(ಅ)	ರಾಜ್ಯದ ಯಾವ ಜಿಲ್ಲೆಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ ಮತ್ತು ಯಾವಾಗ ಸ್ಥಾಪನೆಗೊಂಡಿರುತ್ತವೆ.	ರಾಜ್ಯದಲ್ಲಿ ಒಟ್ಟು 19 ವಿಶ್ವವಿದ್ಯಾಲಯಗಳಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆ ಹಾಗೂ ಪ್ರಾರಂಭವಾದ ವರ್ಷ ಈ ಕೆಳಕಂಡಂತಿರುತ್ತದೆ. (ಕೆಳಗಿನ ಕೋಷ್ಟಕ ನೋಡಿ)

ಕ್ರ. ಸಂ.	ವಿಶ್ವವಿದ್ಯಾಲಯದ ಹೆಸರು	ಜಿಲ್ಲೆ	ಸ್ಥಾಪನೆಯಾದ ವರ್ಷ
1	ಬೆಂಗಳೂರು ವಿಶ್ವವಿದ್ಯಾಲಯ	ಬೆಂಗಳೂರು	1964
2	ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ	ಬೆಂಗಳೂರು	2010
3	ರಾಣಿ ಚೆನ್ನಮ್ಮ	ಬೆಳಗಾವಿ	2010
4	ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ	ಬಳ್ಳಾರಿ	2010
5	ತುಮಕೂರು ವಿಶ್ವವಿದ್ಯಾಲಯ	ತುಮಕೂರು	2004
6	ಕುವೆಂಪು ವಿಶ್ವವಿದ್ಯಾಲಯ	ಶಿವಮೊಗ್ಗ	1987
7	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ	ಬೆಳಗಾವಿ	1994
8	ಮೈಸೂರು ವಿಶ್ವವಿದ್ಯಾಲಯ	ಮೈಸೂರು	1916
9	ಕರ್ನಾಟಕ ವಿಶ್ವವಿದ್ಯಾಲಯ	ಧಾರವಾಡ	1949
10	ಗುಲ್ಬರ್ಗ ವಿಶ್ವವಿದ್ಯಾಲಯ	ಕಲಬುರಗಿ	1980
11	ಮಂಗಳೂರು ವಿಶ್ವವಿದ್ಯಾಲಯ	ದಕ್ಷಿಣ ಕನ್ನಡ	1980
12	ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ	ವಿಜಯಪುರ	2003
13	ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ	ದಾವಣಗೆರೆ	2009
14	ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ	ಬೆಂಗಳೂರು ನಗರ	2015
15	ಬೆಂಗಳೂರು ಉತ್ತರ ವಿಶ್ವವಿದ್ಯಾಲಯ	ಕೋಲಾರ	2015
16	ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ	ಮೈಸೂರು	1996
17	ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯ	ಹಾವೇರಿ	2012
18	ಕರ್ನಾಟಕ ರಾಜ್ಯ ಡಾ: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ	ಮೈಸೂರು	2009
19	ಕನ್ನಡ ವಿಶ್ವವಿದ್ಯಾಲಯ	ಬಳ್ಳಾರಿ	1991

(ಆ)	ಯಾವ ಉದ್ದೇಶಗಳಿಗಾಗಿ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸಲಾಗಿದೆ (ಸಂಪೂರ್ಣ ಮಾಹಿತಿಯನ್ನೊದಗಿಸುವುದು);	ಉನ್ನತ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ಸರಿಹೊಂದುವಂತೆ ಮಾನವ ಶಕ್ತಿಯ ಪೂರೈಕೆ, ಶಿಕ್ಷಣದ ಗುಣಮಟ್ಟದ ಸುಧಾರಣೆ, ಸಂಪನ್ಮೂಲದ ಸಂಗ್ರಹಣೆಯಲ್ಲಿ ಸ್ವಾವಲಂಭನೆ, ಶಿಕ್ಷಕ ಸಮೂಹದ ಕೊಡುಗೆಯ ನಿರ್ಧರಣೆ ಹಾಗೂ ರಾಜ್ಯದ ಎಲ್ಲಾ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ಸುಲಭವಾಗಿ ಒದಗಿಸಲು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗಿರುತ್ತದೆ. ಮುಂದುವರೆದು, ದೂರ ಶಿಕ್ಷಣ ಕ್ರಮದಲ್ಲಿ ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಗೆ ಉತ್ತೇಜನ ನೀಡಲು ಹಾಗೂ ವಿವಿಧ ಮಾಧ್ಯಮಗಳ ಮೂಲಕ ಕಲಿಕೆ ಮತ್ತು ಜ್ಞಾನದ ಮುನ್ನಡೆ ಹಾಗೂ ಪ್ರಸಾರದ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ.

		ಪ್ರಾಚೀನವಾದ ಮತ್ತು ಉಜ್ವಲವಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಾಂಪ್ರದಾಯ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ, ಸಾಹಿತ್ಯ ಮತ್ತು ಅಂತಹ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಲು ಮತ್ತು ಸಂಶೋಧನೆಯನ್ನು ನಡೆಸಲು ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುತ್ತದೆ. ರಾಜ್ಯದಲ್ಲಿ ಸೂಕ್ತ ಹಾಗೂ ಕ್ರಮಬದ್ಧವಾದ ತಾಂತ್ರಿಕ ಶಿಕ್ಷಣ, ಬೋಧನೆ, ತರಬೇತಿ ಮತ್ತು ಸಂಶೋಧನೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕ್ಷೇತ್ರಗಳಲ್ಲಿ ಉಜ್ವಲ ಪರಂಪರೆ ಇರುವುದರಿಂದ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ಅಧ್ಯಯನವನ್ನು ವ್ಯವಸ್ಥಿತಗೊಳಿಸುವುದಕ್ಕಾಗಿ ಹಾಗೂ ಸಂಶೋಧನೆಗಾಗಿ ಕರ್ನಾಟಕ ರಾಜ್ಯ ಡಾ: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುತ್ತದೆ. ಸಂಸ್ಕೃತ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಪರಮಜ್ಞಾನದ ಮೂಲಾಧಾರವಾಗಿರುವ ಸಂಸ್ಕೃತ ಭಾಷೆಗೆ ಸಂಬಂಧಿಸಿದ ಕ್ಷೇತ್ರಗಳು ಮತ್ತು ವಿಷಯಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಸಂಸ್ಕೃತ ಸಂಸ್ಥೆಗಳಲ್ಲಿ ನಡೆಯುವ ಸಂಸ್ಕೃತ ಅಧ್ಯಯನವನ್ನು ವ್ಯವಸ್ಥಿತಗೊಳಿಸಲು, ಸಂಸ್ಕೃತ ಮತ್ತು ಕನ್ನಡ ಭಾಷೆಯ ನಡುವೆ ಇರುವ ಸುಸಂಬಂಧವನ್ನು ಬಳಸಿಕೊಳ್ಳಲು, ಸಂಸ್ಕೃತ ಭಾಷಾ ವಿದ್ವಾಂಸರು ಹಾಗೂ ತತ್ಸಂಬಂಧಿತ ವಿದ್ಯಾವಿಷಯಗಳ ವಿದ್ವಾಂಸರುಗಳ ನಡುವೆ ವಿಚಾರ ಹಾಗೂ ಪಾಂಡಿತ್ಯ ವಿನಿಮಯಕ್ಕೆ ವೇದಿಕೆ ಕಲ್ಪಿಸಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಜಾನಪದ ಅದರಲ್ಲೂ ವಿಶೇಷವಾಗಿ ಜಾನಪದ ಸಂಸ್ಕೃತಿಯಲ್ಲಿ ಶ್ರೀಮಂತರಾಗಿರುವ ಕರ್ನಾಟಕ ಬುಡಕಟ್ಟು ಜನರ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸುವುದಕ್ಕೆ ಮತ್ತು ಜಾನಪದ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.
(ಇ)	ಸದರಿ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳು ದಾಖಲಾಗಿವೆಯೇ? (ಪ್ರಕರಣಗಳು ಮತ್ತು ಅವುಗಳ ಸ್ವರೂಪ ಮತ್ತು ದೂರುಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣವಾಗಿ ಹಾಗೂ ಪ್ರತ್ಯೇಕವಾರು ಮಾಹಿತಿಯನ್ನೊದಗಿಸುವುದು)	ವಿವರಗಳನ್ನು ಅನುಬಂಧದಲ್ಲಿ ಒದಗಿಸಿದೆ

ಸಂಖ್ಯೆ: ಇಡಿ 108 ಯುಎನ್ಇ 2020

(ಡಾ: ಅಶ್ವತ್ಥ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು
(ಉನ್ನತ ಶಿಕ್ಷಣ, ಐಟಿ & ಬಿಟಿ,
ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆ)

ಅನುಬಂಧ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ನೇಮಕಾತಿ ಅವ್ಯವಹಾರಗಳ ವಿವರ

ಕ್ರ.ಸಂ.	ಕುಲಪತಿಗಳ/ವಿಶ್ವವಿದ್ಯಾಲಯದ ಹೆಸರು	ಆರೋಪಗಳ ವಿವರ	ನಿವೃತ್ತ ನ್ಯಾಯಮೂರ್ತಿಗಳ ಹೆಸರು	ನೀಡಲಾದ ವರದಿ
1	ಪ್ರೊ. ಬಿ.ಆರ್. ಅನಂತನ್ (ನಿವೃತ್ತ) ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ	ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆ	ಜಸ್ಟೀಸ್ ಎ.ಎಸ್. ಪಚ್ಚಾಪೂರೆ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.	ಸಿಬ್ಬಂದಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಜಸ್ಟೀಸ್ ಎ.ಎಸ್. ಪಚ್ಚಾಪೂರೆ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಲಅಗಿದ್ದು, ಸದರಿ ಆಯೋಗದ ವಿರುದ್ಧ ಪ್ರೊ. ಅನಂತನ್ ಇವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುತ್ತಾರೆ.
2	ಡಾ: ಹೆಚ್. ಮಹೇಶಪ್ಪ, ಹಾಗೂ ಇತರ ಅಧಿಕಾರಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ	ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆ, ಕೆ.ಟಿ.ಟಿ.ಪಿ. ಕಾಯ್ದೆ ಉಲ್ಲಂಘನೆ, ಕಾಮಗಾರಿಗಳಲ್ಲಿ ನಿಯಮಗಳ ಉಲ್ಲಂಘನೆ ಮುಂತಾದ ಪ್ರಕರಣಗಳು	ಶ್ರೀ ಕೇಶವನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸತ್ಯ ಶೋಧನಾ ಸಮಿತಿಯನ್ನು ನೇಮಕ ಮಾಡಲಾಗಿದೆ.	ಸದರಿ ವಿಚಾರಣಾ ಸಮಿತಿಯು ಮಾನ್ಯ ರಾಜ್ಯಪಾಲರಿಗೆ ವರದಿಯನ್ನು ಸಲ್ಲಿಸಿರುತ್ತದೆ. ಸದರಿ ವಿಚಾರಣಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ: ಹೆಚ್. ಮಹೇಶಪ್ಪ ಹಾಗೂ ಇತರ ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಬಗ್ಗೆ ದಿನಾಂಕ: 22-03-2017ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 131ನೇ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾದಂತೆ ಡಾ: ಎಂ.ಜಿ. ವೆಂಕಟೇಶ್‌ಮೂರ್ತಿ ಇವರ ಅಧ್ಯಕ್ಷೆಯನ್ನೊಳಗೊಂಡ ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ಸಲ್ಲಿಸಿದ ವರದಿಯ ಆಧಾರದ ಮೇಲೆ ದಿನಾಂಕ: 08-03-2018ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 138ನೇ ಕಾರ್ಯಕಾರಿ ಪರಿಷತ್ ಸಭೆಯ ನಡವಳಿಯ ಆಧಾರದ ಮೇಲೆ ಶ್ರೀ ಅಜಿತ ಎನ್. ಸೋಲಾಪುರಕರ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಬೆಳಗಾವಿ ಇವರನ್ನು ಏಕಸದಸ್ಯ ತನಿಖಾ ಸಮಿತಿಯ ವಿಚಾರಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸದರಿ ತನಿಖಾ ಸಮಿತಿಯು ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಕೇಶವ ನಾರಾಯಣ ಇವರ ವರದಿ, ಲೆಕ್ಕ ಪರಿಶೋಧನಾ ವರದಿ, ಡಾ: ಎಂ.ಜಿ. ವೆಂಕಟೇಶಮೂರ್ತಿ ಇವರ ಅಧ್ಯಕ್ಷತೆಯನ್ನೊಳಗೊಂಡ ವಿಚಾರಣಾ ಸಮಿತಿ ವರದಿ ಮತ್ತು ಅಭ್ಯರ್ಥಿಗಳ ಲಿಖಿತ ಹೇಳಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ.

				ಮೇಲ್ಕಂಡ ವರದಿಯಲ್ಲಿ ಉಲ್ಲೇಖಿಸಿದ ಅಭ್ಯರ್ಥಿಗಳಿಗೆ ತಮ್ಮ ನಿಲುವನ್ನು ಹೇಳಲು (under principles of natural justices) ಒಂದು ಅವಕಾಶವನ್ನು ನೀಡಿ, ಏಕ ಸದಸ್ಯ ಆಯೋಗದ ಮುಂದೆ ಹಾಜರಾಗಲು ನೋಟೀಸ್‌ಗಳನ್ನು ಕಳುಹಿಸುವ ಮುಖಾಂತರ ವಿಚಾರಣೆಯನ್ನು ನಡೆಸಲಾಗುತ್ತಿದೆ. ಈ ನಡುವೆ 18 ಬೋಧಕರು ಮಾನ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ (Stay) ತಂದಿರುತ್ತಾರೆ.
3	ಪ್ರೊ. ಕೆ.ಎಸ್. ರಂಗಪ್ಪ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ	ವಿಶ್ವವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣದ ಟೆಂಡರ್ ನೀಡಲು ಮತ್ತು ಸಾಮಗ್ರಿಗಳ ಖರೀದಿಯಲ್ಲಿ ಕೆಟಿಟಿಪಿ ನಿಯಮ ಉಲ್ಲಂಘನೆ, ಎಂಹೆಚ್‌ಆರ್‌ಡಿ, ಡಿಇಬಿ, ಯುಜಿಸಿ ಮತ್ತು ಎಐಸಿಟಿಇ ಈ ಪ್ರಾಧಿಕಾರಗಳ ಅನುಮೋದನೆ ಪಡೆಯದೆ ವಿವಿಧ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬಗ್ಗೆ ಹಾಗೂ ಸರ್ಕಾರದ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ 170ಕ್ಕಿಂತ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ	ಶ್ರೀ ಭಕ್ತವತ್ಸಲರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸತ್ಯ ಶೋಧನಾ ಸಮಿತಿಯನ್ನು ನೇಮಕ ಮಾಡಲಾಗಿದೆ.	ಸತ್ಯ ಶೋಧನಾ ಸಮಿತಿಯ ವರದಿಯ ಶಿಫಾರಸ್ಸಿನನ್ವಯ ಕುಲಾಧಿಪತಿಗಳು ವಿಶ್ವವಿದ್ಯಾಲಯದಿಂದ ಜರುಗಿಸಬೇಕಾದ ಕಾನೂನು ಮತ್ತು ಇಲಾಖಾ ಕ್ರಮಗಳ ಬಗ್ಗೆ ಅಂತಿಮ ಆದೇಶ ಹೊರಡಿಸಿರುತ್ತಾರೆ. ಡಾ: ಕೆ. ಭಕ್ತವತ್ಸಲರವರ ಏಕಸದಸ್ಯ ಸತ್ಯ ಶೋಧನಾ ಸಮಿತಿಯ ವರದಿಯ ಅನುಷ್ಠಾನ ಕೋರಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂ. 17068/2018 ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಘನತೆವೆತ್ತ ಕುಲಾಧಿಪತಿಗಳು ಹೊರಡಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯ್ದೆ 1992ರ ಕಲಂ 8(8)ರಡಿಯಲ್ಲಿ ಆದೇಶದ ಪ್ರತಿಯೂ ಸಲ್ಲಿಸಲ್ಪಟ್ಟಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 24-09-2019ರಂದು ಘನತೆವೆತ್ತ ಕುಲಾಧಿಪತಿಗಳು ಮೇಲೆ ಹೇಳಿದ ಆದೇಶದ ಅನುಷ್ಠಾನದ ಬಗ್ಗೆ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿರುತ್ತದೆ. ಘನತೆವೆತ್ತ ಕುಲಾಧಿಪತಿಗಳು ಹೊರಡಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯ್ದೆ 1992ರ ಕಲಂ 8(8)ರ ಅಂತಿಮ ಆದೇಶದಂತೆ ಕ್ರಮವಹಿಸುತ್ತಾ, ಮೇಲೆ ಹೇಳಿದ ಸಿಆರ್ 42/2016ಕ್ಕೆ ಹೊರತಾದ ವಿಷಯಗಳ ಬಗ್ಗೆ ಮೈಸೂರಿನ ಜಯಲಕ್ಷ್ಮೀಪುರಂ ಪೋಲೀಸ್ ಠಾಣೆಗೆ ದಿನಾಂಕ: 20-11-2019ರಂದು ಎರಡು ದೂರುಗಳನ್ನು ಸಲ್ಲಿಸಿದ್ದು, ಸದರಿ ದೂರುಗಳನ್ವಯ ಪ್ರೊ. ಕೆ.ಎಸ್. ರಂಗಪ್ಪ, ಪ್ರೊ. ಎಂ.ಜಿ. ಕೃಷ್ಣನ್, ಪ್ರೊ. ಬಿ.ಎಸ್. ವಿಶ್ವನಾಥ್, ಪ್ರೊ. ಪಿ.ಎಸ್. ನಾಯಕ್ ಮತ್ತು ಡಾ: ಕಮಲೇಶ್ ಅಪಾದಿತರ ವಿರುದ್ಧ ಎಫ್‌ಐಆರ್ ಸಿ.ಆರ್. ನಂ 53/2019 ಮತ್ತು ಪ್ರೊ. ಕೆ. ಸುಧಾರಾವ್ ಮತ್ತು ಇತರರ ವಿರುದ್ಧ ಸಿ.ಆರ್. ನಂ. 54/2019 ದಾಖಲಾಗಿರುತ್ತದೆ. ಮುಂದುವರೆದು, ಭ್ರಷ್ಟಾಚಾರ ನಿಗ್ರಹ ದಳ, ಮೈಸೂರು ಇವರಿಗೂ ದಿನಾಂಕ: 20-11-2019ರಂದು ನಾಲ್ಕು ದೂರುಗಳನ್ನು ಪ್ರೊ. ಕೆ.ಎಸ್. ರಂಗಪ್ಪ, ಪ್ರೊ. ಎಂ.ಜಿ. ಕೃಷ್ಣನ್, ಪ್ರೊ. ರಾಜಶೇಖರಯ್ಯ, ಪ್ರೊ. ಪಿ.ಎಸ್. ನಾಯಕ್, ಪ್ರೊ. ಕೆ.ಜಿ. ಸುರೇಶ್ ಮತ್ತು ಪ್ರೊ. ಬಿ.ಎಸ್. ವಿಶ್ವನಾಥ್ ಇವರುಗಳ ವಿರುದ್ಧ ಸಲ್ಲಿಸಲಾಗಿರುತ್ತದೆ. Anti corruption bureau ಮೈಸೂರು ಇವರಿಂದ ಕ್ರಮ ಬಾಕಿ ಇರುತ್ತದೆ.

4	ಪ್ರೊ. ಶೇರಿಗಾರ್ (ನಿವೃತ್ತ) ಕುವೆಂಪು ವಿಶ್ವವಿದಯಾಲಯ	ಅಕ್ರಮ , ನೇಮಕಾತಿ ಮತ್ತು ಅಧಿಕಾರ ದುರುಪಯೋಗದ ಕುರಿತು	ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಹೆಚ್. ರಂಗವಿಠ್ಠಲಾಚಾರ್ ರವರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ.	ಸದರಿ ಆದೇಶದ ವಿರುದ್ಧ ಪ್ರೊ. ಶೇರಿಗಾರ್‌ರವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ದಾಖಲಿಸಿರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಪ್ರಕರಣವು ನ್ಯಾಯಾಲಯದಲ್ಲಿರುತ್ತದೆ.
5	ಪ್ರೊ. ಬಿ.ಬಿ. ವಾಲೀಕರ್ (ನಿವೃತ್ತ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ	ಭ್ರಷ್ಟಾಚಾರದ ದೂರುಗಳ ಕುರಿತು	ಮಾನ್ಯ ಕುಲಾಧಿಪತಿಗಳು ಜಸ್ಟೀಸ್ ಪದ್ಮರಾಜ ಆಯೋಗವನ್ನು ರಚಿಸಲಾಗಿದೆ.	ಆಯೋಗದ ರಚನೆಯ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ದಾವೆ ಹೂಡಿದ್ದು, ರಚಿಸಲಾದ ಆಯೋಗವನ್ನು ಮಾನ್ಯ ಉಚ್ಚ ನ್ಯಾಯಾಲಯವು ರದ್ದುಪಡಿಸಿರುತ್ತದೆ. ಈ ಕ್ರಮದ ವಿರುದ್ಧ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ. ದಾಖಲಿಸಲಾಗಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಕರ್ನಾಟಕ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಕಾನೂನು ಕೋಶದ ಅಭಿಪ್ರಾಯವನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಕ್ರಮವಹಿಸಲಾಗುವುದು.

2. ಕುಲಸಚಿವರ ಮೇಲೆ ಬಂದಿರುವ ಆರೋಪಗಳ ವಿವರ

1	ಡಾ.ಕೆ.ವಿಜಯಕುಮಾರ್ ಕಾಟೇಪಾಗ, ಕುಲಸಚಿವರು(ಆಡಳಿತ) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ	ಲಂಚವನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಮಾನ್ಯ ಲೋಕಾಯುಕ್ತವು ದಾಳಿ ನಡೆಸಿರುವ ಬಗ್ಗೆ.	ಖಾಸಗಿ ಕಾಲೇಜಿನ ಆಡಳಿತ ಮಂಡಳಿಯಿಂದ ಲಂಚವನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಮಾನು ಲೋಕಾಯುಕ್ತವು ದಾಳಿ ನಡೆಸಿ, ಸದರಿಯವರನ್ನು ನ್ಯಾಯಾಲಯದ ಬಂಧನದಲ್ಲಿರಿಸಿತ್ತು. ನಂತರ ಸದರಿಯವರನ್ನು ಹುದ್ದೆಯಿಂದ ವಜಾಗೊಳಿಸಿ, ನಂತರ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿಯವರನ್ನು ತಮ್ಮ ಮಾತೃ ಇಲಾಖೆಯಾದ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಗಿರುತ್ತದೆ.	ಮಾನ್ಯ ಲೋಕಾಯುಕ್ತದಲ್ಲಿ ತನಿಖೆಯು ಬಾಕಿ ಇರುತ್ತದೆ.
2	ಶ್ರೀ ಆರ್. ಉದಯ್ ಕುಮಾರ್, (ಐ.ಎಫ್.ಎಸ್ ಅಧಿಕಾರಿ), ಕುಲಸಚಿವರು (ಆಡಳಿತ) ಕುವೆಂಪು ವಿಶ್ವವಿದ್ಯಾಲಯ	ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ಖರೀದಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದ ಕುರಿತು	ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ಖರೀದಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದ ಕುರಿತು ಕರ್ನಾಟಕ ಲೋಕಾಯುಕ್ತದ ವರದಿಯಲ್ಲಿ ಉಲ್ಲೇಖಿಸಲಾಗಿದೆ.	ಸದರಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಲಾಗಿದೆ.

3	ಡಾ: ಪಿ.ಎಸ್. ನಾಯಕ್, ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ	ವಿಶ್ವವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣದ ಟೆಂಡರ್ ನೀಡಲು ಮತ್ತು ಸಾಮಗ್ರಿಗಳ ಖರೀದಿಯಲ್ಲಿ ಕೆಟಿಟಿಪಿ ನಿಯಮ ಉಲ್ಲಂಘನೆ, ಎಂಹೆಚ್‌ಆರ್‌ಡಿ, ಡಿಇಸಿ, ಯುಜಿಸಿ ಮತ್ತು ಎಐಸಿಟಿಇ ಈ ಪ್ರಾಧಿಕಾರಗಳ ಅನುಮೋದನೆ ಪಡೆಯದೆ ವಿವಿಧ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬಗ್ಗೆ, ಹಾಗೂ ಸರ್ಕಾರದ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ 170ಕ್ಕಿಂತ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ	ಶ್ರೀ ಭಕ್ತವತ್ಸಲ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸತ್ಯ ಸೋಧನಾ ಸಮಿತಿಯನ್ನು ನೇಮಕ ಮಾಡಲಾಗಿದೆ.	ಸದರಿಯವರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದು, ಸಿ.ಐ.ಡಿ. ವತಿಯಿಂದ ತನಿಖೆ ನಡೆಸಲಾಗುತ್ತಿದೆ.
4	ಪ್ರೊ. ಕೆ.ಇ. ಪ್ರಕಾಶ್, ಹಿಂದಿನ ಕುಲಸಚಿವ (ಹಿಂದಿನ ಆರ್ಥಿಕಾಧಿಕಾರಿ) (ಪ್ರ)	ಯುಬಿಡಿಟಿ ಇಂಜಿನೀಯರಿಂಗ್ ಕಾಲೇಜು, ದಾವಣಗೆರೆ ಇಲ್ಲಿ ಲ್ಯಾಬ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ	ಶ್ರೀ ಕೇಶವನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.	ಸದರಿಯವರ ವಿರುದ್ಧ ಇಲಾಖಾ ವಿಚಾರಣೆ ಪ್ರಕ್ರಿಯೆಯಲ್ಲಿರುತ್ತದೆ.

3. **ಉಳಿದ ಅಧಿಕಾರಿಗಳ ಮೇಲೆ ಬಂದಿರುವ ದೂರುಗಳ ವಿವರ**

ಕ್ರ.ಸಂ.	ಅಧಿಕಾರಿ/ಸಿಬ್ಬಂದಿಗಳ ಹೆಸರು ಮತ್ತು ಪದನಾಮ	ವಿಶ್ವವಿದ್ಯಾಲಯದ ಹೆಸರು	ಆರೋಪಗಳ ವಿವರ	ಕೈಗೊಂಡ ಕ್ರಮ
1	1. ಶ್ರೀ ಹೆಚ್.ಎಲ್ ವಿಶ್ವನಾಥ್, ಉಪಕುಲಸಚಿವ (ಆಡಳಿತ) 2. ಶ್ರೀಮತಿ ಉಷಾ ಎ.ವಿ. ಉಪಕುಲಸಚಿವೆ 3. ಶ್ರೀ ಸೋಮಶೇಖರಯ್ಯ, ಸಹಾಯಕ ಕುಲಸಚಿವ 4. ಶ್ರೀ ಟಿ.ಸಿ. ಚಂದನ್, ಪ್ರದ. ಗುಮಾಸ್ತ 5. ಶ್ರೀಮತಿ ಕಲ್ಯಾಣಿ (ದಿನಗೂಲಿ ನೌಕರ) ವಜಾಗೊಳಿಸಲಾಗಿದೆ) 6. ಶ್ರೀ ರಾಜೇಶ್ ಆರ್. ದಿನಗೂಲಿ ನೌಕರ ವಜಾಗೊಳಿಸಲಾಗಿದೆ 7. ಶ್ರೀ ಕೆ.ಜೆ. ಸುರೇಶ್	ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ	ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಕಲು ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ, ಜಸ್ಟೀಸ್ ಭಕ್ತವತ್ಸಲ ಏಕ ಸದಸ್ಯ ಸಮಿತಿಯು ನೀಡಿರುವ ವರದಿ	ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಸದರಿಯವರುಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ.

2	ಶ್ರೀ ಮಹಾಂತೇಶ್ ಹೊಸಪೇಟೆ ಶ್ರೀ ಶೈಫ್ ಅಹಮದ್ ತಲ್ಲೂರ	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ	ಯುಬಿಡಿಟಿ ಇಂಜನೀಯರಿಂಗ್ ಕಾಲೇಜು, ದಾವಣಗೆರೆ ಇಲ್ಲಿ ಲ್ಯಾಬ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ	ಶ್ರೀ ಕೇಶವನಾರಾಯಣ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಸದರಿಯವರ ವಿರುದ್ಧ ಇಲಾಖಾ ವಿಚಾರಣೆ ಪ್ರಕ್ರಿಯೆಯಲ್ಲಿರುತ್ತದೆ.
3	ಡಾ: ಬಿ.ಕೆ. ಸುರೇಶ್, ಹಣಕಾಸು ಅಧಿಕಾರಿಗಳು (ಪ್ರ)	ತುಮಕೂರು ವಿಶ್ವವಿದ್ಯಾಲಯ	ಹೊರಗುತ್ತಿಗೆ ಆಧಾರಿತ ಸೇವೆಗಳನ್ನು ಒದಗಿಸಿರುವ ಕೆಲವು ಸಂಸ್ಥೆಗಳಿಗೆ ಹೆಚ್ಚುವರಿ ಮೊತ್ತ ನೀಡಿರುವ ಬಗ್ಗೆ	ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಅನ್ನು ದಾಖಲಿಸಿದ್ದು, ಸದರಿಯವರ ವಿರುದ್ಧ ವಿಶ್ವವಿದ್ಯಾಲಯದಿಂದ ಇಲಾಖಾ ವಿಚಾರಣೆ ನಡೆಸಿ ನ್ಯಾಯಾಲಯದ ಅಂತಿಮ ನಿರ್ಣಯವನ್ನು ಕಾಯ್ದಿರಿಸಿ ಎರಡು ವಾರ್ಷಿಕ ಬಡ್ತಿಗಳನ್ನು ತಡೆಹಿಡಿದು ಸದರಿಯವರ ಅಮಾನತನ್ನು ಹಿಂಪಡೆಯಲಾಗಿರುತ್ತದೆ.
4	1. ಶ್ರೀ. ಜೆ. ಪೀರ್ಯಾನಾಯ್ಕ, ಹಿರಿಯ ಸಹಾಯಕ	ಕುವೆಂಪು ವಿಶ್ವವಿದ್ಯಾಲಯ	ಪರೀಕ್ಷಾ ಅಕ್ರಮಾತಿ ಚಟುವಟಿಕೆ ಬಗ್ಗೆ	1, 2 ಸದರಿಯವರಿಗೆ ಸದರಿ ಹುದ್ದೆಯ ಪ್ರಾರಂಭಿಕ ವೇತನ ಶ್ರೇಣಿಗೆ ನಿಗದಿಪಡಿಸಿ ಆದೇಶಿಸಿದೆ
	2. ಶ್ರೀ ತಿಮ್ಮಯ್ಯ ಹೆಚ್., ಕಿರಿಯ ಸಹಾಯಕ			
	3. ಶ್ರೀ ರಮೇಶ್, ಕಿರಿಯ ಸಹಾಯಕ			3. ಸದರಿಯವರನ್ನು ಅಮಾನತ್ತಿನಲ್ಲಿರಿಸಲಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯದ ದಿ: 04-12-2017ರ ಮಧ್ಯಂತರ ಆದೇಶದನ್ವಯ ನ್ಯಾಯಾಲಯದ ಅಂತಿಮ ತೀರ್ಪಿಗೊಳಪಟ್ಟು, ಸದರಿಯವರನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ.
	4. ಶ್ರೀ ಶಿವಕುಮಾರ್, ಕಿರಿಯ ಸಹಾಯಕ			4. ಸದರಿಯವರನ್ನು ಅಮಾನತ್ತಿನಲ್ಲಿರಿಸಲಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯದ ದಿ: 20-04-
	5. ಶ್ರೀ ಸಿದ್ಧಾಚಾರ್ಯ ಕಿರಿಯ ಸಹಾಯಕ			5. 2018ರ ಮಧ್ಯಂತರ ಆದೇಶದನ್ವಯ ನ್ಯಾಯಾಲಯದ ಅಂತಿಮ ತೀರ್ಪಿಗೊಳಪಟ್ಟು, ಸದರಿಯವರನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ.
	6. ಶ್ರೀ ರಾಮು ಎಲ್, ಕಿರಿಯ ಸಹಾಯಕ			6. ಸೇವೆಯಿಂದ ವಜಾಗೊಳಿಸಲಾಗಿದೆ
	7. ಡಾ: ಎ. ರಾಮೇಗೌಡ, ಪ್ರಾಧ್ಯಾಪಕರು, ಹಿಂದಿನ ಕುಲಸಚಿವ (ಪರೀಕ್ಷಾಂಗ)			7. ಮೂರು ವಾರ್ಷಿಕ ಬಡ್ತಿಗಳನ್ನು ತಡೆಹಿಡಿಯಲಾಗಿದೆ
	8. ಶ್ರೀ ಎನ್. ಅಜ್ಜಪ್ಪ, ಉಪ ಕುಲಸಚಿವ (ಆ)			8. ವಾಗ್ದಂಡನೆ ವಿಧಿಸಲಾಗಿದೆ
	9. ಶ್ರೀ ಶ್ರೀನಿವಾಸ್ ಪ್ರ.ದ.ಸ 10. ಡಾ: ಅಣ್ಣಯ್ಯ, ಪ್ರ.ದ.ಸ.			9, 10. ಇಲಾಖಾ ವಿಚಾರಣೆ ಪ್ರಕ್ರಿಯೆಯಲ್ಲಿರುತ್ತದೆ

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 50 ಬಿಸಿಎ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 07/03/2020

06
Sto
12/03/2020

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಭೆಂಗಳೂರು.

ಮಾನ್ಯರೆ,

ವಿಷಯ : ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 716ಕ್ಕೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ-716/2020, ದಿನಾಂಕ: 03/03/2020.

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:716ಕ್ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ತಮ್ಮ ನಂಬುಗೆಯ,
Kala
(ಎಸ್. ಎನ್. ಕಲಾವತಿ)
ಸರ್ಕಾರದ ಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಪ್ರತಿ:

1) ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು.
2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
3) ಸರ್ಕಾರದ ಅಪರ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
4) ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:	716
ಮಾನ್ಯ ಸದಸ್ಯರ ಹೆಸರು:	ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ)
ಉತ್ತರಿಸಬೇಕಾದ ದಿನಾಂಕ:	12/03/2020
ಉತ್ತರಿಸುವ ಸಚಿವರು:	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಅತೀ ಹೆಚ್ಚು ವೀರಶೈವ-ಲಿಂಗಾಯತ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಸದರಿ ಜನಾಂಗದವರಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ದೊರೆಯಬೇಕಾದ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	-ಇಲ್ಲ- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಪ್ರವರ್ಗ-1 ಮತ್ತು 2'ಎ' ಗೆ ಶೇ.70 ಮತ್ತು ಪ್ರವರ್ಗ-3'ಎ' ಮತ್ತು 3'ಬಿ' ಶೇ.30ರಷ್ಟು ಮೀಸಲಾತಿ ಅನುಪಾತದನ್ವಯ ಸೌಲಭ್ಯ ಒದಗಿಸಲಾಗುತ್ತಿದೆ. ವೀರಶೈವ-ಲಿಂಗಾಯತ ಜನಾಂಗವು ಪ್ರವರ್ಗ-3'ಬಿ'ಯಲ್ಲಿ ಬರುತ್ತದೆ. 2019-20ನೇ ಸಾಲಿನ ಜನವರಿ-2020ರ ಅಂತ್ಯಕ್ಕೆ 2727 ವೀರಶೈವ-ಲಿಂಗಾಯತ ಜನಾಂಗದವರಿಗೆ ರೂ.1680.46 ಲಕ್ಷಗಳ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗಿದೆ.
ಆ)	ಹಾಗಿದ್ದಲ್ಲಿ, ವಿವಿಧ ಜಾತಿ, ಧರ್ಮಗಳ ಅಭಿವೃದ್ಧಿ ನಿಗಮಗಳಿರುವಂತೆಯೇ ಸದರಿ ಜನಾಂಗದವರಿಗೆ ಅನುಕೂಲ ವಾಗುವಂತೆ ಪ್ರತ್ಯೇಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರ ಆಸಕ್ತಿ ಹೊಂದಿದೆಯೇ;	ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪರಿಣಾಮಕಾರಿಯಾಗಿ ಯೋಜನೆಗಳು ಅನುಷ್ಠಾನವಾಗುತ್ತಿರುವುದರಿಂದ ಪ್ರತ್ಯೇಕ ನಿಗಮ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.

ಪು.ತಿ.ನೋ...2

ಇ)	ಹೊಂದಿದ್ದಲ್ಲಿ, ಯಾವಾಗ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು; ಹಾಗೂ ಅದಕ್ಕಾಗಿ ಸರ್ಕಾರ ಕೈಗೊಳ್ಳುವ ಕ್ರಮಗಳೇನು? (ವಿವರ ನೀಡುವುದು)	-ಉದ್ಭವಿಸುವುದಿಲ್ಲ-

ಸಂಖ್ಯೆ: ಹಿಂವಕ 50 ಬಿಸಿಎ 2020

(ಶ್ರೀ ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ವಿಧಾನ ಸಭೆಯ ಸದಸ್ಯರಾದ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 716ಕ್ಕೆ ಪೂರಕ ಟಿಪ್ಪಣಿ

****

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

1. ಚೈತನ್ಯ ಸಹಾಯಧನ ಯೋಜನೆ.
2. ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ಸಾಲ ಯೋಜನೆ.
3. ಕಿರು ಸಾಲ ಯೋಜನೆ.
4. ಅರಿವು-ಶೈಕ್ಷಣಿಕ ಸಾಲ ಯೋಜನೆ.
5. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ.
6. ಸಾಂಪ್ರದಾಯಿಕ ವೃತ್ತಿದಾರರ ಮತ್ತು ಕುಶಲ ಕರ್ಮಿಗಳಿಗೆ ಆರ್ಥಿಕ ನೆರವು.
7. ಗಂಗಾ ಕಲ್ಯಾಣ ನೀರಾವರಿ ಯೋಜನೆ.

ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಕಇ 573 ಬಿಸಿಎ 95, ದಿನಾಂಕ: 23/02/1996 ಆದೇಶದನ್ವಯ ನಿಗಮದ ಎಲ್ಲಾ ಯೋಜನೆಗಳಲ್ಲಿ ಪ್ರವರ್ಗ-1 ಮತ್ತು 2ಎಗೆ ಶೇ.70ರಷ್ಟು ಮತ್ತು ಪ್ರವರ್ಗ-3ಎ ಮತ್ತು 3ಬಿಗೆ ಶೇ.30ರಷ್ಟು ಮೀಸಲಿಸಿ ಸೌಲಭ್ಯ ಒದಗಿಸಲಾಗುತ್ತಿದೆ.

2019-20ನೇ ಸಾಲಿಗೆ ರಾಜ್ಯ ಸರ್ಕಾರವು ರೂ.190.00 ಕೋಟಿ ಆಯವ್ಯಯ ಒದಗಿಸಿದ್ದು, ಜನವರಿ-2020ರ ಅಂತ್ಯಕ್ಕೆ ರೂ.147.28 ಕೋಟಿಗಳ ವೆಚ್ಚದಲ್ಲಿ 20716 ಜನರಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗಿದೆ. ಈ ಮೊತ್ತದಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ 2727 ಜನರಿಗೆ ರೂ.16.80 ಕೋಟಿಗಳ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗಿರುತ್ತದೆ.

ಸಂಖ್ಯೆ: ಹಿಂವಕ 50 ಬಿಸಿಎ 2020

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/ 26 / ಅಅಅ/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

04
Stared
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಪರಿಷತ್/ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ~~ಪರಿಷತ್ತಿನ~~ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ನಾಗೇಂದ್ರ. ಬಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1604 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭೆಯ ಸದಸ್ಯರಾದ ಶ್ರೀ ನಾಗೇಂದ್ರ, ಬಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1604 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ ~~50/100~~ 350 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

M. Jyothiprakash

(ಎಂ. ಜ್ಯೋತಿಪ್ರಕಾಶ್)
ಸರ್ಕಾರದ ಅಧೀನ ಕಾರ್ಯದರ್ಶಿ,
ವೈದ್ಯಕೀಯ ಶಿಕ್ಷಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ವಿಧಾನ ಸಭೆಯ ಸದಸ್ಯರ ಹೆಸರು:	ಶ್ರೀ ನಾಗೇಂದ್ರ .ಬಿ
ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:	1604
ಉತ್ತರಿಸಬೇಕಾದ ದಿನಾಂಕ:	12-03-2020
ಉತ್ತರಿಸುವ ಸಚಿವರು:	ವೈದ್ಯಕೀಯ ಶಿಕ್ಷಣ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ)	ಕಳೆದ 3 ವರ್ಷಗಳಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ವಿವಿಧ ಕಾಮಗಾರಿಗಳಿಗಾಗಿ ಮಂಜೂರು ಮಾಡಿರುವ ಅನುದಾನವೆಷ್ಟು ಹಾಗೂ ಮಂಜೂರಾಗಿರುವ ಕಾಮಗಾರಿಗಳಾವುವು; ಕಾಮಗಾರಿಗಳು ಯಾವ ಹಂತದಲ್ಲಿವೆ; (ಕಾಮಗಾರಿಗಳ ವಿವರ ಹಾಗೂ ವರ್ಷವಾರು ಅನುದಾನದ ವಿವರ ನೀಡುವುದು).	ಕಳೆದ 3 ವರ್ಷಗಳಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ಬಳ್ಳಾರಿ ಸಂಸ್ಥೆಗೆ ಮಂಜೂರಾದ ಕಾಮಗಾರಿಗಳು, ಅನುದಾನ ಮತ್ತು ಕಾಮಗಾರಿಗಳ ಹಂತ ಹಾಗೂ ಕಾಮಗಾರಿಗಳನ್ನು ವಹಿಸಲಾಗಿರುವ ಏಜೆನ್ಸಿಗಳ ಪೂರ್ಣ ವಿವರಗಳನ್ನು **ಅನುಬಂಧದಲ್ಲಿ** ನೀಡಲಾಗಿದೆ.
ಆ)	ಕಳೆದ 3 ವರ್ಷಗಳಿಂದ ಮಂಜೂರು ಆಗಿರುವ ಕಾಮಗಾರಿಗಳನ್ನು ಯಾವ ಯಾವ ಏಜೆನ್ಸಿಗಳಿಗೆ ನೀಡಲಾಗಿದೆ; (ಕಾಮಗಾರಿಗಳು, ಮಂಜೂರಾಗಿರುವ ಅನುದಾನ, ಏಜೆನ್ಸಿಗಳ ಪೂರ್ಣ ವಿವರಗಳನ್ನು ನೀಡುವುದು).	
ಇ)	ಕೆಲವೊಂದು ಕಾಮಗಾರಿಗಳು ಟೆಂಡರ್ ಆಗಿದ್ದರೂ ಪ್ರಾರಂಭವಾಗದಿರಲು ಹಾಗೂ ಕೆಲವೊಂದು ಕಾಮಗಾರಿಗಳು ಮಂಜೂರಾಗಿದ್ದರು, ಟೆಂಡರ್‌ಗಳನ್ನು ಕರೆಯದಿರಲು ಕಾರಣಗಳೇನು; (ಪೂರ್ಣ ವಿವರ ನೀಡುವುದು).	ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಜೂರಾಗಿರುವ ಕಾಮಗಾರಿಗಳ ಪ್ರಗತಿಯ ವಿವರಗಳು ಕೆಳಕಂಡಂತಿವೆ: (1) ಓ.ಟಿ.ಬ್ಲಾಕ್ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ PMSSY-III ರ ಯೋಜನೆ ಅಡಿ ನಿರ್ಮಿಸಲಾಗಿರುವ ಟ್ರಾಮಾ ಕೇರ್ ಕೇಂದ್ರ / ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿರುತ್ತದೆ.

		(2) ಕೇಂದ್ರ ಪುರಸ್ಕೃತ ಯೋಜನೆ ಅಡಿ ನಿರ್ಮಿಸಲು ಉದ್ದೇಶಿಸಲಾಗಿರುವ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಯ ಟೆಂಡರ್‌ಗೆ ದಿನಾಂಕ 22.01.2020 ರಂದು ಸರ್ಕಾರವು ಅನುಮೋದನೆ ನೀಡಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿಯ ಸ್ಥಳದಲ್ಲಿರುವ ಗಿಡಗಳನ್ನು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತೆರವುಗೊಳಿಸಲು ಕ್ರಮವಹಿಸಲಾಗಿದ್ದು, ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. (3) ಉಪನ್ಯಾಸ ಕೊಠಡಿ ಹಾಗೂ ಪರೀಕ್ಷಾ ಕೊಠಡಿಯನ್ನೊಳಗೊಂಡಂತೆ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಂದಾಜು ರೂ.4050.00 ಲಕ್ಷಗಳಲ್ಲಿ ಕೈಗೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಆಕುಕ 240 ಎಂಎಂಇ 2018, ದಿನಾಂಕ 22.01.2020 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗೆ ದಿನಾಂಕ 30.01.2020 ರಂದು ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. (4) ಉಪನ್ಯಾಸ ಕೊಠಡಿ, ಪರೀಕ್ಷಾ ಕೊಠಡಿಯನ್ನೊಳಗೊಂಡ ಗ್ರಂಥಾಲಯ ಕಟ್ಟಡಕ್ಕೆ ಪೀಠೋಪಕರಣಗಳ ಅಳವಡಿಕೆಯನ್ನು ಒಳಗೊಂಡಂತೆ 300 ಸೀಟುಗಳ ಸಾಮರ್ಥ್ಯದ ಉಪನ್ಯಾಸ ಸಭಾಂಗಣ ನಿರ್ಮಾಣ ಕಾಮಗಾರಿಯನ್ನು ಅಂದಾಜು ರೂ.750.00 ಲಕ್ಷಗಳಲ್ಲಿ ಕೈಗೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಆಕುಕ 240 ಎಂಎಂಇ 2018, ದಿನಾಂಕ 30.12.2019 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗೆ ದಿನಾಂಕ 30.01.2020 ರಂದು ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಈ)	ಮಂಜೂರಾಗಿರುವ ಕಾಮಗಾರಿಗಳು ಸಮರ್ಪಕವಾಗಿ ನಡೆಯದೇ ಕಾಮಗಾರಿಗಳಲ್ಲಿ ಭಾರೀ ಅವ್ಯವಹಾರಗಳು , ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ? (ಪೂರ್ಣ ವಿವರಗಳನ್ನು ನೀಡುವುದು.	ಇಲ್ಲ. ಉದ್ಭವಿಸುವುದಿಲ್ಲ.

ಎಂಇಡಿ 26 ಎಂಎಂಇ 2020

(ಡಾ||ಕೆ.ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು

ಅನುಬಂಧ

ಕಳೆದ ಮೂರು ವರ್ಷಗಳಲ್ಲಿ ವಿಮ್ಸ್, ಬಳ್ಳಾರಿ ಸಂಸ್ಥೆಗೆ ಮಂಜೂರಾದ ಕಾಮಗಾರಿಗಳು, ಅನುದಾನ ಮತ್ತು ಕಾಮಗಾರಿಯ ಪ್ರಗತಿ ಹಾಗೂ ಕಾಮಗಾರಿಯನ್ನು ವಹಿಸಲಾದ ಏಜೆನ್ಸಿಗಳ ವಿವರಗಳು.

ಕ್ರ. ಸಂ.	ಕಾಮಗಾರಿಯ ವಿವರ	ಮಂಜೂರಾದ ಮೊತ್ತ	ಬಿಡುಗಡೆಯಾದ ಮೊತ್ತ			ಏಜೆನ್ಸಿಗಳ ವಿವರ	ಕಾಮಗಾರಿಯ ಪ್ರಗತಿಯ ವಿವರ	ಷರಾ
			2017-18	2018-19	2019-20			
1	ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ (ಮೊದಲನೇ ಹಂತ)	8000.00	0.00	0.00	0.00	ಮೆ.ಹಯಗ್ರೀವಾ ಇನ್‌ಫ್ರಾಟೆಕ್ ಪ್ರೈ. ಲಿಮಿಟೆಡ್, ವಿಶಾಖಪಟ್ಟಣ	ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಫಾಲ್ಸ್ ಸೀಲಿಂಗ್, OTs ಫ್ಲೋರಿಂಗ್, ಪೈಂಟಿಂಗ್, ಎಸ್‌ಟಿಪಿ, ನೀರು ಸರಬರಾಜು, ಮುಂತಾದ ಕೆಲಸಗಳು ಬಾಕಿ ಇರುತ್ತವೆ. ಈ ಕಾಮಗಾರಿಗಳನ್ನು ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡ ನಂತರ ಕೈಗೆತ್ತಿಗೊಳ್ಳಬೇಕಾಗಿರುತ್ತದೆ.	

2	ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ (ಎರಡನೇ ಹಂತ)	1606.00	831.00	207.50	0.00	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಘಟಕ, ಬೆಂಗಳೂರು.	ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ಕಟ್ಟಡದಲ್ಲಿ ಇನ್ನೂ ವಿದ್ಯುತ್ ಸಂಪರ್ಕ, ಹೆಚ್.ವಿ.ಎ.ಸಿ, ಜನರೇಟರ್, ಲಿಫ್ಟ್, ಸಿಸಿಟಿವಿ, ನೆಟ್‌ವರ್ಕಿಂಗ್, ಸೋಲಾರ್ ಅಳವಡಿಕೆ, ಅಗ್ನಿ ಸುರಕ್ಷತೆ ಮತ್ತು ಇನ್ನಿತರ ಕೆಲಸಗಳು ಬಾಕಿ ಉಳಿದಿರುತ್ತವೆ.	
3	ಓ.ಟಿ.ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಕಾಮಗಾರಿ	2500.00	1250.00	236.75	0.00	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಘಟಕ, ಬೆಂಗಳೂರು.	ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.	

4	ಕೇಂದ್ರ ಪುರಸ್ಕೃತ ಯೋಜನೆಯಾದ PMSSY-III ರ ಅಡಿ ಟ್ರಾಮಾ ಕೇರ್ ಕೇಂದ್ರ / ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ (ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲು ಶೇ. 80:20 ರ ಅನುಪಾತ)	15000.00	500.00	2500.00	0.00	ಮೆ:ಹೆಚ್.ಎಲ್ಎಲ್. ಲಿಮಿಟೆಡ್, ನವದೆಹಲಿ	ಸದರಿ ಕಟ್ಟಡ ನಿರ್ಮಾಣ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿರುತ್ತದೆ.	ಕೇಂದ್ರದ ಪಾಲಿನ ಮೊತ್ತ ರೂ.12000.00 ಲಕ್ಷಗಳಾಗಿದ್ದು, ಸಿವಿಲ್ ಕಾಮಗಾರಿಯ ಮೊತ್ತವನ್ನು ಕೇಂದ್ರ ಸರ್ಕಾರವು ನೇರವಾಗಿ ಏಜೆನ್ಸಿ ಸಂಸ್ಥೆಗೆ ಬಿಡುಗಡೆಗೊಳಿಸಿರುತ್ತದೆ. ಉಳಿದಂತೆ ರಾಜ್ಯ ಸರ್ಕಾರದ ಪಾಲಿನ ಮೊತ್ತ ರೂ.3000.00 ಲಕ್ಷಗಳನ್ನು ಉಪಕರಣಗಳ ಖರೀದಿಗಾಗಿ ವಿಮ್ಸ್, ಸಂಸ್ಥೆಗೆ ರಾಜ್ಯ ಸರ್ಕಾರವು ಬಿಡುಗಡೆಗೊಳಿಸಿರುತ್ತದೆ.

5	ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮಗಾರಿ	5446.37	0.00	0.00		10499.00	ಎಲ್1 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ.	ಕೇಂದ್ರ ಪುರಸ್ಕೃತ ಯೋಜನೆ ಅಡಿ ವಿಮ್ಸ್, ಬಳ್ಳಾರಿ ಈ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ರೂ.12701.00 ಲಕ್ಷಗಳ ಅನುದಾನ ಲಭ್ಯವಾಗಲಿದೆ. ಈ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲಿನ ಮೊತ್ತವು ಶೇ.60:40 ರ ಅನುಪಾತದಲ್ಲಿರುತ್ತದೆ. ಕೇಂದ್ರ ಸರ್ಕಾರವು ತನ್ನ ಪಾಲಿನ ಮೊತ್ತ ರೂ.7622.00 ಲಕ್ಷಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಈ ಮೊತ್ತದಲ್ಲಿ ರೂ.6301.00 ಲಕ್ಷಗಳನ್ನು ಹಾಗೂ ರಾಜ್ಯ ಸರ್ಕಾರದ ಪಾಲಿನ ಮೊತ್ತ ರೂ.4198.00 ಲಕ್ಷಗಳನ್ನು ಈ ರೀತಿಯಾಗಿ ಒಟ್ಟು
6.	ಉಪನ್ಯಾಸ ಕೊಠಡಿ ಹಾಗೂ ಪರೀಕ್ಷಾ ಕೊಠಡಿಯನ್ನೊಳಗೊಂಡಂತೆ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ	4050.00	0.00	0.00			ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.	
7.	ಉಪನ್ಯಾಸ ಕೊಠಡಿ, ಪರೀಕ್ಷಾ ಕೊಠಡಿಯನ್ನೊಳಗೊಂಡ ಗ್ರಂಥಾಲಯ ಕಟ್ಟಡಕ್ಕೆ ಪೀಠೋಪಕರಣಗಳ ಅಳವಡಿಕೆಯನ್ನು ಒಳಗೊಂಡಂತೆ 300 ಸೀಟುಗಳ ಸಾಮರ್ಥ್ಯದ ಉಪನ್ಯಾಸ ಸಭಾಂಗಣ ನಿರ್ಮಾಣ ಕಾಮಗಾರಿ	750.00	0.00	0.00				

							ರೂ.10499.00 ಲಕ್ಷಗಳನ್ನು ಈಗಾಗಲೇ ವಿಮ್ಸ್ ಸಂಸ್ಥೆಗೆ ಬಿಡುಗಡೆಗೊಳಿಸಲಾಗಿದೆ. ಈ ಮೊತ್ತವನ್ನು ಪ್ರಸ್ತಾಪಿತ ಕಾಮಗಾರಿಗಳಿಗೆ / ಉಪಕರಣಗಳ ಖರೀದಿಗೆ ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 67 ಹೆಚ್‌ಎಸ್‌ಎಂ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 14-03-2020

OS
Staad
18/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸ ಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್.ಎ. (ಬಸವನಗುಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 670ಕ್ಕೆ ಉತ್ತರಿಸುವ ಬಗ್ಗೆ.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್.ಎ. (ಬಸವನಗುಡಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 670ಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಿನಾಂಕ:12-02-2020 ರಂದು ಸದನದಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಹು. ಶಿವಶಂಕರ್) 11/3/2020
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಸೇವೆಗಳು)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	670
ಮಾನ್ಯ ಸದಸ್ಯರ ಹೆಸರು	ಶ್ರೀ ರವಿಸುಬ್ರಹ್ಮಣ್ಯ.ಎಲ್.ಎ (ಬಸವನಗುಡಿ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ	ಆರೋಗ್ಯ ಇಲಾಖೆಯಲ್ಲಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಮಂಜೂರಾಗಿರುವ ಕೀಟಶಾಸ್ತ್ರಜ್ಞರ ಹುದ್ದೆಗಳ ಸಂಖ್ಯೆ ಎಷ್ಟು (ಸಂಬಂಧಪಟ್ಟ ಆದೇಶದ ಪ್ರತಿ ಒದಗಿಸುವುದು);	ಒಂದು ಕೀಟಶಾಸ್ತ್ರಜ್ಞರ ಹುದ್ದೆ ಮಂಜೂರಾಗಿರುತ್ತದೆ ಆದೇಶ ಪ್ರತಿ ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಾಗಿರುವ ಕೀಟಶಾಸ್ತ್ರಜ್ಞರ ಹುದ್ದೆಯು ಕಳೆದ ಎಷ್ಟು ವರ್ಷಗಳಿಂದ ಖಾಲಿ ಇದೆ;	ದಿನಾಂಕ: 30.11.2011 ರಿಂದ ಖಾಲಿ ಇರುತ್ತದೆ
ಇ	ಸದರಿ ಖಾಲಿ ಇರುವ ಕೀಟಶಾಸ್ತ್ರಜ್ಞರ ಹುದ್ದೆಯನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲು ಸರ್ಕಾರ ಆದೇಶಿಸಿದ್ದರೂ ಇಲ್ಲಿಯವರೆಗೂ ಭರ್ತಿ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿರುತ್ತದೆ.
ಈ	ಬಂದಿದ್ದಲ್ಲಿ, ದಿನಾಂಕ:04.01.2020 ರಲ್ಲಿ ಪ್ರಚಾರಪಡಿಸಿದ ಸಹಾಯಕ ಕೀಟಶಾಸ್ತ್ರಜ್ಞರ ವೃಂದದಿಂದ ಅಂತಿಮ ಜೇಷ್ಠತಾ ಪಟ್ಟಿಯನ್ವಯ ಮುಂಬಡ್ತಿ ಮೂಲಕ ಕೀಟಶಾಸ್ತ್ರಜ್ಞರ ಹುದ್ದೆ ಭರ್ತಿ ಮಾಡಲು ಯಾವ ಕಾಲಮಿತಿಯಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು?	ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 05 ಸಹಾಯಕ ಕೀಟಶಾಸ್ತ್ರಜ್ಞರನ್ನು ಹಿರಿಯರಾಗಿ ಪರಿಗಣಿಸದೇ, 2004ರಲ್ಲಿ ಆಯ್ಕೆಗೊಂಡು ನೇಮಕಾತಿ ಹೊಂದಿರುವ ಸಹಾಯಕ ಕೀಟಶಾಸ್ತ್ರಜ್ಞರನ್ನು ಹಿರಿಯರಾಗಿ ಪರಿಗಣಿಸಿ ಜ್ಯೇಷ್ಠತಾ ಪಟ್ಟಿಯನ್ನು ನಿರ್ದೇಶನಾಲಯದ ಹಂತದಲ್ಲಿ ಪ್ರಚುರಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ: 04.01.2020 ರಲ್ಲಿ ಪ್ರಚುರಪಡಿಸಿರುವ ಸಹಾಯಕ ಕೀಟಶಾಸ್ತ್ರಜ್ಞರ ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯಲ್ಲಿನ ವ್ಯತ್ಯಾಸವನ್ನು ಸರಿಪಡಿಸಲು ಆಕ್ಷೇಪಣೆಗಳು ಸ್ವೀಕೃತವಾಗಿರುವ ಕಾರಣ, ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ನಂತರ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು.

ಸಂಖ್ಯೆ: ಆಕುಕ 67 ಹೆಚ್‌ಎಸ್‌ಎಂ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಅನುಬಂಧ-1.

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಸೀನಿಯರ್ ಎಂಟಮಾಲಜಿಸ್ಟ್ ಹುದ್ದೆಗೆ ಉನ್ನತೀಕರಿಸಲ್ಪಟ್ಟ ಎಂಟಮಾಲಜಿಸ್ಟ್ ಹುದ್ದೆಯನ್ನು ಕೆಳ ದರ್ಜೆಗೆ ಇಳಿಸಿ ಮತ್ತು ಪೂರ್ವಸ್ಥಿತಿಯನ್ನು ಸ್ಥಿರೀಕರಿಸುವ ಬಗ್ಗೆ.

ಓದಲಾಗಿದೆ:

1. ಸರ್ಕಾರದ ಆದೇಶದ ಸಂಖ್ಯೆ: ಹೆಚ್‌ಎಂಎ:630:ಪಿಇಟಿ 73 ದಿನಾಂಕ 21-11-1974.
2. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರ ಪ್ರಸ್ತಾವನೆ ಸಂಖ್ಯೆ: ಎಲ್‌ಇಆರ್‌ಡಿ:148 :91-92 ದಿ:29-7-2003.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ(1)ರಲ್ಲಿನ ಸರ್ಕಾರದ ಆದೇಶದಲ್ಲಿ ಎಂಟಮಾಲಜಿಸ್ಟ್ ಹುದ್ದೆಯನ್ನು ಸೀನಿಯರ್ ಎಂಟಮಾಲಜಿಸ್ಟ್ ಹುದ್ದೆಗೆ ಉನ್ನತೀಕರಿಸಿ ಆದೇಶವನ್ನು ಹೊರಡಿಸಲಾಗಿತ್ತು.

2. ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಇವರು ಎಂಟಮಾಲಜಿಸ್ಟ್ ಹುದ್ದೆಯನ್ನು ಸೀನಿಯರ್ ಎಂಟಮಾಲಜಿಸ್ಟ್ ಹುದ್ದೆಗೆ ಉನ್ನತೀಕರಿಸಿರುವುದರಿಂದ, ಸಹಾಯಕ ಎಂಟಮಾಲಜಿಸ್ಟ್ ಹುದ್ದೆಯಿಂದ ಎಂಟಮಾಲಜಿಸ್ಟ್ ಹುದ್ದೆಗೆ ಬಡ್ತಿ ನೀಡುವುದು ಅಸಾಧ್ಯವಾಗುತ್ತದೆ ಎಂದು ತಿಳಿಸಿ, ಈಗ ಮೇಲ್ದರ್ಜೆಗೇರಿಸುವ ಹಿರಿಯ ಎಂಟಮಾಲಜಿಸ್ಟ್ ಹುದ್ದೆಯನ್ನು ಮೊದಲಿನಂತೆ, ಎಂಟಮಾಲಜಿಸ್ಟ್ ಹುದ್ದೆಗೆ ಪರಿವರ್ತಿಸುವಂತೆ, ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

3. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಎಂಟಮಾಲಜಿಸ್ಟ್ ಹುದ್ದೆಗೆ ಪದೋನ್ನತಿ ನೀಡಲು ಸಹಾಯಕ ಎಂಟಮಾಲಜಿಸ್ಟ್ ಹುದ್ದೆಯ ನೌಕರರುಗಳು ಅರ್ಹರಿರುತ್ತಾರೆ, ಆದರೆ ಈ ಮಧ್ಯ ಎಂಟಮಾಲಜಿಸ್ಟ್ ಹುದ್ದೆಗೆ ಪದೋನ್ನತಿಯನ್ನು ನೀಡಲು ಸಾಧ್ಯವಾಗದೇ ಇರುವುದರಿಂದ, ಸರ್ಕಾರವು ಸಹಾಯಕ ಎಂಟಮಾಲಜಿಸ್ಟ್ ಇವರುಗಳಿಗೆ ಪದೋನ್ನತಿ ಅವಕಾಶವನ್ನು ಕಲ್ಪಿಸಲು ಈಗ ಸೀನಿಯರ್ ಎಂಟಮಾಲಜಿಸ್ಟ್ ಹುದ್ದೆಗೆ ಉನ್ನತೀಕರಿಸಿರುವ ಎಂಟಮಾಲಜಿಸ್ಟ್ ಹುದ್ದೆಯನ್ನು ಕೆಳ ದರ್ಜೆಗೆ ಇಳಿಸಿ ಪೂರ್ವಸ್ಥಿತಿಗೆ ತರಲು ಸರ್ಕಾರವು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶದ ಸಂಖ್ಯೆ: ಆಕುಕ 245 ಸಿಜಿಇ 2003, ಬೆಂಗಳೂರು, ದಿನಾಂಕ: 22-06-2004

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಎಂಎ 630 ಪಿಇಟಿ 73, ದಿನಾಂಕ 21-11-1974ರಲ್ಲಿ ಹಿರಿಯ ಎಂಟಮಾಲಜಿಸ್ಟ್ ಹುದ್ದೆಗೆ ಉನ್ನತೀಕರಿಸಿರುವ "ಎಂಟಮಾಲಜಿಸ್ಟ್" ಹುದ್ದೆಯನ್ನು ಕೆಳದರ್ಜೆಗೆ ಇಳಿಸಿ

ಪೂರ್ವಸ್ಥಿತಿಗೆ ತರಲಾಗಿದೆ.

2. ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ರಸ್ತುತ ಇರುವ ಎಂಟಾಮಾಲಜಿಸ್ಟ್ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬಾರದೆಂಬ ಷರತ್ತನ್ನು ವಿಧಿಸಿದೆ.

3. ಈ ಆದೇಶವನ್ನು ಆರ್ಥಿಕ ಇಲಾಖೆಯ ಅ.ಟಿ. ಸಂಖ್ಯೆ :ಆಇ 770 ವೆಚ್ಚ-5 2004, ದಿನಾಂಕ 18-5-2004ರ ಸಹಮತಿಯಂತೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಸಿ.ಎಸ್. ಜಗದೀಶಯ್ಯ)
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ಗೆ:

1. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು
2. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು
3. ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು
4. ಸರ್ಕಾರದ ಅಧೀನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವೆಚ್ಚ-5
5. ಶಾಖಾ ರಕ್ಷಾ ಕಡತ, ಹೆಚ್ಚುವರಿ ಪ್ರತಿಗಳು.
6. ಸರ್ಕಾರದ ಅಧೀನ ಕಾರ್ಯದರ್ಶಿ (ವೃಂದ ಮತ್ತು ನೇಮಕಾತಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಕೋರಲಾಗಿದೆ.

ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 39.ಡಿಜಿಡಬ್ಲ್ಯೂ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 11/03/2020.

3 Stars
12/03/20

ಇವರಿಂದ:-
ಸರ್ಕಾರದ ಪ್ರಧಾನ ಕಾರ್ಯದರ್ಶಿ,
(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ)
ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:-
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭಾ/~~ಪರಿಷತ್ತು~~ ಸಚಿವಾಲಯ,
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭೆ/~~ವಿಧಾನ ಪರಿಷತ್ತಿನ~~ ಸದಸ್ಯರಾದ ಶ್ರೀ/~~ಶ್ರೀಮತಿ~~ ದಿನಕರ ಕೇಶವ ಶೆಟ್ಟಿ (ಕುಮಟಾ) ರವರ ಚುಕ್ಕೆ ಗುರುತಿನ/~~ಗುರುತಿಲ್ಲದ~~ ಪ್ರಶ್ನೆ/~~ನಿಯಮ~~ 1603 ಕ್ಕೆ ಉತ್ತರ ಒದಗಿಸುವ ಬಗ್ಗೆ.

* * *

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ/ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ/~~ಶ್ರೀಮತಿ~~ ದಿನಕರ ಕೇಶವ ಶೆಟ್ಟಿ (ಕುಮಟಾ) ಇವರ ಚುಕ್ಕೆ ಗುರುತಿನ/~~ರಹಿತ~~ ಪ್ರಶ್ನೆ ಸಂಖ್ಯೆ:1603 ಕ್ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಾನು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

ಶೇಖರ 11/03/2020
(ಶೇಖರ)
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಪದವಿ ಪೂರ್ವ ಶಿಕ್ಷಣ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	:	1603
ಸದಸ್ಯರ ಹೆಸರು	:	ಶ್ರೀ ದಿನಕರ್ ಕೇಶವ್ ಶೆಟ್ಟಿ(ಕುಮಟ)
ಉತ್ತರಿಸುವ ದಿನಾಂಕ	:	12-03-2020
ಉತ್ತರಿಸುವ ಸಚಿವರು	:	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಕುಮಟಾ ತಾಲ್ಲೂಕಿನ ಸಂತೆಗುಳಿ ಹಾಗೂ ನಾಡುಮಾಸ್ಕೇರಿಯಲ್ಲಿ ಪದವಿ ಪೂರ್ವ ಕಾಲೇಜು ತೆರೆಯುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ರಾಜ್ಯದ 361 ಸರ್ಕಾರಿ ಪ್ರೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆ ಇದೆ. ಅದರಲ್ಲಿ ಕುಮಟಾ ತಾಲ್ಲೂಕಿನ ಸಂತೆಗುಳಿ ಹಾಗೂ ನಾಡುಮಾಸ್ಕೇರಿಯಲ್ಲಿನ ಸರ್ಕಾರಿ ಪ್ರೌಢ ಶಾಲೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆಯು ಸರ್ಕಾರದ ಮುಂದೆ ಇರುತ್ತದೆ.
ಆ)	ಹಾಗಿದ್ದಲ್ಲಿ ಸದರಿ ಪ್ರಸ್ತಾವನೆಯು ಯಾವ ಹಂತದಲ್ಲಿದೆ; ಪ್ರಸ್ತಾವನೆಗೆ ಮಂಜೂರಾತಿ ನೀಡುವ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು?	ಸದರಿ ಕಾಲೇಜುಗಳನ್ನು ಉನ್ನತೀಕರಿಸಲು ಕೆಳಕಂಡ ಮಾಹಿತಿಗಳನ್ನು ಕ್ರೋಢೀಕರಿಸಲಾಗುತ್ತಿದ್ದು, ಸದರಿ ವಿವರಗಳನ್ನು ಪಡೆದು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲು ಕ್ರಮವಹಿಸಲಾಗುತ್ತಿದೆ. 1) ಈ ಕಾಲೇಜುಗಳನ್ನು ಉನ್ನತೀಕರಿಸುವ ಬಗ್ಗೆ ಮಾನದಂಡಗಳು; 2) ಉನ್ನತೀಕರಿಸುವಂತಹ ಪ್ರದೇಶಗಳಲ್ಲಿ ಎಸ್.ಎಸ್.ಎಲ್.ಸಿ. ಯಿಂದ ಪದವಿ ಪೂರ್ವ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಪ್ರತಿಶತ(Average) ವಿವರಗಳು; 3) ಕೆ.ಪಿ.ಶಾಲೆಗಳಡಿ ಈ ಕಾಲೇಜುಗಳನ್ನು ಉನ್ನತೀಕರಿಸಲು ಇರುವ ಅವಕಾಶದ ಬಗ್ಗೆ ಮಾಹಿತಿ; 4) ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗರಿಷ್ಠ/ಕನಿಷ್ಠ ಸಂಖ್ಯೆಯ ವಿವರ; 5) ಉಪನ್ಯಾಸಕರ ವಿವರಗಳ ಬಗ್ಗೆ ಸ್ಪಷ್ಟ ಸಂಖ್ಯೆಯ/ಮೊತ್ತದ ಮಾಹಿತಿ;

ಸಂಖ್ಯೆ: ಇಡಿ 39 ಡಿಜಿಡಬ್ಲ್ಯೂ 2020

(ಎಸ್.ಸುರೇಶ್ ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 158 ಬಿಎಂಎಸ್ 20[illegible]

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/20

02
Stand
12/3/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.1669ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.1669ಕ್ಕೆ ಸಂಬಂಧಿಸಿದಂತೆ ಉತ್ತರದ 300 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

[signature]

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	1669
ಮಾನ್ಯ ಸದಸ್ಯರ ಹೆಸರು	ಶ್ರೀ ಅಮೃತ್ ಅಯ್ಯಪ್ಪ ದೇಸಾಯಿ (ಧಾರವಾಢ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಕಳೆದ ಮೂರು ವರ್ಷಗಳಲ್ಲಿ ಧಾರವಾಡ ಜಿಲ್ಲೆಗೆ ಮಂಜೂರಾದ ಸಮುದಾಯ ಭವನಗಳ ಸಂಖ್ಯೆ ಎಷ್ಟು; (ಮತಕ್ಷೇತ್ರವಾರು ವಿವರ ನೀಡುವುದು)	ಕಳೆದ ಮೂರು ವರ್ಷಗಳಿಂದ ಧಾರವಾಡ ಜಿಲ್ಲೆಗೆ ಮಂಜೂರಾದ ಸಮುದಾಯ ಭವನಗಳ ಒಟ್ಟು ಸಂಖ್ಯೆ -46 ಮತಕ್ಷೇತ್ರವಾರು ವಿವರಗಳನ್ನು ಅನುಬಂಧ-1 ರಲ್ಲಿ ನೀಡಿಲಾಗಿದೆ.
ಆ)	ಧಾರವಾಡ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾದ ಸಮುದಾಯ ಭವನಗಳ ನಿರ್ಮಾಣದಲ್ಲಿ ಸಾಧಿಸಿರುವ ಪ್ರಗತಿಯೇನು? (ವಿವರವನ್ನು ಹಂತವಾರು ನೀಡುವುದು)	ಧಾರವಾಡ ವಿಧಾನ ಸಭಾ ಕ್ಷೇತ್ರಕ್ಕೆ (ಒಟ್ಟು 16) ಸಮುದಾಯ ಭವನಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 4 ಸಮುದಾಯ ಭವನಗಳ ಕಟ್ಟಡ ಕಾಮಗಾರಿಯು ಲಿಂಟಲ್ ಹಂತದಲ್ಲಿವೆ 03 ಸಮುದಾಯ ಭವನಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳು ಪರಿಶೀಲನಾ ಹಂತದಲ್ಲಿವೆ ಹಾಗೂ 09 ಸಮುದಾಯ ಭವನಗವಳಿಗೆ ಸಂಬಂಧಿಸಿದಂತೆ ಸಂಘ/ಸಂಸ್ಥೆಗಳು ನಿಗಧಿತ ಅವಧಿಯಲ್ಲಿ ದಾಖಲಾತಿಗಳನ್ನು ಸಲ್ಲಿಸದೆ ಇರುವ ಕಾರಣದಿಂದ ಮಂಜೂರಾತಿಯನ್ನು ರದ್ದುಪಡಿಸಲಾಗಿದೆ. ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.

ಸಂ: ಹಿಂವಕ 158 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಪೂರಕ ಟಿಪ್ಪಣಿ

ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಮೃತ್ ಅಯ್ಯಪ್ಪ ದೇಸಾಯಿ (ಧಾರವಾಡ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 1669 ಕ್ಕೆ

*****

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿವಿಧ ಜಾತಿ ಜನಾಂಗಗಳ ಸಮುದಾಯ ಚಟುವಟಿಕೆಗಳನ್ನು ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಡೆಸಲು ವಿವಿಧ ಹಿಂದುಳಿದ ವರ್ಗಗಳ ಜಾತಿಗಳಿಗೆ ಸೇರಿದ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಲಾಗುತ್ತಿದೆ. ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸರ್ಕಾರವು ಸಂಖ್ಯೆ: ಹಿಂವಕ 695 ಬಿಎಂಎಸ್ 2014 (ಭಾ-2) ದಿನಾಂಕ : 05.11.2014 ಹಾಗೂ ಸರ್ಕಾರದ ಆದೇಶ ಸಂಖ್ಯೆ: ಹಿವಂಕ 1133 ಬಿಎಂಎಸ್ 2017 ದಿನಾಂಕ : 29.11.2017 ರಲ್ಲಿ ಹೊರಡಿಸಿರುತ್ತದೆ.

ಧಾರವಾಡ ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ಒಟ್ಟು 46 ಸಮುದಾಯ ಭವನ/ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಒಟ್ಟು ರೂ.1230.00 ಲಕ್ಷಗಳ ಸಹಾಯಧನವನ್ನು ಮಂಜೂರು ಮಾಡಲಾಗಿರುತ್ತದೆ. ವಿಧಾನ ಸಭಾ ಕ್ಷೇತ್ರವಾರು ಮಂಜೂರಾದ ಸಮುಧಾಯ ಭವನ/ ವಿದ್ಯಾರ್ಥಿನಿಲಯಗಳಿಗೆ ಮಂಜೂರಾದ ಮೊತ್ತ ಬಿಡುಗಡೆ ಮಾಡಿರುವ ಅನುದಾನದ ವಿವರಗಳು ಈ ಕೆಳಕಂಡಂತಿದೆ..

ಕ್ರ.ಸಂ	ಮತಕ್ಷೇತ್ರ	ಮಂಜೂರಾದ ಭವನಗಳ ಸಂಖ್ಯೆ	ಮಂಜೂರಾದ ಅನುದಾನ	ಬಿಡುಗಡೆಯಾದ ಅನುದಾನ
1	ನವಲಗುಂದ ಕ್ಷೇತ್ರ	6	300.00	50.00
2	ಕುಂದಗೋಳ ಕ್ಷೇತ್ರ	8	120.00	30.00
3	ಧಾರವಾಡ ಗ್ರಾಮೀಣ ಕ್ಷೇತ್ರ	16	450.00	87.50
4	ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರ	1	80.00	33.75
5	ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ	3	130.00	32.50
6	ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ	2	50.00	12.50
7	ಕಲಘಟಗಿ ಕ್ಷೇತ್ರ	10	100.00	25.00
	ಒಟ್ಟು	46	1230.00	271.25

ಧಾರವಾಡ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ 16 ಸಮುದಾಯ ಭವನಗಳ ಪೈಕಿ 07 ಸಮುದಾಯ ಭವನಗಳು ಪ್ರಗತಿಯಲ್ಲಿದ್ದು, ಇನ್ನುಳಿದ 09 ಭವನಗಳಿಗೆ ನೀಡಲಾಗಿದ್ದ ಮಂಜೂರಾತಿಯನ್ನು ಸಂಸ್ಥೆಗಳು ನಿಗಧಿತ ಸಮಯದಲ್ಲಿ ದಾಖಲಾತಿಗಳನ್ನು ಸಲ್ಲಿಸಿದೆ ಇರುವ ಹಾಗೂ ಸಂಸ್ಥೆ ನೊಂದಣಿಯಾಗದೇ ಇರುವ ಕಾರಣದಿಂದ ರದ್ದುಪಡಿಸಲಾಗಿದೆ.

ಅನುಬಂಧ–1

ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಮೃತ್ ಅಯ್ಯಪ್ಪ ದೇಸಾಯಿ (ಧಾರವಾಡ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ :1669 ಕ್ಕೆ

ಕಳೆದ ಮೂರು ವರ್ಷಗಳಲ್ಲಿ ಧಾರವಾಡ ಜಿಲ್ಲೆಗೆ ಮಂಜೂರಾದ ಸಮುದಾಯ ಭವನಗಳ ಮತಕ್ಷೇತ್ರವಾರು ವಿವರಗಳು:

ಜಿಲ್ಲೆಯ ಹೆಸರು: ಧಾರವಾಡ

ಕ್ರ.ಸಂ	ಮತಕ್ಷೇತ್ರ	ಮಂಜೂರಾದ ಭವನಗಳ ಸಂಖ್ಯೆ.
1	ನವಲಗುಂದ ಕ್ಷೇತ್ರ	6
2	ಕುಂದಗೋಳ ಕ್ಷೇತ್ರ	8
3	ಧಾರವಾಡ ಗ್ರಾಮೀಣ ಕ್ಷೇತ್ರ	16
4	ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರ	1
5	ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ	3
6	ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ	2
7	ಕಲಘಟಗಿ ಕ್ಷೇತ್ರ	10
ಒಟ್ಟು		46

ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಮೃತ್ ಅಯ್ಯಪ್ಪ ದೇಸಾಯಿ (ಧಾರವಾಡ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ :1669 ಕ್ಕೆ ಅನುಬಂಧ-2

ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಸಮುದಾಯ ಭವನಗಳ ಪ್ರಗತಿಯ ವಿವರ (ಹಂತವಾರು)

ಜಿಲ್ಲೆಯ ಹೆಸರು: ಧಾರವಾಡ

ಕ್ರ. ಸಂ.	ಸಂಸ್ಥೆಯ ಹೆಸರು ಮತ್ತು ವಿಳಾಸ	ಮಂಜೂರಾತಿ ವರ್ಷ	ಉದ್ದೇಶ (ಸ.ಭ/ ವಿ.ನಿ.)	ಕಟ್ಟಡದ ಕಾಮಗಾರಿ ಪ್ರಗತಿ ಹಂತ
1	2	3	4	5
1	ಬೇಲೂರು ಗ್ರಾಮದ ಶಿವಾನಂದ ಮಠದ ಹತ್ತಿರ (ಶ್ರೀ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಬೇಲೂರು) ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ಲಿಂಟಲ್ ಹಂತದಲ್ಲಿದೆ (ಮೊದಲನೇ ಕಂತಿನ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.)
2	ತಡಕೋಡ ಗ್ರಾಮದ ವೀರಬದ್ರೇಶ್ವರ ದೇವಸ್ಥಾನ ಹತ್ತಿರ (ಶ್ರೀ ವೀರಭದ್ರೇಶ್ವರ ವ ಪರಮೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ) ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ಲಿಂಟಲ್ ಹಂತದಲ್ಲಿದೆ. (ಮೊದಲನೇ ಕಂತಿನ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ)
3	ನರೇಂದ್ರ ಗ್ರಾಮದ ಮಳಪ್ಪಜ್ಜನ ಮಠದ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ದಾಖಲಾತಿಗಳ ಕೊರತೆಯಿಂದ ಪರಿಶೀಲನಾ ಹಂತದಲ್ಲಿದೆ.
4	ಕೊಟಬಾಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ಲಿಂಟಲ್ ಹಂತದಲ್ಲಿದೆ (ಮೊದಲನೇ ಕಂತಿನ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ)
5	ಸೋಮಾಪೂರ ಗ್ರಾಮ ಬಸವಣ್ಣ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ಲಿಂಟಲ್ ಹಂತದಲ್ಲಿದೆ (ಮೊದಲನೇ ಕಂತಿನ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ)
6	ಹೆಬ್ಬಳ್ಳಿ ಗ್ರಾಮದ ರವಿವಾರಪೇಟೆಯ ಬಸವಣ್ಣ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ದಾಖಲಾತಿಗಳ ಕೊರತೆಯಿಂದ ಪರಿಶೀಲನಾ ಹಂತದಲ್ಲಿದೆ.
7	ಶ್ರೀ ಮುನ್ನಿರಂಜನ ಜಗದ್ಗುರು ಮುರಘರಾಜೇಂದ್ರ ಮಠ, ಉಚಿತ ಪ್ರಸಾದ ನಿಲಯ (ರಿ), ಮುರುಘಾಮಠ ಧಾರವಾಡ ಜಿಲ್ಲೆ ಸಮುದಾಯ ಭವನ/ ವಿದ್ಯಾರ್ಥಿನಿಲಯ	2019-20	ಸಮುದಾಯ ಭವನ	ದಾಖಲಾತಿಗಳ ಪರಿಶೀಲನಾ ಹಂತದಲ್ಲಿದೆ

8	ಅಮ್ಮೀನಭಾವಿ ಗ್ರಾಮದ ಶ್ರೀ ಬೀರದೇವರ ಗುಡಿಯ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	ನಿಗಧಿತ ಸಮಯದಲ್ಲಿ ದಾಖಲಾತಿಗಳನ್ನು ಸಲ್ಲಿಸಿದೇ ಇರುವ ಹಾಗೂ ಸಂಸ್ಥೆ ನೊಂದಣಿಯಾಗದೇ ಇರುವ ಸಮುದಾಯ ಭವನಗಳ ಮಂಜೂರಾತಿಯನ್ನು ಸರ್ಕಾರದ ಆದೇಶ ಸಂಖ್ಯೆ:ಬಿಸಿಡಬ್ಲ್ಯೂ 17 ಬಿಎಂಎಸ್ 2020 ದಿನಾಂಕ : 23.01.2020 ರಲ್ಲಿ ರದ್ದುಪಡಿಸಲಾಗಿದೆ.
9	ಹೆಬ್ಬಳ್ಳಿ ಗ್ರಾಮದ ಶಿವಾನಂಧ ಮಠದ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	
10	ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮೇದಾರ ಜನಾಂಗದವರಿಗೆ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	
11	ಕುರುಬ ಜನಾಂಗದವರಿಗೆ ಸಮುದಾಯ ಭವನ ಹಂಗರಕಿ ಗ್ರಾಮ ಬೀರದೇವರ ಗುಡಿಯ ಹತ್ತಿರ ತಾ: ಧಾರವಾಡ	2017-18	ಸಮುದಾಯ ಭವನ	
12	ಕುರುಬ ಜನಾಂಗದವರಿಗೆ ಸಮುದಾಯ ಭವನ ಗರಗ ಗ್ರಾಮ ಬೀರದೇವರ ಗುಡಿಯ ಹತ್ತಿರ ತಾ: ಧಾರವಾಡ	2017-18	ಸಮುದಾಯ ಭವನ	
13	ಕುರುಬ ಜನಾಂಗದವರಿಗೆ ಸಮುದಾಯ ಭವನ ವನಹಳ್ಳಿ ಗ್ರಾಮ ಬೀರದೇವರ ಗುಡಿ ಹತ್ತಿರ ತಾ: ಧಾರವಾಡ	2017-18	ಸಮುದಾಯ ಭವನ	
14	ಕನಕೂರ ಗ್ರಾಮದ ಬೀರದೇವರ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	
15	ಕಲ್ಲೂರು ಗ್ರಾಮದ ಬೀರದೇವರ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	
16	ಹಾರೋಬೆಳವಡಿ ಗ್ರಾಮದಲ್ಲಿರುವ ವೀರಬದ್ರೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ತಾ: ಧಾರವಾಡ	2017-18	ಸಮುದಾಯ ಭವನ	

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 43 PGC 2020

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿಗಳ ಕಟ್ಟಡ
ಬೆಂಗಳೂರು, ದಿನಾಂಕ: 11 -03-2020

01
Stand
12/3/20

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಪರಿಷತ್ತು/ವಿಧಾನ ಸಭೆ
ವಿಧಾನ ಸೌಧ,

ಮಾನ್ಯರೇ.

ವಿಷಯ:ಕರ್ನಾಟಕ ವಿಧಾನ ಪರಿಷತ್ತ/ಸಭೆಯ ಸದಸ್ಯರಾದ ಶ್ರೀಮತಿ ಸೌಮ್ಯ ರೆಡ್ಡಿ (ಜಯನಗರ) ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1554ಕ್ಕೆ ಉತ್ತರಿಸುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಪರಿಷತ್ತ/ಸಭೆಯ ಸದಸ್ಯರಾದ ಶ್ರೀ. ಶ್ರೀಮತಿ ಸೌಮ್ಯ ರೆಡ್ಡಿ (ಜಯನಗರ) ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1554ಕ್ಕೆ ಉತ್ತರದ 120 ಪ್ರತಿಗಳನ್ನು ಇದರೊಂದಿಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ

(ಎಂ.ಶರಣಬಸಪ್ಪ)
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ(ಪ್ರಾಥಮಿಕ ಶಿಕ್ಷಣ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	1554
ಸದಸ್ಯರ ಹೆಸರು	ಶ್ರೀಮತಿ ಸೌಮ್ಯ ರೆಡ್ಡಿ (ಜಯನಗರ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸಬೇಕಾದ ಸಚಿವರು	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಸಕಾಲ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
(ಅ)	ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; (ವಿಧಾನಸಭಾ ಕ್ಷೇತ್ರವಾರು ವಿವರ ನೀಡುವುದು)	(see table below)

ವರ್ಷಗಳು	2017-18	2018-19	2019-20
ಬೆಂಗಳೂರು ನಗರ ವ್ಯಾಪ್ತಿಯ 1364 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ	1,76,234	1,86,259	1,70,408
ಬೆಂಗಳೂರು ನಗರ ವ್ಯಾಪ್ತಿಯ 151 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ದಾಖಲಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ	25,385	25,738	24,989

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಾಖಲಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿಧಾನಸಭಾ ಕ್ಷೇತ್ರವಾರು ಹಾಗೂ 2017-18, 2018-19 ಮತ್ತು 2019-20ರ (ಅನುಬಂಧವನ್ನು ಲಗತ್ತಿಸಿದೆ.)

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
(ಆ)	ಕಡಿಮೆ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ಕರೆತರಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು)	ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕೆಳಕಂಡ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ➢ ಉಚಿತ ಪ್ರಾಥಮಿಕ ಶಿಕ್ಷಣ. ➢ ಉಚಿತ ಸಮವಸ್ತ್ರ ವಿತರಣೆ. ➢ ಉಚಿತ ಪಠ್ಯಪುಸ್ತಕ ವಿತರಣೆ. ➢ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ. ➢ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ. ➢ ಉಚಿತ ಬಿಸಿಯೂಟ. ➢ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷಾ ಶುಲ್ಕ ಮರುಪಾವತಿ. ➢ ಶಿಕ್ಷಕರ ಗುಣಮಟ್ಟದ ಸಾಮರ್ಥ್ಯ ಅಭಿವೃದ್ಧಿಗೆ ಗುರುಚೇತನ ತರಬೇತಿಯನ್ನು ನೀಡಲಾಗುತ್ತಿದೆ.

		➢ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ. ➢ ಸಾಮಾನ್ಯ ದಾಖಲಾತಿ ಹಾಗೂ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ. ➢ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಪ್ರಾರಂಭ. ➢ ಪ್ರಾಥಮಿಕ ಶಿಕ್ಷಣದಲ್ಲಿ ನಲಿಕಲಿ ಕಾರ್ಯಕ್ರಮ. ➢ ಶೂ ಭಾಗ್ಯ ಯೋಜನೆ. ➢ ಆದರ್ಶ ವಿದ್ಯಾಲಯಗಳ ಪ್ರಾರಂಭ. ➢ ಸಮುದಾಯ ದತ್ತ ಶಾಲಾ ಕಾರ್ಯಕ್ರಮ. ➢ ಗಣಿತ ಕಿಟ್‌ಗಳ ವಿತರಣೆ. ➢ ವೈಜ್ಞಾನಿಕ ಕಾರ್ಯ ಚಟುವಟಿಕೆ. ➢ ಅಭ್ಯಾಸ ಪುಸ್ತಕಗಳ ವಿತರಣೆ.

ಇಡಿ 43 ಪಿಜಿಸಿ 2020

[ಎಸ್.ಸುರೇಶ್ ಕುಮಾರ್]
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ
ಸಕಾಲ ಸಚಿವರು.

ಅನುಬಂಧ-1

6

ಬೆಂಗಳೂರು ನಗರ ವ್ಯಾಪ್ತಿಯ ಬರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ, ವಿಧಾನ ಸಭಾ ಕ್ಷೇತ್ರವಾರು, ವರ್ಷವಾರು ಮಾಹಿತಿ

ಕ್ರ. ಸಂ	ವಿಧಾನಸಭಾ ಕ್ಷೇತ್ರದ ಹೆಸರು	ಪ್ರಾಥಮಿಕ ಶಾಲೆಗಳು				ಪ್ರೌಢ ಶಾಲೆಗಳು			
		ಶಾಲೆಗಳ ಸಂಖ್ಯೆ	ದಾಖಲಾತಿ 2017-18	ದಾಖಲಾತಿ 2018-19	ದಾಖಲಾತಿ 2019-20	ಶಾಲೆಗಳ ಸಂಖ್ಯೆ	ದಾಖಲಾತಿ 2017-18	ದಾಖಲಾತಿ 2018-19	ದಾಖಲಾತಿ 2019-20
1	2	3	4	5	6	7	8	9	10
1	ANEKAL (SC)	239	16960	18697	17040	14	1758	1916	1985
2	BANGALORE SOUTH	93	17044	17761	16390	9	2118	2173	2140
3	BASAVANAGUDI	9	1347	1391	1237	1	176	166	198
4	BOMMANAHALLI	25	7567	7899	7168	2	839	759	814
5	BTM LAYOUT	18	2417	2505	2254	3	538	569	474
6	BYATARAYANAPURA	109	15210	16363	15265	11	1939	2072	2004
7	C V RAMAN NAGARA (SC)	27	3370	3622	3209	1	354	380	363
8	CHAMARAJPETE	26	3433	3472	2719	5	556	602	401
9	CHICKPETE	17	1669	1741	1461	5	528	522	497
10	DASARAHALLI	38	10141	10662	10009	7	2359	2414	2400
11	GANDHINAGARA	18	1376	1398	1259	4	138	175	180
12	GOVINDARAJNAGARA	17	3155	3259	2887	4	586	553	473
13	HEBBALA	21	3644	3834	3513	2	569	571	539
14	JAYANAGARA	13	1645	1612	1420	2	635	589	515
15	K R PURA	46	7881	8030	7297	4	796	747	784
16	MAHADEVAPURA (SC)	125	17435	17906	17278	14	2801	2684	2699
17	MAHALAKSHMIPURAM	10	1841	1988	1868	1	177	168	190
18	MALLESHWARAM	15	1520	1554	1373	5	559	512	524
19	PADMANABHANAGARA	13	1924	1909	1715	1	148	130	126
20	PULIKESHINAGAR (SC)	19	5611	6170	5119	3	747	929	536
21	RAJAJI NAGAR	13	1419	1522	1432	6	495	485	457
22	RAJARAJESHWARI NAGAR	27	6850	7253	6884	3	854	805	808
23	SARVAGNA NAGAR	29	3970	4575	3729	2	245	306	263
24	SHANTHINAGARA	20	1916	2029	1710	4	299	321	281
25	SHIVAJI NAGAR	12	1696	1922	1658	3	272	310	312
26	VIJAYANAGAR	13	2796	3002	2703	4	524	500	472
27	YASHWANTHPURA	159	12265	12863	11706	13	1611	1614	1695
28	YELAHANKA	165	15417	16228	15404	10	2653	2647	2776
29	YESHWANTHPURA	25	4711	5087	4695	1	103	110	73
	TOTAL	**1364**	**176234**	**186259**	**170408**	**151**	**25385**	**25738**	**24989**

ನಿರ್ದೇಶಕರು

ಸಾರ್ವಜನಿಕ ಶಿಕ್ಷಣ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 46 ಎಫ್‌ಡಬ್ಲ್ಯೂಎಲ್ 2020

ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿಗಳ ಕಟ್ಟಡ
ಬೆಂಗಳೂರು, ದಿನಾಂಕ:07-09-2020.

388
12/03/2020

ಇಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ
ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನಸಭೆಯ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ॥ (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:388ಕ್ಕೆ ಉತ್ತರಿಸುವ ಬಗ್ಗೆ.

***

ಕರ್ನಾಟಕ ವಿಧಾನಸಭೆಯ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ॥ (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:388ಕ್ಕೆ ಸಂಬಂಧಿಸಿದಂತೆ ಉತ್ತರದ 10 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ನಿಮ್ಮ ನಂಬುಗೆಯ,

(ಗಾಯತ್ರಿ, ಎಲ್)
ಸರ್ಕಾರದ ಅಧೀನ ಕಾರ್ಯದರ್ಶಿ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ-ಎ)

9/9/20
3.30pm

ಕರ್ನಾಟಕ ವಿಧಾನಸಭೆ

(15ನೇ ವಿಧಾನಸಭೆ, 6ನೇ ಅಧಿವೇಶನ)

1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 388

2) ಸದಸ್ಯರ ಹೆಸರು : ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ|| (ಖಾನಾಪುರ)

3) ಉತ್ತರಿಸುವ ದಿನಾಂಕ : 12.03.2020.

4) ಉತ್ತರಿಸುವವರು : ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು.

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಅರಣ್ಯದಂಚಿನ ಹೊಲಗದ್ದೆಗಳ ಬೆಳೆಗಳನ್ನು ಕಾಡುಪ್ರಾಣಿಗಳು ನಾಶ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು.
ಆ)	ಬಂದಿದ್ದಲ್ಲಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯಾಂದ್ಯಂತ ಕಾಡುಪ್ರಾಣಿಗಳ ಹಾವಳಿಯಿಂದ ಎಷ್ಟು ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯು ಹಾನಿಯಾಗಿದೆ; ಸದರಿ ಹಾನಿ ಪ್ರಕರಣಗಳಿಗೆ ವಿತರಿಸಲಾದ ಪರಿಹಾರ ಮೊತ್ತವೆಷ್ಟು; (ಸಂಪೂರ್ಣ ಮಾಹಿತಿಯನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ನೀಡುವುದು);	ಕಳೆದ ಮೂರು ವರ್ಷದಲ್ಲಿ ವನ್ಯಪ್ರಾಣಿಗಳಿಂದ ಉಂಟಾದ ಬೆಳೆಹಾನಿ ಪ್ರಕರಣಗಳು ಹಾಗೂ ಪಾವತಿಸಿದ ದಯಾತ್ಮಕ ಧನದ ಜಿಲ್ಲಾವಾರು ಮತ್ತು ತಾಲ್ಲೂಕುವಾರು ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ.

ಸಂಖ್ಯೆ: ಅಪಜೀ 46 ಎಫ್ ಡಬ್ಲ್ಯೂ ಎಲ್ 2020

(ಆನಂದ್ ಸಿಂಗ್)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಆನಂದ್ ಸಿಂಗ್

ಅರಣ್ಯ, ಪರಿ... ...ಸ್ತ್ರ ಸಚಿವರು

ಮಾನ್ಯ ವಿಧಾನ ಸಭೆಯ ಸದಸ್ಯರಾದ ಡಾ॥ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಇವರ ಪ್ರಶ್ನೆ ಸಂಖ್ಯೆ: 388 ರ ಪ್ರಶ್ನೆ (ಅ). ಕ್ಕೆ ಉತ್ತರ.

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017-18			2018-19			2019-20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
1	ಬೆಂಗಳೂರು ನಗರ	ಬೆಂಗಳೂರು ದಕ್ಷಿಣ – ಕಗ್ಗಲೀಪುರ	7	27684	3.8	22	93440	5.47	18	37888	5.47
		ಆನೇಕಲ್	107	469709	36.77	99	574862	45.69	49	329107	26.295
		ಒಟ್ಟು	**114**	**497393.00**	**40.57**	**121**	**668302**	**51.16**	**67**	**329107**	**31.765**
2	ಬೆಂಗಳೂರು ಗ್ರಾಮಾಂತರ	ನೆಲಮಂಗಲ	537	4797379	205	174	3100515	180	15	140062	19.51
		ಒಟ್ಟು	**537**	**4797379**	**205**	**174**	**3100515**	**180**	**15**	**140062**	**19.51**
3	ರಾಮನಗರ	ರಾಮನಗರ	91	541885	19	33	108300	7	47	193700	10
		ಚನ್ನಪಟ್ಟಣ	353	2890334	72	434	2417756	88	284	1761987	58
		ಮಾಗಡಿ	400	2065049	81	203	806570	41	147	826533	30
		ಕನಕಪುರ	1198	8343405	260	1180	5334782	230	1052	4664266	187
		ಒಟ್ಟು	**2042**	**13840673**	**432**	**1850**	**8667408**	**366**	**1530**	**7446486**	**285**
4	ಕೋಲಾರ	ಬಂಗಾರಪೇಟೆ	316	2715955	472	26	950000	40	164	1892000	300
		ಮಾಲೂರು	61	860650	88	55	521334	67	32	601024	70
		ಒಟ್ಟು	**377**	**3576605**	**560**	**81**	**1471334**	**107**	**196**	**2493024**	**370**
5	ಚಿಕ್ಕಬಳ್ಳಾಪುರ	ಶಿಡ್ಲಘಟ್ಟ	3	16826.00	2.23	3	40360.00	3.20	3	16800.00	4.20
		ಗುಡಿಬಂಡೆ	6	68464.00	18.22	2	16794	2.2			
		ಚಿಂತಾಮಣಿ	-	-	-	-	-	-	1	100000.00	1.29
		ಒಟ್ಟು	**9**	**85290.00**	**20.45**	**5.2**	**57154.00**	**5.40**	**4**	**116800.00**	**5.49**

ಕ್ರ. ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017-18			2018-19			2019-20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
6	ಬೆಳಗಾವಿ	ಖಾನಾಪೂರ	1166	5605259.00	5743	1460	8229790.00	9918	983	5163012	1562.92
		ಕಿತ್ತೂರ	8	47450.00	5	21	182350.00	9	16	73160	22.25
		ಬೆಳಗಾವಿ	12	59140.00	32	24	163860.00	58	38	404960	122.62
		ಗೋಕಾಕ (ಚಿಕ್ಕೋಡಿ)	0	0	0	0	0	0	3	13000	1.821
		ಒಟ್ಟು	1186	5711849.00	5780	1505	8576000.00	9984	1040	5654132	1709.611
7	ಬಾಗಲಕೋಟ	ಬಾಗಲಕೋಟ	1	10000.00	1.73	0	0	0	0	0	0
		ಬದಾಮಿ	-	-	-	8	78584.00	13.44	0	0	0
		ಹುನಗುಂದ	-	-	-	1	6400.00	0.87	0	0	0
		ಒಟ್ಟು	1	10000.00	1.73	9	84984.00	14.31			
8	ವಿಜಯಪೂರ	ವಿಜಯಪೂರ	0	0	0	0	0	0	0	0	0
		ಅಂಕಿ ಒಟ್ಟು	**1187**	**5721849.00**	**5782**	**1514**	**8660984.00**	**9999**	**1040**	**5654132**	**1709.611**
9	ಬಳ್ಳಾರಿ	ಬಳ್ಳಾರಿ	17	12.97	95010	24	9.2	156691	10	5.35	29855
		ಸಿರಗುಪ್ಪ	5	5.1	27000	—	—	—	5	3.5	9600
		ಕುರುಗೋಡು	5	4.12	27945	-	—	—	8	4.52	15725
		ಸಂಡೂರು	—	—	—	16	6.47	104090	9	5.96	75555
		ಹೊಸಪೇಟೆ	51	11.7	91115	24	11.81	66773	10	9.8	22325
		ಕಂಪ್ಲಿ	9	4.86	20217	7	4.53	18777	5	3.25	7178
		ಕೂಡ್ಲಿಗಿ	42	18.16	144550	38	39.76	174110	21	9.04	123450
		ಕೊಟ್ಟೂರು	10	1.44	36163	10	3.31	50559	12	6.73	65650
		ಹಡಗಲಿ	—	—	—	-	-	-	2	2.25	16700
		ಹಗರಿಬೊಮ್ಮನಹಳ್ಳಿ	-	-	-	-	-	-	-	-	-
		ಒಟ್ಟು	139	58.36	442000	119	75.08	571000	82	50.4	366038
10	ಚಿತ್ರದುರ್ಗ	ಚಿತ್ರದುರ್ಗ	2	126897	2.00	8	56997	7.00	3	24700	3.84
		ಮೊಳಕಾಲ್ಮೂರು	21	143830	17.00	11	50370	6.00	6	20710	3.23
		ಹೊಳಲ್ಕೆರೆ	68	328257	39.00	1	3906	0.05	-	-	-
		ಹಿರಿಯೂರು	1	100000	3.00	1	9750	1.00	-	-	-
		ಚಳ್ಳಕೆರೆ	-	-	-	-	-	-	-	-	-
		ಹೊಸದುರ್ಗ	-	-	-	-	-	-	-	-	-
		ಒಟ್ಟು	92	698984	61	21	121023	14.05	9	45410	7.07

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017–18			2018–19			2019–20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
11	ಕೊಪ್ಪಳ	ಗಂಗಾವತಿ	0	0	0	2	0.031	2.30	4	0.046	5.3
		ಕುಷ್ಟಗಿ	0	0	0	0	0	0	2	0.237	4.2
		ಕೊಪ್ಪಳ	0	0	0	0	0	0	8	0.717	12.[illegible]
		ಒಟ್ಟು	0	0	0	2	0.031	2.3	14	1	21.8
12	ದಾವಣಗೆರೆ	ದಾವಣಗೆರೆ	5	53320	13.48	6	31620	6.7	–	–	–
		ಜಗಳೂರು	2	22400	2.09	–	–	–	8	39680	8.2
		ಹರಪನಹಳ್ಳಿ	1	620	0.8	2	9760	2.9	18	136100	5.26
		ಹೊನ್ನಾಳಿ	33	73155	27.84	9	41625	0.31	11	100297	12.88
		ರಂಗಯ್ಯನದುರ್ಗ ವನ್ಯಜೀವಿ ವಲಯ ಹೊಸಕೆರೆ	49	285565	–	74	448625	76.8	–	–	–
		ಒಟ್ಟು	90	435060	44.21	91	531630	86.71	37	276377	26.34
13	ಚಿಕ್ಕಮಗಳೂರು	ಚಿಕ್ಕಮಗಳೂರು	160	12,47,260	85	116	9,33,576	69	176	7,75,030	70
		ಕಡೂರು	76	10,24,675	25	33	1,00,000	27	95	4,04,000	39
		ಮೂಡಿಗೆರೆ	442	59,79,710	289.13	378	35,89,704	204.24	407	40,17,960	217.48
		ಕೊಪ್ಪ	26	1,85,340	16.7	36	2,89,950	27.59	36	2,22,260	12.56
		ನರಸಿಂಹರಾಜಪುರ	62	8,64,905	46.98	91	11,51,319	85.8	69	7,78,500	57.13
		ಶೃಂಗೇರಿ	23	1,15,150	13.85	16	95,220	14.62	7	42,760	5.36
		ತರೀಕೆರೆ	31	2,46,753	–	43	4,38,420	–	29	1,98,370	–
		ಶಿವಮೊಗ್ಗ	2	19,940	–	–	–	–	–	–	–
		ಭದ್ರಾವತಿ	2	7,920	–	66	7,69,000	–	1	1,980	–
		ಶೃಂಗೇರಿ	7	60370	1.19	16	117800	3.32	6	59694	1.18
		ಮೂಡಿಗೆರೆ	0	0	0	1	3960	0.08	0	0	0
		ಒಟ್ಟು	831	88230	477.85	796	216980	430.65	826	104434	402.71

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017–18			2018–19			2019–20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
14	ಚಾಮರಾಜನಗರ	ಚಾಮರಾಜನಗರ	48	191219	4.50	50	189743	3.30	75	414260	4.66
		ಯಳಂದೂರು	65	381527	8.00	123	800228	6.90	99	712249	5.35
		ಕೊಳ್ಳೇಗಾಲ	-	-	-	23	189652	1.20	82	689401	4.86
		ಹನೂರು	224	2541158	204.16	256	1892623	280.74	281	2612812	200.66
		ಕೊಳ್ಳೇಗಾಲ	7	97150	9.82	47	359075	36.32	19	182434	18.45
		ಒಟ್ಟು	**344**	**3211054**	**226.48**	**499**	**3431321**	**328.46**	**556**	**4611156**	**233.98**
15	ಮಂಡ್ಯ	ಮಳವಳ್ಳಿ	438	2912204	163.00	349	1523000	198.00	221	1095344	198.00
	ರಾಮನಗರ	ಕನಕಪುರ	723	2935000	623.00	408	2691114	497.00	320	1881577	310.00
			1736	**11696566**	**1226.46**	**1559**	**9897133**	**1340.52**	**1397**	**10383323**	**961.09**
16	ಧಾರವಾಡ	ಧಾರವಾಡ	10	102701	76	10	39894	12	20	80679	97
		ಹುಬ್ಬಳ್ಳಿ	0	0	0	0	0	0	0	0	0
		ಕಲಘಟಗಿ	73	375502	62.08	58	1219321	12.19	55	0	2.85
		ಒಟ್ಟು	**83**	**478203**	**138.08**	**68**	**1259215**	**24.19**	**75**	**80679**	**99.85**
17	ಗದಗ	ಗದಗ	450	562724.00	20.14	121	94295.00	5.41	60	88006.00	43.707
		ರೋಣ	650	812500.00	29.09	509	1221135.00	22.78	96	153920.00	34.460
		ಶಿರಹಟ್ಟಿ	16	125430.00	4.046	18	43455.00	4.37	13	52594.00	2.500
		ಲಕ್ಷ್ಮೇಶ್ವರ	56	45116.00	14.164	0	0.00	0	25	101142.00	8.250
		ಮುಂಡರಗಿ	133	719230.00	5.95	224	274803.00	10.02	48	102203.00	15.060
		ಒಟ್ಟು	**1330**	**2265000.00**	**73.39**	**932**	**1633688.00**	**42.58**	**242**	**497865.00**	**103.977**
18	ಹಾವೇರಿ	ಹಾವೇರಿ	291	422200	110.2	130	173887	35.8	55	152719	23.1
		ಬ್ಯಾಡಗಿ	42	236867	2.16	62	150000	1.02	69	510984	63.2
		ರಾಣೆಬೆನ್ನೂರ	42	93472	2.18	17	58730	1.22	16	58820	1.2
		ಹಿರೇಕೆರೂರು	138	157120	140	79	66590	31	10	40208	5.36
		ಹಾನಗಲ್ಲ	33	174220	11.3	41	118083	38.25	93	304612	151.3
		ದುಂಡಸಿ	49	203721	20.2	23	1,28,740	18.4	69	389685	29.50
		ವ. ಜೀ. ವಲಯ ರಾಣೇಬೆನ್ನೂರ	164	349456	34.5	161	321261	28.09	179	492913	59.02
		ಒಟ್ಟು	**759**	**1637056**	**320.54**	**513**	**1017291**	**153.78**	**491**	**1949941**	**332.74**

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017-18			2018-19			2019-20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
19	ಕಲಬುರಗಿ	ಕಲಬುರಗಿ	19	73850	0.84	0	0	0	0	0	0
		ಅಫಜಲಪೂರ	1	2125	0.016	0	0	0	0	0	0
20	ಬೀದರ್	ಬೀದರ್	300	937947	0	0	0	0	0	0	0
		ಭಾಲ್ಕಿ	34	224580	0	0	0	0	0	0	0
		ಚಿಂಚೋಳಿ	0	0	0	7	34865	0.1	0	0	0
		ಬಸವಕಲ್ಯಾಣ	0	0	0	11	28532	0	0	0	0
		ಹುಮ್ನಾಬಾದ	0	0	0	0	0	0	80	424245	0
21	ಹಾಸನ	ಆಲೂರು	627	24,51,995		164	25,36,330		340	21,61,940	
		ಸಕಲೇಶಪುರ	1838	99,69,977		1281	68,62,565		1,536	95,82,479	
		ಬೇಲೂರು	22	1,11,635		-	-		102	10,15,115	
		ಹಾಸನ	141	5,91,619		58	2,80,125		83	8,68,244	
		ಅರಸೀಕೆರೆ	71	6,45,856		39	2,79,716		11	86,460	
		ಚನ್ನರಾಯಪಟ್ಟಣ	38	32,09,500		1	3,000		87	7,22,500	
		ಹೊಳೆನರಸಿಪುರ	72	3,43,400		41	1,38,800		22	99,800	
		ಅರಕಲಗೂಡು	241	13,92,038		82	3,45,135		96	5,64,450	
		ಒಟ್ಟು	3,050	1,87,36,020		1,666	1,04,45,671		2,277	1,51,00,988	
22	ಕೊಡಗು	ಮಡಿಕೇರಿ	178	1167718	150.13	237	1252420	191.82	199	1094810	175.62
		ಸೋಮವಾರಪೇಟೆ	1314	6188438	837.3	880	4176252	541.42	725	3849448	398.81
		ಒಟ್ಟು	1492	7356156	987.43	1117	5428672	733.24	924	4944258	574.43
		ವಿರಾಜಪೇಟೆ	1707	10417453	34	1328	8900186	34	916	5243272	21
		ಒಟ್ಟು	1707	10417453	34	1328	8900186	34	916	5243272	21
		ಮಡಿಕೇರಿ	42	2193793	110	70	200780	14.164	9	23590	1.821
		ಸೋಮವಾರಪೇಟೆ	22	62880	4.451	44	181430	8.903	52	216690	10.522
		ವಿರಾಜಪೇಟೆ	549	2562938	110	723	4563820	683	916	4154561	136.222
		ಒಟ್ಟು	613	4819611	224.451	837	4946030	706.067	977	4394841	148.565
		ಹೊನ್ನಾವರ	1	16500	0.15	--	--	--	5	31750	3.26
		ಕುಮಟಾ	1	30900	0.10	--	--	--	9	73655	2.85

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017–18			2018–19			2019–20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
23	ಉತ್ತರ ಕನ್ನಡ	ಹಳಿಯಾಳ	440	1274237	174.48	218	965686	88.82	131	651436	49.08
		ಜೋಯಿಡಾ	166	973928	47.89	177	874449	55.41	59	320245	18.4
		ಶಿರಸಿ	87	4,38,445	47	180	779341	65	121	6,28,774	62
		ಸಿದ್ದಾಪುರ	82	1,88,555	39	87	2,70,659	49	59	2,81,226	37
		ಕಾರವಾರ	-	-	-	8	59040	2.35	11	109659	6.33
		ಅಂಕೋಲಾ	-	-	-	4	25000	1.0	2	6661	1.00
		ಯಲ್ಲಾಪುರ	96	931144	90	46	312667	60	71	444000	50
		ಮುಂಡಗೋಡ	251	2266571	267	138	1098630	124	137	1262250	120
24	ಮೈಸೂರು	ಮೈಸೂರು	26	161203	6	15	93660	4	12	129508	
		ಟಿ.ನರಸೀಪುರ	7	107534	13.04	4	29200	11.26	–	–	–
		ನಂಜನಗೂಡು	708	2279440	275	93	331578	25	129	381600	40
		ಹೆಚ್.ಡಿ.ಕೋಟೆ	253	903660	120	312	1536497	183	139	721000	105
		ಸರಗೂರು	417	1000000	43.1	520	1500000	50.21	250	549500	65.41
		ಹುಣಸೂರು	76	337125	57.75	28	94676	28.5	11	29080	6.09
		ಪಿರಿಯಾಪಟ್ಟಣ	113	529414	62.6	37	205545	20.4	124	60040	68.69
		ಕೆ.ಆರ್.ನಗರ	1	7000	0.75	–	–	–	2	6000	1.25
		ಒಟ್ಟು	1601	5325376	578.24	1009	3791156	322.37	667	1876728	297.44
25	ಮಂಡ್ಯ	ಮಳವಳ್ಳಿ	95	769496	75	18	103250	21	38	211726	45
		ಮಂಡ್ಯ	1	10000	2	–	–	–	–	–	–
		ನಾಗಮಂಗಲ	4	23340	3.2	2	13000	3	1	17750	2.2
		ಮದ್ದೂರು	5	168216	4.2	8	135900	11	–	–	–
		ಪಾಂಡವಪುರ	1	7000	1	–	–	–	–	–	–
		ಒಟ್ಟು	106	978052	85.4	28	252150	35	39	229476	47.2

ಕ್ರ ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017-18			2018-19			2019-20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
26	ಶಿವಮೊಗ್ಗ	ಶಿವಮೊಗ್ಗ	226	6.32385	11.69	146	2.29188	3.3	12	1.0166	14.2
		ಸಾಗರ	75	5.24958	10.548	122	8.53753	14.711	66	4.77746	12.03
		ಭದ್ರಾವತಿ	25	2.7	1	8	1.18599	1	7	1.016	2
		ತೀರ್ಥಹಳ್ಳಿ	206	8.028	43.5	334	19.60632	59	153	6.269	23.5
		ಸೊರಬ	2	0.24	0.81	3	0.2381	0.81	1	0.0792	0.0809
		ಹೊಸನಗರ	10	0.73898	7	24	1	4.86	43	2	28.77
		ಶಿಕಾರಿಪುರ							3	0.4101	2.25
		ಚನ್ನಗಿರಿ	104	11	85.393	372	27.14281	187.681	222	14.1117	137.793
		ಹೊಳಲ್ಕೆರೆ	389	42	89.011	173	11.3141	89.833	74	4	70.803
		ಒಟ್ಟು	**1037**	**76**	**248.952**	**1182**	**71.64637**	**361.195**	**581**	**34**	**291.4259**
27	ದ.ಕ	ಮಂಗಳೂರು	0	0	0	1	28570	4.34	0	0	0
		ಬಂಟ್ವಾಳ	9	89280	4.63	0	0	0	3	40322	2.11
		ಬೆಳ್ತಂಗಡಿ	51	375115	33.52	69	165558	28.6	26	326014	14.31
		ಸುಳ್ಯ	35	676415	19.23	49	563075	70.67	51	807003	37.56
		ಕಡಬ	0	0	0	0	0	0	5	39510	12.26
		ಪುತ್ತೂರು	8	70429	5.69	13	113217	11.19	9	70325	2.26
		ಮೂಡಬಿದ್ರೆ	20	52800	12.87	1	11220	4.62	5	9800	7.57
		ಒಟ್ಟು	**123**	**1264039**	**75.94**	**133**	**881640**	**119.42**	**99**	**1292974**	**76.07**
28	ಉಡುಪಿ	ಬೈಂದೂರು	57	337284	12.3	55	309676	6.61	15	91900	2.43
		ಕುಂದಾಪುರ	246	1764778	75.807	109	965722	58.135	106	520789	6.901
		ಬ್ರಹ್ಮಾವರ	34	7920	0.283	19	4000	0.9	1	1900	0.101
		ಉಡುಪಿ	70	246960	12.68	12	131240	5.85	4	30000	0.809
		ಹೆಬ್ರಿ	0	0	0	0	0	0	7	28600	0.708
		ಕಾಪು	0	0	0	1	4000	0.81	0	0	0
		ಕಾರ್ಕಳ	96	393638	16.022	108	707039	19.632	20	107100	16.07
		ಒಟ್ಟು	**503**	**2750580**	**117.092**	**304**	**2121677**	**91.937**	**153**	**783289**	**27.019**

ಕ್ರ.ಸಂ.	ಜಿಲ್ಲೆ/ವಿಭಾಗ	ತಾಲ್ಲೂಕು/ ವಲಯ ವಿವರ	2017-18			2018-19			2019-20		
			ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ	ಬೆಳೆಹಾನಿ ಪ್ರಕರಣಗಳ ಸಂಖ್ಯೆ	ಪಾವತಿಸಿದ ಪರಿಹಾರದ ಮೊತ್ತ	ಹಾನಿಯಾದ ಬೆಳೆಯ ವಿಸ್ತೀರ್ಣ
1	2	3	4	5	6	7	8	9	10	11	12
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ											
29	ಚಾಮರಾಜನಗರ	ಗುಂಡ್ಲುಪೇಟೆ	35	144373.00	–	56	317370.00	–	70	508070.00	–
		ಕುಂದುಕೆರೆ	194	778456.00	–	219	1009798.00	–	178	1207276.00	–
		ಓಂಕಾರ್	372	1004043.00	–	668	2142645.00	–	1383	3626774.00	–
		ಮದ್ದೂರು	143	527057.00	–	148	472943.00	–	195	686874.00	–
		ಜಿ.ಎಸ್.ಬೆಟ್ಟ	203	406140.00	–	557	1712622.00	–	594	2190071.00	–
		ಒಟ್ಟು	947	2860069.00		1648	5655378.00		2420	8219065.00	
ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ಹುಣಸೂರು.											
30	ಕೊಡಗು	ವಿರಾಜಪೇಟೆ	260	2121017	0	255	1971045	0	356	2866010	–
		ಒಟ್ಟು	260	2121017	0	255	1971045	0	356	2866010	0

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 172 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

127
c/s
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ___ಡಿ ನಾಯಕ ಕೆ-ವೈ___ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.___1372___ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ___ಡಿ ನಾಯಕ ಕೆ-ವೈ___ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.___1372___ಕ್ಕೆ ಸಂಬಂಧಿಸಿದಂತೆ ಉತ್ತರದ ___100___ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

<u>ಕರ್ನಾಟಕ ವಿಧಾನಸಭೆ</u>

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1372
ಮಾನ್ಯ ಸದಸ್ಯರ ಹೆಸರು	ಶ್ರೀ ನಂಜೇಗೌಡ ಕೆ.ವೈ(ಮಾಲೂರು).
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸರ್ಕಾರವು ಕೈಗೊಂಡಿರುವ ಯೋಜನೆಗಳಾವುವು;	<u>ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ</u> ಕೋಲಾರ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸರ್ಕಾರವು ಕೈಗೊಂಡಿರುವ ಯೋಜನೆಗಳ ವಿವರಗಳನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ. <u>ದೇವರಾಜು ಅಭಿವೃದ್ಧಿ ನಿಗಮ ನಿಯಮಿತ</u> ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೈಗೊಂಡಿರುವ ಯೋಜನೆಗಳು ಈ ಕೆಳಕಂಡಂತಿವೆ. 1. ಸ್ವಯಂ ಉದ್ಯೋಗ ಸಾಲ ಯೋಜನೆ. 2. ಸಾಂಪ್ರದಾಯಿಕ ವೃತ್ತಿದಾರರು ಸಾಲ ಯೋಜನೆ. 3. ಕಿರು ಸಾಲ ಯೋಜನೆ. 4. ಗಂಗಾ ಕಲ್ಯಾಣ ನೀರಾವರಿ ಯೋಜನೆ. 5. ಅರಿವು-ಶೈಕ್ಷಣಿಕ ಸಾಲ ಯೋಜನೆ.
ಆ)	ಸದರಿ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನವೆಷ್ಟು? (ತಾಲ್ಲೂಕುವಾರು. ಯೋಜನೆವಾರು ಸಂಪೂರ್ಣ ಮಾಹಿತಿ ನೀಡುವುದು)	<u>ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ</u> ಕೋಲಾರ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೈಗೊಡಿರುವ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನದ ತಾಲ್ಲೂಕುವಾರು ವಿವರಗಳನ್ನು ಅನುಬಂಧ-2ರಲ್ಲಿ ಒದಗಿಸಲಾಗಿದೆ. <u>ದೇವರಾಜು ಅಭಿವೃದ್ಧಿ ನಿಗಮ ನಿಯಮಿತ</u> ಸದರಿ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ರೂ.1738.63ಲಕ್ಷಗಳು. ತಾಲ್ಲೂಕುವಾರು, ಯೋಜನೆವಾರು ಸಂಪೂರ್ಣ ಮಾಹಿತಿ ಅನುಬಂಧ-3ರಲ್ಲಿ ನೀಡಿದೆ.

ಸಂಖ್ಯೆ:ಹಿಂವಕ 172 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಅನುಬಂಧ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಪ್ರಮುಖ ಕಾರ್ಯಕ್ರಮಗಳ ವಿವರ

1.	**ಶೈಕ್ಷಣಿಕ ಕಾರ್ಯಕ್ರಮಗಳು**
ಅ)	**ವಿದ್ಯಾರ್ಥಿನಿಲಯಗಳ ನಿರ್ವಹಣೆ**
1.	ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು
2.	ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳು
3.	ಖಾಸಗಿ ಅನುದಾನಿತ ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳು
4.	ಮೊರಾರ್ಜಿ ದೇಸಾಯಿ ವಸತಿಶಾಲೆಗಳು
ಆ)	**ವಿದ್ಯಾರ್ಥಿವೇತನ ಕಾರ್ಯಕ್ರಮಗಳು**
5.	ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿ
6.	ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿ
7.	ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ
8.	ಶುಲ್ಕ ಮರು ಪಾವತಿ ಕಾರ್ಯಕ್ರಮ.
9.	ಪೂರ್ಣಾವಧಿ ಪಿ.ಹೆಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಫೆಲೋಶಿಪ್
10	ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ
11.	ದೇವರಾಜ ಅರಸು ಪ್ರತಿಭಾ ಪುರಸ್ಕಾರ
12	ನಿಲಯಾರ್ಥಿಗಳಿಗೆ ಪ್ರೋತ್ಸಾಹಧನ
2.	**ತರಬೇತಿ ಕಾರ್ಯಕ್ರಮಗಳು**
1.	ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿಂ ವ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ
2.	ನರ್ಸಿಂಗ್ ತರಬೇತಿ
3.	ಕಾನೂನು ಪದವೀಧರರಿಗೆ ಸ್ಟೈಪೆಂಡ್ ನೀಡಿಕೆ
4.	ಹೊಲಿಗೆ ತರಬೇತಿ ಕೇಂದ್ರಗಳ ನಿರ್ವಹಣೆ
3.	**ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳು**
1	ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ
2	ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನ
3	ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ
4	ಅರಿವು ಮೂಡಿಸುವ ಕಾರ್ಯಕ್ರಮ
5	ಮೂಲಭೂತ ಸೌಕರ್ಯಗಳು
6	ವಸತಿ ಸೌಲಭ್ಯ
4.	**ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ**
1	ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರಾತಿ
2	ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ನಡೆಸುವ ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ನಿರ್ವಹಣಾ ವೆಚ್ಚಕ್ಕೆ ಅನುದಾನ ಮಂಜೂರಾತಿ

ಅನುಬಂಧ-2

2017-18ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನಾವಾರು ಕಾರ್ಯಕ್ರಮಗಳಿಗೆ ಕೋಲಾರ ಜಿಲ್ಲೆಯ ವಿವಿಧ ತಾಲ್ಲೂಕುವಾರು ಬಿಡುಗಡೆ ಮಾಡಲಾದ ಅನುದಾನದ ವಿವರ:

(ರೂ.ಲಕ್ಷಗಳಲ್ಲಿ)

ಜಿಲ್ಲೆಯ ಹೆಸರು: ಕೋಲಾರ

ಕ್ರ ಸಂ.	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
ರಾಜ್ಯವಲಯ							
1	ವಿವಿಧ ಸಮುದಾಯಗಳ ಅಭಿವೃದ್ಧಿ 2225-03-001-0-05	57.50	0.00	28.75	12.50	0.00	0.00
2	ಹಿಂ ವ ವಿದ್ಯಾರ್ಥಿಗಳಿಗೆ ಮೆ ನಂ ವಿ ವೇತನ (ಕೇಂ.ಪು.ಯೋ) 2225-03-277-2-51	59.37	1.16	4.84	10.16	13.89	0.00
3	ಹಿಂ ವ ವಿದ್ಯಾರ್ಥಿಗಳಿಗೆ ಮೆ ಪೂ ವಿ ವೇತನ (ಕೇಂ.ಪು.ಯೋ) 2225-03-277-2-52	34.73	28.03	10.66	39.74	40.64	0.00
4	ಹಿಂ.ವ. ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭ ಮತ್ತು ನಿರ್ವಹಣೆ 2225-03-277-2-53	176.08	22.50	28.00	0.00	31.44	0.00
5	ಆಹಾರ ಮತ್ತು ವಸತಿ ಸಹಾಯ – ವಿದ್ಯಾಸಿರಿ 2225-03-283-0-03	101.86	0.00	0.00	0.00	0.00	0.00
6	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11	2.97	2.97	2.97	2.97	2.97	0.00
	ಒಟ್ಟು	**375.01**	**54.66**	**46.47**	**65.37**	**88.94**	**0.00**
ಜಿಲ್ಲಾವಲಯ							
1	ಮೆಟ್ರಿಕ್ ಪೂರ್ವ ಮತ್ತು ಮೆ ನಂ ವಿ ನಿಲಯ ಸುಧಾರಣೆ 2225-00-103-0-72	3.50	3.50	2.50	3.00	2.50	0.00
2	ಜಿಲ್ಲಾ ಕಛೇರಿ 2225-00-103-0-39	36.00	0.00	0.00	0.00	0.00	0.00
3	ವಿದ್ಯಾರ್ಥಿ ನಿಲಯಗಳ ನಿರ್ವಹಣೆ 2225-00-103-0-26	422.00	273.00	167.85	136.75	152.25	0.00

ಜಿಲ್ಲೆಯ ಹೆಸರು: ಕೋಲಾರ

(ರೂ.ಲಕ್ಷಗಳಲ್ಲಿ)

ಕ್ರ ಸಂ.	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
4	ಹೊಲಿಗೆ ತರಬೇತಿ ಕೇಂದ್ರಗಳ ನಿರ್ವಹಣೆ 2225-00-103-0-53	2.08	0.00	0.00	0.00	0.00	0.00
5	ಕಟ್ಟಡಗಳ ವೆಚ್ಚ ಮತ್ತು ನಿರ್ವಹಣೆ 2225-00-103-0-40	8.00	8.00	8.00	8.00	8.00	0.00
6	ಕಛೇರಿಗಳು 2225-00-103-0-74	5.99	0.00	0.19	6.00	0.00	0.00
7	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 2225-00-103-0-66	35.48	29.00	25.00	24.00	29.00	0.00
8	ವಕೀಲರಿಗೆ ಶಿಷ್ಯವೇತನ 2225-00-103-0-58	9.60	0.00	0.00	0.00	0.00	0.00
9	ವಿದ್ಯಾರ್ಥಿ ನಿಲಯಗಳಲ್ಲಿರುವವರಿಗೆ ಪ್ರೋತ್ಸಾಹಕ 2225-00-103-0-79	7.50	3.47	2.44	2.87	3.35	0.00
10	ಆಶ್ರಮಶಾಲೆಗಳು: 2225-00-103-0-41	0.00	0.00	0.00	0.00	0.00	0.00
11	ಇತರೆ ಹಿಂ ವರ್ಗಗಳಿಗೆ ಶುಲ್ಕ ರಿಯಾಯಿತಿ 2225-00-103-0-28	443.75	0.00	0.00	0.00	0.00	0.00
12	ದೇವರಾಜ ಅರಸು ಜನ್ಮದಿನಾಚರಣೆ 2225-00-103-0-56	1.00	0.00	0.00	0.00	0.00	0.00
13	ಹೊಲಿಗೆ ತರಬೇತಿ ಕೇಂದ್ರಗಳ ನಿರ್ವಹಣೆ 2225-00-103-0-78	3.57	0.00	0.00	0.00	0.00	0.00
14	ಅನಾಥಾಲಯಗಳಿಗೆ ಸಹಾಯಧನ 2225-00-103-0-73	1.00	0.00	0.00	0.00	0.00	0.00
	ಒಟ್ಟು	979.47	316.97	205.98	180.62	195.10	0.00

2018-19ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಗೊಳಸುತ್ತಿರುವ ವಿವಿಧ ಯೋಜನಾವಾರು ಕಾರ್ಯಕ್ರಮಗಳಿಗೆ ಕೋಲಾರ ಜಿಲ್ಲೆಯ ವಿವಿಧ ತಾಲ್ಲೂಕುವಾರು ಬಿಡುಗಡೆ ಮಾಡಲಾದ ಅನುದಾನದ ವಿವರ:

(ರೂ.ಲಕ್ಷಗಳಲ್ಲಿ)

ಜಿಲ್ಲೆಯ ಹೆಸರು: ಕೋಲಾರ

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
ರಾಜ್ಯವಲಯ							
1	ವಿವಿಧ ಸಮುದಾಯಗಳ ಅಭಿವೃದ್ಧಿ 2225-03-001-0-05	0.00	0.00	0.00	0.00	0.00	0.00
2	ಹಿಂ ವ ವಿದ್ಯಾರ್ಥಿಗಳಿಗೆ ಮೆ ನಂ ವಿ ವೇತನ (ಕೇಂ.ಪು.ಯೋ) 2225-03-277-2-51	148.42	15.02	15.56	22.05	22.93	0.00
3	ಹಿಂ ವ ವಿದ್ಯಾರ್ಥಿಗಳಿಗೆ ಮೆ ಪೂ ವಿ ವೇತನ (ಕೇಂ.ಪು.ಯೋ) 2225-03-277-2-52	36.16	29.54	15.61	34.72	37.79	0.00
4	ಹಿಂ.ವ. ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭ ಮತ್ತು ನಿರ್ವಹಣೆ 2225-03-277-2-53	153.12	40.09	21.10	0.00	20.45	0.00
5	ಆಹಾರ ಮತ್ತು ವಸತಿ ಸಹಾಯ - ವಿದ್ಯಾಸಿರಿ 2225-03-283-0-03	122.50	0.00	0.00	0.00	0.00	0.00
6	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11	5.84	5.57	5.48	5.62	5.60	0.00
	ಒಟ್ಟು	**466.04**	**90.22**	**57.75**	**62.39**	**86.77**	**0.00**
ಜಿಲ್ಲಾವಲಯ							
1	ಮೆಟ್ರಿಕ್ ಪೂರ್ವ ಮತ್ತು ಮೆ ನಂ ವಿ ನಿಲಯ ಸುಧಾರಣೆ 2225-00-103-0-72	8.00	6.00	4.50	4.50	7.00	0.00
2	ಜಿಲ್ಲಾ ಕಛೇರಿ 2225-00-103-0-39	55.98	0.00	0.00	0.00	0.00	0.00
3	ವಿದ್ಯಾರ್ಥಿ ನಿಲಯಗಳ ನಿರ್ವಹಣೆ 2225-00-103-0-26	519.35	317.48	220.50	187.65	206.01	0.00

ಜಿಲ್ಲೆಯ ಹೆಸರು: ಕೋಲಾರ

(ರೂ.ಲಕ್ಷಗಳಲ್ಲಿ)

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
4	ಹೊರಗೆ ತರಭೇತಿ ಕೇಂದ್ರಗಳ ನಿರ್ವಹಣೆ 2225-00-103-0-53	0.00	0.00	0.00	0.00	0.00	0.00
5	ಕಟ್ಟಡಗಳ ವೆಚ್ಚ ಮತ್ತು ನಿರ್ವಹಣೆ 2225-00-103-0-40	9.80	8.95	7.00	7.00	9.80	0.00
6	ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾ ಕಛೇರಿಗಳು 2225-00-103-0-74	2.00	2.80	180.00	1.80	3.40	0.00
7	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 2225-00-103-0-66	36.16	31.00	25.00	25.00	30.61	0.00
8	ವಕೀಲರಿಗೆ ಶಿಷ್ಯವೇತನ 2225-00-103-0-58	19.20	0.00	0.00	0.00	0.00	0.00
9	ವಿದ್ಯಾರ್ಥಿ ನಿಲಯಗಳಲ್ಲಿರುವವರಿಗೆ ಪ್ರೋತ್ಸಾಹಕ-2225-00-103-0-79	8.00	5.50	3.24	3.25	5.75	0.00
10	ಆಶ್ರಮಶಾಲೆಗಳು 2225-00-103-0-41	0.00	0.00	0.00	0.00	0.00	0.00
11	ಇತರೆ ಹಿಂ ವರ್ಗಗಳಿಗೆ ಶುಲ್ಕ ರಿಯಾಯಿತಿ 2225-00-103-0-28	432.28	0.00	0.00	0.00	0.00	0.00
12	ದೇವರಾಜ ಅರಸು ಜನ್ಮದಿನಾಚರಣೆ 2225-00-103-0-56	1.00	0.00	0.00	0.00	0.00	0.00
13	ಹೊಲಿಗೆ ತರಭೇತಿ ಕೇಂದ್ರಗಳ ನಿರ್ವಹಣೆ 2225-00-103-0-78	4.17	0.00	0.00	0.00	0.00	0.00
14	ಅನಾಥಾಲಯಗಳಿಗೆ ಸಹಾಯಧನ 2225-00-103-0-73	0.00	0.00	0.00	0.00	7.00	0.00
	ಒಟ್ಟು	1095.94	371.73	440.24	229.20	269.57	0.00

2019-20ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನಾವಾರು ಕಾರ್ಯಕ್ರಮಗಳಿಗೆ ಕೋಲಾರ ಜಿಲ್ಲೆಯ ವಿವಿಧ ತಾಲ್ಲೂಕುವಾರು ಬಿಡುಗಡೆ ಮಾಡಲಾದ ಅನುದಾನದ ವಿವರ:

(ರೂ.ಲಕ್ಷಗಳಲ್ಲಿ)

ಜಿಲ್ಲೆಯ ಹೆಸರು: ಕೋಲಾರ

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
1. ರಾಜ್ಯ ವಲಯ							
1	ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳು 2225-03-102-0-12	31.38	86.67	58.69	15.82	42.21	0.00
2	ವಿವಿಧ ಸಮುದಾಯಗಳ ಅಭಿವೃದ್ಧಿ 2225-03-001-0-05	17.50	0.00	108.00	0.00	0.00	0.00
3	ಹಾಸ್ಟೆಲ್‌ಗಳ ಕಟ್ಟಡಗಳ ನಿರ್ಮಾಣ 4225-03-277-2-06-386	230.60	15.00	257.60	0.00	0.00	0.00
4	ತರಬೇತಿ, ಅರಿವು ಮತ್ತು ಪ್ರೋತ್ಸಾಹ -ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ 2225-03-277-2-37	15.93	0.63	0.57	0.59	0.59	0.00
5	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ (ಕೇಂ.ಪು.ಯೋ) 2225-03-277-2-51	34.57	5.77	4.41	7.53	9.12	0.00
6	ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (ಕೇಂ.ಪು.ಯೋ) 2225-03-277-2-52	45.84	29.51	18.08	35.70	46.80	0.00
7	ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ 2225-03-277-2-53-059	99.90	17.84	12.02	0.00	16.10	0.00

ಜಿಲ್ಲೆಯ ಹೆಸರು: ಕೋಲಾರ

(ರೂ.ಲಕ್ಷಗಳಲ್ಲಿ)

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂ
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
8	ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ 2225-03-277-2-53-422	26.27	3.81	4.86	0.00	2.73	0.00
9	ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ 2225-03-277-2-53-423	15.15	2.21	2.21	0.00	1.63	0.00
10	ಹಿಂದುಳಿದ ವರ್ಗಗಳ ವಿದ್ಯಾರ್ಥಿ ಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ 2225-03-277-2-53-034	28.21	5.52	3.00	0.00	3.23	0.00
11	ಆಹಾರ ಮತ್ತು ವಸತಿ ಸಹಾಯ - ವಿದ್ಯಾಸಿರಿ 2225-03-283-0-03	62.38	0.00	0.00	0.00	0.00	0.00
12	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11-059	0.36	0.36	0.36	0.36	0.37	0.00
13	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11-071	2.16	2.16	2.30	1.84	1.19	0.00
14	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11-034	4.36	4.52	4.20	4.76	4.85	0.00
15	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11-195	3.89	3.32	3.35	3.99	3.44	0.00
16	ದೇವರಾಜ ಅರಸು ಭವನ ನಿರ್ಮಾಣ (ತಾಲ್ಲೂಕು ಕಛೇರಿ) 4225-03-283-0-01	0.00	0.00	0.00	0.00	0.00	0.00
17	ಹಿಂದುಳಿದ ವರ್ಗಳ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ 2225-03-001-0-06-422	0.43	0.00	0.00	0.00	0.00	0.00

ಜಿಲೆಯ ಹೆಸರು: ಕೋಲಾರ

(ರೂ.ಲಕ್ಷಗಳಲ್ಲಿ)

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
18	ಹಿಂದುಳಿದ ವರ್ಗಗಳ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭ ಮತ್ತು ನಿರ್ವಹಣೆ: 2225-03-001-0-06-423	0.88	0.00	0.00	0.00	0.00	0.00
	ಒಟ್ಟು	619.81	177.32	479.65	70.59	132.26	0.00
2.ಜಿಲ್ಲಾ ವಲಯ							
1	2225-00-103-0-26-001 ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ನಿರ್ವಹಣೆ	151.00	92.50	58.00	70.17	86.33	0.00
2	2225-00-103-0-26-033 ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ನಿರ್ವಹಣೆ	0.00	3.25	1.75	0.00	0.00	0.00
3	2225-00-103-0-26-034 ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ನಿರ್ವಹಣೆ	74.00	61.50	32.50	20.00	26.00	0.00
4	2225-00-103-0-26-090 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನಿರ್ವಹಣೆ	329.51	230.00	109.00	100.17	132.00	0.00
5	2225-00-103-0-28 ಇತರೆ ಹಿಂದುಳಿದ ವರ್ಗಗಳಿಗೆ ಇತರೆ ರಿಯಾಯಿತಿಗಳು	476.03	0.00	0.00	0.00	0.00	0.00
6	2225-00-103-0-39-001 ಕಾರ್ಯನಿರ್ವಾಹಕ ಸಿಬ್ಬಂದಿ	43.00	0.00	0.00	0.00	0.00	0.00
7	2225-00-103-0-39-033 ಕಾರ್ಯನಿರ್ವಾಹಕ ಸಿಬ್ಬಂದಿ	0.00	5.33	2.67	0.00	0.00	0.00
8	2225-00-103-0-39-090 ಕಾರ್ಯನಿರ್ವಾಹಕ ಸಿಬ್ಬಂದಿ	10.00	0.00	0.00	0.00	0.00	0.00
9	2225-00-103-0-40 ಕಟ್ಟಡಗಳ ವೆಚ್ಚ ಮತ್ತು ನಿರ್ವಹಣೆ	9.80	8.95	7.00	7.00	5.60	4.20
10	2225-00-103-0-56 ದೇವರಾಜ ಅರಸುರವರ ದಿನಾಚರಣೆ	1.00	0.00	0.00	0.00	0.00	0.00
11	2225-00-103-0-58 ವಕೀಲರಿಗೆ ಸ್ಟೈಫಂಡ್	19.20	0.00	0.00	0.00	0.00	0.00

ಜಿಲ್ಲೆಯ ಹೆಸರು: ಕೋಲಾರ

(ರೂ.ಲಕ್ಷಗಳಲ್ಲಿ)

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	ಕೋಲಾರ ತಾಲ್ಲೂಕು	ಮುಳಬಾಗಲು ತಾಲ್ಲೂಕು	ಶ್ರೀನಿವಾಸಪುರ ತಾಲ್ಲೂಕು	ಮಾಲೂರು ತಾಲ್ಲೂಕು	ಬಂಗಾರಪೇಟೆ ತಾಲ್ಲೂಕು	ಕೆ.ಜಿ.ಎಫ್ ತಾಲ್ಲೂಕು
		ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ	ಬಿಡುಗಡೆ ಮೊತ್ತ
1	2	3	4	5	6	7	8
12	2225-00-103-0-66 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ	40.00	32.00	25.65	30.00	36.00	0.00
13	2225-00-103-0-72 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸುಧಾರಣೆ	8.00	6.00	5.00	5.00	3.00	0.00
14	2225-00-103-0-74 ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾ ಕಛೇರಿಗಳು	2.00	2.00	2.20	1.80	2.00	0.00
15	2225-00-103-0-78 ಹೊಲಿಗೆ ತರಬೇತಿ ಕೇಂದ್ರಗಳು	4.17	0.00	0.00	0.00	0.00	0.00
16	2225-00-103-0-79 ವಿದ್ಯಾರ್ಥಿನಿಲಯಗಳಲ್ಲಿರುವವರಿಗೆ ಪ್ರೋತ್ಸಾಹಕಗಳು	7.75	5.00	4.00	4.00	5.00	0.00
	ಒಟ್ಟು	1175.46	446.53	247.77	238.14	295.93	4.20

ಅನುಬಂಧ-3

* * *

ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಿಡುಗಡೆ ಮಾಡಿರುವ ತಾಲ್ಲೂಕುವಾರು, ವರ್ಷವಾರು ಮತ್ತು ಯೋಜನಾವಾರು ವಿವರ.

(ಲಕ್ಷ ರೂ.ಗಳಲ್ಲಿ)

ಕ್ರ. ಸಂ.	ವಿಧಾನಸಭಾ ಕ್ಷೇತ್ರಗಳ ಹೆಸರು	2016-17ನೇ ಸಾಲಿಗೆ ಬಿಡುಗಡೆ ಮಾಡಿದ ಅನುದಾನ					
		ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ	ಚೈತನ್ಯ ಸ್ವಯಂ ಉದ್ಯೋಗ ಸಾಲ ಯೋಜನೆ	ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ	ಗಂಗಾ ಕಲ್ಯಾಣ	ಉಪ್ಪಾರ, ಮಡಿವಾಳ, ತಿಗಳ, ಕುಂಭಾರ ಮತ ಸವಿತಾ ಸಮಾಜಗಳ ಸ್ವಯಂ ಉದ್ಯೋಗ ಸಾಲ ಯೋಜನೆ	ಮಡಿವಾಳ, ತಿಗಳ, ಕುಂಭಾರ ಮತ ಸವಿತಾ ಸಮಾಜಗಳ ಸಾಂಪ್ರದಾಯಿಕ ವೃತ್ತಿ ನಿರ್ವಹಿಸಲು ಆರ್ಥಿಕ ನೆರವು
1	ಶ್ರೀನಿವಾಸಪುರ	4.40	16.00	19.50	35.00	–	–
2	ಮುಳಬಾಗಿಲು	1.34	8.50	15.50	35.00	12.80	12.50
3	ಕೆ.ಜಿ.ಎಫ್	7.71	11.50	8.50	35.00	4.00	8.00
4	ಬಂಗಾರಪೇಟೆ	12.10	9.00	11.00	35.00	10.30	7.50
5	ಕೋಲಾರ	1.40	8.00	12.40	35.00	4.80	11.50
6	ಮಾಲೂರು	7.24	13.50	9.50	35.00	4.65	10.40

(ಲಕ್ಷ ರೂ.ಗಳಲ್ಲಿ)

ಕ್ರ. ಸಂ.	ವಿಧಾನಸಭಾ ಕ್ಷೇತ್ರಗಳ ಹೆಸರು	2017-18ನೇ ಸಾಲಿಗೆ ಬಿಡುಗಡೆ ಮಾಡಿದ ಅನುದಾನ										
		ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ	ಚೈತನ್ಯ ಸ್ವಯಂ ಉದ್ಯೋಗ ಸಾಲ ಯೋಜನೆ	ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ	ಕಿರು ಸಾಲ ಯೋಜನೆ	ಗಂಗಾ ಕಲ್ಯಾಣ ನೀರಾವರಿ ಯೋಜನೆ	ಹಿಂದುಳಿದ ವರ್ಗಗಳ ವಿಧವೆಯರಿಗೆ ಆರ್ಥಿಕ ನೆರವು	ಯುವಶಕ್ತಿ ಸಶಕ್ತಿಕರಣಕ್ಕೆ ಆರ್ಥಿಕ ನೆರವು	ಸಾರಾಯಿ ಮಾರಾಟ ನಿಷೇದದಿಂದಾದ ನಿರುದ್ಯೋಗಿಳಿಗೆ ಆರ್ಥಿಕ ನೆರವು	ಟೂರಿಸ್ಟ್ ಟ್ಯಾಕ್ಸಿ & ಸರಕು ಸಾಗಾಣಿಕೆ ಖರೀದಿಸಲು ಸಹಾಯಧನ	ಮಡಿವಾಳ, ಸವಿತಾ, ಕುಂಭಾರ ಮತ್ತು ತಿಗಳ ಸಮಾಜದ ಸ್ವಯಂ ಉದ್ಯೋಗ ಸಾಲ ಯೋಜನೆ	ಮಡಿವಾಳ, ಸವಿತಾ, ಕುಂಭಾರ ಮತ್ತು ತಿಗಳ ಸಮಾಜದ ಸಾಂಪ್ರದಾಯಿಕ ವೃತ್ತಿ ದಾರರ ಸಾಲ ಯೋಜನೆ
1	ಶ್ರೀನಿವಾಸಪುರ	5.38	30.90	2.00	1.80	42.00	2.00	–	–	12.00	6.70	8.80
2	ಮುಳಬಾಗಿಲು	3.44	30.00	3.00	4.80	42.00	1.20	14.60	1.50	6.00	5.70	24.85
3	ಕೆ.ಜಿ.ಎಫ್	22.60	21.90	2.00	1.80	42.00	1.60	–	0.50	3.00	5.30	12.80
4	ಬಂಗಾರಪೇಟೆ	6.55	22.50	2.50	1.80	42.00	2.00	–	1.50	6.00	7.20	11.80
5	ಕೋಲಾರ	8.00	28.40	2.00	3.30	42.00	2.00	–	3.00	6.00	5.70	13.05
6	ಮಾಲೂರು	3.58	21.60	2.50	3.00	42.00	1.20	–	2.00	3.00	5.30	10.55

(ಲಕ್ಷ ರೂ.ಗಳಲ್ಲಿ)

ಕ್ರ. ಸಂ.	ವಿಧಾನಸಭಾ ಕ್ಷೇತ್ರಗಳ ಹೆಸರು	2018-19ನೇ ಸಾಲಿಗೆ ಬಿಡುಗಡೆ ಮಾಡಿದ ಅನುದಾನ						
		ಚೈತನ್ಯ ಸಹಾಯಧನ ಯೋಜನೆ	ಡಿ.ದೇವರಾಜ ಅರಸು ವೈಯಕ್ತಿಕ ಸಾಲ	ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ	ಕಿರು ಸಾಲ	ಗಂಗಾ ಕಲ್ಯಾಣ ನೀರಾವರಿ ಯೋಜನೆ	ಮಡಿವಾಳ, ಸವಿತಾ, ಕುಂಭಾರ ಮತ್ತು ತಿಗಳ ಸಮಾಜದ ಸ್ವಯಂ ಉದ್ಯೋಗ ಸಾಲ ಯೋಜನೆ	ಮಡಿವಾಳ, ಸವಿತಾ, ಕುಂಭಾರ ಮತ್ತು ತಿಗಳ ಸಮಾಜದ ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ
1	ಶ್ರೀನಿವಾಸಪುರ	1.92	3.60	–	–	42.00	–	–
2	ಮುಳಬಾಗಿಲು	0.70	10.30	32.00	1.50	42.00	12.50	10.00
3	ಕೆ.ಜಿ.ಎಫ್	14.50	5.90	21.50	3.45	42.00	8.00	7.50
4	ಬಂಗಾರಪೇಟೆ	0.67	9.50	27.50	–	42.00	7.50	16.00
5	ಕೋಲಾರ	18.90	12.80	34.30	1.50	42.00	11.50	8.50
6	ಮಾಲೂರು	1.25	12.20	26.50	1.50	42.00	10.40	5.00

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 168 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

161

C/S
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1543ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1543ಕ್ಕೆ ಸಂಬಂಧಿಸಿದಂತೆ ಉತ್ತರದ 25 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1543
ಮಾನ್ಯ ಸದಸ್ಯರ ಹೆಸರು	ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಸಮುದಾಯ ಭವನದ ಕಟ್ಟಡಗಳು ಯಾವ ಯಾವ ಗ್ರಾಮಗಳಿಗೆ ಮಂಜೂರಾಗಿದೆ (ಸಂಪೂರ್ಣ ಮಾಹಿತಿ ನೀಡುವುದು)	ಅರಸೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು [illegible] ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದ್ದು, ಮಂಜೂರಾದ ಸಮುದಾಯ ಭವನಗಳ ಗ್ರಾಮವಾರು ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ)	ಮಂಜೂರಾದ ಕಟ್ಟಡಗಳಿಗೆ ನಿಗದಿಯಾದ ಅನುದಾನ ಎಷ್ಟು; ಪ್ರಸ್ತುತ ಎಷ್ಟು ಅನುದಾನ ಬಿಡುಗಡೆಯಾಗಿದೆ; ಉಳಿಕೆ ಹಣ ಬಿಡುಗಡೆಗೆ ಯಾವಾಗ ಕ್ರಮ ವಹಿಸಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು)	ಅರಸೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಮುದಾಯ ಭವನಗಳಿಗೆ ಮಂಜೂರಾದ ಅನುದಾನ, ಬಿಡುಗಡೆಯಾದ ಅನುದಾನ ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಸಂಬಂಧಿಸಿದ ಸಂಸ್ಥೆಗಳು ಈಗಾಗಲೇ ಬಿಡುಗಡೆಯಾಗಿರುವ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಹಾಗೂ ಪ್ರಗತಿ ವರದಿ ಸಲ್ಲಿಸಿದ ನಂತರ ಸದರಿ ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಿಸಿ ಉಳಿಕೆ ಅನುದಾನವನ್ನು ಬಿಡುಗಡೆಗೊಳಿಸಲು ಪರಿಶೀಲಿಸಲಾಗುವುದು.

ಸಂಖ್ಯೆ:ಹಿಂವಕ 168 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಶಿವಮಲಿಂಗೇಗೌಡ ಕೆ.ಎಂ.,(ಅರಸೀಕೆರೆ) ಇವರ ಪ್ರಶ್ನೆ ಸಂಖ್ಯೆ:1543 ಕ್ಕೆ ಅನುಬಂಧ-1

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅರಸೀಕರೆ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಸಮುದಾಯ ಭವನಗಳ ಗ್ರಾಮವಾರು ವಿವರ

ಜಿಲ್ಲೆಯ ಹೆಸರು : ಹಾಸನ			
ಕ್ರಸಂ	ವಿಧಾನ ಸಭಾಕ್ಷೇತ್ರ	ಗ್ರಾಮ	ಸಂಸ್ಥೆಯ ಹೆಸರು ಮತ್ತು ವಿಳಾಸ
1	2	3	4
1	ಅರಸೀಕೆರೆ	ಜಾಜೂರು	ಶ್ರೀ ಭಗೀರಥ ಉಪ್ಪಾರ ಟ್ರಸ್ಟ್ (ರಿ) ಜಾಜೂರು ಅರಸೀಕೆರೆ ತಾಲೂಕು.
2	ಅರಸೀಕೆರೆ	ಅರಸೀಕೆರೆ	ಶ್ರೀ ಮಡಿವಾಳ ಮಾಚಿದೇವರ ಸಂಘ, ಅರಸೀಕೆರೆ.
3	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ತಾಲ್ಲೂಕು ಗಂಗಾಮತಸ್ಥರ ಸಂಘ(ರಿ), ಅರಸೀಕೆರೆ
4	ಅರಸೀಕೆರೆ	ಗಂಡಸಿ	ಅರಸೀಕೆರೆ ತಾಲ್ಲೂಕಿನ ಶ್ರೀ ಬಿರಲಿಂಗೇಶ್ವರ ಕುರುಬರ ಸಂಘ(ರಿ), ಗಂಡಸಿ, ಅರಸೀಕೆರೆ
5	ಅರಸೀಕೆರೆ	ಮನಕತ್ತೂರು	ಅರಸೀಕೆರೆ ತಾಲ್ಲೂಕು ಶ್ರೀ ಬಾಣಾವರ ಹೋಬಳಿ, ಮನಕತ್ತೂರು, ಶ್ರೀ ರಾಮದೇವಾಂಗ ಯುವಕ ಸಂಘ, ಅರಸೀಕೆರೆ
6	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ತಾಲ್ಲೂಕು ದೇವಾಂಗ ಸಂಘ(ರಿ), ಅರಸೀಕೆರೆ
7	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ತಾಲ್ಲೂಕು ಪಾಂಡುರಂಗಸ್ವಾಮಿ ದೇವಸ್ಥಾನ ಭಾವಸಾರ ಕ್ಷತ್ರಿಯಾ ಸಮಾಜ, ಅರಸೀಕೆರೆ
8	ಅರಸೀಕೆರೆ	ಬೊಮ್ಮಸಂದ್ರ	ಅರಸೀಕೆರೆ ತಾಲ್ಲೂಕು ಕರಿಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ(ರಿ), ಬೊಮ್ಮಸಂದ್ರ, ಅರಸೀಕೆರೆ ತಾಲ್ಲೂಕು
9	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ತಾಲ್ಲೂಕು ಶ್ರೀ ಕಾಳಿಕಮ್ಮನವರ ಸಮಿತಿ(ರಿ), ಅರಸೀಕೆರೆ
10	ಅರಸೀಕೆರೆ	ಕೋಟೆ ಬಾಣಾವರ	ಅರಸೀಕೆರೆ ತಾಲ್ಲೂಕು ಶ್ರೀ ಹೊಂಬಾಳಮ್ಮ ದೇವಸ್ಥಾನ ಟ್ರಸ್ಟ್(ರಿ), ಕೋಟೆ ಬಾಣಾವರ, ಅರಸೀಕೆರೆ
11	ಅರಸೀಕೆರೆ	ಗುತ್ತಿನಕೆರೆ	ಶಾಸ್ತಾದ ಶ್ರೀ ವೈಷ್ಣವ ಸಂಘ (ರಿ), ಗುತ್ತಿನಕೆರೆ, ಅರಸೀಕೆರೆ ತಾ॥
12	ಅರಸೀಕೆರೆ	ಎ ಮಲ್ಲಾಪುರ	ಶ್ರೀ ದೇವಾಂಗ ಬನಶಂಕರಿ ಯುವಕರ ಸಂಘ(ರಿ), 'ಎ' ಮಲ್ಲಾಪುರ, ಅರಸೀಕೆರೆ
13	ಅರಸೀಕೆರೆ	ಕೆಂಗುರುಬರಹಟ್ಟಿ	ಅರಸೀಕೆರೆ ತಾಲ್ಲೂಕಿನ ಕೆಂಗುರುಬರಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ
14	ಅರಸೀಕೆರೆ	ಹಂಗುರಬರಹಟ್ಟಿ	ಅರಸೀಕೆರೆ ತಾಲ್ಲೂಕಿನ ಹಂಗುರಬರಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ
15	ಅರಸೀಕೆರೆ	ಸುಳದಿಮ್ಮನಹಳ್ಳಿ	ಅರಸೀಕೆರೆ ತಾಲ್ಲೂಕಿನ ಸುಳದಿಮ್ಮನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
16	ಅರಸೀಕೆರೆ	ಬೈರಾಪುರ	ಅರಸೀಕೆರೆ ತಾಲ್ಲೂಕಿನ ಬೈರಾಪುರ ಗ್ರಾಮದಲ್ಲಿ ಸಮುದಾಯ ಭವನ
17	ಅರಸೀಕೆರೆ	ಸರ್ವೆಕೊಪ್ಪಲು	ಅರಸೀಕೆರೆ ತಾಲ್ಲೂಕಿನ ಸರ್ವೆಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ
18	ಅರಸೀಕೆರೆ	ನಾರ್ನಮನಹಳ್ಳಿ	ಅರಸೀಕೆರೆ ತಾಲ್ಲೂಕಿನ ನಾರ್ನಮನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
19	ಅರಸೀಕೆರೆ	ಕೆಂಗಿಕೊಪ್ಪಲು	ಅರಸೀಕೆರೆ ತಾಲ್ಲೂಕಿನ ಕೆಂಗಿಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ

20	ಅರಸೀಕೆರೆ	ಹಲಗೇನಹಳ್ಳಿ	ಅರಸೀಕೆರೆ ತಾಲ್ಲೂಕಿನ ಹಲಗೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
21	ಅರಸೀಕೆರೆ	ಮಾಕನಹಳ್ಳಿ	ಅರಸೀಕೆರೆ ತಾಲ್ಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
22	ಅರಸೀಕೆರೆ	ಬೀಳೇನಹಳ್ಳಿ	ಅರಸೀಕೆರೆ ತಾಲ್ಲೂಕಿನ ಬೀಳೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
23	ಅರಸೀಕೆರೆ	ಚಿಕ್ಕಣ್ಣನಕೊಪ್ಪಲು	ಅರಸೀಕೆರೆ ತಾಲ್ಲೂಕಿನ ಚಿಕ್ಕಣ್ಣನಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ
24	ಅರಸೀಕೆರೆ	ದೇವಿಹಳ್ಳಿ	ಅರಸೀಕೆರೆ ತಾಲ್ಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ
25	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕುರುಬರ ಸಮುದಾಯ ಭವನ
26	ಅರಸೀಕೆರೆ	ಬಾಣಾವರ	ಅರಸೀಕೆರೆ ತಾಲ್ಲೂಕು ಶ್ರೀ ಹೊಂಬಾಳಮ್ಮ ದೇವಸ್ಥಾನ ಟ್ರಸ್ಟ್(ರಿ) ಕೋಟೆ ಬಾಣಾವರ, ಅರಸೀಕೆರೆ (ಹೆಚ್ಚುವರಿ ಅನುದಾನ)
27	ಅರಸೀಕೆರೆ	ಕುರುವಂಕ	ಶ್ರೀ ದೇವಾಂಗ ಸಂಘ(ರಿ), ಕುರುವಂಕ ಗ್ರಾಮ, ಅರಸೀಕೆರೆ.
28	ಅರಸೀಕೆರೆ	ಕಲ್ಗುಂಡಿ	ಶ್ರೀ ಕಾಲಭೈರವೇಶ್ವರ ಸ್ವಾಮಿ ಸೇವಾ ಟ್ರಸ್ಟ್ (ರಿ), ಕಲ್ಗುಂಡಿ ಗ್ರಾಮ, ಅರಸೀಕೆರೆ ತಾಲ್ಲೂಕು
29	ಅರಸೀಕೆರೆ	ಕುರುವಂಕ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಕುರುವಂಕ ಗ್ರಾಮ
30	ಅರಸೀಕೆರೆ	ಬಸವರಾಪುರ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಬಸವರಾಪುರ ಗ್ರಾಮ
31	ಅರಸೀಕೆರೆ	ತೊಂಡಗಾನಹಳ್ಳಿ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ತೊಂಡಗಾನಹಳ್ಳಿ ಗ್ರಾಮ
32	ಅರಸೀಕೆರೆ	ಲಾಯಲಾಪುರ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಲಾಯಲಾಪುರ ಗ್ರಾಮ
33	ಅರಸೀಕೆರೆ	ಬಾಳೇನಹಳ್ಳಿ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಬಾಳೇನಹಳ್ಳಿ ಗ್ರಾಮ
34	ಅರಸೀಕೆರೆ	ಗುತ್ತಿನಕೆರೆ	ಶ್ರೀ ರಂಗನಾಥಸ್ವಾಮಿ ಶಾತ್ತಾದ ಶ್ರೀ ವೈಷ್ಣವ ಸಂಘ(ರಿ), ಗುತ್ತಿನಕೆರೆ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ ಮುಂದುವರೆದ ಕಾಮಗಾರಿ
35	ಅರಸೀಕೆರೆ	ಅರಸೀಕೆರೆ	ಅರಸೀಕೆರೆ ನಗರದಲ್ಲಿ ವಿಶ್ವಕರ್ಮ ಸಮುದಾಯಭವನ
36	ಅರಸೀಕೆರೆ	ತಿಮ್ಮನಹಳ್ಳಿ	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ ತಿಮ್ಮನಹಳ್ಳಿ ಗ್ರಾಮದ ದೊಂಬಿದಾಸರ ಕಾಲೋನಿಯಲ್ಲಿ
37	ಅರಸೀಕೆರೆ	ಬಾಣಾವರ	ಭಾವಸಾರ ಕ್ಷತ್ರೀಯ ಸೇವಾ ಟ್ರಸ್ಟ್(ರಿ), ಬಾಣಾವರ
38	ಅರಸೀಕೆರೆ	ಅರಸೀಕೆರೆ	ತಾಲ್ಲೂಕು ಮಟ್ಟದ ಕುರುಬರ ಸಂಘ(ರಿ), ಅರಸೀಕೆರೆ ತಾಲ್ಲೂಕು, ಅರಸೀಕೆರೆ, ಹಾಸನ ಜಿಲ್ಲೆ.

ಆಯುಕ್ತರ ಪರವಾಗಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬೆಂಗಳೂರು

ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಶಿವಮಲಿಂಗೇಗೌಡ ಕೆ.ಎಂ.,(ಅರಸೀಕೆರೆ) ಇವರ ಪ್ರಶ್ನೆ ಸಂಖ್ಯೆ:1543 ಕ್ಕೆ ಅನುಬಂಧ–2

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅರಸೀಕರೆ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಸಮುದಾಯ ಭವನಗಳಿಗೆ ಮಂಜೂರಾದ ಹಾಗೂ ಬಿಡುಗಡೆಯಾದ ಅನುದಾನದ ವಿವರ

ಕ್ರ. ಸಂ.	ಸಂಸ್ಥೆಯ ಹೆಸರು ಮತ್ತು ವಿಳಾಸ	ವಿಧಾನ ಸಭಾಕ್ಷೇತ್ರ	ಮಂಜೂರು ಮಾಡಿರುವ ಮೊತ್ತ	ಜಿಲ್ಲಾಧಿಕಾರಿ ಗಳಿಗೆ ಬಿಡುಗಡೆಯಾದ ಮೊತ್ತ	ಸಂಸ್ಥೆಗೆ ಬಿಡುಗಡೆ ಮಾಡಿರುವ ಮೊತ್ತ	ಸಂಸ್ಥೆಗೆ ಬಿಡುಗಡೆ ಮಾಡಲು ಬಾಕಿ ಇರುವ ಮೊತ್ತ
1	2	3	4	5	6	7
1	ಶ್ರೀ ಭಗೀರಥ ಉಪ್ಪಾರ ಟ್ರಸ್ಟ್(ರಿ) ಜಾಜೂರು ಅರಸೀಕೆರೆ ತಾಲ್ಲೂಕು.	ಅರಸೀಕೆರೆ	15.00	15.00	15.00	0.00
2	ಶ್ರೀ ಮಡಿವಾಳ ಮಾಚಿದೇವರ ಸಂಘ, ಅರಸೀಕೆರೆ.	ಅರಸೀಕೆರೆ	5.00	5.00	5.00	0.00
3	ಅರಸೀಕೆರೆ ತಾಲ್ಲೂಕು ಗಂಗಾಮತಸ್ಥರ ಸಂಘ(ರಿ) ಅರಸೀಕೆರೆ	ಅರಸೀಕೆರೆ	15.00	15.00	15.00	0.00
4	ಅರಸೀಕೆರೆ ತಾಲ್ಲೂಕಿನ ಶ್ರೀ ಬಿರಲಿಂಗೇಶ್ವರ ಕುರುಬರ ಸಂಘ(ರಿ), ಗಂಡಸಿ ಅರಸೀಕೆರೆ	ಅರಸೀಕೆರೆ	25.00	25.00	20.00	5.00
5	ಅರಸೀಕೆರೆ ತಾಲ್ಲೂಕು ಶ್ರೀ ಬಾಣಾವರ ಹೋಬಳಿ, ಮನಕತ್ತೂರು, ಶ್ರೀ ರಾಮದೇವಾಂಗ ಯುವಕ ಸಂಘ, ಅರಸೀಕೆರೆ	ಅರಸೀಕೆರೆ	10.00	10.00	10.00	0.00
6	ಅರಸೀಕೆರೆ ತಾಲ್ಲೂಕು ದೇವಾಂಗ ಸಂಘ(ರಿ), ಅರಸೀಕೆರೆ	ಅರಸೀಕೆರೆ	25.00	25.00	25.00	0.00
7	ಅರಸೀಕೆರೆ ತಾಲ್ಲೂಕು ಪಾಂಡುರಂಗಸ್ವಾಮಿ ದೇವಸ್ಥಾನ ಭಾವಸಾರ ಕ್ಷತ್ರಿಯಾ ಸಮಾಜ, ಅರಸೀಕೆರೆ	ಅರಸೀಕೆರೆ	18.00	18.00	18.00	0.00
8	ಅರಸೀಕೆರೆ ತಾಲ್ಲೂಕು ಕರಿಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ(ರಿ), ಬೊಮ್ಮಸಂದ್ರ, ಅರಸೀಕೆರೆ ತಾಲ್ಲೂಕು	ಅರಸೀಕೆರೆ	5.00	5.00	5.00	0.00
9	ಅರಸೀಕೆರೆ ತಾಲ್ಲೂಕು ಶ್ರೀ ಕಾಳಿಕಮ್ಮನವರ ಸಮಿತಿ(ರಿ), ಅರಸೀಕೆರೆ	ಅರಸೀಕೆರೆ	10.00	10.00	10.00	0.00
10	ಅರಸೀಕೆರೆ ತಾಲ್ಲೂಕು ಶ್ರೀ ಹೊಂಬಾಳಮ್ಮ ದೇವಸ್ಥಾನ ಟ್ರಸ್ಟ್(ರಿ) ಕೋಟೆ ಬಾಣಾವರ, ಅರಸೀಕೆರೆ	ಅರಸೀಕೆರೆ	10.00	10.00	10.00	0.00
11	ಶಾಸ್ತಾದ ಶ್ರೀ ವೈಷ್ಣವ ಸಂಘ (ರಿ) ಗುತ್ತಿನಕೆರೆ, ಅರಸೀಕೆರೆ ತಾ||	ಅರಸೀಕೆರೆ	25.00	25.00	25.00	0.00
12	ಶ್ರೀ ದೇವಾಂಗ ಬನಶಂಕರಿ ಯುವಕರ ಸಂಘ(ರಿ)'ಎ'ಮಲ್ಲಾಪುರ, ಅರಸೀಕೆರೆ	ಅರಸೀಕೆರೆ	25.00	25.00	25.00	0.00
13	ಅರಸೀಕೆರೆ ತಾಲ್ಲೂಕಿನ ಕೆಂಗುರುಬರಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00

14	ಅರಸೀಕೆರೆ ತಾಲ್ಲೂಕಿನ ಹಂಗುರಬರಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
15	ಅರಸೀಕೆರೆ ತಾಲ್ಲೂಕಿನ ಸುಳದಿಮ್ಮನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
16	ಅರಸೀಕೆರೆ ತಾಲ್ಲೂಕಿನ ಬೈರಾಪುರ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
17	ಅರಸೀಕೆರೆ ತಾಲ್ಲೂಕಿನ ಸರ್ವೆಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
18	ಅರಸೀಕೆರೆ ತಾಲ್ಲೂಕಿನ ನಾರ್ನಮನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
19	ಅರಸೀಕೆರೆ ತಾಲ್ಲೂಕಿನ ಕೆಂಗಿಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
20	ಅರಸೀಕೆರೆ ತಾಲ್ಲೂಕಿನ ಹಲಗೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
21	ಅರಸೀಕೆರೆ ತಾಲ್ಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
22	ಅರಸೀಕೆರೆ ತಾಲ್ಲೂಕಿನ ಬೀಳೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
23	ಅರಸೀಕೆರೆ ತಾಲ್ಲೂಕಿನ ಚಿಕ್ಕಣ್ಣನಕೊಪ್ಪಲು ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
24	ಅರಸೀಕೆರೆ ತಾಲ್ಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ	ಅರಸೀಕೆರೆ	10.00	10.00	10.00	0.00
25	ಅರಸೀಕೆರೆ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕುರುಬರ ಸಮುದಾಯ ಭವನ	ಅರಸೀಕೆರೆ	25.00	25.00	25.00	0.00
26	ಅರಸೀಕೆರೆ ತಾಲ್ಲೂಕು ಶ್ರೀ ಹೊಂಬಾಳಮ್ಮ ದೇವಸ್ಥಾನ ಟ್ರಸ್ಟ್(ರಿ) ಕೋಟೆ ಬಾಣಾವರ, ಅರಸೀಕೆರೆ (ಹೆಚ್ಚುವರಿ ಅನುದಾನ)	ಅರಸೀಕೆರೆ	50.00	50.00	50.00	0.00
27	ಅರಸೀಕೆರೆ ತಾಲ್ಲೂಕು ಶ್ರೀ ಹೊಂಬಾಳಮ್ಮ ದೇವಸ್ಥಾನ ಟ್ರಸ್ಟ್(ರಿ) ಕೋಟೆ ಬಾಣಾವರ, ಅರಸೀಕೆರೆ (ಹೆಚ್ಚುವರಿ ಅನುದಾನ)	ಅರಸೀಕೆರೆ	10.00	10.00	10.00	0.00
28	ಶ್ರೀ ಕಾಲಭೈರವೇಶ್ವರ ಸ್ವಾಮಿ ಸೇವಾ ಟ್ರಸ್ಟ್ (ರಿ) ಕಲ್ಲುಂಡಿ ಗ್ರಾಮ ಅರಸೀಕೆರೆ ತಾಲ್ಲೂಕು	ಅರಸೀಕೆರೆ	50.00	50.00	50.00	0.00
29	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಕುರುವಂಕೆ ಗ್ರಾಮ	ಅರಸೀಕೆರೆ	10.00	2.50	2.50	0.00
30	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಬಸವರಾಪುರ ಗ್ರಾಮ	ಅರಸೀಕೆರೆ	10.00	2.50	2.50	0.00

31	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ತೊಂಡಗಾನಹಳ್ಳಿ ಗ್ರಾಮ	ಅರಸೀಕೆರೆ	10.00	2.50	2.50	0.00
32	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಲಾಯಲಾಪುರ ಗ್ರಾಮ	ಅರಸೀಕೆರೆ	10.00	2.50	2.50	0.00
33	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಬಾಳೇನಹಳ್ಳಿ ಗ್ರಾಮ	ಅರಸೀಕೆರೆ	10.00	2.50	2.50	0.00
34	ಶ್ರೀ ರಂಗನಾಥಸ್ವಾಮಿ ಶಾತ್ತಾದ ಶ್ರೀ ವೈಷ್ಣವ ಸಂಘ(ರಿ), ಗುತ್ತಿನಕೆರೆ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ ಮುಂದುವರೆದ ಕಾಮಗಾರಿ	ಅರಸೀಕೆರೆ	10.00	7.50	7.50	0.00
35	ಅರಸೀಕೆರೆ ನಗರದಲ್ಲಿ ವಿಶ್ವಕರ್ಮ ಸಮುದಾಯಭವನ	ಅರಸೀಕೆರೆ	25.00	18.75	18.75	0.00
36	ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿ ತಿಮ್ಮನಹಳ್ಳಿ ಗ್ರಾಮದ ದೊಂಬಿದಾಸರ ಕಾಲೋನಿಯಲ್ಲಿ	ಅರಸೀಕೆರೆ	5.00	1.25	0.00	1.25
37	ಭಾವಸಾರ ಕ್ಷತ್ರೀಯ ಸೇವಾ ಟ್ರಸ್ಟ್(ರಿ), ಬಾಣಾವರ	ಅರಸೀಕೆರೆ	10.00	7.50	7.50	0.00
38	ತಾಲ್ಲೂಕು ಮಟ್ಟದ ಕುರುಬರ ಸಂಘ(ರಿ) ಅರಸೀಕೆರೆ ತಾಲ್ಲೂಕು, ಅರಸೀಕೆರೆ ಹಾಸನ ಜಿಲ್ಲೆ.	ಅರಸೀಕೆರೆ	25.00	18.75	18.75	0.00
ಒಟ್ಟು ಮೊತ್ತ			568.00	509.25	503.00	6.25

ಷರಾ: ಸರ್ಕಾರದ ಆದೇಶ ಸಂಖ್ಯೆ ಬಿಸಿಡಬ್ಲ್ಯು 215 ಬಿಎಂಎಸ್ 2019 ಬೆಂಗಳೂರು, ದಿನಾಂಕ:29.06.2019 ರ ಆದೇಶದಲ್ಲಿ ಹಾಸನ ಜಿಲ್ಲೆ, ಅರಸೀಕೆರೆ ವಿಧಾನ ಸಭಾ ಕ್ಷೇತ್ರದ 12 ಗ್ರಾಮಗಳಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣದ ಮುಂದುವರೆದ ಕಾಮಗಾರಿಗೆ ವಿಶೇಶ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿಯಾಗಿ ರೂ.19.22 ಲಕ್ಷಗಳನ್ನು ಮಂಜೂರು ಮಾಡಲಾಗಿದ್ದು, ಮುಂದಿನ ಆರ್ಥಿಕ ವರ್ಷಗಳಲ್ಲಿ ಒದಗಿಸುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆನ್ನು ಪರಿಗಣಿಸಿ, ಅನುದಾನವನ್ನು ಬಿಡುಗಡೆಗೊಳಿಸಲಾಗುವುದು.

ಆಯುಕ್ತರ ಪರವಾಗಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬೆಂಗಳೂರು

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 159 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

48
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಿ. ಎಸ್. ಸುರೇಶ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1662ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಿ. ಎಸ್. ಸುರೇಶ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1662ಕ್ಕೆ ಸಂಬಂಧಿಸಿದಂತೆ ಉತ್ತರದ 25 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1662
ಮಾನ್ಯ ಸದಸ್ಯರ ಹೆಸರು	ಶ್ರೀ ಬೆಳ್ಳಿ ಪ್ರಕಾಶ್ (ಕಡೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದ ನೀಡಿರುವ ಅನುದಾನವೆಷ್ಟು; (ವರ್ಷವಾರು ವಿವರ ನೀಡುವುದು)	ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದ ನೀಡಿರುವ ಅನುದಾನದ ವರ್ಷವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ)	ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು
ಇ)	ಬಂದಿದ್ದಲ್ಲಿ, ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಹೊಂದಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು)	ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 23 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಇದುವರೆಗೂ 15 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ 8 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 3 ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ರೂ.10.04 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇನ್ನುಳಿದ ವಿದ್ಯಾರ್ಥಿನಿಲಯಗಳಿಗೂ ಆಯವ್ಯಯದ ಲಭ್ಯತೆ ಹಾಗೂ ನಿವೇಶನದ ಲಭ್ಯತೆಗೆ ಅನುಗುಣವಾಗಿ ಹಂತಹಂತವಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು.

ಸಂ:ಹಿಂವಕ 169 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಬೆಳ್ಳಿಪ್ರಕಾಶ್ (ಕಡೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1662 (ಅ) ಕ್ಕೆ ಅನುಬಂಧ

ಕಡೂರು ವಿಧಾನ ಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಿಂದ ನೀಡಿರುವ ಅನುದಾನದ ವಿವರಗಳು

(ರೂ.ಲಕ್ಷಗಳಲ್ಲಿ)

ಕ್ರ ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	2017-18	2018-19	2019-20
ರಾಜ್ಯವಲಯ: ಯೋಜನೇತರ				
1	ವಿವಿಧ ಸಮುದಾಯಗಳ ಅಭಿವೃದ್ಧಿ 2225-03-001-0-05	123.50	41.75	42.00
2	ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 2225-03-277-2-51	0.26	31.81	14.41
3	ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 2225-03-277-2-52	38.46	78.52	65.12
4	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭ ಮತ್ತು ನಿರ್ವಹಣೆ 2225-03-277-2-53	66.15	80.90	83.76
5	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11	3.24	5.86	9.40
6	ತರಬೇತಿ, ಅರಿವು ಮತ್ತು ಪ್ರೋತ್ಸಾಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ 2225-03-277-2-37	0.67	1.43	0.73
7	ನರ್ಸಿಂಗ್ ತರಬೇತಿ ಭತ್ಯೆ 2225-03-277-2-37	1.93	1.48	0.17
8	ಅಲೆಮಾರಿ ಅರೆ ಅಲೆಮಾರಿ ಆಶ್ರಮಶಾಲೆ, ಬೀರೂರು 2225-03-102-0-12	10.65	48.00	38.00
9	ಅಲೆಮಾರಿ ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ 2225-03-102-0-12	63.00	60.00	10.00
10	ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣ ವಿಶೇಷ ಅಭಿವೃದ್ಧಿ ಯೋಜನೆ 4225-03-277-2-06	20.00	-	245.04
11	ಆಹಾರ ಮತ್ತು ವಸತಿ ಸಹಾಯ - ವಿದ್ಯಾಸಿರಿ 2225-03-283-0-03	19.14	28.34	35.55
	ಒಟ್ಟು	**223.50**	**336.34**	**502.18**
ಜಿಲ್ಲಾವಲಯ ಯೋಜನೇತರ				
1	ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸುಧಾರಣೆ 2225-00-103-0-72	4.50	11.00	4.00
2	ವಿದ್ಯಾರ್ಥಿ ನಿಲಯಗಳ ನಿರ್ವಹಣೆ 2225-00-103-0-26	762.00	605.00	599.07
3	ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾ ಕಛೇರಿಗಳು 2225-00-103-0-74	8.75	9.00	9.00
4	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 2225-00-103-0-66	100.00	115.00	80.15

ಕ್ರ.ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	2017-18	2018-19	2019-20
5	ವಕೀಲರಿಗೆ ಶಿಷ್ಯವೇತನ 2225-00-103-0-58	1.00	0.48	0.96
6	ವಿದ್ಯಾರ್ಥಿ ನಿಲಯಗಳಲ್ಲಿರುವವರಿಗೆ ಪ್ರೋತ್ಸಾಹಕ 2225-00-103-0-79	10.28	12.50	10.00
7	ಇತರೆ ಹಿಂ ವರ್ಗಗಳಿಗೆ ಶುಲ್ಕ ರಿಯಾಯಿತಿ 2225-00-103-0-28	128.42	111.24	80.39
8	ಕಟ್ಟಡಗಳ ವೆಚ್ಚ ಮತ್ತು ನಿರ್ವಹಣೆ 2225-00-103-0-40	17.00	11.00	11.51
9	ಹೊಲಿಗೆ ತರಬೇತಿ ಕೇಂದ್ರಗಳ ನಿರ್ವಹಣೆ 2225-00-103-0-78	4.90	6.17	0.91
	ಒಟ್ಟು	**1036.85**	**881.39**	**795.99**
	ರಾಜ್ಯವಲಯ+ ಜಿಲ್ಲಾವಲಯ ಒಟ್ಟು	**1260.35**	**1217.73**	**1298.17**

ಆಯುಕ್ತರು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 21 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11–3–2020.

211
G/S
12/3/20

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:– ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ವೆಂಕಟರಮಣಯ್ಯ ಟಿ. (ದೊಡ್ಡಬಳ್ಳಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 962 ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ವೆಂಕಟರಮಣಯ್ಯ ಟಿ. (ದೊಡ್ಡಬಳ್ಳಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 962 ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

(ಸಹಿ) 11/3/2020
(ಪದ್ಮ ವಿ.)
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	962
ಮಾನ್ಯ ಸದಸ್ಯರ ಹೆಸರು	ಶ್ರೀ ವೆಂಕಟರಮಣಯ್ಯಟಿ. (ದೊಡ್ಡಬಳ್ಳಾಪುರ)
ಉತ್ತರಿಸಬೇಕಾದ ದಿನಾಂಕ	12–03–2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ದೊಡ್ಡಬಳ್ಳಾಪುರ ತಾಲ್ಲೂಕಿನ ತಾಯಿ ಮತ್ತು ಮಗು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಸೇವೆಗೆ ಹೊಸ ವಾಹನ, ಲಿಫ್ಟ್ ಸೌಲಭ್ಯ, ಆಸ್ಪತ್ರೆಯ ಸುರಕ್ಷತೆಗೆ ಸಿ.ಸಿ.ಕ್ಯಾಮರ ಅಳವಡಿಸುವುದು, ಕಾಂಪೌಂಡ್ ನಿರ್ಮಾಣ, ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ಶೆಡ್ ಕಾಮಗಾರಿ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಚಿಂತನೆ ಸರ್ಕಾರದ ಮುಂದಿದೆಯೇ;	ದೊಡ್ಡಬಳ್ಳಾಪುರ ತಾಲ್ಲೂಕಿನ ತಾಯಿ ಮತ್ತು ಮಗು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಸೇವೆಗೆ ಹೊಸ ವಾಹನ ಒದಗಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಆಸ್ಪತ್ರೆಗೆ ಲಿಫ್ಟ್ ವ್ಯವಸ್ಥೆಯನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ. ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ.
ಆ	ಹಾಗಿದ್ದಲ್ಲಿ, ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು?	ಮೂಲಭೂತ ಸೌಲಭ್ಯಗಳಾದ ಕಟ್ಟಡ, ರಸ್ತೆ, ನೀರು, ವಿದ್ಯುತ್‌ಚ್ಚಕ್ತಿಗಳನ್ನು ಒದಗಿಸಲಾಗಿದೆ.

ಆಕುಕ 21 ಎಸ್.ಎಂ.ಎಂ. 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 22 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11–3–2020.

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

11
U/S
12/3/20

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:– ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಐಹೋಳೆ ಡಿ. ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1405 ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಐಹೊಳೆ ಡಿ. ಮಹಾಲಿಂಗಪ್ಪ (ರಾಯಭಾಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1405 ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ ವಿ.)
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1405
ಮಾನ್ಯ ಸದಸ್ಯರ ಹೆಸರು	ಶ್ರೀ ಐಹೊಳೆ ಡಿ.ಮಹಾಲಿಂಗಪ್ಪ (ರಾಯಭಾಗ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರ ಕೈಗೊಂಡ ಕ್ರಮಗಳೇನು; (ವಿವರ ನೀಡುವುದು)	ರಾಯಭಾಗ ತಾಲ್ಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಕೊರತೆ ಇರುವುದಿಲ್ಲ. ನಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವು ಶಿಥಿಲಾವಸ್ಥೆಯಲ್ಲಿ ಇದ್ದು, ಮೂಲಭೂತ ಸೌಕರ್ಯಗಳನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ಒದಗಿಸಲು ಕ್ರಮವಹಿಸಲಾಗುವುದು
ಆ)	ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಆಸ್ಪತ್ರೆಗಳಿಗೆ ಕಾಂಪೌಂಡ್, ಸಂಪರ್ಕ ರಸ್ತೆಗಳು ಇಲ್ಲದೇ ಸಾರ್ವಜನಿಕರು ಮತ್ತು ರೋಗಿಗಳು ತೊಂದರೆ ಅನಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ರಾಯಭಾಗ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಸೌಲಭ್ಯ ಇರುತ್ತದೆ. ಪ್ರಸ್ತುತ ಚಿಂಚಲಿ, ಬ್ಯಾಕೂಡ ಹಾಗೂ ಹಿಡಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆವರಣ ಗೋಡೆ
ಇ)	ಬಂದಿದ್ದಲ್ಲಿ, ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು; ಯಾವ ಕಾಲಮಿತಿಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದು;	ಇರುವುದಿಲ್ಲ. ಮುಂದಿನ ವರ್ಷಗಳಲ್ಲಿ ಅವಶ್ಯವಿದ್ದಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕಾಂಪೌಂಡ್ ಗೋಡೆ ನಿರ್ಮಿಸಲಾಗುವುದು.
ಈ)	**ಇಲ್ಲದಿದ್ದಲ್ಲಿ, ಕಾರಣಗಳೇನು? (ವಿವರ ನೀಡುವುದು)**	ಅನ್ವಯಿಸುವುದಿಲ್ಲ.

ಆಕುಕ 22 ಎಸ್.ಎಂ.ಎಂ. 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 26 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11-3-2020.

1711
4/S
12/3/20

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸೋಮಲಿಂಗಪ್ಪ ಎಂ.ಎಸ್. (ಸಿರಿಗುಪ್ಪ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1363ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸೋಮಲಿಂಗಪ್ಪ ಎಂ.ಎಸ್. (ಸಿರಿಗುಪ್ಪ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1363ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ ವಿ.)
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :-	1363
ಸದಸ್ಯರ ಹೆಸರು :-	ಶ್ರೀ.ಸೋಮಲಿಂಗಪ್ಪ ಎಂ.ಎಸ್. (ಸಿರಿಗುಪ್ಪ)
ಉತ್ತರಿಸಬೇಕಾದ ದಿನಾಂಕ:-	12-03-2020
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಸಿರಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪಕೇಂದ್ರಗಳಿವೆ (ಪಟ್ಟಿ ನೀಡುವುದು)	ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 39 ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪಟ್ಟಿಯನ್ನು **ಅನುಬಂಧದಲ್ಲಿ** ನೀಡಲಾಗಿದೆ.
ಆ)	ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪಕೇಂದ್ರಗಳಲ್ಲಿ ಕೆಲವೊಂದು ಕೇಂದ್ರಗಳು ಶಿಥಿಲಾವಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಸರ್ಕಾರದ ಗಮನಕ್ಕೆ ಬಂದಿದೆ.
ಇ)	ಹಾಗಿದ್ದಲ್ಲಿ, ಶಿಥಿಲಾವಸ್ಥೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪಕೇಂದ್ರಗಳ ಕಟ್ಟಡಕ್ಕೆ ಅನುದಾನ ಮಂಜೂರಾತಿಗೆ ಸರ್ಕಾರದ ಕ್ರಮವೇನು?	ಸದರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ, 1. ಪ್ರಾಥಮಿಕ ಆರೋಗ್ಯ ಕೇಂದ್ರ ಕುರುವಳ್ಳಿ 2. ಪ್ರಾಥಮಿಕ ಆರೋಗ್ಯ ಕೇಂದ್ರ ರಾರವಿ ಇದರ ಉಪಕೇಂದ್ರ ಕೆ.ಸುಗೂರು 3. ಪ್ರಾಥಮಿಕ ಆರೋಗ್ಯ ಕೇಂದ್ರ ರಾವಿಹಾಳದ ಉಪಕೇಂದ್ರ ಕೊತ್ತಲಚಿಂತ. 4. ಪ್ರಾಥಮಿಕ ಆರೋಗ್ಯ ಕೇಂದ್ರ ತಾಳೂರು ಈ ಕಟ್ಟಡಗಳ ದುರಸ್ಥಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಆಕುಕ ಇಲಾಖೆಯ ಇಂಜಿನಿಯರಿಂಗ್ ಘಟಕವನ್ನು ಕೋರಲಾಗಿದೆ. ಪ್ರಸ್ತಾವನೆ ಸ್ವೀಕೃತವಾದ ನಂತರ ಅಗತ್ಯವಿರುವ ಅನುದಾನದ ಮಂಜುರಾತಿಗೆ ಕ್ರಮ ಕೈಗೊಳ್ಳಲಾಗುವುದು.

ಆಕುಕ 26ಎಸ್‌ಎಂಎಂ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ
ಹಿಂದುಳಿದ ವರ್ಗಗಳ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆಆಕುಕ 16 ಎಸ್‌ಎಂಎಂ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು,ದಿನಾಕ:11.03.2020

ಇವರಿಂದ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವಿಕಾಸಸೌಧ, ಬೆಂಗಳೂರು

102
41S
12/3/20

ಇವರಿಗೆ,
ಕಾರ್ಯದರ್ಶಿಗಳು
ಕರ್ನಾಟಕ ವಿಧಾನ ಸಭೆ
ವಿಧಾನಸೌಧ
ಬೆಂಗಳೂರು

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಮಹದೇವ ಕೆ.(ಪಿರಿಯಾಪಟ್ಟಣ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:1409ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸಭೆಯ ಸದಸ್ಯರಾದ ಸದಸ್ಯರಾದ ಶ್ರೀ ಮಹದೇವ ಕೆ. (ಪಿರಿಯಾಪಟ್ಟಣ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:1409ಕ್ಕೆ ಉತ್ತರ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

(ಪದ್ಮ.ವಿ) 11/3/2020
ಸರ್ಕಾರದ ಅಧೀನ ಕಾರ್ಯದರ್ಶೀ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1)

ಕರ್ನಾಟಕ ವಿಧಾನ ಸಭೆ.

ಪ್ರಶ್ನೆ ಸಂಖ್ಯೆ :-	1409
ಸದಸ್ಯರ ಹೆಸರು :-	ಶ್ರೀ.ಮಹದೇವ ಕೆ. (ಪಿರಿಯಾ ಪಟ್ಟಣ)
ಉತ್ತರಿಸಬೇಕಾದ ದಿನಾಂಕ:-	12-03-2020
ಉತ್ತರಿಸಬೇಕಾದ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	2020-21ನೇ ಸಾಲಿನ ಆಯವ್ಯಯದಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದಲ್ಲಿದೆಯೆ;	ಇಲ್ಲ.
ಆ)	ರಾಂವದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೆಟ್ಟದಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಇಲ್ಲ.
ಇ)	ಹಾಗಿದ್ದಲ್ಲಿ, ಯಾವ ಕಾಲಮಿತಿಯಲ್ಲಿ ಕ್ರಮವಹಿಸುವಿರಿ? (ವಿವರ ನೀಡುವುದು)	ಉದ್ಭವಿಸುವುದಿಲ್ಲ.

ಆಕುಕ 16 ಎಸ್‌ಎಂಎಂ 2020

(ಬಿ. ಶ್ರೀರಾಮುಲು)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಹಿಂದುಳಿದ ವರ್ಗಗಳ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 24 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11–3–2020.

126
4/5
12/3/20

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:– ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ನಂಜೇಗೌಡ ಕೆ.ವೈ.(ಮಾಲೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1371ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ನಂಜೇಗೌಡ ಕೆ.ವೈ.(ಮಾಲೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1371ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ ವಿ.)
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1371
ಮಾನ್ಯ ಸದಸ್ಯರ ಹೆಸರು	ಶ್ರೀ ನಂಜೇಗೌಡ ಕೆ.ವೈ. (ಮಾಲೂರು)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಮಾಲೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು ವಸತಿ ಗೃಹಗಳು ಇಲ್ಲದೆ ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಬಂದಿದ್ದಲ್ಲಿ, ಸದರಿಯವರುಗಳಿಗೆ ವಸತಿ ಗೃಹಗಳನ್ನು ನಿರ್ಮಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?	ಈಗಾಗಲೇ ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ರೂ. 247.00 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಸತಿ ಗೃಹ ನಿರ್ಮಾಣ ಕಾಮಗಾರಿಯನ್ನು **2018** ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗಿದೆ. ಉಳಿದಂತೆ, ಅನುದಾನದ ಲಭ್ಯತೆಗನುಗುಣವಾಗಿ ಹಾಗೂ ಆದ್ಯತಾನುಸಾರವಾಗಿ ಮುಂಬರುವ ಸಾಲಿನಲ್ಲಿ ವಸತಿ ಗೃಹ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗುವುದು.

ಆಕುಕ 24 ಎಸ್.ಎಂ.ಎಂ. 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 20 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11-3-2020.

15
12/3/20

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಆರ್. (ಪುಲಿಕೇಶಿ ನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 712 ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಖಂಡ ಶ್ರೀನಿವಾಸಮೂರ್ತಿ ಆರ್. (ಪುಲಿಕೇಶಿ ನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 712 ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

(ಪದ್ಮ ವಿ.) 11/3/2020
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	712
ಮಾನ್ಯ ಸದಸ್ಯರ ಹೆಸರು	ಶ್ರೀ ಅಖಂಡ ಶ್ರೀನಿವಾಸಮೂರ್ತಿ ಆರ್. (ಪುಲಿಕೇಶಿ ನಗರ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆ ರಾವ್ ಬಹದ್ದೂರ್.ಎಸ್.ಅಣ್ಣಸ್ವಾಮಿ ಮಾದರಿಯಲ್ಲಿ ಡೆಸ್ಪೆನ್ಸರಿಯ ಕಟ್ಟಡವು ಶಿಥಿಲಾ ವಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ಸದರಿ ಕಟ್ಟಡವು ಸುಮಾರು 110 ವರ್ಷಗಳ ಪಾರಂಪರಿಕ ಕಟ್ಟಡವಾಗಿದ್ದು, ಕಟ್ಟಡದ ರಚನೆಯನ್ನು ಯಥಾ ಸ್ಥಿತಿ ಉಳಿಸಿಕೊಂಡು ದಿ: 06-01-2017 ರಲ್ಲಿ ಕೆ.ಹೆಚ್.ಎಸ್.ಆರ್.ಡಿ.ಪಿ ವತಿಯಿಂದ ದುರಸ್ಥಿಗೊಳಿಸಲಾಗಿದೆ.
ಆ	ಬಂದಿದ್ದಲ್ಲಿ,ಸದರಿ ಮತ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು ಇಲ್ಲಿ ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು ಹಾಗೂ ಕಡು ಬಡವರಿಗೆ ಅನುಕೂಲವಾಗಲು ಸುಸಜ್ಜಿತವಾದ 50 ಹಾಸಿಗೆಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಇರುವುದರಿಂದ, ಸದರಿ ಲಭ್ಯವಿರುವ ವಿಸ್ತೀರ್ಣ 125*75 ವ್ಯಾಸವುಳ್ಳ ಪ್ರದೇಶದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ನಿಜವೇ;	ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ.
ಇ	ಇದ್ದಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಿಸಲು ಮಂಜೂರಾತಿಯನ್ನು ಮತ್ತು ಅನುಪಾತವನ್ನು ಯಾವಾಗ ನೀಡಲಾಗುವುದು? (ವಿವರ ನೀಡುವುದು)	ಉದ್ಭವಿಸುವುದಿಲ್ಲ.

ಆಕುಕ 20 ಎಸ್.ಎಂ.ಎಂ. 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 37 ಎಲ್ಐಬಿ 2020 (ಇ-ಆಫೀಸ್)

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 09.03.2020.

68
48
12/03/2020

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹಾಲಪ್ಪ ಹರತಾಳ್ ಹೆಚ್ (ಸಾಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:419ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಕಛೇರಿಯ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.419/2020, ದಿನಾಂಕ: 29.02.2020.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹಾರಲಪ್ಪ ಹರತಾಳ್ ಹೆಚ್ (ಸಾಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 419ಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಸಿದ್ಧಪಡಿಸಿ 75 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.

ತಮ್ಮ ನಂಬುಗೆಯ,

(ಎಸ್.ಎಸ್. ಶಿವಲಿಂಗಯ್ಯ)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	419
ಸದಸ್ಯರ ಹೆಸರು	:	ಶ್ರೀ ಹಾಲಪ್ಪ ಹರತಾಳ್ ಹೆಚ್ (ಸಾಗರ)
ಉತ್ತರಿಸುವ ದಿನಾಂಕ	:	12.03.2020
ಉತ್ತರಿಸುವ ಸಚಿವರು	:	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
(ಅ)	ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳು, ಪಟ್ಟಣ, ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ನೀಡುತ್ತಿರುವ ವೇತನವೆಷ್ಟು;	ಸರ್ಕಾರದ ಆದೇಶ ಸಂಖ್ಯೆ: ಇಡಿ 204 ಎಲ್ಐಬಿ 2016, ಬೆಂಗಳೂರು, ದಿನಾಂಕ: 22-04-2017 ರನ್ವಯ ಸದರಿ ಮೇಲ್ವಿಚಾರಕರುಗಳಿಗೆ ಗೌರವ ಧನ ಆಧಾರದ ಮೇಲೆ ರೂ.7000/-ಗಳನ್ನು ನೀಡಲಾಗುತ್ತಿದೆ.
(ಆ)	ಸದರಿ ನೌಕರರಿಗೆ ಕಾರ್ಮಿಕ ಇಲಾಖೆಯ ಆದೇಶ ಸಂಖ್ಯೆ: ಕಿ/71/ಎಲ್ಡಬ್ಲ್ಯೂ ಎ/2015 ರನ್ವಯ ಕನಿಷ್ಠ ವೇತನ ರೂ.13.200 ನೀಡಲಾಗುತ್ತಿದೆಯೇ; (ಆದೇಶದ ಪ್ರತಿಯೊಂದಿಗೆ ಕೈಗೊಂಡ ಕ್ರಮದ ಬಗ್ಗೆ ಪೂರ್ಣ ಮಾಹಿತಿ ನೀಡುವುದು)	ಇವರಿಗೆ ಕನಿಷ್ಠ ವೇತನ ಅನ್ವಯಿಸುವುದಿಲ್ಲ.
(ಇ)	ಇಲ್ಲದಿದ್ದಲ್ಲಿ ಕಾರಣಗಳೇನು; (ಪೂರ್ಣ ವಿವರ ಒದಗಿಸುವುದು)	ಸದರಿ ಮೇಲ್ವಿಚಾರಕರುಗಳಿಗೆ ಈ ಹಿಂದೆ ಕಾರ್ಮಿಕ ಇಲಾಖೆಯ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015, ದಿನಾಂಕ: 05-08-2016 ರಂತೆ ಮೇಲ್ವಿಚಾರಕರಿಗೆ ಮಾಸಿಕ ರೂ. 13200/-ಗಳಂತೆ ಕನಿಷ್ಠ ವೇತನವನ್ನು ನಿಗಧಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ **(ಅನುಬಂಧ-1)**. ನಂತರ, ಪ್ರಸ್ತಾಪಿತ ಕಾರ್ಮಿಕ ಇಲಾಖೆಯ ಅಧಿಸೂಚನೆಯನ್ನು ಅಧಿಸೂಚನೆ ಸಂಖ್ಯೆ: ಕಾಇ 85 ಎಲ್‌ಡಬ್ಲ್ಯೂಎ 2017, ದಿನಾಂಕ: 04-09-2017 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವಿಚಾರಕರು ಗೌರವ ಸಂಭಾವನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಮತ್ತು ಸದರಿ ಅಧಿಸೂಚನೆಯನ್ನು ಹೊರಡಿಸುವ ಪೂರ್ವದಲ್ಲಿ ನಿಗಧಿತ ಕಾರ್ಯವಿಧಾನವನ್ನು ಅನುಸರಿಸಿಲ್ಲವಾದ್ದರಿಂದ ಹಾಗೂ ಆಡಳಿತ ಇಲಾಖೆಯಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದಿರುವುದಿಲ್ಲವಾದ ಕಾರಣ, ಕನಿಷ್ಠ ವೇತನ ಕಾಯ್ದೆ 1948ರ ಕಾಲಂ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015 ದಿನಾಂಕ : 05-08-2016 ರ ಅಧಿಸೂಚನೆಯ ಪಟ್ಟಿಯ ಕ್ರಮ ಸಂಖ್ಯೆ 1ರ

		ಗ್ರಂಥಪಾಲಕ / ಗ್ರಂಥಾಲಯ ಮೇಲ್ವಿಚಾರಕರು ಇವರಿಗೆ ಸಂಬಂಧಿಸಿದಂತೆ, ಅಧಿಸೂಚನೆಯನ್ನು ಹಿಂಪಡೆಯಲಾಗಿರುತ್ತದೆ (ಅನುಬಂಧ-2). ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರ ಕೆಲಸದ ಅವಧಿ ಮತ್ತು ನಿರ್ವಹಣೆಯ ಜವಾಬ್ದಾರಿಗನುಗುಣವಾಗಿ ನೀಡಲಾಗಿರುವ ಒಂದು ಗೌರವ ಸಂಭಾವನೆಯಾಗಿದ್ದು, ಪೂರ್ಣಕಾಲಿಕ ನೌಕರರ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ಇವರುಗಳನ್ನು ಕಾರ್ಮಿಕರೆಂದು ಪರಿಗಣಿಸುವುದು ಸೂಕ್ತವಾಗಿರುವುದಿಲ್ಲವೆಂಬ ಅಂಶವನ್ನು ಕಾರ್ಮಿಕ ಇಲಾಖಾ ಪತ್ರ ಸಂಖ್ಯೆ: ಕಾಇ 212 ಎಲ್‌ಡಬ್ಲ್ಯೂಎ 2013, ದಿನಾಂಕ: 18-12-2013 ರಲ್ಲಿ ತಿಳಿಸಿರುತ್ತಾರೆ (ಅನುಬಂಧ-3). ಸದರಿ ಮೇಲ್ವಿಚಾರಕರುಗಳ ಕಾರ್ಯನಿರ್ವಹಣಾ ಅವಧಿಯು ಕೇವಲ 4 ಗಂಟೆಯಾಗಿರುವುದರಿಂದ ಕನಿಷ್ಠ ವೇತನದಡಿ ಬರುವುದಿಲ್ಲ. ಅಲ್ಲದೇ, ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸ್ಥಾನಗಳು ಮಂಜೂರಾದ ಹುದ್ದೆಗಳಾಗಿರುವುದಿಲ್ಲ ಹಾಗೂ ಮಂಜೂರಾದ ಹುದ್ದೆಗಳ ಎದುರಿಗೆ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಕನಿಷ್ಠ ವೇತನ ನೀಡಿರುವುದಿಲ್ಲ. ಅಲ್ಲದೇ, ಸರ್ಕಾರದ ಆದೇಶ ಸಂಖ್ಯೆ : ಇಡಿ 64 ಎಲ್‌ಐಬಿ 2015, ಬೆಂಗಳೂರು, ದಿ : 26-02-2019 ಮತ್ತು ದಿ : 24-07-2019ಗಳನ್ವಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಅನುದಾನವನ್ನೊಳಗೊಂಡಂತೆ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ದಿನಾಂಕ: 01-03-2019 ರಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ (ಅನುಬಂಧ-4).
(ಈ)	ಕಾರ್ಮಿಕ ಇಲಾಖೆಯ ಆದೇಶದನ್ವಯ ವೇತನ ನೀಡಲು ಕೈಗೊಂಡ ಕ್ರಮಗಳೇನು? (ವಿವರ ಒದಗಿಸುವುದು)	ಪ್ರಶ್ನೆ ಉದ್ಭವಿಸುವುದಿಲ್ಲ.

ಸಂಖ್ಯೆ: ಇಡಿ 37 ಎಲ್‌ಐಬಿ 2020

(ಎಸ್. ಸುರೇಶ್‌ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.

RNI No. KARBIL/2001/47147

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ-IVA	ಬೆಂಗಳೂರು, ಶನಿವಾರ, ಆಗಸ್ಟ್ ೬, ೨೦೧೬ (ಶ್ರಾವಣ ೧೫, ಶಕ ವರ್ಷ ೧೯೩೮)	ನಂ. ೯೯೫
Part-IVA	Bengaluru, Saturday, August 6, 2016 (Shravana 15, Shaka Varsha 1938)	No. 995

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015, ಬೆಂಗಳೂರು, ದಿನಾಂಕ: 05-08-2016.

ಕರ್ನಾಟಕ ರಾಜ್ಯಾದ್ಯಂತ "ನಗರ ಸ್ಥಳೀಯ ಸಂಸ್ಥೆಗಳು" ಹಾಗೂ "ಪಟ್ಟಣ ಮತ್ತು ಗ್ರಾಮ ಪಂಚಾಯ್ತಿ ಸಂಸ್ಥೆಗಳು" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ದಿ:30-07-2015ರಂದು ಪ್ರಕಟಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ನಿಯಮ ಸಂಖ್ಯೆ: XI) ಕಲಂ 5(1)(ಬಿ) ಖಂಡದ ಮೇರೆಗೆ ಬಾಧಿತರಾಗುವ/ಸಂಬಂಧವಿರುವ ವ್ಯಕ್ತಿಗಳ ಗಮನಕ್ಕೆ ತರಲಾಗಿದ್ದು, ಅವರಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲು ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸ್ವೀಕೃತಗೊಂಡ ಸಲಹೆ/ಆಕ್ಷೇಪಣೆಗಳು ಮತ್ತು ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿತ್ತು. ಸದರಿ ಮಂಡಳಿಯಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ಸುದೀರ್ಘವಾಗಿ ಸಮಾಲೋಚಿಸಿ, ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಮಂಡಳಿಯು ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ನೀಡಿರುತ್ತದೆ.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸ್ಸನ್ನು ಗಣನೆಗೆ ತೆಗೆದುಕೊಂಡು, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರದ ನಿಯಮ ಸಂಖ್ಯೆ: XI) ಕಲಂ 3(1)(ಬಿ) ಖಂಡ ಹಾಗೂ ಕಲಂ 5(1)(ಬಿ) ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮತ್ತು ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ; ಕರ್ನಾಟಕ ರಾಜ್ಯಾದ್ಯಂತ "ನಗರ ಸ್ಥಳೀಯ ಸಂಸ್ಥೆಗಳು" ಹಾಗೂ "ಪಟ್ಟಣ ಮತ್ತು ಗ್ರಾಮ ಪಂಚಾಯ್ತಿ ಸಂಸ್ಥೆಗಳು" ಉದ್ದಿಮೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕನಿಷ್ಠ ವೇತನವನ್ನು ಈ ಅಧಿಸೂಚನೆಯ ಅನುಸೂಚಿಯಲ್ಲಿ ಇರುವಂತೆ ಪರಿಷ್ಕರಿಸಲಾಗಿದೆ.

ಅನುಸೂಚಿ

ಕ್ರ. ಸಂ	ಕೆಲಸದ ವರ್ಗಗಳು	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು	ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-1)	ರಾಜ್ಯದ ಎಲ್ಲಾ ನಗರಸಭೆಗಳು (ಗ್ರೇಡ್-2) ಹಾಗೂ ಪುರಸಭೆಗಳು	ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು
		ಮಾಸಿಕ ದರಗಳು			
1	> ಗ್ರಂಥಪಾಲಕ/ ಗ್ರಂಥಾಲಯ ಮೇಲ್ವಿಚಾರಕರು > ಕೆಮಿಸ್ಟ್ > ಸೂಪರ್ ವೈಸರ್ (ಸ್ಯಾನಿಟರಿ)	14,630-00	14,190-00	13,761-00	13,200-00

	[illegible] > [illegible] > [illegible] > [illegible] > ಕಲಾ [illegible] > ಎಲೆಕ್ಟ್ರೀಷಿಯನ್ > [illegible] > [illegible]	[illegible]	12,988-00	12,606-00	[illegible]
3	[illegible] ಆಪರೇಟರ್ > [illegible] > [illegible] > [illegible] > [illegible]	12,550-00	12,265-00	11,915-00	[illegible]
	[illegible] > [illegible] [illegible]	12,045-00	[illegible]	[illegible]	[illegible]
	> [illegible]	11,011-00	10,725-00	10,439-00	10,010-00
5	> [illegible] ಆಪರೇಟರ್ > ಮೆಕ್ಯಾನಿಕ್ > [illegible] > ಪ್ಲಂಬರ್ > [illegible] > ಪಂಪು ರಿಪೇರಿ ಮಾಡುವವರು > ವಾಟರ್ ಮ್ಯಾನ್ (ನೀರುಗಂಟಿ) > ವಾಲ್ವ್ ಮ್ಯಾನ್ (ನೀರು ಸರಬರಾಜು)	11,632-00	11,330-00	11,028-00	10,568-00
6	> ಜವಾನರು > ಅಟೆಂಡರ್ > ಗಾರ್ಡನರ್ > ದಫೇದಾರ್ > ಸ್ನಾನ ಕಾವಲುಗಾರ > ಕಾವಲುಗಾರ > ಕಛೇರಿ ಮತ್ತು ಆವರಣ ಸ್ವಚ್ಛಗಾರ / ಕಸಗುಡಿಸುವವರು > ಕುಶಲರಲ್ಲದ ಇತರೆ ಜನಗಳು	11,011-00	10,725-00	10,439-00	10,010-00

(12)

32

	➢ ವಸ್ತ್ರಗಳನ್ನು ಗುಡಿಸುವುದು ➢ ಯಂತ್ರಗಳ ಸಹಾಯದಿಂದ ಒಳಗೊಂಡಂತೆ ಶುಚಿತ್ವಗೊಳಿಸುವುದನ್ನು ಒಳಗೊಂಡಂತೆ ಒಳಚರಂಡಿ, ಸ್ನಾನಗೃಹ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ➢ ಕಸ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ	14,040-00*	13,650-00*	13,260-00*	12,870-00*
		* ಕ್ರಸಂ.7 ರಡಿ ನಮೂದಿಸಿರುವ ಮೂಲವೇತನ ದರಗಳು ಕ್ರಮ ಸಂಖ್ಯೆ 6ರಡಿ ತಿಳಿಸಲಾಗಿರುವ ಮೂಲ ವೇತನಕ್ಕೆ ಆರೋಗ್ಯ ಹಾನಿಕಾರಕ ಭತ್ಯೆ, ಆಪತ್ತು ಭತ್ಯೆ, ಶುಚಿತ್ವ ಭತ್ಯೆಗಳನ್ನು ಸೇರಿಸಲ್ಪಟ್ಟ ಒಟ್ಟು ಮೂಲವೇತನವಾಗಿರುತ್ತದೆ.			
		ನೌಕರರುಗಳಿಗೆ ಕೆಲಸ ಮಾಡಲು ಈ ಕೆಳಕಂಡ ವಸ್ತುಗಳು, ಸುರಕ್ಷತಾ ಸಾಮಗ್ರಿಗಳು ಮತ್ತು ಸೌಲಭ್ಯಗಳನ್ನು ಪ್ರಧಾನ ಮಾಲೀಕರು/ ಗುತ್ತಿಗೆದಾರರು ಒದಗಿಸತಕ್ಕದ್ದು. 1) ವಿಶ್ರಾಂತಿ ಗೃಹ (rest rooms) 2) ಕುಡಿಯುವ ನೀರಿನ ವ್ಯವಸ್ಥೆ (drinking water facilities) 3) ಶೌಚಾಲಯದ ವ್ಯವಸ್ಥೆ (toilets) 4) ಪ್ರಥಮ ಚಿಕಿತ್ಸಾ ಸೌಲಭ್ಯಗಳು (first aid facilities) 5) ಶುಚಿತ್ವ ಸೌಲಭ್ಯಗಳು (washing facilities) 6) ಸಮವಸ್ತ್ರ (uniforms) 7) ಹ್ಯಾಂಡ್‌ಗ್ಲೋವ್ಸ್ (hand gloves-leather) 8) ಟೋಪಿ (caps) 9) ರಬ್ಬರಿನ ಬೂಟುಗಳು (gumboots with ISI mark) 10) ಚಪ್ಪಲಿಗಳು(slippers) 11) ಶುಚಿಗೊಳಿಸುವ ಸಾಧನಗಳು ಹಾಗೂ ಉಪಕರಣಗಳು 12) ಕಸಬರಿಕೆ (long handle broom, broomstick with wiring) 13) ತುರಿಮಣೆ (drain scrappers – 18" gauge 6" x 9", collection plate, hand scrappers 16 gauge iron sheet 9" x 4" bended) 14) ಕಳೆ ಗುದ್ದಲಿ (hoe with wooden handle weighing 14kg) 15) ಸಲಿಕೆ (spade) 16) ಮಾಸ್ಕ್ (nose mask- dust free respirator) 17) ಗಮೇಲ (ghamela) 18) ಕಳೆ ತೆಗೆಯುವಯಂತ್ರ (weed cutting machine) 19) ಚರಂಡಿ ಶುಚಿಗೊಳಿಸುವ ಸಾಧನಗಳು (draincleaning equipments) 20) ಬಿದಿರಿನ ಬುಟ್ಟಿಗಳು (bamboo baskets 20" dia , 11" dip) 21) ತೊರೆಬಂಡಿ (push carts) 22) ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್			

ತುಟ್ಟಿಭತ್ಯೆ:

ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2015 ರಿಂದ ಡಿಸೆಂಬರ್ 2015) ಸರಾಸರಿ ಆಧಾರದ ಮೇಲೆ

[illegible]

2) ಮಹಿಳೆಯರು ಮತ್ತು ಪುರುಷರು ಒಂದೇ ರೀತಿಯ ಕೆಲಸವನ್ನು ನಿರ್ವಹಿಸಿದ ಸಂದರ್ಭಗಳಲ್ಲಿ [illegible] ಸಮಾನ ವೇತನ ವೇತನಗಳನ್ನು ಸಂದಾಯ ಮಾಡತಕ್ಕದ್ದು.

3) ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ದರವು ಹೆಚ್ಚಾಗಿದ್ದಲ್ಲಿ ಆ ವೇತನ ದರಗಳನ್ನು ಸಂದಾಯ ಮಾಡುವುದನ್ನು ಮುಂದುವರೆಸತಕ್ಕದ್ದು ಹಾಗೂ ಕಡ್ಡಾಯವಾಗಿ ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಸಹ ಪಾವತಿಸತಕ್ಕದ್ದು.

4) ಅಧಿಸೂಚನೆಯಲ್ಲಿ ವರ್ಗವನ್ನು ಸಮೂದಿಸದೆ ಇರುವ ವರ್ಗಗಳ ಕಾರ್ಮಿಕರಿಗೆ ಅದೇ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಇತರ ವರ್ಗದ ಕಾರ್ಮಿಕರಿಗೆ ಪಾವತಿ ಮಾಡುತ್ತಿರುವ ವೇತನವನ್ನು ಸಂದಾಯ ಮಾಡತಕ್ಕದ್ದು.

5) ಉಂಡಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಬಾರದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ತೊಡಗಿಸಿಕೊಂಡರೆ ಆತನಿಗೆ ಕಡಿಮೆ ಅವಧಿಗೆ ಅನುಗುಣವಾಗಿ ವೇತನವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.

6) ದಿನಗೂಲಿ ನೌಕರರಿಗೆ ಅವರ ದಿನದ ವೇತನ ದರಗಳನ್ನು ಕಂಡು ಹಿಡಿಯಬೇಕಾದಲ್ಲಿ ತಿಂಗಳ ವೇತನ ದರವನ್ನು 26 ದಿನಗಳಿಂದ ಭಾಗಿಸಬೇಕು. ಭಾಗಿಸಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು.

7) ಸಂಸ್ಥೆಯಲ್ಲಿ ನಿಗದಿಪಡಿಸಿರುವ ವಾರದ ರಜೆ ಅಥವಾ ಹಬ್ಬದ ರಜಾ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡುಪಟ್ಟು ವೇತನವನ್ನು ಪಾವತಿ ಮಾಡತಕ್ಕದ್ದು.

8) ಕೆಲಸಗಾರರು ದಿನದ ನಿಗಧಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ನಿರ್ವಹಿಸಿದಲ್ಲಿ ಅಂತಹ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡುಪಟ್ಟು ವೇತನವನ್ನು ಪಾವತಿಸತಕ್ಕದ್ದು.

9) ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ 50 ಪೈಸೆಗೆ ಪೂರ್ಣಗೊಳಿಸುವುದು.

10) ಟ್ರೈನಿಗಳಿಗೆ ಆ ವರ್ಗದ ನೌಕರರು ಪಡೆಯುತ್ತಿರುವ ವೇತನದ ಪ್ರತಿಶತ 75 ರಷ್ಟು ವೇತನವನ್ನು ಶಿಷ್ಯ ವೇತನವನ್ನಾಗಿ ಪಾವತಿಸತಕ್ಕದ್ದು.

11) ಈ ಅಧಿಸೂಚನೆಯಲ್ಲಿ ನಿಗಧಿಪಡಿಸಿರುವ ವೇತನ ದರಗಳನ್ನು ಮತ್ತು ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಆಯಾ ಅಂಕಣಗಳಲ್ಲಿಯೇ ನಮೂದಿಸಿ ಪಾವತಿ ಮಾಡತಕ್ಕದ್ದು.

12) ನೌಕರರುಗಳ ವೇತನವನ್ನು ಚೆಕ್ ಮೂಲಕ ಪಾವತಿಸುವುದು ಅಥವಾ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಸಿನ್. ರಾಧಾಮಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಕಾರ್ಮಿಕ ಇಲಾಖೆ

ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು [illegible] ಪ್ರತಿಗಳು ೩೦೦

ಕರ್ನಾಟಕ ಸರ್ಕಾರ

ಸಂಖ್ಯೆ: ಕಾಇ 85 ಎಲ್‌ಡಬ್ಲ್ಯೂಎ 2017

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:04-09-2017.

ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015 ದಿನಾಂಕ:05.08.2016ರ ಅಂತಿಮ ಅನುಸೂಚಿಯ ಪಟ್ಟಿಯ ಕ್ರಮ ಸಂಖ್ಯೆ:01ರ ಗ್ರಂಥಪಾಲಕ/ಗ್ರಂಥಾಲಯ ಮೇಲ್ವಿಚಾರಕರು ಇವರಿಗೆ ಸಂಬಂಧಿಸಿದಂತೆ ಕನಿಷ್ಠ ವೇತನವನ್ನು ನಿಗಧಿಪಡಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಸದರಿ ಅಧಿಸೂಚನೆಯನ್ನು ಹೊರಡಿಸುವಾಗ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿರುವುದಿಲ್ಲ.

1. ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015 ದಿನಾಂಕ:22.05.2015ನ್ನು, ಕಾರ್ಮಿಕರಿಗೆ ಅನುಸೂಚಿಯಲ್ಲಿ ನಿಗದಿಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಪತ್ರದ ಭಾಗ-4ಎ ರಲ್ಲಿ ದಿನಾಂಕ:30.07.2015ರಂದು ಪ್ರಕಟಿಸಿರುವ ಅನುಸೂಚಿಯಲ್ಲಿ ಗ್ರಂಥಪಾಲಕ ಹುದ್ದೆ ಮಾತ್ರ ಒಳಗೊಂಡಿರುತ್ತದೆ. ಆದರೆ ಅದರಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಒಳಗೊಂಡಿರುವುದಿಲ್ಲ. ಅಂತಿಮ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015 ದಿನಾಂಕ:05.08.2016ರಲ್ಲಿ ಗ್ರಂಥಪಾಲಕ/ಗ್ರಂಥಾಲಯ ಮೇಲ್ವಿಚಾರಕರನ್ನು ಒಳಗೊಂಡಿದೆ. ಗ್ರಂಥಪಾಲಕ ಹಾಗೂ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಯು ಬೇರೆ ಬೇರೆಯಾಗಿರುತ್ತದೆ. ಪ್ರಸ್ತಾವನೆಯನ್ನು ಅಧಿಸೂಚಿಸುವ ಪೂರ್ವದಲ್ಲಿ 1948ರ ಕನಿಷ್ಠ ವೇತನ ಕಾಯ್ದೆಯ ಕಲಂ 5(1)(ಬಿ)ರನ್ವಯ ಭಾದಿತರಾಗುವವರ ಮಾಹಿತಿಗಾಗಿ ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಗ್ರಂಥಾಲಯ ಮೇಲ್ವಿಚಾರಕರಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಪ್ರಸ್ತಾವನೆಯನ್ನು ಅಧಿಸೂಚಿಸಲಾಗಿಲ್ಲ. ಅಂದರೆ ನಿಗದಿತ ಕಾರ್ಯವಿಧಾನವನ್ನು ಅನುಸರಿಸಿರುವುದಿಲ್ಲ.
2. ಸದರಿ ಅಧಿಸೂಚನೆಯನ್ನು ಹೊರಡಿಸುವ ಪೂರ್ವದಲ್ಲಿ ಆಡಳಿತ ಇಲಾಖೆಯಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದಿರುವುದಿಲ್ಲ.
3. ಗ್ರಂಥಾಲಯ ಮೇಲ್ವಿಚಾರಕರು ಗೌರವ ಸಂಭಾವನೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಮೇಲೆ ತಿಳಿಸಿರುವ ಕಾರಣಗಳ ಹಿನ್ನಲೆಯಲ್ಲಿ ಕನಿಷ್ಠ ವೇತನ ಕಾಯ್ದೆ 1948ರ ಕಲಂ 26(2)ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 71 ಎಲ್‌ಡಬ್ಲ್ಯೂಎ 2015 ದಿನಾಂಕ:05.08.2016ರ ಅನುಸೂಚಿಯ ಪಟ್ಟಿಯ ಕ್ರಮ ಸಂಖ್ಯೆ:01ರ ಗ್ರಂಥಪಾಲಕ/ಗ್ರಂಥಾಲಯ

ಮೇಲ್ಕಂಡ [illegible]

ಈ ಅಂಶವನ್ನು ಹೊರತುಪಡಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 71 ಎಸ್‌ಟಿಬಿ 2015 ದಿನಾಂಕ:05.08.2016ರ ಉಳಿದ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
4-9-20
(ಆರ್.ಎಸ್.ಶ್ರೀಕಂಠಬಾಬು)
ಸರ್ಕಾರದ ಉಪ ಕಾರ್ಯದರ್ಶಿ
ಕಾರ್ಮಿಕ ಇಲಾಖೆ.

ಇವರಿಗೆ,

ಸಂಕಲನಕಾರರು, ಸರ್ಕಾರಿ ಮುದ್ರಣಾಲಯ, ಬೆಂಗಳೂರು ಇವರಿಗೆ ಸರ್ಕಾರದ ಈ ತಿದ್ದುಪಡಿ ಆದೇಶವನ್ನು ಮುಂದಿನ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಸದರಿ ಪ್ರಕಟಣೆಯ 200 ಪ್ರತಿಗಳನ್ನು, ಸರ್ಕಾರದ ಉಪ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-1 ಇವರಿಗೆ ಸಲ್ಲಿಸಲು ಕೋರಲಾಗಿದೆ.

ಪ್ರತಿಗಳು:-

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಬಹುಮಹಡಿಗಳ ಕಟ್ಟಡ, ಬೆಂಗಳೂರು.
2. ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29.
3. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ. (ಕಾರ್ಮಿಕ ಆಯುಕ್ತರ ಮೂಲಕ).
4. ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು. (ಕಾರ್ಮಿಕ ಆಯುಕ್ತರ ಮೂಲಕ).
5. ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ವಾರ್ತಾ ಭವನ, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು..
6. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ, ಕಾರ್ಮಿಕ ಆಯುಕ್ತರ ಕಚೇರಿ, ಕಾರ್ಮಿಕ ಭವನ, ಬೆಂಗಳೂರು.
7. ಎಲ್ಲಾ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳಿಗೆ (ಕಾರ್ಮಿಕ ಆಯುಕ್ತರ ಮೂಲಕ).
8. ಮಾನ್ಯ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು.
9. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ವಿಕಾಸಸೌಧ, ಬೆಂಗಳೂರು.
10. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸಸೌಧ.
11. ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಕಾರ್ಮಿಕ ಇಲಾಖೆ, ವಿಕಾಸಸೌಧ.
12. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿ.

ಕರ್ನಾಟಕ ಸರ್ಕಾರ

ಸಂಖ್ಯೆ: ಕಾಇ 212 ಎಲ್‌ಡಬ್ಲ್ಯೂಎ 2013

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 18-12-2013.

ಇವರಿಂದ:
ಸರ್ಕಾರದ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಮಿಕ ಆಯುಕ್ತರು,
ಕಾರ್ಮಿಕ ಭವನ,
ಬೆಂಗಳೂರು-29.

ಮಾನ್ಯರೇ,

ವಿಷಯ: ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು ಮತ್ತು ಶುಚಿತ್ವ ಕಾರ್ಯ ನಿರ್ವಹಿಸುತ್ತಿರುವವರು ಸಲ್ಲಿಸುವ ಕನಿಷ್ಠ ವೇತನ ಮಂಜೂರಾತಿ ಕ್ಲೇಮುಗಳ ಬಗ್ಗೆ.

ಉಲ್ಲೇಖ: ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು, ಇವರ ಅ.ಸ.ಪತ್ರ ಸಂ: ಸಾಗ್ರಂಇ/ನಿಕ/ಅವಿಬಿ1/9/2013-14/4930, ದಿನಾಂಕ: 05-11-2013.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿನ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಮಾಸಿಕ ರೂ. 5,500/- ಗೌರವ ಸಂಭಾವನೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕರು ಬೆಳಗ್ಗೆ 9-00 ರಿಂದ 12-30 ರವರೆಗೆ ಹಾಗೂ ಸಾಯಂಕಾಲ 3-00 ರಿಂದ 6-00 ರವರೆಗೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇನ್ನು ಶುಚಿತ್ವ ಕರ್ತವ್ಯ ನಿರ್ವಹಿಸುತ್ತಿರುವವರು ದಿನದಲ್ಲಿ ಕೇವಲ ಒಂದು ಘಂಟೆಯ ಅವಧಿಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವರು. ಇವರಿಗೆ ಗ್ರಂಥಾಲಯ ಪ್ರಾಧಿಕಾರ ನಿಧಿಗಳಿಂದ ಸಾದಿಲ್ವಾರು ವೆಚ್ಚಗಳಲ್ಲಿ ಗ್ರಂಥಾಲಯ ಪ್ರಾಧಿಕಾರದ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ವೋಚರ್ ಆಧಾರದ ಮೇಲೆ ಸಂಭಾವನೆ ನೀಡಲಾಗುತ್ತಿದೆ. ಇದು ಇವರುಗಳು ಕರ್ತವ್ಯ ನಿರ್ವಹಿಸುತ್ತಿರುವ ಅವಧಿ ಮತ್ತು ನಿರ್ವಹಣೆಯ ಜವಾಬ್ದಾರಿಗನುಗುಣವಾಗಿ ನೀಡಲಾಗುವ ಒಂದು ಗೌರವ ಸಂಭಾವನೆಯಾಗಿರುತ್ತದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಗ್ರಾಮ ಪಂಚಾಯಿತಿ ಮೇಲ್ವಿಚಾರಕರು ಮತ್ತು ಶುಚಿತ್ವ ಕಾರ್ಯ ನಿರ್ವಹಿಸುವವರು ಪೂರ್ಣಕಾಲಿಕ ನೌಕರರಾಗಿರುವುದಿಲ್ಲ. ಇವರ ನೇಮಕವು ಗೌರವ ಸಂಭಾವನೆ ಆಧಾರದ ಮೇಲೆ ಮಾಡಲಾಗಿರುತ್ತದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಸಂಸ್ಥೆ ಅಥವಾ ಕಾರ್ಖಾನೆಗಳು ಆಗಿರುವುದಿಲ್ಲ

... ಕನಿಷ್ಠ ವೇತನ ಕಾಯ್ದೆ ಅನ್ವಯವಾಗುವುದಿಲ್ಲ. ಅಲ್ಲದೆ ಇಲ್ಲಿನ ಸಿಬ್ಬಂದಿಗಳನ್ನು ಕಾರ್ಮಿಕರೆಂದು ಸಹ ಪರಿಗಣಿಸುವುದು ಸೂಕ್ತವಾಗುವುದಿಲ್ಲ. ಆದ್ದರಿಂದ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಿಬ್ಬಂದಿಗಳ ಕನಿಷ್ಠ ವೇತನ ಕ್ಲೇಮ್ ಅರ್ಜಿಗಳ ವಿಚಾರಣೆಗೆ ಕಾರ್ಮಿಕ ಅಧಿಕಾರಿ ಹಾಗೂ ಕನಿಷ್ಠ ವೇತನ ವಿಚಾರಣಾ ಪ್ರಾಧಿಕಾರಿಯು ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ. ಸಕ್ಷಮ ಪ್ರಾಧಿಕಾರವಲ್ಲದ ವಿಚಾರಣಾ ಪ್ರಾಧಿಕಾರಿಂದ ಹೊರಡಿಸಿದ ಯಾವುದೇ ಬೆಲೆಯೂ ಇರುವುದಿಲ್ಲ ಹಾಗೂ ಪರಿಗಣಿಸುವ ಪ್ರಮೇಯವೂ ಇರುವುದಿಲ್ಲ. ಹಾಗೂ ರಿಟ್ ಅರ್ಜಿ ಸಂ: 16769/2012ರ ಮೇಲೆ ದಿನಾಂಕ: 27-9-2013 ರಂದು ಮಾನ್ಯ ಉಚ್ಚ ನ್ಯಾಯಾಲಯವು ಇಂಥ ಕ್ಲೇಮ್ ಅರ್ಜಿಗಳನ್ನು ಮುಂದಿನ ಆದೇಶದವರೆಗೆ ಪರಿಗಣಿಸಬಾರದೆಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರು ಹಾಗೂ ವೃತ್ತಿಪರ ಆಧಾರದ ಮೇಲೆ ಶುಚಿತ್ವ ಕಾರ್ಯ ನಿರ್ವಹಿಸುತ್ತಿರುವವರು ಸಲ್ಲಿಸಿರುವ ಮತ್ತು ಸಲ್ಲಿಸಲಾಗುವ ಕನಿಷ್ಠ ವೇತನ ಮಂಜೂರಾತಿಯ ಕ್ಲೇಮ್ ಅರ್ಜಿಗಳನ್ನು ಪರಿಗಣಿಸುವ ಅಗತ್ಯವಿಲ್ಲವೆಂದು ಎಲ್ಲಾ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕನಿಷ್ಠ ವೇತನ ವಿಚಾರಣಾ ಪ್ರಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ.

[ಸರ್ಕಾರದ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ, ಇವರಿಂದ
ಅನುಮೋದಿತ]

ತಮ್ಮ ವಿಶ್ವಾಸಿ,

[ಪ್ರಭುದೇವ] 18-12-13
ಸರ್ಕಾರದ ಅಧೀನ ಕಾರ್ಯದರ್ಶಿ
ಕಾರ್ಮಿಕ ಇಲಾಖೆ
ದೂರವಾಣಿ: 22034972.

ಪ್ರತಿ ಮಾಹಿತಿಗಾಗಿ:-
ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರ ಮುಖ್ಯ ಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀದಿ, ಬೆಂಗಳೂರು-560 001.

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಗ್ರಾಮಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮಪಂಚಾಯಿತಿಗಳಿಗೆ ವರ್ಗಾಯಿಸುವ ಬಗ್ಗೆ.

ಓದಲಾಗಿದೆ:

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ:ಗ್ರಾಅಪ 369 ಗ್ರಾಪಂಅ 2014, ದಿನಾಂಕ:28.01.2015.
2. ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ರವರ ಪತ್ರ ಸಂಖ್ಯೆ: ಸಾಗ್ರಂಇ/ನಿಕ/ಅವಿ.ಬಿ1/ಗ್ರಾ.ಪಂ.ಗ್ರಂ./105/939/2015-16, ದಿನಾಂಕ: 18.05.2016 ಮತ್ತು ಸಾಗ್ರಂಇ/ನಿಕ/ಯೋವಿ/41/ರಾವಯೋ/3035/2017-18, ದಿನಾಂಕ:18.08.2017.
3. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರು ನೀಡಿರುವ ಅಭಿಪ್ರಾಯ ದಿನಾಂಕ: 26.02.2018.

******

ಪ್ರಸ್ತಾವನೆ:

ಮೇಲೆ ಓದಲಾದ (1) ರ ಅರೆ ಸರ್ಕಾರಿ ಪತ್ರದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 312 ರಂತೆ ಆಡಳಿತ ವಿಕೇಂದ್ರಿಕರಣದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಇನ್ನು ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶಕ್ತವಾಗುವಂತೆ ಮತ್ತು ಅವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸುತ್ತಿರುವ ಕೆಲವು ಕಾರ್ಯ ಚಟುವಟಿಕೆಗಳನ್ನು ಮನರ್ ವಿಂಗಡಿಸಿ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ 3 ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಕಾರ್ಯಹಂಚಿಕೆಯನ್ನು ಮಾಡಲಾಗಿದೆ. ಅವುಗಳು ಗ್ರಂಥಾಲಯ ನಿರ್ಮಾಣ ಹಾಗೂ ನಿರ್ವಹಣೆ, ಗ್ರಂಥಾಲಯ ನಿರ್ವಹಣೆ, ದೇಣಿಗೆ ಸಂಗ್ರಹಿಸಿ ಅದರಲ್ಲಿ ಮಸ್ತಕ ಸಂಗ್ರಹಿಸುವುದು, ಭಾಷಾ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಚಂದಾದಾರರಾಗುವುದು ಆಗಿರುತ್ತದೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳಾದ್ದರಿಂದ ಗ್ರಾಮ ಗ್ರಂಥಾಲಯಗಳ ಉತ್ತಮ ಮೇಲ್ವಿಚಾರಣೆ, ಬಲಪಡಿಸುವಿಕೆ ಮತ್ತು ಅಭಿವೃದ್ಧಿಗೆ ಸಹಾಯವಾಗುವುದರಿಂದ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿಗಳ ಮೇಲ್ವಿಚಾರಣೆಯನ್ನು ತಂದು ಅವರ ಮೂಲಕ ಅನುದಾನ ನೀಡುವ ಪದ್ಧತಿ ಪುನಃ ಜಾರಿಗೆ ತರಲು ಕೋರಲಾಗಿದೆ.

ಮೇಲೆ ಓದಲಾದ (2) ರ ಪತ್ರಗಳಲ್ಲಿ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೋರಿರುವ ಪ್ರಸ್ತಾವನೆಯ ಕುರಿತು ಈ ಕೆಳಕಂಡಂತೆ ಅಭಿಪ್ರಾಯವನ್ನು ನೀಡಿರುತ್ತಾರೆ.

ದಿನಾಂಕ:18.08.2017ರ ಪತ್ರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ರಾಜ್ಯಾದ್ಯಂತ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಜಿಲ್ಲಾ ಪಂಚಾಯಿತಿ ವಶಕ್ಕೆ ವಹಿಸಲಾಗಿರುತ್ತದೆ. ಅದರಂತೆ ಗ್ರಾಮ ಪಂಚಾಯಿತಿಗಳಿಗೆ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಅಧಿನಿಯಮ 1965ರ ಪ್ರಕರಣ 29(3)ರಲ್ಲಿನ ಅವಕಾಶದಂತೆ ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆಗೆ ಮಾದರಿ ಉಪ ಕಾನೂನುಗಳಾಗಿ "ಕರ್ನಾಟಕ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು (ಆಡಳಿತಾತ್ಮಕ ಹಾಗೂ ತಾಂತ್ರಿಕ) ವಿನಿಯಮಗಳು 2006" ಅನ್ನು ಜಾರಿ ಮಾಡಲಾಗಿರುತ್ತದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಗೌರವ ಸಂಭಾವನೆ ಹಾಗೂ ನಿರ್ವಹಣೆಗೆ ಸಂಬಂಧಿಸಿರುವ ಅನುದಾನವನ್ನು ಮಾತ್ರ ಲೆಕ್ಕಶೀರ್ಷಿಕೆ:2205-00-059-04-101ರ ಅಡಿಯಲ್ಲಿ ಜಿಲ್ಲಾವಲಯದಿಂದ ರಾಜ್ಯವಲಯಕ್ಕೆ ಅಂದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾಯಿಸಲಾಗಿರುತ್ತದೆ ಮತ್ತು ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳಾದ್ದರಿಂದ ಉತ್ತಮ ಮೇಲ್ವಿಚಾರಣೆ ಬಲಪಡಿಸುವಿಕೆ ಮತ್ತು ಅಭಿವೃದ್ಧಿಗೆ ಸಹಾಯವಾಗುವುದರಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆ ಹಾಗೂ ಅನುದಾನವನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಲು ಇಲಾಖೆಯ ಯಾವುದೇ

2

ಅನ್ವಯವಾಗುವಂತೆ ಹಾಗೂ ರಾಜ್ಯಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ [illegible] ತಿಳಿಸಿರುತ್ತಾರೆ

ಮೇಲೆ ಓದಲಾದ (2) ರಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತದೆ.

"ಶಿಕ್ಷಣ ಇಲಾಖೆ ವತಿಯಿಂದ ಗ್ರಂಥಾಲಯಗಳ ನಿರ್ವಹಣೆ [illegible] ವೇತನ ಪುಸ್ತಕಗಳ ಖರೀದಿಗೆ ವಾರ್ಷಿಕವಾಗಿ ನೀಡುವ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ [illegible] ಮತ್ತು [illegible]"

ಈ [illegible] ಗ್ರಾಮ ಪಂಚಾಯಿತಿ ಗ್ರಂಥಾಲಯಗಳ [illegible] ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ [illegible] ಕೆಳಕಂಡಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಇಡಿ 64 ಎಲ್‌ಬಿಆರ್ 2015, ಬೆಂಗಳೂರು, ದಿನಾಂಕ: 26.02.2019

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಅನುದಾನವನ್ನು ಒಳಗೊಂಡಂತೆ ಹಾಗೂ ಗ್ರಂಥಾಲಯ ಸೆಸ್ ಅನ್ನು ತಪ್ಪದೇ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಬಳಸಬೇಕೆಂದು ತಿಳಿಸುತ್ತಾ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ದಿನಾಂಕ : 01.03.2019 ರಿಂದ ಜಾರಿಗೆ ಬರುವಂತೆ ವರ್ಗಾಯಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಆದೇಶಿಸಿದೆ

- ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ರಾಜ್ಯ ವಲಯದ ಮುಂದುವರಿಕೆ ಕಾರ್ಯಕ್ರಮದಡಿ ಲೆಕ್ಕಶೀರ್ಷಿಕೆ:2205-00-105-0-04-101ರಲ್ಲಿ ಗ್ರಾಮಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಗಾಗಿ ಮೊತ್ತ ಬಿಡುಗಡೆಯಾಗಿದ್ದು, ಸದರಿ ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮಪಂಚಾಯಿತಿಗಳಿಗೆ ವರ್ಗಾಯಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : 343 ವೆಚ್ಚ-8/2018, ದಿನಾಂಕ : 19.03.2018 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ದಿನಾಂಕ : 26.02.2018 ರಂದು ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಮತಿ [illegible])
ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಾ.ಶಿ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಗ್ರಂಥಾಲಯ)

ಇವರಿಗೆ:

1) ಮಹಾಲೇಖಪಾಲರು (ಜಿ & ಎಸ್.ಎಸ್.ಎ) ಕರ್ನಾಟಕ, ಬೆಂಗಳೂರು
2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ [illegible] ಬಹುಮಹಡಿ ಕಟ್ಟಡ, ಬೆಂಗಳೂರು

3) ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - ಮುಂದಿನ ಅಗತ್ಯ ಕ್ರಮಕ್ಕಾಗಿ.
4) ಉಪ ಕಾರ್ಯದರ್ಶಿಗಳು, ಸಚಿವ ಸಂಪುಟ ಶಾಖೆ, ವಿಧಾನ ಸೌಧ, ಬೆಂಗಳೂರು - (ಸಚಿವ ಸಂಪುಟದ ವಿಷಯ ಸಂಖ್ಯೆ: ಸಿ.72/2019, ದಿನಾಂಕ: 30.01.2019)
5) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು.
6) ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ (ನಿರ್ದೇಶಕರ ಮುಖಾಂತರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ).
7) ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳ / ನಗರಗಳ ಉಪ ನಿರ್ದೇಶಕರು / ಮುಖ್ಯ ಗ್ರಂಥಾಲಯಾಧಿಕಾರಿಗಳಿಗೆ (ನಿರ್ದೇಶಕರ ಮುಖಾಂತರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ).
8) ಮಾಹಿತಿ ಕೇಂದ್ರ, ಶಿಕ್ಷಣ ಇಲಾಖೆ.
9) ಶಾಖಾರಕ್ಷಾ ಕಡತ / ಹೆಚ್ಚುವರಿ ಪ್ರತಿ.

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ ಬಗ್ಗೆ.

ಓದಲಾಗಿದೆ:

1. ಸರ್ಕಾರದ ಆದೇಶ ಸಂಖ್ಯೆ: ಇಡಿ 64 ಎಲ್‌ಬಿಐ 2015, ದಿನಾಂಕ:26.02.2019.
2. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 15.04.2019 ರಂದು ನಡೆದ ಸಭೆಯ ಸಭಾ ನಡವಳಿ.
3. ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ರವರ ಪತ್ರ ಸಂಖ್ಯೆ: ಸಾಗ್ರಂಇ / ನಿಕ / ಚಿ3 / ಗ್ರಾ.ಪಂ.ಗ್ರಂ. / 1806 / 2018-19, ದಿನಾಂಕ: 19.06.2019.

******

ಪ್ರಸ್ತಾವನೆ:

ಮೇಲೆ ಓದಲಾದ (1) ರ ಸರ್ಕಾರಿ ಆದೇಶದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಅನುದಾನವನ್ನು ಒಳಗೊಂಡಂತೆ ಹಾಗೂ ಗ್ರಂಥಾಲಯ ಸೆಸ್ ಅನ್ನು ತಪ್ಪದೇ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಬಳಸಬೇಕೆಂದು ತಿಳಿಸುತ್ತಾ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರುವಂತೆ ದಿನಾಂಕ : 01.03.2019 ರಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ (2) ರ ಸಭಾ ನಡವಳಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ : ಇಡಿ 64 ಎಲ್‌ಬಿಜಿ 2015, ದಿನಾಂಕ : 26.02.2019ರ ಆದೇಶದಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳೂ ಮತ್ತು ನೌಕರರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ನಮೂದಿಸಿ ಅನುಬಂಧದಲ್ಲಿ ಹೊರಡಿಸಿರುವುದಿಲ್ಲ. ಈ ಬಗ್ಗೆ ಸ್ಪಷ್ಟಪಡಿಸಿ ಮಾಡಿ ಆದೇಶ ಹೊರಡಿಸಲು ಕ್ರಮವಹಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ (3) ಪತ್ರದಲ್ಲಿ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ರವರು ರಾಜ್ಯದಲ್ಲಿ ಒಟ್ಟು 5766 ಗ್ರಾಮಪಂಚಾಯಿತಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಮಾಸಿಕ ಗೌರವ ಧನ ಆಧಾರದ ಮೇಲೆ ಒಟ್ಟು 5639 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದು, 127 ಮೇಲ್ವಿಚಾರಕ ಸ್ಥಾನಗಳು ಖಾಲಿ ಇರುತ್ತವೆ ಹಾಗೂ ಒಟ್ಟು 5766 ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಪಟ್ಟಣ ಪಂಚಾಯಿತಿ / ಪುರಸಭೆ / ನಗರಸಭೆ / ಮಹಾನಗರ ಪಾಲಿಕೆಗಳಲ್ಲಿನ ಒಟ್ಟು 133 ಗ್ರಂಥಾಲಯ ಹಾಗೂ ಮೇಲ್ವಿಚಾರಕರನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿಯೇ ಉಳಿಸಿಕೊಂಡು 5633 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ಗ್ರಾಮಪಂಚಾಯಿತಿಗಳಿಗೆ ವರ್ಗಾಯಿಸಬೇಕಾಗಿರುತ್ತದೆ ಎಂದು ತಿಳಿಸುತ್ತಾ, 5633 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ವಿವರವನ್ನು ಲಗತ್ತಿಸಿ ಕಳುಹಿಸುತ್ತಾ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ಒಟ್ಟು 5766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆ ಮಹಾನಗರ ಪಾಲಿಕೆಗಳಲ್ಲಿನ ಒಟ್ಟು 133 ಗ್ರಂಥಾಲಯ ಹಾಗೂ ಮೇಲ್ವಿಚಾರಕರನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿಯೇ ಉಳಿಸಿಕೊಂಡು 5633

ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅನುಬಂಧದಲ್ಲಿನ ವಿವರಗಳಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ಗ್ರಾಮಪಂಚಾಯಿತಿಗಳಿಗೆ ವರ್ಗಾಯಿಸುವ ಸಂಬಂಧ ನಿರ್ಣಯಿಸಿದ್ದು, ಈ ಕೆಳಕಂಡಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಇಡಿ 84 ಎಲ್‌ಬಿಎ ೨೦೧೮, ಬೆಂಗಳೂರು ದಿನಾಂಕ:೨೪.೦೭.೨೦೧೯

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ಒಟ್ಟು 5766 ಗ್ರಾಮ ಪಂಚಾಯಿತಿಗಳಲ್ಲಿ 5633 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅನುಬಂಧದಲ್ಲಿ ಲಗತ್ತಿಸಿರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ರಾಮಮೂರ್ತಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ).

ಇವರಿಗೆ:

1) ಮಹಾಲೇಖಪಾಲರು, (ಎ. & ಇ.), ಕರ್ನಾಟಕ, ಬೆಂಗಳೂರು.
2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
3) ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - ಮುಂದಿನ ಅಗತ್ಯ ಕ್ರಮಕ್ಕಾಗಿ.
4) ಉಪ ಕಾರ್ಯದರ್ಶಿಗಳು, ಸಚಿವ ಸಂಪುಟ ಶಾಖೆ, ವಿಧಾನ ಸೌಧ, ಬೆಂಗಳೂರು - (ಸಚಿವ ಸಂಪುಟದ ವಿಷಯ ಸಂಖ್ಯೆ: ಸಿ.72/2019, ದಿನಾಂಕ: 30.01.2019)
5) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು.
6) ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರಿಗೆ (ನಿರ್ದೇಶಕರ ಮುಖಾಂತರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ).
7) ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳ [illegible] ಉಪ ನಿರ್ದೇಶಕರು ಮತ್ತು ಗ್ರಂಥಾಲಯಾಧಿಕಾರಿಗಳಿಗೆ ನಿರ್ದೇಶಕರ ಮುಖಾಂತರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ.
8) ಮಾಹಿತಿ ಕೇಂದ್ರ, ಶಿಕ್ಷಣ ಇಲಾಖೆ
9) ಶಾಖಾರಕ್ಷಾ ಕಡತ / ಹೆಚ್ಚುವರಿ ಪ್ರತಿ.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 164 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

183
6/5
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ|| ರಂಗನಾಥ್ ಹೆಚ್. ಕೆ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1600 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ| ರಂಗನಾಥ್ ಹೆಚ್ ಕೆ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1600 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1600
ಮಾನ್ಯ ಸದಸ್ಯರ ಹೆಸರು	ಡಾ॥ ಶ್ರೀನಿವಾಸಮೂರ್ತಿ ಕೆ. (ನೆಲಮಂಗಲ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

<table>
<tr><th>ಕ್ರ ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಕಳೆದ 3 ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡಿರುವ ಅನುದಾನವೆಷ್ಟು; (ವಿವರ ನೀಡುವುದು)</td><td>ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಕಳೆದ 3 ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡಿರುವ ಅನುದಾನದ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ದೇವರಾಜು ಅಭಿವೃದ್ಧಿ ನಿಗಮ ನಿಯಮಿತ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕಳೆದ 3 ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅನುದಾನ ರೂ.282.49 ಲಕ್ಷಗಳು. ವರ್ಷವಾರು ವಿವರ ಕೆಳಕಂಡಂತಿರುತ್ತದೆ.
(ರೂ.ಲಕ್ಷಗಳಲ್ಲಿ)
<table>
<tr><th>ಕ್ರ.ಸಂ</th><th>ವರ್ಷ</th><th>ನೀಡಿರುವ ಅನುದಾನ</th></tr>
<tr><td>1</td><td>2016-17</td><td>69.15</td></tr>
<tr><td>2</td><td>2017-18</td><td>130.19</td></tr>
<tr><td>3</td><td>2018-19</td><td>83.15</td></tr>
<tr><td></td><td>ಒಟ್ಟು</td><td>282.49</td></tr>
</table></td></tr>
<tr><td>ಆ)</td><td>ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ವಾಸ ಮಾಡುತ್ತಿರುವ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಯಾವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ;(ಪೂರ್ಣ ವಿವರ ನೀಡುವುದು)</td><td>ಅಲೆಮಾರಿ/ಅರೆಅಲೆಮಾರಿ ಜನಾಂಗದವರು ವಾಸ ಮಾಡುತ್ತಿರುವ ಗ್ರಾಮಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.</td></tr>
</table>

ಇ) ಅಲೆಮಾರಿ, ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಿಂದ ಎಷ್ಟು ಅನುದಾನ ಮಂಜೂರಾಗಿದೆ;

ಅಲೆಮಾರಿ, ಅರೆಅಲೆಮಾರಿ ಜನಾಂಗದವರ ಅಭಿವೃದ್ಧಿಗಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಿಂದ ಬಿಡುಗಡೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ.

ಕ್ರ.ಸಂ	ವರ್ಷ	ಮಂಜೂರಾದ ಅನುದಾನದ ವಿವರ (ರೂ.ಲಕ್ಷಗಳಲ್ಲಿ)
1)	2017–18	ಅನುದಾನ ಮಂಜೂರಾಗಿರುವುದಿಲ್ಲ
2)	2018–19	100.00
3)	2019–20	57.00

ದೇವರಾಜು ಅಭಿವೃದ್ಧಿ ನಿಗಮ ನಿಯಮಿತ

ನಿಗಮದಿಂದ ಅಲೆಮಾರಿ/ಅರೆಅಲೆಮಾರಿ ಜನಾಂಗದವರು ಅಭಿವೃದ್ಧಿಗಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಿಂದ ರೂ.100.50 ಲಕ್ಷಗಳ ಅನುದಾನ ಮಂಜೂರಾಗಿದೆ.

ಈ) ಯಾವ ಯಾವ ಗ್ರಾಮಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ: ಆರಂಭವಾಗಬೇಕಾಗಿರುವ ಕಾಮಗಾರಿಗಳೆಷ್ಟು? (ಪ್ರತಿ ಗ್ರಾಮವಾರು ಪೂರ್ಣ ಮಾಹಿತಿ ನೀಡುವುದು)

2018–19 ಮತ್ತು 2019–20ನೇ ಸಾಲಿನಲ್ಲಿ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಿರುವ ಗ್ರಾಮಗಳಲ್ಲಿನ ಕಾಮಗಾರಿಗಳ ಪ್ರಗತಿ ವಿವರ ಈ ಕೆಳಕಂಡಂತಿದೆ.

ಕ್ರ ಸಂ	ವರ್ಷ	ತಾಲ್ಲೂಕು	ಗ್ರಾಮ ಪಂಚಾಯಿತಿ	ಗ್ರಾಮ	ಕಾಮಗಾರಿಗಳ ಹಂತ
1)	2018–19	ನೆಲಮಂಗಲ ವಿಧಾನ ಸಭಾಕ್ಷೇತ್ರ	ನರಸೀಪುರ	ಬುಗಡನಹಳ್ಳಿ ಗೊಲ್ಲರಹಟ್ಟಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಭಾಗಶಃ ಪೂರ್ಣ ಗೊಂಡಿರುತ್ತದೆ.
2)	2018–19	ನೆಲಮಂಗಲ ವಿಧಾನ ಸಭಾಕ್ಷೇತ್ರ	ಶಿವಗಂಗೆ	ಕಂದಾಳು	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಭಾಗಶಃ ಪೂರ್ಣ ಗೊಂಡಿರುತ್ತದೆ.

3)	2018–19	ನೆಲಮಂಗಲ ವಿಧಾನ ಸಭಾಕ್ಷೇತ್ರ	ನರಸೀಪುರ	ಸಾಲಹಟ್ಟಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಭಾಗಶ: ಪೂರ್ಣ ಗೊಂಡಿರುತ್ತದೆ.
4)	2018–19	ನೆಲಮಂಗಲ ವಿಧಾನ ಸಭಾಕ್ಷೇತ್ರ	ಹೊನ್ನೇನಹಳ್ಳಿ	ಕೆಂಗಲ್ ಗೊಲ್ಲರಹಟ್ಟಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಭಾಗಶ: ಪೂರ್ಣ ಗೊಂಡಿರುತ್ತದೆ.
5)	2019–20	ನೆಲಮಂಗಲ	ಕಂಬಾಳು	ಕಂಬಾಳು ಗೊಲ್ಲರಹಟ್ಟಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ
6)	2019–20	ನೆಲಮಂಗಲ	ಬುಗುಡಿಹಳ್ಳಿ	ಬುಗುಡಿಹಳ್ಳಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ
7)	2019–20	ನೆಲಮಂಗಲ	ಕೆಂಗಲ್	ಕೆಂಗಲ್ ಗೊಲ್ಲರಹಟ್ಟಿ	ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ

ಸಂಖ್ಯೆ:ಹಿಂವಕ 164 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಮಾನ್ಯ ವಿಧಾನಸಭಾ ಸದಸ್ಯರಾದ ಡಾ|| ಕೆ. ಶ್ರೀನಿವಾಸಮೂರ್ತಿ (ನೆಲಮಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ.1600ಕ್ಕೆ

ಅನುಬಂಧ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ

ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 3 ವರ್ಷಗಳಿಂದ ನೀಡಿರುವ ಅನುದಾನದ ವಿವರ

(ರೂ.ಲಕ್ಷಗಳಲ್ಲಿ)

ಕ್ರ. ಸಂ	ಕಾರ್ಯಕ್ರಮದ ಹೆಸರು ಮತ್ತು ಲೆಕ್ಕಶೀರ್ಷಿಕೆ	2017-18	2018-19	2019-20
	ರಾಜ್ಯವಲಯ: ಯೋಜನೇತರ			
1	ವಿವಿಧ ಸಮುದಾಯಗಳ ಅಭಿವೃದ್ಧಿ 2225-03-001-0-05	222.50	10.00	0
2	ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 2225-03-277-2-51	15.50	22.71	9.50
3	ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 2225-03-277-2-52	23.94	31.49	34.92
4	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭ ಮತ್ತು ನಿರ್ವಹಣೆ 2225-03-277-2-53	47.28	33.78	30.39
5	ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03-277-3-11	2.93	5.28	9.09
6	ತರಬೇತಿ, ಅರಿವು ಮತ್ತು ಪ್ರೋತ್ಸಾಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ 2225-03-277-2-37	0	0.40	0.60
7	ನರ್ಸಿಂಗ್ ತರಬೇತಿ ಭತ್ಯೆ 2225-03-277-2-37	0	0	0.18
8	ಅಲೆಮಾರಿ/ಅರೆಅಲೆಮಾರಿ ಮೆ.ಪೂ.ವಿ ಪ್ರೋತ್ಸಾಹ ಧನ 2225-03-102-0-12	2.69	12.01	8.66
9	ಅಲೆಮಾರಿ/ಅರೆಅಲೆಮಾರಿ ಜನಾಂಗದ ಅಭಿವೃದ್ಧಿ 2225-03-102-0-12	0	100.00	57.00
10	ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣ ವಿಶೇಷ ಅಭಿವೃದ್ಧಿ ಯೋಜನೆ 4225-03-277-2-06	0	0	0
11	ದೇವರಾಜು ಅರಸು ಜನ್ಮ ದಿನಾಚರಣೆ 2225-00-103-0-56	0.25	0	0
	ಒಟ್ಟು	92.34	205.67	150.34
	ಜಿಲ್ಲಾವಲಯ ಯೋಜನೇತರ			
1	ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸುಧಾರಣೆ 2225-00-103-0-72	6.25	4.75	7.50
2	ವಿದ್ಯಾರ್ಥಿ ನಿಲಯಗಳ ನಿರ್ವಹಣೆ 2225-00-103-0-26	90.96	99.75	96.50
3	ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಛೇರಿಗಳು 2225-00-103-0-74	8.46	6.26	6.50

4	ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 2225-00-103-0-66	28.00	29.00	35.45
5	ವಕೀಲರಿಗೆ ಶಿಷ್ಯವೇತನ 2225-00-103-0-58	2.88	3.84	5.28
6	ವಿದ್ಯಾರ್ಥಿ ನಿಲಯಗಳಲ್ಲಿರುವವರಿಗೆ ಪ್ರೋತ್ಸಾಹಕ 2225-00-103-0-79	1.77	2.00	2.23
7	ಇತರೆ ಹಿಂದುಳಿದ ವರ್ಗಗಳಿಗೆ ಶುಲ್ಕ ರಿಯಾಯಿತಿ 2225-00-103-0-28	59.75	65.24	73.68
8	ಅನಾಥಾಲಯಗಳಿಗೆ ಸಹಾಯಧನ 2225-00-103-0-73	0	9.07	10.37
	ಒಟ್ಟು	198.07	219.91	237.51
	ರಾಜ್ಯವಲಯ+ಜಿಲ್ಲಾವಲಯ ಒಟ್ಟು	290.41	425.58	387.85

ಆಯುಕ್ತರು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬೆಂಗಳೂರು

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 156 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

150
12/3/20

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ. ಎಂ. ಬಿ. ಶೆಟ್ಟಿ ಶ್ರೀ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 554 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ. ಎಂ. ಬಿ. ಶೆಟ್ಟಿ ಶ್ರೀ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 554 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,
(ಸಹಿ)
ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	554
ಮಾನ್ಯ ಸದಸ್ಯರ ಹೆಸರು	ಶ್ರೀ ಡಾ|| ಭರತ್ ಶೆಟ್ಟಿ ವೈ. (ಮಂಗಳೂರು ನಗರ ಉತ್ತರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಿಂದ ದೇವರಾಜ ಅರಸು ನಿಗಮದಡಿಯಲ್ಲಿ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ (ವಿವರ ನೀಡುವುದು);	ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಿಂದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ 1197 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವರ್ಷಾವಾರು ವಿವರ ಈ ಕೆಳಕಂಡಂತಿದೆ.

ಕ್ರ ಸಂ.	ವರ್ಷ	ಸ್ವೀಕರಿಸಿದ ಅರ್ಜಿಗಳ ಸಂಖ್ಯೆ
1	2018-19	560
2	2019-20	637

ಕ್ರ. ಸಂ	ಪ್ರಶ್ನೆ	ಉತ್ತರ
ಆ)	ಫಲಾನುಭವಿಗಳು ನೀಡಿದ ಎಲ್ಲಾ ಅರ್ಜಿದಾರರಿಗೂ ನಿಗಮದ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆಯೇ (ಸಂಪೂರ್ಣ ವಿವರ ನೀಡುವುದು);	ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಂಪೂರ್ಣ ವಿವರ ಈ ಕೆಳಕಂಡಂತಿದೆ.

(ಲಕ್ಷ ರೂ.ಗಳಲ್ಲಿ)

ಕ್ರ. ಸಂ	ವರ್ಷ	ಗುರಿ		ಸಾಧನ	
		ಭೌತಿಕ	ಆರ್ಥಿಕ	ಭೌತಿಕ	ಆರ್ಥಿಕ
1	2018-19	118	65.50	124	62.00
2	2019-20	131	41.40	131	41.00

ಕ್ರ. ಸಂ	ಪ್ರಶ್ನೆ	ಉತ್ತರ
ಇ)	ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡಲು ಸರ್ಕಾರದ ಮಾನದಂಡಗಳೇನು (ಮಾಹಿತಿ ಒದಗಿಸುವುದು)?	ನಿಗಮದಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡಲು ಸರ್ಕಾರದ ಮಾನದಂಡಗಳು ಈ ಕೆಳಕಂಡಂತಿವೆ. ಅರ್ಜಿದಾರರು ಸರ್ಕಾರದ ಆದೇಶ ಸಂಖ್ಯೆ: ಎಸ್.ಡಬ್ಲ್ಯೂ.ಡಿ. 228 ಬಿಸಿಎ 2000, ದಿನಾಂಕ: 30/03/2002ರನ್ವಯ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ➢ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಗ್ರಾಮಾಂತರ ಪ್ರದೇಶದವರಿಗೆ ರೂ.40,000/- ಹಾಗೂ ನಗರ ಪ್ರದೇಶದವರಿಗೆ ರೂ.55,000/- ನಿಗಧಿಪಡಿಸಿದ ವಿದೇಶಿ ವಿಶ್ವವಿದ್ಯಾಲಯದಲ್ಲಿ ಬಡ್ಡಿ ರಹಿತ ಸಾಲ ಯೋಜನೆಯಲ್ಲಿ ರೂ.8.00ಲಕ್ಷಗಳು ಮತ್ತು ಅರಿವು ಶೈಕ್ಷಣಿಕ ಯೋಜನೆಯಲ್ಲಿ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು.

....2

		➢ ಕಿರು ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಬಿ.ಪಿ.ಎಲ್. ಕುಟುಂಬಕ್ಕೆ ಸೇರಿದವರಾಗಿರಬೇಕು. ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರಬಾರದು. ಸ್ವ ಸಹಾಯ ಗುಂಪಿನ ಸದಸ್ಯರಾಗಿರಬೇಕು. ➢ ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ➢ ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಪಡೆಯಲು ಸಣ್ಣ ಮತ್ತು ಅತಿ ಸಣ್ಣರೈತರಾಗಿದ್ದು ನೀರಾವರಿ ಸೌಲಭ್ಯ ಹೊಂದಿರಬಾರದು. ➢ ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಸಾಂಪ್ರದಾಯಿಕ ವೃತ್ತಿ ನಿರ್ವಹಿಸುತ್ತಿರಬೇಕು. ➢ ಅರ್ಜಿದಾರರು ಮತ್ತು ಅವರ ಕುಟುಂಬದ ಸದಸ್ಯರು ಕಳೆದ ಯಾವುದೇ ವರ್ಷಗಳಲ್ಲಿ ನಿಗಮದಿಂದ ಯಾವುದೇ ಸೌಲಭ್ಯಗಳನ್ನು ಪಡೆದಿರಬಾರದು..

ಸಂ:ಹಿಂವಕ 156 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಕಾಇ [illegible] ಎಸ್‌ಐ-45-2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ
ಬೆಂಗಳೂರು, ದಿನಾಂಕ:10-03-2020

7
12/03/2020

ಇವರಿಂದ,
ಸರ್ಕಾರದ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಭಯ್ ಪಾಟೀಲ್ (ಬೆಳಗಾಂ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1644ಕ್ಕೆ ಉತ್ತರಿಸುವ ಬಗ್ಗೆ.

****

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಭಯ್ ಪಾಟೀಲ್ (ಬೆಳಗಾಂ ದಕ್ಷಿಣ), ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1644ಕ್ಕೆ ಸಂಬಂಧಿಸಿದ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿ ಕೊಡಲು ನಿರ್ದೇಶಿತಳಾಗಿದ್ದೇನೆ.

ತಮ್ಮ ನಂಬುಗೆಯ

Vijaya. N
10/3/2020.

(ವಿಜಯ.ಎನ್)
ಪೀಠಾಧಿಕಾರಿ-5,
ಕಾರ್ಮಿಕ ಇಲಾಖೆ
(ಕಾ.ರಾ.ವಿ.ಯೋ.ವೈ.ಸೇವೆಗಳು)

ಪ್ರತಿಯನ್ನು ಮಾಹಿತಿಗಾಗಿ:

1. ಮಾನ್ಯ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
2. ಸರ್ಕಾರದ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು
3. ಸರ್ಕಾರದ ಉಪ ಕಾರ್ಯದರ್ಶಿ 1 / 2 ರವರ ಆಪ್ತ ಶಾಖೆ, ಕಾರ್ಮಿಕ ಇಲಾಖೆ, ವಿಕಾಸ ಸೌಧ.
4. ಪೀಠಾಧಿಕಾರಿ-7, ಸ್ಕೀಮರ ಶಾಖೆ, ಕಾರ್ಮಿಕ ಇಲಾಖೆ, ವಿಕಾಸ ಸೌಧ.

ಕರ್ನಾಟಕ ವಿಧಾನ ಸಭೆ

1 ಮಾನ್ಯ ಸದಸ್ಯರ ಹೆಸರು : ಶ್ರೀ ಅಭಯ್ ಪಾಟೀಲ್ (ಬೆಳಗಾಂ ದಕ್ಷಿಣ)

2 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1644

3 ಉತ್ತರಿಸಬೇಕಾದ ದಿನಾಂಕ : 12-03-2020

4. ಉತ್ತರಿಸಬೇಕಾದವರು : ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಪರಿಸರದಲ್ಲಿ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಆರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆಯೇ; (ಸಂಪೂರ್ಣ ವಿವರ ನೀಡುವುದು)	ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಪರಿಸರದಲ್ಲಿ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯನ್ನು ಆರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಸಿರುವುದಿಲ್ಲ.
(ಆ)	ಕಾರ್ಮಿಕರ ಹಿತದೃಷ್ಟಿಯಿಂದ ಆಸ್ಪತ್ರೆಯನ್ನು ಬೆಳಗಾವಿ ತಾಲ್ಲೂಕಿನ ಮಚ್ಚೆ ಪರಿಸರದಲ್ಲಿ ಸ್ಥಾಪಿಸುವ ಉದ್ದೇಶವು ಸರ್ಕಾರಕ್ಕೆ ಇದೆಯೆ; ಇದ್ದಲ್ಲಿ, ಅಗತ್ಯ ವಿವರ ಒದಗಿಸುವುದು;	ಉದ್ಭವಿಸುವುದಿಲ್ಲ
(ಇ)	ಕಛೇರಿಯಿಂದ ಬಾಕಿ ಇರುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲು ಎಷ್ಟು ಕಾಲಾವಧಿ ಅವಶ್ಯಕತೆ ಇರುತ್ತದೆ? (ವಿವರ ನೀಡುವುದು)	-- ಅನ್ವಯಿಸುವುದಿಲ್ಲ --

ಕಡತ ಸಂಖ್ಯೆ: ಕಾಇ-ಎಲ್ಎಸ್ಐ/45/2020

(ಅರಬೈಲ್ ಶಿವರಾಂ ಹೆಬ್ಬಾರ್)
ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕರ್ನಾಟಕ ಸರ್ಕಾರ

ಇ-ಕಛೇರಿ ಕ್ರಮಾಂಕ: ಇಡಿ 49 ಯುಬಿವಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 11.03.2020

187
u/s
12/03/2020

ಇಂದ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು - 560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನಸಭೆ,
ಬೆಂಗಳೂರು.

ಮಾನ್ಯರೆ,

ವಿಷಯ:- ಶ್ರೀ ಸುಬ್ಬಾರೆಡ್ಡಿ ಎಸ್.ಎನ್. (ಬಾಗೇಪಲ್ಲಿ), ವಿಧಾನಸಭೆ ಮಾನ್ಯ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1634 ಕ್ಕೆ ಉತ್ತರ ನೀಡುವ ಬಗ್ಗೆ.

ಉಲ್ಲೇಖ:- ತಮ್ಮ ಸೂಚನಾ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1634/2020, ದಿನಾಂಕ:02.03.2020

****

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಿತ ಸೂಚನಾ ಪತ್ರಕ್ಕೆ ಸಂಬಂಧಿಸಿದಂತೆ, 15ನೇ ಕರ್ನಾಟಕ ವಿಧಾನಸಭೆಯ 6ನೇ ಅಧಿವೇಶನದಲ್ಲಿ "ಫಲಿತಾಂಶ ಪ್ರಕಟಗೊಳಿಸದಿರುವುದು" ಎಂಬ ವಿಷಯದ ಕುರಿತು ಶ್ರೀ ಸುಬ್ಬಾರೆಡ್ಡಿ ಎಸ್.ಎನ್. (ಬಾಗೇಪಲ್ಲಿ), ವಿಧಾನಸಭೆ ಮಾನ್ಯ ಸದಸ್ಯರು ಇವರಿಂದ ಮಂಡಿಸಲಾಗಿರುವ ಹಾಗೂ ದಿನಾಂಕ:12.03.2020ರಂದು ಸದನದಲ್ಲಿ ಪ್ರಸ್ತಾಪಿಸಲಾಗುವ ಚುಕ್ಕೆ ಗುರುತಿಲ್ಲದ ಪ್ರಶ್ನೆಸಂಖ್ಯೆ : 1634 ಕ್ಕೆ ಉತ್ತರಗಳ 100 ಮುದ್ರಿತ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ಹಾಗೂ ಉತ್ತರಗಳ ವಿದ್ಯುನ್ಮಾನ ಪ್ರತಿಯನ್ನು ಮಿಂಚಂಚೆ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಲು ನಾನು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಶಿಲ್ಪ ಕೆ.)
ಶಾಖಾಧಿಕಾರಿ,
ಉನ್ನತ ಶಿಕ್ಷಣ ಇಲಾಖೆ
(ವಿಶ್ವವಿದ್ಯಾನಿಲಯಗಳು-2)

11/03/2020

ಕರ್ನಾಟಕ ವಿಧಾನಸಭೆ

೧೫ನೇ ವಿಧಾನಸಭೆ

೬ನೇ ಅಧಿವೇಶನ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1634
ಮಾನ್ಯ ಸದಸ್ಯರ ಹೆಸರು	ಶ್ರೀ ಸುಬ್ಬಾರೆಡ್ಡಿ ಎಸ್.ಎನ್.
ಉತ್ತರಿಸಬೇಕಾದ ಸಚಿವರು	ಮಾನ್ಯ ಉಪಮುಖ್ಯಮಂತ್ರಿಗಳು(ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ	12.03.2020

	ಪ್ರಶ್ನೆ	ಉತ್ತರ
ಅ	ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ 4 ಮತ್ತು 5 ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಿ.ಎ. ಹಾಗೂ ಬಿ.ಕಾಂ ಪದವಿಯ 4 ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶಗಳನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಈಗಾಗಲೇ ಪ್ರಕಟಿಸಲಾಗಿದೆ.
ಆ	ಬಂದಿದ್ದಲ್ಲಿ, ಮೇಲಿನ ವಿದ್ಯಾರ್ಥಿಗಳಿಗೆ 4 ಮತ್ತು 5 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಣೆ ಮಾಡದಿರಲು ಕಾರಣಗಳೇನು;	ಉದ್ಭವಿಸುವುದಿಲ್ಲ
ಇ	ಅಂತಿಮ ವರ್ಷದ ಪರೀಕ್ಷೆ ಶುಲ್ಕ ಪಾವತಿ ಮಾಡಲು ಕಡೆಯ ದಿನಾಂಕ ಮುಗಿಯುತ್ತಾ ಬಂದರೂ ಫಲಿತಾಂಶ ಪ್ರಕಟಣೆ ಮಾಡಿ ಅಂಕಪಟ್ಟಿ ನೀಡದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	2019ನೇ ಸಾಲಿನ ಮೇ-ಜೂನ್ ಮಾಹೆಗಳಲ್ಲಿ ನಡೆದ ಬಿ.ಕಾಂ ಪದವಿಯ 4 ನೇ ಸೆಮಿಸ್ಟರ್‌ನ ಅಂಕಪಟ್ಟಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಸಕಾಲಿಕವಾಗಿ ವಿತರಿಸಲಾಗಿದೆ. ಬಿ.ಎ. ವ್ಯಾಸಂಗಕ್ರಮದ ನಾನ್ ಕೋರ್ ವಿಷಯದ ಓ.ಎಂ.ಆರ್ ಶೀಟ್‌ಗಳನ್ನು ಕಾಲೇಜಿನಿಂದ ದೀರ್ಘ ವಿಳಂಬವಾಗಿ ಸಲ್ಲಿಸಿದ ಕಾರಣ ಈ ವಿಷಯದ ಫಲಿತಾಂಶವನ್ನು ದಿನಾಂಕ:11.11.2019ರಂದು ಪ್ರಕಟಿಸಲಾಗಿದ್ದು, ಅಂಕಪಟ್ಟಿಗಳನ್ನು ಸಿದ್ಧಪಡಿಸಿ ವಿತರಿಸಲು ಬೆಂಗಳೂರು ವಿಶ್ವವಿದ್ಯಾಲಯದಿಂದ ಕ್ರಮಕ್ಕೈಗೊಳ್ಳಲಾಗಿದೆ. 2019-20ನೇ ಸಾಲಿನ ಡಿಸೆಂಬರ್-ಜನವರಿ ಮಾಹೆಗಳಲ್ಲಿ ನಡೆದ 5ನೇ ಸೆಮಿಸ್ಟರ್ ಪರೀಕ್ಷೆಗಳ ಅಂಕಪಟ್ಟಿಗಳನ್ನು ಮುದ್ರಿಸಿ ವಿತರಿಸಲು ಬೆಂಗಳೂರು ವಿಶ್ವವಿದ್ಯಾಲಯದಿಂದ ಕ್ರಮಕ್ಕೈಗೊಳ್ಳಲಾಗುತ್ತಿದೆ.
ಈ	ಬಂದಿದ್ದಲ್ಲಿ, ಫಲಿತಾಂಶ ಪ್ರಕಟ ಮಾಡಿ ಅಂಕಪಟ್ಟಿ ವಿರತಣೆ ಮಾಡಲು ಸರ್ಕಾರ ಯಾವ ಕ್ರಮಕ್ಕೈಗೊಂಡಿದೆ (ವಿವರ ಒದಗಿಸುವುದು)?	

ಇಡಿ/ 49 /ಯುಬಿವಿ/2020

(ಡಾ॥ ಅಶ್ವತ್ಥನಾರಾಯಣ ಸಿ.ಎನ್)

ಉಪಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ)

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 161 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

212
46
12/3/20

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ, .

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ|| ಯತೀಂದ್ರ ಸಿದ್ದರಾಮಯ್ಯ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.389ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ|| ಯತೀಂದ್ರ ಸಿದ್ದರಾಮಯ್ಯ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.389ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	389
ಮಾನ್ಯ ಸದಸ್ಯರ ಹೆಸರು	ಡಾ|| ಯತೀಂದ್ರ ಸಿದ್ದರಾಮಯ್ಯ (ವರುಣ ವಿಧಾನ ಸಭಾ ಕ್ಷೇತ್ರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ವರುಣ ವಿಧಾನಸಭಾ ಕ್ಷೇತ್ರದಲ್ಲಿ 2017-18, 2018-19 ಮತ್ತು 2019-20ನೇ ಸಾಲಿನಲ್ಲಿ ಮಂಜೂರಾದ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ಕಾಮಗಾರಿಗಳು ಅನುದಾನದ ಕೊರತೆಯಿಂದ ಅಪೂರ್ಣಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಎಷ್ಟು ಭವನಗಳು ಅಪೂರ್ಣಗೊಂಡಿರುತ್ತವೆ; ಹಾಗೂ ಯಾವಾಗ ಅನುದಾನವನ್ನು ಮಂಜೂರು ಮಾಡಲಾಗುವುದು, ಭವನಗಳನ್ನು ಪೂರ್ಣಗೊಳಿಸಲಾಗುವುದು? (ವಿವರ ನೀಡುವುದು)	ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ 2017-18ನೇ, 2018-19ನೇ ಮತ್ತು 2019-20ನೇ ಸಾಲಿನಲ್ಲಿ ಒಟ್ಟು 56 ಸಮುದಾಯ ಭವನಗಳು ಮಂಜೂರಾಗಿದ್ದು, ಇವುಗಳಲ್ಲಿ 2 ಭವನಗಳ ನಿರ್ಮಾಣ ಪೂರ್ಣಗೊಂಡಿದ್ದು, 25 ಭವನಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿಕೆ 29 ಭವನಗಳ ಕಾಮಗಾರಿಗಳು ನಿವೇಶನದ ಕೊರತೆ/ ದಾಖಲಾತಿಗಳ ಲಭ್ಯತೆ ಇಲ್ಲದಿರುವುದರಿಂದ ಹಾಗೂ ಇತರೆ ಕಾರಣಗಳಿಂದ ಪ್ರಾರಂಭವಾಗಿರುವುದಿಲ್ಲ. ಸಂಪೂರ್ಣ ವಿವರಗಳನ್ನು www.backwardclasses.kar.nic.in ರಲ್ಲಿ ನೀಡಲಾಗಿದೆ. ಈ ಎಲ್ಲಾ ಸಂಸ್ಥೆಗಳಿಗೂ ಮೊದಲನೇ ಕಂತಿನ ಅನುದಾನವನ್ನು ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ರವರಿಗೆ ಬಿಡುಗಡೆಗೊಳಿಸಲಾಗಿರುತ್ತದೆ. ಸಂಬಂಧಿಸಿದ ಸಂಸ್ಥೆಗಳಿಗೆ ಈಗಾಗಲೇ ಬಿಡುಗಡೆಯಾಗಿರುವ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಹಾಗೂ ಪ್ರಗತಿ ವರದಿ ಸಲ್ಲಿಸಿದ ನಂತರ ಸದರಿ ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಿಸಿ ಉಳಿಕೆ ಅನುದಾನವನ್ನು ಬಿಡುಗಡೆಗೊಳಿಸಲು ಪರಿಶೀಲಿಸಲಾಗುವುದು.

ಸಂ:ಹಿಂವಕ 161 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 56 ಸಿಓಎಫ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11.03.2020

111
U/S
12/3/20

ಇವರಿಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿ,
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಹೇಶ್.ಸಾರಾ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1674ಕ್ಕೆ ಉತ್ತರಗಳನ್ನು ಕಳುಹಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಹೇಶ್.ಸಾ.ರಾ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1674ಕ್ಕೆ ದಿನಾಂಕ: 12.03.2020ರಂದು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಿ ಕೊಡಲು ನಿರ್ದೇಶಿತಳಾಗಿದ್ದೇನೆ.

ತಮ್ಮ ನಂಬುಗೆಯ

(ಜಿ.ಶೀಲಾಬಾಯಿ)
ಸರ್ಕಾರದ ಅಧೀನ ಕಾರ್ಯದರ್ಶಿ (ಸಕ್ಕರೆ)
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
ದೂರವಾಣಿ ಸಂಖ್ಯೆ: 080-22034611

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1674
2. ಸದಸ್ಯರ ಹೆಸರು : ಶ್ರೀ ಮಹೇಶ್ ಸಾ.ರಾ.
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸುವ ಸಚಿವರು : ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

<table>
<tr><th>ಕ್ರ. ಸಂ</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ</td><td>ಮಂಡ್ಯ ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆ, ಪಾಂಡವಪುರ ತಾಲ್ಲೂಕಿನ ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಕೆ.ಆರ್.ನಗರ ತಾಲ್ಲೂಖಿನ ಚುಂಚನಕಟ್ಟೆ ಗ್ರಾಮದಲ್ಲಿ ಶ್ರೀ ರಾಮ ಸಕ್ಕರೆ ಕಾರ್ಖಾನೆಗಳು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸದೆ ಇರುವುದರಿಂದ ಸದರಿ ಸಕ್ಕರೆ ಕಾರ್ಖಾನೆಗಳಿಗೆ ಚಾಲನೆ ನೀಡಲು ಕ್ರಮ ಕೈಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಹಾಗಿದ್ದಲ್ಲಿ, ಕ್ರಮ ಕೈಗೊಂಡಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು.</td><td rowspan="3">ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ, ಪಾಂಡವಪುರ ತಾಲ್ಲೂಕಿನ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಗಳು ಪ್ರಸ್ತುತ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಿರುತ್ತವೆ.

ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ಸರ್ಕಾರದ ಆದೇಶ ಸಂಖ್ಯೆ: ವಾಕೈ 05 ಸಸಕಾ 2020 ದಿನಾಂಕ: 09.03.2020ರಲ್ಲಿ 2020-21ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ LROT ಆಧಾರದ ಮೇಲೆ 'ಹೇಗಿದೆಯೋ ಹಾಗೆ' (As is where is basis) ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ಅನುಮತಿ ನೀಡಿರುತ್ತದೆ. ಈ ಕಾರ್ಖಾನೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ಸರ್ಕಾರದ ಆದೇಶ ಸಂಖ್ಯೆ: ವಾಕೈ 24 ಸಸಕಾ 2019 ದಿನಾಂಕ: 27.01.2020ರಲ್ಲಿ 2020-21ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ LROT ಆಧಾರದ ಮೇಲೆ 'ಹೇಗಿದೆಯೋ ಹಾಗೆ' (As is where is basis) ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ಸರ್ಕಾರದ ಆದೇಶ ಸಂಖ್ಯೆ: ವಾಕೈ 23 ಸಸಕಾ 2019 ದಿನಾಂಕ: 28.01.2020 ರಲ್ಲಿ 2020-21ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ LROT ಆಧಾರದ ಮೇಲೆ 'ಹೇಗಿದೆಯೋ ಹಾಗೆ' (As is where is basis) ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.</td></tr>
<tr><td>ಆ</td><td>ಮಂಡ್ಯ ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸುಮಾರು ರೂ.500.00 ಕೋಟಿ ವೆಚ್ಚದಲ್ಲಿ ಹೊಸದಾಗಿ ಚಾಲನೆ ನೀಡಲು ತೀರ್ಮಾನಿಸಿರುವುದು
ನಿಜವೇ ಪ್ರಸ್ತುತ ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಹೊಸದಾಗಿ ಯಾವಾಗ ಚಾಲನೆಗೊಳಿಸಲಾಗುವುದು: (ಸಂಪೂರ್ಣ ಮಾಹಿತಿ ನೀಡುವುದು)</td></tr>
<tr><td>ಇ</td><td>ಪಾಂಡವಪುರ ತಾಲ್ಲೂಕಿನ ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಕೆ.ಆರ್.ನಗರ ಚುಂಚನಕಟ್ಟೆ ಗ್ರಾಮದಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಪುನರ್ ಆರಂಭಿಸಲು ನಿರ್ಧರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಮೇಲ್ಕಂಡ ಮೂರು ಸಕ್ಕರೆ ಕಾರ್ಖಾನೆಗಳ ಪುನರ್ ಆರಂಭಕ್ಕೆ ಸರ್ಕಾರ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು)</td></tr>
</table>

ಸಂಖ್ಯೆ: ಸಿಐ 56 ಸಿಓಎಫ್ 2020

(ಅರಬೈಲ್ ಶಿವರಾಮ ಹೆಬ್ಬಾರ)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 34 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:10.03.2020.

81
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1701ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1701ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

10/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

10/03

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1701
ಮಾನ್ಯ ಸದಸ್ಯರ ಹೆಸರು	ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ	ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಜನಕ್ಕೆ ಚಿಕಿತ್ಸೆ ನೀಡಲಾಗಿದೆ.	ಬೆಳಗಾವಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಾರಂಭದಿಂದ ಫೆಬ್ರವರಿ 2020ರ ಅಂತ್ಯದವರೆಗೆ 37,996 ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಆ	ಹಾಗಿದ್ದಲ್ಲಿ, ಈ ಯೋಜನೆಗಳಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಯಿಂದ ನಿರಾಪೇಕ್ಷಣಾ ಪತ್ರ (NOC)ದ ಅವಶ್ಯಕತೆ ಇದೆಯೇ;	ಈ ಯೋಜನೆಯಡಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಯಿಂದ ನಿರಾಕ್ಷೇಪಣಾ ಪತ್ರ (NOC)ದ ಅವಶ್ಯಕತೆ ಇರುವುದಿಲ್ಲ.
ಇ	ಬೇರೆ ರಾಜ್ಯಗಳಲ್ಲಿ ಈ ನಿರಾಪೇಕ್ಷಣಾ ಪತ್ರ (NOC) ಪಡೆಯುವುದು ಅವಶ್ಯವಿಲ್ಲದಿರುವುದು ಸರ್ಕಾರದ ಗಮನದಲ್ಲಿದೆಯೇ;	ಹೌದು.
ಈ	ಹಾಗಾದರೆ, ನಮ್ಮ ರಾಜ್ಯದಲ್ಲಿಯು ಸಹ ನಿರಾಪೇಕ್ಷಣಾ ಪತ್ರ (NOC)ದ ವಿನಾಯಿತಿ ನೀಡಲಾಗುವುದೇ?	ರಾಜ್ಯದಲ್ಲಿ ರೆಫೆರಲ್ ವ್ಯವಸ್ಥೆ ಇರುವುದರಿಂದ ನಿರಾಕ್ಷೇಪಣಾ ಪತ್ರ (NOC)ದ ವಿನಾಯಿತಿ ಅನ್ವಯಿಸುವುದಿಲ್ಲ.

ಆಕುಕ 34 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 32 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:10.03.2020.

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಹ್ಯಾರಿಸ್ ಎನ್.ಎ (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 972 ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಹ್ಯಾರಿಸ್ ಎನ್.ಎ (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 972 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	972
ಮಾನ್ಯ ಸದಸ್ಯರ ಹೆಸರು	ಶ್ರೀ ಹ್ಯಾರಿಸ್ ಎನ್.ಎ. (ಶಾಂತಿನಗರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ	ಜನಾರೋಗ್ಯ ಸೇವೆಯ ನಿಟ್ಟಿನಲ್ಲಿ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ಒದಗಿಸಿಕೊಡುವ ಸಲುವಾಗಿ ತಂದಿರುವ ಯೋಜನಾನುಷ್ಠಾನದಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸರಕಾರ ಗಮನಿಸಿದೆಯೇ; ಹಾಗಿದ್ದಲ್ಲಿ, ಆ ಕುರಿತಾದ ಸರ್ಕಾರದ ಕ್ರಮಗಳೇನು;	ಹೌದು. ಯೋಜನಾನುಷ್ಠಾನದಲ್ಲಿ ಮ್ಯಾನ್ಯೂವಲ್ ರೆಫರಲ್ ಇದ್ದಿದ್ದರಿಂದ ಫಲಾನುಭವಿಗಳಿಗೆ ಯೋಜನೆಯ ಸೇವೆ ಪಡೆಯುವಲ್ಲಿ ಹಾಗೂ ನೊಂದಾಯಿತ ಆಸ್ಪತ್ರೆಗಳಿಗೆ ಯೋಜನೆ ನೀಡುವಲ್ಲಿ ತೊಡಕಾಗುತ್ತಿದ್ದುದರಿಂದ ಆನ್‌ಲೈನ್ ರೆಫರೆಲ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಯೋಜನಾ ಅನುಷ್ಠಾನದಲ್ಲಿ ಅನುಕೂಲವಾಗುತ್ತಿದೆ.
ಆ	ಸದರಿ ಯೋಜನೆಯ ಅನುಷ್ಠಾನದಲ್ಲಿ ವೈಫಲ್ಯತೆಗಳನ್ನು ಗಮನಿಸುವುದರ ಜೊತೆಗೆ ರೋಗಿಗಳು ಸಂಕಷ್ಟದಲ್ಲಿ ಸಿಲುಕಿ ಬೀಳದಂತೆ ಮಾಡಲು ರೋಗಿಯು ಯಾವ ಆಸ್ಪತ್ರೆಗೆ ಹೋಗಬೇಕೆಂಬ ಗೊಂದಲದಲ್ಲಿಯೇ ಉಳಿದು ತನ್ನ ಸ್ವಂತ ಹಣವನ್ನೇ ಬಳಸಬೇಕಾಗಿ ಬಹಳಷ್ಟು ಯೋಜನಾನುಷ್ಠಾನದ ವಿಳಂಬವನ್ನು ಚುರುಕುಗೊಳಿಸುವ ಕುರಿತು ಸರ್ಕಾರದ ಕ್ರಮಗಳೇನು;	ಎಲ್ಲಾ ಆಸ್ಪತ್ರೆಗಳ ದೈನಂದಿನ ಸಾಮರ್ಥ್ಯಗಳನ್ನು ಗುರುತಿಸಿ ರೋಗಿಯು ಯಾವ ಆಸ್ಪತ್ರೆಗೆ ಹೋಗಬೇಕೆಂಬ ಗೊಂದಲವನ್ನು ನಿವಾರಿಸಲು ಆನ್‌ಲೈನ್ ರೆಫರೆಲ್ ಪದ್ಧತಿಯನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಇದರ ಆಗುಹೋಗುಗಳನ್ನು ಪರಿಗಣನೆಗೆ ತೆಗೆದುಕೊಂಡು ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
ಇ	ರೋಗಿಗಳು ಸುಲಭ ಸಾಧ್ಯವಾಗುವ ರೀತಿಯಲ್ಲಿ ಚಿಕಿತ್ಸೆ ಪಡೆಯಲೇ ಬೇಕಾಗುತ್ತದೆ. ರೋಗಿಗಳು ಆಸ್ಪತ್ರೆಗಳ ಹುಡುಕಾಟದಲ್ಲಿ ತಮ್ಮ ಪ್ರಾಣವನ್ನು ಪಣವಿಡಲು ಸಾಧ್ಯವಾಗಲಾರದು ಎಂಬುದನ್ನು ಗಮನಿಸಿ ತ್ವರಿತ ಸೇವೆಗೆ ಅನುವುಮಾಡಿಕೊಡುವಲ್ಲಿ ಸರ್ಕಾರದ ಗಂಭೀರ ಮತ್ತು ಪರಿಣಾಮಕಾರಿ ಕ್ರಮಗಳು ಯಾವುವು?	ಈ ಯೋಜನೆಯು ಸರಳ ರೀತಿ ನಡೆಯಲು ಚಿಕಿತ್ಸೆ ವಿಧಾನಗಳನ್ನು ವರ್ಗೀಕರಿಸಿದ್ದು, ಯಾವುದೇ ವಿಳಂಬವಾಗದೆ ಸ್ವಯಂ ಅನುಮೋದನೆಗೊಳ್ಳಲು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಯಾವುದೇ ರೆಫರೆಲ್ ಪತ್ರದ ಅಗತ್ಯವಿಲ್ಲದೆ ಸರ್ಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ರೆಫರಲ್ ಮೇಲೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ನೀಡುವ ಆಸ್ಪತ್ರೆಗಳ ಪಟ್ಟಿಯನ್ನು ದೂರದನ್ವಯ ರೆಫರಲ್ ಶಿಫಾರಸ್ಸು ಪತ್ರದಲ್ಲಿ ನೀಡಲಾಗುತ್ತದೆ.

ಆಕುಕ 32 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

<u>ಕರ್ನಾಟಕ ಸರ್ಕಾರ</u>

ಸಂಖ್ಯೆ:ಆಕುಕ 09 ಎಸ್.ಟಿ.ಕ್ಯೂ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು, ದಿನಾಂಕ:11-03-2020

214 L/S 12/3/20

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:713ಕ್ಕೆ ಉತ್ತರಿಸುವ ಬಗ್ಗೆ.

ಉಲ್ಲೇಖ: ತಮ್ಮ ಅ.ಸ ಪತ್ರ ಸಂಖ್ಯೆ:ವಿಸಪ್ರ.ಶಾ/15ನೇವಿಸ/6ರಾ/ಚುಗು-ಚುರ.ಪ್ರಶ್ನೆ/06/2020, ದಿನಾಂಕ:03.03.2020

******

ಮಾನ್ಯ ಕರ್ನಾಟಕ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:713ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿರುತ್ತೇನೆ.

ತಮ್ಮ ನಂಬುಗೆಯ,

11/03/2020

(ಹೆಚ್.ಸಿ.ಹರ್ಷರಾಣಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಕುಟುಂಬ ಕಲ್ಯಾಣ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	713
ಮಾನ್ಯ ಸದಸ್ಯರ ಹೆಸರು	:	ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್,
ಉತ್ತರಿಸಬೇಕಾದ ದಿನಾಂಕ	:	12-03-2020
ಉತ್ತರಿಸುವ ಸಚಿವರು	:	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕ್ರಸಂ.	ಪ್ರಶ್ನೆ	ಉತ್ತರ
ಅ	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಶಾ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ಸಂಖ್ಯೆ ಎಷ್ಟು; (ಜಿಲ್ಲಾವಾರು ವಿವರ ನೀಡುವುದು)	ದಿನಾಂಕ:29/02/2020ಕ್ಕೆ ಅಂತ್ಯಗೊಂಡಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಒಟ್ಟು ಸಂಖ್ಯೆ:41,648 ಜಿಲ್ಲಾವಾರು ವಿವರಗಳನ್ನು **ಅನುಬಂಧ-1** ರಲ್ಲಿ ನೀಡಲಾಗಿದೆ.
ಆ	ಸದರಿಯವರುಗಳು ಕಳೆದ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ; ಸದರಿಯವರುಗಳಿಗೆ ಪ್ರಸ್ತುತ ನೀಡುತ್ತಿರುವ ವೇತನ ಹಾಗೂ ಇತರೆ ಭತ್ಯೆಗಳು ಯಾವುವು; (ವಿವರ ನೀಡುವುದು)	ರಾಜ್ಯದಲ್ಲಿ 2008-09ನೇ ಸಾಲಿನಿಂದ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರಿಗೆ ಮಾಸಿಕ ರೂ:4000/ ಗೌರವಧನವನ್ನು ನೀಡಲಾಗುತ್ತಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 34 ವಿವಿಧ ಆರೋಗ್ಯ ಚಟುವಟಿಕೆಗಳಿಗೆ ಕಾರ್ಯನಿರ್ವಹಣೆಯ ಆಧಾರದ ಮೇಲೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ವಿವರಗಳನ್ನು **ಅನುಬಂಧ-2** ರಲ್ಲಿ ನೀಡಲಾಗಿದೆ.
ಇ	ಸದರಿ ನೌಕರರುಗಳು ಇತ್ತೀಚೆಗೆ ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಮುಷ್ಕರ ಹೂಡಿದ್ದು ನಿಜವೇ, ಹಾಗಿದ್ದರೆ, ಸದರಿ ನೌಕರರುಗಳ ಬೇಡಿಕೆಗಳು ಏನು; ಈ ಬೇಡಿಕೆಗಳ ಪೈಕಿ ಸರ್ಕಾರ ಯಾವ ಯಾವ ಬೇಡಿಕೆಗಳನ್ನು ಈಡೇರಿಸಲಾಗುವುದು; (ವಿವರ ನೀಡುವುದು)	ಹೌದು. ಬೇಡಿಕೆಗಳನ್ನು **ಅನುಬಂಧ-3** ರಲ್ಲಿ ಹಾಗೂ ಈ ಬಗ್ಗೆ ಸರ್ಕಾರದಿಂದ ತೆಗೆದುಕೊಂಡಿರುವ ಪ್ರತಿ ಸ್ಪಂದನೆಗಳನ್ನು **ಅನುಬಂಧ-4**ರಲ್ಲಿ ನೀಡಲಾಗಿದೆ.
ಈ	ಸದರಿಯವರ ಸೇವೆಯನ್ನು ಖಾಯಂಗೊಳಿಸಿ, ಸದರಿ ನೌಕರರಿಗೆ ನಿವೃತ್ತಿ ನಂತರ ಅನುಕೂಲವಾಗುವಂತೆ ನಿರ್ದಿಷ್ಟ ಮೊತ್ತದ ಹಣ ಹಾಗೂ ಅಪಘಾತ, ಆರೋಗ್ಯ ವಿಮೆಯಂತಹ ಯೋಜನೆಗಳ ಸೌಲಭ್ಯವನ್ನು ಒದಗಿಸಲಾಗುವುದೇ; (ವಿವರ ನೀಡುವುದು)	ಆಶಾ ಕಾರ್ಯಕರ್ತೆಯು ಸ್ವಯಂ ಸೇವಾ ನೆಲಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿದ್ದು, ಇವರನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಲಾಗಿದೆ. ಇವರು ಪೂರ್ಣಾವಧಿ ಅಥವಾ ಅರೆಕಾಲಿಕ ನೌಕರರಲ್ಲ. ಹತ್ತು ವರ್ಷಗಳ ಕಾಲ
ಉ	ಸದರಿಯವರ ಕೌಟುಂಬಿಕ ಜೀವನ	

	ಭದ್ರತೆಗೆ ಸರ್ಕಾರ ಕೈಗೊಂಡಿರುವ ಕ್ರಮವೇನು? (ವಿವರ ನೀಡುವುದು)	ನಿರಂತರವಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ಪ್ರೇರಿತವಾಗಿ ಕರ್ತವ್ಯ ತ್ಯಜಿಸುವ ಆಶಾ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೂ:20,000/- (ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ಏಕಗಂಟಿನ ಪ್ರೋತ್ಸಾಹಧನವಾಗಿ ನೀಡುವ ನಿರ್ಣಯ ಅನುಮೋದನೆಗೊಂಡಿರುತ್ತದೆ. ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಸುರಕ್ಷೆಯನ್ನು ನೀಡುವ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ವ್ಯಾಪ್ತಿಗೆ ತರಲಾಗಿದ್ದು, ಈ ಯೋಜನೆಗಳಿಗೆ ಆಶಾ ಕಾರ್ಯಕರ್ತೆಯರನ್ನು ನೋಂದಾಯಿಸಲಾಗುತ್ತಿದೆ ಮತ್ತು ಈ ಯೋಜನೆಗಳ ಪ್ರೀಮಿಯಂ ಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಮರುಪಾವತಿ ಮಾಡಲಾಗುತ್ತಿದೆ.

ಕಡತ ಸಂಖ್ಯೆ:ಆಕುಕ 09 ಎಸ್‌ಟಿಕ್ಯೂ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಅನುಬಂಧ-1

ಕ್ರ.ಸಂ	ಜಿಲ್ಲೆಗಳ ಹೆಸರು	ಕಾರ್ಯನಿರತ ಆಶಾ ಕಾರ್ಯಕರ್ತೆಯರ ಸಂಖ್ಯೆ
1	ಬಾಗಲಕೋಟೆ	1427
2	ಬೆಂಗಳೂರು (ನ)	1858
3	ಬೆಂಗಳೂರುಗ್ರಾ	784
4	ಬೆಳಗಾವಿ	3850
5	ಬಳ್ಳಾರಿ	2064
6	ಬೀದರ್	1362
7	ವಿಜಯಪುರ	1798
8	ಚಾಮರಾಜನಗರ	796
9	ಚಿಕ್ಕಬಳ್ಳಾಪುರ	1033
10	ಚಿಕ್ಕಮಗಳೂರು	940
11	ಚಿತ್ರದುರ್ಗಾ	1456
12	ದಕ್ಷಿಣಕನ್ನಡ	1335
13	ದಾವಣಗೆರೆ	1226
14	ಧಾರವಾಡ	1025
15	ಗದಗ	742
16	ಕಲಬುರಗಿ	1844
17	ಹಾಸನ	1482
18	ಹಾವೇರಿ	1466
19	ಕೊಡಗು	474
20	ಕೋಲಾರ	979
21	ಕೊಪ್ಪಳ	1334
22	ಮಂಡ್ಯ	1373
23	ಮೈಸೂರು	1799
24	ರಾಮನಗರ	876

25	ರಾಯಚೂರು	1490
26	ಶಿವಮೊಗ್ಗ	1320
27	ತುಮಕೂರು	2099
28	ಉಡುಪಿ	1006
29	ಉತ್ತರಕನ್ನಡ	1386
30	ಯಾದಗಿರಿ	1024
ಒಟ್ಟು		**41648**

ಅನುಬಂಧ–2

ಆಶಾ ಪ್ರೋತ್ಸಾಹಧನದ ವಿವರಗಳು		
ಕ್ರ.ಸಂ	ಚಟುವಟಿಕೆ	ಪ್ರೋತ್ಸಾಹಧನದ ಮೊತ್ತ (ರೂಪಾಯಿಗಳಲ್ಲಿ)
1.	ಗರ್ಭಿಣಿ ಆರೈಕೆಗೆ	300
2.	ಸಾಂಸ್ಥಿಕ ಹೆರಿಗೆಯನ್ನು ಉತ್ತೇಜಿಸಲು.	300
3.	ತಾಯಿ ಮರಣದ ವರದಿ	200
4.	ಗೃಹ ಆದಾರಿತ ನವಜಾತ ಶಿಶು ಆರೈಕೆ	250
5.	ಕಡಿಮೆ ಹುಟ್ಟು ತೂಕದ ಮಕ್ಕಳ ಅನುಸರಣೆ	50
6.	ಎಸ್.ಎನ್.ಸಿ.ಯು.ವಿ.ನಿಂದ ಬಿಡುಗಡೆಯಾದ ಮಕ್ಕಳ ಅನುಸರಣೆ	50
7.	"ಮಾ"ಕಾರ್ಯಕ್ರಮದಡಿ ಬೆಂಬಲ ಗುಂಪುಗಳ ಸಭೆಯನ್ನು ನಡೆಸಲು	100
8.	ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸುವುದು ಮತ್ತು ಆರೋಗ್ಯ ಸಂಸ್ಥೆಗಳಿಗೆ ಶಿಫಾರಸು ಮಾಡುವುದು.	150
9.	ಮೊದಲ ವರ್ಷದ ಚುಚ್ಚುಮದ್ದು ಸೇವೆಗಳಿಗೆ	100
10.	ಎರಡನೇ ವರ್ಷದ ಚುಚ್ಚುಮದ್ದು ಸೇವೆಗಳು	75
11.	5–6 ನೇ ವರ್ಷದಲ್ಲಿ ಡಿ.ಪಿ.ಟಿ ವರ್ಧಕ ವರಸೆ–2	50
12.	ಪಿ.ಪಿ.ಐ.ಯು.ಸಿ.ಡಿ ಯನ್ನು ಅಳವಡಿಸಿಕೊಳ್ಳಲು ಉತ್ತೇಜ್ಜಿಸಿದರೆ	150
13.	ಪುರುಷರನ್ನು ಸಂತಾನಹರಣ ಚಿಕಿತ್ಸೆಗೆ ಉತ್ತೇಜಿಸಿದರೆ	200
14.	ಸ್ತ್ರೀಯರನ್ನು ಸಂತಾನಹರಣ ಚಿಕಿತ್ಸೆಗೆ ಉತ್ತೇಜಿಸಿದರೆ	150
15.	ವೈದ್ಯಕೀಯ ಗರ್ಭಪಾತಕ್ಕೆ ಉತ್ತೇಜಿಸಿದರೆ	100
16.	ಪಿ.ಎ.ಐ.ಯು.ಸಿ.ಡಿ ಅಳವಡಿಕೆಗೆ ಪ್ರೋತ್ಸಾಹಿಸುವುದು	150
17.	ಎರಡು ಜನನದ ನಡುವೆ ಅಂತರವನ್ನು ಖಾತ್ರಿಪಡಿಸಿದರೆ	500
18.	ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ಆಹಾರ ದಿನಾಚರಣೆಯಲ್ಲಿ ಭಾಗಿಯಾದರೆ	200
19.	ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಸಭೆಗೆ ಹಾಜರಾದರೆ	150
20.	ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಸಮಿತಿ ಸಭೆಯನ್ನು ನಡೆಸಿದರೆ	150
21.	ಗರ್ಭಿಣಿಯರ ಪಟ್ಟಿಯ ನಿರ್ವಹಣೆ	300
22.	ಅರ್ಹದಂಪತಿಗಳ ಪಟ್ಟಿಯನ್ನು ತಯಾರಿಸುವುದು	300
23	ಮನೆ ಮನೆ ಸಮೀಕ್ಷೆ	300
24	ಗ್ರಾಮ ಆರೋಗ್ಯ ಪುಸ್ತಕದ ನಿರ್ವಹಣೆಗೆ	300

25	ಚುಚ್ಚು ಮದ್ದು ಸೇವೆಗಳಿಗೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದರೆ	300
26	ಕ್ಷಯರೋಗಕ್ಕೆ ಆರಂಭಿಕ ಹಂತದ ಚಿಕಿತ್ಸೆಗೆ ಆರೈಕೆ ಬೆಂಬಲ ನೀಡಿದರೆ	1000
27	ಕ್ಷಯರೋಗದ ಹೆಚ್–ಮಾನೋಪಲಿ ರೆಜಿಮನ್ ಪ್ರಕರಣಗಳ ಚಿಕಿತ್ಸೆಗೆ ಬೆಂಬಲ ನೀಡಿದರೆ	1000
28	ಕ್ಷಯ ರೋಗಿಗಳಿಗೆ ಬಹುವಿಧ ಔಷಧಿ, ಕ್ಷಯರೋಗ ಚಿಕಿತ್ಸೆ ನೀಡಿದರೆ	5000
29	ಕುಷ್ಠ ರೋಗಿಗಳನ್ನು ಗುರುತಿಸುವಿಕೆಗೆ	250
30	ಕುಷ್ಠ ರೋಗಿಗಳಿಗೆ (ಪಿ.ಬಿ.ಪ್ರಕರಣಗಳು) ಚಿಕಿತ್ಸೆ ನೀಡಿದರೆ	400
31	ಕುಷ್ಠ ರೋಗಿಗಳಿಗೆ (ಎಂ.ಬಿ.ಪ್ರಕರಣಗಳು) ಚಿಕಿತ್ಸೆ ನೀಡಿದರೆ	600
32	ಮಲೇರಿಯಾ ರೋಗಕ್ಕೆ ಚಿಕಿತ್ಸೆ	50
33	ಸಂಶಯಾಸ್ಪದ ಮಲೇರಿಯಾ ಪ್ರಕರಣಗಳ ಸ್ಲೈಡ್ ತಯಾರಿಸುವುದು	150
34	ಉಪ್ಪಿನ ಪರೀಕ್ಷೆ	25

ಅನುಬಂಧ-3

ಕ್ರ ಸಂ	ಹಕ್ಕೋತ್ತಾಯಗಳು
1	ಆಶಾ ಕಾರ್ಯಕರ್ತೆಯರುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡುವ ಪ್ರೋತ್ಸಾಹಧನವನ್ನು ಒಟ್ಟಿಗೆ ಸೇರಿಸಿ ಕನಿಷ್ಠ ಮಾಸಿಕ ಗೌರವಧನ ರೂ:12000/- ನೀಡಬೇಕು
2	ಆಶಾ ಸಾಫ್ಟ್ ಅಥವಾ ಆರ್‌ಸಿಎಚ್ ಪೋರ್ಟಲ್‌ಗೆ ಆಶಾ ಪ್ರೋತ್ಸಾಹಧನವನ್ನು ಜೋಡಣೆ ರದ್ದುಪಡಿಸು ಬಗ್ಗೆ.
3	ಕಳೆದ 15 ತಿಂಗಳದಿಂದ ಬಾಕಿಯಿರುವ ಒಟಿಖಿ ಸೇವೆಗಳ ಆಶಾ ಪ್ರೋತ್ಸಾಹಧನವನ್ನು ಪ್ರತೀ ಆಶಾ ಕಾರ್ಯಕರ್ತೆಯರಿಗೆ 1,000 ಜನಸಂಖ್ಯೆ ಕಾರ್ಯನಿರ್ವಹಿಸುವ ಪ್ರತೀ ಆಶಾಗೆ ಮಾಸಿಕ ರೂ3,000/- ನೀಡಬೇಕು. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಅಥವಾ 9 ತಿಂಗಳಲ್ಲಿ ಪ್ರತಿ ಆಶಾ ಮಾಡಿದ ಮ್ಯಾನುವಲ್ ವರದಿ ಸಂಗ್ರಹಿಸಿ ಪ್ರೋತ್ಸಾಹಧನವನ್ನು ನೀಡಬೇಕು.
4	ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ-ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆ, ಆಶಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಿ. ಕಾರ್ಪಸ್ ಫಂಡ್ ಮೀಸಲಿಟ್ಟು ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ.
5	ಆಶಾ ಕಾರ್ಯಕರ್ತೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡುವ ಬಗ್ಗೆ.
6	ಆಶಾ ಕಾರ್ಯಕರ್ತೆಯರಿಗೆ ಈ ಹಿಂದೆ ವರ್ಷಕ್ಕೆ ನಾಲ್ಕು ಸೀರೆಗಳು ನೀಡಿದಂತೆ ಪ್ರತಿ ವರ್ಷ ನೀಡುವ ಬಗ್ಗೆ.
7	10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ರೂ:50,000/- ಸಹಾಯಧನ ನೀಡುವ ಯೋಜನೆ ಜಾರಿ ಮಾಡಿ ನಿವೃತ್ತಿ ಹೊಂದುವ ಆಶಾಗಳಿಗೆ ಪಿಂಚಣಿ ನೀಡಿರಿ, ಮತ್ತು ನಿವೃತ್ತಿ ಪರಿಹಾರ ಇಡಿಗಂಟು ನೀಡಬೇಕು.
8	ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್-2019 ಯೋಜನೆಗೆ ಆಶಾ ಕಾರ್ಯಕರ್ತೆಯರನ್ನು ನೋಂದಾಯಿಸಲು ಉತ್ತೇಜಿಸುವುದನ್ನು ಕೈಬಿಡಿ, ನಿವೃತ್ತಿ ಹೊಂದುವ ಆಶಾಗಳಿಗೆ ಪಿಂಚಣಿ ನೀಡಿರಿ, ನಿವೃತ್ತಿ ಪರಿಹಾರ (ಇಡಿಗಂಟು) ನೀಡಬೇಕು.
9	ತಿಂಗಳಿಗೆ ಎರಡು ಬಾರಿ ನಡೆಸಿದ ಲಾರ್ವ ಸರ್ವೆ ಮತ್ತು ವಿವಿಧ ಸರ್ವೆಗಳಿಗೆ ಹಲವು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಪ್ರೋತ್ಸಾಹಧನ ನೀಡಿಲ್ಲ. ಪ್ರತೀ ದಿನದ ಸರ್ವೇ, ಜಾಥಾ ಅಥವಾ ಜಿಲ್ಲಾ, ತಾಲ್ಲೂಕು ಕೇಂದ್ರದ ಸಭೆಗಳಿಗೆ ಕನಿಷ್ಠ ರೂ:300 ನಿಗಧಿಪಡಿಸಿ. ಅಂದೇ ಆ ದಿನದ ದಿನಭತ್ಯೆ-ಪ್ರಯಾಣಭತ್ಯೆ ನೀಡಬೇಕು.
10	ಮಾನ್ಯ ಆಯುಕ್ತರು, ಮಾನ್ಯ ಎಂ.ಡಿ.,ಎನ್.ಹೆಚ್.ಎಂ. ಇವರ ಸಮ್ಮುಖದಲ್ಲಿ ಸಂಘದೊಂದಿಗೆ ನಡೆದಿರುವ ಹಿಂದಿನ ಸಭೆಗಳ ನಿರ್ಣಯಗಳನ್ನು ಜಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
11	10-20 ಆಶಾಗಳಿಗೆ ಒಬ್ಬರಂತೆ ಆಶಾ ಫೆಸಿಲಿಟೇಟರ್ ನೇಮಿಸಿ ಆಶಾ ಕೆಲಸದಿಂದ ಬೇರ್ಪಡಿಸಿ ಮಾಸಿಕ ರೂ:12,000/- ನಿಗಧಿಮಾಡಿ ಟಿ.ಎ. ನಿಗದಿಮಾಡಿ ಇವರಿಗೆ ನೇಮಕಾತಿ ಆದೇಶ ನೀಡುವುದು.

<u>ಅನುಬಂಧ-4</u>

ಕ್ರಮ ಸಂಖ್ಯೆ	ಪ್ರತಿ ಸ್ಪಂದನೆಗಳು
1	ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನ ರಾಜ್ಯ ಸರ್ಕಾರ ಅನುದಾನದಡಿಯಲ್ಲಿ ರೂ: 4000/- ಅನುಮೋದನೆಗೊಂಡಿರುತ್ತದೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಡಿಯಲ್ಲಿ ಕಾರ್ಯಕ್ರಮತೆಗನುಗುಣವಾಗಿ 36 ಚಟುವಟಿಕೆಗಳಿಗೆ ಪ್ರತ್ಯೇಕವಾಗಿ ಪ್ರೋತ್ಸಾಹಧನ ಅನುಮೋದನೆಗೊಂಡಿರುತ್ತದೆ.
2	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರವು ಆರ್.ಸಿ.ಹೆಚ್. ಪೋರ್ಟಲ್ ಅನುಷ್ಠಾನ ಹಾಗೂ ವರದಿ ಪ್ರಕ್ರಿಯೆ ಕಡ್ಡಾಯಗೊಳಿಸಿದೆ ಮತ್ತು ಆಶಾ ಸಾಫ್ಟ್ ತಂತ್ರಜ್ಞಾನವು ದೇಶದಲ್ಲಿಯೇ ರಾಜಸ್ಥಾನ ಮತ್ತು ನಮ್ಮ ರಾಜ್ಯದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ನಿಯಮಿತ ಸಮಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲು ಹಾಗೂ ಆರ್ಥಿಕ ದುರ್ಬಳಕೆಯಾಗದಂತೆ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ.
3	ಆಶಾ ಸಾಫ್ಟ್ ಮತ್ತು ಆರ್.ಸಿ.ಹೆಚ್ ಪೋರ್ಟಲ್ ಅಂತರ್ಗತ ಮಾಡುವ ಸಮಯದಲ್ಲಿ ಮಾಸಿಕ ನಿಶ್ಚಿತ ಅನುದಾನದೊಂದಿಗೆ ಪ್ರತಿ ಮಾಹೆ ರೂ: 300/- ರಂತೆ ಪ್ರೋತ್ಸಾಹ ಧನವನ್ನು ನೀಡಲಾಗಿರುತ್ತದೆ.
4	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರದ ನಿರ್ದೇಶನದಂತೆ ಆಶಾ ಕಾರ್ಯಕರ್ತೆಯರಿಗೆ ಸಾಮಾಜಿಕ ಸುರಕ್ಷೆಯನ್ನು ನೀಡುವ ಉದ್ದೇಶದಿಂದ ಆಶಾ ಕಾರ್ಯಕರ್ತೆಯರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೊಜನೆಗಳ ವ್ಯಾಪ್ತಿಗೆ ತರಲಾಗಿದ್ದು, ಈ ಯೋಜನೆಗಳಿಗೆ ಆಶಾ ಕಾರ್ಯಕರ್ತೆಯರನ್ನು ನೋಂದಾಯಿಸಲಾಗುತ್ತಿದೆ ಮತ್ತು ಈ ಯೋಜನೆಗಳ ಪ್ರೀಮಿಯಂ ಮೊತ್ತವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಎಫ್.ಎಂ.ಆರ್. ಸಂಖ್ಯೆ: 3.1.2.10.C.I and 3.1.2.10. C.IIರಲ್ಲಿ ಅನುದಾನ ಅನುಮೋದನೆಗೊಂಡಿರುತ್ತದೆ.
5	ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಸಮುದಾಯದಿಂದ ಆಯ್ಕೆ ಮಾಡಲಾಗಿದ್ದು, ಇವರ ಕಾರ್ಯಕ್ಷೇತ್ರವು 150-200 ಕುಟುಂಬಗಳಿಗೆ ಸೀಮಿತವಾಗಿದೆ. ಇವರು ಸ್ಥಳೀಯವಾಗಿ ವಾಸವಿರುವ ಕಾರಣ ದ್ವಿಚಕ್ರ ವಾಹನದ ಅಗತ್ಯವಿರುವುದಿಲ್ಲ.
6	ಪ್ರತಿ ವರ್ಷ ಆಶಾ ಕಾರ್ಯಕರ್ತೆಯರಿಗೆ ಒಂದು ಸಮವಸ್ತ್ರವನ್ನು ಮಾತ್ರ ನೀಡಲಾಗುತ್ತಿದ್ದು, ಅನುಮೋದಿತ ಅನುದಾನದಲ್ಲೇ ಎರಡನೇ ಸಮವಸ್ತ್ರವನ್ನು ಸರದಿಯ ಮೇಲೆ ನೀಡಲಾಗುತ್ತಿದೆ.
7	ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಹಾಗೂ 50 ವರ್ಷ ಮೇಲ್ಪಟ್ಟ ವಯಸ್ಸಿನ ಆಶಾ ಕಾರ್ಯಕರ್ತೆಯರು ಸ್ವಯಂ ನಿವೃತ್ತಿ ಹೊಂದಿದ್ದಲ್ಲಿ ರೂ:20,000/- ಏಕಗಂಟಿನ ಪ್ರೋತ್ಸಾಹಧನ ಅನುಮೋದನೆಗೊಂಡಿರುತ್ತದೆ.
8	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ನಿರ್ದೇಶದನ್ವಯ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್-2019 ಯೋಜನೆಯಲ್ಲಿ ಇಚ್ಛೆ ಉಳ್ಳವರು ನೊಂದಾಯಿಸಲು ಸುತ್ತೋಲೆ ಹೊರಡಿಸಲಾಗಿದೆ ಹಾಗೂ ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಅರಿವು ಮೂಡಿಸಲಾಗುತ್ತಿದೆ.

9	ಲಭ್ಯವಿರುವ ವರದಿಯನ್ವಯ ಲಾರ್ವ ಸರ್ವೇ ಮತ್ತು ವಿವಿಧ ಸರ್ವೇಗಳಿಗೆ ನಿಯಮಿತ ಸಮಯದಲ್ಲಿ ಪ್ರೋತ್ಸಾಹಧನ ನೀಡಲಾಗಿದೆ. ಒಂದು ವೇಳೆ ಸಂಘದಿಂದ ಪ್ರೋತ್ಸಾಹಧನ ನೀಡದೇ ಇರುವ ಬಗ್ಗೆ ವಿವರ ನೀಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ರಾಜ್ಯ ಸರ್ಕಾರದ ಅನುದಾನದಿಂದ ನಿರ್ಧಿಷ್ಟ ಪ್ರೋತ್ಸಾಹಧನ (ರೂ:4000/-) ನೀಡುವಾಗ ಷರತ್ತು 12 ರನ್ವಯ ಕಾಲಕಾಲಕ್ಕೆ ಸರ್ಕಾರವು ವಹಿಸುವ ಸಾಮಾಜಿಕ ಆರೋಗ್ಯ ಸೂಚಕಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು.
10	ಆಯುಕ್ತರ ಸಮ್ಮುಖದಲ್ಲಿ ನಡೆದ ಸಭೆಗಳ ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.
11	ಆಶಾ ಫೆಸಿಲಿಟೇಟರ್ ನೇಮಿಸಿ ಆಶಾ ಕೆಲಸದಿಂದ ಬೇರ್ಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ಇವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 168 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/20

161
4/S
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.1543ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ.1543ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1543
ಮಾನ್ಯ ಸದಸ್ಯರ ಹೆಸರು	ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಸಮುದಾಯ ಭವನದ ಕಟ್ಟಡಗಳು ಯಾವ ಯಾವ ಗ್ರಾಮಗಳಿಗೆ ಮಂಜೂರಾಗಿದೆ (ಸಂಪೂರ್ಣ ಮಾಹಿತಿ ನೀಡುವುದು)	ಅರಸೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು 38 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದ್ದು, ಮಂಜೂರಾದ ಸಮುದಾಯ ಭವನಗಳ ಗ್ರಾಮವಾರು ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ)	ಮಂಜೂರಾದ ಕಟ್ಟಡಗಳಿಗೆ ನಿಗದಿಯಾದ ಅನುದಾನ ಎಷ್ಟು; ಪ್ರಸ್ತುತ ಎಷ್ಟು ಅನುದಾನ ಬಿಡುಗಡೆಯಾಗಿದೆ; ಉಳಿಕೆ ಹಣ ಬಿಡುಗಡೆಗೆ ಯಾವಾಗ ಕ್ರಮ ವಹಿಸಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು)	ಅರಸೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಮುದಾಯ ಭವನಗಳಿಗೆ ಮಂಜೂರಾದ ಅನುದಾನ, ಬಿಡುಗಡೆಯಾದ ಅನುದಾನ ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಸಂಬಂಧಿಸಿದ ಸಂಸ್ಥೆಗಳು ಈಗಾಗಲೇ ಬಿಡುಗಡೆಯಾಗಿರುವ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಹಾಗೂ ಪ್ರಗತಿ ವರದಿ ಸಲ್ಲಿಸಿದ ನಂತರ ಸದರಿ ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಿಸಿ ಉಳಿಕೆ ಅನುದಾನವನ್ನು ಬಿಡುಗಡೆಗೊಳಿಸಲು ಪರಿಶೀಲಿಸಲಾಗುವುದು.

ಸಂಖ್ಯೆ:ಹಿಂವಕ 168 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 15 ಯುಓವಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 07-03-2020.

24

U15
12/03/2020

ಇಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ),
ಬೆಂಗಳೂರು - 560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು-560 001.

ಮಾನ್ಯರೆ,

ವಿಷಯ: ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 560ಕ್ಕೆ ಉತ್ತರ ನೀಡುವ ಬಗ್ಗೆ.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 560ಕ್ಕೆ 100 (ಒಂದು ನೂರು) ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ರಾಜು ಹೆಚ್.ಎಸ್)
ಶಾಖಾಧಿಕಾರಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1).

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ		560
ಮಾನ್ಯ ಸದಸ್ಯರ ಹೆಸರು		ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ॥ (ಖಾನಾಪುರ)
ಉತ್ತರಿಸುವ ಸಚಿವರು		ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ		12.03.2020
ಪ್ರಶ್ನೆ		ಉತ್ತರ
(ಅ)	ರಾಜ್ಯದಲ್ಲಿ ಶಿಕ್ಷಣ ಮುಂದುವರಿಕೆ ವಂಚಿತರಿಗೆ ಹಾಗೂ ಉದ್ಯೋಗಸ್ಥ ನೌಕರರಿಗೆ ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಗೆ ಉತ್ತೇಜನ ನೀಡಲು ಹಾಗೂ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಇರುವ ವಿಶ್ವವಿದ್ಯಾನಿಲಯವು ಯಾವುದು;	ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಯಡಿ ಕಾರ್ಯನಿರ್ವಹಿಸುವ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಗಿದೆ. ಆದಾಗ್ಯೂ, ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಾದ ಬೆಂಗಳೂರು ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿರುವಂತೆ ಹಾಗೂ ಯು.ಜಿ.ಸಿ. ಯಿಂದ ಅನುಮತಿ ಪಡೆದು ದೂರಶಿಕ್ಷಣ ಮಾಧ್ಯಮ ಶಿಕ್ಷಣ ಪದ್ಧತಿಯಡಿ ಶಿಕ್ಷಣವನ್ನು ನೀಡುತ್ತಾ ಬಂದಿವೆ.
(ಆ)	ಸದರಿ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ದೂರ ಸಂಪರ್ಕ ಮಾಧ್ಯಮ ಶಿಕ್ಷಣ ವ್ಯವಸ್ಥೆಯು ಜಾರಿಯಲ್ಲಿದೆಯೇ ಅಥವಾ ಇತರೆ ಸಾಮಾನ್ಯ ವಿಶ್ವವಿದ್ಯಾನಿಲಯಗಳಲ್ಲಿಯೂ ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಯು ಜಾರಿಯಲ್ಲಿದೆಯೇ;	
(ಇ)	ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಗೆ ಉತ್ತೇಜನ ನೀಡಲು ಪ್ರಾರಂಭವಾಗಿರುವ ವಿಶ್ವವಿದ್ಯಾನಿಲಯವನ್ನು ಹೊರತುಪಡಿಸಿ ಅನ್ಯ ವಿಶ್ವವಿದ್ಯಾನಿಲಯದಲ್ಲಿಯೂ ದೂರ ಸಂಪರ್ಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ದೂರ ಶಿಕ್ಷಣ ಸಂಪರ್ಕ ಶಿಕ್ಷಣಕ್ಕಾಗಿಯೇ ಸ್ಥಾಪನೆಯಾಗಿರುವ ವಿಶ್ವ ವಿದ್ಯಾನಿಲಯಕ್ಕೆ ತೊಂದರೆಯಾಗುವುದಿಲ್ಲವೇ;	ತೊಂದರೆಯಾಗುವುದಿಲ್ಲ.

(ಈ)	ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಕೆಗಾಗಿಯೇ ಸ್ಥಾಪಿಸಲಾಗಿರುವ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ದೂರ ಸಂಪರ್ಕ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು (ಸಂಪೂರ್ಣ ವಿವರ ನೀಡುವುದು)?	ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ದೂರ ಸಂಪರ್ಕ ಶಿಕ್ಷಣ ವ್ಯವಸ್ಥೆಯಡಿ ಶಿಕ್ಷಣ ನೀಡುವಿಕೆಯನ್ನು ನಿರ್ಬಂಧಿಸಲು ಅನುವಾಗುವಂತೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲು ಪರಿಶೀಲಿಸಲಾಗುತ್ತಿದೆ.

ಸಂಖ್ಯೆ: ಇಡಿ 15 ಯುಓವಿ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು
(ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ ಮತ್ತು
ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆ)

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 16 ಯುಓವಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 07-03-2020.

23

415
12/03/2020

ಇಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ),
ಬೆಂಗಳೂರು - 560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು-560 001.

ಮಾನ್ಯರೆ,

ವಿಷಯ: ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 559ಕ್ಕೆ ಉತ್ತರ ನೀಡುವ ಬಗ್ಗೆ.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ: (ಖಾನಾಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 559ಕ್ಕೆ 100 (ಒಂದು ನೂರು) ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ರಾಜು ಹೆಚ್.ಎಸ್)
ಶಾಖಾಧಿಕಾರಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1).

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	559
ಮಾನ್ಯ ಸದಸ್ಯರ ಹೆಸರು	ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್ ಡಾ॥ (ಖಾನಾಪುರ)
ಉತ್ತರಿಸುವ ಸಚಿವರು	ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ	12.03.2020

	ಪ್ರಶ್ನೆ	ಉತ್ತರ
(ಅ)	ರಾಜ್ಯದಲ್ಲಿ ಶಿಕ್ಷಣ ವಂಚಿತರಿಗೆ ಹಾಗೂ ಶಿಕ್ಷಣ ಮುಂದುವರಿಕೆಗೆ ದೂರ ಸಂಪರ್ಕ ಮಾಧ್ಯಮ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಕಲ್ಪಿಸಲು ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2014 ರಿಂದ 2018ರವರೆಗೆ ವಿವಿಧ ಶಿಕ್ಷಣ ಕ್ರಮಕ್ಕೆ ಪ್ರವೇಶಾತಿ ಮತ್ತು ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳೆಷ್ಟು (ಸಂಪೂರ್ಣ ಮಾಹಿತಿ ಒದಗಿಸುವುದು);	2014 ರಿಂದ 2018ರವರೆಗೆ ವಿವಿಧ ಶಿಕ್ಷಣ ಕ್ರಮಕ್ಕೆ ಪ್ರವೇಶಾತಿ ಹೊಂದಿರುವ ವಿದ್ಯಾರ್ಥಿಗಳ ವಿವರ: (ಕೆಳಗಿನ ಕೋಷ್ಟಕ 1) 2014 ರಿಂದ 2018ರವರೆಗೆ ವಿವಿಧ ಶಿಕ್ಷಣ ಕ್ರಮಕ್ಕೆ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳ ವಿವರ: (ಕೆಳಗಿನ ಕೋಷ್ಟಕ 2)

2014 ರಿಂದ 2018ರವರೆಗೆ ವಿವಿಧ ಶಿಕ್ಷಣ ಕ್ರಮಕ್ಕೆ ಪ್ರವೇಶಾತಿ ಹೊಂದಿರುವ ವಿದ್ಯಾರ್ಥಿಗಳ ವಿವರ:

ಕ್ರ ಸಂ.	ಶೈಕ್ಷಣಿಕ ವರ್ಷ	ಮಾಹಿತಿ
01	2014–15	ಅನುಬಂಧ–ಅ ರಲ್ಲಿ ಲಗತ್ತಿಸಿದೆ.
02	2015–16	ಯುಜಿಸಿಯಿಂದ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ದೊರಕದ ಕಾರಣ ಸದರಿ ಸಾಲುಗಳಲ್ಲಿ ಯಾವುದೇ ಪ್ರವೇಶಾತಿಯನ್ನು ನಡೆಸಿರುವುದಿಲ್ಲ.
03	2016–17	
04	2017–18	

2014 ರಿಂದ 2018ರವರೆಗೆ ವಿವಿಧ ಶಿಕ್ಷಣ ಕ್ರಮಕ್ಕೆ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳ ವಿವರ:

ಕ್ರ ಸಂ.	ಶೈಕ್ಷಣಿಕ ವರ್ಷ	ಯುಜಿ/ಪಿಜಿ/ ಇನ್‌ಹೌಸ್	ಯುಜಿ/ಪಿಜಿ/ ಸಹಭಾಗಿತ್ವ	ಒಟ್ಟು
01	2014–15	92069	483247	575316
02	2018–19	8672	–	8672

	ಪ್ರಶ್ನೆ	ಉತ್ತರ
(ಆ)	ಸದರಿ ವರ್ಷಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಯು.ಜಿ.ಸಿ. ಮಾನ್ಯತೆ ದೊರಕದೇ ಇದ್ದುದರಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು;	ಬಾಧಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರದ ಆದೇಶ ಸಂ: ಇಡಿ 54 ಯುಓವಿ 2017 (ಭಾಗ–1), ಬೆಂಗಳೂರು, ದಿನಾಂಕ: 05.03.2018 ಹಾಗೂ ತಿದ್ದುಪಡಿ ಆದೇಶ ಸಂ: ಇಡಿ 54 ಯುಓವಿ 2017 (ಭಾ–3), ದಿ:03.05.2018ರಲ್ಲಿ, ಈ ಕೆಳಕಂಡಂತೆ ಕ್ರಮವಹಿಸಲಾಗಿದೆ;
(ಇ)	ಅಂತಹ ತೊಂದರೆಗೊಳಗಾದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ	1. ದಿನಾಂಕ:16.06.2015ರಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯು.ಜಿ.ಸಿ) ಕರ್ನಾಟಕ ರಾಜ್ಯ

	ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು (ಸಂಪೂರ್ಣ ಮಾಹಿತಿಯನ್ನೊದಗಿಸುವುದು)?	ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸುವ ಪೂರ್ವದಲ್ಲಿಯೇ ಯು.ಜಿ.ಸಿ ಮಾನ್ಯತೆ ಹೊಂದಿರುವ ತಾಂತ್ರಿಕೇತರ (Non-technical) ಹಾಗೂ ಕರ್ನಾಟಕ ರಾಜ್ಯದೊಳಗೆ ವ್ಯಾಸಂಗ ಮಾಡಿರುವ ಇನ್-ಹೌಸ್ ಕೋರ್ಸ್‌ಗಳಿಗೆ 2013-14 ಹಾಗೂ 2014-15ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದು ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ತೇರ್ಗಡೆಯಾದವರಿಗೆ ಶೈಕ್ಷಣಿಕ ವ್ಯಾಸಂಗ ಮುಂದುವರೆಸಲು, ನೇಮಕಾತಿ ಹಾಗೂ ಮುಂಬಡ್ತಿಗೆ ಪರಿಗಣಿಸಲು ಆದೇಶಿಸಿದೆ. 2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2013ರ ಸಾಲಿನ ಪೂರ್ವದಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣರಾಗಿ ಅಂಕಪಟ್ಟಿ/ಪದವಿ ಪ್ರಮಾಣ ಪತ್ರಗಳನ್ನು ಪಡೆಯದೇ ಇರುವ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ/ಅಂಕಪಟ್ಟಿಗಳನ್ನು ವಿತರಿಸಲು ಹಾಗೂ ತಾಂತ್ರಿಕೇತರ ಕೋರ್ಸ್‌ಗಳಲ್ಲಿ (non-technical courses) ಹಲವು ಬ್ಯಾಚ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಗೂ ಕೋರ್ಸ್‌ಗಳನ್ನು ಅಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೂ ಸಹ ವ್ಯಾಸಂಗ ಮುಂದುವರಿಸಲು ಹಾಗೂ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲು ಪರಿನಿಯಮಾವಳಿಗಳನ್ವಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಅಗತ್ಯ ಕ್ರಮವಹಿಸಲು ಆದೇಶಿಸಿದೆ.

ಸಂಖ್ಯೆ: ಇಡಿ 16 ಯುಓವಿ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು
(ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ)

ಅನುಬಂಧ–ಅ

Students Enrollment for the Academic Year 2014-15

Sl.No	COURSE	YEAR	YEAR	TOTAL
1	B.A	BA	1	10619
2	BCOM	BCOM	1	2605
3	BLISC	BLISC	1	308
4	CERT	CERT	1	176
5	DIP	DIP	1	368
6	LLM	LLM	1	90
7	MA	Ancient History & Archelogy	1	17
8	MA	Economics	1	2891
9	MA	English	1	2163
10	MA	Hindi	1	494
11	MA	History	1	2983
12	MA	Kannada	1	4141
13	MA	MCJ	1	256
14	MA	Political Science	1	2547
15	MA	Public Administration	1	242
16	MA	Sanskrit	1	102
17	MA	Sociology	1	1841
18	MA	Telgu	1	9
19	MA	Urdu	1	48
20	MBA	General	1	946
21	MBA	Law	1	35
22	MCOM	MCOM	1	8933
23	MLISC	MLISC	1	126
24	MSc	Biochemistry	1	39
25	MSc	Biotechnology	1	24
26	MSc	Chemistry	1	132
27	MSc	Clinical Nutrition and Deitetics	1	91
28	MSc	Computer Science	1	62
29	MSc	Geography	1	63
30	MSc	Information Technology	1	12
31	MSc	MATHS	1	204
32	MSc	MicroBiology	1	33
33	MSc	Physics	1	148
34	MSc	Psychology	1	237
35	MSc	TECH ES&T	1	37
36	MTM	MTM	1	32
37	PGD	PGD	1	1446
38	B.Ed Gen	B.Ed Gen	1	500
39	B.Ed Spl	B.Ed Spl	1	424
40	M.Ed	M.Ed	1	475
		GRAND TOTAL		45899

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 17 ಯುಓವಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 07–03–2020.

88

415
12/03/2020

ಇಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ),
ಬೆಂಗಳೂರು – 560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು–560 001.

ಮಾನ್ಯರೆ,

ವಿಷಯ: ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀ ಕುಮಾರ್ ಬಂಗಾರಪ್ಪ (ಸೊರಬ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 701ಕ್ಕೆ ಉತ್ತರ ನೀಡುವ ಬಗ್ಗೆ.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀ ಕುಮಾರ್ ಬಂಗಾರಪ್ಪ (ಸೊರಬ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 701ಕ್ಕೆ 100 (ಒಂದು ನೂರು) ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ರಾಜು ಹೆಚ್.ಎಸ್)
ಶಾಖಾಧಿಕಾರಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು–1).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	701
ಮಾನ್ಯ ಸದಸ್ಯರ ಹೆಸರು	ಶ್ರೀ ಕುಮಾರ್ ಬಂಗಾರಪ್ಪ ಎಸ್ (ಸೊರಬ)
ಉತ್ತರಿಸುವ ಸಚಿವರು	ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ	12-03-2020

	ಪ್ರಶ್ನೆ	ಉತ್ತರ
(ಅ)	ಸೊರಬ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕೋರ್ಸುಗಳಾದ (Post Graduation) 1. M.A in Public Administration 2. M.Sc. in Computer Science (Data Andsdistics), 3. M.A in Development Economics 4. M.A in Rural Development and Panchayath Raj / Rural development and Co operative management. 5. M.Sc in Food Science and Technology. 6. M.Sc in Geo Informatics (Remote Sensing and GIS) 7. M.B.A (Rural Management/ Agri Business Management) 8. M.S.W (Community Development / Rural Reconstruction/ Community Health) ಪ್ರಾರಂಭಿಸುವ ಯೋಜನೆಯನ್ನು ಸರ್ಕಾರವು ಹಮ್ಮಿಕೊಂಡಿದೆಯೇ;	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ, ಶಿವಮೊಗ್ಗ ಜಿಲ್ಲೆ ಇಲ್ಲಿ ಸದರಿ ಕೋರ್ಸುಗಳನ್ನು ಪ್ರಾರಂಭಿಸಲು ಕುವೆಂಪು ವಿಶ್ವವಿದ್ಯಾಲಯದ ಮೂಲಕ ಪ್ರಸ್ತಾವನೆ ಸ್ವೀಕೃತವಾಗಿರುವುದಿಲ್ಲ. ಅಂತಹ ಯೋಜನೆ ಸರ್ಕಾರದ ಹಂತದಲ್ಲಿ ಇರುವುದಿಲ್ಲ.
(ಆ)	ಯೋಜನೆ ಹಮ್ಮಿಕೊಂಡಿದ್ದಲ್ಲಿ 2020-21ರ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲಾಗುವುದೇ /(ಸಂಪೂರ್ಣ ವಿವರ ನೀಡುವುದು)	ಅನ್ವಯಿಸುವುದಿಲ್ಲ.

ಸಂಖ್ಯೆ: ಇಡಿ 17 ಯುಎಸ್‌ವಿ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)

ಉಪ ಮುಖ್ಯಮಂತ್ರಿಗಳು

(ಉನ್ನತ ಶಿಕ್ಷಣ, ಐಟಿ & ಬಿಟಿ,

ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು

ಜೀವನೋಪಾಯ ಇಲಾಖೆ)

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 01 ಇಜಿಒವಿ 2020

ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 06/03/2020

16

ಇಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಉನ್ನತ ಶಿಕ್ಷಣ ಇಲಾಖೆ,
ಬಹುಮಹಡಿ ಕಟ್ಟಡ, ಬೆಂಗಳೂರು

12/3/2020

ರವರಿಗೆ,
ಕಾರ್ಯದರ್ಶಿಗಳು
ಕರ್ನಾಟಕ ವಿಧಾನಸಭೆ/ಪರಿಷತ್
ವಿಧಾನಸೌಧ, ಬೆಂಗಳೂರು

ಮಾನ್ಯರೇ,

ವಿಷಯ: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಆನಂದ್ ಸಿದ್ದು ನ್ಯಾಮಗೌಡ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 398 ಕ್ಕೆ ಉತ್ತರ ಸಲ್ಲಿಸುವ ಬಗ್ಗೆ.

ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ/ಶ್ರೀಮತಿ ಶ್ರೀ ಆನಂದ್ ಸಿದ್ದು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 398 ಕ್ಕೆ ಉತ್ತರ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿ ಕೊಡಲಾಗಿದೆ.

ತಮ್ಮ ವಿಶ್ವಾಸಿ,

(ಕೆ.ಎಲ್.ಸುಬ್ರಮಣ್ಯ)
ಉಪ ಕಾರ್ಯದರ್ಶಿಗಳು (ವಿಶ್ವವಿದ್ಯಾಲಯ)
ಉನ್ನತ ಶಿಕ್ಷಣ ಇಲಾಖೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 398

ಸದಸ್ಯರ ಹೆಸರು : ಶ್ರೀ.ಆನಂದ್ ಸಿದ್ದು ನ್ಯಾಮಗೌಡ(ಜಮಖಂಡಿ)

ಉತ್ತರಿಸಬೇಕಾದ ದಿನಾಂಕ : 12-03-2020

ಉತ್ತರಿಸುವ ಸಚಿವರು : ಮಾನ್ಯ ಉಪ ಮುಖ್ಯ ಮಂತ್ರಿಗಳು.

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವುದು ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಅದನ್ನು ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ;	ಸರ್ಕಾರದ ಆರ್ಥಿಕ ಇಲಾಖೆ ಆದೇಶ ಸಂಖ್ಯೆ: ಆಇ 04ವೆಚ್ಚ-8/2019 ಬೆಂಗಳೂರು ದಿನಾಂಕ:12/06/2019ರ ಆದೇಶದನ್ವಯ 2019-20 ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆಯ ಕುರಿತು ಪರಿಶೀಲನೆಯ ಹಂತದಲ್ಲಿದೆ.
ಆ)	ಯಾವಾಗ ಲ್ಯಾಪ್‌ಟಾಪ್ ವಿತರಣೆ ಮಾಡುವ ಯೋಜನೆಯಿದೆ?	2019-20 ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಸಂಖ್ಯೆ: ಇಡಿ 01 ಇಜಿಓವಿ2020

(ಡಾ.ಸಿ.ಎನ್. ಅಶ್ವಥನಾರಾಯಣ)

ಮಾನ್ಯ ಉಪ ಮುಖ್ಯ ಮಂತ್ರಿಗಳು

(ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ,ವಿಜ್ಞಾನ ಮತ್ತು ತಂತ್ರಜ್ಞಾನ,ಕೌಶಲ್ಯಾಭಿವೃದ್ಧಿ,ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ)

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 49 ಬಿಸಿಎ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 07/03/2020

70
12/03/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ : ಮಾನ್ಯ ವಿಧಾನ ಸಭೆಯ ಸದಸ್ಯರಾದ ಹ್ಯಾರಿಸ್.ಎನ್.ಎ (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 971ಕ್ಕೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ-971/2020, ದಿನಾಂಕ: 29/02/2020.

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಹ್ಯಾರಿಸ್.ಎನ್.ಎ (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:971ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ತಮ್ಮ ನಂಬುಗೆಯ,
Kala
(ಎಸ್. ಎನ್. ಕಲಾವತಿ)
ಸರ್ಕಾರದ ಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಪ್ರತಿ:

1) ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು.
2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
3) ಸರ್ಕಾರದ ಅಪರ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
4) ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	971
ಮಾನ್ಯ ಸದಸ್ಯರ ಹೆಸರು:	ಶ್ರೀ ಹ್ಯಾರಿಸ್.ಎನ್.ಎ (ಶಾಂತಿನಗರ)
ಉತ್ತರಿಸಬೇಕಾದ ದಿನಾಂಕ:	12/03/2020
ಉತ್ತರಿಸುವ ಸಚಿವರು:	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಮಾನ್ಯ ಶ್ರೀ ಎಚ್. ಕಾಂತರಾಜು ರವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ 120 ಸಲಹೆಗಳ ವರದಿಯನ್ನು ಸರ್ಕಾರ ಪರಿಶೀಲಿಸಿ ಕ್ರಮ ಜರುಗಿಸುವ ದಿಶೆಯಲ್ಲಿ ಕೈಗೊಂಡ ಕ್ರಮಗಳೇನು;	ಮಾನ್ಯ ಶ್ರೀ ಎಚ್. ಕಾಂತರಾಜ ರವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 120 ಸಲಹೆಗಳ ವರದಿಯನ್ನು ದಿನಾಂಕ: 09.07.2019ರಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದರಿ ವರದಿಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ.
ಆ)	ಹಾಗಿದ್ದಲ್ಲಿ, ಸದರಿ ಆಯೋಗಕ್ಕೆ ಬಹಿರಂಗ ವಿಚಾರಣೆಯಲ್ಲಿ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗುವ, ಪಟ್ಟಿಯಲ್ಲಿದ್ದರೂ ಜಾತಿಗಳ ಪರ್ಯಾಯ ಪದಗಳು ಸೇರದೇಯಿರುವುದು ಮೀಸಲಾತಿ ಪಟ್ಟಿಯಲ್ಲಿ ತಪ್ಪಾಗಿ ಹೆಸರು ಮುದ್ರಿತವಾಗಿರುವುದು ಮುಂತಾದವುಗಳನ್ನು ಒಳಗೊಂಡ 120 ಸಲಹೆಗಳ ವರದಿ ಯನ್ನಾದರೂ ಪರಿಶೀಲಿಸಿ ಸಂವಿಧಾನಿಕ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ವಂಚಿತರಾಗಿರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೆರವಿಗೆ ಬರುವ ಕುರಿತು ಸರ್ಕಾರದ ನಿಲುವುಗಳೇನು;	ಮಾನ್ಯ ಶ್ರೀ ಎಚ್. ಕಾಂತರಾಜ ರವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ 120 ಸಲಹೆಗಳ ವರದಿಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ.

ಪು.ತಿ.ನೋ...2

ಇ)	ಹಾಗಿದ್ದಲ್ಲಿ, ಕೆಲವೊಂದು ಜಾತಿ ಹೆಸರುಗಳಿಗೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಜಾತಿ-ಆದಾಯ ಪ್ರಮಾಣ ಪತ್ರ ನೀಡುತ್ತಿದ್ದು, ರಾಜ್ಯಾದ್ಯಂತ ನೀಡದೇ ಇರುವುದಕ್ಕೆ ಕಾರಣಗಳೇನು; ಹಿಂದುಳಿದ ವರ್ಗಗಳ ಸಮಸ್ಯೆಗಳನ್ನಾದರೂ ಬಗೆಹರಿಸಿ ಮೀಸಲಾತಿ ಸೌಲಭ್ಯಗಳನ್ನು ನೀಡುವ ಕುರಿತು ಸರ್ಕಾರದ ನಿಲುವುಗಳೇನು?	ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಹಿಂವಕ 225 ಬಿಸಿಎ 2000, ದಿನಾಂಕ: 30.03.2002ರ ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಅರ್ಹ ಅಭ್ಯರ್ಥಿ/ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ.

ಸಂಖ್ಯೆ: ಹಿಂವಕ 49 ಬಿಸಿಎ 2020

(ಶ್ರೀ.ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 48 ಬಿಸಿಎ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 07/03/2020

205
11/S
12/03/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ : ಮಾನ್ಯ ವಿಧಾನ ಸಭೆಯ ಸದಸ್ಯರಾದ ವೇದವ್ಯಾಸ ಕಾಮತ್. ಡಿ (ಮಂಗಳೂರು ನಗರ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 880ಕ್ಕೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ-880/2020, ದಿನಾಂಕ: 02/03/2020.

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ವೇದವ್ಯಾಸ ಕಾಮತ್. ಡಿ (ಮಂಗಳೂರು ನಗರ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:880ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.

ತಮ್ಮ ನಂಬುಗೆಯ,

Kaw

(ಎಸ್. ಎನ್. ಕಲಾವತಿ)
ಸರ್ಕಾರದ ಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	880
ಮಾನ್ಯ ಸದಸ್ಯರ ಹೆಸರು:	ಶ್ರೀ ವೇದವ್ಯಾಸ ಕಾಮತ್ ಡಿ. (ಮಂಗಳೂರು ನಗರ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ:	12/03/2020
ಉತ್ತರಿಸುವ ಸಚಿವರು:	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಗೌಡ ಸರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಬೇಡಿಕೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಗೌಡ ಸರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಬಗ್ಗೆ ಯಾವುದೇ ಮನವಿಗಳು ಸ್ವೀಕೃತವಾಗಿರುವುದಿಲ್ಲ.
ಆ)	ಬಂದಿದ್ದಲ್ಲಿ, ಈ ಸಮುದಾಯ ವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಕೈಗೊಂಡ ಕ್ರಮಗಳೇನು? (ವಿವರ ನೀಡುವುದು)	-ಉದ್ಭವಿಸುವುದಿಲ್ಲ.-

ಸಂಖ್ಯೆ: ಹಿಂವಕ 48 ಬಿಸಿಎ 2020

(ಶ್ರೀ ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	880
ಮಾನ್ಯ ಸದಸ್ಯರ ಹೆಸರು:	ಶ್ರೀ ವೇದವ್ಯಾಸ ಕಾಮತ್ ಡಿ. (ಮಂಗಳೂರು ನಗರ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ:	12/03/2020
ಉತ್ತರಿಸುವ ಸಚಿವರು:	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಗೌಡ ಸರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಬೇಡಿಕೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಗೌಡ ಸರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಬಗ್ಗೆ ಯಾವುದೇ ಮನವಿಗಳು ಸ್ವೀಕೃತವಾಗಿರುವುದಿಲ್ಲ.
ಆ)	ಬಂದಿದ್ದಲ್ಲಿ, ಈ ಸಮುದಾಯ ವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಕೈಗೊಂಡ ಕ್ರಮಗಳೇನು? (ವಿವರ ನೀಡುವುದು)	-ಉದ್ಭವಿಸುವುದಿಲ್ಲ-

ಸಂಖ್ಯೆ: ಹಿಂವಕ 48 ಬಿಸಿಎ 2020

(ಶ್ರೀ ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 173 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/2020

129
4/S
12/3/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಸೋಮಶೇಖರ ಕೆ. ಪ್ರೈ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1374 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಸೋಮಶೇಖರ ಕೆ. ಪ್ರೈ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1374 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ~~ಕಾರ್ಯದರ್ಶಿ~~-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1374
ಮಾನ್ಯ ಸದಸ್ಯರ ಹೆಸರು	ಶ್ರೀ ನಂಜೇಗೌಡ ಕೆ.ವೈ(ಮಾಲೂರು),
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ	ಪ್ರಶ್ನೆ	ಉತ್ತರ
ಅ	ಮಾಲೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸದಾಗಿ ಮೆಟ್ರಿಕ್-ಪೂರ್ವ ಮತ್ತು ನಂತರದ ವಸತಿನಿಲಯಗಳನ್ನು ಮಂಜೂರು ಮಾಡುವ ಉದ್ದೇಶವಿದೆಯೇ;	ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸ್ತುತ 2 ಮೆಟ್ರಿಕ್-ಪೂರ್ವ ಮತ್ತು 4 ಮೆಟ್ರಿಕ್-ನಂತರದ ಹೀಗೆ ಒಟ್ಟು 6 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಮಾಲೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್-ಪೂರ್ವ ಮತ್ತು ಮೆಟ್ರಿಕ್-ನಂತರದ ವಸತಿನಿಲಯಗಳ ಮಂಜೂರಾತಿಗೆ ಯಾವುದೇ ಬೇಡಿಕೆಗಳು ಇರುವುದಿಲ್ಲ. ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಆಯಾ ಆರ್ಥಿಕ ವರ್ಷದಲ್ಲಿ ಒದಗಿಸಲಾಗುವ ಅನುದಾನದ ಲಭ್ಯತೆಯನ್ನು ಆಧರಿಸಿರುತ್ತದೆ.
ಆ	ಇದ್ದಲ್ಲಿ ಯಾವ ಸ್ಥಳಗಳಲ್ಲಿ (ಗ್ರಾಮಗಳಲ್ಲಿ) ವಸತಿನಿಲಯಗಳನ್ನು ಪ್ರಾರಂಭಿಸಲಾಗುವುದು; ವಸತಿನಿಲಯಗಳ ಸಂಖ್ಯೆ ಎಷ್ಟು;	ಅನ್ವಯಿಸುವುದಿಲ್ಲ.
ಇ	ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ;	ಮಾಲೂರು ತಾಲ್ಲೂಕಿನ ಮೇಲ್ಕಂಡ ವಿದ್ಯಾರ್ಥಿನಿಲಯಗಳು ಒಟ್ಟು 465 ಮಂಜೂರಾತಿ ಸಂಖ್ಯೆಯನ್ನು ಹೊಂದಿದ್ದು, 2019-20ನೇ ಸಾಲಿಗೆ 320 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇನ್ನೂ 145 ಸ್ಥಾನಗಳು ಖಾಲಿ ಉಳಿದಿರುವುದರಿಂದ, ಸಂಖ್ಯಾಬಲ ಹೆಚ್ಚಳದ ಅಗತ್ಯತೆ ಇರುವುದಿಲ್ಲ.
ಈ	ರಾಜ್ಯದಲ್ಲಿ ಹೊಸದಾಗಿ ಮೆಟ್ರಿಕ್-ಪೂರ್ವದ ಅಥವಾ ನಂತರದ ವಸತಿನಿಲಯಗಳನ್ನು ಮಂಜೂರು ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ?	ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಅನುದಾನದ ಲಭ್ಯತೆಯನ್ನು ಆಧರಿಸಿರುತ್ತದೆ.

ಸಂಖ್ಯೆ:ಹಿಂವಕ 173 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 159 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಿ ಎಸ್ ಹೂಲಗೇರಿ (ಲಿಂಗಸುಗೂರು) ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1662ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಿ ಎಸ್ ಹೂಲಗೇರಿ (ಲಿಂಗಸುಗೂರು) ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1662ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

48
12/3/20

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1662
ಮಾನ್ಯ ಸದಸ್ಯರ ಹೆಸರು	ಶ್ರೀ ಬೆಳ್ಳಿ ಪ್ರಕಾಶ್ (ಕಡೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದ ನೀಡಿರುವ ಅನುದಾನವೆಷ್ಟು; (ವರ್ಷವಾರು ವಿವರ ನೀಡುವುದು)	ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದ ನೀಡಿರುವ ಅನುದಾನದ ವರ್ಷವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ)	ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು
ಇ)	ಬಂದಿದ್ದಲ್ಲಿ, ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಹೊಂದಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು)	ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 23 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಇದುವರೆಗೂ 15 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ 8 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 3 ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ರೂ.10.04 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇನ್ನುಳಿದ ವಿದ್ಯಾರ್ಥಿನಿಲಯಗಳಿಗೂ ಆಯವ್ಯಯದ ಲಭ್ಯತೆ ಹಾಗೂ ನಿವೇಶನದ ಲಭ್ಯತೆಗೆ ಅನುಗುಣವಾಗಿ ಹಂತಹಂತವಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು.

ಸಂ:ಹಿಂವಕ 169 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 162 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/20

30
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಅಶ್ವಿನ್ ಕುಮಾರ್ ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 427 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಅಶ್ವಿನ್ ಕುಮಾರ್ ಎಂ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 427 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ–2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	427
ಮಾನ್ಯ ಸದಸ್ಯರ ಹೆಸರು	ಶ್ರೀ ಅಶ್ವಿನ್ ಕುಮಾರ್.ಎಂ (ಟಿ.ನರಸೀಪುರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಮೈಸೂರು ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ನಿರ್ಮಾಣವಾಗಿರುವ ಕನಕ ಭವನ, ಒಕ್ಕಲಿಗರ ಸಮುದಾಯ ಭವನ ಕುಂಬಾರ ಸಮುದಾಯ ಭವನ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಜನಾಂಗದವರಿಗೆ ನಿರ್ಮಾಣ ಮಾಡಿರುವ ಭವನಗಳು ಎಷ್ಟು; ಯಾವ ಯಾವ ಗ್ರಾಮಗಳಲ್ಲಿ ನಿರ್ಮಾಣವಾಗಿವೆ; ಎಷ್ಟು ಅನುದಾನ ಬಿಡುಗಡೆಯಾಗಿದೆ; (ಗ್ರಾಮವಾರು ಸಂಪೂರ್ಣ ವಿವರ ಒದಗಿಸುವುದು).	ಮೈಸೂರು ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ನಿರ್ಮಾಣ ಮಾಡುತ್ತಿರುವ 41 ಸಮುದಾಯ ಭವನ/ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡಲಾಗಿದ್ದು, ಸಂಸ್ಥೆಗಳ ವಿವರ ಹಾಗೂ ಅನುದಾನ ಬಿಡುಗಡೆ ಮಾಡಲಾಗಿರುವ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ)	ಈ ಸಮುದಾಯ ಭವನಗಳಲ್ಲಿ ಹಾಲಿ ಪೂರ್ಣವಾಗಿ ನಿರ್ಮಾಣಗೊಂಡಿರುವ ಭವನಗಳು ಯಾವುವು; ಪೂರ್ಣಗೊಂಡ ಭವನಗಳಲ್ಲಿ ಸ್ಥಳೀಯ ಸಂಸ್ಥೆ (ಗ್ರಾಮ ಪಂಚಾಯತ್, ಪುರಸಭೆ)ಗಳಿಗೆ ಹಸ್ತಾಂತರಗೊಳಿಸಿರುವ ಭವನಗಳು ಯಾವುವು; (ಗ್ರಾಮವಾರು ಸಂಪೂರ್ಣ ಮಾಹಿತಿ ಒದಗಿಸುವುದು).	ಈ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಮಂಜೂರಾಗಿರುವ ಸಮುದಾಯ ಭವನ/ವಿದ್ಯಾರ್ಥಿ ನಿಲಯಗಳಲ್ಲಿ ನಯನಜ ಕ್ಷತ್ರೀಯ ಸಂಘ (ರಿ), ಟಿ.ನರಸೀಪುರ ಟೌನ್, ಈ ಸಂಸ್ಥೆಯ ವತಿಯಿಂದ ಕೈಗೊಂಡಿರುವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕಾಮಗಾರಿ ಪೂರ್ಣಗೊಂಡು, ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳಿಸಿರುವ ಸಮುದಾಯ ಭವನಗಳು ಯಾವುದು ಇರುವುದಿಲ್ಲ.
ಇ)	ಕಾಮಗಾರಿ ಸ್ಥಗಿತಗೊಂಡಿರುವ ಹಾಗೂ ಅಪೂರ್ಣಗೊಂಡ ಕಾಮಗಾರಿಗಳು ಯಾವುವು; ಕಾಮಗಾರಿಗಳು ಸ್ಥಗಿತ/ ಅಪೂರ್ಣಗೊಳ್ಳಲು ಕಾರಣವೇನು; ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ಕಾಮಗಾರಿವಾರು ಮಾಹಿತಿ ಒದಗಿಸುವುದು)	ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಈಗಾಗಲೇ ಸಂಬಂಧಿಸಿದ ಸಂಘ-ಸಂಸ್ಥೆಯವರಿಗೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಮತ್ತು ಪ್ರಗತಿ ವರದಿಯನ್ನು ಸಲ್ಲಿಸಿದ ನಂತರ ಮುಂದಿನ ಆರ್ಥಿಕ ವರ್ಷಗಳಲ್ಲಿ ಸದರಿ ಯೋಜನೆಯಡಿ ಒದಗಿಸುವ ಅನುದಾನದ ಲಭ್ಯತೆ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನುಸಾರ ಬಾಕಿ ಅನುದಾನ ಬಿಡುಗಡೆ ಕ್ರಮವಹಿಸಲಾಗುವುದು. ಕಾಮಗಾರಿ ಸ್ಥಗಿತಗೊಂಡಿರುವ/ಅಪೂರ್ಣಗೊಂಡಿರುವ ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ.

ಈ)	ಹಾಲಿ ಸರ್ಕಾರದಿಂದ ಜಿಲ್ಲಾ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಹಂತದಲ್ಲಿ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿಗಧಿಪಡಿಸಿರುವ ಮೊತ್ತ (ಅನುದಾನ)ದಿಂದ ಭವನಗಳ ನಿರ್ಮಾಣ ಸಾಧ್ಯವಾಗದಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಇದಕ್ಕೆ ಪರಿಹಾರ ಕ್ರಮಗಳೇನು; ಹಾಲಿ ಪ್ರಗತಿಯಲ್ಲಿರುವ ಭವನಗಳು ಯಾವುವು?(ಗ್ರಾಮವಾರು ಮಾಹಿತಿ ಒದಗಿಸುವುದು)	ಹೌದು, ಸರ್ಕಾರ ನಿಗದಿ ಪಡಿಸಿರುವ ಮೊತ್ತದಿಂದ ಭವನಗಳ ನಿರ್ಮಾಣ ಸಾಧ್ಯವಾಗದಿರುವ ಬಗ್ಗೆ ಸರ್ಕಾರವು ಪರಿಶೀಲಿಸಿ ಸರ್ಕಾರ ಆದೇಶ ಸಂಖ್ಯೆ: ಹಿಂವಕ 1133 ಬಿಎಂಎಸ್ 2017 ದಿನಾಂಕ :29.11.2017 ರ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಈ ಕೆಳಕಂಡಂತೆ ಮಾಡಲಾಗಿದೆ. 1. ಗ್ರಾಮ ಪಂಚಾಯಿತಿ, ತಾಲ್ಲೂಕು, ಪಂಚಾಯಿತಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಹಾಲಿ ಅನುಕ್ರಮವಾಗಿ ನಿಗದಿಪಡಿಸಿರುವ ರೂ.10.00 ಲಕ್ಷ, ರೂ.25.00 ಲಕ್ಷ, ರೂ.50.00 ಲಕ್ಷ ಮಂಜೂರಾತಿ ಮಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣವೆಂದು ಹೆಚ್ಚುವರಿಯಾಗಿ ಸರ್ಕಾರದ ಹಂತದಲ್ಲಿ ಮಂಜೂರು ಮಾಡುವುದು. ಕಾಮಗಾರಿ ಪ್ರಗತಿಯಲ್ಲಿರುವ ಭವನಗಳ ಗ್ರಾಮವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಸಂ:ಹಿಂವಕ 162 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 165 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 9/3/20

83
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಯು.ಟಿ. ಖಾದರ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 964 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಯು.ಟಿ. ಖಾದರ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 964 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	964
ಮಾನ್ಯ ಸದಸ್ಯರ ಹೆಸರು	ಶ್ರೀ ಖಾದರ್ ಯು.ಟಿ(ಮಂಗಳೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಇಲ್ಲದಿರುವ ವಿಚಾರ ಸರ್ಕಾರದ ಗಮನದಲ್ಲಿದೆಯೇ;	ಹೌದು.
ಆ)	ಸ್ವಂತ ಕಟ್ಟಡ ನಿರ್ಮಿಸುವ ವಿಚಾರ ಸರ್ಕಾರದ ಮುಂದೆ ಇದೆಯೇ?	ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 73 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ ಇದುವರೆಗೂ 43 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ 30 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಇನ್ನುಳಿದ ವಿದ್ಯಾರ್ಥಿನಿಲಯಗಳಿಗೂ ಆಯವ್ಯಯದ ಲಭ್ಯತೆ ಹಾಗೂ ನಿವೇಶನದ ಲಭ್ಯತೆಗೆ ಅನುಗುಣವಾಗಿ ಹಂತಹಂತವಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು.

ಸಂಖ್ಯೆ:ಹಿಂವಕ 165 ಬಿಎಂಎಸ್ 2020

(ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 170 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ:9/3/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ ಎಸ್. ಎನ್. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1635ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ ಎಸ್. ಎನ್. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1635ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ–2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1635
ಮಾನ್ಯ ಸದಸ್ಯರ ಹೆಸರು	ಶ್ರೀ ಸುಬ್ಬಾರೆಡ್ಡಿ ಎಸ್.ಎನ್.(ಬಾಗೇಪಲ್ಲಿ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಬಾಗೇಪಲ್ಲಿ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ. ದೇವರಾಜ ಅರಸು ಭವನ ನಿರ್ಮಾಣ ಮಾಡಲಾಗಿದೆಯೇ;	ಹೌದು.
ಆ)	ಹಾಗಿದ್ದಲ್ಲಿ, ಕಾಮಗಾರಿಯನ್ನು ಯಾವ ದಿನಾಂಕದಂದು ಪ್ರಾರಂಭ ಮಾಡಿ ಪೂರ್ಣಗೊಳಿಸಲಾಗಿರುತ್ತದೆ;	ಡಿ. ದೇವರಾಜ ಅರಸು ಭವನ ನಿರ್ಮಾಣ ಕಾರ್ಯವನ್ನು ದಿನಾಂಕ:20.08.2017ರಂದು ಪ್ರಾರಂಭಿಸಿದ್ದು ಮಾರ್ಚ್–2020ರ ಮಾಹೆಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಇ)	ಭವನದ ನಿರ್ಮಾಣ ಪೂರ್ಣಗೊಂಡಿದ್ದರೂ ಅನುಷ್ಠಾನ ಏಜೆನ್ಸಿಯಿಂದ ಇಲಾಖೆಯ ವಶಕ್ಕೆ ಪಡೆಯದಿರಲು ಕಾರಣಗಳೇನು;	ಭವನದ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿಯಿರುವುದರಿಂದ ಭವನವನ್ನು ಇಲಾಖೆಯ ವಶಕ್ಕೆ ಪಡೆದಿರುವುದಿಲ್ಲ.
ಈ)	ಭವನ ನಿರ್ಮಾಣ ಪೂರ್ಣಗೊಂಡು ತಿಂಗಳುಗಳು ಕಳೆದರೂ ಭವನ ಲೋಕಾರ್ಪಣೆ ಮಾಡಲು ದಿನಾಂಕ ನಿಗದಿ ಮಾಡದಿರುವುದು ನಿಜವೇ;	ಭವನದ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಳ್ಳದ ಕಾರಣ ಲೋಕಾರ್ಪಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿರುವುದಿಲ್ಲ.
ಉ)	ಈ ಭವನವನ್ನು ಯಾವಾಗ ಲೋಕಾರ್ಪಣೆ ಮಾಡಲಾಗುವುದು?	ಮಾರ್ಚ್–2020ರ ಮಾಹೆಯಲ್ಲಿ ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು.

ಸಂಖ್ಯೆ:ಹಿಂವಕ 170 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 85 ಬಿಇಟಿ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 09/03/2020

208
LA
12/03/2020

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ವೇದವ್ಯಾಸ ಕಾಮತ್.ಡಿ, ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 969ಗೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರಸಂಖ್ಯೆ: ಪ್ರಶಾವಿಸ/ 15ನೇವಿಸ/6ಪ/ಪ್ರ.ಸಂ969/2020, ದಿನಾಂಕ:02.03.2020

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ವೇದವ್ಯಾಸ ಕಾಮತ್.ಡಿ, ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 969ಗೆ ಕ್ಕೆ ಉತ್ತರದ 110 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮ್ಮಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,
Kau
(ಎಸ್. ಎನ್. ಕಲಾವತಿ)
ಸರ್ಕಾರದಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	969
ಸದಸ್ಯರ ಹೆಸರು	ಶ್ರೀ ವೇದವ್ಯಾಸ ಕಾಮತ್.ಡಿ (ಮಂಗಳೂರು ನಗರ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ:	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರಸಂ	ಪ್ರಶ್ನೆ	ಉತ್ತರ
ಅ	ಕಳೆದ 20-25 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಮತ್ತು ಅಡುಗೆ ಸಹಾಯಕರನ್ನು ಖಾಯಂಗೊಳಿಸಲು ಬೇಡಿಕೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಹೌದು
ಆ	ಹಾಗಿದ್ದಲ್ಲಿ ಈ ಸಿಬ್ಬಂದಿಗಳನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗಿದೆಯೇ: ರಾಜ್ಯದಲ್ಲಿ ಎಷ್ಟು ಹೊರಗುತ್ತಿಗೆ ಸಿಬ್ಬಂದಿಗಳಿದ್ದಾರೆ (ಜಿಲ್ಲಾವಾರು ವಿವರ ನೀಡುವುದು)	ಹೊರಸಂಪನ್ಮೂಲ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ ಕಾರ್ಯ ನಿರ್ವಹಿಸುತ್ತಿರುವ ಹೊರಸಂಪನ್ಮೂಲ ಸಿಬ್ಬಂದಿಗಳಳು ಒಟ್ಟು-4575 ಇರುತ್ತಾರೆ. ವಿವರಗಳನ್ನು ಜಿಲ್ಲಾವಾರು ಅನುಬಂಧ-1ರಲ್ಲಿ ಲಗತ್ತಿಸಿದೆ.
ಇ	ಇವರನ್ನು ಖಾಯಂಗೊಳಿಸಲು ಇರುವ ಅಡೆತಡೆಗಳ ಬಗ್ಗೆ ವಿವರ ನೀಡುವುದು?	ಹೊರಸಂಪನ್ಮೂಲ ಸಿಬ್ಬಂದಿಗಳ ಸೇವೆಯನ್ನು ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.

ಸಂಖ್ಯೆ: ಹಿಂವಕ 85 ಬಿಇಟಿ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಅನುಬಂಧ-1

<u>ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ. ವೇದವ್ಯಾಸ ಕಾಮತ್ ಡಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ. ೨೬೯ ಕ್ಕೆ ಉತ್ತರ</u>

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಸಂಪನ್ಮೂಲ ಸಿಬ್ಬಂದಿಗಳ ಜಿಲ್ಲಾವಾರು ವಿವರ

ಕ್ರ ಸಂ.	ಜಿಲ್ಲೆಯ ಹೆಸರು	ಖಾಲಿ ಇರುವ ಹುದ್ದೆಗಳ ಎದುರು ಕಾರ್ಯ ನಿರ್ವಹಿಸುತ್ತಿರುವ ಹೊರಸಂಪನ್ಮೂಲ ಸಿಬ್ಬಂದಿ ಸಂಖ್ಯೆ
1	ಬಾಗಲಕೋಟೆ	180
2	ಬೆಂಗಳೂರು ಗ್ರಾ	56
3	ಬೆಂಗಳೂರು ನಗರ	130
4	ಬೆಳಗಾವಿ	294
5	ಬಳ್ಳಾರಿ	282
6	ಬೀದರ್	118
7	ವಿಜಯಪುರ	304
8	ಚಾಮರಾಜನಗರ	64
9	ಚಿಕ್ಕಬಳ್ಳಾಪುರ	91
10	ಚಿಕ್ಕಮಗಳೂರು	195
11	ಚಿತ್ರದುರ್ಗ	208
12	ದಕ್ಷಿಣ ಕನ್ನಡ	130
13	ದಾವಣಗೆರೆ	164
14	ಧಾರವಾಢ	141
15	ಗದಗ್	110
16	ಕಲಬುರಗಿ	266
17	ಹಾಸನ	230
18	ಹಾವೇರಿ	92
19	ಕೊಡಗು	49
20	ಕೋಲಾರ	99
21	ಕೊಪ್ಪಳ	163
22	ಮಂಡ್ಯ	215
23	ಮೈಸೂರು	170
24	ರಾಯಚೂರು	20
25	ರಾಮನಗರ	12

ಕ್ರ. ಸಂ.	ಜಿಲ್ಲೆಯ ಹೆಸರು	ಖಾಲಿ ಇರುವ ಹುದ್ದೆಗಳ ಎದುರು ಕಾರ್ಯ ನಿರ್ವಹಿಸುತ್ತಿರುವ ಹೊರಸಂಪನ್ಮೂಲ ಸಿಬ್ಬಂದಿ ಸಂಖ್ಯೆ
26	ಶಿವಮೊಗ್ಗ	306
27	ತುಮಕೂರು	232
28	ಉಡುಪಿ	39
29	ಉತ್ತರ ಕನ್ನಡ	128
30	ಯಾದಗಿರಿ	88
	ಒಟ್ಟು	**4575**

ಆಯುಕ್ತರು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬೆಂಗಳೂರು

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 83 ಬಿಇಟಿ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 09/03/2020

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಎ.ಟಿ.ರಾಮಸ್ವಾಮಿ(ಅರಕಲಗೂಡು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1611ಗೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರಸಂಖ್ಯೆ: ಪ್ರಶಾವಿಸ/ 15ನೇವಿಸ/6ಪ/ಪ್ರ.ಸಂ1611/2020, ದಿನಾಂಕ:02.03.2020

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಎ.ಟಿ.ರಾಮಸ್ವಾಮಿ(ಅರಕಲಗೂಡು) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1611ಕ್ಕೆ ಉತ್ತರದ 110 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮ್ಮಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಎಸ್. ಎನ್. ಕಲಾವತಿ)
ಸರ್ಕಾರದಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1611
ಸದಸ್ಯರ ಹೆಸರು	ಶ್ರೀ ಎ.ಟಿ.ರಾಮಸ್ವಾಮಿ(ಅರಕಲಗೂಡು)
ಉತ್ತರಿಸಬೇಕಾದ ದಿನಾಂಕ:	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ.ಸಂ	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಅಡುಗೆಯವರು, ಅಡುಗೆ ಸಹಾಯಕರು ಮತ್ತು ರಾತ್ರಿ ಕಾವಲುಗಾರರ ಸಿಬ್ಬಂದಿಗಳ ಸೇವೆಯನ್ನು ಒದಗಿಸಲು ಹೊರ ಸಂಪನ್ಮೂಲ ಏಜೆನ್ಸಿಯವರಿಗೆ ಟೆಂಡರ್ ನಿಬಂಧನೆಗಳಿಗೊಳಪಟ್ಟು ಕಾರ್ಯಾದೇಶವನ್ನು ನೀಡಿರುವುದು ನಿಜವಲ್ಲವೇ;	ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ರಾತ್ರಿ ಕಾವಲುಗಾರರ ಸೇವೆಯನ್ನು ಪಡೆಯಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟೆಂಡರ್ ಕರೆದು ಹೊರಸಂಪನ್ಮೂಲ ಏಜೆನ್ಸಿಯನ್ನು ನಿಗಧಿಪಡಿಸಿ ಕಾರ್ಯಾದೇಶವನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗುತ್ತದೆ.
ಆ	ಕಾರ್ಯಾದೇಶದಲ್ಲಿನ ಷರತ್ತಿನನ್ವಯ ಮುಂಗಡವಾಗಿ ಕನಿಷ್ಠ 2 ಮಾಹೆಗಳಿಗೆ ಕನಿಷ್ಠ ವೇತನ ಕಾಯ್ದೆಯನ್ವಯ ಸಂದಾಯವಾಗಬೇಕಾದ ವೇತನವನ್ನು ಸಂಬಂಧಿಸಿದ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಇ.ಸಿ.ಎಸ್ ಅಥವಾ ಆರ್.ಟಿ.ಜಿ.ಎಸ್ ಮೂಲಕ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವೇತನ ಪಾವತಿಸಲಾಗುತ್ತಿದೆಯೇ;	ಹೊರಸಂಪನ್ಮೂಲ ಏಜೆನ್ಸಿಯನ್ನು ನಿಗಧಿಪಡಿಸಿ ಷರತ್ತುಗಳನ್ನು ವಿಧಿಸಿ ಕಾರ್ಯಾದೇಶವನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗುತ್ತದೆ. ಸದರಿ ಆದೇಶದಲ್ಲಿ ಕನಿಷ್ಠ 2 ಮಾಹೆಗಳಿಗೆ ವೇತನವನ್ನು ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ಪಾವತಿಸಲು ಷರತ್ತನ್ನು ವಿಧಿಸಲಾಗಿರುತ್ತದೆ.
ಇ	ಸರ್ಕಾರದಿಂದ ನಿಗದಿತ ಅನುದಾನ ಬಿಡುಗಡೆಯಾಗದಿರುವುದರಿಂದ 4–5 ತಿಂಗಳಾದರೂ ಸದರಿ ಸಿಬ್ಬಂದಿಗಳಿಗೆ ವೇತನ ಪಾವತಿಸದೆ ಅವರುಗಳ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು
ಈ	ಹಾಗಿದ್ದಲ್ಲಿ, ಸಿಬ್ಬಂದಿಗೆ ಕೂಡಲೇ ವೇತನವನ್ನು ಪಾವತಿಸುವ ಸಂಬಂಧ ಕೈಗೊಂಡಿರುವ ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು).	ಹೊರಸಂಪನ್ಮೂಲ ಸಿಬ್ಬಂದಿಗಳ ವೇತನಕ್ಕೆ ಕೊರತೆಯಾಗಿರುವ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಸಹಮತಿಸಿದೆ.

ಸಂಖ್ಯೆ: ಹಿಂವಕ 83 ಬಿಇಟಿ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಹಿಂವಕ 84 ಬಿಇಟಿ 2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿ: 09/03/2020

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಮಹೇಶ್.ಎನ್ (ಕೊಳ್ಳೇಗಾಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 707ಗೆ ಉತ್ತರಿಸುವ ಕುರಿತು.

ಉಲ್ಲೇಖ : ಪತ್ರಸಂಖ್ಯೆ: ಪ್ರಶಾವಿಸ/ 15ನೇವಿಸ/6ಪ/ಪ್ರ.ಸಂ707/2020, ದಿನಾಂಕ:02.03.2020

******

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಮಹೇಶ್.ಎನ್ (ಕೊಳ್ಳೇಗಾಲ) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:707 ಕ್ಕೆ ಉತ್ತರದ 110 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಎಸ್. ಎನ್. ಕಲಾವತಿ)
ಸರ್ಕಾರದಅಧೀನ ಕಾರ್ಯದರ್ಶಿ-1,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	707
ಸದಸ್ಯರ ಹೆಸರು	ಶ್ರೀ ಎನ್.ಮಹೇಶ್(ಕೊಳ್ಳೇಗಾಲ)
ಉತ್ತರಿಸಬೇಕಾದ ದಿನಾಂಕ:	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕ್ರ.ಸಂ	ಪ್ರಶ್ನೆ	ಉತ್ತರ
ಅ	ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಎಷ್ಟು; ಮಂಜೂರಾದ ಹುದ್ದೆಗಳ ಪೈಕಿ ಭರ್ತಿ ಮಾಡಿರುವ ಹುದ್ದೆಗಳ ಸಂಖ್ಯೆ ಎಷ್ಟು (ವಿವರ ನೀಡುವುದು)	ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ ಹಾಗೂ ಭರ್ತಿಯಾಗಿರುವ ಹುದ್ದೆಗಳ ವಿವರ ಕೆಳಕಂಡಂತಿರುತ್ತದೆ. ವೃಂದ / ಮಂಜೂರು / ಭರ್ತಿ: ಎ: 53 / 17 ಬಿ: 246 / 50 ಸಿ: 3864 / 2215 ಡಿ: 10562 / 5987 ಒಟ್ಟು: 14725 / 8269
ಆ	ಭರ್ತಿ ಮಾಡಿರುವ ಹುದ್ದೆಗಳ ಪೈಕಿ ನಿಯಮಾನುಸಾರ ಮೀಸಲಾತಿ ನೀಡಿದೆಯೇ; ಮಂಜೂರಾದ ಹುದ್ದೆಗಳ ಪೈಕಿ ಖಾಲಿ ಉಳಿದ ಹುದ್ದೆಗಳ ಸಂಖ್ಯೆ ಎಷ್ಟು;	ಹೌದು 14725 ಮಂಜೂರಾದ ಹುದ್ದೆಗಳ ಪೈಕಿ 6452 ಹುದ್ದೆಗಳು ಖಾಲಿ ಉಳಿದಿರುತ್ತದೆ.
ಇ	ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹುದ್ದೆಗಳು ಖಾಲಿ ಉಳಿದಿರುವುದರಿಂದ ಸಂಸ್ಥೆಗಳ ನಡೆಸಲು ನಿರ್ವಹಣಾತ್ಮಕ ಸಮಸ್ಯೆ ಆಗುತ್ತಿಲ್ಲವೇ; ಖಾಲಿ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳ ಸಂಖ್ಯೆ ಎಷ್ಟು;	ಹೌದು. ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಉಳಿದಿರುವ 4575 ಗ್ರೂಪ್ ಡಿ ಹುದ್ದೆಗಳಿಗೆ ಹೊರ ಸಂಪನ್ಮೂಲದ ಮೂಲಕ ಸೇವೆಯನ್ನು ಪಡೆದುಕೊಳ್ಳಲಾಗಿರುತ್ತದೆ.
ಈ	ಹೊರಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿದ ಸಿಬ್ಬಂದಿಗಳನ್ನು ನೇರ ನೇಮಕಾತಿಯಲ್ಲಿ ಆದ್ಯತೆ ನೀಡಿ ಪರಿಗಣಿಸಲು ಕೈಗೊಂಡ ಕ್ರಮಗಳೇನು;	ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.
ಉ	ನೇರ ನೇಮಕಾತಿ ಮೂಲಕ ಸಿಬ್ಬಂದಿಗಳನ್ನು ನೇಮಿಸಿಕೊಂಡ ನಂತರ ಹಲವಾರು ವರ್ಷಗಳಿಂದ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಡೋಲಾಯಮಾನ ಪರಿಸ್ಥಿತಿಗೆ ಪರಿಹಾರಗಳೇನು;	ಉದ್ಭವಿಸುವುದಿಲ್ಲ

---2

ಊ	ಖಾಲಿ ಹುದ್ದೆಗೆ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂಗೊಳಿಸಲು ಕೈಗೊಂಡ ಕ್ರಮಗಳೇನು: ಅಥವಾ ಗುತ್ತಿಗೆ ಹುದ್ದೆಯಲ್ಲಿಯೇ ಮುಂದುವರೆಸುವುದೇ:	ಖಾಲಿ ಹುದ್ದೆಗೆ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.
ಋ	ನೇಮಕಾತಿ ಮಾಡಲು ಸಾಧ್ಯವಾಗದಿದ್ದಲ್ಲಿ ಸದರಿ ಹೊರ ಗುತ್ತಿಗೆ ಸಿಬ್ಬಂದಿಗಳು 60 ವರ್ಷ ಮುಗಿಯುವವರೆಗೂ ತಾತ್ಕಾಲಿಕವಾಗಿ ಮುಂದುವರೆಸಲು ಸರ್ಕಾರವು ಮುಂದಾಗುವುದೇ ಹಾಗೂ ವೇತನ ಪಾವತಿಗೆ ಬದ್ಧರಾಗುವುದೇ?	ಹೊರ ಗುತ್ತಿಗೆ ಸಿಬ್ಬಂದಿಗಳು 60 ವರ್ಷ ಮುಗಿಯುವವರೆಗೂ ತಾತ್ಕಾಲಿಕವಾಗಿ ಮುಂದುವರೆಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.

ಸಂಖ್ಯೆ: ಹಿಂವಕ 84 ಬಿಇಟಿ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಇಡಿ 76 ಡಿಸಿಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:12-03-2020

ಇಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ,
ಬೆಂಗಳೂರು.

38
12/3/20

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಶ್ರೀ ಬಂಡೆಪ್ಪ ಖಾಶೆಂಪುರ್ (ಬೀದರ್ ದಕ್ಷಿಣ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1664 ಕ್ಕೆ ಉತ್ತರವನ್ನು ಒದಗಿಸುವ ಬಗ್ಗೆ.

ಉಲ್ಲೇಖ: ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1664/2020, ದಿನಾಂಕ:02-03-2020.

****

ಶ್ರೀ ಬಂಡೆಪ್ಪ ಖಾಶೆಂಪುರ್ (ಬೀದರ್ ದಕ್ಷಿಣ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1664 ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ತಮ್ಮ ನಂಬುಗೆಯ,

12/3/2020
(ಜಿ.ಟಿ. ವೆಂಕಟರಾಮ)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ		**1664**
ಸದಸ್ಯರ ಹೆಸರು		**ಶ್ರೀ ಬಂಡೆಪ್ಪ ಖಾಶೆಂಪುರ್ (ಬೀದರ್ ದಕ್ಷಿಣ)**
ಉತ್ತರಿಸಬೇಕಾದ ದಿನಾಂಕ		**12-03-2020**
ಉತ್ತರಿಸಬೇಕಾದ ಸಚಿವರು		**ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)**
	ಪ್ರಶ್ನೆ	**ಉತ್ತರ**
ಅ)	ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಸರ್ಕಾರಿ ಕಾಲೇಜುಗಳ ಮಾಹಿತಿ ಒದಗಿಸುವುದು; (ಜಿಲ್ಲಾವಾರು ಸಂಪೂರ್ಣ ಮಾಹಿತಿ ಒದಗಿಸುವುದು)	ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. (ಮಾಹಿತಿ ಅನುಬಂಧ-1 ರಲ್ಲಿ ನೀಡಿದೆ)
ಆ)	ಸದರಿ ಸರ್ಕಾರಿ ಕಾಲೇಜುಗಳಲ್ಲಿ ಯಾವ ಯಾವ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ ಹಾಗೂ ಅದಕ್ಕೆ ವಿಧಿಸುತ್ತಿರುವ ಪ್ರವೇಶಧನ (fees) ಎಷ್ಟು; (ಕೋರ್ಸ್‌ವಾರು ಪ್ರವೇಶಧನದ ಮಾಹಿತಿಯನ್ನು ಒದಗಿಸುವುದು)	ಸದರಿ ಸರ್ಕಾರಿ ಕಾಲೇಜುಗಳಲ್ಲಿ ಬಿ.ಎ/ಬಿ.ಕಾಂ/ಬಿ.ಎಸ್ಸಿ/ ಬಿ.ಬಿ.ಎಂ/ಬಿ.ಎಸ್.ಡಬ್ಲ್ಯೂ/ಬಿ.ಲಿಬ್/ಎಂ.ಎ/ಎಂ.ಕಾಂ. /ಎಂ.ಎಸ್ಸಿ/ಎಂ.ಎಸ್.ಡಬ್ಲ್ಯೂ/ಎಂ.ಲಿಬ್. ಮತ್ತಿತರ ಕೋರ್ಸುಗಳನ್ನು ನಡೆಸಲಾಗುತ್ತಿದೆ. (ಮಾಹಿತಿಯನ್ನು ಅನುಬಂಧ-2 ರಲ್ಲಿ ನೀಡಿದೆ.
ಇ)	ಸರ್ಕಾರಿ ಉನ್ನತ ಶಿಕ್ಷಣ ಕಾಲೇಜುಗಳ ಪ್ರವೇಶಧನದಿಂದ ಸರ್ಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ ಎಷ್ಟು; (ಸಂಪೂರ್ಣ ಮಾಹಿತಿಯನ್ನು ಒದಗಿಸುವುದು)	ಸರ್ಕಾರಿ ಉನ್ನತ ಶಿಕ್ಷಣ ಕಾಲೇಜುಗಳ ಪ್ರವೇಶ ಧನದಿಂದ ಸರ್ಕಾರಕ್ಕೆ ಬರುತ್ತಿರುವ ವ್ಹಾರ್ಷಿಕ ಆದಾಯದ ಕ್ರೂಢೀಕೃತ ಪಟ್ಟಿಯನ್ನು ಅನುಬಂಧ-3ಲಗತ್ತಿಸಿದೆ.

ಇಡಿ 76 ಡಿಸಿಇ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)

ಅನುಬಂಧ-1

ಕಾಲೇಜು ಶಿಕ್ಷಣ ಇಲಾಖೆ

ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪಟ್ಟಿ

ಕ್ರ.ಸಂ	ಕಾಲೇಜಿನ ಹೆಸರು	ಜಿಲ್ಲೆ
1	ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ನಿರ್ವಹಣೆ ಕಾಲೇಜು, ಬೆಂಗಳೂರು-560001	ಬೆಂಗಳೂರು
2	ಸರ್ಕಾರಿ ಕಲಾ ಕಾಲೇಜು, ಬೆಂಗಳೂರು -560001	ಬೆಂಗಳೂರು
3	ಸರ್ಕಾರಿ ಆರ್.ಸಿ ವಾಣಿಜ್ಯ ಕಾಲೇಜು, ಬಸವೇಶ್ವರ ಸರ್ಕಲ್, ಬೆಂಗಳೂರು- 560001.	ಬೆಂಗಳೂರು
4	ಶ್ರೀಮತಿ ವಿ.ಹೆಚ್.ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜು, ಬೆಂಗಳೂರು - 560 001.	ಬೆಂಗಳೂರು
5	ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು - 560 001.	ಬೆಂಗಳೂರು
6	ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಬೆಂಗಳೂರು-560001	ಬೆಂಗಳೂರು
7	ಡಾ॥ ಎಸ್.ಜಿ ಸರ್ಕಾರಿ ಪದವಿ ಕಾಲೇಜು, ಆನೇಕಲ್ - 562106.	ಬೆಂಗಳೂರು ಗ್ರಾಮಾಂತರ
8	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು -560 104	ಬೆಂಗಳೂರು
9	ಸರ್ಕಾರಿ ಪದವಿ ಕಾಲೇಜು, ಕೆ.ಆರ್.ಪುರಂ, ಬೆಂಗಳೂರು-560036.	ಬೆಂಗಳೂರು
10	ಲಾಲ್ಬಹದ್ದೂರ್ ಶಾಸ್ತ್ರಿ ಸರ್ಕಾರಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಆರ್.ಟಿ ನಗರ, ಬೆಂಗಳೂರು-560 032	ಬೆಂಗಳೂರು
11	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ, ಬೆಂಗಳೂರು-560 010	ಬೆಂಗಳೂರು
12	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ-560070, ಬೆಂಗಳೂರು	ಬೆಂಗಳೂರು
13	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಲ್ಲೇಶ್ವರಂ ಬೆಂಗಳೂರು-560 012	ಬೆಂಗಳೂರು
14	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪೀಣ್ಯ ಬೆಂಗಳೂರು-560 058	ಬೆಂಗಳೂರು
15	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಫ್ರೇಜರ್ ಟೌನ್ ಬೆಂಗಳೂರು -560 005	ಬೆಂಗಳೂರು
16	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು-560 064	ಬೆಂಗಳೂರು
17	ಸರ್ಕಾರಿ ಪದವಿ ಕಾಲೇಜು, ಹೊಸೂರು ಸರ್ಜಾಪುರ ಬೆಂಗಳೂರು-560 030	ಬೆಂಗಳೂರು
18	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಗೇರಿ, ಬೆಂಗಳೂರು-560 060	ಬೆಂಗಳೂರು
19	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವರ್ತೂರು, ಬೆಂಗಳೂರು ಪೂರ್ವ-560 087	ಬೆಂಗಳೂರು
20	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಡುಗೋಡಿ, ಬೆಂಗಳೂರು ಪೂರ್ವ-560 067	ಬೆಂಗಳೂರು
21	ಸರ್ಕಾರಿ ಪದವಿ ಕಾಲೇಜು, ಹೆಸರಘಟ್ಟ, ಬೆಂಗಳೂರು- 560 089	ಬೆಂಗಳೂರು ಗ್ರಾಮಾಂತರ
22	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ- 561203	ಬೆಂಗಳೂರು ಗ್ರಾಮಾಂತರ
23	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವನಹಳ್ಳಿ- 562 110.	ಬೆಂಗಳೂರು ಗ್ರಾಮಾಂತರ
24	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಕೋಟೆ -562110	ಬೆಂಗಳೂರು ಗ್ರಾಮಾಂತರ
25	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೂಲಿಬೆಲೆ, ಹೊಸಕೋಟೆ ತಾ:-562129	ಬೆಂಗಳೂರು ಗ್ರಾಮಾಂತರ
26	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ-562123	ಬೆಂಗಳೂರು ಗ್ರಾಮಾಂತರ
27	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತ್ಯಾಮಗೊಂಡ್ಲು-562132	ಬೆಂಗಳೂರು ಗ್ರಾಮಾಂತರ
28	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ- 571 511.	ರಾಮನಗರ
29	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಮನಗರ- 571511	ರಾಮನಗರ
30	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿಡದಿ-562109 (ರಾಮನಗರ ತಾ:)	ರಾಮನಗರ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
31	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣ-571 501	ರಾಮನಗರ
32	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಗಡಿ- 562 120	ರಾಮನಗರ
33	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುದೂರು – 561 101. (ಮಾಗಡಿ ತಾ:)	ರಾಮನಗರ
34	ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಕನಕಪುರ- 562 117	ರಾಮನಗರ
35	ಸರ್ಕಾರಿ ಕಾಲೇಜು, ಹಾರೋಹಳ್ಳಿ (ರಾ.ಜಿಲ್ಲೆ)-562112, (ಕನಕಪುರ ತಾ:)	ರಾಮನಗರ
36	ಸರ್ಕಾರಿ ಕಾಲೇಜು. ಕೋಡಿಹಳ್ಳಿ (ರಾ.ಜಿಲ್ಲೆ)-562119 (ಕನಕಪುರ ತಾ:)	ರಾಮನಗರ
37	ಸರ್ಕಾರಿ ಕಾನೂನು ಕಾಲೇಜು, ರಾಮನಗರ (ರಾ.ಜಿಲ್ಲೆ)-571511	ರಾಮನಗರ
38	ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಸಿರಾ-572137	ತುಮಕೂರು
39	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್ – 572 130	ತುಮಕೂರು
40	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ – 572215	ತುಮಕೂರು
41	ಶ್ರೀಮತಿ ಮತ್ತು ಶ್ರೀ ವೈ.ಇ ರಂಗಯ್ಯಶೆಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಪಾವಗಡ – 561 202	ತುಮಕೂರು
42	ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಕೊರಟಗೆರೆ – 572 129	ತುಮಕೂರು
43	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರುವೇಕೆರೆ – 572 227	ತುಮಕೂರು
44	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ-572214	ತುಮಕೂರು
45	ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಹುಳಿಯಾರ-572 218 (ಚಿಕ್ಕನಾಯಕನಹಳ್ಳಿ ತಾ:)	ತುಮಕೂರು
46	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ – 572 132	ತುಮಕೂರು
47	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬೂರು-572120, ಕುಣಿಗಲ್ ತಾ:ತುಮಕೂರು ಜಿಲ್ಲೆ	ತುಮಕೂರು
48	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು-572201	ತುಮಕೂರು
49	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಂಡಿನಶಿವರ-572215, ತುರುವೇಕೆರೆ ತಾ:	ತುಮಕೂರು
50	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬುಕ್ಕಾಪಟ್ಟಣ-572115. ಸಿರಾ ತಾ:	ತುಮಕೂರು
51	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೊಣವಿನಕೆರೆ-572224, ತಿಪಟೂರು ತಾ:	ತುಮಕೂರು
52	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಡವನಹಳ್ಳಿ-572112, ಮಧುಗಿರಿ ತಾ:	ತುಮಕೂರು
53	ಸರ್ಕಾರಿ ಪ್ರಥಮ ದರ್ಜೆ ಕಾಲೇಜು.ಬಿ.ಹೆಚ್.ರಸ್ತೆ, ತುಮಕೂರು	ತುಮಕೂರು
54	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ – 562 101	ಚಿಕ್ಕಬಳ್ಳಾಪುರ
55	ಸರ್ಕಾರಿ ಬಾಲಕರ ಪದವಿ ಕಾಲೇಜು, ಚಿಂತಾಮಣಿ – 563 125	ಚಿಕ್ಕಬಳ್ಳಾಪುರ
56	ಸರ್ಕಾರಿ ಬಾಲಕಿಯರ ಕಾಲೇಜು, ಚಿಂತಾಮಣಿ – 563 125	ಚಿಕ್ಕಬಳ್ಳಾಪುರ
57	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಡ್ಲಘಟ್ಟ –562 106	ಚಿಕ್ಕಬಳ್ಳಾಪುರ
58	ಶ್ರೀಮತಿ ನಾಗರತ್ನಮ್ಮ ಮತ್ತು ಶ್ರೀ ಎಸ್ ನಾರಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಡಿಬಂಡೆ – 561 209	ಚಿಕ್ಕಬಳ್ಳಾಪುರ
59	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೌರಿಬಿದನೂರು-561208	ಚಿಕ್ಕಬಳ್ಳಾಪುರ
60	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗೇಪಲ್ಲಿ-561207	ಚಿಕ್ಕಬಳ್ಳಾಪುರ
61	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೇಮಗಲ್-563157, ಚಿಂತಾಮಣಿ ತಾ:	ಚಿಕ್ಕಬಳ್ಳಾಪುರ
62	ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ-562101	ಚಿಕ್ಕಬಳ್ಳಾಪುರ
63	ಸರ್ಕಾರಿ ಬಾಲಕರ ಕಾಲೇಜು, ಕೋಲಾರ – 563 101	ಕೋಲಾರ
64	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಳಬಾಗಿಲು-563131	ಕೋಲಾರ
65	ಸರ್ಕಾರಿ ಬಾಲಕಿಯರ ಕಾಲೇಜು, ಕೋಲಾರ – 563 101	ಕೋಲಾರ
66	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಗಾರಪೇಟೆ – 563 114	ಕೋಲಾರ
67	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀನಿವಾಸಪುರ – 563 135	ಕೋಲಾರ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
1	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಲೂರು – 563 130	ಕೋಲಾರ
69	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಜಿ.ಎಫ್-563122, ಬಂಗಾರಪೇಟೆ	ಕೋಲಾರ
70	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಂಗಾರುತಿರುಪತಿ-563116, ಬಂಗಾರಪೇಟೆ	ಕೋಲಾರ
71	ಸರ್ಕಾರಿ ಕಾನೂನು ಕಾಲೇಜು, ಕೋಲಾರ – 563 101	ಕೋಲಾರ
72	ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು-570005	ಮೈಸೂರು
73	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜನಗರ-571602	ಮೈಸೂರು
74	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು – 571 105	ಮೈಸೂರು
75	ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು-570005	ಮೈಸೂರು
76	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಗ್ಗಡದೇವನಕೋಟೆ-571 114	ಮೈಸೂರು
77	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣ-571 107	ಮೈಸೂರು
78	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು-570023.	ಮೈಸೂರು
79	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನೂರು-571 101 (ಟಿ. ನರಸೀಪುರ ತಾಲ್ಲೂಕು)	ಮೈಸೂರು
80	ಸರ್ಕಾರಿ ಮಹಿಳಾ ಕಾಲೇಜು, ವಿಜಯನಗರ, ಮೈಸೂರು – 570 017	ಮೈಸೂರು
81	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಲಿಗ್ರಾಮ-571 604, ಕೆ.ಆರ್.ನಗರ ತಾ:	ಮೈಸೂರು
82	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿಳಿಕೆರೆ-571 103, ಹುಣಸೂರು ತಾ:	ಮೈಸೂರು
83	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು-571 301	ಮೈಸೂರು
84	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ.ನರಸೀಪುರ-571 124	ಮೈಸೂರು
85	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನಗೋಡು-571 105,ಹುಣಸೂರು ತಾ:	ಮೈಸೂರು
86	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹುಣಸೂರು.-571105	ಮೈಸೂರು
87	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾರ್ಥ ಲೇಔಟ್-570 011, ಮೈಸೂರು	ಮೈಸೂರು
88	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲ್ಲಹಳ್ಳಿ-571 314, ನಂಜನಗೂಡು ತಾ:	ಮೈಸೂರು
89	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೃಷ್ಣರಾಜನಗರ-571 602	ಮೈಸೂರು
90	ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಳ್ಳೇಗಾಲ-571440	ಚಾಮರಾಜನಗರ
91	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನೂರು- 571 439 (ಕೊಳ್ಳೇಗಾಲ ತಾಲ್ಲೂಕು)	ಚಾಮರಾಜನಗರ
92	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ-571 313	ಚಾಮರಾಜನಗರ
93	ಶ್ರೀ ವೈ ಎಂ ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಳಂದೂರು-571 441	ಚಾಮರಾಜನಗರ
94	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆ- 571 111	ಚಾಮರಾಜನಗರ
95	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುದೇರು –571 316 ಚಾಮರಾಜನಗರ ತಾ:	ಚಾಮರಾಜನಗರ
96	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಬ್ಬಹಳ್ಳಿ –571 319 ಗುಂಡ್ಲುಪೇಟೆ ತಾ:	ಚಾಮರಾಜನಗರ
97	ಸರ್ಕಾರಿ ಬಾಲಕರ ಕಾಲೇಜು, ಮಂಡ್ಯ-571401	ಮಂಡ್ಯ
98	ಸರ್ಕಾರಿ ಬಾಲಕಿಯರ ಕಾಲೇಜು, ಮಂಡ್ಯ-571 401	ಮಂಡ್ಯ
99	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀರಂಗಪಟ್ಟಣ-571 438	ಮಂಡ್ಯ
100	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ-571 428	ಮಂಡ್ಯ
101	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಳವಳ್ಳಿ-571 430	ಮಂಡ್ಯ
102	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮದ್ದೂರು-571 428	ಮಂಡ್ಯ
103	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪ (ಮದ್ದೂರು ತಾ)-571425	ಮಂಡ್ಯ
104	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ಯಾತನಹಳ್ಳಿ-571427, ಪಾಂಡವಪುರ	ಮಂಡ್ಯ
105	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಗಮಂಗಲ-571 432	ಮಂಡ್ಯ
106	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ –571434	ಮಂಡ್ಯ
107	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಾರತೀನಗರ –571422, ಮದ್ದೂರು ತಾ:	ಮಂಡ್ಯ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
108	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ನಗರ-571607, ಶ್ರೀರಂಗಪಟ್ಟಣ ತಾ:	ಮಂಡ್ಯ
109	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಲಗೂರು-571421, ಮಳವಳ್ಳಿ ತಾ:	ಮಂಡ್ಯ
110	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೇಲುಕೋಟೆ -571431, ಪಾಂಡವಪುರ ತಾ:	ಮಂಡ್ಯ
111	ಸರ್ಕಾರಿ ಮಹಿಳಾ ಪದವಿ ಕಾಲೇಜು, ಕೆ.ಆರ್.ಪೇಟೆ -571426	ಮಂಡ್ಯ
112	ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ-573 201	ಹಾಸನ
113	ಸರ್ಕಾರಿ ಕಲಾ ಕಾಲೇಜು, ಹಾಸನ-573 201	ಹಾಸನ
114	ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸ್ಟೇಡಿಯಂ ಹತ್ತಿ, ಎಂ.ಜಿ. ರಸ್ತೆ, ಹಾಸನ -573201	ಹಾಸನ
115	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಣನೂರು-573130 (ಅರಕಲಗೂಡು ತಾ:)	ಹಾಸನ
116	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆನರಸೀಪುರ-573 211	ಹಾಸನ
117	ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ-573211	ಹಾಸನ
118	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಡುವಲಹಿಪ್ಪೆ -573215	ಹಾಸನ
119	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಕಲೇಶಪುರ- 573134	ಹಾಸನ
120	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಕಲಗೂಡು-573 102	ಹಾಸನ
121	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೇಲೂರು - 573 115	ಹಾಸನ
122	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾವಗಲ್ - 573 125	ಹಾಸನ
123	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಡಸಿ.(ಅರಸೀಕೆರೆ ತಾ)	ಹಾಸನ
124	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ-573116	ಹಾಸನ
125	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಆಲೂರು (ಹಾಸನ ಜಿಲ್ಲೆ)	ಹಾಸನ
126	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ -573103	ಹಾಸನ
127	ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹಾಸನ -573201	ಹಾಸನ
128	ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹೊಳೆನರಸೀಪುರ-573211	ಹಾಸನ
129	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಸಾವೆ-573124, ಚನ್ನರಾಯಪಟ್ಟಣ ತಾ:	ಹಾಸನ
130	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದಯಪುರ, ಚನ್ನರಾಯಪಟ್ಟಣ ತಾ:	ಹಾಸನ
131	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಣಾವರ-573112, ಅರಸೀಕೆರೆ ತಾ:	ಹಾಸನ
132	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳ್ಳಿಮೈಸೂರು-573210, ಹೊಳೆನರಸೀಪುರ ತಾ:	ಹಾಸನ
133	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊಸಳೆ ಹೊಸಹಳ್ಳಿ-573212, ಹಾಸನ ತಾ:	ಹಾಸನ
134	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೇಬೀಡು-573121 , ಬೇಲೂರು ತಾ:	ಹಾಸನ
135	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆತ್ತೂರು-573123, ಸಕಲೇಶಪುರ ತಾ:	ಹಾಸನ
136	ಸರ್ಕಾರಿ ಕಾನೂನು ಕಾಲೇಜು, ಎಂ.ಜಿ. ರಸ್ತೆ, ವಿದ್ಯಾನಗರ, ಹಾಸನ.-573201	ಹಾಸನ
137	ಸರ್ಕಾರಿ ಕಾನೂನು ಕಾಲೇಜು, ಹೊಳೆನರಸೀಪುರ-573211	ಹಾಸನ
138	ಸರ್.ಎಂ.ವಿ.ಸರ್ಕಾರಿ ವಿಜ್ಞಾನ ಕಾಲೇಜು, ಬೊಮ್ಮನಕಟ್ಟೆ, ಭದ್ರಾವತಿ - 577 302	ಶಿವಮೊಗ್ಗ
139	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ - 577 427	ಶಿವಮೊಗ್ಗ
140	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ - 577 418	ಶಿವಮೊಗ್ಗ
141	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ - 577 429	ಶಿವಮೊಗ್ಗ
142	ಸರ್.ಎಂ.ವಿ.ಸರ್ಕಾರಿ ಕಲೆ ಮತ್ತು ವಾಣಿಜ್ಯ ಕಾಲೇಜು, ನ್ಯೂಟೌನ್ ಭದ್ರಾವತಿ-577301	ಶಿವಮೊಗ್ಗ
143	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆನವಟ್ಟಿ - 577 413 (ಸೊರಬ ತಾ:)	ಶಿವಮೊಗ್ಗ
144	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು-577227 (ಭದ್ರಾವತಿ ತಾ:)	ಶಿವಮೊಗ್ಗ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
145	ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸಾಗರ-577401	ಶಿವಮೊಗ್ಗ
146	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭದ್ರಾವತಿ - 577 301	ಶಿವಮೊಗ್ಗ
147	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ-577201	ಶಿವಮೊಗ್ಗ
148	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ - 577 432	ಶಿವಮೊಗ್ಗ
149	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ರಿಪ್ಪನ್ ಪೇಟೆ-577426, ಹೊಸನಗರ ತಾ:	ಶಿವಮೊಗ್ಗ
150	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾಳಕೊಪ್ಪ-577428, ಶಿಕಾರಿಪುರ ತಾ:	ಶಿವಮೊಗ್ಗ
151	ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-577 501	ಚಿತ್ರದುರ್ಗ
152	ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ - 577 522	ಚಿತ್ರದುರ್ಗ
153	ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ-577501	ಚಿತ್ರದುರ್ಗ
154	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ-577527	ಚಿತ್ರದುರ್ಗ
155	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊಳಕಾಲ್ಮುರು - 577535	ಚಿತ್ರದುರ್ಗ
156	ವೇದಾವತಿ ಸರ್ಕಾರಿ ವಿಜ್ಞಾನ ಕಾಲೇಜು ಹಿರಿಯೂರು - 572143	ಚಿತ್ರದುರ್ಗ
157	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪರಶುರಾಮಪುರ, ಚಳ್ಳಕೆರೆ ತಾ:	ಚಿತ್ರದುರ್ಗ
158	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭರಮಸಾಗರ-577519, ಚಿತ್ರದುರ್ಗ ತಾ:	ಚಿತ್ರದುರ್ಗ
159	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ-577501	ಚಿತ್ರದುರ್ಗ
160	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜವನಗೊಂಡನಹಳ್ಳಿ-577511, ಹಿರಿಯೂರು ತಾ:	ಚಿತ್ರದುರ್ಗ
161	ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರು-572144	ಚಿತ್ರದುರ್ಗ
162	ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ - 577 213	ದಾವಣಗೆರೆ
163	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಯಕೊಂಡ - 577 534	ದಾವಣಗೆರೆ
164	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯಾಮತಿ-577223, (ಹೊನ್ನಳ್ಳಿ ತಾ:)	ದಾವಣಗೆರೆ
165	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ - 577 004	ದಾವಣಗೆರೆ
166	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ-577002	ದಾವಣಗೆರೆ
167	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ-577217	ದಾವಣಗೆರೆ
168	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಿಹರ.-577601	ದಾವಣಗೆರೆ
169	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ-583131	ದಾವಣಗೆರೆ
170	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಗಳೂರು-577528	ದಾವಣಗೆರೆ
171	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂತೆ ಬೆನ್ನೂರು-577552, ಚನ್ನಗಿರಿ ತಾ:	ದಾವಣಗೆರೆ
172	ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವಾಪಟ್ಟಣ-577551, ಚನ್ನಗಿರಿ ತಾ:	ದಾವಣಗೆರೆ
173	ಐ .ಡಿ .ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಮಗಳೂರು - 577 102	ಚಿಕ್ಕಮಗಳೂರು
174	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪ - 577 126	ಚಿಕ್ಕಮಗಳೂರು
175	ಶ್ರೀ ಡಿ ಎಸ್ ಬಾಳೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ-577 132	ಚಿಕ್ಕಮಗಳೂರು
176	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರಸಿಂಹರಾಜಪುರ-577134	ಚಿಕ್ಕಮಗಳೂರು
177	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ - 577 547, (ತರೀಕೆರೆ ತಾ:)	ಚಿಕ್ಕಮಗಳೂರು
178	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಂಚನಹಳ್ಳಿ - 573 132 (ಕಡೂರು ತಾ:)	ಚಿಕ್ಕಮಗಳೂರು
179	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರು - 577 548	ಚಿಕ್ಕಮಗಳೂರು
180	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶೃಂಗೇರಿ-577139	ಚಿಕ್ಕಮಗಳೂರು
181	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರಿಕೆರೆ-577228	ಚಿಕ್ಕಮಗಳೂರು
182	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ-577124, ಶೃಂಗೇರಿ ತಾ:	ಚಿಕ್ಕಮಗಳೂರು
183	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀರೂರು-577116, ಕಡೂರು ತಾ:	ಚಿಕ್ಕಮಗಳೂರು

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
184	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಗಟಿ-577040, ಕಡೂರು ತಾ:	ಚಿಕ್ಕಮಗಳೂರು
185	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಖರಾಯಪಟ್ಟಣ-577135, ಕಡೂರು ತಾ:	ಚಿಕ್ಕಮಗಳೂರು
186	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ – 574 241 (ಪುತ್ತೂರು ತಾ:)	ದಕ್ಷಿಣ ಕನ್ನಡ
187	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ – 574 214	ದಕ್ಷಿಣ ಕನ್ನಡ
188	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ – 574 259 (ಪುತ್ತೂರು ತಾ:)	ದಕ್ಷಿಣ ಕನ್ನಡ
189	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿ-574146, (ಮಂಗಳೂರು ತಾ)	ದಕ್ಷಿಣ ಕನ್ನಡ
190	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ-574212 (ಸುಳ್ಯ ತಾ:)	ದಕ್ಷಿಣ ಕನ್ನಡ
191	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು-574324 (ಬಂಟವಾಳ ತಾ:)	ದಕ್ಷಿಣ ಕನ್ನಡ
192	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲ – 574 243 (ಬಂಟವಾಳ ತಾ:)	ದಕ್ಷಿಣ ಕನ್ನಡ
193	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರು-575015, ಮಂಗಳೂರು	ದಕ್ಷಿಣ ಕನ್ನಡ
194	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ-574519	ದಕ್ಷಿಣ ಕನ್ನಡ
195	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುತ್ತೂರು-574201	ದಕ್ಷಿಣ ಕನ್ನಡ
196	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ-574239	ದಕ್ಷಿಣ ಕನ್ನಡ
197	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು-575001	ದಕ್ಷಿಣ ಕನ್ನಡ
198	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಂಗಳೂರು-575001	ದಕ್ಷಿಣ ಕನ್ನಡ
199	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ-574223, ಬೆಳ್ತಂಗಡಿ ತಾ:	ದಕ್ಷಿಣ ಕನ್ನಡ
200	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಕಟ್ಟೆ-574237,ಬಂಟ್ವಾಳ ತಾ:	ದಕ್ಷಿಣ ಕನ್ನಡ
201	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳಂದೂರು, ಪುತ್ತೂರು ತಾ: – 574 202 (ಕಾಣಿಯೂರು ಬೆಳಂದೂರು ಇಲ್ಲಿಗೆ ವರ್ಗಾಯಿಸಲಾಗಿದೆ)	ದಕ್ಷಿಣ ಕನ್ನಡ
202	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ-576112, ಕಾರ್ಕಳ ತಾ:	ಉಡುಪಿ
203	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು – 576 214 (ಕುಂದಾಪುರ ತಾ:)	ಉಡುಪಿ
204	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ – 574 104	ಉಡುಪಿ
205	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಂಕರನಾರಾಯಣ-576227 (ಕುಂದಾಪುರ ತಾ:)	ಉಡುಪಿ
206	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು-574106, (ಉಡುಪಿ ತಾ:)	ಉಡುಪಿ
207	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉಡುಪಿ-576 101	ಉಡುಪಿ
208	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು, ಉಡುಪಿ ತಾ:-576210	ಉಡುಪಿ
209	ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ –576101	ಉಡುಪಿ
210	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ-576113, ಕುಂದಾಪುರ ತಾ	ಉಡುಪಿ
211	ಶ್ರೀ. ಕಾಳಾವರ ವರದರಾಜ್ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ-576201	ಉಡುಪಿ
212	ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟಾ ಪಡುಕೆರೆ-576221, ಉಡುಪಿ ತಾ:	ಉಡುಪಿ
213	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಶಾಲನಗರ-571234, ಸೋಮವಾರಪೇಟೆ ತಾ:	ಮಡಿಕೇರಿ
214	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಪೋಕ್ಲು, ಮಡಿಕೇರಿ ತಾ:	ಮಡಿಕೇರಿ
215	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ-571201	ಮಡಿಕೇರಿ
216	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ-571218	ಮಡಿಕೇರಿ
217	ಚ ಅ ಚನ್ನಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೋಮವಾರಪೇಟೆ –571236	ಮಡಿಕೇರಿ
218	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಳ್ನಾವರ – 581 108 (ಧಾರವಾಡ ತಾ:)	ಧಾರವಾಡ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
[illegible]	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಡಿಗೇರಿ – 581 107 (ಕುಂದಗೋಳ ತಾ:)	ಧಾರವಾಡ
220	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾನಗರ, ಹುಬ್ಬಳ್ಳಿ-580032	ಧಾರವಾಡ
221	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ-580001	ಧಾರವಾಡ
222	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಲಗುಂದ-582208	ಧಾರವಾಡ
223	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಘಟಗಿ-581204	ಧಾರವಾಡ
224	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಗೋಳ	ಧಾರವಾಡ
225	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಣ್ಣಿಗೇರಿ-582201, ನವಲಗುಂದ ತಾ:	ಧಾರವಾಡ
226	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರಗುಂದ-582207	ಗದಗ
227	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಜೇಂದ್ರಗಡ – 582 114 (ರೋಣ ತಾ:)	ಗದಗ
228	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಳ್ಳೆದಗುಡ್ಡ (ರೋಣ) -582209	ಗದಗ
229	ಶ್ರೀ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಹಟ್ಟಿ – 582 120	ಗದಗ
230	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಂಡರಗಿ – 582 120	ಗದಗ
231	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗದಗ್ -582101	ಗದಗ
232	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲುಕೋಟಿ-582205, ಗದಗ್ ತಾ:	ಗದಗ
233	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಳಗುಂದ-582117, ಮುಂಡರಗಿ ತಾ:	ಗದಗ
234	ಶ್ರೀ. ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರೇಗಲ್-582119, ರೋಣ ತಾ:	ಗದಗ
235	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರೇಕೆರೂರು – 581 111	ಹಾವೇರಿ
236	ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸವಣೂರು – 581 118	ಹಾವೇರಿ
237	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಕಿಆಲೂರು-581 102 (ಹಾನಗಲ್ ತಾ:)	ಹಾವೇರಿ
238	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಂಕಾಪುರ (ಶಿಗ್ಗಾಂವ ತಾ)	ಹಾವೇರಿ
239	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ-581110	ಹಾವೇರಿ
240	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಣೆಬೆನ್ನೂರು-581115	ಹಾವೇರಿ
241	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಂಸಭಾವಿ ರಸ್ತೆ, ಬ್ಯಾಡಗಿ-581106	ಹಾವೇರಿ
242	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಗ್ಗಾಂವ್-581205	ಹಾವೇರಿ
243	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾನಗಲ್-581104	ಹಾವೇರಿ
244	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಣಕಲ್‌ಬಿದರಿ-581222, ರಾಣಿಬೆನ್ನೂರು ತಾ:	ಹಾವೇರಿ
245	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಾಸೂರು-581120, ಬ್ಯಾಡಗಿ ತಾ:	ಹಾವೇರಿ
246	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಳುವಳ, ಹಾನಗಲ್ ತಾ:	ಹಾವೇರಿ
247	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರವಾರ – 581 301	ಉತ್ತರ ಕನ್ನಡ
248	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳಿಯಾಳ – 581 329	ಉತ್ತರ ಕನ್ನಡ
249	ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಮುಂಡಗೋಡ -581349	ಉತ್ತರ ಕನ್ನಡ
250	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲ್ಲಾಪುರ – 581 359	ಉತ್ತರ ಕನ್ನಡ
251	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಟಾ-581343	ಉತ್ತರ ಕನ್ನಡ
252	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೋಯಿಡಾ-581186	ಉತ್ತರ ಕನ್ನಡ
253	ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಸತ್ಯಗ್ರಹ ಸ್ಮಾರಕ ಭವನ ಕಟ್ಟಡ, ಅಂಕೋಲಾ-581334	ಉತ್ತರ ಕನ್ನಡ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
254	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾವರ-581334	ಉತ್ತರ ಕನ್ನಡ
255	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ.ಎಂ.ಸಿ. ಹಳೆಯ ಕಟ್ಟಡ, ಭಟ್ಕಳ-581320	ಉತ್ತರ ಕನ್ನಡ
256	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ-581401	ಉತ್ತರ ಕನ್ನಡ
257	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ-581355	ಉತ್ತರ ಕನ್ನಡ
258	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಕಿ-581348, ಹೊನ್ನಾವರ ತಾ:	ಉತ್ತರ ಕನ್ನಡ
259	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಡ-581441, ಕುಮಟಾ ತಾ:	ಉತ್ತರ ಕನ್ನಡ
260	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೇಸರ್ಗಿ- 591121 (ಬೈಲಹೊಂಗಲ ತಾ:)	ಬೆಳಗಾವಿ
261	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐನಾಪುರ - 591303 (ಅಥಣಿ ತಾ:)	ಬೆಳಗಾವಿ
262	ಸರ್ಕಾರಿ ಮಹಿಳಾ ಕಾಲೇಜು, ಬೈಲಹೊಂಗಲ-591102	ಬೆಳಗಾವಿ
263	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸದಲಗಾ, ಚಿಕ್ಕೋಡಿ ತಾ	ಬೆಳಗಾವಿ
264	ಶ್ರೀ. ಅಕ್ಕನ್ನಾ ಸಿದ್ಧಪ್ಪಾ ನಾಯಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿ -591309	ಬೆಳಗಾವಿ
265	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಖಾನಾಪುರ-591302	ಬೆಳಗಾವಿ
266	ಶ್ರೀ ಕೆ ಎಮ್ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೌದತ್ತಿ-591126	ಬೆಳಗಾವಿ
267	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೋಕಾಕ್-591307	ಬೆಳಗಾವಿ
268	ಶ್ರೀಮತಿ ಐ ಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮದುರ್ಗ-591123	ಬೆಳಗಾವಿ
269	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕೋಡಿ-591201	ಬೆಳಗಾವಿ
270	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಯಬಾಗ್-591317	ಬೆಳಗಾವಿ
271	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿ.-591304	ಬೆಳಗಾವಿ
272	ಶ್ರೀಮತಿ ಸೋಮವ್ವ ಸಿ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಕೆ.ಕೊಪ್ಪ-591709, ಬೆಳಗಾಂ	ಬೆಳಗಾವಿ
273	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಿತ್ತೂರು-591115, ಬೈಲಹೊಂಗಲ ತಾ:	ಬೆಳಗಾವಿ
274	ಶ್ರೀ ಮಲ್ಲಪ್ಪ ಯೇಗಪ್ಪ ಖ್ಯಾದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಲಸಂಗ-591265(ಅಥಣಿ ತಾ:)	ಬೆಳಗಾವಿ
275	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಶ್ಚಾಪುರ-591122, (ಹುಕ್ಕೇರಿ ತಾ:)	ಬೆಳಗಾವಿ
276	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಕಟನೂರ.(ಕಟಗೇರಿ)-591304	ಬೆಳಗಾವಿ
277	ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ-591312, ಗೋಕಾಕ್ ತಾ:	ಬೆಳಗಾವಿ
278	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯರಗಟ್ಟಿ-591309, ಸವದತ್ತಿ ತಾ:	ಬೆಳಗಾವಿ
279	ಶ್ರೀ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀಳಗಿ - 587 116	ಬಾಗಲಕೋಟೆ
280	ಸರ್ಕಾರಿ ಬಾಲಕಿಯರ ಕಾಲೇಜು, ಜಮಖಂಡಿ - 587 301	ಬಾಗಲಕೋಟೆ
281	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೇರದಾಳ್-587315 ಜಮಖಂಡಿ ತಾ:	ಬಾಗಲಕೋಟೆ
282	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾವಳಗಿ-586126, ಜಮಖಂಡಿ ತಾ:	ಬಾಗಲಕೋಟೆ
283	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗಲಕೋಟೆ-587101	ಬಾಗಲಕೋಟೆ
284	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಧೋಳ-587313	ಬಾಗಲಕೋಟೆ
285	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾದಾಮಿ-587201	ಬಾಗಲಕೋಟೆ
286	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುನಗುಂದ-587118	ಬಾಗಲಕೋಟೆ
287	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಳಕಲ್-587125, ಹುನಗುಂದ ತಾ:	ಬಾಗಲಕೋಟೆ
288	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಲೋಕಾಪುರ-587122, ಮುಧೋಳ ತಾ:	ಬಾಗಲಕೋಟೆ
289	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುನ್ನೂರು-587119, ಜಮಖಂಡಿ ತಾ:	ಬಾಗಲಕೋಟೆ
290	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಾದಗಿ-587204, ಬೀಳಗಿ ತಾ:	ಬಾಗಲಕೋಟೆ
291	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಬಕವಿ-ಬನಹಟ್ಟಿ 587314, ಜಮಖಂಡಿ ತಾ	ಬಾಗಲಕೋಟೆ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
[illegible]	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಬಾಗ್ ಖಜಾ ಕಾಲೋನಿ, ಬಿಜಾಪುರ-586101	ಬಿಜಾಪುರ
293	ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೊಳಸಂಗಿ-586216, ಬಸವನಬಾಗೇವಾಡಿ ತಾ:	ಬಿಜಾಪುರ
294	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವನಬಾಗೇವಾಡಿ-586203	ಬಿಜಾಪುರ
295	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ದೇಬಿಹಾಳ-586212	ಬಿಜಾಪುರ
296	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂಡಿ-586209	ಬಿಜಾಪುರ
297	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿಂದಗಿ-586128	ಬಿಜಾಪುರ
298	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನುದಾಪುರ-591233, ಬಿಜಾಪುರ	ಬಿಜಾಪುರ
299	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಗುಲ್ಬರ್ಗಾ - 585 105	ಕಲಬುರಗಿ
300	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಜೇವರ್ಗಿ - 585 310	ಕಲಬುರಗಿ
301	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ತಾಪುರ - 585 211	ಕಲಬುರಗಿ
302	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂ - 585 222	ಕಲಬುರಗಿ
303	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಫಜಲ್‌ಪುರ-585 301	ಕಲಬುರಗಿ
304	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಮಲಾಪುರ - 585 313	ಕಲಬುರಗಿ
305	ಅಪ್ಜಲ್ ಮಶಾಕಜೀ ತಾಹೇರ್ ಅನಸಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಳಂದ-585302	ಕಲಬುರಗಿ
306	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಂಚೋಳಿ-585307	ಕಲಬುರಗಿ
307	ಶ್ರೀ. ಜಗದ್ಗುರು ರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮಾ ಶಿವಶರಣಪ್ಪ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಳಗಿ-585312	ಕಲಬುರಗಿ
308	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಖರ್ಜಗಿ-585245, ಅಫಜಲ್ ಪುರ ತಾ:	ಕಲಬುರಗಿ
309	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಗಾಂವ್ ಕ್ರಾಸ್-585316, ಗುಲ್ಬರ್ಗಾ	ಕಲಬುರಗಿ
310	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿಕಾಲೋನಿ(ಮಹಿಳಾ)-585301, ಗುಲ್ಬರ್ಗಾ	ಕಲಬುರಗಿ
311	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪರ್ತಬಾದ್-585308, ಜೀವರ್ಗಿ ತಾ:	ಕಲಬುರಗಿ
312	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದನಹಿಪ್ಪರಗಾ-585282, ಆಳಂದ ತಾ:	ಕಲಬುರಗಿ
313	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಲೇಪೇಟೆ-585324, ಚಿಂಚೋಳಿ ತಾ:	ಕಲಬುರಗಿ
314	ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು, ಮರ್ತೂರು, ಚಿತ್ತಾಪುರ ತಾ: 585229	ಕಲಬುರಗಿ
315	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಾದಗಿರಿ ಜಿಲ್ಲೆ, ಯಾದಗಿರಿ-585 202	ಯಾದಗಿರಿ
316	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಿಟ್‌ಕಲ್ -585214, ಯಾದಗಿರಿ ತಾ:	ಯಾದಗಿರಿ
317	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಹಾಪುರ - 585 223	ಯಾದಗಿರಿ
318	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುರಪುರ - 585 224	ಯಾದಗಿರಿ
319	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಭಾವಿ-585216, ಸುರಪುರ ತಾ:	ಯಾದಗಿರಿ
320	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿಂಧನೂರು - 584 128	ರಾಯಚೂರು
321	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾನ್ವಿ - 584 123	ರಾಯಚೂರು
322	ಶ್ರೀ ಶಂಕರಪ್ಪ ಮುರಿಗಪ್ಪ ಕೆಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವದುರ್ಗ - 584 111	ರಾಯಚೂರು
323	ದೇವನಂ ಪ್ರಿಯಾ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಸ್ಕಿ -584124, ಲಿಂಗಸಗೂರು ತಾ:	ರಾಯಚೂರು
324	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಯಚೂರು-584101	ರಾಯಚೂರು
325	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಲಿಂಗಸಗೂರು-584122	ರಾಯಚೂರು
326	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಲಹಳ್ಳಿ-584116, ದೇವದುರ್ಗ ತಾ:	ರಾಯಚೂರು
327	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುದಗಲ್ಲು-584125, ಲಿಂಗಸಗೂರು ತಾ:	ರಾಯಚೂರು

ಕ್ರ. ಸಂ.	ಕಾಲೇಜಿನ ಹೆಸರು	ಜಿಲ್ಲೆ
328	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಬುರ್ಗಾ-583 236	ಕೊಪ್ಪಳ
329	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಷ್ಟಗಿ - 584 121	ಕೊಪ್ಪಳ
330	ಶ್ರೀ ಕೊಲ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ - 583 227	ಕೊಪ್ಪಳ
331	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ-583231	ಕೊಪ್ಪಳ
332	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಬಂಡಿ ಅರಳಾಪುರ, ಕೊಪ್ಪಳ ತಾ:	ಕೊಪ್ಪಳ
333	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿಟ್ನಾಳ-583234, ಕೊಪ್ಪಳ ತಾ:	ಕೊಪ್ಪಳ
334	ಶ್ರೀ ಅಳವಂಡಿ ಶಿವಮೂರ್ತಿ ಸ್ವಾಮಿ ಇನಾಂದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಳವಂಡಿ-583226, ಕೊಪ್ಪಳ ತಾ:	ಕೊಪ್ಪಳ
335	ಜಿರುಪುರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರ-584130 ಗಂಗಾವತಿ ತಾ:	ಕೊಪ್ಪಳ
336	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರೇವಂಕಲಕುಂಟ-583237,ಯಲಬುರ್ಗಾ ತಾ:	ಕೊಪ್ಪಳ
337	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇರಕಲ್ ಗಡ-583237, ಕೊಪ್ಪಳ ತಾ:	ಕೊಪ್ಪಳ
338	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿ-584119, ಗಂಗಾವತಿ ತಾ:	ಕೊಪ್ಪಳ
339	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೂಡ್ಲಿಗಿ - 583 135	ಬಳ್ಳಾರಿ
340	ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ - 583 101	ಬಳ್ಳಾರಿ
341	ಶ್ರೀ ಗಂಗಾವತಿ ವೆಂಕಟರಮಣ ಶೆಟ್ಟಿ ಪದ್ಮಾವತಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ - 583 212	ಬಳ್ಳಾರಿ
342	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿ -583182 (ಹೊಸಪೇಟೆ ತಾ)	ಬಳ್ಳಾರಿ
343	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿರಗುಪ್ಪ - 583 121	ಬಳ್ಳಾರಿ
344	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುರುಗೋಡು-583116	ಬಳ್ಳಾರಿ
345	ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ತಕ್ಕಲಕೋಟೆ-583112, ಕುರುಗೋಡ ತಾ:	ಬಳ್ಳಾರಿ
346	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರು-583119	ಬಳ್ಳಾರಿ
347	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಪೇಟೆ-583201	ಬಳ್ಳಾರಿ
348	ಶ್ರೀಮತಿ ರುದ್ರಾಂಬ ಎಂ ಪಿ ಪ್ರಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೂವಿನಹಡಗಲಿ-583219	ಬಳ್ಳಾರಿ
349	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮರಿಯಮ್ಮನ ಹಳ್ಳಿ-583222 (ಹೊಸಪೇಟೆ ತಾ)	ಬಳ್ಳಾರಿ
350	ಶ್ರೀಮತಿ. ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬಳ್ಳಾರಿನಗರ.-583101	ಬಳ್ಳಾರಿ
351	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೋಕ-583117, ಬಳ್ಳಾರಿ	ಬಳ್ಳಾರಿ
352	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ-585 401	ಬೀದರ್
353	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಔರಾದ್-585326	ಬೀದರ್
354	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವಕಲ್ಯಾಣ-585327	ಬೀದರ್
355	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಾಲ್ಕಿ-585328	ಬೀದರ್
356	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಮ್ನಾಬಾದ್-585330	ಬೀದರ್
357	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪ-585412, ಹುಮ್ನಾಬಾದ ತಾ:	ಬೀದರ್
358	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನಹಳ್ಳಿ-585227, ಬೀದರ್ ತಾ:	ಬೀದರ್
359	ಶ್ರೀಮತಿ ಮಲ್ಲಮ್ಮ ಶ್ರೀ ಕಾಶಿನಾಥ ಪಾರಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲಸೂರು-585416, ಬಸವಕಲ್ಯಾಣ ತಾ:	ಬೀದರ್
360	ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬೈರಾಪುರ ಗ್ರಾಮ, ಟಿ ನರಸೀಪುರ ತಾ. ಮೈಸೂರು ಜಿಲ್ಲೆ	ಮೈಸೂರು
361	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಂಡೇಲಿ, ಹಳಿಯಾಳ ತಾ:, ಉತ್ತರ ಕನ್ನಡ ಜಿಲ್ಲೆ	ಉತ್ತರ ಕನ್ನಡ

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
362	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರ, ಶಿವಮೊಗ್ಗ ಜಿಲ್ಲೆ	ಶಿವಮೊಗ್ಗ
363	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿ.ಎಸ್. ಪುರ, ಗುಬ್ಬಿ	ತುಮಕೂರು
364	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ಯಲಬುರ್ಗಾ, ಕೊಪ್ಪಳ	ಕೊಪ್ಪಳ
365	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಿಡಿಗೇಶಿ, ಮಧುಗಿರಿ	ತುಮಕೂರು
366	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾತ್ನೂರು, ಕನಕಪುರ	ರಾಮನಗರ
367	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರಗೂರು, ಹೆಚ್.ಡಿ. ಕೋಟೆ	ಮೈಸೂರು
368	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಲಕಾಡು, ಟಿ.ನರಸೀಪುರ	ಮೈಸೂರು
369	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟದಪುರ, ಪಿರಿಯಾಪಟ್ಟಣ	ಮೈಸೂರು
370	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರೇಹಳ್ಳಿ, ಬೇಲೂರು	ಹಾಸನ
371	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆರಕನಂಬಿ, ಗುಂಡ್ಲುಪೇಟೆ	ಚಾಮರಾಜನಗರ
372	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುನಿಯಾಲು, ಕಾರ್ಕಳ	ಉಡುಪಿ
373	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಡಿಪು, ಬಂಟ್ವಾಳ	ದಕ್ಷಿಣ ಕನ್ನಡ
374	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರವನುರು, ಚಿತ್ರದುರ್ಗ	ಚಿತ್ರದುರ್ಗ
375	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು, ಶಿವಮೊಗ್ಗ	ಶಿವಮೊಗ್ಗ
376	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರಳ್ಳಿ, ಹೊಳಲ್ಕೆರೆ	ಚಿತ್ರದುರ್ಗ
377	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸಾಗಿ, ಸುರಪುರ	ಯಾದಗಿರಿ
378	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾವರಗೇರಿ, ಕುಷ್ಟಗಿ	ಕೊಪ್ಪಳ
379	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಿವಾರ, ಮಾನ್ವಿ	ರಾಯಚೂರು
380	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಂಬೋಟಿ, ಖಾನಾಪುರ	ಬೆಳಗಾವಿ
381	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆರೂರು, ಬಾದಾಮಿ	ಬಾಗಲಕೋಟೆ
382	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನಗೂಳಿ, ಬಸವನಬಾಗೇವಾಡಿ	ಬಿಜಾಪುರ
383	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜುಲಕಿ, ಇಂಡಿ	ಬಿಜಾಪುರ
384	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವರಹಿಪ್ಪರಗಿ, ಸಿಂದಗಿ	ಬಿಜಾಪುರ
385	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮಪುರ, ಬಾಗಲಕೋಟೆ	ಬಾಗಲಕೋಟೆ
386	ಸರ್ಕಾರಿ ಮಹಿಳಾ ಕಾಲೇಜು, ತುಮಕೂರು	ತುಮಕೂರು
387	ಸರ್ಕಾರಿ ಮಹಿಳಾ ಕಾಲೇಜು, ಚಿತ್ರದುರ್ಗ	ಚಿತ್ರದುರ್ಗ
388	ಸರ್ಕಾರಿ ಮಹಿಳಾ ಕಾಲೇಜು, ಶಿವಮೊಗ್ಗ	ಶಿವಮೊಗ್ಗ
389	ಸರ್ಕಾರಿ ಮಹಿಳಾ ಕಾಲೇಜು, ಬಳ್ಳಾರಿ	ಬಳ್ಳಾರಿ
390	ಸರ್ಕಾರಿ ಮಹಿಳಾ ಕಾಲೇಜು, ಬೀದರ್	ಬೀದರ್
391	ಸರ್ಕಾರಿ ಮಹಿಳಾ ಕಾಲೇಜು, ಕೊಪ್ಪಳ	ಕೊಪ್ಪಳ
392	ಸರ್ಕಾರಿ ಮಹಿಳಾ ಕಾಲೇಜು, ರಾಯಚೂರು	ರಾಯಚೂರು
393	ಸರ್ಕಾರಿ ಮಹಿಳಾ ಕಾಲೇಜು, ಯಾದಗಿರಿ	ಯಾದಗಿರಿ
394	ಸರ್ಕಾರಿ ಮಹಿಳಾ ಕಾಲೇಜು, ಚಾಮರಾಜನಗರ	ಚಾಮರಾಜನಗರ
395	ಸರ್ಕಾರಿ ಮಹಿಳಾ ಕಾಲೇಜು, ಮಡಿಕೇರಿ	ಮಡಿಕೇರಿ
396	ಸರ್ಕಾರಿ ಮಹಿಳಾ ಕಾಲೇಜು, ಬಾಗಲಕೋಟೆ	ಬಾಗಲಕೋಟೆ
397	ಸರ್ಕಾರಿ ಮಹಿಳಾ ಕಾಲೇಜು, ಬೆಳಗಾಂ	ಬೆಳಗಾವಿ
398	ಸರ್ಕಾರಿ ಮಹಿಳಾ ಕಾಲೇಜು, ಬಿಜಾಪುರ	ಬಿಜಾಪುರ
399	ಸರ್ಕಾರಿ ಮಹಿಳಾ ಕಾಲೇಜು, ಧಾರವಾಡ	ಧಾರವಾಡ
400	ಸರ್ಕಾರಿ ಮಹಿಳಾ ಕಾಲೇಜು, ಗದಗ	ಗದಗ
401	ಸರ್ಕಾರಿ ಮಹಿಳಾ ಕಾಲೇಜು, ಹಾವೇರಿ	ಹಾವೇರಿ
402	ಸರ್ಕಾರಿ ಮಹಿಳಾ ಕಾಲೇಜು, ಕಾರವಾರ	ಉತ್ತರ ಕನ್ನಡ
403	ಸರ್ಕಾರಿ ಮಹಿಳಾ ಕಾಲೇಜು, ಚಿಕ್ಕಮಗಳೂರು	ಚಿಕ್ಕಮಗಳೂರು

ಕ್ರ ಸಂ	ಕಾಲೇಜಿನ ಹೆಸರು	ಜಿಲ್ಲೆ
404	ಸರ್ಕಾರಿ ಮಹಿಳಾ ಕಾಲೇಜು, ಪಾವಗಡ	ತುಮಕೂರು
405	ಸರ್ಕಾರಿ ಮಹಿಳಾ ಕಾಲೇಜು, ಚಾಮರಾಜಪೇಟೆ, ಬೆಂಗಳೂರು	ಬೆಂಗಳೂರು
406	ಸರ್ಕಾರಿ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ	ಬೆಂಗಳೂರು ಗ್ರಾಮಾಂತರ
407	ಸರ್ಕಾರಿ ಮಹಿಳಾ ಕಾಲೇಜು, ಸಿಂಧನೂರು, ರಾಯಚೂರು	ರಾಯಚೂರು
408	ಸರ್ಕಾರಿ ಮಹಿಳಾ ಕಾಲೇಜು, ಪುತ್ತೂರು	ದಕ್ಷಿಣ ಕನ್ನಡ
409	ಮಹಾರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮೈಸೂರು-570005	ಮೈಸೂರು
410	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ಯಾನ, ಬಂಟ್ವಾಳ, ದ.ಕನ್ನಡ	ದಕ್ಷಿಣ ಕನ್ನಡ
411	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುರುವಿಹಾಳ, ಸಿಂಧನೂರು	ರಾಯಚೂರು
412	ಸರ್ಕಾರಿ ಮಹಿಳಾ ಕಾಲೇಜು, ಗಂಧದಕೋಠಿ, ಹಾಸನ	ಹಾಸನ
413	ಸರ್ಕಾರಿ ಮಹಿಳಾ ಕಾಲೇಜು, ಯಡಹಳ್ಳಿ, ಮುಧೋಳ್ ತಾ. ಬಾಗಲಕೋಟೆ ಜಿಲ್ಲೆ	ಬಾಗಲಕೋಟೆ
414	ಸರ್ಕಾರಿ ಕಾನೂನು ಕಾಲೇಜು, ಚಾಮರಾಜನಗರ	ಚಾಮರಾಜನಗರ
	ಸರ್ಕಾರಿ ವಸತಿಯುಕ್ತ ಕಾಲೇಜು	
415	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ	ರಾಮನಗರ
416	ಮಾದರಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹರದನಹಳ್ಳಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ - 573211	ಹಾಸನ
417	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ನಾಳ್, ಯಾದಗಿರಿ ಜಿಲ್ಲೆ	ಯಾದಗಿರಿ
418	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಲಹಳ್ಳಿ, ಬೀದರ್ ಜಿಲ್ಲೆ	ಬೀದರ್
419	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡೆಪಲ್ಲಿ, ಕಲಬರಗಿ ಜಿಲ್ಲೆ	ಕಲಬುರಗಿ
420	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಡಲಗೇರಿ, ಮುದ್ದೇಬಿಹಾಳ್ ತಾ. ವಿಜಯಪುರ ಜಿಲ್ಲೆ	ಬಿಜಾಪುರ
421	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕವಿತಾಳ, ಮಾನ್ವಿ ತಾ. ರಾಯಚೂರು ಜಿಲ್ಲೆ	ರಾಯಚೂರು
422	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾಳಬಾಳ, ಯಲಬುರ್ಗಾ ತಾ. ಕೊಪ್ಪಳ ಜಿಲ್ಲೆ	ಕೊಪ್ಪಳ
423	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವಗಿರಿ, ಹಾವೇರಿ ಜಿಲ್ಲೆ	ಹಾವೇರಿ
424	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಲ್ಲದಿಹಳ್ಳಿ, ಹೊಳಲ್ಕೆರೆ ತಾ. ಚಿತ್ರದುರ್ಗಾ ಜಿಲ್ಲೆ	ಚಿತ್ರದುರ್ಗ
425	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅವನಿ, ಮುಳಬಾಗಿಲು ತಾ. ಕೋಲಾರ ಜಿಲ್ಲೆ	ಕೋಲಾರ
426	ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಏಳಪ್ಪುರ, ಚಾಮರಾಜನಗರ ಜಿಲ್ಲೆ	ಚಾಮರಾಜನಗರ
	ಮಾದರಿ ಸರ್ಕಾರಿ ಕಾಲೇಜು	
427	ಮಾದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಯಚೂರು	ತುಮಕೂರು
428	ಮಾದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಾದಗಿರಿ	ಧಾರವಾಡ
	ಸರ್ಕಾರಿ ಚಿತ್ರಕಲಾ ಕಾಲೇಜುಗಳು	
429	ಸರ್ಕಾರಿ ಚಿತ್ರಕಲಾ ಶಾಲೆ, ಕಾಲೇಜು ರಸ್ತೆ, ಧಾರವಾಡ - 580008	ರಾಯಚೂರು
430	ಸರ್ಕಾರಿ ಚಿತ್ರಕಲಾ ಶಾಲೆ, ಬಿ.ಹೆಚ್. ರಸ್ತೆ, ತುಮಕೂರು - 572102	ಯಾದಗಿರಿ

ಅನುಬಂಧ - 2

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: 2019-20ನೇ ಸಾಲಿಗೆ ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ ಶುಲ್ಕ ನಿಗಧಿಪಡಿಸುವ ಬಗ್ಗೆ.

ಓದಲಾಗಿದೆ:ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರ ಪತ್ರ ಸಂಖ್ಯೆ: ಕಾಶಿಇ/ಶೈಪಿ/209/ಸ್ನಾ.ಪ.ಶುಲ್ಕ/2017-18. ದಿನಾಂಕ: 19.03.2018

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರು 2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ವಿವಿಧ ಸ್ನಾತಕೋತ್ತರ ಕೋರ್ಸುಗಳ ಶುಲ್ಕವನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ, ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಇಡಿ 21 ಯುಎನ್ಇ 2019, ದಿನಾಂಕ: 01.08.2019

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, 2019-20ನೇ ಶೈಕ್ಷಣಿಕ ಸಾಲಿಗೆ ಕೆಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ಎಂ.ಬಿ.ಎ. ಮತ್ತು ಎಂ.ಸಿ.ಎ. ಕೋರ್ಸುಗಳನ್ನೊಳಗೊಂಡಂತೆ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ ಈ ಕೆಳಕಂಡಂತೆ ಶುಲ್ಕ ನಿಗಧಿಗೊಳಿಸಿ ಆದೇಶಿಸಲಾಗಿದೆ.

1.ಸ್ನಾತಕೋತ್ತರ ಕೋರ್ಸುಗಳ ಶುಲ್ಕದ ವಿವರ:- (ಎಂ.ಬಿ.ಎ., ಹೊರತುಪಡಿಸಿ)

ಕ್ರಸಂ.	ವಿವರ	2019-20ನೇ ಸಾಲಿಗೆ ನಿಗಧಿಪಡಿಸಬೇಕಾಗಿರುವ ಶುಲ್ಕ
1.	ಅರ್ಜಿ ಶುಲ್ಕ	50-00
2.	ಪ್ರವೇಶ ಶುಲ್ಕ	100-00
3.	ಪಾಠ ಶುಲ್ಕ	1000-00
4.	ಪ್ರಯೋಗಾಲಯ ಶುಲ್ಕ	300-00
5.	ವೈದ್ಯಕೀಯ ತಪಾಸಣಾ ಶುಲ್ಕ	30-00
6.	ವರ್ಗಾವಣೆ ಶುಲ್ಕ	50-00
7.	ವಿದ್ಯಾಭ್ಯಾಸ ಪ್ರಮಾಣ ಪತ್ರ	20-00
8.	ವಾಚನಾಲಯ ಶುಲ್ಕ	100-00
9.	ಕ್ರೀಡಾ ಶುಲ್ಕ	100-00
10.	ಗ್ರಂಥಾಲಯ ಶುಲ್ಕ(ಬೈಂಡಿಂಗ್ ಸೇರಿ)	100-00
11.	ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ	1000-00
12.	ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ 25.	(ಸಾರ್ವಜನಿಕ ಶಿಕ್ಷಣ ಇಲಾಖೆಯು ಶುಲ್ಕ ನಿಗಧಿಪಡಿಸಿದಂತೆ)
13.	ಅಧ್ಯಾಪಕರ ಸಹಾಯ ನಿಧಿ 25.	
14.	ಪ್ರವೇಶ ಶುಲ್ಕ	ಆಯಾ ವಿಶ್ವವಿದ್ಯಾಲಯಗಳು ಶುಲ್ಕ ನಿಗಧಿಪಡಿಸಿದಂತೆ
15.	ನೋಂದಣಿ ಶುಲ್ಕ	
16.	ಪರೀಕ್ಷಾ ಶುಲ್ಕ	
17.	ಇನ್ನಿತರೆ ವಿಶ್ವವಿದ್ಯಾಲಯ ಶುಲ್ಕ	

2. ಎಂ.ಬಿ.ಎ. ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರ್ಕಾರವು ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ ನಿಗಧಿಪಡಿಸಲಾಗಿದ್ದ ವಾರ್ಷಿಕ ರೂ. 20,000/-ಗಳ ಶುಲ್ಕವನ್ನೇ 2019-20ನೇ ಶೈಕ್ಷಣಿಕ ಸಾಲಿಗೆ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಎನ್. ವೀರಬ್ರಹ್ಮಚಾರಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1).

ಕಾಲೇಜು ಶಿಕ್ಷಣ ಇಲಾಖೆ

ಸಂಖ್ಯೆ:ಕಾಶಿಇ/ಶೈವಿ/209/ಸ್ನಾತಕೋತ್ತರ ಶುಲ್ಕ/2017-18

ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ,
ಬೆಂಗಳೂರು, ದಿನಾಂಕ:02.08.2019

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ಎಂ.ಬಿ.ಎ. ಮತ್ತು ಎಂ.ಸಿ.ಎ. ಕೋರ್ಸುಗಳನ್ನೊಳಗೊಂಡಂತೆ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ 2019-20ನೇ ಸಾಲಿಗೆ ಶುಲ್ಕ ನಿಗಧಿಗೊಳಿಸುವ / ಪರಿಷ್ಕರಿಸುವ ಬಗ್ಗೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ: ಇಡಿ 21 ಯುಎನ್‌ಇ 2019 ದಿನಾಂಕ:01.08.2019ನ್ನು ಕೆಳಕಂಡವರ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ ಪರಿಚಲಿಸಲಾಗಿದೆ.

ಕಾಲೇಜು ಶಿಕ್ಷಣ ನಿರ್ದೇಶಕರು

ಇವರಿಗೆ:

1. ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಧಾರವಾಡ, ಕಲಬುರಗಿ – ಅಗತ್ಯ ಕ್ರಮಕ್ಕಾಗಿ.
2. ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರುಗಳಿಗೆ (ಜಂಟಿ ನಿರ್ದೇಶಕರ ಮುಖಾಂತರ)
3. ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು, ಕೇಂದ್ರ ಕಛೇರಿ, ಬೆಂಗಳೂರು – ಇಲಾಖಾ ವೆಬ್‌ಸೈಟ್‌ನಲ್ಲಿ ಅಳವಡಿಸಲು ಸೂಚಿಸಲಾಗಿದೆ.

ಪ್ರತಿಯನ್ನು:

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತಶಾಖೆಗೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001.
2. ಆಯುಕ್ತರು, ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು, ಜಂಟಿ ನಿರ್ದೇಶಕರ ಆಪ್ತಶಾಖೆ, ಕೇಂದ್ರ ಕಛೇರಿ, ಬೆಂಗಳೂರು.
3. ಕಛೇರಿ ಪ್ರತಿ.

ಕರ್ನಾಟಕ ಸರ್ಕಾರ

<u>ಕಾಲೇಜು ಶಿಕ್ಷಣ ಇಲಾಖೆ</u>

ಸಂಖ್ಯೆ:ಕಾಶಿಇ/ಶೈವಿ/04/ಪದವಿ ಶುಲ್ಕ/2019-20

ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ,
ಬೆಂಗಳೂರು-560001.
ದಿನಾಂಕ: 10.05.2019

ಸುತ್ತೋಲೆ

ವಿಷಯ: 2019-20ನೇ ಸಾಲಿಗೆ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸುಗಳಿಗೆ ಶುಲ್ಕ ನಿಗಧಿಗೊಳಿಸುವ ಬಗ್ಗೆ.

ಉಲ್ಲೇಖ: 1) ದಿನಾಂಕ:17/05/2017ರ ಸಂಖ್ಯೆ ಕಾಶಿಇ/ಶೈವಿ/04/ಪದವಿ ಶುಲ್ಕ 2017-18ರ ಈ ಕಛೇರಿ ಸುತ್ತೋಲೆ.
2)ಸರ್ಕಾರದ ಪತ್ರ ಸಂಖ್ಯೆ: ಇಡಿ/71/ಡಿಸಿಇ/2019, ದಿ:09.05.2019.

* * * * * *

ಉಲ್ಲೇಖ(2) ಸರ್ಕಾರದ ಪತ್ರದನ್ವಯ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸುಗಳಿಗೆ 2019-20ನೇ ಶೈಕ್ಷಣಿಕ ಸಾಲಿಗೆ ಶುಲ್ಕಗಳನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. ಅದರಂತೆ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಈ ಕೆಳಕಂಡಂತೆ ನಿಗದಿಪಡಿಸಿದ ಶುಲ್ಕಗಳನ್ನು ವಸೂಲಿ ಮಾಡಲು ಪ್ರಾಂಶುಪಾಲರುಗಳಿಗೆ ಅನುಮತಿ ನೀಡಲಾಗಿದೆ.

ಕ್ರ. ಸಂ.	ಶುಲ್ಕದ ವಿವರ	ಶುಲ್ಕ(ರೂ.)
1.	ಅರ್ಜಿ ಶುಲ್ಕ	ಉಚಿತ
2.	ಪ್ರವೇಶ ಶುಲ್ಕ	80.00
3.	ಬೋಧನಾ ಶುಲ್ಕ	940.00
4.	ಪ್ರಯೋಗಾಲಯ ಶುಲ್ಕ (ದಿನಾಂಕ:26/06/2007ರ ಸಂಖ್ಯೆ ಇಡಿ 102 ಯೋಯೋಕ 2007ರ ಆದೇಶದಲ್ಲಿ 2007-08ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕವನ್ನು ಮನ್ನಾ ಮಾಡಲಾಗಿದೆ)	260.00
5.	ವೈದ್ಯಕೀಯ ತಪಾಸಣಾ ಶುಲ್ಕ	30.00
6.	ವರ್ಗಾವಣೆ ಪತ್ರ ಶುಲ್ಕ	40.00
7.	ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ	20.00
8.	ವಾಚನಾಲಯ ಶುಲ್ಕ	70.00
9.	ಕ್ರೀಡಾ ಶುಲ್ಕ	100.00
10.	ಗ್ರಂಥಾಲಯ ಶುಲ್ಕ(ಬೈಂಡಿಂಗ್ ಸೇರಿ)	100.00
11.	ಕಾಲೇಜು ಅಭಿವೃದ್ಧಿ ಶುಲ್ಕ (ಸರ್ಕಾರಿ ಕಾಲೇಜುಗಳಿಗೆ ಮಾತ್ರ) (ಸರ್ಕಾರಿ ಆದೇಶ ಸಂಖ್ಯೆ: ಇಡಿ:89:ಯುಇಸಿ:2001, ದಿ:13.01.2003)	200.00
12.	ಅ) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ. ಆ) ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ.	25.00 25.00
13.	ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ರೋವರ್ ಮತ್ತು ರೇಂಜರ್ ಘಟಕ ಪ್ರಾರಂಭಿಸಲು ಹಾಗೂ ಘಟಕಗಳ ಚಟುವಟಿಕೆ ಶುಲ್ಕ. (ಸರ್ಕಾರಿ ಆದೇಶ ಸಂಖ್ಯೆ:ಇಡಿ:46:ವಿವಿಧ:2010, ದಿನಾಂಕ:23.11.2011).	50.00

14.	ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶುಲ್ಕ (ಸರ್ಕಾರಿ ಆದೇಶ ಸಂಖ್ಯೆ:ಇಡಿ:64:ವಿವಿಧ:2011, ದಿನಾಂಕ:22.12.2011)	50.00
15.	ಎನ್.ಎಸ್.ಎಸ್. ಶುಲ್ಕ ಅ) ಘಟಕ ಇಲ್ಲದ ಕಾಲೇಜುಗಳಲ್ಲಿ ಆ) ಒಂದು ಘಟಕ ಇರುವ ಕಾಲೇಜುಗಳಲ್ಲಿ (ಸರ್ಕಾರಿ ಆದೇಶ ಸಂಖ್ಯೆ:ಇಡಿ:11:ವಿವಿಧ:2015, ದಿ:04.05.2015).	 50.00 40.00
16.	ನೋಂದಣಿ ಶುಲ್ಕ	ಆಯಾ ವಿಶ್ವವಿದ್ಯಾಲಯಗಳು ನಿಗದಿಪಡಿಸಿದಂತೆ
17.	ವಿಶ್ವವಿದ್ಯಾಲಯ ಪರೀಕ್ಷಾ ಶುಲ್ಕ	
18.	ಕ್ರೀಡಾ ಅಭಿವೃದ್ಧಿ ಶುಲ್ಕ	

<u>ಷರತ್ತುಗಳು:</u>

1) ಆಯಾಯ ಕಾಲೇಜುಗಳ ಅರೆ ಸರ್ಕಾರಿ ಬ್ಯಾಂಕ್ ಖಾತೆಗಳನ್ನು ಪ್ರಾಂಶುಪಾಲರು ಹಾಗೂ ಸೇವೆಯಲ್ಲಿ ಹಿರಿಯರಾದ ಮತ್ತೊಬ್ಬ ಉಪನ್ಯಾಸಕರ ಹೆಸರಿನಲ್ಲಿ ಜಂಟಿ ಖಾತೆಗಳನ್ನಾಗಿ ಪರಿವರ್ತಿಸಿಕೊಳ್ಳಲು ಸೂಚಿಸಲಾಗಿದೆ.
2) ಕಾಲೇಜು ಅಭಿವೃದ್ಧಿ ಶುಲ್ಕ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ದಿ ಸ್ಕೌಟ್ಸ್ ಅಂಡ್ ಗೈಡ್ಸ್ ರೋವರ್ ಮತ್ತು ರೇಂಜರ್ ಘಟಕ, ಭಾರತ ರೆಡ್ ಕ್ರಾಸ್ ಸಂಸ್ಥೆ ಶುಲ್ಕ, ಎನ್.ಎಸ್.ಎಸ್ ಶುಲ್ಕ ಮುಂತಾದುವುದಗಳ ಶುಲ್ಕ ಸಂಗ್ರಹ ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶಗಳಲ್ಲಿ ತಿಳಿಸಿರುವ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
3) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ಮೊತ್ತವನ್ನು ಕಾಲೇಜು ಶಿಕ್ಷಣ ಇಲಾಖೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.
4) ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ನಡೆಸತಕ್ಕದ್ದು ಹಾಗೂ ತಪಾಸಣೆಯನ್ನು ನಡೆಸಿರುವ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಕಳುಹಿಸತಕ್ಕದ್ದೆಂದು ಸೂಚಿಸಲಾಗಿದೆ.
5) **2018-19ನೇ ಸಾಲಿನಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರಿ, ಅರೆ ಸರ್ಕಾರಿ ಮತ್ತು ವಿಶ್ವವಿದ್ಯಾಲಯಗಳ ಶುಲ್ಕಗಳಲ್ಲಿ ನೀಡಲಾಗಿರುವ ವಿನಾಯಿತಿಯನ್ನು ಮುಂದುವರೆಸಲು ಹಾಗೂ 2019-20ನೇ ಸಾಲಿನಲ್ಲಿ ಅರೆ ಸರ್ಕಾರಿ ಹಾಗೂ ವಿಶ್ವವಿದ್ಯಾಲಯಗಳ ಶುಲ್ಕವನ್ನು ವಿದ್ಯಾರ್ಥಿನಿಯರಿಂದ ವಸೂಲಿ ಮಾಡಿ, ಪ್ರವೇಶಾತಿ ಹಾಗೂ ಪರೀಕ್ಷಾ ಶುಲ್ಕ ವಸೂಲಾತಿ ಪ್ರಕ್ರಿಯೆ ಮುಗಿದ ನಂತರ ಮರುಪಾವತಿಸಲು ಸೂಚಿಸಲಾಗಿದೆ.**
6) ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಮಂಜೂರು ಮಾಡಲಾಗುವ ಸ್ಕಾಲರ್‌ಶಿಪ್ ಮೊತ್ತದಲ್ಲಿ ಕಾಲೇಜಿನ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸಿಕೊಂಡು ಉಳಿಕೆ ಮೊತ್ತವನ್ನು ವಿದ್ಯಾರ್ಥಿಗಳಿಗೆ ಹಿಂಪಾವತಿಸಲು ಸೂಚಿಸಲಾಗಿದೆ.
7) ಚಿತ್ರಕಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕಗಳನ್ನು ರೂ.1000ಕ್ಕೆ ಹಾಗೂ ಪ್ರವೇಶಾತಿ ಶುಲ್ಕಗಳನ್ನು ಈಗಿರುವ ಶುಲ್ಕ ರೂ.200ರ ಬದಲಾಗಿ ರೂ.500 ಗಳಿಗೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಹಾಗೂ ಸದರಿ ಶುಲ್ಕಗಳನ್ನು ಆಯಾಯ ಕಾಲೇಜುಗಳು ನೇರವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿಗೆ ಸಂದಾಯ ಮಾಡಲು ಸೂಚಿಸಲಾಗಿದೆ.

..3

8) ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಎಸ್ಸಿ., ಕಾನೂನು ಮತ್ತು ಚಿತ್ರಕಲಾ ಕೋರ್ಸುಗಳಿಗೆ ಮೇಲಿನ ಶುಲ್ಕಗಳನ್ನು ವಸೂಲಿ ಮಾಡಲು ಸೂಚಿಸಲಾಗಿದೆ.

8) ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 33 ಯುಇಸಿ 2012, ದಿನಾಂಕ:07.08.2012 ರನ್ವಯ ಕಾಲೇಜು ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಪ್ರತಿ ವಿದ್ಯಾರ್ಥಿಯಿಂದ ವರ್ಷಕ್ಕೊಮ್ಮೆ ಕಾಲೇಜಿನ ಪ್ರವೇಶಾತಿ ಸಮಯದಲ್ಲಿ ಪ್ರವೇಶ ಶುಲ್ಕದ ಜೊತೆಗೆ ರೂ.150/- ರಿಂದ ರೂ. 600/- ರವರೆಗೆ ಮಾತ್ರ ಸಂದರ್ಭಾನುಸಾರ ಸಂಗ್ರಹಿಸಲು ಕ್ರಮವಹಿಸತಕ್ಕದ್ದು.

9) ಖಾಸಗಿ ಅನುದಾನಿತ ಕಾಲೇಜುಗಳಿಗೆ ಸಂಬಂಧಿಸಿದಂತೆ, ನಿಗದಿತ ಬೋಧನಾ ಶುಲ್ಕ ಮತ್ತು ಪ್ರಯೋಗಾಲಯ ಶುಲ್ಕಗಳನ್ನು ಸಂಗ್ರಹಿಸಿ ಜಮಾ ಮಾಡುವ ಬಗ್ಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 139 ಯುಪಿಸಿ 2014, ದಿನಾಂಕ:18.10.2014ರಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) 2003 ರ ನಿಯಮ 18(4)ಕ್ಕೆ ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದ್ದು, ಅದರಂತೆ ಕ್ರಮ ವಹಿಸಲು ಸೂಚಿಸಿದೆ.

10) ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಚಟುವಟಿಕೆಗಳು, ಕಾಲೇಜು ಮ್ಯಾಗಜೈನ್, ಕಾಲೇಜಿನ/ಗ್ರಂಥಾಲಯದ ಗುರುತಿನ ಚೀಟಿಗಳಿಗೆ ಸಂಬಂಧಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಸಂಬಂಧಿಸಿದ ಕಾಲೇಜಿನ ಸಮಿತಿಯು ನಿರ್ಣಯಿಸತಕ್ಕದ್ದು.

11) ಪ್ರವೇಶ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪದವಿ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳಿಂದ ಮಾತ್ರ ವಸೂಲಿ ಮಾಡತಕ್ಕದ್ದು.

ಕಾಲೇಜು ಶಿಕ್ಷಣ ಆಯುಕ್ತರು

ಇವರಿಗೆ:-.

1. ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿ, ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಗುಲಬರ್ಗಾ-ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ
2. ಎಲ್ಲಾ ಸರ್ಕಾರಿ/ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರುಗಳಿಗೆ- (ಪ್ರಾದೇಶಿಕ ಜಂಟಿ ನಿರ್ದೇಶಕರ ಮುಖಾಂತರ).
3. ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು, ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ, ಬೆಂಗಳೂರು - ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು.

ಪ್ರತಿ ರವಾನೆ:-

1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
2. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಣ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು-560002.
3. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, 5ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
4. ಆಯುಕ್ತರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಬೆಂಗಳೂರು.
5. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಸಚಿವರುಗಳಿಗೆ.
6. ಪ್ರಧಾನ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ, ನಂ.26, ರೆಡ್ ಕ್ರಾಸ್ ಭವನ, ಒಂದನೇ ಮಹಡಿ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-560 001.
7. ರಾಜ್ಯ ಕಾರ್ಯದರ್ಶಿಗಳು, ದಿ ಭಾರತ್ ಸ್ಕೌಟ್ಸ್ & ಗೈಡ್ಸ್, ಕರ್ನಾಟಕ, ಶಾಂತಿ ಗೃಹ, ನಂ.39, ಅರಮನೆ ರಸ್ತೆ, ಬೆಂಗಳೂರು-560 001.

ಅಂತರಿಕ:-

1. ಕೇಂದ್ರ ಕಛೇರಿಯ ಎಲ್ಲಾ ಅಧಿಕಾರಿಗಳು.
2. ಕಛೇರಿ ಪ್ರತಿ
3. ಹೆಚ್ಚುವರಿ ಪ್ರತಿಗಳು.

ಅನುಬಂಧ – 3

2019–20ನೇ ಸಾಲಿನಲ್ಲಿ ಬಿ.ಎ., ಬಿ.ಕಾಂ., ಮತ್ತು ಬಿ.ಎಸ್ಸಿ ವಿದ್ಯಾರ್ಥಿಗಳಿಂದ ವಸೂಲಾಗಿರುವ ಸರ್ಕಾರಿ ಶುಲ್ಕದ ಕ್ರೂಡೀಕೃತ ಪಟ್ಟಿ

ಕ್ರ. ಸಂ	ಪ್ರವರ್ಗ	ಪ್ರಥಮ ಬಿ.ಎ. ಬಿ.ಕಾಂ, ಬಿಎಸ್ಸಿ ವಿವರ			ದ್ವಿತೀಯ ಬಿ.ಎ. ಬಿ.ಕಾಂ, ಬಿಎಸ್ಸಿ ವಿವರ			ತೃತೀಯ ಬಿ..ಎ. ಬಿ.ಕಾಂ, ಬಿಎಸ್ಸಿ ವಿವರ			ಕ್ರೂಡೀಕೃತ	
		ಪ್ರಥಮ ಬಿ.ಎ. ಬಿ.ಕಾಂ, ಬಿಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ	ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ	ವಸೂಲಾತಿ ಶುಲ್ಕ ಪ್ರಥಮ ಬಿ.ಎ.ಬಿ.ಕಾಂ, ಬಿಎಸ್ಸಿ ವಸೂಲಾತಿ ಶುಲ್ಕ	ದ್ವಿತೀಯ ಬಿ.ಎ. ಬಿ.ಕಾಂ, ಬಿಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ	ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ	ದ್ವಿತೀಯ ಬಿ.ಎ.ಬಿ.ಕಾಂ, ಬಿಎಸ್ಸಿ ವಸೂಲಾತಿ ಶುಲ್ಕ	ತೃತೀಯ ಬಿ.ಎ. ಬಿ.ಕಾಂ, ಬಿಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ	ಶೇಕಡಾವಾರು ವಿದ್ಯಾರ್ಥಿ ಸಂಖ್ಯೆ	ತೃತೀಯ ಬಿ.ಎ.ಬಿ.ಕಾಂ, ಬಿಎಸ್ಸಿ ವಸೂಲಾತಿ ಶುಲ್ಕ	ಒಟ್ಟು ವಿದ್ಯಾರ್ಥಿಗಳ ಸಂಖ್ಯೆ	ವಸೂಲಾತಿ ಒಟ್ಟು ಶುಲ್ಕ
1	[illegible]	29235	22.69%	1754100	25447	22.77%	0	19236	21.74%	0	73918	175410
[illegible]	[illegible]	11261	8.74%	675660	9807	8.77%	0	6882	7.78%	0	27950	67566
[illegible]	ಹಿಂದುಳಿದ	75837	58.85%	20475990	65746	56.82%	8546980	53365	60.31%	6937450	194948	3596042
4	ಅಲ್ಪ ಸಂಖ್ಯಾತ	9077	7.04%	2450790	7577	6.78%	985010	5939	6.71%	772070	22593	420787
5	ಸಾಮಾನ್ಯ	3450	2.68%	2481900	3196	2.86%	1799980	3069	3.47%	1557930	9715	583981
	ಒಟ್ಟು	128860		27838440	111773		11331970	88491		9267450	329124	48437860

2019-20ನೇ ಸಾಲಿನಲ್ಲಿ ಎಂ.ಎ., ಎಂ.ಕಾಂ., ಮತ್ತು ಎಂ.ಎಸ್ಸಿ ವಿದ್ಯಾರ್ಥಿಗಳಿಂದ ವಸೂಲಾಗಿರುವ ಸರ್ಕಾರಿ ಶುಲ್ಕದ ಕ್ರೂಢೀಕೃತ ಪಟ್ಟಿ

ಕ್ರ ಸಂ	ಪ್ರವರ್ಗ	ಪ್ರಥಮ ಎಂ.ಎ. ಎಂ.ಕಾಂ, ಎಂ.ಎಸ್ಸಿ ವಿವರ			ದ್ವಿತೀಯ ಎಂ.ಎ. ಎಂ.ಕಾಂ, ಎಂ.ಎಸ್ಸಿ ವಿವರ			ಕ್ರೂಢೀಕೃತ (consolidated)	
		ಪ್ರಥಮ ಎಂ.ಎ. ಎಂ.ಕಾಂ, ಎಂ.ಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ	ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ	ವಸೂಲಾತಿ ಶುಲ್ಕ ಪ್ರಥಮ ಎಂ.ಎ.ಎಂ.ಕಾಂ, ಎಂ.ಎಸ್ಸಿ ವಸೂಲಾತಿ ಶುಲ್ಕ	ದ್ವಿತೀಯ ಎಂ.ಎ.ಎಂ.ಕಾಂ, ಎಂ.ಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ	ಶೇಕಡಾವಾರು ವಿದ್ಯಾರ್ಥಿಗಳ ಸಂಖ್ಯೆ	ದ್ವಿತೀಯ ಎಂ.ಎ.ಎಂ.ಕಾಂ. ಎಂ.ಎಸ್ಸಿ ವಸೂಲಾತಿ ಶುಲ್ಕ	ಒಟ್ಟು ವಿದ್ಯಾರ್ಥಿಗಳ ಸಂಖ್ಯೆ	ವಸೂಲಾತಿ ಒಟ್ಟು ಶುಲ್ಕ
1	ಎಸ್.ಸಿ	1600	21.94%	2225100	1667	21.37%	1947010	3267	4172110
2	ಎಸ್.ಟಿ	563	7.72%	784350	581	7.45%	677230	1144	1461580
3	ಹಿಂದುಳಿದ	4221	57.87%	5965650	4701	60.28%	5610330	8922	11575980
4	ಅಲ್ಪ ಸಂಖ್ಯಾತ	465	6.38%	664950	492	6.31%	596160	957	1261110
5	ಸಾಮಾನ್ಯ	445	6.10%	643050	358	4.59%	436040	803	1079090
	ಒಟ್ಟು	7294		10283100	7799		9266770	15093	19549870

ಕರ್ನಾಟಕ ಸರ್ಕಾರ

ಸಂಖ್ಯೆ:ಇಡಿ 67 ಎಸ್‌ಟಿಬಿ 2020

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿ ಕಟ್ಟಡ
ಬೆಂಗಳೂರು, ದಿನಾಂಕ:11.03.2020

12
4/5
12/3/20

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕಾರ್ನಾಟಕ ವಿಧಾನ ಸಭೆ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಅಜಯ್ ಧರ್ಮಸಿಂಗ್(ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :1539ಕ್ಕೆ ಉತ್ತರ ಒದಗಿಸುವ ಬಗ್ಗೆ

ಉಲ್ಲೇಖ: ತಮ್ಮ ಕಛೇರಿಯ ಪತ್ರ ಸಂಖ್ಯೆ :ಪ್ರಶಾವಿಸ/15ನೇವಿಸ/6ಅ/ ಪ್ರ.ಸಂ.1539/2020, ದಿನಾಂಕ :02.03.2020

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಅಜಯ್ ಧರ್ಮಸಿಂಗ್(ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :1539ಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಸಿದ್ಧಪಡಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.

ತಮ್ಮ ನಂಬುಗೆಯ,

(ಎಂ.ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ(ಸಾಮಾನ್ಯ).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	**1539**
ಸದಸ್ಯರ ಹೆಸರು	:	ಡಾ॥ ಅಜಯ್ ಧರ್ಮ ಸಿಂಗ್ (ಜೇವರ್ಗಿ)
ಉತ್ತರಿಸುವ ದಿನಾಂಕ	:	12.03.2020
ಉತ್ತರಿಸುವ ಸಚಿವರು	:	ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ತಾಲ್ಲೂಕಿನಲ್ಲಿ ಒಟ್ಟು 233 ಸರ್ಕಾರಿ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಗಳಿವೆ ಈ ಶಾಲೆಗಳಿಗೆ 1548 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ; 1093 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು; 455 ಶಿಕ್ಷಕರ ಹುದ್ದೆಗಳು ಖಾಲಿ ಇರುತ್ತವೆ; ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು; (ವಿವರ ನೀಡುವುದು)	ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಚಾಲನೆಯಲ್ಲಿದ್ದು, 64 ಜನ ಪದವೀಧರ ಶಿಕ್ಷಕರು ಜೇವರ್ಗಿ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಸಿಂಧುತ್ವ ಪ್ರಮಾಣ ಪತ್ರ ಸ್ವೀಕೃತವಾದ ಕೂಡಲೇ ಸ್ಥಳ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗುವುದು. 2019–20ನೇ ಸಾಲಿನಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ನಿಯಮನುಸಾರ ಅಗತ್ಯವಿರುವ ಕಡೆ 233 ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಆ)	ತಾಲ್ಲೂಕಿನಲ್ಲಿ ಒಟ್ಟು 42 ಸರ್ಕಾರಿ ಪ್ರೌಢ ಶಾಲೆಗಳಿವೆ ಈ ಶಾಲೆಗಳಿಗೆ 294 ಬೋಧಕ ಶಿಕ್ಷಕರ ಹುದ್ದೆಗಳು ಮಂಜೂರಾಗಿರುತ್ತವೆ. 243 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 51 ಶಿಕ್ಷಕರ ಹುದ್ದೆಗಳು ಖಾಲಿಯಿರುತ್ತವೆ, ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು;	ಸರ್ಕಾರದ ಪತ್ರ ಸಂಖ್ಯೆ:ಇಡಿ 31 ಎಸ್‌ಓಹೆಚ್ 2019, ದಿನಾಂಕ:02.12.2019ರಲ್ಲಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದ್ದು, ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 2019–20ನೇ ಸಾಲಿನಲ್ಲಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಅಗತ್ಯವಿರುವ ಕಡೆ ನಿಯಮಾನುಸಾರ 19 ವಿಷಯ ಆಧಾರಿತ ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಪ್ರಸ್ತುತ ಸೇವೆಸಲ್ಲಿಸುತ್ತಿರುವ ಶಿಕ್ಷಕರನ್ನು ವಾರದಲ್ಲಿ 03 ದಿನದಂತೆ ನಿಯೋಜನೆ ಮಾಡಿ ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತಿದೆ. ಜಿಲ್ಲಾ ಹಂತದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

ಇ)	ನೂತನ ಯಡ್ರಾಮಿ ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಂಜೂರು ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳೇನು;	ಹೊಸ ಕಂದಾಯ ತಾಲ್ಲೂಕುಗಳ ರಚನೆ ಹಿನ್ನೆಲೆಯಲ್ಲಿ ಹೊಸ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳನ್ನು ಸ್ಥಾಪಿಸುವ ಕುರಿತು ದಿನಾಂಕ:04.07.2019ರಂದು ಹಿಂದಿನ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆಯವರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳನ್ನು ಹಾಗೂ ಹುದ್ದೆಗಳನ್ನು ಸೃಜಿಸುವ ಸಂಬಂಧ ಕೋರಿರುವ ಮಾಹಿತಿಯನ್ನು ಒದಗಿಸುವ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಈ)	ತಾಲ್ಲೂಕಿನ ಎಲ್ಲಾ ಸರ್ಕಾರಿ ಕಿರಿಯ / ಹಿರಿಯ / ಪ್ರೌಢ ಶಾಲೆಗಳ ಹಳೆಯ ಕಟ್ಟಡ ದುರಸ್ಥಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡಲು ಕೈಗೊಂಡ ಕ್ರಮಗಳೇನು;	ಜೇವರ್ಗಿ ತಾಲ್ಲೂಕಿನ ಸರ್ಕಾರಿ ಕಿರಿಯ / ಹಿರಿಯ / ಪ್ರೌಢ ಶಾಲೆಗಳ ಹಳೆಯ ಕಟ್ಟಡದ ದುರಸ್ತಿಗೆ ಸರ್ಕಾರವು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. • 2019-20ನೇ ಸಾಲಿನಲ್ಲಿ 05 ಸರ್ಕಾರಿ ಪ್ರಾಥಮಿಕ ಶಾಲೆಗಳ 47 ಕೊಠಡಿಗಳ ದುರಸ್ತಿಗೆ ರೂ.25.098 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿದೆ. • 03 ಸರ್ಕಾರಿ ಪ್ರೌಢ ಶಾಲೆಗಳ 13 ಕೊಠಡಿಗಳ ದುರಸ್ತಿಗೆ ರೂ.10.257 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿದೆ. • ಇನ್ನೂ ಅವಶ್ಯವಿರುವ ಶಾಲೆಗಳಿಗೆ ಹಂತ ಹಂತವಾಗಿ ಅನುದಾನ ಲಭ್ಯತೆಯ ಆಧಾರದ ಮೇಲೆ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಿದೆ.
ಉ)	ಜೇವರ್ಗಿ ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ / ಹಿರಿಯ / ಪ್ರೌಢ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲು ಮತ್ತು ಸಂರಕ್ಷಿಸಿ ಇಡಲು ಪುಸ್ತಕ ಮಳಿಗೆಯನ್ನು ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ?	ಇಲ್ಲ

ಸಂಖ್ಯೆ: ಇಡಿ 67 ಎಸ್‌ಟಿಬಿ 2020

(ಎಸ್. ಸುರೇಶ್ ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಇಡಿ 77 ಡಿಸಿಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:12-03-2020

53
4/5
12/3/20

ಇಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಶ್ರೀ ದೇವಾನಂದ್ ಫುಲಸಿಂಗ್ ಚವಾಣ್ (ನಾಗಠಾಣ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 425ಕ್ಕೆ ಉತ್ತರವನ್ನು ಒದಗಿಸುವ ಬಗ್ಗೆ.

ಉಲ್ಲೇಖ: ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.425/2020, ದಿನಾಂಕ:29-02-2020.

****

ಶ್ರೀ ದೇವಾನಂದ್ ಫುಲಸಿಂಗ್ ಚವಾಣ್ (ನಾಗಠಾಣ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 425ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ತಮ್ಮ ನಂಬುಗೆಯ,

12.3.2020
(ಜೆ.ಟಿ. ವೆಂಕಟರಾಮ್)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	**425**
ಸದಸ್ಯರ ಹೆಸರು	**ಶ್ರೀ ದೇವಾನಂದ್ ಫುಲಸಿಂಗ್ ಚವಾಣ್ (ನಾಗಠಾಣ)**
ಉತ್ತರಿಸಬೇಕಾದ ದಿನಾಂಕ	**12-03-2020**
ಉತ್ತರಿಸಬೇಕಾದ ಸಚಿವರು	**ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)**

	ಪ್ರಶ್ನೆ	ಉತ್ತರ
ಅ)	ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾಭದ್ರತೆ ಒದಗಿಸುವಂತೆ ಉಪನ್ಯಾಸಕರ ಸಂಘಟನೆಗಳು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದ್ದು, ಇದಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು;	ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಉಂಟಾಗುವ ಕಾರ್ಯಭಾರವನ್ನು ಮೊದಲು ಖಾಯಂ ಅಧ್ಯಾಪಕರಿಗೆ ಹಂಚಿಕೆ ಮಾಡಿ, ನಂತರ ಉಳಿಕೆಯಾಗುವ ಹೆಚ್ಚುವರಿ ಕಾರ್ಯಭಾರವನ್ನು ನಿರ್ವಹಿಸಲು ಮಾತ್ರ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಅತಿಥಿ ಉಪನ್ಯಾಸಕರುಗಳು ಇಲಾಖೆಯಲ್ಲಿ ಯಾವುದೇ ಮಂಜೂರಾದ ಖಾಲಿ ಹುದ್ದೆಗಳ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ಬದಲಾಗಿ ಆಯಾ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕೆ ಮಾತ್ರ ಸೀಮಿತಗೊಳಿಸಿ, ತಾತ್ಕಾಲಿಕವಾಗಿ, ಅತಿಥಿ ಉಪನ್ಯಾಸಕರುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಅವರುಗಳ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ ಸೇವಾ ಭದ್ರತೆಯನ್ನು ಒದಗಿಸಿ, ಖಾಯಂ ಮಾಡಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.
ಆ)	ಅತಿಥಿ ಉಪನ್ಯಾಸಕರನ್ನು ಸೇವಾಹಿರಿತನದ ಆಧಾರದ ಮೇಲೆ ಖಾಯಂಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿದೆಯೇ;	ಇಲ್ಲ.
ಇ)	ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಯಾವ ಮಾನದಂಡಗಳನ್ನು ಅನುಸರಿಸಲಾಗುವುದು? (ಸಂಪೂರ್ಣ ವಿವರ ನೀಡುವುದು)	ಪ್ರಸ್ತುತ 2019-20 ರಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಸುತ್ತೋಲೆಗಳನ್ವಯ ಪರಿಶೀಲಿಸಿ ಕ್ರಮವಹಿಸಲಾಗುವುದು. ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ಅತಿಥಿ ಉಪನ್ಯಾಸಕರುಗಳ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಸಂಬಂಧ ಆನ್‌ಲೈನ್ ಮೂಲಕ ಪಡೆದ ಅರ್ಜಿಗಳಲ್ಲಿನ ವಿವರಗಳನ್ನು ಆಧರಿಸಿ, ಸ್ನಾತಕೋತ್ತರ

		ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಎನ್‌ಇಟಿ/ಎಸ್‌ಎಲ್‌ಇಟಿ/ ಪಿ.ಹೆಚ್‌ಡಿ/ಎಂ.ಫಿಲ್. ವಿದ್ಯಾರ್ಹತೆ ಮತ್ತು ಸೇವಾ ಅನುಭವವನ್ನು ಪರಿಗಣಿಸಿ, ಪ್ರತಿಭಾ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಪ್ರತಿಭಾ ಪಟ್ಟಿಯನ್ವಯ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇಡಿ 77 ಡಿಸಿಇ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 26 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12.03.2020.

130
9/1
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ನರೇಂದ್ರ ಆರ್ (ಹನೂರು) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:393 ಕ್ಕೆ ಉತ್ತರ ಕಳುಹಿಸುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ನರೇಂದ್ರ ಆರ್ (ಹನೂರು) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:393 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

12/3/2020
(ಪದ್ಮ ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)
12/03

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	393
ಮಾನ್ಯ ಸದಸ್ಯರ ಹೆಸರು	ಶ್ರೀ ನರೇಂದ್ರ ಆರ್ (ಹನೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಹನೂರು ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ 2,3 ವರ್ಷಗಳು ಕಳೆದಿದ್ದರು ಸಹ ಅನೂರಿನಲ್ಲಿ ತಾ.ಮಟ್ಟದ ಆಸ್ಪತ್ರೆಯನ್ನು (100 ಹಾಸಿಗೆ) ತೆರೆಯದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.
ಆ	ಹಾಗಿದ್ದಲ್ಲಿ, ಅದಕ್ಕೆ ತೆಗೆದುಕ್ಕೊಂಡಿರುವ ಕ್ರಮಗಳೇನು?	

ಆಕುಕ 26 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 17 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:12.03.2020.

196
9/5
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸುರೇಶ್ ಗೌಡ (ನಾಗಮಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:678 ಕ್ಕೆ ಉತ್ತರ ಕಳುಹಿಸುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸುರೇಶ್ ಗೌಡ (ನಾಗಮಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:678 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

12/3/2020
(ಪದ್ಮ ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

12/03

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	678
ಮಾನ್ಯ ಸದಸ್ಯರ ಹೆಸರು	ಶ್ರೀ ಸುರೇಶ್ ಗೌಡ (ನಾಗಮಂಗಲ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ನಾಗಮಂಗಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಷ್ಟು ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿವೆ (ವಿವರ ನೀಡುವುದು);	ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, 1 ಸಮುದಾಯ ಆರೋಗ್ಯ ಕೇಂದ್ರ ಹಾಗೂ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿವರವನ್ನು **ಅನುಬಂಧ-1** ರಲ್ಲಿ ನೀಡಲಾಗಿದೆ.
ಆ	ಹಾಗಿದ್ದಲ್ಲಿ, ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಮಂಜೂರಾದ ಹುದ್ದೆಗಳೆಷ್ಟು; ಅವುಗಳಲ್ಲಿ ಎಷ್ಟು ಭರ್ತಿಯಾಗಿವೆ; ಎಷ್ಟು ಖಾಲಿ ಇವೆ: (ವಿವರ ನೀಡುವುದು);	ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಮಂಜೂರಾದ ಹುದ್ದೆಗಳು ಹಾಗೂ ಅವುಗಳಲ್ಲಿ ಭರ್ತಿಯಾಗಿರುವ ಹುದ್ದೆಗಳ ವಿವರಗಳು **ಅನುಬಂಧ-2**ರಲ್ಲಿ ನೀಡಲಾಗಿದೆ
ಇ	ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಶೀಘ್ರ ಕ್ರಮ ಕೈಗೊಳ್ಳುವುದೇ (ವಿವರ ನೀಡುವುದು)?	ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ **ಅನುಬಂಧ-3** ರಲ್ಲಿ ನೀಡಲಾಗಿದೆ

ಆಕುಕ 17 ಎಸ್‌ಬಿವಿ 2020.

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಪ್ರಶ್ನ ಸಂಖ್ಯೆ:-678 ಕ್ಕೆ ಅನುಬಂಧ -1

ಜಿಲ್ಲೆ	ಕ್ರ.ಸಂ	ತಾಲ್ಲೂಕು ಸಾ.ಆ.ಆಸ್ಪತ್ರೆ	ಕ್ರ.ಸಂ	ಸಮುದಾಯ ಆರೋಗ್ಯ ಕೇಂದ್ರ	ಕ್ರ.ಸಂ	ಪ್ರಾಥಮಿಕ ಆರೋಗ್ಯ ಕೇಂದ್ರ
ಮಂಡ್ಯ	1	ತಾಲೂಕಾ ಆಸ್ಪತ್ರೆ ನಾಗಮಂಗಲ	1	ಬಿಂಡಗನವಿಲೆ	1	ಹರದನಹಳ್ಳಿ
			2		2	ಆದಿಚುಂಚನಗಿರಿ
					3	ಚೀಣ್ಯಾ
					4	ದೇವಲಾಪುರ
					5	ದೊಡ್ಡಯಗಟಿ
					6	ಬಿಳಿಗುಂದ
					7	ಕೆಳಗೆರೆ
					8	ಕದಬಳ್ಳಿ
					9	ಬೋಗಾದಿ
					10	ಹೊನ್ನಾವರ
					11	ಜಿ.ಬೊಮ್ಮನಹಳ್ಳಿ
					12	ಕಾಳಿಂಗನಹಳ್ಳಿ
					13	ಬ್ರಹ್ಮದೇವರಹಳ್ಳಿ
					14	ಗೊಂಡೇನಹಳ್ಳಿ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 678ಕ್ಕೆ ಅನುಬಂಧ-2

ಅನುಬಂಧ - 2

ಕರ್ನಾಟಕ ಸರ್ಕಾರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ಮಂಡ್ಯ.

P.No: 08232-224027
Email ID:dho.mandya@gmail.com

ದಿನಾಂಕ10.03.2020

ಸಂಖ್ಯೆ:ಡಿ.ಹೆಚ್.ಓ/ಮ/ಎಲ್ ಎಕ್ಯೂ/2019-20

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ	678
ಸದಸ್ಯರ ಹೆಸರು	ಮಾನ್ಯ ಶ್ರೀ ಸುರೇಶ್‌ಗೌಡ (ನಾಗಮಂಗಲ)
ಉತ್ತರಿಸುವ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ನಾಗಮಂಗಲ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಎ.ಬಿ, ಸಿ, ಡಿ ವೃಂದದ ಮಂಜೂರು, ಖಾಲಿ, ಭರ್ತಿ ಹುದ್ದೆಗಳ ವಿವರ

ಕ್ರಸಂ	ಹುದ್ದೆಯ ಹೆಸರು	ಮಂಜೂರು	ಭರ್ತಿ	ಖಾಲಿ	ಖಾಲಿ ಹುದ್ದೆಗಳ ವಿವರ
1	ಎ- ವೃಂದ	13	9	4	ಇ.ಎನ್.ಟಿ. ಫಿಜಿಷಿಯನ್, ದಂತ ಆರೋಗ್ಯಾಧಿಕಾರಿ, ಅರವಳಿಕೆ ತಜ್ಞರು
2	ಬಿ- ವೃಂದ	–	–	–	–
3	ಸಿ- ವೃಂದ	29	22	7	–
4	ಡಿ- ವೃಂದ	32	4	28	–

ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಸಮುದಾಯ ಆರೋಗ್ಯ ಕೇಂದ್ರ, ಬಿಂಡಗನವಿಲೆ, ಎ, ಬಿ, ಸಿ, ಡಿ ವೃಂದದ ಮಂಜೂರು, ಖಾಲಿ, ಭರ್ತಿ ಹುದ್ದೆಗಳ ವಿವರ

ಕ್ರಸಂ	ಸಂಸ್ಥೆಯ ಹೆಸರು	ಮಂಜೂರು	ಭರ್ತಿ	ಖಾಲಿ	ಖಾಲಿ ಹುದ್ದೆಗಳ ವಿವರ
1	ಎ- ವೃಂದ	5	3	2	ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರು, ಅರವಳಿಕ ತಜ್ಞರು
2	ಬಿ- ವೃಂದ	–	–	–	–
3	ಸಿ- ವೃಂದ	32	11	21	–
4	ಡಿ- ವೃಂದ	16	1	15	–

ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಎ, ಬಿ, ಸಿ, ಡಿ ವೃಂದದ ಮಂಜೂರು, ಖಾಲಿ, ಭರ್ತಿ ಹುದ್ದೆಗಳ ವಿವರ

ಕ್ರಸಂ	ಸಂಸ್ಥೆಯ ಹೆಸರು	ಮಂಜೂರು	ಭರ್ತಿ	ಖಾಲಿ	ಖಾಲಿ ಹುದ್ದೆಗಳ ವಿವರ
1	ಎ- ವೃಂದ	14	13	1	ಕಾಳಿಂಗನಹಳ್ಳಿ,
2	ಬಿ- ವೃಂದ	–	–	–	–
3	ಸಿ- ವೃಂದ	103	44	59	–
4	ಡಿ- ವೃಂದ	23	8	15	–

ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ನಾಗಮಂಗಲ ಎ,ಬಿ, ಸಿ, ಡಿ ವೃಂದದ ಮಂಜೂರು, ಖಾಲಿ, ಭರ್ತಿ ಹುದ್ದೆಗಳ ವಿವರ

ಕ್ರಸಂ	ಹುದ್ದೆಯ ಹೆಸರು	ಮಂಜೂರು	ಭರ್ತಿ	ಖಾಲಿ	ಖಾಲಿ ಹುದ್ದೆಗಳ ವಿವರ
1	ಎ- ವೃಂದ	1	1	0	-
2	ಬಿ- ವೃಂದ	-	-	-	-
3	ಸಿ- ವೃಂದ	3	2	1	-
4	ಡಿ- ವೃಂದ	-	-	-	-

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,
ಮಂಡ್ಯ ಜಿಲ್ಲೆ, ಮಂಡ್ಯ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 678ಕ್ಕೆ ಅನುಬಂಧ-3

ಪ್ರಶ್ನೆ ಸಂಖ್ಯೆ:-678

ಅನುಬಂಧ-3

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ.

ತಜ್ಞ ವೈದ್ಯರನ್ನು **"On Call Basis"** ಮೇಲೆ ತೆಗೆದುಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಆಕುಕ 178 ಹೆಚ್‌ಎಸ್‌ಹೆಚ್ 2011 ದಿನಾಂಕ: 20-05-2016 ರಲ್ಲಿ ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರಿ ಆದೇಶ ಸಂಖ್ಯೆ: ಆಕುಕ 297 ಹೆಚ್‌ಎಸ್‌ಹೆಚ್ 2015, ದಿನಾಂಕ:22-04-2016 ಹಾಗೂ ಆಕುಕ 359 ಹೆಚ್‌ಎಸ್‌ಹೆಚ್ 2016, ದಿನಾಂಕ:01-08-2016ರಲ್ಲಿ ಅನುಮತಿ ನೀಡಲಾಗಿದೆ. ಎಂಬಿಬಿಎಸ್ ಪದವಿ ಹೊಂದಿದ ವೈದ್ಯ ಅಭ್ಯರ್ಥಿಗಳು ಲಭ್ಯವಿಲ್ಲದೆ ಇದ್ದ ಪಕ್ಷದಲ್ಲಿ ಸದರಿ ಹುದ್ದೆಯ ಎದುರು ಗುತ್ತಿಗೆ ಆಯುಷ್ ವೈದ್ಯರನ್ನು ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಖಾಲಿ ಇರುವ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ದಿನಾಂಕ:06.02.2020ರ ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ನಿಯಮಗಳನ್ನು ಹೊರಡಿಸಿದೆ.

ವಿಶೇಷ ನೇಮಕಾತಿ ಸಮಿತಿಯಿಂದ ದಿನಾಂಕ 09.09.2019 ರಲ್ಲಿ 977 ಶುಶ್ರೂಷಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಕೌನ್ಸಿಲಿಂಗ್ ಮೂಲಕ ಸ್ಥಳ ನೇಮಕಾತಿ ಮಾಡಿ ಈಗಾಗಲೇ ನೇಮಕಾತಿ ಆದೇಶಗಳನ್ನು ಜಾರಿ ಮಾಡಲಾಗಿರುತ್ತದೆ. (ಜಿಲ್ಲಾವಾರು ಭರ್ತಿಮಾಡಿರುವ ಶುಶ್ರೂಷಕರ ಸಂಖ್ಯೆಗಳನ್ನು ಈ ಟಿಪ್ಪಣಿಯೊಂದಿಗೆ ಲಗತ್ತಿಸಿದೆ).

ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆ ಸಂಖ್ಯೆ ಎಸ್‌ಆರ್‌ಸಿ/21/2017-18 ದಿನಾಂಕ 20.06.2017 ರನ್ವಯ ಶುಶ್ರೂಷಕರು (ಡಿಪ್ಲಮೋ)-889 ಹುದ್ದೆಗಳಿಗೆ ದಿನಾಂಕ 27.02.2020 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಸದರಿ ಹುದ್ದೆಗಳನ್ನು ನಿಯಮಾನುಸಾರ ಭರ್ತಿಮಾಡಲಾಗುವುದು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 293 ವಿವಿಧ ವೃಂದದ ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ದಿನಾಂಕ 19.03.2019ರಲ್ಲಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳನ್ನು ಜಾರಿ ಮಾಡಿದ ನಂತರ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆಯನ್ನು ಚಾಲನೆಗೊಳಿಸಲಾಗುವುದು.

ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಫಾರ್ಮಸಿಸ್-400, ಕ್ಷ-ಕಿರಣ ತಂತ್ರಜ್ಞರು-08 ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ-150 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಸರ್ಕಾರದಿಂದ ಅನುಮತಿ ನೀಡಿದ್ದು, ದಿನಾಂಕ 13.08.2019 ರಲ್ಲಿ ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳು ಜಾರಿ ಮಾಡಿದ ನಂತರ ಅಧಿಸೂಚನೆಯನ್ನು ಹೊರಡಿಸಿ ಮೇಲ್ಕಂಡ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು. ಇನ್ನುಳಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಫಾರ್ಮಸಿಸ್ಟ್-400 ಮತ್ತು ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು-150 ಹುದ್ದೆಗಳನ್ನು ಭರ್ತಿಮಾಡಲು ಸಹ ಅನುಮತಿ ನೀಡಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಟೆಂಡರ್ ಕರೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ 4981 ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಂಡಿಕೆ (4) ರಲ್ಲಿ ತಿಳಿಸಿರುವಂತೆ ಈಗಾಗಲೇ ಫಾರ್ಮಸಿಸ್ಟ್, ಕ್ಷ-ಕಿರಣ ತಂತ್ರಜ್ಞ ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿದ್ದು, ಇನ್ನುಳಿದ ಅರೆ-ವೈದ್ಯಕೀಯ ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ದೊರೆತು ಸರ್ಕಾರದಿಂದ ವಿಶೇಷ ನೇಮಕಾತಿ ನಿಯಮಗಳನ್ನು ಜಾರಿ ಮಾಡಿದ ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಹಾಗೂ ಪದೋನ್ನತಿ ಹುದ್ದೆಗಳನ್ನು ಪದೋನ್ನತಿ ಮೂಲಕ ತುಂಬಲು ತೆಗೆದುಕೊಳ್ಳಲಾಗಿದೆ.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ/152 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

30
10/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಅನಿಲ್‌ಕುಮಾರ್. ಬಿ.ಟಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 427ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ಅನಿಲ್‌ಕುಮಾರ್. ಬಿ.ಟಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 427ಕ್ಕೆ ಸಂಬಂಧಿಸಿದಂತೆ ಉತ್ತರದ 25 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	427
ಮಾನ್ಯ ಸದಸ್ಯರ ಹೆಸರು	ಶ್ರೀ ಅಶ್ವಿನ್ ಕುಮಾರ್.ಎಂ (ಟಿ.ನರಸೀಪುರ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಮೈಸೂರು ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ನಿರ್ಮಾಣವಾಗುತ್ತಿರುವ ಕನಕ ಭವನ, ಒಕ್ಕಲಿಗರ ಸಮುದಾಯ ಭವನ, ಉಪ್ಪಾರ ಸಮುದಾಯ ಭವನ ಸೇರಿದಂತೆ ಇತರೇ ಹಿಂದುಳಿದ ವರ್ಗಗಳ ಜನಾಂಗದವರಿಗೆ ನಿರ್ಮಾಣ ಮಾಡಿರುವ ಭವನಗಳು ಎಷ್ಟು; ಯಾವ ಯಾವ ಗ್ರಾಮಗಳಲ್ಲಿ ನಿರ್ಮಾಣವಾಗಿವೆ; ಎಷ್ಟು ಅನುದಾನ ಬಿಡುಗಡೆಯಾಗಿದೆ; (ಗ್ರಾಮವಾರು ಸಂಪೂರ್ಣ ವಿವರ ಒದಗಿಸುವುದು)	ಮೈಸೂರು ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ನಿರ್ಮಾಣ ಮಾಡುತ್ತಿರುವ 41 ಸಮುದಾಯ ಭವನ/ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡಲಾಗಿದ್ದು, ಸಂಸ್ಥೆಗಳ ವಿವರ ಹಾಗೂ ಅನುದಾನ ಬಿಡುಗಡೆ ಮಾಡಲಾಗಿರುವ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.
ಆ)	ಈ ಸಮುದಾಯ ಭವನಗಳಲ್ಲಿ ಹಾಲಿ ಪೂರ್ಣವಾಗಿ ನಿರ್ಮಾಣಗೊಂಡಿರುವ ಭವನಗಳು ಯಾವುವು ಪೂರ್ಣಗೊಂಡ ಭವನಗಳಲ್ಲಿ ಸ್ಥಳೀಯ ಸಂಸ್ಥೆ (ಗ್ರಾಮ ಪಂಚಾಯತ್, ಪುರಸಭೆ)ಗಳಿಗೆ ಹಸ್ತಾಂತರಗೊಳಿಸಿರುವ ಭವನಗಳು ಯಾವುವು; (ಗ್ರಾಮವಾರು ಸಂಪೂರ್ಣ ಮಾಹಿತಿ ಒದಗಿಸುವುದು)	ಈ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಮಂಜೂರಾಗಿರುವ ಸಮುದಾಯ ಭವನ/ವಿದ್ಯಾರ್ಥಿ ನಿಲಯಗಳಲ್ಲಿ ನಯನಜ ಕ್ಷತ್ರಿಯ ಸಂಘ (ರಿ), ಟಿ.ನರಸೀಪುರ ಟೌನ್, ಈ ಸಂಸ್ಥೆಯ ವತಿಯಿಂದ ಕೈಗೊಂಡಿರುವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕಾಮಗಾರಿ ಪೂರ್ಣಗೊಂಡು, ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಗೊಳಿಸಿರುವ ಸಮುದಾಯ ಭವನಗಳು ಯಾವುದು ಇರುವುದಿಲ್ಲ.
ಇ)	ಕಾಮಗಾರಿ ಸ್ಥಗಿತಗೊಂಡಿರುವ ಹಾಗೂ ಅಪೂರ್ಣಗೊಂಡ ಕಾಮಗಾರಿಗಳು ಯಾವುವು; ಕಾಮಗಾರಿಗಳು ಸ್ಥಗಿತ/ ಅಪೂರ್ಣಗೊಳ್ಳಲು ಕಾರಣವೇನು; ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ಕಾಮಗಾರಿವಾರು ಮಾಹಿತಿ ಒದಗಿಸುವುದು)	ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಈಗಾಗಲೇ ಸಂಬಂಧಿಸಿದ ಸಂಘ-ಸಂಸ್ಥೆಯವರಿಗೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ಮತ್ತು ಪ್ರಗತಿ ವರದಿಯನ್ನು ಸಲ್ಲಿಸಿದ ನಂತರ ಮುಂದಿನ ಆರ್ಥಿಕ ವರ್ಷಗಳಲ್ಲಿ ಸದರಿ ಯೋಜನೆಯಡಿ ಒದಗಿಸುವ ಅನುದಾನದ ಲಭ್ಯತೆ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನುಸಾರ ಬಾಕಿ ಅನುದಾನ ಬಿಡುಗಡೆ ಕ್ರಮವಹಿಸಲಾಗುವುದು. ಕಾಮಗಾರಿ ಸ್ಥಗಿತಗೊಂಡಿರುವ/ಅಪೂರ್ಣಗೊಂಡಿರುವ ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ.

...2

ಈ)	ಹಾಲಿ ಸರ್ಕಾರದಿಂದ ಜಿಲ್ಲಾ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಹಂತದಲ್ಲಿ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿಗಧಿಪಡಿಸಿರುವ ಮೊತ್ತ (ಅನುದಾನ)ದಿಂದ ಭವನಗಳ ನಿರ್ಮಾಣ ಸಾಧ್ಯವಾಗದಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಇದಕ್ಕೆ ಪರಿಹಾರ ಕ್ರಮಗಳೇನು; ಹಾಲಿ ಪ್ರಗತಿಯಲ್ಲಿರುವ ಭವನಗಳು ಯಾವುವು?(ಗ್ರಾಮವಾರು ಮಾಹಿತಿ ಒದಗಿಸುವುದು)	ಹೌದು, ಸರ್ಕಾರ ನಿಗದಿ ಪಡಿಸಿರುವ ಮೊತ್ತದಿಂದ ಭವನಗಳ ನಿರ್ಮಾಣ ಸಾಧ್ಯವಾಗದಿರುವ ಬಗ್ಗೆ ಸರ್ಕಾರವು ಪರಿಶೀಲಿಸಿ ಸರ್ಕಾರ ಆದೇಶ ಸಂಖ್ಯೆ: ಹಿಂವಕ 1133 ಬಿಎಂಎಸ್ 2017 ದಿನಾಂಕ :29.11.2017 ರ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಈ ಕೆಳಕಂಡಂತೆ ಮಾಡಲಾಗಿದೆ. 1. ಗ್ರಾಮ ಪಂಚಾಯಿತಿ, ತಾಲ್ಲೂಕು, ಪಂಚಾಯಿತಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ/ವಿದ್ಯಾರ್ಥಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಹಾಲಿ ಅನುಕ್ರಮವಾಗಿ ನಿಗದಿಪಡಿಸಿರುವ ರೂ.10.00 ಲಕ್ಷ, ರೂ.25.00 ಲಕ್ಷ, ರೂ.50.00 ಲಕ್ಷ ಮಂಜೂರಾತಿ ಮಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣವೆಂದು ಹೆಚ್ಚುವರಿಯಾಗಿ ಸರ್ಕಾರದ ಹಂತದಲ್ಲಿ ಮಂಜೂರು ಮಾಡುವುದು. ಕಾಮಗಾರಿ ಪ್ರಗತಿಯಲ್ಲಿರುವ ಭವನಗಳ ಗ್ರಾಮವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಸಂ:ಹಿಂವಕ 162 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಶ್ವಿನ್ ಕುಮಾರ್ ಎಂ.(ಟಿ.ನರಸೀಪುರ) ರವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ 427ಕ್ಕೆ ಅನುಬಂಧ-1

ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2006-07 ರಿಂದ 2019-20ನೇ ಸಾಲಿನ ಈವರೆವಿಗೂ ಸಮುದಾಯ ಭವನ/ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನ ಮತ್ತು ಕಟ್ಟಡ ಪ್ರಗತಿ ವಿವರಗಳು:

(ರೂ. ಲಕ್ಷಗಳಲ್ಲಿ)

ತಾಲ್ಲೂಕಿನ ಹೆಸರು:- ಟಿ.ನರಸೀಪುರ

ಕ್ರ. ಸಂ.	ಸಂಸ್ಥೆಯ ಹೆಸರು ಮತ್ತು ವಿಳಾಸ	ವಿಧಾನಸಭಾ ಕ್ಷೇತ್ರ	ಮಂಜೂರಾತಿ ವರ್ಷ	ಉದ್ದೇಶ (ಸಮುದಾಯ ಭವನ/ ವಿದ್ಯಾರ್ಥಿ ನಿಲಯ)	ಜಾತಿ /ಪ್ರವರ್ಗ	ಮಂಜೂರಾದ ಮೊತ್ತ	ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾದ ಮೊತ್ತ	ಸಂಸ್ಥೆಗೆ ಬಿಡುಗಡೆ ಮಾಡಿರುವ ಮೊತ್ತ	ಸಂಸ್ಥೆಗೆ ಬಿಡುಗಡೆಗೆ ಪಿ.ಡಿ. ಖಾತೆಯಲ್ಲಿ ಬಾಕಿ ಇರುವ ಮೊತ್ತ	ಕಟ್ಟಡದ ಕಾಮಗಾರಿ ಪ್ರಗತಿ ಹಂತ	ಷರಾ
1	2	3	4	5	6	7	8	9	10	12	13
1	ನಯನಜ ಕ್ಷತ್ರಿಯ ಸಂಘ (ರಿ), ಟಿ. ನರಸೀಪುರ ಟೌನ್	ಟಿ. ನರಸೀಪುರ	2008-09	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	5.00	5.00	5.00	0.00	ಮುಕ್ತಾಯ ಗೊಂಡಿದೆ	-
	2014-15 ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ					5.00	5.00	5.00	0.00		
2	ಕುರುಬರ ಸಂಘ, ಹೊಸ ಕುರುಬ ಬೀದಿ, ಟಿ. ನರಸೀಪುರ ಟೌನ್	ಟಿ. ನರಸೀಪುರ	2013-14	ಸಮುದಾಯ ಭವನ	ಕುರುಬ / 2ಎ	25.00	25.00	18.75	6.25	ಪ್ಲಾಸ್ಟರಿಂಗ್ ಕೆಲಸ ಮುಗಿದಿದೆ	-
3	ಟಿ. ನರಸೀಪುರ ತಾಲ್ಲೂಕು ಮುಗೂರು ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	25.00	25.00	18.75	6.25	ಕೆಲಸ ಪ್ರಗತಿಯಲ್ಲಿದೆ	-
4	ಟಿ. ನರಸೀಪುರ ತಾಲ್ಲೂಕು ಮುಸುವಿನ ಕೊಪ್ಪಲು ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	25.00	25.00	18.75	6.25	ಗೋಡೆ ಕೆಲಸ ಪ್ರಗತಿಯಲ್ಲಿದೆ	-
5	ಟಿ. ನರಸೀಪುರ ತಾಲ್ಲೂಕು ಆಲಗೂಡು ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	20.00	20.00	17.59	2.41	ಕಾಮಗಾರಿ ಪೂರ್ಣ ಗೊಂಡಿದೆ	ಹಂ.ರಾ.ಇ ದಿಂದ ಹಸ್ತಾಂತರವಾಗಬೇಕಾಗಿದೆ
6	ಟಿ. ನರಸೀಪುರ ತಾಲ್ಲೂಕು ಹೊಸಳ್ಳಿ ಮೋಳೆ ಗ್ರಾಮದಲ್ಲಿ ಉಪ್ಪಾರರ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಉಪ್ಪಾರ / ಪ್ರವರ್ಗ-1	10.00	10.00	7.50	2.50		ನಿರ್ಮಿತಿ ಕೇಂದ್ರದವರಿಗೆ ಬಿಡುಗಡೆ ಮಾಡಲಾಗಿದೆ.
7	ಟಿ. ನರಸೀಪುರ ತಾಲ್ಲೂಕು ಬಿದಿಗಟ್ಟಹಳ್ಳಿ ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	10.00	10.00	7.50	2.50	ತಳಪಾಯದ ಕೆಲಸ ಮುಗಿದಿದೆ	
8	ಟಿ. ನರಸೀಪುರ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	10.00	10.00	0.00	10.00	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
9	ಟಿ. ನರಸೀಪುರ ತಾಲ್ಲೂಕು ಸೀ ಹಳ್ಳಿ ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ಕುರುಬ / 2ಎ	10.00	10.00	0.00	10.00	-	ಟಿ. ನರಸೀಪುರ ತಾಲ್ಲೂಕು ಯಡೆಹುಂಡಿ ಗ್ರಾಮದಲ್ಲಿ ಮಡಿವಾಳ ಸಮುದಾಯ ಭವನಕ್ಕೆ ಸರ್ಕಾರ ತಿದ್ದುಪಡಿಗಾಗಿ ಕ್ರಮ ವಹಿಸಿದೆ

10	ಸವಿತಾ ಸಮಾಜದ ನಯನಜ ಕ್ಷತ್ರಿಯ ಜನಾಂಗದ ಸಂಘ (ರಿ), ಟಿ. ನರಸೀಪುರ ಟೌನ್ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2014-15	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	10.00	10.00	5.00	5.00	ಕಾಮಗಾರಿ ಪ್ರಗತಿಯಲ್ಲಿದೆ	-
11	ಶ್ರೀ ಗಾಣಿಗರ ಕ್ಷೇಮಾಭಿವೃದ್ಧಿ ಸಂಘ, ಕೊಳತ್ತೂರು ಗ್ರಾಮ, ಸೋಸಲೆ ಹೋಬಳಿ, ಟಿ. ನರಸೀಪುರ ತಾಲ್ಲೂಕು	ಟಿ. ನರಸೀಪುರ	2014-15	ಸಮುದಾಯ ಭವನ	ಗಾಣಿಗ / 2ಎ	10.00	10.00	10.00	0.00	ಕಾಮಗಾರಿ ಪೂರ್ಣಗೊಂಡಿದೆ	-
12	ಶ್ರೀ ರಾಮಕೃಷ್ಣ ಸೇವಾ ಸಂಘ, ಯಾಚೇನಹಳ್ಳಿ, ಟಿ. ನರಸೀಪುರ ತಾಲ್ಲೂಕು	ಟಿ. ನರಸೀಪುರ	2015-16	ವಿದ್ಯಾರ್ಥಿ ನಿಲಯ	ಒಕ್ಕಲಿಗ / 3ಎ	10.00	10.00	10.00	0.00	ಕಾಮಗಾರಿ ಪೂರ್ಣಗೊಂಡಿದೆ	-
13	ಶ್ರೀ ಬೀರೇಶ್ವರ ಸಮುದಾಯ ಭವನ ತಲಕಾಡು ಗ್ರಾಮ, ಟಿ. ನರಸೀಪುರ ತಾಲ್ಲೂಕು	ಟಿ. ನರಸೀಪುರ	2016-17	ಸಮುದಾಯ ಭವನ	ಕುರುಬ / 2ಎ	10.00	10.00	0.00	10.00	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
14	ಟಿ. ನರಸೀಪುರ ತಾಲ್ಲೂಕು ಚಿದರವಳ್ಳಿ ಗ್ರಾಮದಲ್ಲಿ ಕುಂಬಾರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುಂಬಾರ / 2ಎ	10.00	2.50	2.50	0.00	-	ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದೆ
15	ಟಿ. ನರಸೀಪುರ ತಾಲ್ಲೂಕು ಚಾಲಹಳ್ಳಿ ಗ್ರಾಮದಲ್ಲಿ ನಯನಜ ಕ್ಷತ್ರೀಯ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
16	ಟಿ. ನರಸೀಪುರ ತಾಲ್ಲೂಕು ಹೆಮ್ಮಿಗೆ ಗ್ರಾಮದಲ್ಲಿ ಕುಂಬಾರರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುಂಬಾರ / 2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
17	ಟಿ. ನರಸೀಪುರ ತಾಲ್ಲೂಕು ವ್ಯಾಸರಾಜ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ವಿಶ್ವಕರ್ಮ / 2ಎ	10.00	2.50	0.00	2.50	-	ನಿರ್ಮಿತಿ ಕೇಂದ್ರದವರಿಗೆ ಅಂದಾಜು ಪಟ್ಟಿ & ನಕ್ಷೆಯನ್ನು ಕೋರಿದೆ
18	ಟಿ. ನರಸೀಪುರ ಟೌನ್‌ನಲ್ಲಿ ಕುಂಬಾರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುಂಬಾರ / 2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
19	ಟಿ. ನರಸೀಪುರ ತಾಲ್ಲೂಕು ಬನ್ನೂರು ಗ್ರಾಮದಲ್ಲಿ ನಯನಜ ಕ್ಷತ್ರೀಯ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
20	ಟಿ. ನರಸೀಪುರ ತಾಲ್ಲೂಕು ಕಾಳಿಹುಂಡಿ ಗ್ರಾಮದಲ್ಲಿ ನಯನಜ ಕ್ಷತ್ರೀಯ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
21	ಟಿ. ನರಸೀಪುರ ಟೌನ್‌ನಲ್ಲಿ ಮಡಿವಾಳರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಮಡಿವಾಳ / 2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
22	ಟಿ. ನರಸೀಪುರ ತಾಲ್ಲೂಕು ಹಳೇ ಬೀದಿ ತಲಕಾಡು ಗ್ರಾಮದಲ್ಲಿ ಮಡಿವಾಳರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಮಡಿವಾಳ / 2ಎ	10.00	2.50	0.00	2.50	-	ದಾಖಲಾತಿ ಪಡೆಯಲು ಕ್ರಮವಹಿಸಿದೆ
23	ಟಿ. ನರಸೀಪುರ ತಾಲ್ಲೂಕು ಕಾಳಿಹುಂಡಿ ಗ್ರಾಮದಲ್ಲಿ ಕನಕ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುರುಬ / 2ಎ	10.00	2.50	2.50	0.00	-	ನಿರ್ಮಿತಿ ಕೇಂದ್ರದವರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.
24	ಟಿ. ನರಸೀಪುರ ತಾಲ್ಲೂಕು ಕುರುಬಾಳನ ಹುಂಡಿ ಗ್ರಾಮದಲ್ಲಿ ಕನಕ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ	ಟಿ. ನರಸೀಪುರ	2017-18	ಸಮುದಾಯ ಭವನ	ಕುರುಬ / 2ಎ	10.00	2.50	0.00	2.50	-	ಪಂ.ರಾ.ಇರವರಿಂದ ಅಂದಾಜು ಪಟ್ಟಿ &ನಕ್ಷೆಯನ್ನು ಕೋರಿದೆ

25	ಟಿ. ನರಸೀಪುರ ತಾಲ್ಲೂಕು ಬಾಚಳ್ ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಉಪ್ಪಾರ / ಪ್ರವರ್ಗ-1	10.00	2.50	0.00	2.50	-	ನಿರ್ಮಿತಿ ಕೇಂದ್ರದವರಿಗೆ ಅಂದಾಜು ಪಟ್ಟಿ & ನಕ್ಷೆಯನ್ನು ಕೋರಿದೆ
26	ಟಿ. ನರಸೀಪುರ ತಾಲ್ಲೂಕು ಟಿ. ದೊಡ್ಡಪುರ ಗ್ರಾಮದಲ್ಲಿ ಕನಕ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುರುಬ / 2ಎ	10.00	2.50	2.50	0.00	-	ನಿರ್ಮಿತಿ ಕೇಂದ್ರದವರು ಅಂದಾಜು ಪಟ್ಟಿ & ನಕ್ಷೆಯನ್ನು ಸಲ್ಲಿಸಿರುತ್ತಾರೆ.
27	ಟಿ. ನರಸೀಪುರ ತಾಲ್ಲೂಕು ಕೊಣಗಳ್ಳಿ ಗ್ರಾಮದಲ್ಲಿ ಬಸವ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ವೀರಶೈವ ಲಿಂಗಾಯತ/ 3ಬಿ	10.00	2.50	0.00	2.50	-	ನಿರ್ಮಿತಿ ಕೇಂದ್ರದವರು ಅಂದಾಜು ಪಟ್ಟಿ & ನಕ್ಷೆಯನ್ನು ಸಲ್ಲಿಸಿರುತ್ತಾರೆ.
28	ಟಿ. ನರಸೀಪುರ ತಾಲ್ಲೂಕು ಮಾವಿನಹಳ್ಳಿ ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಉಪ್ಪಾರ / ಪ್ರವರ್ಗ-1	10.00	2.50	2.50	0.00	-	ನಿರ್ಮಿತಿ ಕೇಂದ್ರದವರಿಗೆ ಹಣ ಬಿಡುಗಡೆ ಮಾಡಲಾಗಿದೆ
29	ಟಿ. ನರಸೀಪುರ ತಾಲ್ಲೂಕು ಮೂಡಲಹುಂಡಿ ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಉಪ್ಪಾರ / ಪ್ರವರ್ಗ-1	10.00	2.50	2.50	0.00	-	ನಿರ್ಮಿತಿ ಕೇಂದ್ರದವರಿಗೆ ಹಣ ಬಿಡುಗಡೆ ಮಾಡಲಾಗಿದೆ
30	ಟಿ. ನರಸೀಪುರ ತಾಲ್ಲೂಕು ಕಾಳಹುಂಡಿ ಗ್ರಾಮದಲ್ಲಿ ಶ್ರೀ ಬನ್ನನ್ ಕಾಳಮ್ಮ (ಬನಶಂಕರಿಯಮ್ಮ) ದೇವಸ್ಥಾನದ ಟ್ರಸ್ಟ್ ವತಿಯಿಂದ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2017-18	ಸಮುದಾಯ ಭವನ		15.00	3.75	0.00	3.75	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
31	ಟಿ. ನರಸೀಪುರ ತಾಲ್ಲೂಕು ಮೇಗಡಹಳ್ಳಿ ಗ್ರಾಮದಲ್ಲಿ ಕನಕ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ	ಟಿ. ನರಸೀಪುರ	2017-18	ಸಮುದಾಯ ಭವನ	ಕುರುಬ / 2ಎ	10.00	2.50	0.00	2.50	-	ನಿರ್ಮಿತಿ ಕೇಂದ್ರದವರಿಗೆ ಅಂದಾಜು ಪಟ್ಟಿ & ನಕ್ಷೆಯನ್ನು ಕೋರಿದೆ
32	ಟಿ. ನರಸೀಪುರ ತಾಲ್ಲೂಕು ಹೊಸೂರು ಹುಂಡಿ ಗ್ರಾಮದಲ್ಲಿ ಶ್ರೀ ಗುರುಮಲ್ಲೇಶ್ವರ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ವೀರಶೈವ ಲಿಂಗಾಯತ/ 3ಬಿ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
33	ಟಿ. ನರಸೀಪುರ ತಾಲ್ಲೂಕು ನೀಲಸೋಗೆ ಗ್ರಾಮ ಶ್ರೀ ವಿರಕ್ತ ಸ್ವಾಮಿಗಳ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ), ಇವರ ವತಿಯಿಂದ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ವೀರಶೈವ ಲಿಂಗಾಯತ/ 3ಬಿ	10.00	2.50	2.50	0.00	-	ಕಾಮಗಾರಿ ಪ್ರಗತಿಯಲ್ಲಿದೆ
34	ಟಿ. ನರಸೀಪುರ ಟೌನ್ 3ನೇ ವಾರ್ಡ್‌ನಲ್ಲಿ ಡಿ. ದೇವರಾಜ ಅರಸು ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಅರಸು / 2ಎ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
35	ಟಿ. ನರಸೀಪುರ ಟೌನ್ ನಯನಜ ಕ್ಷತ್ರೀಯ ಬೀದಿಯಲ್ಲಿ ಸವಿತಾ ಸಮಾಜ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ	ಟಿ. ನರಸೀಪುರ	2017-18	ಸಮುದಾಯ ಭವನ	ನಯನಜ ಕ್ಷತ್ರಿಯ /2ಎ	10.00	2.50	0.00	2.50	-	ಕಾಮಗಾರಿ ಪ್ರಗತಿಯಲ್ಲಿದೆ
36	ಟಿ. ನರಸೀಪುರ ತಾಲ್ಲೂಕು ವಿದ್ಯೋದಯ ಕಾಲೇಜು ವೃತ್ತದಲ್ಲಿ ಕನಕ ಸಮುದಾಯ ಭವನ	ಟಿ. ನರಸೀಪುರ	2017-18	ಸಮುದಾಯ ಭವನ	ಕುರುಬ / 2ಎ	25.00	6.25	0.00	6.25	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
37	ಟಿ. ನರಸೀಪುರ ತಾಲ್ಲೂಕು ಕಿಟಯೂರು ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2018-19	ಸಮುದಾಯ ಭವನ	ಕುರುಬ / 2ಎ	10.00	10.00	7.50	2.50	-	ಕಾಮಗಾರಿ ಪ್ರಗತಿಯಲ್ಲಿದೆ
38	ಟಿ. ನರಸೀಪುರ ತಾಲ್ಲೂಕು ಹೊರಳಹಳ್ಳಿ ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2018-19	ಸಮುದಾಯ ಭವನ	ಕುರುಬ / 2ಎ	10.00	10.00	0.00	10.00	-	ನಿರ್ಮಿತಿ ಕೇಂದ್ರದವರು ಅಂದಾಜು ಮತ್ತು ನಕ್ಷೆಯನ್ನು ಸಲ್ಲಿಸಿರುತ್ತಾರೆ

39	ಟಿ. ನರಸೀಪುರ ತಾಲ್ಲೂಕು ಉಕ್ಕಲಗೆರೆ ಗ್ರಾಮದಲ್ಲಿ ಕನಕ ಸಮುದಾಯ ಭವನ ನಿರ್ಮಾಣ	ಟಿ. ನರಸೀಪುರ	2018-19	ಸಮುದಾಯ ಭವನ	ಕುರುಬ / 2ಎ	10.00	10.00	0.00	10.00	-	ನಿರ್ಮಿತಿ ಕೇಂದ್ರದವರು ಅಂದಾಜು ಮತ್ತು ನಕ್ಷೆಯನ್ನು ಸಲ್ಲಿಸಿರುತ್ತಾರೆ
40	ಟಿ. ನರಸೀಪುರ ತಾಲ್ಲೂಕು ತಲಕಾಡು ಗ್ರಾಮದಲ್ಲಿ ಮೇದರ ಸಮುದಾಯ ಭವನ	ಟಿ. ನರಸೀಪುರ	2018-19	ಸಮುದಾಯ ಭವನ	ಮೇದರ / ಎಸ್.ಟಿ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
41	ಟಿ. ನರಸೀಪುರ ತಾಲ್ಲೂಕು ಹೆಗ್ಗೂರು ಗ್ರಾಮದಲ್ಲಿ ಮೇದರ ಸಮುದಾಯ ಭವನ	ಟಿ. ನರಸೀಪುರ	2018-19	ಸಮುದಾಯ ಭವನ	ಮೇದರ / ಎಸ್.ಟಿ	10.00	2.50	0.00	2.50	-	ದಾಖಲಾತಿ ಸಲ್ಲಿಸದೆ ಇರುವುದರಿಂದ ರದ್ದಾಗಿರುತ್ತದೆ
ಒಟ್ಟು ಮೊತ್ತ						485.00	282.50	146.34	136.16		

ಕರ್ನಾಟಕ ಸರ್ಕಾರ

ಸಂಖ್ಯೆ:ನಅಇ 84 ಸಿಎಸ್‌ಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11-03-2020

ಇಂದ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ನಗರಾಭಿವೃದ್ಧಿ ಇಲಾಖೆ,

ಇವರಿಗೆ:

ಕಾರ್ಯದರ್ಶಿಗಳು
ಕರ್ನಾಟಕ ವಿಧಾನಸಭೆ
ವಿಧಾನ ಸೌಧ
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ ಎಸ್ (ಶ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 709 ಕ್ಕೆ ಉತ್ತರ ನೀಡುವ ಕುರಿತು.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ ಎಸ್ (ಶ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 709 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿ ಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(ಲಲಿತಾಬಾಯಿ. ಕೆ)
ಸರ್ಕಾರದ ಅಧೀನ ಕಾರ್ಯದರ್ಶಿ (ಯೋಮೇಕೋ),
ನಗರಾಭಿವೃದ್ಧಿ ಇಲಾಖೆ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	709
ಸದಸ್ಯರ ಹೆಸರು	:	ಶ್ರೀ ಬಾಲಕೃಷ್ಣ ಸಿ ಎಸ್ (ಶ್ರವಣಬೆಳಗೊಳ)
ಉತ್ತರಿಸಬೇಕಾದ ದಿನಾಂಕ	:	12-03-2020
ಉತ್ತರಿಸುವ ಸಚಿವರು	:	ಮಾನ್ಯ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಜೀವ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳಿಂದ ಬಯೋಗ್ಯಾಸ್ ಉತ್ಪಾದಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ:	• ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಬೇಲ್ ಮಾಡಿ ಹತ್ತಿರದ ಸಿಮೆಂಟ್ ಕಾರ್ಖಾನೆಗಳಿಗೆ ಪರ್ಯಾಯ ಇಂಧನವಾಗಿ ಬಳಸುವ ಬಗ್ಗೆ ಕ್ರಮವಹಿಸಲು ನಗರಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. • ಹಸಿ ತ್ಯಾಜ್ಯವನ್ನು Windrow composting ಅಥವಾ Biomethanation ಮೂಲಕ ಸಂಸ್ಕರಿಸ ಬಹುದಾಗಿದ್ದು, ಅದರಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿರುತ್ತದೆ. ಕೇಂದ್ರಿಕೃತ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ composting ತಂತ್ರಜ್ಞಾನವನ್ನು ಹಾಗೂ ವಿಕೇಂದ್ರಿಕೃತ ತ್ಯಾಜ್ಯ ಸಂಸ್ಕರಣೆಗೆ Biomethanation ಅಥವಾ ವರ್ಮಿ ಕಂಪೋಸ್ಟಿಂಗ್ ತಂತ್ರಜ್ಞಾನವನ್ನು ಬಳಸಲು ಆದ್ಯತೆ ನೀಡಲಾಗುತ್ತದೆ. • ಆದುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ಭಾಗವಾಗಿ ಮಾರುಕಟ್ಟೆ, ವಿಧ್ಯಾರ್ಥಿ ನಿಲಯ, ಹೋಟೆಲ್ ಅಪಾರ್ಟ್‌ಮೆಂಟುಗಳಲ್ಲಿ ಹಾಗೂ ಇನ್ನಿತರೆ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುವ ಸ್ಥಳಗಳಲ್ಲಿ ವಿಕೇಂದ್ರಿಕೃತ ಬಯೋಗ್ಯಾಸ್ ಘಟಕಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಆ)	ಹಾಗಿದ್ದಲ್ಲಿ ಬಯೋಗ್ಯಾಸ್ ಉತ್ಪಾದಿಸುವ ಘಟಕಗಳನ್ನು ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು	• ಸಣ್ಣ ಪ್ರಮಾಣದಲ್ಲಿ, ಅಂದಾಜು 1-5 ಟನ್ ಅಥವಾ ಅದಕ್ಕಿಂಕ ಕಡಿಮೆ ಸಾಮರ್ಥ್ಯದ ವಿಕೇಂದ್ರಿಕೃತ ಬಯೋಗ್ಯಾಸ್ ಘಟಕಗಳನ್ನು ಬೆಂಗಳೂರು, ಉಡುಪಿ, ಮಂಗಳೂರು, ರಾಮನಗರ, ಬಾಗಲಕೋಟೆ, ಬಳ್ಳಾರಿ, ತುಮಕೂರು ಹಾಗೂ ಮೂಡಿಬಿದರೆ ನಗರಗಳಲ್ಲಿ ಸ್ಥಾಪಿಸಲಾಗಿರುತ್ತದೆ. • ಉಳಿದಂತೆ ಕೆಲವೊಂದು ನಗರ/ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಹಾಸ್ಟೆಲ್ ಗಳಲ್ಲಿ 250-500 ಕೆ.ಜಿ ಬಯೋಗ್ಯಾಸ್ ಘಟಕಗಳನ್ನು ಅಳವಡಿಸಿ ಉಪಯೋಗಿಸಲಾಗುತ್ತಿದೆ.
ಇ)	ಹಾಗಿದ್ದಲ್ಲಿ, ಪ್ರಸ್ತುತ ಈ ಯೋಜನೆಯು ಯಾವ ಹಂತದಲ್ಲಿದೆ.	ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016 ರನ್ವಯ ರಚಿಸಲಾಗಿರುವ ಮಾದರಿ SWM ಬೈಲಾಗಳನ್ನು ದಿನಾಂಕ: 10-10-2019 ರಂದು ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು ಅದರಂತೆ ರಾಜ್ಯದ ಎಲ್ಲಾ ಬೃಹತ್

<table>
<tr>
<td></td>
<td></td>
<td>ತ್ಯಾಜ್ಯೋತ್ಪಾದಕರು ಜೈವಿಕವಾಗಿ ಕೊಳೆಯಬಹುದಾದ ತ್ಯಾಜ್ಯವನ್ನು ಕಾಂಪೋಸ್ಟಿಂಗ್,ಬಯೋಮಿಥನೇಷನ್ ಅಥವಾ ಕೆಎಸ್‌ಪಿಸಿಬಿ/ ಸಿಪಿಸಿಬಿಯಿಂದ ಅನುಮೋದಿಸಲ್ಪಟ್ಟ ಇತರ ಯಾವುದೇ ವಿಧಾನದ ಮೂಲಕ ತಮ್ಮ ಆವರಣಗಳಲ್ಲಿಯೇ ಕೆಳಕಂಡ ಕಾಲ ಮಿತಿಯೊಳಗಾಗಿ ಸಂಸ್ಕರಣೆ ಮಾಡತಕ್ಕದ್ದು ಅಥವಾ ಅಧಿಕೃತ ಸೇವಾದಾತರನ್ನು ನೇಮಿಸಿಕೊಂಡು ಅನುಮೋದಿತ ಸ್ಥಳಗಳಲ್ಲಿ ಕೆಳಕಂಡ ಕಾಲ ಮಿತಿಯೊಳಗಾಗಿ ಸಂಸ್ಕರಣೆಗೊಳಸತಕ್ಕದ್ದು ಎಂದು ತಿಳಿಸಲಾಗಿರುತ್ತದೆ.
<table>
<tr><td>10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ</td><td>ಉಪವಿಧಿಗಳು ಜಾರಿಯಾದ ದಿನಾಂಕದಿಂದ ಅಂದರೆ 10-10-2019 ರಿಂದ 2 ವರ್ಷಗಳೊಳಗೆ</td></tr>
<tr><td>10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಸ್ಥಳೀಯ ಸಂಸ್ಥೆಗಳ</td><td>ಉಪವಿಧಿಗಳು ಜಾರಿಯಾದ ದಿನಾಂಕದಿಂದ ಅಂದರೆ 10-10-2019 ರಿಂದ 1 ವರ್ಷಗಳೊಳಗೆ</td></tr>
</table>
ಇದನ್ನು ಅನುಸರಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಅವಶ್ಯಕತೆ, ಜಾಗದ ಲಭ್ಯತೆ ಹಾಗೂ ಆರ್ಥಿಕ ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಬಯೋಗ್ಯಾಸ್ ಘಟಕಗಳನ್ನು ಅಭಿವೃದ್ಧಿ ಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳ ಬಹುದಾಗಿರುತ್ತದೆ.</td>
</tr>
<tr>
<td>ಈ)</td>
<td>ಈ ಯೋಜನೆಗೆ ಸರ್ಕಾರ ನಿಗದಿಪಡಿಸಿರುವ ಅನುದಾನದ ಮೊತ್ತವೆಷ್ಟು? (ವಿವರ ನೀಡುವುದು)</td>
<td>• ಬಯೋಗ್ಯಾಸ್ ಉತ್ಪಾದನೆಗಾಗಿ ಪ್ರತ್ಯೇಕವಾಗಿ ಸರ್ಕಾರದ ಯೋಜನೆ ಅಥವಾ ಅನುದಾನ ನಿಗದಿಪಡಿಸಿರುವುದಿಲ್ಲ. ಆದರೆ ನಗರಸ್ಥಳೀಯ ಸಂಸ್ಥೆಗಳು ಕೇಂದ್ರ ಹಾಗು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಜಿಲ್ಲಾ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಿಕೊಂಡು ಸಣ್ಣ ಪ್ರಮಾಣದಲ್ಲಿ ವಿಕೇಂದ್ರಿಕೃತ ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಿಕೊಂಡಿದ್ದು, ಇನ್ನು ಮುಂದೆಯೂ ಬೇರೆ ನಗರ ಸ್ಥಳೀಯ ಸಂಸ್ಥೆಗಳು ಬಯೋ ಗ್ಯಾಸ್ ಘಟಕಗಳನ್ನು 14ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ ಅನುದಾನ, ಸ್ವಚ್ಛ ಭಾರತ ಮಿಷನ್ ಅನುದಾನ ಹಾಗೂ ಇನ್ನಿತರೆ ಅನುದಾನಗಳನ್ನು ಬಳಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇರುತ್ತವೆ.</td>
</tr>
</table>

ಸಂಖ್ಯೆ: ನಅಇ 84 ಸಿಎಸ್‌ಎಸ್ 2020

(ನಾರಾಯಣ ಗೌಡ)
ಪೌರಾಡಳಿತ ಹಾಗೂ
ತೋಟಗಾರಿಕೆ ಮತ್ತು ರೇಷ್ಮೆ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/ 49 / KVM /2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

157
12/3/20

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,

ಕಾರ್ಯದರ್ಶಿ,
ಕರ್ನಾಟಕ ವಿಧಾನ ~~ಪರಿಷತ್~~/ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭೆಯ ಮಾನ್ಯ ಸದಸ್ಯರಾದ ಶ್ರೀ ರೇವಣ್ಣ ಹೆಚ್. ಡಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1649 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭೆಯ ಸದಸ್ಯರಾದ ಶ್ರೀ ರೇವಣ್ಣ ಹೆಚ್. ಡಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1649 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 50/100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

M. Jyothiprakash

(ಎಂ. ಜ್ಯೋತಿಪ್ರಕಾಶ್)
ಸರ್ಕಾರದ ಅಧೀನ ಕಾರ್ಯದರ್ಶಿ,
ವೈದ್ಯಕೀಯ ಶಿಕ್ಷಣ ಇಲಾಖೆ.

ಕರ್ನಾಟಕ ವಿಧಾನಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1649
2. ಮಾನ್ಯ ಸದಸ್ಯರ ಹೆಸರು : ಶ್ರೀ ರೇವಣ್ಣ.ಹೆಚ್.ಡಿ. (ಹೊಳೇನರಸೀಪುರ)
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸುವ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ಹಾಸನ ನಗರದಲ್ಲಿ 2005-06ನೇ ಸಾಲಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿರುವುದು ನಿಜವೇ;	ಹೌದು.
ಆ)	ಹಾಸನ ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಸಿ.ಐ. ವಿಧಿಸಿರುವ ಮಾನದಂಡಗಳ ಪ್ರಕಾರ ಕಟ್ಟಡಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆಯೇ;	ಎಂ.ಸಿ.ಐ ಮಾನದಂಡಗಳನ್ವಯ ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಇ)	ಹಾಸನ ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಎಂ.ಸಿ.ಐ.ನ ಆದೇಶ ಸಂಖ್ಯೆ:ಎಂ.ಸಿ.ಐ.-18(1)/2018-ಎಂ.ಇ.ಡಿ./1008181/ದಿ:05.4.2018 ರಂತೆ 2021-22ನೇ ಸಾಲಿನ ವೈದ್ಯಕೀಯ ಕಾಲೇಜಿಗೆ ಅಗತ್ಯ ಕಟ್ಟಡಗಳು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ, ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ಷರತ್ತು ವಿಧಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಈ)	ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಿನಾಂಕ:08.05.2006, 02.06.2018 ಹಾಗೂ 28.06.2019 ರಂದು ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಅವಶ್ಯವಿರುವ ವಿವಿಧ ಮೂಲಭೂತ ಸೌಕರ್ಯಗಳು, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಸೃಜನೆ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಆರ್ಥಿಕ ಇಲಾಖೆಯ ಹಾಗೂ ವೈದ್ಯಕೀಯ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಈ ಸಭೆಗಳ ನಡವಳಿಗಳನ್ನು ಸಂಖ್ಯೆ: ಮುಮಂ/ಆಕಾ/208/2019 ದಿ:05.05.2006 ಹಾಗೂ ಜಿಎಂ.33439/ಆರ್-ಜಿ/28.06.2019, ದಿ:02.06.2018ರನ್ವಯ ನಡವಳಿಗಳು ಜರುಗಿಸಿ ನಡೆದಿರುವುದಕ್ಕೆ ಸರ್ಕಾರ ಯಾವ ಕ್ರಮ ಜರುಗಿಸಿದೆ. (ಸಂಪೂರ್ಣ ವಿವರ ನೀಡುವುದು)	ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು ರಾಜ್ಯ ಸರ್ಕಾರವು 2017-18ನೇ ಸಾಲಿಗೆ ಅನ್ವಯಿಸುವಂತೆ ಸೀಟುಗಳ ಸಂಖ್ಯೆಯನ್ನು 100-150ಕ್ಕೆ ಹೆಚ್ಚಿಸಿರುವುದರಿಂದ ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಅಗತ್ಯವಿರುವ ಹುದ್ದೆಗಳ ಮಂಜೂರಾತಿ, ಉಪಕರಣ/ ಪೀಠೋಪಕರಣಗಳು ಮತ್ತು ಸಿವಿಲ್ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ ಅಗತ್ಯ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಕ್ರ. ಸಂ	ಕಾಮಗಾರಿಗಳ ವಿವರ	ಅಂದಾಜು ಮೊತ್ತ (ರೂ. ಕೋಟಿಗಳಲ್ಲಿ)
01	ಬಾಲಕ-ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ (ಎ & ಬಿ ಬ್ಲಾಕ್)	12.00
02	ಪರೀಕ್ಷಾ ಕೊಠಡಿ, ಗ್ಯಾಲರಿ ಟೈಪ್ ಉಪನ್ಯಾಸ ಕೊಠಡಿ ಮತ್ತು ಇತರೆ ಸಂಬಂಧಿತ ಕಾಮಗಾರಿಗಳು	3.15
03	ಬಾಲಕ ಮತ್ತು ಬಾಲಕಿಯರ ಹೆಚ್ಚುವರಿ ಹಾಸ್ಟೆಲ್ ಕಟ್ಟಡ ನಿರ್ಮಾಣ- (ಸಿ. ಮತ್ತು ಡಿ. ಬ್ಲಾಕ್)	12.00
04	ಶುಶ್ರೂಷಕರ ವಸತಿ ನಿಲಯ ಕಟ್ಟಡ ಕಾಮಗಾರಿಗಳು (ಬ್ಲಾಕ್-ಎ & ಬ್ಲಾಕ್-ಬಿ)	12.20
05	ವೈದ್ಯಕೀಯ ಉಪಕರಣಗಳು : ಎಂ.ಆರ್.ಐ.ಉಪಕರಣ ಸೇರಿದಂತೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಇ-ಟೆಂಡರ್ ಮೂಲಕ ಖರೀದಿಸಿ ಅಳವಡಿಸಲಾಗಿದೆ	15.37

ಮುಂದುವರಿದು ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಈ ಕೆಳಕಂಡ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಸ್ಥೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿವರ ಈ ಕೆಳಕಂಡಂತಿರುತ್ತದೆ.

ಕ್ರ. ಸಂ	ಕಾಮಗಾರಿಗಳ ವಿವರ	ಅಂದಾಜು ಮೊತ್ತ (ರೂ. ಕೋಟಿಗಳಲ್ಲಿ)
01	ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಎ-ಬ್ಲಾಕ್)	9.50
02	ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಬಿ-ಬ್ಲಾಕ್)	9.50
03	ಎ ಮತ್ತು ಬಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6 ನೇ ಮಹಡಿಗೆ ಮೇಲ್ದರ್ಜೇಗೇರಿಸುವುದು	9.00
04	ಸಿ ಮತ್ತು ಡಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6ನೇ ಮಹಡಿಗೆ ಮೇಲ್ದರ್ಜೇಗೇರಿಸುವುದು	9.00
05	ಫುಡ್ ಕೋರ್ಟ್ ಮತ್ತು ಅತಿಥಿ ಗೃಹಗಳ ಸಂಯೋಜಿತ ಕಟ್ಟಡ [illegible]	5.25

<table>
<tr><td></td><td></td><td>
<table>
<tr><td>06</td><td>ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ</td><td>9.75</td></tr>
<tr><td>07</td><td>ಶಂಕರಮಠ ರಸ್ತೆ ಕ್ರಾಸ್‌ನಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊಸ ಬೋಧಕ ಆಸ್ಪತ್ರೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ</td><td>3.00</td></tr>
<tr><td>08</td><td>ಪಾರ್ಕಿಂಗ್ ಶೆಡ್‌ಗಳು, ಎಸ್.ಟಿ.ಪಿ.ಯ ಹತ್ತಿರ ಕಾಂಪೌಂಡ್ ಗೋಡೆ, ಕಾಲುದಾರಿ, ಹೈಮಾಸ್ಟ್ ಲೈಟ್ ಅಳವಡಿಕೆ ಮತ್ತು ಸಂಬಂಧಿತ ಇತರೆ ಕಾಮಗಾರಿಗಳು</td><td>3.00</td></tr>
<tr><td></td><td>ಒಟ್ಟು</td><td>58.00</td></tr>
</table>
ಸದರಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯು ಕೆಲವೊಂದು ಅಂಶಗಳಿಗೆ ಸ್ಪಷ್ಟೀಕರಣ ಕೋರಿದ್ದು, ಸದರಿ ಅಂಶಗಳಿಗೆ ಸ್ಪಷ್ಟೀಕರಣ ಒದಗಿಸಲು ಕ್ರಮವಹಿಸಲಾಗುತ್ತಿದೆ.
ಮುಂದುವರೆದು, ಸಂಸ್ಥೆಯು ಸಲ್ಲಿಸಿರುವ ಪ್ರಸ್ತಾವನೆಯಂತೆ 25 ಬೋಧಕ ಮತ್ತು 99 ಬೋಧಕೇತರ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅನುಮೋದನೆ ನಿರೀಕ್ಷಿಸಲಾಗುತ್ತಿದೆ.
</td></tr>
<tr><td>ಉ)</td><td>ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಯು 2005-06ರಲ್ಲಿ ಪ್ರಾರಂಭವಾಗಿ 15 ವರ್ಷಗಳಾಗಿದ್ದರೂ ಸಹ ಭಾರತೀಯ ವೈದ್ಯಕೀಯ ಪರಿಷತ್ತು ಹಲವಾರು ಬಾರಿ ಪರಿವೀಕ್ಷಣೆ ನಡೆಸುವ ಸಂದರ್ಭದಲ್ಲಿ ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಗೆ ಎಂ.ಸಿ.ಐ.ನ ನಿಯಮಗಳ ಪ್ರಕಾರ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಸಂಪೂರ್ಣ ಮಾಹಿತಿ ನೀಡುವುದು)</td><td>ಎಂ.ಸಿ.ಐ ನಿಗದಿಪಡಿಸಿರುವ ನಿಯಮಗಳ ಪ್ರಕಾರ ಕ್ರಮವಹಿಸಲಾಗುತ್ತಿದೆ.</td></tr>
<tr><td>ಊ)</td><td>ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಯು 2005-06ರಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ದಾಖಲಾತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವ್ಯಾಸಂಗ ಮುಗಿಸಿ, ತದನಂತರ ಸ್ನಾತಕೋತ್ತರ ಪದವಿಗಳನ್ನು ಅಭ್ಯಸಿಸಲು ಕಾತರರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;</td><td>ಹೌದು</td></tr>
<tr><td>ಋ)</td><td>ವೈದ್ಯಕೀಯ ಕಾಲೇಜಿನಲ್ಲಿ ಹೊಸ ಪಿ.ಜಿ.ಕೋರ್ಸ್‌ಗಳನ್ನು ಎಂ.ಸಿ.ಐ.ಯಿಂದ ಮಂಜೂರು ಮಾಡಲು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಾದ ಕಾಲೇಜು ಕಟ್ಟಡ, ವಿದ್ಯಾರ್ಥಿ ನಿಲಯಗಳ ಕಟ್ಟಡಗಳು, ನರ್ಸ್ ಹಾಸ್ಟಲ್‌ಗಳ ಕಟ್ಟಡಗಳು ಹಾಗೂ ಅಗತ್ಯವಿರುವ ಬೋಧಕ/ಬೋಧಕೇತರ ಸಿಬ್ಬಂದಿ ಕೊರತೆಯಿಂದ ಹೊಸ ಪಿ.ಜಿ.ಕೋರ್ಸ್‌ಗಳನ್ನು ಎಂ.ಸಿ.ಐ. ಮಂಜೂರು</td><td>ಕ್ರಮ ಸಂಖ್ಯೆ (ಈ)ನಲ್ಲಿ ಉತ್ತರಿಸಲಾಗಿದೆ.</td></tr>
</table>

	ಮಾಡಲು ತಿರಸ್ಕರಿಸಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಪಿ.ಜಿ.ಕೋರ್ಸ್‌ಗಳನ್ನು ಅಭ್ಯಸಿಸಲು ಅವಕಾಶದಿಂದ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	
ಎ)	ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಗೆ 15 ವರ್ಷಗಳು ಕಳೆದರೂ ಭಾರತೀಯ ವೈದ್ಯಕೀಯ ವಿದ್ಯಾ ಸಂಸ್ಥೆಯ ನಿಯಮಾನುಸಾರ 2021-22ರ ಒಳಗೆ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಷರತ್ತು ವಿಧಿಸಿರುವುದರಿಂದ ಅದನ್ನು ಪಾಲಿಸಲು ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ? (ಸಂಪೂರ್ಣ ಮಾಹಿತಿ ನೀಡುವುದು)	ಕ್ರಮ ಸಂಖ್ಯೆ (ಈ)ನಲ್ಲಿ ಉತ್ತರಿಸಲಾಗಿದೆ.

ಸಂಖ್ಯೆ: ಎಂಇಡಿ 49 ಕೆಯುಎಂ 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/ 158 ಎಂಎಂಇ/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

01
U/S
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 24 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 24 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್.ಎನ್ ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನ ಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	24
2	ಸದಸ್ಯರ ಹೆಸರು	:	ಶ್ರೀ ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ-ಧಾರವಾಡ ಪೂರ್ವ)
3	ಉತ್ತರಿಸಬೇಕಾದ ದಿನಾಂಕ	:	12-03-2020
4	ಉತ್ತರಿಸಬೇಕಾದ ಸಚಿವರು	:	ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ಹುಬ್ಬಳ್ಳಿ-ಕಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಲಿ ಇರುವ 1200 ಹಾಸಿಗೆ ಸಾಮರ್ಥ್ಯದ ಜೊತೆಗೆ ಹೊಸದಾಗಿ ಪ್ರಾರಂಭಿಸಲಾಗುತ್ತಿರುವ ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ 200 ಹಾಸಿಗೆಗಳು, ಬರ್ನ್ಸ್ ವಾರ್ಡ್‌ನ 40 ಹಾಸಿಗೆಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 250 ಹಾಸಿಗೆಗಳು, ಪೀಡಿಯಾಟ್ರಿಕ್ ವಿಭಾಗದ 50 ಹಾಸಿಗೆಗಳು (ಎಸ್‌ಎನ್‌ಸಿಯು) ಹೀಗೆ ಒಟ್ಟು 600 ಹಾಸಿಗೆ ಸೌಲಭ್ಯವನ್ನು ಹೆಚ್ಚುವರಿಯಾಗಿ ವಿಸ್ತರಿಸಲಾಗುತ್ತಿದೆ. ಈ ಹಾಸಿಗೆಗಳಲ್ಲಿ 80 ICU ಹಾಸಿಗೆಗಳು ಒಳಗೊಂಡಿದ್ದು, ಒಟ್ಟಾರೆಯಾಗಿ 160 ICU ಬೆಡ್‌ಗಳ ಸೌಲಭ್ಯ ಹೊಂದಿರುತ್ತದೆ ಹಾಗೂ 100 ವೆಂಟಿಲೇಟರ್ ಉಪಕರಣಗಳ ಸೌಲಭ್ಯ ಹೊಂದಿರುತ್ತದೆ. ಸದ್ಯಕ್ಕೆ ವೆಂಟಿಲೇಟರ್ ಉಪಕರಣಗಳ ಕೊರತೆ ಇರುವುದಿಲ್ಲ.
ಆ)	ಬಂದಿದ್ದಲ್ಲಿ, ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮವೇನು;	
ಇ)	ಈ ಆಸ್ಪತ್ರೆಗೆ ಎಷ್ಟು ವೆಂಟಿಲೇಟರ್‌ಗಳ ಅವಶ್ಯಕತೆ ಇದೆ?(ಸಂಪೂರ್ಣ ವಿವರ ನೀಡುವುದು)	

ಸಂಖ್ಯೆ:ಆಕುಕ 158 ಎಂಎಂಸಿ 2020

(ಡಾ. ಕೆ. ಸುಧಾಕರ)
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/88/MSF/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ:12.03.2020

H1
4/5
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಬಂಡೆಪ್ಪ ಖಾಶೆಂಪುರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1668 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಬಂಡೆಪ್ಪ ಖಾಶೆಂಪುರ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1668 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್.ಎನ್ ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1668
ವಿಧಾನ ಸಭೆಯ ಸದಸ್ಯರು	ಶ್ರೀ ಬಂಡೆಪ್ಪ ಖಾಶೆಂಪುರ್ (ಬೀದರ್ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಸನ್ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು

<table>
<tr><th>ಕ್ರ. ಸಂ.</th><th>ಪ್ರಶ್ನೆಗಳು</th><th>ಉತ್ತರಗಳು</th></tr>
<tr><td>ಅ)</td><td>ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ ವರ್ಷ ಎಷ್ಟು ಹೊರ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ;</td><td>ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ ವರ್ಷ 3,83,083 ಹೊರರೋಗಿಗಳಿಗೆ ಮತ್ತು 35,481 ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.</td></tr>
<tr><td>ಆ)</td><td>ಸದರಿ ಸಂಸ್ಥೆಯಿಂದ ಎಷ್ಟು ರೋಗಿಗಳನ್ನು ಅಯುಷ್ಮಾನ್ ಭಾರತ ಯೋಜನೆಗೆ ಶಿಫಾರಸ್ಸು ಮಾಡಲಾಗಿದೆ;</td><td>ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ 1573 ರೋಗಿಗಳನ್ನು ಅಯುಷ್ಮಾನ್ ಭಾರತ ಯೋಜನೆಗೆ ಶಿಫಾರಸ್ಸು ಮಾಡಲಾಗಿದೆ.</td></tr>
<tr><td>ಇ)</td><td>ಪ್ರಸಕ್ತ ಸಾಲಿನಲ್ಲಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ವಿವಿಧ ಲೆಕ್ಕಶೀರ್ಷಿಕೆಯಡಿ ಮಂಜೂರಾದ ಅನುದಾನದ ವಿವರಗಳನ್ನು ಒದಗಿಸುವುದು;</td><td>
<table>
<tr><th>ಲೆಕ್ಕಶೀರ್ಷಿಕೆ</th><th>ಮಂಜೂರಾದ ಅನುದಾನ ರೂ. ಲಕ್ಷಗಳಲ್ಲಿ</th></tr>
<tr><td>2210-05-105-1-52-101 (Salary)</td><td>4981.00</td></tr>
<tr><td>2210-05-105-1-52-103 (General)</td><td>709.00</td></tr>
<tr><td>2210-05-105-1-52-115(Outsource Salary)</td><td>459.00</td></tr>
<tr><td>2210-05-105-1-52-118 (Pension)</td><td>20.00</td></tr>
<tr><td>2210-05-105-1-52-422 (SCP)</td><td>62.00</td></tr>
<tr><td>2210-05-105-1-52-423 (TSP)</td><td>31.00</td></tr>
<tr><td>ಒಟ್ಟು</td><td>6262.00</td></tr>
<tr><td>4210-03-105-1-02-386</td><td>3437.88</td></tr>
</table>
</td></tr>
<tr><td>ಈ)</td><td>ಈ ಸಂಸ್ಥೆಗೆ ಮಂಜೂರಾದ ಅನುದಾನದಲ್ಲಿ ಇದುವರೆಗೂ ಖರ್ಚು ಮಾಡಿರುವ ಅನುದಾನ ಎಷ್ಟು? (ಲೆಕ್ಕಶೀರ್ಷಿಕೆವಾರು ವಿವರವಾದ ಮಾಹಿತಿ ಒದಗಿಸುವುದು)</td><td>
<table>
<tr><th>ಲೆಕ್ಕಶೀರ್ಷಿಕೆ</th><th>ಮಂಜೂರಾದ ಅನುದಾನ ರೂ. ಲಕ್ಷಗಳಲ್ಲಿ</th><th>ಖರ್ಚು ಮಾಡಿರುವ ಅನುದಾನ ರೂ. ಲಕ್ಷಗಳಲ್ಲಿ</th></tr>
<tr><td>2210-05-105-1-52-101 (Salary)</td><td>4981.00</td><td>4056.00</td></tr>
<tr><td>2210-05-105-1-52-103 (General)</td><td>709.00</td><td>709.00</td></tr>
<tr><td>2210-05-105-1-52-115 (Outsource Salary)</td><td>459.00</td><td>456.00</td></tr>
<tr><td>2210-05-105-1-52-118 (Pension)</td><td>20.00</td><td>00</td></tr>
<tr><td>2210-05-105-1-52-422 (SCP)</td><td>62.00</td><td>33.61</td></tr>
<tr><td>2210-05-105-1-52-423 (TSP)</td><td>31.00</td><td>10.69</td></tr>
<tr><td>4210-03-105-1-02-386</td><td>3437.88</td><td>00</td></tr>
</table>
</td></tr>
</table>

ಕಡತ ಸಂ: ಎಂಇಡಿ 88 ಎಂಎಸ್ ಎಫ್ 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

Rgeu

ಸಂಖ್ಯೆ: ಎಂಇಡಿ/29/^/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: .03.2020

153
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ. ಎಲ್.ಎ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 673ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರವಿ ಸುಬ್ರಹ್ಮಣ್ಯ. ಎಲ್.ಎ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 673 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್ ಎನ್ ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 673
2. ಮಾನ್ಯ ಸದಸ್ಯರ ಹೆಸರು : ಶ್ರೀ ರವಿಸುಬ್ರಹ್ಮಣ್ಯ.ಎಲ್.ಎ.(ಬಸವನಗುಡಿ)
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸುವ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ರಾಜ್ಯದಲ್ಲಿ ಎಷ್ಟು ಡೀಮ್ಡ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ (ಸಂಪೂರ್ಣ ವಿವರ ನೀಡುವುದು);	ರಾಜ್ಯದಲ್ಲಿ 8 ಡೀಮ್ಡ್ ಯುನಿವರ್ಸಿಟಿಗಳು ಕಾರ್ಯನಿರ್ವಹಿಸುತ್ತಿವೆ. **(ವಿವರ ಅನುಬಂಧದಲ್ಲಿರಿಸಿದೆ.)**
ಆ)	2020-21ನೇ ಸಾಲಿಗೆ ಡೀಮ್ಡ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್.ಪದವಿಗೆ ಎಷ್ಟು ಸೀಟುಗಳು ಭರ್ತಿ ಮಾಡಲಾಗುವುದು;	2020-21ನೇ ಸಾಲಿಗೆ ಡೀಮ್ಡ್ ಯೂನಿವರ್ಸಿಟಿ ಅಡಿಯಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್. ಪದವಿಗೆ 1800 ಸೀಟುಗಳನ್ನು ಭರ್ತಿ ಮಾಡಲು ಎಂ.ಸಿ.ಐ ಅನುಮೋದಿಸಿರುತ್ತದೆ.
ಇ)	ಸದರಿ ಡೀಮ್ಡ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್. ಪದವಿಗೆ ಸರ್ಕಾರಿ ಕೋಟಾದಡಿ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ ಸೀಟುಗಳು ಕೆ.ಇ.ಎ. ಮೂಲಕ ಹಂಚಿಕೆ ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಡೀಮ್ಡ್ ಯೂನಿವರ್ಸಿಟಿಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ಶೇಕಡ 25ರಷ್ಟು ಕೇಂದ್ರ ಸರ್ಕಾರಕ್ಕೆ ಅಧ್ಯರ್ಪಣೆ ಮಾಡಿದ್ದು, ಈ ಸೀಟುಗಳ ಆಯ್ಕೆ ಪ್ರಕ್ರಿಯೆಯನ್ನು ಡಿ.ಜಿ.ಹೆಚ್.ಎಸ್, ನವದೆಹಲಿ ಕೌನ್ಸಿಲಿಂಗ್ ಮೂಲಕ ಇವರು ನಿರ್ವಹಿಸುತ್ತಿದ್ದಾರೆ.
ಈ)	ಬಂದಿದ್ದಲ್ಲಿ, ರಾಜ್ಯದ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ ಹಾಗೂ ಭಾಷಾ ಅಲ್ಪಸಂಖ್ಯಾತ ಅರ್ಹ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರಿ ಕೋಟಾದಡಿ 2020-21 ರಿಂದ ಸೀಟು ಹಂಚಿಕೆ ಮಾಡಲು ಸದರಿ ಕಾಲೇಜುಗಳಿಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ನೀಡಲಾಗುವುದೇ;	ಡೀಮ್ಡ್ ಯೂನಿವರ್ಸಿಟಿ ಅಡಿಯಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ರಾಜ್ಯ ಸರ್ಕಾರದ ಕೋಟಾ ಸೀಟುಗಳು ಇರುವುದಿಲ್ಲ. ಆದಾಗ್ಯೂ, 5 ಡೀಮ್ಡ್ ಯೂನಿವರ್ಸಿಟಿಯ ಅಡಿಯಲ್ಲಿನ ಮೆಡಿಕಲ್ ಕಾಲೇಜುಗಳ 101 ಸೀಟುಗಳನ್ನು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಡುವ ಮೂಲಕ ಬಿಟ್ಟುಕೊಟ್ಟಿದ್ದು, ವಿವರ ಈ ಕೆಳಕಂಡಂತಿದೆ. ಜೆ.ಎನ್. ವೈದ್ಯಕೀಯ ಕಾಲೇಜು, ಬೆಳಗಾಂ-12 ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು, ಮೈಸೂರು-12 ಕಸ್ತೂರಬಾ ವೈದ್ಯಕೀಯ ಕಾಲೇಜು, ಮಂಗಳೂರು-52 ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು, ಮಂಗಳೂರು-12 ಯೆನಪೋಯ್ಯ ವೈದ್ಯಕೀಯ ಕಾಲೇಜು, ಮಂಗಳೂರು-13
ಉ)	ಡೀಮ್ಡ್ ಯೂನಿವರ್ಸಿಟಿ ಮೆಡಿಕಲ್ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್. ಪದವಿಗೆ ಸರ್ಕಾರಿ ಕೋಟಾದಡಿ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಸರ್ಕಾರಿ ಕೋಟಾದಡಿಯಲ್ಲಿ ಸೀಟುಗಳನ್ನು ಕಾಯ್ದಿರಿಸುವ ನಿಯಮವನ್ನು ಜಾರಿಗೆ ತರಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು?	ಇದೊಂದು ಕೇಂದ್ರ ಸರ್ಕಾರದ ನೀತಿಯಾಗಿದ್ದು, 101 ಸೀಟುಗಳನ್ನು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಉಳಿದ ಸೀಟುಗಳನ್ನು ಯು.ಜಿ.ಸಿ. ನಿಯಮದಡಿ ಈ ಕಾಲೇಜುಗಳಲ್ಲಿನ ಪ್ರವೇಶವನ್ನು ಆಲ್ ಇಂಡಿಯಾ ಕೌನ್ಸಿಲ್ ಮುಖಾಂತರ ಡಿ.ಜಿ.ಹೆಚ್.ಎಸ್. ರವರು ಭರ್ತಿ ಮಾಡುತ್ತಿದ್ದಾರೆ.

ಸಂಖ್ಯೆ: ಎಂಇಡಿ 29 ಆರ್‌ಜಿಯು 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು.

ಅನುಬಂಧ

ಡೀಮ್ಡ್ ಯುನಿವರ್ಸಿಟಿಗಳ ಅಡಿಯಲ್ಲಿನ ವೈದ್ಯಕೀಯ ಕಾಲೇಜುಗಳ ವಿವರ		ಶಾಖಾ ಕಾಲೇಜುಗಳು
1	ಶ್ರೀ ದೇವರಾಜ ಅರಸ್ ವೈದ್ಯಕೀಯ ಕಾಲೇಜು, ಕೋಲಾರ.	
2	ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್	ಕಸ್ತೂರಬಾ ಮೆಡಿಕಲ್ ಕಾಲೇಜ್, ಮಂಗಳೂರು
		ಕಸ್ತೂರಬಾ ಮೆಡಿಕಲ್ ಕಾಲೇಜ್, ಮಣಿಪಾಲ್
3	ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು, ಮಂಗಳೂರು.	
4	ಯನಪೋಯ ವೈದ್ಯಕೀಯ ಕಾಲೇಜು, ಮಂಗಳೂರು.	
5	ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು, ಮೈಸೂರು.	
6	ಬಿ.ಎಲ್.ಡಿ.ಎ.ಎಸ್. ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ವಿಜಯಪುರ.	
7	ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿ, ತುಮಕೂರು.	ಶ್ರೀ ಸಿದ್ಧಾರ್ಥ, ಮೆಡಿಕಲ್ ಕಾಲೇಜ್, ತುಮಕೂರು.
		ಶ್ರೀ ಸಿದ್ಧಾರ್ಥ, ಮೆಡಿಕಲ್ ಕಾಲೇಜ್, ನೆಲಮಂಗಲ
8	ಜೆ.ಎನ್ ವೈದ್ಯಕೀಯ ಕಾಲೇಜು, ಬೆಳಗಾಂ.	

ಕರ್ನಾಟಕ ಸರ್ಕಾರ

ಸಂಖ್ಯೆ : ಇಪಿ 88 ಎಸ್‌ಇಎಸ್ 2020

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ :12.03.2020

180
12/3/20

ಇವರಿಂದ :-
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ,
ಶಿಕ್ಷಣ ಇಲಾಖೆ, ಬಹುಮಹಡಿಗಳ ಕಟ್ಟಡ,
ಬೆಂಗಳೂರು – 560 001.

ಇವರಿಗೆ :-
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ~~ಪರಿಷತ್~~/ಸಭೆ,
ಬೆಂಗಳುರು-01.

ಮಾನ್ಯರೇ,

ವಿಷಯ : ಮಾನ್ಯ ವಿಧಾನ ಸಭೆ /ವಿಧಾನ ~~ಪರಿಷತ್~~ ಸದಸ್ಯರಾದ ಶ್ರೀ/ಶ್ರೀಮತಿ [illegible] ರವರ ಚುಕ್ಕೆ ಗುರುತಿನ/ ಗುರುತಿಲ್ಲದ ಪ್ರಶ್ನೆ/ ನಿಯಮ________ ಕ್ಕೆ ಉತ್ತರ ಒದಗಿಸುವ ಕುರಿತು.

ಉಲ್ಲೇಖ : [illegible] /15ನೇ [illegible] /1597/2020 ದಿ /02-03-2020

- - - - -

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ /ವಿಧಾನ ~~ಪರಿಷತ್~~ ಸದಸ್ಯರಾದ ಶ್ರೀ/ಶ್ರೀಮತಿ [illegible] ರವರ ಚುಕ್ಕೆ ~~ಗುರುತಿನ/~~ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1597 ಕ್ಕೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

Rajyashree. V.T
12/3

(ವಿ. ಟಿ. ರಾಜ್ಯಶ್ರೀ),
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಪ್ರೌಢ ಶಿಕ್ಷಣ).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ : 1597
ಸದಸ್ಯರ ಹೆಸರು : ಡಾ|| ಶ್ರೀನಿವಾಸಮೂರ್ತಿ.ಕೆ (ನೆಲಮಂಗಲ)
ಉತ್ತರಿಸುವ ದಿನಾಂಕ : 12/03/2020.
ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು.

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸೋಂಪುರ ಗ್ರಾಮದಲ್ಲಿರುವ ಸಿವಿಜಿ ಗ್ರಾಮಾಂತರ ಏಕೈಕ ಅನುದಾನಿತ ಪ್ರೌಢ ಶಾಲೆಯನ್ನು ಆಡಳಿತ ಮಂಡಳಿಯವರು ದುರುದ್ದೇಶದಿಂದ ನೀಡಿರುವ ವರದಿಯನ್ನು ಪರಿಶೀಲನೆ ಮಾಡದೆ ಪರ್ಯಾಯ ವ್ಯವಸ್ಥೆಯನ್ನು ಗಮನಿಸದೆ ಸಿವಿಜಿ ಶಾಲೆಯ ರದ್ದತಿಗೆ ಆದೇಶ ಮಾಡಿದ್ದರ ವಿರುದ್ಧ ಗ್ರಾಮಸ್ಥರು ಹೋರಾಟದ ಮೇರೆಗೆ ಕೇವಲ 2019-20ನೇ ಸಾಲಿಗೆ ಮಾತ್ರ ಅನುಮತಿ ನೀಡುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ)	ಹಾಗಿದ್ದಲ್ಲಿ, 3 ಕಿಲೋಮೀಟರ್ ಅಂತರದಲ್ಲಿ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಒಂದು ಶಾಲೆಯನ್ನು ಮಾತ್ರ 8ನೇ ತರಗತಿಗೆ ಮೇಲ್ದರ್ಜೆಗೇರಿಸಲು ಸರ್ಕಾರದ ಆದೇಶವಿದ್ದರೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಹಾಗೂ ಸಂಖ್ಯಾಬಲ ಹೊಂದದ ಎಲ್ಲಾ ಶಾಲೆಗಳನ್ನು ಉನ್ನತೀಕರಿಸಿರುವುದು ನಿಜವೇ;	ಇಲಾಖಾ ನಿಯಮಾನುಸಾರ ಯಾವುದೇ ಕೇಂದ್ರ ಶಾಲೆಯನ್ನು ಗುರುತಿಸಲು ಸಾಧ್ಯವಾಗದಿದ್ದಲ್ಲಿ, 30 ಕ್ಕಿಂತ ಹೆಚ್ಚು ಮಕ್ಕಳು ಲಭ್ಯವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಬೇಕೆಂಬ ಷರತ್ತಿನ ಅನ್ವಯ ಹಾಗೂ ಆರ್.ಟಿ.ಇ ಕಾಯ್ದೆಯಡಿಯಲ್ಲಿ 1ರಿಂದ 8ನೇ ತರಗತಿಗೆ ಕಡ್ಡಾಯ ಶಿಕ್ಷಣ ನೀಡಬೇಕಾಗಿರುವುದರಿಂದ ಈ ಕೆಳಕಂಡ ಶಾಲೆಗಳನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶಾಲೆಯ ದಾಖಲಾತಿ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಶಾಲೆಗಳನ್ನು 7 ರಿಂದ 8ನೇ ತರಗತಿಯವರೆಗೆ ಉನ್ನತೀಕರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಪ್ರೌಢಶಾಲೆಗಳಿರುವುದಿಲ್ಲ. 1. ಸ.ಹಿ.ಪ್ರಾ.ಶಾಲೆ, ಲಕ್ಕೂರು. 2. ಸ.ಹಿ.ಪ್ರಾ.ಶಾಲೆ, ಸೋಂಪುರ. 3. ಸ.ಹಿ.ಪ್ರಾ.ಶಾಲೆ, ಅಗಳಕುಪ್ಪೆ. 4. ಸ.ಹಿ.ಪ್ರಾ.ಶಾಲೆ, ಹೊನ್ನೇನಹಳ್ಳಿ.
ಇ)	ಸೋಂಪುರ ಗ್ರಾಮದಲ್ಲಿದಲ್ಲಿರುವ ಸಿವಿಜಿ ಗ್ರಾಮಾಂತರ ಪ್ರೌಢಶಾಲೆಯು ತನ್ನದೇ ಆದ 8 ಎಕರೆ ಜಮೀನು ಹೊಂದಿದ್ದು, ಎಲ್ಲಾ ಹೆಚ್ಚಿನ ವಿಭಾಗೀಯ ವಿದ್ಯಾಭ್ಯಾಸ ನೀಡಲು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಹಾಗೂ ಸಂಖ್ಯಾಬಲವನ್ನು ಹೊಂದಿರುತ್ತದೆ; ಸದರಿ ಸಿವಿಜಿ ಶಾಲೆಯನ್ನು ಉಳಿಸಿ ಗ್ರಾಮಾಂತರ ಭಾಗದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಶಾಲೆಯನ್ನು	ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಚಾಲ್ತಿಯಲ್ಲಿರುವ ನಿಯಮಗಳನ್ವಯ ಕನಿಷ್ಠ ದಾಖಲಾತಿ, ಹಾಜರಾತಿ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದಲ್ಲಿ, ಅಂತಹ ಶಾಲೆಗಳನ್ನು ಮುಂದುವರೆಸಲು ಅವಕಾಶವಿರುತ್ತದೆ.

	ಉಳಿಸಿ, ಮಕ್ಕಳ ಹಿತದೃಷ್ಟಿಯಿಂದ ಈ ಸದರಿ ಶಾಲೆಯನ್ನು ಮುಂದುವರೆಸಬಹುದಲ್ಲವೇ;	
ಈ)	ಸಿವಿಜಿ ಶಾಲೆಯ ಆಡಳಿತ ಮಂಡಳಿಯನ್ನು ರದ್ದುಪಡಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ; ಹಾಗಿದ್ದಲ್ಲಿ, ಈ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಬಹುದಲ್ಲವೇ?	ಆಡಳಿತ ಮಂಡಳಿಗಳಲ್ಲಿ ಯಾವುದೇ ವ್ಯಾಜ್ಯವಿದ್ದಲ್ಲಿ ಮಾತ್ರ ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶವಿದ್ದು, ಪ್ರಸ್ತಾವಿತ ಆಡಳಿತ ಮಂಡಳಿಯಲ್ಲಿ ವ್ಯಾಜ್ಯ ಇರುವ ಬಗ್ಗೆ ದೂರು ಸ್ವೀಕೃತವಾಗಿರುವುದಿಲ್ಲ. ಆದುದರಿಂದ ಆಳಿತಾಧಿಕಾರಿಯನ್ನು ನೇಮಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.

ಇಪಿ 88 ಎಸ್‌ಇಎಸ್ 2020

(ಎಸ್. ಸುರೇಶ್ ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಹಾಗೂ ಸಕಾಲ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ:ಇಡಿ 75 ಡಿಸಿಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ:12-03-2020

1723
12/3/20

ಇಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಶ್ರೀ ಸೋಮಲಿಂಗಪ್ಪ ಎಂ.ಎಸ್. (ಸಿರಗುಪ್ಪ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1364 ಕ್ಕೆ ಉತ್ತರವನ್ನು ಒದಗಿಸುವ ಬಗ್ಗೆ.

ಉಲ್ಲೇಖ: ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1364/2020, ದಿನಾಂಕ:02-03-2020.

****

ಶ್ರೀ ಸೋಮಲಿಂಗಪ್ಪ ಎಂ.ಎಸ್. (ಸಿರಗುಪ್ಪ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1364 ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ತಮ್ಮ ನಂಬುಗೆಯ,

12/3/2020
(ಜೆ.ಟಿ. ವೆಂಕಟರಾಮ)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ		**1364**
ಸದಸ್ಯರ ಹೆಸರು		**ಶ್ರೀ ಸೋಮಲಿಂಗಪ್ಪ ಎಂ.ಎಸ್. (ಸಿರಗುಪ್ಪ)**
ಉತ್ತರಿಸಬೇಕಾದ ದಿನಾಂಕ		**12-03-2020**
ಉತ್ತರಿಸಬೇಕಾದ ಸಚಿವರು		**ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)**
ಪ್ರಶ್ನೆ		**ಉತ್ತರ**
ಅ)	ರಾಜ್ಯದಲ್ಲಿ ಸರ್ಕಾರಿ ಸ್ನಾತಕೋತ್ತರ ವಿಜ್ಞಾನ ಪದವಿ ಕಾಲೇಜ್‌ಗಳ ಸಂಖ್ಯೆ ಎಷ್ಟು; (ಜಿಲ್ಲಾವಾರು ವಿವರ ನೀಡುವುದು)	ರಾಜ್ಯದಲ್ಲಿ ಒಟ್ಟು 32 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ವಿಜ್ಞಾನ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ. (ವಿವರಗಳನ್ನು ಅನುಬಂಧದಲ್ಲಿ ನೀಡಿದೆ)
ಆ)	ಸಿರಗುಪ್ಪ ತಾಲ್ಲೂಕಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಸ್ನಾತಕೋತ್ತರ ಪದವಿ ಪಡೆಯಲು ಸ್ನಾತಕೋತ್ತರ ಪದವಿ ಕಾಲೇಜ್ ಇಲ್ಲದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು. ಸಿರಗುಪ್ಪ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿರಗುಪ್ಪ ಇಲ್ಲಿ 2019-20ನೇ ಸಾಲಿನಿಂದ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿ, ನಡೆಸಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು / ಪೋಷಕರಿಂದ ಬೇಡಿಕೆ ಬಂದಲ್ಲಿ ಎಂ.ಎ. ಮತ್ತು ಎಂ.ಎಸ್ಸಿ. ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು.
ಇ)	ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮವೇನು;	
ಈ)	ಪ್ರಸ್ತುತ ಆರ್ಥಿಕ ವರ್ಷದಲ್ಲಿ ಹೊಸ ಸರ್ಕಾರಿ ಸ್ನಾತಕೋತ್ತರ ವಿಜ್ಞಾನ ಪದವಿ ಕಾಲೇಜ್‌ನ್ನು ಸಿರುಗುಪ್ಪಕ್ಕೆ ಮಂಜೂರು ಮಾಡಲಾಗುವುದೆ? (ವಿವರ ನೀಡುವುದು)	

ಇಡಿ 75 ಡಿಸಿಇ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)

ಕಾಲೇಜು ಶಿಕ್ಷಣ ಇಲಾಖೆ

ಸರ್ಕಾರಿ ಸ್ನಾತಕೋತ್ತರ ವಿಜ್ಞಾನ ಪದವಿ ಕಾಲೇಜುಗಳ ವಿವರ

SlNo.	Name	District Name	Course
1	Maharanis Arts, Commerce and Management College for Women,	Bangalore	MSc PSYCHOLOGY(MSc - PSYCHOLOGY)
2	Smt.V.H.D.Central Institute of Home Science College for Women, Bangalore - 560 001.	Bangalore	MSc - EcE(Early Childhood Education) MSc - EE(Extension Education and Communication) MSc - FN(Food and Nutrition) MSc - FRD(Family Resource Management) MSc - Human Development(Human Development) MSc - TxC(Textile and Clothing)
3	Govt. Science College, N.T.Road, Bangalore - 560 001.	Bangalore	MSc - BIOTECHNOLOGY(MSc - BIOTECHNOLOGY) MSc - BOTONY(MSc - BOTONY) MSc - CHEMISTRY(MSc - CHEMISTRY) MSc - MATHEMATICS(MSc - MATHEMATICS) MSc - MICROBIOLOGY(MSc - MICROBIOLOGY) MSc - PHYSICS(MSc - PHYSICS) MSc - Physics(Physics) MSc - ZOOLOGY(MSc - ZOOLOGY)
4	Govt. First Grade College, K.R.Puram, Bangalore - 560036.	Bangalore	MSc - COMPUTER SCIENCE(MSc - COMPUTER SCIENCE)
5	Govt. First Grade College, Hoskote - 562	Bangalore Rural	MSc - PHYSICS(MSc - PHYSICS)
6	Govt. College, M.G.Road, Chikkaballapur - 562 101.	Chikkaballapur	MSc - CHEMISTRY(MSc - CHEMISTRY)
7	Govt. Boys College, Chintamani - 563 125.	Chikkaballapur	MSc - PHYSICS(MSc - PHYSICS)
8	Govt. Womens College, Chintamani - 563	Chikkaballapur	MSc - CHEMISTRY(MSc - CHEMISTRY)
9	Maharanis Science College for Women, Mysore - 570 005.	Mysore	MSc - Applied Zoology(MSc - Applied Zoology) MSc - BIO CHEMISTRY(MSc - BIO CHEMISTRY) MSc - BOTONY(MSc - BOTONY) MSc - CHEMISTRY(MSc - CHEMISTRY) MSc - MATHEMATICS(MSc - MATHEMATICS) MSc - MICROBIOLOGY(MSc - MICROBIOLOGY) MSc - Physics(Physics)
10	Maharans Arts College for Women,JLB Road, Mysore - 570 005	Mysore	MSc - GEOGRAPHY(MSc - GEOGRAPHY) MSc - PSYCHOLOGY(MSc - PSYCHOLOGY)
11	Govt. First Grade College for Women, K.R.Nagar - 571 602.	Mysore	MSc - CHEMISTRY(MSc - CHEMISTRY)
12	Govt. College, Mandya - 571 401.	Mandya	MSc - COMPUTER SCIENCE(MSc - COMPUTER SCIENCE) MSc - MATHEMATICS(MSc - MATHEMATICS) MSc - PHYSICS(MSc - PHYSICS)
13	Govt. Science College, Hassan - 573 201.	Hassan	MSc - CHEMISTRY(MSc - CHEMISTRY)
14	Govt. First Grade College, Holenarasepura - 573 211.	Hassan	MSc - PHYSICS(MSc - PHYSICS) MSc - Physics(Physics)
15	H D Devegowda Govt. First Grade College, Padavalahippe - 573 215, Holenarasipura	Hassan	MSc - MATHEMATICS(MSc - MATHEMATICS)

SlNo.	Name	District Name	Course
16	Sir.M.Vishweshwaraiah Govt. Science College, Bommanakatte, Bhadravathi - 577 302.	Shimoga	MSc - CHEMISTRY(MSc - CHEMISTRY)
			MSc - Industrial Chemistry(MSc - Industri. Chemistry)
17	Smt. Indiragandhi Govt. First Grade College for Women, Sagar - 577 401.	Shimoga	MSc - MATHEMATICS(MSc - MATHEMATICS)
18	Govt. Science College, Chitradurga - 577 501.	Chitradurga	MSc - BOTONY(MSc - BOTONY)
			MSc - CHEMISTRY(MSc - CHEMISTRY)
			MSc - MATHEMATICS(MSc - MATHEMATICS)
			MSc - Physics(Physics)
19	I.D.S.G.Govt. College, Chikkamagalur - 577 102.	Chickmagalur	MSc - BOTONY(MSc - BOTONY)
			MSc - CHEMISTRY(MSc - CHEMISTRY)
			MSc - ZOOLOGY(MSc - ZOOLOGY)
20	Smt. Rukmini Shedthi Memorial National Govt. First Grade College,Barkur - 576 210	Udupi	MSc - MATHEMATICS(MSc - MATHEMATICS)
			MSc - PHYSICS(MSc - PHYSICS)
21	Dr.G.Shankar Govt. Women First Grade College & PG Centre, Ajjarakadu, Udupi -	Udupi	MSc - CHEMISTRY(MSc - CHEMISTRY)
			MSc - MATHEMATICS(MSc - MATHEMATICS)
22	Sree Siddeshwara Govt. College, Nargund - 582 207.	Gadag	MSc - MATHEMATICS(MSc - MATHEMATICS)
			MSc - Physics(Physics)
23	Govt. First Grade College, Ranebennur - 581 115	Haveri	MSc - COMPUTER SCIENCE(MSc - COMPUTER SCIENCE)
24	Govt Arts & Science College, Karwar - 581 301.	Uttara Kannada	MSc - Industrial Chemistry(MSc - Industrial Chemistry)
			MSc - ZOOLOGY(MSc - ZOOLOGY)
25	Govt. College, Sedam Road, Gulbarga - 585 105.	Kalaburga	MSc - COMPUTER SCIENCE(MSc - COMPUTER SCIENCE)
			MSc - MATHEMATICS(MSc - MATHEMATICS)
			MSc - MICROBIOLOGY(MSc - MICROBIOLOGY)
			MSc - PHYSICS(MSc - PHYSICS)
			MSc - ZOOLOGY(MSc - ZOOLOGY)
26	Govt. First Grade College for Women, Jewargi Colony- 585 102, Gulbarga	Kalaburga	MSc - MATHEMATICS(MSc - MATHEMATICS)
27	Govt. First Grade College, Yadgiri - 585 202.	Yadgir	MSc - Physics(Physics)
28	Govt. First Grade College, Shahapur - 585 223.	Yadgir	MSc - CHEMISTRY(MSc - CHEMISTRY)
			MSc - MATHEMATICS(MSc - MATHEMATICS)
29	Govt. College, Sindhanoor - 584 128.	Raichur	MSc - COMPUTER SCIENCE(MSc - COMPUTER SCIENCE)
			MSc - MATHEMATICS(MSc - MATHEMATICS)
30	Govt. First Grade College, Raichur - 584 101	Raichur	MSc - MATHEMATICS(MSc - MATHEMATICS)
31	Smt. Saraladevi Satheshchandra Agarwal Govt. First Grade College, S. N Pet, Bellary -	Bellary	MSc - Physics(Physics)
32	Govt. First Grade College, Bidar - 585 401.	Bidar	MSc - CHEMISTRY(MSc - CHEMISTRY)
			MSc - COMPUTER SCIENCE(MSc - COMPUTER SCIENCE)

ಮ್ಯಾನೇಜರ್

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/53/ಸಿಆರ್‌ಎಂ/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

93
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕುಮಾರಸ್ವಾಮಿ ಹೆಚ್.ಕೆ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1658 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕುಮಾರಸ್ವಾಮಿ ಹೆಚ್.ಕೆ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1658 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್.ಎನ್ ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1658
2	ಮಾನ್ಯ ಸದಸ್ಯರ ಹೆಸರು	:	ಶ್ರೀ. ಕುಮಾರಸ್ವಾಮಿ ಹೆಚ್.ಕೆ (ಸಕಲೇಶಪುರ)
3	ಉತ್ತರಿಸಬೇಕಾದ ದಿನಾಂಕ	:	12.03.2020
4	ಉತ್ತರಿಸಬೇಕಾದ ಸಚಿವರು	:	ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು

<table>
<tr><th>ಕ್ರ. ಸಂ</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಹಾಸನ ನಗರದಲ್ಲಿ 2005-06ನೇ ಸಾಲಿನಲ್ಲಿ ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆ ಸ್ಥಾಪನೆಯಾಗಿದೆಯೇ?</td><td>ಹೌದು.</td></tr>
<tr><td>ಆ)</td><td>ಹಾಸನ ನಗರದ ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಯಲ್ಲಿ ಎಂ.ಸಿ.ಐ ವಿಧಿಸಿರುವ ಮಾನದಂಡಗಳ ಪ್ರಕಾರ ಕಟ್ಟಡಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ?</td><td>ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಮ್.ಸಿ.ಐ. ವಿಧಿಸಿರುವ ಮಾನದಂಡಗಳ ಪ್ರಕಾರ ಕಟ್ಟಡಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸಲು ಕ್ರಮವಹಿಸಲಾಗುತ್ತಿದೆ.</td></tr>
<tr><td>ಇ)</td><td>ಹಾಸನ ನಗರದ ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆ ಎಂ.ಸಿ.ಐ.ನ ಆದೇಶ ಸಂಖ್ಯೆ: ಎಂ.ಸಿ.ಐ-18(1)2018-ಎಂ.ಇ.ಡಿ/100818, ದಿ: 05-04-2018ರಂತೆ 2021-22ನೇ ಸಾಲಿನ ಒಳಗೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ, ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?</td><td>ಹೌದು.</td></tr>
<tr><td>ಈ)</td><td>ಹಿಂದಿನ ಜೆ.ಡಿ.ಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 08.05.2006, 02.06.2018 ಹಾಗೂ 28.06.2019ರಂದು ನಡೆದ ಸಭೆಗಳಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಅವಶ್ಯವಿರುವ ಕಟ್ಟಡ ಹಾಗೂ ವಿವಿಧ ಮೂಲಭೂತ ಸೌಕರ್ಯಗಳನ್ನು ಹಾಸನ ಮೆಡಿಕಲ್ ಕಾಲೇಜಿನಲ್ಲಿ ಕಲ್ಪಿಸಲು ಸರ್ಕಾರದ ಆರ್ಥಿಕ ಇಲಾಖೆಯ ಹಾಗೂ ವೈದ್ಯಕೀಯ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಈ ಸಭೆಗಳ ನಡವಳಿಗಳ ಸಂಖ್ಯೆ ಮುಮಂ/ಆಕಾ/208/2019, ದಿ: 05.05.2006 ಹಾಗೂ 02.06.2018ರಂದು ನಡೆದ ಸಭೆಯ ನಡುವಳಿ ಜಿ.ಎಂ.33439/ಆರ್-ಜಿ/28-06-2019ಗಳ ಸಭೆಯಲ್ಲಿ ಪಿಜಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಎ-ಬ್ಲಾಕ್ ರೂ. 9.50 ಕೋಟಿ ಅಂದಾಜು ಮೊತ್ತದಲ್ಲಿ ಪಿ.ಜಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಬಿ-ಬ್ಲಾಕ್ ರೂ. 9.50 ಕೋಟಿ ಅಂದಾಜು ಮೊತ್ತದಲ್ಲಿ ಎ ಮತ್ತು ಬಿ ಬ್ಲಾಕ್ ಹಾಸ್ಟೆಲ್‌ಗಳನ್ನು 4ನೇ ಮಹಡಿಯಿಂದ 6ನೇ ಮಹಡಿಗೆ ಮೇಲ್ದರ್ಜೆಗೇರಿಸುವುದು ರೂ. 9.00 ಕೋಟಿ ಅಂದಾಜು ಮೊತ್ತದಲ್ಲಿ ಫುಡ್ ಕೋರ್ಟ್ ಹಾಗೂ ಅಥಿತಿ ಗೃಹಗಳ ಸಂಯೋಜಿತ ಕಟ್ಟಡ ನಿರ್ಮಾಣ ರೂ. 5.25 ಕೋಟಿ ಅಂದಾಜು ಮೊತ್ತದಲ್ಲಿ ಶಂಕರಮಠ ರಸ್ತೆ ಕ್ರಾಸ್‌ನಿಂದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಬೋಧಕ ಆಸ್ಪತ್ರೆಯವರೆಗೆ ರಸ್ತೆ ನಿರ್ಮಾಣ ಹಾಗೂ ಪಾರ್ಕಿಂಗ್ ಶೆಡ್‌ಗಳ ಕಾಮಗಾರಿ ರೂ. 3.00 ಕೋಟಿ ಅಂದಾಜು ಮೊತ್ತದಲ್ಲಿ ಪಾರ್ಕಿಂಗ್ ಶೆಡ್‌ಗಳು, ಎಸ್.ಟಿ.ಪಿಯ ಹತ್ತಿರ ಕಾಂಪೌಂಡ್ ಗೋಡೆ, ಕಾಲುದಾರಿ, ಹೈಮಾಸ್ಕ್ ಲೈಟ್ ಅಳವಡಿಕೆ ಮತ್ತು ಸಂಬಂಧಿತ ಇತರೆ ಕಾಮಗಾರಿಗಳು ರೂ. 3.00 ಕೋಟಿ ಒಟ್ಟು ಭಾರತೀಯ</td><td>ಹೌದು.

ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಈ ಕೆಳಕಂಡ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿವರ ಈ ಕೆಳಕಂಡಂತಿರುತ್ತದೆ.
<table>
<tr><th>ಕ್ರ.ಸಂ</th><th>ಕಾಮಗಾರಿಗಳ ವಿವರ</th><th>ಅಂದಾಜು ಮೊತ್ತ (ರೂ.ಕೋಟಿಗಳಲ್ಲಿ)</th></tr>
<tr><td>01</td><td>ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಎ-ಬ್ಲಾಕ್)</td><td>9.50</td></tr>
<tr><td>02</td><td>ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಬಿ-ಬ್ಲಾಕ್)</td><td>9.50</td></tr>
<tr><td>03</td><td>ಎ ಮತ್ತು ಬಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6 ನೇ ಮಹಡಿಗೆ ಮೇಲ್ದರ್ಜೆಗೇರಿಸುವುದು</td><td>9.00</td></tr>
<tr><td>04</td><td>ಸಿ ಮತ್ತು ಡಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6ನೇ ಮಹಡಿಗೆ ಮೇಲ್ದರ್ಜೆಗೇರಿಸುವುದು</td><td>9.00</td></tr>
<tr><td>05</td><td>ಫುಡ್ ಕೋರ್ಟ್ ಮತ್ತು ಅತಿಥಿ ಗೃಹಗಳ ಸಂಯೋಜಿತ ಕಟ್ಟಡ ಮಾರ್ಣ</td><td>5.25</td></tr>
<tr><td>06</td><td>ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ</td><td>9.75</td></tr>
<tr><td>07</td><td>ಶಂಕರಮಠ ರಸ್ತೆ ಕ್ರಾಸ್‌ನಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಯ</td><td>3.00</td></tr>
</table>
</td></tr>
</table>

<table>
<tr>
<td></td>
<td>ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಹೆಚ್ಚುವರಿಯಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಯ ಒಟ್ಟು ಮೊತ್ತ ರೂ. 58.00 ಕೋಟಿಗಳ ಪ್ರಸ್ತಾವನೆಯನ್ನು ಸರ್ಕಾರದ ಆರ್ಥಿಕ ಇಲಾಖೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸಲ್ಲಿಸಿರುವುದು ನಿಜವೇ? ಹಾಗಿದ್ದಲ್ಲಿ, ಈ ಸಭೆಯ ನಡವಳಿಗಳ ಮೇಲೆ ಹಾಗೂ ಪ್ರಾಂಶುಪಾಲರು ಹಾಸನ ವೈದ್ಯಕೀಯ ಕಾಲೇಜುರವರು ಕಳುಹಿಸಿರುವ ಪ್ರಸ್ತಾವನೆ ಮೇಲೆ ಸರ್ಕಾರ ಜರುಗಿಸಿರುವ ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು)</td>
<td>
<table>
<tr><td></td><td>ಹೊಸ ಬೋಧಕ ಆಸ್ಪತ್ರೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ</td><td></td></tr>
<tr><td>08</td><td>ಪಾರ್ಕಿಂಗ್ ಶೆಡ್‌ಗಳು, ಎಸ್.ಟಿ.ಪಿ.ಯ ಹತ್ತಿರ ಕಾಂಪೌಂಡ್ ಗೋಡೆ, ಕಾಲುದಾರಿ, ಹೈಮಾಸ್ಟ್ ಲೈಟ್ ಅಳವಡಿಕೆ ಮತ್ತು ಸಂಬಂಧಿತ ಇತರೆ ಕಾಮಗಾರಿಗಳು</td><td>3.00</td></tr>
<tr><td></td><td>ಒಟ್ಟು</td><td>58.00</td></tr>
</table>
ಸದರಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯು ಕೆಲವೊಂದು ಅಂಶಗಳಿಗೆ ಸ್ಪಷ್ಟೀಕರಣ ಕೋರಿದ್ದು, ಸದರಿ ಅಂಶಗಳಿಗೆ ಸ್ಪಷ್ಟೀಕರಣ ಒದಗಿಸಲು ಕ್ರಮವಹಿಸಲಾಗುತ್ತಿದೆ.
</td>
</tr>
</table>

ಸಂಖ್ಯೆ: ಎಂಇಡಿ 53 ಕೆಯುಎಂ 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/162/mmc./2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

912
U/S
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ವೆಂಕಟರಮಣಪ್ಪ. ಟಿ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 963 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ವೆಂಕಟರಮಣಪ್ಪ. ಟಿ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 963 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್.ಎನ್. ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 963
2. ಸದಸ್ಯರ ಹೆಸರು : ಶ್ರೀ ವೆಂಕಟರಮಣಯ್ಯ ಟಿ
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸಬೇಕಾದ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

	ಪ್ರಶ್ನೆಗಳು	ಉತ್ತರಗಳು
ಅ)	ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸ್ಥಾಪಿಸುವುದು ಸರ್ಕಾರದ ಮುಂದಿದೆಯೇ ;	2019-20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯನ್ವಯ ಸರ್ಕಾರಿ / ಖಾಸಗಿ ವೈದ್ಯಕೀಯ ಕಾಲೇಜುಗಳಿರದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಅವಕಾಶವಿದ್ದು, ಅದರನ್ವಯ ಯಾವುದೇ ವೈದ್ಯಕೀಯ ಕಾಲೇಜುಗಳಿರದ ಜಿಲ್ಲೆಗಳಾದ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ, ಈ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವುದು ಕೇಂದ್ರ ಸರ್ಕಾರದ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ರಾಜ್ಯ ಸರ್ಕಾರದ ವತಿಯಿಂದ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಅಂದಾಜು ರೂ.525.00 ಕೋಟಿಗಳ ಅನಾವರ್ತಕ ವೆಚ್ಚ ಹಾಗೂ ರೂ.42.75 ಕೋಟಿಗಳ ಆವರ್ತಕ ವೆಚ್ಚದ ಅವಶ್ಯಕತೆ ಇರುತ್ತದೆ. ಪ್ರಸ್ತುತ ಅನುದಾನದ ಕೊರತೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವತಿಯಿಂದಲೇ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆಗಳು ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ.
ಆ)	ಹಾಗಿದ್ದಲ್ಲಿ, ಕೈಗೊಂಡಿರುವ ಸರ್ಕಾರದ ಕ್ರಮಗಳೇನು (ವಿವರ ನೀಡುವುದು)	

ಎಂಇಡಿ 162 ಎಂಎಂಸಿ 2020

(ಡಾ:ಕೆ.ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/ 50 / KVM/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

149
4/5
12/3/20

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,

ಕಾರ್ಯದರ್ಶಿ,
ಕರ್ನಾಟಕ ವಿಧಾನ ಪರಿಷತ್ /ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭೆಯ ಮಾನ್ಯ ಸದಸ್ಯರಾದ ಶ್ರೀ ರಾಮಸ್ವಾಮಿ. ಎ.ಟಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1626 ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭೆಯ ಸದಸ್ಯರಾದ ಶ್ರೀ ರಾಮಸ್ವಾಮಿ. ಎ.ಟಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1626 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 50/100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

M. Jyothiprakash

(ಎಂ. ಜ್ಯೋತಿಪ್ರಕಾಶ್)
ಸರ್ಕಾರದ ಅಧೀನ ಕಾರ್ಯದರ್ಶಿ,
ವೈದ್ಯಕೀಯ ಶಿಕ್ಷಣ ಇಲಾಖೆ.

ಕರ್ನಾಟಕ ವಿಧಾನಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1626
2. ಮಾನ್ಯ ಸದಸ್ಯರ ಹೆಸರು : ಶ್ರೀ ರಾಮಸ್ವಾಮಿ.ಎ.ಟಿ. (ಅರಕಲಗೂಡು)
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸುವ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ಹಿಂದಿನ ಸರ್ಕಾರದ ಅವಧಿಯಲ್ಲಿ ದಿನಾಂಕ:08.05.2006, 02.06.2018 ಹಾಗೂ ದಿನಾಂಕ:28.06.2019 ರಂದು ನಡೆದ ಸಭೆಗಳಲ್ಲಿ ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಅವಶ್ಯವಿರುವ ವಿವಿಧ ಮೂಲಭೂತ ಸೌಕರ್ಯಗಳು ಕಲ್ಪಿಸಲು ಹಾಗೂ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಸೃಜಿಸಲು ಸರ್ಕಾರದ ಆರ್ಥಿಕ ಇಲಾಖೆಯ ಹಾಗೂ ವೈದ್ಯಕೀಯ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಿ ನಡವಳಿ ದಾಖಲಿಸಿದ್ದು, ಈ ಬಗ್ಗೆ ಇದುವರೆಗೂ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ (ಸಂಪೂರ್ಣ ಮಾಹಿತಿ ನೀಡುವುದು);	ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು ರಾಜ್ಯ ಸರ್ಕಾರವು 2017-18ನೇ ಸಾಲಿಗೆ ಅನ್ವಯಿಸುವಂತೆ ಸೀಟುಗಳ ಸಂಖ್ಯೆಯನ್ನು 100-150ಕ್ಕೆ ಹೆಚ್ಚಿಸಿರುವುದರಿಂದ ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಅಗತ್ಯವಿರುವ ಹುದ್ದೆಗಳ ಮಂಜೂರಾತಿ, ಉಪಕರಣ/ ಪೀಠೋಪಕರಣಗಳು ಮತ್ತು ಸಿವಿಲ್ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಕೆಳಕಂಡ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ ಅಗತ್ಯ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಕ್ರ.ಸಂ	ಕಾಮಗಾರಿಗಳ ವಿವರ	ಅಂದಾಜು ಮೊತ್ತ (ರೂ.ಕೋಟಿಗಳಲ್ಲಿ)
01	ಬಾಲಕ-ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣ (ಎ & ಬಿ ಬ್ಲಾಕ್)	12.00
02	ಪರೀಕ್ಷಾ ಕೊಠಡಿ, ಗ್ಯಾಲರಿ ಟೈಪ್ ಉಪನ್ಯಾಸ ಕೊಠಡಿ ಮತ್ತು ಇತರೆ ಸಂಬಂಧಿತ ಕಾಮಗಾರಿಗಳು	3.15
03	ಬಾಲಕ ಮತ್ತು ಬಾಲಕಿಯರ ಹೆಚ್ಚುವರಿ ಹಾಸ್ಟೆಲ್ ಕಟ್ಟಡ ನಿರ್ಮಾಣ- (ಸಿ. ಮತ್ತು ಡಿ. ಬ್ಲಾಕ್)	12.00
04	ಶುಶ್ರೂಷಕರ ವಸತಿ ನಿಲಯ ಕಟ್ಟಡ ಕಾಮಗಾರಿಗಳು (ಬ್ಲಾಕ್-ಎ & ಬ್ಲಾಕ್-ಬಿ)	12.20
05	ವೈದ್ಯಕೀಯ ಉಪಕರಣಗಳು : ಎಂ.ಆರ್.ಐ.ಉಪಕರಣ ಸೇರಿದಂತೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಇ-ಟೆಂಡರ್ ಮೂಲಕ ಖರೀದಿಸಿ ಅಳವಡಿಸಲಾಗಿದೆ	15.37

ಮುಂದುವರಿದು ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ಈ ಕೆಳಕಂಡ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಸ್ಥೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿವರ ಈ ಕೆಳಕಂಡಂತಿರುತ್ತದೆ.

ಕ್ರ.ಸಂ	ಕಾಮಗಾರಿಗಳ ವಿವರ	ಅಂದಾಜು ಮೊತ್ತ (ರೂ.ಕೋಟಿ ಗಳಲ್ಲಿ)
01	ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಎ-ಬ್ಲಾಕ್)	9.50
02	ಪಿ.ಜಿ.ಹಾಸ್ಟೆಲ್ ಕಟ್ಟಡ ನಿರ್ಮಾಣ (ಬಿ-ಬ್ಲಾಕ್)	9.50
03	ಎ ಮತ್ತು ಬಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6 ನೇ ಮಹಡಿಗೆ ಮೇಲ್ದರ್ಜೆಗೇರಿಸುವುದು	9.00
04	ಸಿ ಮತ್ತು ಡಿ ಬ್ಲಾಕ್ ಹಾಸ್ಟಲ್ ಕಟ್ಟಡಗಳನ್ನು 4 ನೇ ಮಹಡಿಯಿಂದ 6ನೇ ಮಹಡಿಗೆ ಮೇಲ್ದರ್ಜೆಗೇರಿಸುವುದು	9.00
05	ಫುಡ್ ಕೋರ್ಟ್ ಮತ್ತು ಅತಿಥಿ ಗೃಹಗಳ ಸಂಯೋಜಿತ ಕಟ್ಟಡ ಮಾರ್ಣ	5.25
06	ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ	9.75
07	ಶಂಕರಮಠ ರಸ್ತೆ ಕ್ರಾಸ್‌ನಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊಸ ಬೋಧಕ ಆಸ್ಪತ್ರೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ	3.00
08	ಪಾರ್ಕಿಂಗ್ ಶೆಡ್‌ಗಳು, ಎಸ್.ಟಿ.ಪಿ.ಯ ಹತ್ತಿರ ಕಾಂಪೌಂಡ್ ಗೋಡೆ, ಕಾಲುದಾರಿ, ಹೈಮಾಸ್ಟ್ ಲೈಟ್ ಅಳವಡಿಕೆ ಮತ್ತು ಸಂಬಂಧಿತ ಇತರೆ ಕಾಮಗಾರಿಗಳು	3.00
	ಒಟ್ಟು	58.00

ಸದರಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯು ಕೆಲವೊಂದು ಅಂಶಗಳಿಗೆ ಸ್ಪಷ್ಟೀಕರಣ ಕೋರಿದ್ದು, ಸದರಿ ಅಂಶಗಳಿಗೆ ಸ್ಪಷ್ಟೀಕರಣ ಒದಗಿಸಲು ಕ್ರಮವಹಿಸಲಾಗುತ್ತಿದೆ.

ಮುಂದುವರೆದು, ಸಂಸ್ಥೆಯು ಸಲ್ಲಿಸಿರುವ ಪ್ರಸ್ತಾವನೆಯಂತೆ 25 ಬೋಧಕ ಮತ್ತು 99 ಬೋಧಕೇತರ ಹುದ್ದೆಗಳನ್ನು ಸೃಜಿಸುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು,

		ಅನುಮೋದನೆ ನಿರೀಕ್ಷಿಸಲಾಗುತ್ತಿದೆ.
ಆ)	ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಯು 2005-06ರಲ್ಲಿ ಪ್ರಾರಂಭವಾಗಿ 15 ವರ್ಷಗಳಾಗಿದ್ದರೂ ಸಹ ಭಾರತೀಯ ವೈದ್ಯಕೀಯ ಪರಿಷತ್ತು ಹಲವಾರು ಬಾರಿ ಪರಿವೀಕ್ಷಣೆ ನಡೆಸುವ ಸಂದರ್ಭದಲ್ಲಿ ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಗೆ ಎಂ.ಸಿ.ಐ.ನ ನಿಯಮಗಳ ಪ್ರಕಾರ 25 ಬೋಧಕರ ಹುದ್ದೆ ಹಾಗೂ 2016 ಬೋಧಕೇತರ ಹುದ್ದೆಗಳ ಸೃಜನೆಗೆ ಪ್ರಸ್ತಾವನೆ ಹಾಗೂ ಭಾರತೀಯ ವೈದ್ಯಕೀಯ ವಿದ್ಯಾ ಪರಿಷತ್ತಿನ ಅಗತ್ಯತೆ ಬಗ್ಗೆ ಪ್ರಾಂಶುಪಾಲರಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದಿರುವುದು ನಿಜವೇ (ಸಂಪೂರ್ಣ ಮಾಹಿತಿ ನೀಡುವುದು);	ಹೌದು.
ಇ)	ಹಾಸನ ವೈದ್ಯಕೀಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು ಸಂಖ್ಯೆ:ಹಿಮ್ಸ್/ಸಿ/28/2015-16 ದಿನಾಂಕ:05.02.2020 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಇವರಿಗೆ ಪ್ರತಿಭಾವಂತ ಎಂ.ಬಿ.ಬಿ.ಎಸ್. ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ದೃಷ್ಟಿಯಿಂದ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅನುಮತಿ ಕೋರಿ ಸರ್ಕಾರಕ್ಕೆ ಕಳುಹಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವುದೇ (ಸಂಪೂರ್ಣ ಮಾಹಿತಿ ನೀಡುವುದು)?	ಬಂದಿದೆ. ಸಂಸ್ಥೆಯಿಂದ ದಿನಾಂಕ:05.02.2020 ರಂದು ಸಲ್ಲಿಸಿರುವ ಪ್ರಸ್ತಾವನೆಯನ್ವಯ ಜರೂರಾಗಿ ಹುದ್ದೆಗಳನ್ನು ಸೃಜಿಸುವಂತೆ ಮತ್ತೊಮ್ಮೆ ಆರ್ಥಿಕ ಇಲಾಖೆಯನ್ನು ಕೋರಲಾಗಿದ್ದು, ಎಂ.ಸಿ.ಐ ಮಾರ್ಗಸೂಚಿಯನ್ವಯ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಆದ್ಯತೆ ಮೇಲೆ ಹುದ್ದೆಗಳನ್ನು ಸೃಜಿಸಲು ಕ್ರಮವಹಿಸಲಾಗುತ್ತಿದೆ.

ಸಂಖ್ಯೆ: ಎಂಇಡಿ 50 ಕೆಯುಎಂ 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಎಂಇಡಿ/30/Rgl/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 12.03.2020

189
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ. ಎಸ್. ಎನ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1636ಕ್ಕೆ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ. ಎಸ್. ಎನ್ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1636 ಕ್ಕೆ ಉತ್ತರವನ್ನು ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ನಿಮ್ಮ ನಂಬುಗೆಯ,

(ಎಸ್.ಎನ್ ಪದ್ಮಿನಿ)
ಶಾಖಾಧಿಕಾರಿ,
ವೈದ್ಯಕೀಯ ಶಿಕ್ಷಣ ಇಲಾಖೆ,

ಕರ್ನಾಟಕ ವಿಧಾನಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1636
2. ಮಾನ್ಯ ಸದಸ್ಯರ ಹೆಸರು : ಶ್ರೀ ಸುಬ್ಬಾರೆಡ್ಡಿ.ಎಸ್.ಎನ್. (ಬಾಗೇಪಲ್ಲಿ)
3. ಉತ್ತರಿಸಬೇಕಾದ ದಿನಾಂಕ : 12.03.2020
4. ಉತ್ತರಿಸುವ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾ ವಿಷಯಗಳ ಮೌಲ್ಯಮಾಪನದ ನಂತರ ಮರುಮೌಲ್ಯ ಮಾಪನಕ್ಕೆ ಅವಕಾಶ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು.
ಆ)	ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲದಿರುವ ಕಾರಣ ಉತ್ತಮವಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಲ್ಲಿ ಅಥವಾ ಅನುತ್ತೀರ್ಣರಾಗಿದ್ದಲ್ಲಿ, ಮರು ಮೌಲ್ಯ ಮಾಪನಕ್ಕೆ ಅವಕಾಶ ಇಲ್ಲದಿರುವುದರಿಂದ ಅನ್ಯಾಯವಾಗುತ್ತಿರುವುದು ನಿಜವೇ;	ಮೌಲ್ಯ ಮಾಪನದ ಪ್ರಕ್ರಿಯೆ ಈ ಕೆಳಗಿನಂತಿದೆ. • ಮೌಲ್ಯಮಾಪನದ ಪ್ರಕ್ರಿಯೆಯಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಕ್ರಮವಾಗಿ 02 ಹಾಗೂ 04 ಸಾಮಾನ್ಯ ಮೌಲ್ಯಮಾಪನ ಮಾಡಲಾಗುತ್ತದೆ. • ಸ್ನಾತಕ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ:RGU/AUTH/140-SYN/117-7(Exam)/2018-19,Dated:29.03.2019ರಲ್ಲಿ, ಶೇಕಡಾ 15 ಅಥವಾ ಅದಕ್ಕಿಂತ ಹೆಚ್ಚು ವ್ಯತ್ಯಾಸ ಕಂಡು ಬಂದಲ್ಲಿ ಮೂರನೇ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ:RGU/AUTH/140-SYN/117-6(Exam)/2018-19,Dated:29.03.2019ರಲ್ಲಿ ಶೇಕಡಾ 15 ಅಥವಾ ಅದಕ್ಕಿಂತ ಹೆಚ್ಚು ವ್ಯತ್ಯಾಸ ಕಂಡು ಬಂದಲ್ಲಿ ಐದನೇ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲಾಗಿದೆ. • ಹೀಗೆ ಬಹು ಹಾಗೂ ವ್ಯತ್ಯಾಸದ ಮೌಲ್ಯಮಾಪನವಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
ಇ)	ಕಳೆದ ಬಾರಿ ಮಾನ್ಯ ಉಚ್ಚ ನ್ಯಾಯಾಲಯ ಕರ್ನಾಟಕದ ಆದೇಶದಂತೆ ಮರು ಮೌಲ್ಯಮಾಪನಕ್ಕೆ ಅವಕಾಶ ಪಡೆದ ಶೇಕಡಾ 60% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮಾಡಿಸಿದ ಮರು ಮೌಲ್ಯಮಾಪನದಲ್ಲಿ ಶೇಕಡ 36ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಈ)	ಇತರೆ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ರೀತಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದರಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲು ಇರುವ ತೊಂದರೆಗಳೇನು;	• ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಿದಲ್ಲಿ ಮುಂದಿನ ತರಗತಿಗಳಲ್ಲಿ ಅಭ್ಯಸಿಸುವುದಕ್ಕೆ ಅಪೆಕ್ಸ್ ಸಂಸ್ಥೆ ಎಂ.ಸಿ.ಐ ನಿಯಮಗಳನುಸಾರ ವಿದ್ಯಾರ್ಥಿಗಳಿಗೆ ಹಾಜರಾತಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. • 06 ತಿಂಗಳಿಗೊಮ್ಮೆ ಪರೀಕ್ಷೆಗಳು ನಡೆಯುವುದರಿಂದ ಮರು ಮೌಲ್ಯಮಾಪನ ಮಾಡಲು ಫಲಿತಾಂಶ ನೀಡಲು ಸಮಯದ ಅಭಾವ ಉಂಟಾಗುತ್ತದೆ. • ಈಗಾಗಲೇ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಒಂದಕ್ಕಿಂತ ಹೆಚ್ಚು ಮೌಲ್ಯಮಾಪನ ಮಾಡಲಾಗುತ್ತಿದ್ದು ವಿದ್ಯಾರ್ಥಿ ಹಾಗೂ ಪರೀಕ್ಷಾಂಗ ವಿಭಾಗದ ಹಿತದೃಷ್ಟಿಯಿಂದ ಮರುಮೌಲ್ಯಮಾಪನದಿಂದ ತೊಂದರೆಯಾಗುವ ಸಾಧ್ಯತೆ ಇದೆ.
ಉ	ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲು ಸರ್ಕಾರ ಏನು ಕ್ರಮ ಕೈಗೊಂಡಿದೆ(ವಿವರ ನೀಡುವುದು)?	ಮೇಲಿನ ಉತ್ತರದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ನಿಲುವನ್ನು ಸರ್ಕಾರವು ಒಪ್ಪಿಕೊಂಡಿರುತ್ತದೆ.

ಸಂಖ್ಯೆ: ಎಂಇಡಿ 30 ಆರ್‌ಜಿಯು 2020

(ಡಾ: ಕೆ. ಸುಧಾಕರ್)
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 29 ಎಫ್ಎಎಫ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಡಾ. ಬಿ.ಆರ್.ಅಂಬೇಡ್ಕರ್ ವೀಧಿ
ಬೆಂಗಳೂರು, ದಿನಾಂಕ:11.03.2020.

1441
U/S
12/3/20

ಇಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರಾಜೇಗೌಡ ಟಿ.ಡಿ. (ಶೃಂಗೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1703ಕ್ಕೆ ಉತ್ತರಿಸುವ ಬಗ್ಗೆ.

ಉಲ್ಲೇಖ: ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಇವರ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1703/2020, ದಿನಾಂಕ: 29.02.2020.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರಾಜೇಗೌಡ ಟಿ.ಡಿ. (ಶೃಂಗೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1703ಕ್ಕೆ ಸಂಬಂಧಿಸಿದಂತೆ, ಕನ್ನಡ ಭಾಷೆಯಲ್ಲಿ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿದೆ ಮತ್ತು ಪಿ.ಡಿ.ಎಫ್. ಮಾದರಿಯಲ್ಲಿ ಪ್ರಶ್ನೆ ಶಾಖೆಯ ಇ–ಮೇಲ್ ವಿಳಾಸ dsqb-kla-kar@nic.in ಕ್ಕೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ನಿಮ್ಮ ನಂಬುಗೆಯ,

11/3/2020
(ಎಂ.ಎಸ್.ಲೀಲಾವತಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ
(ಅರಣ್ಯ–ಬಿ)

11/3/2020

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1703
ಸದಸ್ಯರ ಹೆಸರು : ಶ್ರೀ ರಾಜೇಗೌಡ ಟಿ.ಡಿ (ಶೃಂಗೇರಿ)
ಉತ್ತರಿಸಬೇಕಾದ ದಿನಾಂಕ : 12.03.2020
ಉತ್ತರಿಸುವವರು : ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್–4ರಡಿಯಲ್ಲಿ ಮೀಸಲು ಅರಣ್ಯವೆಂದು ಅಧಿಸೂಚನೆ ಹೊರಡಿಸುವುದಕ್ಕಿಂತಲೂ ಮೊದಲು ಮಲೆನಾಡು ಪ್ರದೇಶದಲ್ಲಿ ಅನಾದಿಕಾಲದಿಂದಲೂ ರೈತಾಪಿ ಕುಟುಂಬಗಳು ಜಮೀನಿಗೆ ಸಮೀಪದಲ್ಲಿರುವ ಪ್ರದೇಶದಲ್ಲಿ ವಾಸವಿದ್ದು ಕಂದಾಯ ಸಂದಾಯ ಮಾಡುತ್ತಿದ್ದರೂ ಸಹ 94–ಸಿ ರಡಿಯಲ್ಲಿ ಇಲಾಖೆಗೆ ಹಕ್ಕುಪತ್ರ ನೀಡಲು ಆಕ್ಷೇಪವೇನಾದರೂ ಇದೆಯೇ;	ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4(1)ರಡಿ ಮೀಸಲು ಅರಣ್ಯವೆಂದು ಘೋಷಿಸುವ ಮೊದಲು ಪ್ರಸ್ತಾವನೆಯನ್ನು ಸಲ್ಲಿಸುವಾಗ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಮೋಜಣಿ ಕೈಗೊಂಡು ಭೂ–ಮಂಜೂರಾತಿಯಾಗಿರುವ ಪ್ರದೇಶ, ಅನಧಿಕೃತ ಸಾಗುವಳಿಯಾಗಿರುವ ಪ್ರದೇಶ, ಮನೆ ನಿರ್ಮಾಣ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯವಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿಕೆ ಪ್ರದೇಶವನ್ನು ಸೆಕ್ಷನ್ 4(1)ರಡಿ ಮೀಸಲು ಅರಣ್ಯವೆಂದು ಘೋಷಿಸಲು ಕ್ರಮಕೈಗೊಳ್ಳಲಾಗಿರುತ್ತದೆ. ಮುಂದುವರೆದು ಇಂತಹ ಪ್ರಕರಣಗಳನ್ನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4(1)ರಡಿ ಮೀಸಲು ಅರಣ್ಯವೆಂದು ಘೋಷಿಸುವ ಮೊದಲೇ ಸಾಗುವಳಿ ಹಾಗೂ ಇತರೆ ಉದ್ದೇಶಗಳಿಗೆ ಮಂಜೂರಾಗಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್–5ರಡಿ ಸಂಬಂಧಪಟ್ಟ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಯಾವುದೇ ವ್ಯಕ್ತಿಗೆ ಇರಬಹುದಾದ ಹಕ್ಕುಬಾಧ್ಯತೆಗಳನ್ನು ಇತ್ಯರ್ಥಗೊಳಿಸಿ ನಿರ್ಧರಿಸಿ ವಿಚಾರಣೆ ಮಾಡುವ ಅಧಿಕಾರವಿರುತ್ತದೆ.
ಆ)	ಇದ್ದಲ್ಲಿ, ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್–4ರ ಸ್ವರೂಪವೇನು; (ಆದೇಶ ಪ್ರತಿಯೊಂದಿಗೆ ವಿವರ ನೀಡುವುದು)	ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್–4ರ ಸ್ವರೂಪದ ಕಾಯ್ದೆಯ ಪ್ರತಿಯನ್ನು <u>ಅನುಬಂಧ–ಎರಲ್ಲಿ</u> ಒದಗಿಸಿದೆ.
ಇ)	ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ನಿವೇಶನ ನೀಡಲು ಮಂಜೂರಾದ ಸ್ಥಳ ಹಾಗೂ ಜನವಸತಿ ಪ್ರದೇಶಗಳನ್ನು ಸೆಕ್ಷನ್–4 ರಿಂದ ವಿನಾಯಿತಿ ನೀಡಬಹುದೇ; ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆಯೇನು?	ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4(1)ರಡಿ ಮೀಸಲು ಅರಣ್ಯವೆಂದು ಘೋಷಿಸುವ ಮೊದಲೇ ಆಶ್ರಯ ನಿವೇಶನ ನೀಡಲು ಹಾಗೂ ಇತರೆ ಉದ್ದೇಶಗಳಿಗೆ ಮಂಜೂರಾಗಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್–5ರಡಿ ಸಂಬಂಧಪಟ್ಟ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಯಾವುದೇ ವ್ಯಕ್ತಿಗೆ ಇರಬಹುದಾದ ಹಕ್ಕುಬಾಧ್ಯತೆಗಳನ್ನು ಇತ್ಯರ್ಥಗೊಳಿಸಿ ನಿರ್ಧರಿಸಿ ವಿಚಾರಣೆ ಮಾಡುವ ಅಧಿಕಾರವಿರುತ್ತದೆ.

ಸಂಖ್ಯೆ: ಅಪಜೀ 29 ಎಫ್ಎಫ್ 2020

11/03/2020

(ಆನಂದ್ ಸಿಂಗ್)
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವರು

ಅನುಬಂಧ-ಬ

ಅಥವಾ ರೂಪಿಸಿದ ಅಥವಾ ಟೊಳ್ಳು ಮಾಡಿದ ಅಥವಾ ಹಾಗೆ ಮಾಡಿರದ ಎಲ್ಲಾ ಮರವು ಸೇರಿರುತ್ತವೆ;

(21) "ಮರ" ಎಂಬುದರಲ್ಲಿ ತೇಗು, ತಾಳೆ ಮರಗಳು, ಬಿದಿರು, ಕಡಿದ ಮರದ ಮೋಟು, ಕುರುಚಲು ಗಿಡವೂ, ಮತ್ತು ಬೆತ್ತಗಳು ಒಳಗೊಳ್ಳುತ್ತವೆ;

(22) "ಗ್ರಾಮ ಅರಣ್ಯ" ಎಂದರೆ, ಈ ಅಧಿನಿಯಮದ IIIನೇ ಅಧ್ಯಾಯದ ಉಪಬಂಧಗಳಿಗನುಸಾರವಾಗಿ ಹಾಗೆ ಗ್ರಾಮ ಅರಣ್ಯವೆಂಬುದಾಗಿ ಅಧಿಸೂಚಿಸಲ್ಪಾದ ಯಾವುದೇ ಭೂಮಿ.

(23) "ಗ್ರಾಮ ಅರಣ್ಯ ಸಮಿತಿ" ಎಂದರೆ, ಪ್ರಕರಣ 31ಎ ಮೇರೆಗೆ ರಚಿಸಲಾದ ಗ್ರಾಮ ಅರಣ್ಯ ಸಮಿತಿ.

ಅಧ್ಯಾಯ - II

ಮೀಸಲು ಅರಣ್ಯಗಳು

3. ಮೀಸಲು ಅರಣ್ಯಗಳನ್ನು ನಿರ್ಮಿಸಲು ಅಧಿಕಾರ :- ರಾಜ್ಯ ಸರ್ಕಾರವು, ಸರ್ಕಾರದ ಸ್ವತ್ತಾಗಿರುವ ಅಥವಾ ಸರ್ಕಾರವು ಸ್ವಾಮ್ಯಹಕ್ಕುಗಳನ್ನು ಹೊಂದಿರುವ ಅಥವಾ ಅದರ ಅರಣ್ಯ ಉತ್ಪನ್ನವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಪಡೆದುಕೊಳ್ಳಲು ಸರ್ಕಾರಕ್ಕೆ ಹಕ್ಕುಳ್ಳ ಯಾವುದಾದರೂ ಭೂಮಿಯನ್ನು ಇನ್ನು ಮುಂದೆ ಉಪಬಂಧಿಸಲ್ಪಾದ ರೀತಿಯಲ್ಲಿ ಒಂದು ಮೀಸಲು ಅರಣ್ಯವನ್ನಾಗಿ ರಚಿಸಬಹುದು.

4. ಸರ್ಕಾರದಿಂದ ಅಧಿಸೂಚನೆ :- (1) ಯಾವುದೇ ಭೂಮಿಯನ್ನು ಮೀಸಲು ಅರಣ್ಯವಾಗಿ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದಾಗ ರಾಜ್ಯ ಸರ್ಕಾರವು-

(ಎ) ಅಂತಹ ಭೂಮಿಯನ್ನು ಒಂದು ಮೀಸಲು ಅರಣ್ಯವಾಗಿ ರಚಿಸಬೇಕೆಂದು ತೀರ್ಮಾನಿಸಿರುವುದಾಗಿ ಘೋಷಿಸುವ;

(ಬಿ) ಅಂತಹ ಭೂಮಿ ಇರುವ ಸ್ಥಳವನ್ನು ಮತ್ತು ಅದರ ಪರಿಮಿತಿಗಳನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವ; ಮತ್ತು,

(ಸಿ) ಅಂತಹ ಪರಿಮಿತಿಯಲ್ಲಿರುವ ಯಾವುದೇ ಭೂಮಿಯಲ್ಲಿ ಇಲ್ಲವೇ ಅದರ ಮೇಲೆ ಅಥವಾ ಯಾವುದೇ ಅರಣ್ಯದ ಉತ್ಪನ್ನದಲ್ಲಿ ಅಥವಾ ಅದರ ಮೇಲೆ ಯಾವೊಬ್ಬ ವ್ಯಕ್ತಿಯು ಕ್ಲೇಮು ಮಾಡಿರುವ ಅಥವಾ ಅಂತಹ ಯಾವೊಬ್ಬ ವ್ಯಕ್ತಿಯ ಪರವಾಗಿ ಇರುವುದಾಗಿ ಆರೋಪಿತವಾಗಿರುವ ಯಾವುದೇ ಹಕ್ಕುಗಳ ಅಸ್ತಿತ್ವದ, ಸ್ವರೂಪ ಮತ್ತು ವ್ಯಾಪ್ತಿಯ ಸಂಬಂಧದಲ್ಲಿ ವಿಚಾರಣೆ ನಡೆಸಲು ಮತ್ತು ಅವುಗಳನ್ನು ನಿರ್ಧರಿಸಲು ಮತ್ತು ಈ ಅಧ್ಯಾಯದಲ್ಲಿ ಉಪಬಂಧಿಸಲಾದಂತೆ ವ್ಯವಹರಿಸಲು ಒಬ್ಬ ಅಧಿಕಾರಿಯನ್ನು (ಇನ್ನು ಮುಂದೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ಎಂದು ಕರೆಯಲಾಗುತ್ತದೆ) ನೇಮಕ ಮಾಡುವ ಒಂದು ಅಧಿಸೂಚನೆಯನ್ನು ಹೊರಡಿಸತಕ್ಕದ್ದು.

ವಿವರಣೆ :- (ಬಿ) ಖಂಡದ ಉದ್ದೇಶಕ್ಕಾಗಿ ಅರಣ್ಯದ ಪರಿಮಿತಿಗಳನ್ನು, ರಸ್ತೆಗಳ, ನದಿಗಳ, ಸೇತುವೆಗಳ ಅಥವಾ ಚೆನ್ನಾಗಿ ಗೊತ್ತಿರುವ ಅಥವಾ ಸುಲಭವಾಗಿ ತಿಳಿದುಕೊಳ್ಳಬಹುದಾದ ಇತರ ಗಡಿಗಳ ಮೂಲಕ ವಿವರಿಸುವುದು ಸಾಕಷ್ಟಾಗಿರತಕ್ಕದ್ದು.

(2) (1)ನೇ ಉಪ ಪ್ರಕರಣದ (ಸಿ) ಖಂಡದ ಅಡಿಯಲ್ಲಿ ನೇಮಕ ಮಾಡಲಾದ ಅಧಿಕಾರಿಯು, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯ ಹುದ್ದೆಯ ಹೊರತಾಗಿ ಅರಣ್ಯ ಇಲಾಖೆಯ ಇತರ ಯಾವುದೇ ಹುದ್ದೆಯಲ್ಲಿ ಇರದಿರುವ ವ್ಯಕ್ತಿಯಾಗಿರತಕ್ಕದ್ದು. ಆದರೆ ಈ ಅಧ್ಯಾಯದ ಅಡಿಯಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು ನಡೆಸತಕ್ಕ ವಿಚಾರಣೆಯಲ್ಲಿ ರಾಜ್ಯ ಸರ್ಕಾರವು ತನ್ನನ್ನು ಪ್ರತಿನಿಧಿಸಲು ಒಬ್ಬ ಅರಣ್ಯ ಅಧಿಕಾರಿಯನ್ನು ನೇಮಕಮಾಡಬಹುದು.

5. ಅರಣ್ಯ ವ್ಯವಸ್ಥಾಪನಾ ಅಧಿಕಾರಿಯಿಂದ ಉದ್ಘೋಷಣೆ :- 4ನೇ ಪ್ರಕರಣದ ಅಡಿಯಲ್ಲಿ ಒಂದು ಅಧಿಸೂಚನೆಯನ್ನು ಹೊರಡಿಸಿದಾಗ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಅಂತಹ ಅಧಿಸೂಚನೆಯಲ್ಲಿ ಒಳಗೊಂಡಿರುವ ಯಾವುದೇ ಭಾಗವು ಇರುವ ಪ್ರತಿಯೊಂದು ತಾಲ್ಲೂಕಿನ ಮುಖ್ಯ ಸ್ಥಳದಲ್ಲಿ ಮತ್ತು ಅಂತಹ ಭೂಮಿಯ ಅಕ್ಕಪಕ್ಕದಲ್ಲಿರುವ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದಲ್ಲಿ ಕನ್ನಡ ಭಾಷೆಯಲ್ಲಿ ಮತ್ತು ಆ ಪ್ರದೇಶದ ಇತರ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಒಂದು ಉದ್ಘೋಷಣೆಯನ್ನು ಪ್ರಕಟಿಸತಕ್ಕದ್ದು, ಅದರಲ್ಲಿ-

(ಎ) ಉದ್ದೇಶಿಸಿದ ಅರಣ್ಯದ ಸ್ಥಳವನ್ನು ಮತ್ತು ಗಡಿಗಳನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ ವಿವರಿಸತಕ್ಕದ್ದು;

(ಬಿ) 6ನೇ ಪ್ರಕರಣದ ಉಪಬಂಧಗಳ ಸಾರಾಂಶವನ್ನು ಪ್ರಕಟಿಸತಕ್ಕದ್ದು;

(ಸಿ) ಅಂತಹ ಅರಣ್ಯವು ಮೀಸಲು ಅರಣ್ಯವೆಂದು ಏರ್ಪಡಿಸಲ್ಪಟ್ಟ ಅನಂತರ ಮುಂದೆ ಹೇಳಿರುವಂತೆ, ಆ ಬಗ್ಗೆ ಉಂಟಾಗಬಹುದಾದ ಪರಿಣಾಮಗಳನ್ನು ವಿವರಿಸತಕ್ಕದ್ದು; ಮತ್ತು,

(ಡಿ) ಅಂತಹ ಘೋಷಣೆಯನ್ನು ಪ್ರಕಟಿಸುವ ದಿನಾಂಕದಿಂದ ಮೂರು ತಿಂಗಳಿಗಿಂತ ಕಡಿಮೆಯಲ್ಲದ ಅವಧಿಯನ್ನು ನಿರ್ದಿಷ್ಟಪಡಿಸಿದ ಮತ್ತು 4ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಅಥವಾ ನಮೂದಿಸಲಾದ ಯಾವುದೇ ಹಕ್ಕನ್ನು ಕ್ಲೇಮು ಮಾಡುವ ಅಥವಾ ಕ್ಲೇಮನ್ನು ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಯು ಇಂಥ ಹಕ್ಕಿನ ಅಥವಾ ಕ್ಲೇಮಿನ (ಯಾವುದಾದರೂ ಇದ್ದರೆ) ಸ್ವರೂಪವನ್ನು ನಿರ್ದಿಷ್ಟಪಡಿಸುವ ಒಂದು ಲಿಖಿತ ನೋಟೀಸನ್ನು ಅಂತಹ ಅವಧಿಯೊಳಗಾಗಿ ಆ ಅಧಿಕಾರಿಗೆ ಸಲ್ಲಿಸಬೇಕೆಂದು ಅಥವಾ ಅಂತಹ ಅವಧಿಯೊಳಗಾಗಿ ಅವರ ಮುಂದೆ ಹಾಜರಾಗಿ ಅಂತಹ ಹಕ್ಕಿನ ಅಥವಾ ಕ್ಲೇಮಿನ ಸ್ವರೂಪವನ್ನು ತಿಳಿಸಬೇಕೆಂದು ಮತ್ತು ಈ ಸಂದರ್ಭಗಳಲ್ಲಿ ವ್ಯಕ್ತಿ ಯಾವುದೇ ಸಂದರ್ಭದಲ್ಲಿ ಈ ಬಗ್ಗೆ ತನ್ನನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಎಲ್ಲಾ ದಸ್ತಾವೇಜುಗಳನ್ನು ಹಾಜರು ಮಾಡಬೇಕೆಂದೂ ಅಂತಹ ವ್ಯಕ್ತಿಗೆ ಅಗತ್ಯಪಡಿಸತಕ್ಕದ್ದು.

ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಮೀಸಲು ಅರಣ್ಯವನ್ನು ನಿರ್ಮಿಸಬೇಕೆಂದು ಉದ್ದೇಶಿಸಿದಂತಹ ಭೂಮಿಯಲ್ಲಿರುವ ಅಥವಾ ಅದಕ್ಕೆ ಹೊಂದಿಕೊಂಡಿರುವ ಯಾವುದಾದರೂ ಭೂಮಿಯ ಮಾಲೀಕನೆಂದು ಅಥವಾ ಅನುಭೋಗದಾರನೆಂದು ಗೊತ್ತಿರುವ ಅಥವಾ ಹೇಳಲಾಗುವ ಪ್ರತಿಯೊಬ್ಬ ವ್ಯಕ್ತಿಗೆ ಅಥವಾ ಅವನು ಮಾನ್ಯ ಮಾಡಿದ ಅವನ ಏಜೆಂಟನಿಗೆ ಅಥವಾ ವ್ಯವಸ್ಥಾಪಕನಿಗೆ ಅದೇ ಅರ್ಥವುಳ್ಳ ಒಂದು ನೋಟೀಸನ್ನು ನೀಡತಕ್ಕದ್ದು. ಅಂತಹ ಭೂಮಿಯು ಇರುವ ಹಳ್ಳಿಯ ಪರಿಮಿತಿಗಳ ಹೊರಗೆ ವಾಸಿಸುವ ವ್ಯಕ್ತಿಗಳಿಗೆ ಇಂಥ ನೋಟೀಸನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಬಹುದು.

6. ಅರಣ್ಯ ಹಕ್ಕು ಪ್ರಾಪ್ತಿಗೆ ಪ್ರತಿಬಂಧ : (1) ನಾಲ್ಕನೇ ಪ್ರಕರಣದ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ ಅನಂತರ ಸರ್ಕಾರದಿಂದ ಅದರ ಪರವಾಗಿ ಅಥವಾ ಅಧಿಸೂಚನೆ ಹೊರಡಿಸುವಾಗ ಯಾರಲ್ಲಿ ಅಂತಹ ಹಕ್ಕು ಅಥವಾ ಅಂತಹ ಹಕ್ಕನ್ನು ಸೃಜಿಸುವ ಅಧಿಕಾರ ನಿಹಿತವಾಗಿತ್ತೋ ಅಂತಹ ವ್ಯಕ್ತಿ ಅಥವಾ ಅವನ ಪರವಾಗಿ ಲಿಖಿತವಾಗಿ ಕೊಟ್ಟ ಉತ್ತರಾಧಿಕಾರ, ನೀಡಿದ ಮಂಜೂರಾತಿ ಅಥವಾ ಮಾಡಿಕೊಂಡ ಕರಾರಿನ ಮೂಲಕವಾಗಿ ಅಲ್ಲದೆ ಅಂತಹ ಅಧಿಸೂಚನೆಯಲ್ಲಿ ಒಳಗೊಂಡ ಭೂಮಿಯಲ್ಲಿ ಅಥವಾ ಅದರ ಮೇಲೆ ಯಾವ ಹಕ್ಕೂ ಯಾರಿಗೂ ಪ್ರಾಪ್ತವಾಗತಕ್ಕದ್ದಲ್ಲ; ಮತ್ತು ಇದರಲ್ಲಿ ಇನ್ನು ಮುಂದೆ ಉಪಬಂಧಿಸಿದ್ದರ ಹೊರತಾಗಿ ಅಂತಹ ಭೂಮಿಯ ಮೇಲೆ ಯಾವುದೇ ಹೊಸ ದಾರಿಯನ್ನು ಕಟ್ಟತಕ್ಕದ್ದಲ್ಲ ಅಥವಾ ಯಾವುದೇ ನಡುತೋಪನ್ನು ಬೆಳೆಸತಕ್ಕದ್ದಲ್ಲ, ಸಾಗುವಳಿಗಾಗಿ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ಹೊಸದಾಗಿ ಭೂಮಿ ಹಸನು ಮಾಡತಕ್ಕದ್ದಲ್ಲ, ಮತ್ತು ವ್ಯಾಪಾರದ ಅಥವಾ ಉತ್ಪಾದನೆಯ ಉದ್ದೇಶಕ್ಕಾಗಿ ಯಾವುದೇ ಮರಗಳನ್ನು ಕಡಿಯತಕ್ಕದ್ದಲ್ಲ, ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಯಲ್ಲದೆ ಅಂತಹ ಭೂಮಿಯ ಸಂಬಂಧದಲ್ಲಿ ಯಾವುದೇ ಪಟ್ಟಾವನ್ನು ಅಥವಾ ಅನುಭೋಗದ ಹಕ್ಕನ್ನು ಮಂಜೂರು ಮಾಡತಕ್ಕದ್ದಲ್ಲ ಮತ್ತು ಅಂತಹ ಮಂಜೂರಾತಿ ಇಲ್ಲದೆ ನೀಡಲಾದ ಪ್ರತಿಯೊಂದು ಪಟ್ಟಾ ಅಥವಾ ಅನುಭೋಗದ ಹಕ್ಕು ಅಸಿಂಧುವಾಗತಕ್ಕದ್ದು.

(2) ಅರಣ್ಯ ವ್ಯವಸ್ಥಾಪನಾ ಅಧಿಕಾರಿಯ ಲಿಖಿತ ಅನುಮತಿಯ ಅಡಿಯಲ್ಲಿ ಮಾಡಲಾದ ಯಾವುದೇ ಕಾರ್ಯಕ್ಕೆ ಈ ಪ್ರಕರಣದಲ್ಲಿರುವುದು ಯಾವುದೂ ಪ್ರತಿಬಂಧಕವಾಗುವುದೆಂದು ಭಾವಿಸತಕ್ಕದ್ದಲ್ಲ.

(3) ಯಾವುದೇ ಸಿವಿಲ್ ನ್ಯಾಯಾಲಯವು, 4ನೇ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯ ಮತ್ತು 17ನೇ ಪ್ರಕರಣದ ಅಡಿಯಲ್ಲಿ ಹೊರಡಿಸಬೇಕಾದ ಅಂತಿಮ ಅಧಿಸೂಚನೆಯ ಪ್ರಕಟಣೆಯ ದಿನಾಂಕಗಳ ನಡುವಿನ ಅವಧಿಯಲ್ಲಿ, 4ನೇ ಪ್ರಕರಣದ ಅಡಿಯಲ್ಲಿ ಒಳಗೊಂಡ ಅಧಿಸೂಚನೆಯಲ್ಲಿರುವ ಯಾವುದೇ ಭೂಮಿಯಲ್ಲಿ ಅಥವಾ ಭೂಮಿಯ ಮೇಲೆ ಅಥವಾ ಯಾವುದೇ ಭೂಮಿಯ ಅರಣ್ಯ ಉತ್ಪನ್ನದ ಬಗ್ಗೆ ಯಾವುದೇ ಹಕ್ಕನ್ನು ಸ್ಥಾಪಿಸುವ ಬಗ್ಗೆ ಯಾವುದೇ ದಾವೆಯನ್ನು ವಿಚಾರಣೆಗೆ ತೆಗೆದುಕೊಳ್ಳತಕ್ಕದ್ದಲ್ಲ.

7. ಅರಣ್ಯ ವ್ಯವಸ್ಥಾಪನಾ ಅಧಿಕಾರಿಯಿಂದ ವಿಚಾರಣೆ : ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, 5ನೇ ಪ್ರಕರಣದ (ಬಿ) ಖಂಡದ ಅಡಿಯಲ್ಲಿ ನೀಡಲಾಗಿದ್ದ ಎಲ್ಲಾ ಹೇಳಿಕೆಗಳನ್ನು ಬರೆದುಕೊಳ್ಳತಕ್ಕದ್ದು ಮತ್ತು ಅನುಕೂಲವಾದ ಯಾವುದಾದರೊಂದು ಸ್ಥಳದಲ್ಲಿ, ಆ ಪ್ರಕರಣದ ಅಡಿಯಲ್ಲಿ ಸೂಕ್ತವಾಗಿ ಮಂಡಿಸಿದ ಎಲ್ಲಾ ಕ್ಲೇಮುಗಳ ಬಗ್ಗೆ ಮತ್ತು 4ನೇ ಪ್ರಕರಣದಲ್ಲಿ ಹೇಳಲಾದ ಮತ್ತು 5ನೇ ಪ್ರಕರಣದ ಅಡಿಯಲ್ಲಿ ಕ್ಲೇಮು ಮಾಡಲಾಗದಿದ್ದ ಯಾವುದೇ ಹಕ್ಕುಗಳ ಅಸ್ತಿತ್ವ ಮತ್ತು ವ್ಯಾಪ್ತಿಯ ಬಗ್ಗೆ, ಅವುಗಳನ್ನು ಸರ್ಕಾರದ ದಾಖಲೆಗಳಿಂದ ಮತ್ತು ಅವುಗಳ ಬಗ್ಗೆ ತಿಳಿದಿರಬಹುದಾದ ಯಾವೊಬ್ಬ ವ್ಯಕ್ತಿಯ ಸಾಕ್ಷ್ಯದಿಂದ ಕಂಡುಹಿಡಿಯಬಹುದಾದಷ್ಟರ ಮಟ್ಟಿಗೆ, ವಿಚಾರಣೆ ಮಾಡತಕ್ಕದ್ದು.

ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು ಅದೇ ಕಾಲಕ್ಕೆ 4ನೇ ಪ್ರಕರಣದ (2)ನೇ ಉಪ ಪ್ರಕರಣದ ಅಡಿಯಲ್ಲಿ ನೇಮಿಸಲಾದ ಅರಣ್ಯ ಅಧಿಕಾರಿಯು, ಯಾರಾದರೂ ಇದ್ದರೆ, ಅಂತಹ ಅಧಿಕಾರಿಯು, ಅಂತಹ ಯಾವುದೇ ಅಧಿಕಾರದ ಕ್ಲೇಮಿನ ಬಗ್ಗೆ ಮಾಡಬಹುದಾದ ಯಾವುದೇ ಆಕ್ಷೇಪಣೆಯನ್ನು ಮತ್ತು ಅಂತಹ ಯಾವುದೇ ಹಕ್ಕಿನ ಅಸ್ತಿತ್ವ ಮತ್ತು ವ್ಯಾಪ್ತಿಯ ಬಗ್ಗೆ ಕೊಡಬಹುದಾದ ಯಾವುದೇ ಮಾಹಿತಿಯನ್ನು ಪರಿಗಣಿಸತಕ್ಕದ್ದು ಮತ್ತು ಅವುಗಳನ್ನು ದಾಖಲಿಸತಕ್ಕದ್ದು.

8. ಅರಣ್ಯ ವ್ಯವಸ್ಥಾಪನಾ ಅಧಿಕಾರಿಯ ಅಧಿಕಾರಗಳು : ಅಂತಹ ವಿಚಾರಣೆಯ ಉದ್ದೇಶಕ್ಕಾಗಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು ಈ ಮುಂದಿನ ಅಧಿಕಾರಗಳನ್ನು ಚಲಾಯಿಸಬಹುದು, ಎಂದರೆ :-

(i) ಯಾವುದೇ ಭೂಮಿಯಲ್ಲಿ ಸ್ವಯಂ ತಾನೇ ಅಥವಾ ಸದರಿ ಉದ್ದೇಶದ ಸಲುವಾಗಿ ತನ್ನಿಂದ ಪ್ರಾಧಿಕೃತನಾದ ಯಾವೊಬ್ಬ ಅಧಿಕಾರಿಯಿಂದ, ಪ್ರವೇಶ ಮಾಡುವ ಮತ್ತು ಅದರ ಭೂಮಾಪನ ಮಾಡುವ, ಅದನ್ನು ಗುರುತಿಸುವ ಮತ್ತು ಅದರ ನಕ್ಷೆಯನ್ನು ತಯಾರಿಸುವ ಅಧಿಕಾರ, ಮತ್ತು

(ii) ದಾವೆಗಳ ಅಧಿವಿಚಾರಣೆಯಲ್ಲಿ ಸಿವಿಲ್ ನ್ಯಾಯಾಲಯಕ್ಕೆ ಇರುವ ಅಧಿಕಾರಗಳು.

9. ಹಕ್ಕುಗಳ ಅಳಿವು : ಯಾವ ಹಕ್ಕುಗಳ ಸಂಬಂಧದಲ್ಲಿ 5ನೇ ಪ್ರಕರಣದ ಅಡಿಯಲ್ಲಿ ಕ್ಲೇಮು ಮಾಡಲಾಗಿಲ್ಲವೋ ಮತ್ತು ಯಾವ ಹಕ್ಕುಗಳ ಅಸ್ತಿತ್ವದ ಬಗ್ಗೆ 7ನೇ ಪ್ರಕರಣದ ಅಡಿಯಲ್ಲಿ ವಿಚಾರಣೆಯಿಂದ ಯಾವುದೇ ಮಾಹಿತಿಯು ದೊರೆತಿಲ್ಲವೋ ಅಂತಹ ಹಕ್ಕುಗಳು, ಅವುಗಳ ಬಗ್ಗೆ ಕ್ಲೇಮು ಮಾಡುವ ವ್ಯಕ್ತಿಯು 5ನೇ ಪ್ರಕರಣದ ಅಡಿಯಲ್ಲಿ ನಿಗದಿಪಡಿಸಲಾದ ಅವಧಿಯೊಳಗಾಗಿ ಅಂತಹ ಕ್ಲೇಮನ್ನು ಮಾಡದ್ದಕ್ಕೆ ತನಗೆ ಸಾಕಷ್ಟು ಕಾರಣವಿತ್ತೆಂದು 17ನೇ ಪ್ರಕರಣದ ಅಡಿಯಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸುವುದಕ್ಕೆ ಮುಂಚೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗೆ ಮನದಟ್ಟು ಮಾಡಿದ ಹೊರತು ಅಳಿದು ಹೋಗತಕ್ಕದ್ದು ಹಾಗೆ ಮನದಟ್ಟು

ಮಾಡಿಸಿದ ಸಂದರ್ಭದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು ಆ ಕ್ಲೇಮನ್ನು ಇಲ್ಲಿ ಇನ್ನು ಮುಂದೆ ಸಂಬಂಧಿಸಿರುವಂತೆ ವಿಲೆ ಮಾಡಲು ಮುಂದುವರಿಸತಕ್ಕದ್ದು.

10. ಸರದಿ ಸಾಗುವಳಿಯ ಸಂಬಂಧದಲ್ಲಿ ಕ್ಲೇಮುಗಳ ಬಗ್ಗೆ ವ್ಯವಹರಿಸುವುದು : (1) ಸರದಿ ಸಾಗುವಳಿಯ ಪದ್ಧತಿಗೆ ಸಂಬಂಧಪಡುವ ಕ್ಲೇಮಿನ ಸಂದರ್ಭದಲ್ಲಿ, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಕ್ಲೇಮಿನ ಮತ್ತು ಆ ಪದ್ಧತಿಗೆ ಅವಕಾಶ ಕೊಡುವ ಅಥವಾ ಅದನ್ನು ನಿಯಂತ್ರಿಸುವ ಸ್ಥಳೀಯ ನಿಯಮದ ಅಥವಾ ಆದೇಶದ ವಿವರಗಳನ್ನು ಕೊಡುವ ಹೇಳಿಕೆಯನ್ನು ದಾಖಲ್ಮಾಡತಕ್ಕದ್ದು ಮತ್ತು ಆ ಹೇಳಿಕೆಯನ್ನು ಸದರಿ ಪದ್ಧತಿಯನ್ನು ಅನುಸರಿಸಲು ಅವಕಾಶ ಕೊಡುವ ಅಥವಾ ಅದನ್ನು ಪೂರ್ಣವಾಗಿ ಅಥವಾ ಭಾಗಶಃ ಪ್ರತಿಬಂಧಿಸುವ ಬಗ್ಗೆ ತನ್ನ ಅಭಿಪ್ರಾಯ ಸಹಿತವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.

(2) ಆ ಹೇಳಿಕೆಯು ಮತ್ತು ಅಭಿಪ್ರಾಯವು ತಲುಪಿದ ಬಳಿಕ, ರಾಜ್ಯ ಸರ್ಕಾರವು, ಆ ಪದ್ಧತಿಗೆ ಪೂರ್ಣವಾಗಿ ಅಥವಾ ಭಾಗಶಃ ಅನುಮತಿ ನೀಡುವ ಅಥವಾ ಪ್ರತಿಬಂಧಿಸುವ ಆದೇಶ ಮಾಡಬಹುದು.

(3) ಅಂತಹ ಪದ್ಧತಿಗೆ ಪೂರ್ಣವಾಗಿ ಅಥವಾ ಭಾಗಶಃ ಅನುಮತಿ ನೀಡಿದರೆ, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು–

(ಎ) ಕ್ಲೇಮು ಮಾಡುವವರ ಉದ್ದೇಶಗಳಿಗೆ ಸೂಕ್ತವಾಗಿ ಅನುಕೂಲ ವಾಗಿರುವಂಥ ಸ್ಥಳದಲ್ಲಿ ಮತ್ತು ಸಾಕಷ್ಟು ವಿಸ್ತೀರ್ಣದ, ಸೂಕ್ತ ಬಗೆಯ ಭೂಮಿಯನ್ನು ಬಿಟ್ಟುಬಿಡುವಂತೆ ಭೂಮಾಪನ ಮಾಡಲಾಗುತ್ತಿರುವ ಭೂಮಿಯ ಪರಿಮಿತಿಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ; ಅಥವಾ,

(ಬಿ) ಭೂಮಾಪನಾ ಮಾಡಲಾಗುತ್ತಿರುವ ಭೂಮಿಯ ಕೆಲವು ಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮತ್ತು ತಾನು ನಿಯಮಿಸಬಹುದಾದ ಷರತ್ತುಗಳ ಅಡಿಯಲ್ಲಿ ಸರದಿ ಸಾಗುವಳಿಯನ್ನು ಕೈಗೊಳ್ಳಲು ಕ್ಲೇಮು ಮಾಡುವವರಿಗೆ ಅನುಮತಿಯನ್ನು ನೀಡುವ ಮೂಲಕ ಅದರ ಅನುಸರಣೆಗಾಗಿ ವ್ಯವಸ್ಥೆಮಾಡಬಹುದು.

(4) (3)ನೇ ಉಪ ಪ್ರಕರಣದ ಅಡಿಯಲ್ಲಿ ಮಾಡಲಾದ ಎಲ್ಲಾ ವ್ಯವಸ್ಥೆಗಳು, ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಗೆ ಒಳಪಟ್ಟಿರತಕ್ಕದ್ದು.

(5) ಎಲ್ಲಾ ಸಂದರ್ಭಗಳಲ್ಲೂ ಸರದಿ ಸಾಗುವಳಿಯ ಪದ್ಧತಿಯನ್ನು, ರಾಜ್ಯ ಸರ್ಕಾರದ ನಿಯಂತ್ರಣಕ್ಕೆ, ನಿರ್ಬಂಧಕ್ಕೆ ಮತ್ತು ರದ್ದುಗೊಳಿಸುವಿಕೆಗೆ ಒಳಪಟ್ಟ ಒಂದು ವಿಶೇಷಾಧಿಕಾರವೆಂದು ಭಾವಿಸತಕ್ಕದ್ದು.

11. ಹಕ್ಕನ್ನು ಕ್ಲೇಮು ಮಾಡಲಾದ ಭೂಮಿಯನ್ನು ಆರ್ಜಿಸಲು ಅಧಿಕಾರ : (1) ದಾರಿಯ ಹಕ್ಕನ್ನು ಅಥವಾ ಹುಲ್ಲುಗಾವಲಿನ ಹಕ್ಕಿನ ಹೊರತಾಗಿ ಯಾವುದೇ ಭೂಮಿಯಲ್ಲಿ ಅದರ ಮೇಲೆ ಅಥವಾ ಅಂತಹ ಭೂಮಿಯಲ್ಲಿರುವಂಥ ಅರಣ್ಯ ಉತ್ಪಾದನೆಯ ಅಥವಾ ಜಲಮಾರ್ಗದ ಅಥವಾ ಅಂತಹ ಭೂಮಿಯ ಮೇಲಿರುವ ಯಾವುದೇ ಕಟ್ಟಡದ ಸಂಬಂಧವಾಗಿ ಹಕ್ಕು ಕ್ಲೇಮು ಮಾಡುವ ಸಂದರ್ಭದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಅಂತಹ ಹಕ್ಕನ್ನು ಪೂರ್ಣವಾಗಿ ಅಥವಾ ಭಾಗಶಃ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಒಂದು ಆದೇಶವನ್ನು ಮಾಡತಕ್ಕದ್ದು.

(2) ಅಂತಹ ಕ್ಲೇಮನ್ನು ಪೂರ್ಣವಾಗಿ ಅಥವಾ ಭಾಗಶಃ ಒಪ್ಪಿಕೊಳ್ಳಲಾಗಿರುವ ಸಂದರ್ಭದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು;

(i) ಅಂತಹ ಭೂಮಿಯನ್ನು ಅಥವಾ ಕಟ್ಟಡವನ್ನು ಅಂತಹ ಮೀಸಲು ಅರಣ್ಯಗಳ ಪರಿಮಿತಿಗಳಿಂದ ಹೊರತುಪಡಿಸತಕ್ಕದ್ದು; ಅಥವಾ,

(ii) ಹಕ್ಕುಗಳನ್ನು ಬಿಟ್ಟುಕೊಡುವುದಕ್ಕಾಗಿ ಅದರ ಮಾಲೀಕನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು; ಅಥವಾ,

(iii) ಭೂ ಅರ್ಜನೆ ಅಧಿನಿಯಮ, 1894ರಲ್ಲಿ ಉಪಬಂಧಿಸಿರುವ ರೀತಿಯಲ್ಲಿ ಅಂತಹ ಭೂಮಿಯನ್ನು ಅರ್ಜಿಸಲು ಕ್ರಮವನ್ನು ಕೈಕೊಳ್ಳತಕ್ಕದ್ದು.

(3) ಅಂತಹ ಭೂಮಿಯನ್ನು ಅಥವಾ ಕಟ್ಟಡವನ್ನು ಹಾಗೆ ಅರ್ಜಿಸುವ ಉದ್ದೇಶಕ್ಕಾಗಿ;

(ಎ) ಅರಣ್ಯ ವ್ಯವಸ್ಥಾಪನಾ ಅಧಿಕಾರಿಯನ್ನು ಭೂ ಅರ್ಜನೆ ಅಧಿನಿಯಮ, 1894ರ ಅಡಿಯಲ್ಲಿ ವ್ಯವಹರಿಸುವ ಜಿಲ್ಲಾಧಿಕಾರಿ ಎಂದು ಭಾವಿಸತಕ್ಕದ್ದು.

(ಬಿ) ಹಿತಾಸಕ್ತಿಯುಳ್ಳ ಮತ್ತು ಕ್ಲೇಮುದಾರನನ್ನು ಸದರಿ ಅಧಿನಿಯಮದ 9ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸಿಗನುಸಾರವಾಗಿ ತನ್ನ ಮುಂದೆ ಹಾಜರಾಗುವಂಥ ವ್ಯಕ್ತಿಯೆಂದು ಭಾವಿಸತಕ್ಕದ್ದು.

(ಸಿ) ಆ ಅಧಿನಿಯಮದ ಪೂರ್ವೋಕ್ತ ಪ್ರಕರಣಗಳ ಉಪಬಂಧಗಳನ್ನು ಪಾಲಿಸಲಾಗಿದೆಯೆಂದು ಭಾವಿಸತಕ್ಕದ್ದು; ಮತ್ತು,

(ಡಿ) ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಕ್ಲೇಮುದಾರನ ಸಮ್ಮತಿಯನ್ನು ಪಡೆದು ಅಥವಾ (ಸದರಿ ಅಧಿನಿಯಮದಲ್ಲಿ ಪರಿಭಾಷಿಸಲಾದಂತೆ) ಕ್ಲೇಮುದಾರನ ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಯ ಸಮ್ಮತಿಯನ್ನು ಪಡೆದು ನ್ಯಾಯಾಲಯವು ಭೂಮಿಯ ರೂಪದಲ್ಲಿ ಅಥವಾ ಭಾಗಶಃ ಭೂಮಿಯಿಂದ ಮತ್ತು ಭಾಗಶಃ ಹಣದ ರೂಪದಲ್ಲಿ ಪರಿಹಾರವನ್ನು ನೀಡಬಹುದು.

12. ದಾರಿಯ ಅಥವಾ ಹುಲ್ಲುಗಾವಲಿನ ಅಥವಾ ಅರಣ್ಯ ಉತ್ಪನ್ನದ ಅಥವಾ ನೀರಿನ ಹಕ್ಕುಗಳ ಕ್ಲೇಮುಗಳ ಮೇಲೆ ಆದೇಶ : ದಾರಿಯ ಅಥವಾ ಹುಲ್ಲುಗಾವಲಿನ ಅಥವಾ ಅರಣ್ಯ ಉತ್ಪನ್ನದ ಅಥವಾ ನೀರಿನ ಹಕ್ಕುಗಳ ಕ್ಲೇಮಿನ ಸಂಬಂಧದಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಇಂಥ ಕ್ಲೇಮುಗಳ ವಿವರಗಳನ್ನು ಉಲ್ಲೇಖಿಸುವ ಮತ್ತು

ಅವುಗಳನ್ನು ಪೂರ್ಣವಾಗಿ ಅಥವಾ ಭಾಗಶಃ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಆದೇಶವನ್ನು ಮಾಡತಕ್ಕದ್ದು.

13. ಕ್ಲೇಮನ್ನು ಒಪ್ಪಿಕೊಂಡಲ್ಲಿ ದಾಖಲ್ಮಾಡುವುದು : ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, 12ನೇ ಪ್ರಕರಣದ ಅಡಿಯಲ್ಲಿ ಯಾವುದೇ ಕ್ಲೇಮನ್ನು ಪೂರ್ಣವಾಗಿ ಅಥವಾ ಭಾಗಶಃ ಒಪ್ಪಿಕೊಂಡರೆ, ಅವನು, ಕ್ಲೇಮನ್ನು ಎಷ್ಟರಮಟ್ಟಿಗೆ ಒಪ್ಪಿಕೊಳ್ಳಲಾಗಿದೆ ಎಂಬುದನ್ನು ದಾಖಲಿಸತಕ್ಕದ್ದು ಮತ್ತು ಆ ಬಗ್ಗೆ ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ ಈ ಮುಂದಿನ ಅಂಶಗಳನ್ನು ನಿರ್ದಿಷ್ಟಪಡಿಸತಕ್ಕದ್ದು—

(ಎ) ಕ್ಲೇಮು ಮಾಡುವ ವ್ಯಕ್ತಿಯ ಹೆಸರು, ತಂದೆಯ ಹೆಸರು, ನಿವಾಸ ಮತ್ತು ವೃತ್ತಿ;

(ಬಿ) ಅಂತಹ ಹಕ್ಕುಗಳ ಚಲಾವಣೆಯನ್ನು ಕ್ಲೇಮು ಮಾಡಲಾಗುವ ಅಂತಹ ಎಲ್ಲ ಜಮೀನುಗಳ ಅಥವಾ ಜಮೀನುಗಳ ಸಮೂಹಗಳ ಹೆಸರು (ಯಾವುದಾದರೂ ಇದ್ದರೆ), ಮತ್ತು ವಿಸ್ತೀರ್ಣ ಮತ್ತು ಎಲ್ಲ ಕಟ್ಟಡಗಳ ಹೆಸರು (ಯಾವುದಾದರೂ ಇದ್ದರೆ) ಮತ್ತು ಇರುವ ಸ್ಥಳ;

(ಸಿ) ದಾರಿಯ ಹಕ್ಕುಗಳ ಸಂಬಂಧದಲ್ಲಿ, ಅವುಗಳನ್ನು ಯಾರು ಉಪಭೋಗಿಸಬಹುದು, ದಾರಿಯ ಅಗಲತೆ ಮತ್ತು ವಾಹನ ಸಂಚಾರಕ್ಕಾಗಿಯೋ ಅಥವಾ ಜನಗಳಿಗೆ ಮತ್ತು ಜಾನುವಾರುಗಳಿಗೆ ಮಾತ್ರವಾಗಿಯೇ ಮತ್ತು ಅಂತಹ ಹಕ್ಕಿಗೆ ಸೇರಿದ ಷರತ್ತುಗಳು ಯಾವುದಾದರೂ ಇದ್ದರೆ, ಅವು;

(ಡಿ) ಹುಲ್ಲುಗಾವಲಿನ ಸಂಬಂಧದಲ್ಲಿ, ಕ್ಲೇಮುದಾರನು ಕಾಲಕಾಲಕ್ಕೆ ಅರಣ್ಯದಲ್ಲಿ ಮೇಯಿಸಲು ಅನುಮತಿ ಕೊಡಲಾಗಿರುವ ಜಾನುವಾರುಗಳ ಸಂಖ್ಯೆ ಮತ್ತು ವಿವರ ಹಾಗೆ ಮೇಯಿಸಲು ಅವಕಾಶ ಕೊಟ್ಟ ಋತುಮಾನ ಮತ್ತು ಅಂತಹ ಹಕ್ಕುಗಳಿಗೆ ಸಂಬಂಧಿಸಿದ ಯಾವುದೇ ಷರತ್ತುಗಳು;

(ಇ) ಅರಣ್ಯ ಉತ್ಪನ್ನದ ಸಂಬಂಧದಲ್ಲಿ, ಕ್ಲೇಮುದಾರನು ತೆಗೆದುಕೊಳ್ಳಲು ಅಥವಾ ಪಡೆಯಲು ಹಕ್ಕುಳ್ಳವನಾಗಿರುವ ಚೌಬೀನೆ ಅಥವಾ ಇತರ ಅರಣ್ಯ ಉತ್ಪನ್ನದ ಪ್ರಮಾಣ, ಅಂತಹ ಚೌಬೀನೆಯನ್ನು ಅಥವಾ ಅರಣ್ಯ ಉತ್ಪನ್ನದ ಪ್ರಯೋಜನವನ್ನು ಗುತ್ತಿಗೆ ಕೊಡಬಹುದೇ, ಮಾರಬಹುದೇ ಅಥವಾ ವಿನಿಮಯ ಮಾಡಬಹುದೇ ಎಂಬುದು ಮತ್ತು ಅಂತಹ ಹಕ್ಕಿನ ಸ್ವರೂಪ, ಸಂದರ್ಭಗಳು ಮತ್ತು ವ್ಯಾಪ್ತಿಯನ್ನು ನಿರ್ದಿಷ್ಟಪಡಿಸಲು ಅವಶ್ಯಕವಾಗಬಹುದಾದ ಇತರ ವಿವರಗಳು;

(ಎಫ್) ನೀರಿನ ಸಂಬಂಧದಲ್ಲಿ, ಆ ನೀರನ್ನು ಯಾರು ಮತ್ತು ಯಾವ ಉದ್ದೇಶಗಳಿಗಾಗಿ ಬಳಸಬಹುದು ಎಂಬುದು ಮತ್ತು ಅದರ ಉಪಯೋಗಕ್ಕೆ ಸೇರಿದ ಯಾವುದೇ ಷರತ್ತು.

14. ಒಪ್ಪಿಕೊಂಡ ಹಕ್ಕುಗಳ ಚಲಾವಣೆ : (1) ಹಾಗೆ ದಾಖಲೆಯನ್ನು ಮಾಡಿದ ಅನಂತರ, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ತನ್ನ ಬಹುಮಟ್ಟಿನ ಅಧಿಕಾರಕ್ಕೆ ಅನುಸಾರವಾಗಿ ಮತ್ತು ಕ್ಲೇಮು ಮಾಡಲಾದ ಮೀಸಲು ಅರಣ್ಯವನ್ನು ಸುವ್ಯವಸ್ಥೆಯಲ್ಲಿಟ್ಟುಕೊಂಡು ಬರುವುದಕ್ಕೆ ಸೂಕ್ತ ಗಮನಕೊಡುತ್ತಾ, ಹಾಗೆ ಒಪ್ಪಿಕೊಳ್ಳಲಾದ ಹಕ್ಕುಗಳ ನಿರಂತರ ಚಲಾವಣೆಯನ್ನು ಖಚಿತಪಡಿಸುವಂಥ ಆದೇಶಗಳನ್ನು ಮಾಡಬಹುದು.

(2) ಈ ಉದ್ದೇಶಕ್ಕಾಗಿ, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು,

(ಎ) ಸಮಂಜಸವಾಗಿ ಅನುಕೂಲವಾಗಿರುವಂಥ ಬೇರೆ ಯಾವುದಾದರೂ ದಾರಿಯ ಹಕ್ಕನ್ನು ಒದಗಿಸಬಹುದು; ಅಥವಾ,

(ಬಿ) ಹುಲ್ಲುಗಾವಲಿನಲ್ಲಿ ಮೇಯಿಸುವ ಅಥವಾ ಇತರ ಅರಣ್ಯ ಉತ್ಪನ್ನಗಳನ್ನು ಪಡೆಯುವ ಹಕ್ಕುಗಳನ್ನು ಚಲಾಯಿಸಲು ಸಾಕಷ್ಟು ವಿಸ್ತೀರ್ಣವುಳ್ಳ ಇತರ ಅರಣ್ಯ ಪ್ರದೇಶವನ್ನು ಮತ್ತು ಯುಕ್ತವಾಗಿ ಅನುಕೂಲವಾಗಿರುವ ಸ್ಥಳದಲ್ಲಿ ಗೊತ್ತುಮಾಡಬಹುದು ಮತ್ತು ಅವಕಾಶ ಕೊಟ್ಟಿರುವ ಮಟ್ಟಿಗೆ ಕ್ಲೇಮುದಾರರಿಗೆ ಅಂತಹ ಹಕ್ಕುಗಳನ್ನು ಪ್ರದಾನ ಮಾಡಿರುವ ಒಂದು ಆದೇಶವನ್ನು ದಾಖಲ್ಮಾಡಬಹುದು; ಅಥವಾ,

(ಸಿ) ಮೀಸಲಾಗಿರಿಸಬೇಕೆಂದು ಉದ್ದೇಶಿಸಿರುವ ಅರಣ್ಯದ ಪರಿಮಿತಿಗಳನ್ನು, ಅದರ ಮೇಲೆ ದಾರಿ ಹಕ್ಕು ಅಥವಾ ಅದರಿಂದ ನೀರು ಪಡೆಯಲು ಹಕ್ಕುಳ್ಳ ಪ್ರದೇಶವನ್ನು ಹೊರತುಪಡಿಸುವಂತೆ, ಬದಲಾಯಿಸಬಹುದು ಅಥವಾ ಹುಲ್ಲುಗಾವಲಿನಲ್ಲಿ ಜಾನುವಾರುಗಳನ್ನು ಮೇಯಿಸುವುದು, ಅಥವಾ ಇತರ ಅರಣ್ಯದ ಉತ್ಪನ್ನಗಳ ವಿಚಾರದಲ್ಲಿ ಕ್ಲೇಮುದಾರರ ಉದ್ದೇಶಗಳಿಗಾಗಿ ಸಾಕಷ್ಟು ವಿಸ್ತೀರ್ಣವುಳ್ಳ ಅರಣ್ಯ ಪ್ರದೇಶವನ್ನು ಸೂಕ್ತ ಅನುಕೂಲವಾಗಿರುವ ಪ್ರದೇಶದಲ್ಲಿ ಹೊರತುಪಡಿಸಬಹುದು ಮತ್ತು ಆ ರೀತಿ ಹೊರತುಪಡಿಸಲಾದ ಭೂಮಿಯು, ಕೊನೆಯದಾಗಿ ಇತ್ಯರ್ಥಗೊಳಿಸಲಾದಂತೆ ಅರಣ್ಯದ ಗಡಿಗಳ ಹೊರಗಿರಬಹುದು ಅಥವಾ ಆ ಗಡಿಗಳ ಒಳಗಿರಬಹುದು ಅಥವಾ ಅದು ಗಡಿಗಳ ಒಳಗಿದ್ದಲ್ಲಿ ಅದನ್ನು ಗುರುತು ಮಾಡಿ ಅದಕ್ಕೆ ಮೀಸಲು ಅರಣ್ಯಗಳಿಗೆ ಸಂಬಂಧಿಸಿದ ನಿಯಮಗಳು ಅನ್ವಯಿಸದ ಆವರಣವಾಗಿಯೆಂದು ಅಧಿಸೂಚಿಸತಕ್ಕದ್ದು; ಅಥವಾ,

(ಡಿ) ಕ್ಲೇಮುದಾರರಿಗೆ ಮುಂದುವರಿಸಲು ಅವಕಾಶ ಕೊಟ್ಟಿರುವಷ್ಟರಮಟ್ಟಿಗೆ, ದಾರಿಯ ಅಥವಾ ಮೇಯಿಸುವಿಕೆಯ ಅಥವಾ ಇತರ ಅರಣ್ಯದ ಉತ್ಪನ್ನಗಳ ಅಥವಾ ನೀರಿನ ಹಕ್ಕನ್ನು (ಸಂದರ್ಭಾನುಸಾರ), ನಿಯಮಿಸಬಹುದಾದಂಥ ನಿಯಮಗಳ ಪ್ರಕಾರ ಮೀಸಲಾಗಿಡಬೇಕೆಂದು ಉದ್ದೇಶಿಸಿರುವ ಅರಣ್ಯದ ಭಾಗಗಳಲ್ಲಿ ಅಂತಹ ಕಾಲಮಾನಗಳಲ್ಲಿ ಮುಂದುವರಿಯುವಂತೆಯೂ ಅದರ, ಅಂತಹ ಹಕ್ಕುಗಳನ್ನು ದುರುಪಯೋಗಪಡಿಸದಂತೆಯೂ ಖಚಿತಪಡಿಸಿಕೊಂಡು ಆದೇಶವನ್ನು ದಾಖಲ್ಮಾಡಬಹುದು.

15. ಹಕ್ಕುಗಳ ಬಗ್ಗೆ ಪರಿಹಾರ : ಮೀಸಲು ಅರಣ್ಯವನ್ನು ಸುವ್ಯವಸ್ಥೆಯಲ್ಲಿ ಕೊಂಡು ಬರುವುದಕ್ಕೆ ತಕ್ಕ ಗಮನಕೊಟ್ಟು ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು 14ನೇ ಪ್ರಕರಣದ ಅಡಿಯಲ್ಲಿ ಹಾಗೆ ಅವಕಾಶ ಕೊಡಲಾಗಿರುವಷ್ಟರ ಮಟ್ಟಿಗೆ ಸದ ಹಕ್ಕುಗಳನ್ನು ಚಲಾಯಿಸುವುದನ್ನು ಮುಂದುವರಿಸುವಂತೆ ಖಾತರಿಪಡಿಸಲು ಸಾಧ್ಯವಿ ವೆಂದು ತನಗೆ ಕಂಡುಬಂದ ಸಂದರ್ಭದಲ್ಲಿ, ಅವನು ಭೂಅರ್ಜನೆ ಅಧಿನಿಯ 1894ರ ಉಪಬಂಧಗಳನ್ನನುಸರಿಸಿ, ಸದರಿ ಉಪಬಂಧಗಳು, ಅನ್ವಯವಾಗುವಷ್ಟು ಮಟ್ಟಿಗೆ, 4ನೇ ಪ್ರಕರಣದ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ ದಿನಾಂ ದಂದು ಅಂತಹ ಹಕ್ಕಿನ ಮೌಲ್ಯದ ಆಧಾರದ ಮೇಲೆ ನಿರ್ಧರಿಸಿದಂಥ ಪರಿಹಾರವನ ರಾಜ್ಯ ಸರ್ಕಾರವು ಸಂದಾಯಮಾಡತಕ್ಕದೆಂದು ನಿರ್ದೇಶಿಸತಕ್ಕದ್ದು.

16. 11ನೇ ಪ್ರಕರಣ, 12ನೇ ಪ್ರಕರಣದ, 14ನೇ ಪ್ರಕರಣದ ಅಥವಾ 15ನ ಪ್ರಕರಣದ ಅಡಿಯಲ್ಲಿ ಮಾಡಲಾದ ಆದೇಶದ ಮೇಲೆ ಅಪೀಲು : (1) ಈ ಅಧ್ಯಾಯ ಅಡಿಯಲ್ಲಿ ಕ್ಲೇಮು ಮಾಡಿರುವ ಯಾವನೊಬ್ಬ ವ್ಯಕ್ತಿಯು ಅಥವಾ ಅರಣ್ಯ ಅಧಿಕಾರಿ ಅಥವಾ ಈ ಬಗ್ಗೆ ರಾಜ್ಯ ಸರ್ಕಾರವು ಸಾಮಾನ್ಯವಾಗಿ ಅಥವಾ ವಿಶೇಷವಾಗಿ ಅಧಿಕಾ ನೀಡಿದ ಇತರ ವ್ಯಕ್ತಿಯು, 11ನೇ ಪ್ರಕರಣದ, 12ನೇ ಪ್ರಕರಣದ ಅಥವಾ 14ನ ಪ್ರಕರಣದ ಅಡಿಯಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಅಂತಹ ಕ್ಲೇಮಿನ ಬ ಮಾಡಿದ್ದ ಆದೇಶದ ದಿನಾಂಕದಿಂದ ಮೂರು ತಿಂಗಳೊಳಗಾಗಿ [1][ಕರ್ನಾಟಕ ಅಪೀಲ ವಿಚಾರಣಾ] ನ್ಯಾಯಾಧಿಕರಣಕ್ಕೆ ಅಪೀಲು ಮಾಡಿಕೊಳ್ಳಬಹುದು ಮತ್ತು ಅಂತ ಅಪೀಲಿನ ಮೇಲೆ ಸದರಿ ನ್ಯಾಯಾಧಿಕರಣದ ತೀರ್ಮಾನವು ಅಂತಿಮವಾಗಿ ತಕ್ಕದ್ದು.

(2) 15ನೇ ಪ್ರಕರಣದ ಅಡಿಯಲ್ಲಿ ಮಾಡಿದ ಆದೇಶದಿಂದ ಬಾಧಿತನಾ ಯಾವನೊಬ್ಬ ವ್ಯಕ್ತಿಯು, ಸದರಿ ಆದೇಶದ ದಿನಾಂಕದಿಂದ ಮೂರು ತಿಂಗಳೊಳಗಾ ಜಿಲ್ಲಾ ನ್ಯಾಯಾಲಯಕ್ಕೆ ಅಪೀಲ ಸಲ್ಲಿಸಬಹುದು ಮತ್ತು ಅಂತಹ ಅಪೀಲಿನ ಮೇ ಜಿಲ್ಲಾ ನ್ಯಾಯಾಲಯದ ತೀರ್ಮಾನವು ಅಂತಿಮವಾಗಿರತಕ್ಕದ್ದು.

17. ಅರಣ್ಯವನ್ನು ಮೀಸಲು ಅರಣ್ಯವನ್ನಾಗಿ ಘೋಷಿಸುವ ಅಧಿಸೂಚನೆ : (1) ಮುಂದಿನ ಸಂದರ್ಭಗಳಲ್ಲಿ ಎಂದರೆ,-

(ಎ) ಕ್ಲೇಮುಗಳನ್ನು ಮಾಡಲು 5ನೇ ಪ್ರಕರಣದ ಅಡಿಯಲ್ಲಿ ನಿಗದಿಮಾಡಿ ಅವಧಿಯು ಮುಗಿದಾಗ ಮತ್ತು ಆ ಪ್ರಕರಣದ ಅಡಿಯಲ್ಲಿ ಅಥವಾ 9ನ ಪ್ರಕರಣದ ಅಡಿಯಲ್ಲಿ ಮಾಡಲಾದ ಎಲ್ಲ ಕ್ಲೇಮುಗಳನ್ನು, ಯಾವುದಾದರೂ ಇದ್ದರೆ, ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು ಇತ್ಯರ್ಥಗೊಳಿಸಿದಾಗ;

(ಬಿ) ಅಂತಹ ಯಾವುದಾದರೂ ಕ್ಲೇಮುಗಳನ್ನು ಮಾಡಿದ್ದರೆ ಅಂತಹ ಕ್ಲೇಮುಗ ಬಗ್ಗೆ ಮಾಡಲಾದ ಆದೇಶಗಳ ಮೇಲೆ ಅಪೀಲನ್ನು ಮಾಡಲು 16ನ

1. 1989ರ ಅಧಿನಿಯಮ 10ರ ಮೂಲಕ ಪ್ರತ್ಯಾಯೋಜಿಸಲಾಗಿದೆ. ದಿನಾಂಕ 16-3-1989.

ಪ್ರಕರಣದ ಮೂಲಕ ಸೀಮಿತಗೊಳಿಸಲಾದ ಅವಧಿಯು ಮುಕ್ತಾಯವಾದಾಗ ಮತ್ತು ಅಂತಹ ಅವಧಿಯೊಳಗಾಗಿ ಸಲ್ಲಿಸಿದ್ದ ಎಲ್ಲ ಅಪೀಲುಗಳ (ಯಾವುದಾದರೂ ಇದ್ದರೆ) ಇತ್ಯರ್ಥವಾಗಿದ್ದಾಗ; ಮತ್ತು,

(ಸಿ) 11ನೇ ಮತ್ತು 14ನೇ ಪ್ರಕರಣಗಳ ಮೂಲಕ ನಿಯಮಿಸಲಾದ ಎಲ್ಲ ವ್ಯವಹರಣೆಗಳನ್ನು ಕೈಗೊಂಡಿದ್ದು ಮತ್ತು ಉದ್ದೇಶಿಸಿದ ಮೀಸಲು ಅರಣ್ಯದಲ್ಲಿ ಸೇರಿಸಬೇಕಾದ, ಭೂಅರ್ಜನೆ ಅಧಿನಿಯಮ 1894ರ 11ನೇ ಪ್ರಕರಣದ ಅಡಿಯಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿಯು, ಅರ್ಜಿಸಬೇಕೆಂದು ನಿರ್ಧರಿಸಿದ ಎಲ್ಲ ಭೂಮಿಗಳು ಮತ್ತು ಕಟ್ಟಡಗಳು, ಯಾವುದಾದರೂ ಇದ್ದರೆ, ಅವು ಸದರಿ ಅಧಿನಿಯಮದ 16ನೇ ಪ್ರಕರಣದ ಅಡಿಯಲ್ಲಿ ಸರ್ಕಾರದಲ್ಲಿ ನಿಹಿತವಾದಾಗ,

-ರಾಜ್ಯ ಸರ್ಕಾರದ ಮೀಸಲು ಅರಣ್ಯವಾಗಿರತಕ್ಕದ್ದೆಂದು ಉದ್ದೇಶಿಸಿರುವ ಅರಣ್ಯದ ಪರಿಮಿತಿಗಳನ್ನು ಆ ಬಗ್ಗೆ ನಿಲ್ಲಿಸಿರುವ ಗಡಿ ಗುರುತುಗಳಿಗನುಸಾರವಾಗಿ ಅಥವಾ ಬೇರೆ ರೀತಿಯಿಂದ ಸ್ಪಷ್ಟವಾಗಿ ಉಲ್ಲೇಖಿಸುವ ಒಂದು ಅಂತಹ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಹಕ್ಕುಗಳನ್ನು, ಯಾವುದಾದರೂ ಇದ್ದರೆ, ಚಲಾಯಿಸುವುದ ಕ್ಕೊಳಪಟ್ಟು, ಸದರಿ ಅಧಿಸೂಚನೆಯಲ್ಲಿ ನಿಗದಿಪಡಿಸಿದ ದಿನಾಂಕದಿಂದ ಅದು ಮೀಸಲು ಅರಣ್ಯವಾಗಿರತಕ್ಕದ್ದೆಂದು ಘೋಷಿಸುವ ಒಂದು ಅಧಿಸೂಚನೆಯನ್ನು ಪ್ರಕಟಿಸತಕ್ಕದ್ದು.

(2) ಹಾಗೆ ನಿಗದಿಮಾಡಿದ ದಿನಾಂಕದಿಂದ ಅಂತಹ ಅರಣ್ಯವನ್ನು ಒಂದು ಮೀಸಲು ಅರಣ್ಯವೆಂದು ಭಾವಿಸತಕ್ಕದ್ದು.

18. ಅಧಿಸೂಚನೆಯ ಪ್ರಕಟಣೆ- ಜಿಲ್ಲಾಧಿಕಾರಿಗಳು, ಅಂತಹ ಅಧಿಸೂಚನೆಯಲ್ಲಿ ನಿಗದಿಮಾಡಿದ ದಿನಾಂಕಕ್ಕೆ ಮೊದಲು ಅದನ್ನು ಕನ್ನಡದಲ್ಲಿ ಮತ್ತು ಆ ಪ್ರದೇಶದ ಪ್ರಾದೇಶಿಕ ಭಾಷೆಯಲ್ಲಿ ಭಾಷಾಂತರಿಸಿ, ಅದನ್ನು ಸರ್ಕಾರಿ ರಾಜ್ಯಪತ್ರದಲ್ಲೂ ಮತ್ತು ಅರಣ್ಯವು ಯಾವ ತಾಲ್ಲೂಕಿನಲ್ಲಿದೆಯೋ ಆ ತಾಲ್ಲೂಕಿನ ಕೇಂದ್ರದಲ್ಲಿಯೂ ಮತ್ತು ಅಂತಹ ಅರಣ್ಯದ ಅಕ್ಕಪಕ್ಕದಲ್ಲಿರುವ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದಲ್ಲೂ, 5ನೇ ಪ್ರಕರಣದ ಅಡಿಯಲ್ಲಿ ಉದ್ಘೋಷಣೆಯ ಸಲುವಾಗಿ ನಿಯಮಿಸಲಾದ ರೀತಿಯಲ್ಲಿ ಪ್ರಕಟಿಸತಕ್ಕದ್ದು.

19. 14ನೇ ಪ್ರಕರಣದ ಅಡಿಯಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಪರಿಷ್ಕರಿಸುವುದಕ್ಕೆ ಮತ್ತು ಕೆಲವು ಸಂದರ್ಭಗಳಲ್ಲಿ ಮೀಸಲು ಅರಣ್ಯಗಳ ಪುನಃ ನಿಗದಿಪಡಿಸುವುದಕ್ಕೆ ಅಧಿಕಾರ : (1) 17ನೇ ಪ್ರಕರಣದ ಅಡಿಯಲ್ಲಿ ಯಾವುದೇ ಅಧಿಸೂಚನೆಯನ್ನು ಪ್ರಕಟಿಸಿದ ಐದು ವರ್ಷಗಳ ಒಳಗಾಗಿ ರಾಜ್ಯ ಸರ್ಕಾರವು 14ನೇ ಪ್ರಕರಣದ ಅಡಿಯಲ್ಲಿ ಮಾಡಿದ ಯಾವುದೇ ವ್ಯವಸ್ಥೆಗಳನ್ನು ಪರಿಷ್ಕರಿಸಬಹುದು ಮತ್ತು ಈ ಉದ್ದೇಶಕ್ಕಾಗಿ 14ನೇ ಪ್ರಕರಣದ ಅಡಿಯಲ್ಲಿ ಮಾಡಿದ ಯಾವುದೇ ಆದೇಶವನ್ನು ರದ್ದುಮಾಡಬಹುದು ಅಥವಾ ಮಾರ್ಪಾಡು ಮಾಡಬಹುದು ಮತ್ತು 14ನೇ ಪ್ರಕರಣದಲ್ಲಿ ಉಲ್ಲೇಖಿಸಿರುವ ವ್ಯವಹರಣೆಗಳ ಪೈಕಿ ಯಾವುದೇ ವ್ಯವಹರಣೆಯನ್ನು ಇತರ ಅಂತಹ ಯಾವುದೇ

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 25 ಎಫ್ಎಲ್ಎಲ್ 2020

ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿ ಕಟ್ಟಡ
ಬೆಂಗಳೂರು ದಿನಾಂಕ: 11.03.2020

190
Q/S
18/3/20

ಇವರಿಂದ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,
ಬಹುಮಹಡಿ ಕಟ್ಟಡ, ಬೆಂಗಳೂರು-560001.

ಇವರಿಗೆ,

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1547ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1547/2020 ದಿನಾಂಕ: 02.03.2020

*****

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1547ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ

P.V.

(ಪಿ.ವಿ ಶ್ರೀನಿವಾಸನ್)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ (ಅರಣ್ಯ-ಸಿ)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1547
ಸದಸ್ಯರ ಹೆಸರು : ಶ್ರೀ ಸುಕುಮಾರ್ ಶೆಟ್ಟಿ. ಬಿ.ಎಂ (ಬೈಂದೂರು)
ಉತ್ತರಿಸುವ ದಿನಾಂಕ : 12/03/2020
ಉತ್ತರಿಸುವ ಸಚಿವರು : ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಕ್ರ.ಸಂ.	ಪ್ರಶ್ನೆಗಳು	ಉತ್ತರಗಳು
ಅ)	ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲೆಗಳು, ದೇವಸ್ಥಾನಗಳು ಸೇರಿದಂತೆ ಜನವಸತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿಯುಂಟು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲೆಗಳು, ದೇವಸ್ಥಾನಗಳು ಸೇರಿದಂತೆ ಜನವಸತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿಯುಂಟು ಮಾಡುತ್ತಿರುವುದಿಲ್ಲ. ಅರಣ್ಯ ಪ್ರದೇಶವನ್ನು ಅಂಗನವಾಡಿ, ಶಾಲೆಗಳು, ದೇವಸ್ಥಾನಗಳು ಸೇರಿದಂತೆ ಜನವಸತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮುಂತಾದ ವಿವಿಧ ಅರಣ್ಯೇತರ ಉದ್ದೇಶಗಳಿಗಾಗಿ ಗೇಣಿ ಆಧಾರದಲ್ಲಿ ಉಪಯೋಗಿಸಲು 1980ರ ಅರಣ್ಯ (ಸಂರಕ್ಷಣೆ) ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯವಿರುತ್ತದೆ. ಇದಕ್ಕಾಗಿ ಸಂಬಂಧಿತ ಉಪಯೋಗಿ ಸಂಸ್ಥೆಯು ಕೇಂದ್ರ ಸರ್ಕಾರದ ವೆಬ್‌ಪೋರ್ಟಲ್ www.parivesh.nic.inರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಬಂದ ನಂತರವೇ ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿ ಅರಣ್ಯ ಭೂಮಿಯ ಅನುಮತಿಯನ್ನು ನೀಡಲು ಸಾಧ್ಯವಿರುತ್ತದೆ. ಮುಂದುವರೆದು, 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳಂತೆ ವನ್ಯಜೀವಿ ಪ್ರದೇಶಗಳನ್ನು ಹೊರತು ಪಡಿಸಿ ಇತರೆ ಅರಣ್ಯ ಪ್ರದೇಶಗಳಲ್ಲಿ ಸರ್ಕಾರದ ಇಲಾಖೆಗಳು ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಕೈಗೊಳ್ಳಬೇಕಿರುವ ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ, ಸಣ್ಣ ನೀರಾವರಿ ವಿದ್ಯುತ್ ಮತ್ತು ದೂರಸಂಪರ್ಕ ಮಾರ್ಗ, ಕೂಡು ರಸ್ತೆ ಮುಂತಾದವುಗಳಿಗೆ ಕೆಲವು ಷರತ್ತುಗಳಿಗೊಳಪಟ್ಟು ಒಂದು ಹೆಕ್ಟೇರ್‌ವರೆಗಿನ ಅರಣ್ಯ ಭೂಮಿಯ ಅವಶ್ಯಕತೆ ಇರುವ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರವೇ ಅನುಮೋದನೆ / ಮಂಜೂರಾತಿ ನೀಡಲು (General Approval) ಅವಕಾಶವಿರುತ್ತದೆ.

ಆ)	ಹಾಗಿದ್ದಲ್ಲಿ, ಈ ಅರಣ್ಯ ಪ್ರದೇಶದ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?	ಅರಣ್ಯ ಪ್ರದೇಶದ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಅರಣ್ಯ ಭೂಮಿಯನ್ನು ಬಳಸುವ ಮುಂಚೆ ಸಂಬಂಧಪಟ್ಟ ಇಲಾಖೆ/ಉಪಯೋಗಿ ಸಂಸ್ಥೆಯವರು ಕೇಂದ್ರ ಸರ್ಕಾರದ ವೆಬ್ ಪೋರ್ಟಲ್ www.parivesh.nic.in ನಲ್ಲಿ ಪ್ರಸ್ತಾವನೆ ಸಲ್ಲಿಸಿ, ಪೂರ್ವಾನುಮೋದನೆ ಪಡೆದು ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿರುತ್ತದೆ.

ಸಂಖ್ಯೆ: ಅಪಜೀ 25 ಎಫ್‌ಎಲ್‌ಎಲ್ 2020

11/08/2020

(ಅರವಿಂದ್ ಲಿಂಬಾವಳಿ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 18 ಎಫ್‌ಜಿಎಲ್ 2020

ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿ ಕಟ್ಟಡ
ಬೆಂಗಳೂರು ದಿನಾಂಕ: 11.03.2020

120
4/5
12/3/20

ಇವರಿಂದ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,
ಬಹುಮಹಡಿ ಕಟ್ಟಡ, ಬೆಂಗಳೂರು–560001.

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಸಾಲ ಜಯರಾಮ್ (ತುರುವೇಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1560ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1560/2020 ದಿನಾಂಕ: 02.03.2020

*****

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಸಾಲ ಜಯರಾಮ್ (ತುರುವೇಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1560ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ

P.V. [signature]
(ಪಿ.ವಿ ಶ್ರೀನಿವಾಸನ್)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ (ಅರಣ್ಯ–ಸಿ)

S3

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : **1560**
ಸದಸ್ಯರ ಹೆಸರು : ಶ್ರೀ ಮಸಾಲ ಜಯರಾಮ್ (ತುರುವೇಕೆರೆ)
ಉತ್ತರಿಸುವ ದಿನಾಂಕ : **12/03/2020**
ಉತ್ತರಿಸುವ ಸಚಿವರು : ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಕ್ರ.ಸಂ.	ಪ್ರಶ್ನೆಗಳು	ಉತ್ತರಗಳು
ಅ)	ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅರಣ್ಯ ಜಮೀನುಗಳ ಒತ್ತುವರಿ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ತುಮಕೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ಅರಣ್ಯ ಜಮೀನುಗಳನ್ನು ಒತ್ತುವರಿ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಆ)	ಹಾಗಿದ್ದಲ್ಲಿ ಕಳೆದ 3 ವರ್ಷಗಳಿಂದ ಅಕ್ರಮವಾಗಿ ಒತ್ತುವರಿಗೊಂಡ ಅರಣ್ಯ ಜಮೀನಿನ ವಿವರ ಹಾಗೂ ಒತ್ತುವರಿ ತೆರವು ಮಾಡಿರುವ ಬಗ್ಗೆ ತಾಲ್ಲೂಕುವಾರು ಮಾಹಿತಿ ನೀಡುವುದು.	ಕಳೆದ 3 ವರ್ಷಗಳಿಂದ ಅಕ್ರಮವಾಗಿ ಒತ್ತುವರಿಗೊಂಡ ಅರಣ್ಯ ಜಮೀನಿನ ವಿವರ ಹಾಗೂ ಒತ್ತುವರಿ ತೆರವು ಮಾಡಿರುವ ತಾಲ್ಲೂಕುವಾರು ಮಾಹಿತಿಯು ಈ ಕೆಳಕಂಡಂತೆ ಇರುತ್ತದೆ.

ಕ್ರಸಂ	ತಾಲ್ಲೂಕು	ವರ್ಷ	ಪ್ರಕರಣಗಳ ಸಂಖ್ಯೆ	ಒತ್ತುವರಿಗೊಂಡ ಅರಣ್ಯ ಜಮೀನಿನ ವಿವರ (ಎಕರೆ–ಗುಂಟೆ)	ಒತ್ತುವರಿ ತೆರವು ಮಾಡಿರುವ ವಿವರ (ಎಕರೆ–ಗುಂಟೆ)
1	ತುಮಕೂರು	2017–18	1	1–00	0
		2018–19	6	16–00	0
		2019–20	17	32–07	0–20
	ಒಟ್ಟು		24	49–07	0–20
2	ಚಿಕ್ಕನಾಯಕನಹಳ್ಳಿ	2017–18	1	2–01	0
		2018–19	0	0–00	0
		2019–20	0	0–00	0
	ಒಟ್ಟು		1	02–01	0
3	ಕೊರಟಗೆರೆ	2017–18	1	3–00	0
		2018–19	0	0–00	0
		2019–20	1	0–03	0
	ಒಟ್ಟು		2	3–03	0
4	ಕುಣಿಗಲ್	2017–18	2	6–09	6–09
		2018–19	0	0–00	0
		2019–20	2	3–10	3–10
	ಒಟ್ಟು		4	9–19	9–19
5	ಶಿರಾ	2017–18	1	0–05	0–05
		2018–19	5	10–11	10–11
		2019–20	3	4–37	4–37
	ಒಟ್ಟು		9	15–13	15–13
6	ಗುಬ್ಬಿ	2017–18	1	1–20	1–20
		2018–19	3	3–20	3–20
		2019–20	3	6–00	6–00
	ಒಟ್ಟು		7	11–00	11–00
7	ತುರುವೇಕೆರೆ	2017–18	0	0–00	0
		2018–19	6	19–18	0
		2019–20	0	0–00	0
	ಒಟ್ಟು		6	19–18	0
	ಒಟ್ಟಾರೆ		53	109–28	37–06

ಇ)	ಅರಣ್ಯ ಜಮೀನಿನ ಅಕ್ರಮ ಒತ್ತುವರಿದಾರರ ವಿರುದ್ಧ ಹೂಡಿರುವ ಪ್ರಕರಣಗಳೆಷ್ಟು ಹಾಗೂ ಇದಕ್ಕಿರುವ ಮಾನದಂಡಗಳೇನು?	ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಜಮೀನನ್ನು ಒತ್ತುವರಿ ಮಾಡಲಾಗಿರುವ ಒತ್ತುವರಿದಾರರ ವಿರುದ್ಧ 53 ಅರಣ್ಯ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅರಣ್ಯ ಒತ್ತುವರಿಗಳನ್ನು ತೆರವುಗೊಳಿಸಲು 1963ರ ಕರ್ನಾಟಕ ಅರಣ್ಯ ಕಾಯ್ದೆ ಕಲಂ 64 ರಡಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವರಿಗೆ ಶಾಸನಬದ್ಧ ಅಧಿಕಾರವನ್ನು ನೀಡಲಾಗಿರುತ್ತದೆ. ಒತ್ತುವರಿದಾರರ ವಿರುದ್ಧ ಅರಣ್ಯ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64 ರಡಿಯಲ್ಲಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಸಂಖ್ಯೆ: ಅಪಜೀ 18 ಎಫ್‌ಜಿಎಲ್ 2020

11/03/2020

(ಆನಂದ್ ಸಿಂಗ್)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 20 ಎಫ್‌ಜಿಎಲ್ 2020

ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿ ಕಟ್ಟಡ
ಬೆಂಗಳೂರು ದಿನಾಂಕ: 11.03.2020

21
12/3/20

ಇವರಿಂದ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,
ಬಹುಮಹಡಿ ಕಟ್ಟಡ, ಬೆಂಗಳೂರು–560001.

ಇವರಿಗೆ,

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅನಿಲ್ ಚಿಕ್ಕಮಾದು (ಹೆಚ್.ಡಿ.ಕೋಟೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1406ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1406/2020 ದಿನಾಂಕ: 29.02.2020

*****

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅನಿಲ್ ಚಿಕ್ಕಮಾದು (ಹೆಚ್.ಡಿ.ಕೋಟೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1406ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ

P.V. [signature]
(ಪಿ.ವಿ ಶ್ರೀನಿವಾಸನ್)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ (ಅರಣ್ಯ–ಸಿ)

11/3/20

S3

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1406
ಸದಸ್ಯರ ಹೆಸರು	:	ಶ್ರೀ ಅನಿಲ್ ಚಿಕ್ಕಮಾದು (ಹೆಚ್.ಡಿ.ಕೋಟೆ)
ಉತ್ತರಿಸುವ ದಿನಾಂಕ	:	12/03/2020
ಉತ್ತರಿಸುವ ಸಚಿವರು	:	ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

*****

ಕ್ರ.ಸಂ.	ಪ್ರಶ್ನೆಗಳು	ಉತ್ತರಗಳು
ಅ)	ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಹಾಗೂ ಸರಗೂರು ತಾಲ್ಲೂಕು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಿ ಮತ್ತು ಡಿ ದರ್ಜೆ ಜಮೀನುಗಳನ್ನು ಅರಣ್ಯೀಕರಣಕ್ಕಾಗಿ ಸಾಮಾಜಿಕ ಅರಣ್ಯ ಅಥವಾ ಪ್ರಾದೇಶಿಕ ಅರಣ್ಯ ವಿಭಾಗಗಳ ವಶಕ್ಕೆ ಪಡೆಯಲಾಗಿರುವುದೇ; ಅಂತಹ ಜಮೀನುಗಳ ವಿವರಗಳನ್ನು ನೀಡುವುದು;	ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಹಾಗೂ ಸರಗೂರು ತಾಲ್ಲೂಕು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಿ ಮತ್ತು ಡಿ ದರ್ಜೆ ಜಮೀನುಗಳನ್ನು ಅರಣ್ಯೀಕರಣಕ್ಕಾಗಿ ಸಾಮಾಜಿಕ ಅರಣ್ಯ ಅಥವಾ ಪ್ರಾದೇಶಿಕ ಅರಣ್ಯ ವಿಭಾಗಗಳ ವಶಕ್ಕೆ ಪಡೆದಿರುವುದಿಲ್ಲ.
ಆ)	ಸದರಿ ಜಮೀನುಗಳನ್ನು ಸರ್ಕಾರದ ಯಾವ ಆದೇಶದ ಮೇಲೆ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಪಡೆಯಲಾಗಿದೆ. ಈ ಸಂಬಂಧ ಸರ್ಕಾರದ ಸುತ್ತೋಲೆ ಹಾಗೂ ಹಸ್ತಾಂತರದ ಅಧಿಸೂಚನೆಯ ಪ್ರತಿಯೊಂದಿಗೆ ಮಾಹಿತಿ ಒದಗಿಸುವುದು;	ಉದ್ಭವಿಸುವುದಿಲ್ಲ
ಇ)	ಸ್ಥಳೀಯವಾಗಿ ಸದರಿ ಜಮೀನುಗಳನ್ನು ಹೊರತುಪಡಿಸಿ ಅನ್ಯ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಸರ್ಕಾರಿ ಉದ್ದೇಶಗಳಾದ ವಸತಿ ಯೋಜನೆಗಳು, ಶಾಲಾ ಕಾಲೇಜುಗಳು, ಆಸ್ಪತ್ರೆ, ವಸತಿ ಶಾಲೆಗಳ ನಿರ್ಮಾಣಕ್ಕೆ ಜಮೀನುಗಳನ್ನು ನೀಡುವ ಸಂಬಂಧ ಇಲಾಖೆಯ ಅಭಿಪ್ರಾಯವೇನು/ ಮಾನದಂಡಗಳೇನು?(ವಿವರ ನೀಡುವುದು)	ವಸತಿ ಯೋಜನೆಗಳು, ಶಾಲಾ ಕಾಲೇಜುಗಳು, ಆಸ್ಪತ್ರೆ, ವಸತಿ ಶಾಲೆಗಳ ನಿರ್ಮಾಣ ಹಾಗೂ ಇತರೆ ಸರ್ಕಾರಿ ಉದ್ದೇಶಗಳಿಗೆ (ಅರಣ್ಯೇತರ ಚಟುಟಿಕೆಗಳು) ಅರಣ್ಯ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಅರಣ್ಯ (ಸಂರಕ್ಷಣೆ) ಅಧಿನಿಯಮ, 1980ರಡಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯವಿರುತ್ತದೆ. ಇದಕ್ಕಾಗಿ ಸಂಬಂಧಿತ ಉಪಯೋಗಿ ಸಂಸ್ಥೆಯು ಕೇಂದ್ರ ಸರ್ಕಾರದ ವೆಬ್ ಪೋರ್ಟಲ್ www.parivesh.nic.in ರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿರುತ್ತದೆ. ತದನಂತರ ಈ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರವು ಪೂರ್ವಾನುಮತಿ ನೀಡಿದ ನಂತರ ರಾಜ್ಯ ಸರ್ಕಾರವು ಅರಣ್ಯ ಭೂಮಿಯನ್ನು ಗುತ್ತಿಗೆ ಅನುಮತಿಯನ್ನು ನೀಡುತ್ತದೆ. ಮುಂದುವರೆದು, 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳಡಿ ಕೆಲವು ಷರತ್ತುಗಳಿಗೊಳಪಟ್ಟು

		(ಅಂದರೆ 50 ಕ್ಕಿಂತ ಕಡಿಮೆ ಮರಗಳನ್ನು ಕಡಿಯುವಂತಹ ಹಾಗೂ ವನ್ಯಜೀವಿ ಪ್ರದೇಶಗಳನ್ನು ಹೊರತು ಪಡಿಸಿ) ಮೂಲಭೂತ ಸೌಕರ್ಯಗಳಿಗೆ ಒಂದು ಹೆಕ್ಟೇರ್ ವರೆಗಿನ ಅರಣ್ಯ ಜಮೀನನ್ನು ಗುತ್ತಿಗೆಗೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುತ್ತದೆ. ಇದಲ್ಲದೇ, ಸಂಬಂಧಿತ ಅರಣ್ಯ ಪ್ರದೇಶವು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ಘೋಷಿತ ರಾಷ್ಟ್ರೀಯ ಉದ್ಯಾನವನ / ವನ್ಯಜೀವಿ ಅಭಯಾರಣ್ಯ / ಹುಲಿ ಪ್ರದೇಶ ಮುಂತಾದ ವನ್ಯಜೀವಿ ಪ್ರದೇಶವಾಗಿದ್ದಲ್ಲಿ 1980ರ ಅರಣ್ಯ (ಸಂರಕ್ಷಣೆ) ಕಾಯ್ದೆಯಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಜೊತೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಪೂರ್ವಾನುಮತಿ ಪಡೆಯುವುದು ಸಹ ಕಡ್ಡಾಯವಿದ್ದು ಈ ಸಂಬಂಧ ಉಪಯೋಗಿ ಸಂಸ್ಥೆಯು ಕೇಂದ್ರ ಸರ್ಕಾರವು ನಿಗದಿಪಡಿಸಿದ ವೆಬ್ ಪೋರ್ಟಲ್ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಿರುತ್ತದೆ.

ಸಂಖ್ಯೆ: ಅಪಜೀ 20 ಎಫ್‌ಜಿಎಲ್ 2020

11/03/2020

(ಆನಂದ್ ಸಿಂಗ್)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ:ಆಕುಕ 15 ಹೆಚ್‌ಎಸ್‌ಡಿ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು, ದಿನಾಂಕ:12-03-2020

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ~~ಪರಿಷತ್ತು~~ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಬೆಳ್ಳಿ ಪ್ರಕಾಶ್ (ಕಡೂರು)ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1661ಕ್ಕೆ ಉತ್ತರಿಸುವ ಬಗ್ಗೆ.

ಉಲ್ಲೇಖ: ತಮ್ಮ ಅ.ಸ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1661/2020, ದಿನಾಂಕ:02.03.2020.

******

ಮಾನ್ಯ ಕರ್ನಾಟಕ ವಿಧಾನ ~~ಪರಿಷತ್ತಿನ~~ ಸಭಾ ಸದಸ್ಯರಾದ ಶ್ರೀ ಬೆಳ್ಳಿ ಪ್ರಕಾಶ್ (ಕಡೂರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1661 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿರುತ್ತೇನೆ.

ತಮ್ಮ ನಂಬುಗೆಯ,

(ಎಮ್ ಎಮ್ ರಾಜು) 12/3
ಶಾಖಾಧಿಕಾರಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಸೇವೆಗಳು)

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1661
ಮಾನ್ಯ ಸದಸ್ಯರ ಹೆಸರು	ಶ್ರೀ ಬೆಳ್ಳಿಪ್ರಕಾಶ್ (ಕಡೂರು)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
ಅ	ಚಿಕ್ಕಮಗಳೂರು ಜಿಲ್ಲೆ ಹಾಗೂ ಕಡೂರು ತಾಲ್ಲೂಕಿನಲ್ಲಿ ಬರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಘಟಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಸಂಖ್ಯೆ ಎಷ್ಟು; (ವಿವರ ನೀಡುವುದು)	ಚಿಕ್ಕಮಗಳೂರು ಜಿಲ್ಲೆ ಮತ್ತು ಕಡೂರು ತಾಲ್ಲೂಕಿನಲ್ಲಿ ಬರುವ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಘಟಕ/ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಂಜೂರಾದ ವೈದ್ಯರು/ಸಿಬ್ಬಂದಿಗಳ ಸಂಖ್ಯೆ: (see table below)

ಜಿಲ್ಲೆ/ತಾಲ್ಲೂಕು	ಮಂಜೂರಾದ ವೈದ್ಯರ ಹುದ್ದೆಗಳ ಸಂಖ್ಯೆ:	ಮಂಜೂರಾದ ಸಿಬ್ಬಂದಿ ಹುದ್ದೆಗಳ ಸಂಖ್ಯೆ:
ಚಿಕ್ಕಮಗಳೂರು ಜಿಲ್ಲೆ	**GDMO & 251 SPECIALIST.**	**2022**
ಕಡೂರು ತಾಲ್ಲೂಕು.	**GDMO. 56**	**428**
ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.		

ಕ್ರ. ಸಂ.	ಪ್ರಶ್ನೆ	ಉತ್ತರ
ಆ	ಖಾಲಿ ಇರುವ ವೈದ್ಯರ ಮತ್ತು ಸಿಬ್ಬಂದಿಗಳ ಸಂಖ್ಯೆ ಎಷ್ಟು; ಖಾಲಿ ಹುದ್ದೆ ಭರ್ತಿ ಮಾಡಲು ಸರ್ಕಾರದಿಂದ ಕೈಗೊಂಡಿರುವ ಕ್ರಮಗಳೇನು; ಯಾವಾಗ ಭರ್ತಿ ಮಾಡಲಾಗುವುದು;	ಚಿಕ್ಕಮಗಳೂರು ಜಿಲ್ಲೆ ಮತ್ತು ಕಡೂರು ತಾಲ್ಲೂಕಿನಲ್ಲಿ ಬರುವ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಘಟಕ/ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು/ಸಿಬ್ಬಂದಿಗಳ ಸಂಖ್ಯೆ: (see table below)

ಜಿಲ್ಲೆ/ತಾಲ್ಲೂಕು	ವೈದ್ಯರ ಖಾಲಿ ಹುದ್ದೆಗಳ ಸಂಖ್ಯೆ:	ಸಿಬ್ಬಂದಿ ಖಾಲಿ ಹುದ್ದೆಗಳ ಸಂಖ್ಯೆ:
ಚಿಕ್ಕಮಗಳೂರು ಜಿಲ್ಲೆ	**GDMO-& SPECIALIST. 72**	**989**
ಕಡೂರು ತಾಲ್ಲೂಕು.	**GDMO. 16**	**164**

ಖಾಲಿ ಇರುವ ವೈದ್ಯರು/ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.

ಕ್ರ. ಸಂ.	ಪ್ರಶ್ನೆ	ಉತ್ತರ
ಇ	ಕಡೂರು ತಾಲ್ಲೂಕು; ಬೀರೂರು ಆಸ್ಪತ್ರೆಯಲ್ಲಿ ವೈದ್ಯರ (ಫಿಷಿಶಿಯನ್) ಹುದ್ದೆ ಖಾಲಿ ಇದ್ದು, ವೈದ್ಯರನ್ನು ವರ್ಗಾವಣೆ ಮಾಡದಿರಲು ಕಾರಣವೇನು; ಯಾವಾಗ ವರ್ಗಾವಣೆ ಮಾಡಲಾಗುವುದು;	ಕಡೂರು ತಾಲ್ಲೂಕು ಬೀರೂರು ಆಸ್ಪತ್ರೆಯಲ್ಲಿ ವೈದ್ಯರ (ಫಿಷಿಶಿಯನ್) ಹುದ್ದೆ ದಿನಾಂಕ: 31-01-2020ರಲ್ಲಿ ಸ್ವ-ಇಚ್ಛಾ ನಿವೃತ್ತಿಯಿಂದ ಖಾಲಿ ಇರುತ್ತದೆ. ಮುಂದಿನ ವರ್ಗಾವಣೆ ಸಾಲಿನಲ್ಲಿ ಕೌನ್ಸಿಲಿಂಗ್ ಮುಖಾಂತರ ಭರ್ತಿ ಮಾಡಲು ಕ್ರಮ ವಹಿಸಲಾಗುವುದು.

ಈ	ಸರ್ಕಾರ ಔಷಧಿ ಸಾಮಾಗ್ರಿಗಳನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಬೇಕಾದರೆ ಆಯಾ ತಾಲ್ಲೂಕಿನ ವೈದ್ಯಾಧಿಕಾರಿಗಳವರಿಗೆ ಸೂಕ್ತ ಪ್ರಸ್ತಾವನೆಯ ಬೇಡಿಕೆಯಂತೆ ಔಷಧಿ ಸಾಮಾಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆಯೇ;	ಹೌದು. ಆರೋಗ್ಯ ಇಲಾಖೆಯ ಎಲ್ಲಾ ಸರ್ಕಾರದ ಆರೋಗ್ಯ ಸಂಸ್ಥೆಗಳಿಗೆ, ಆಯಾ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಯಿಂದ **NAC (Need Assessment Committee)** ಸಮಿತಿ ಔಷಧಿ ಬೇಡಿಕೆ ಅನ್ವಯ ಪ್ರತಿ ವರ್ಷ ವಾರ್ಷಿಕ ಬೇಡಿಕೆಯನ್ನು ಪಡೆದು ಅದರ ಅನುಸಾರವಾಗಿ ಕೆ.ಎಸ್.ಡಿ.ಎಲ್.ಡಬ್ಲ್ಯೂ.ಎಸ್. ಬೆಂಗಳೂರು. ಸಂಸ್ಥೆಯಿಂದ ಕೆ.ಟಿ.ಟಿ.ಪಿ ಅನ್ವಯ ಔಷಧಿಗಳನ್ನು ಖರೀದಿಸಿ ಸರಬರಾಜು ಮಾಡಲಾಗುತ್ತಿದೆ.

ಸಂ:ಆಕುಕ 15 ಹೆಚ್ ಎಸ್ ಡಿ 2020

[ಬಿ. ಶ್ರೀರಾಮುಲು]
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಪ್ರಶ್ನೆ ಸಂಖ್ಯೆ: ೬೦೧
ಅನುಬಂಧ - 1

ಚಿಕ್ಕಮಗಳೂರು ಜಿಲ್ಲೆಯ ಮಂಜೂರು/ ಕಾರ್ಯನಿರತ/ ಖಾಲಿ ಹುದ್ದೆಗಳ ವಿವರ (ಜಿಲ್ಲಾ ಆಸ್ಪತ್ರೆ ಸೇರಿದಂತೆ)

ಕ್ರಸಂ	ಹುದ್ದೆಯ ಹೆಸರು	ಮಂಜೂರಾದ ಹುದ್ದೆ	ಕಾರ್ಯನಿರತ ಹುದ್ದೆ	ಖಾಲಿ ಹುದ್ದೆ	ಷರಾ
1	'ಎ' ವರ್ಗದ ಅಧಿಕಾರಿಗಳು	251	179	72	ಗುತ್ತಿಗೆ ಎಂಬಿಬಿಎಸ್ & ಆಯುಷ್ ಸೇರಿದಂತೆ ಕಾರ್ಯನಿರತ ಹುದ್ದೆಗಳು
2	'ಬಿ' ವರ್ಗದ ಅಧಿಕಾರಿಗಳು	20	7	13	
3	'ಸಿ' ವರ್ಗದ ನೌಕರರು	1382	855	527	
4	'ಡಿ' ವರ್ಗದ ನೌಕರರು	620	171	449	
ಒಟ್ಟು		**2273**	**1212**	**1061**	

ಕಡೂರು ತಾಲ್ಲೂಕಿನ ಮಂಜೂರು/ ಕಾರ್ಯನಿರತ/ ಖಾಲಿ ಹುದ್ದೆಗಳ ವಿವರ

ಕ್ರಸಂ	ಹುದ್ದೆಯ ಹೆಸರು	ಮಂಜೂರಾದ ಹುದ್ದೆ	ಕಾರ್ಯನಿರತ ಹುದ್ದೆ	ಖಾಲಿ ಹುದ್ದೆ	ಷರಾ
1	'ಎ' ವರ್ಗದ ಅಧಿಕಾರಿಗಳು	56	40	16	ಗುತ್ತಿಗೆ ಎಂಬಿಬಿಎಸ್ & ಆಯುಷ್ ಸೇರಿದಂತೆ ಕಾರ್ಯನಿರತ ಹುದ್ದೆಗಳು
2	'ಬಿ' ವರ್ಗದ ಅಧಿಕಾರಿಗಳು	1	0	1	
3	'ಸಿ' ವರ್ಗದ ನೌಕರರು	298	224	74	
4	'ಡಿ' ವರ್ಗದ ನೌಕರರು	129	40	89	
ಒಟ್ಟು		**484**	**304**	**180**	

ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿಗಳು, ಚಿಕ್ಕಮಗಳೂರು

ಅನುಬಂಧ–2

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಅರೆ–ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಗಳು.

1. ತಜ್ಞ ವೈದ್ಯರನ್ನು **"On Call Basis"** ಮೇಲೆ ತೆಗೆದುಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಆಕುಕ 178 ಹೆಚ್‌ಎಸ್‌ಹೆಚ್ 2011, ದಿನಾಂಕ: 20–05–2016 ರಲ್ಲಿ ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

2. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರಿ ಆದೇಶ ಸಂಖ್ಯೆ: ಆಕುಕ 297 ಹೆಚ್‌ಎಸ್‌ಹೆಚ್ 2015, ದಿನಾಂಕ:22–04–2016 ಹಾಗೂ ಆಕುಕ 359 ಹೆಚ್‌ಎಸ್‌ಹೆಚ್ 2016, ದಿನಾಂಕ:01–08–2016ರಲ್ಲಿ ಅನುಮತಿ ನೀಡಲಾಗಿದೆ. ಎಂಬಿಬಿಎಸ್ ಪದವಿ ಹೊಂದಿದ ವೈದ್ಯರು ಲಭ್ಯವಿಲ್ಲದೆ ಇದ್ದ ಪಕ್ಷದಲ್ಲಿ ಸದರಿ ಹುದ್ದೆಯ ಎದುರು ಗುತ್ತಿಗೆ ಆಯುಷ್ ವೈದ್ಯರನ್ನು ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

3. ಖಾಲಿ ಇರುವ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿಯಿಂದ ವಿಶೇಷ ನಿಯಮಗಳ ಮೂಲಕ ಭರ್ತಿ ಮಾಡಲು ದಿನಾಂಕ:06.02.2020 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅಂತಿಮ ನಿಯಮಗಳನ್ನು ಪ್ರಕಟಿಸುವ ಪ್ರಕ್ರಿಯೇ ಚಾಲ್ತಿಯಲ್ಲಿದೆ.

4. ವಿಶೇಷ ನೇಮಕಾತಿ ಸಮಿತಿಯಿಂದ ದಿನಾಂಕ 09.09.2019 ರಲ್ಲಿ 977 ಶುಶ್ರೂಷಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಕೌನ್ಸಿಲಿಂಗ್ ಮೂಲಕ ಸ್ಥಳ ನೇಮಕಾತಿ ಮಾಡಿ ಈಗಾಗಲೇ ನೇಮಕಾತಿ ಆದೇಶಗಳನ್ನು ಜಾರಿ ಮಾಡಲಾಗಿರುತ್ತದೆ.

5. ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆ ಸಂಖ್ಯೆ ಎಸ್‌ಆರ್‌ಸಿ/21/2017-18 ದಿನಾಂಕ 20.06.2017 ರನ್ವಯ ಶುಶ್ರೂಷಕರು (ಡಿಪ್ಲಮೋ)-889 ಹುದ್ದೆಗಳಿಗೆ ದಿನಾಂಕ 27.02.2020 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಸದರಿ ಹುದ್ದೆಗಳನ್ನು ನಿಯಮಾನುಸಾರ ಭರ್ತಿಮಾಡಲಾಗುವುದು.

6. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 293 ವಿವಿಧ ವೃಂದದ ಅರೆ-ವೈದ್ಯಕೀಯ ಹುದ್ದೆಗಳನ್ನು ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲಾಗಿದ್ದು, ಪ್ರಕ್ರಿಯೇ ಚಾಲನೆಯಲ್ಲಿರುತ್ತದೆ.

7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ 4981 ಅರೆ-ವೈದ್ಯಕೀಯ ಹುದ್ದೆಗಳಲ್ಲಿ ಫಾರ್ಮಸಿಸ್-400, ಕ್ಷ-ಕಿರಣ ತಂತ್ರಜ್ಞರು-08 ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ-150 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲಾಗಿದ್ದು, ಪ್ರಕ್ರಿಯೇ ಚಾಲನೆಯಲ್ಲಿರುತ್ತದೆ.

8. ಇನ್ನುಳಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಫಾರ್ಮಸಿಸ್ಟ್-400 ಮತ್ತು ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು-150 ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಟೆಂಡರ್ ಕರೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

--- -- ---

ಕರ್ನಾಟಕ ಸರ್ಕಾರ

ಸಂಖ್ಯೆ:ಆಕುಕ 14 ಹೆಚ್‌ಎಸ್‌ಡಿ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು, ದಿನಾಂಕ:11-03-2020

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ರಾಜೇಗೌಡ ಟಿ. ಡಿ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1704ಕ್ಕೆ ಉತ್ತರಿಸುವ ಬಗ್ಗೆ.

ಉಲ್ಲೇಖ: ತಮ್ಮ ಅ.ಸ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1704/2020, ದಿನಾಂಕ:29.02.2020.

******

ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ರಾಜೇಗೌಡ ಟಿ. ಡಿ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1704ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿರುತ್ತೇನೆ.

ತಮ್ಮ ನಂಬುಗೆಯ,

(ಯ. ಶಿವಶಂಕರ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಸೇವೆಗಳು)

<u>ಕರ್ನಾಟಕ ವಿಧಾನಸಭೆ</u>

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1704
ಮಾನ್ಯ ಸದಸ್ಯರ ಹೆಸರು	ಶ್ರೀ ರಾಜೇಗೌಡ.ಟಿ.ಡಿ (ಶೃಂಗೇರಿ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಮಲೆನಾಡು ಪ್ರದೇಶದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಹೆಚ್ಚಾಗಿದ್ದು, ಇದನ್ನು ನೀಗಿಸಲು ಇಲ್ಲಿ ಕಾರ್ಯನಿರ್ವಹಿಸಲು ಬರುವ ಅಧಿಕಾರಿ, ನೌಕರರು ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ಗಿರಿಭತ್ಯೆ ಯೋಜನೆಯನ್ನು ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ;	ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ/12/ ಎಸ್.ಆರ್.ಪಿ 2012 (IV) ದಿನಾಂಕ: 14-06-2012ರ ಪ್ರಕಾರ ನಂದಿಬೆಟ್ಟ, ಶ್ರೀ ಮಹದೇಶ್ವರ ಸ್ವಾಮಿ ಬೆಟ್ಟ, ಕೃಷ್ಣರಾಜ ಮತ್ತು ಬಿಳಿಗಿರಿರಂಗ ಬೆಟ್ಟ ಮತ್ತು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಗಿರಿತಾಣ ಭತ್ಯೆ ಮಂಜೂರು ಮಾಡಲಾಗುವುದು. (ಅದೇಶದ ಪ್ರತಿಯನ್ನು ಅನುಬಂಧ-1ರಲ್ಲಿ ನೀಡಲಾಗಿದೆ)
ಆ	ಇದ್ದಲ್ಲಿ, ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು)	ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಕೈಗೊಂಡಿರುವ ಕ್ರಮಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ.

ಸಂ: ಆಕುಕ 14 ಹೆಚ್ ಎಸ್ ಡಿ 2020.

[ಬಿ. ಶ್ರೀರಾಮುಲು]
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಅನುಬಂಧ - 1 ಪ್ರಶ್ನೆಸಂಖ್ಯೆ: 704

ಕರ್ನಾಟಕ ಸರ್ಕಾರದ ನಡವಳಿ

ವಿಷಯ:– ಗಿರಿತಾಣ ಭತ್ಯೆ – ದರಗಳ ಪರಿಷ್ಕರಣೆ.

ಓದಲಾಗಿದೆ: ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 31 ಎಸ್‌ಆರ್‌ಪಿ 2007 (V) ದಿನಾಂಕ 14–8–2008.

ಪ್ರಸ್ತಾವನೆ:

ಮೇಲೆ ಓದಲಾದ ದಿನಾಂಕ 14–8–2008ರ ಸರ್ಕಾರಿ ಆದೇಶದಲ್ಲಿ ನಂದಿ ಬೆಟ್ಟ, ಶ್ರೀ ಮಹದೇಶ್ವರ ಸ್ವಾಮಿ ಬೆಟ್ಟ, ಕೃಷ್ಣರಾಜ ಮತ್ತು ಬಿಳಿಗಿರಿರಂಗ ಬೆಟ್ಟ ಮತ್ತು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಗಿರಿತಾಣ ಭತ್ಯೆಯ ದರಗಳನ್ನು ದಿನಾಂಕ 1–8–2008 ರಿಂದ ಪರಿಷ್ಕರಿಸಿ ಆದೇಶ ಹೊರಡಿಸಲಾಗಿತ್ತು.

2011ರ ಅಧಿಕಾರಿ ವೇತನ ಸಮಿತಿಯು ಗಿರಿತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಗಿರಿತಾಣ ಭತ್ಯೆಯ ದರಗಳನ್ನು ಪರಿಷ್ಕರಿಸುವ ಕುರಿತು ಶಿಫಾರಸ್ಸು ಮಾಡಿರುತ್ತದೆ. ಸಮಿತಿ ಮಾಡಿರುವ ಶಿಫಾರಸ್ಸನ್ನು ಸರ್ಕಾರವು ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 12 ಎಸ್‌ಆರ್‌ಪಿ 2012 (IV)
ಬೆಂಗಳೂರು, ದಿನಾಂಕ 14ನೇ ಜೂನ್ 2012

ನಂದಿ ಬೆಟ್ಟ, ಶ್ರೀ ಮಹದೇಶ್ವರ ಸ್ವಾಮಿ ಬೆಟ್ಟ, ಕೃಷ್ಣರಾಜ ಮತ್ತು ಬಿಳಿಗಿರಿರಂಗ ಬೆಟ್ಟ ಮತ್ತು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಗಿರಿತಾಣ ಭತ್ಯೆಯ ದರಗಳನ್ನು ದಿನಾಂಕ 1ನೇ ಏಪ್ರಿಲ್ 2012 ರಿಂದ ಜಾರಿಗೆ ಬರುವಂತೆ, ಈ ಕೆಳಕಂಡಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.

ಸರ್ಕಾರಿ ನೌಕರರು ಸೇರಿರುವ ಸಮೂಹ	ಪರಿಷ್ಕೃತ ದರಗಳು ತಿಂಗಳಿಗೆ
(ಅ) ಗ್ರೂಪ್ ಡಿ	ರೂ. 200
(ಆ) ಗ್ರೂಪ್ ಎ, ಬಿ ಮತ್ತು ಸಿ	ರೂ. 300

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಸುಂದರ ರಾಜ ಗುಪ್ತ
ಸರ್ಕಾರದ ಉಪಕಾರ್ಯದರ್ಶಿ
ಆರ್ಥಿಕ ಇಲಾಖೆ (ಸೇವೆಗಳು–2)

<u>ಅನುಬಂಧ-3</u>

<u>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಅರೆ-ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಗಳು.</u>

1. ತಜ್ಞ ವೈದ್ಯರನ್ನು "On Call Basis" ಮೇಲೆ ತೆಗೆದುಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ:ಆಕುಕ 178 ಹೆಚ್‌ಎಸ್‌ಹೆಚ್ 2011, ದಿನಾಂಕ: 20-05-2016 ರಲ್ಲಿ ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

2. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರಿ ಆದೇಶ ಸಂಖ್ಯೆ: ಆಕುಕ 297 ಹೆಚ್‌ಎಸ್‌ಹೆಚ್ 2015, ದಿನಾಂಕ:22-04-2016 ಹಾಗೂ ಆಕುಕ 359 ಹೆಚ್‌ಎಸ್‌ಹೆಚ್ 2016, ದಿನಾಂಕ:01-08-2016ರಲ್ಲಿ ಅನುಮತಿ ನೀಡಲಾಗಿದೆ. ಎಂಬಿಬಿಎಸ್ ಪದವಿ ಹೊಂದಿದ ವೈದ್ಯರು ಲಭ್ಯವಿಲ್ಲದೆ ಇದ್ದ ಪಕ್ಷದಲ್ಲಿ ಸದರಿ ಹುದ್ದೆಯ ಎದುರು ಗುತ್ತಿಗೆ ಆಯುಷ್ ವೈದ್ಯರನ್ನು ಆಯಾ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಮತಿ ಪಡೆದು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

3. ಖಾಲಿ ಇರುವ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿಯಿಂದ ವಿಶೇಷ ನಿಯಮಗಳ ಮೂಲಕ ಭರ್ತಿ ಮಾಡಲು ದಿನಾಂಕ:06.02.2020 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅಂತಿಮ ನಿಯಮಗಳನ್ನು ಪ್ರಕಟಿಸುವ ಪ್ರಕ್ರಿಯೇ ಚಾಲ್ತಿಯಲ್ಲಿದೆ.

4. ವಿಶೇಷ ನೇಮಕಾತಿ ಸಮಿತಿಯಿಂದ ದಿನಾಂಕ 09.09.2019 ರಲ್ಲಿ 977 ಶುಶ್ರೂಷಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಕೌನ್ಸಿಲಿಂಗ್ ಮೂಲಕ ಸ್ಥಳ ನೇಮಕಾತಿ ಮಾಡಿ ಈಗಾಗಲೇ ನೇಮಕಾತಿ ಆದೇಶಗಳನ್ನು ಜಾರಿ ಮಾಡಲಾಗಿರುತ್ತದೆ.

5. ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆ ಸಂಖ್ಯೆ ಎಸ್‌ಆರ್‌ಸಿ/21/2017–18 ದಿನಾಂಕ 20.06.2017 ರನ್ವಯ ಶುಶ್ರೂಷಕರು (ಡಿಪ್ಲಮೋ)–889 ಹುದ್ದೆಗಳಿಗೆ ದಿನಾಂಕ 27.02.2020 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಸದರಿ ಹುದ್ದೆಗಳನ್ನು ನಿಯಮಾನುಸಾರ ಭರ್ತಿಮಾಡಲಾಗುವುದು.

6. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 293 ವಿವಿಧ ವೃಂದದ ಅರೆ–ವೈದ್ಯಕೀಯ ಹುದ್ದೆಗಳನ್ನು ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲಾಗಿದ್ದು, ಪ್ರಕ್ರಿಯೇ ಚಾಲನೆಯಲ್ಲಿರುತ್ತದೆ.

7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ 4981 ಅರೆ–ವೈದ್ಯಕೀಯ ಹುದ್ದೆಗಳಲ್ಲಿ ಫಾರ್ಮಸಿಸ್–400, ಕ್ಷ–ಕಿರಣ ತಂತ್ರಜ್ಞರು–08 ಮತ್ತು ಕಿರಿಯ ಪ್ರಯೋಗಶಾಲಾ ತಂತ್ರಜ್ಞರ–150 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲಾಗಿದ್ದು, ಪ್ರಕ್ರಿಯೇ ಚಾಲನೆಯಲ್ಲಿರುತ್ತದೆ.

8. ಇನ್ನುಳಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಫಾರ್ಮಸಿಸ್ಟ್–400 ಮತ್ತು ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು–150 ಹುದ್ದೆಗಳನ್ನು ಭರ್ತಿಮಾಡಲು ಅನುಮತಿ ನೀಡಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಟೆಂಡರ್ ಕರೆದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.

----- – -----

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಕಾಇ 80 ಎಲ್ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುನಿಲ್ ಬಿಳಿಯ ನಾಯಕ್ (ಭಟ್ಕಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 976ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುನಿಲ್ ಬಿಳಿಯ ನಾಯಕ್ (ಭಟ್ಕಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 976ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(*ಡಿ. ಧನಂಜಯ*)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	976
2.	ಮಾನ್ಯ ಸದಸ್ಯರ ಹೆಸರು	ಶ್ರೀ ಸುನಿಲ್ ಬಿಳಿಯ ನಾಯಕ್ (ಭಟ್ಕಳ)
3.	ಉತ್ತರಿಸಬೇಕಾದ ದಿನಾಂಕ	12/03/2020
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
ಅ	ಭಟ್ಕಳ–ಹೊನ್ನಾವರ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ವಿವಿಧ ಯೋಜನೆಗಳಡಿ 2–3 ವರ್ಷಗಳಿಂದ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೇ ಸಮಸ್ಯೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ;	ಹೌದು
ಆ	ಬಂದಿದ್ದಲ್ಲಿ, ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಯಾವ ಯೋಜನೆಗಳಡಿ ಫಲಾನುಭವಿ ಅರ್ಜಿಯು ಬಾಕಿ ಇರುತ್ತದೆ; ಫಲಾನುಭವಿಗಳ ವಿವರ ನೀಡುವುದು	(ಕೆಳಗಿನ ಕೋಷ್ಟಕ)
ಇ)	ಫಲಾನುಭವಿಗಳ ಅರ್ಜಿಗಳ ಬಗ್ಗೆ ತುರ್ತು ಕ್ರಮಕೈಗೊಂಡು ಸಮಸ್ಯೆಯನ್ನು ಯಾವಾಗ ಬಗೆ ಹರಿಸಲಾಗುವುದು ?	1. ಉತ್ತರ ಕನ್ನಡಜಿಲ್ಲೆಯಲ್ಲಿ 11 ವೃತ್ತದಲ್ಲಿ ಕಾರ್ಮಿಕ ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ ಶಿರಸಿ ಹೊರತು ಪಡಿಸಿ ಎಲ್ಲಾ ಕಾರ್ಮಿಕ ನಿರೀಕ್ಷಕರು ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕಳೆದ 3 ವರ್ಷದಿಂದ ಕೇವಲ ಶಿರಸಿ ವೃತ್ತದ ಕಾರ್ಮಿಕ ನಿರೀಕ್ಷಕರು ಶಿರಸಿ

ಆ) ಉತ್ತರ:

ಕ್ಷೇತ್ರ	ಭಟ್ಕಳ	ಕುಮಟಾ	ಹೊನ್ನಾವರ
ಶೈಕ್ಷಣಿಕ ಧನ ಸಹಾಯ	3102	1426	3059
ಮದುವೆ ಧನ ಸಹಾಯ	903	315	639
ಹೆರಿಗೆ ಭತ್ಯೆಧನ ಸಹಾಯ	25	49	114
ವೈದ್ಯಕೀಯ ಧನ ಸಹಾಯ	105	20	55
ಪ್ರಮುಖ ವೈದ್ಯಕೀಯ ವೆಚ್ಚ ಮರುಪಾವತಿ	15	1	5
ಅಂತ್ಯಕ್ರಿಯೆ ವೆಚ್ಚ	64	2	49
ಅಪಘಾತ ಪರಿಹಾರ	0	0	0
ದುರ್ಬಲತೆ ಪಿಂಚಣಿ	0	0	0
ಪಿಂಚಣಿ	70	4	55

		ಅಲ್ಲದೇ, ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಡಾಂಡೇಲಿ, ಕುಮುಟಾ, ಹೊನ್ನಾವರ, ಅಂಕೋಲ, ಭಟ್ಕಳ ಮತ್ತು ಕಾರವಾರ ವೃತ್ತದಲ್ಲಿ ಪ್ರಭಾರದಲ್ಲಿ ಇದ್ದು ಕೆಲಸ ನಿರ್ವಹಿಸುತ್ತಿದ್ದರು. 2. ಭಟ್ಕಳದಲ್ಲಿ ಕಾರ್ಮಿಕ ನಿರೀಕ್ಷಕರ ಹುದ್ದೆ 2015 ವರ್ಷದಿಂದ ಖಾಲಿ ಇರುತ್ತದೆ. ಪ್ರಭಾರದಲ್ಲಿ ಹುಬ್ಬಳ್ಳಿ ಹಿರಿಯ ಕಾರ್ಮಿಕ ನಿರೀಕ್ಷಕರನ್ನು ಪ್ರಭಾರದಲ್ಲಿ ಇರಿಸಲಾಗಿತ್ತು. ಅವರ ಬಡ್ತಿ ಮೂಲಕ ತೆರವಾದ ಕಾರಣ ದಿನಾಂಕ : 27.02.2020 ರಿಂದ ಕಾರ್ಮಿಕ ನಿರೀಕ್ಷಕರು-ಶಿರಸಿ ವೃತ್ತ ಇವರನ್ನು ಪ್ರಭಾರದಲ್ಲಿ ಇರಿಸಲಾಗಿದೆ. ಇವರು ಭಟ್ಕಳ ವೃತ್ತ ಅಲ್ಲದೇ ಯಲ್ಲಾಪುರ, ಸಿದ್ದಾಪುರ, ಮುಂಡಗೋಡ ಸಹ ಪ್ರಭಾರದಲ್ಲಿ ಇರುತ್ತಾರೆ. ಸದರಿ ವೃತ್ತದ ಪ್ರಭಾರದಲ್ಲಿ ಇರುವ ಕಾರ್ಮಿಕ ನಿರೀಕ್ಷಕರಿಗೆ ಆದ್ಯತೆಯ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. 3. ಹೊನ್ನಾವರ ವೃತ್ತದಲ್ಲಿ ಕಾರ್ಮಿಕ ನಿರೀಕ್ಷಕರ ಹುದ್ದೆ 2013 ರಿಂದ ಖಾಲಿ ಇದ್ದು ಸದರಿ ವೃತ್ತದಲ್ಲಿ 16.10.2019 ರಿಂದ ಪ್ರಭಾರದಲ್ಲಿ ಕಾರ್ಮಿಕ ನಿರೀಕ್ಷಕರನ್ನು ಇರಿಸಲಾಗಿದೆ. ಸದರಿ ಪ್ರಭಾರ ಕಾರ್ಮಿಕ ನಿರೀಕ್ಷಕರಿಗೆ ಅಧ್ಯತೆಯ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. 4. ಕುಮುಟಾ ವೃತ್ತದಲ್ಲಿ ಕಾರ್ಮಿಕ ನಿರೀಕ್ಷಕರ ಹುದ್ದೆ 2017 ರಿಂದ ಖಾಲಿ ಇದ್ದು ಸದರಿ ವೃತ್ತದಲ್ಲಿ 16.10.2019 ರಿಂದ ಪ್ರಭಾರದಲ್ಲಿ ಕಾರ್ಮಿಕ ನಿರೀಕ್ಷಕರನ್ನು ಇರಿಸಲಾಗಿದೆ. ಸದರಿ ಪ್ರಭಾರ ಕಾರ್ಮಿಕ ನಿರೀಕ್ಷಕರಿಗೆ ಅಧ್ಯತೆಯ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. 5. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿ ಹುದ್ದೆ ಸಹ ಪ್ರಭಾರದಲ್ಲಿದ್ದು ದಿನಾಂಕ 26.02.2020 ರಿಂದ ಪೂರ್ಣಾವಧಿಯ ಕಾರ್ಮಿಕ ಅಧಿಕಾರಿಯನ್ನು ನೇಮಿಸಿದ್ದು ಈ ಕಛೇರಿಯಲ್ಲಿ ಕಾರ್ಮಿಕ ನಿರೀಕ್ಷಕರು ಮಂಜೂರಾತಿಗಾಗಿ ಕಳುಹಿಸಿದ ಅರ್ಜಿಗಳನ್ನು ಪ್ರತಿದಿನ ಅಧ್ಯತೆ ಮೇರೆಗೆ ವಿಲೇವಾರಿ ಮಾಡಲಾಗುತ್ತಿದೆ. ಸಂಪೂರ್ಣವಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು.

ಇ-ಆಫೀಸ್ ಕಾಇ 80 ಎಲ್ಇಟಿ 2020

(*ಅರಬೈಲ್ ಶಿವರಾಂ ಹೆಬ್ಬಾರ್*)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

73 u/s
12/3/20

ಕರ್ನಾಟಕ ಸರ್ಕಾರ

ಸಂಖ್ಯೆ: ಇ–ಕಾಇ 79 ಎಲ್ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹ್ಯಾರಿಸ್ ಎನ್.ಎ. (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 974ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಹ್ಯಾರಿಸ್ ಎನ್.ಎ. (ಶಾಂತಿನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 974ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(*ಡಿ. ಧನಂಜಯ*)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	974
2.	ಮಾನ್ಯ ಸದಸ್ಯರ ಹೆಸರು	ಶ್ರೀ ಹ್ಯಾರಿಸ್ ಎನ್.ಎ. (ಶಾಂತಿನಗರ)
3.	ಉತ್ತರಿಸಬೇಕಾದ ದಿನಾಂಕ	12/03/2020
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ಕಾರ್ಮಿಕ ವರ್ಗಗಳ ಅಭಿವೃದ್ಧಿ ಮತ್ತು ನೆರವಿಗಾಗಿ ಇರುವ ಯೋಜನೆಗಳು ಯಾವುವು;	**ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ** ಅಸಂಘಟಿತ ವಲಯಕ್ಕೆ ಸೇರಿದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತು ಅವರ ಅವಲಂಭಿತರಿಗೆ 19 ವಿವಿಧ ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ವಿವರಗಳನ್ನು **ಅನುಬಂಧ-01** ರಲ್ಲಿ ಸಲ್ಲಿಸಿದೆ. **ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ** ವಂತಿಗೆ ಪಾವತಿ ಮಾಡುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಈ ಕೆಳಕಂಡ ಯೋಜನೆಗಳು ಜಾರಿಯಲ್ಲಿರುತ್ತವೆ. 1. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ 2. ವೈದ್ಯಕೀಯ ನೆರವು. 3. ಅಪಘಾತ ಧನ ಸಹಾಯ. 4. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ. 5. ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಧನ ಸಹಾಯ. 6. ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳುವ ಕಾರ್ಮಿಕ ಸಂಘಟನೆಗೆ ಧನ ಸಹಾಯ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು** ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. **(1) <u>ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:-</u>** ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲಕರಿಗೆ ಸಂಬಂಧಪಟ್ಟಂತೆ ಯೋಜನೆಯಡಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ. **(ಅ) ಅಪಘಾತ ಪರಿಹಾರ:-** ಅಪಘಾತದಿಂದಾದ ಮರಣ ಪ್ರಕರಣಗಳಲ್ಲಿ ರೂ. 5 ಲಕ್ಷದ ಪರಿಹಾರ, ಸಂಪೂರ್ಣ ಶಾಶ್ವತ ದುರ್ಬಲತೆ ಪ್ರಕರಣಗಳಲ್ಲಿ ರೂ.2 ಲಕ್ಷದ ಪರಿಹಾರ ಮತ್ತು ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ರೂ.1 ಲಕ್ಷದವರೆಗೂ ಚಿಕಿತ್ಸಾ ವೆಚ್ಚದ ಮರುಪಾವತಿ ನೀಡಲಾಗುವುದು. **(ಆ) ಶೈಕ್ಷಣಿಕ ಧನ ಸಹಾಯ:-** ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ ರೂ.10,000/-ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ.

(ಇ) "ಸ್ಮಾರ್ಟ್ ಕಾರ್ಡ್":- ಯೋಜನೆಯಡಿ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ "ಸ್ಮಾರ್ಟ್ ಕಾರ್ಡ್" ನೀಡಲಾಗುತ್ತಿದೆ.

(ಈ) ಶ್ರಮ ಸಮ್ಮಾನ ಪ್ರಶಸ್ತಿ :

- ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, ಉತ್ತಮ ಹಾಗೂ ಸುರಕ್ಷತಾ ಚಾಲನೆ ಮಾಡಿದ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲಕರಿಗೆ ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು ರಾಜ್ಯಾದ್ಯಂತ 660 ಚಾಲಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.
- ಪ್ರಥಮ ಪ್ರಶಸ್ತಿಯು ರೂ. 15,000ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000ದ ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು ರೂ. 8,000ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ಹೊಂದಿರುತ್ತದೆ.

(ಈ) ಅಪಘಾತ ಜೀವ ರಕ್ಷಕ:- ಅಪಘಾತಕ್ಕೊಳಗಾದ ಗಾಯಾಳುಗಳನ್ನು ರಕ್ಷಿಸುವ ಸ್ವಯಂಸೇವಕರನ್ನು ಸೃಷ್ಟಿಸುವ ಉದ್ದೇಶದಿಂದ ಅಪಘಾತ ಜೀವರಕ್ಷಕ ಕಾರ್ಯಕ್ರಮದಡಿ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಲಾಗುತ್ತಿದೆ.

(2) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-

(ಅ) "ಸ್ಮಾರ್ಟ್ ಕಾರ್ಡ್":- ಯೋಜನೆಯಡಿ 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ"ರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

(ಆ) ಶ್ರಮ ಸಮ್ಮಾನ ಪ್ರಶಸ್ತಿ:

- ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ" ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ಪ್ರತಿಯೊಂದು ಜಿಲ್ಲೆಗೆ ಪ್ರತಿಯೊಂದು ವಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು 3630 ಕಾರ್ಮಿಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.
- ಪ್ರಥಮ ಪ್ರಶಸ್ತಿಯು ರೂ. 15,000ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000ದ ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು ರೂ. 8,000ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ಹೊಂದಿರುತ್ತದೆ.

(ಇ) ಕಾರ್ಮಿಕ ಸೇವಾ ಕೇಂದ್ರ :-

- ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಲಂ 9ರನ್ವಯ ಫಲಾನುಭವಿಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಎಲ್ಲಾ ಯೋಜನೆಗಳ ಕುರಿತು ಮಾಹಿತಿ ನೀಡಲು, ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಶ್ಯಕವಿರುವ ದಾಖಲಾತಿಗಳನ್ನು ಸಿದ್ಧಪಡಿಸಲು ಹಾಗೂ ನಿಗಧಿಪಡಿಸಿದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಪಟ್ಟವರಿಗೆ ರವಾನಿಸಲು ಸಹಾಯವಾಗುವಂತೆ ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಕಾರ್ಮಿಕ ಸೇವಾ ಕೇಂದ್ರಗಳನ್ನು ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ 6 ಕಾರ್ಮಿಕ ಸೇವಾ ಕೇಂದ್ರಗಳು ಸೇರಿ ಒಟ್ಟು 181 ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲು ನಿರ್ಣಯಿಸಿದ್ದು, ಈಗಾಗಲೇ 159 ತಾಲ್ಲೂಕುಗಳಲ್ಲಿ ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
- ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ಮಂಡಳಿಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಮಾಹಿತಿ, ಸಹಾಯ ಹಾಗೂ ಸೌಲಭ್ಯಗಳನ್ನು, ಸದರಿ ಸೇವಾ ಕೇಂದ್ರಗಳಲ್ಲಿ ಕಾರ್ಮಿಕ ಬಂಧುಗಳ ಮೂಲಕ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ.

(3) (ಅ)ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):-

ಕೇಂದ್ರ ಸರ್ಕಾರದ ಈ ಯೋಜನೆಯಡಿ 18 – 40 ವರ್ಷ ವಯೋಮಾನದ ಅಸಂಘಟಿತ ಕಾರ್ಮಿಕರು ನೊಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.

(ಆ) ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ:- ಕೇಂದ್ರ ಸರ್ಕಾರದ ಈ ಯೋಜನೆಯಡಿ 18-40 ವರ್ಷ ವಯೋಮಾನದ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.

ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ನೇಮಕಾತಿಯನ್ನು ಉತ್ತೇಜಿಸಲು **"ಆಶಾದೀಪ ಯೋಜನೆ"**ಯನ್ನು ರೂಪಿಸಿದ್ದು, ಪ್ರಸಕ್ತ ಸಾಲಿನಿಂದ ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಮುಖಾಂತರ ಜಾರಿಗೊಳಿಸುತ್ತಿದೆ.

ಈ ಯೋಜನೆಯಡಿ ದೊರಕುವ ಸೌಲಭ್ಯಗಳು ಕೆಳಗಿನಂತಿವೆ.

ಅ) ಮಾಲೀಕರ ಪಾಲಿನ ಇಎಸ್ಐ ಮತ್ತು ಇಪಿಎಫ್ ವಂತಿಕೆ ಮರುಪಾವತಿ:–

ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇ.ಎಸ್.ಐ. ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಮಾಸಿಕ ಗರಿಷ್ಠ ತಲಾ ರೂ.3000/–ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತಿದೆ.

(ಆ) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿರುವ ಶಿಷ್ಯ ವೇತನ (Stipend) ಮರುಪಾವತಿ:–

ಒಂದು ವರ್ಷದ ಅವಧಿಯ ಸಾಮಾನ್ಯ (Normal) ಹಾಗೂ ಎರಡು ವರ್ಷಗಳ ಅವಧಿಯ ಸಮಗ್ರ (Comprehensive) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಕಾಯ್ದೆ, 1961 ರನ್ವಯ ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನ (Stipend) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ರೂ.5000/– ಗಳ ಗರಿಷ್ಠ ಮಿತಿಯೊಳಗೆ ಮಾಲೀಕರಿಗೆ ಮರುಪಾವತಿಸಲಾಗುವುದು.

(ಇ) ಅಪ್ರೆಂಟಿಸ್ ತರಬೇತಿ ನಂತರ ಅದೇ ಅಭ್ಯರ್ಥಿಯನ್ನು ಅದೇ ಮಾಲೀಕರು ಖಾಯಂ ಮಾಡಿದಲ್ಲಿ ವೇತನ ಮರುಪಾವತಿ:–

ಅಪ್ರೆಂಟಿಸ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನೇ ಅದೇ ಮಾಲೀಕರು ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದರದಲ್ಲಿ ಶೇ.50 ರಷ್ಟು ಮೊತ್ತವನ್ನು ಮಾಸಿಕ ಗರಿಷ್ಠ ತಲಾ ರೂ. 7000/–ಗಳ ಮಿತಿಯೊಳಗೆ ಉದ್ಯೋಗದಾತರಿಗೆ ಒಂದು ವರ್ಷದ ಅವಧಿಗೆ ಮರುಪಾವತಿ ಮಾಡಲಾಗುತ್ತದೆ.

ಆ) ಅವುಗಳ ಅನುಷ್ಠಾನದ ಪ್ರಗತಿಯ ಸಾಧನೆಯ ಪ್ರಮಾಣ ಕುರಿತ ವಿವರಗಳೇನು;

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ ರೂಪಿಸಿರುವ 19 ವಿವಿಧ ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಅನುಷ್ಠಾನದ ಪ್ರಗತಿಯ ವಿವರವನ್ನು **ಅನುಬಂಧ–02** ರಲ್ಲಿ ಸಲ್ಲಿಸಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಲ್ಯಾಣ ಯೋಜನೆಗಳ ಅನುಷ್ಠಾನದ ಪ್ರಗತಿಯ ಸಾಧನೆ 2019–20ನೇ ಸಾಲಿಗೆ ಒಟ್ಟು 27,452 ಫಲಾನುಭವಿಗಳಿಗೆ ರೂ.10.64 ಕೋಟಿಗಳ ಧನ ಸಹಾಯ ಸೌಲಭ್ಯ ನೀಡಲಾಗಿದೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು, ಜಾರಿಗೊಳಿಸುತ್ತಿರುವ ಯೋಜನೆಗಳ ಸಾಧನೆಯ ವಿವರಗಳು

1. ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಸಾಧನೆ:(2011–12 ರಿಂದ 29–02–2020ವರೆಗೆ)

ಕ್ರ ಸಂ	ವಿವರಣೆ	ಪ್ರಕರಣ	ಪರಿಹಾರದ ಮೊತ್ತ
1	ಮರಣ	489	ರೂ.14,90,50,000/–
2	ಶಾಶ್ವತ ದುರ್ಬಲತೆ	05	ರೂ.5,00,000/–
3	ಆಸ್ಪತ್ರೆ ವೆಚ್ಚದ	135	ರೂ.49,62,620/–

	ಮರುಪಾವತಿ/ತಾತ್ಕಾಲಿಕ ದುರ್ಬಲತೆ		
	ಒಟ್ಟು	629	ರೂ. 15,45,12,620/-

- ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದಾದ್ಯಂತ ಒಟ್ಟು **7,78,485** ಖಾಸಗಿ ವಾಣಿಜ್ಯ ವಾಹನ ಚಾಲಕರು ಊರ್ಜಿತ ಚಾಲನ ಪರವಾನಗಿ ಹೊಂದಿದ್ದು, ಈ ಯೋಜನೆಯಡಿ ಫಲಾನುಭವಿಯಾಗಿರುತ್ತಾರೆ.
- **ಶೈಕ್ಷಣಿಕ ಧನ ಸಹಾಯ:-** 2018-19 ರಿಂದ ಇಲ್ಲಿಯವರೆಗೆ ಒಟ್ಟು **247** ಫಲಾನುಭವಿ ವಿದ್ಯಾರ್ಥಿಗಳಿಗೆ ರೂ.**24,70,000**/-ಗಳ ಶೈಕ್ಷಣಿಕ ಧನ ಸಹಾಯ ನೀಡಲಾಗಿದೆ.

ಆ) ಅಪಘಾತ ಜೀವ ರಕ್ಷಕ ಕಾರ್ಯಕ್ರಮದಡಿ ಸಾಧನೆ:-(2016-17 ರಿಂದ ಇಲ್ಲಿಯವರೆಗೆ)

36,766 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲಾಗಿದೆ.

ಇ) ಸ್ಮಾರ್ಟ್ ಕಾರ್ಡ್ ಸೌಲಭ್ಯ:

2018-19ನೇ ಸಾಲಿನಿಂದ ಇಲ್ಲಿಯವರೆಗೆ 90,315 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ "ಸ್ಮಾರ್ಟ್ ಕಾರ್ಡ್" ವಿತರಿಸಲಾಗಿದೆ.

ಈ) ಶ್ರಮ ಸಮ್ಮಾನ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ ಕಾರ್ಯಕ್ರಮದ ಸಾಧನೆ:-

- 2018-19ನೇ ಸಾಲಿನಲ್ಲಿ 1860 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- 2019-20ನೇ ಸಾಲಿನಲ್ಲಿ ರಾಜ್ಯದಾದ್ಯಂತ 660 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾರ್ಚ್1, 2020ರಂದು ಶ್ರಮ ಸಮ್ಮಾನ ದಿನಾಚರಣೆ ಆಚರಿಸಿ ಪ್ರಶಸ್ತಿ ನೀಡಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಶ್ರಮ ಸಮ್ಮಾನ ಪ್ರಶಸ್ತಿ ನೀಡಲು ಕ್ರಮಕೈಗೊಳ್ಳಲಾಗಿದೆ.

2) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-

(ಅ) ಸ್ಮಾರ್ಟ್ ಕಾರ್ಡ್ ಸೌಲಭ್ಯ:

11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ"ರನ್ನು ನೋಂದಾಯಿಸಿ 49,507 ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.

(ಆ) ಶ್ರಮ ಸಮ್ಮಾನ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ ಕಾರ್ಯಕ್ರಮದ ಸಾಧನೆ:-

- 2018-19ನೇ ಸಾಲಿನಲ್ಲಿ 3630 ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- 2019-20ನೇ ಸಾಲಿನಲ್ಲಿ ರಾಜ್ಯದಾದ್ಯಂತ 11 ಅಸಂಘಟಿತ ವರ್ಗದ 3630 ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮಾರ್ಚ್1, 2020ರಂದು ಶ್ರಮ ಸಮ್ಮಾನ ದಿನಾಚರಣೆ ಆಚರಿಸಿ ಪ್ರಶಸ್ತಿ ನೀಡಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಶ್ರಮ ಸಮ್ಮಾನ ಪ್ರಶಸ್ತಿ ನೀಡಲು ಕ್ರಮಕೈಗೊಳ್ಳಲಾಗಿದೆ.

(ಇ) ಕಾರ್ಮಿಕ ಸೇವಾ ಕೇಂದ್ರ :-

2018-19ನೇ ಸಾಲಿನಲ್ಲಿ ರಾಜ್ಯದಾದ್ಯಂತ ಒಟ್ಟು 159 ತಾಲ್ಲೂಕುಗಳಲ್ಲಿ ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.

		(3) ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):- ರಾಜ್ಯದಾದ್ಯಂತ ಇಲ್ಲಿಯವರೆಗೆ ಒಟ್ಟು 89,945 ವಂತಿಕೆದಾರರು ಫಲಾನುಭವಿಯಾಗಿ ನೋಂದಾಯಿಸಿಕೊಂಡಿರುತ್ತಾರೆ. **(ಆ) ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ:-** ರಾಜ್ಯದಾದ್ಯಂತ ಇಲ್ಲಿಯವರೆಗೆ ಒಟ್ಟು 817 ವಂತಿಕೆದಾರರು ಫಲಾನುಭವಿಯಾಗಿ ನೋಂದಾಯಿಸಿಕೊಂಡಿರುತ್ತಾರೆ. **2019-20 ನೇ ಸಾಲಿನಲ್ಲಿ ಆಶಾದೀಪ ಯೋಜನೆಯಡಿ ಸಾಧಿಸಿರುವ ಪ್ರಗತಿಯು ಈ ಕೆಳಗಿನಂತಿದೆ:-** • ಒಟ್ಟು 284 ನೌಕರರಿಗೆ ಸಂಬಂಧಿಸಿದಂತೆ - ಮಾಲೀಕರು ಪಾವತಿಸಿರುವ ಇಎಸ್‌ಐ ಹಾಗೂ ಇಪಿಎಫ್ ವಂತಿಕೆಗಳ ಒಟ್ಟು ಮೊತ್ತ ರೂ.22,21,786/- ಗಳನ್ನು ಮಾಲಿಕರಿಗೆ ಮರುಪಾವತಿಸಲಾಗಿದೆ. ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಒಟ್ಟು 409 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರೂ. 25,70,843/- ಗಳ ಶಿಷ್ಯವೇತನವನ್ನು ಮಾಲೀಕರಿಗೆ ಮರುಪಾವತಿಸಲಾಗಿದೆ.
ಇ)	ಬಹಳಷ್ಟು ಯೋಜನೆಗಳು ಹಿಂದಿನಿಂದಲೂ ಕಾರ್ಮಿಕರನ್ನು ತಲುಪದಿರಲು ಕಾರಣಗಳೇನು; ಕಾರ್ಮಿಕರಿರುವಲ್ಲಿ ಹೋಗಿ ಅವರುಗಳಿಗೆ ಅರಿವು ಮೂಡಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಇಲಾಖೆಯವರ ಪರಿಣಾಮಕಾರಿ ಕ್ರಮಗಳು ಯಾವುವು;	**ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ** ಇದುವರೆಗೂ 4,70,277 ಫಲಾನುಭವಿಗಳಿಗೆ ರೂ.648.64 ಕೋಟಿಗಳಷ್ಟು ಸಹಾಯ ಧನವನ್ನು ವಿತರಿಸಲಾಗಿರುತ್ತದೆ. ಆದಾಗ್ಯೂ ಮಂಡಳಿವತಿಯಿಂದ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಗುರುತಿಸಿ ಅವರನ್ನು ಮಂಡಳಿಯಲ್ಲಿ ನೋಂದಾಯಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಕಾರ್ಮಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು: • ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಟ್ಟಡ ಕಾರ್ಮಿಕರ ನೊಂದಣಿ ಮತ್ತು ಮಂಡಳಿಯ ಸೌಲಭ್ಯಗಳ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿಧೆ. • ರಾಜ್ಯದಾದ್ಯಂತ ಇರುವ ಜಿಲ್ಲಾಧಿಕಾರಿಗಳ ಕಛೇರಿಗಳು, ಜಿಲ್ಲಾ ಪಂಚಾಯತ್ ಕಛೇರಿಗಳು, ತಾಲ್ಲೂಕು ಕಛೇರಿಗಳು ಮತ್ತು ಸ್ವಂತ ಕಟ್ಟಡ ಹೊಂದಿರುವ ಕಾರ್ಮಿಕ ಇಲಾಖೆಯ ಕಛೇರಿಗಳಲ್ಲಿ ಹೋರ್ಡಿಂಗ್‌ಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ಪ್ರಚಾರವನ್ನು ಕೈಗೊಳ್ಳಲಾಗಿರುತ್ತದೆ. • ಜನ ಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮೂಲಕವು ನೋಂದಣಿ ಬಗ್ಗೆ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. • ನೋಂದಣಿ ಹಾಗೂ ಮಂಡಳಿಯ ಸೌಲಭ್ಯಗಳ ಬಗ್ಗೆ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಸಮಗ್ರ ಐ.ಇ.ಸಿ ಕಾರ್ಯಕ್ರಮಗಳಾದ ಬೀದಿ ನಾಟಕಗಳು, ಕರಪತ್ರಗಳ ಹಂಚಿಕೆ, ದಿನಪತ್ರಿಕೆಗಳಲ್ಲಿ ಜಾಹಿರಾತು, ಕಾರ್ಮಿಕರಿಗೆ ಕ್ಯಾಲೆಂಡರ್‌ಗಳ ವಿತರಣೆ ಮತ್ತು ಎಸ್.ಎಂ.ಎಸ್ ಸಂದೇಶಗಳನ್ನು ರವಾನಿಸಲಾಗಿರುತ್ತದೆ. • ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆ, ಕಾರ್ಮಿಕರ ರಾಜ್ಯ

ವಿಮಾ (ವೈದ್ಯಕೀಯ ಸೇವೆಗಳು) ಇಲಾಖೆ ಹಾಗೂ ಮತ್ತಿತರ ಮಂಡಳಿಗಳು / ಸೊಸೈಟಿಗಳ 24x7 ಉಚಿತ ಸಹಾಯವಾಣಿ (155214) ಮತ್ತು ಕಂಟ್ರೋಲ್ ರೂಮ್ ಸೇವೆಯನ್ನು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಲ್ಯಾಣ ಸುರಕ್ಷಾ ಭವನದ 4ನೇ ಮಹಡಿಯಲ್ಲಿ ಪ್ರಾರಂಭಿಸಲಾಗಿದ್ದು, ಈ ಸೇವೆಯನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಹ ಪಡೆಯಲು ಅನುಕೂಲವಾಗುತ್ತದೆ.

- ಮಂಡಳಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸಲು, ಕಾನೂನು ಅರಿವು ಮೂಡಿಸಲು ಹಾಗು ಮಂಡಳಿಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸದುದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿವಾರು ಹಾಗು ಮಹಾನಗರ ಪಾಲಿಕೆಗಳಲ್ಲಿ ಪ್ರತಿ 2 ವಾರ್ಡ್‌ಗಳಿಗೊಬ್ಬ ಕಾರ್ಮಿಕ ಬಂಧುಗಳನ್ನು ನೇಮಿಸಲಾಗಿದೆ.

ಆನ್‌ಲೈನ್ ಮೂಲಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನೋಂದಾಯಿಸುವ ಹಾಗು ಸೌಲಭ್ಯಗಳನ್ನು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರಸ್ತುತ ಇದನ್ನು ಕಾರ್ಮಿಕ ನಿರೀಕ್ಷಕರುಗಳ ಕಛೇರಿಗಳು / ಸೇವಾ ಸಿಂಧು ಕೇಂದ್ರಗಳು (Common Service Centre – CSC) / ಸ್ವತಃ ಕಾರ್ಮಿಕರೇ ನೋಂದಾಯಿಸಿಕೊಳ್ಳಲು ಹಾಗು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು, ಜಾರಿಗೊಳಿಸುತ್ತಿರುವ ಯೋಜನೆಗಳ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಕೈಗೊಂಡ ಕ್ರಮಗಳು:-

- ಯೋಜನೆಗಳ ವಿವರಗಳ ಕರಪತ್ರಗಳು ಮುದ್ರಿಸಿ ಕಾರ್ಮಿಕ ಸಂಘಗಳು, ಸಂಘಟನೆಗಳು, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಗೃಹ ಇಲಾಖೆ, ಬಿಬಿಎಂಪಿ ಇತ್ಯಾದಿ ಕಛೇರಿಗಳಿಗೆ ಫಲಾನುಭವಿಗಳ ಮಾಹಿತಿಗಾಗಿ ರವಾನಿಸಿದೆ.
- ವೃತ್ತ ಪತ್ರಿಕೆಗಳಲ್ಲಿ ಕಾಲಕಾಲಕ್ಕೆ ಜಾಹೀರಾತು ನೀಡಲಾಗಿದೆ.
- ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಹೊರ್ಡಿಂಗ್ಸ್ ಪ್ರದರ್ಶಿಸಲಾಗಿದೆ.
- ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾನೂನು ಅರಿವು ಕಾರ್ಯಕ್ರಮ ಹಾಗೂ ಇಲಾಖೆಯ ಇತರೆ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡಿರುತ್ತಾರೆ.
- 2018 ಹಾಗೂ 2019ನೇ ವರ್ಷಗಳಲ್ಲಿ ಮಂಡಳಿಯು ಸೇರಿದಂತೆ ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಳಿಗಳ ಸಹಯೋಗದಿಂದ ವಾರ್ಷಿಕ ಕ್ಯಾಲೆಂಡರ್ ಹಾಗೂ ಪ್ಯಾಕೆಟ್ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ವಿತರಿಸಲಾಗಿದೆ.
- 2018–19ನೇ ಸಾಲಿನಲ್ಲಿ ರಾಜ್ಯದಾದ್ಯಂತ ಬೀದಿ ನಾಟಕಗಳು, ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಗಿದೆ.
- ಮಂಡಳಿಯಿಂದ ಜಾರಿಗೊಳಿಸುತ್ತಿರುವ ಯೋಜನೆಗಳ ಕುರಿತಂತೆ ನಿಗದಿತ ಅವಧಿಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ.

ಆಶಾದೀಪ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಾರಿಗೆ ತಂದಿದ್ದು, ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ:-

		• ಯೋಜನೆಯ ವಿವರಗಳ ಕರಪತ್ರಗಳನ್ನು ಮುದ್ರಿಸಿ, ಖಾಸಗಿ ವಲಯದ ಉದ್ಯಮಗಳಿಗೆ ವಿತರಿಸಲಾಗಿದೆ. • ವೃತ್ತಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗಿದೆ. • ಯೋಜನೆಯ ಪ್ರಗತಿ ಕುರಿತು ಕೌಶಲ್ಯ ಪ್ರಗತಿ ಪರಿಶೀಲನೆ ನಡೆಸಿರುತ್ತಾರೆ. • ಖಾಸಗಿ ವಲಯದ ಉದ್ಯಮಗಳ ಸಂಘಟನೆಗಳ ಸಭೆಯನ್ನು ನಡೆಸಿ, ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. • ಇದಲ್ಲದೇ, ಮುಂದಿನ ದಿನಗಳಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇನ್ನು ಹೆಚ್ಚಿನ ಸಂವಹನ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಯೋಜನೆಯ ಪಾರದರ್ಶಕವಾಗಿ ಜಾರಿಗೊಳಿಸಲು ಬ್ಲಾಕ್‌ಚೈನ್ ತಂತ್ರಾಂಶದ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಈ)	ಕಟ್ಟಡ ಕಾರ್ಮಿಕರ ನಿಧಿ ಮತ್ತಿತರ ಕಾರ್ಮಿಕರ ನಿಧಿಯಲ್ಲಿನ ಮೊತ್ತವನ್ನು ಸಕಾಲಿಕವಾಗಿ ಬಳಸಲು ಇರುವ ಸಮಸ್ಯೆಗಳು ಯಾವುವು; ಕಟ್ಟಡ ಕಾರ್ಮಿಕರುಗಳಿಗೆ ಅವರಿರುವಲ್ಲಿಯೇ ಹೋಗಿ ಯೋಜನಾ ಸೌಲಭ್ಯಗಳ ನೀಡಿಕೆ ಕುರಿತು ಸರ್ಕಾರದ ಸರಳ ಹಾಗೂ ಪರಿಣಾಮಕಾರಿ ಕ್ರಮಗಳು ಯಾವುವು? (ವಿವರ ನೀಡುವುದು)	**ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ** ಜಾರಿಯಲ್ಲಿರುವ 19 ವಿವಿಧ ಆರ್ಥಿಕ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳು ಘಟನಾಧಾರಿತವಾಗಿದ್ದು, ಈ ಸೌಲಭ್ಯಗಳನ್ನು ನೋಂದಾಯಿತ ಫಲಾನುಭವಿಗಳು ಮತ್ತು ಅವರ ಅವಲಂಬಿತರಿಗೆ ರಾಜ್ಯದ ಎಲ್ಲಾ ಜಿಲ್ಲೆಯ ಸಹಾಯಕ ಕಾರ್ಮಿಕ ಆಯುಕ್ತರು/ ಕಾರ್ಮಿಕ ಅಧಿಕಾರಿಗಳ ಕಛೇರಿಗಳ ಮೂಲಕ ಸಹಾಯ ಧನ ಮಂಜೂರು ಮಾಡಲಾಗುತ್ತಿದೆ. ಇದುವರೆಗೂ 4,70,277 ಫಲಾನುಭವಿಗಳಿಗೆ ರೂ.648.64 ಕೋಟಿಗಳಷ್ಟು ಸಹಾಯಧನವನ್ನು ವಿತರಿಸಲಾಗಿರುತ್ತದೆ.

ಇ-ಆಫೀಸ್ ಕಾಇ 79 ಎಲ್‌ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಅನುಬಂಧ–01

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು

1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.2,000/–
2. ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ / ಪತ್ನಿ ಮಾಸಿಕ ರೂ.1000/–
3. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.2,000/– ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000/– ದವರೆಗೆ ಅನುಗ್ರಹ ರಾಶಿ ಸಹಾಯಧನ.
4. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ
5. ಟ್ರೈನಿಂಗ್–ಕಮ್–ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ.30,000/– ವರೆಗೆ
6. ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ
7. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/– ದವರೆಗೆ ಮುಂಗಡ ಸೌಲಭ್ಯ
8. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/– ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000/–
9. ಶಿಶು ಪಾಲನಾ ಸೌಲಭ್ಯ:
10. ಅಂತ್ಯಕ್ರಿಯೆ ವೆಚ್ಚ : ರೂ.4,000/– ಹಾಗೂ ಅನುಗ್ರಹ ರಾಶಿ ರೂ.50,000/–ಸಹಾಯಧನ
11. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:

ತರಗತಿ (ಉತ್ತೀರ್ಣಕ್ಕೆ)	ವಾರ್ಷಿಕ ಸಹಾಯ ಧನ	
	ಗಂಡು	ಹೆಣ್ಣು
ನರ್ಸರಿ	3,000	4,000
1 ರಿಂದ 4ನೇ ತರಗತಿ	3,000	4,000
5 ರಿಂದ 8ನೇ ತರಗತಿ	5,000	6,000
9 ಹಾಗೂ 10ನೇ ತರಗತಿ	10,000	11,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ	10,000	14,000
ಐಟಿಐ	12,000	15,000
ಪದವಿ ಪ್ರತಿ ವರ್ಷಕ್ಕೆ	15,000	20,000
ಸ್ನಾತಕೋತ್ತರ ಪದವಿ ಸೇರ್ಪಡೆಗೆ	20,000	20,000
ಪ್ರತಿ ವರ್ಷಕ್ಕೆ	20,000	25,000
ಇಂಜಿನಿಯರಿಂಗ್ ಕೋರ್ಸ್ ಬಿಇ/ ಬಿ.ಟೆಕ್ ಸೇರ್ಪಡೆಗೆ	25,000	25,000
ಪ್ರತಿ ವರ್ಷಕ್ಕೆ	25,000	30,000
ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಗೆ	30,000	30,000
ಪ್ರತಿ ವರ್ಷಕ್ಕೆ	40,000	50,000

ಡಿಪ್ಲೋಮಾ	15,000	20,000
ಎಂ.ಟೆಕ್ / ಎಂ.ಇ	30,000	35,000
ಎಂ.ಡಿ (ವೈದ್ಯಕೀಯ)	45,000	55,000
ಪಿಹೆಚ್‌ಡಿ (ಪ್ರತಿ ವರ್ಷಕ್ಕೆ) ಗರಿಷ್ಠ 03 ವರ್ಷ	25,000	30,000

12. ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.300/– ರಿಂದ ರೂ.10,000/–ವರೆಗೆ
13. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,00,000/–, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,00,000/– ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,00,000/–
14. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ ರೂ.2,00,000/–ವರೆಗೆ
15. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50,000/–
16. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
17. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
18. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
19. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,000/– ಗಳ ಸಹಾಯಧನ

ಅನುಬಂಧ-62

2007 ರಿಂದ ಜನವರಿ-2020 ರವರೆಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಡಿಯಲ್ಲಿ ವಿತರಿಸಲಾದ ವಿವರ

ಕ್ರಮ ಸಂಖ್ಯೆ	ಸೌಲಭ್ಯಗಳ ವಿವರ	ಫಲಾನುಭವಿಗಳ ಸಂಖ್ಯೆ	ಸಹಾಯ ಧನ ವಿತರಿಸಿದ ಮೊತ್ತ (ರೂ. ಲಕ್ಷಗಳಲ್ಲಿ)
1	ಶೈಕ್ಷಣಿಕ ಧನಸಹಾಯ	3,95,652	19,340
2	ಮದುವೆ ಧನಸಹಾಯ	42,796	19,387
3	ಅಂತ್ಯ ಸಂಸ್ಕಾರಕ್ಕೆ ವೆಚ್ಚ	11,534	5,533
4	ಪ್ರಮುಖ ವೈದ್ಯಕೀಯ	5,627	956
5	ಅಪಘಾತ ಪರಿಹಾರ	503	740
6	ಹೆರಿಗೆ ಧನಸಹಾಯ	2,925	421
7	ವೈದ್ಯಕೀಯ ವೆಚ್ಚ	1,259	71
8	ಉಪಕರಣ ಖರೀದಿಗೆ ಸಾಲ	20	0.09
9	ಪಿಂಚಣಿ ಸೌಲಭ್ಯ	1,704	367
10	ದುರ್ಬಲತೆ ಪಿಂಚಣಿ	29	47
11	ಅನಿಲ ಭಾಗ್ಯ	0	6,600
12	ಶ್ರಮ ಸಾಮರ್ಥ್ಯ	5712	2,311
13	ಬಿಎಂಟಿಸಿ ಬಸ್ ಪಾಸ್	2519	524
14	ವಸತಿ ಸೌಲಭ್ಯ	0	7,600
15	ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ	459	30
16	ಕ್ಲೈಂ ಅರ್ಜಿಗಳ ಮಂಜೂರಾತಿಗಾಗಿ ಮುಂಗಡ ಬಿಡುಗಡೆ	0	961
ಒಟ್ಟು		4,70,739	64,864

*ಕ್ರಮ ಸಂಖ್ಯೆ 11, 14 ಮತ್ತು 16 ರ ಸೌಲಭ್ಯಗಳಲ್ಲಿ ಮುಂಗಡವಾಗಿ ಸಂಬಂಧಪಟ್ಟ ಇಲಾಖೆಗಳ / ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿರುವುದರಿಂದ ಫಲಾನುಭವಿಗಳ ಸಂಖ್ಯೆ ಲಭ್ಯವಿರುವುದಿಲ್ಲ

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಕಾಇ 86 ಎಲ್‌ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

139 u/s
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೀವ್ ಪಿ. (ಕುಡುಚಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1639ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೀವ್ ಪಿ. (ಕುಡುಚಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1639ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(ಡಿ. ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1639
2.	ಮಾನ್ಯ ಸದಸ್ಯರ ಹೆಸರು	ಶ್ರೀ ರಾಜೀವ್ ಪಿ. (ಕುಡುಚಿ)
3.	ಉತ್ತರಿಸಬೇಕಾದ ದಿನಾಂಕ	12/03/2020
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ರಾಯಭಾಗ ತಾಲ್ಲೂಕಿನಲ್ಲಿ ಎಷ್ಟು ಜನ ಕಾರ್ಮಿಕರು ಗುರುತಿನ ಚೀಟಿಯನ್ನು ಪಡೆದುಕೊಂಡಿರುತ್ತಾರೆ; ಅವರಿಗೆ ಯಾವ ಯಾವ ಸೌಲಭ್ಯಗಳನ್ನು ಇಲಾಖೆಯಿಂದ ನೀಡಲಾಗಿರುತ್ತದೆ;(ವಿವರವನ್ನು ಸಲ್ಲಿಸುವುದು)	• **ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:** ಈ ಮಂಡಳಿ ವತಿಯಿಂದ ರಾಯಭಾಗ ತಾಲ್ಲೂಕಿನಲ್ಲಿ ಒಟ್ಟು 2694 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಗುರುತಿನ ಚೀಟಿ ಪಡೆದಿರುತ್ತಾರೆ. ಮಂಡಳಿವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತು ಅವರ ಅವಲಂಭಿತರಿಗೆ 19 ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ವಿವರವನ್ನು <u>**ಅನುಬಂಧ –01**</u> ರಲ್ಲಿ ಒದಗಿಸಿದೆ. ಅದರಲ್ಲಿ ರಾಯಬಾಗ ತಾಲ್ಲೂಕಿನಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ವಿವಿಧ ಸೌಲಭ್ಯಗಳಡಿ ಸಹಾಯಧನ ಪಡೆದಿರುವ ವಿವರವನ್ನು <u>**ಅನುಬಂಧ–02**</u>ರಲ್ಲಿ ಲಗತ್ತಿಸಿದೆ. • **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅಸಂಘಟಿತ ಕಾರ್ಮಿಕರಿಗಾಗಿ ಜಾರಿಗೊಳಿಸುತ್ತಿರುವ ಯೋಜನೆಗಳಡಿ ಗುರುತಿನ ಚೀಟಿಯನ್ನು ಪಡೆದುಕೊಂಡ ಕಾರ್ಮಿಕರ ವಿವರಗಳು ಈ ಕೆಳಕಂಡಂತಿವೆ.** 1) <u>**ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:–**</u> ಸಾರಿಗೆ ಇಲಾಖೆಯಿಂದ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಲಾಯಿಸಲು ನೋಂದಾಯಿಸಲ್ಪಟ್ಟು ಊರ್ಜಿತ ಚಾಲನಾ ಪರವಾನಗಿ ಹೊಂದಿದ ಎಲ್ಲಾ ಚಾಲಕರಿಗೂ ಈ ಯೋಜನೆಯ ಸೌಲಭ್ಯವನ್ನು ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ ರಾಯಭಾಗ್ ತಾಲ್ಲೂಕಿನಲ್ಲಿ ಸದರಿ ಚಾಲನಾ ಪರವಾನಗಿ ಹೊಂದಿದ

ಚಾಲಕರ ಪ್ರತ್ಯೇಕ ದತ್ತಾಂಶ ಲಭ್ಯವಿರುವುದಿಲ್ಲ. ಬದಲಾಗಿ ರಾಯಭಾಗ್ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 46747 ಖಾಸಗಿ ವಾಣಿಜ್ಯ ವಾಹನ ಚಾಲಕರು ಚಾಲನಾ ಪತ್ರ ಹೊಂದಿದ್ದು, ಈ ಯೋಜನೆಯಡಿ ಫಲಾನುಭವಿಗಳೆಂದು ಪರಿಗಣಿಸಲಾಗಿದೆ. ರಾಯಭಾಗ ತಾಲ್ಲೂಕಿನ ಯಾವುದೇ ಚಾಲಕರು ಈ ಯೋಜನೆಯಡಿ ಲಭ್ಯವಿರುವ ಯಾವುದೇ ಸೌಲಭ್ಯಗಳನ್ನು ಪಡೆದಿರುವುದಿಲ್ಲ.

2) <u>ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-</u>

- **ಸ್ಮಾರ್ಟ್ ಕಾರ್ಡ್ ವಿತರಣೆ:-** ರಾಯಭಾಗ್ ತಾಲ್ಲೂಕಿನಲ್ಲಿ 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ" ವರ್ಗಗಳಿಗೆ ಸಂಬಂಧಿಸಿದ 33 ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.
- **ಕಾರ್ಮಿಕ ಸೇವಾ ಕೇಂದ್ರ:-** ಮಂಡಳಿಯ ಸೇರಿದಂತೆ ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ಮಂಡಳಿ ಹಾಗೂ ಸೊಸೈಟಿಗಳು ಜಾರಿಗೊಳಿಸುತ್ತಿರುವ ಯೋಜನೆಯಡಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಹಾಯವಾಗುವಂತೆ ರಾಯಭಾಗ್ ತಾಲ್ಲೂಕಿನಲ್ಲಿ ಕಾರ್ಮಿಕ ಸೇವಾ ಕೇಂದ್ರ ತೆರೆಯಲಾಗಿದೆ.

3) <u>ಕೇಂದ್ರ ಸರ್ಕಾರದ ವಂತಿಕೆ ಆಧಾರಿತ ಮಾಸಿಕ ಪಿಂಚಣಿ ಯೋಜನೆ:-</u>

- ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):- ಕೇಂದ್ರ ಸರ್ಕಾರದ ಈ ಯೋಜನೆಯಡಿ 18-40 ವಯೋಮಾನದ ಅಸಂಘಟಿತ ಕಾರ್ಮಿಕರು ಫಲಾನುಭವಿಯಾಗಿ ನೋಂದಾಯಿಸಿಕೊಂಡು, 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/-ಗಳ ಪಿಂಚಣಿಯನ್ನು ಪಡೆಯಬಹುದಾಗಿದ್ದು, ಯೋಜನೆಯಡಿ ಪಿಂಚಣಿ ಪತ್ರವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ನೋಂದಾಯಿತ ಫಲಾನುಭವಿಗಳ ತಾಲ್ಲೂಕುವಾರು ದತ್ತಾಂಶವು ಲಭ್ಯವಿರುವುದಿಲ್ಲ. ಆದರೆ ಜಿಲ್ಲಾವಾರು ದತ್ತಾಂಶವು ಲಭ್ಯವಿದ್ದು, ರಾಯಭಾಗ್ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 5293 ಅಸಂಘಟಿತ ಕಾರ್ಮಿಕರು ಫಲಾನುಭವಿಯಾಗಿ ನೋಂದಾಯಿಸಿಕೊಂಡು ಪಿಂಚಣಿ ಪತ್ರ ಪಡೆದಿರುತ್ತಾರೆ.

		• **ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ:–** ಕೇಂದ್ರ ಸರ್ಕಾರದ ಈ ಯೋಜನೆಯಡಿ ಕೇಂದ್ರ ಸರ್ಕಾರದ ಈ ಯೋಜನೆಯಡಿ 18 – 40 ವರ್ಷ ವಯೋಮಾನದ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/–ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದ್ದು, ಯೋಜನೆಯಡಿ ಪಿಂಚಣಿ ಪತ್ರವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ನೋಂದಾಯಿತ ಫಲಾನುಭವಿಗಳ ತಾಲ್ಲೂಕುವಾರು ದತ್ತಾಂಶವು ಲಭ್ಯವಿರುವುದಿಲ್ಲ. ಆದರೆ ಜಿಲ್ಲಾವಾರು ದತ್ತಾಂಶವು ಲಭ್ಯವಿದ್ದು, ರಾಯಭಾಗ್ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 59 ಟ್ರೇಡರ್ಸ್‌ಗಳು ಫಲಾನುಭವಿಯಾಗಿ ನೋಂದಾಯಿಸಿಕೊಂಡು ಪಿಂಚಣಿ ಪತ್ರ ಪಡೆದಿರುತ್ತಾರೆ. ಮೇಲಿನ ಎರಡೂ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/– ರಿಂದ ರೂ. 200/– ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.
ಆ)	ರಾಯಭಾಗ ತಾಲ್ಲೂಕಿನಲ್ಲಿ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆಯುವುದಕ್ಕಾಗಿ ಎಷ್ಟು ಜನ ಅರ್ಜಿಯನ್ನು ಸಲ್ಲಿಸಿರುತ್ತಾರೆ; ಇಲ್ಲಿಯವರೆಗೆ ಅವರಿಗೆ ಗುರುತಿನ ಚೀಟಿ ನೀಡದಿರಲು ಕಾರಣವೇನು;	• **ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:** ರಾಯಬಾಗ ತಾಲ್ಲೂಕಿನಲಿ ಮಂಡಳಿಯ ವತಿಯಿಂದ ಗುರುತಿನ ಚೀಟಿಯನ್ನು ಪಡೆಯಲು ಒಟ್ಟು 2694 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳನ್ನಾಗಿ ನೋಂದಣಿ ಮಾಡಿ, ಅವರಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ನೋಂದಣಿಗಾಗಿ ಯಾವುದೇ ಅರ್ಜಿ ಬಾಕಿ ಇರುವುದಿಲ್ಲ. • **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:** 1) **ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:–** ಈ ಮೇಲೆ ತಿಳಿಸಿರುವಂತೆ, ಸಾರಿಗೆ ಇಲಾಖೆಯಿಂದ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಲಾಯಿಸಲು ನೋಂದಾಯಿಸಲ್ಪಟ್ಟು ಊರ್ಜಿತ ಚಾಲನಾ ಪರವಾನಗಿ ಹೊಂದಿದ ಎಲ್ಲಾ ಚಾಲಕರಿಗೂ ಈ ಯೋಜನೆಯ ಸೌಲಭ್ಯವನ್ನು ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ

		ರಾಯಭಾಗ್ ತಾಲ್ಲೂಕಿನಲ್ಲಿ ಸದರಿ ಚಾಲನಾ ಪರವಾನಗಿ ಹೊಂದಿದ ಚಾಲಕರ ಪ್ರತ್ಯೇಕ ದತ್ತಾಂಶ ಲಭ್ಯವಿರುವುದಿಲ್ಲ. ಬದಲಾಗಿ ರಾಯಭಾಗ್ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 46747 ಖಾಸಗಿ ವಾಣಿಜ್ಯ ವಾಹನ ಚಾಲಕರು ಚಾಲನಾ ಪತ್ರ ಹೊಂದಿದ್ದು, ಈ ಯೋಜನೆಯಡಿ ಫಲಾನುಭವಿಗಳೆಂದು ಪರಿಗಣಿಸಲಾಗಿದೆ. 2) **ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:- ಈ ಯೋಜನೆಯಡಿ ರಾಯಭಾಗ್ ತಾಲ್ಲೂಕಿನಲ್ಲಿ 137 ಅಸಂಘಟಿತ ಕಾರ್ಮಿಕರು ಸ್ಮಾರ್ಟ್ ಕಾರ್ಡ್ ಪಡೆಯಲು** ಅರ್ಜಿ ಸಲ್ಲಿಸಿದ್ದು ಈಗಾಗಲೇ 33 ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ನೀಡಲಾಗಿದೆ. ಬಾಕಿ ಉಳಿದ 104 ಕಾರ್ಮಿಕರ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಸ್ಮಾರ್ಟ್‌ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಇ)	ಅಧಿಕಾರಿಗಳ ಕೊರತೆಯಿಂದಾಗಿ ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲು ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಹುದ್ದೆಗಳನ್ನು ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು;	ಹೌದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುವುದು.
ಈ)	ರಾಯಭಾಗ ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಎಷ್ಟು; ಆ ಪೈಕಿ ಎಷ್ಟು ಹುದ್ದೆಗಳು ಖಾಲಿ ಇವೆ?	ರಾಯಭಾಗ ತಾಲ್ಲೂಕಿನಲ್ಲಿ ಒಂದು ಕಾರ್ಮಿಕ ನಿರೀಕ್ಷಕರ ಹುದ್ದೆ ಸರ್ಕಾರದಿಂದ ಮಂಜೂರಾಗಿರುತ್ತದೆ. ಈ ಹುದ್ದೆಯು ಖಾಲಿಯಿರುತ್ತದೆ.

ಇ-ಆಫೀಸ್ ಕಾಇ 86 ಎಲ್ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಅನುಬಂಧ-01

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು

1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.2,000/-
2. ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ / ಪತ್ನಿ ಮಾಸಿಕ ರೂ.1000/-
3. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.2,000/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000/- ದವರೆಗೆ ಅನುಗ್ರಹ ರಾಶಿ ಸಹಾಯಧನ.
4. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ
5. ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ.30,000/- ವರೆಗೆ
6. ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ
7. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/- ದವರೆಗೆ ಮುಂಗಡ ಸೌಲಭ್ಯ
8. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/- ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000/-
9. ಶಿಶು ಪಾಲನಾ ಸೌಲಭ್ಯ:
10. ಅಂತ್ಯಕ್ರಿಯೆ ವೆಚ್ಚ : ರೂ.4,000/- ಹಾಗೂ ಅನುಗ್ರಹ ರಾಶಿ ರೂ.50,000/-ಸಹಾಯಧನ
11. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:

ತರಗತಿ (ಉತ್ತೀರ್ಣಕ್ಕೆ)	ವಾರ್ಷಿಕ ಸಹಾಯ ಧನ	
	ಗಂಡು	ಹೆಣ್ಣು
ನರ್ಸರಿ	3,000	4,000
1 ರಿಂದ 4ನೇ ತರಗತಿ	3,000	4,000
5 ರಿಂದ 8ನೇ ತರಗತಿ	5,000	6,000
9 ಹಾಗೂ 10ನೇ ತರಗತಿ	10,000	11,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ	10,000	14,000
ಐಟಿಐ	12,000	15,000
ಪದವಿ ಪ್ರತಿ ವರ್ಷಕ್ಕೆ	15,000	20,000
ಸ್ನಾತಕೋತ್ತರ ಪದವಿ ಸೇರ್ಪಡೆಗೆ	20,000	20,000
ಪ್ರತಿ ವರ್ಷಕ್ಕೆ	20,000	25,000
ಇಂಜಿನಿಯರಿಂಗ್ ಕೋರ್ಸ್ ಬಿಇ/ ಬಿ.ಟೆಕ್ ಸೇರ್ಪಡೆಗೆ	25,000	25,000
ಪ್ರತಿ ವರ್ಷಕ್ಕೆ	25,000	30,000

ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಗೆ	30,000	30,000
ಪ್ರತಿ ವರ್ಷಕ್ಕೆ	40,000	50,000
ಡಿಪ್ಲೋಮಾ	15,000	20,000
ಎಂ.ಟೆಕ್ / ಎಂ.ಇ	30,000	35,000
ಎಂ.ಡಿ (ವೈದ್ಯಕೀಯ)	45,000	55,000
ಪಿಹೆಚ್‌ಡಿ (ಪ್ರತಿ ವರ್ಷಕ್ಕೆ) ಗರಿಷ್ಠ 03 ವರ್ಷ	25,000	30,000

12. ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.300/- ರಿಂದ ರೂ.10,000/-ವರೆಗೆ
13. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,00,000/-, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,00,000/- ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,00,000/-
14. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೋಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ ರೂ.2,00,000/-ವರೆಗೆ
15. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50,000/-
16. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
17. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
18. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
19. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,000/- ಗಳ ಸಹಾಯಧನ

ಅನುಬಂಧ-02

ಕ್ರ ಸಂ	ಸೌಲಭ್ಯಗಳು	ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಸಂಖ್ಯೆ
1	ಶೈಕ್ಷಣಿಕ ಧನ ಸಹಾಯ ಸೌಲಭ್ಯ	407
2	ಮದುವೆ ಧನ ಸಹಾಯ ಸೌಲಭ್ಯ	13
3	ವೈದ್ಯಕೀಯ ಧನ ಸಹಾಯ ಸೌಲಭ್ಯ	–
4	ಪ್ರಮುಖ ವೈದ್ಯಕೀಯ ವೆಚ್ಚ ಧನ ಸಹಾಯ ಸೌಲಭ್ಯ	–
5	ಹೆರಿಗೆ ಧನ ಸಹಾಯ ಸೌಲಭ್ಯ	01
6	ಅಂತ್ಯ ಸಂಸ್ಕಾರ ಧನ ಸಹಾಯ ಸೌಲಭ್ಯ	04
7	ಅಪಘಾತ ಧನ ಸಹಾಯ ಸೌಲಭ್ಯ	01
	ಒಟ್ಟು	426

ಕರ್ನಾಟಕ ಸರ್ಕಾರ

ಸಂಖ್ಯೆ: ಇ–ಕಾಇ 77 ಎಲ್‌ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

143 U/S 12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜಕುಮಾರ್ ಪಾಟೀಲ್ (ಸೇಡಂ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 960ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜಕುಮಾರ್ ಪಾಟೀಲ್ (ಸೇಡಂ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 960ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(*ಡಿ. ಧನಂಜಯ*)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	960
2.	ಮಾನ್ಯ ಸದಸ್ಯರ ಹೆಸರು	ಶ್ರೀ ರಾಜಕುಮಾರ್ ಪಾಟೀಲ್ (ಸೇಡಂ)
3.	ಉತ್ತರಿಸಬೇಕಾದ ದಿನಾಂಕ	12/03/2020
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
1	ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಜಾರಿ ಮಾಡಲಾಗುತ್ತಿರುವ ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಾವುವು (ವಿವರ ನೀಡುವುದು)	ಕಾರ್ಮಿಕ ಇಲಾಖೆಯು ಹಲವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು ಆ ಮೂಲಕ ಕಾರ್ಮಿಕರಿಗೆ ಶಾಸನಾತ್ಮಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರಮುಖವಾಗಿ ಕನಿಷ್ಠ ವೇತನವನ್ನು 82 ಅನುಸೂಚಿತ ಉದ್ದಿಮೆಗಳಿಗೆ ನಿಗದಿಗೊಳಿಸಿ ಕಾಲಕಾಲಕ್ಕೆ ಪರಿಷ್ಕರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಹಾಗೆಯೇ ಇಲಾಖೆಯ ಅಧೀನದಲ್ಲಿ ಈ ಕೆಳಕಂಡ 3 ಮಂಡಳಿಗಳು ಕಾರ್ಯನಿರ್ವಹಿಸುತ್ತಿದ್ದು, ಅಸಂಘಟಿತ ಹಾಗೂ ಸಂಘಟಿತ ವಲಯದ ವಿವಿಧ ವರ್ಗಗಳ ಕಾರ್ಮಿಕರಿಗೆ ಹಲವಾರು ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. 1. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ. 2. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ. 3. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ. ಈ ಮಂಡಳಿಗಳ ಮೂಲಕ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಮಂಡಳಿವಾರು ಈ ಕೆಳಗಿನಂತೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. **1. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:-** ಈ ಮಂಡಳಿಯ ವತಿಯಿಂದ ಅಸಂಘಟಿತ ವಲಯಕ್ಕೆ ಸೇರಿದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತು ಅವರ ಅವಲಂಭಿತರಿಗೆ 19 ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿವರಗಳನ್ನು **ಅನುಬಂಧ-1** ರಲ್ಲಿ ಒದಗಿಸಿದೆ. **2. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ:-** ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಈ ಕೆಳಕಂಡ ಕಲ್ಯಾಣ ಯೋಜನೆಗಳು ಜಾರಿಯಲ್ಲಿರುತ್ತವೆ.

1. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ
2. ವೈದ್ಯಕೀಯ ನೆರವು.
3. ಅಪಘಾತ ಧನ ಸಹಾಯ.
4. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ.
5. ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಧನ ಸಹಾಯ

ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳುವ ಕಾರ್ಮಿಕ ಸಂಘಟನೆಗೆ ಧನ ಸಹಾಯ.

3. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:-

ಈ ಮಂಡಳಿಯ ಮೂಲಕ ಅಸಂಘಟಿತ ವಲಯಕ್ಕೆ ಸೇರಿದ ಕಾರ್ಮಿಕರಿಗೆ ವಿವಿಧ ಯೊಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅನುಷ್ಠಾನಗೊಳಿಸುತ್ತಿರುವ ಯೋಜನೆ / ಸೌಲಭ್ಯಗಳ ವಿವರಗಳು ಈ ಕೆಳಕಂಡಂತಿವೆ.

(1) **ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:-** ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲಕರಿಗೆ ಸಂಬಂಧಪಟ್ಟಂತೆ ಯೋಜನೆಯಡಿ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.

(ಅ) **ಅಪಘಾತ ಪರಿಹಾರ:-** ಅಪಘಾತದಿಂದಾದ ಮರಣ ಪ್ರಕರಣಗಳಲ್ಲಿ ರೂ. 5 ಲಕ್ಷದ ಪರಿಹಾರ, ಸಂಪೂರ್ಣ ಶಾಶ್ವತ ದುರ್ಬಲತೆ ಪ್ರಕರಣಗಳಲ್ಲಿ ರೂ.2 ಲಕ್ಷದ ಪರಿಹಾರ ಮತ್ತು ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ರೂ.1 ಲಕ್ಷದವರೆಗೂ ಚಿಕಿತ್ಸಾ ವೆಚ್ಚದ ಮರುಪಾವತಿ ನೀಡಲಾಗುವುದು.

(ಆ) **ಶೈಕ್ಷಣಿಕ ಧನ ಸಹಾಯ:-** ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10,000/- ರೂ.ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ.

(ಇ) **"ಸ್ಮಾರ್ಟ್ ಕಾರ್ಡ್":-** ಯೋಜನೆಯಡಿ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ **"ಸ್ಮಾರ್ಟ್ ಕಾರ್ಡ್"** ನೀಡಲಾಗುತ್ತಿದೆ.

(ಈ) **ಶ್ರಮ ಸಮ್ಮಾನ ಪ್ರಶಸ್ತಿ :**

➢ ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, ಉತ್ತಮ ಹಾಗೂ ಸುರಕ್ಷತಾ ಚಾಲನೆ ಮಾಡಿದ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲಕರಿಗೆ ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು ರಾಜ್ಯಾದ್ಯಂತ 660 ಚಾಲಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.

➢ ಪ್ರಥಮ ಪ್ರಶಸ್ತಿಯು ರೂ. 15.000ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000ದ ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು ರೂ. 8,000ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ಹೊಂದಿರುತ್ತದೆ.

(ಈ) ಅಪಘಾತ ಜೀವ ರಕ್ಷಕ:- ಅಪಘಾತಕ್ಕೊಳಗಾದ ಗಾಯಾಳುಗಳನ್ನು ರಕ್ಷಿಸುವ ಸ್ವಯಂಸೇವಕರನ್ನು ಸೃಷ್ಟಿಸುವ ಉದ್ದೇಶದಿಂದ ಅಪಘಾತ ಜೀವರಕ್ಷಕ ಕಾರ್ಯಕ್ರಮದಡಿ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಲಾಗುತ್ತಿದೆ.

(2) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-

(ಅ) "ಸ್ಮಾರ್ಟ್ ಕಾರ್ಡ್":- ಯೋಜನೆಯಡಿ 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ"ರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

(ಆ) ಶ್ರಮ ಸಮ್ಮಾನ ಪ್ರಶಸ್ತಿ:

➢ ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ" ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ಪ್ರತಿಯೊಂದು ಜಿಲ್ಲೆಗೆ ಪ್ರತಿಯೊಂದು ವಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು 3630 ಕಾರ್ಮಿಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.

➢ ಪ್ರಥಮ ಪ್ರಶಸ್ತಿಯು ರೂ. 15,000/-ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000/-ದ ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು ರೂ. 8,000/-ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ಹೊಂದಿರುತ್ತದೆ.

(ಇ) ಕಾರ್ಮಿಕ ಸೇವಾ ಕೇಂದ್ರ :-

➢ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಲಂ 9ರನ್ವಯ ಫಲಾನುಭವಿಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ

		ಲಭ್ಯವಿರುವ ಎಲ್ಲಾ ಯೋಜನೆಗಳ ಕುರಿತು ಮಾಹಿತಿ ನೀಡಲು, ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಶ್ಯಕವಿರುವ ದಾಖಲಾತಿಗಳನ್ನು ಸಿದ್ಧಪಡಿಸಲು ಹಾಗೂ ನಿಗಧಿಪಡಿಸಿದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಪಟ್ಟವರಿಗೆ ರವಾನಿಸಲು ಸಹಾಯವಾಗುವಂತೆ ರಾಜ್ಯದ (ಪ್ರತಿ ತಾಲೂಕಿಗೆ ಒಂದರಂತೆ) ಎಲ್ಲಾ 175 ತಾಲ್ಲೂಕುಗಳಲ್ಲಿ **ಕಾರ್ಮಿಕ ಸೇವಾ ಕೇಂದ್ರಗಳನ್ನು** ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ 6 ಕಾರ್ಮಿಕ ಸೇವಾ ಕೇಂದ್ರಗಳು ಸೇರಿ ಒಟ್ಟು 181 ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲು ನಿರ್ಣಯಿಸಿದ್ದು, ಈಗಾಗಲೇ 159 ತಾಲ್ಲೂಕುಗಳಲ್ಲಿ ಕಾರ್ಮಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ➢ ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ಮಂಡಳಿಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಮಾಹಿತಿ, ಸಹಾಯ ಹಾಗೂ ಸೌಲಭ್ಯಗಳನ್ನು, ಸದರಿ ಸೇವಾ ಕೇಂದ್ರಗಳಲ್ಲಿ ಕಾರ್ಮಿಕ ಬಂಧುಗಳ ಮೂಲಕ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. (3) **(ಅ)ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):- ಕೇಂದ್ರ ಸರ್ಕಾರದ ಈ ಯೋಜನೆಯಡಿ** 18-40 ವರ್ಷ ವಯೋಮಾನದ ಅಸಂಘಟಿತ ಕಾರ್ಮಿಕರು ನೊಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ. (ಆ) **ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ:-** ಕೇಂದ್ರ ಸರ್ಕಾರದ 18-40 ವರ್ಷ ವಯೋಮಾನದ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಈ ಯೋಜನೆಯಡಿ ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ. (4) **ಆಶಾದೀಪ ಯೋಜನೆ:-** ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ನೇಮಕಾತಿಯನ್ನು ಉತ್ತೇಜಿಸಲು "ಆಶಾದೀಪ ಯೋಜನೆ"ಯನ್ನು ರೂಪಿಸಿದ್ದು, ಪ್ರಸಕ್ತ ಸಾಲಿನಿಂದ ಕರ್ನಾಟಕ ರಾಜ್ಯ ಕಾರ್ಮಿಕರ

		ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಮುಖಾಂತರ ಜಾರಿಗೊಳಿಸುತ್ತಿದೆ. ಈ ಯೋಜನೆಯಡಿ ದೊರಕುವ ಸೌಲಭ್ಯಗಳು ಕೆಳಗಿನಂತಿವೆ. **(ಅ) ಮಾಲೀಕರ ಪಾಲಿನ ಇಎಸ್‌ಐ ಮತ್ತು ಇಪಿಎಫ್ ವಂತಿಕೆ ಮರುಪಾವತಿ:-** ಖಾಸಗಿ ವಲಯದ ಸಂಸ್ಥೆಗಳಲ್ಲಿ ಪ್ರಪಥಮವಾಗಿ ಉದ್ಯೋಗಕ್ಕೆ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇ.ಎಸ್.ಐ. ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಮಾಸಿಕ ಗರಿಷ್ಠ ತಲಾ ರೂ.3000/-ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತಿದೆ. **(ಆ) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿರುವ ಶಿಷ್ಯ ವೇತನ (Stipend) ಮರುಪಾವತಿ:-** ಒಂದು ವರ್ಷದ ಅವಧಿಯ ಸಾಮಾನ್ಯ (Normal) ಹಾಗೂ ಎರಡು ವರ್ಷಗಳ ಅವಧಿಯ ಸಮಗ್ರ (Comprehensive) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಕಾಯ್ದೆ, 1961 ರನ್ವಯ ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನ (Stipend) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ರೂ.5000/- ಗಳ ಗರಿಷ್ಠ ಮಿತಿಯೊಳಗೆ ಮಾಲೀಕರಿಗೆ ಮರುಪಾವತಿಸಲಾಗುವುದು. **(ಇ) ಅಪ್ರೆಂಟಿಸ್ ತರಬೇತಿ ನಂತರ ಅದೇ ಅಭ್ಯರ್ಥಿಯನ್ನು ಅದೇ ಮಾಲೀಕರು ಖಾಯಂ ಮಾಡಿದಲ್ಲಿ ವೇತನ ಮರುಪಾವತಿ:-** ಅಪ್ರೆಂಟಿಸ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನೇ ಅದೇ ಮಾಲೀಕರು ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದರದಲ್ಲಿ ಶೇ.50 ರಷ್ಟು ಮೊತ್ತವನ್ನು ಮಾಸಿಕ ಗರಿಷ್ಠ ತಲಾ ರೂ. 7000/-ಗಳ ಮಿತಿಯೊಳಗೆ ಉದ್ಯೋಗದಾತರಿಗೆ ಒಂದು ವರ್ಷದ ಅವಧಿಗೆ ಮರುಪಾವತಿ ಮಾಡಲಾಗುತ್ತದೆ.
2	ಕಳೆದ ಮೂರು ವರ್ಷಗಳಿಂದ ಸೇಡಂ ಮತಕ್ಷೇತ್ರಕ್ಕೆ ಯಾವ ಯಾವ ಯೋಜನೆಗಳನ್ನು ಯಾವ ಯಾವ ಫಲಾನುಭವಿಗಳಿಗೆ ನೀಡಲಾಗಿದೆ (ವಿವರ ಒದಗಿಸುವುದು)	ಕಾರ್ಮಿಕ ಇಲಾಖಾ ವ್ಯಾಪ್ತಿಯಲ್ಲಿ ಬರುವ ವಿವಿಧ ಮಂಡಳಿಗಳ ಮೂಲಕ, ಆಯಾ ಮಂಡಳಿಗಳು ರೂಪಿಸಿರುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಂಡಳಿವಾರು ಫಲಾನುಭವಿಗಳಿಗೆ ವಿಸ್ತರಿಸಿದ ಯೋಜನೆಗಳ ಸೌಲಭ್ಯಗಳ ವಿವರಗಳು ಈ ಕೆಳಗಿನಂತಿವೆ. (1) **ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:-**

(ಅ) ಕಟ್ಟಡ ಮಂಡಳಿವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಸೇಡಂ ಮತ ಕ್ಷೇತ್ರದಲ್ಲಿ ವಿವಿಧ ಸೌಲಭ್ಯಗಳಡಿ ಒಟ್ಟು 703 ಫಲಾನುಭವಿಗಳು ರೂ.**38,97,835/-** ಮೊತ್ತದ ಸಹಾಯ ಧನವನ್ನು ಪಡೆದಿರುತ್ತಾರೆ. ವರ್ಷವಾರು ವಿವರವನ್ನು **ಅನುಬಂಧ-02** ರಲ್ಲಿ ಲಗತ್ತಿಸಿದೆ.

(2) ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ:-

ಕಳೆದ ಮೂರು ವರ್ಷಗಳಲ್ಲಿ ಸೇಡಂ ಮತ ಕ್ಷೇತ್ರಕ್ಕೆ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಗೆ ಪಾವತಿಸುವ ಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ನೀಡಿರುವ ಸೌಲಭ್ಯಗಳ ವಿವರ ಈ ಕೆಳಕಂಡಂತಿರುತ್ತದೆ.

ವರ್ಷ	ಕಾರ್ಮಿಕರು
2017–18	9
2018–19	22
2019–20	18

(3)ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:-

ಸೇಡಂ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಂಡಳಿಯು ಜಾರಿಗೊಳಿಸುತ್ತಿರುವ ಯೋಜನೆಗಳಡಿ ನೀಡಿರುವ ಸೌಲಭ್ಯಗಳ ಪ್ರತ್ಯೇಕ ವಿವರ ಮಂಡಳಿಯಲ್ಲಿ ಲಭ್ಯವಿರುವುದಿಲ್ಲ. ಬದಲಾಗಿ, ಸೇಡಂ ಮತ 'ಕ್ಷೇತ್ರವೂ ಸೇರಿದಂತೆ ಕಲಬುರ್ಗಿ ಜಿಲ್ಲೆಯಲ್ಲಿ ಸೌಲಭ್ಯ ಪಡೆದುಕೊಂಡ ವಿವರ ಹೀಗಿದೆ.

(3) ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:-

- ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ, ಕಲಬುರ್ಗಿಯ ಪ್ರದೇಶಿಕ ಸಾರಿಗೆ ಇಲಾಖೆಯಲ್ಲಿ ನೊಂದಾಯಿತರಾದ 27,470 ವಾಣಿಜ್ಯ ಸಾರಿಗೆ ವಾಹನ ಚಾಲಕರನ್ನು ಫಲಾನುಭವಿಯಾಗಿ ಪರಿಗಣಿಸಲಾಗಿದೆ.
- ಕಲಬುರ್ಗಿ ಜಿಲ್ಲೆಯಲ್ಲಿ 6 ಅಪಘಾತ ಪ್ರಕರಣಗಳಲ್ಲಿ ರೂ.11,49,662/- ಗಳ ಪರಿಹಾರವನ್ನು ವಿತರಿಸಲಾಗಿದೆ.
- ಅಪಘಾತ ಜೀವ ರಕ್ಷಕ ಯೋಜನೆಯಡಿ 831 ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲಾಗಿದೆ.

(4) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-

- ಈ ಯೋಜನೆಯಡಿ 409 ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.

		• ಸೇಡಂ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಕಾರ್ಯ ನಿರ್ವಸುತ್ತಿರುವ ಮಂಡಳಿಗಳು ಹಾಗೂ ಸೊಸೈಟಿಯು ಜಾರಿಗೊಳಿಸುತ್ತಿರುವ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು **"ಕಾರ್ಮಿಕ ಸೇವಾ ಕೇಂದ್ರ"**ವನ್ನು ತೆರೆಯಲಾಗಿದೆ. **(ಅ)ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ–ಎಸ್‌ವೈಎಂ):–** • ಈ ಯೋಜನೆಯಡಿ ಕಲಬುರ್ಗಿ ಜಿಲ್ಲೆಯಲ್ಲಿ 2960 ವಂತಿಕೆದಾರರು ಫಲಾನುಭವಿಯಾಗಿ ನೋಂದಾಯಿಸಿ ಕೊಂಡಿರುತ್ತಾರೆ. **(ಆ) ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ:–** ಈ ಯೋಜನೆಯಡಿ ಕಲಬುರ್ಗಿ ಜಿಲ್ಲೆಯಲ್ಲಿ 16 ವಂತಿಕೆದಾರರು ಫಲಾನುಭವಿಯಾಗಿ ನೋಂದಾಯಿಸಿ ಕೊಂಡಿರುತ್ತಾರೆ. **(5) ಆಶಾದೀಪ ಯೋಜನೆ:–** ಆಶಾದೀಪ ಯೋಜನೆಯಡಿ ಸೇಡಂ ಮತ ಕ್ಷೇತ್ರದಲ್ಲಿ 17 ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲಾಗಿದೆ. ವಿವರವನ್ನು ಅನುಬಂಧ–3ರಲ್ಲಿ ಲಗತ್ತಿಸಲಾಗಿದೆ.
3	ಕಾರ್ಮಿಕ ಇಲಾಖೆಯಲ್ಲಿ ಯಾರು ಯಾರು ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ತಮ್ಮ ಹೆಸರು ನೊಂದಾಯಿಸಿದ್ದಾರೆ (ವಿವರ ನೀಡುವುದು)	**(1) ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:–** ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ **22,03,848** ಕಾರ್ಮಿಕರು ಮಂಡಳಿಯ ಫಲಾನುಭವಿಗಳಾಗಿ ನೋಂದಾಯಿಸಿ ಕೊಂಡಿರುತ್ತಾರೆ. ವಿವರವನ್ನು **ಅನುಬಂಧ–04** ರಲ್ಲಿ ಲಗತ್ತಿಸಿದೆ. **(2) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:–** ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ಸೀಮಿತವಾಗಿದ್ದು, ಸಂಘಟಿತ ಕಾರ್ಮಿಕರಿಗೆ ನೊಂದಾಯಿಸಿಕೊಳ್ಳುವ ಅವಕಾಶವಿರುವುದಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಂಬಂಧಿಸಿದಂತೆ ಮಂಡಳಿಯು ಜಾರಿಗೊಳಿಸುತ್ತಿರುವ ಯೋಜನೆಗಳಡಿ ನೋಂದಾಯಿಸಿಕೊಂಡ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ. **(1) ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:–** (ಅ) ಸಾರಿಗೆ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದಾದ್ಯಂತ ಒಟ್ಟು 7,78,485 ಖಾಸಗಿ ವಾಣಿಜ್ಯ ವಾಹನ ಚಾಲಕರು

<table>
<tr>
<td></td>
<td></td>
<td>ಊರ್ಜಿತ ಚಾಲನಾ ಪರವಾನಗಿ ಹೊಂದಿದ್ದು, ಈ ಯೋಜನೆಯಡಿ ಫಲಾನುಭವಿಯಾಗಿರುತ್ತಾರೆ.

(2) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-
(ಅ) ಯೋಜನೆಯಡಿ 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ"ರನ್ನು ನೋಂದಾಯಿಸಿ 49507 ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.

(3) ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ:-
ಈ ಮಂಡಳಿಯಲ್ಲಿ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆ ಇರುವುದಿಲ್ಲ.</td>
</tr>
<tr>
<td>4</td>
<td>ಸದರಿ ಸಂಘಟಿತ ಮತ್ತು ಅಸಂಘಟಿತ ವಲಯದ ನೊಂದಾಯಿತ ಕಾರ್ಮಿಕರಿಗೆ ಯಾವ ಯಾವ ಸರ್ಕಾರಿ ಸೌಲಭ್ಯ ಒದಗಿಸಲಾಗಿದೆ</td>
<td>1)ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ:-
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಗೆ ಪಾವತಿ ಮಾಡುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಈ ಕೆಳಕಂಡ ಯೋಜನೆಗಳು ಜಾರಿಯಲ್ಲಿರುತ್ತವೆ.
1. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ
2. ವೈದ್ಯಕೀಯ ನೆರವು.
3. ಅಪಘಾತ ಧನ ಸಹಾಯ.
4. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ.
5. ವಾರ್ಷಿಕ ವೈದ್ಯಕೀಯ ತಪಾಸಣೆ ಶಿಭಿರಕ್ಕೆ ಧನ ಸಹಾಯ.
6. ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳುವ ಕಾರ್ಮಿಕ ಸಂಘಟನೆಗೆ ಧನ ಸಹಾಯ.

2)ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಯೋಜನೆಗಳಡಿ ರಾಜ್ಯದಾದ್ಯಂತ ಒದಗಿಸಲಾದ ಸೌಲಭ್ಯಗಳ ವಿವರ ಈ ಕೆಳಗಿನಂತಿವೆ:-
(1) <u>ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:-</u>
(ಅ) ಅಪಘಾತ ಪರಿಹಾರ:- ಅಪಘಾತ ಪ್ರಕರಣಗಳಲ್ಲಿ ಪಾವತಿಸಿದ ಪರಿಹಾರದ ವಿವರ:-
<table>
<tr><th>ಕ್ರ ಸಂ</th><th>ವಿವರಣೆ</th><th>ಪ್ರಕರಣ</th><th>ಪರಿಹಾರದ ಮೊತ್ತ ರೂ.ಗಳಲ್ಲಿ</th></tr>
<tr><td>1</td><td>ಮರಣ</td><td>489</td><td>14,90,50,000/-</td></tr>
<tr><td>2</td><td>ಶಾಶ್ವತ ದುರ್ಬಲತೆ</td><td>05</td><td>5,00,000/-</td></tr>
<tr><td>3</td><td>ಆಸ್ಪತ್ರೆ ವೆಚ್ಚದ ಮರು</td><td>135</td><td>49,62,620/-</td></tr>
</table></td>
</tr>
</table>

	ಪಾವತಿ/ ತಾತ್ಕಾಲಿಕ ದುರ್ಬಲತೆ		
		ಒಟ್ಟು	15,45,12,620/-

(ಆ) **ಶೈಕ್ಷಣಿಕ ಧನ ಸಹಾಯ:-**

- ಒಟ್ಟು 247 ಪ್ರಕರಣಗಳಲ್ಲಿ ರೂ.24,70,000/- ಗಳ ಶೈಕ್ಷಣಿಕ ಧನ ಸಹಾಯ ನೀಡಲಾಗಿದೆ.

(ಇ) **ಸ್ಮಾರ್ಟ್ ಕಾರ್ಡ್:-** 90,315 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ "ಸ್ಮಾರ್ಟ್ ಕಾರ್ಡ್" ವಿತರಿಸಲಾಗಿದೆ.

(ಈ) **ಅಪಘಾತ ಜೀವ ರಕ್ಷಕ:-** 2018-19 ನೇ ಸಾಲಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಒಟ್ಟು 21889 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲಾಗಿದೆ.

(ಉ) **ಶ್ರಮ ಸಮ್ಮಾನ ಪ್ರಶಸ್ತಿ:-**

- 2018-19ನೇ ಸಾಲಿನಲ್ಲಿ 1860 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
- 2019-20ನೇ ಸಾಲಿನಲ್ಲಿ 660 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇ-ಆಫೀಸ್ ಕಾಇ 77 ಎಲ್ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)

ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಅನುಬಂಧ-01

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು

1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.2,000/-
2. ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ / ಪತ್ನಿ ಮಾಸಿಕ ರೂ.1000/-
3. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.2,000/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000/- ದವರೆಗೆ ಅನುಗ್ರಹ ರಾಶಿ ಸಹಾಯಧನ.
4. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ
5. ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ.30,000/- ವರೆಗೆ
6. ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ
7. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/- ದವರೆಗೆ ಮುಂಗಡ ಸೌಲಭ್ಯ
8. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯು ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/- ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000/-
9. ಶಿಶು ಪಾಲನಾ ಸೌಲಭ್ಯ:
10. ಅಂತ್ಯಕ್ರಿಯೆ ವೆಚ್ಚ : ರೂ.4,000/- ಹಾಗೂ ಅನುಗ್ರಹ ರಾಶಿ ರೂ.50,000/-ಸಹಾಯಧನ
11. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:

ತರಗತಿ (ಉತ್ತೀರ್ಣಕ್ಕೆ)	ವಾರ್ಷಿಕ ಸಹಾಯ ಧನ	
	ಗಂಡು	ಹೆಣ್ಣು
ನರ್ಸರಿ	3,000	4,000
1 ರಿಂದ 4ನೇ ತರಗತಿ	3,000	4,000
5 ರಿಂದ 8ನೇ ತರಗತಿ	5,000	6,000
9 ಹಾಗೂ 10ನೇ ತರಗತಿ	10,000	11,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ	10,000	14,000
ಐಟಿಐ	12,000	15,000
ಪದವಿ ಪ್ರತಿ ವರ್ಷಕ್ಕೆ	15,000	20,000
ಸ್ನಾತಕೋತ್ತರ ಪದವಿ ಸೇರ್ಪಡೆಗೆ	20,000	20,000
ಪ್ರತಿ ವರ್ಷಕ್ಕೆ	20,000	25,000
ಇಂಜಿನಿಯರಿಂಗ್ ಕೋರ್ಸ್ ಬಿಇ/ ಬಿ.ಟೆಕ್ ಸೇರ್ಪಡೆಗೆ	25,000	25,000
ಪ್ರತಿ ವರ್ಷಕ್ಕೆ	25,000	30,000
ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಗೆ	30,000	30,000
ಪ್ರತಿ ವರ್ಷಕ್ಕೆ	40,000	50,000

260

ಡಿಪ್ಲೋಮಾ	15,000	20,000
ಎಂ.ಟೆಕ್ / ಎಂ.ಇ	30,000	35,000
ಎಂ.ಡಿ (ವೈದ್ಯಕೀಯ)	45,000	55,000
ಪಿಹೆಚ್‌ಡಿ (ಪ್ರತಿ ವರ್ಷಕ್ಕೆ) ಗರಿಷ್ಠ 03 ವರ್ಷ	25,000	30,000

12. ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ರೂ.300/- ರಿಂದ ರೂ.10,000/-ವರೆಗೆ
13. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,00,000/-, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,00,000/- ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,00,000/-
14. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ ರೂ.2,00,000/-ವರೆಗೆ

15. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50,000/-
16. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
17. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
18. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
19. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,000/- ಗಳ ಸಹಾಯಧನ

ಅನುಬಂಧ-02

ಮಂಡಳಿಯ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಸೇಡಂ ಮತ ಕ್ಷೇತ್ರದಲ್ಲಿ ವಿವಿಧ ಸೌಲಭ್ಯಗಳಡಿ ಸಹಾಯಧನ ಪಡೆದ ವರ್ಷವಾರು ವಿವರ

ಕ್ರಸಂ	ವರ್ಷ	ಶೈಕ್ಷಣಿಕ ಸಹಾಯಧನ		ಅಂತ್ಯ ಸಂಸ್ಕಾರ ಮತ್ತು ಅನುಗ್ರಹ ರಾಶಿ		ಮದುವೆ ಸಹಾಯಧನ		ಹೆರಿಗೆ		ಪಿಂಚಣಿ ಸೌಲಭ್ಯ		ಒಟ್ಟು ಫಲಾನುಭವಿಗಳ ಸಂಖ್ಯೆ	ಒಟ್ಟು ಮೊತ್ತ
		ಫಲಾನುಭವಿಗಳ ಸಂಖ್ಯೆ	ಮಂಜೂರಾದ ಮೊತ್ತ	ಫಲಾನುಭವಿಗಳ ಸಂಖ್ಯೆ	ಮಂಜೂರಾದ ಮೊತ್ತ	ಫಲಾನುಭವಿಗಳ ಸಂಖ್ಯೆ	ಮಂಜೂರಾದ ಮೊತ್ತ	ಫಲಾನುಭವಿಗಳ ಸಂಖ್ಯೆ	ಮಂಜೂರಾದ ಮೊತ್ತ	ಫಲಾನುಭವಿಗಳ ಸಂಖ್ಯೆ	ಮಂಜೂರಾದ ಮೊತ್ತ		
1	2016-17	62	255000	0	0	0	0	0	0	0	0	62	255000
2	2017-18	97	510245	1	54000	10	500000	0	0	0	0	108	1064245
3	2018-19	523	2152590	3	162000	0	0	3	75000	1	1	530	2416590
	2019-20			3	162000							03	1,62,000
											ಒಟ್ಟು	703	38,97,835

ಅನುಬಂಧ-3

SL NO	Name of the Students	Number of Days training	Stipend for the month of January-2020	Remark
1	Vishal	10	Rs.1790/-	
2	Sagar	19	Rs.3401/-	
3	Santhosh S/O Gupal	24	Rs.4296/-	
4	Pradeep	24	Rs.4296/-	
5	Avinash	26	Rs.4654/-	
6	Raghavendra	20	Rs.3580/-	
7	Prem Rathod	22	Rs.3938/-	
8	Anilkumar Chawan	24	Rs.4296/-	
9	Rajshekar	16	Rs.2864/-	
10	Nitin Kumar	26	Rs.4654/-	
11	Sanju Kumar	21	Rs.3759/-	
12	Kiran Kumar Doddamane	26	Rs.4654/-	
13	Rahul S/O Raju Udgi	19	Rs.3401/-	
14	Rahul S/O Raju	22	Rs.3938/-	
15	Rahul Neelkanth	26	Rs.4654/-	
16	Sharanaprakash	25	Rs.4475/-	
17	Pradeep Chawan	22	Rs.3938/-	
Total			Rs.66,588/-	

ಅನುಬಂಧ-04

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ಫಲಾನುಭವಿಗಳ ವರ್ಷವಾರು ವಿವರಗಳು

ಕ್ರಮ ಸಂಖ್ಯೆ	ವರ್ಷ	ಪುರುಷರು	ಮಹಿಳೆಯರು	ಫಲಾನುಭವಿಗಳ ಒಟ್ಟು ಸಂಖ್ಯೆ
1	2007-08	24,820	5,673	30,493
2	2008-09	28,659	9,619	38,278
3	2009-10	27,255	7,145	34,400
4	2010-11	33,909	6,667	40,576
5	2011-12	48,201	14,043	62,244
6	2012-13	75,085	23,294	98,379
7	2013-14	1,73,962	46,947	2,20,909
8	2014-15	1,95,456	43,575	2,39,031
9	2015-16	1,74,850	71,500	2,46,350
10	2016-17	68,788	26,547	95,335
11	2017-18	1,23,443	62,020	1,85,463
12	2018-19	1,90,513	1,07,302	2,97,815
13	2019-20 (ಜನವರಿ -2019)	69,296	46,155	1,09,451
ಒಟ್ಟು		12,34,237	4,64,487	16,98,724
ಗ್ರಾಮೀಣಾ ಕಟ್ಟಡ ಕಾರ್ಮಿಕರ ವಿಶೇಷ ನೋಂದಣಿ ಅಭಿಯಾನ				5,05,124
ಒಟ್ಟು				22,03,848

ಕರ್ನಾಟಕ ಸರ್ಕಾರ

ಸಂಖ್ಯೆ: ಇ-ಕಾಇ 84 ಎಲ್ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

191 L/S
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1548ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1548ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(*ಡಿ. ಧನಂಜಯ*)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1548
2. ಮಾನ್ಯ ಸದಸ್ಯರ ಹೆಸರು	ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು)
3. ಉತ್ತರಿಸಬೇಕಾದ ದಿನಾಂಕ	12/03/2020
4. ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಕಾರ್ಮಿಕ ಇಲಾಖೆಗೆ ಯಾವ ಯಾವ ಉದ್ಯಮಕ್ಕೆ ಸಂಬಂಧಪಟ್ಟ ಕಾರ್ಮಿಕರು ಒಳಪಡುತ್ತಾರೆ. ಕಾರ್ಮಿಕರಿಗೆ ಸರ್ಕಾರವು ನಿಗದಿಪಡಿಸಿರುವ ಯೋಜನೆಗಳು ಯಾವುವು;	ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958 ಕ್ಕೆ ಒಳಪಡುವ ರಾಜ್ಯ ಸರ್ಕಾರಿ ನೌಕರರು ಹಾಗೂ ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಾರೆ. ಕಾರ್ಮಿಕ ಇಲಾಖೆಯು ತನ್ನ ಅಧೀನದಲ್ಲಿ ಬರುವ ವಿವಿಧ ಮಂಡಳಿ/ಸೊಸೈಟಿಗಳ ಮೂಲಕ ಫಲಾನುಭವಿ ಆಧಾರಿತ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ವಿವರಗಳು ಈ ಕೆಳಗಿನಂತಿದೆ: 1) **ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:-** ಈ ಮಂಡಳಿಗೆ ಸರ್ಕಾರವು ಯಾವುದೇ ಯೋಜನೆಗಳನ್ನು ನಿಗಧಿಪಡಿಸಿರುವುದಿಲ್ಲ. ಆದರೆ, ಈ ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 19 ವಿವಿಧ ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಜಾರಿಗೊಳಿಸಲಾಗುತ್ತಿದೆ. (ವಿವರವನ್ನು **ಅನುಬಂಧ – 1** ರಲ್ಲಿ ಒದಗಿಸಿದೆ). 2) **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ:-** ಕರ್ನಾಟಕ ರಾಜ್ಯ ಸರ್ಕಾರವು 43 ವರ್ಗಗಳ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಿರುತ್ತದೆ (ವಿವರವನ್ನು **ಅನುಬಂಧ-2** ರಲ್ಲಿ ಒದಗಿಸಿದೆ). ಮಂಡಳಿಯು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

(1) <u>ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ:</u> ಸಾರಿಗೆ ಇಲಾಖೆಯಿಂದ ಊರ್ಜಿತ ಖಾಸಗಿ ವಾಣಿಜ್ಯ ವಾಹನ ಚಾಲನಾ ಪರವಾನಗಿ ಪಡೆದಿರುವ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲಕರಿಗೆ ಸಂಬಂಧಿಸಿದಂತೆ ಈ ಯೋಜನೆಯಡಿ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.

(ಅ) ಅಪಘಾತ ಪರಿಹಾರ:– ಅಪಘಾತದಿಂದ ಮರಣ ಹೊಂದಿದ ಚಾಲಕರ ಅವಲಂಭಿತರಿಗೆ ರೂ. 5 ಲಕ್ಷದ ಪರಿಹಾರ, ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದವರೆಗೆ ಪ್ರಕರಣಗಳಲ್ಲಿ ರೂ.2 ಲಕ್ಷದ ಪರಿಹಾರ ಮತ್ತು ಒಳರೋಗಿಯಾಗಿ ಚಿಕಿತ್ಸೆ ಪಡೆದವರಿಗೆ ರೂ.1 ಲಕ್ಷದವರೆಗೂ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಈ ಯೋಜನೆಯಡಿ ನೀಡಲಾಗುವುದು.

(ಆ) ಶೈಕ್ಷಣಿಕ ಧನ ಸಹಾಯ:– ಅಪಘಾತ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10,000/– ರೂ.ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ.

(ಇ) "ಸ್ಮಾರ್ಟ್ ಕಾರ್ಡ್":– ಯೋಜನೆಯಡಿ ಸಾರಿಗೆ ಇಲಾಖೆಯಡಿ ನೋಂದಾಯಿತ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ **"ಸ್ಮಾರ್ಟ್ ಕಾರ್ಡ್"** ನೀಡಲಾಗುತ್ತಿದೆ.

(ಈ) ಶ್ರಮ ಸಮ್ಮಾನ ಪ್ರಶಸ್ತಿ :

- ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, ಉತ್ತಮ ಹಾಗೂ ಸುರಕ್ಷತಾ ಚಾಲನೆ ಮಾಡಿದ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲಕರಿಗೆ ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು ರಾಜ್ಯಾದ್ಯಂತ 660 ಚಾಲಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.
- ಪ್ರಥಮ ಪ್ರಶಸ್ತಿಯು ರೂ. 15,000ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000ದ ಮೌಲ್ಯದ

ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು ರೂ. 8,000ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ಹೊಂದಿರುತ್ತದೆ.

(ಉ) ಅಪಘಾತ ಜೀವ ರಕ್ಷಕ:- ಅಪಘಾತಕ್ಕೊಳಗಾದ ಗಾಯಾಳುಗಳನ್ನು ರಕ್ಷಿಸುವ ಸ್ವಯಂ ಸೇವಕರನ್ನು ಸಜ್ಜುಗೊಳಿಸುವ ಸೃಷ್ಠಿಸುವ ಉದ್ದೇಶದಿಂದ ಅಪಘಾತ ಜೀವರಕ್ಷಕ ಯೋಜನೆಯಾಗಿ ಕಾರ್ಯಕ್ರಮದಡಿ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

(2) ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:-

(ಅ) "ಸ್ಮಾರ್ಟ್ ಕಾರ್ಡ್":- ಈ ಯೋಜನೆಯಡಿ 11 ಅಸಂಘಟಿತ ವರ್ಗಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ"ರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

(ಆ) ಶ್ರಮ ಸಮ್ಮಾನ ಪ್ರಶಸ್ತಿ:-

- ಪ್ರಸಕ್ತ ಸಾಲಿನಲ್ಲಿ, ಸರ್ಕಾರದ ಆದೇಶದಂತೆ, 2020ರ ಮಾರ್ಚ್ 01 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಸಮ್ಮಾನ ದಿನಾಚರಣೆ ಆಚರಿಸಿ, 11 ಅಸಂಘಟಿತ ವಲಯಗಳಾದ "ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ" ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ಪ್ರತಿ ಜಿಲ್ಲೆಗೆ ಮೇಲ್ಕಂಡ ಪ್ರತಿ ವಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಮತ್ತು 8 ವಿಶೇಷ ಪುರಸ್ಕಾರ ಪ್ರಶಸ್ತಿಗಳು ಸೇರಿ ಒಟ್ಟು 3630 ಕಾರ್ಮಿಕರಿಗೆ "ಶ್ರಮ ಸಮ್ಮಾನ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.
- ಪ್ರಥಮ ಪ್ರಶಸ್ತಿಯು ರೂ. 15,000ಗಳ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಯು ರೂ. 10,000ದ ಮೌಲ್ಯದ ಬೆಳ್ಳಿ ಪದಕ ಹಾಗೂ ತೃತೀಯ ಪ್ರಶಸ್ತಿಯು

		ರೂ. 8,000ದ ಮೌಲ್ಯದ ಬೆಳ್ಳಿ ಪದಕ ಹೊಂದಿದ್ದು, ವಿಶೇಷ ಪುರಸ್ಕಾರವು ರೂ.1,000/-ಗಳ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ಹೊಂದಿರುತ್ತದೆ. **(ಇ) ಕಾರ್ಮಿಕ ಸೇವಾ ಕೇಂದ್ರ :-** ➢ ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ವಿವಿಧ ಮಂಡಳಿಗಳು ಹಾಗೂ ವಿವಿಧ ಸೊಸೈಟಿಗಳು ಜಾರಿಗೊಳಿಸುತ್ತಿರುವ ಯೋಜನೆಯಡಿ ಸೌಲಭ್ಯಗಳ ಬಗ್ಗೆ ಫಲಾನುಭವಿಗಳಿಗೆ ಸೂಕ್ಷ್ಮ ಮಾಹಿತಿ ನೀಡಿ, ಸೌಲಭ್ಯಗಳನ್ನು ತಲುಪಿಸಲು ಸಹಾಯವಾಗುವಂತೆ ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಕಾರ್ಮಿಕ ಸೇವಾ ಕೇಂದ್ರಗಳನ್ನು ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ 6 ಕಾರ್ಮಿಕ ಸೇವಾ ಕೇಂದ್ರಗಳು ಸೇರಿ ಒಟ್ಟು 181 ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲು ನಿರ್ಣಯಿಸಿದ್ದು, ಈಗಾಗಲೇ 159 ತಾಲ್ಲೂಕುಗಳಲ್ಲಿ ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. **(ಈ) ಕಾರ್ಮಿಕ ಬಂಧುಗಳ ನೇಮಕ:-** ಕಾರ್ಮಿಕ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ಮಂಡಳಿಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಮಾಹಿತಿ, ಸಹಾಯ ಹಾಗೂ ಸೌಲಭ್ಯಗಳನ್ನು, ಸದರಿ ಸೇವಾ ಕೇಂದ್ರಗಳಲ್ಲಿ ಕಾರ್ಮಿಕ ಬಂಧುಗಳ ಮೂಲಕ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. (3) **(ಅ)ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):-** ಕೇಂದ್ರ ಸರ್ಕಾರದ ಈ ಯೋಜನೆಯಡಿ 18 – 40 ವರ್ಷ ವಯೋಮಾನದ ಅಸಂಘಟಿತ ಕಾರ್ಮಿಕರನ್ನು ಫಲಾನುಭವಿಗಳಾಗಿ ನೊಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ನಿಶ್ಚಿತ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸಲಾಗುತ್ತದೆ.

(ಆ) ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ):- ಕೇಂದ್ರ ಸರ್ಕಾರದ ಈ ಯೋಜನೆಯಡಿ 18-40 ವರ್ಷ ವಯೋಮಾನದ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.

3) ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ:-

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆಯನ್ವಯ ವಂತಿಗೆ ಪಾವತಿ ಮಾಡುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಈ ಕೆಳಕಂಡ ಯೋಜನೆಗಳು ಜಾರಿಯಲ್ಲಿವೆ.

1. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ.
2. ವೈದ್ಯಕೀಯ ನೆರವು.
3. ಅಪಘಾತ ಧನ ಸಹಾಯ.
4. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ.
5. ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರಕ್ಕೆ ಧನ ಸಹಾಯ.
6. ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳುವ ಕಾರ್ಮಿಕ ಸಂಘಟನೆಗೆ ಧನ ಸಹಾಯ.

4) ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿ:- ಈ ಸೊಸೈಟಿಯು ಖಾಸಗಿ ವಲಯದ ಉದ್ಯಮ ಹಾಗೂ ಕಾರ್ಖಾನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳ ನೇಮಕಾತಿಯನ್ನು ಉತ್ತೇಜಿಸುವ ದೃಷ್ಟಿಯಿಂದ "ಆಶಾದೀಪ ಯೋಜನೆ"ಯನ್ನು ಜಾರಿಗೆ ತಂದಿರುತ್ತದೆ. ಸದರಿ ಯೋಜನೆಯಡಿ ಕೆಳಕಂಡ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ:

		(1) **ಮಾಲೀಕರ ಪಾಲಿನ ಇಎಸ್ಐ ಮತ್ತು ಇಪಿಎಫ್ ವಂತಿಕೆ ಮರುಪಾವತಿ:** ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇ.ಎಸ್.ಐ. ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಮಾಸಿಕ ಗರಿಷ್ಠ ತಲಾ ರೂ.3000/-ಗಳ ಮಿತಿಯೊಳಗೆ 2 ವರ್ಷಗಳ ಅವಧಿಗೆ ಮರುಪಾವತಿಸಲಾಗುತ್ತಿದೆ. (2) **ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿರುವ ಶಿಷ್ಯ ವೇತನದ (Stipend) ಮರುಪಾವತಿ:** ಒಂದು ವರ್ಷದ ಅವಧಿಯ ಸಾಮಾನ್ಯ (Normal) ಹಾಗೂ ಎರಡು ವರ್ಷಗಳ ಅವಧಿಯ ಸಮಗ್ರ (Comprehensive) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಕಾಯ್ದೆ, 1961 ರನ್ವಯ ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನ (Stipend) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ರೂ.5000/- ಗಳ ಗರಿಷ್ಠ ಮಿತಿಯೊಳಗೆ ಮಾಲೀಕರಿಗೆ ಮರುಪಾವತಿಸಲಾಗುವುದು. (3) **ಅಪ್ರೆಂಟಿಸ್ ತರಬೇತಿ ನಂತರ ಅದೇ ಅಭ್ಯರ್ಥಿಯನ್ನು ಅದೇ ಮಾಲೀಕರು ಖಾಯಂ ಮಾಡಿದಲ್ಲಿ ವೇತನ ಮರುಪಾವತಿ:** ಅಪ್ರೆಂಟಿಸ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನೇ ಅದೇ ಸಂಸ್ಥೆಗೆ ಖಾಯಂ ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದರದ ಶೇ.50 ರಷ್ಟು ಮೊತ್ತವನ್ನು ಮಾಸಿಕ ಗರಿಷ್ಠ ತಲಾ ರೂ. 7000/-ಗಳ ಮಿತಿಯೊಳಗೆ ಉದ್ಯೋಗದಾತರಿಗೆ ಒಂದು ವರ್ಷದ ಅವಧಿಗೆ ಮರುಪಾವತಿ ಮಾಡಲಾಗುತ್ತದೆ.

ಆ)	ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಕೃಷಿ ಕೂಲಿ ಕಾರ್ಮಿಕರನ್ನು ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಒಳಪಡಿಸಿ ಅವರ ಜೀವನ ಭದ್ರತೆ ಒದಗಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೆ;	ಹೌದು
ಇ)	ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರವು ಕೈಗೊಂಡಿರುವ ಕ್ರಮಗಳೇನು?	ರಾಜ್ಯದಲ್ಲಿ ಕೃಷಿ ಉದ್ದಿಮೆಯನ್ನು ಕನಿಷ್ಠವೇತನ ಕಾಯ್ದೆಯ ಅನುಸೂಚಿಯಲ್ಲಿ ಈಗಾಗಲೇ ಸೇರ್ಪಡೆ ಮಾಡಿ ಕನಿಷ್ಠ ವೇತನ ನಿಗದಿ ಪಡಿಸಲಾಗಿದ್ದು, ಕಾಲಕಾಲಕ್ಕೆ ವೇತನ ದರಗಳನ್ನು ಪರಿಷ್ಕರಿಸಲಾಗಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ ರಾಜ್ಯ ಸರ್ಕಾರವು ಕೃಷಿ ಕಾರ್ಮಿಕರು ಸೇರಿದಂತೆ 43 ವರ್ಗಗಳ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿರುತ್ತದೆ. ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ) ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ವಂತಿಕೆ ಆಧಾರಿತ ಪಿಂಚಣಿ ಯೋಜನೆಯಾದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ) ಯನ್ನು ಜಾರಿಗೆ ತಂದಿರುತ್ತದೆ. ಈ ಯೋಜನೆಯಡಿ 18-40 ವರ್ಷ ವಯೋಮಾನದ ಕೃಷಿ ಕಾರ್ಮಿಕರು ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ. 3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಸಂಬಂಧಪಟ್ಟ ಫಲಾನುಭವಿಯ ಪಿಂಚಣಿ ಖಾತೆ ಪಾವತಿಸುತ್ತದೆ.

ಇ-ಆಫೀಸ್ ಕಾಇ 84 ಎಲ್ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಅನುಬಂಧ-01

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು

1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.2,000/-
2. ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ / ಪತ್ನಿ ಮಾಸಿಕ ರೂ.1000/-
3. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.2,000/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000/- ದವರೆಗೆ ಅನುಗ್ರಹ ರಾಶಿ ಸಹಾಯಧನ.
4. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ
5. ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ.30,000/- ವರೆಗೆ
6. ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ
7. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/- ದವರೆಗೆ ಮುಂಗಡ ಸೌಲಭ್ಯ
8. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/- ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000/-
9. ಶಿಶು ಪಾಲನಾ ಸೌಲಭ್ಯ:
10. ಅಂತ್ಯಕ್ರಿಯೆ ವೆಚ್ಚ : ರೂ.4,000/- ಹಾಗೂ ಅನುಗ್ರಹ ರಾಶಿ ರೂ.50,000/-ಸಹಾಯಧನ
11. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:

ತರಗತಿ (ಉತ್ತೀರ್ಣಕ್ಕೆ)	ವಾರ್ಷಿಕ ಸಹಾಯ ಧನ	
	ಗಂಡು	ಹೆಣ್ಣು
ನರ್ಸರಿ	3,000	4,000
1 ರಿಂದ 4ನೇ ತರಗತಿ	3,000	4,000
5 ರಿಂದ 8ನೇ ತರಗತಿ	5,000	6,000
9 ಹಾಗೂ 10ನೇ ತರಗತಿ	10,000	11,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ	10,000	14,000
ಐಟಿಐ	12,000	15,000
ಪದವಿ ಪ್ರತಿ ವರ್ಷಕ್ಕೆ	15,000	20,000
ಸ್ನಾತಕೋತ್ತರ ಪದವಿ ಸೇರ್ಪಡೆಗೆ	20,000	20,000
ಪ್ರತಿ ವರ್ಷಕ್ಕೆ	20,000	25,000
ಇಂಜಿನಿಯರಿಂಗ್ ಕೋರ್ಸ್ ಬಿಇ/ ಬಿ.ಟೆಕ್ ಸೇರ್ಪಡೆಗೆ	25,000	25,000
ಪ್ರತಿ ವರ್ಷಕ್ಕೆ	25,000	30,000
ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಗೆ	30,000	30,000
ಪ್ರತಿ ವರ್ಷಕ್ಕೆ	40,000	50,000
ಡಿಪ್ಲೋಮಾ	15,000	20,000
ಎಂ.ಟೆಕ್ / ಎಂ.ಇ	30,000	35,000

ಎಂ.ಡಿ (ವೈದ್ಯಕೀಯ)	45,000	55,000
ಪಿಹೆಚ್‌ಡಿ (ಪ್ರತಿ ವರ್ಷಕ್ಕೆ) ಗರಿಷ್ಠ 03 ವರ್ಷ	25,000	30,000

12. ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ): ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ರೂ.300/- ರಿಂದ ರೂ.10,000/-ವರೆಗೆ
13. ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ರೂ.5,00,000/-, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ.2,00,000/- ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,00,000/-
14. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ): ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ ರೂ.2,00,000/-ವರೆಗೆ
15. ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್): ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50,000/-
16. LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ): ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
17. ಬಿಎಂಟಿಸಿ ಬಸ್ ಪಾಸ್ ಸೌಲಭ್ಯ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
18. ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ: ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
19. ತಾಯಿ ಮಗು ಸಹಾಯ ಹಸ್ತ: ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ.6,000/- ಗಳ ಸಹಾಯಧನ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಗುರುತಿಸಲ್ಪಟ್ಟಿರುವ ಅಸಂಘಟಿತ ಕಾರ್ಮಿಕ ವರ್ಗಗಳ ವಿವರ

ಅನುಬಂಧ--02

1. ದರ್ಜಿಗಳು
2. ದೋಬಿಗಳು
3. ಹಮಾಲಿಗಳು
4. ಹೋಟೆಲ್ ಕಾರ್ಮಿಕರು
5. ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಖಾಸಗಿ ಬಸ್, ಲಾರಿ ಚಾಲಕರು ಹಾಗೂ ನಿರ್ವಾಹಕರು
6. ಆಟೋಮೊಬೈಲ್ ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು
7. ಗೃಹ ಕಾರ್ಮಿಕರು
8. ಕೃಷಿ/ತೋಟಗಾರಿಕೆ/ಹೈನುಗಾರಿಕೆ ಕೆಲಸಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರು
9. ನಾರಿನ ಉದ್ದಿಮೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರು
10. ಮನೆಗಳಲ್ಲಿ ನೇಯ್ಗೆ ಕೆಲಸ ಮಾಡುವ ನೇಕಾರರು
11. ಮೀನುಗಾರರು
12. ಕುಂಬಾರರು
13. ಚಮ್ಮಾರರು
14. ಕ್ಷೌರಿಕರು
15. ಕಸಾಯಿ ಖಾನೆ ಕಾರ್ಮಿಕರು
16. ಕಮ್ಮಾರರು
17. ಚಿನಿವಾರರು/ಅಕ್ಕಸಾಲಿಗರು
18. ಮನೆಗಳಲ್ಲಿ ಬೀಡಿ ಕಟ್ಟುವವರು
19. ಮನೆಗಳಲ್ಲಿ ಅಗರಬತ್ತಿ ತಯಾರಿಸುವ ಕಾರ್ಮಿಕರು
20. ಶಿಲ್ಪಕಾರರು/ ಹಸ್ತ ಕುಶಲ ಕಾರ್ಮಿಕರು
21. ಚಿತ್ರ ಬಿಡಿಸುವವರು
22. ಬಿದಿರಿನ ವಸ್ತುಗಳನ್ನು ತಯಾರು ಮಾಡುವವರು
23. ಖಾದ್ಯ ತೈಲ/ಮನೆಯಲ್ಲಿ ಆಹಾರ ವಸ್ತುಗಳ ಸಂಸ್ಕರಣೆ ಕೆಲಸದಲ್ಲಿ ತೊಡಗಿರುವವರು.
24. ಟಿಂಬರ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
25. ರೇಷ್ಮೆ ಕಾರ್ಮಿಕರು
26. ಕಾಟನ್ ಗಿನ್ನಿಂಗ್ ಮತ್ತು ಪ್ರೊಸೆಸಿಂಗ್ ಕೆಲಸದಲ್ಲಿ ತೊಡಗಿರುವಕಾರ್ಮಿಕರು
27. ಮುದ್ರಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
28. ಕಲ್ಲು ಒಡೆಯುವಕಾರ್ಮಿಕರು

29. ಚರ್ಮ ಹದ ಮಾಡುವ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
30. ಎಲ್ಲಾ ವಿಧದ ಮಿಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು
31. ಬೀದಿ ಬದಿಯ ಮಾರಾಟಗಾರರು
32. ಚಾಲಕರು/ನಿರ್ವಾಹಕರು/ಸಹಾಯಕರು/ ಕ್ಲೀನರ್‌ಗಳು/ಗಾಡಿ ಎಳೆಯುವವರು/ರಿಕ್ಷಾ ವಾಲಾಗಳು/ ಟಾಂಗಾವಾಲಾಗಳು.
33. ಎಲ್ಲಾ ಬಗೆಯ ರಿಪೇರಿ ಕೆಲಸ ಮತ್ತು ತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು
34. ಚಿಂದಿ ಆಯುವವರು
35. ಅಡಿಗೆ ಕೆಲಸಗಾರರು/ಕಲ್ಯಾಣ ಮಂಟಪಗಳಲ್ಲಿ ಶುಚಿ ಕೆಲಸದಲ್ಲಿ ತೊಡಗಿರುವವರು/ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು ಮತ್ತು ಸಹಾಯಕರು
36. ಸಫಾಯಿ ಕರ್ಮಚಾರಿಗಳು
37. ಕಛೇರಿಗಳಲ್ಲಿ ಶುಚಿ ಕೆಲಸದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು
38. ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಭದ್ರತಾ ಸಿಬ್ಬಂದಿ/ವಾಚ್‌ಮೆನ್‌ಗಳು
39. ಪೋರ್ಟರ್
40. ಪ್ರವಾಸಿ ಗೈಡ್‌ಗಳು
41. ಮಂಡಕ್ಕಿ ಭಟ್ಟಿ ಕಾರ್ಮಿಕರು
42. ಛಾಯಾಪ್ರತಿ ಕಾರ್ಮಿಕರು
43. ಇತರೆ ವರ್ಗ(ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಕಲಂ 2(m) ಹಾಗೂ ಕಲಂ 2(l) ರ ವ್ಯಾಖ್ಯಾನಕ್ಕೆ ಒಳಪಡುವ ಅಸಂಘಟಿತ ವರ್ಗದ ಎಲ್ಲಾ ಕಾರ್ಮಿಕರು)

*****

ಕರ್ನಾಟಕ ಸರ್ಕಾರ

ಸಂಖ್ಯೆ: ಇ–ಕಾಇ 83 ಎಲ್‌ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

160 u/s
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1542ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಂಗೇಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1542ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(ಡಿ. ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

(9)

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1542
2.	ಮಾನ್ಯ ಸದಸ್ಯರ ಹೆಸರು	ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸೀಕೆರೆ)
3.	ಉತ್ತರಿಸಬೇಕಾದ ದಿನಾಂಕ	12/03/2020
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಸಂಖ್ಯೆ ಎಷ್ಟು; (ವಿವರ ನೀಡುವುದು)	ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿಯಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಟ್ಟು ಸಂಖ್ಯೆ: 4531 ವಿವರ ಈ ಕೆಳಕಂಡಂತಿದೆ.

ಕ್ರ.ಸಂ.	ವರ್ಷ	ನೋಂದಣಿಯಾದ ಕಟ್ಟಡ ಕಾರ್ಮಿಕರ ಸಂಖ್ಯೆ		ಒಟ್ಟು
		ಗಂಡು	ಹೆಣ್ಣು	
01	2008-09	31	06	37
02	2009-10	83	13	96
03	2010-11	06	03	09
04	2011-12	425	134	559
05	2012-13	540	185	725
06	2013-14	438	204	642
07	2014-15	208	63	271
08	2015-16	269	54	323
09	2016-17	391	40	431
10	2017-18	135	23	158
11	2018-19	523	260	783
12	2019-20	373	124	497
ಒಟ್ಟು		3422	1109	4531

ಕ್ರ ಸಂ.	ಪ್ರಶ್ನೆ	ಉತ್ತರ
ಆ)	ಈ ಕಾರ್ಮಿಕರಿಗೆ ಇರುವ ಸವಲತ್ತುಗಳೇನು;	ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ 19 ರೀತಿಯ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ವಿವರವನ್ನು **ಅನುಬಂಧ** ರಲ್ಲಿ ಒದಗಿಸಿದೆ.
ಇ)	ಇಲಾಖಾ ವತಿಯಿಂದ ವಸತಿ ರಹಿತರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಸರ್ಕಾರಕ್ಕಿದೆಯೇ; ಇದ್ದರೆ ಯಾವಾಗ ಕ್ರಮಕೈಗೊಳ್ಳಲಾಗುವುದು?	ಮಂಡಳಿವತಿಯಿಂದ ವಸತಿ ರಹಿತ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಈ ಸಂಬಂಧ ದಿನಾಂಕ: 05-11-2019 ರಂದು ವಸತಿ ಇಲಾಖೆಗೆ 76.00 ಕೋಟಿಗಳ ಮುಂಗಡ ಹಣವನ್ನು ಮಂಡಳಿಯಿಂದ ಬಿಡುಗಡೆಗೊಳಿಸಲಾಗಿದೆ. ವಸತಿ ಇಲಾಖೆಯು ಮಂಡಳಿ/ನಿಗಮಗಳ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮುಂಗಡ ಸಾಲವನ್ನು ಫಲಾನುಭವಿಗಳಿಗೆ ಮಂಜೂರು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.

ಇ-ಆಫೀಸ್ ಕಾಇ 83 ಎಲ್ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)

ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಅನುಬಂಧ

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು

1. ಪಿಂಚಣಿ ಸೌಲಭ್ಯ: ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ.2,000/-
2. ಕುಟುಂಬ ಪಿಂಚಣಿ ಸೌಲಭ್ಯ: ಮೃತ ಪಿಂಚಣಿದಾರರ ಪತಿ / ಪತ್ನಿ ಮಾಸಿಕ ರೂ.1000/-
3. ದುರ್ಬಲತೆ ಪಿಂಚಣಿ: ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ರೂ.2,000/- ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000/- ದವರೆಗೆ ಅನುಗ್ರಹ ರಾಶಿ ಸಹಾಯಧನ.
4. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ ಮರುಪಾವತಿ ಸೌಲಭ್ಯ
5. ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : ರೂ.30,000/- ವರೆಗೆ
6. ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ: ನೋಂದಾಯಿತ ಫಲಾನುಭವಿಯ ಅವಲಂಭಿತರಿಗೆ
7. ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ): ರೂ.2,00,000/- ದವರೆಗೆ ಮುಂಗಡ ಸೌಲಭ್ಯ
8. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್): ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/- ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000/-
9. ಶಿಶು ಪಾಲನಾ ಸೌಲಭ್ಯ:
10. ಅಂತ್ಯಕ್ರಿಯೆ ವೆಚ್ಚ : ರೂ.4,000/- ಹಾಗೂ ಅನುಗ್ರಹ ರಾಶಿ ರೂ.50,000/-ಸಹಾಯಧನ
11. ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ): ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ:

ತರಗತಿ (ಉತ್ತೀರ್ಣಕ್ಕೆ)	ವಾರ್ಷಿಕ ಸಹಾಯ ಧನ	
	ಗಂಡು	ಹೆಣ್ಣು
ನರ್ಸರಿ	3,000	4,000
1 ರಿಂದ 4ನೇ ತರಗತಿ	3,000	4,000
5 ರಿಂದ 8ನೇ ತರಗತಿ	5,000	6,000
9 ಹಾಗೂ 10ನೇ ತರಗತಿ	10,000	11,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ	10,000	14,000
ಐಟಿಐ	12,000	15,000
ಪದವಿ ಪ್ರತಿ ವರ್ಷಕ್ಕೆ	15,000	20,000
ಸ್ನಾತಕೋತ್ತರ ಪದವಿ ಸೇರ್ಪಡೆಗೆ	20,000	20,000
ಪ್ರತಿ ವರ್ಷಕ್ಕೆ	20,000	25,000
ಇಂಜಿನಿಯರಿಂಗ್ ಕೋರ್ಸ್ ಬಿಇ/ ಬಿ.ಟೆಕ್ ಸೇರ್ಪಡೆಗೆ	25,000	25,000
ಪ್ರತಿ ವರ್ಷಕ್ಕೆ	25,000	30,000
ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಗೆ	30,000	30,000
ಪ್ರತಿ ವರ್ಷಕ್ಕೆ	40,000	50,000

ಡಿಪ್ಲೋಮಾ	15,000	20,000
ಎಂ.ಟೆಕ್ / ಎಂ.ಇ	30,000	35,000
ಎಂ.ಡಿ (ವೈದ್ಯಕೀಯ)	45,000	55,000
ಪಿಹೆಚ್‌ಡಿ (ಪ್ರತಿ ವರ್ಷಕ್ಕೆ) ಗರಿಷ್ಠ 03 ವರ್ಷ	25,000	30,000

12. **ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ):** ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ **ರೂ.300/-** ರಿಂದ **ರೂ.10,000/-**ವರೆಗೆ
13. **ಅಪಘಾತ ಪರಿಹಾರ:** ಮರಣ ಹೊಂದಿದ್ದಲ್ಲಿ **ರೂ.5,00,000/-**, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ **ರೂ.2,00,000/-** ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ **ರೂ.1,00,000/-**
14. **ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ):** ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇ.ಎನ್.ಟಿ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ/ಡಿಸ್‌ಲೊಕೇಶನ್ ಚಿಕಿತ್ಸೆ, ಇತರೆ ಔದ್ಯೋಗಿಕ ಖಾಯಿಲೆಗಳ ಚಿಕಿತ್ಸೆಗಳಿಗೆ **ರೂ.2,00,000/-**ವರೆಗೆ

15. **ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್):** ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ **ರೂ.50,000/-**
16. **LPG ಸಂಪರ್ಕ ಸೌಲಭ್ಯ (ಕಾರ್ಮಿಕ ಅನಿಲ ಭಾಗ್ಯ):** ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್
17. **ಬಿಎಂಟಿಸಿ ಬಸ್ ಪಾಸ್ ಸೌಲಭ್ಯ:** ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ / ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ
18. **ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ:** ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ
19. **ತಾಯಿ ಮಗು ಸಹಾಯ ಹಸ್ತ:** ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ **ರೂ.6,000/-** ಗಳ ಸಹಾಯಧನ

ಕರ್ನಾಟಕ ಸರ್ಕಾರ

ಸಂಖ್ಯೆ: ಇ–ಕಾಇ 81 ಎಲ್ಇಟಿ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 11/03/2020

222 u/s
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ,
ವಿಕಾಸಸೌಧ, ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾಗೇಶ್ ಬಿ.ಸಿ. (ತಿಪಟೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1208ಕ್ಕೆ ಉತ್ತರ ಸಲ್ಲಿಸುವ ಕುರಿತು

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನಾಗೇಶ್ ಬಿ.ಸಿ. (ತಿಪಟೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1208ಕ್ಕೆ ಉತ್ತರ ಸಲ್ಲಿಸುವ ಕುರಿತು ಉತ್ತರಿಸುವ ಕುರಿತು ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ವಿಶ್ವಾಸಿ,

(ಡಿ. ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.

ಕರ್ನಾಟಕ ವಿಧಾನ ಸಭೆ

1.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1208
2.	ಮಾನ್ಯ ಸದಸ್ಯರ ಹೆಸರು	ಶ್ರೀ ನಾಗೇಶ್ ಬಿ.ಸಿ. (ತಿಪಟೂರು)
3.	ಉತ್ತರಿಸಬೇಕಾದ ದಿನಾಂಕ	**12/03/2020**
4.	ಉತ್ತರಿಸುವವರು	ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
ಅ)	ತುಮಕೂರು ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಕಾರ್ಮಿಕರ ಸಂಖ್ಯೆ ಎಷ್ಟು; (ವರ್ಗವಾರು, ತಾಲ್ಲೂಕುವಾರು ಮಾಹಿತಿ ನೀಡುವುದು)	ಕಾರ್ಮಿಕ ಇಲಾಖೆಯ ಅಧೀನದಲ್ಲಿ ಈ ಕೆಳಗಿನ ಮೂರು ಮಂಡಳಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ನೊಂದಣಿಯಾಗಿರುವ ಕಾರ್ಮಿಕರ ಸಂಖ್ಯೆ ಈ ಕೆಳಗಿನಂತಿದೆ– **1) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ** **2) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ** **3) ಕಾರ್ಮಿಕ ಕಲ್ಯಾಣ ಮಂಡಳಿ** **1) ಕಟ್ಟಡ ಮತ್ತು ಇತರೆ ನಿರ್ಮಾಣ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ** – ಈ ಮಂಡಳಿ ವತಿಯಿಂದ ತುಮಕೂರು ಜಿಲ್ಲೆಯಲ್ಲಿ ಒಟ್ಟು: 55341 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳಾಗಿ ನೋಂದಾಯಿಸಲಾಗಿದೆ. (ತಾಲ್ಲೂಕುವಾರು ವಿವರ ಈ ಕೆಳಕಂಡಂತಿದೆ)

ಕ್ರ.	ಕಛೇರಿಯ ವಿವರ	2007 ರಿಂದ ಇಲ್ಲಿಯವರೆಗೆ
1	ಕಾರ್ಮಿಕ ಅಧಿಕಾರಿ/ ಕಾರ್ಮಿಕ ನಿರೀಕ್ಷಕರು ತುಮಕೂರು	16606
2	ಕಾರ್ಮಿಕ ನಿರೀಕ್ಷಕರು ತಿಪಟೂರು	4422
3	ಕಾರ್ಮಿಕ ನಿರೀಕ್ಷಕರು ಗುಬ್ಬಿ	4626
4	ಕಾರ್ಮಿಕ ನಿರೀಕ್ಷಕರು ಚಿಕ್ಕನಾಯಕನಹಳ್ಳಿ	1631
5	ಕಾರ್ಮಿಕ ನಿರೀಕ್ಷಕರು ಕುಣಿಗಲ್	6731
6	ಕಾರ್ಮಿಕ ನಿರೀಕ್ಷಕರು ತುರುವೇಕೆರೆ	2742

7	ಕಾರ್ಮಿಕ ನಿರೀಕ್ಷಕರು ಮಧುಗಿರಿ&ಕೊರಟಗೆರೆ	7007
8	ಕಾರ್ಮಿಕ ನಿರೀಕ್ಷಕರು ಪಾವಗಡ	6525
9	ಕಾರ್ಮಿಕ ನಿರೀಕ್ಷಕರು ಶಿರಾ	5051
ಒಟ್ಟು		**55341**

2) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಯೋಜನೆಗಳಡಿ ನೋಂದಣಿಯಾಗಿರುವ ತುಮಕೂರು ಜಿಲ್ಲೆಯ ಕಾರ್ಮಿಕರ ಸಂಖ್ಯೆ ಈ ಕೆಳಗಿನಂತಿದೆ:

(1) **ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ** **2,999** ಫಲಾನುಭವಿಗಳನ್ನು ನೋಂದಾಯಿಸಲಾಗಿದ್ದು, ತಾಲ್ಲೂಕುವಾರು ವಿವರ ಲಭ್ಯವಿರುವುದಿಲ್ಲ. ಆದರೆ ವರ್ಗವಾರು ವಿವರ ಈ ಕೆಳಗಿನಂತಿದೆ:

ಕ್ರ ಸಂ.	ವರ್ಗ	**ನೋಂದಾಯಿತ ಫಲಾನುಭವಿಗಳ ಸಂಖ್ಯೆ**
1	ಹಮಾಲರು	808
2	ಮನೆಗೆಲಸದವರು	637
3	ಚಿಂದಿ ಆಯುವವರು	84
4	ಟೈಲರ್‌ಗಳು	1148
5	ಮೆಕ್ಯಾನಿಕ್ಸ್	128
6	ಅಗಸರು	0
7	ಅಕ್ಕಸಾಲಿಗರು	194
8	ಕಮ್ಮಾರರು	0
9	ಕುಂಬಾರರು	0
10	ಕ್ಷೌರಿಕರು	0
11	ಭಟ್ಟಿ ಕಾರ್ಮಿಕರು	0
ಒಟ್ಟು		**2,999**

(2) **ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ,** ಸಾರಿಗೆ ಇಲಾಖೆಯಲ್ಲಿ ನೋಂದಾಯಿತರಾಗಿರುವ ಊರ್ಜಿತ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲನಾ ಪರವಾನಗಿ ಹೊಂದಿದ ಎಲ್ಲಾ ಚಾಲಕರಿಗೆ ಯೋಜನೆಯ ಸೌಲಭ್ಯವನ್ನು

ನೀಡಲಾಗುತ್ತಿದ್ದು, ತುಮಕೂರು ಜಿಲ್ಲೆಯ ಒಟ್ಟು **35,815** ಚಾಲಕರನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ತಾಲ್ಲೂಕುವಾರು ವಿವರ ಲಭ್ಯವಿರುವುದಿಲ್ಲ. ಆದರೆ ಪ್ರಾದೇಶಿಕ ಸಾರಿಗೆ ಕಛೇರಿವಾರು ಲಭ್ಯವಿದ್ದು ವಿವರ ಈ ಕೆಳಗಿನಂತಿದೆ:

ಪ್ರಾದೇಶಿಕ ಸಾರಿಗೆ ಕಛೇರಿ	**ನೋಂದಾಯಿತ ಫಲಾನುಭವಿಗಳ ಸಂಖ್ಯೆ**
ತುಮಕೂರು	17,968
ಮದುಗರಿ	8,432
ತಿಪಟೂರು	9,415
ಒಟ್ಟು	**35,815**

(3) ಕೇಂದ್ರ ಸರ್ಕಾರದ ವಂತಿಕೆ ಆಧಾರಿತ ಮಾಸಿಕ ಪಿಂಚಣಿ ಯೋಜನೆ:-

(ಅ) **ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿಎಂ-ಎಸ್‌ವೈಎಂ):-** ಕೇಂದ್ರ ಸರ್ಕಾರದ ಈ ಯೋಜನೆಯಡಿ 18 – 40 ವರ್ಷ ವಯೋಮಾನದ ಅಸಂಘಟಿತ ಕಾರ್ಮಿಕರು ನೊಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸಲಾಗುತ್ತಿದ್ದು, ತುಮಕೂರು ಜಿಲ್ಲೆಯ **3,871** ಅಸಂಘಟಿತ ಕಾರ್ಮಿಕರು ಫಲಾನುಭವಿಯಾಗಿ ನೋಂದಾಯಿಸಿಕೊಂಡಿರುತ್ತಾರೆ.

(ಆ) **ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ. ಎಸ್ ಫಾರ್ ಟ್ರೇಡರ್ಸ್ ಯೋಜನೆ) :-** ಕೇಂದ್ರ ಸರ್ಕಾರದ ಈ ಯೋಜನೆಯಡಿ 18 – 40 ವರ್ಷ ವಯೋಮಾನದ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ನೋಂದಾಯಿಸಿಕೊಂಡು 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ.3,000/- ಗಳ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ

		ಫಲಾನುಭವಿಗಳಿಗೆ ಅವರ ವಯಸ್ಸಿನ ಆಧಾರದ ಮೇಲೆ ಮಾಸಿಕ ತಲಾ ರೂ. 55/- ರಿಂದ ರೂ. 200/- ರವರೆಗೆ ಕೇಂದ್ರ ಸರ್ಕಾರವು ಸಮಾನಾಂತರ ವಂತಿಕೆಯನ್ನು ಪಾವತಿಸಲಾಗುತ್ತಿದ್ದು, ತುಮಕೂರು ಜಿಲ್ಲೆಯ 47 ಟ್ರೇಡರ್‌ಗಳು ಫಲಾನುಭವಿಯಾಗಿ ನೋಂದಾಯಿಸಿ ಕೊಂಡಿರುತ್ತಾರೆ. 3) **ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ ಇರುವುದಿಲ್ಲ ಆದರೆ ಮಂಡಳಿಗೆ ವಂತಿಗೆ ಪಾವತಿಸುವ ಎಲ್ಲಾ ಕಾರ್ಮಿಕರು ಮಂಡಳಿಯ ಯೋಜನೆಗೆ ಒಳಪಡುತ್ತಾರೆ.**
ಆ)	ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೆ ಕಾರ್ಮಿಕ ಇಲಾಖೆಯಿಂದ ಸಹಾಯಧನ ಬಯಸಿರುವ ಫಲಾನುಭವಿಗಳ ಸಂಖ್ಯೆ ಎಷ್ಟು; (ವಿವರ ನೀಡುವುದು)	1) **ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ** ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೆ ವಿವಿಧ ಸೌಲಭ್ಯಗಳಡಿ ಸಹಾಯಧನ ಕೋರಿ ಒಟ್ಟು: 1233 ಫಲಾನುಭವಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅದರಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ 1105 ಫಲಾನುಭವಿಗಳು, ಮದುವೆ ಸಹಾಯಧನಕ್ಕಾಗಿ 85 ಫಲಾನುಭವಿಗಳು, ಪ್ರಮುಖ ವೈದ್ಯಕೀಯಕ್ಕಾಗಿ 06 ಫಲಾನುಭವಿಗಳು, ಹೆರಿಗೆ ಸಹಾಯಧನಕ್ಕಾಗಿ 02 ಫಲಾನುಭವಿಗಳು, ವೈದ್ಯಕೀಯ ಸೌಲಭ್ಯಕ್ಕಾಗಿ 01, ಅನುಗ್ರಹ ರಾಶಿ ಮತ್ತು ಅಂತಿಮ ಸಂಸ್ಕಾರ ವೆಚ್ಚದ ಸಹಾಯಧನ ಸೌಲಭ್ಯಕ್ಕಾಗಿ 33 ಅರ್ಜಿಗಳು ಅಪಘಾತ ಸಹಾಯಧನ ಕೋರಿ 01 ಒಟ್ಟು **1233** ಅರ್ಜಿಗಳು ಫಲಾನುಭವಿಗಳಿಂದ ಸ್ವೀಕೃತವಾಗಿರುತ್ತವೆ. 2) **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ** ಮಂಡಳಿಯು ಜಾರಿಗೊಳಿಸುತ್ತಿರುವ **"ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ"**ಯಡಿ ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೆ ಸಹಾಯಧನ ಬಯಸಿರುವ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ: (ಅ) **ಅಪಘಾತ ಪರಿಹಾರ** : ಅಪಘಾತದಿಂದ ಮರಣ ಹೊಂದಿದ ತಿಪಟೂರು ತಾಲ್ಲೂಕಿನ ಇಬ್ಬರು ಚಾಲಕರ ಅವಲಂಬಿತರಿಗೆ / ನಾಮನಿರ್ದೇಶಿತರಿಗೆ ತಲಾ ರೂ.5.00 ಲಕ್ಷದಂತೆ ಒಟ್ಟು ರೂ.10.00 ಲಕ್ಷಗಳ ಪರಿಹಾರವನ್ನು

ನೀಡಲಾಗಿದ್ದು, ಫಲಾನುಭವಿಗಳ ವಿವರ ಈ ಕೆಳಗಿನಂತಿದೆ :

ಕ್ರ. ಸಂ.	ಫಲಾನುಭವಿಯ ಹೆಸರು	ನಾಮ ನಿರ್ದೇಶಿತರ ಹೆಸರು	ವಿಳಾಸ
1.	ಶ್ರೀ ರಫೀಕ್ ಅಹಮ್ಮದ್	ಜರಿನಾ	ಟಿ. ಬಿ. ಬಷೀರ್ ಅಹಮ್ಮದ್, #931/A4, 4ನೇ ಕ್ರಾಸ್, ರಂಗಾಪುರ, ಲಕ್ಷ್ಮೀ ಚಿತ್ರಮಂದಿರ ಹಿಂಭಾಗ, ತಿಪಟೂರು, ತುಮಕೂರು ಜಿಲ್ಲೆ.
2.	ಶ್ರೀ ಪ್ರಮೋದ್ . ಜಿ.ಬಿ.	ಸಂಜನಾ ಪಿ.	#24/1 ವಿದ್ಯಾನಗರ, 2ನೇ ಕ್ರಾಸ್, ಸರ್ಕಾರಿ ಆಸ್ಪತ್ರೆ ಹಿಂಭಾಗ, ತಿಪಟೂರು, ತುಮಕೂರು ಜಿಲ್ಲೆ.

ಸಹಾಯಧನ ಬಯಸಿ ಸಲ್ಲಿಸಿರುವ ಯಾವುದೇ ಅರ್ಜಿಗಳನ್ನು ತಿರಸ್ಕರಿಸಿರುವುದಿಲ್ಲ

3) ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಗೆ ಪಾವತಿಸುವ ವಿವಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಕಲ್ಯಾಣ ಯೋಜನೆಯಡಿ ತಿಪಟೂರು ತಾಲ್ಲೂಕಿನ ಸಂಘಟಿತ 394 ಕಾರ್ಮಿಕರು ಕಲ್ಯಾಣ ಯೋಜನೆಗಳ ಸೌಲಭ್ಯ ಕೋರಿರುತ್ತಾರೆ.

ಇ) ತಿಪಟೂರು ತಾಲ್ಲೂಕಿನಲ್ಲಿ ಇಲಾಖೆಯಿಂದ ಸಹಾಯಧನ ಬಯಸಿದ ಎಷ್ಟು ಸಂಖ್ಯೆ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಮಾಡಲಾಗಿದೆ; ಮಾಡಲಾಗದಿದ್ದರೆ ಕಾರಣವೇನು? (ವಿವರ ನೀಡುವುದು)

1) **ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ**

ತಿಪಟೂರು ತಾಲ್ಲೂಕಿನಲ್ಲಿ ವಿವಿಧ ಸೌಲಭ್ಯಗಳಡಿ ಸಹಾಯಧನ ಕೋರಿ ಇದುವರೆಗೆ **1233** ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 889 ಅರ್ಜಿಗಳು ಮಂಜೂರಾಗಿ. 01 ಅರ್ಜಿಯು ತಿರಸ್ಕೃತಗೊಂಡಿರುತ್ತದೆ. ಇನ್ನುಳಿದ 343 ಅರ್ಜಿಗಳು ಮಂಜೂರಾತಿ ಹಂತದಲ್ಲಿದೆ. ವಿವರ ಈ ಕೆಳಕಂಡಂತಿದೆ

ಕ್ರಮ ಸಂಖ್ಯೆ	ಸೌಲಭ್ಯಗಳ ವಿವರ	ಸಹಾಯಧನ ಪಡೆದ ಫಲಾನುಭವಿಗಳ ಸಂಖ್ಯೆ
01	ಶೈಕ್ಷಣಿಕಧನಸಹಾಯ	782
02	ಮದುವೆಧನಸಹಾಯ	69
03	ಪ್ರಮುಖ ವೈಧ್ಯಕೀಯಧನಸಹಾಯ	04
04	ಹೆರಿಗೆಧನಸಹಾಯ	01
05	ವೈಧ್ಯಕೀಯಧನಸಹಾಯ	00

06	ಅಂತಿಮ ಸಂಸ್ಕಾರ ಮತ್ತು ಅನುಗ್ರಹ ರಾಶಿ	32
07	ಅಪಘಾತ ಪರಿಹಾರ	01
	ಒಟ್ಟು	889
ಉಳಿದ 343 ಅರ್ಜಿಗಳು ಮಂಜೂರಾತಿ ಹಂತದಲ್ಲಿರುತ್ತದೆ.		

2) **ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ** ಮಂಡಳಿಯು ಜಾರಿಗೊಳಿಸುತ್ತಿರುವ **"ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ"**ಯಡಿ ತಿಪಟೂರು ತಾಲ್ಲೂಕಿನಲ್ಲಿ ಇದುವರೆಗೆ ಇಬ್ಬರು ಚಾಲಕರ ಅವಲಂಭಿತರಿಗೆ / ನಾಮನಿರ್ದೇಶಿತರಿಗೆ ತಲಾ ರೂ.5.00 ಲಕ್ಷದಂತೆ ಒಟ್ಟು ರೂ.10.00 ಲಕ್ಷಗಳ ಪರಿಹಾರವನ್ನು ನೀಡಲಾಗಿದೆ. ಸಹಾಯಧನ ಬಯಸಿ ಸಲ್ಲಿಸಿರುವ ಯಾವುದೇ ಅರ್ಜಿಗಳನ್ನು ತಿರಸ್ಕರಿಸಿರುವುದಿಲ್ಲ

3) **ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಡಿಯಲ್ಲಿ** ತಿಪಟೂರು ತಾಲ್ಲೂಕಿನ ಅರ್ಹ 295 ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಕಲ್ಯಾಣ ಯೋಜನೆಯಡಿ ಸೌಲಭ್ಯ ನೀಡಲಾಗಿದೆ. ಉಳಿದ 99 ಕಾರ್ಮಿಕರ ಅರ್ಜಿಗಳು ಕಾರ್ಮಿಕ ಕಲ್ಯಾಣ ಮಂಡಳಿಯ ನಿಯಮಾನುಸಾರ ಇಲ್ಲದಿರುವುದರಿಂದ ಅಂತಹ ಅರ್ಜಿಗಳನ್ನು ಅನರ್ಹಗೊಳಿಸಲಾಗಿದೆ.

ಇ–ಆಫೀಸ್ ಕಾಇ 81 ಎಲ್ಇಟಿ 2020

(ಅರಬೈಲ್ ಶಿವರಾಂ ಹೆಬ್ಬಾರ್)
ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 65 ಎಸ್‌ಟಿಬಿ 2020

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 11.03.2020.

119 4/S 12/3

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಸಾಲ ಜಯರಾಮ್ (ತುರುವೇಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1559ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಕಛೇರಿಯ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1559/2020, ದಿನಾಂಕ: 02.03.2020.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಸಾಲ ಜಯರಾಮ್ (ತುರುವೇಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1559ಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಸಿದ್ಧಪಡಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.

ತಮ್ಮ ನಂಬುಗೆಯ,

(ಎಂ.ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ).

119 ಟಿ/ಎಸ್ 12/3

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1559
ಸದಸ್ಯರ ಹೆಸರು	:	ಶ್ರೀ ಮಸಾಲ ಜಯರಾಮ್ (ತುರುವೇಕೆರೆ)
ಉತ್ತರಿಸುವ ದಿನಾಂಕ	:	12.03.2020
ಉತ್ತರಿಸುವ ಸಚಿವರು	:	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ(ರಿ)., ಬೆಂಗಳೂರು ಈ ಸಂಸ್ಥೆಯ ಒಂದು ಸ್ವಯಂಸ್ವಾಯತ್ತ ಸಂಸ್ಥೆಯಾಗಿದ್ದು, ಸದರಿ ಸಂಸ್ಥೆಯ ಆಡಳಿತವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶನಾಲಯವು ವಶಪಡಿಸಿಕೊಂಡು ಇಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಎರವಲು ಸೇವೆಯಿಂದ ತಮಗೆ ಬೇಕಾದ ಸರ್ಕಾರಿ ನೌಕರರನ್ನು ನಿಯೋಜನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ(ರಿ)., ಬೆಂಗಳೂರು ಈ ಸಂಸ್ಥೆಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ಇದ್ದು, ತೀರ್ಮಾನವನ್ನು ಆಡಳಿತ ಮಂಡಳಿಯೇ ತೆಗೆದುಕೊಳ್ಳುತ್ತದೆ. ಇದರ ಆಡಳಿತವು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿನ ಉಪ ನಿರ್ದೇಶಕರ ಮತ್ತು ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಸರ್ಕಾರದ ಹಂತದಲ್ಲಿ ಮತ್ತು ಬೋಧಕೇತರ ಖಾಲಿ ಹುದ್ದೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳನ್ನು ಆಯುಕ್ತರ ಹಂತದಲ್ಲಿ ವರ್ಗಾವಣೆ ಮಾಡುವ ಮೂಲಕ ಎರವಲು ಸೇವೆಯ ಮೇಲೆ ನೀಡಿ ಸದರಿ ಕಛೇರಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ಆ)	ಹಾಗಿದ್ದಲ್ಲಿ, ಇದು ಸರಿಯಾದ ಕ್ರಮವೇ;	ಇದು ಸರಿಯಾದ ಕ್ರಮವಾಗಿದೆ.
ಇ)	ಮೇಲ್ಕಂಡಂತೆ ಸದರಿ ಸಂಸ್ಥೆಗೆ ಎರವಲು ಸೇವೆಯ ಮೂಲಕ ಕರ್ತವ್ಯ ನಿರ್ವಹಿಸಿದವರ ಮೇಲೆ ಲಂಚಗುಳಿತನ, ಅಕ್ರಮ ಮತ್ತು ಭ್ರಷ್ಟಾಚಾರ ಕುರಿತು ಲಿಖಿತ ದೂರುಗಳು ದಾಖಲಾಗಿರುವುದನ್ನು ಸರ್ಕಾರವು ಗಮನಿಸಿದೆಯೇ; ಗಮನಿಸಿದ್ದಲ್ಲಿ, ಸರ್ಕಾರವು ತೆಗೆದುಕೊಂಡಿರುವ ಶಿಸ್ತು ಕ್ರಮಗಳೇನು? (ವಿವರ ನೀಡುವುದು)	ಈ ಸಂಬಂಧ ಲಿಖಿತ ದೂರು ಬಂದಿದ್ದು, ಸದರಿ ದೂರಿನ ಬಗ್ಗೆ ಈಗಾಗಲೇ ಸಹನಿರ್ದೇಶಕರು (ಶಾಲಾ ಶಿಕ್ಷಣ), ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಿ ವರದಿ ಸಲ್ಲಿಸಲು ದಿನಾಂಕ: 15.02.2020ರ ಪತ್ರದಲ್ಲಿ ಕೋರಲಾಗಿರುತ್ತದೆ. ತನಿಖಾ ವರದಿ ಬಂದ ನಂತರ ಪರಿಶೀಲಿಸಿ, ಲೋಪಗಳು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

ಸಂಖ್ಯೆ: ಇಡಿ 65 ಎಸ್‌ಟಿಬಿ 2020

(ಎಸ್. ಸುರೇಶ್ ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 36 ಎಲ್‌ಐಬಿ 2020 (ಇ-ಆಫೀಸ್)

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ:11.03.2020.

ಇವರಿಂದ:
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ,
ಬೆಂಗಳೂರು.

217 - LAS
1213

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 717ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ತಮ್ಮ ಕಛೇರಿಯ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.717/2020, ದಿನಾಂಕ: 29.02.2020.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:717ಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಸಿದ್ಧಪಡಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿದೆ.

ತಮ್ಮ ನಂಬುಗೆಯ,

(ಎಂ.ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ.),
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	717
ಸದಸ್ಯರ ಹೆಸರು	:	ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ (ಇಂಡಿ)
ಉತ್ತರಿಸುವ ದಿನಾಂಕ	:	12.03.2020
ಉತ್ತರಿಸುವ ಸಚಿವರು	:	ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
(ಅ)	ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿರುವ ಹಾಗೂ ತಾಲ್ಲೂಕು ಕೇಂದ್ರವಾಗಿರುವ ಇಂಡಿ ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಗ್ರಂಥಾಲಯವು ಮೂಲಭೂತ ಸೌಕರ್ಯಗಳು ಇಲ್ಲದೇ ಅವ್ಯವಸ್ಥೆಯ ಆಗರವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇಂಡಿ ಪಟ್ಟಣದ ಪುರಸಭೆಯು ಒದಗಿಸಿರುವ ಕಟ್ಟಡದಲ್ಲಿ ಸಾರ್ವಜನಿಕರಿಗೆ ಓದುವ ಸೌಲಭ್ಯವನ್ನು ಒದಗಿಸಿದ್ದು, ಈಗ ಹೆಚ್ಚಾಗಿರುವ ಓದುಗರ ಬೇಡಿಕೆಗೆ ಅನುಗುಣವಾಗಿ ಸೌಲಭ್ಯಗಳು ಸಾಕಾಗುತ್ತಿಲ್ಲ. ಆದ್ದರಿಂದ, ಇನ್ನೂ ಹೆಚ್ಚಿನ ಸೇವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು.
(ಆ)	ಬಂದಿದ್ದರೆ, ಗಡಿ ಭಾಗದಲ್ಲಿರುವ ಈ ತಾಲ್ಲೂಕು ಸಾರ್ವಜನಿಕ ಗ್ರಂಥಾಲಯಕ್ಕೆ ಸುಸಜ್ಜಿತವಾದ ಕಟ್ಟಡ ಹಾಗೂ ಓದುಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಆಸಕ್ತಿ ಹೊಂದಿದೆಯೇ;	ಹೊಂದಿದೆ.
(ಇ)	ಹೊಂದಿದ್ದರೆ, ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯಾವಾಗ ಮತ್ತು ಎಷ್ಟು ಅನುದಾನವನ್ನು ಮಂಜೂರು ಮಾಡಲಾಗುವುದು ಅದಕ್ಕಾಗಿ ಸರ್ಕಾರ ಕೈಗೊಳ್ಳುವ ಕ್ರಮಗಳೇನು; (ವಿವರ ನೀಡುವುದು)	ಇಂಡಿ ಪಟ್ಟಣದಲ್ಲಿ ಸಾರ್ವಜನಿಕ ಓದುಗರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯವಿರುವ ಒಂದು ವಿಶಾಲವಾದ ಕಟ್ಟಡವನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಒದಗಿಸುವಂತೆ ಉಪ ನಿರ್ದೇಶಕರು (ಹೆ.ಪ್ರ.), ಜಿಲ್ಲಾ ಕೇಂದ್ರ ಗ್ರಂಥಾಲಯ, ವಿಜಯಪುರ ಇವರು ದಿನಾಂಕ: 09.01.2019 ಮತ್ತು ದಿನಾಂಕ: 17.01.2020ರ ಪತ್ರದಲ್ಲಿ ಮುಖ್ಯಾಧಿಕಾರಿಗಳು, ಪುರಸಭೆ ಕಾರ್ಯಾಲಯ, ಇಂಡಿ, ವಿಜಯಪುರ ಜಿಲ್ಲೆ ಇವರನ್ನು ಕೋರಿರುತ್ತಾರೆ. ಇಂಡಿ ಪಟ್ಟಣದಲ್ಲಿ ಹೊಸದಾಗಿ ಮಿನಿ ವಿಧಾನಸೌಧ ಕಟ್ಟಡವು ಉದ್ಘಾಟನೆ ಗೊಂಡಿರುವುದರಿಂದ ಸದರಿ ಕಟ್ಟಡದಲ್ಲಿ ಗ್ರಂಥಾಲಯಕ್ಕೆ ಉಪಯೋಗವಾಗುವಂತಹ ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆ ಇರುವ ಕಟ್ಟಡವನ್ನು ಒದಗಿಸುವಂತೆ ಉಪ ನಿರ್ದೇಶಕರು (ಹೆ.ಪ್ರ.), ಜಿಲ್ಲಾ ಕೇಂದ್ರ ಗ್ರಂಥಾಲಯ, ವಿಜಯಪುರ ಇವರು ದಿನಾಂಕ: 09.01.2019ರ ಪತ್ರದಲ್ಲಿ ತಹಶೀಲ್ದಾರರು, ಇಂಡಿ, ವಿಜಯಪುರ ಜಿಲ್ಲೆ ಇವರನ್ನು ಕೋರಿರುತ್ತಾರೆ.

		ಇಂಡಿ ಪಟ್ಟದಲ್ಲಿರುವ ಸರ್ವೆ ಸಂ.1249 ರಲ್ಲಿ 705.97 ಚದರ ಮೀಟರ್ ಅಳತೆಯ ನಿವೇಶನವನ್ನು, ಮೇ 2020 ರ ಮಾಹೆಯಲ್ಲಿ ಜರುಗುವ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಇಂಡಿ ಇವರು ಮೌಖಿಕವಾಗಿ ತಿಳಿಸಿರುತ್ತಾರೆ. ನಿವೇಶನವು ಗ್ರಂಥಾಲಯ ಇಲಾಖೆಗೆ ಹಸ್ತಾಂತರವಾದ ಕೂಡಲೇ ಇಲಾಖೆಯ ಆರ್ಥಿಕ ಸಂಪನ್ಮೂಲದ ಲಭ್ಯತೆಗನುಸಾರವಾಗಿ ಕಟ್ಟಡ ನಿರ್ಮಾಣ ಮತ್ತು ಇನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಸಂಖ್ಯೆ: ಇಡಿ 36 ಎಲ್‌ಐಬಿ 2020

S. S—

(ಎಸ್. ಸುರೇಶ್‌ಕುಮಾರ್)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 17 ಎಸ್.ಎಂ.ಎಂ. 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ: 11-3-2020.

ಇವರಿಂದ,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ವಿಕಾಸಸೌಧ, ಬೆಂಗಳೂರು.

164
4/S
12/3/20

ಇವರಿಗೆ,
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಲಿಂಗೇ ಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1546ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಲಿಂಗೇ ಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1546ಕ್ಕೆ ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ ವಿ.)
ಸರ್ಕಾರ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1 & 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1546
ಮಾನ್ಯ ಸದಸ್ಯರ ಹೆಸರು	ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸೀಕೆರೆ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸಬೇಕಾದ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ನಬಾರ್ಡ್ ವತಿಯಿಂದ ಹೆಚ್ಚುವರಿಯಾಗಿ ಆಸ್ಪತ್ರೆ ಕಟ್ಟಡಗಳು ಮಂಜೂರಾಗಿವೆಯೇ;	NABARD RIDF- XXV ರ ಅಡಿಯಲ್ಲಿ ಅರಸೀಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (1) ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯ ಅಭಿವೃದ್ಧಿ ಹಾಗೂ ವಿಸ್ತರಣೆ ಕಾಮಗಾರಿಗೆ ರೂ.260.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಹಾಗೂ (2) ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶ್ರೀ ಜಯಚಾಮರಾಜೇಂದ್ರ ತಾಲ್ಲೂಕು ಮಟ್ಟದ ಆಸ್ಪತ್ರೆಯ ಅಭಿವೃದ್ಧಿ ಹಾಗೂ ವಿಸ್ತರಣೆ ಕಾಮಗಾರಿಗೆ ರೂ.100.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಕಾಮಗಾರಿಗಳ ವಿಸ್ತೃತ ಯೋಜನಾ ವರದಿಗಳೊಂದಿಗೆ ಪ್ರಸ್ತಾವನೆಯನ್ನು ನಬಾರ್ಡ್ ಕಚೇರಿಗೆ ಸಲ್ಲಿಸಲಾಗಿರುತ್ತದೆ.
ಆ)	ಮಂಜೂರಾಗಿದ್ದರೆ, ಯಾವ ಯಾವ ಗ್ರಾಮಗಳಿಗೆ ಮಂಜೂರಾಗಿದೆ; ಬಿಡುಗಡೆಯಾದ ಅನುದಾನ ಎಷ್ಟು? (ಸಂಪೂರ್ಣ ವಿವರ ನೀಡುವುದು)	ಅನುಮೋದನೆ ದೊರೆತ ನಂತರ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು.

ಆಕುಕ 17 ಎಸ್.ಎಂ.ಎಂ. 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆಆಕುಕ 15 ಎಸ್‌ಎಂಎಂ 2020

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸಸೌಧ
ಬೆಂಗಳೂರು,ದಿನಾಕ:11.03.2020

200
US
12/3/20

ಇವರಿಂದ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವಿಕಾಸಸೌಧ, ಬೆಂಗಳೂರು

ಇವರಿಗೆ,
ಕಾರ್ಯದರ್ಶಿಗಳು
ಕರ್ನಾಟಕ ವಿಧಾನ ಸಭೆ
ವಿಧಾನಸೌಧ,
ಬೆಂಗಳೂರು

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಉಮಾನಾಥ ಎ. ಕೋಟ್ಯಾನ್ (ಮೂಡಬಿದ್ರೆ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:397ಕ್ಕೆ ಉತ್ತರ ಒದಗಿಸುವ ಬಗ್ಗೆ.

****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸಭೆಯ ಸದಸ್ಯರಾದ ಶ್ರೀ ಉಮಾನಾಥ ಎ. ಕೋಟ್ಯಾನ್ (ಮೂಡಬಿದ್ರೆ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:397ಕ್ಕೆ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ.ವಿ)
ಸರ್ಕಾರದ ಅಧೀನ ಕಾರ್ಯದರ್ಶೀ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಆರೋಗ್ಯ 1)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	397
ಮಾನ್ಯ ಸದಸ್ಯರ ಹೆಸರು	ಶ್ರೀ.ಉಮಾನಾಥ.ಎ.ಕೋಟ್ಯಾನ್ (ಮೂಡಬಿದ್ರೆ)
ಉತ್ತರಿಸಬೇಕಾದ ದಿನಾಂಕ	12–03–2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
(ಅ)	ರಾಜ್ಯದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಡೆಂಗ್ಯೂ,ಚಿಕನ್ ಗುನ್ಯಾ, ಮಲೇರಿಯಾ ಮತ್ತಿತರ ಸಾಂಕ್ರಮಿಕ ರೋಗಗಳು ಹಬ್ಬುತ್ತಿರುವುದನ್ನು ತಡೆಗಟ್ಟಲು ಕೈಗೊಂಡ ಪರಿಣಾಮಕಾರಿ ಕ್ರಮಗಳೇನು;	ರಾಜ್ಯದಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಮಲೇರಿಯಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಮಾರ್ಗಸೂಚಿಯಂತೆ (National Vector Borne Disease. Control Programme Guidelines) ಎಲ್ಲಾ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಡೆಂಗ್ಯೂ, ಚಿಕನ್‌ಗುನ್ಯಾ;ರೋಗಗಳನ್ನು ತಡೆಗಟ್ಟಲು ಇಲಾಖೆಯು ಕೈಗೊಂಡಿರುವ ಚಟುವಟಿಕೆಗಳ ವಿವರಗಳನ್ನು **ಅನುಬಂಧ-1** ರಲ್ಲಿ ನೀಡಲಾಗಿದೆ
ಆ)	ಕಳೆದ ಮೂರು ವರ್ಷಗಳಲ್ಲಿ ಸಾಂಕ್ರಮಿಕ ರೋಗಗಳಿಂದ ಸಾವನ್ನಪ್ಪಿದವರ ಸಂಖ್ಯೆ ಎಷ್ಟು; ವಿಶ್ವದಾದ್ಯಂತ ಕರೋನಾ ವೈರಸ್ ಭೀಕರ ರೋಗವು ಹರಡುತ್ತಿರುವ ಕುರಿತಾಗಿ ರಾಜ್ಯದಲ್ಲಿ ಕೈಗೊಂಡ ಮುನ್ನೆಚ್ಚರಿಕೆಯ ಕ್ರಮಗಳು ಯಾವುವು;	ರಾಜ್ಯದಲ್ಲಿ ಡೆಂಗ್ಯೂ, ಮತ್ತು ಮೆದುಳುಜ್ವರದಿಂದ ಕಳೆದ ಮೂರು ವರ್ಷದಲ್ಲಿ ಮರಣ ಹೊಂದಿದವರ ಸಂಖ್ಯೆ ಈ ಕೆಳಕಂಡಂತಿದೆ. (see table below) ಮಲೇರಿಯ ರೋಗದಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಮರಣ ಪ್ರಕರಣಗಳು ಸಂಭವಿಸಿರುವುದಿಲ್ಲ. ಚಿಕನ್‌ಗುನ್ಯಾ ರೋಗದಿಂದ ಮರಣವು

ಕ್ರಮ ಸಂಖ್ಯೆ	ವರ್ಷಗಳು	ಡೆಂಗ್ಯೂ	ಮೆದುಳುಜ್ವರ
1	2017	10	02
2	2018	04	05
3	2019	17	04
4	2020 ಫೆಬ್ರವರಿ ಅಂತ್ಯದವರೆಗೆ	0	0

<table>
<tr><td></td><td></td><td>ಸಂಭವಿಸುವುದಿಲ್ಲ. ಕರೋನಾ ವೈರಸ್ ತಡೆಗಾಗಿ ಕೈಗೊಂಡ ಕ್ರಮಗಳ ಕುರಿತು ಅನುಬಂಧ–2 ರಲ್ಲಿ ಒದಗಿಸಿದೆ.</td></tr>
<tr><td>ಇ)</td><td>ಜ್ವರ ಸಂಬಂಧಿತ ರೋಗಗಳು ಸೇರಿದಂತೆ ಎಲ್ಲಾ ಖಾಯಿಲೆಗಳ ನಿಯಂತ್ರಣ ಮತ್ತು ನಿರ್ಬಂಧ ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟ ಅನುದಾನ ಮತ್ತು ವಿಶೇಷ ವ್ಯವಸ್ಥೆಗಳ ಕುರಿತ ವಿವಿರ ಒದಗಿಸುವುದು?</td><td>ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಮತ್ತು ಮೆದುಳುಜ್ವರ ರೋಗಗಳನ್ನು ತಡೆಗಟ್ಟಲು ಮೀಸಲಿಟ್ಟ ಅನುದಾನ ಈ ಕೆಳಕಂಡಂತಿದೆ.
<table>
<tr><th>ಕ್ರಮ ಸಂಖ್ಯೆ</th><th>ವರ್ಷಗಳು</th><th>ಅನುದಾನ (ಲಕ್ಷಗಳಲ್ಲಿ)</th><th>ವೆಚ್ಚ (ಲಕ್ಷಗಳಲ್ಲಿ)</th></tr>
<tr><td>1</td><td>2017–18</td><td>654.69</td><td>523.83</td></tr>
<tr><td>2</td><td>2018–19</td><td>1150.04</td><td>718.24</td></tr>
<tr><td>3</td><td>2019–20</td><td>1890.84</td><td>935.53 (ಜನವರಿ–2020ರ ಅಂತ್ಯಕ್ಕೆ)</td></tr>
</table>
ಮೇಲ್ಕಂಡ ಅನುದಾನವು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಕಾರ್ಯಕ್ರಮದ ಚಟುವಟಿಕೆಗಳ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಒದಗಿಸಲಾಗುತ್ತಿದೆ.

ರಾಜ್ಯವು ತನ್ನ ಪಾಲಿನ ಭಾಗವಾಗಿ ಸಿಬ್ಬಂದಿ ವೇತನ ಮತ್ತು ಸಾದಿಲ್ವಾರು ವೆಚ್ಚವನ್ನು ಮಾತ್ರ ಭರಿಸುತ್ತಿದೆ.</td></tr>
</table>

ಆಕುಕ 15 ಎಸ್‌ಎಂಎಂ 2020

(ಬಿ. ಶ್ರೀರಾಮುಲು)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಹಿಂದುಳಿದ ವರ್ಗಗಳ ಸಚಿವರು

ಅನುಬಂಧ–1

ಡೆಂಗ್ಯೂ, ಚಿಕನ್‌ಗುನ್ಯಾ ರೋಗಗಳನ್ನು ತಡೆಗಟ್ಟಲು ಇಲಾಖೆಯು ಕೈಗೊಂಡಿರುವ ಚಟುವಟಿಕೆಗಳ ವಿವರ.

- ವರ್ಷದ ಆರಂಭದಲ್ಲಿಯೇ ಎಲ್ಲಾ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಿಗೆ ಮಾರ್ಗಸೂಚಿ ಸುತ್ತೋಲೆಯನ್ನು ಕಳುಹಿಸಿದ್ದು, ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ನಿಯಂತ್ರಣಕ್ಕೆ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.
- ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ಈ ರೋಗಗಳ ಶೀಘ್ರ ಪತ್ತೆಗಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರ ಮುಖಾಂತರ ಮನೆಮನೆಗೆ ಭೇಟಿ ನೀಡುವ ಮೂಲಕ ಜ್ವರ ಸಮೀಕ್ಷಾ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ.
- ಸಂಶಯಾಸ್ಪದ ವೈರಲ್ ಜ್ವರ ಪ್ರಕರಣಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿತವಾದ ಸೆಂಟಿನಲ್ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಪರೀಕ್ಷಿಸಲಾಗುತ್ತಿದೆ. ಇದಕ್ಕಾಗಿ, ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ಪತ್ತೆಗಾಗಿ ಬೇಕಾದ ELISA ಆಧಾರಿತ ಕಿಟ್ಟುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಪ್ರಯೋಗಾಲಯಗಳಿಗೆ ಸರಬರಾಜು ಮಾಡಲಾಗಿದೆ.
- ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರ, ಮತ್ತು ಮತ್ತು ಚಿಕನ್‌ಗುನ್ಯಾ ಜ್ವರ ಪ್ರಕರಣಗಳ ನಿರ್ವಹಣೆ ಮತ್ತು ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಡೆಂಗ್ಯೂ ಜ್ವರಕ್ಕೆ ಬೇಕಾದ ನಿರ್ವಹಣಾ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ.
- ಡೆಂಗ್ಯೂ ರಕ್ತಸ್ರಾವಜ್ವರ (ಡೆಂಗ್ಯೂ ಹೆಮರೇಜಿಕ್ ಫೀವರ್) ನಿರ್ವಹಣೆಗಾಗಿ, ಜಿಲ್ಲಾ ಮಟ್ಟದಲ್ಲಿ blood component ಗಳ ಲಭ್ಯತೆಯ ಬಗ್ಗೆ ಇಲಾಖೆಯ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಲಾಗಿದೆ ಹಾಗೂ ಈ ಮಾಹಿತಿಯನ್ನು ಪ್ರತಿ ದಿನವು ಜಾಲತಾಣ ದಲ್ಲಿ ಪ್ರಕಟಿಸಲಾಗುತ್ತಿದೆ. (www.karhfw.gov.in) (jeevasanjivini)
- ಡೆಂಗ್ಯೂ ಜ್ವರವನ್ನು ಕರ್ನಾಟಕ ಸಾರ್ವಜನಿಕ ಆರೋಗ್ಯ ನಿಯಮಗಳ ಅಡಿಯಲ್ಲಿ ಅಧಿಸೂಚಿತ ರೋಗವೆಂದು ಪ್ರಕಟಿಸಲಾಗಿದೆ. (Dengue including DHF & DSS, is under Notifiable disease Act under the Karnataka Public Health Act vide Govt.Notification NO:HFW/30/SMM/98, Dt:13.3.1998) ಡೆಂಗ್ಯೂ ಜ್ವರದ ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ಸಂಸ್ಥೆಗಳಿಗೂ ಪ್ರಕರಣದ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಕರಣಗಳ ವರದಿಯನ್ನು ಇಲಾಖೆಗೆ ಸಲ್ಲಿಸಲು ಮನವಿಯನ್ನು ನೀಡಲಾಗಿದೆ.
- ಡೆಂಗ್ಯೂ ಖಚಿತ ಪಡಿಸಿಕೊಳ್ಳಲು ಎಲಿಸಾ ಆಧಾರಿತ ಪ್ರತಿ ಪರೀಕ್ಷೆಗೆ ರೂ 250/– ಮೀರದಂತೆ ಶುಲ್ಕವನ್ನು ನಿಗದಿಗೊಳಿಸಿ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಒಂದು ಯುನಿಟ್ ಪ್ಲೇಟ್‌ಲೆಟ್‌ಗಳಿಗೆ ರೂ.850/–ಮೀರಬಾರದೆಂದು ನಿಗಧಿಪಡಿಸಲಾಗಿದೆ.
- ಜಿಲ್ಲಾವಾರು ದೈನಂದಿನ ಖಚಿತ ಡೆಂಗ್ಯೂ ಪ್ರಕರಣಗಳ ಮಾಹಿತಿಯನ್ನು (ವಿಳಾಸ ಹಾಗೂ ದೂರವಾಣಿ ಸಂಖ್ಯೆ ಸಹಿತ) ಜಿಲ್ಲಾ Vector Borne Disease (ವಿಬಿಡಿ) ನಿಯಂತ್ರಣ ಅಧಿಕಾರಿಗಳು ಪಡೆದು, ಆರೋಗ್ಯ ಇಲಾಖೆಯ ಸಹಾಯ ವಾಣಿ 104ಕ್ಕೆ ನೀಡಿ, ಮಾಹಿತಿ ಅಲ್ಲಿನ ಸಿಬ್ಬಂದಿಯು ರೋಗಿಗಳ ಪ್ರಸ್ತುತ ಆರೋಗ್ಯ ಸ್ಥಿತಿ, ಚಿಕಿತ್ಸೆ ಇತ್ಯಾದಿಗಳ ಕುರಿತು ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ಅನುಪಾಲನಾ ಕ್ರಮವಾಗಿ ನೀಡುತ್ತಿದ್ದಾರೆ.
- ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ಗ್ರಾಮಗಳಲ್ಲಿ ತಾತ್ಕಾಲಿಕ ಕ್ಷೇತ್ರಮಟ್ಟದ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಿ, ಅಗತ್ಯ ಚಿಕಿತ್ಸೆ ನೀಡಲಾಗಿದೆ. "108" ಆಂಬುಲೆನ್ಸ್ ಸೌಲಭ್ಯಗಳನ್ನು ಉಪಯೋಗಿಸಿಕೊಂಡು

ಅವಶ್ಯಕವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

- ಅಗತ್ಯ ಪ್ರಮಾಣದ ಔಷಧಿಗಳು, ಕೀಟನಾಶಕ ಹಾಗು ಲಾರ್ವ ನಾಶಕಗಳ ದಾಸ್ತಾನುಗಳು ಮತ್ತು ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ರೋಗ ನಿರ್ವಹಣೆಗೆ ಬೇಕಾಗುವ ಜೀವರಕ್ಷಕ ಔಷಧಿಗಳು ಮತ್ತು ರೋಗಲಕ್ಷಣಗಳಿಗೆ ಅನುಗುಣವಾಗಿ ಬೇಕಾದ ಔಷಧೋಪಚಾರಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರಿಸಲಾಗಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಭೇಟಿಯ ಕಾಲದಲ್ಲಿ ಪ್ರತಿ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿನ ನೀರಿನ ಶೇಖರಣೆಗಳಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿ ಅವುಗಳ ನಿರ್ಮೂಲನೆಗೆ ಕ್ರಮಕೈಗೊಳ್ಳುತ್ತಿದ್ದಾರೆ.
- ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ನಾಶಗೊಳಿಸುವ ಚಟುವಟಿಕೆಯನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಗ್ರಾಮ ಆರೋಗ್ಯ ನೈರ್ಮಲ್ಯ (VHSNC) ಮತ್ತು ಪೋಷಣೆ ಸಮಿತಿ ಅನುದಾನದಿಂದ ಮಾಸಿಕ ಗೌರವ ಧನವಾಗಿ ರೂ.200/- ನೀಡಲಾಗುತ್ತಿದೆ.
- ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶುಕ್ರವಾರದಂದು ಎಲ್ಲಾ ಆರೋಗ್ಯ ಸಿಬ್ಬಂದಿಗಳಿಂದ ಮನೆ ಮನೆಗೆ ಭೇಟಿನೀಡಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ.
- ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ "ನಾಗರಿಕರಿಗೆ ಒಂದು ಸವಾಲು" ಕಾರ್ಯಕ್ರಮದ ಮೂಲಕ ಮನೆಯಗಳ ಸಮೀಕ್ಷೆ ನಡೆಸಿ, ಈಡೀಸ್ ಲಾರ್ವಾ ಕಂಡು ಬರದ ಮನೆಗೆ ಅಭಿನಂದನಾ ಪತ್ರವನ್ನು ವಿತರಿಸುವುದರ ಮೂಲಕ ಇತರ ಮನೆಯವರು ಇವರಂತೆ ನಡೆದುಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ.
- ರಾಜ್ಯದಲ್ಲಿ, ಡಿಸೆಂಬರ್-2019ರ ಅಂತ್ಯದವರೆಗೆ ಒಟ್ಟು 7,15,08,754 ಮನೆಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ನಡೆಸಿದ್ದು, ಅದರಲ್ಲಿ 17,82,247 ಮನೆಗಳಲ್ಲಿ ಈಡೀಸ್ ಲಾರ್ವಾ ಕಂಡುಬಂದಿದ್ದು, ಈ ಮನೆಗಳಲ್ಲಿ ಒಟ್ಟು 26,80,22,885 ತಾಣ ಪರಿಶೀಲಿಸಿ, 23,52,146 ತಾಣಗಳಲ್ಲಿ ಕಂಡುಬಂದ ಈಡೀಸ್ ಲಾರ್ವಾಗಳನ್ನು ನಾಶಪಡಿಸಲಾಗಿದೆ.
- ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಡೆಂಗ್ಯೂ ಜ್ವರ ಪೀಡಿತ ಜಿಲ್ಲೆಗಳಲ್ಲಿ ಖಾಸಗಿ ವೈದ್ಯರುಗಳಿಗೆ ಭಾರತೀಯ ವೈದ್ಯಕೀಯ ಸಂಘ (IMA) ಮೂಲಕ ಕಾರ್ಯಾಗಾರದಲ್ಲಿ ಸೂಕ್ತ ಮಾಹಿತಿ ಹಾಗೂ ರೋಗ ನಿರ್ವಹಣೆಯ ಬಗ್ಗೆ ಪುನರ್ಮನನ ತರಬೇತಿ ನೀಡಲಾಗಿದೆ.
- ರಾಜ್ಯಮಟ್ಟದಲ್ಲಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ದಿನಾಂಕ:12.12.2019 & 17.12.2019, 23.01.2020, ಮತ್ತು 15.02.2020 ರಂದು ಎಲ್ಲಾ ಜಿಲ್ಲಾಮಟ್ಟದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ವಲಯ ಮತ್ತು ಜಿಲ್ಲಾ ಕೀಟ ಶಾಸ್ತ್ರಜ್ಞರ ಸಭೆ ಕರೆದು, ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲಿಸಲಾಯಿತು.
- ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾಲಕಾಲಕ್ಕೆ ಆರೋಗ್ಯ ಇಲಾಖೆಯ ಇತರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವುದರ ಜೊತೆಗೆ ರೋಗನಿಯಂತ್ರಣಕ್ಕೆ ಅವಶ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
- ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಆರೋಗ್ಯ ಸಚಿವರಿಂದ ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ರೋಗಗಳ ಕುರಿತು ಸಂದೇಶಗಳು ನೀಡಿರುವ ವಿಡಿಯೋಗಳನ್ನು ತಯಾರಿಸಿ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಸೂಚಿಸಲಾಗಿದೆ.
- ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಅಧಿಕಾರಿಗಳು ಎಲ್ಲಾ ರೋಗಗಳ ದೈನಂದಿನ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸುತ್ತಿರುವುದೇ ಅಲ್ಲದೇ, ಸಮಸ್ಯಾತ್ಮಕ ಪ್ರದೇಶಗಳಿಗೆ ಭೇಟಿನೀಡಿ, ಕ್ಷೇತ್ರಮಟ್ಟದಲ್ಲಿ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಅನುಷ್ಠಾನದ ಕುರಿತು ಸೂಚನೆಗಳನ್ನು ನೀಡುತ್ತಿದ್ದಾರೆ.

- ರಾಜ್ಯ ಮಟ್ಟದಲ್ಲಿ "ಮರಣ ಡೆಂಗ್ಯೂ ಪರಿಶೀಲನಾ ಸಮಿತಿ (Dengue Death Audit Committee)" ಯನ್ನು ರಚಿಸಲಾಗಿದ್ದು, ಈ ಸಮಿತಿಯು ಡೆಂಗ್ಯೂ ರೋಗದಿಂದ ಸಂಭವಿಸಿರಬಹುದಾದ ಎಲ್ಲಾ ಮರಣ ಪ್ರಕರಣಗಳ ಸೂಕ್ತ ತಪಾಸಣೆ ನಡೆಸಿ ದೃಢೀಕರಿಸಲಾಗುತ್ತಿದೆ.
- ರಾಜ್ಯಮಟ್ಟದ ಕಾರ್ಯಕ್ರಮಾಧಿಕಾರಿಗಳು ವಿದ್ಯುನ್ಮಾನ ಸಮೂಹ ಮಾಧ್ಯಮಗಳಾದ ದೂರದರ್ಶನ, ಖಾಸಗಿ ಟಿವಿ ವಾಹಿನಿಗಳು ಮತ್ತು ಆಕಾಶ ವಾಣಿಗಳಲ್ಲಿ ತಜ್ಞರ ವಿಚಾರ ವಿನಿಯಮ ಮೂಲಕ ಡೆಂಗ್ಯೂ, ಚಿಕನ್‌ಗುನ್ಯಾ ನಿಯಂತ್ರಣ ಕಾರ್ಯಕ್ರಮದಲ್ಲಿ ಸಮುದಾಯದ ಸಹಭಾಗಿತ್ವದ ಬಗ್ಗೆ ಪ್ರಚುರ ಪಡಿಸಲಾಗುತ್ತಿದೆ.

- ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ನಿರ್ದೇಶನದಂತೆ (ಎನ್‌ವಿಬಿಡಿಸಿಪಿ) ರಾಷ್ಟ್ರೀಯ ವೆಕ್ಟರ್ ಹರಡುವ ರೋಗ ಕಾರ್ಯಕ್ರಮದ ಸಂಶೋಧನಾಧಿಕಾರಿಗಳ ಮುಂದಾಳತ್ವದಲ್ಲಿ ರಾಜ್ಯಮಟ್ಟದಲ್ಲಿ ಹಾಗೂ 4 ವಲಯಗಳಲ್ಲಿ ಒಂದೊಂದು ವಿಶೇಷ ಸಂಶೋಧನಾ ತಂಡಗಳನ್ನು ರಚಿಸಿ, ಡೆಂಗಿ ಮರಣಗಳ ಬಗ್ಗೆ ವೈದ್ಯಕೀಯ ವಿಜ್ಞಾನ ಆಧಾರದಲ್ಲಿ ಕಾರಣಗಳನ್ನು ಸಂಶೋಧನೆ ನಡೆಸಿ, ಅವುಗಳ ಆಧಾರದಲ್ಲಿ ವಿಶೇಷ ಕಾರ್ಯ ತಂತ್ರಗಳ ಬಗ್ಗೆ ಸಲಹೆ ನೀಡಲು ಸೂಚಿಸಲಾಗಿದೆ.
- ಜಿಲ್ಲಾಮಟ್ಟದಲ್ಲಿ ನಿರಂತರವಾಗಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಗಳನ್ನು ಆಯೋಜಿಸುವುದರ ಮೂಲಕ ನೀರಿನ ಸಂಗ್ರಹಣೆಯ ಹಾಗೂ ಘನತ್ಯಾಜ್ಯದ ನಿರ್ವಹಣೆ, ಸರಿಯಾದ ನೀರು ಸಂಗ್ರಹಣಾ ವಿಧಾನಗಳು ಮುಂತಾದ ಬಗ್ಗೆ ಸಿಬ್ಬಂದಿಗಳಿಗೆ ಆರೋಗ್ಯ ಶಿಕ್ಷಣವನ್ನು ನೀಡುವುದರ ಮೂಲಕ ಡೆಂಗ್ಯೂ ನಿಯಂತ್ರಣ ಕ್ರಮಗಳ ಅನುಷ್ಠಾನ ಕೈಗೊಳ್ಳಲಾಗುತ್ತಿದೆ.
- ಆಯ್ದ ಸಮಸ್ಯಾತ್ಮಕ ಪ್ರದೇಶಗಳಲ್ಲಿ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ವಾರ್ಡ್‌ಗಳ ಕಿಟಕಿಗಳಿಗೆ ಜಾಲರಿಗಳನ್ನು ಮತ್ತು ಒಳರೋಗಿಗಳಿಗೆ ಸೊಳ್ಳೆಪರದೆಗಳನ್ನು ವ್ಯವಸ್ಥೆಗೊಳಿಸಲಾಗಿದೆ.
- ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ರಾಜ್ಯಾದ್ಯಂತ 16 ಮೇ 2019 ರಂದು ಹಾಗೂ ಜುಲೈ-2019ರಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಮುದಾಯಕ್ಕೆ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಸಮಸ್ಯಾತ್ಮಕ ಉಪಕೇಂದ್ರ, ಹಳ್ಳಿ, ತೀವ್ರವಾಗಿ ಹರಡುವ ಸಂಭವನೀಯ ಪ್ರದೇಶಗಳಿಗೆ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ವಿಶ್ವ ಸೊಳ್ಳೆ ದಿನಾಚರಣೆಯನ್ನು ಜನಜಾಗೃತಿಗಾಗಿ ದಿನಾಂಕ:20.08.2019ರಂದು ಆಚರಿಸಲಾಗಿದೆ.

- ಸಮುದಾಯಕ್ಕೆ ಆರೋಗ್ಯ ಶಿಕ್ಷಣವನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವುದು, ಗುಂಪು ಚರ್ಚೆ ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿನೀಡಿ ನೇರ ಸಂಪರ್ಕದಿಂದ ಸಮುದಾಯದಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಜಾಗೃತಿ ಮೂಡಿಸಲು ಆರೋಗ್ಯ ಶಿಕ್ಷಣ ನೀಡಲಾಗಿದೆ.
- "ಇಂಡಿಯಾ ಫೈಟ್ಸ್ ಡೆಂಗಿ" ಮೊಬೈಲ್ ಅಪ್ಲಿಕೇಶನ್ ಮುಖೇನ ಸಾರ್ವಜನಿಕರಿಗೆ ವ್ಯಾಪಕವಾಗಿ ಅರಿವು ಮೂಡಿಸುತ್ತದೆ. ಗ್ರಾಮಾಂತರ ಸಮುದಾಯವು ಹತ್ತಿರದ ಆರೋಗ್ಯ ಸೌಲಭ್ಯ, ಪ್ಲೇಟ್‌ಲೆಟ್‌ಗಳ ಲಭ್ಯತೆ, ಚಿಕಿತ್ಸೆ ಮತ್ತು ರೋಗ ನಿರ್ವಹಣೆ ಮತ್ತು ರೋಗತಡೆಗಟ್ಟುವಿಕೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ (downloaded from www.nhp.gov.in/mobile-app/) ಆ್ಯಪ್‌ನಲ್ಲಿ ವಿವರಿಸಿದ್ದು, ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಮಲೇರಿಯ ನಿಯಂತ್ರಣ ಕ್ರಮಗಳು

ರಾಜ್ಯದಲ್ಲಿ 2015 ರಿಂದ ಮಲೇರಿಯಾ ರೋಗವು ಗಮನಾರ್ಹವಾಗಿ ಇಳಿಮುಖವಾಗುತ್ತಿದ್ದು, ನಿವಾರಣಾ ಹಂತಕ್ಕೆ (Elimination Phase) ಬಂದಿರುತ್ತದೆ. ಸದ್ಯಕ್ಕೆ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಮಾತ್ರ ಮಲೇರಿಯಾ ರೋಗವು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ನಿವಾರಣ ಹಂತ ತಲುಪಿರುತ್ತದೆ. ರಾಜ್ಯದಲ್ಲಿ 2022ರ ವೇಳೆಗೆ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆ ಮಾಡಲು "ರಾಷ್ಟ್ರೀಯ ಮಲೇರಿಯಾ ನಿವಾರಣಾ ಚೌಕಟ್ಟು ಮಾರ್ಗಸೂಚಿ" ಯಂತೆ ಇಲಾಖೆಯ ವತಿಯಿಂದ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1403
ಮಾನ್ಯ ಸದಸ್ಯರ ಹೆಸರು : ಶ್ರೀ ಐಹೊಳೆ. ಡಿ.ಮಹಾಲಿಂಗಪ್ಪ(ರಾಯಭಾಗ)
ಉತ್ತರಿಸುವ ದಿನಾಂಕ : 12-03-2020
ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು.

ಕ್ರ.ಸಂ.	ಪ್ರಶ್ನೆ	ಉತ್ತರ
(ಅ)	ರಾಜ್ಯದಲ್ಲಿ ಖಾಸಗಿ ಅನುದಾನಿತ ಶಾಲೆ/ಕಾಲೇಜಿನ ನೌಕರರ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆ ಇತ್ಯರ್ಥವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಬಂದಿದೆ.
(ಆ)	ಹಾಗಿದ್ದಲ್ಲಿ . ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು:(ವಿವರ ನೀಡುವುದು)	ಅನುದಾನ ಸಂಹಿತೆಯ ಪ್ರಕಾರ ಅನುದಾನಕ್ಕೊಳಪಟ್ಟ ಸಿಬ್ಬಂದಿಗೆ ಅನುದಾನ ದೊರೆತ ದಿನಾಂಕದಿಂದ ಮಾತ್ರ ಕನಿಷ್ಟ ವೇತನ ನಿಗದಿ ಮಾಡಬೇಕೆಂದು. ಹಿಂದಿನ ಸೇವಾವಧಿಯನ್ನು ಯಾವುದೇ ಸೇವಾ ಸೌಲಭ್ಯಕ್ಕೆ ಪರಿಗಣಿಸುವಂತಿಲ್ಲ. ಈ ಸಂಬಂಧ ಸರ್ಕಾರವು ದಿನಾಂಕ:01-06-1995 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂಧಿಗಳ (ವೇತನ. ನಿವೃತ್ತಿ ವೇತನ ಮತ್ತು ಇತರೇ ಸೌಲಭ್ಯಗಳ ನಿಯಂತ್ರಣ) ಅಧಿನಿಯಮ 2014ನ್ನು ಜಾರಿಗೆ ತರಲಾಗಿದೆ. ಈ ಅಧಿನಿಯಮವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಪ್ರಶ್ನಿಸಿರುವ ರಿಟ್ ಅರ್ಜಿಗಳಾದ 21216/2014 ಮತ್ತು 14307/2014 ಮತ್ತು ತತ್ಸಂಬಂಧದ ಪ್ರಕರಣಗಳಲ್ಲಿ ಮಾನ್ಯ ಉಚ್ಛನ್ಯಾಯಾಲಯವು ದಿನಾಂಕ:10-07-2015ರಂದು ನೀಡಿದ ತೀರ್ಪಿನಲ್ಲಿ ಸದರಿ ಅಧಿನಿಯಮವನ್ನು "struck down " ಮಾಡಿರುತ್ತದೆ. ಮೇಲಿನ ಮಾನ್ಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ಕಾರವು ಮಾನ್ಯ ಉಚ್ಛನ್ಯಾಯಾಲಯ , ಬೆಂಗಳೂರು ಇಲ್ಲಿ ರಿಟ್ ಅಪೀಲ್ ಸಂಖ್ಯೆ:2476/2015 ಮತ್ತು 2467/2015ನ್ನು ದಾಖಲಿಸಿದೆ. ಮೇಲಿನ ರಿಟ್ ಅರ್ಜಿಗಳಲ್ಲಿ ನೀಡಿದ ತೀರ್ಪಿಗೆ ದಿನಾಂಕ:27-11-2015ರಂದು ತಡೆಯಾಜ್ಞೆ ನೀಡಿರುತ್ತದೆ.ಸದರಿ ತಡೆಯಾಜ್ಞೆಯು ಪ್ರಸ್ತುತ ಜಾರಿಯಲ್ಲಿದ್ದು. ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಬಾಕಿಯಿರುತ್ತದೆ. ಶ್ರೀ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಸಲ್ಲಿಸಿರುವ ವರದಿ ಮತ್ತು ಇಲಾಖೆಗಳಲ್ಲಿನ ವಾಸ್ತವ ಅಂಕಿಅಂಶಗಳನ್ನು ಪರಿಶೀಲಿಸಲಾಗಿ.ಹಾಲಿ ನೀಡಲಾಗುತ್ತಿರುವ ವೇತನಕ್ಕೆ ಅನುದಾನ ರಹಿತ ಅವಧಿಯನ್ನು ಪರಿಗಣನೆಗೆ

		ತೆಗೆದುಕೊಂಡು ವೇತನವನ್ನು ಪರಿಷ್ಕರಿಸಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕವಾಗಿ ರೂ.359.87ಕೋಟಿಗಳ ಅನುದಾನವು ಬೇಕಾಗುತ್ತದೆ. ಆದರೆ. ಅವರಿಗೆ ಹಿಂಬಾಕಿ ಮತ್ತು ಪಿಂಚಣಿಗಾಗಿ ತಗಲುವ ಅಂದಾಜು ವೆಚ್ಚವು ಪ್ರಸ್ತಾಪಿತ ರೂ.359.87 ಕೋಟಿಗಳಲ್ಲಿ ಒಳಗೊಂಡಿರುವುದಿಲ್ಲ. ಸದರಿ ಮೊತ್ತದಂತೆಯೇ ಮುಂದಿನ 10 ವರ್ಷಗಳಿಗೆ ಅಂದಾಜಿಸಿದಲ್ಲಿ ರೂ.3598.7ಕೋಟಿಗಳಷ್ಟು ಆಗುತ್ತದೆ. ಆದುದರಿಂದ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲು ವೆಚ್ಚದ ವಾಸ್ತವಾಂಶಗಳನ್ನು ಕ್ಷೇತ್ರ ಇಲಾಖೆಗಳಿಂದ ಕ್ರೋಢೀಕರಿಸಲಾಗುತ್ತಿದೆ.
(ಇ)	ಈ ಶಾಲೆ/ಕಾಲೇಜಿನ ನೌಕರರ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆಯನ್ನು ಪರಿಹರಿಸಲು ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಅನುದಾನವನ್ನು ಮೀಸಲಿಡಲಾಗುವುದೇ:ಇಲ್ಲದಿದ್ದಲ್ಲಿ ಕಾರಣಗಳೇನು?(ವಿವರ ನೀಡುವುದು)	ಉಪ ಪ್ರಶ್ನೆ'ಆ'ರಂತೆ ಉದ್ಭವಿಸುವುದಿಲ್ಲ.

ಸಂ:ಇಪಿ ಎಸ್‌ಇಎಸ್ 2020

(ಎಸ್.ಸುರೇಶಕುಮಾರ್)
ಪ್ರಾಥಮಿಕ & ಪ್ರೌಢಶಿಕ್ಷಣ ಹಾಗೂ
ಸಕಾಲ ಸಚಿವರು

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 171 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

121
12/3/20

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ. ಅಜಯ್ ಸಿಂಗ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1561ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ. ಅಜಯ್ ಸಿಂಗ್ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1561ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,
(ಸಹಿ)
ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1561
ಮಾನ್ಯ ಸದಸ್ಯರ ಹೆಸರು	ಶ್ರೀ ಮಸಾಲ ಜಯರಾಮ್ (ತುರುವೇಕೆರೆ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ	ಪ್ರಶ್ನೆ	ಉತ್ತರ
ಅ	ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವೇಕೆರೆ ತಾಲ್ಲೂಕು. ಮಾಯಸಂದ್ರ ಹೋಬಳಿ ಮಣೆಚೆಂಡೂರು ಗ್ರಾಮ ಸ.ನಂ. 33 ರಲ್ಲಿ 8–00 ಎಕರೆ ವಿಸ್ತೀರ್ಣದ ಜಮೀನು ಇಂದಿರಾಗಾಂಧಿ ಹಿಂದುಳಿದ ವರ್ಗಗಳ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಶ್ರೀಮತಿ ಇಂದಿರಾಗಾಂಧಿ ಹಿಂದುಳಿದ ವರ್ಗಗಳ ವಸತಿ ಶಾಲೆಗೆ ಜಿಲ್ಲಾಧಿಕಾರಿಗಳು ಮಾಯಸಂದ್ರ ಹೋಬಳಿ ಮಣೆಚೆಂಡೂರು ಗ್ರಾಮದ ಸ.ಸಂ. 33 ರಲ್ಲಿ 8–00 ಎಕರೆ ವಿಸ್ತೀರ್ಣದ ಜಮೀನನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಆ	ಹಾಗಿದ್ದಲ್ಲಿ, ಬಾಡಿಗೆ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಸರ್ಕಾರದ ಆದೇಶ ಕ್ರಮ ಸಂಖ್ಯೆ:ಸಕಇ 116 ಮೊದೇಶಾ 2016 ದಿ: 27.02.2017 ರಲ್ಲಿ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು, ಮಾಯಸಂದ್ರ ಹೋಬಳಿಯ ಮಣಿಚೆಂಡೂರು ಗ್ರಾಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮಂಜೂರು ಮಾಡಲಾಗಿದ್ದು, ತದನಂತರ ಈ ವಸತಿ ಶಾಲೆಯನ್ನು ಸರ್ಕಾರದ ಆದೇಶ ಕ್ರಮ ಸಂಖ್ಯೆ: ಸಕಇ 359 ಮೊದೇಶಾ 2017 ದಿ: 05.07.2017 ರಲ್ಲಿ ಇಂದಿರಾಗಾಂದಿ ವಸತಿ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಶಾಲೆಯನ್ನು 2017–18ನೇ ಸಾಲಿನಲ್ಲಿ ಸ್ವಂತ ಕಟ್ಟಡವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗುಡ್ಡೇನಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ. ಎರಡು ವಸತಿ ಶಾಲೆಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಬೇಡಿಕೆಯಿರುವ ಎಲ್ಲಾ ವಸತಿ ಶಾಲೆಗಳನ್ನು ಪರಿಗಣಿಸಿ ಅನುದಾನದ ಲಭ್ಯತೆಯನ್ನಾಧರಿಸಿ ಹಂತ ಹಂತವಾಗಿ ಪೂರೈಕೆ ಮಾಡಲಾಗುವುದು.

ಇ	ಹಾಗಿದ್ದಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತುರ್ತಾಗಿ ಅನುದಾನ ಮಂಜೂರು ಮಾಡಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಹಾಗೂ ವಿಳಂಬಕ್ಕೆ ಕಾರಣವೇನು, ಯಾವಾಗ ಪ್ರಾರಂಭಿಸಲಾಗುವುದು.	ಈ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ರೂ. 27.00 ಕೋಟಿಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಹಾಗೂ ಅನುದಾನದ ಲಭ್ಯತೆಯನ್ನು ಆಧರಿಸಿ ಕಟ್ಟಡ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗುವುದು.

ಸಂಖ್ಯೆ:ಹಿಂವಕ 171 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 166 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 09/3/20

192
YS

12/03/2020

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible handwritten name] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1549 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible handwritten name] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1549 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

[signature]

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

Ph-4609
VKS

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1549
ಮಾನ್ಯ ಸದಸ್ಯರ ಹೆಸರು	ಶ್ರೀ ಸುಕುಮಾರ ಶೆಟ್ಟಿ ಬಿ.ಎಂ (ಬೈಂದೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ	ಪ್ರಶ್ನೆ	ಉತ್ತರ
ಅ	ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಂಜೂರಾತಿ ಇರುವ ಸೀಟುಗಳ ಸಂಖ್ಯೆ ಎಷ್ಟು; ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; (ವಸತಿನಿಲಯವಾರು ಪ್ರತ್ಯೇಕ ಸಂಪೂರ್ಣ ಮಾಹಿತಿ ನೀಡುವುದು)	ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಹಾಸ್ಟೆಲ್‌ಗಳಲ್ಲಿ ಇರುವ ಒಟ್ಟು ಮಂಜೂರಾತಿ ಸಂಖ್ಯೆ 3505. 2019–20ನೇ ಸಾಲಿನಲ್ಲಿ ಈ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ 3706 ಅರ್ಜಿಗಳು ಸ್ವೀಕೃತಗೊಂಡಿರುತ್ತವೆ. ವಸತಿನಿಲಯವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ನವೀಕರಣ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿ ಪ್ರವೇಶ ಸಿಗದೇ ಇರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; (ವಸತಿನಿಲಯವಾರು ಪ್ರತ್ಯೇಕ ಸಂಪೂರ್ಣ ಮಾಹಿತಿ ನೀಡುವುದು)	ಉಡುಪಿ ಜಿಲ್ಲೆಯಲ್ಲಿನ ವಿದ್ಯಾರ್ಥಿನಿಲಯಗಳಿಗೆ 2019–20ನೇ ಸಾಲಿನಲ್ಲಿ 1747 ನವೀಕರಣ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ, ಪ್ರವೇಶ ಸಿಗದೇ ಇರುವ ವಿದ್ಯಾರ್ಥಿಗಳ ಸಂಖ್ಯೆ 573. ವಸತಿನಿಲಯವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಇ	ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕೆಲವು ಹಾಸ್ಟೆಲ್‌ಗಳಲ್ಲಿ ಸೀಟು ಲಭ್ಯವಾಗದೇ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು.

ಈ)	ಬಿಸಿಎಂ. ಬೇಡಿಕೆ ಇರುವ ಹಾಸ್ಟೆಲ್‌ಗಳನ್ನು ಹೆಚ್ಚಿಸಲು ಸರ್ಕಾರದ ಕ್ರಮವೇನು?	2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲ್ಲೂಕಿನ 7 ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಒಟ್ಟು 140 ಸಂಖ್ಯಾಬಲವನ್ನು ಹಾಗೂ 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ ಮಾಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿನ ಉಡುಪಿ ಮತ್ತು ಕುಂದಾಪುರ ತಾಲ್ಲೂಕಿನ 5 ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ತಲಾ 20 ರಂತೆ ಸಂಖ್ಯಾಬಲವನ್ನು ಹೆಚ್ಚಿಸಲಾಗಿರುತ್ತದೆ. ಮುಂದುವರೆದು, ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ, ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಪ್ರವೇಶ ಸಿಗದ ಅರ್ಹ ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ವಿದ್ಯಾರ್ಥಿಗಳಿಗೆ ಅನುದಾನದ ಲಭ್ಯತೆಗನುಗುಣವಾಗಿ ವಿದ್ಯಾಸಿರಿ ಯೋಜನೆಯಡಿ 10 ತಿಂಗಳ ಅವಧಿಗೆ ರೂ.15,000/- ಗಳನ್ನು ಮಂಜೂರು ಮಾಡಲಾಗುತ್ತದೆ. ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಅನುದಾನದ ಲಭ್ಯತೆಯನ್ನು ಅವಲಂಬಿಸಿರುತ್ತದೆ.

ಸಂಖ್ಯೆ:ಹಿಂವಕ 166 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 157 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

114
QS
12/3/20

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ವಿಶ್ವನಾಥ್ ಬಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1673ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ವಿಶ್ವನಾಥ ಬಿ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1673ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1673
ಮಾನ್ಯ ಸದಸ್ಯರ ಹೆಸರು	ಶ್ರೀ ಮಂಜುನಾಥ್ ಎ. (ಮಾಗಡಿ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	2019-20ನೇ ಸಾಲಿನಲ್ಲಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರ ನಿಗಧಿಪಡಿಸಿದ ಅನುದಾನ ಎಷ್ಟು;	2019-20ನೇ ಸಾಲಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ವಿವಿಧ ಯೋಜನೆಗಳಿಗೆ ಸರ್ಕಾರ ನಿಗದಿಪಡಿಸಿದ ಅನುದಾನ ರೂ.190.00ಕೋಟಿಗಳು.
ಆ)	ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ನಿಗಧಿಪಡಿಸಿರುವ ಗುರಿ ಎಷ್ಟು;	ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ನಿಗಮದಿಂದ ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಗುರಿ ರೂ.78.80ಲಕ್ಷಗಳು.
ಇ)	ಮಾಗಡಿ ತಾಲ್ಲೂಕು ಡಾ.ಎಮ್.ನಂಜುಂಡಪ್ಪಾ ವರದಿಯಲ್ಲಿ ಉಲ್ಲೇಖಿಸಿದಂತೆ ಹಿಂದುಳಿದ ತಾಲ್ಲೂಕಾಗಿದ್ದು ವಿವಿಧ ಯೋಜನೆಯಡಿ ನಿಗಧಿಪಡಿಸಿದ ಗುರಿಗಿಂತಲೂ ಹೆಚ್ಚುವರಿಯಾಗಿ ಸೌಲಭ್ಯಗಳನ್ನು ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಕಲ್ಪಿಸಲಾಗುವುದೇ? (ವಿವರ ನೀಡುವುದು)	ಡಾ|| ಎಂ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿರುವ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನಿಗಮಕ್ಕೆ ವಿಶೇಷ ಅನುದಾನ ನೀಡಿರುವುದಿಲ್ಲ. ಸರ್ಕಾರವು ನಿಗಮಕ್ಕೆ ಒದಗಿಸಿದ ಅನುದಾನದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿರುತ್ತದೆ.

ಸಂ:ಹಿಂವಕ 157 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 170 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ, .

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1635ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1635ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಗುರುತಿಲ್ಲದ ಪ್ರಶ್ನೆ ಸಂಖ್ಯೆ	1635
ಸದಸ್ಯರ ಹೆಸರು	ಶ್ರೀ ಸುಬ್ಬಾರೆಡ್ಡಿ ಎಸ್.ಎನ್.(ಬಾಗೇಪಲ್ಲಿ)
ಸಬೇಕಾದ ದಿನಾಂಕ	12.03.2020
ಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಪ್ರಶ್ನೆ	ಉತ್ತರ
ಗೇಪಲ್ಲಿ ಪಟ್ಟಣದಲ್ಲಿ ಹಿಂದುಳಿದ ರ್ಗಗಳ ಕಲ್ಯಾಣ ಇಲಾಖೆಯಿಂದ ಡಿ. ವರಾಜ ಅರಸು ಭವನ ನಿರ್ಮಾಣ ಾಡಲಾಗಿದೆಯೇ;	ಹೌದು.
ಗಿದ್ದಲ್ಲಿ, ಕಾಮಗಾರಿಯನ್ನು ಯಾವ ನಾಂಕದಂದು ಪ್ರಾರಂಭ ಮಾಡಿ ೂರ್ಣಗೊಳಿಸಲಾಗಿರುತ್ತದೆ;	ಡಿ. ದೇವರಾಜ ಅರಸು ಭವನ ನಿರ್ಮಾಣ ಕಾರ್ಯವನ್ನು ದಿನಾಂಕ:20.08.2017ರಂದು ಪ್ರಾರಂಭಿಸಿದ್ದು ಮಾರ್ಚ್-2020ರ ಮಾಹೆಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ವನದ ನಿರ್ಮಾಣ ೂರ್ಣಗೊಂಡಿದ್ದರೂ ಅನುಷ್ಠಾನ ಜೆನ್ಸಿಯಿಂದ ಇಲಾಖೆಯ ವಶಕ್ಕೆ ಡೆಯದಿರಲು ಕಾರಣಗಳೇನು;	ಭವನದ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿಯಿರುದ್ದರಿಂದ ಭವನವನ್ನು ಇಲಾಖೆಯ ವಶಕ್ಕೆ ಪಡೆದಿರುವುದಿಲ್ಲ.
ಭವನ ನಿರ್ಮಾಣ ಪೂರ್ಣಗೊಂಡು ತಿಂಗಳುಗಳು ಕಳೆದರೂ ಭವನ ಲೋಕಾರ್ಪಣೆ ಮಾಡಲು ದಿನಾಂಕ ಗದಿ ಮಾಡದಿರುವುದು ನಿಜವೇ;	ಭವನದ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಳ್ಳದ ಕಾರಣ ಲೋಕಾರ್ಪಣೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿರುವುದಿಲ್ಲ.
ಈ ಭವನವನ್ನು ಯಾವಾಗ ಲೋಕಾರ್ಪಣೆ ಮಾಡಲಾಗುವುದು?	ಮಾರ್ಚ್-2020ರ ಮಾಹೆಯಲ್ಲಿ ಬಾಗೇಪಲ್ಲಿ ಪಟ್ಟಣದ ಡಿ.ದೇವರಾಜ ಅರಸು ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು.

ಹಿಂವಕ 170 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 188 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

192
4/6
12/03/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1549ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1549ಕ್ಕೆ ಸಂಬಂಧಿಸಿದಂತೆ ಉತ್ತರದ 75 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

ಸರ್ಕಾರದ ಅಧೀನ ಕಾರ್ಯದರ್ಶಿ–2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1549
ಮಾನ್ಯ ಸದಸ್ಯರ ಹೆಸರು	ಶ್ರೀ ಸುಕುಮಾರ ಶೆಟ್ಟಿ ಬಿ.ಎಂ (ಬೈಂದೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ ಸಂ	ಪ್ರಶ್ನೆ	ಉತ್ತರ
ಅ	ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್‌ಗಳಲ್ಲಿ ಮಂಜೂರಾತಿ ಇರುವ ಸೀಟುಗಳ ಸಂಖ್ಯೆ ಎಷ್ಟು; ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು (ವಸತಿನಿಲಯವಾರು ಪ್ರತ್ಯೇಕ ಸಂಪೂರ್ಣ ಮಾಹಿತಿ ನೀಡುವುದು)	ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಹಾಸ್ಟೆಲ್‌ಗಳಲ್ಲಿ ಇರುವ ಒಟ್ಟು ಮಂಜೂರಾತಿ ಸಂಖ್ಯೆ 3505. 2019–20ನೇ ಸಾಲಿನಲ್ಲಿ ಈ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ 3706 ಅರ್ಜಿಗಳು ಸ್ವೀಕೃತಗೊಂಡಿರುತ್ತವೆ. ವಸತಿನಿಲಯವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ನವೀಕರಣ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; ಪ್ರಸಕ್ತ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿ ಪ್ರವೇಶ ಸಿಗದೇ ಇರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು; (ವಸತಿನಿಲಯವಾರು ಪ್ರತ್ಯೇಕ ಸಂಪೂರ್ಣ ಮಾಹಿತಿ ನೀಡುವುದು)	ಉಡುಪಿ ಜಿಲ್ಲೆಯಲ್ಲಿನ ವಿದ್ಯಾರ್ಥಿನಿಲಯಗಳಿಗೆ 2019–20ನೇ ಸಾಲಿನಲ್ಲಿ 1747 ನವೀಕರಣ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ, ಪ್ರವೇಶ ಸಿಗದೇ ಇರುವ ವಿದ್ಯಾರ್ಥಿಗಳ ಸಂಖ್ಯೆ 573. ವಸತಿನಿಲಯವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಇ	ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕೆಲವು ಹಾಸ್ಟೆಲ್‌ಗಳಲ್ಲಿ ಸೀಟು ಲಭ್ಯವಾಗದೇ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು.

ಈ	ಹೆಚ್ಚು ಬೇಡಿಕೆ ಇರುವ ಹಾಸ್ಟೆಲ್‌ಗಳನ್ನು ಹೆಚ್ಚಿಸಲು ಸರ್ಕಾರದ ಕ್ರಮವೇನು?	2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲ್ಲೂಕಿನ 7 ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಒಟ್ಟು 140 ಸಂಖ್ಯಾಬಲವನ್ನು, ಹಾಗೂ 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ ಮಾಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿನ ಉಡುಪಿ ಮತ್ತು ಕುಂದಾಪುರ ತಾಲ್ಲೂಕಿನ 5 ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ತಲಾ 20 ರಂತೆ ಸಂಖ್ಯಾಬಲವನ್ನು ಹೆಚ್ಚಿಸಲಾಗಿರುತ್ತದೆ. ಮುಂದುವರೆದು, ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ, ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಪ್ರವೇಶ ಸಿಗದ ಅರ್ಹ ಹಿಂದುಳಿದ ವರ್ಗಗಳ ಮೆಟ್ರಿಕ್-ನಂತರದ ವಿದ್ಯಾರ್ಥಿಗಳಿಗೆ ಅನುದಾನದ ಲಭ್ಯತೆಗನುಗುಣವಾಗಿ ವಿದ್ಯಾಸಿರಿ ಯೋಜನೆಯಡಿ 10 ತಿಂಗಳ ಅವಧಿಗೆ ರೂ.15.000/- ಗಳನ್ನು ಮಂಜೂರು ಮಾಡಲಾಗುತ್ತದೆ. ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಅನುದಾನದ ಲಭ್ಯತೆಯನ್ನು ಆಧರಿಸಿರುತ್ತದೆ.

ಸಂಖ್ಯೆ:ಹಿಂವಕ 166 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ವಿಧಾನ ಸಭಾ ಸದಸ್ಯರಾದ ಶ್ರೀ ಸುಕುಮಾರ್ ಶೆಟ್ಟಿ ಬಿ.ಎಂ. (ಬೈಂದೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1549ರ (ಅ) ಮತ್ತು (ಆ)ಕ್ಕೆ ಅನುಬಂಧ-1

2019-20ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿನ ವಿದ್ಯಾರ್ಥಿನಿಲಯಗಳಲ್ಲಿನ ಮಂಜೂರಾತಿ ಸಂಖ್ಯೆ ಹಾಗೂ ಪ್ರವೇಶ ಪಡೆದ ವಿದ್ಯಾರ್ಥಿಗಳ ವಿವರ

ಕ್ರ.ಸಂ.	ವಿದ್ಯಾರ್ಥಿನಿಲಯದ ಹೆಸರು	ಹೆಚ್.ಐ.ಸಿ. ಸಂಖ್ಯೆ	ಮಂಜೂರಾತಿ ಸಂಖ್ಯೆ (ತಾತ್ಕಾಲಿಕವಾಗಿ ಹೆಚ್ಚಿಸಲಾದ ಮತ್ತು ಕಡಿತಗೊಳಿಸಲಾದ ಮಂಜೂರಾತಿ ಸಂಖ್ಯೆ)	2019-20ನೇ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ			2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ			ಪ್ರವೇಶ ಸಿಗದೆ ಇರುವ ವಿದ್ಯಾರ್ಥಿಗಳ ಸಂಖ್ಯೆ
				ನವೀಕರಣ	ಹೊಸದು	ಒಟ್ಟು	ನವೀಕರಣ	ಹೊಸದು	ಒಟ್ಟು	
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು										
ಉಡುಪಿ ತಾಲೂಕು										
1	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಬನ್ನಂಜೆ	BCWD1165	60	25	41	66	25	35	60	0
2	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಬೆಳ್ಳಂಪಳ್ಳಿ	BCWD1166	45	24	21	45	24	21	45	0
3	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಕುದಿ	BCWD1167	65	5	48	53	5	48	53	0
4	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಪೆರ್ಡೂರು	BCWD1168	60	7	13	20	7	13	20	0
5	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಬ್ರಹ್ಮಾವರ	BCWD1169	60	37	46	83	37	23	60	23
6	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಪಟ್ಲ	BCWD1170	60	32	16	48	32	16	48	0
7	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಗೋಳಿಯಂಗಡಿ	BCWD2469	100-5	34	22	56	34	22	56	0
ಕುಂದಾಪುರ ತಾಲೂಕು										
8	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ,ಬಸ್ರೂರು	BCWD1158	60	24	36	60	24	36	60	0
9	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ,ಬೈಂದೂರು	BCWD1159	55	33	22	55	33	22	55	0
10	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ,ಕುಂದಾಪುರ	BCWD1160	50	28	31	59	28	22	50	9
11	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ನಾವುಂದ	BCWD1161	50	32	21	53	32	18	50	3
12	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಅಮಾಸೆಬೈಲು	BCWD1162	50	20	23	43	20	23	43	0
13	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಕೆದೂರು	BCWD1163	45+5	27	20	47	27	20	47	0

ಕ್ರ.ಸಂ.	ವಿದ್ಯಾರ್ಥಿನಿಲಯದ ಹೆಸರು	ಹೆಚ್.ಐ.ಸಿ. ಸಂಖ್ಯೆ	ಮಂಜೂರಾತಿ ಸಂಖ್ಯೆ (ತಾತ್ಕಾಲಿಕವಾಗಿ ಹೆಚ್ಚಿಸಲಾದ ಮತ್ತು ಕಡಿತಗೊಳಿಸಲಾದ ಮಂಜೂರಾತಿ ಸಂಖ್ಯೆ)	2019-20ನೇ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ			2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ			ಪ್ರವೇಶ ಸಿಗದೆ ಇರುವ ವಿದ್ಯಾರ್ಥಿಗಳ ಸಂಖ್ಯೆ
				ನವೀಕರಣ	ಹೊಸದು	ಒಟ್ಟು	ನವೀಕರಣ	ಹೊಸದು	ಒಟ್ಟು	
14	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಕುಂದಾಪುರ ಟೌನ್	BCWD1164	50	33	17	50	33	17	50	0
	ಕಾರ್ಕಳ ತಾಲೂಕು									
15	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಬೈಲೂರು	BCWD1154	50	27	23	50	27	23	50	–
16	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಕಾರ್ಕಳ	BCWD1155	40	19	21	40	19	21	40	–
17	ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮುನಿಯಾಲು	BCWD1156	40	19	11	30	19	11	30	–
18	ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಕಾರ್ಕಳ	BCWD1157	50	11	16	27	11	16	27	–
	ಒಟ್ಟು		990	437	448	885	437	407	844	35
	ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು									
	ಉಡುಪಿ ತಾಲೂಕು									
1	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಹಿರಿಯಡ್ಕ, ಉಡುಪಿ	BCWD2464	100	46	60	106	46	54	100	6
2	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಕಾಪು, ಉಡುಪಿ	BCWD2465	100	37	27	64	37	27	64	0
3	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, 76 ಬಡಗಬೆಟ್ಟು	BCWD2466	100+10	57	117	174	57	53	110	64
4	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಬಲಾಯಿಪಾದೆ	BCWD2467	100	67	49	116	67	33	100	16
5	ಮಾದರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, 80 ಬಡಗುಬೆಟ್ಟು	BCWD2468	100+10	58	52	110	58	52	110	0
6	ಮೆಟ್ರಿಕ್ ಸಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಬಾರ್ಕೂರು	BCWD2470	100	48	45	93	48	45	93	0
7	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಮಣಿಪಾಲ	BCWD2471	100	78	60	138	78	22	100	38

ಕ್ರ.ಸಂ.	ವಿದ್ಯಾರ್ಥಿನಿಲಯದ ಹೆಸರು	ಹೆಚ್.ಐ.ಸಿ. ಸಂಖ್ಯೆ	ಮಂಜೂರಾತಿ ಸಂಖ್ಯೆ (ತಾತ್ಕಾಲಿಕವಾಗಿ ಹೆಚ್ಚಿಸಲಾದ ಮತ್ತು ಕಡಿತಗೊಳಿಸಲಾದ ಮಂಜೂರಾತಿ ಸಂಖ್ಯೆ)	2019-20ನೇ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ			2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ			ಪ್ರವೇಶ ಸಿಗದೆ ಇರುವ ವಿದ್ಯಾರ್ಥಿಗಳ ಸಂಖ್ಯೆ
				ನವೀಕರಣ	ಹೊಸದು	ಒಟ್ಟು	ನವೀಕರಣ	ಹೊಸದು	ಒಟ್ಟು	
8	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಬನ್ನಂಜೆ	BCWD2472	145+25	96	288	384	96	54	150	234
9	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಆದಿಉಡುಪಿ	BCWD2473	100+10	87	50	137	87	23	110	27
10	ಮೆಟ್ರಿಕ್ ನಂತರದ ಬಾಲಕಿಯರ ನರ್ಸಿಂಗ್ ವಿದ್ಯಾರ್ಥಿನಿಲಯ, ಉಡುಪಿ	BCWD2474	100+5	88	40	128	88	12	100	28
11	ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯ, ಉಡುಪಿ	BCWD2475	145	61	51	112	61	51	112	0
12	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕಿನ್ನಿಮುಲ್ಕಿ	BCWD2476	125	67	34	101	67	34	101	0
	ಕುಂದಾಪುರ ತಾಲೂಕು									
13	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ,ಕುಂದಾಪುರ ಮೂಲ	BCWD2457	120+25	53	78	131	53	53	106	25
14	ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ,ಕುಂದಾಪುರ ವಿಭಜಿತ	BCWD2458	100	43	74	117	43	57	100	17
15	ಮೆಟಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕೋಟೇಶ್ವರ	BCWD2459	100+35	74	87	161	74	61	135	26
16	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ,ಕುಂದಾಪುರ ಮೂಲ	BCWD2460	120	54	51	105	54	51	105	0
17	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಕುಂದಾಪುರ ವಿಭಜಿತ	BCWD2461	100	75	62	137	75	25	100	37
18	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಶಂಕರನಾರಾಯಣ	BCWD2462	115-15	49	40	89	49	40	89	0
19	ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಬೈಂದೂರು	BCWD2463	100-33	19	28	47	19	28	47	0
	ಕಾರ್ಕಳ ತಾಲೂಕು									
20	ಮೆಟ್ರಿಕ್ ನಂ.ಬಾಲಕರ ವಿದ್ಯಾರ್ಥಿನಿಲಯ, ಹೆಬ್ರಿ	BCWD2453	100-28	19	61	80	19	61	80	0

ಕ್ರ.ಸಂ.	ವಿದ್ಯಾರ್ಥಿನಿಲಯದ ಹೆಸರು	ಹೆಚ್.ಐ.ಸಿ. ಸಂಖ್ಯೆ	ಮಂಜೂರಾತಿ ಸಂಖ್ಯೆ (ತಾತ್ಕಾಲಿಕವಾಗಿ ಹೆಚ್ಚಿಸಲಾದ ಮತ್ತು ಕಡಿತಗೊಳಿಸಲಾದ ಮಂಜೂರಾತಿ ಸಂಖ್ಯೆ)	2019-20ನೇ ಸಾಲಿನಲ್ಲಿ ಹಾಸ್ಟೆಲ್ ಸೀಟಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ			2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ			ಪ್ರವೇಶ ಸಿಗದೆ ಇರುವ ವಿದ್ಯಾರ್ಥಿಗಳ ಸಂಖ್ಯೆ
				ನವೀಕರಣ	ಹೊಸದು	ಒಟ್ಟು	ನವೀಕರಣ	ಹೊಸದು	ಒಟ್ಟು	
21	ಮೆಟ್ರಿಕ್ ನಂ.ಬಾಲಕರ ವಿದ್ಯಾರ್ಥಿನಿಲಯ, ಕಾರ್ಕಳ	BCWD2454	100	46	74	120	46	54	100	20
22	ಮೆಟ್ರಿಕ್ ನಂ ಬಾಲಕಿಯರ ವಿದ್ಯಾರ್ಥಿನಿಲಯ, ಹೆಬ್ರಿ	BCWD2455	100-28	28	22	50	28	22	50	0
23	ಮೆಟ್ರಿಕ್ ನಂ ಬಾಲಕಿಯರ ವಿದ್ಯಾರ್ಥಿನಿಲಯ, ಕಾರ್ಕಳ	BCWD2456	150-16	60	61	121	60	61	121	0
		ಒಟ್ಟು	**2515**	**1310**	**1511**	**2821**	**1310**	**973**	**2283**	**538**
		ಒಟ್ಟಾರೆ	**3505**	**1747**	**1959**	**3706**	**1747**	**1380**	**3127**	**573**

*** 2019-20ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ 05 ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ 120 ಸ್ಥಾನಗಳನ್ನು ತಾತ್ಕಾಲಿಕವಾಗಿ ಮರುಹೊಂದಾಣಿಕೆ ಮಾಡಲಾಗಿದೆ.

ಆಯುಕ್ತರು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬೆಂಗಳೂರು.

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 155 ಬಿಎಂಎಸ್ 20೨೦

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

221
12/03/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 392 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 392 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

[signature]

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	392
ಮಾನ್ಯ ಸದಸ್ಯರ ಹೆಸರು	ಶ್ರೀ ಡಾ|| ಯತೀಂದ್ರ ಸಿದ್ಧರಾಮಯ್ಯ(ವರುಣ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮಗಳಲ್ಲಿ ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೃಷಿ ಉದ್ದೇಶಕ್ಕೆ ಕೊಳವೆ ಬಾವಿಗಳನ್ನು ಕೊರೆದು ಸಹಾಯ ಮಾಡುತ್ತಿದ್ದು, ಈ ರೀತಿ ಮಂಜೂರಾದ ಕೊಳವೆ ಬಾವಿಗಳಿಗೆ ಉಪಕರಣಗಳನ್ನು ನೀಡುವುದು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು 2-3 ವರ್ಷಗಳು ಸಮಯವಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸಕಾಲದಲ್ಲಿ ಸೌಲಭ್ಯ ಒದಗಿಸಲು ಸರ್ಕಾರವು ತೆಗೆದುಕೊಂಡ ಕ್ರಮವೇನು;(ಮಾಹಿತಿ ನೀಡುವುದು);	ಬಂದಿದೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳಿಂದ ಕೊರೆಯಿಸಿದ ಕೊಳವೆ ಬಾವಿಗಳಿಗೆ ಪಂಪುಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ಸರಬರಾಜು ಮಾಡಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಡಾ|| ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಟೆಂಡರ್ ಆಹ್ವಾನಿಸಿ, ದರ ಹಾಗೂ ಏಜೆನ್ಸಿಗಳ ನೇಮಕಾತಿ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ತೆಗೆದುಕೊಂಡಿದ್ದರಿಂದ ಉಪಕರಣಗಳನ್ನು ನೀಡುವಲ್ಲಿ ವಿಳಂಭವಾಗಿರುತ್ತದೆ. ಕೊರೆದ ಕೊಳವೆಬಾವಿಗಳನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೊಂದಾಯಿಸಿದ ನಂತರ, ಸದರಿ ಕಂಪನಿಗಳಿಂದ ವಿದ್ಯುತ್ ಲೈನ್ ನಿರ್ಮಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಮಳೆಗಾಲ ನಂತರ ಜಮೀನುಗಳಲ್ಲಿ ಬೆಳೆ, ಕಂಪನಿ ನಿಯಮಪಾಲಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಾದ ಕಾರಣಗಳ ಹಿನ್ನೆಲೆಯಲ್ಲಿ ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ. ಪ್ರಸಕ್ತ ಕೊಳವೆ ಬಾವಿ ಕೊರೆಯಲು ಹಾಗೂ ಪಂಪುಸೆಟ್‌ಗಳ ಸರಬರಾಜಿಗೆ ನಿಗಮದಿಂದಲೇ ಪ್ರತ್ಯೇಕವಾಗಿ ರಾಜ್ಯಮಟ್ಟದಲ್ಲಿ ಜಿಲ್ಲಾವಾರು ಟೆಂಡರ್‌ಗಳನ್ನು ಆಹ್ವಾನಿಸಿ ತ್ವರಿತವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮತ್ತು ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ, ವಿದ್ಯುದ್ಧೀಕರಣ ವೆಚ್ಚವನ್ನು ಕಂಪನಿಗಳಿಗೆ ಮುಂಗಡವಾಗಿ ಪಾವತಿಸಿ ಪ್ರಕ್ರಿಯೆ ಚುರುಕುಗೊಳಿಸಿ ಸಕಾಲದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಆ)	2017-18, 2018-19 ಮತ್ತು 2019-20ನೇ ಸಾಲಿನಲ್ಲಿ ಎಷ್ಟು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ, ಎಷ್ಟು ಕೊಳವೆ ಬಾವಿಗಳಿಗೆ ಸಲಕರಣೆಗಳನ್ನು ಒದಗಿಸಲಾಗಿದೆ; ಎಷ್ಟು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ;(ವರ್ಷವಾರು ಮಾಹಿತಿ ನೀಡುವುದು)	2017-18, 2018-19 ಹಾಗೂ 2019-20ನೇ ಸಾಲಿನಲ್ಲಿ ಕೊರೆದ ಕೊಳವೆ ಬಾವಿಗಳ ವರ್ಷವಾರು ಮಾಹಿತಿ ಈ ಕೆಳಕಂಡಂತಿದೆ.

ವರ್ಷ	ಗುರಿ	ಕೊರೆದ ಕೊಳವೆ ಬಾವಿಗಳು	ಸಲಕರಣೆ ಒದಗಿಸಿದ ಕೊ.ಬಾ. ಗಳು	ವಿದ್ಯುತ್ ಸಂಪರ್ಕ ಕಲ್ಪಿಸಿದ ಕೊ.ಬಾ.ಗಳು
2017-18	6825	6051	6015	4227
2018-19	3801	0	0	0
2019-20	3612	0	0	0

...2

		2018-19ನೇ ಸಾಲಿನ ಕೊಳವೆ ಬಾವಿಗಳನ್ನು ಕೊರೆಯಲು ಆಹ್ವಾನಿಸಿದ್ದ ಟೆಂಡರ್, ಮಾನ್ಯ ಉಚ್ಚನ್ಯಾಯಾಲಯ ದಿನಾಂಕ:09/04/2019ರ ಮಧ್ಯಾಂತರ ಆದೇಶದಲ್ಲಿ ತಡೆಯಾಜ್ಞೆ ನೀಡಿ ದಿನಾಂಕ:15/10/2019ರ ಆದೇಶದಲ್ಲಿ ಮರುಟೆಂಡರ್, ಆದೇಶಿಸಿದ ಹಿನ್ನಲೆಯಲ್ಲಿ ಆಹ್ವಾನಿಸಿರುವ ಮರು ಟೆಂಡರ್ ಪೂರ್ಣಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 2019-20ನೇ ಸಾಲಿನ ಕೊಳವೆ ಬಾವಿಗಳನ್ನು ಕೊರೆಯಲು ಕಾರ್ಯಾದೇಶ ನೀಡಿದ್ದು, ಕೆಲಸ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.

ಸಂ:ಹಿಂವಕ 155 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 159 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 10/3/20

184
4/5
12/3/20

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ|| ಅಜಯ್ ಸಿಂಗ್. ಕೆ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1601 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಡಾ|| ಅಜಯ್ ಸಿಂಗ್. ಕೆ. ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 1601 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ–2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1601
ಮಾನ್ಯ ಸದಸ್ಯರ ಹೆಸರು	ಶ್ರೀ ಡಾ|| ಶ್ರೀನಿವಾಸಮೂರ್ತಿ.ಕೆ (ನೆಲಮಂಗಲ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

<table>
<tr><th>ಕ್ರ.
ಸಂ</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ)</td><td>ಕಳೆದ 3 ವರ್ಷಗಳಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ; (ವಿವರ ನೀಡುವುದು)</td><td>ಕಳೆದ 3 ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳ ಸಂಖ್ಯೆ:-50 ವರ್ಷವಾರು ವಿವರ ಈ ಕೆಳಕಂಡಂತಿದೆ.
<table><tr><th>ಕ್ರ.ಸಂ</th><th>ವರ್ಷ</th><th>ಫಲಾನುಭವಿಗಳ ಸಂಖ್ಯೆ</th></tr><tr><td>1</td><td>2016-17</td><td>14</td></tr><tr><td>2</td><td>2017-18</td><td>21</td></tr><tr><td>3</td><td>2018-19</td><td>15</td></tr><tr><td colspan="2">ಒಟ್ಟು</td><td>50</td></tr></table>
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ
2016-17 ಮತ್ತು 2017-18ನೇ ಸಾಲಿಗೆ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳು ಸ್ವೀಕೃತವಾಗಿರುವುದಿಲ್ಲ, ಮತ್ತು 2018-19ನೇ ಸಾಲಿಗೆ 2 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.</td></tr>
<tr><td>ಆ)</td><td>ಈ ಪೈಕಿ ಎಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ; ಇನ್ನೂ ಎಷ್ಟು ಕಾಮಗಾರಿಗಳು ಬಾಕಿ ಇವೆ; ಬಾಕಿ ಉಳಿಯಲು ಕಾರಣವೇನು;</td><td><table><tr><td>ಈ ಪೈಕಿ ಕೊಳವೆ ಬಾವಿ ಕೊರೆಯಿಸಿ ಪೂರ್ಣಗೊಳಿಸಿದ ಸಂಖ್ಯೆ</td><td>30</td></tr><tr><td>ಕೊಳವೆ ಬಾವಿ ಕೊರೆಯಿಸಲು ಬಾಕಿ ಇರುವ ಸಂಖ್ಯೆ</td><td>20</td></tr></table>
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ
2018-19ನೇ ಸಾಲಿನ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡಿರದ ಕಾರಣ 2018-19ನೇ ಸಾಲಿನಲ್ಲಿ ಆಯ್ಕೆಯಾಗಿರುವ 02 ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆದಿರುವುದಿಲ್ಲ.</td></tr>
<tr><td>ಇ)</td><td>ಹಾಗಿದ್ದಲ್ಲಿ, ಗಂಗಾ ಕಲ್ಯಾಣ ಯೋಜನೆಯನ್ನು ಯಾವಾಗ ಪೂರ್ಣಗೊಳಿಸಲಾಗುವುದು; 2019-20ನೇ ಸಾಲಿನಲ್ಲಿ ನೆಲಮಂಗಲ ಕ್ಷೇತ್ರಕ್ಕೆ ನಿಗಧಿ ಮಾಡಿರುವ ಕೊಳವೆ ಬಾವಿಗಳ ಸಂಖ್ಯೆ ಎಷ್ಟು;(ಫಲಾನುಭವಿಗಳ ಪೂರ್ಣ ಮಾಹಿತಿ ನೀಡುವುದು)</td><td>2017-18ನೇ ಸಾಲಿನ ಬಾಕಿ 05 ಕೊಳವೆ ಬಾವಿಗಳನ್ನು ಕೊರೆಯಿಸುವ ಕೆಲಸ ಪ್ರಗತಿಯಲ್ಲಿದೆ.

2018-19ನೇ ಸಾಲಿನ ಕೊಳವೆ ಬಾವಿಗಳನ್ನು ಕೊರೆಯಲು ಆಹ್ವಾನಿಸಿದ್ದ ಟೆಂಡರ್ಗೆ ಮಾನ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ, ನಂತರ ಮರು ಟೆಂಡರ್ ಆಹ್ವಾನಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಈ ಸಾಲಿನ ಕೊಳವೆ ಬಾವಿಗಳನ್ನು ಕೊರೆಯಿಸಲು ವಿಳಂಬವಾಗಿರುತ್ತದೆ.

ಪ್ರಸ್ತುತ ಮರು ಟೆಂಡರ್ ಆಹ್ವಾನಿಸಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ದರ ಹಾಗೂ ಏಜನ್ಸಿಗಳ ನೇಮಕಾತಿ ಪೂರ್ಣಗೊಳಿಸಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕ್ರಮವಹಿಸಲಾಗುತ್ತಿದೆ.
2019-20ನೇ ಸಾಲಿಗೆ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ನಿಗದಿ ಮಾಡಿರುವ ಫಲಾನುಭವಿಗಳ ಸಂಖ್ಯೆ:-12.</td></tr>
</table>

..2

		ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ 2018-19ನೇ ಸಾಲಿನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೊಳವೆ ಬಾವಿಗಳನ್ನು ಕೊರೆಯಲಾಗುವುದು. 2019-20ನೇ ಸಾಲಿನಲ್ಲಿ, ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ 01 ಗುರಿಯನ್ನು ನಿಗಧಿಪಡಿಸಲಾಗಿದೆ.
ಈ)	ಹೆಚ್ಚುವರಿಯಾಗಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ; ನೆಲಮಂಗಲ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಬೋರ್ವೆಲ್ ಮಂಜೂರು ಮಾಡದಿರಲು ಕಾರಣವೇನು?	ಅನುದಾನದ ಲಭ್ಯತೆಗೆ ಅನುಗುಣವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಕರೀತಿಯಾಗಿ ಗುರಿ ಹಂಚಿಕೆ ಮಾಡಿದ್ದು, ಹೆಚ್ಚುವರಿ ಅನುದಾನದ ಲಭ್ಯತೆ ಇಲ್ಲದ ಕಾರಣ ನೆಲಮಂಗಲ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಕೊಳವೆ ಬಾವಿ ಮಂಜೂರು ಮಾಡಿರುವುದಿಲ್ಲ. **ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ** ಅನುದಾನದ ಲಭ್ಯತೆಗೆ ಅನುಗುಣವಾಗಿ ಗುರಿ ನಿಗಧಿಪಡಿಲಸಾಗಿದ್ದು, ಹೆಚ್ಚುವರಿ ಕೊಳವೆ ಬಾವಿ ಮಂಜೂರಾತಿ ನೀಡಿಲು ಅನುದಾನದ ಲಭ್ಯತೆ ಇರುವುದಿಲ್ಲ.

ಸಂ:ಹಿಂವಕ 159 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 160 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 9/3/20

55
U/S

ಇವರಿಂದ:

ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

12/03/2020

ಮಾನ್ಯರೇ, .

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 719 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 719 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	719
ಮಾನ್ಯ ಸದಸ್ಯರ ಹೆಸರು	ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ)	2018-19ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿತ ರೂ.36 ಕೋಟಿಗಳ ಸಮುದಾಯ ಮಂದಿರ ಮತ್ತು ವಸತಿ ನಿಲಯಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆಯೇ;	2018-19 ನೇ ಸಾಲಿನಲ್ಲಿ ಸಮುದಾಯ ಭವನ/ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಒಟ್ಟು ರೂ. 35.00 ಕೋಟಿಗಳ ಅನುದಾನವನ್ನು ಒದಗಿಸಿದ್ದು, ಸದರಿ ಮೊತ್ತವನ್ನು ವಿವಿಧ ಸಂಘ-ಸಂಸ್ಥೆಗಳು ನಿರ್ಮಾಣ ಮಾಡುತ್ತಿರುವ ಸಮುದಾಯ ಭವನ/ ವಿದ್ಯಾರ್ಥಿ ನಿಲಯಗಳಿಗೆ ಮೊದಲನೇ/ಎರಡನೇ/ಮೂರನೇ ಕಂತಿನ ಅನುದಾನವನ್ನಾಗಿ ಬಿಡುಗಡೆಗೊಳಿಸಲಾಗಿದೆ.
ಆ)	ಹಾಗಿದ್ದಲ್ಲಿ, ಯಾವ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಯಾವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ; (ವಿವರ ನೀಡುವುದು)	2018-19ನೇ ಸಾಲಿನಲ್ಲಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿರುವ ಅನುದಾನದ ಜಿಲ್ಲಾವಾರು ವಿವರವನ್ನು www.backwardclasses.kar.nic.in ರಲ್ಲಿ ನೀಡಲಾಗಿದೆ.
ಇ)	ಸದರಿ ಯೋಜನೆಯಲ್ಲಿ ಕಿತ್ತೂರು ವಿಧಾನಸಭಾ ಕ್ಷೇತ್ರದ ಯಾವ ಯಾವ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು;	ಸದರಿ ಯೋಜನೆಯಡಿ ಕಿತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, 2018-19ನೇ ಸಾಲಿನಲ್ಲಿ ಈ ಕೆಳಕಂಡ ಸಂಘ/ಸಂಸ್ಥೆಗಳಿಂದ ಸಮುದಾಯ ಭವನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. 1. ಶ್ರೀ ಬಸವೇಶ್ವರ ಸಮುದಾಯ ಭವನ ಸಾ||ಮದಬಾವಿ ತಾ||ಬೈಲಹೊಂಗಲ 2. ಶ್ರೀ ಸಿದ್ಧಾರೂಢ ಮಠ ಸಾ||ಮುರಕಿಬಾವಿ ತಾ||ಬೈಲಹೊಂಗಲ 3. ಶ್ರೀ ಬಸವೇಶ್ವರ ದೇವಸ್ಥಾನ ಸಾ||ಚಿಕ್ಕನಂದಿಹಳ್ಳಿ ತಾ||ಬೈಲಹೊಂಗಲ 4. ಶ್ರೀ ಹೊಸಟ್ಟಿ ಬಸವೇಶ್ವರ ದೇವಸ್ಥಾನ ಸಾ||ನೇಸರಗಿ ತಾ||ಬೈಲಹೊಂಗಲ 5. ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಾ||ಹೊಳಿಹೊಸೂರು ತಾ||ಬೈಲಹೊಂಗಲ 6. ಶ್ರೀ ಚಿಕ್ಕಮೇಳ ಬಸವೇಶ್ವರ ದೇವಸ್ಥಾನ ಸಾ||ಹಣ್ಣಿಕೇರಿ ತಾ||ಬೈಲಹೊಂಗಲ 7. ಶ್ರೀ ಗಾಳಿ ಮರನೀರಣ್ಣ ದೇವಸ್ಥಾನ ಸಾ||ಲಕ್ಕುಂಡಿ ತಾ||ಬೈಲಹೊಂಗಲ 8. ಶ್ರೀ ಶರಣಬಸವೇಶ್ವರ ದಾಸೋಹ ಮಠ ಸಾ||ಜಮನೂರು ತಾ||ಬೈಲಹೊಂಗಲ 9. ಶ್ರೀ ಕಲ್ಮೇಶ್ವರ ದೇವಸ್ಥಾನ ಸಾ||ಉಗರಖೋಡ ತಾ||ಬೈಲಹೊಂಗಲ 10. ಶ್ರೀ ಮೌನೇಶ್ವರ ದೇವಸ್ಥಾನ ಚ.ಕಿತ್ತೂರು, ತಾ||ಕಿತ್ತೂರು 11. ಕಿತ್ತೂರು ಪಟ್ಟಣದ ತಾಲ್ಲೂಕು ಮಟ್ಟದ ಗೋಂಧಳಿ ಅಲೆಮಾರಿ ಸಮಾಜದ ಸಮುದಾಯ ಭವನ

...2

ಈ)	ಸದರಿ ಪ್ರಸ್ತಾವನೆಗಳ ಬಗ್ಗೆ ಸರ್ಕಾರದ ಕ್ರಮವೇನು? (ವಿವರ ನೀಡುವುದು)	ಪ್ರಸ್ತಾವನೆಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಸದರಿ ಯೋಜನೆಯಲ್ಲಿ ಲಭ್ಯವಿರುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಗನುಗುಣವಾಗಿ ಸಂಬಂಧಿಸಿದ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಲು ತೀರ್ಮಾನಿಸಲಾಗುವುದು.

ಸಂ:ಹಿಂವಕ 160 ಬಿಎಂಎಸ್ 2020

(ಬಿ.ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂ:ಬಿಸಿಡಬ್ಲ್ಯೂ 163 ಬಿಎಂಎಸ್ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸಸೌಧ,
ಬೆಂಗಳೂರು, ದಿನಾಂಕ: 9/3/20

219
12/3/20

ಇವರಿಂದ:
ಸರ್ಕಾರದ ಕಾರ್ಯದರ್ಶಿಗಳು,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ವಿಕಾಸಸೌಧ,
ಬೆಂಗಳೂರು.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ/ಪರಿಷತ್ತು,
ವಿಧಾನಸೌಧ,
ಬೆಂಗಳೂರು.

ಮಾನ್ಯರೇ,

ವಿಷಯ: ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 390 ಕ್ಕೆ ಉತ್ತರಿಸುವ ಕುರಿತು.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭೆ/ಪರಿಷತ್ತಿನ ಸದಸ್ಯರಾದ [illegible] ಇವರ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರ.ಸಂ. 390 ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲಾಗಿದೆ.

ತಮ್ಮ ನಂಬುಗೆಯ,

(ಸಹಿ)

ಸರ್ಕಾರದ ಅಧೀನ ಕಾರ್ಯದರ್ಶಿ-2
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	390
ಮಾನ್ಯ ಸದಸ್ಯರ ಹೆಸರು	ಡಾ॥ ಯತೀಂದ್ರ ಸಿದ್ದರಾಮಯ್ಯ (ವರುಣ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	2019-20ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಯಾವಾಗ ಬಿಡುಗಡೆ ಮಾಡಲಾಗುವುದು: ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಸಹ ಈವರೆಗೆ ಮಂಜೂರು ಮಾಡದೇ ಇರಲು ಕಾರಣವೇನು; (ಸಂಪೂರ್ಣ ವಿವರ ನೀಡುವುದು)	ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲು 2019-20ನೇ ಸಾಲಿನ ಆಯವ್ಯಯದಲ್ಲಿ ರೂ.105.67 ಕೋಟಿಗಳ ಅನುದಾನ ಒದಗಿಸಲಾಗಿತ್ತು. ಈ ಅನುದಾನದಲ್ಲಿ ಎಲ್ಲಾ ನವೀಕರಣ ವಿದ್ಯಾರ್ಥಿಗಳಿಗೆ ಪೂರ್ಣವಾಗಿ ವಿದ್ಯಾರ್ಥಿವೇತನ ಪಾವತಿ ಮಾಡಲು ಅನುದಾನದ ಕೊರತೆ ಉಂಟಾದ ಕಾರಣ ಸರ್ಕಾರವು ಜನವರಿ ತಿಂಗಳಿನಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ರೂ.84.86 ಕೋಟಿಗಳ ಅನುದಾನವನ್ನು ಬಿಡುಗಡೆಮಾಡಿರುತ್ತದೆ. ಪ್ರಸ್ತುತ 18,75,302 ವಿದ್ಯಾರ್ಥಿಗಳಿಗೆ ರೂ.179.53 ಕೋಟಿಗಳ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗಿರುತ್ತದೆ. ಬಾಕಿ ಉಳಿದಿರುವ ಅನುದಾನಕ್ಕೂ ಸಹ ವಿದ್ಯಾರ್ಥಿವೇತನ ಮಂಜೂರಾತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಸಂಖ್ಯೆ:ಹಿಂವಕ 163 ಬಿಎಂಎಸ್ 2020

(ಬಿ. ಶ್ರೀರಾಮುಲು)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ:ಎಂಇಡಿ/154/ಎಂಎಂಸಿ/2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ
ಬೆಂಗಳೂರು, ದಿನಾಂಕ: 09-03-2020.

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ವೈದ್ಯಕೀಯ ಶಿಕ್ಷಣ ಇಲಾಖೆ,
ಬಹುಮಹಡಿ ಕಟ್ಟಡ.
ಬೆಂಗಳೂರು-560 001.

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ-ಧಾರವಾಡ ಪೂರ್ವ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:24ಕ್ಕೆ ಸರ್ಕಾರದ ಉತ್ತರ.

>><<

ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ-ಧಾರವಾಡ ಪೂರ್ವ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:24ಕ್ಕೆ ಸರ್ಕಾರದ ಉತ್ತರ ಸಿದ್ಧಪಡಿಸಿ ಇದರೊಂದಿಗೆ 100 ಪ್ರತಿಗಳಲ್ಲಿ ಲಗತ್ತಿಸಿ ಕಳುಹಿಸಲಾಗಿದೆ.

ತಮ್ಮ ನಂಬುಗೆಯ,

(ಎಂ ಜ್ಯೋತಿಪ್ರಕಾಶ್)
ಸರ್ಕಾರದ ಅಧೀನ ಕಾರ್ಯದರ್ಶಿ,
ವೈದ್ಯಕೀಯ ಶಿಕ್ಷಣ ಇಲಾಖೆ.

ಕರ್ನಾಟಕ ವಿಧಾನ ಸಭೆ

1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 24
2 ಸದಸ್ಯರ ಹೆಸರು : ಶ್ರೀ ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ-ಧಾರವಾಡ ಪೂರ್ವ)
3 ಉತ್ತರಿಸಬೇಕಾದ ದಿನಾಂಕ : 12-03-2020
4 ಉತ್ತರಿಸಬೇಕಾದ ಸಚಿವರು : ವೈದ್ಯಕೀಯ ಶಿಕ್ಷಣ ಸಚಿವರು

ಕ್ರ.ಸಂ	ಪ್ರಶ್ನೆಗಳು	ಉತ್ತರಗಳು
ಅ)	ಹುಬ್ಬಳ್ಳಿ-ಕಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಲಿ ಇರುವ 1200 ಹಾಸಿಗೆ ಸಾಮರ್ಥ್ಯದ ಜೊತೆಗೆ ಹೊಸದಾಗಿ ಪ್ರಾರಂಭಿಸಲಾಗುತ್ತಿರುವ ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ 200 ಹಾಸಿಗೆಗಳು, ಬರ್ನ್ಸ್ ವಾರ್ಡ್‌ನ 40 ಹಾಸಿಗೆಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 250 ಹಾಸಿಗೆಗಳು, ಪೀಡಿಯಾಟ್ರಿಕ್ ವಿಭಾಗದ 50 ಹಾಸಿಗೆಗಳು (ಎಸ್‌ಎನ್‌ಸಿಯು) ಹೀಗೆ ಒಟ್ಟು 600 ಹಾಸಿಗೆ ಸೌಲಭ್ಯವನ್ನು ಹೆಚ್ಚುವರಿಯಾಗಿ ವಿಸ್ತರಿಸಲಾಗುತ್ತಿದೆ. ಈ ಹಾಸಿಗೆಗಳಲ್ಲಿ 80 ICU ಹಾಸಿಗೆಗಳು ಒಳಗೊಂಡಿದ್ದು, ಒಟ್ಟಾರೆಯಾಗಿ 160 ICU ಬೆಡ್‌ಗಳ ಸೌಲಭ್ಯ ಹೊಂದಿರುತ್ತದೆ ಹಾಗೂ 100 ವೆಂಟಿಲೇಟರ್ ಉಪಕರಣಗಳ ಸೌಲಭ್ಯ ಹೊಂದಿರುತ್ತದೆ. ಸಧ್ಯಕ್ಕೆ ವೆಂಟಿಲೇಟರ್ ಉಪಕರಣಗಳ ಕೊರತೆ ಇರುವುದಿಲ್ಲ.
ಆ)	ಬಂದಿದ್ದಲ್ಲಿ, ಸರ್ಕಾರದಿಂದ ಕೈಗೊಳ್ಳಲಾಗಿರುವ ಕ್ರಮವೇನು:	
ಇ)	ಈ ಆಸ್ಪತ್ರೆಗೆ ಎಷ್ಟು ವೆಂಟಿಲೇಟರ್‌ಗಳ ಅವಶ್ಯಕತೆ ಇದೆ?(ಸಂಪೂರ್ಣ ವಿವರ ನೀಡುವುದು)	

ಸಂಖ್ಯೆ:ಆಕುಕ 158 ಎಂಎಂಸಿ 2020

(ಡಾ. ಕೆ. ಸುಧಾಕರ)
ವೈದ್ಯಕೀಯ ಶಿಕ್ಷಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಕಾಇ-ಎಲ್‌ಎಸ್‌ಐ-44-2020

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸಸೌಧ
ಬೆಂಗಳೂರು, ದಿನಾಂಕ:10-03-2020

154
u/s
12/03/2020

ಇವರಿಂದ,
ಸರ್ಕಾರದ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
ವಿಕಾಸಸೌಧ, ಬೆಂಗಳೂರು-560 001.

ಇವರಿಗೆ,
ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯ:- ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್.ಎ (ಬಸವನಗುಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 674ಕ್ಕೆ ಉತ್ತರಿಸುವ ಬಗ್ಗೆ.

****

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್.ಎ (ಬಸವನಗುಡಿ), ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 674ಕ್ಕೆ ಸಂಬಂಧಿಸಿದ ಉತ್ತರದ 50 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಿ ಕೊಡಲು ನಿರ್ದೇಶಿತಳಾಗಿದ್ದೇನೆ.

ಲಗತ್ತು (ಅನುಬಂಧ-1)

ತಮ್ಮ ನಂಬುಗೆಯ

Vijaya.N 10/3/2020.

(ವಿಜಯ.ಎನ್)
ಪೀಠಾಧಿಕಾರಿ-5,
ಕಾರ್ಮಿಕ ಇಲಾಖೆ
(ಕಾ.ರಾ.ವಿ.ಯೋ.ವೈ.ಸೇವೆಗಳು)

ಪ್ರತಿಯನ್ನು ಮಾಹಿತಿಗಾಗಿ:

1. ಮಾನ್ಯ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
2. ಸರ್ಕಾರದ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು
3. ಸರ್ಕಾರದ ಉಪ ಕಾರ್ಯದರ್ಶಿ 1 / 2 ರವರ ಆಪ್ತ ಶಾಖೆ, ಕಾರ್ಮಿಕ ಇಲಾಖೆ, ವಿಕಾಸ ಸೌಧ.
4. ಪೀಠಾಧಿಕಾರಿ-7, ಸ್ಕೀಮರ ಶಾಖೆ, ಕಾರ್ಮಿಕ ಇಲಾಖೆ, ವಿಕಾಸ ಸೌಧ.

ಕರ್ನಾಟಕ ವಿಧಾನ ಸಭೆ

1. ಮಾನ್ಯ ಸದಸ್ಯರ ಹೆಸರು : ಶ್ರೀ ರವಿಸುಬ್ರಹ್ಮಣ್ಯ ಎಲ್.ಎ (ಬಸವನಗುಡಿ)
2. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 674
3. ಉತ್ತರಿಸಬೇಕಾದ ದಿನಾಂಕ : 12-03-2020
4. ಉತ್ತರಿಸಬೇಕಾದವರು : ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು

ಕ್ರ. ಸಂ.	ಪ್ರಶ್ನೆ	ಇಲಾಖೆಯ ಮಾಹಿತಿ
(ಅ)	ಬಸವನಗುಡಿ ಇ.ಎಸ್.ಐ. ಡಯಾಗ್ನೊಸ್ಟಿಕ್ ಸೆಂಟರ್ ಪ್ರಯೋಗಾಲಯ ವಿಭಾಗದಲ್ಲಿ ದಿನಾಂಕ: 01-01-2019 ರಿಂದ 31-01-2020 ರವರೆಗೆ ಎಷ್ಟು ಹೊರ ರೋಗಿಗಳು ಕ್ಷ-ಕಿರಣ ಪರೀಕ್ಷಿಸಿಕೊಂಡಿರುತ್ತಾರೆ (ತಿಂಗಳುವಾರು ವಿವರ ನೀಡುವುದು);	ಬಸವನಗುಡಿ ಇ.ಎಸ್.ಐ. ಡಯಾಗ್ನೊಸ್ಟಿಕ್ ಸೆಂಟರ್‌ನಲ್ಲಿ ಕ್ಷ-ಕಿರಣ ಯಂತ್ರ ಇರುವುದಿಲ್ಲ. ವಿಮಾರೋಗಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕಾರಾವಿ. ನಿಗಮದ ಮಾದರಿ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು ಇಲ್ಲಿಗೆ ಸೂಕ್ತ ಶಿಫಾರಸ್ಸಿನೊಂದಿಗೆ ಕಳುಹಿಸಿಕೊಡಲಾಗುತ್ತಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಕ್ಕೆ ಸಂಬಂಧಪಟ್ಟಂತೆ ಒಟ್ಟು 3,205 ಹೊರ ರೋಗಿಗಳು ಪರೀಕ್ಷಿಸಿಕೊಂಡಿರುತ್ತಾರೆ. [ತಿಂಗಳುವಾರು ಅನುಬಂಧ-1ರಲ್ಲಿ ವಿವರ ಲಗತ್ತಿಸಿದೆ].
(ಆ)	ಬಸವನಗುಡಿ ಇ.ಎಸ್.ಐ. ಡಯಾಗ್ನೊಸ್ಟಿಕ್ ಸೆಂಟರ್‌ನಲ್ಲಿ ಕಳೆದ ಒಂದು ತಿಂಗಳಿಂದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಕಾರ್ಯ ನಿರ್ವಹಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ದಿ: 13-02-2020 ರಿಂದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ದುರಸ್ಥಿಯಲ್ಲಿದ್ದು, ವೈದ್ಯಕೀಯ ಅಧೀಕ್ಷಕರು ಬಸವನಗುಡಿ ರೋಗ ಪತ್ತೆ ಹಚ್ಚುವ ಕೇಂದ್ರ ಇವರ ಹಂತದಲ್ಲಿಯೇ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
(ಇ)	ಬಂದಿದ್ದಲ್ಲಿ, ಸದರಿ ಯಂತ್ರವನ್ನು ಹೊಸದಾಗಿ ಖರೀದಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹೊರ ರೋಗಿಗಳ ಸಂಖ್ಯೆ ಹೆಚ್ಚಳ ಹಾಗೂ ಬಸವನಗುಡಿ ಕ್ಷೇತ್ರದಲ್ಲಿ ಒಂದೆ ಇ.ಎಸ್.ಐ. ಸೆಂಟರ್ ಇರುವುದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗಿರುವುದು, ಸದರಿ ಯಂತ್ರದ ಉಪಯೋಗ ಗರ್ಭಿಣಿ ಸ್ತ್ರೀಯರು/ರೋಗಿಗಳನ್ನು ಪರೀಕ್ಷಿಸಲು ಅತ್ಯಾವಶ್ಯಕತೆಯಿದ್ದು ಸರ್ಕಾರ ಕೂಡಲೇ ಸದರಿ ಯಂತ್ರವನ್ನು ರಿಪೇರಿ ದುರಸ್ಥಿ ಮಾಡಿಸಿಕೊಡುವ ಅಥವಾ ಹೊಸದಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಜೊತೆಗೆ ಕಲರ್ ಡಾಪ್ಲರ್ ಯಂತ್ರವನ್ನು ಖರೀದಿಸಲಾಗುವುದೇ;	ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಹಾಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವಿಮಾರೋಗಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕಾರಾವಿ. ನಿಗಮದ ಮಾದರಿ ಆಸ್ಪತ್ರೆ, ರಾಜಾಜಿನಗರ, ಬೆಂಗಳೂರು ಇಲ್ಲಿಗೆ ಸೂಕ್ತ ತಜ್ಞ ಸಲಹಾ ಶಿಫಾರಸ್ಸಿನೊಂದಿಗೆ ಕಳುಹಿಸಿಕೊಡಲಾಗುತ್ತಿದೆ.

(ಈ)	ಸದರಿ ಖರೀದಿ ಪ್ರಕ್ರಿಯೆ ಅಥವಾ ಯಂತ್ರ ದುರಸ್ತಿ ಕಾರ್ಯ ಎಷ್ಟು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು?	ಹೊಸ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಖರೀದಿಸುವ ಪ್ರಸ್ತಾವನೆಯನ್ನು ಕಳುಹಿಸಿ. ನಿಗಮವು ಟೆಂಡರ್‌ ಕರೆಯಲು ಸಲ್ಲಿಸಲಾಗಿದೆ. ಯಂತ್ರ ಸರಬರಾಜು ಸಂಸ್ಥೆಯವರು ದುರಸ್ತಿಗಾಗಿ ಒಂದು ವಾರದ ಕಾಲಾವಕಾಶವನ್ನು ಕೋರಿರುತ್ತಾರೆ.

<u>ಕಡತ ಸಂಖ್ಯೆ: ಕಾಇ-ಎಲ್‌ಎಸ್‌ಕ್ಯೂ/44/2020</u>

(ಅರಬೈಲ್ ಶಿವರಾಂ ಹೆಬ್ಬಾರ್)
ಕಾರ್ಮಿಕ ಮತ್ತು ಸಕ್ಕರೆ ಸಚಿವರು

[illegible] OF THE MEDICAL SUPERINTENDENT [illegible] [illegible]) ESI DIAGNOSTIC CENTER, BASAVANAGUDI, BENGALURU - 560004

YEARLY STATISTICS 2019

[illegible]

SL.NO	MONTH	SCANNING					ANC
		IP/M	IP/F	F/M	F/F	TOTAL	TOTAL
1	19-Jan	35	105	37	106	283	218
2	19-Feb	24	98	38	139	299	288
3	19-Mar	15	107	29	145	296	192
4	19-Apr	9	75	27	113	224	162
5	19-May	25	85	39	115	264	142
6	19-Jun	28	54	47	50	179	103
7	19-Jul	58	99	41	99	297	181
8	19-Aug	59	67	56	64	246	149
9	19-Sep	23	60	60	57	200	73
10	19-Oct	14	123	69	71	277	90
11	19-Nov	9	43	19	68	139	146
12	19-Dec	36	62	33	75	206	158
13	20-Jan	98	83	56	58	295	153
				TOTAL		3205	2055

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 18 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

56
US
12/3/2020

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 720 ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 720 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	720
ಮಾನ್ಯ ಸದಸ್ಯರ ಹೆಸರು	ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ.	ಪ್ರಶ್ನೆ	ಉತ್ತರ
ಅ	ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕು ಕೇಂದ್ರವಾಗಿ 8 ವರ್ಷಗಳಾಗಿರುವುದು ಇಲಾಖೆ ಗಮನಕ್ಕೆ ಬಂದಿದೆಯೇ;	ಬಂದಿದೆ.
ಆ	ಹಾಗಿದ್ದಲ್ಲಿ, ಕಿತ್ತೂರು ತಾಲ್ಲೂಕಾ ಕೇಂದ್ರದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ಮತ್ತು ಟಿ.ಎಚ್.ಒ ಕಛೇರಿ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಯಾವ ಹಂತದಲ್ಲಿದೆ;	ಬೆಳಗಾವಿ ಜಿಲ್ಲೆ, ಕಿತ್ತೂರು ತಾಲ್ಲೂಕು ಕೇಂದ್ರದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ಹಾಗೂ ಕಿತ್ತೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.
ಇ	ಕಿತ್ತೂರು ತಾಲ್ಲೂಕು ಕೇಂದ್ರವಾಗಿ ಮಾರ್ಪಾಡಾಗಿ 8 ವರ್ಷಗಳಾದರು, ಪ್ರಸ್ತಾವನೆಗೆ ಕ್ರಮ ಕೈಗೊಳ್ಳದಿರಲು ಕಾರಣವೇನು;	
ಈ	ಯಾವ ಕಾಲಮಿತಿಯಲ್ಲಿ ಸರ್ಕಾರ ಕಿತ್ತೂರು ತಾಲ್ಲೂಕಾ ಕೇಂದ್ರದಲ್ಲಿ 100 ಹಾಸಿಗೆಯ ತಾಲ್ಲೂಕಾ ಆಸ್ಪತ್ರೆ ಮತ್ತು ಟಿ.ಎಚ್.ಒ ಕಛೇರಿ ಆರಂಭಿಸುವುದು?	

ಆಕುಕ 18 ಎಸ್‌ಬಿವಿ 2020.

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 28 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

ಇವರಿಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

80
4/5
12/3/20

ಇವರಿಗೆ:

ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 1700 ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ: 1700 ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1700
ಮಾನ್ಯ ಸದಸ್ಯರ ಹೆಸರು	ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ)
ಉತ್ತರಿಸಬೇಕಾದ ದಿನಾಂಕ	12-03-2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ಜಿಲ್ಲೆ, ಬೈಲಹೊಂಗಲ ಮತಕ್ಷೇತ್ರದ ವಕ್ಕುಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯೇ;	ಇಲ್ಲ. ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ಗ್ರಾಮೀಣ ಜನಸಂಖ್ಯೆ 332007 (2011 ರ ಜನಗಣತಿಯ ಪ್ರಕಾರ) ಇದ್ದು, ಈಗಾಗಲೇ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಗಸೂಚಿಯನ್ವಯ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಅವಕಾಶವಿದ್ದು, 1 ಪ್ರಾಥಮಿಕ ಆರೋಗ್ಯ ಕೇಂದ್ರ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
(ಆ)	ಸ್ಥಳೀಯ ಗ್ರಾಮಸ್ಥರು ಸದರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗುವ ಸ್ಥಳಾವಕಾಶವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದೆಯೇ;	ಸ್ಥಳೀಯ ಗ್ರಾಮಸ್ಥರು ಸದರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗುವ ಸ್ಥಳಾವಕಾಶವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿರುವುದಿಲ್ಲ.
(ಇ)	ಈ ಗ್ರಾಮವು ಮಲಪ್ರಭಾ ಮುಳುಗಡೆ ಪ್ರದೇಶದ ಪುನರ್ವಸತಿ ಕೇಂದ್ರದಲ್ಲಿರುವುದು ನಿಜವಲ್ಲವೇ;	ನಿಜ.
(ಈ)	ಸ್ಥಳೀಯ ಗ್ರಾಮಸ್ಥರು, ರೂ.01.00 ಲಕ್ಷ ವಂತಿಕೆಯನ್ನು ಸರ್ಕಾರಕ್ಕೆ ಯಾವ ವರ್ಷದಲ್ಲಿ ನೀಡಿರುತ್ತಾರೆ.	ಸ್ಥಳೀಯ ಗ್ರಾಮಸ್ಥರು ದಿನಾಂಕ:-25-04-2008 ರಲ್ಲಿ ರೂ.1.00 ಲಕ್ಷ ವಂತಿಕೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳವಡಿ ಮತ್ತು ಶ್ರೀ ಶಂಕರಗೌಡ ನಿಂಗಣ್ಣಗೌಡ ಪಾಟೀಲ ಹಾಗೂ ಶ್ರೀ.ಗಜಾನಂದ ಮಲ್ಲಪ್ಪಾ ಸುತಗಟ್ಟಿ ಇವರ ಹೆಸರಿನಲ್ಲಿ ಠೇವಣಿ ಇಟ್ಟಿರುತ್ತಾರೆ.
(ಉ)	ಹಾಗಾದರೆ, ಕೂಡಲೇ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದೇ?	ಈಗಾಗಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಹಾಗೂ ವೈದ್ಯರ/ಸಿಬ್ಬಂದಿಗಳ ನೇಮಕಾತಿಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಈಗಾಗಲೇ ಹೆಚ್ಚುವರಿಯಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಸದ್ಯಕ್ಕೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಕಂಡುಬರುವುದಿಲ್ಲ.

ಆಕುಕ 28 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 33 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

201
12/3/20

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಉಮಾನಾಥ ಎ ಕೋಟ್ಯಾನ್ (ಮೂಡಬಿದ್ರೆ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1607ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಉಮಾನಾಥ ಎ ಕೋಟ್ಯಾನ್ (ಮೂಡಬಿದ್ರೆ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1607ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1607
ಮಾನ್ಯ ಸದಸ್ಯರ ಹೆಸರು	ಶ್ರೀ ಉಮಾನಾಥ ಎ.ಕೋಟ್ಯಾನ್ (ಮೂಡಬಿದ್ರೆ)
ಉತ್ತರಿಸಬೇಕಾದ ದಿನಾಂಕ	12.03.2020
ಉತ್ತರಿಸುವ ಸಚಿವರು	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರಮ ಸಂಖ್ಯೆ	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನಾನುಷ್ಠಾನದ ಪ್ರಗತಿಯ ಕುರಿತಾದ ಮೂರು ವರ್ಷಗಳ ವಿವರಗಳೇನು; (ವಿವರ ನೀಡುವುದು)	"ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ" ಯೋಜನೆಯು ದಿನಾಂಕ:30.10.2018ರಿಂದ ಜಾರಿಯಲ್ಲಿರುತ್ತದೆ. ಯೋಜನೆಯ ಅನುಷ್ಠಾನದ ಪ್ರಗತಿಯ ವಿವರ ಜಾರಿಯಾದ ದಿನಾಂಕದಿಂದ ಫೆಬ್ರವರಿ 2020 ರ ಅಂತ್ಯದವರೆಗೆ ಈ ಕೆಳಕಂಡಂತಿದೆ: ವರ್ಷ — ಪ್ರಕರಣಗಳ ಸಂಖ್ಯೆ — ಮೊತ್ತ (ರೂ. ಕೋಟಿಗಳಲ್ಲಿ) 2018–19 — 83,353 — ರೂ. 300.37 2019–20 (ಫೆಬ್ರವರಿ 2020ರ ಅಂತ್ಯದವರೆಗೆ) — 5,29,177 — ರೂ.979.85 ಒಟ್ಟು — 6,12,530 — ರೂ.1280.22
ಆ	ಈ ಯೋಜನೆಯಡಿ ಚಿಕಿತ್ಸಾ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳ ಜಿಲ್ಲಾವಾರು ಸಂಖ್ಯಾ ವಿವರಗಳೇನು;	ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 6,12,530 ಫಲಾನುಭವಿಗಳು ಚಿಕಿತ್ಸಾ ಸೌಲಭ್ಯವನ್ನು ಪಡೆದಿರುತ್ತಾರೆ. ಜಿಲ್ಲಾವಾರು ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಇ	ಫಲಾನುಭವಿಗಳು ಸರಳ ರೀತ್ಯಾ ಚಿಕಿತ್ಸೆಗಾಗಿ ಅನುಮೋದನೆ ಪಡೆಯಲು ಮತ್ತು ಯಾವುದೇ ವಿಳಂಬವು ಈ ಪ್ರಕ್ರಿಯೆಯಲ್ಲಿ ನಡೆಯದಂತೆ ಸರ್ಕಾರವು ಕೈಗೊಂಡ ಕ್ರಮಗಳೇನು;	ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಯಾವುದೇ ರೀತಿಯ ವಿಳಂಬವಾಗದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ ಹಾಗೂ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ: • ಸರಳ ರೀತಿ ನಡೆಯಲು ಚಿಕಿತ್ಸೆ ವಿಧಾನಗಳನ್ನು ವರ್ಗೀಕರಿಸಿದ್ದು, ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಸಾಮಾನ್ಯ ದ್ವಿತೀಯ ಹಾಗೂ ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಯಾವುದೇ ವಿಳಂಬವಾಗದೇ ಸ್ವಯಂ ಅನುಮೋದನೆಗೊಳ್ಳುತ್ತವೆ.

		• ತುರ್ತು ಸಂದರ್ಭದಲ್ಲಿ ಯಾವುದೇ ರೆಫರೆಲ್ ಪತ್ರದ ಅಗತ್ಯವಿಲ್ಲದೆ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. • ಎಲ್ಲಾ ಆಸ್ಪತ್ರೆಗಳ ದೈನಂದಿನ ಸಾಮರ್ಥ್ಯಗಳನ್ನು ಗುರುತಿಸಿ, ರೋಗಿಯು ಯಾವ ಆಸ್ಪತ್ರೆಗೆ ಹೋಗಬೇಕೆಂಬ ಗೊಂದಲವನ್ನು ಕಡಿಮೆ ಮಾಡಲು ಆನ್‌ಲೈನ್ ರೆಫರೆಲ್ ಪದ್ಧತಿಯನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಇದರ ಆಗುಹೋಗುಗಳನ್ನು ಪರಿಗಣನೆಗೆ ತೆಗೆದುಕೊಂಡು ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. • ರೆಫರಲ್ ಮೇಲೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ನೀಡುವ ಆಸ್ಪತ್ರೆಗಳ ಪಟ್ಟಿಯನ್ನು ದೂರದನ್ವಯ ರೆಫರಲ್ ಶಿಫಾರಸ್ಸು ಪತ್ರದಲ್ಲಿ ನೀಡಲಾಗುತ್ತದೆ.
ಈ	ಚಿಕಿತ್ಸೆಯನ್ನು ಪಡೆಯುವ ಫಲಾನುಭವಿಗಳು ಯಾವುದೇ ವಿಳಂಬವಿಲ್ಲದೆ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಕಾರ್ಡ್ ಮಾದರಿಯಲ್ಲಿಯೇ ಅನುಮೋದನಾ ಸೌಲಭ್ಯ ಹೊಂದಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರದ ಮುಂದಿನ ಪ್ರಸ್ತಾವನೆಗಳು ಯಾವುವು;	ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳು ವಾರ್ಷಿಕ ವಂತಿಕೆಯನ್ನು ಭರಿಸಿ ಯಶಸ್ವಿನಿ ಕಾರ್ಡು ಪಡೆಯಲಾಗುತ್ತಿತ್ತು. ಸದರಿ ಯೋಜನೆಯು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ವಿಲೀನಗೊಳಿಸಲಾಗಿದ್ದು, ರಾಜ್ಯದ ಎಲ್ಲಾ ನಿವಾಸಿಗಳಿಗೆ ಈ ಯೋಜನೆಯಡಿ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಹಾಗೂ ಚಿಕಿತ್ಸೆ ಉಚಿತವಿರುತ್ತದೆ ಮತ್ತು ಯಾವುದೇ ಸಹಪಾವತಿ ನೀಡಲು ಅಗತ್ಯವಿರುವುದಿಲ್ಲ. ಪ್ರಸ್ತುತ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ "ಎಬಿಎಆರ್‌ಕೆ" ಕಾರ್ಡ್ ಅನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/– ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್, ಸೇವಾ ಸಿಂಧು, ಬಾಪೂಜಿ ಕೇಂದ್ರಗಳಲ್ಲಿ ಎ4 ಹಾಳೆಯಲ್ಲಿ ರೂ. 10/– ಗಳಿಗೆ ಮತ್ತು ಪಿ.ವಿ.ಸಿ. ಕಾರ್ಡ್‌ಗೆ ರೂ. 35/– ಶುಲ್ಕದೊಂದಿಗೆ "ಎಬಿಎಆರ್‌ಕೆ" ಕಾರ್ಡ್ ನೀಡಲಾಗುತ್ತದೆ.

ಆಕುಕ 33 ಎಸ್‌ಬಿವಿ 2020.

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1607ಕ್ಕೆ ಅನುಬಂಧ Annexure

SUVARNA AROGYA SURAKSHA TRUST

Integrated Ayushman Bharat Arogya Karnataka Scheme_FY 2018-19 (30th Oct 2018 to 31st Mar 2019) - Preauth Approved Summary

Beneficiary District	SDP		SCP		TSP		Others		Total	
	Cases	Amount (in lakhs)	Cases	Amount (in lakhs)	Cases	Amount (in lakhs)	Cases	Amount (in lakhs)	Cases	Amount (in lakhs)
Bagalkote	838	340.51	669	283.83	67	26.35	1,093	404.72	2,667	1,055.41
Bangalore - Rural	281	102.73	621	199.72	33	12.58	305	90.73	1,240	405.76
Bangalore - Urban	-	-	2,823	1,015.75	110	33.69	2,214	831.97	5,147	1,881.42
Belagavi	2,315	877.57	933	382.09	482	204.39	1,915	829.69	5,645	2,293.74
Bellary	316	124.07	711	232.36	1,295	489.97	364	143.81	2,686	990.21
Bidar	739	326.68	315	121.52	66	21.93	322	171.41	1,442	641.55
Bijapur	1,582	652.87	298	119.90	25	10.50	774	333.83	2,679	1,117.10
Chamarajanagara	1,448	431.48	1,017	305.67	188	50.33	139	45.87	2,792	833.35
Chickkaballapur	1,667	406.06	386	107.50	188	47.16	614	137.25	2,855	697.97
Chickmagalur	791	326.75	504	167.18	56	16.30	1,102	343.44	2,453	853.68
Chitradurga	658	246.89	702	243.97	822	297.41	539	230.40	2,721	1,018.67
Dakshina Kannada	-	-	291	109.07	49	14.73	2,718	1,098.04	3,058	1,221.84
Davanagere	854	307.83	259	94.77	319	122.09	1,297	552.27	2,729	1,076.96
Dharwad	638	172.24	652	256.53	10	3.12	475	230.95	1,775	662.84
Gadag	450	194.49	442	130.32	33	13.04	701	274.30	1,626	612.14
Hassan	2,862	795.67	647	186.67	30	7.13	1,278	328.50	4,817	1,317.98
Haveri	1,413	476.39	639	195.45	81	25.78	459	188.28	2,592	885.88
Kalburgi	1,204	370.45	617	102.99	42	10.27	1,419	479.76	3,282	963.46
Kodagu	-	-	72	19.01	16	3.96	1,051	331.77	1,139	354.73
Kolar	467	172.98	1,248	438.03	140	50.81	565	191.80	2,420	853.62
Koppal	1,186	405.24	179	39.65	102	29.22	434	180.14	1,901	654.25
Mandya	2,340	956.52	670	248.49	51	22.08	795	330.17	3,856	1,557.26
Mysore	1,384	548.41	1,649	580.52	743	283.43	1,719	687.92	5,495	2,100.29
Raichur	399	145.35	269	67.07	170	46.37	1,170	440.08	2,008	698.87
Ramanagara	1,097	418.80	158	59.12	19	9.17	359	143.78	1,633	630.87
Shimoga	668	249.35	887	360.73	56	24.43	1,174	452.62	2,785	1,087.13
Tumkur	2,271	693.63	977	263.00	187	54.21	1,029	335.10	4,464	1,345.93
Udupi	-	-	44	9.41	30	3.84	1,771	829.07	1,845	842.32
Uttara Kannada	708	294.98	71	13.82	24	2.88	1,561	599.07	2,364	910.75
Yadgir	727	269.59	178	54.45	60	25.82	272	121.23	1,237	471.09
Grand Total	**29,303**	**10,307.52**	**18,928**	**6,408.58**	**5,494**	**1,963.00**	**29,628**	**11,357.97**	**83,353**	**30,037.07**

[illegible]

SUVARNA AROGYA SURAKSHA TRUST

Integrated Ayushman Bharat Arogya Karnataka Scheme_FY 2019-20 (1st Apr 2019 to 29th Feb 2020) - Preauth Approved Summary

Beneficiary District	SDP		SCP		TSP		Others		Total	
	Cases	Amount (in lakhs)	Cases	Amount (in lakhs)	Cases	Amount (in lakhs)	Cases	Amount (in lakhs)	Cases	Amount (in lakhs)
Bagalkote	5,075	1,127.26	3,735	857.58	511	96.67	4,978	1,209.36	14,299	3,290.86
Bangalore - Rural	1,595	366.76	3,959	678.18	293	50.73	1,705	352.91	7,552	1,448.59
Bangalore - Urban	-	-	15,877	3,203.27	559	95.51	10,040	2,440.28	26,476	5,739.05
Belagavi	13,364	2,817.73	5,277	1,202.70	3,656	716.55	8,619	2,244.95	30,916	6,981.93
Bellary	1,979	389.89	7,216	956.67	10,847	1,732.36	1,953	439.73	21,995	3,518.65
Bidar	5,447	931.77	4,381	519.43	1,193	130.28	1,401	427.99	12,422	2,009.47
Bijapur	12,440	2,052.37	2,003	389.36	218	50.50	4,215	1,016.39	18,876	3,508.62
Chamarajanagara	6,734	1,159.33	6,378	1,061.31	1,376	211.94	833	136.83	15,321	2,569.42
Chickkaballapur	12,914	1,730.29	4,694	460.69	1,609	170.76	3,531	515.32	22,748	2,877.06
Chickmagalur	4,450	1,003.21	2,460	438.05	300	50.77	7,947	1,191.90	15,157	2,683.93
Chitradurga	5,354	841.63	6,033	883.25	6,386	1,011.08	2,859	660.95	20,632	3,396.92
Dakshina Kannada	-	-	1,870	330.41	337	37.90	10,984	3,115.69	13,191	3,484.01
Davanagere	5,750	1,020.98	2,759	350.87	2,458	403.62	6,037	1,477.71	17,004	3,253.18
Dharwad	5,898	827.75	5,460	905.08	109	16.99	3,994	963.49	15,461	2,713.30
Gadag	2,765	591.80	3,145	581.85	249	47.22	3,762	878.27	9,921	2,099.13
Hassan	17,204	2,775.48	3,417	527.75	238	35.13	7,663	1,169.13	28,522	4,507.49
Haveri	11,411	1,735.15	5,099	770.19	786	102.37	2,053	499.33	19,349	3,107.05
Kalburgi	9,250	1,237.33	4,965	611.42	361	60.36	7,963	1,653.93	22,539	3,563.04
Kodagu	-	-	593	96.63	213	37.49	5,729	1,208.52	6,535	1,342.64
Kolar	3,587	657.87	9,209	1,630.07	898	151.32	2,300	547.76	15,994	2,987.03
Koppal	8,536	1,313.53	2,131	237.75	1,254	142.20	2,579	564.36	14,500	2,257.85
Mandya	14,730	2,930.37	4,596	905.05	354	77.56	4,409	994.08	24,089	4,907.06
Mysore	6,690	1,582.74	9,952	1,975.79	3,603	814.15	6,079	1,824.60	26,324	6,197.28
Raichur	2,855	487.36	2,937	306.55	1,913	196.39	7,300	1,390.78	15,005	2,381.09
Ramanagara	7,798	1,405.14	1,410	165.48	150	20.28	3,251	464.85	12,609	2,055.75
Shimoga	4,853	813.41	5,649	1,235.70	504	79.15	7,225	1,514.26	18,231	3,642.52
Tumkur	15,314	2,447.70	7,295	1,105.17	1,397	194.82	5,609	1,143.60	29,615	4,891.30
Udupi	-	-	379	45.38	252	23.85	8,107	2,276.89	8,738	2,346.12
Uttara Kannada	4,113	789.09	484	54.91	216	27.52	10,432	1,802.97	15,245	2,674.50
Yadgir	5,765	825.82	1,766	224.19	665	97.26	1,715	403.77	9,911	1,551.04
Grand Total	**1,95,871**	**33,861.79**	**1,35,129**	**22,710.73**	**42,905**	**6,882.71**	**1,55,272**	**34,530.63**	**5,29,177**	**97,985.86**

ಕರ್ನಾಟಕ ಸರ್ಕಾರ

ಸಂಖ್ಯೆ: ಇಡಿ 109 ಯುಎನ್‌ಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 11-03-2020.

ಇಂದ:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ),
ಬೆಂಗಳೂರು - 560 001.

29
4/5
12/3/20

ಇವರಿಗೆ:

ಕಾರ್ಯದರ್ಶಿಗಳು,
ಕರ್ನಾಟಕ ವಿಧಾನ ಸಭೆ,
ವಿಧಾನಸೌಧ,
ಬೆಂಗಳೂರು-560 001.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 74ಕ್ಕೆ ಉತ್ತರ ನೀಡುವ ಬಗ್ಗೆ.

******

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಸಭಾ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ. 74ಕ್ಕೆ ಸಂಬಂಧಿಸಿದ 100 (ಒಂದು ನೂರು) ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.

ತಮ್ಮ ನಂಬುಗೆಯ,

(ಎನ್. ವೀರಬ್ರಹ್ಮಚಾರಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1).

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:	74
ಮಾನ್ಯ ಸದಸ್ಯರ ಹೆಸರು	ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ
ಉತ್ತರಿಸುವ ಸಚಿವರು	ಮಾನ್ಯ ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ)
ಉತ್ತರಿಸಬೇಕಾದ ದಿನಾಂಕ	12-03-2020

	ಪ್ರಶ್ನೆ	ಉತ್ತರ
(ಅ)	ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳೆಷ್ಟು; ಅವು ಯಾವುವು; ಯಾವ ಯಾವ ವಿಶ್ವವಿದ್ಯಾಲಯಕ್ಕೆ ಯಾವ ಯಾವ ಕಾಲೇಜು ಸೇರ್ಪಡೆಗೊಂಡಿದೆ; (ಪೂರ್ಣ ವಿವರ ನೀಡುವುದು)	ಪ್ರಸ್ತುತ ರಾಜ್ಯದಲ್ಲಿ ಒಟ್ಟು 19 ಸರ್ಕಾರಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ವಿಶ್ವವಿದ್ಯಾಲಯಗಳಿಗೆ ಸೇರ್ಪಡೆಯಾಗಿರುವ ಕಾಲೇಜುಗಳ ವಿವರ ಈ ಕೆಳಕಂಡಂತಿದೆ:- (ಪೂರ್ಣ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ)

ವಿಶ್ವವಿದ್ಯಾಲಯದ ಹೆಸರು	ಸರ್ಕಾರಿ ಕಾಲೇಜುಗಳ ಸಂಖ್ಯೆ	ಅನುದಾನಿತ ಕಾಲೇಜುಗಳ ಸಂಖ್ಯೆ	ಅನುದಾನರಹಿತ ಕಾಲೇಜುಗಳ ಸಂಖ್ಯೆ
ಬೆಂಗಳೂರು ವಿಶ್ವವಿದ್ಯಾಲಯ	20	10	268
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ	03	11	16
ರಾಣಿ ಚೆನ್ನಮ್ಮ	47	58	280
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ	28	10	86
ತುಮಕೂರು ವಿಶ್ವವಿದ್ಯಾಲಯ	23	15	52
ಕುವೆಂಪು ವಿಶ್ವವಿದ್ಯಾಲಯ	34	15	52
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ	15	11	193
ಮೈಸೂರು ವಿಶ್ವವಿದ್ಯಾಲಯ	88	33	105
ಕರ್ನಾಟಕ ವಿಶ್ವವಿದ್ಯಾಲಯ	49	51	183
ಗುಲ್ಬರ್ಗ ವಿಶ್ವವಿದ್ಯಾಲಯ	39	34	338
ಮಂಗಳೂರು ವಿಶ್ವವಿದ್ಯಾಲಯ	43	36	132
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ	17	16	131
ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ	27	29	68
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ	12	55	185
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ	29	06	182
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ	ಈ ವಿಶ್ವವಿದ್ಯಾಲಯಗಳಲ್ಲಿ ಸಂಯೋಜಿತ ಕಾಲೇಜುಗಳು ಇರುವುದಿಲ್ಲ		
ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯ			
ಕರ್ನಾಟಕ ರಾಜ್ಯ ಡಾ: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ			
ಕನ್ನಡ ವಿಶ್ವವಿದ್ಯಾಲಯ			
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ			

...2

(ಆ)	ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು, ಚಿಕ್ಕಳುವಾರು ಗ್ರಾಮದಲ್ಲಿರುವ ಸ್ನಾತಕೋತ್ತರ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು "ಕಾವೇರಿ" ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ; (ಪೂರ್ಣ ವಿವರ ನೀಡುವುದು)	ಕಾವೇರಿ ಎಂಬ ಹೆಸರಿನಲ್ಲಿ ಯಾವುದೇ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರವು ಉದ್ದೇಶಿಸಿರುವುದಿಲ್ಲ.
(ಇ)	ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ದೂರದಿಂದ ಹೆಣ್ಣುಮಕ್ಕಳು ಬರುತ್ತಿದ್ದು, ಕಳೆದ 6 ವರ್ಷಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ಸದರಿ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ? (ಪೂರ್ಣ ವಿವರ ನೀಡುವುದು)	ಬಂದಿದೆ. 2015-16ನೇ ಸಾಲಿನಲ್ಲಿ ರೂ.200.00ಲಕ್ಷಗಳ ಅಂದಾಜು ಮೊತ್ತದಲ್ಲಿ ಮಡಿಕೇರಿ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿರುತ್ತದೆ. ಆದರೆ, ಸದರಿ ಕಾಲೇಜಿಗೆ ನಿವೇಶನದ ಸಮಸ್ಯೆ ಇದ್ದುದರಿಂದ, ಯಾವುದೇ ಅನುದಾನ ನಿರ್ಮಾಣ ಸಂಸ್ಥೆಗೆ ಬಿಡುಗಡೆಯಾಗಿರುವುದಿಲ್ಲ. ಪ್ರಸ್ತುತ, ನಿವೇಶನ ಸಮಸ್ಯೆ ಇತ್ಯರ್ಥವಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮವಹಿಸಲಾಗುವುದು. ಮುಂದುವರೆದು, 2019-20ನೇ ಶೈಕ್ಷಣಿಕ ಸಾಲಿನಲ್ಲಿ ರೂ. 200.00ಲಕ್ಷಗಳ ಕ್ರಿಯಾ ಯೋಜನೆಗೆ ದಿ:04-03-2020 ರಂದು ಅನುಮೋದನೆ ನೀಡಿ ಸದರಿ ಕಾಮಗಾರಿಯನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ವಹಿಸಲಾಗಿರುತ್ತದೆ.

ಸಂಖ್ಯೆ: ಇಡಿ 109 ಯುಎನ್ಇ 2020

(ಡಾ: ಅಶ್ವಥ್ ನಾರಾಯಣ ಸಿ.ಎನ್.)
ಉಪ ಮುಖ್ಯಮಂತ್ರಿಗಳು
(ಉನ್ನತ ಶಿಕ್ಷಣ, ಐಟಿ & ಬಿಟಿ,
ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ,
ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ)

"ಅನುಬಂಧ"

ಅನುಬಂಧ–1

2019–20ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಹೊಂದಿರುವ ಕಾಲೇಜುಗಳ ಪಟ್ಟಿ

Arts, Science, Commerce & Education

District	*Aided*	*Govt.*	*Private*	*Total*
Bangalore Urban	7	7	235	249
Bangalore Rural (Nelamangala Taluk)	1	2	10	13
Ramanagar District	2	11	23	36
Total	***10***	***20***	***268***	***298***

Aided -10
Gv -20

	Arts, Science & Commerce Colleges	
Sl. No.	**Name of the College**	**Aided/Govt.**
	Bangalore Urban District	
1	N.M.K.R.V. College for Women, 3rd Block, Jayanagar, Bangalore –011. **(Autonomous)**	Aided
2	The National College, 7th Block, Jayanagar, Bangalore –560 070. **(Autonomous)**	Aided
3	Baghirathi Bai Narayana Rao Mane Degree College, Banashanakari IInd Stage, Bangalore-70	Aided
4	Dayananda Sagar College of Arts, Science & Commerce College, Shavige Malleswara Hills, Kumara Swamy Layout, Bangalore-78	Aided
5	Bharatiya Samskriti Vidyapith Arts and Commerce College for Women, Vijayanagar, Bangalore-40	Aided
6	Government First Grade College, 24th Main Road, 1st Cross, 1st Sector, HSR Agara, Bangalore-560 102.	Govt.
7	Dr. S. Gopalaraju Govt. First Grade College College, Anekal-562106	Govt.
8	Government First Grade College, Govt. Junior College Annex, Peenya, Bangalore -560 058.	Govt.
9	Government First Grade College, Yedur, 6th Block, Jayanagar, Bangalore -560 082.	Govt.
10	Government First Grade College, No.5, 3rd Main, 7th Cross, RPC Layout, Vijayanagar, Banglor-40	Govt.
11	Government First Grade College, Govt. High School, Building, Kengeri Statelite Town, Kengeri, Bangalore -60	Govt.
12	Sampradayika Shilpa Grusukulagala Kendra, Dept. of Kannada and Culutrue, Kajana, Suvarana Karnataka Kala Grama, Mallttahlli, Bangalore	Govt.
13	Suryodaya Degree College, No. 2-15, Thirupalya Village, Bommasandra Post, Jigani Hobli, Anekal Taluk, Bangalore Urban Distrit	
14	Dhanwantari Degree College, 39/1, Vinayakanagar, Near Chikkabanavara Railway Station, Hesargatta Road, Chikkabanavara, Bengaluru-560 090	
15	The Oxford College of Science, No.32, 19th Main Road, 17th B Cross, Sector-4, HSR Layout, Bangalore -560 102	
16	The Oxford College of Business Management, No.32, 19th Main Road, 17th B Cross, Sector-4, HSR Layout, Bangalore -560 102	
17	B.T.L College, No256, Bommasandra Industrial area, Hosur Road, Bangalore-99	
18	BTM First Grade College,no.42, hosapalya main road,kudlu gate, hosur main road, bengaluru-560068	
19	Don Bosco College of Science and Management, 1A & 10, Bommahalli Hosur Main Road, Bangalore -68.	
20	Full-in-Faws College, 221/1,Akshayanagar, Yellanahally, Begoor hobli, Bangalore-68.	
21	ISBR College, No.107, Electronic City 1st Phase, Bangalore-560 100	
22	IFIM College, # 8 P & 9P, KIADB Industrial Area, Electronic City, I Phase, Bangalore -560 100.	
23	MET Academy of Management Science, No.1/4, Ittina Apartments, Balaji Layout, 4th Main, Hongasandra, Bommanahalli, Bangalore-560 068.	
24	MET Evening College, No.1/4, Ittina Apartments, Balaji Layout, 4th Main, Hongasandra, Bommanahalli, Bangaloe-68.	

25	Shakuntala Devi International Institute of Management Science, CA Site, #32/P3 Sector-IV, HSR Layout, Hosur Sarjapur Road, Behind International Freedom School, Bangalore-560 102.	
26	S.V.R. College of Commerce & Management Studies, No.20/1, Samasandra Palya, HSR Sector-2, Bangalore-34.	
27	Spurthy College of Science & Management Studies, #328, Marasur Gate, Anekal Main Road, Marasur Post, Anekal Taluk, Bangalore-562 106	
28	St. Francis D Sales College, Mermier Nagar, Huskur Gate, Electronic City Post, Bangalore -100.	
29	SFS Evening College, Opp. to Biocon, Huskur Gate, Hosur-Bangalore Main Road, Electronic City, Bangalore-560 100	
30	Smt. Nalini Raghunath Rao Degree College, Jigani, Anekal Taluk, Bangalore District.	
31	Sri Sadguru Sainath Degree College, No.165, Koodlu village, Madivala Post, Bangalore -68	
32	Sardar Vallabai Patel, First Grade College, Sarjapur-562125	
33	Swamy Vivekananda Rural First Grade College, Chandapura, Anekal Taluk, Bangalore -81	
34	Lorven Educational Centre, 84, 1 Chandapur, Anekal Taluk, Bangalore Dist.-68	
35	Lorven International Institute of Management Studies, No.62/8A, Kodichikkanahalli Main Road, Bommanahalli, Bangalore -68	
36	Prashasthi Degree College (Canara College), Krishnasagara, Yadavanahalli Gate, Hosur Road, Anekal Taluk, Bangalore -562107.	
37	IZEE College of Management & Information Science, No.39, Konappana Agrahara, Electronic City Post, Phase-2, Begur Hobli, Bangalore-100	
38	The Oxford College of Arts, No.32, 19th Main Road, 17th B Cross, Sector-4, HSR Layout, Bangalore -560 102	
39	Kaveri First Grade College, *Muttukatte Dinne Cross, Kampu-dommasandra Road, Samandur Post, , Anekal Taluk, Bangalore-562106*	
40	NAISH College, *BSK 6th Phase, 4th Block, Cikkegowdara palya, Bangalore-83*	
41	LORAA Business Academy, *No.3/3, Begur Main Road, Hongasandra, Banglaore -68*	
42	Vishwa Chethana Degree College, No.36, Rajarajeshwari Layout, I Main, 4th cross, Sammandour, Anekal Kasaba Village, Anekal.	
43	Florence Degree College, No.60/15, Huskur Main Road, Near Fruit Market, Electronic City, Bangalore-560 100	
44	Sri Sai Ram Degree College, #36, Somasandra Palya, Near DHL Officer, HSR Layout, 2nd Sector, Bangalore-560102	
45	Atma College, #235-E1, Bommadandra Industrial Area, 3rd Phase, Housr Main Road, Bangalore-560 099	
46	Vagdevi Vilas College, S. No.26/1 & 26/2, Halavahalli, Thippasandra Village, Sarjapur Hobli, Anekal Taluk, Bangalore-560 087	
47	Akshara First Grade College, Lakshmi Theatre Road, Near MBT Layout, Anekal	
48	Arunodaya Degree College, Chikkanekkundi, Varthur- Dommasandra Main Road, Gunjoor Post, Via Varthur, Bangalore-560087	
49	Dharmasagara First Grade College, Dommasandra Sarjpura Hobiki, Anekal Taluk, Bengaluru south Dist.	
50	ICAT Design and Media College, No.424, Hosur Main Road, Bomanahalli, Bengaluru-560 068	
51	International School of Management Excellence, Sy. No.89/88, Chembenahalli, Sarjapur Hobli, Anekal Taluk, Bengalore Urban-562 125	
52	ISBR Evening College, 107, Electronic City Phase-1, Hosur Road, Bangalore-100	
53	Spurthy Evening College, No.328, Marasur Gate, Anekal main road, Anekal Taluk, Bangalore Urban dist-562106	
54	St. Joseph's Degree College, Jigani, Anekal Taluk, Bangalore-560 105	
55	St. Joseph's Degree Evening College, Jigani, Anekal Taluk, Bangalore-560 105	
56	St. Filomena's First Grade College, Kotaganahalli, Bikkanahalli Road, Sarjpaura, Anekal Taluk, Bangalore-562 125	
57	Tapasya College, Sy.No.78, TMR Building, Above Karoor Visya Bank, Chandapura, Anekla Taluk, Bengaluru-560 009	
58	Arihant Institute of Commecre and Management, No.2/1237, Sy No 15/6 & 15/7, Kanakapura Main Road, Thalagattapura Village, Hemmigepura, Bengaluru-560 062	
59	Sri Guru Sai First Grade College, No.1251/B, 1st Floor, 1st Main Ring Road, Near Hoysala Circle, Kengeri Sattelet Town, Bengaluru-560060	
60	Hoysala Degree College, Paramanna Layout, Nelamangala Town, Bengaluru Rural District-562123	
61	KSS Degree College, N.7 & 8, 14th Cross, MC Layout, Vijayanagara, Bengaluru-560 040	
62	Bengaluru Amirta College of Arts and Science, No.4, Balarama Layout, 60ft Main Road, BHEL Layout, Near Krishna Garden, RR Nagar, Bengaluru-560 0098	

63	AIMS Institute of Higher Education, Ist Stage, Peenya Industrial Estate, Bangalore-58	
64	Harward Institute of Management & Science, Dasanapura Village, Bangalore Tumkur Highway, Bangalore Noth	
65	Jindal College for Women, Jindal Nagar, Tumkur Road, Bangalore-560 073.	
66	Kuvempu Evening Degree College, Mallasandra, T.D. Halli Post, Hesaraghatta main Road, Bangalore -560 052.	
67	Kuvempu First Grade College, Mallasandra, T Dasarahalli, Bagalore-57	
68	M.N. Degree College, Kammagondanahalli, Bangalore -15	
69	Pragathi First Grade College, #57, Opp.t to Janapriya Apartments, Pipe line Road, Bangalore -560 090	
70	R.R. Institute of Adavanced Studies, Chikkabanavara, Hesaraghatta Road, Bangalore-90	
71	Rajajinagar Parents Association First Grade College, CA-2, 5th Block, Rajajinagar, Bangalore-10.	
72	RR Institute of Management Studies, #67, Chikkabanavara, Bangalore-560 090.	
73	Shushruti Institute of Business Management Studies, #68, Shushruti Nagar, Andrahalli mn road, Peenya 2nd Stage, Bangalore -91	
74	Soundarya Institute of Management & Science, Soundarya Nagara, Seededahalli, Nagasandra Post, Bangalore-73	
75	St. Claret College, MES Road, 5th Cross, 1st Main, Sharadambangar, Bangalore-13	
76	*Triveni Institute of Commerce & Management*, No.28/29, Hesarugatta Raod, T. Dasarahalli, Mallasandra, Banglaore-560 057	
77	P.S.E. Degree College, #74, Thippanahalli, Near Anjaneya Temple, Nagasandra Post, Banglaore-73	
78	Vagdevi Degree College, Pipeline Road, Opp. Jindal High School, Hesaraghatta Main Road, Chikkabanavara, Bangalore-560 090	
79	St. Claret Evening College, PB No.1321, 5th Cross, MES Ring Road, 5th Cross, 1st Main, Sharadambangar, Bangalore-13	
80	St. Paul's College, #E-1, Nelagadaranahally, Nagasandra PO, Bengalurue-560 0073	
81	Vigour Institute of Yogic Science and Studies, Marvel Kidzee, #158/51, 3rd Main, Kempegowda Nagar, T.Dasarahalli, Bangalore-560 057	
82	Soundarya Arts & Commerce Evening College, Soundaryanagar, Sidedahalli, Nagasandra Post, Bangalore-560 073	
83	Surana College, No.167, Industrial suburbs, 5th Main, 2nd Stage, Peenya (Behing FTI), Bengaluru-560 022	
84	Shree Ram Degree College, VH Gardens, Behind Pale-G Buiscuti factory, Chikkabidrakallu, Nasandra Post, Bengaluru-73	
85	AVK Evening College, No.819, 27th Cross, Monotype, Banashankari 2nd Stage, Bangalore-560 070	
86	Western International College, No.22/1 Siddehalli Village, Nagasandra Post, Hessargatta Main Road, Bangalore-560 073	
87	Adharsh Vidhya Kendra College, 27th Cross, Banashankari 2nd Stage, Bangalore-70	
88	Administrative Management College, 18th Km. Bannerghatta Road, Bangalore-83	
89	Apoorva Institute of Management Studies, #33, 8th Cross, MKP road, RK Layout, (Opp. Prarthana School), Padmanabhanagar, Bangalore-560 070	
90	Bapu College of Management Studies, Thalaghattapura Post, Kanakapura Road, Uttarahalli Hobli, Bangalore -62	
91	Bangalore Institute of Management Studies, Opp.RVCE, Mysore Road, Bangalore -60	
92	Colombia College, #6, Guruvanagar, Kothanur Dinne Main Road, JP Nagar 7th Phase, Bangalore –78 *(New ad:#29-30, Jambu savari dinne, Kolanur Circle, B-78 OYI)*	
93	City College, 27/2, 33rd Cross, 2nd Main Road, 7th block, Jayanagar, Bangalore-82	
94	Dayananda Sagar Evening College of Arts and Commerce, Shavige Malleshwara hill, Kumaraswamy layout , Bangalore-78	
95	Darshan College, Mysore Road, Opp. R.V. Engineering College, Bangalore-560 059.	
96	Dayananda Sagar Business Academy, Udayapura, BM Kaval, Kanakapura Road, Near Art of Living, Bangalore	
97	Federal College of Management, No.54-58, Uttarahalli Main Raod, Uttarahalli, Bangalore -61	
98	Gupta College, No.808, 100 ft Ring Road, BSK 3rd Stage, Bangalore-560 085	
99	Global Institute of Management Sciences, No.6, Devadiga Saudha, 3rd Cross, Ideal Township, Rajarajeshwari Nagar, Bangalore-98	
100	Hill Side Institute of Management, No.9, Raghuvanahalli, Kanakapura Mn. Road, Uttrahalli Hobli, Bangalore -62	
101	SGM Degree College, Avalahalli, GEF Post, Anjaneya Temple Ward, Gajendranagar, Bengaluru-26	
102	Transcend Degree College, No.88-A, YV Annaiah Road, Yelachenahalli, Kanakapura Main Road, Bengaluru-560 078	

103	Imperial Degree College, No.501, Sy. No.224-2, 226-2, Salahunasse, Udayapura Post, Kanakapura Main Road, Near Kaggalipura, Bengaluru-560 082	
104	Imperial Institute of Advanced Management, No.501, Sy. No.224-2, 226-2, Salahunase, Udayapura Post, Kanakapura Main Road, Near Kaggalipura, Bengaluru-560 082	
105	East West Business School, Sy.No.187, Kumbalagodu Village, Kengeri Hobli, Bengaluru Sourth, Bengaluru-560 074	
106	NSB Academy, Sy.No.85, Singena Agrahara, Huskur Post, Anekal Taluk, Bengaluru-560 099	
107	Bunts Sangha RNS Evening College, No.324, Chord Road, Bunts Sangha Complex, Vijayanagara, Bengaluru-560 040	
108	Cinder School of Design, 2nd Floor, DAS Commercial Comples, Jayanagar 7th Block, Near JSS Circle, Kanakapura Main Road, Bengaluru-560 082	
109	Syed Ali Imam Oriental Degree College, D Cross, Ilyas Nagar, JP Nagar Post, Bengaluru-560 078	
110	Sri Kalpavruksha Degree College, No.25, Govindappa Enclave, 3rd Floor, Bagalgunte, Hesaragatta Main Road, Near Karnataka Bank, Bangalore-560 073	
111	Innovative Degree College, No.191/2, Ballur Village, Attibele Hobli, Anekal Taluk, Bangalore Urban Dist	
112	Sri Raghavendra Degree College, No.29/57, Chimney Hills, Pipeline Road, Chikkabanavara Post, Bengaluru -90	
113	International Academy of Management & Entrepreneurship, #152/2, Nisarga Campus, Behind the Art of Living, off Kanakapura Road, Udayapura Post, Bangalore -82	
114	Keshava College of Dance & Music, No.556, 11th Main, ISRO Layout, Bangalore-78	
115	G.R. College of Arts, Science & Commerce, #77/2B, BM Kaval Village, Off Agara Main, Tataguni Post, Bangalore South	
116	Jain College, No.463/465, SS Royal, 18th Main Road, 80ft Road, R.R. Nagar, Bangalore-98	
117	R.N. Shetty First Grade College, Channasandra, Uttarahalli, Kenteri MainRoad, Bangalore-560 061.	
118	T John Institute of Management and Science, Banerghatta Road, Bangalore -83	
119	Surana Evening College - Kengeri, CA-17, Tumkur Mysore Ring Road, Kengeri Sattelite Town, Bangalore-560 060, Ph:9900911750	
120	Shanthini Kethana College, No.70, Bile Kalli Bangalore-76	
121	Surana College, No. 16,South End Circle Bangalore-04. (MBA/MCA/M.Sc.(Psy) courses are offered at Kengeri campus)	
122	Surana Evening College of Commerce & Management, #16, South End Road, Basavanagudi, Bangalore-560 004	
123	Silicon City College of Management & Commerce, Kumar Nursery, New Bank Colony, Konanakunte Cross, Kanakapura Road, Bangalore -62.	
124	Transcend Evening College of Commerce, No.650, 11th Cross, Jayanagar 7th Block, Bengaluru-560 070	
125	T. John College, No.80/1, Gottigere Post, Bannergatta Road, Bangalore-83	
126	Sri Sharada First Grade College, Batarayanapura, Mysore Road, Bangalore-26	
127	VEIT Degree College, South End Circle, 3rd Block, Jayangar, Bangalore-560 011	
128	Sharada Vikas Institute of Mgmt. Studies, #324/645, Garebhavi Palya, Begur Hobli, Hongasandra Main Road, Pillar No.50, Hosur Main Road, Bangalore-560 068.	
129	Christ Academy Institute for Advanced Studies, Christ Nagar, Hullahalli, Begur-Koppa road, Sakkalwara Post, Bangalore-560 083	
130	Sadhana Degree College, CA Site No.1, Happy Valley Layout, HBCS, Banashakri 5th Stage, Uttarahalli, Bangalore-560 061	
131	Shree Krishna Degree College, *Manatapa Villate, Bannergatta Road, Jigani Main Road, Anekal Taluk, Jigani Hobli, Bangalore-560 083*	
132	Loyola Degree College, SOS Post, Kalena Agrara, BG Road, Bangalore-560 076	
133	GIBS Business School, No.98, 98/1, Kalena Agrahara, Begur Hobli, Next to KTM Showroom, Near Meenakshi Mall, Bengaluru-560 076	
134	Apoorva Institute of Management Studies Evening Degree College, #33, 89th Cross, MKP Road, RK Layout, Padmanabhanagar, Bengaluru-70	
135	Srishti Eveing Degree College, No.784, Ring Road, 7th Bicok, 2nd Phase, Banashankari 3rd Stage, Bengaluru-85 , Mob:9986517160	
136	Nightingales Degree College, 1/B & C, 3rd Main, BTM 4th Stage, 1st Block, Bengaluru-560 076	
137	Benedictine Academy, Anchepalya, Kumbalagudu PO, Bangalore-560 074	
138	IIFA Lancaster Degree College, No.5, 80ft Ring Road, Suvarnajyothi Layout, Nagadevanahalli, Jnanabharathi post, Bangalore-560 056.	
139	Jai Hind Degree College, No.39-28 1st B Main Road, Vijayanagar Pipeline Road, Bangalore-560 040	

140	The Kingdom College, No.28, 52-3 Doresany Palya, Bannergatta Road, Bangalore-560 076	
141	LNR Degree College, No.26, Ramohalli, Kengeri Hobli, Bangalore-560 074	
142	MGP Aviation Academy, Kanminaki, No.41/P2, Hejjala, Mysuru Road, Bangalore-560074	
143	M S College of Commerce, No.489, Govindappa Garden, Near 8th mile Circle, Hesarghatta Main Road, T Dasaharahlli, Bangalore-560 057	
144	New Era College, No.1, Rajivgandhinagar, Bommanahalli, Begur Hobli, Bangalore-560 068	
145	SPG First Grade College, No.1, Jnanakashi, Muneshwara Block, Near BBMP Children Hospital, Avalahalli, Bangalore-560 026	
146	Sri Sharada College of Management, No.54-59, Uttarahalli Main Road, Uttarahalli, Bangalore-560 061	
147	Triveni Degree Evening College, No.28/29, Mallasandra, Hesargatta Main Road, Bagalagunte, T Dasarahalli, Bangalore-560 057	
148	Vedantha Degree College, Krishna Indira Building, 25-1A 1B Sharada Nagar, Vasanthapura Main Road Vasanthapura, Bangalore-560 061	
149	Panchasheela Degree College, No.10, 21st Cross, BEML Layout, Pattanagere, RRNagar, Bangalore-560 098	
150	RMS Institute of Management and Science, No.18 Srinivasa Industrial Estate, Kanakapura Main road, Yelechanahalli, Bangalore-560 078	
151	Century Film Institute, No.173/1, Girish Aracade, HRV Layout, Mgadi Main Road, Bangalore-560 079	
152	Anupama College of Management and Science, WOC, 2nd Stage, Mahalakshmi Puram, Bangalore-86	
153	Acharyas Bangalore B School, No.3, Lingadeeranahalli, Bangalore -91	
154	ASC Degree College, #3/10, Old No.A-3, 1st Main Road, 6th Block, Rajajinagar Industrial Area, Bangalore-560 044	
155	Arunodaya Evening Degree College, Ring Road, Mariyappanapalya, Jnanabharathi Post, Bangalore-56.	
156	Arunodaya College, No.57, 80ft Road, Mariyappanapalya, Jananabharathi, Bangalore-56	
157	Amith First Grade Evening College, CA No.2, 2nd Stage, 3rd Main, West of Chord Road, Mahalakshmipuram, Bangalore -86	
158	BNES College, 9/6, 3rd Cross, Mahalakshmi Layout, Bangalore -86	
159	Basaveshwara Degree College, 14th Main, Vijayanagar, Bangalore-40	
160	*Don Bosco institute of Management Studies & Computer Applications*, Kumbalagodu, Mysore Road, Bangalore.	
161	Darshan First Grade Evening College, H.R Layout, Prashanth Nagar, Bangalore-560079	
162	D.V.S. Shilpashree Degree Evening College, #6, Sunkadakatte, Magadi Main Road, Vishwaneedum Post, Bangalore -91	
163	East West College of Management , No.63, BEL Layout, Viswanaeedum Post, Magadi Mn. Road, Bangalore -91	
164	East West First Grade College of Science, Viswaneedum Post, Magadi Mn Road, Bangalore-91	
165	IIISM-International Institute of Industrial Saftey Managment, No.460-B, 4th Phase, Near NTTF Circle, Adjacent to Indian oil Petrol Pump, Peenya Industrial Area, Bengaluru-560058	
166	G.T. Institute Management Studies & Research, 10/15, Magadi Road, Sunkadakatte, Vishwaneedum Post, Bangalore-560 091.	
167	INIMS College, No.123, I Main Road, Kengeri Sattelite Town, Bangalore -60	
168	IIFT College of Fashion, *Plot No.38/2, Jayamunirao Cricle Complex, Agrahara Dasarahalli, Magadi Mani Road, Bangalore-560 079*	
169	KLE Society's Degree College, 2nd Stage, 3rd Block, Next to BDA Complex, Nagarabhavi, Bangalore-560 072.	
170	Kengeri First Grade College, Kengeri, Bangalore-60.	
171	M Basavaiah Institute of Management Studies, #12, 2nd Stage, Nagarabhavi Ring Road, Near BDA Complex, Bangalore -560 072.	
172	Siddaganga College of Management & Science, No.33, Sooraj Towers, Service Road, Near Laggere Las Bus stop, Narashihmaswamy Lahout, Bengaluru-560 058	
173	Siddaganga Evening College, No.33, Sooraj Towers, Service Road, Near Laggere Las Bus stop, Narashihmaswamy Lahout, Bengaluru-560 058	
174	NRI Institute, No.6 Papareddypalya, Nagarabhavi 2nd Stage, Bangalore-560 072.	
175	Oxford Degree College, Sir MV Layout, Ullal Main Road, Bangalore-560 056	
176	Om Prabha First Grade College, No.13/1, 13/2, Magadi Main Road, Bangalore-79	
177	Om Prabha First Grade Evening College, No.13/1, 13/2, Magadi Main Road, Bangalore-79	
178	Oxbridge Business School, No.8 & 9 Mahadeshwaranagar, Vishvaneedum Post, Herohalli Cross, Bangalore -91	

179	Oxbridge College of Science & Commerce, No.8 & 9 Mahadeshwaranagar, Vishvaneedum Post, Herohalli Cross, Bangalore -91	
180	Padma College of Management & Science, *No.11/3, Sunkadakatte Village, Srigandhadakaval, Rajiv Gandhinagara, Magadi Main Road, Bangalore-560 091*	
181	P.V.P. First Grade Evening College, #42, Ring Road, Mallathhalli, Bangalore -56	
182	Panchajanya Vidhya Peetha Degree College, #42, Ring Road, Mallathhalli, Bangalore - 56.	
183	Padmashree Institute of Management & Science, Kommagatta Village, Kengeri Hobli, Bangalore -60	
184	NBP Degree College, No.78, Opp. Veeresh Theatre, Managadi Main Road, Bangalore-560 079	
185	Pinnacle Institute of Management & Science #19/2, Bhavani Mansion, Mallathalli, Nagarabhavi 2nd Stage, Deepa Complex, Opp. AIT Bangalore -72	
186	Ramanashree Academy of Management, No.14, 10th Cross, 18th Main, MC Layout Vijanagar, Bangalore -40	
187	Sri Aurbindo College, No.8, 5th Main, IInd Stage, Mahalakshmipuram, Bangalore-86	
188	Seshadripuram Academy of Busiense Studies, No.18, Kommagatta Road, Kengeri New Town, Bangalore -60	
189	SJB College of Management Studies, #67, BGS Health & Education City, Kengeri, Bangalore -560 060	
190	Kempe Gowda Institute of Management Studies & Research, Magadi Road, Bangalore-79	
191	Shanti Dhama College, Shantidhama, Sunkadakatte, Magadi Main Road, Bangalore -91	
192	Shri Sharada First Grade College, SPG Colony, Tavarekere, Magadi Main Road, Bangalore-560 0130.	
193	Seshadripuram Commerce College, No.65, 10th Cross, Magadi Mn Road, Bangalore -23	
194	Sri Adi Chunchanagiri College of Business Management, No.1416/A, 3rd Floor, Behind Adichunchanagiri Mutt, 1st A Main Road, 3rd Cross, Vijayanagar, Bangalore -40.	
195	Vivekananda Degree College for Women, No.22, Srikanteswaranagar, Mahalakshmi Layout, Bangalore -96.	
196	PVP First Grade Evening College for Women, 1st N Block, Rajajinagar, Bangalore-560 010.	
197	Vasavi Jnanapeetha Evening College, #10, 11th main, Vijayanagar, Bangalore-40	
198	Vasavi Jnanapeeta First Grade College, No.10, 2nd Main, Vijayanagar, Bangalore -40.	
199	BBMP Degree College for Women,Opp. to BBMP Maternity Ward, #127, Byraveshwaranagar, Bangalore-560 072	
200	Chitra Koot Institute of Information Sciences, Chitra Koot Farm, Tippagondanahally, Magadi Road, Bangalore -562 120.	
201	Nisarga Degree Evening College, #07, Nisarga Garden, Opp. Govt. Hospital, Hegganahalli, Bangalore-560 091	
202	Mangalore Institute of Management & Science, Kempaiah Complex, Sy.No.68, Ullalu Main Road, Bhavaninagar, Jnanabharathi, Bangalore-560 056	
203	Sri Anupama Degree College, #45, 46, Andrahalli Road, Viswaneedum Post, Peenya 2nd Stage, Bangalore-560 091	
204	ASC Degree Evening College, A3, Ist Main, Rajajinagar Industrial Estate, Bangalore-560 044.	
205	Good Shepherd Institute of Management Studies, Ashirvanam, Anchepalya, Mysore Road, Bangalore-560 074	
206	Sri Lakshmi College of Management & Science, #4&5 Sri Gandada Kaval, Magadi Main Road, Viswaneedam Post, Sunkadakatte, Bangalore-560 091	
207	Om Sai Degree College, Janapriya Complex, Magadi Main Road, Sunkadakatte, Bangalore-560 091	
208	Shanthidhama Degree Evening College, Sunkadakatte, Magadi Road, Bangalore-560 0091	
209	C.V. Gurukul College of Commerce, #92, Balaji Nagar, BEL Layout, Byadrahalli, Bangalore-560 091	
210	Basaveshwara College of Commerce, 2nd Phase, WOC Road, Mahalakshmipuram, Next to Nandini theatre, Bangalore-560 086	
211	Siddaganga Shivakumara Swamiji Degree College, No.1, 1st Stage, 2nd Phase, Chandra Layout, Bangalore-560 072.	
212	Indian Institute of Plantation Management, Nagarabhavi, Bangalore-72	
213	SET Degree College No.11/2, Magadi Main Road, Agrahara Dasarahalli, Bangalore-560 079	
214	SET Evening Degree College, No.11/2, Magadi Main Road, Agrahara Dasarahalli, Bangalore-560 079	
215	Jnanapeetha Evening College, #4, Parvathinagar, Laggere Main Road, Laggere, Bangalore-5600 058	

216	Om Sai Evening Degree College, Janapriya Complex, Magadi Main Road, Sunakadakatte, Bengaluru-560 091	
217	CV Gurukula College, No.45, Govindrajanagar Ward, Magadi Main Road, Agrahara Dsarahlli, Bengaluru-40	
218	CV Gurukula Evening College, No.45, Govindrajanagar Ward, Magadi Main Road, Agrahara Dsarahlli, Bengaluru-40	
219	The Kingdom College, No.1008, Ideal Homes Township, Jayanna Circle Circle, Rajarajeswarinagar, Bengaluru-98	
220	Oxford Evening Degree College, Teachers Colony, Nagarabhavi Main Road, Bengaluru-560 072	
221	Bethel Intenrational College of Commerce, Bethael Medical Mission Campus, Bethel Street, Near Laggere Bridge, Preethinagar, Bengaluru-560 058	
222	Karunya First Grade College, No.34, 3rd Main, Srinivasanagara, Pipeline Circle, Near Aralimara stop, Sunkadakatte, Bengaluru-560 091	
223	Universal School of Administration, 8th Main, Vishwa Vokkaliagara Samsthana, Kengeri, Bengaluru-60	
224	Sacred Degree College, Ganapathihalli Big Bannyan Tree, Chunchanakuppe Post, Bangalore South, Bengaluru-562 130 (Ph:9972494999, 9845531099)	
225	Sri Vani Vidya Kendra Degree College, Hanumavana, Sy.No.143, Between 16th 17th Km, Macholhalli Village, Nelamangala Taluk, Magadi Road, Bengaluru-560 0091	
226	KLE Degree Evening College, 2nd Stage, 3rd Block, Nagarabhavi, Bangalore-560 072	
227	KTSV First Grade College for Women, CA Site No. 442/1, 1,2,3, 6B, 7 B, 6 & 441/6B, Hariharam, laldas, Layout, Vijayangar, Bangalore-560 040	
228	Lorven St. Xavier College, 84, 1 Chandapur, Anekal Taluk, Bengaluru Dist.-68	
	Bangalore Rural Dist	
229	Sri Siddaganga Arts and Commerce College, Nelamangala-562 123,	Aided
230	Government First Grade College, Thyamagondlu, Nelamangala-562 132, Bangalore Rural Dist.	Govt.
231	Government First Grade College, Govt. Junior College Annex, Nelamangala-562 123, Bangalore Rural Dist.	Govt.
232	Royal College of Arts, Science & Mgmt., Sy. No.1/2, Mallapura Village, Kasaba Hobli, Nelamangala.	
233	Sri Basaveshwara Women First Grade College, Nelamangala Town, Bangalore Rural Dist.-562 123	
234	Sri Basaveshwara Evening First Grade College, Pavada Sri Basavanna Devara Mutt, Nelamangala Town, Bangalore Rural Dist. -562123,	
235	Shivaganga First Grade College of Arts & Commerce, Shivagange, Nelamangala, Bangalore Rural Dist.	
236	Soundarya Ambika Degree College, Tyamagondlu Road, T-Begur, Nelamangala-562 123	
237	Harsha Institute of Management Studies, No.193/01, Byraveshwara Nagara, Sondekoppa Circle, NH-4, Nelamangala, Bangalore Rural Dist-562123	
238	Jnana Mandira Degree College, SBI Building, Parimalanagara, Arishinakunte, Nelamangala Taluk, Bangalore Rural Dist-562123	
239	Josco Institute of Arts, Science and Management Studies, Infant Jesus Campus, Mylanhalli post, Nelamanagala, Bangalore-562123	
	Ramanagar District	
240	Rural College, Kanakapura-561117	Aided
241	Sri Kuvempu Maha Vidhyalaya, First Grade College, Channapatna-571501.	Aided
242	Residential Government First Grade College, Govt. First Grade College Premises, Ramanagara-562 159	Govt.
243	Government First Grade College, Kethiganahalli Road, Bidadi-562 109, Ramanagar Dist.	Govt.
244	Government First Grade College, Kodihalli-562 119, Kanakapura, Ramanagar Dist.	Govt.
245	Government First Grade College, Harohalli-562 112, Kanakpura, Ramanagar Dist.	Govt.
246	Govt. First Grade College, Channapatna-571501.	Govt.
247	Government First Grade College for women, Govt. Women Junior College Annex, Behind BEO office, Ramanagar-571 511.	Govt.
248	Govt. First Grade College, Kudur, Magadi Taluk-561101	Govt.
249	Govt. First Grade College, Magadi-562 120	Govt.
250	Govt. First Grade College, Kanakapura-562 117	Govt.
251	Govt. First Grade College, Ramanagara-571571	Govt.
252	Govt. First Grade College, Sathanur, Kanakapura Taluk, Ramanagar Dist.-562 126.	Govt.
253	New Expert First Grade Evening College, No.1743, Behind KSRTC Bus Stop, Ijuru, Ramanagar-562159	

254	Sri Sharada First Grade College, No.2010, MPR Complex, Court Road, Beside Private Bus Stand, Magadi Town-562 120, Ramanagar District	
255	Bharathiya Samskrithi Vidhya First Grade College for Women, Pith, Ijoor, Ramanagar-571511	
256	Maharishi Institute of Master Management, No.41/1, Heggadagere Village, Bidadi Hobli-562109. Ramanagaram Dist.	
257	Jain Institute of Business Management, #161, Jain Educational Campus, Jakkasandra Post, Kanakapura Taluk-562 112	
258	Jnana Vikas Institute of Management Studies & Commerce, Near Tyota Circle, BM Road, Bidadi-562 109, Ramanagaram Taluk & Dist.	
259	Jame-Ul-Uloom College of Information Science, Shikshanagar, 26th Mile, Mysore Road, Near Wonderla, Bidadi Hobli-562 109, Ramanagar Dist.	
260	M.H. Institute of Management Sciences, BM Road, Vivekanandanagar, Ramanagaram-571 511	
261	Sri Gangarasa College of Fine Arts, Kengal Channapatna-571501.	
262	Jnana Sarovara First Grade College, JC Road, Fort Channapatna Town, Ramanagar Dist-562 160	
263	Shantiniketan College of Science & Management Studies, BM Road, Vivekanandangar, Ramangaram Dist.-571 511,	
264	Channambika Degree College, 2nd Cross, Mahalakshmi Layout, Channpatna-571 501, Ramanagar Dist.	
265	Cambridge Frist Grade College, Rajarajeshwaringar, Santhanur Road, Channapatna, Ramanagar Dist.,	
266	Innovative Film Academy, No.24&26, KIADB Indistrial Area, Bidadi-562 109,	
267	New Expert First Grade College, No.1743, Behind KSRTC Bus Stop, Ijuru, Ramanagar-562159	
268	The Dalai Lama Institute for Higher Education, Sheshagirihalli, Hejjala Post, Mysore Road, Bidadi Hobli, Ramanagar District-562 109	
269	Sri Maruthi Institute of Science Commerce & Management, Hosapete, Ramanagara Road, Magadi Town, Ramanagar District.	
270	Pyramid Spiritual Science Academy, Pyramid Valley International, Kabbedoddi, Kanakapura Road, Harohalli Hobli, Ramanagar Dist.	
	Education Colleges	
	Name of the College	**Aided/Govt.**
271	Dr. Ambedkar College of Education, Pipe line road, Jayachamarajanagar, West of Chord Road, Mahalakshimpuram(post), Bangalore-86	Aided
272	Sree Sarvajna College of Education, M.R.C.R Lay out Nagarbhavi Road, Vijayanagar, Bangalore-40	Aided
273	Amitha B.Ed. College, C.A. No.2, 3rd Main, West of Chord Road, 2nd Stage, Mahalkshmipura, Bangalore -560 086	
274	Anupama College of Education, CA No.6, West of Chord Road, 2nd Stage, Mahalakshmipuram, Bangalore -86	
275	SHRINIDHI COLLEGE OF EDUCATION FOR WOMEN, NO. 93/2, HOMMADEVANAHALLY, BANNERGHATTA MAIN ROAD, BANGALORE -83	
276	Raja Ram Mohan Roy College of Education, No.48/2, 4th Cross, Ashraya Hospital, Magadi Main Road, Bengaluru-560 091	
277	Bangalore College of Education, Heelalige Village, Chandapura, Bangalore -81	
278	Basaveshwara College of Education, 14th Main, Vijayanagar, Bangalore-40	
279	BRV B.Ed. College, No.8,9, Mahadeswara Extension, Hereohalli, Bangalore-560 0091	
280	BTL College of Education, No.259/B, Bommasandra Industrial Area, Hosur Road, Bangalore -99	
281	Capitol College of Education, No.1, 8 & 9 Cross, RBI Layout, Kottanur Dinna, JP Nagar 7th Phase, Bangalore-78	
282	Dhanwantri College of Education, MAJ Foundation, No.39/1, Vinayakanagara, Hesrghatta Main Road, Chikkabanavara,Bangalore-560 091.	
283	Frank College of Education, C.A. No.10, 17th Cross, 33rd Main, 6th Phase, J.P. Nagar, Bangalore -78.	
284	Mother Teresa College of Education, P.O. Box No.1320, MES Ring Road, Jalahalli, Bangalore -13	
285	R.R. College of Education, No.40, Raja Reddy Layout, Near Chikkabanawara Railway Station, Hesaragatta Road, Bangalore -90	
286	Rajiv Gandhi College of Education, IIT Campus, Opp Meenakshi Temple, National Park Road,Bangalore-560 076	
287	Subramanya College of Education, Sy. No.63, Veshwaneedam Post, Opp. Magadi Road, Bangalore -91	

288	Shushruti College of Education, No.68, Shushruthinagar, Andrahalli Main Road, Peenya 2nd Stage, Bangalore -91	
289	SJB College of Education ,BGS Health Education City, No.67, Uttarahalli Road, Kengeri, Bangalore -60	
290	St. Paul's College of Education, No.1, 2nd Main, BDA Layout, Pttegarapalya Bangalore - 79.	
291	Sri Raghavendra College of Education, No.24, Chinmaya Hills, Pipeline Road, Chikkabanavara Post, Bangalore -90	
	Bangalore Rural District	
292	SHUTTARIYA COLLEGE OF EDUCATION, NO.35/1, B NIJAGAL, NELAMANGALA, BANGALORE RURAL DISTRICT-562 123.	
293	G.M. College of Education, GM Campus, Arisina Kunte, Nelamangala by pass, Bangalore-562 123.	
	Ramanagar District	
294	Sri. S. Kariyappa College of Education, RS Campus, MG Road, Kanakapura-562 117, Ramanagar District.	
295	Crescent College of Education, KK Doddi, Ramanagaram	
296	M.H. College of B.Ed, Vivekanandanagar, B.M. Road, Ramanagaram-571511	
297	Shri Sharada B.Ed. College, BM Road, Ramanagaram-571 511.	
298	Sree Nirvana Swamy College of Education, Sree Degulamata, Kanakapura-562 117.	

4/3/2020

ಸಂಖ್ಯೆ/1251/ಕ.ಅ.ಕೇಂ/2019-2020

ಬೆಂಗಳೂರು ವಿಶ್ವವಿದ್ಯಾಲಯ

☎ 080-23157900, 22961557, 22961681
(M)094480 07630, 70222 29110
Email:nagabhushana.c@gmail.com

ಡಾ.ಸಿ.ನಾಗಭೂಷಣ
ನಿರ್ದೇಶಕರು
ಕನ್ನಡ ಅಧ್ಯಯನ ಕೇಂದ್ರ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು-560056

Dr.C.Nagabhushana
Director
Centre For Kannada Studies
Bangalore University
Bangalore-560056

ದಿನಾಂಕ: 04-03-2020

ಗೆ,
ಕುಲಸಚಿವರು
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು- 56

ಮಾನ್ಯರೆ,

ವಿಷಯ: ಕನ್ನಡ ಅಧ್ಯಯನ ಕೇಂದ್ರದ ಶಿಥಿಲಗೊಂಡು ಪೇಯಿಂಟ್ ಉದುರುತ್ತಿರುವ ಡಾ.ಜಿ.ಎಸ್.ಶಿವರುದ್ರಪ್ಪ (ಜಿಎಸ್‌ಎಸ್) ಸಭಾಂಗಣಕ್ಕೆ ಪಟ್ಟಿ ಮಾಡಿ ಪೇಯಿಂಟ್ ಅನ್ನು ತುರ್ತಾಗಿ ಮಾಡಿಸಿಕೊಡುವ ಕುರಿತು

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ವಿಚಾರ ಸಂಕಿರಣ, ಕಮ್ಮಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ವಿಭಾಗದ ಅಧ್ಯಾಪಕರು-ವಿದ್ಯಾರ್ಥಿಗಳೆಲ್ಲರು ಸದ್ಯಕ್ಕೆ ಜಿಎಸ್‌ಎಸ್ ಸಭಾಂಗಣವನ್ನೇ ಉಪಯೋಗಿಸಿಕೊಳ್ಳುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಜಿಎಸ್‌ಎಸ್ ಸಭಾಂಗಣದ ಗೋಡೆಗಳು ವೇದಿಕೆ ಎಲ್ಲವೂ ಶಿಥಿಲಗೊಂಡಿವೆ. ಗೋಡೆ ಮತ್ತು ಛಾವಣಿಯಲ್ಲಿನ ಹಳೆಯ ಪೇಯಿಂಟ್ ಉದುರುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ 2 ತಿಂಗಳಲ್ಲಿ 2 ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿರುವುದರಿಂದ ಈಗಿರುವ ಸಭಾಂಗಣದ ಸ್ಥಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ದಿನಾಂಕ: 03-03-2020 ರಂದು ತಮ್ಮನ್ನು ಭೇಟಿ ಮಾಡಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಜಿಎಸ್‌ಎಸ್ ಸಭಾಂಗಣವನ್ನು ದುರಸ್ತಿ ಮಾಡಿಸಲು ಪತ್ರ ಬರೆಯುವಂತೆ ಸೂಚಿಸಿದ್ದಿರಿ. ಆದಕಾರಣ ತಾವು ತುರ್ತಾಗಿ ಕನ್ನಡ ಅಧ್ಯಯನ ಕೇಂದ್ರದ ಜಿಎಸ್‌ಎಸ್ ಸಭಾಂಗಣದ ಗೋಡೆಗಳು ಹಾಗೂ ಛಾವಣಿಯನ್ನು ಪಟ್ಟಿ ಮಾಡಿ ಪೇಯಿಂಟ್ ಮಾಡಲು ಮತ್ತು ವಿದ್ಯುತ್ ರಿಪೇರಿಯಂತಹ ದುರಸ್ತಿ ಕಾರ್ಯಗಳನ್ನು ಮಾಡಿಸಲು ಸಂಬಂಧಪಟ್ಟವರಿಗೆ ತುರ್ತಾಗಿ ಆದೇಶ ನೀಡಬೇಕಾಗಿ ಕೋರಿಕೆ.

ವಂದನೆಗಳೊಂದಿಗೆ,

ಪ್ರತಿಗಳು
ವಿಶ್ವವಿದ್ಯಾಲಯದ ಅಭಿಯಂತರರು
ಕಟ್ಟಡ ನಿರ್ಮಾಣ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ

ತಮ್ಮ ವಿಶ್ವಾಸಿ,
[signature]

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

ಸಂಸ್ಕೃತ ಕಾಲೇಜುಗಳ ಹೆಸರು, ವಿಳಾಸ

G-3
Vol-11

ಕ್ರ.ಸಂ.	ಕಾಲೇಜಿನ ಹೆಸರು ಮತ್ತು ವಿಳಾಸ
01.	ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜು ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.
02.	ಶ್ರೀಮನ್ಮಹಾರಾಜ ಸಂಸ್ಕೃತ ಕಾಲೇಜು ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು – 570 024
03.	ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯ, ಗೋಕರ್ಣ, ಕುಮಟ ತಾಲ್ಲೂಕು, ಉ.ಕ. ಜಿಲ್ಲೆ e-mail: ksatyanarayanak69@gmail.com
04.	ಸರ್ಕಾರಿ ಸಂಸ್ಕೃತ ಕಾಲೇಜು ಮೇಲುಕೋಟೆ – 571 431, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ e-mail: gscmelkote@gmail.com
05.	ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಕಾಲೇಜು, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ – 571 811 e-mail: nanjundaiahc@yahoo.com
06.	ಶ್ರೀ ಸಿದ್ಧಲಿಂಗೇಶ್ವರ ವೇದ ಸಂಸ್ಕೃತ ಕಾಲೇಜು ಸಿದ್ಧಗಂಗಾ ಮಠ, ತುಮಕೂರು –572 104
07.	ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಕಾಲೇಜು ಪೂರ್ಣಪ್ರಜ್ಞ ನಗರ, ಕತ್ತರಿಗುಪ್ಪೆ ಮುಖ್ಯರಸ್ತೆ, ಬೆಂಗಳೂರು – 560 028
08.	ಸಿ.ಎಲ್.ವೈ. ಸಂಸ್ಕೃತ ಕಾಲೇಜು ಕುಮಾರೇಶ್ವರ ನಗರ, ಬೆಳಗಾವಿ ರಸ್ತೆ, ಧಾರವಾಡ–580 008.
09.	ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜು ಉಮ್ಮಚಗಿ, ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ – – 581 347 e-mail: umachagismscollege@gmail.com
10.	ಶ್ರೀ ರಾಜರಾಜೇಶ್ವರೀ ಸಂಸ್ಕೃತ ಕಾಲೇಜು ಸೋಂದಾ ಸ್ವರ್ಣವಲ್ಲೀ ಮಠ, ಮಠದೇವಳ ಅಂಚೆ, ಶಿರಸಿ ತಾಲ್ಲೂಕು, ಉ.ಕ. ಜಿಲ್ಲೆ e-mail: swarnavalli@sancharnet.in (mutt)
11.	ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಕಾಲೇಜು ಸುಬ್ರಹ್ಮಣ್ಯ, ಸುರಕಟ್ಟೆ, ಹೊನ್ನಾವರ – 581 334, ಉ.ಕ. ಜಿಲ್ಲೆ
12.	ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಕಾಲೇಜು ಉಡುಪಿ – 576 101 e-mail: smspsanskritcollege.udupi@gmail.com
13.	ಶ್ರೀ ಲಕ್ಷ್ಮೀನರಸಿಂಹ ಸಂಸ್ಕೃತ ಕಾಲೇಜು ಜಮಖಂಡಿ – 587 301, ಬಾಗಲಕೋಟೆ ಜಿಲ್ಲೆ e-mail: samskritcollege@gmail.com
14.	ಶ್ರೀ ಮಲೆಮಹದೇಶ್ವರ ಸಂಸ್ಕೃತ ಕಾಲೇಜು ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ
15.	ಶ್ರೀ ಗಜಾನನ ಸಂಸ್ಕೃತ ಕಾಲೇಜು ಸೂಡಿ, ರೋಣ ತಾಲ್ಲೂಕು, ಗದಗ ಜಿಲ್ಲೆ
16.	ಶ್ರೀ ಆದಿಚುಂಚನಗಿರಿ ಸಂಸ್ಕೃತ ಕಾಲೇಜು ರವೀಂದ್ರನಗರ, ಹಾಸನ–573201
17.	ಶ್ರೀ ಫಿರಂಗಿಸ್ವಾಮಿ ಸಂಸ್ಕೃತ ಕಾಲೇಜು, ಅಂಕನಹಳ್ಳಿ ಮಠ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ
18.	ಶ್ರೀ ವೇದವಿಜ್ಞಾನ ಶೋಧ ಸಂಸ್ಥಾನ (ರಿ) ಚನ್ನೇನಹಳ್ಳಿ, ಮಾಗಡಿ ರಸ್ತೆ, ಬೆಂಗಳೂರು–562130 e-mail vedavignanagurukulam@gmail.com mahabaleshwar.vasishta@gmail.com
19.	ಶ್ರೀ ಕಬೀರಾನಂದಸ್ವಾಮಿ ಸಂಸ್ಕೃತ ಕಾಲೇಜು

	ಕಬೀರಾನಂದ ನಗರ, ಕರುವಿನ ಕಟ್ಟೆ ಚಿತ್ರದುರ್ಗ
20.	ಶ್ರೀ ಕಲ್ಪತರು ಸಂಸ್ಕೃತ ಕಾಲೇಜು ಮಾಯಸಂದ್ರ ಟಿ.ಬಿ., ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ – 572221
21	ಶ್ರೀ ಶಂಕರ ವಿಲಾಸ ಸಂಸ್ಕೃತ ಕಾಲೇಜು ಶ್ರೀ ಅರಮನೆ ಜಪದಕಟ್ಟೆಮಠ, ಶಂಕರಮಠದ ರಸ್ತೆ, 2ನೇ ಅಡ್ಡರಸ್ತೆ, ವಿಲ್ಲೆಮೊಹಲ್ಲಾ, ಮೈಸೂರು–570004
22.	ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ವೇದ ಕಾಲೇಜು ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು–577112, ಚಿಕ್ಕಮಗಳೂರು ಜಿಲ್ಲೆ
23	ಶ್ರೀ ನಿರ್ವಾಣಸ್ವಾಮಿ ಸಂಸ್ಕೃತ ಕಾಲೇಜು ಶ್ರೀ ದೇಗುಲಮಠ, ಕನಕಪುರ–562117, ರಾಮನಗರ ಜಿಲ್ಲೆ.
24.	ಶ್ರೀ ರುದ್ರೇಶ್ವರ ಸಂಸ್ಕೃತ ಕಾಲೇಜು ಜಯಪ್ರಕಾಶ್ ನಗರ, ರಾಜಘಟ್ಟ ಅಂಚೆ ದೊಡ್ಡಬಳ್ಳಾಪುರ ತಾ|| ಬೆಂಗಳೂರು ಗ್ರಾಮಾಂತರ ಜಿಲ್ಲೆ – 561203
25	ಶ್ರೀ ಮಹಾಲಿಂಗೇಶ್ವರ ಸಂಸ್ಕೃತ ಕಾಲೇಜು ಪವಾಡ ಶ್ರೀ ಬಸವಣ್ಣ ದೇವರಮಠ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562123
26.	ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಕಾಲೇಜು ಶ್ರೀ ಬೆಕ್ಕಿನಕಲ್ಮಠ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ವೃತ್ತ, ಶಿವಮೊಗ್ಗ–577202
27.	ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತ ಕಾಲೇಜು ಹಿರೇಕಲ್ಮಠ, ಹೊನ್ನಾಳಿ, ದಾವಣಗೆರೆ ಜಿಲ್ಲೆ – 577217
28.	ಶ್ರೀ ಗುರುಸಾರ್ವಭೌಮ ವೇದ ಸಂಸ್ಕೃತ ಕಾಲೇಜು ಎನ್. ಎಸ್. ಆರ್. ಎಸ್. ಮಠ, ಜವಾಹರ ನಗರ, ರಾಯಚೂರು
29.	ಜೆ.ಎಸ್.ಎಸ್. ಸಂಸ್ಕೃತ ಕಾಲೇಜು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ರಾಮಾನುಜ ರಸ್ತೆ, ಮೈಸೂರು–570004.
30	ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದೇಶ್ವರ ಸಂಸ್ಕೃತ ಕಾಲೇಜು ಬಂಡಿಮೋಟ್, ಬಳ್ಳಾರಿ–583101

LIST OF PRINCIPALS OF AFFILIATED COLLEGE
BALLARI (DIST) GOVT. UG COLLEGES

Sl.No.	Name of the Principal	Name of the College	Phone No.	E-mail ID
		BALLARI DISTRICT GOVT. UG COLLEGES		
1	Mr. Hemanna	SSA Govt. First College, Ballari-583103	08392 274654	ssagfgcblykari@gmail.com
2.	Dr. Honnur Ali I	Govt. First Grade College, Moka-583117	9844913304	honnurali@gamil.com
3.	Dr.H. Ramakrishna	Govt First Grade College, Kurugodu-583116	08393263066/ 9481566612	gfckurugodu@gmail.com
4.	Dr.B.Basavaraj	T.S.H.M.S Govt First Grade College, Siruguppa-583121	08396222168/ 9845225946	gfgcsgp@gmail.com
5.	Dr.Kankesh Murthy B G	Sri Shankar Anand Sing Govt First Grade College,Hospet-583 201	08394 221660/ 9686617897	gfgcvijayanagara90@gmail.com
6.	Mr. K.Nagendrappa	Govt First Grade College, Kampli-583132	08394-250020/ 9731384602	gfgcollegekampli@gmail.com
7	Dr.SiddappaNarayanappa	Smt. Gnali Rukminamma changareddy Govt Commerce & Management Degree College Ex- Muncipal College Ground. Bellary-583101.	08392-271718/ 9986161279	gcmc.bly@gmil.com
8.	Dr Huchusab	Govt First Grade College, Sandur-583119	9844970987/ 08395-260483	gfcsandur@gmail.com
9.	Mr. S.K.Basavaraj	SAVT Govt First Grade College Kudligi-583 135	08391-220248/ 9902374837	savt.kudligi@gmail.com
10	Mr. Kashinath Bhavikatti	Garment Research Training Design and Development Centre, District Stadium Road, Cowl Bazar, Bellary-583 102.	9242323060	grtdeprinci2014@gmail.com
11	Mr. Mallikarjun G	Smt Rudramba M.P.Prakash Govt First Grade College, Huvinahadagali-583219.	08399-240071/9880513444	principal.srmpp@gmail.com
12.	Dr.Gururaj A	GVPP Govt First Grade College, Ramanagara, Hagaribommanahalli-583212.	08397-238411/ 9916323142	govtfirstgradecollege.hbhalli@gmail.com
13.	Dr Vaijanath Sugarmath	Smt Honnuramma Late M.Siddappa, Govt First Grade College, Tekkalakote-583122.	08396248330/ 9739124528	gfgctkote@gmail.com
14.	Dr.K. Babu Rajendra Prasad	Govt First Grade College, Mariyammanahalli-583222.	08394-213100/9448986925	gfgcmmh@gmail.com
		BALLARI DISTRICT PRIVATE UG COLLEGES		
15.	Dr Prabhaiah	Vijayanagara College, Hospet-583201.	08394-228431/ 9480065424	vnchospet@yahoo.in prabhaiah@rediffmail.com
16.	Dr Manjunath	Kottureshwara Degree College, Kottur-583 134.	08391-226249/ 8050151948	principalkck@yahoo.com alurnagaraj2@gmail.com
17.	Mr.N.Varakumar Gouda	Gangavathi Bhagyamma Rural Degree College, Huvinahadagali.-583219.	08399-240251/9481672344	gbrdc103@yahoo.co.in rskannakatti@gamil.com
18.	Mr. G.Rajashekhar	Veerashaiva College.	08392-242185/	veerashaivacollegebly@gmail.com

		Cantonment, Bellary-583104	9449510465	rajashekhar104@gmail.com
19	Mr Basavaraj Yammiganoor	Sri Hampi Virupakshesware Swamy First Grade College, Vidyaranya, Hospet-583 276.	08394-241083 9448877175	shvfgc@gmail.com
20.	Mr.Sudharshan	K.M.S. First Grade College, Kanahosalli-583 218	08391-229270/ 7676999910	harshadec3@gmail.com
21.	Mr. Shek Saleem Basha	Indo-American Degree College, Bellary-583 104	08392-242221/ 9036422052	indoamericancla@gmail.com sbvgsbvc@gmail.com
22.	Mr. Basavaraj	M.K.College of Arts,Kottur-583134	08391-225110/ 9036563409	nbmswktr@gmail.com basarajbiradar82@gmail.com
23.		Jnana Jyothi College(BA), Bellary 583 101.	08392-267701/ 9535021308	sateeshgouda@gamil.com
24.	Mr. K. RamKiran	Sree Medha Degree College, Ballari-583101	08392-268400/ 9513337937	ramkivj@gmail.com
25.	Mr. G. Ayyanna	Jnana Bharathi Degree College, Kumaraswamy Layout, Near Vijayamery School, Siruguppa-583121	08396-222071/ 9035517475	gbdc1481@gmail.com
26.	Mr. RajShekar	Marched Institute of Hotel Managementar, Bellary-583101.	9448992366	marchadinstitution@gmail.com
27.	Mrs. BhgyaLakshmi Barade	Kumari G Sudha Shankara Gouda Memorial Theosophical College of Management, Hospet-583201	08394-222224/ 9844122787	tcmhospet@gmail.com
28.	Mr. Moula Hussen K	Sri Maata Degree College, Hospet-583 201	90355751320	maatacollege.hpt01@gmail.com moulaebi@gmail.com
29.	Mr. Nagaraj T	Sri Laxmi venkateshwara Degree College,Kudligi-583135	9448093907	nagaraja_rathod@yahoo.com
30.	Mr. Mohammed Fayaz	K.S.P.L.Degree College, Hospet-583201.	08394-221665/ 9480944067	Mdfiaz7777@gmail.com
31.	Mr. B.M. Pradeep Kumar	Sree shiddeswara jagadguru College, Itagi-583220.	9986245101	principalssjdc@gmail.com
32.	Dr.M.Ramachandra	Ballari Business College, Bellary-583101.	08392266777/ 9880646570	bbcbellary@gmail.com
33.	Mr. Ganesh Gulaganji	Gangothri BSW Degree College, Kottur -583134	08391 225166/ 9741746574	vskugbswdcktr@gmail.com
34.	Mrs. Nallini	Wardlaw C S I College, Kalamma Street, Bellary-583 101	08392-271181/ 9448447774	wardlawcsicollegebly@gmail.com
35.	Mr.Basavaraj	Sree Guru Thipperudra College, Bellary-583103	08392-258000	bivsgtcollege@gmail.com
36.	Mr.Shivanna T	Sri Siddalingeshwara First Grade College, Kanamadugu-583 218	9900189774/ 9986260348	ssfgkmd.banuji.cta@gmail.com shivannat@gmail.com
37.	Mr.H.K. Mallikarjun Shetty	Smt B.E.Hanumanthamma memorial Institute of Managament, Siruguppa.-583121	08396-22072/ 9535289298	smtbehmimssp@gmail.com vadiginalmallu@gmail.com
38.	Mr Ramesh Kumar Kabsur	Sri Basaveshwara Degree College, Siruguppa-583 121.	08396-222099/ 8861337666	principal.sbdc@gmail.com
39.	Dr. S.Devika Malini	Srikari Degree College, Hospet-583 201	08394-226631/ 9880631000	srikariet@gmail.com devikamalini10@gmail.com
40.	Mr Prasanna Naik	Swamy Vivekananda First Grade Degree College, Kudligi	9900189774	svssmba@gmail.com

41.	S. Veerappa	Indu Degree College, Kottur-583134	08391-226853/ 8747987801	Indudegreecollege@gmail.com
42.	Mr.Changi Veeresh Gouda	Sri Guru Maharshi Degree College, Shadashiva Nagara, Siguruppa-583121	9035919234	sgmtsgp@gmail.com
43.	Mr. Cholaraj	Sri Sharabeshwara Degree College, Ballari-583102	9886726779	sharabheswara@gmail.com
44.	Mr.Kumarswamy K	Dr P.R.K Degree College, Ballari.	7795820555/ 9686881377	dr.prkdegreecollege@gmail.com
45.	Dr.Sunil Kumar Ravi	Shravana Institute of Speech and Hearing College, Ballari-583104	08394-243548/ 9620542794	hemaaslp.hema@gmail.com principal.sishbly@gmail.com
46.	Mr.Nagaraj K	Vishnu Pantha Nanavate Degree College, Sandur-583119.	9880071988/ 9880072070	srishail1987@gmail.com
47.	Mr.Mahesh Kumar	Unnati Degree College, Kampli-583132	9986211991/ 08394-250808	akmaheshkumargvt@gmail.com principal.unnati@gmail.com
48.	Mr.Raghavendra B Joshi	Sadvidya Arts & Commerce College, Sandur-583119	9731524870	srisaradhaedutrust@gmail.com
49.		Excellent Degree College, Siruguppa-583121	9901621756/ 9449654405	globaleducharitrust@gmail.com
50.	Mr.Pampa Naik P	Sri Sai Baba Arts, Commerce & Science College, Ballari-583101	08392-260144/ 9845225946	pampap.naik@gmail.com
51.	Mr.Sriganga B	Vishwajyothi Degree College, Siruguppa-583121	9900100555/ 8310613497	srivishwajyothi@gmail.com
52.	Mr. Obalesh	Sri Netaji Subhash Chandra Bose Degree College, Ballari(D)	9449135999/ 535241577	cc181pucgmail.com
53.	Mr.Mansur Beg M	Nandi Institute of Management & Science College, Ballari-583101	08392-260820/ 9900113220	principalnimsbly@gmail.com
54.	Mr.Anup Achar A	Sri Akshaya Degree College of Management, Hosapet	08394-226129/ 9686474723	sriakshayacollege@gmail.com
		KOPPAL DISTRICT UG GOVT. COLLEGES		
55.	Mr.Nagaraj H M	CNR Govt First Grade College, Gangavathi-584130	08533-201180/ 7337648601	principalcnrgfgc@gmail.com shashankvms@gmail.com
56.	Mr.Basavaraj Kambali	Govt First Grade College, Kustagi, Koppal	08536-267017/ 9741607104	principalkushtagi@gmail.com
57.	Dr.Channabasappa Kumbar	Govt First Grade College, Koppal-583231	08539222651/ 9845520744	gfgcollegekpl@gmail.com
58.	Dr.Gavisiddappa Muttal	Alavandi Shivamurthy Govt First Grade College, Alavandi-585226	08539285210/ 9845569808	srchigari@gmail.com alavandigfgc@gamil.com
59.	Mr Vithob S	Govt First Grade College, Irakallagada-583 237	08392-24462/ 7026725387	gfcirk@gmail.com
60.	Dr Doddmani Hanumantha Naik	Govt First Grade College, Mangalore-583230	9448877085	drnaik06@gmail.com drnaikd@rediffmail.com
61.	Mrs. Monika Ranjan	Govt First Grade College, Ittnal-583234	08539-274407/ 9449477944	hitnalgfgc@gmail.com

62.	Mr.Doddappa	Govt First Grade College, Tavaragera-583278.	08533-275045/ 9448466027	doddappa61@gmail.com
63	Mr Thimmareddy Meti	Govt First Grade College, Hosabandi Harlapura-583 231	08539265601/ 9449237559	gfgchblp@gmail.com ibrahimmk87@gamil.com
64	Dr.S.V. Danni	Govt First Grade College, Hirevankalakunta-583237	08534-247601/ 9449143595	ssakgfgchvk@gmail.com
65	Dr.Shivraj Gurikar	Govt First Grade College, Yalaburga-583236	08534-220171/ 9901790322	gfgcylb@gmail.com shiva.ggurikar@gmail.com
66.	Dr.Narayana G.Habsur	SKNG Govt First Grade College, Gangavathi-583227	08533-231100/ 9448823522	principalgvt@gmail.com
67.	Mr.Venkatesh G	Sri Pampanna Saranappa Guggalashetty, Govt First Grade College, Kanakagiri-583283	08533240515/ 8861319040	venkatesh.sir723@gmail.com
68.	Dr.Chatrad K.H	Govt. Residential Model First Grade College Talabal-583238	9844579785	grmfgctb@gmail.com
		KOPPAL DISTRICT UG PRIVATE COLLEGES		
69	Mr.K. Hegde Mudre	GHN College of Commerce, Gangavati-583227	08533-230623/ 9448633916	bkhedgimadra@gamil.com
70	Dr M S. Dadmi	Sree Gavisiddeshwara Arts, Science & Commerce College, Koppal-583231	08539-220214/ 9448973391	sgcollegekpl@gmail.com msdad7@gmail.com
71.	Mrs. Lalitamma Bhavikatti	Sri H.R.Sriramulu Memorial College, Saraswathigiri, Gangavathi-583227,	08533-230490/ 9845539367	hrsmcollege1974@gmail.com
72.	Mr.B.G.Karigar	A.L.Prasad Degree College, Sriramanagar-584130 Gangavathi	08533-276867/ 9448093107	alpdcsrn@gmail.com
73.	Mrs. Sapna S Bannikoppa	KK Institute of Commerce. (B.Com) Koppal-583231	08539-200552/ 9448118985	mimkpl@gmail.com mshiremath86@gmail.com
74.	Mr.H.R. Hiregoudar	K.L.E. Society's B.Com Degree College, K.L.E. Campus, Gangavathi-583227	08533-200838/ 9482026650	klecomngvt@gmail.com
75	Mr.Narayana Vaidya	C.Mallikarjuna Nagappa, Arts, Commerce College, Karatagi-583229	08533-204702/ 9986472133	cmndegreecollege@rediffmail.com
76.	Mr. Rajeshwar Rao C.V	Smt Saradamma Kotabala, BBM & BCA College, Gavi Mata Campus, Koppal-583231	08539-222327/ 9986575130	svkblmbcabcom@gmail.com rajaraja_cvr@yahoo.co.in
77.	Smt.Roopa Desai	Smt & Sri Andanappa Hosamani Rural First Grade College, Kukanur-583232	08534230180/ 9482753620	smtandsriahrfgcollege@gmail.com rdesaivgc@gmail.com
78.	Mr.Mahesh Hiremath	Rural College of Commerce, (B.Com) Koppal-583231.	9380673267	rdtesnaveen@gmail.com
79.	Mr.Amara Gundayya Swamy	MSMS Degree College . Marali-583268	08533-276255/ 8147703240	msmsdegreecollege@gmail.com amaragundayya@gmail.com
80.	Mr.Raghavendra Janadri	JS Degree College, Peerjada Street, Gangavathi-583227	9620408589	raghu.janadri@gmail.com
81.		Best Degree College, Kanakagiri-583283	9986525477-9060001056	bestpuc@gmail.com
82.	Mr. Honnesh Vadeyar	Rudramma Basappa Degree College, Gangavathi-583227	08533-230058/ 9844255605	sripottarajaedugvt@gmail.com
83.	Mr. Sharanabasappa	Saint Pouls Degree College, Gangavathi-583227	8147423695	Saintpaulsorg@yahoo.com
84.	Mr. Basavaraj	Saint Pouls Degree College, Koppala	9739262332	saintpoulsclg@gmail.com
85	Dr.Ravi Kumar Patil	Kalmatha Degree College for Science, Gangavathi-583227	7022167791	science@gmail.co

86.	Mrs. Sumangala Vijaykumar	Jnana Sangama Degree College, Gangavati	7353588088	kdcfsee@gmail.com sumangalasuma19b@gmail.com shankarnag8872@gmail.com

BALLARI & KOPPAL (DIST.)PG COLLEGES

87.	Mr. Mahesh Hiremath	Gulaganmanar Institute of Commerce (M.Com) Dadegal-Koppal-583231	9380673267	rdtesnaveen@gmail.com
88.	Mrs. Spoorthi	K.K.Institute of Commerce (M.Com)Dadegal -Koppal-583231	08539-200552/ 9448475781	mjmkpl@gmail.com sepatil98@gmail.com
89	Dr. K.M.Manjunath	Kottureshwara Degree College, Kottur-583134	08391-276249/ 8123169426	principalkck@yahoo.com alurnaragaj2@gmail.com
90	Dr.Narayan Habsur	Sri Kolli Nageshwara Rao Gangaiah Govt.First Grade College, Gangavathi-583227 Koppal	08533-231100/ 9448823522	principalgvt@gmail.com
91.	Dr.V.S. Prabhayya	Vijayanagara College, Hospet-583201	08394-228431/ 9480065424	vnchospet@yahoo.in
92	Mr. Arun Kumar S Patil	Sri Gavisiddeshwara Arts, Science & Commerce Degree College & P.G.Centre, Koppal-583 231	08539-220214/ 9448973391	sgcollegekpl@gmail.com msdad7@gmail.com
93	Dr.Rajshekar G	Veerasaiva College, Cantonment, Bellary-583101	08392-242185/ 9449510465	veerashaivacollege@gmail.com
94	Mr. B. Nagraj	SSA Govt First Grade College(Autonomous) SN Pet, Ballari-583103	08392274654/ 9035901841	ssagfcblykur@gamil.com
95	Mr. RaviKiran D	Kumari G Sudha Shankara Gouda Memorial Theosophical College of Management, Hosapet-583201	8904489483	
96.	Mr. Basavaraj	N.B. PG Diploma (Fire & Industrial Safety& PG Diploma in Solar Renewable energy) College, Kotturu-583134	9481363857	nbmswktr@gmail.com
97.	Mr.Mehaboob Basha	Satyam College of Technical Education Ballari	7795559606	satyamsolarandsafety@gmail.com
98		Sree Guru Thipperudra College, Bellary-583103.	08392-258000	blysgtcollege@gmail.com
99	Mr.Mehabub Basha	S.V. Group of Institution, Kampli	9686047744	svgroupofinstitutionbly@gmail.com
100.	Mr. Allam Basha	Prerana Group of Institution, Hagaribommanahalli	9902958462	ghrdc103@yahoo.co.in
101.	Mr.Vara Kumar Gouda	Gangavathi Bhagyamma Rural Degree College, Huvinahadagali.-583219	08390-240251/ 9481672344	rskunnakatti@gamil.com

MBA COLLEGE

102.	Dr. K.T.Gopi	Allum Karibasappa Institute of Management, Bellary-583104	08392-242600/ 9986426922	vvsakim@gmail.com directorakim1@gmail.com

MSW COLLEGE

103.	Mr.Chatla Venkatesh	Jnana Jyothi College of Master in Social Work, Bellary 583 101	08392-267701/ 9742939502	sateeshgouda@gamil.com cordure@rediffmail.com

B.P.Ed COLLEGE

104.	Mr.G.D.Hanumantappa	Tungabhadra B.P.Ed. College, Kottur - 583134	08391-226110/ 9916236723	gdhktr@gmail.com

BALLARI & KOPPAL (DIST.) B.ED COLLEGES

105.	Dr Satish V Hiremath	Kotturswamy College of Education, Bellary - 583 103	08391-258434/ 8951694485	ksbedbellary@gmail.com satishremath79@gmail.com
106.	Dr.K.C.Kulkarni	TMAE Society's College of Education, Gangavathi-583227	08533-270640/ 9448223985	principaltmaebedgvt@gmail.com mpm77viswanath@gmail.com
107.	Dr. P. Ramesh	JSS Institute of Education, Huvinhadagali-583219	08399-240888/ 9449980147/9916260600	vskujssied@gmail.com hpramesh06@gmail.com
108.	Dr. Vijay Kumar Palled	Sri Gavisiddeshwar College of Education, Koppal-583231	08539-222030/ 9902427696	sgcockoppal@gmail.com
109.	Dr. Vishwanatha Gouda N	Sha Bhavarlal Babulal Nahar College of Education, Hospet.	08394-223839/9611575909	principalvssbhnce@yahoo.com jbbshreyas@gmail.com
110.	Mr.M.Vageeshaiah	Tungabhadra B.Ed College, Kottur-583134	08391-210433/ 9901688868	tsshed99@gmail.com vageeshaiah@gmail.com
111.	Mr N.Basavaraj	Jnana Bharathi College of Education, Kudligi-583135	08391-216290/ 9904378098	jnanabharathibed2004@gmail.com
112.	Mr.Mallikarjun A	Sri Satyam College of Education, Ballari	08392-257017/ 944958468	jayavamv@gmail.com
113.	Mr.Nagaraj T	Sree Laxmi Venkateshwara College of Education, Kudligi-583135.	08391-220191/ 9448093907	nagaraja_rathod@yahoo.com
114.	Mr.Vinod Huli	Rajeev Gandhi College of Education, Koppal-583231	9241417614 9945051041/9845319620	rajeevgandhibedcollegekoppal@gmail.com
115.	Mr N.M. Vageesh	Rayal College of Education, Bellary-583102.	9611163602	akheelbellary@rediff.com
116.	Mr.S.C. Tippa Shetty	Sree Vijayachandrashekhar College of Education, Kustagi-584121	08536-200499/ 9449558468	vcbedcollege@gmail.com sctippashetti@gmail.com
117.	Mr.R A. Nigoji	S.A.Ningoji College of Education, Yelaburga-583236	08534-201042- 9448335697/9741975846	sanbedylb@gmail.com ravi.principal2013@gmail.com
118.	Mr.Ayub Khan	National college of Education, Hospet-583201	7619203945	nationalbedhpt@gmail.com ayubkhan1978@rediffmail.com
119.	Mr.R.B Ganji	Phoenix College of Education, Dadegal Koppal-583231	08539-231164/ 9964093260	phoenixbedcollegekpl@gmail.com
120.	Mr.Panchaksharayya K Hiremath	SMBS college of Education Ruderswara nagara Marali-583268	9535413360	smbscollegeofeducation@gmail.com
121.	Dr. Bhargav H.R	Jnanamantapa College of Education Gundiuahole, A.D.Gudda-583135	9448488644/ 9629597001	jnanamantapa@gmail.com
122.	Mr.Lalya Naik	Sri Sharabheswara College of Education, Ballari-583102	08392-250565/ 8392250283/ 9886518398	chola98865@gmail.com
123.	Mr.Mohammed Ali Basha	Soniya Gandhi College of Education, Ballari-583101	9008953127/ 7019226586	sgb.edcollegeballari@gmail.com
124.	Mr. Vijay Kumar H.M	Smt.Lakshi S Nanavate B.Ed College Sandoru-583119	9880071988/9880072070/ 9448567668	vkhiremath73@gmail.com

REGISTRAR
Vijayanagara Sri Krishnadevaraya University,
"Jnana Sagara" Campus, Vinayaka Nagar,
BALLARI - 583 105, Karnataka.

ತುಮಕೂರು ವಿಶ್ವವಿದ್ಯಾನಿಲಯ

2019-20ನೇ ಸಾಲಿನ ತುಮಕೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಘಟಕ ಕಾಲೇಜುಗಳು, ಸ್ವಾಯತ್ತ ಕಾಲೇಜು / ಸಂಯೋಜಿತ ಕಾಲೇಜುಗಳ ಪಟ್ಟಿ

I. ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳು :-

1.	ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಬಿ.ಹೆಚ್. ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 9916063545	2.	ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಬಿ.ಹೆಚ್. ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 8762576187

II. ಸ್ವಾಯತ್ತ ಕಾಲೇಜು:-

3.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಬ್ಬಿ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08131-222265, 9448443466

III. ಸಂಯೋಜಿತ ಸರ್ಕಾರಿ ಕಾಲೇಜುಗಳು :-

4.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೂನಿಯರ್ ಕಾಲೇಜು ಆವರಣ ಬಿ.ಹೆಚ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2255244, 9844380322	5.	ಪ್ರಾಂಶುಪಾಲರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಜೂನಿಯರ್ ಕಾಲೇಜು ಆವರಣ, ಬಿ.ಹೆಚ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 9448403095, 0816-2256723, 9916286143
6.	ಪ್ರಾಂಶುಪಾಲರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾನಿಲಯ ಸರ್ಕಾರಿ ಪದವಿ ಪೂರ್ವ ಕಾಲೇಜು ತುಮಕೂರು. ದೂರವಾಣಿ ಸಂಖ್ಯೆ: 8147870998	7.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ಬೂರು - 572120, ತುಮಕೂರು. ದೂರವಾಣಿ ಸಂಖ್ಯೆ: 0816-2241370, 9448539399
8.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿ.ಎಸ್. ಪುರ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08131-246575, 9448512261	9.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುರುವೇಕೆರೆ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08139-287433, 9448604801
10.	ಪ್ರಾಂಶುಪಾಲರು ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಂಡಿನಶಿವರ-572215, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08139-278414, 9449527913	11.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿಪಟೂರು-572202, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-252189, 9164705446,
12.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-258000, 9844984466	13.	ಪ್ರಾಂಶುಪಾಲರು ಸರ್ಕಾರಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಶಿರಾ-572137, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08135-275267, 9731844561

ತುಮಕೂರು ವಿಶ್ವವಿದ್ಯಾನಿಲಯ

ವಿಶ್ವವಿದ್ಯಾನಿಲಯ ಕಾರ್ಯಾಲಯ, ಬಿ.ಎಚ್. ರಸ್ತೆ, ತುಮಕೂರು-572 103

ಸಂಖ್ಯೆ : ತುವಿ :ಕಾ.ಅ.ಪ .: LA-LC : 2019-20 -4735 ದಿನಾಂಕ :04.03.2020

ಇವರಿಗೆ,

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ)
ಬಹುಮಹಡಿಗಳ ಕಟ್ಟಡ,
ಡಾ. ಅಂಬೇಡ್ಕರ್ ವೀಧಿ
ಬೆಂಗಳೂರು - 01

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ/ಶ್ರೀಮತಿ ಅಪ್ಪಚ್ಚು (ರಂಜನ್) ಎ.ಪಿ. (ಮಡಿಕೇರಿ) ಅವರ ಚುಕ್ಕೆ ಗುರುತಿನ/ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 74 ಕ್ಕೆ ಉತ್ತರವನ್ನು ಸಲ್ಲಿಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.74/2020 ದಿನಾಂಕ: 20.02.2020ರ ಪತ್ರವು ವಿಭಾಗಕ್ಕೆ ಸ್ವೀಕೃತವಾದ ದಿನಾಂಕ: 04.03.2020 (ಸಮಯ ಅಪರಾಹ್ನ 4.30ಕ್ಕೆ)

*****

ಉಲ್ಲೇಖಿತ ಪತ್ರದಲ್ಲಿ ಕೋರಿರುವಂತೆ, ವಿಧಾನ ಸಭೆಯ ಸದಸ್ಯರಾದ ಶ್ರೀ/ಶ್ರೀಮತಿ ಅಪ್ಪಚ್ಚು (ರಂಜನ್) ಎ. ಪಿ. (ಮಡಿಕೇರಿ) ಅವರ ಚುಕ್ಕೆ ಗುರುತಿನ/ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 74 ಕ್ಕೆ ಉತ್ತರವನ್ನು ಈ ಮೂಲಕ ಕೆಳಕಂಡಂತೆ ಸಲ್ಲಿಸಲಾಗಿದೆ.

ಪ್ರ.ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳೆಷ್ಟು; ಅವು ಯಾವುವು; ಯಾವ ಯಾವ ವಿಶ್ವವಿದ್ಯಾಲಯಕ್ಕೆ ಯಾವ ಯಾವ ಕಾಲೇಜು ಸೇರ್ಪಡೆಗೊಂಡಿದೆ; (ಪೂರ್ಣ ವಿವರ ನೀಡುವುದು)	ತುಮಕೂರು ವಿಶ್ವವಿದ್ಯಾನಿಲಯವು 2004ರಲ್ಲಿ ಸ್ಥಾಪನೆಗೊಂಡಿರುತ್ತದೆ. 2019-20ನೇ ಶೈಕ್ಷಣಿಕ ಸಾಲಿನ ಕಾಲೇಜುಗಳ ಸಂಖ್ಯೆ: 90 (ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ)
ಆ)	ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು, ಚಿಕ್ಕಳುವಾರು ಗ್ರಾಮದಲ್ಲಿರುವ ಸ್ನಾತಕೋತ್ತರ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು "ಕಾವೇರಿ" ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ; (ಪೂರ್ಣ ವಿವರ ನೀಡುವುದು)	ಅನ್ವಯಿಸುವುದಿಲ್ಲ.
ಇ)	ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ದೂರದಿಂದ ಹೆಣ್ಣುಮಕ್ಕಳು ಬರುತ್ತಿದ್ದು, ಕಳೆದ 6 ವರ್ಷಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ಸದರಿ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ? (ಪೂರ್ಣ ವಿವರ ನೀಡುವುದು)	ಅನ್ವಯಿಸುವುದಿಲ್ಲ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಕುಲಸಚಿವರು

ಕುಲಸಚಿವರು
ತುಮಕೂರು ವಿಶ್ವವಿದ್ಯಾನಿಲಯ
ತುಮಕೂರು

14.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬುಕ್ಕಾಪಟ್ಟಣ–572115, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08135–271558, 9964532176	15.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕನಾಯಕನಹಳ್ಳಿ–572214, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08133–267125 9986422311 9900412819
16.	ಪ್ರಾಂಶುಪಾಲರು ಜಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು–572218, ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08133–256203 9481490975	17.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ.ಎಂ.ರಸ್ತೆ, ಕೊರಟಗೆರೆ – 572129, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9480492120
18.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ – 572132, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08137–284027, 8971742314	19.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಡವನಹಳ್ಳಿ – 572112, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08137–284553, 9900682613
20.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಿಡಿಗೇಶಿ – 572133, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9611208155 08137–278608	21.	ಪ್ರಾಂಶುಪಾಲರು ಶ್ರೀಮತಿ ಮತ್ತು ಶ್ರೀ ವೈ.ಇ. ರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡ – 561202, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08136–245456, 9481885028
22.	ಪ್ರಾಂಶುಪಾಲರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪಾವಗಡ – 561202, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08136–244264 9980062134	23.	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಣಿಗಲ್–572130, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9449084155

IV. ಸಂಯೋಜಿತ ಖಾಸಗಿ ಅನುದಾನಿತ ಕಾಲೇಜುಗಳು :-

24.	ಪ್ರಾಂಶುಪಾಲರು ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜು, ಬಿ.ಹೆಚ್. ರಸ್ತೆ, ತುಮಕೂರು–572102. ದೂರವಾಣಿ ಸಂಖ್ಯೆ: 0816– 2272312, 9448680920	25.	ಪ್ರಾಂಶುಪಾಲರು ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬಿ.ಹೆಚ್. ರಸ್ತೆ, ತುಮಕೂರು–572102. ದೂರವಾಣಿ ಸಂಖ್ಯೆ: 0816–2273577, 9916492480
26.	ಪ್ರಾಂಶುಪಾಲರು ಶ್ರೀ. ಸಿದ್ಧಗಂಗಾ ಕಲಾ, ಮತ್ತು ವಾಣಿಜ್ಯ ಪ್ರಥಮ ದರ್ಜೆ ಸಂಜೆ ಕಾಲೇಜು ತುಮಕೂರು. ದೂರವಾಣಿ ಸಂಖ್ಯೆ: 9916473411	27.	ಪ್ರಾಂಶುಪಾಲರು ಶ್ರೀ ಸಿದ್ಧಲಿಂಗೇಶ್ವರ ಬಿ.ಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ ಕಾಲೇಜು ಶ್ರೀ ಸಿದ್ಧಗಂಗಾ ಮಠ ತುಮಕೂರು ದೂರವಾಣಿ ಸಂಖ್ಯೆ: 9482964931
28.	ಪ್ರಾಂಶುಪಾಲರು ಯೂನಿಯನ್ ಕ್ರಿಶ್ಚಿಯನ್ ಕಾಲೇಜು, ಶಿರಾ ಗೇಟ್, ತುಮಕೂರು. ದೂರವಾಣಿ ಸಂಖ್ಯೆ: 9448710446	29.	ಪ್ರಾಂಶುಪಾಲರು ಉಮಾಪ್ರಗತಿ ಪ್ರಥಮ ದರ್ಜೆ ಕಾಲೇಜು ಕ್ಯಾತ್ಸಂದ್ರ, ತುಮಕೂರು. ದೂರವಾಣಿ ಸಂಖ್ಯೆ: 9611011510, 9448443301

30.	ಪ್ರಾಂಶುಪಾಲರು ಶ್ರೀ. ಸಿದ್ಧಾರ್ಥ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಸರಸ್ವತಿ ಪುರಂ ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2200437, 9916360494	31.	ಪ್ರಾಂಶುಪಾಲರು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್, ರಸ್ತೆ, ತಿಪಟೂರು - 572202, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-251364, 9740016912
32.	ಪ್ರಾಂಶುಪಾಲರು ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು ಬಿ.ಹೆಚ್, ರಸ್ತೆ, ತಿಪಟೂರು-572202, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-251067 9740016914	33.	ಪ್ರಾಂಶುಪಾಲರು ಶ್ರೀ ಟಿ.ವಿ. ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಮಧುಗಿರಿ-572132, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08137-282401, 9945865838
34.	ಪ್ರಾಂಶುಪಾಲರು ನವೋದಯ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ-572214, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08133-267766, 9964345603		

V. ಸಂಯೋಜಿತ ಖಾಸಗಿ ಅನುದಾನರಹಿತ ಕಾಲೇಜುಗಳು :-

35.	ಪ್ರಾಂಶುಪಾಲರು ಎಸ್.ವಿ.ಎಸ್. ಪ್ರಥಮ ದರ್ಜೆ ಕಾಲೇಜು ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2200565, 8892951777	36.	ಪ್ರಾಂಶುಪಾಲರು ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಬಿ.ಹೆಚ್. ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2270711, 9900622993
37.	ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್, ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2200888, 8050621970	38.	ಪ್ರಾಂಶುಪಾಲರು ಶ್ರೀ. ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್, ಎಸ್.ಎಸ್.ಐ.ಟಿ. ಕ್ಯಾಂಪಸ್, ಬಿ.ಜಿ. ಬ್ಲಾಕ್ ಮರಳೂರು, ತುಮಕೂರು. ದೂರವಾಣಿ ಸಂಖ್ಯೆ: 0816-2001008, 9448308343
39.	ಪ್ರಾಂಶುಪಾಲರು ವರದರಾಜ ಪದವಿ ಕಾಲೇಜು ಶೆಟ್ಟಿಹಳ್ಳಿ ರಿಂಗ್ ರಸ್ತೆ, ಎಸ್.ಆರ್. ಪೆಟ್ರೋಲ್ ಬಂಕ್ ಹತ್ತಿರ, ತುಮಕೂರು. ದೂರವಾಣಿ ಸಂಖ್ಯೆ: 0816-2290799, 9731068300	40.	ಪ್ರಾಂಶುಪಾಲರು ಶೇಷಾದ್ರಿಪುರಂ ಕಾಲೇಜು, ಮೆಳೆಕೋಟೆ, ವೀರಸಾಗರ ಬಡಾವಣೆ, ಗಂಗಸಂದ್ರ ರಸ್ತೆ ತುಮಕೂರು-572 105. ದೂರವಾಣಿ ಸಂಖ್ಯೆ: 9916345286, 08162970158
41.	ಪ್ರಾಂಶುಪಾಲರು ಇಂದಿರಾ ಪ್ರಥಮ ದರ್ಜೆ ಕಾಲೇಜು ಉಪ್ಪಾರಹಳ್ಳಿ, ತುಮಕೂರು. ದೂರವಾಣಿ ಸಂಖ್ಯೆ: 9880626565	42.	ಪ್ರಾಂಶುಪಾಲರು ಸೇಕ್ರೆಡ್ ಹಾರ್ಟ್ ಪ್ರಥಮ ದರ್ಜೆ ಕಾಲೇಜು, ಗೂಳರಿವೆ ರಸ್ತೆ, ಉಪ್ಪಾರಹಳ್ಳಿ, ತುಮಕೂರು. ದೂರವಾಣಿ ಸಂಖ್ಯೆ: 0816-2291211, 9739983011 9964472290
43.	ಪ್ರಾಂಶುಪಾಲರು ಅನನ್ಯ ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಬಿ.ಹೆಚ್. ರಸ್ತೆ, ಟೌನ್ ಹಾಲ್ ಹತ್ತಿರ, ತುಮಕೂರು. ದೂರವಾಣಿ ಸಂಖ್ಯೆ: 9964244010	44.	ಪ್ರಾಂಶುಪಾಲರು ಶ್ರೀದೇವಿ ಪದವಿ ಕಾಲೇಜು, ಶಿರಾ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2276032, 9448332704

45.	ಪ್ರಾಂಶುಪಾಲರು ಆಕ್ಸ್ ಫರ್ಡ್ ಜೈನ್ ಕಾಲೇಜು ರಾಜ್‌ಕಿರಣ್ ಬಿಲ್ಡಿಂಗ್, ಜನರಲ್ ಕಾರ್ಯಪ್ಪ ರಸ್ತೆ, ಬಾರ್ ಲೈನ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816–2277088 9964227158	46.	ಪ್ರಾಂಶುಪಾಲರು ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್, ಸಿದ್ಧಶ್ರೀ ಭವನ ಬಿ.ಎಚ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 9480042965
47.	ಪ್ರಾಂಶುಪಾಲರು ವಿದ್ಯಾ ಕಾಲೇಜು ದೇವರಾಯಪಟ್ಟಣ, ಅಕ್ಕ ತಂಗಿ ಪಾರ್ಕ್ ಹತ್ತಿರ ವಿದ್ಯಾನಗರ, ತುಮಕೂರು. ದೂರವಾಣಿ ಸಂಖ್ಯೆ: 9483709094, 9740678141	48.	ಪ್ರಾಂಶುಪಾಲರು ಸರ್ವೋದಯ ಪ್ರಥಮ ದರ್ಜೆ ಕಾಲೇಜು ಸತ್ಯಮಂಗಲ, ಎನ್.ಎಚ್-4, ತುಮಕೂರು-572 103. ದೂರವಾಣಿ ಸಂಖ್ಯೆ: 99646820, 9964682029
49.	ಪ್ರಾಂಶುಪಾಲರು ಬಾಪೂಜಿ ಪ್ರಥಮ ದರ್ಜೆ ಕಾಲೇಜು, ಆರ್. ಟಿ. ನಗರ, ತುಮಕೂರು. ದೂರವಾಣಿ ಸಂಖ್ಯೆ: 0816–2273245, 7411579544	50.	ಪ್ರಾಂಶುಪಾಲರು ಶ್ರೀ ಬಸವೇಶ್ವರ ಕಾಲೇಜು ಆರ್.ಟಿ.ಓ. ಕಚೇರಿ ಹಿಂಭಾಗ ವಿದ್ಯಾನಗರ, ತುಮಕೂರು- 572 103. ದೂರವಾಣಿ ಸಂಖ್ಯೆ: 9739244374, 9964110203
51.	ಪ್ರಾಂಶುಪಾಲರು ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಪುಟ್ಟಾಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗ, ಕುವೆಂಪುನಗರ, ತುಮಕೂರು. ದೂರವಾಣಿ ಸಂಖ್ಯೆ: 0816–2261130, 7022901243	52.	ಪ್ರಾಂಶುಪಾಲರು ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ಶ್ರೀ ರಂಗಪ್ಪ ಬಡಾವಣೆ, ಸ್ವಾಂದೇನಹಳ್ಳಿ ರಸ್ತೆ ಸತ್ಯಮಂಗಲ, ತುಮಕೂರು. ದೂರವಾಣಿ ಸಂಖ್ಯೆ: 9964130143
53.	ಪ್ರಾಂಶುಪಾಲರು ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜು 1ನೇ ಕ್ರಾಸ್, ವಿದ್ಯಾನಗರ, ತುರುವೇಕೆರೆ-572 227, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9448414354, 9964281245	54.	ಪ್ರಾಂಶುಪಾಲರು ಉದಯಭಾರತಿ ಪ್ರಥಮ ದರ್ಜೆ ಕಾಲೇಜು ದಬ್ಬೇಗಟ್ಟ, ತುರುವೇಕೆರೆ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9964964473
55.	ಪ್ರಾಂಶುಪಾಲರು ಸಿದ್ಧಶ್ರೀ ಪ್ರಥಮ ದರ್ಜೆ ಕಾಲೇಜು, ನಿಟ್ಟೂರು, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9844767342	56.	ಪ್ರಾಂಶುಪಾಲರು ಉದಯಭಾರತಿ ಪ್ರಥಮ ದರ್ಜೆ ಕಾಲೇಜು ತಿಪಟೂರು -572201, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9482592159, 9880161565
57.	ಪ್ರಾಂಶುಪಾಲರು ರಾಘವೇಂದ್ರ ಪ್ರಥಮ ದರ್ಜೆ ಕಾಲೇಜು ಮಧುಗಿರಿ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08136–282342, 9900272124	58.	ಪ್ರಾಂಶುಪಾಲರು ಚನ್ನಮ್ಮ ಪ್ರಥಮ ದರ್ಜೆ ಕಾಲೇಜು ಕೋಳಾಲ, ಕೊರಟಗೆರೆ ತಾಲ್ಲೂಕು ತುಮಕೂರು ಜಿಲ್ಲೆ. ದೂ. ಸಂಖ್ಯೆ: 8884507708
59.	ಪ್ರಾಂಶುಪಾಲರು ಶ್ರೀ ಶಾಂತಿ ಎಸ್ ಎಸ್ ಕೆ ಪ್ರಥಮ ದರ್ಜೆ ಕಾಲೇಜು, ಪಾವಗಡ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08136–244278 9483922233	60.	ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜು ಶ್ರೀನಿವಾಸ ನಗರ, ಪಾವಗಡ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9449738630
61.	ಪ್ರಾಂಶುಪಾಲರು ಹೋಲಿ ಟ್ರಿನಿಟಿ ಕಾಲೇಜು ಅಗ್ರಹಾರ, ಕುಣಿಗಲ್, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08132–221044 9900797536	62.	ಪ್ರಾಂಶುಪಾಲರು ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜು ಎನ್.ಹೆಚ್. 4, ಶಿರಾ, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9901677360

63.	ಪ್ರಾಂಶುಪಾಲರು ಜ್ಞಾನಜ್ಯೋತಿ ಪ್ರಥಮ ದರ್ಜೆ ಕಾಲೇಜು ಬರಗೂರು, ಶಿರಾ ತಾಲ್ಲೂಕು ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08135-270685/621 9880757543	64.	ಪ್ರಾಂಶುಪಾಲರು ಅರವಿಂದ ಪ್ರಥಮ ದರ್ಜೆ ಕಾಲೇಜು ಗಿರಿಗೌಡನ ಪಾಳ್ಯ ಗೇಟ್, ಮದ್ದೂರು ರಸ್ತೆ, ಕುಣಿಗಲ್ ತಾಲ್ಲೂಕು-572 130, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 9964178177, 08132-210000
65.	ಪ್ರಾಂಶುಪಾಲರು ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಾಲೇಜು, ಮಡೇನೂರು ಗೇಟ್, ತಿಪಟೂರು ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-255296 9480782960	66.	ಪ್ರಾಂಶುಪಾಲರು ಅಕ್ಷಯ ಪ್ರಥಮ ದರ್ಜೆ ಕಾಲೇಜು ಅಂಗಾಪುರ, ಓಬಳಾಪುರ ಪೋಸ್ಟ್, ತುಮಕೂರು – 572 106. ದೂರವಾಣಿ ಸಂಖ್ಯೆ: 08132-210001, 9964178177
67.	ಪ್ರಾಂಶುಪಾಲರು ಏಟ್ರಿಯಾ ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್, ಎಂ.ವಿ.ಆರ್ಕೆಡ್, ಎಸ್.ಎಸ್.ಪುರಂ ಮುಖ್ಯ ರಸ್ತೆ, ತುಮಕೂರು-572102. ದೂರವಾಣಿ ಸಂಖ್ಯೆ: 9739428207	68.	ಪ್ರಾಂಶುಪಾಲರು ಎಸ್.ಕೆ.ಟಿ.ಡಿ. ಪ್ರಥಮ ದರ್ಜೆ ಕಾಲೇಜು, ಬೆಳಗುಂಬ, ತುಮಕೂರು-572104. ದೂರವಾಣಿ ಸಂಖ್ಯೆ: 9739428207
69.	ಪ್ರಾಂಶುಪಾಲರು ಆಯೀಷಾ ಕಾಲೇಜ್ ಆಫ್ ಕಾಮರ್ಸ್ & ಮ್ಯಾನೇಜ್‌ಮೆಂಟ್, ಎನ್.ಹೆಚ್-4 ಕೆಸರುಮಡು ಅಂಚೆ, ಮಂಜಕಲ್ ಕುಪ್ಪೆ ಕ್ಯಾತ್ಸಂದ್ರ, ತುಮಕೂರು-572 104. ದೂರವಾಣಿ ಸಂಖ್ಯೆ:		

VI. ಸಂಯೋಜಿತ ಅನುದಾನಿತ ಶಿಕ್ಷಣ ಮಹಾವಿದ್ಯಾಲಯಗಳು :-

70.	ಪ್ರಾಂಶುಪಾಲರು ಶ್ರೀ ಟಿ.ವಿ. ವೆಂಕಟಸ್ವಾಮಿ ಶಿಕ್ಷಣ ಮಹಾವಿದ್ಯಾಲಯ, ಮಧುಗಿರಿ-572132, ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08137- 282401, 9945865838	71.	ಪ್ರಾಂಶುಪಾಲರು ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ, ಹೆಚ್.ಎಂ ಗಂಗಾಧರಯ್ಯ ರಸ್ತೆ, ಸರಸ್ವತಿ ಪುರಂ, ಮರಳೂರು (ಅಂಚೆ). ತುಮಕೂರು-572 105 ದೂರವಾಣಿ ಸಂಖ್ಯೆ: 0816-2200306, 9448416523
72.	ಪ್ರಾಂಶುಪಾಲರು ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯ, ಬಿ.ಎಚ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2278212 9945942515	73.	ಪ್ರಾಂಶುಪಾಲರು ಕೆ.ಎಸ್.ಐ.ಎಫ್ ಶಿಕ್ಷಣ ಮಹಾವಿದ್ಯಾಲಯ ಉತ್ತರ ಬಡಾವಣೆ, ತುಮಕೂರು-572 106. ದೂರವಾಣಿ ಸಂಖ್ಯೆ: 0816-2211178 9036255966

VII. ಸಂಯೋಜಿತ ಅನುದಾನ-ರಹಿತ ಶಿಕ್ಷಣ ಮಹಾವಿದ್ಯಾಲಯಗಳು :-

74.	ಪ್ರಾಂಶುಪಾಲರು ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಶೆಟ್ಟಿಹಳ್ಳಿ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 9844838815, 9731348815	75.	ಪ್ರಾಂಶುಪಾಲರು ದಿವ್ಯ ಶಿಕ್ಷಣ ಮಹಾವಿದ್ಯಾಲಯ ಸದಾಶಿವ ನಗರ, ತುಮಕೂರು-572 102 ದೂರವಾಣಿ ಸಂಖ್ಯೆ: 9945871245, 9964362184

76.	ಪ್ರಾಂಶುಪಾಲರು ಎಸ್.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ ಬನಶಂಕರಿ ದೇವಸ್ಥಾನದ ಎದುರು ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 9845783734, 9481694067	77.	ಪ್ರಾಂಶುಪಾಲರು ಅಕ್ಷಯ ಶಿಕ್ಷಣ ಮಹಾವಿದ್ಯಾಲಯ ಅಶೋಕ ನಗರ, ತುಮಕೂರು. ದೂರವಾಣಿ ಸಂಖ್ಯೆ: 9739623681 9902856489
78.	ಪ್ರಾಂಶುಪಾಲರು ಇಂದಿರಾ ಶಿಕ್ಷಣ ಮಹಾವಿದ್ಯಾಲಯ ಉಪ್ಪಾರಹಳ್ಳಿ, ತುಮಕೂರು. ದೂರವಾಣಿ ಸಂಖ್ಯೆ: 9880410210 9845305522	79.	ಪ್ರಾಂಶುಪಾಲರು ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ಮಹಾಲಕ್ಷ್ಮೀ ನಗರ, ಬಟವಾಡಿ, ತುಮಕೂರು. ದೂರವಾಣಿ ಸಂಖ್ಯೆ: 0816-2280261, 9743650452
80.	ಪ್ರಾಂಶುಪಾಲರು ಭಾರತಿ ಶಿಕ್ಷಣ ಮಹಾವಿದ್ಯಾಲಯ ಮರಳೂರು, ಅಮ್ಮಾನಿ ಕೆರೆ ಎದುರು, ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-6450102, 9036617139	81.	ಪ್ರಾಂಶುಪಾಲರು ಕಲ್ಪತರು ಶಿಕ್ಷಣ ಮಹಾವಿದ್ಯಾಲಯ ಕೆ.ಐ.ಟಿ. ಕ್ಯಾಂಪಸ್, ಬಿ.ಹೆಚ್. ರಸ್ತೆ ತಿಪಟೂರು. ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134-251939 9740016941
82.	ಪ್ರಾಂಶುಪಾಲರು ನಯಾಲ ಶಿಕ್ಷಣ ಮಹಾವಿದ್ಯಾಲಯ ಕಾಳಿದಾಸ ನಗರ, ಶಿರಾ ಗೇಟ್ ತುಮಕೂರು. ದೂರವಾಣಿ ಸಂಖ್ಯೆ: 9964232545	83.	ಪ್ರಾಂಶುಪಾಲರು ಶ್ರೀ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಮಡೇನೂರ್ ಗೇಟ್, ತಿಪಟೂರು ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08134- 255296 9845187579
84.	ಪ್ರಾಂಶುಪಾಲರು ಆರ್. ಮುದ್ದುರಂಗೇಗೌಡ ಶಿಕ್ಷಣ ಮಹಾವಿದ್ಯಾಲಯ, ಗೋಕುಲ ಬಡಾವಣೆ ಜ್ಯೋತಿ ನಗರ, ಶಿರಾ. ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08135-276853 9141667113	85.	ಪ್ರಾಂಶುಪಾಲರು ದಿಗ್ವಿಜಯ ಗ್ರಾಮಾಂತರ ಶಿಕ್ಷಣ ಮಹಾವಿದ್ಯಾಲಯ ಅಡವನಹಳ್ಳಿ ಗೇಟ್, ತುರುವೇಕೆರೆ ತಾಲ್ಲೂಕು ತುಮಕೂರು ಜಿಲ್ಲೆ. ದೂರವಾಣಿ ಸಂಖ್ಯೆ: 08139- 278371 9845743533

VIII. ಸಂಯೋಜಿತ ಅನುದಾನ-ರಹಿತ ದೈಹಿಕ ಶಿಕ್ಷಣ ಮಹಾವಿದ್ಯಾಲಯ:-

86.	ಪ್ರಾಂಶುಪಾಲರು ಶ್ರೀ ಸಿದ್ಧಗಂಗಾ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಶ್ರೀ. ಸಿದ್ಧಗಂಗಾ ಮಠ, ತುಮಕೂರು. ದೂರವಾಣಿ ಸಂಖ್ಯೆ: 9591556739

IX. ಸಂಯೋಜಿತ ಸ್ನಾತಕೋತ್ತರ ಪದವಿ ಕಾಲೇಜುಗಳು:-

87.	ಪ್ರಾಂಶುಪಾಲರು ಶ್ರೀ. ಸಿದ್ಧಾರ್ಥ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್, ಮರಳೂರು, ತುಮಕೂರು ದೂರವಾಣಿ ಸಂಖ್ಯೆ: 0816-2201766 9740693477	88.	ಪ್ರಾಂಶುಪಾಲರು ಶ್ರೀ. ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಎಸ್.ಎಸ್.ಐ.ಟಿ. ಕ್ಯಾಂಪಸ್ ಕುಣಿಗಲ್ ರಸ್ತೆ, ತುಮಕೂರು. ದೂರವಾಣಿ ಸಂಖ್ಯೆ: 0816-2201743 9738115119
89.	ಪ್ರಾಂಶುಪಾಲರು ಹೇಮಾದ್ರಿ ಸ್ನಾತಕೋತ್ತರ ಕೇಂದ್ರ, ಶ್ರೀ ರಂಗಪ್ಪ ಬಡಾವಣೆ, ಸ್ವಾಂದೇನಹಳ್ಳಿ ರಸ್ತೆ, ಸತ್ಯಮಂಗಲ, ತುಮಕೂರು. ದೂರವಾಣಿ ಸಂಖ್ಯೆ: 9448448915	90.	ಪ್ರಾಂಶುಪಾಲರು ವಿದ್ಯಾವಾಹಿನಿ ಪಿ.ಜಿ ಕಾಲೇಜು ಪುಟ್ಟಾಂಜನೇ ಯಸ್ವಾಮಿ ದೇವಸ್ಥಾನದ ಹಿಂಭಾಗ, ಕುವೆಂಪುನಗರ, ತುಮಕೂರು. ದೂರವಾಣಿ ಸಂಖ್ಯೆ: 0816-2261130, 7022901243

ಕುಲಸಚಿವರು
ತುಮಕೂರು ವಿಶ್ವವಿದ್ಯಾನಿಲಯ

ಅನುಬಂಧ–1

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೇಜುಗಳ ಮಾಹಿತಿ

	ಶಿವಮೊಗ್ಗ ಜಿಲ್ಲೆ
	ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು
1	ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ – 577 203.
2	ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ – 577 203.
3	ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ – 577 203.
4	ಎಸ್.ಎಂ.ಆರ್. ಕಲಾ ಮತ್ತು ವಾಣಿಜ್ಯ ಕಾಲೇಜು, ಶಂಕರಘಟ್ಟ-577 451, ಭದ್ರಾವತಿ (ತಾ). (ವಿಶ್ವವಿದ್ಯಾಲಯದ ನೇರ ಆಡಳಿತಕ್ಕೊಳಪಟ್ಟಿರುವ ಕಾಲೇಜು)
	ಸರ್ಕಾರಿ ಕಾಲೇಜುಗಳು
5	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿ ನಗರ, ಶಿವಮೊಗ್ಗ.
6	ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ.
7	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು, ಶಿವಮೊಗ್ಗ ಜಿಲ್ಲೆ.
8	ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಹೊಸ ನಗರ, ಭದ್ರಾವತಿ – 577 301.
9	ಸರ್. ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜು, ಬೊಮ್ಮನಕಟ್ಟೆ, ಭದ್ರಾವತಿ – 577 301.
10	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಮನೆ, ಭದ್ರಾವತಿ–577 301.
11	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು – 577 227.
12	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾಳಕೊಪ್ಪ ರಸ್ತೆ, ಸೊರಬ – 577 429, ಶಿವಮೊಗ್ಗ (ಜಿ)
13	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆನವಟ್ಟಿ – 577 413, ಸೊರಬ (ತಾ), ಶಿವಮೊಗ್ಗ (ಜಿ).
14	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ–577 428, ಶಿವಮೊಗ್ಗ (ಜಿ).
15	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆ, ಶಿವಮೊಗ್ಗ ಜಿಲ್ಲೆ.
16	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪ ರಸ್ತೆ, ತೀರ್ಥಹಳ್ಳಿ–577 432
17	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ಶಿರಾಳಕೊಪ್ಪ
18	ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ – 577 418, ಶಿವಮೊಗ್ಗ (ಜಿ).
19	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಗರ – 577 401, ಶಿವಮೊಗ್ಗ ಜಿಲ್ಲೆ.
20	ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ – 577 401.
	ಅನುದಾನಿತ ಖಾಸಗಿ ಕಾಲೇಜುಗಳು
21	ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ– 577 201.
22	ಎಲ್.ಬಿ. ಕಲಾ, ವಿಜ್ಞಾನ ಮತ್ತು ಎಸ್.ಬಿ. ಸೊಲಬಣ್ಣಶೆಟ್ಟಿ ವಾಣಿಜ್ಯ ಕಾಲೇಜು, ಸಾಗರ – 577 401.
23	ಶರಾವತಿ ಪ್ರಥಮ ದರ್ಜೆ ಕಾಲೇಜು, ಕೋಣಂದೂರು–577 422, ಶಿವಮೊಗ್ಗ(ಜಿ).
24	ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ –577 432, ಶಿವಮೊಗ್ಗ (ಜಿ).
25	ಡಿ.ವಿ.ಎಸ್. ಸಂಜೆ ಕಾಲೇಜು, ಶ್ರೀ ಬಸವೇಶ್ವರ ವೃತ್ತ, ಸರ್.ಎಂ.ವಿ. ರಸ್ತೆ, ಶಿವಮೊಗ್ಗ – 577 201.
26	ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ –577 201.
27	ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗ
28	ಕದಂಬ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿರಾಳಕೊಪ್ಪ– 577 428, ಶಿಕಾರಿಪುರ (ತಾ), ಶಿವಮೊಗ್ಗ
	ಅನುದಾನ ರಹಿತ ಖಾಸಗಿ ಕಾಲೇಜುಗಳು
29	ಎಸ್.ಆರ್.ನಾಗಪ್ಪ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜು, ಶಿವಮೊಗ್ಗ – 577 201.
30	ಹಬ್ಬೂರು ಮಹಾವಿದ್ಯಾಲಯ, ಶಂಕರಮಠ ರಸ್ತೆ, ಹಳೇ ನಗರ, ಭದ್ರಾವತಿ – 577 301.
31	ಶ್ರೀ ಮಾರುತಿ ಪ್ರಥಮ ದರ್ಜೆ ಕಾಲೇಜು, ಹೊಳಲೂರು–577 216, ಶಿವಮೊಗ್ಗ (ಜಿ).
32	ಪಿ.ಇ.ಎಸ್. ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಗುಡ್ಡದಕೆರೆ, ಶಿವಮೊಗ್ಗ.
33	ಎಜ್ಯುಕ್ರೈಟ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಸವಳಂಗ ರಸ್ತೆ, ಶಿವಮೊಗ್ಗ – 577 201.
34	ಸಾಗರ ಗಂಗೋತ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಜೋಗ ರಸ್ತೆ, ಸಾಗರ–577 401, ಶಿವಮೊಗ್ಗ ಜಿಲ್ಲೆ
35	ಸರ್ವೋದಯ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ
36	ಜುಬೇದಾ ಮಹಿಳಾ ಕಲಾ ಕಾಲೇಜು, ಜಯನಗರ, ಶಿಕಾರಿಪುರ – 577 427, ಶಿವಮೊಗ್ಗ ಜಿಲ್ಲೆ.
37	ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್, ಬಾಪೂಜಿ ನಗರ, ಶಿವಮೊಗ್ಗ–577201.

ಉಪ ಕುಲಸಚಿವ
ಶೈಕ್ಷಣಿಕ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ

Fax: 08282-256262
E-mail:kuvempuacademic@gmail.com

Phone No - 08282-25614
Website: www.kuvempu.ac.in

ಕುವೆಂಪು ವಿಶ್ವವಿದ್ಯಾಲಯ

ಕುವೆಂಪು ಶತಮಾನೋತ್ಸವ ಭವನ, ಜ್ಞಾನಸಹ್ಯಾದ್ರಿ, ಶಂಕರಘಟ್ಟ – 577 451, ಶಿವಮೊಗ್ಗ ಜಿಲ್ಲೆ.
Re-Accredited by NAAC with "A" Grade, Ranked 73rd place in NIRF-2019 & 45th Place at National Level in SCIMAGO Rankings

ಸಂಖ್ಯೆ:ಕುವಿ:ಶೈವಿ:ಉಕುಸ:ನೋ.ಅ: 7135 :2019–20 ದಿನಾಂಕ:04–03–2020

ಗೆ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ)
ಕರ್ನಾಟಕ ಸರ್ಕಾರದ ಸಚಿವಾಲಯ
ಬಹುಮಹಡಿ ಕಟ್ಟಡ
ಬೆಂಗಳೂರು – 560 001.

ಮಾನ್ಯರೆ

ವಿಷಯ: ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ/ಶ್ರೀಮತಿ ಅಪ್ಪಚ್ಚು (ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ.74 ಕ್ಕೆ ಉತ್ತರಿಸುತ್ತಿರುವ ಬಗ್ಗೆ.
ಉಲ್ಲೇಖ: ಸರ್ಕಾರದ ಪತ್ರ ಸಂಖ್ಯೆ:ಪ್ರಶಾವಿಸ:15ನೇವಿಸ/6ಅ/ಪ್ರಸಂ.74:2020, ದಿನಾಂಕ:20–02–2020.

*****

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ/ಶ್ರೀಮತಿ ಅಪ್ಪಚ್ಚು (ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ.74 ರಲ್ಲಿ ಕೋರಲಾಗಿರುವ ಈ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಈ ಕೆಳಕಂಡಂತೆ ಉತ್ತರ ಒದಗಿಸಲಾಗಿದೆ.

ಕ್ರ.ಸಂ.	ಕೋರಲಾದ ಮಾಹಿತಿ	ನೀಡಲಾದ ಮಾಹಿತಿ
ಅ	ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳೆಷ್ಟು; ಅವು ಯಾವುವು; ಯಾವ ಯಾವ ವಿಶ್ವವಿದ್ಯಾಲಯಕ್ಕೆ ಯಾವ ಯಾವ ಕಾಲೇಜು ಸೇರ್ಪಡೆಗೊಂಡಿದೆ; (ಪೂರ್ಣ ವಿವರ ನೀಡುವುದು)	ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಕಾಲೇಜುಗಳು ಸೇರ್ಪಡೆಗೊಂಡಿರುತ್ತವೆ. (ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 101 ಕಾಲೇಜುಗಳಿವೆ) (ಪೂರ್ಣ ವಿವರ ಅನುಬಂಧ-1 ರಲ್ಲಿ ನೀಡಲಾಗಿದೆ)
ಆ	ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು, ಚಿಕ್ಕಅಳುವಾರು ಗ್ರಾಮದಲ್ಲಿರುವ ಸ್ನಾತಕೋತ್ತರ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು "ಕಾವೇರಿ" ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ; (ಪೂರ್ಣ ವಿವರ ನೀಡುವುದು)	ಅನ್ವಯಿಸುವುದಿಲ್ಲ.
ಇ	ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ದೂರದಿಂದ ಹೆಣ್ಣುಮಕ್ಕಳು ಬರುತ್ತಿದ್ದು, ಕಳೆದ 6 ವರ್ಷಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ಸದರಿ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ? (ಪೂರ್ಣ ವಿವರ ನೀಡುವುದು)	ಅನ್ವಯಿಸುವುದಿಲ್ಲ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಉಪಕುಲಸಚಿವ /ನೋಡಲ್ ಅಧಿಕಾರಿ
ಉಪ ಕುಲಸಚಿವ
ಶೈಕ್ಷಣಿಕ ವಿಭಾಗ,
ಕುವೆಂಪು ವಿಶ್ವವಿದ್ಯಾನಿಲಯ
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451

ಪ್ರತಿಗಳು:

1. ಕಾರ್ಯದರ್ಶಿಗಳು, ವಿಧಾನ ಪರಿಷತ್ತಿನ ಸಚಿವಾಲಯ, ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು 560 001.
2. ಕಛೇರಿ ಪ್ರತಿ.

38	ಎಜುಕ್ ಏಡ್ – ಸಿಟಿ ಫಸ್ಟ್ ಗ್ರೇಡ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್, ಎಂ.ಎಸ್ ಟವರ್, ಕೆ.ಆರ್.ಪುರಂ ರೋಡ್, ಶಿವಮೊಗ್ಗ
39	ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಾಲೇಜು, ಹಳೆ ತಾಲ್ಲೂಕು ಕಛೇರಿ ರಸ್ತೆ, ಶಿವಮೊಗ್ಗ.
40	ಕಾಕಲ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ಕೇಡಲಸರ, ಹೊನ್ನೇಸರ (ಅಂಚೆ), ಸಾಗರ (ತಾ), ಶಿವಮೊಗ್ಗ ಜಿಲ್ಲೆ.
41	ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ ರಸ್ತೆ, ಶಿಕಾರಿಪುರ – 577 427
42	ಡಾ.ಅಂಬೇಡ್ಕರ್ ಬಿ.ಬಿ.ಎಂ. ಕಾಲೇಜು, ಬೈಪಾಸ್ ರಸ್ತೆ, ವಿದ್ಯಾನಗರ ಅಂಚೆ, ಶಿವಮೊಗ್ಗ–577 203.
43	ಎನ್.ಇ.ಎಸ್. ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಜೆ.ಎನ್.ಎನ್.ಸಿ.ಇ. ಆವರಣ, ಶಿವಮೊಗ್ಗ
44	ಅಕ್ಷರ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಅಕ್ಷರ ಪ್ಲಾಜಾ, ಸವಳಂಗ ರಸ್ತೆ, ಶಿವಮೊಗ್ಗ–577 201.
45	ಸೇಂಟ್ ಚಾರ್ಲ್ಸ್ ಪದವಿ ಕಾಲೇಜು, ಸೇಂಟ್ ಚಾರ್ಲ್ಸ್ ಪದವಿ ಪೂರ್ವ ಕಾಲೇಜು ಆವರಣ, ಭದ್ರಾವತಿ
46	ಶ್ರೀ ಸಿಗಂಧೂರೇಶ್ವರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಉಳ್ಳೂರು, ಸಾಗರ– 577 401.
47	ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು, ಆನಂದಪುರಂ, ಸಾಗರ (ತಾ), ಶಿವಮೊಗ್ಗ ಜಿಲ್ಲೆ.
48	ಜ್ಞಾನ ಜ್ಯೋತಿ ಮಹಾವಿದ್ಯಾಲಯ, ಕೃಷಿಕ ಸಮಾಜ ಕಟ್ಟಡ, ಹಳೇ ತೀರ್ಥಹಳ್ಳಿ ರಸ್ತೆ, ಕೃಷಿ ಇಲಾಖೆಯ ಆವರಣ, ಶಿವಮೊಗ್ಗ.
49	ಗುರುಕುಲ ಗ್ರಾಮಾಂತರ ಪ್ರಥಮ ದರ್ಜೆ ಕಾಲೇಜು, ಎಲ್.ಬಿ.ಎಸ್. ನಗರ, ಸವಳಂಗ ರಸ್ತೆ, ಶಿವಮೊಗ್ಗ–577 201
50	ಶ್ರೀ ವಿದ್ಯಾನಿಕೇತನ ಪದವಿ ಕಾಲೇಜು, 1ನೇ ಮುಖ್ಯ ರಸ್ತೆ, ದುರ್ಗಿಗುಡಿ, ಶಿವಮೊಗ್ಗ
51	ಕಟೀಲ್ ಅಶೋಕ್ ಪೈ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ವಿನೋದಿನಿ ಬಿಲ್ಡಿಂಗ್, ಪಾರ್ಕ್ ಎಕ್ಸ್‌ಟೆನ್‌ಷನ್, ದುರ್ಗಿಗುಡಿ, ಶಿವಮೊಗ್ಗ–577201
52	ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜು, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ– 577 201.
53	ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯ, ಶ್ರೀ ಶಿವಗಂಗಾ ಯೋಗಕೇಂದ್ರ (ರಿ), ಕಲ್ಲಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ವಿನೋಬನಗರ, ಶಿವಮೊಗ್ಗ – 577 204
	ಬಿ.ಇಡಿ ಕಾಲೇಜು
	ಅನುದಾನಿತ ಖಾಸಗಿ ಕಾಲೇಜುಗಳು
54	ರಾಷ್ಟ್ರೀಯ ಶಿಕ್ಷಣ ಕಾಲೇಜು, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ–577 201.
55	ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ ರಸ್ತೆ, ಶಿಕಾರಿಪುರ – 577 427, ಶಿವಮೊಗ್ಗ (ಜಿ).
	ಅನುದಾನ ರಹಿತ ಖಾಸಗಿ ಕಾಲೇಜುಗಳು
56	ಕುವೆಂಪು ಶತಮಾನೋತ್ಸವ ಶಿಕ್ಷಣ ಕಾಲೇಜು, ಜಿಲ್ಲಾ ಒಕ್ಕಲಿಗರ ಸಂಘ, ಶಿವಮೊಗ್ಗ–577201.
57	ಮೈತ್ರಿ ಶಿಕ್ಷಣ ಕಾಲೇಜು, ನಂಜಪ್ಪ ಲೇಔಟ್, ಬೈಪಾಸ್ ರಸ್ತೆ, ಸಹ್ಯಾದ್ರಿ ಕಾಲೇಜು ಹತ್ತಿರ, ಶಿವಮೊಗ್ಗ.
58	ಅಲ್–ಮಹಮೂದ್ ಶಿಕ್ಷಣ ಕಾಲೇಜು, ಆರ್.ಎಂ.ಎಲ್. ನಗರ, ಶಿವಮೊಗ್ಗ–577 202.
59	ರಾಜೀವ್‌ಗಾಂಧಿ ಶಿಕ್ಷಣ ಕಾಲೇಜು, ಹಳೇ ಸಿಗೇಬಾಗಿ, ಭದ್ರಾವತಿ–577301, ಶಿವಮೊಗ್ಗ ಜಿಲ್ಲೆ.
60	ವಿಶ್ವೇಶ್ವರಯ್ಯ ಶಿಕ್ಷಣ ಕಾಲೇಜು, ಹೊಸ ಸೇತುವೆ ಹತ್ತಿರ, ಹಳೇ ನಗರ, ಭದ್ರಾವತಿ – 577 301.
61	ಡಿ.ಕೆ.ಶಿವಕುಮಾರ್ ಶಿಕ್ಷಣ ಕಾಲೇಜು, ಶಂಕರಮಠ ರಸ್ತೆ, ಹಳೇನಗರ, ಭದ್ರಾವತಿ–577 301.
62	ಎಸ್.ಜೆ.ಜಿ. ಶಿಕ್ಷಣ ಕಾಲೇಜು, ಶ್ರೀ ಮುರುಘರಾಜೇಂದ್ರ ಮಠ, ಆನಂದಪುರ–577412.
63	ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ, ಪ್ರಗತಿ ಕಾಂಪೋಸಿಟ್ ಸ್ಕೂಲ್ ಕಟ್ಟಡ, ಜೋಗ ರಸ್ತೆ, ಸಾಗರ
64	ಸಾಗರ ಗಂಗೋತ್ರಿ ಶಿಕ್ಷಣ ಕಾಲೇಜು, ಉಳ್ಳೂರು, ಸಾಗರ – 577 412
65	ಶ್ರೀ ವೀರಭದ್ರೇಶ್ವರ ಶಿಕ್ಷಣ ಕಾಲೇಜು, ತಾಳಗುಂದ–577 450, ಶಿಕಾರಿಪುರ (ತಾ), ಶಿವಮೊಗ್ಗ ಜಿಲ್ಲೆ.
66	ವಾಗ್ದೇವಿ ಶಿಕ್ಷಣ ಕಾಲೇಜು, ಕುವೆಂಪು ರಸ್ತೆ, ತೀರ್ಥಹಳ್ಳಿ–577 432, ಶಿವಮೊಗ್ಗ ಜಿಲ್ಲೆ.
	ಬಿ.ಪಿ.ಇಡಿ ಕಾಲೇಜು (ಅನುದಾನರಹಿತ)
67	ಜನರಲ್ ಕಾರಿಯಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ರಾಷ್ಟ್ರೀಯ ವಿದ್ಯಾ ಸಂಸ್ಥೆ, ಶಿವಮೊಗ್ಗ

	ಚಿಕ್ಕಮಗಳೂರು ಜಿಲ್ಲೆ
	ಸರ್ಕಾರಿ ಕಾಲೇಜುಗಳು
68	ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು – 577 102.
69	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನರಸಿಂಹರಾಜಪುರ – 577 134, ಚಿಕ್ಕಮಗಳೂರು ಜಿಲ್ಲೆ.
70	ಡಿ.ಎಸ್.ಬಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ – 577 132, ಚಿಕ್ಕಮಗಳೂರು ಜಿಲ್ಲೆ.
71	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪ – 577 126, ಚಿಕ್ಕಮಗಳೂರು ಜಿಲ್ಲೆ.
72	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ – 577 547, ಚಿಕ್ಕಮಗಳೂರು ಜಿಲ್ಲೆ.
73	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರು – 577 548, ಚಿಕ್ಕಮಗಳೂರು ಜಿಲ್ಲೆ.
74	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಂಚನಹಳ್ಳಿ – 573 132, ಚಿಕ್ಕಮಗಳೂರು ಜಿಲ್ಲೆ.
75	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ – 577124, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
76	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ–577228, ಚಿಕ್ಕಮಗಳೂರು ಜಿಲ್ಲೆ.
77	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಎಲ್.ಕೆ. ಆವರಣ, ಬೀರೂರು–577116, ಚಿಕ್ಕಮಗಳೂರು ಜಿಲ್ಲೆ.
78	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಲ್ಲಿಕಾರ್ಜುನ ಬೀದಿ, ಶೃಂಗೇರಿ–577139, ಚಿಕ್ಕಮಗಳೂರು ಜಿಲ್ಲೆ.
79	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಗಟಿ–577141, ಕಡೂರು (ತಾ), ಚಿಕ್ಕಮಗಳೂರು ಜಿಲ್ಲೆ.
80	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಖರಾಯಪಟ್ಟಣ – 577 135, ಕಡೂರು(ತಾ), ಚಿಕ್ಕಮಗಳೂರು
81	ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಮಗಳೂರು.
	ಅನುದಾನಿತ ಖಾಸಗಿ ಕಾಲೇಜುಗಳು
82	ಶ್ರೀ ಜೆ.ಸಿ.ಬಿ.ಎಂ. ಕಾಲೇಜು, ಶೃಂಗೇರಿ – 577 139.
83	ಎಸ್.ಜೆ.ಎಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ತರೀಕೆರೆ–577 228.
84	ಬಿ.ಜೆ.ಎನ್.ಎಂ. ಕಲಾ ಕಾಲೇಜು, ಬೀರೂರು – 577 116, ಚಿಕ್ಕಮಗಳೂರು (ಜಿ).
85	ಎಸ್.ಟಿ.ಜೆ. ಮಹಿಳಾ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ಗೃಹ ವಿಜ್ಞಾನ ಕಾಲೇಜು, ಚಿಕ್ಕಮಗಳೂರು
	ಅನುದಾನ ರಹಿತ ಖಾಸಗಿ ಕಾಲೇಜುಗಳು
86	ಶ್ರೀ ಕಲ್ಲೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜು, ಸಿಂಗಟಗೆರೆ – 577 138, ಕಡೂರು (ತಾ),
87	ಎಂ.ಇ.ಎಸ್.ಎಂ.ಎಸ್.ಪಿ.ಎಸ್. ಮಹಿಳಾ ಕಾಲೇಜು, ರತ್ನಗಿರಿ ರಸ್ತೆ, ಚಿಕ್ಕಮಗಳೂರು – 577 101.
88	ಮೌಂಟೇನ್ ವ್ಯೂ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್, ವಿದ್ಯಾನಗರ, ಚಿಕ್ಕಮಗಳೂರು
89	ಬಾಳೆಹೊನ್ನೂರು ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜು, ಬಾಳೆಹೊನ್ನೂರು – 577 112.
90	ಜ್ಞಾನ ಜ್ಯೋತಿ ಟೌನ್ ಮಹಿಳಾ ಸಮಾಜ ಪದವಿ ಕಾಲೇಜು, ಟೌನ್ ಹಾಲ್ ರಸ್ತೆ, ಚಿಕ್ಕಮಗಳೂರು
91	ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಜ್ಯೋತಿ ನಗರ, ಚಿಕ್ಕಮಗಳೂರು.
92	ಸಂತ ಜೋಸೆಫ್‌ರ ಪ್ರಥಮ ದರ್ಜೆ ಕಾಲೇಜು, ಕೆ.ಎಂ.ರಸ್ತೆ, ಜ್ಯೋತಿನಗರ, ಚಿಕ್ಕಮಗಳೂರು.
93	ಎಂ.ಐ.ಎಂ.ಎಸ್. ಪ್ರಥಮ ದರ್ಜೆ ಕಾಲೇಜು, ಚಿಕ್ಕಮಗಳೂರು
94	ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು, ಜಯಪುರ– 577 123, ಕೊಪ್ಪ (ತಾ), ಚಿಕ್ಕಮಗಳೂರು(ಜಿ)
95	ಶ್ರೀ ರಾಮಕೃಷ್ಣ ಪ್ರಥಮ ದರ್ಜೆ ಕಾಲೇಜು, ಜ್ಯೋತಿ ನಗರ, ಚಿಕ್ಕಮಗಳೂರು – 577102
96	ಹಾರ್ವರ್ಡ್ ಇನ್ಸ್‌ಸ್ಟಿಟ್ಯೂಟ್ ಆಫ್ ಫೈರ್ & ಸೇಫ್ಟಿ ಇಂಜಿನಿಯರಿಂಗ್, 1ನೇ ಮಹಡಿ, ಎಸ್.ಬಿ.ಐ. ಬಿಲ್ಡಿಂಗ್, ಮಾರ್ಕೇಟ್ ರೋಡ್, ಚಿಕ್ಕಮಗಳೂರು – 577 107.
	ಬಿ.ಇಡಿ ಕಾಲೇಜುಗಳು – ಅನುದಾನಿತ ಖಾಸಗಿ ಕಾಲೇಜು
97	ಎಂ.ಎಲ್.ಎಂ.ಎನ್. ಶಿಕ್ಷಣ ಮಹಾವಿದ್ಯಾಲಯ, ಚೈತನ್ಯ ಭಾರತಿ, ಜ್ಯೋತಿನಗರ, ಚಿಕ್ಕಮಗಳೂರು
	ಅನುದಾನ ರಹಿತ ಖಾಸಗಿ ಕಾಲೇಜುಗಳು
98	ಜ್ಞಾನ ಭಾರತಿ ಶಿಕ್ಷಣ ಮಹಾವಿದ್ಯಾಲಯ, ರಾ.ಹೆ.206, ಕಡೂರು–577 548, ಚಿಕ್ಕಮಗಳೂರು (ಜಿ).
99	ತುಂಗಭದ್ರ ಶಿಕ್ಷಣ ಮಹಾವಿದ್ಯಾಲಯ, ತರೀಕೆರೆ–577 228, ಚಿಕ್ಕಮಗಳೂರು (ಜಿ).
100	ಎ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಘಂಟೆಕಣಿವೆ, ಎಂ.ಸಿ.ಹಳ್ಳಿ (ಅಂಚೆ), ತರೀಕೆರೆ (ತಾ).
101	ಬಿ.ಜಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಶ್ರೀ ಆದಿಚುಂಚನಗಿರಿ ಶಾಖಾಮಠದ ಆವರಣ, ಶೃಂಗೇರಿ

ಉಪ ಕುಲಸಚಿವ
ಶೈಕ್ಷಣಿಕ ವಿಭಾಗ,
ಕುವೆಂಪು ವಿಶ್ವವಿದ್ಯಾನಿಲಯ

2019-20

	ಮೈಸೂರು ಜಿಲ್ಲೆ-85
	ವಿಶ್ವವಿದ್ಯಾನಿಲಯ ಕಾಲೇಜುಗಳು – 04
1	ಪ್ರಾಂಶುಪಾಲರು ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-570005.
2	ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಲಲಿತಕಲೆಗಳ ಕಾಲೇಜು, ಮಾನಸಗಂಗೋತ್ರಿ, ಮೈಸೂರು-570006.
3	ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-570005.
4	ನಿರ್ದೇಶಕರು ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು-570005
	ವಿಶ್ವವಿದ್ಯಾನಿಲಯ ಕಾಲೇಜು + ಸ್ವಾಯತ್ತ ಕಾಲೇಜು
5	ಪ್ರಾಂಶುಪಾಲರು ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-570005.
	ಸರ್ಕಾರಿ ಸ್ವಾಯತ್ತ ಕಾಲೇಜು-01
6	ಪ್ರಾಂಶುಪಾಲರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಜೆ.ಎಲ್.ಬಿ.ರಸ್ತೆ, ಮೈಸೂರು-570 005.
	ಸರ್ಕಾರಿ ಕಾಲೇಜುಗಳು
7	ಪ್ರಾಂಶುಪಾಲರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಭಾರತೀಯ ಪಠ್ಯಪುಸ್ತಕ ಮುದ್ರಣಾಲಯ ಆವರಣ, ಟಿ.ನರಸೀಪುರ ರಸ್ತೆ, ಸಿದ್ಧಾರ್ಥನಗರ, ಮೈಸೂರು – 570 001.
8	ಪ್ರಾಂಶುಪಾಲರು ಮಹಾರಾಣಿ ಮಹಿಳಾ ಕಲಾ ಕಾಲೇಜು, ಜೆ.ಎಲ್.ಬಿ.ರಸ್ತೆ, ಮೈಸೂರು.
9	ಪ್ರಾಂಶುಪಾಲರು ಮಹಾರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಜೆ.ಎಲ್.ಬಿ.ರಸ್ತೆ, ಮೈಸೂರು.
10	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು-570023.

11	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಿಜಯನಗರ 4ನೇ ಹಂತ, 3ನೇ ಘಟ್ಟ, ಬೆಳವಾಡಿ ಅಂಚೆ, ಹೂಟಗಳ್ಳಿ, ಮೈಸೂರು-17.
12	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಸಿದ್ಧಾರ್ಥನಗರ, ಮೈಸೂರು-570011**
13	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಬನ್ನೂರು-571101,** ಟಿ.ನರಸೀಪುರ ತಾ., ಮೈಸೂರು ಜಿಲ್ಲೆ.
14	ಪ್ರಾಂಶುಪಾಲರು, ಗ್ರೇಡ್ -1 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹೆಚ್.ಡಿ.ಕೋಟೆ-571114.**
15	ಪ್ರಾಂಶುಪಾಲರು, ಶ್ರೀ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹುಣಸೂರು-571105.**
16	ಪ್ರಾಂಶುಪಾಲರು ಸರ್ಕಾರಿ ಮಹಿಳಾ ಕಾಲೇಜು, **ಹುಣಸೂರು-571105**. ಮೈಸೂರು ಜಿಲ್ಲೆ.
17	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರವೆ, ಮಲ್ಲರಾಜಪಟ್ಟಣ, **ಪಿರಿಯಾಪಟ್ಟಣ**-571107.
18	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೆ.ಆರ್. ನಗರ-571602,** ಮೈಸೂರು ಜಿಲ್ಲೆ.
19	ಪ್ರಾಂಶುಪಾಲರು, ಗ್ರೇಡ್-1 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, **ಕೆ.ಆರ್. ನಗರ-571602,** ಮೈಸೂರು ಜಿಲ್ಲೆ.
20	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಸಾಲಿಗ್ರಾಮ-571604,** ಮೈಸೂರು ಜಿಲ್ಲೆ.
21	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು-571301, ಮೈಸೂರು ಜಿಲ್ಲೆ.

ದೂರವಾಣಿ ಸಂಖ್ಯೆ : 2419677
ಫ್ಯಾಕ್ಸ್: 0821-2419363/2419301
ಇ-ಮೇಲ್ : registar@uni-mysore.ac.in
www.uni-mysore.ac.in

ಮೈಸೂರು ವಿಶ್ವವಿದ್ಯಾನಿಲಯ

ಸ್ಥಾಪನೆ.1916

ವಿಶ್ವವಿದ್ಯಾನಿಲಯ ಕಾರ್ಯಸೌಧ
ಕ್ರಾಫರ್ಡ್ ಭವನ, ಮೈಸೂರು-570 005

(Re –accredited by NAAC at "A" Grade with a CGPA of 3.47)
(Ranked 57th overall and 36th among Universities in NIRF ranking 2017)

ಸಂಖ್ಯೆ: ಸಿಡಿಸಿ-3/ಚು.ಪ್ರ/119/2016-17

ದಿನಾಂಕ: 05.03.2020

ಗೆ,

ಕಾರ್ಯದರ್ಶಿಗಳು
ಕರ್ನಾಟಕ ವಿಧಾನಸಭೆ, ವಿಧಾನಸಭೆ ಸಚಿವಾಲಯ,
ವಿಧಾನಸೌಧ, ಅಂಚೆ ಪೆಟ್ಟಿಗೆ ಸಂಖ್ಯೆ – 5074
ಬೆಂಗಳೂರು – 560001.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನಸಭೆಯ ಸದಸ್ಯರಾದ ಶ್ರೀ ಅಪ್ಪಚ್ಚು(ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ. 74 ಕ್ಕೆ ಉತ್ತರ ಒದಗಿಸುವ ಬಗ್ಗೆ.

ಉಲ್ಲೇಖ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.74/2020 ದಿನಾಂಕ: 20.02.2020

* * * * *

ಕ್ರ. ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳೆಷ್ಟು; ಅವು ಯಾವುವು; ಯಾವ ಯಾವ ವಿಶ್ವವಿದ್ಯಾಲಯಕ್ಕೆ ಯಾವ ಯಾವ ಕಾಲೇಜು ಸೇರ್ಪಡೆಗೊಂಡಿದೆ; (ಪೂರ್ಣ ವಿವರ ನೀಡುವುದು)	1. ಮೈಸೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳು – 226 (ಪ್ರತಿ ಲಗತ್ತಿಸಿದೆ)
ಆ)	ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು, ಚಿಕ್ಕಳುವಾರು ಗ್ರಾಮದಲ್ಲಿರುವ ಸ್ನಾತಕೋತ್ತರ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯವನ್ನು "ಕಾವೇರಿ" ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ; (ಪೂರ್ಣ ವಿವರ ನೀಡುವುದು)	ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.
ಇ)	ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ದೂರದಿಂದ ಹೆಣ್ಣುಮಕ್ಕಳು ಬರುತ್ತಿದ್ದು, ಕಳೆದ 6 ವರ್ಷಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ಸದರಿ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ? (ಪೂರ್ಣ ವಿವರ ನೀಡುವುದು)	ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ತಮ್ಮ ನಂಬುಗೆಯ

5/3/2020.

ಕುಲಸಚಿವ

ಪ್ರತಿ,

1. ಮಾನ್ಯ ಕುಲಪತಿಗಳ/ಕುಲಸಚಿವರ ಆಪ್ತ ಸಹಾಯಕರು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
2. ಕಛೇರಿ ಪ್ರತಿ.

22	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿ.ನರಸೀಪುರ-571124, ಮೈಸೂರು ಜಿಲ್ಲೆ.
23	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಬಿಳಿಕೆರೆ**-571103 ಹುಣಸೂರು ತಾಲ್ಲೂಕು.ಮೈಸೂರು ಜಿಲ್ಲೆ.
24	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹನಗೋಡು-571105**, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ.
25	ಪ್ರಾಂಶುಪಾಲರು (ಪ್ರಭಾರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹುಲ್ಲಹಳ್ಳಿ-571314** ನಜಿಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
26	ಪ್ರಾಂಶುಪಾಲರು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಬಿನಿ ಕಾಲೋನಿ ಆವರಣ, **ಭೈರಾಪುರ-571 124.** ತಿ.ನರಸೀಪುರ ತಾ.,ಮೈಸೂರು ಜಿಲ್ಲೆ.
27	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಸರಗೂರು-571 121,** ಹೆಚ್.ಡಿ.ಕೋಟೆ ತಾ., ಮೈಸೂರು ಜಿಲ್ಲೆ
28	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಹೊಸಬೀದಿ, **ತಲಕಾಡು-571 122,** ಟಿ.ನರಸೀಪುರ ತಾ., ಮೈಸೂರು ಜಿಲ್ಲೆ
29	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಬೆಟ್ಟದಪುರ-571 102,** ಪಿರಿಯಾಪಟ್ಟಣ ತಾ., ಮೈಸೂರು ಜಿಲ್ಲೆ
	ಖಾಸಗೀ ಅನುದಾನಿತ + ಸ್ವಾಯತ್ತಕಾಲೇಜುಗಳು-04
30	ಪ್ರಾಂಶುಪಾಲರು, ಜೆ.ಎಸ್.ಎಸ್. ಮಹಿಳಾ ಕಾಲೇಜು, ಸರಸ್ವತಿಪುರಂ, ಮೈಸೂರು-570009
31	ಪ್ರಾಂಶುಪಾಲರು, ಜೆ.ಎಸ್.ಎಸ್. ಕಲಾ, ವಿಜ್ಞಾನ & ವಾಣಿಜ್ಯ ಕಾಲೇಜು, ಬಿ.ಎನ್. ರಸ್ತೆ, ಮೈಸೂರು-570025
32	ಪ್ರಾಂಶುಪಾಲರು ಸಂತ ಫಿಲೋಮಿನಾಸ್ ಕಾಲೇಜು, ಬನ್ನಿಮಂಟಪ ಬಡಾವಣೆ. ಮೈಸೂರು-570015
33	ಪ್ರಾಂಶುಪಾಲರು, ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮಿಪುರಂ, ಮೈಸೂರು-570012
	ಖಾಸಗೀ ಅನುದಾನಿತ ಕಾಲೇಜುಗಳು-08
34	ಪ್ರಾಂಶುಪಾಲರು, ಶಾರದಾ ವಿಲಾಸ ಕಾಲೇಜು, ಕೃಷ್ಣಮೂರ್ತಿಪುರಂ, ಮೈಸೂರು-570004.
35	ಪ್ರಾಂಶುಪಾಲರು, ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ರಾಮವಿಲಾಸ ರಸ್ತೆ, ಮೈಸೂರು-570024.
36	ಪ್ರಾಂಶುಪಾಲರು ಡಿ.ಬನುಮಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು, ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು-570024
37	ಪ್ರಾಂಶುಪಾಲರು, ಟೆರೇಸಿಯನ್ ಕಾಲೇಜು, ಸಿದ್ದಾರ್ಥನಗರ, ಮೈಸೂರು-570011.
38	ಪ್ರಾಂಶುಪಾಲರು, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಶೇಷಾದ್ರಿ ಅಯ್ಯರ್ ರಸ್ತೆ, ಮೈಸೂರು-570001.
39	ಪ್ರಾಂಶುಪಾಲರು, ಬಾಸುದೇವ ಸೋಮಾನಿ ಕಾಲೇಜು, ಕುವೆಂಪುನಗರ, ಮೈಸೂರು-570023.
40	ಪ್ರಾಂಶುಪಾಲರು, ಜೆ.ಎಸ್.ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ದೇವೀರಮ್ಮನಹಳ್ಳಿ, ನಂಜನಗೂಡು, ಮೈಸೂರು ಜಿಲ್ಲೆ-571301.

41	ಪ್ರಾಂಶುಪಾಲರು ವಿದ್ಯೋದಯ ಕಲಾ ಮತ್ತು ವಾಣಿಜ್ಯ ಕಾಲೇಜು, ಟಿ. ನರಸೀಪುರ-571124, ಮೈಸೂರು ಜಿಲ್ಲೆ.
	ಖಾಸಗೀ ಅನುದಾನರಹಿತ ಕಾಲೇಜುಗಳು-44
42	ಪ್ರಾಂಶುಪಾಲರು, ಮಲ್ಲಮ್ಮ ಮರಿಮಲ್ಲಪ್ಪ ವಿಜ್ಞಾನ & ಬಿ.ಬಿ.ಎಂ. ಕಾಲೇಜು, ಸೀತಾವಿಲಾಸ ರಸ್ತೆ, ಮೈಸೂರು-570024.
43	ಪ್ರಾಂಶುಪಾಲರು, ಜೆ.ಎಸ್.ಎಸ್.ಎಸ್. ಸಿಂಹ ಸುಬ್ಬಮಹಾಲಕ್ಷ್ಮಿ ಪ್ರಥಮ ದರ್ಜೆ ಕಾಲೇಜು, # 45-46, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಕೆಆರ್‌ಎಸ್ ರಸ್ತೆ, ಮೈಸೂರು-570016
44	ಪ್ರಾಂಶುಪಾಲರು, ಡಿ. ಬನುಮಯ್ಯ ಸಂಜೆ ಕಾಲೇಜು, ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು-570024
45	ಪ್ರಾಂಶುಪಾಲರು, ಮೈಸೂರು ಮಕ್ಕಳಕೂಟ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜು, ಕೃಷ್ಣಮೂರ್ತಿಪುರಂ, ಮೈಸೂರು-570004.
46	ಪ್ರಾಂಶುಪಾಲರು, ಎನ್.ಐ.ಇ. ಪ್ರಥಮ ದರ್ಜೆ ಕಾಲೇಜು, ಎನ್.ಐ.ಇ. ಕ್ಯಾಂಪಸ್, ವಿಶ್ವೇಶ್ವರನಗರ, ಮೈಸೂರು-570008.
47	ಪ್ರಾಂಶುಪಾಲರು, ಶ್ರೀ ನಟರಾಜ ಮಹಿಳಾ ಪ್ರಥಮ ದರ್ಜೆ ವಸತಿ ಕಾಲೇಜು, ಹೊಸ್‌ಮಠ್ ರಸ್ತೆ, ಮೈಸೂರು-570004.
48	ಪ್ರಾಂಶುಪಾಲರು ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜು, ಶಂಕರಮಠ ರಸ್ತೆ, ಮೈಸೂರು-570 004.
49	ಪ್ರಾಂಶುಪಾಲರು, ಎಂ.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಉದಯಗಿರಿ, ಮೈಸೂರು-570019.
50	ಪ್ರಾಂಶುಪಾಲರು, ಟಿ.ಟಿ.ಎಲ್. ಕಾಲೇಜ್ ಆಫ್ ಬಿಸಿನೆಸ್ ಮ್ಯಾನ್ಯೆಜ್‌ಮೆಂಟ್, ಸರಸ್ವತಿಪುರಂ, ಮೈಸೂರು-570009

51	ಪ್ರಾಂಶುಪಾಲರು, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮಿಪುರಂ, ಮೈಸೂರು-570012.
52	ಪ್ರಾಂಶುಪಾಲರು, ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು, ಮೈಸೂರು-ಬನ್ನೂರು ರಸ್ತೆ, ಆಲನಹಳ್ಳಿ, ಮೈಸೂರು-570010
53	ಪ್ರಾಂಶುಪಾಲರು, ಶ್ರೀ ವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜು, ನಜರ್‌ಬಾದ್, ಮೈಸೂರು-570010.
54	ಪ್ರಾಂಶುಪಾಲರು ಶ್ರೀ ಲಕ್ಷ್ಮೀಹಯಗ್ರೀವ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಕಾಮರ್ಸ್ ಅಂಡ್ ಮ್ಯಾನ್ಯೆಜ್‌ಮೆಂಟ್, ನಂ.211, ದೀವಾನ್ಸ್ ರಸ್ತೆ, ಮೈಸೂರು-570024.
55	ಪ್ರಾಂಶುಪಾಲರು, ಬಿಷಪ್ ನಾರ್ಮನ್ ಕಾರ್ ಸಾರ್ಜೆಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಬಿಸಿನೆಸ್ ಮ್ಯಾನ್ಯೆಜ್‌ಮೆಂಟ್, ಹಾರ್ಡ್ವಿಕ್ ಪ್ರೌಢಶಾಲೆ ಆವರಣ, ಜೆ.ಎಲ್.ಬಿ.ರಸ್ತೆ, ಮೈಸೂರು.
56	ಪ್ರಾಂಶುಪಾಲರು ಮಹಾತ್ಮ ಗಾಂಧಿ ಪ್ರಥಮ ದರ್ಜೆ ಕಾಲೇಜು, ಸಿಎ- ಆದಿಶಕ್ತಿ ರಸ್ತೆ, ಶಕ್ತಿನಗರ, ಮೈಸೂರು-570019
57	ಪ್ರಾಂಶುಪಾಲರು ಎಂ.ಐ.ಟಿ. ಪ್ರಥಮ ದರ್ಜೆ ಕಾಲೇಜು, #169/2, 3ನೇ ಹಂತ, ಪೋರ್ಟ್ ಮೊಹಲ್ಲಾ, ಮಾನಂದವಾಡಿ ರಸ್ತೆ, ಮೈಸೂರು.
58	ಪ್ರಾಂಶುಪಾಲರು, ಶ್ರೀ ಕಾವೇರಿ ಪದವಿ ಕಾಲೇಜು, ಕುವೆಂಪುನಗರ, ಮೈಸೂರು-570023
59	ಪ್ರಾಂಶುಪಾಲರು, ಸೇಪಿಯಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್, ನಂ.2447 ಸ್ನೇಕ್ ಶ್ಯಾಂ ರಸ್ತೆ, ಕೃಷ್ಣದೇವರಾಯ ವೃತ್ತ ವಿಜಯನಗರ 2ನೇ ಹಂತ, ಮೈಸೂರು

60	ಪ್ರಾಂಶುಪಾಲರು ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು, ನಾ.ಸು. ಹರ್ಡೀಕರ್ ಕಟ್ಟಡ ಆವರಣ, ಮಾರುತಿ ದೇವಸ್ಥಾನದ ರಸ್ತೆ, 2ನೇ ಹಂತ, ಗಂಗೋತ್ರಿ ಲೇಔಟ್, ಮೈಸೂರು–570009
61	ಪ್ರಾಂಶುಪಾಲರು, ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು, ದೇವಸ್ಥಾನದ ರಸ್ತೆ, ಜಯಲಕ್ಷ್ಮಿಪುರಂ, ಮೈಸೂರು–570012
62	ಪ್ರಾಂಶುಪಾಲರು, ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜು ಜಯಲಕ್ಷ್ಮಿಪುರಂ, ಮೈಸೂರು–570 012
63	ಪ್ರಾಂಶುಪಾಲರು, ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಆರ್ಟ್ಸ್, ಫ್ಲಾಟ್ ನಂ. 123–127, ಮೇಟಗಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮೈಸೂರು– 570 016.
64	ಪ್ರಾಂಶುಪಾಲರು, ಮೈಸೂರು ಸಿಟಿ ಮೈನಾರಿಟಿ ಪ್ರಥಮ ದರ್ಜೆಕಾಲೇಜು, 1ನೇ ಮಹಡಿ, ಮೂಡಾ ಕಾಂಪ್ಲೆಕ್ಸ್, ಕಾಳಿದಾಸ ರಸ್ತೆ, ವಿಜಯನಗರ 1ನೇ ಹಂತ, ಮೈಸೂರು– 570 017
65	ಪ್ರಾಂಶುಪಾಲರು, ಶ್ರೀ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಗೋಕುಲಂ 2ನೇ ಹಂತ, ಮೈಸೂರು
66	ಪ್ರಾಂಶುಪಾಲರು, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಹೆಚ್.ಡಿ. ಕೋಟೆ–571114, ಮೈಸೂರು ಜಿಲ್ಲೆ.
67	ಪ್ರಾಂಶುಪಾಲರು, ವಿ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜು, ರತ್ನಪುರಿ ಕಾಲೋನಿ–570189, ಸಾಧನಾಪುರ, ಹುಣಸೂರು ತಾ, ಮೈಸೂರು ಜಿಲ್ಲೆ.
68	ಪ್ರಾಂಶುಪಾಲರು, ಭಾರತ ಮಾತಾ ಪ್ರಥಮ ದರ್ಜೆ ಕಾಲೇಜು, ಕೊಪ್ಪ–571 104, ಪಿರಿಯಾಪಟ್ಟಣ ತಾ., ಮೈಸೂರು ಜಿಲ್ಲೆ
69	ಪ್ರಾಂಶುಪಾಲರು, ಸಿಟಿಜನ್ಸ್ ಪ್ರಥಮ ದರ್ಜೆ ಕಾಲೇಜ್ ಆಫ್ ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್, ನಂಜನಗೂಡು ಮೈಸೂರು ಜಿಲ್ಲೆ
70	ಪ್ರಾಂಶುಪಾಲರು, ಪಿ.ಆರ್.ಎಂ. ವಿಜಯ ಪ್ರಥಮ ದರ್ಜೆ ಕಾಲೇಜು, ಗೋಪಾಲಪುರ ರಸ್ತೆ, ಟಿ.ನರಸೀಪುರ–571124, ಮೈಸೂರು ಜಿಲ್ಲೆ
71	ಪ್ರಾಂಶುಪಾಲರು, ಶೇಷಾದ್ರಿಪುರಂ ಪದವಿ ಕಾಲೇಜು, ಇಂಡಸ್ಟ್ರಿಯಲ್ ಏರಿಯಾ, ಸರ್ವೆ ನಂ.317&318, ಹೆಬ್ಬಾಳ್, ಮೈಸೂರು–570 017.
72	ಪ್ರಾಂಶುಪಾಲರು, ಶ್ರೀ ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜು, ಹೆಚ್.ಡಿ. ಕೋಟೆ–571114, ಮೈಸೂರು ಜಿಲ್ಲೆ.
73	ಪ್ರಾಂಶುಪಾಲರು, ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು, ಮಂಡ್ಯ – ಬನ್ನೂರು ರಸ್ತೆ, ಬನ್ನೂರು–571101, (ಚಾಮನಹಳ್ಳಿ ಕ್ರಾಸ್ ಹತ್ತಿರ) ಟಿ.ನರಸೀಪುರ ತಾ., ಮೈಸೂರು ಜಿಲ್ಲೆ
74	ಪ್ರಾಂಶುಪಾಲರು, ಬಿ.ಜಿ.ಎಸ್.ಪ್ರಥಮ ದರ್ಜೆ ಕಾಲೇಜು, ಅಬ್ಬೂರು–571107, ಪಿರಿಯಾಪಟ್ಟಣ ತಾ.,ಮೈಸೂರು ಜಿಲ್ಲೆ
75	ಪ್ರಾಂಶುಪಾಲರು, ಜ್ಞಾನಧಾರಾ ಪ್ರಥಮ ದರ್ಜೆ ಕಾಲೇಜು, #50, ಕಾಫಿವರ್ಕ್ಸ್ ಆವರಣ, ಹುಣಸೂರು–571105, ಮೈಸೂರು ಜಿಲ್ಲೆ
76	ಪ್ರಾಂಶುಪಾಲರು, ಶ್ರೀ ಛಾಯಾದೇವಿ ಪ್ರಥಮ ದರ್ಜೆ ಕಾಲೇಜು, ಮಂಜುನಾಥ ಬಡಾವಣೆ, ಹುಣಸೂರು–571105,ಮೈಸೂರು ಜಿಲ್ಲೆ
77	ಪ್ರಾಂಶುಪಾಲರು, ಸೆಂಟ್ ಜೋಸೆಫ್ ಕಾಲೇಜು, ಹುಣಸೂರು – 571 105.ಮೈಸೂರು ಜಿಲ್ಲೆ

78	ಪ್ರಾಂಶುಪಾಲರು ಹಿಂದೂಸ್ತಾನ್ ಪ್ರಥಮ ದರ್ಜೆ ಕಾಲೇಜು, ನಂ.27, 3ನೇ ಹಂತ, ಇಂಡಸ್ಟ್ರಿಯಲ್ ಸಬರ್ಬ್, ಜೆ.ಪಿ.ನಗರ, ಮೈಸೂರು – 570 008
79	ಪ್ರಾಂಶುಪಾಲರು, ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು – 570 023
80	ಪ್ರಾಂಶುಪಾಲರು, ಶ್ರೀ ಸೂರಜ್ ಕೆ.ಎ ಕ್ರೈಸ್ಟ್ ಕಾಲೇಜು, ಶ್ರೀರಾಮಪುರ ಪೋಸ್ಟ್ ಹೆಚ್.ಡಿ. ಕೋಟೆ ರಸ್ತೆ, ಮೈಸೂರು–570008
81	ಪ್ರಾಂಶುಪಾಲರು ಕರ್ನಾಟಕ ರತ್ನ ದೇ.ಗೌ. ಪ್ರಥಮ ದರ್ಜೆ ಸಂಜೆ ಕಾಲೇಜ್ ವಿಜಯನಗರ 1ನೇ ಹಂತ ಮೈಸೂರು
82	ಪ್ರಾಂಶುಪಾಲರು ಜೀನಿಯಸ್ ಪ್ರಥಮ ದರ್ಜೆ ಕಾಲೇಜು, ಕೆ.ಬಿ.ಎಲ್ ಬಡಾವಣೆ ಆಲನಹಳ್ಳಿ ಮೈಸೂರು 570028
83	ಪ್ರಾಂಶುಪಾಲರು ಡಾ. ಆರ್. ಮನು ಸೆಂಟ್ ಜೋಸೆಫ್ಸ್ ಮಹಿಳಾ ಕಾಲೇಜು, ಸಿ.ಎ –01, 1ನೇ ಹಂತ, ವಿ.ಟಿ.ಯು. ಎದುರುಗಡೆ, ಸಾತಗಳ್ಳಿ, ಮೈಸೂರು–570019
84	ಪ್ರಾಂಶುಪಾಲರು ಕ್ರಿಸ್ತ ಪ್ರಥಮ ದರ್ಜೆ ಕಾಲೇಜು 182/145/ಸಿ, ಬನ್ನೂರು ರಸ್ತೆ, ಸಿದ್ದಾರ್ಥನಗರ, **ಮೈಸೂರು–570011**
85	ಪ್ರಾಂಶುಪಾಲರು ಕಾವೇರಿ ಕಾಲೇಜ್ ಆಫ್ ಲೈಫ್ ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜು, ಕೆ.ಬಿ.ಎಲ್. ಲೇಔಟ್, ದೇವೇಗೌಡ ಸರ್ಕಲ್, ಮೈಸೂರು – 570028
	ಚಾಮರಾಜನಗರ ಜಿಲ್ಲೆ – 18
	ಸರ್ಕಾರಿ ಕಾಲೇಜುಗಳು–09
1	ಪ್ರಾಂಶುಪಾಲರು, ಗ್ರೇಡ್–1 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರ–571313.
2	ಪ್ರಾಂಶುಪಾಲರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಚ್ಚಪ್ಪ ಸರ್ಕಲ್ ಹತ್ತಿರ ಪೇಟೆ ಪ್ರೈಮರಿ ಶಾಲೆ ಆವರಣ, ಚಾಮರಾಜನಗರ– 571313.
3	ಪ್ರಾಂಶುಪಾಲರು ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೊಳ್ಳೇಗಾಲ–571440.**
4	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹನೂರು–571439**, ಕೊಳ್ಳೇಗಾಲ ತಾ.
5	ಪ್ರಾಂಶುಪಾಲರು ಶ್ರೀ ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಯಳಂದೂರು**–571441, ಚಾಮರಾಜನಗರ ಜಿಲ್ಲೆ.
6	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಗುಂಡ್ಲುಪೇಟೆ**–571111.
7	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹನೂರು–571439**, ಕೊಳ್ಳೇಗಾಲ ತಾ.
8	ಪ್ರಾಂಶುಪಾಲರು ಶ್ರೀ ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಯಳಂದೂರು**–571441, ಚಾಮರಾಜನಗರ ಜಿಲ್ಲೆ.
9	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ **ತೆರಕಣಾಂಬಿ–571123** ಚಾಮರಾಜನಗರ ಜಿಲ್ಲೆ
	ಖಾಸಗೀ ಅನುದಾನಿತ ಕಾಲೇಜುಗಳು–04
10	ಪ್ರಾಂಶುಪಾಲರು ಜೆ.ಎಸ್.ಎಸ್. ಮಹಿಳಾ ಕಾಲೇಜು, ಬಿ.ರಾಚಯ್ಯ ಜೋಡಿ ರಸ್ತೆ, ಚಾಮರಾಜನಗರ–571313.
11	ಪ್ರಾಂಶುಪಾಲರು, ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜು, **ಗುಂಡ್ಲುಪೇಟೆ–571111.**

12	ಪ್ರಾಂಶುಪಾಲರು, ಜೆ.ಎಸ್.ಎಸ್. ಮಹಿಳಾ ಕಾಲೇಜು, **ಕೊಳ್ಳೇಗಾಲ–571440**.
13	ಪ್ರಾಂಶುಪಾಲರು, ಬಿಳಿಗಿರಿ ಪ್ರಥಮ ದರ್ಜೆ ಕಾಲೇಜು, **ಯಳಂದೂರು–571441**. ಚಾ.ನಗರ ಜಿಲ್ಲೆ
	ಖಾಸಗೀ ಅನುದಾನರಹಿತ ಕಾಲೇಜುಗಳು–05
14	ಪ್ರಾಂಶುಪಾಲರು, ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ನಂ.34, ಎಂ.ಐ.ಜಿ.2,ಕೆ.ಹೆಚ್.ಬಿ.ಕಾಲೋನಿ, ಚಾಮರಾಜನಗರ–571313.
15	ಪ್ರಾಂಶುಪಾಲರು, ಸೇವಾಭಾರತಿ ಪ್ರಥಮ ದರ್ಜೆ ಕಾಲೇಜು, ಶಂಕರಪುರ, 2ನೇ ಕ್ರಾಸ್, ಶ್ರೀರಾಘವೇಂದ್ರಸ್ವಾಮಿ ಮಠದ ಹತ್ತಿರ, ಬ್ರಮರಾಂಬ ಬಡಾವಣೆ, ಚಾಮರಾಜನಗರ–571313
16	ಪ್ರಾಂಶುಪಾಲರು, ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್, **ಕೊಳ್ಳೇಗಾಲ–571440**
17	ಪ್ರಾಂಶುಪಾಲರು, ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜು, **ಕೊಳ್ಳೇಗಾಲ–571440** ಚಾಮರಾಜನಗರ ಜಿಲ್ಲೆ
18	ಶ್ರೀ ರೇವಣ್ಣ ಎಲ್ ಪ್ರಾಂಶುಪಾಲರು, ಎಂ,ಎ.ಎಂ.ಫಿಲ್ ಗೌತಮಪ್ರಥಮ ದರ್ಜೆ ಕಾಲೇಜು, ಮಹದೇವಪ್ರಸಾದ್ ನಗರ, ಕ್ಯಾಲಿಕಟ್ ರಸ್ತೆ, **ಗುಂಡ್ಲುಪೇಟೆ–571 111**, ಚಾಮರಾಜನಗರ ಜಿಲ್ಲೆ
	ಮಂಡ್ಯ ಜಿಲ್ಲೆ–35
	ಸರ್ಕಾರಿ ಸ್ವಾಯತ್ತ ಕಾಲೇಜು (ಸರ್ಕಾರಿ)–02
1	ಪ್ರಾಂಶುಪಾಲರು, ಗ್ರೇಡ್–1 ಸರ್ಕಾರಿ ಮಹಾವಿದ್ಯಾಲಯ ಮಂಡ್ಯ–570401.
2	ಪ್ರಾಂಶುಪಾಲರು, ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ–570401.
	ಸರ್ಕಾರಿ ಕಾಲೇಜುಗಳು –13
3	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, **ಮದ್ದೂರು**–571428, ಮಂಡ್ಯ ಜಿಲ್ಲೆ.

4	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಮಳವಳ್ಳಿ–571430** ಮಂಡ್ಯ ಜಿಲ್ಲೆ.
5	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಶ್ರೀರಂಗಪಟ್ಟಣ–571430**, ಮಂಡ್ಯ ಜಿಲ್ಲೆ.
6	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೆ.ಆರ್.ಪೇಟೆ–571426**, ಮಂಡ್ಯ ಜಿಲ್ಲೆ.
7	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, **ಕೆ.ಆರ್.ಪೇಟೆ–571426**, ಮಂಡ್ಯ ಜಿಲ್ಲೆ.
8	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೊಪ್ಪ–571425**.ಮದ್ದೂರು ತಾ., ಮಂಡ್ಯ ಜಿಲ್ಲೆ.
9	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ನಾಗಮಂಗಲ**–571432, ಮಂಡ್ಯ ಜಿಲ್ಲೆ
10	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಪಾಂಡವಪುರ**–571434, ಮಂಡ್ಯ ಜಿಲ್ಲೆ
11	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕ್ಯಾತನಹಳ್ಳಿ**–571427, ಪಾಂಡವಪುರ ತಾ. ಮಂಡ್ಯ ಜಿಲ್ಲೆ
12	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಭಾರತೀನಗರ–571422**, ಮಂಡ್ಯ ಜಿಲ್ಲೆ.
13	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೃಷ್ಣರಾಜಸಾಗರ–571607**, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ.
14	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹಲಗೂರು–571421**, ಮಳವಳ್ಳಿ ತಾಲ್ಲೂಕು. ಮಂಡ್ಯ ಜಿಲ್ಲೆ.

15	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೇಲುಕೋಟೆ-571431, ಮಂಡ್ಯ ಜಿಲ್ಲೆ.
	ಖಾಸಗೀ ಅನುದಾನಿತ ಕಾಲೇಜುಗಳು-07
16	ಪ್ರಾಂಶುಪಾಲರು ಪಿ.ಇ.ಎಸ್. ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಮಂಡ್ಯ-571401
17	ಪ್ರಾಂಶುಪಾಲರು, ಹೆಚ್.ಕೆ. ವೀರಣ್ಣಗೌಡ ಪ್ರಥಮ ದರ್ಜೆ ಕಾಲೇಜು, ಮದ್ದೂರು-571428, ಮಂಡ್ಯ ಜಿಲ್ಲೆ.
18	ಪ್ರಾಂಶುಪಾಲರು, ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ನಾಗಮಂಗಲ – 571432. ಮಂಡ್ಯ ಜಿಲ್ಲೆ.
19	ಪ್ರಾಂಶುಪಾಲರು, ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಮಳವಳ್ಳಿ-571430, ಮಂಡ್ಯ ಜಿಲ್ಲೆ.
20	ಪ್ರಾಂಶುಪಾಲರು ಭಾರತೀ ಕಾಲೇಜು, ಭಾರತೀನಗರ-571422, ಮದ್ದೂರು ತಾ.,
21	ಪ್ರಾಂಶುಪಾಲರು ವಿಜಯ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ- 571434. ಮಂಡ್ಯ ಜಿಲ್ಲೆ.
22	ಡಾ. ಬಿ. ರಾಜಣ್ಣ ಪ್ರಾಂಶುಪಾಲರು ಪಿ.ಎಲ್.ಎನ್. ಪ್ರಥಮ ದರ್ಜೆ ಕಾಲೇಜು, ಪುರಿಗಾಲಿ-571463, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ.
	ಖಾಸಗೀ ಅನುದಾನ ರಹಿತ ಕಾಲೇಜುಗಳು-13
23	ಪ್ರಾಂಶುಪಾಲರು ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಎಂ.ಸಿ. ರಸ್ತೆ, ಮಂಡ್ಯ – 571404
24	ಪ್ರಾಂಶುಪಾಲರು ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆ-571426, ಮಂಡ್ಯ ಜಿಲ್ಲೆ.
25	ಪ್ರಾಂಶುಪಾಲರು ಎ.ಡಿ. ಬಿಳೀಗೌಡ ಪ್ರಥಮ ದರ್ಜೆ ಕಾಲೇಜು, ಕೊಪ್ಪ-571425 ಮದ್ದೂರು ತಾ., ಮಂಡ್ಯ ಜಿಲ್ಲೆ.
26	ಪ್ರಾಂಶುಪಾಲರು ಬಿ.ಹೆಚ್. ಮಂಗೇಗೌಡ ಪ್ರಥಮ ದರ್ಜೆ ಕಾಲೇಜು, ಬೆಸಗರಹಳ್ಳಿ-571419, ಮದ್ದೂರು. ಮಂಡ್ಯ ಜಿಲ್ಲೆ.
27	ಪ್ರಾಂಶುಪಾಲರು ಭಾರತೀ ಪ್ರಥಮ ದರ್ಜೆ ಕಾಲೇಜು, ಕಿರುಗಾವಲು-571424, ಮಂಡ್ಯ ಜಿಲ್ಲೆ.
28	ಪ್ರಾಂಶುಪಾಲರು, ಗ್ರಾಮಾಂತರ ಪ್ರಥಮ ದರ್ಜೆ ಕಾಲೇಜು, ಕೆರಗೋಡು-571446. ಮಂಡ್ಯ ಜಿಲ್ಲೆ
29	ಪ್ರಾಂಶುಪಾಲರು ಭಗವಾನ್ ಬುದ್ಧ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನ್ಸೇಜ್‌ಮೆಂಟ್, ನಂ.0421, 5ನೇ ಕ್ರಾಸ್, 2ನೇ ಬ್ಲಾಕ್, ಸಿದ್ಧಾರ್ಥನಗರ, ಮಳವಳ್ಳಿ-571430 ಮಂಡ್ಯ ಜಿಲ್ಲೆ.
30	ಪ್ರಾಂಶುಪಾಲರು ಭಗವಾನ್ ಬುದ್ಧ ಪ್ರಥಮ ದರ್ಜೆ ಸಂಜೆ ಕಾಲೇಜು, ನಂ.0421, 5ನೇ ಕ್ರಾಸ್, 2ನೇ ಬ್ಲಾಕ್, ಸಿದ್ಧಾರ್ಥನಗರ, ಮಳವಳ್ಳಿ-571430ಮಂಡ್ಯ ಜಿಲ್ಲೆ.
31	ಪ್ರಾಂಶುಪಾಲರು ಡಿ.ಪೌಲ್ ಪ್ರಥಮ ದರ್ಜೆಕಾಲೇಜು, ಬೆಳಗೊಳ – 571 606 ಶ್ರೀರಂಗಪಟ್ಟಣ ತಾ. ಮಂಡ್ಯ ಜಿಲ್ಲೆ
32	ಪ್ರಾಂಶುಪಾಲರು ಆರ್.ಕೆ. ಪ್ರಥಮ ದರ್ಜೆ ಕಾಲೇಜು, ಕೆ.ಹೊನ್ನಲಗೆರೆ, ಆಲೂರು ಮದ್ದೂರು ತಾ., ಮಂಡ್ಯ ಜಿಲ್ಲೆ
33	ಪ್ರಾಂಶುಪಾಲರು ಎಸ್.ಟಿ.ಜಿ ಪ್ರಥಮ ದರ್ಜೆ ಕಾಲೇಜು, ಚಿನಕುರುಳಿ ಗ್ರಾಮ, ಪಾಂಡವಪುರ ತಾ. ಮಂಡ್ಯ ಜಿಲ್ಲೆ

34	ಪ್ರಾಂಶುಪಾಲರು ಪರಿವರ್ತನ ಪ್ರಥಮ ದರ್ಜೆ ಕಾಲೇಜು ಚೆಕ್‌ಪೋಸ್ಟ್ ಹತ್ತಿರ, ಮೈಸೂರು ಬೆಂಗಳೂರು ಹೆದ್ದಾರಿ, ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ
35	ಪ್ರಾಂಶುಪಾಲರು ಆಯ್ಸ್ವರ್ ಪ್ರಥಮ ದರ್ಜೆ ಕಾಲೇಜು ಪಿ.ಎಸ್.ಎಸ್.ಕೆ. ಬಿಲ್ಡಿಂಗ್, ವಿಶ್ವೇಶ್ವರ ನಗರ, **ಪಾಂಡವಪುರ – 571434,** ಮಂಡ್ಯ ಜಿಲ್ಲೆ.
	ಹಾಸನ ಜಿಲ್ಲೆ.-46
	ಸರ್ಕಾರಿ ಸ್ವಾಯತ್ತ ಕಾಲೇಜುಗಳು-02
1	ಪ್ರಾಂಶುಪಾಲರು ಸರ್ಕಾರಿ ಕಲಾ ಕಾಲೇಜು, **ಹಾಸನ-573201.**
2	ಪ್ರಾಂಶುಪಾಲರು ಸರ್ಕಾರಿ ವಿಜ್ಞಾನ ಕಾಲೇಜು, **ಹಾಸನ-573201.**
	ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು-23
3	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, **ಹಾಸನ-573201.**
4	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಗಂಧದಕೋಟಿ ಆವರಣ **ಹಾಸನ-573201.**
5	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹೊಳೆನರಸೀಪುರ-573211**, ಹಾಸನ ಜಿಲ್ಲೆ.
6	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, **ಹೊಳೆನರಸೀಪುರ-573211**, ಹಾಸನ ಜಿಲ್ಲೆ.
7	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಅರಸೀಕೆರೆ-573103,** ಹಾಸನ ಜಿಲ್ಲೆ.
8	ಪ್ರಾಂಶುಪಾಲರು, ಶ್ರೀ ಹೆಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಪಡುವಲಹಿಪ್ಪೆ-573211,** ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ.
9	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹಳ್ಳಿಮೈಸೂರು**-573210, ಹೊಳೆನರಸೀಪುರ ತಾ, ಹಾಸನ ಜಿಲ್ಲೆ.
10	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಚನ್ನರಾಯಪಟ್ಟಣ-573116**, ಹಾಸನ ಜಿಲ್ಲೆ.
11	ಪ್ರಾಂಶುಪಾಲರು, ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಕೊಣನೂರು-573130**, ಹಾಸನ ಜಿಲ್ಲೆ.
12	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಸಕಲೇಶಪುರ-573134,** ಹಾಸನ ಜಿಲ್ಲೆ.
13	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹೆತ್ತೂರು-573213,** ಸಕಲೇಶಪುರ ತಾಲ್ಲೂಕು. ಹಾಸನ ಜಿಲ್ಲೆ.
14	ಪ್ರಾಂಶುಪಾಲರು, ವೈ.ಡಿ.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಬೇಲೂರು-573115,** ಹಾಸನ ಜಿಲ್ಲೆ.
15	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಹಳೇಬೀಡು**-573121 ಹಾಸನ ಜಿಲ್ಲೆ.
16	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಅರಕಲಗೂಡು-573102**, ಹಾಸನ ಜಿಲ್ಲೆ.
17	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಲಾಳನಕೆರೆ ಪೋಸ್ಟ್, ಅರಸೀಕೆರೆ ತಾ. **ಗಂಡಸಿ-573164,** ಹಾಸನ ಜಿಲ್ಲೆ.
18	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, **ಜಾವಗಲ್-573125,** ಹಾಸನ ಜಿಲ್ಲೆ.
19	ಪ್ರಾಂಶುಪಾಲರು ಸರ್ಕಾರಿ ಕಾಲೇಜು, **ಆಲೂರು-573213**, ಹಾಸನ ಜಿಲ್ಲೆ.

20	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಸಾವೆ-573124, ಚನ್ನರಾಯಪಟ್ಟಣ ತಾ.ಹಾಸನ ಜಿಲ್ಲೆ
21	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉದಯಪುರ-573225 ಚನ್ನರಾಯಪಟ್ಟಣ ತಾಲ್ಲೂಕು,
22	ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಣಾವರ-573112, ಅರಸೀಕೆರೆ ತಾ.,ಹಾಸನ ಜಿಲ್ಲೆ.
23	ಪ್ರಾಂಶುಪಾಲರು, ಗ್ರೇಡ್-I ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊಸಳೆಹೊಸಳ್ಳಿ-573212, ಹಾಸನ ಜಿಲ್ಲೆ
24	ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರೇಹಳ್ಳಿ-573101, ಬೇಲೂರು ತಾ., ಹಾಸನ ಜಿಲ್ಲೆ
25	ಪ್ರಾಂಶುಪಾಲರು ಮಾದರಿ ಮಹಿಳಾ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರದನಹಳ್ಳಿ, ಅರಕಲಗೂಡು-573102, ಹಾಸನ ಜಿಲ್ಲೆ.
	ಸರ್ಕಾರಿ ಗೃಹವಿಜ್ಞಾನ ಕಾಲೇಜುಗಳು-02
26	ಪ್ರಾಂಶುಪಾಲರು, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹಾಸನ-573201
27	ಪ್ರಾಂಶುಪಾಲರು, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ಹೊಳೆನರಸೀಪುರ-573211, ಹಾಸನ ಜಿಲ್ಲೆ.
	ಖಾಸಗೀ ಅನುದಾನಿತ ಕಾಲೇಜುಗಳು-05
28	ಪ್ರಾಂಶುಪಾಲರು ಎ.ವಿ.ಕೆ. ಮಹಿಳಾ ಕಾಲೇಜು, ಹಾಸನ-573201.
29	ಪ್ರಾಂಶುಪಾಲರು ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜು, ಹಾಸನ-573201.
30	ಪ್ರಾಂಶುಪಾಲರು, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ-573116, ಹಾಸನ ಜಿಲ್ಲೆ.
31	ಪ್ರಾಂಶುಪಾಲರು ಹೊಯ್ಸಳೇಶ್ವರ ಕಾಲೇಜು, ಅರಸೀಕೆರೆ-573103, ಹಾಸನ ಜಿಲ್ಲೆ.
32	ಪ್ರಾಂಶುಪಾಲರು ಶ್ರೀ ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜು, ಗೊರೂರು- 573120. ಹಾಸನ ಜಿಲ್ಲೆ.
	ಖಾಸಗೀ ಅನುದಾನ ರಹಿತ ಕಾಲೇಜುಗಳು-13
33	ಪ್ರಾಂಶುಪಾಲರು ಬಿ.ಈ.ಜಿ. ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪುರಂ, ಹಾಸನ -573201
34	ಪ್ರಾಂಶುಪಾಲರು, ಬಿ.ಈ.ಜಿ. ಪ್ರಥಮ ದರ್ಜೆ ಸಚಿಜೆ ಕಾಲೇಜು, ಬಿ.ಎಂ.ರಸ್ತೆ, ಹಾಸನ-573201
35	ಪ್ರಾಂಶುಪಾಲರು ಜ್ಞಾನಧಾರೆ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂ, ಸಂಪಿಗೆ ರಸ್ತೆ ನಂ.1625, ಓ.ಡಿ.ಡಿ., ಹೆಚ್.ಐ.ಜಿ., ಕೆ.ಹೆಚ್.ಬಿ. ಕಾಲೋನಿ, (ಹೊಸ ಬಸ್‌ಸ್ಟಾಂಡ್ ಎದುರು), ಹೊಳೆನರಸೀಪುರ ರಸ್ತೆ, ಚನ್ನಪಟ್ಟಣ ಬಡಾವಣೆ, ಹಾಸನ - 573 201
36	ಪ್ರಾಂಶುಪಾಲರು ಸಂತ ಜೊಸೆಫರ ಪ್ರಥಮ ದರ್ಜೆ ಕಾಲೇಜು, ಸರಸ್ವತಿಪುರಂ, ಸಾಲಿಗಾಮೆ ರಸ್ತೆ ಹಾಸನ-573201.
37	ಪ್ರಾಂಶುಪಾಲರು, ಸಂತ ಫಿಲೋಮಿನ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ ರಸ್ತೆ, ಹಾಸನ-573201
38	ಪ್ರಾಂಶುಪಾಲರು ಶ್ರೀ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮುಸ್ಲಿಂ ಹಾಸ್ಟೆಲ್ ಬಿಲ್ಡಿಂಗ್, ಶಂಕರಪ್ಪರ ರಸ್ತೆ, ಕೆ.ಆರ್.ಪುರಂ, ಹಾಸನ - 573201
39	ಪ್ರಾಂಶುಪಾಲರು, ಸುಜಲ ಕಾಲೇಜ್ ಆಫ್ ಕಾಮರ್ಸ್, ಅಪೂರ್ವ ಹೋಟೆಲ್ ರಸ್ತೆ, ಉತ್ತರ ಬಡಾವಣೆ, ಹಾಸನ - 573201

40	ಪ್ರಾಂಶುಪಾಲರು ಶಾಂತಲಾ ಮಹಿಳಾ ಪ್ರಥಮ ದರ್ಜೆ ಕಾಲೇಜು, ಪಂಪ್ ಹೌಸ್ ರಸ್ತೆ, ಬೇಲೂರು-573115, ಹಾಸನ ಜಿಲ್ಲೆ.
41	ಪ್ರಾಂಶುಪಾಲರು ಬೆಸ್ಟ್ ಪ್ರಥಮ ದರ್ಜೆ ಕಾಲೇಜು ಹಾಸನ
42	ಪ್ರಾಂಶುಪಾಲರು ನ್ಯೂ ಅಲಯನ್ಸ್ ಪ್ರಥಮ ದರ್ಜೆ ಕಾಲೇಜು ರಾಘವೇಂದ್ರ ಸಾಮಿಲ್ ಗಾಯಿತ್ರಿ ಬಡಾವಣೆ ಚನ್ನರಾಯಪಟ್ಟಣ-573116
43	ಪ್ರಾಂಶುಪಾಲರು ಶ್ರೀ ಸ್ವಾಮಿ ಕೆ.ಎನ್. ಸೆಂಟ್ರಲ್ ಕಾಮರ್ಸ್ ಕಾಲೇಜು, ಕೆಂಪುಚಲುವಜಮ್ಮಣ್ಣಿ ಮಹಿಳಾ ಸಮಾಜ, ಮಹಾರಾಜ ಪಾರ್ಕ್ ಎದರು ಸಾಲಗಾಮೆ ರಸ್ತೆ ಹಾಸನ-573201
44	ಪ್ರಾಂಶುಪಾಲರು ಶ್ರೀ ವಾಸುದೇವ್ ಪ್ರಸಾದ್.ಎಸ್.ಎಂ ಹಾರ್ನನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ, ಹಾಸನ
45	ಪ್ರಾಂಶುಪಾಲರು ರಾಯಲ್ ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್, ಅರಸೀಕೆರೆ-573 103, ಹಾಸನ ಜಿಲ್ಲೆ
46	ಪ್ರಾಂಶುಪಾಲರು ಗೋಲ್ಡನ್ ಪ್ರಥಮ ದರ್ಜೆ ಕಾಲೇಜು, ಕೆ.ಐ.ಎ.ಡಿ.ಬಿ. ವೃತ್ತ ಹೆಚ್.ಎನ್. ಪುರ ರಸ್ತೆ, ಹಾಸನ - 573201
	ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಕಾಲೇಜುಗಳು -38
	ಸರ್ಕಾರಿ ಕಾಲೇಜುಗಳು, ಮೈಸೂರು ಜಿಲ್ಲೆ-01
1	ಪ್ರಾಂಶುಪಾಲರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ವಸಂತಮಹಲ್, ನಜರ್‌ಬಾದ್, ಮೈಸೂರು-570010.
	ಕೇಂದ್ರ ಸರ್ಕಾರಿ ಸಂಸ್ಥೆ-01
2	ಪ್ರಾಂಶುಪಾಲರು ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್, ಮಾನಸಗಂಗೋತ್ರಿ, ಮೈಸೂರು-570006

	ಖಾಸಗೀ ಅನುದಾನಿತ ಕಾಲೇಜುಗಳು-04
3	ಪ್ರಾಂಶುಪಾಲರು ದಿ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್, ಓಂಕಾರ್‌ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯ, ಕುವೆಂಪುನಗರ, ಮೈಸೂರು-570023.
4	ಪ್ರಾಂಶುಪಾಲರು ಶಾರದಾ ವಿಲಾಸ ಟೀಚರ್ಸ್ ಕಾಲೇಜು, ಕೃಷ್ಣಮೂರ್ತಿಪುರಂ, ಮೈಸೂರು - 570004.
5	ಪ್ರಾಂಶುಪಾಲರು ಸೆಂಟ್ ಜೋಸೆಫ್ ಶಿಕ್ಷಣ ಕಾಲೇಜು, ಜಯಲಕ್ಷ್ಮಿಪುರಂ, ಮೈಸೂರು-570012.
6	ಪ್ರಾಂಶುಪಾಲರು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಾಲೇಜ್ ಆಫ್ ಎಜುಕೇಷನ್, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು - 570023.
	ಖಾಸಗೀ ಅನುದಾನರಹಿತ ಕಾಲೇಜುಗಳು-10
7	ಪ್ರಾಂಶುಪಾಲರು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ, ಯಾದವಗಿರಿ, ಮೈಸೂರು-570010.
8	ಪ್ರಾಂಶುಪಾಲರು ಮೌಲಾನಾ ಆಜಾದ್ ಕಾಲೇಜ್ ಆಫ್ ಎಜುಕೇಷನ್, ರಾಧಾಕೃಷ್ಣ ನಗರ, ಟೀಚರ್ಸ್ ಲೇ ಔಟ್, ಡಾ. ರಾಜ್‌ಕುಮಾರ್ ರಸ್ತೆ, ಮೈಸೂರು-570011.
9	ಪ್ರಾಂಶುಪಾಲರು ವಿದ್ಯಾವಿಕಾಸ್ ಬಿ.ಎಡ್. ಕಾಲೇಜು ಆಲನಹಳ್ಳಿ, ಲಲಿತಾದ್ರಿಪುರ ಅಂಚೆ, ಮೈಸೂರು-570010
10	ಪ್ರಾಂಶುಪಾಲರು ಶ್ರೀ ಛಾಯಾದೇವಿ ಕಾಲೇಜ್ ಆಫ್ ಎಜುಕೇಷನ್, ಪೆನ್ಷನರ್ಸ್ ಬ್ಲಾಕ್, ರಾಜೇಂದ್ರನಗರ, ಮೈಸೂರು-570007.
11	ಪ್ರಾಂಶುಪಾಲರು ವಾತ್ಸಲ್ಯ ಕಾಲೇಜ್ ಆಫ್ ಎಜುಕೇಷನ್, ನಂ.140, ನಟರಾಜ ಪ್ರತಿಷ್ಠಾನ, ಶ್ರೀಹೊಸಮಠ, ಮೈಸೂರು-570004.

12	ಪ್ರಾಂಶುಪಾಲರು ಬಿ.ಜಿ.ಎಸ್. ಬಿ.ಎಡ್. ಕಾಲೇಜು, ಕುವೆಂಪುನಗರ, ಮೈಸೂರು 570023
13	ಪ್ರಾಂಶುಪಾಲರು, ಮಹಾತ್ಮ ಗಾಂಧಿ ಬಿ.ಎಡ್. ಕಾಲೇಜು, ಟೀಚರ್ಸ್ ಲೇಔಟ್, ರಾಜಕುಮಾರ್ ರಸ್ತೆ, ಮೈಸೂರು–570 019.
14	ಪ್ರಾಂಶುಪಾಲರು ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ಸುತ್ತೂರು–571129, ಮೈಸೂರು ಜಿಲ್ಲೆ
15	ಪ್ರಾಂಶುಪಾಲರು ಶ್ರೀ ಮಹಾವೀರ ಶಿಕ್ಷಣ ಮಹಾವಿದ್ಯಾಲಯ, ದೊಡ್ಡಹುಣಸೂರು, ಹುಣಸೂರು ತಾ.,
	ಚಾಮರಾಜನಗರ ಜಿಲ್ಲೆ
	ಖಾಸಗಿ ಅನುದಾನರಹಿತ ಕಾಲೇಜುಗಳು–02
16	ಪ್ರಾಂಶುಪಾಲರು ಜೆ.ಎಸ್.ಎಸ್. ಇನ್ಸ್‌ಟಿಟ್ಯೂಟ್ ಎಜುಕೇಷನ್, ಬಿ.ಆರ್.ಹಿಲ್ಸ್ ಜೋಡಿ ರಸ್ತೆ, ಚಾಮರಾಜನಗರ–571313
17	ಪ್ರಾಂಶುಪಾಲರು ನಿಸರ್ಗ ಕಾಲೇಜ್ ಆಫ್ ಎಜುಕೇಷನ್, ಕೊಳ್ಳೇಗಾಲ–571440 ಚಾಮರಾಜನಗರ ಜಿಲ್ಲೆ
	ಮಂಡ್ಯ ಜಿಲ್ಲೆ
	ಖಾಸಗೀ ಅನುದಾನಿತ ಕಾಲೇಜು–01
18	ಪ್ರಾಂಶುಪಾಲರು ಶಂಕರಗೌಡ ಶಿಕ್ಷಣ ಕಾಲೇಜು, ಮಂಡ್ಯ –571401.
	ಖಾಸಗೀ ಅನುದಾನರಹಿತ ಕಾಲೇಜು–09
19	ಪ್ರಾಂಶುಪಾಲರು ಮಾಂಡವ್ಯ ಕಾಲೇಜ್ ಆಫ್ ಎಜುಕೇಷನ್, ಅಸಿಟೇಟ್ ಟೌನ್, ಎಂ.ಸಿ.ರಸ್ತೆ, ಮಂಡ್ಯ –571404.
20	ಪ್ರಾಂಶುಪಾಲರು ಎ.ಇ.ಟಿ. ಕಾಲೇಜ್ ಆಫ್ ಎಜುಕೇಷನ್, ಮಂಡ್ಯ–571402.
21	ಪ್ರಾಂಶುಪಾರು ಸೆಂಟ್ ಜೋಸೆಫ್ಸ್ ಕಾಲೇಜ್ ಆಫ್ ಎಜುಕೇಷನ್, ಮಂಡ್ಯ–571402
22	ಪ್ರಾಂಶುಪಾಲರು ವಿ.ಎಂ. ಲಿಂಗಯ್ಯ ಕಾಲೇಜ್ ಆಫ್ ಎಜುಕೇಷನ್, ಸೋಮನಹಳ್ಳಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
23	ಪ್ರಾಂಶುಪಾಲರು ಭಾರತೀ ಶಿಕ್ಷಣ ಮಹಾವಿದ್ಯಾಲಯ, ಭಾರತೀನಗರ–51422, ಮಂಡ್ಯ ಜಿಲ್ಲೆ
24	ಪ್ರಾಂಶುಪಾಲರು ಭಗವಾನ್ ಬುದ್ಧ ಕಾಲೇಜ್ ಆಫ್ ಎಜುಕೇಷನ್, 5ನೇ ಕ್ರಾಸ್, 2ನೇ ಬ್ಲಾಕ್, ಸಿದ್ಧಾರ್ಥನಗರ, ಮಳವಳ್ಳಿ–571430, ಮಂಡ್ಯ ಜಿಲ್ಲೆ
25	ಪ್ರಾಂಶುಪಾಲರು ಎಸ್.ಎಂ. ಲಿಂಗಪ್ಪ ಕಾಲೇಜ್ ಆಫ್ ಎಜುಕೇಷನ್, ಕೆ.ಆರ್.ಪೇಟೆ–571426, ಮಂಡ್ಯ ಜಿಲ್ಲೆ
26	ಪ್ರಾಂಶುಪಾಲರು ವಿಜಯ ಕಾಲೇಜ್ ಆಫ್ ಎಜುಕೇಷನ್, ಕೃಷ್ಣನಗರ 2ನೇ ಹಂತ, ಪಾಂಡವಪುರ–571434, ಮಂಡ್ಯ ಜಿಲ್ಲೆ
27	ಪ್ರಾಂಶುಪಾಲರು ಶ್ರೀ ಶಂಭುಲಿಂಗೇಶ್ವರ ಕಾಲೇಜ್ ಆಫ್ ಎಜುಕೇಷನ್, ಸಿ.ಪಿ.ಎಡ್. ಕಾಲೇಜ್ ಕ್ಯಾಂಪಸ್, ಜಯಂತಿನಗರ, ಕೆ.ಆರ್.ಪೇಟೆ ರಸ್ತೆ, ಪಾಂಡವಪುರ–571427. ಮಂಡ್ಯ ಜಿಲ್ಲೆ
	ಹಾಸನ ಜಿಲ್ಲೆ
	ಖಾಸಗೀ ಅನುದಾನಿತ ಕಾಲೇಜುಗಳು–04
28	ಪ್ರಾಂಶುಪಾಲರು ಹಾಸನಾಂಬ ಶಿಕ್ಷಣ ಕಾಲೇಜು, ವಿದ್ಯಾನಗರ, ಹಾಸನ–573201
29	ಪ್ರಾಂಶುಪಾಲರು ವಿವೇಕಾನಂದ ಶಿಕ್ಷಣ ಕಾಲೇಜು, ಅರಸೀಕೆರೆ–573103. ಹಾಸನ ಜಿಲ್ಲೆ
30	ಪ್ರಾಂಶುಪಾಲರು ಶ್ರೀ ಆದಿಚುಂಚನಗಿರಿ ಶಿಕ್ಷಣ ಕಾಲೇಜು, ಚನ್ನರಾಯಪಟ್ಟಣ–573 106, ಹಾಸನ ಜಿಲ್ಲೆ.
31	ಡಾ. ಎನ್.ಎಸ್.ಸುರೇಶ್ ಪ್ರಾಂಶುಪಾಲರು ಜೆ.ಎಸ್.ಎಸ್.ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್ ಸಕಲೇಶಪುರ–573134, ಹಾಸನ ಜಿಲ್ಲೆ.

	ಖಾಸಗೀ ಅನುದಾನರಹಿತ ಕಾಲೇಜುಗಳು–05
32	ಪ್ರಾಂಶುಪಾಲರು ರಾಜೀವ್ ಕಾಲೇಜ್ ಆಫ್ ಎಜುಕೇಷನ್, 3ನೇ ಕ್ರಾಸ್, ಸಂಪಿಗೆ ರಸ್ತೆ, ಕೆ.ಆರ್.ಪುರಂ, ಹಾಸನ–573201
33	ಪ್ರಾಂಶುಪಾಲರು ಎಸ್.ವಿ.ಎಂ. ಕಾಲೇಜ್ ಆಫ್ ಎಜುಕೇಷನ್, ಲಕ್ಷ್ಮಿಪುರಂ ಎಕ್ಸ್‌ಟೆನ್‌ಷನ್, ಹಾಸನ–573201.
34	ಪ್ರಾಂಶುಪಾಲರು ಎನ್.ಡಿ.ಆರ್.ಕೆ. ಕಾಲೇಜ್ ಆಫ್ ಎಜುಕೇಷನ್, ಬಿ.ಎಂ.ರಸ್ತೆ, ಹಾಸನ–573201.
35	ಪ್ರಾಂಶುಪಾಲರು ಶ್ರೀರಂಗ ಕಾಲೇಜ್ ಆಫ್ ಎಜುಕೇಷನ್ (ಬಿ.ಎಡ್.) ಆಕಾಶವಾಣಿ ಎದುರು, ಕಾರ್ಮಲ್ ಮಾತಾಶ್ರಮ ರಸ್ತೆ, ಹೇಮಾವತಿನಗರ ಕೊನೆ ಹಂತ, ಹಾಸನ–573201.
36	ಪ್ರಾಂಶುಪಾಲರು ಅನಂತ ಸದ್ವಿದ್ಯಾ ಕಾಲೇಜ್ ಆಫ್ ಎಜುಕೇಷನ್, ಬಿ.ಹೆಚ್. ರಸ್ತೆ, ಅರಸೀಕೆರೆ–573203, ಹಾಸನ ಜಿಲ್ಲೆ
	ಮಂಡ್ಯ ಜಿಲ್ಲೆ – ದೈಹಿಕ ಶಿಕ್ಷಣ ಕಾಲೇಜು
	ಖಾಸಗೀ ಅನುದಾನರಹಿತ ಕಾಲೇಜು–02
37	ಪ್ರಾಂಶುಪಾಲರು ಶ್ರೀ ಶಂಭುಲಿಂಗೇಶ್ವರ ದೈಹಿಕ ಶಿಕ್ಷಣ ಕಾಲೇಜು, ಜಯಂತಿನಗರ, ಕೆ.ಆರ್.ಪೇಟೆ ರಸ್ತೆ, ಪಾಂಡವಪುರ ತಾ., ಮಂಡ್ಯ ಜಿಲ್ಲೆ.
37	ಪ್ರಾಂಶುಪಾಲರು ಬಿ.ಜಿ.ಎಸ್. ದೈಹಿಕ ಶಿಕ್ಷಣ ಮಹಾವಿದ್ಯಾಲಯ, (ಬಿ.ಪಿ.ಎಡ್) ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾ. ಮಂಡ್ಯ ಜಿಲ್ಲೆ.
	ವಾಕ್ ಮತ್ತು ಶ್ರವಣ ಸಂಸ್ಥೆಗಳು–02
	ಕೇಂದ್ರ ಸರ್ಕಾರಿ ಸಂಸ್ಥೆ–01
1	ನಿರ್ದೇಶಕರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು–570006

	ಖಾಸಗೀ ಅನುದಾನರಹಿತ–01
2	ಪ್ರಾಂಶುಪಾಲರು ಜೆ.ಎಸ್.ಎಸ್. ವಾಕ್ ಮತ್ತು ಶ್ರವಣ ಸಂಸ್ಥೆ, ಜೆ.ಎಸ್.ಎಸ್. ಹಳೆಯ ಆಸ್ಪತ್ರೆ ಕಟ್ಟಡ ಎಂ.ಜಿ.ರಸ್ತೆ, ಮೈಸೂರು–570 004.
	ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು–01
	ಖಾಸಗೀ ಅನುದಾನರಹಿತ–01
1	ಪ್ರಾಂಶುಪಾಲರು ವಿದ್ಯಾವಿಕಾಸ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಬಿ–2 ಬಿಲ್ಡಿಂಗ್, 1ನೇ ಮಹಡಿ ಪ್ರಥಮ ದರ್ಜೆ ಕಾಲೇಜು, ವಿವಿಇಟಿ ಕ್ಯಾಂಪಸ್, ನಂ.127–128, ಮೈಸೂರು ಬನ್ನೂರು ರಸ್ತೆ, ಆಲನಹಳ್ಳಿ ಅಂಚೆ, ಮೈಸೂರು–570028
	ಕೇಂದ್ರ ಸರ್ಕಾರಿ ಸಂಸ್ಥೆಗಳು–01
1	ನಿರ್ದೇಶಕರು ಆಹಾರ ಸಂರಕ್ಷಣಾ ಸಂಶೋಧನಾಲಯ (ಡಿ.ಎಫ್.ಆರ್.ಎಲ್.) ಸಿದ್ಧಾರ್ಥನಗರ, ಮೈಸೂರು–570011

ಮೈಸೂರು ಪ್ರ.ದ.ಕಾ.	–	85
ಚಾ.ನಗರ ಪ್ರ.ದ.ಕಾ.	–	18
ಮಂಡ್ಯ ಪ್ರ.ದ.ಕಾ.	–	35
ಹಾಸನ ಪ್ರ.ದ.ಕಾ.	–	46
ಶಿಕ್ಷಣ ಕಾಲೇಜುಗಳು	–	38
ವಾಕ್ ಮತ್ತು ಶ್ರವಣ ಸಂಸ್ಥೆ	–	02
ಹೋಟೆಲ್ ಮ್ಯಾನೇಜ್‌ಮೆಂಟ್	–	01
ಕೇಂದ್ರ ಸರ್ಕಾರಿ ಸಂಸ್ಥೆಗಳು	–	01
ಒಟ್ಟು	–	226

88
33
105
1 1
226

83
33
105
1
65

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇದರ ವ್ಯಾಪ್ತಿಗೆ ಒಳಪಡುವ ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಗಳ ಮಹಾವಿದ್ಯಾಲಯಗಳ ಯಾದಿ.

Sl. No	Name of the College	Course/s offered
	DHARAWAD DISTRICT	
	CONSTITUENT COLLEGES	
1	Karnatak Arts College, College Road, Dharwad - 580001	BA;B.Com;BBA; B.Com (CS); MA English; MA Hindi; MA Economics; MTA
2	Karnatak Science College, Dharwad- 580001	B.Sc;BCA;B.Sc (CS);M.Sc Maths; M.sc Chemistry; M.Sc Physics
3	University College of Education, Dharwad -580001	B.Ed
4	Karnataka Univerisyt's Sir. Siddappa Kambali Law college, Dharwad - 580001	LLB
5	University College of Fine Art and Music,Dharwad - 580001	B.Music
	AFFILIATED COLLEGES	
6	JSS Banashankari Arts,Commerce and S.K.Gubbi Science College, Vidyagiri, Dharwad - 580004	BA;B.Com; B.Sc; M.Com, M.Sc Chemistry, M.Sc Physics
7	J.S.S Shri. Manjunatheshwar Institute of Under Graduate & Post Graduate Studies, Vidya giri, Dharwad .	BBA;BCA; M.Sc, Comp.Sci; M.A (Eng); PGDCA;
8	KLES's J.G.College of Commerce Jnanaprabha Campus, Hubballi - 580 021	B.Com;M.Com
9	KLES's Sri.Kaddasiddeshwar Arts and HSK Science Institute, Hubballi - 580031	BA;B.Sc;M.Sc (Maths); B.Sc (CS)
10	BMHEC's CSI College of Commerce, Dharwad-580001	B.Com;BCA
11	KLES's P.C.Jabin Science College, Hubballi - 580031 (Autonomous)	B.Sc;BCA;M.Sc (Che);M.Sc Bio-Tech); M.Sc Physics; M.sc Comp.Sci
12	Anjuman-E-Islam's Nehru Arts, Science and Commerce College Ghantikeri Hubli.- 20	BA;B.Com; B.Sc;BBA;BCA;MA (Eco);M.com;MA English
13	BMHEC's Kittel Science College, P.B.Road, Dharwad - 580001	B.Sc;M.Sc (Comp.Sci)
14	NTSS Shree Shankar Arts and Commerce College Hubli - sollapur Road, Navalgund.- 582208	BA;B.Com
15	KLES's Shri Mrityunjaya Arts and Commerce College, Near Durgadeve Temple, Dharwad.- 580008	BA;B.Com; M.Com
16	MVAS Shree K.G.Nadgir College of Phy.Education Maratha Colony Road, Dharwad - 580008	B.P.Ed
17	KLE's College of Education, Vidyanagar, Hubli – 580031	B.Ed /M.Ed
18	GES's G.S.Patil Arts and Commerce College, Kundagol -581 113	BA;B.Com
19	Goodnews Welfare Society's Arts, and Commerce College, Kalaghatagi - 581 204	BA;B.Com

20	Anjuman Arts, Science and Commerce College, Vijay Road, Dharwad-580001	BA;B.Com; B.Sc; M.A. (English) ,M.Com

21	KSS Vijayanagar College of Education, Vidyanagar, Hubli - 580 031	B.Ed.M.Ed
22	SJMV Mahant 1st Grade Arts and Commerce College, Rayapur, Dharwad . - 580009	BA;B.Com
23	Kittel Arts College, P.B.Road, Dharwad - 58001	BA;MA Kannada
24	Govt., First Grade College, Vidyanagar, Alnavar - 581 103 Tq:Dharwad	BA;B.Com
25	KSS Arts and Commerce College, Vidyanagar Hubli- 58031	BA;B.Com;B.Sc;M.Com
26	Govt., First Grade College, Gudgeri- 581 107	BA:B.Com;BBA
27	Shri Amruteshwar Arts and Commerce College, Annigeri - 582 201 Tq: Navalagund	BA;B.Com
28	Sharana Nooliya Chandayya Dr.B.R.Ambedkar Smaraka First Grade Arts and Commerce College, Gangadharnagar, Hubli - 580 020	BA;B.Com
29	KSS B.S.W. College Vidyanagar, Hubli. - 580031	BSW
30	KLE's B.B.A. College, Vidyanagar, Hubli.- 580031	BBA
31	Indian Institute of Inspirational Leadership for Rural Development, surashettikoppa Tq:Kalaghatgi	B.A. (I.L.R.D)/ Yoga
32	SJMVS Arts and Commerce College, Murusavirmath Campus, Hubli.- 580028	BA;B.Com
33	Veman Vidyavardhak Sangh's KH Patil College of Business Administration Behind Raddi Hostel, Vidyanagar, Hubli.- 580031	BBA
34	KLE's Institute of Management Studies and Research, Vidya nagar, Hubli	MBA
35	Dr.K.S.Sharma College of Computer Applications, Basveshwarnagar, Hubli.- 580036	BCA;PGDCA
36	Government College of Fine Arts, Technical Education Board, (DIET) College Road, Dharwad.- 580008	BFA
37	Anjuman Institute of information Science and Management, Near Old Bus Stand, Anjuman Campus, Dharwad - 580 001	BBA
38	Anjuman Institute of Information Science and Management,Vijay Road Dharwad.- 580001	BCA;BBA
39	SANA College of Information Science and Management, Shantiniketan, Bairidevarkoppaa, Hubli. - 580025	BBA;BCA
40	Govt. First Grade Arts, and Commerce College, Rajanagar, Hubli.- 580032	BA;B.Com;BBA;B.Sc
41	R.S.Shetty College of Commerce (Corporate Secretary) Dharwad.- 580004	B.Com(CS)
42	K.E.Board's First Grade Arts and commerce College, Dharwad.	BA;B.Com
43	Anjuman Centary B.Ed College, Ghantikeri, Hubli-580 020	B.Ed
44	Shri Siddarameshwar Education College,Kalyan Nagar, Dharwad.- 580007	B.Ed
45	SANA College of Education, Shantiniketan Bairidevarkoppa, P.B. Road, Hubli-580025.	B.Ed
46	Rural B.Ed College Plot No. 19 "C" Sattur, P.B.Road, Dharwad. - 580 009	B.Ed

47	Sonia Education Trust's College of Education , S.R.Nagar, Near Microwave Tower, Tejashwi Nagar, Dharwad.- 580002	B.Ed

48	Al-Meezan College of Education,High Lands, Anand Nagar Road, Old Hubli, Hubli.- 580024	B.Ed
49	Vishwashanti Foundation's Oxford College of Business Administration Keshwapur Solapur Road, Hubli- 580023	BBA
50	Vishwashanti Foundation's Oxford College of Computer Applications Keshwapur, Solapur Road, Hubli. – 580021	BCA
51	Govt., First Grade College, Kumareshwar Nagar Near New Busstand, Dharwad.- 580008	BA;B.Com;BBA;B.Sc
52	Adept Foundation Samsthe's Adept College of Business Administration, , RN Shetty Stadium Near Sahitya Bhavana, Dharwad	BBA/MBA
53	Govt. First Grade College, Old Municipality Building, Navalagund - 582208	BA;B.Com; B.Sc;BBA
54	Govt. First Grade College, Kalaghatagi.	BA;B.Com; B.Sc
55	Govt. First Grade College, Near Shambulingeshwar Temple, Shivaji Nagar Kundgol.	BA;B.Com; B.Sc;BBA
56	Global Educare Foundation's Global College of Computer Application Shettar Layout, Kumarvyas Nafar, Hubli – 580031	BCA
57	Vidya Bharati Foundation I.B.M.R B.C.A College Opp of KIMS Main Gate Vidya Nagar, Hubli. – 21	BCA
58	Rajeeva Gandhi Edn. Societies B.C.A College Mahendrakar Bldg, opp. Regal Talkies, Dharawad.	BCA
59	Global Educare Foundation Global B.B.A College, Shettar Layout, Kumarvyas Nagar, Hubli – 580031	BBA
60	Vidya Bharati Foundation I.B.M.R B.B.A College Vidya Nagar Hubli – 580 021	BBA;MBA
61	Rajeev Gandhi Edn. Societies B.B.A College Mahendrakar Bldg. opp. Regal Talkies, Dharwad.	BBA
62	Dr. D. G. Shetty Edn. Socities R.S Shetty B.C.A College Near K.M.F Dharawad. -580004	BCA
63	Patima B.B.A College Keshwapur Hubli.- 580023	BBA
64	Shri. Mahadevappa Basalingappa Hilli Govt. I Grade College Annigeri – 582201, Tq- Navalagund	BA;B.Com; B.Sc;
65	Janata Shikshna Samiti's J.S.S Shri. Manjunatheshwar B.Ed College, Vidyagiri Dharwad - 580004	B.Ed
66	Shri Channabasaveshwar Education Societies Shri. Sai B.Ed College, Navanagar Hubli - 580 025	B.Ed
67	Diaosis Board of Education and Welfare Fathima College of B.C.A. Keshwapur, Hubli-580023	BCA
68	Sidu Vidya Sansthe Nalanda B.C.A College Vidyaranya, Gadag Road, Bhandiwad , Hubli – 23	BCA
69	Vishwashanti Foundation Sansthe Oxford College of Commerce Kusugal Road, Keshwapur, Hubli.	B.Com
70	Vidhya Sarswati Foundation CIM Grad B.B.A College White House, Desai Building, Sarswatpur, Dharwad	BBA
71	Shree Basaweshwar Rural Education and Development Trust Shree Basaweshwar B.B.A College, Plot No. 19, Industrial Area, Sattur, Dharwad	BBA
72	KLES Society's College of Business Administration and Computer Application. RLS PU College Ground, Opp.Lingayat Town Hall, , Dharwad - 580 008	BBA/BCA
73	Kaizen Edplus society Yureka Centre Institute of exlence in Management Science (M.B.A) Tarihal Hubli.- 580026	M.B.A /PGDBM
74	Global Network Society Global Business School S. N. 326 B Opp: Mahima Hotel Hubli.	MBA

75	JSS Dr. D Verendra Heggade Institute of Management Studies and Research Vidyagiri, Dharwad - 580004	M.B.A
76	Shri. Bagawan Mahaveer Jain Education and Culturel Trusts Jain B.B.A College, Suvidha Plaza C.T.S No. 2927/A-6 Bailappanavar Nagar, Hubli.-580029	BBA
77	Dr. Sarojini B.S.W College, Adargunchi Tq: Hubli, Dt:Dharwad	BSW
78	Shri. Channabasaveshwar Shikshna Samste, Shri. Sai Phy. College, Navanagar Hubli - 580 025	B.P.Ed
79	Pragati Foundations Mahatma Gandhi B.S.W College, Tori,a;esj Building first floor, near Toll Naka,, Vidyagiri, Dharawad	BSW
80	Shri, Jagadguru Renekacharya group Education Society, Shri Jagadguru Renukacharya Education College, Noolvi - 580 214	B.Ed
81	V.H Marad M.Ed College, Sattur, Dharwad - 580 009	M.Ed
82	Deyosis Board of Education and Social Welfare Trust, Our Lady of Fatima College of Commerce, Keshawapur, Hubli – 580023,	B.Com
83	PJS Maharani First Grade Arts and Commerce College, Gurunath Nagar, Old Hubli-24	BA;B.Com
84	Channabasamma Ishwargouda Chikkanagouda (CIC) Grameen Shikshana Samste CIC Arts and Commerce College, Adaragunchi - 580028 Tq –Hubli,	BA;B.Com, M.Com
85	VidyaBharati Foundations IBMR College of Commerce Akshaya Colony Vidya Nagar,Hubli -21	B.Com, M.Com
86	JK College of Commerce, Brandavana Lay out Gurudatta Bhavan Back side, Shivamandir, Jayanagar, Vidyanagar Hubli 21	B.Com
87	Basavareddy Education Society's Basavareddy Arts and Commerce College, Kelageri Road, Sampige Nagar, Dharwad	BA;B.Com
88	Dr. D. G. Shetty Edn. Socities R.S Shetty College of Commerce, jyan Degul, Near K.M.F Dharawad.-580004	B.Com
89	Suvrna Educational Trust, Suvarna Arts and Commerce Collge, Vidyagiri Busstop, Opp. Syndicate Bank, Dharwad- - 580004	BA;B.Com
90	SSK Shri. Tulajabhavani Education society's SSK Arts and Commerce College, MT Mill Road, chanukya puri, Hubli – 24	BA;B.Com
91	Veman Vidyavardhak Sangh's KH Patil Commerce College, Behind Reddi Hostel, Vidya Nagar,Hubli - 580031	B.Com
92	JSS Shri. Manjunatheshwar Commerce College, Heggeri, Hubli	B.Com
93	Sana Educational and Charitable Trust Sana Commerce College, Shantiniketan, Bharidevarakoppa, Hubli – 580025	B.Com
94	Shri. Bhagvan Mahavir Jain Educational and Culture Trust Jain Commerce College, Suvidha Plaza C.T.S No. 2927/A-6 Bailappanavar Nagar, Hubli.-580029	B.Com
95	Chetana Business School Institute of Management Studies & Research, 100 Ft Road, Tajnagar, Srinagar, Unkal, Hubli - 580 031	MBA
96	Shri. Vidya Saraswati Foundations CIM Arts and Commerce College, white house, Desai bukIding, Sarswatpur, Dharwad - 580 002	BA;B.Com
97	Akkihal Foundations Smt. Shri. G. S Akkihal Commerce College, Near Sharada High School, Saptapur, Dharwad - 580001	B.Com
98	CBS Charitable Foundations CBS Arts, Commerce and Science College, Noolvi - 28 Tq - Hubli	BA;B.Com; B.Sc
99	VidyaBharati Foundations Institute of Business Management and Research, (M.B,A) Akshya Colony, Vidya Nagar, Hubli	MBA
100	KLES's College of Commerce, BVB Campus, Vidya Nagar, Hubballi 580031	B.Com

101	St.Joseph's Commerce College, College Road, Dharwad.- 580008	B.Com
102	JSS Shri. Manjunatheshwar UG and PG Study Centre Commerce College, Vidyagiri, Dharwad	B.Com
103	Maratha Vidya Prasarak Mandal Shri. Chatrapati Shivaji Maharaj Arts and Commerce College, Savadatti Road, Dharwad - 58	BA;B.Com
104	Global Educare Foundation Global Commerce College, Shettar Layour, Kumarvyas Nagar, Hubli - 580 031	B.Com
105	Akshara Foundation Nidvani College, Station Road , Dharwad	B.Com
106	Shri. Ma Ni Pra Channabasav Arts and Commerce College, Garag - 581 105	BA;B.Com
107	Vijayee Karnataka Arts, Commerce and Science College Hoyasal Nagar, Dharwad - 580 003	BA;B.Com;B.Sc
108	Samartha Degree College of Commerce, , Shirur Park, Vidyanagar, Hubli - 21	B.Com
109	Y. B Annigeri Commerce Degree College, Saptapur Dharwad	B.Com
110	Chetana Commerce College, Tajnagar, Hubli - 580 031	B.Com;BCA
111	Parivartana Commerce Degree College, Gopanakoppa, Unakal Road, Manovikas nagar, Devanga pete, Hubli - 580023	B.Com
112	Chinmaya Degree College, Mayuri Estate, Nagashettykoppa Hubballi - 580 023	B.Com
113	KLE Arts and Commerce Ist Grade College, Sounshi - 581 117 Tq- Kundagol	BA;B.Com
114	JSS Institute of Speech & Hearing , Near Taponvana, Kelageri Road, Dharwad	BASLP
115	Sukurti Commerce College, Hubli	B.Com
116	VidyaBharati Foundation IBMR Education College, Hubli	B.Ed
117	Seva Asharama Trust mahalaxmi B.Com (CS) College Anchatageri Tq- Hubli Dist - Dharwad	B.Com(CS)
118	Seva Asharama Trust mahalaxmi BSW College Anchatageri Tq- Hubli Dist - Dharwad	BSW
119	Belagaum Diocesc Board of Education and Socioal Welfare St. Theraja Education College Alnavar	B.Ed
120	Acharya Shri. Gunadhara Nandi Maharaj Arts and Commerce College, Navagraha Teerthakshetra Varur Tq- Hubli Dist Dahrwad	BA;B.Com
121	Vision Fly College, Pawar Complex, 84/3 3rd Floor, Hosur, Hubli - 580021	BTA
122	Prijam Degree College, Saptapur, Dharwad	B.Com; B.Sc
123	Classic Degree College, Near Tapovan, Kyarakoppa Road, Dharwad 580008	BA; B.Com; B.Sc
124	Global Innonative College of Computer Application, Akshaya Colony, Shirur Park, Hubli -30	BCA
125	Global Innonative College of Science, Akshaya Colony, Shirur Park, Hubli - 31	B.Sc
126	Shantiniketan Commerce College, Ghantikeri Hubli	B.Com
127	Jagadguru Shri. Shivanand Commerce Degree College, Kundgol - 581113 Dist - Dharwad	B.Com

128	Shri. Basaveshwar International Yoga Kendra, Kundgol - 581113 Dist - Dharwad	Yoga

	GADAG DISTRICT	
1	KLES's Arts and Commerce College, Hatalageri Naka, Masari, Gadag - 582 101	BA;B.com
2	KLES's J.T.college of Arts, Science and Commerce, Hatalageri Naka, Gadag. - 582101	BA;B.com; B.Sc ;BCA; M.Sc Physics, M.Sc Maths, M.Com
3	Shree Annadaneshwar Arts, Science & Commerce College, Naregal. - 582 119 Tq:Ron	BA;B.Com; B.SC. M.Sc
4	Shree Siddeshwar Govt., I Grade College, Nargund.- 582207	BA;B,Com;B.Sc; M.Sc Physics, M.sc Com. Science, M.Sc Maths, M.com, MA History
5	TMC Muncipal Arts College Laxmeshwar.- 582116, Tq: Shirahatti	BA
6	Adarsha Shikshana Samiti Shri. Vishwanath Ramachandrappa Kustagi Memorial College of Commerce Gadag-Betageri -	B.Com;BBA/M.Com
7	K.R.Bellad Arts and Commerce College, Mundargi.- 582118	BA;B.Com;MA Economics
8	KVVS Jagadguru Panchacharya College of Education, Hatalageri Road, Gadag - 580 101	B.Ed
9	KSS Arts,Science and Commerce College, Vidyanagar, Masari Gadag- 582101	BA;B.Com; BSC; MA Kan, MA English; M.Com; M.Sc Physics, M.Sc Chemistry, M.Sc Maths
10	S.B.S. Govt., First grade College, Gajendragad 582 114 Tq: Ron	BA;B.Com;B.Sc. BBA
11	Vijaya College of Fine Arts, T.F.Akki Arts Complex T.P. Akki Road, Rajeev Gandhi Nagar, Gadag- 582101	BFA;MFA
12	SKVPS Arts,Science and Commerce College Hole-Alur.- - 582203 Tq: Ron.	BA;B.Com; BSC
13	Shree Prabhurajendra College of Physical Education, Mundaragi Road Gadag.- 582101	B.P.Ed/yoga
14	Pandit Panchaxara Gavaigalavara Music College, Manchaxara Nagar, Gadag - 582 101	B.Music /M.Music
15	J.T.Vidya Peetha's Shree Basaveshwar Arts and Commerce College, Shri Jagadguru Tomtdarya Math Campus, Gadag- 582101	BA;B.Com
16	Pandit Panchaxara Gavaigalavara Arts College, Gadag - 582 101	BA;B.Com
17	GVVS's S.M.Bhoomaraddi Arts and Commerce College, Gajendragad. - 582112 Tq: Ron.	BA;B.Com
18	Sri.Jagadguru Fakkireshwar Govt., I Grade College, Shirahatti..- 582120	BA;B.Com B.Sc;BBA;BCA
19	HSSS's Hulkoti Co-Operative Education Society's Arts, Science and Commerce College, Opp. K.H.Patil Stadium,Gadag. - 582 101	BA;B.Com;B.Sc
20	KKS B.S.W.College, Rajeev Gandhi Nagar Gadag-	BSW;MSW
21	KSS's Arts College, Yalavatti Road, Mulgund.- 582117	BA;B.Com
22	Anglo-Urdu School Committe's Taj Shameer Arts and Commerce College, Near Raillway station, Gadag - 582101	BA;B.Com
23	Basav Yoga kendra, Siddalinga Nagar, Gadag - 582 103	Yoga
24	Shri. J.T. Govt., First Grade College, Muncipaliti Bldg, Mundargi.- 5822118	BA;B.Com;B.Sc ;BBA
25	Rajiv Gandhi Education Society's College of Education, Gadag Road, Ron. - 582209 Tq:Gadag.	B.Ed

26	Smt.Manoramabai Bhimarao Huilgol College of Education Croni Road, Gadag.- 582101	B.Ed

27	Dr.PGASS's Pandit Panchakshara Gavaigalavar College of Education, Hatalageri Road, Gadag. - 582101	B.Ed
28	D.C.Pavate Education College, Mundaragi Road, Gadag - 582 103	B.Ed
29	Priyadarashni College of Education KSRTC Depot Road, Mundargi - 582118	B.Ed
30	Jagadguru Annadaneshwar Vidya Samiti Education College Byadavadagi Road, Mundargi-582118.	B.Ed
31	Govt., First Grade College,Pala Badami Road Near SBI Gadag - 582 101	BA;B.Com;B.Sc;BBA; MA Kannada, English, Economics, Pol-Science ; M.Com
32	Rajiv Gandhi Shikshana Samsthe's College of Physical Education, Ron. - 582209	B.P.Ed/Yoga
33	Sakhaphiya millat Edn. Societies Abdul Kalam BCA College, Vivekanad Nagar Irani Colony, Gadag.	BCA; M.Sc Comp. Science
34	K.L.E Societies J.T College of B.B.A. Hatalageri Naka, Masari Gadag.-582101	BBA
35	Shri. K. H Patil Govt I Grade College Hulakoti	BA;B.Com;B.Sc;BBA
36	Jagadguru Tomtdaray Vidyapeeth of B.C.A College Mundaragi Road Gadag. - 582101	BCA
37	Sri.R.N. Deshpande Govt I Grade College Mulgund,Tq- Mundaragi - 582 117	BA;B.Com;B.Sc;BBA;BCA
38	SMBK Govt. I Grade College Naregal - 582119 Tq- Ron	BA;B.Com;B.Sc;BBA;BCA
39	Manorama College of Computer Application, Near Hattalageri Naka, K.C.Rani Road, Vidyanagar, Masari, Gadag - 582 101	BCA
40	Shri. Yadiyur siddlingeshwar Trust Shri. Yadiyur Siddlingeshwar B.Ed College,Jadhav Bldg. Opp. MT Mill, Naragund- 582207	B.Ed
41	Hulkoti Sahakari Shishna Samste, H.S.S.S, College of Computer Application, Gadag - 582 101	BCA
42	Manorama College of Business Administarion, Opp. Tower Clock, Jain Colony Hattikal Koot, Gadag.	BBA
43	Sakhafiya Millat Education Society Abdul kalam College of Information Science and Management (B.B.A) Vivekanand Nagar, Gadag	BBA
44	Shri. Yadeyur Siddalingeshwar First Grade Arts College, Jadhava Bldg. MT Mill Road, Naragund 582207	BA
45	Rajeev Gandhi Yoga College, Ron	Yoga
46	Jyan kala chetan vividhoddeshagala Society's Chetan BSW College, Old APMC yard, Naragund- 582207	BSW
47	Kanakadas Shikshna Samiti KSS Arts and Commerce College Gajendragad	BA;B.Com
48	Mailarappa Menasagi First Grade College, Kalasapur Road, Gadag - 5Gadag - 582103	BA;B.com
49	KSS Arts and Commerce College, Badami Road, Near Sadhu Math Ron - 582 209	BA;B.com
50	BCN Arts, Commerce and Science College, Savanur Road, Laxmeshwar Dist - Gadag	BA;B.Com;B.Sc
51	Manorama Commerce College, KC Rani Road, Vidya nagar, Gadag	B.Com
52	Vidya Arts and Science College, Narasapur Gadag -Betageri - 582102	BA;B.Sc

53	Sakhafiya Millat Education Society, Abdul Kalam Arts, Science and Commerce College, Gadag	BA;B.Com;B.Sc

54	Shri Jagadguru Shivanand Vidyvardhyak Samsthe Certificate Course in Yoga Studies, DGM Ayhurvedic Medical College Dampus, Dr.S.V.Savadi Road, Gadag - 582 103 Gadag	Yoga
55	Shri Sahasrarjun B.Ed. College, Hubli Road, near ramageri, Laxmeshwar - 582 116	B.Ed.
56	Shri Kumareshwar Commerce College, Gajendragad - 582114 Dist-Gadag	B.Com
57	Kalyansiri Arts and Commerce College, Masari, Gadag	BA; B.Com
58	Bipin Chikkatti Degree College, Mundaragi Road Gadag	B.Sc
	HAVERI DISTRICT	
1	KLES's Gudleppa Hallikeri Arts, Science & Commerce College, Haveri P.B.Road, Haveri - 581110	BA;B.Com;B.Sc;M.Com
2	RTES's Arts Science and Commerce College, P. B Road, Magod Cross, Ranebennur - 581115	BA;B.Com;B.sc
3	MVP's Mahanta Swamy Arts,Science and Commerce College, Haunsabhavi Tq: Hiekerur	BA;B.Com;B.Sc
4	Sri Kumareshwar Arts and Commerce College, Hanagal - 581104	BA;B.Com
5	Govt., I Grade Arts and Commerce College Hirekerur	BA;B.Com;B.Sc; BBA
6	Smt. L.G.S. Govt., I Grade College, Savanaur - 581 118Tq: Shiggaon	BA;B.Com
7	Byadgi Education Scoety's Merchants Arts and Commerce College, Rattihalli Road, Byadgi - 581106	BA;B.Com
8	Sri. Rambapuri Jagadguru Veeragangadhar Arts and Commerce College, Shiggaon - 581205	BA;B.Com
9	SKVVT's Shri. Kumareshwar College of Education, Virktamath Premises, Hangal- 581104.	B.Ed
10	C.G. Bellad Govt., I Grade College, Gururay Pattana Extension Area, Akki-Alur 581102, Tq: Hangal	BA;B.Com;B.ScBBA
11	Shri. B.R. Tambakad First Grade Arts, Commerce and Science College, Hirekerur - 581111	BA;B.Com;B.Sc; M.Com
12	Govt., I Grade Arts & Commerce College, Bankapur – 581202, Tq:Shiggaon	BA;B.Com;B.Sc; BBA
13	HTRSS Priyadarshini Arts and Commerce First Grade College, Rattihalli, Tq: Hirekerur	BA;B.Com
14	Basaveshwar College of Education, Sri Hosamath, Shivayogeshwar Nagar, Haveri	B.Ed
15	RTE Society's College of Education PB Road, Ranebennur - 581115	B.Ed
16	Shri. Taralabalu Jagadguru College of Education Vidyanagar, Hirekerur - 581111	B.Ed
17	TMAE Society's College of Education, Iagari Lakamapur, PB Road, Haveri - 581110	B.Ed;M.Ed
18	Govt., First Grade College, Muncipal High Bldg. Haveri - 581110	BA;B.Com;B.Sc MA Economics
19	TMAE Samsthe's College of Physical Education, Ijari Lakmapur, P.B.Road, Haveri.- 581110	B.P,Ed
20	B.A.J.S.S Arts and Commerce College Gayatri Campus Halageri Road, Ranebennur – 581115	BA;B.Com

21	Govt. I Grade College, Hunashikatti Road, Ranebennur - 581115	BA;B.Com;B,Sc;BBA;MA Economics;M.Com;M.Sc Comp.Science

22	Govt. I Grade College, Byadagi, - 581106	BA;B.com;B.Sc;BBA
23	Smt. G.B.Ankalkoti Govt. I Grade College, Shiggaon, - 581205	BA;B.com; B.Sc;BBA
24	Govt. I Grade College & P.G. Center Hanagal - 580104	BA;B.Com ;B.Sc MA Kannada, M.Com
25	K.L.E's Societies G.H.B.C.A College, Haveri.	BCA
26	Shri Arali Siddalingappa Basappa Govt I Grade College Sunakalbidari - 581 115Tp- Ranebennur	BA;B.com;B.sc;BBA
27	K.L.E Socities K.F. Patil Institute of Business Administration, Rajeshwari Campus, Opposite KSRTC Bust Stand, PB Road, Ranebennur – 581115	BBA
28	Govt. First Grade College, Chikkabasur,- 581120, Tq – Byadagi	BA;B.Com;B.Sc
29	Shri. Basava Chetan Vidya samste, Shri. Basava Chetan Education College, Puttaya Virktamath, Doddapete Ranebennuru - 581115	B.Ed
30	Shri. Shakti Association Tapovan Institute of Management (B.B.A) Hiregoudra Complex, Ranebennur	BBA
31	Sarvajyan Vidyapeetha's Smt. Siddamma Basanagoudra Patil Arts and Commerce College Masur – 581210, Tq- Hirekerur	BA; B.Com
32	Ballary Rudrappa Education Trusts Arts, Commerce and Science College, Motebennur - 581198	BA;B.Com;B.Sc
33	Ballary Rudrappa Education Society's B.Ed College, Motebennur - 581198 Tq- Byadagi Dist - Haveri	B.Ed
34	Anjuman -A-Islam's Gousiya Arts and Commerce College, Ranebennur - 581115	BA;B.Com
35	Govt. First Grade College, Tilavalli - 581120 Tq - Hanagal	BA;B.Com.BBA
36	Hanagal Taluka Education Society Arts and S. B Jabin Commerce College, Akki-Alur - 581 102 Tq- Hanagal	BA;B.Com
37	Shri. Guru Rachoteshwar Vidya Samsthe Shri. Channabasaveshwar Education College, Savanur	B.Ed
38	BAJSS Education College, Gayatri Campus, Halageri Road, Ranebennur - 581115	B.Ed
39	Shri. Veerabhadreshwar Vidya Samsthe Keerti Arts and Commerce College Savanur	BA;B.Com
	KARWAR DISTRICT	
1	KCS Dr.A.V.Baliga Arts and Science College, Kumta. - 581362(N.K.)	BA;B.Sc;M.Sc Analytical Chemistry
2	Govt., Arts and Science College, Kajubhag, Karwar.- 581301	BA;B.Com;B.Sc;BBA;M.sc Indu-Che; MA Kannada M.Sc Comp.Sc M.Sc Zoology MTA
3	MES's M.M.Arts and Science College, Vidya nagar, College road Sirsi.- 581402	BA;B.Sc
4	MPES's SDM Arts, Science, Commerce and B.B.A. College, Prabhat Nagar Honnavar.- 581334 (U.K.)	BA;B.Com;B.Sc;BBA;M.Com; M.Sc Chemistry
5	Dr.A.V.Baliga College of Commerce Hegde Road, Kumta - 581362 .	B.Com;BBA;M.Com
6	Gokhale Centenary College, H.H.17, Vandige, Ankola - 581 314	BA;B.Sc, B.Com / M.Sc General Chemistry
7	Anjuman Arts, Science and Commerce College, Anjumanbad Bhatkal.- 581320	BA;B.Scom;B.Sc; MA Kannada;PGCDA

8	MGC Arts, Commerce and GHD Science College, Siddapur.- 581355 (U.K)	BA;B.com;B.Sc

9	SES Shivaji Arts and Commerce College,Post - Nanadanagadda, Baad-Karwar. - 581304	BA;B.Com;BCA
10	KWT's Divekar College of Commerce, Kodibag, Karwar.	B.Com
11	MES's College of Commerce, Vidyanagar, Sirsi.- 581402	B.Com
12	Kamala Baliga College of Education, K.K.C Raod, Kumta.- 581362	B.Ed
13	SES's Shivaji Education College, Nandanagadda, Baad-Karwar. - 581304	B.Ed
14	Bangurnagar Arts, Science and Commerce College, Barchi Road, Dandeli.- 581325	BA;B.Sc;B.Com; M.Sc Chemistry , M.Com
15	SES's Mahasati Arts, Commerce and Science College, Ulga-Karwar.- 581328	BA;B.Com, B.Sc;
16	Govt., First Grade College, Haliyal - 581 329	BA;B.Com;B.sc; BBA
17	Govt., First Grade College, Hubli- sirsi Road, Mundagod - 581349 (U.K)	BA;B.Com;B.Sc;BCA
18	Govt., First Grade College, Kalamma Nagar, Yellapur.- 581359	BA;B.Sc;B.Com;BBA;M.Com
19	BGVS Arts and Commerce College, Sadashivagad, Karwar.- 581352	BA;B.Com
20	Mallikarjuna Arts and Commerce College, Siddar-Karwar.	BA;B.com
21	Anjuman-Hami-A.Muslimin Society's Anjuman Institute of Management, Bhatkal. - 581320 (U.k)	BBA
22	Bapuji Grameena Vikas Samiti's Arts, Commerce and Science College, Ramanagar - 581 453 Tq: Joida.	BA;B.Com
23	Bhatkal Education Trust's Guru Sudhindra Arts and Commerce College, Bhatkal.- 581320 (U.K)	BA;B.Com
24	Sri.Bhadrakali First Grade Arts College, Gokarna.- 581326, Tq - Kumata	BA
25	KLE's Arts and Commerce College, Near Sundar Narayan Temple Road, Ankola – 581314 (UK)	BA;B.Com
26	Sowkhya College of Education, Rangnakatte, N.H.66, Bhatkal, - 581320	B.Ed
27	KLE's College of Education, Sundar Narayan Temple Road, Near Bust Stand, Shedgeri, Ankola, - 581314	B.Ed
28	Kanara Welfare Trust's B.Ed College, Janata Vidyalaya Campus, Dandeli. - 581 325	B.Ed
29	Sri.Jnaneshwari College of Education, Sagar Road, Ayodhya Nagar, Bhatkal - 581 320	B.Ed;M.Ed
30	Govt. I Grade College, Muroor Cross Diet Bldg. Kumta.- 581343	BA;B.Com;B.Sc;BBA;MA Sociology;M.Com
31	Govt. I Grade College, Joida - 581 186 Tq – Haliyal	BA; B.Com; B.Sc;
32	Govt I Grade College, Ankola At: Poojageri Post: Basgod Tq: Ankola - 581 353	BA;B.Com;B.Sc;BBA; MA Economics
33	Govt. I Grade College, Honnavar - 581 334	BA;B.Com;B.Sc;BBA;BCA;BSW;MA Kannada;M.Com; MA Pol-Science;. MA Sociology
34	Govt. I Grade College Ranginakatte Behind Court, Bhatakal - 581320	BA;B.Com;B.Sc;BBA

35	Govt. I Grade College, Sirasi - 581 401	BA;B.Com;B.Sc;BBA

36	Govt. I Grade College, Jog Road, Siddapur - 581 355	BA; B.Com; B.Sc ,;BBA
37	Govt. I Grade College, Manki - NH 66, 581348 Tq – Honnavar	BA;B.Com;B.Sc;BBA
38	Govt. I Grade College, Baad Tq – Kumata	BA;B.Com;B.Sc;BBA
39	Anjuman Education College, Anjumabad, Bhatakal - 581 320	B.Ed
40	Kanara Welfare Trust, Divekar B.C.A. College, Karwar - 581 301	BCA
41	Karnatak law Socity, B.C.A College Udyaoga vidya Nagar, Dandeli Road Haliyal - 581329	BCA
42	J.M.J Education Society, J.M.J B.C.A College, Hubli Road. Chippagi, Sirsi - 581402	BCA
43	Anjuman Institute of Management and Computer Application (B.C.A) Anjumanbad, Bhatakal	BCA
44	Shri. Guru Sudhindra B.B.A College, Ayodya Nagar, Bhatakal - 581320	BBA
45	Shri. Guru Sudhindra B.C.A College Ayodya Nagar, Bhatakal - 581320	BCA
46	JMJ Commerce College Hubli Road, Chippagi, Sirsi -0581402 (UK)	B.Com
47	Priyadarshini Janasevasagara Siri BSW College, Aare Angadi, Tq - Honnavar - 581 334	BSW
48	Satyam Computer Education Kamadhenu BCA CollegeTrimurthi Building Main Road, Karwar - 581301	BCA
49	Govt. First Grade College, Old CMC Building, Dandeli - 581 325(UK)	BA;B.Com;B.Sc; BBA
50	R. N Shetty Trust R. N Shetty First Grade Degree College, Murudeshwar – 581 350	B.Com
51	Beena Vaidya Commerce and Science College, Murudeshwar	B.Com;B.Sc
52	Siddartha Education Trust, Siddartha Degree College, Harakal Post - Shirali Tq- Bhatkal	B.Com;B.Sc
53	V. D Hegade Arts and Commerce College, Haliyal - 581329	BA;B.Com
54	Vishwadarshana Education College, Ganeshpuram, Po: Balagimane, Yallapur	B.Ed
55	Chaitanya Grameen Arts and Commerce College Murkwad 581329 Tq-Haliyal	BA;B.Com

ಗುಲಬರ್ಗಾ ವಿಶ್ವವಿದ್ಯಾಲಯ

ಜ್ಞಾನ ಗಂಗಾ, ಕಲಬುರಗಿ-585 106, ಕರ್ನಾಟಕ

ದೂರವಾಣಿ ಸಂ. 08472-263202 ಫ್ಯಾಕ್ಸ್: 08472-263206, ಇ-ಮೇಲ್: registrargug@rediffmail.com

KSURF

ಕ್ರ.ಸಂ.ಗುವಿಕ/ವಿಮವಿ/2019-20/ ದಿನಾಂಕ:04.02.2020

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 74.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸಂಲಗ್ನತೆ ಹೊಂದಿರುವ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಖಾಸಗಿ ಅನುದಾನ ರಹಿತ ಕಾಲೇಜುಗಳ ಮಾಹಿತಿ

<table>
<tr><th>ಕ್ರ.ಸಂಖ್ಯೆ</th><th colspan="2">ಕಾಲೇಜುಗಳ ವಿವರ</th><th>ಕಾಲೇಜುಗಳ ಸಂಖ್ಯೆ</th></tr>
<tr><td>1</td><td colspan="2">ವಿಶ್ವವಿದ್ಯಾಲಯ ಘಟಕ ಕಾಲೇಜುಗಳು</td><td>0</td></tr>
<tr><td>2</td><td colspan="2">ಸ್ವಾಯುತ್ತ ಕಾಲೇಜುಗಳು</td><td>01</td></tr>
<tr><td>3</td><td colspan="2">ಸಂಯೋಜಿತ ಸ್ನಾತಕೋತ್ತರ ಪದವಿ ಕಾಲೇಜುಗಳು</td><td>76</td></tr>
<tr><td>4</td><td colspan="2">ಸಂಯೋಜಿತ ಶಿಕ್ಷಣ ಕಾಲೇಜುಗಳು (ಅನುದಾನರಹಿತ)</td><td>64</td></tr>
<tr><td>5</td><td colspan="2">ಸಂಯೋಜಿತ ದೈಹಿಕ ಕಾಲೇಜುಗಳು</td><td>05</td></tr>
<tr><td rowspan="3">6</td><td rowspan="3">ಸಂಯೋಜನೆ ಪದವಿ ಕಾಲೇಜುಗಳು</td><td>ಸರ್ಕಾರಿ ಕಾಲೇಜುಗಳು</td><td>36</td></tr>
<tr><td>ಅನುದಾನಿತ ಕಾಲೇಜುಗಳು
(ಅನುದಾನಿತರ ಶಿಕ್ಷಣ ಕಾಲೇಜುಗಳು-2)</td><td>38</td></tr>
<tr><td>ಅನುದಾನ ರಹಿತ ಖಾಸಗಿ ಕಾಲೇಜುಗಳು</td><td>486</td></tr>
<tr><td></td><td colspan="2">ಒಟ್ಟು ಕಾಲೇಜುಗಳು</td><td>561</td></tr>
</table>

ಕುಲಸಚಿವರು

ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ

ಕ್ರ.ಸಂ.	ಕಾಲೇಜ ಕೋಡ	ಮಹಾವಿದ್ಯಾಲಯದ ಹೆಸರು
01	B202	ಅಮರೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಔರಾದ–585 326.
02	B203	ಬಿ.ವಿ.ಭೂಮರೆಡ್ಡಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬೀದರ.
03	B204	ಚನ್ನಬಸವೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸಿ.ಬಿ.ಕಾಲೇಜು), ಭಾಲ್ಕಿ
04	B205	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ನೌಬಾದ, ಬೀದರ.
05	B206	ಕರ್ನಾಟಕ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ, ಬೀದರ
06	B207	ಎಸ್.ಬಿ.ಸಿ. ಮತ್ತು ಎಸ್.ವಿ. ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಳಯ ಕಲ್ಲೂರ ರೋಡ, ಹುಮನಾಬಾದ, ಜಿ: ಬೀದರ
07	B208	ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವಕಲ್ಯಾಣ, ಜಿಲ್ಲಾ: ಬೀದರ.
08	B209	ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಎಚ್.ಕೆ.ಇ. ಸೊಸಾಯಿಟಿ, ಬೀದರ
09	B213	ಮೆತೋಡಿಸ್ಟ್ ಕಲಾ ಮಹಾವಿದ್ಯಾಲಯ, ಜಿಲ್ಲಾ: ಬೀದರ.
10	B214	ಶ್ರೀ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯ, ಕಮಲನಗರ ತಾ॥ ಔರಾದ (ಬಿ),ಜಿಲ್ಲಾ: ಬೀದರ. – 585417.
11	B218	ಡಾ. ಬಿ.ಆರ್.ಅಂಬೇಡ್ಕರ ಪ್ರಥಮ ದರ್ಜೆ ಮಹಾವಿದ್ಯಾಲಯ, ಹಳ್ಳಿಖೇಡ (ಬಿ), ಜಿಲ್ಲಾ: ಬೀದರ.
12	B219	ಶ್ರೀ ಛತ್ರಪತಿ ಶಿವಾಜಿ ಪದವಿ ಮಹಾವಿದ್ಯಾಲಯ, ಭಾಲ್ಕಿ
13	B220	ಆರ್.ಆರ್.ಕೆ. ಸಮಿತಿಯ ವಿಜ್ಞಾನ ಮತ್ತು ಕಲಾ ಮಹಾವಿದ್ಯಾಲಯ, ಬೀದರ
14	B221	ಅಲ್–ಅಮೀನ್ ಸೈಯದ್ ಮೆಹಬೂಬ ಅಲಿ ಪದವಿ ಮಹಾವಿದ್ಯಾಲಯ, ಹುಮನಾಬಾದ್, ಜಿಲ್ಲಾ: ಬೀದರ.
15	B222	ಕವಿರತ್ನ ಕಾಳಿದಾಸ ಕಲಾ ಮತ್ತು ವಿಜ್ಞಾನ ಮಹಾದ್ಯಾಲಯ, ಬೀದರ.
16	B223	ಶ್ರೀ ಗುರು ಅಯ್ಯಪ್ಪಾ ಪ್ರಥಮ ದರ್ಜೆ ಕಲಾ ಪದವಿ ಮಹಾವಿಯಾಲಯ, ಚಿಟಗುಪ್ಪಾ ತಾ: ಹುಮನಾಬಾದ, ಜಿ.ಬೀದರ್
17	B224	ಸಿದ್ಧಾರ್ಥ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೀದರ – 585 105.
18	B225	ಡಾ.ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ, ಬೀದರ
19	B231	ಚಂದ್ರಶೇಖರ ಪ್ರಥಮ ದರ್ಜೆ ಮಹಾವಿದ್ಯಾಲಯ, ಮನ್ನಾಖೇಳಿ ತಾ: ಹುಮನಾಬಾದ ಜಿ.ಬೀದರ
20	B232	ಎ.ಐ.ಎಂ.ಇ.ಎಸ್. ಪದವಿ ಮಹಾವಿದ್ಯಾಲಯ, ಬೀದರ
21	B233	ರಾಜೀವ್‌ಗಾಂಧಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಬಸವಕಲ್ಯಾಣ, ಜಿಲ್ಲಾ: ಬೀದರ.
22	B235	ಬೋಧಿ ವೃಕ್ಷ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಹುಮನಾಬಾದ
23	B238	ಗುರುನಾನಕ ಪ್ರಥಮ ದರ್ಜೆ ವಿಜ್ಞಾನ ಮಹಾವಿದ್ಯಾಲಯ, Sy. No. 19-A, ಶಿಕ್ಷಕರ ಕಾಲೋನಿ, ಮನಹಳ್ಳಿ ರಸ್ತೆ, ಬೀದರ.
24	B242	ದೊಡ್ಡಪ್ಪ ಅಪ್ಪಾ ಬಿ.ಸಿ.ಎ. ಮಹಾವಿದ್ಯಾಲಯ, ಬಸವಕಲ್ಯಾಣ ಜಿಲ್ಲಾ: ಬೀದರ.
25	B244	ಗುರುನಾನಕ ಶಿಕ್ಷಣ ಮಹಾವಿದ್ಯಾಲಯ ಬೀದರ
26	B245	ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯ ಬೀದರ
27	B246	ಇಂಡಿಯನ್ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಚಿದ್ರಿ ರೋಡ್, ಬೀದರ
28	B248	ಹಾಲಪ್ಪ ಕೋಟೆ ಶಿಕ್ಷಣ ಮಹಾವಿದ್ಯಾಲಯ, ಮೈಲೂರ ರಸ್ತೆ, ಬೀದರ
29	B249	ಅಂಜನಾದೇವಿ ಶಿಕ್ಷಣ ಮಹಾವಿದ್ಯಾಲಯ ವಾಸಜಾರಿ ಹತ್ತಿರ, ಕಲ್ಲೂರ್ ರೋಡ್, ಹುಮನಾಬಾದ
30	B250	ಹೆಚ್.ಕೆ.ಡಿ.ಇ.ಟಿ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ಹುಮನಾಬಾದ
31	B251	ಸಿ.ಎಂ.ಎಂ. ಶಿಕ್ಷಣ ಮಹಾವಿದ್ಯಾಲಯ, ತ್ರಿಪುರಾಂತ ಶಿವಪೂರ ರೋಡ್, ಬಸವಕಲ್ಯಾಣ
32	B252	ದೊಡ್ಡಪ್ಪ ಅಪ್ಪಾ ಶಿಕ್ಷಣ ಮಹಾವಿದ್ಯಾಲಯ, ಬಸವಕಲ್ಯಾಣ ಜಿ: ಬೀದರ
33	B254	ಅರುಣೋದಯ ರೂರಲ್ ಶಿಕ್ಷಣ ಮಹಾವಿದ್ಯಾಲಯ, ಔರಾದ, ಜಿ: ಬೀದರ
34	B255	ಗೋವಿಂದರಾವ ಮೂಳೆ ಶಿಕ್ಷಣ ಮಹಾವಿದ್ಯಾಲಯ, ನೌಬಾದ, ಬೀದರ

35	B256	ನೂರ್ ಶಿಕ್ಷಣ ಮಹಾವಿದ್ಯಾಲಯ, ನೂರ್ ಕಾಲೋನಿ ಹಾರ್ಟಿಕಲಚರ್ ಕೇಂದ್ರ ಹೈದ್ರಾಬಾದ ರೋಡ್ ಹಳ್ಳದಕೇರಿ (ಕೆ), **ಬೀದರ**
36	B257	ದತ್ತಗಿರಿ ಮಹಾರಾಜ ಶಿಕ್ಷಣ ಮಹಾವಿದ್ಯಾಲಯ ಚಿಟ್ಟಾ ರೋಡ್, **ಬೀದರ**
37	B260	ಗೌತಮ ಶಿಕ್ಷಣ ಮಹಾವಿದ್ಯಾಲಯ, ಮೈಲೂರ ರೋಡ್, **ಬೀದರ**
38	B262	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಹುಮನಾಬಾದ,** ಜಿಲ್ಲಾ: ಬೀದರ.
39	B263	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಚಿಟಗುಪ್ಪಾ,** ತಾ: ಹುಮನಾಬಾದ, ಜಿಲ್ಲಾ: ಬೀದರ.
40	B264	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಔರಾದ,** ಜಿಲ್ಲಾ: ಬೀದರ.
41	B265	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಬಸವಕಲ್ಯಾಣ,** ಜಿಲ್ಲಾ: ಬೀದರ.
42	B266	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಹುಲಸೂರು** ತಾ: ಬಸವಕಲ್ಯಾಣ, ಜಿಲ್ಲಾ: ಬೀದರ.
43	B267	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಭಾಲ್ಕಿ,** ಜಿಲ್ಲಾ: ಬೀದರ.
44	B269	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಮನ್ನಹಳ್ಳಿ** – 585 403, ಜಿಲ್ಲಾ: ಬೀದರ.
45	B275	ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯ, ಪ್ಲಾಟ್. ನಂ. 66, ಕೋಳಾರ ಕೈಗಾರಿಕೆ ಪ್ರದೇಶ, **ಕೋಳಾರ (ಕೆ),** ಬೀದರ
46	B276	ಶಾಂತಿವರ್ಧಕ ಶಿಕ್ಷಣ ಮಹಾವಿದ್ಯಾಲಯ, ಬೀದರ
47	B277	ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯ, ವಿದ್ಯಾನಗರ, **ಬೀದರ**
48	B278	ಜಾಸ್ಮೀನ ಶಿಕ್ಷಣ ಮಹಾವಿದ್ಯಾಲಯ, ಚಿದ್ರಿ ರೋಡ್, ಬೀಲಾಲ ಕಾಲೋನಿ, **ಬೀದರ**
49	B279	ಸಿದ್ಧಗಂಗಾ ಬಿ.ಸಿ.ಎ. ಪದವಿ ಮಹಾವಿದ್ಯಾಲಯ, **ಹುಮನಾಬಾದ** ಜಿಲ್ಲಾ: ಬೀದರ.
50	B283	ಶ್ರೀ ಸತ್ಯಂ ಬಿ.ಸಿ.ಎ. ಮಹಾವಿದ್ಯಾಲಯ, ಎರ ಪೋರ್ಟ್ ಗೇಟ್ ಹತ್ತಿರ ಶಿವ ನಗರ, **ಬೀದರ.**
51	B291	ಶ್ರೀ ಯಲ್ಲಾಲಿಂಗ ಶಿಕ್ಷಣ ಮಹಾವಿದ್ಯಾಲಯ ನೌಬಾದ, **ಬೀದರ**
52	B285	ಓಂ ಸಿದ್ಧಿವಿನಾಯಕ ಬಿ.ಸಿ.ಎ ಮತ್ತು ಬಿಬಿಎಂ ಪದವಿ ಮಹಾವಿದ್ಯಾಲಯ, **ಬೀದರ.**
53	B293	ಡಾ.ಪ್ರಶಾಂತ ಮಾಶೆಟ್ಟಿ ಕಾಲೇಜು ಆಫ್ ಬಿಜಿನೆಸ್ ಮ್ಯಾನೇಜಮೆಂಟ್ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬೀದರ.**
54	B294	ಇಸ್ಲಾಮೀಯ ಕಲಾ ಪದವಿ ಮಹಾವಿದ್ಯಾಲಯ, **ಬೀದರ.**
55	B297	ಶ್ರೀ ಗುರು ಪ್ರಸನ್ನ ಜ್ಞಾನ ಸೇವಾ ಮಹಿಳಾ ಸಂಸ್ಥೆಯ, ಬಿ.ಸಿ.ಎ. ಮತ್ತು ಬಿ.ಕಾಂ ಮಹಾವಿದ್ಯಾಲಯ, **ಭಾಲ್ಕಿ,** ಜಿಲ್ಲಾ: ಬೀದರ.
56	B298	ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಕಲಾ ಮಹಾವಿದ್ಯಾಲಯ, **ಹಳ್ಳಿಖೇಡ (ಬಿ),** ತಾ: ಹುಮನಾಬಾದ ಜಿಲ್ಲಾ: ಬೀದರ.
57	B300	ಅಲ್ಲಂಪ್ರಭು ಶಿಕ್ಷಣ ಮಹಾವಿದ್ಯಾಲಯ **ತಲವಾಡ(ಕೆ)** ತಾ: ಭಾಲ್ಕಿ ಜಿ: ಬೀದರ
58	B302	ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ 8 ಎಂ.ಐ.ಜಿ. ಹೌಸಿಂಗ್ ಬೋರ್ಡ ಕಾಲೋನಿ, **ಭಾಲ್ಕಿ,** ಜಿ: ಬೀದರ
59	B304	ಗ್ಲೋಬಲ್ ಶಿಕ್ಷಣ ಮಹಾವಿದ್ಯಾಲಯ, ಗುನ್ನಳ್ಳಿ ರೋಡ್, **ಬೀದರ**
60	B305	ಮಂಜಿರಾ ಶಿಕ್ಷಣ ಮಹಾವಿದ್ಯಾಲಯ, ಪೀಜಾಪೂರ ಹಿಂದುಗಡೆ ಅಬ್ಲು ಪೀಜಾ ದರ್ಗಾ, **ಬೀದರ**
61	B307	ಸರ್ವೋದಯ ಪದವಿ ಕಲಾ ಮಹಾವಿದ್ಯಾಲಯ, ಕೆ.ಹೆಚ್.ಬಿ. ಕಾಲೋನಿ ತಾ: **ಹುಮನಾಬಾದ** ಜಿಲ್ಲಾ: ಬೀದರ.
62	B309	ಜಾಸ್ಮೀನ ಪದವಿ ಮಹಾವಿದ್ಯಾ, ಬಿಲಾಲ ಕಾಲೋನಿ, ಚಿದ್ರಿ ರೋಡ್, **ಬೀದರ.**
63	B310	ಶ್ರೀ ಸರಸ್ವತಿ ಬಿ.ಸಿ.ಎ. ಪದವಿ ಮಹಾವಿದ್ಯಾಲಯ, ಬಸವಕಲ್ಯಾಣ ತಾ: ಹುಮನಾಬಾದ ಜಿಲ್ಲಾ: **ಬೀದರ.**
64	B311	ಇಂಪೀರಿಯಲ್ ಪ್ರಥಮ ದರ್ಜೆ ಕಾಲೇಜು, **ಬೀದರ.**
65	B312	ಏ.ಕೆ. ಇಂಟರ ನ್ಯಾಷನಲ್ ಪದವಿ ಮಹಾವಿದ್ಯಾಲಯ, **ಬೀದರ**
66	B313	ಎಸ್.ಎಸ್. ಸಾಯಿನಾಥ ಕಾಲೇಜು ಆಫ್ ಕಾಮರ್ಸ **ಬೀದರ**
67	B314	ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯ **ರಾಜೇಶ್ವರ,** ತಾ: ಬಸವಕಲ್ಯಾಣ, ಜಿಲ್ಲಾ: ಬೀದರ..
68	B315	ಮಹಾತ್ಮಾ ಜ್ಯೋತಿಬಾ ಫುಲೆ ಪದವಿ ಮಹಾವಿದ್ಯಾಲಯ, **ನಿಟ್ಟೂರ,** ತಾ.ಭಾಲ್ಕಿ, ಜಿಲ್ಲಾ: ಬೀದರ.
69	B316	ಶ್ರೀ ಬಸವೇಶ್ವರ ಪ್ರಥಮ ದರ್ಜೆ ವಿಜ್ಞಾನ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**

70	B317	ಕನ್ನಡಾಂಬೆ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ದುಬಲಗುಂಡಿ**, ತಾ: ಹುಮನಾಬಾದ್ ಜಿಲ್ಲಾ: ಬೀದರ.
71	B318	ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ಗುನಳ್ಳಿ ರಸ್ತೆ, ಜಿ॥ **ಬೀದರ.**
72	B319	ಸೇಂಟ್ ಪಾಲ್ಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಬೀದರ.
73	B320	ಎಕ್ಸಲೆಂಟ್ ವಾಣಿಜ್ಯ ಪದವಿ ಮಹಾವಿದ್ಯಾಲಯ ಮುಕದುಂಬಿ, ಕಾಲೋನಿ ಚಿದ್ರಿ ರಸ್ತೆ, ಜಿಲ್ಲಾ: **ಬೀದರ.**
74	B321	ಕರ್ನಾಟಕ ಪದವಿ ಮಹಾವಿದ್ಯಾಲಯ **ಬಸವಕಲ್ಯಾಣ.**
75	B322	ಎಕ್ಸಲೆಂಟ್ ಪ್ರಥಮ ದರ್ಜೆ ಕಲಾ ವಿಜ್ಞಾನ ವಾಣಿಜ್ಯ ಪದವಿ ಮಹಾವಿದ್ಯಾಲಯ **ಬಸವಕಲ್ಯಾಣ.**
76	B323	ಸಿ.ಟಿ. ಬಿ.ಸಿ.ಎ. ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ **ಬಸವಕಲ್ಯಾಣ.**
77	B325	ಸಿ.ಎಂ.ಎಂ. ಕಲಾ ಮತ್ತು ವಣಿಜ್ಯ ಮಹಾವಿದ್ಯಾಲಯ, **ಬಸವಕಲ್ಯಾಣ,** ಜಿಲ್ಲಾ: ಬೀದರ.
78	B326	ಗ್ಯಾನಮ್ಮ ಪದವಿ ಮಹಾವಿದ್ಯಾಲಯ, ಮೈಲೂರ ರೋಡ್, **ಬೀದರ.**
79	B528	ರಾಯಲ್ ಎಜುಕೇಷನ್ ಸೂಸೈಯಿಟಿ ರಾಯಲ್ ಬಿ.ಸ.ಎ. ಬಿ.ಎಸ್ಸಿ & ಬಿ.ಕಾಂ. ಪದವಿ ಮಹಾವಿದ್ಯಾಲಯ, **ಬೀದರ.**
80	B529	ನಿಸರ್ಗ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಪೋ.ಥಾಣಾ ಕುಸನೂರ** ತಾ: ಔರದ ಜಿ: ಬೀದರ
81	B530	ಸತ್ಯನಿಕೇತನ ವಾಣಿಜ್ಯ ಪದವಿ ಮಹಾವಿದ್ಯಾಲಯ, **ಭಾಲ್ಕಿ**
82	B532	ಪ್ರಗತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**
83	B533	ಸನ್‌ಸಾಫ್ಟ್ ಬಿ.ಸಿ.ಎ., ಬಿ.ಬಿ.ಎಂ. ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಮಹೇಶ ನಗರ, **ಬೀದರ**
84	B534	ಸಂದೀಪ ಟೇಕ್ಸಿಲ್ ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬೀದರ.**
85	B537	ಬಸವ ವಾಣಿಜ್ಯ ಪದವಿ ಮಹಾವಿದ್ಯಾಲಯ, **ಮನ್ನಹಳ್ಳಿ,** ಬೀದರ.
86	B538	ನಳಂದಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಸಚಿತಪೂರ** ಪೋಸ್ಟ್ ತಾ: ಔರಾದ 'ಬಿ', ಜಿ: ಬೀದರ್.
87	B539	ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ** ಜಿ: ಬೀದರ್.
88	B540	ಚಾಲೂಕ್ಯ ಎಜ್ಯುಕೇಷನ ಸೂಸೈಟಿ ಚಾಲೂಕ್ಯ ಕಲಾ ಪದವಿ ಮಹಾವಿದ್ಯಾಲಯ, **ಮರಕುಂದಾ,** ತಾ.ಜಿ. ಬೀದರ್.
89	B543	ಎಸ್.ಜಿ.ಎಸ್.ಬಿ.ವಿ. ಶಿಕ್ಷಣ ಮಹಾವಿದ್ಯಾಲಯ, ಬಸವ ತೀರ್ಥ ಮಠ ಕಲ್ಲೂರ ರಸ್ತೆ, **ಹುಮನಾಬಾದ**
90	B544	ಚಾಣಕ್ಯ ಪದವಿ ಮಹಾವಿದ್ಯಾಲಯ, **ಬೀದರ್.**
91	B545	ಸಾಯಿ ಚೈತನೆ ಪದವಿ ಮಹಾವಿದ್ಯಾಲಯ, **ಬೀದರ**
92	B546	ಮಾತೋ ಶ್ರೀ ಮಾಲನಬಾಯಿ ಜಾಧವ ಪದವಿ ಮಹಾವಿದ್ಯಾಲಯ, **ಘಾಟಬೋರೋಳ** ತಾ: ಹುಮನಾಬಾದ ಜಿ:ಬೀದರ್
93	B547	ಅಲ್-ಅಮೀನ್ ಸಂಸ್ಥೆಯ ಸೈಯದ್ ಮಹೆಬೂಬ ಅಲಿ ಪದವಿ ಮಹಾವಿದ್ಯಾಲಯ, **ಹುಮನಾಬಾದ,** ಜಿ: ಬೀದರ್.
94	B548	ರಾಜೇಶ್ರೀಯಾ ಪದವಿ ಮಹಾವಿದ್ಯಾಲಯ, **ಸಂತಪೂರ** ತಾ: ಔರಾದ, ಜಿ: ಬೀದರ್.
95	B550	ಐಡಿಯಲ್ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**
96	B551	ವಿವೇಕಾನಂದ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ** ಜಿ: ಬೀದರ್.
97	B552	ಅಲ್ಲಮಪ್ರಭು ವಿಜ್ಞಾನ ಪದವಿ ಮಹಾವಿದ್ಯಾಲಯ, **ತ್ರಿಪುರಾಂತ,** ತಾ:ಬಸವಕಲ್ಯಾಣ, ಜಿಲ್ಲಾ: ಬೀದರ.
98	B553	ಗೌಸಿಯಾ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ,** ಜಿ: ಬೀದರ
99	B554	ಎವರೆಸ್ಟ್ ವಾಣಿಜ್ಯ ಪದವಿ ಮಹಾವಿದ್ಯಾಲಯ, ಹಳೆ ಸಾರ್ವಜನಿಕ ಪಾರ್ಕ್ ಹತ್ತಿರ, **ತಳವಾಡಿ,** ಬೀದರ.

100	B555	ಸಮೃದ್ಧಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬೀದರ.**
101	B560	ಪನ್ನಾಲಾಲ ಪದವಿ ಮಹಾವಿದ್ಯಾಲಯ, ಜಿ. **ಬೀದರ.**
102	B561	ಶ್ರೀ ಸಾಯಿ ಪದವಿ ಮಹಾವಿದ್ಯಾಲಯ, **ಭಾಲ್ಕಿ** ಜಿ.ಬೀದರ.
103	B562	ಶ್ರೀರತ್ನ ಪದವಿ ಮಹಾವಿದ್ಯಾಲಯ, **ಮುಡಬಿ** ತಾ: ಬಸವಕಲ್ಯಾಣ, ಜಿ: ಬೀದರ.
104	B563	ತ್ರಿಂಬಕ ಡಾಂಗೆ ಬಿ.ಎ. ಪದವಿ ಮಹಾವಿದ್ಯಾಲಯ, **ಬೀದರ.**
105	B564	ಚನ್ನಬಸವೇಶ್ವರ ಗುರುಕುಲ ಪದವಿ ಮಹಾವಿದ್ಯಾಲಯ, **ತಳವಾಡ (ಕೆ)** ತಾ: ಭಾಲ್ಕಿ ಜಿ. ಬೀದರ.
106	B566	ನೋಬಲ್ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ,** ಜಿ. ಬೀದರ.
107	B567	ಶಾಂತಿವರ್ಧಕ ಶಿಕ್ಷಣ ಮಹಾವಿದ್ಯಾಲಯ, ಉದಗಿರ ರಸ್ತೆ, **ಭಾಲ್ಕಿ,** ಜಿ: ಬೀದರ
108	B568	ಬಸವಕಲ್ಯಾಣ ಶಿಕ್ಷಣ ಮಹಾವಿದ್ಯಾಲಯ **ಬಸವಕಲ್ಯಾಣ**
109	B569	ವಿದ್ಯಾನಿಕೇತನ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, **ಭಾಲ್ಕಿ**,ಜಿ.ಬೀದರ.
110	B570	ಮಂಗಳಾ ಎಜ್ಯುಕೇಷನ್ ಟ್ರಸ್ಟ್ (ರಿ) ಶರಣನಾಡು ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ,** ಜಿ. ಬೀದರ.
111	B571	ಪಾರ್ವತಿ ಮಹಿಳಾ ಮಂಡಳ (ರಿ) ಪಂಚಾಯತ್ ರಾಜ ಬಿ.ಎ. ಪದವಿ ಮಹಾವಿದ್ಯಾಲಯ, **ಮುಚಳಂಬ (ಹೊಸ)**
112	B572	ಬಸವ ಸಾಗರ ವಿಜ್ಞಾನ ಪದವಿ ಮಹಾವಿದ್ಯಾಲಯ, **ಹುಮನಾಬಾದ**
113	B573	ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಹುಮನಾಬಾದ**
114	B574	ಅಲ್ಪ ಸಂಖ್ಯಾತರ ಸಂಘರ್ಷ (ರಿ) ಎಂ. ಇನ್ಸ್‌ಟೂಟ್ ಆಫ್ ಟೆಕ್ನಾಲೋಜಿ ಮತ್ತು ಮಾನ್ಯೇಜಮೆಂಟ್ **ಬೀದರ್**
115	B575	ಶಾಹೀನ ಪದವಿ ಮಹಾವಿದ್ಯಾಲಯ, **ಬೀದರ**
116	B576	ಬೀದರ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ ರಾಂಪೂರ ಬ್ಯಾಂಕ್ ಕಾಲೋನಿ, ಮನ್ನಳ್ಳಿ ರಸ್ತೆ, **ಬೀದರ್**
117	B577	ಸಕ್ಸೆಸ್ ಕಲಾ ಮತ್ತು ವಿಜ್ಞಾನ ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**
118	B578	ಇಂಪಿರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**
119	B579	ಸನ್ ಶೈನ್ ಪದವಿ ಮಹಾವಿದ್ಯಾಲಯ, ನಗರ ಸಭೆ ಸಂಖ್ಯೆ–8–6–[57] ಗುಲ್ಲರ ಹವೇಲಿ **ಬೀದರ್**
120	B581	ಸಿದ್ಧಾರೂಢ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಹಳ್ಳಿಖೇಡ ಬಿ.** ತಾ: ಹುಮನಾಬಾದ ಜಿ: ಬೀದರ್
121	B583	ಎನ್.ಪಿ.ಎಸ್. ಪದವಿ ಮಹಾವಿದ್ಯಾಲಯ, **ಬೀದರ್**
122	B584	ಪಾರ್ವತಿ ಮಹಿಳಾ ಮಂಡಳ (ರಿ) ಮುಚಳಂಬ ಕಲಾ ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ** ಜಿ:ಬೀದರ್
123	B585	ಸನ್ ರೈಸ್ ಪದವಿ ಮಹಾವಿದ್ಯಾಲಯ, ಹಕ್ಕ ಕಾಲೋನಿ **ಬೀದರ್**
124	B588	ಸಾಮ್ರಾಟ್ ಅಶೋಕ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, **ಬೀದರ**
125	B591	ಬಸವ ಕಲ್ಯಾಣ ಎನ್.ಹೆಚ್.–09 ಪದವಿ ಮಹಾವಿದ್ಯಾಲಯ, **ಬಸವಕಲ್ಯಾಣ**

ಕ್ರಸಂ.	ಕಾಲೇಜ ಕೋಡ	ಮಹಾವಿದ್ಯಾಲಯದ ಹೆಸರು
126	C301	ಎ.ವ್ಹಿ.ಪಾಟೀಲ ಕಾಲೇಜು ಆಳಂದ ಮುಂದುವರಿಕೆ ತನಿಖೆ
127	C305	ಸರಕಾರಿ ಪದವಿ ಮಹಾವಿದ್ಯಾಲಯ, ಯಾದಗಿರ
128	C307	ಎಂ.ಎಸ್.ಐ. ಪದವಿ ಮಹಾವಿದ್ಯಾಲಯ ಕಲಬುರಗಿ ಮುಂದುವರಿಕೆ ತನಿಖೆ
129	C308	ಎನ್.ವಿ. ಪದವಿ ಮಹಾವಿದ್ಯಾಲಯ, ಕಲಬುರಗಿ
130	C309	ಪ್ರಭು ಕಲಾ, ವಿಜ್ಞಾನ ಮತ್ತು ಜೆ.ಎಂ. ಬೊಹ್ರಾ ಪದವಿ ಮಹವಿದ್ಯಲಯ, ಸುರಪೂರ
131	C310	ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ ಕಲಬುರಗಿ ಮುಂದುವರಿಕೆ ತನಿಖೆ
132	C311	ಶ್ರೀ ಶರಣಬಸವೇಶ್ವರ ಬಿ.ಬಿ.ಎಂ ಮತ್ತು ಬಿ.ಸಿ.ಎ. ಪದವಿ ಮಹಾವಿದ್ಯಾಲಯ, ಕಲಬುರಗಿ ಮುಂದುವರಿಕೆ ತನಿಖೆ
133	C312	ಶ್ರೀ ಶರಣಬಸವೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯ, ಕಲಬುರಗಿ ಮುಂದುವರಿಕೆ ತನಿಖೆ
134	C313	ಎಸ್.ಎಸ್.ಮರಗೋಳ ಪದವಿ ಮಹಾವಿದ್ಯಾಲಯ, ಶಹಾಬಾದ ಜಿ. ಕಲಬುರಗಿ ಮುಂದುವರಿಕೆ ತನಿಖೆ
135	C319	ಡಾ. ಅಂಬೇಡ್ಕರ ಕಲಾ ವಿಜ್ಞಾನ ಮತ್ತು ಬಿಬಿಎಂ. ಪದವಿ ಮಹಾವಿದ್ಯಾಲಯ, ಎಸ್.ಟಿ.ಬಿ.ಟಿ ದರ್ಗಾ ರಸ್ತೆ, ಕಲಬುರಗಿ ಮುಂದುವರಿಕೆ ತನಿಖೆ
136	C320	ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ ಮುಂದುವರಿಕೆ ತನಿಖೆ
137	C324	ಶ್ರೀಮತಿ ಸಿ.ಬಿ.ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಚಿಂಚೋಳಿ ಜಿ. ಕಲಬುರಗಿ ಮುಂದುವರಿಕೆ ತನಿಖೆ
138	C326	ಮಹ್ಮದಿ ಶಿಕ್ಷಣ ಮಹಾವಿದ್ಯಾಲಯ, ಪಾಣೆಗಾಂವ್ ಕ್ರಾಸ್ ಶಿರನೂರ ಜೇವರ್ಗಿ ರೋಡ್, ಕಲಬುರಗಿ
139	C328	ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿ
140	C329	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಚಿತ್ತಾಪುರ ಜಿ. ಕಲಬುರಗಿ ಮುಂದುವರಿಕೆ ತನಿಖೆ
141	C330	ನೃಪತುಂಗ ಪದವಿ ಮಹಾವಿದ್ಯಾಲಯ, ಸೇಡಂ ಮುಂದುವರಿಕೆ ತನಿಖೆ
142	C334	ಜವಹಾರ ಶಿಕ್ಷಣ ಮಹಾವಿದ್ಯಾಲಯ, ಯಾದಗಿರ
143	C335	ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ.
144	C338	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಅಫಜಲಪೂರ ಜಿ. ಕಲಬುರಗಿ
145	C339	ಲುಖಮಾನ ಕಲಾ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಕಲಬುರಗಿ
146	C340	ವಿಜಯವಿದ್ಯಾಲಯ ಮೆಥೋಡಿಸ್ಟ ಪದವಿ ಮಹಾವಿದ್ಯಾಲಯ, ಕಲಬುರಗಿ
147	C341	ನ್ಯಾಷನಲ್ ವಿಜ್ಞಾನ ಪದವಿ ಮಹಾವಿದ್ಯಾಲಯ, ದರ್ಗಾ ರಸ್ತೆ, ಕಲಬುರಗಿ
148	C343	ಚಂದ್ರಶೇಖರ ಎಜುಕೇಶನ ಸೊಸೈಟಿಯ ಪದವಿ ಮಹಾವಿದ್ಯಾಲಯ, ಯಾದಗೀರ
149	C344	ನ್ಯಾಷನಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, (ಸಂಜೆ) ದರ್ಗಾ ರಸ್ತೆ, ಕಲಬುರಗಿ
150	C345	ಕರ್ನಾಟಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಬಂಕೂರ, ತಾ: ಚಿತ್ತಾಪೂರ ಜಿ.ಕಲಬುರಗಿ
151	C347	ಎಂ.ಜೆ.ಪಿ. ಪದವಿ ಮಹಾವಿದ್ಯಾಲಯ ಕಲಬುರಗಿ
152	C352	ವಿಶ್ವಗುರು ಬಸವಣ್ಣಾ ಪದವಿ ಮಹಾವಿದ್ಯಾಲಯ ಕಲಬುರಗಿ

153	C353	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಕಮಲಾಪೂರ
154	C361	ಶ್ರೀ ವಿರೇಂದ್ರ ಪಾಟೀಲ ಪ್ರಥಮ ದರ್ಜೆ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಅಫಜಲಪುರ
155	C362	ನಾಯಕ್ ಕಲಾ ಪದವಿ ಮಹಾವಿದ್ಯಾಲಯ ವಾಡಿ ಜಂಕ್ಷನ್ ತಾ. ಚಿತ್ತಾಪುರ ಜಿ. ಕಲಬುರಗಿ
156	C368	ಜವಾಹರ ಕಲಾ, ವಾಣಿಜ್ಯ ಪದವಿ ಮಹಾವಿದ್ಯಾಲಯ, ಯಾದಗಿರಿ.
157	C369	ಜವಾಹರ ಕಲಾ, ವಾಣಿಜ್ಯ ಪದವಿ ಮಹಾವಿದ್ಯಾಲಯ, ಯಾದಗಿರಿ.
158	C380	ಶ್ರೀಮಾನ್ ಧರ್ಮಸಿಂಗ್ ಪದವಿ ಮಹಾವಿದ್ಯಲಯ, ಕಲಬುರಗಿ
159	C381	ಅಭಯರತ್ನ ಕಲಾ ಪದವಿ ಮಹಾವಿದ್ಯಾಲಯ ಬಿದ್ದಾಪೂರ ಕಾಲೋನಿ ಕಲಬುರಗಿ
160	C385	ವಿಶ್ವೇಶ್ವರಯ್ಯ ಕಾಲೇಜ ಆಫ್ ಅಪ್ಲೈಡ್ ಸೈನ್ಸ್ & ವಾಣಿಜ್ಯ ಪದವಿ ಮಹಾವಿದ್ಯಾಲಯ ನಾಗನಳ್ಳಿ ರಸ್ತೆ, ಕೋರಂಟಿಹನುಮಾನ ಹತ್ತಿರ, ಕಲಬುರಗಿ
161	C387	ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯ, ಹಫ್ತ್ ಗುಂಬಜ್ ದರ್ಗಾ ರೋಡ್, ಕಲಬುರಗಿ
162	C388	ಆಲ್ ಬದರ ಶಿಕ್ಷಣ ಮಹಾವಿದ್ಯಾಲಯ, ಕೇಂದ್ರ ಬಸ್ಸ್ ನಿಕ್ದಾಣ, ಕಲಬುರಗಿ
163	C389	ಶ್ರೀ ಮುರಘರಾಜೇಂದ್ರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ಕುಸನೂರ ರಸ್ತೆ, ಕಲಬುರಗಿ
164	C390	ಶ್ರೀ ಧರ್ಮಸಿಂಗ ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿ
165	C391	ಎನ್.ವಿ. ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿ
166	C392	ಕೆ.ಸಿ.ಟಿ. ಶಿಕ್ಷಣ ಮಹಾವಿದ್ಯಾಲಯ, ಖಿಮರ್ ಉಲ್ ಇಸ್ಲಾಮೀಯಾ ಕಾಲೋನಿ, ರಿಂಗ್ ರೋಡ್, ಕಲಬುರಗಿ
167	C393	ಡೆಕ್ಕನ್ ಶಿಕ್ಷಣ ಮಹಾವಿದ್ಯಾಲಯ, ಮಾಲಗತ್ತಿ ಕ್ರಾಸ್, ರಿಂಗ್ ರೋಡ್, ಕಲಬುರಗಿ
168	C395	ಆರ್ಯನ್ ಶಿಕ್ಷಣ ಮಹಾವಿದ್ಯಾಲಯ, ಕೋಟನೂರ (ಡಿ) ಇಟಗಾ ಮೈದನ ನಾಗನಳ್ಳಿ ಕ್ರಾಸ್ ರಿಂಗ್ ರೋಡ್, ಕಲಬುರಗಿ
169	C396	ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯ, ರಂಗಂಪೇಟ, ತಾ: ಸುರಪೂರ
170	C397	ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ವಿಜಯಪೂರ ರೋಡ್, ಜೇವರ್ಗಿ
171	C399	ಬಾಲಾಜಿ ಕಲಾ ಪದವಿ ಮಹಾವಿದ್ಯಾಲಯ, ಸೈದಾಪೂರ
172	C402	ಡಾನ್ ಬಾಸ್ಕೋ ಶಿಕ್ಷಣ ಮಹಾವಿದ್ಯಾಲಯ, ಚಿತ್ತಾಪೂರ ರೋಡ್, ಯಾದಗಿರ
173	C403	ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಮಹಾವಿದ್ಯಾಲಯ, ಸ್ಟೇಷನ್ ರೋಡ್, ಚಿತ್ತಾಪೂರ
174	C404	ಗುರುಶಾಂತಪ್ಪ ಜವಳಿ ರೂರಲ್ ಶಿಕ್ಷಣ ಮಹಾವಿದ್ಯಾಲಯ ಪಟ್ಟಣ, ಜಿ: ಕಲಬುರಗಿ
175	C405	ಮದರ ಥೇರೆಸಾ ಶಿಕ್ಷಣ ಮಹಾವಿದ್ಯಾಲಯ, ಗೋದುತಾಯಿ ನಗರ, ಕಲಬುರಗಿ
176	C406	ಶ್ರೀ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿ
177	C407	ತಾಜ ಶಿಕ್ಷಣ ಮಹಾವಿದ್ಯಾಲಯ, ಶೇಖರೋಜಾ ಆಳಂದ ರೋಡ್, ಚೆಕ್ ಪೋಸ್ಟ್ ಹಿಂದುಗಡೆ, ಕಲಬುರಗಿ
178	C408	ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯ, ಭಾವಸಾರ ನಗರ ಸೇಡಂ ರಸ್ತೆ, ಕಲಬುರಗಿ
179	C409	ಹಮೀದ ಪ್ಯಾರೆ ಶಿಕ್ಷಣ ಮಹಾವಿದ್ಯಾಲಯ, ಯಾದುಲ್ಲಾ ಕಲೋನಿ, ನೀರಿನ ಟ್ಯಾಂಕ ಹತ್ತಿರ ರೋಜಾ, ಕಲಬುರಗಿ
180	C410	ಎಂ.ಸಿ. ವಸಂತಾ ಶಿಕ್ಷಣ ಮಹಾವಿದ್ಯಾಲಯ, ರಾಜಾಪೂರ ರೋಡ್ ಕಲಬುರಗಿ
181	C411	ಶ್ರೀ ಮೈಲಾರಲಿಂಗೇಶ್ವರ ಪ್ರಥಮ ದರ್ಜೆ ಕಲಾ ಪದವಿ ಮಹಾವಿದ್ಯಾಲಯ, ಹಳೆ ಜೇವರ್ಗಿ ರಸ್ತೆ, ಕೆ.ಹೆಚ್. ಬಿ. ಕಾಲೋನಿ ಕಲಬುರಗಿ
182	C412	ಸ್ವಾಮಿ ವಿವೇಕಾನಂದ ಕಲಾ ಪದವಿ ಮಹಾವಿದ್ಯಾಲಯ, ಹುಣಸಿಗಿ
183	C416	ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್, ಆನಂದ ಹೋಟಲ್ ಹತ್ತಿರ, ಕಲಬುರಗಿ.
184	C417	ಶ್ರೀ ಸಾಯಿ ಕಂಪ್ಯೂಟರ ಅಪ್ಲಿಕೇಷನ್ & ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಲಬುರಗಿ
185	C419	ಶ್ರೀ ಮಹಾಂತೇಶ್ವರ ಶಿಕ್ಷಣ ಮಹಾವಿದ್ಯಾಲಯ, ಅಫಜಲಪೂರ ಜಿ: ಕಲಬುರಗಿ
186	C423	ನಾರ್ಥ ಕರ್ನಾಟಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ದರ್ಗಾ ರಸ್ತೆ, ಕಲಬುರಗಿ
187	C425	ಶ್ರೀ ಷಬ್ರಾ ಮಾಹಂತ ಶಿವಚಾರ್ಯ ಸ್ವಾಮಿಜೀ ಪದವಿ ಮಹಾವಿದ್ಯಾಲಯ, ಕುಸನೂರ ಕಲಬುರಗಿ.

188	C429	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಆಳಂದ ಜಿ. ಕಲಬುರಗಿ
189	C430	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಕರ್ಜಗಿ ತಾ. ಅಫಜಲಪುರ ಜಿ. ಕಲಬುರಗಿ
190	C431	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಕಾಳಗಿ ಜಿ. ಕಲಬುರಗಿ
191	C432	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಚಿಂಚೋಳಿ ಜಿ. ಕಲಬುರಗಿ
192	C433	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಮಹಾಗಾಂವ ಕ್ರಾಸ್, ಕಲಬುರಗಿ.
193	C435	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಫರಹತಾಬಾದ ಜಿ.ಕಲಬುರಗಿ
194	C437	ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಮಾದನಹಿಪ್ಪರಗಾ ತಾ: ಆಳಂದ ಜಿ. ಕಲಬುರಗಿ
195	C438	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಸುಲೇಪೇಟ ಜಿ. ಕಲಬುರಗಿ
196	C440	ಲಕ್ಷ್ಮಯ್ಯ ಜಾಜಿ ಕಲಾ ಪದವಿ ಮಹಾವಿದ್ಯಾಲಯ, ನೆಹರು ಗಂಜ, ಕಲಬುರಗಿ
197	C448	ಬುಜರಿ ಮತ್ತು ಬಿರಾದಾರ ಶಿಕ್ಷಣ ಮಹಾವಿದ್ಯಾಲಯ, ಅಫಜಲಪೂರ ಜಿ: ಕಲಬುರಗಿ
198	C456	ಪರ್ಯಾಯ ಸೋಷಿಯಲ್ ವರ್ಕ (ಬಿ.ಎಸ್.ಡ್ಲಬೂ) ಪದವಿ ಮಹಾವಿದ್ಯಾಲಯ, ಹಳೇ ಜೇವರ್ಗಿ ರಸ್ತೆ, ಕಲಬುರಗಿ
199	C457	ಬಸವಣಪ್ಪಾ ಕೋಸಗಿ ಮೆಮೋರಿಯಲ್ ಪದವಿ ಮಹಾವಿದ್ಯಾಲಯ, ಕಲಬುರಗಿ
200	C460	ಯಶಸ್ವಿನಿ ಪದವಿ ಮಹಾವಿದ್ಯಾಲಯ, (ಬಿ) ಗುಡಿ ರಸ್ತೆ, ಶಹಾಪೂರ
201	C464	ವಿಶ್ವಾರಾಧ್ಯ ಶಿಕ್ಷಣ ಮಹಾವಿದ್ಯಾಲಯ, ಅಬ್ಬೆತುಮಕೂರ ತಾ.ಜಿ. ಯಾದಗಿರ
202	C465	ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯ, ನ್ಯೂ ಜಿಲಾನಾಬಾದ ರಿಂಗ್ ರೋಡ್, ಕಲಬುರಗಿ
203	C466	ಜೈ ಹಿಂದ ಶಿಕ್ಷಣ ಮಹಾವಿದ್ಯಾಲಯ, ಹಾಗರಗಾ ಕ್ರಾಸ್ ರಿಂಗ್ ರೋಡ್, ಕಲಬುರಗಿ
204	C468	ಎಸ್.ಬಿ. ದೇಶಮುಖ ಪದವಿ ಮಹಾವಿದ್ಯಾಲಯ, ಶಹಾಪೂರ
205	C476	ವಿಶ್ವನಾಥ ರೆಡ್ಡಿ ಮುದ್ನಾಳ ಮೆಮೋರಿಯಲ್ ಇನ್ಸಟ್ಯೂಟ್ ಆಫ ಬಿಜಿನೆಸ್ ಮ್ಯಾನೇಜಮೆಂಟ್, ಸೇಡಂ ರಸ್ತೆ, ಕಲಬುರಗಿ.
206	C477	ವಿಶ್ವಹಿಂದು ಬಿ.ಸಿ.ಎ. ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಲಬುರಗಿ
207	C479	ಶಾಂತಿನಿಕೇತನ ಕಾಲೇಜ ಆಫ್ ಮ್ಯಾನೇಜಮೆಂಟ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ಶರಣ ನಗರ, ಕಲಬುರಗಿ
208	C493	ಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಲಾಡ ಚಿಂಚೋಳಿ ತಾ: ಆಳಂದ, ಜಿ: ಕಲಬುರಗಿ
209	C494	ಗುರುಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಎಂ.ಬಿ.ನಗರ ರಸ್ತೆ, ಕಲಬುರಗಿ
210	C495	ಲಿಂಗೇರಿ ಕೋನಪ್ಪ ವಾಣಿಜ್ಯ ಪದವಿ ಮಹಾವಿದ್ಯಾಲಯ, ಯಾದಗಿರಿ
211	C496	ಶ್ರೀ ಸಾಯಿಬಾಬಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಬ್ರಹ್ಮಪೂರ, ಕಲಬುರಗಿ.
212	C497	ಮಹಾತ್ಮಾಗಾಂಧಿ ಪದವಿ ಮಹಾವಿದ್ಯಾಲಯ, ಯಾದಗಿರಿ
213	C498	ನಿವೇದಿತಾ ವಿಜ್ಞಾನ ಪದವಿ ಮಹಾವಿದ್ಯಾಲಯ, ಸದರ ದರವಾಜಾ ಮೇನ ರೋಡ, ಯಾದಗಿರಿ
214	C499	ಗುರುಕುಲ ಕಾಲೇಜ ಆಫ್ ಮಾನ್ಯೆಜಮೆಂಟ್, ಸ್ಟೇಷನ ರಸ್ತೆ, ಕಲಬುರಗಿ
215	C500	ಎಸ್.ಎಸ್.ತೆಗನೂರ ಪದವಿ ಮಹಾವಿದ್ಯಾಲಯ, ಬಡೇಪೂರ ಕಾಲೋನಿ, ಕಲಬುರಗಿ
216	C501	ಮಹಾದೇವಮ್ಮ ಬಿ. ಪಾಟೀಲ ಮೆಮೋರಿಯಲ್ ಬಿ.ಸಿ.ಎ. ಬಿ.ಎಸ್ಸಿ. ಹಾಗೂ ಬಿ.ಕಾಂ.ಪದವಿ ಮಹಾವಿದ್ಯಾಲಯ, ಚಿತ್ತಾಪುರ ಕಲಬುರಗಿ
217	C502	ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ, ತಾ: ಚಿಂಚೋಳಿ ಜಿ: ಕಲಬುರಗಿ
218	C503	ಬನಸಿರಿ ಕಲಾ ಪದವಿ ಮಹಾವಿದ್ಯಾಲಯ, ಹಿರೇವಡಗೇರಾ, ತಾ. ಶಹಾಪುರ,

219	C504	ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಲಾ ಪದವಿ ಮಹಾವಿದ್ಯಾಲಯ ನರಿಬೋಲ ರಸ್ತೆ ಜೇವರ್ಗಿ ಜಿ. ಕಲಬುರಗಿ.
220	C506	ಸಾಯಿ ಪ್ರಸಾದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ನೆಹರು ಗಂಜ, **ಕಲಬುರಗಿ.**
221	C507	ಮಾನ್ಯವರ ಖಾನಶೀರಾಮ ಸೂಶಿಯಲ್ ವೆಲ್‌ಫೇರ್ ಎಜ್ಯುಕೇಶನ ಸೂಸೈಟಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ **ಕಲಬುರಗಿ**
222	C508	ಶ್ರೀ ಮಹಾಂತೇಶ್ವರ ಕಲಾ ಪದವಿ ಮಹಾವಿದ್ಯಾಲಯ, **ಮಹಾಂತಪುರ** ಅಂಚೆ ಚಿನ್ನಯಗಿರಿ ತಾ. ಅಫಜಲಪುರ ಜಿ. ಕಲಬುರಗಿ
223	C510	ಸೆಂಟ್ ಜೆವೇರ್ ಪದವಿ ಮಹಾವಿದ್ಯಾಲಯ, ಬಿದ್ದಾಪೂರ ಕಾಲೋನಿ, **ಕಲಬುರಗಿ**
224	C516	ಶ್ರೀ ಸಿದ್ಧಲಿಂಗೇಶ್ವರ ಕಲಾ ಪದವಿ ಮಹಾವಿದ್ಯಾಲಯ, **ಯಾದಗೀರ**
225	C518	ಬಾಬಾ ಫಕರೋದ್ದಿನ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಜೇವರ್ಗಿ, **ಜಿ.ಕಲಬುರಗಿ**
226	C519	ನಿಸರ್ಗ ಪದವಿ ಮಹಾವಿದ್ಯಾಲಯ, ಕಲಬುರಗಿ
227	C520	ಶ್ರೀ ಗುರು ದಿಗಂಬರ ಸಿದ್ಧಾರೋಢ ದಿಗ್ಗಿ ಪದವಿ ಮಹಾವಿದ್ಯಾಲಯ, **ಶಹಾಪೂರ**
228	C522	ಲವಲಿ ಫ್ರೇಂಡ್ಸ್ ಕಲಾ ಪದವಿ ಮಹಾವಿದ್ಯಾಲಯ **ಚಿಗರಹಳ್ಳಿ ಕ್ರಾಸ್** ತಾ. ಜೇವರ್ಗಿ ಜಿ. ಕಲಬುರಗಿ
229	C523	ಮದರ ಥೇರೆಸಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ**
230	C524	ಎಂ.ಪಿ. ಟೆಂಗಳಿಕರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಸರಸ್ವತಿಪೂರ ಕುಸನೂರ ರಸ್ತೆ, **ಕಲಬುರಗಿ**
231	C525	ತಾಷ್ಕೆಂಟ್ ಕಾಲೇಜ ಆಫ್ ಕಾಮರ್ಸ & ಮ್ಯಾನೇಜಮೆಂಟ್, ಕೆ.ಬಿ.ಎನ್.ಆಸ್ಪತ್ರೆ ಎದುರುಗಡೆ, **ಕಲಬುರಗಿ**
232	C526	ವೆಂಕಯ್ಯಾ ಕೋಸಯ್ಯಾ ಗುತ್ತೇದಾರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, **ಆಳಂದ ಜಿ.** ಕಲಬುರಗಿ
233	C527	ಕಾಲೀಫ ಕಾಲೇಜ ಆಫ್ ಸೈನ್ಸ ಟೆಕ್ನಾಲಜಿ, ಎಂ.ಎಸ್.ಕೆ. ಮಿಲ್ ರಸ್ತೆ, **ಕಲಬುರಗಿ**
234	C528	ಶ್ರೀ ಗಂಗಾ ಪರಮೇಶ್ವರಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಚಿತ್ತಾಪೂರ** ಜಿ. ಕಲಬುರಗಿ
235	C529	ಆನಂದ ಕಲಾ ಪದವಿ ಮಹಾವಿದ್ಯಾಲಯ, **ಮರಗುತ್ತಿ ಕ್ರಾಸ್**, ತಾ. ಜಿ. ಕಲಬುರಗಿ
236	C530	ಕಾಳೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಾಳಗಿ** ಜಿ. ಕಲಬುರಗಿ
236	C531	ಸಂಬುದ್ಧ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ **ಆಳಂದ** ಜಿ. ಕಲಬುರಗಿ
237	C532	ಶಾರದಾ ಪದವಿ ಮಹಾವಿದ್ಯಾಲಯ ನೆಹರು ಗಂಜ, ಕಲಬುರಗಿ.
238	C533	ಪ್ರಾರ್ಥನಾ ಪದವಿ ಮಹಾವಿದ್ಯಾಲಯ, **ಶಹಾಪೂರ**
239	C534	ರೆಡ್ಡಿಸ್ ಕಲಾ ಪದವಿ ಮಹಾವಿದ್ಯಾಲಯ, **ಗುರಮಿಠಕಲ್**
240	C536	ರೇಷ್ಮಿ ಪದವಿ ಮಹಾವಿದ್ಯಾಲಯ, ಸರಸ್ವತಿಪುರ, ಕುಸನೂರ ರಸ್ತೆ, **ಕಲಬುರಗಿ**
241	C537	ಶರದ ರೇಷ್ಮಿ ವಿಜ್ಞಾನ ಪದವಿ ಮಹಾವಿದ್ಯಾಲಯ, ಅನ್ನಪೂರ್ಣೇಶ್ವರಿ ನಗರ, **ಕಲಬುರಗಿ**
242	C538	ಶ್ರೀ ಶಿಶಿರ ರೇಷ್ಮಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ವಿಶ್ವವಿದ್ಯಾಲಯ ಎದುರುಗಡೆ, ಸೇಡಂ ರಸ್ತೆ, **ಕಲಬುರಗಿ.**
243	C539	ಶ್ರೀಮತಿ ಭಾರತಿ ರೇಷ್ಮಿ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯ, ಅಜಾದಪುರ ರಸ್ತೆ, **ಕಲಬುರಗಿ**
244	C540	ಕುಮಾರಿ ಶರಣೇಶ್ವರಿ ಪದವಿ ಮಹಾವಿದ್ಯಾಲಯ, **ಕೋಟನೂರ(ಡಿ)** ರಾಮಮಂದಿರ ಹತ್ತಿರ, ಜೇವರ್ಗಿ ರಸ್ತೆ, **ಕಲಬುರಗಿ**
245	C541	ಶ್ರೀ ಬಿ.ಎಸ್. ರೇಷ್ಮಿ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯ, **ಸಣ್ಣೂರ ಕ್ರಾಸ್**, ಕಲಬುರಗಿ.
246	C543	ಸುಮನ್ ಸಮನ್ವಯ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ನೆಹರು ಗಂಜ, **ಕಲಬುರಗಿ**
247	C545	ಶ್ರೀ ಗುರು ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಬ್ರಹ್ಮಪೂರ ಕಾಳೆ ಲೇಔಟ್, **ಕಲಬುರಗಿ**
248	C546	ಕೋಹಿನೂರ ವಾಣಿಜ್ಯ ಪದವಿ ಮಹಾವಿದ್ಯಾಲಯ, ಹತ್ತಿರ ಸಾಯಿಮಂದಿರ, ಹೈಕೋರ್ಟ ರೋಡ, ಕಲಬುರಗಿ
249	C548	ಸಿದ್ಧಾರ್ಥ ಕಲಾ ಪದವಿ ಮಹಾವಿದ್ಯಾಲಯ, **ಗೊಬ್ಬೂರ** ತಾ. ಜಿ.ಕಲಬುರಗಿ
250	C550	ಸಾಯಿ ಪ್ರೇಸಿಡೆನ್ಸಿ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯ, ರಾಮ ಮಂದಿರ ಸರ್ಕಲ್, ಹೈ ಕೋರ್ಟ ರೋಡ, **ಕಲಬುರಗಿ**
251	C551	ಜ್ಞಾನೋದಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ ಜೇವರ್ಗಿ ಕಾಲೋನಿ, ಸನ್ ಇಂಟರ್ ನ್ಯಾಷನಲ್ ಹೋಟಲ ಹತ್ತಿರ, ನ್ಯೂ ಜೇವರ್ಗಿ ರೋಡ, **ಕಲಬುರಗಿ**
252	C554	ಶ್ರೀ ಶಿವಶೇಖರಪ್ಪಾಗೌಡ ಪಾಟೀಲ ಪದವಿ ಮಹಾವಿದ್ಯಾಲಯ, **ಶಹಾಪೂರ**
253	C555	ಹುಲಿಗೆಪ್ಪ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯ **ಯಾದಗಿರಿ**

254	C556	ಮಲ್ಲಿಕಾ ಪದವಿ ಮಹಾವಿದ್ಯಾಲಯ, ಮುಖ್ಯ ರಸ್ತೆ, **ಯಾದಗೀರ**
255	C557	ಶ್ರೀ ನೀಲಕಂಠ ಪದವಿ ಮಹಾವಿದ್ಯಾಲಯ, **ಪೋ.,ದೇವಾಪೂರ** ತಾ: ಸುರಪೂರ, ಜಿ: ಯಾದಗಿರಿ
256	C559	ಓರಿಯಂಟ್ ಕಲಾ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, **ಯಾದಗೀರ**
257	C566	ಮಲ್ಲಿಕಾ ಪದವಿ ಮಹಾವಿದ್ಯಾಲಯ **ಯಾದಗಿರಿ**
258	C570	ಡಾ. ಬಿ.ಆರ್.ಅಂಬೇಡ್ಕರ ಕಲಾ ಪದವಿ ಮಹಾವಿದ್ಯಾಲಯ, **ಹಾಗರಗಾ** ಕಲಬುರಗಿ
259	C572	ಎ.ಓ.ಎಸ್. ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ**
260	C573	ಸುರಭಿ ಕಲಾ ಮಹಾವಿದ್ಯಾಲಯ **ಸೇಡಂ** ಜಿ. ಕಲಬುರಗಿ.
261	C576	ಟಿ.ಎನ್.ಆರ್ ಕಲಾ ಪದವಿ ಮಹಾವಿದ್ಯಾಲಯ. ಯಾದುಲ ಕಾಲೋನಿ. ನ್ಯೂ ವಾಟರ ಟ್ಯಾಕ ರೋಜಾ. **ಕಲಬುರಗಿ**
262	C577	ವಿಶ್ವಭಾರತಿ ವಿಜ್ಞಾನ ಪದವಿ ಮಹಾವಿದ್ಯಾಲಯ, ಅಕ್ಕಮಹಾದೇವಿ ಕಾಲೋನಿ, ಹೈಕೋರ್ಟ ಹತ್ತಿರ. **ಕಲಬುರಗಿ.**
263	C578	ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ. ಆನಂದ ನಗರ. **ಕಲಬುರಗಿ**
264	C579	ಸರಡಗಿ ಪದವಿ ಮಹಾವಿದ್ಯಾಲಯ, **ಕಲಬುರಗಿ**
265	C585	ಶ್ರೀ ವಿಶ್ವಜ್ಯೋತಿ ಪದವಿ ಮಹಾವಿದ್ಯಾಲಯ, **ಶಹಾಪೂರ**
266	C586	ಸುಬಮ ಪದವಿ ಮಹಾವಿದ್ಯಾಲಯ, **ಯಾದಗೀರ**
267	C587	ಬಸವೇಶ್ವರ ಪದವಿ ಮಹಾವಿದ್ಯಾಲಯ, **ಯಾದಗಿರಿ**
268	C588	ಶ್ರೀ ಸೋಮನಾಥೇಶ್ವರ ಪದವಿ ಮಹಾವಿದ್ಯಾಲಯ, **ಪೋ. ಕಕ್ಕೇರಾ,** ತಾ. ಸುರಪೂರ
269	C589	ಶ್ರೀ ಜನಕ ಕಲಾ ಪದವಿ ಮಹಾವಿದ್ಯಾಲಯ, **ಪೋ. ಕೋಡೆಕಲ್,** ತಾ.ಸುರಪೂರ, ಜಿ.ಯಾದಗಿರಿ
270	C590	ಬಸವೇಶ್ವರ ಪದವಿ ಮಹಾವಿದ್ಯಾಲಯ, **ಸಗರ,** ತಾ: ಶಹಾಪೂರ, ಜಿ: ಯಾದಗಿರಿ
271	C591	ಮಹಾನಗರೇಶ್ವರ ಕಲಾ ಪದವಿ ಮಹಾವಿದ್ಯಾಲಯ, **ಕಲಬುರಗಿ.**
272	C593	ಮಹಾದೇವಿ ನಿಂಗಪ್ಪ ದೇಸಾಯಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಸಿ.ಐ.ಬಿ. ಕಾಲೋನಿ, **ಕಲಬುರಗಿ**
273	C594	ತಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಶಹಾಬಜಾರ ನಾಕಾ ರಸ್ತೆ, **ಕಲಬುರಗಿ**
274	C595	ಸಂಜಯ ಕಲಾ ಪದವಿ ಮಹಾವಿದ್ಯಾಲಯ, ಅಶೋಕ ನಗರ, **ಕಲಬುರಗಿ**
275	C597	ಶಿವಶಾಂತಲ ಕಲಾ, ವ್ಯಾಣಿಜ ಪ್ರಥಮ ದರ್ಜೆ ಕಾಲೇಜು, **ಯಡ್ರಾಮಿ.** ತಾ. ಜೇವರ್ಗಿ ಜಿ. ಕಲಬುರಗಿ
276	C601	ಶ್ರೀ ಬಸವರಾಜ ಹಿರೇಮಠ ದಿಗ್ಗಿ ಪದವಿ ಮಹಾವಿದ್ಯಾಲಯ, **ಸುರಪೂರ**
277	C603	ಶ್ರೀ ಮಹಾದೇವಪ್ಪ ಹೀರೆನೂರ ವಿಜ್ಯೂವಲ್ ಆರ್ಟ ಮಹಾವಿದ್ಯಾಲಯ, **ಯಾದಗಿರಿ .**
278	C605	ಆರ್ಯನ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ನಾಗನಹಳ್ಳಿ ಕ್ರಾಸ್, ರಿಂಗ ರೋಡ, **ಕಲಬುರಗಿ**
279	C606	ಮಾರ್ಡನ ಕಲಾ ಪದವಿ ಮಹಾವಿದ್ಯಾಲಯ. ಜಲಿಲ ಕಂಪೌಂಡ, ಪಾಚುನ್ ದರ್ಗಾ ರೋಡ, **ಕಲಬುರಗಿ**
280	C607	ಶ್ರೀ ಬಾಲಾಜಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಸುಲ್ತಾನಪುರ ರಸ್ತೆ, ಫಿಲಟರ್ ಬೆಡ್, **ಕಲಬುರಗಿ**
281	C608	ಮೋಹನರಾಜ ಕಲಾ ಪದವಿ ಮಹಾವಿದ್ಯಾಲಯ, **ಕಲಬುರಗಿ**
282	C609	ಕಾಳೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಾಳಗಿ** ಜಿ. ಕಲಬುರಗಿ
283	C610	ಸಹ್ಯಾದ್ರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕೆ.ಇ.ಬಿ. ಆಫೀಸ್ ಹತ್ತಿರ, **ಅಫಜಲಪೂರ**
284	C611	ತಕ್ಷಶೀಲಾ ಪದವಿ ಮಹಾವಿದ್ಯಾಲಯ **ಕಮಲಾಪೂರ**
285	C612	ಶ್ರೀ ಶಿವಲಿಂಗೇಶ್ವರ ಕಲಾ ಪದವಿ ಮಹಾವಿದ್ಯಾಲಯ, **ಅಫಜಲಪೂರ** ಜಿ. ಕಲಬುರಗಿ
286	C613	ಡಾ. ಶರಣಪ್ಪಗೌಡ ಬಿ. ಪಾಟೀಲ ಬಳಬಟ್ಟಿ ಪ್ರಥಮ ದರ್ಜೆ ಕಾಲೇಜು ಕಲಾ ಪದವಿ ಮಹಾವಿದ್ಯಾಲಯ, **ಸೋನ್ನ** ತಾ.ಜೇವರ್ಗಿ ಜಿ. ಕಲಬುರಗಿ
287	C614	ಸಾಂಚಿ ಪದವಿ ಮಹಾವಿದ್ಯಾಲಯ **ಅಫಜಲಪೂರ**
288	C616	ನಾಗಾಂಬಿಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ**
289	C618	ಶಿವಾ ವಾಣಿಜ್ಯ ಪದವಿ ಮಹಾವಿದ್ಯಾಲಯ, ಗೋದುತಾಯಿ ನಗರ, **ಕಲಬುರಗಿ**
290	C619	ಗೆಟ್ಸ್ ವಿಜ್ಞಾನ ಪದವಿ ಮಹಾವಿದ್ಯಾಲಯ, **ಕಲಬುರಗಿ (ಬಿ.ಕಾಂ. ಸಂಜೆ)**
291	C622	ಪ್ರಜ್ಞಾ ಪದವಿ ಮಹಾವಿದ್ಯಾಲಯ, **ಶಹಾಪೂರ**
292	C623	ಅನನ್ಯ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ**
293	C624	ಶ್ರೀ ಗುರುಕುಲ ಪದವಿ ಮಹಾವಿದ್ಯಾಲಯ, **ರಂಗಂಪೇಠ**
294	C625	ಶ್ರೀ ಜ್ಞಾನಬಿಂದು ಪದವಿ ಮಹಾವಿದ್ಯಾಲಯ, **ರಂಗಂಪೇಠ**
295	C626	ಡಾ. ಮಲ್ಲಿಕಾರ್ಜುನ ಖರ್ಗೆ ಪದವಿ ಮಹಾವಿದ್ಯಾಲಯ, **ಸುರಪೂರ**

296	C627	ಶ್ರೀ ನೀಲಕಂಠ ಪದವಿ ಮಹಾವಿದ್ಯಾಲಯ, **ಸುರಪೂರ**
297	C630	ಮಾತೋಶ್ರೀ ನಿಂಭೆಮ್ಮಾ ಪದವಿ ಮಹಾವಿದ್ಯಾಲಯ, **ನಾರಾಯಣಪೂರ**, ಜಿ: ಯಾದಗಿರ
298	C631	ಇಂಪೀರಿಯಲ್ ಪದವಿ ಮಹಾವಿದ್ಯಾಲಯ, **ಗುರಮಿಠಕಲ್**, ತಾ: ಜಿ: ಯಾದಗೀರ
299	C638	ಬಸವರಾಜಪ್ಪ ಅಪ್ಪಾ ಪದವಿ ಮಹಾವಿದ್ಯಾಲಯ, **ಹಸನಾಪೂರ**, ಶಾಹಪೂರ
300	C644	ಆರಾಧನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯ, **ಕಲಬುರಗಿ**
301	C646	ಹೊನ್ನಕೇರಿ ಸಿದ್ಧೇಶ್ವರ ಎಜ್ಯುಕೇಷನಲ್ ಸೊಸೈಯಿಟಿ ಸಿದ್ಧೇಶ್ವರ ಕಲಾ ಪದವಿ ಮಹಾವಿದ್ಯಾಲಯ. ಬಂಬೂ ಬಜಾರ **ಕಲಬುರಗಿ**
302	C647	ರೇಷ್ಮಿ ಪದವಿ ಮಹಾವಿದ್ಯಾಲಯ. (ಸಂಜೆ) ಕುಸನೂರ ರಸ್ತೆ, **ಕಲಬುರಗಿ**
303	C648	ಸಾಮ್ರಾಟ್ ಅಶೋಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ.**
304	C649	ಅಖಿಲ್ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಲಬುರಗಿ**
305	C650	ಶ್ರೀ ಸಾಯಿಬಾಬಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಬ್ರಹ್ಮಪೂರ, **ಕಲಬುರಗಿ.**
306	C651	ದೇವರಾಜ ಮಾಲಿಪಾಟೀಲ ಉಪಗಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಕಾಳಗಿ** ಜಿ:ಕಲಬುರಗಿ
307	C652	ಶ್ರೀ ಗುರುಪಾದಲಿಂಗ ಸ್ವಾಮೀ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ಮಹಾಗಾಂವ ಕ್ರಾಸ್**, ಜಿ. ಕಲಬುರಗಿ
308	C653	ಯಾತಿರಾಜ ಕಲಾ ಪದವಿ ಮಹಾವಿದ್ಯಾಲಯ, **ಗಾಣಗಾಪೂರ** ತಾ. ಅಫಜಲಪೂರ ಜಿ. ಕಲಬುರಗಿ
309	C654	ಕಲ್ಮೇಶ್ವರ ಕಲಾ ಪದವಿ ಮಹಾವಿದ್ಯಾಲಯ **ಅಫಜಲಪೂರ** ಜಿ. ಕಲಬುರಗಿ
310	C655	ಬಸವೇಶ್ವರ ಪದವಿ ಮಹಾವಿದ್ಯಾಲಯ **ಮುದೋಳ** ತಾ. ಸೇಡಂ ಜಿ. ಕಲಬುರಗಿ
311	C656	ದೇವನಾಮ ಪ್ರೀಯಾ ಕಲಾ ಪದವಿ ಮಹಾವಿದ್ಯಾಲಯ. ನಿಂಬರಗಾ ತಾ.ಆಳಂದ ಜಿ. ಕಲಬುರಗಿ
312	C657	ಪ್ರಿಯಾಂಕ ಪದವಿ ಮಹಾವಿದ್ಯಾಲಯ **ಶಹಾಪೂರ**
313	C658	ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯ, **ರಂಗಂಪೇಠ**, ಜಿ: ಯಾದಗಿರ
314	C659	ಅರುಂಧತಿ ಪದವಿ ಮಹಾವಿದ್ಯಾಲಯ **ಸುರಪೂರ**
315	C660	ಬಸವೇಶ್ವರ ಪದವಿ ಮಹಾವಿದ್ಯಾಲಯ, **ರಂಗಂಪೇಠ** ಸೂರಪೂರ್
316	C662	ಬಸವ ಪ್ರಭು ಪದವಿ ಮಹಾವಿದ್ಯಾಲಯ, **ಕೊಡೆಕಲ್**, ಜಿಲ್ಲೆ, ತಾ. ಸುರಪೂರ ಜಿ. ಯಾದಗಿರಿ
317	C663	ಬಿಲ್ಲವ ಪದವಿ ಮಹಾವಿದ್ಯಾಲಯ **ಶಹಾಪೂರ**
318	C664	ಸ್ನೇಹ ಪದವಿ ಮಹಾವಿದ್ಯಾಲಯ **ಶಹಾಪೂರ**
319	C665	ಕನ್ನಡಾಂಬೆ ಪದವಿ ಮಹಾವಿದ್ಯಾಲಯ ಇಂದ್ರ ನಗರ **ಶಹಾಪೂರ**
320	C666	ಮಹಾರಾಜ ಪದವಿ ಮಹಾವಿದ್ಯಾಲಯ, **ಯಾದಗಿರಿ**
321	C667	ರಾಚೋಟಿ ವೀರಣ್ಣಾ ಪದವಿ ಮಹಾವಿದ್ಯಾಲಯ, **ಯಾದಗಿರಿ**
322	C668	ಶ್ರೀರಕ್ಷಾ ಪದವಿ ಮಹಾವಿದ್ಯಾಲಯ, **ಯಾದಗಿರಿ**
323	669	ಪ್ರೀಯದರ್ಶಿನಿ ಪದವಿ ಮಹಾವಿದ್ಯಾಲಯ, **ರಂಗಂಪೇಠ**
324	C671	ಗಂಗಾಬಾಯಿ ಎಸ್. ಹಿರೇಮಠ್ ಪದವಿ ಮಹಾವಿದ್ಯಾಲಯ, **ತಾ॥ ಶಾಹಪೂರ**, ಜಿ॥ ಯಾದಗಿರಿ
325	C672	ಬಸವ ಪದವಿ ಮಹಾವಿದ್ಯಾಲಯ, **ಪೂ. ಚಾಮನಾಳ**, ತಾ: ಶಹಾಪೂರ, ಜಿ: ಯಾದಗೀರ.
326	C674	ಪೂಜ್ಯ ಶ್ರೀ ರಾಜಶೇಖರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ಎಸ್.ಆರ್.ಜಿ. ಪೆಟ್ರೋಲ್ ಪಂಪ್ ಹಿಂದುಗಡೆ, **ಆಳಂದ** ಜಿ.ಕಲಬುರಗಿ
327	C675	ಎಸ್.ಎಂ. ಜೈನ್ ಶಿಕ್ಷಣ ಮಹಾವಿದ್ಯಾಲಯ, **ಶಹಾಪೂರ**, ಜಿ: ಯಾದಗಿರ
328	C676	ದೇವಗಿರಿ ಪ್ರಥಮ ದರ್ಜೆ ಮಹಾವಿದ್ಯಾಲಯ, **ಶಹಾಪೂರ**
329	C677	ಶ್ರೀಮತಿ ಶರಣಮ್ಮ ಡಿಗ್ಗಾಂವಿ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್‌ನ ಶ್ರೀ ಗುರು ವಿದ್ಯಾಪೀಠ ಕಾಲೇಜು, ಇಟಗಾ ಕ್ರಾಸ್, ಖಣದಾಳ, ಜಿ.ಕಲಬುರಗಿ
330	C682	ಗೋಕುಲ ಪದವಿ ಮಹಾವಿದ್ಯಾಲಯ **ಶಹಾಪುರ**
331	C683	ಬಾಪುಗೌಡ ಪದವಿ ಮಹಾವಿದ್ಯಾಲಯ **ಕೆಂಭಾವಿ**
332	C684	ಗಂಗೋತ್ರಿ ಪದವಿ ಮಹಾವಿದ್ಯಾಲಯ **ಹಸನಾಪುರ** ಸುರಪೂರ
333	C685	ಶ್ರೀ ಯಾಮರೆಡ್ಡಿ ಮುಂಡಾಸ ಪದವಿ ಮಹಾವಿದ್ಯಾಲಯ **ಯಾದಗಿರಿ**

334	C686	ದತ್ತಾ ಪದವಿ ಮಹಾವಿದ್ಯಾಲಯ, ಕಲಬುರಗಿ
335	C687	ಚೈತನ್ಯ ಪದವಿ ಮಹಾವಿದ್ಯಾಲಯ **ಗುರಮಿಠಕಲ್** ಯಾದಗಿರಿ
336	C688	ಗುರುಪಾದೇಶ್ವರ ಪದವಿ ಮಹಾವಿದ್ಯಾಲಯ, ಕಲಬುರಗಿ
337	C689	ಬಾಪೂಜಿ ಪದವಿ ಮಹಾವಿದ್ಯಾಲಯ ಮುಖ್ಯರಸ್ತೆ **ಗುರಮಿಠಕಲ್** ಯಾದಗಿರಿ
338	C690	ಪ್ರಗತಿ ಪದವಿ ಮಹಾವಿದ್ಯಾಲಯ ಮುಖ್ಯರಸ್ತೆ **ಯಾದಗಿರಿ**
339	C691	ಶ್ರೀಮತಿ ಸುಶೀಲಮ್ಮ ರಾಮಯ್ಯ ಶಾಬಾದಿ ಪದವಿ ಮಹಾವಿದ್ಯಾಲಯ **ಯಾದಗಿರಿ**
340	C692	ಶ್ರೀ ಜಗದ್ಗುರು ತಿಂಥಿಣಿ ಮೌನೇಶ್ವರ ಕಲಾ ಪದವಿ ಮಹಾವಿದ್ಯಾಲಯ **ಕಕ್ಕೇರಾ** ಸುರಪುರ
341	C693	ಕೃಷ್ಣದೇವರಾಯ ಪದವಿ ಮಹಾವಿದ್ಯಾಲಯ **ಗುರುಮಿಠಕಲ್**
342	C694	ಎಂ. ಎಂ. ಗಾರಂಪಳ್ಳಿ ಮಹಾವಿದ್ಯಾಲಯ **ಗುರುಮಿಠಕಲ್** ಯಾದಗಿರಿ
343	C696	ಇನ್ಸ್ ಸ್ಪೈರ್ ಕಲಾ ಮತ್ತು ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯ, ಸೇಡಂ. ಜಿ.ಕಲಬುರಗಿ
344	C697	ಸ್ವಾಮೀ ವಿವೇಕಾನಂದ ಕಲಾ ಪದವಿ ಮಹಾವಿದ್ಯಾಲಯ, ಸೇಡಂ. ಜಿ.ಕಲಬುರಗಿ
345	C698	ವೀರಭದ್ರೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯ, ಕಲಬುರಗಿ
346	C699	ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಲಬುರಗಿ
347	C700	ಬಸವಶ್ರೀ ವಾಣಿಜ್ಯ ಪದವಿ ಮಹಾವಿದ್ಯಾಲಯ, ಜೇವರ್ಗಿ ಜಿ. ಕಲಬುರಗಿ
348	C701	ಬಾಲಾಜಿ ಎಜ್ಯುಕೇಷನ ಟ್ರಸ್ಟ (ರಿ) ಪದವಿ ಮಹಾವಿದ್ಯಾಲಯ **ಯಾದಗಿರಿ**
349	C702	ಯಶೋಧಾ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ **ವಡಗೇರಾ** ಶಹಾಪೂರ
350	C705	ಜಾಸ್ಮೀನ ಪದವಿ ಮಹಾವಿದ್ಯಾಲಯ, ಕಲಬುರಗಿ
351	C706	ಶ್ರೀ ಸಾಯಿ ಪದವಿ ಮಹಾವಿದ್ಯಾಲಯ ಹಾಲಭಾವಿ ರೋಡ **ಶಹಾಪುರ**
352	C707	ಸ್ವಾಮಿ ಜೀಮಾಶಂಕರ ಧನ್ನಿ ಫೌಂಡೇಶನ, ಪ್ರಕೃತಿ ಧಾಮ ಡಾ. ಬಿ. ಆರ್. ಅಂಬೇಡ್ಕರ ನಗರ ಶರಣ ಸಿರಸಿಗಿ ಅಫಜಲಪೂರ ರೋಡ ಕಲಬುರಗಿ.
353 354	C708	ಶ್ರೀ ಶಾಂತಲಾ ಪದವಿ ಮಹಾವಿದ್ಯಾಲಯ, ಜೇವರ್ಗಿ ಜಿ.ಕಲಬುರಗಿ
355	C716	ಮಾತೋಶ್ರೀ ಮಾಲ್ಲಮ ಕೊಯಿಲೂರ ಎಜ್ಯುಕೇಶನ್ ಟ್ರಸ್ಟ್(ರಿ), ಮಾತೋಶ್ರೀ ಮಲ್ಲಮ ಪದವಿ ಮಹಾವಿದ್ಯಾಲಯ, **ಯಾದಗಿರ**
356	C717	ಶ್ರೀ ಬಲಿಭೀಮೇಶ್ವರ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್(ರಿ), ಪ್ರಗತಿ ಪದವಿ ಮಹಾವಿದ್ಯಾಲಯ, **ಶಹಾಪೂರ**
357	C719	ಪಂಚಶೀಲ ಶಿಕ್ಷಣ ಸಂಸ್ಥೆ (ರಿ), ಸಾವಿತ್ರಿಬಾಯಿ ಫುಲೆ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, **ನಾಯ್ಕಲ್**, ಜಿ: ಯಾದಗಿರ
358	C720	ನಳಂದ ಎಜ್ಯುಕೇಶನ್ & ರೂರಲ್ ಡೆವಲ್ಪಮೆಂಟ್ ಟ್ರಸ್(ರಿ), ನಳಂದ ಪದವಿ ಮಹಾವಿದ್ಯಾಲಯ, **ಯಾದಗಿರ**
359	C722	ಯುನಿಟೆಡ್ ಪದವಿ ಮಹಾವಿದ್ಯಾಲಯ, ಕಲಬುರಗಿ
360	C724	ಉತ್ತಪ್ಪ ಹಣಮಂತ ನಾರಾಯಣಿ ಸರಣಾರ್ಥಕ ಎಜ್ಯುಕೇಶನ್ & ರೂರಲ್ ಡೆವಲ್ಪಮೆಂಟ್ ಟ್ರಸ್(ರಿ), ಅನನ್ಯ ಪದವಿ ಮಹಾವಿದ್ಯಾಲಯ, **ಸೈದಾಪೂರ**, ಜಿ: ಯಾದಗಿರ
361	C725	ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ & ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಆದರ್ಶ ಪದವಿ ಮಹಾವಿದ್ಯಾಲಯ, **ಯಾದಗಿರ**
362	C736	ಪವಿತ್ರ ಎಜ್ಯುಕೇಶನ್ & ರೂರಲ್ ಡೆವಲ್ಪಮೆಂಟ್ ಟ್ರಸ್(ರಿ), ಪವಿತ್ರ ಪದವಿ ಮಹಾವಿದ್ಯಾಲಯ,

		ವಡಗೇರಾ, ಜಿ: ಯಾದಗಿರ
363	D401	ಬಿ.ಆರ್.ಬಿ. ಪದವಿ ಮಹಾವಿದ್ಯಾಲಯ **ರಾಯಚೂರ**
364	D404	ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ **ಸಿಂಧನೂರ**
365	D406	ಎಲ್.ವಿ.ಡಿ. ಪದವಿ ಮಹಾವಿದ್ಯಾಲಯ **ರಾಯಚೂರ**
366	D409	ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯ, **ರಾಯಚೂರು**
367	D413	ವಿ.ಸಿ.ಬಿ. ಡಿಗ್ರಿ ಕಾಲೇಜು **ಲಿಂಗಸೂಗೂರು** ಜಿ. ರಾಯಚೂರು
368	D414	ಎಸ್.ಎಸ್.ಎಂ. ಪದವಿ ಮಹಾವಿದ್ಯಾಲಯ **ರಾಯಚೂರ**
369	D416	ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ **ಮಾನ್ವಿ**
370	D418	ಸರ್ಕಾರಿ ಪದವಿ ಮಹಾವಿದ್ಯಾಲಯ **ದೇವದುರ್ಗ** ಜಿ.ರಾಯಚೂರು
371	D420	ಮೆಥೋಡಿಸ್ಟ ಕಲಾ ಪದವಿ ಮಹಾವಿದ್ಯಾಲಯ **ರಾಯಚೂರ**
372	D425	ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯ **ಲಿಂಗಸೂಗುರ** ಜಿ. ರಾಯಚೂರ
373	D426	ಸರ್ಕಾರಿ ಪದವಿ ಮಹಾವಿದ್ಯಾಲಯ ತಹಸೀಲ್ ಕಚೇರಿ ಹಿಂದುಗಡೆ **ರಾಯಚೂರು**
374	D427	ಶ್ರೀ ವೀರಶೈವ ಸಮಾಜದ ಹೆಚ್.ಸಿ.ಎಂ.ಎಸ್.ಕೆ. ಪದವಿ ಮಹಾವಿದ್ಯಾಲಯ ಬಸವೇಶ್ವರ ರೋಡ, **ರಾಯಚೂರ**
375	D428	ಶ್ರೀ ಚನ್ನಳಿ ಮಲ್ಲಿಕಾರ್ಜುನ ಪದವಿ ಮಹಾವಿದ್ಯಾಲಯ **ದೇವಸುಗೂರ** ಜಿ: ರಾಯಚೂರು
376	D432	ಎ.ಎಂ.ಇ.ಎಸ್. ಪದವಿ ಮಹಾವಿದ್ಯಾಲಯ **ರಾಯಚೂರ**
377	D436	ಶ್ರೀ ಶಂಕರ ಟ್ರಸ್ಟ ಪದವಿ ಮಹಾವಿದ್ಯಾಲಯ **ಸಿಂಧನೂರ**
378	D438	ವಿ.ಆರ್.ಇ.ಟಿ. ಸಂಸ್ಥೆಯ ವಿವೇಕಾನಂದ ಪದವಿ ಮಹಾವಿದ್ಯಾಲಯ **ರಾಯಚೂರ**
379	D443	ದೇವನಾಂಪ್ರೀಯ ಅಶೋಕ ಸರ್ಕಾರಿ ಪದವಿ ಮಹಾವಿದ್ಯಾಲಯ ಮಸ್ಕಿ.
380	D449	ಶ್ರೀಮತಿ ಆರ್. ಸುಭದ್ರಮ್ಮಾ ವಿಶೆಟ್ಟಿ ಪದವಿ ಮಹಾವಿದ್ಯಾಲಯ **ಮಾನ್ವಿ**
381	D450	ಕೆ.ಪಿ.ಎಸ್.ಎಸ್.ಎಸ್. ಪದವಿ ಮಹಾವಿದ್ಯಾಲಯ **ಮಾನ್ವಿ**
382	D451	ಸ್ಕಿಲ್ ಪದವಿ ಮಹಾವಿದ್ಯಾಲಯ **ರಾಯಚೂರ**
383	D454	ಹೆಚ್.ಸಿ.ಎಂ.ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯ, ಬಸವೇಶ್ವರ ರೋಡ್, **ರಾಯಚೂರ**
384	D455	ಕನ್ನಿಕಾ ಪರಮೇಶ್ವರಿ ಶಿಕ್ಷಣ ಮಹಾವಿದ್ಯಾಲಯ, **ರಾಯಚೂರು**
385	D456	ನವೋದಯ ಶಿಕ್ಷಣ ಮಹಾವಿದ್ಯಾಲಯ, ನಂ. 26, ನವೋದಯ ನಗರ, **ರಾಯಚೂರ**
386	D457	ನಂದಿನಿ ಶಿಕ್ಷಣ ಮಹಾವಿದ್ಯಾಲಯ, ರಾಂಪೂರ, **ರಾಯಚೂರು**
387	D459	ಪೂರ್ಣಪ್ರಜ್ಞಾ ಪದವಿ ಮಹಾವಿದ್ಯಾಲಯ **ಹಟ್ಟಿ** ತಾ. ಲಿಂಗಸೂಗುರ
388	D460	ಶ್ರೀ ಜೆ.ಜೆ. ಪದವಿ ಮಹಾವಿದ್ಯಾಲಯ **ಜಾಲಹಳ್ಳಿ** ತಾ. ದೇವದುರ್ಗ
389	D461	ನಳಂದ ಶಿಕ್ಷಣ ಮಹಾವಿದ್ಯಾಲಯ, ಯರಮರಸ್ ಕ್ಯಾಂಪ, **ರಾಯಚೂರು**
390	D462	ಎಸ್.ಎಂ.ಎಲ್.ಬಿ. ಪದವಿ ಮಹಾವಿದ್ಯಾಲಯ **ಲಿಂಗಸೂಗುರ**
391	D463	ಸೇವಾ ಪದವಿ ಮಹಾವಿದ್ಯಾಲಯ **ರಾಯಚೂರ**
392	D464	ಶ್ರೀ ಕನಕದಾಸ ಪದವಿ ಮಹಾವಿದ್ಯಾಲಯ **ಸಿಂಧನೂರ**
393	D465	ಶ್ರೀ ವೆಂಕಟೇಶ್ವರ ಡಿಗ್ರಿ ಕಾಲೇಜ ಮಂತ್ರಾಲಯ ರಸ್ತೆ, **ರಾಯಚೂರ**
394	D467	ಬಸವೇಶ್ವರ ಪದವಿ ಮಹಾವಿದ್ಯಾಲಯ **ಸಿರವಾರ**
395	D470	ನ್ಯಾಷನಲ್ ಪದವಿ ಮಹಾವಿದ್ಯಾಲಯ **ಸಿಂಧನೂರ**
396	D471	ಡಾ. ಬಿ.ಆರ್. ಅಂಬೇಡ್ಕರ ಪದವಿ ಮಹಾವಿದ್ಯಾಲಯ **ಲಿಂಗಸೂಗುರ**
397	D472	ಸರ್ಕಾರಿ ಪದವಿ ಮಹಾವಿದ್ಯಾಲಯ **ಲಿಂಗಸೂಗುರ** ಜಿ.ರಾಯಚೂರ
398	D476	ಸರ್ಕಾರಿ ಪದವಿ ಮಹಾವಿದ್ಯಾಲಯ **ಮುದಗಲ್**
399	D494	ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಮಹಾವಿದ್ಯಾಲಯ, ಬೈಪಾಸ್ ರೋಡ್, **ಲಿಂಗಸಗೂರ**
400	D499	ಸಂಕೇತ ಬಿ.ಬಿ.ಎಂ. ಪದವಿ ಮಹಾವಿದ್ಯಾಲಯ **ಸಿಂಧನೂರ**
401	D507	ಶ್ರೀ ಬಿ.ಬಿ.ಎಂ. ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ **ರಾಯಚೂರ**

402	D508	ಸೆಂಟ್ ಥಾಮಸ್ ಪದವಿ ಮಹಾವಿದ್ಯಾಲಯ **ರಾಯಚೂರ**
403	D509	ಬಸವ ಪದವಿ ಮಹಾವಿದ್ಯಾಲಯ **ದೇವದುರ್ಗ** ಜಿ.ರಾಯಚೂರು
404	D514	ಕನಕದಾಸ ಶಿಕ್ಷಣ ಮಹಾವಿದ್ಯಾಲಯ, ಸುಕಲಪೇಟ್, **ಸಿಂಧನೂರ**
405	D516	ಆದಿತ್ಯ ಪದವಿ ಮಹಾವಿದ್ಯಾಲಯ **ಸಿಂಧನೂರ**
406	D518	ಆಕ್ಸ್‌ಫರ್ಡ್ ಪದವಿ ಮಹಾವಿದ್ಯಾಲಯ **ಸಿಂಧನೂರ**
407	D519	ವಿಜಡಮ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜಮೆಂಟ್ **ಸಿಂಧನೂರ**
408	D520	ಎಕ್ಸಲೆಂಟ್ ಪದವಿ ಮಹಾವಿದ್ಯಾಲಯ **ಸಿಂಧನೂರ**
409	D522	ಜ್ಞಾನಗಂಗಾ ಪದವಿ ಮಹಾವಿದ್ಯಾಲಯ **ರಾಯಚೂರ**
410	D523	ಮಹರ್ಷಿ ಪದವಿ ಮಹಾವಿದ್ಯಾಲಯ **ಪೋತನಾಳ**
411	D524	ಶ್ರೀ ಕೆ. ಹನುಮಂತರಾಯ ನಾಯಕ ಕಲಾ ಪದವಿ ಮಹಾವಿದ್ಯಾಲಯ **ದೇವದುರ್ಗ** ಜಿ.ರಾಯಚೂರು.
412	D525	ಐಡಿಯಲ್ ಪದವಿ ಮಹಾವಿದ್ಯಾಲಯ **ಸಿಂಧನೂರ**
413	D548	ಶಾರದಾ ಶಿಕ್ಷಣ ಮಹಾವಿದ್ಯಾಲಯ, ಶಾರದಾ ನಗರ, **ಮಾನ್ವಿ** ಜಿ. ರಾಯಚೂರು
414	D580	ಶ್ರೀ ಸಂಜೀವ ಶಿಕ್ಷಣ ಮಹಾವಿದ್ಯಾಲಯ, **ಲಿಂಗಸೂಗೂರ** ಜಿ: ರಾಯಚೂರ

ಮಂಗಳೂರು ವಿಶ್ವವಿದ್ಯಾನಿಲಯ

ಅನುಬಂಧ – 1

AFFILIATED COLLEGES:

1.	The Principal Aaba Women's First Grade College Poova Arcade, Opp. City Bus Stop Surathkal, Mangalore - 575014.
2.	The Principal LCR (Adarsha) Indian Degree College, Kaikamba Junction, B.C. Road, Bantwal -574219
3.	The Principal Aims First Grade College Kadaba, Puttur.-574221
4.	The Principal A. J. Institute of Management Kottara Chowki, Bypass Road, Opp. Mahindra Showroom , Ashoknagar P.O, Mangalore-575006 .
5.	The Principal Al-Ihsan First Grade College Muloor, Post .Uchila, Udupi T.Q & Dist- 574 117.
6.	The Principal Alva's College Sundari Ananda Alva Campus Vidyagiri ,Moodabidri- 574 227.
7.	The Principal Alvas Evening College Sundari Ananda alva Campus Vidyagiri Moodbidri-574227
8.	The Principal Amrutha College Padil, Mangaluru-575007
9.	The Principal Anugraha Women's College Golthamajalu, Kalladka P.O, Bantwal -574222
10.	The Principal Anugraha First Grade College Behind Govt. Hospital , Abhinandana Bhavana, Kushalnagar, Kodagu-571234
11.	The Principal Badriya First Grade College, Kandak, Mangalore- 575 001.
12.	The Principal B. D. Shetty College of Business Management Chethana High School Campus, NH-66, Mabukala, Airody Post, Udupi-576226
13.	The Principal Beary's First Grade College Kodi, Beach Road,Kundapur-576254
14.	The Principal Besant Evening College M.G. Road, Kodialbail, Mangalore-575003
15.	The Principal Besant Women's College Kodialabail , Mangaluru-575003.
16.	The Principal B. G. S. First Grade College Gandhinagar, Kavoor Mangalore- 575 015

17.	The Principal Bhandarkar's Arts & Science College Kundapura- 576 201.
18.	The Principal Canara College, Mahathma Gandhi Road, Kodialbail, Mangalore-575003
19.	The Principal Canara Evening College M. G. Road, Kodialbail Mangalore-575033
20.	The Principal Carmel College Modankaup, Bantwal Taluk-574219
21.	The Principal Cauvery College Gonikoppal- 571 213.
22.	The Principal Cauvery College Pandanda Subbamma Campus, P. B. No. 17 , Virajpet- 571 218.
23.	The Principal Coorg Institute of Hospitality Science A. M. C Complex, General Thimaiah Circle, Madikeri- 571 201.
24.	The Principal Crossland College P.B. No. 7, Brahmavar, Udupi- 576 213.
25.	The Principal Dr. B. B. Hegde First Grade College N.H.66, Behind Mookambika Industries, Kundapura, Upupi- 576 201.

26.	The Principal Dr. M. V. Shetty College of Speech & Hearing Institute of Health Science Vidyanagar, Panjimogaru P.O. Kulur, Mangalore-575013
27.	The Principal Dr. M.V. Shetty College of Social Work Vidyanagar, Mangalore- 575 013.
28.	The Principal Dr. N.S.A.M. First Grade College, Nitte, Karkala- 574 110.
29.	The Principal ECR Institute of Management Studies, Prafulla Enclave Halady Road, Koteshwar, Udupi-576222
30.	The Principal Father Muller College, Father Muller Road, Kankanady, Mangalore-575002
31.	The Principal First Grade College Shanivarasanthe Kodagu Dist-571235
32.	The Principal First Grade College Murnadu, Kodagu Dist-571252
33.	The Principal Govinda Dasa College P.B.No. 1, Suthkal, Mangalore-575014
34.	The Principal Harvard Institute of Fire and Safety Engineering, Kankanady Bypass, G. A. Complex, Kankanady Post, Mangalore- 575 002.

35.	The Principal Hazarath Sayyed Madani Banath Women's College Madani Ground, Near Abbakka Circle, Ullal, Mangalore-575020
36.	The Principal Hira Women's College Hira Nagar, Babbukatte, P.O. Permannur, Mangalore-575017
37.	The Principal Indian Institute of Design Kuntikana Junction, Kavoor Road, Bejai Post, Mangalore-575004.
38.	The Principal Indus College Bolwar, Puttur-574201
39.	The Principal Kanachur Institute of Management and Science Derlakatte, University Road, Mangalore-575018
40.	The Principal Karavali College NH-16, Near Kottara Chowki Junction, Bangra Kuloor, Mangalore- 575013
41.	The Principal Kannada Bharathi First Grade College Kushalnagar.
42.	The Principal Kodlipete First Grade College Kodlipete, Somawarapete, Kodagu-571231
43.	The Principal Krishnabai Vasudeva Shenoy Memorial College Katapadi, Udupi-574105
44.	The Principal Kukke Sri Subrahmanyeshwara College Subrahmanya, Sullia - 574 238.

45.	The Principal Laxmi Memorial College of Hotel Management Kalakunja Road, Kodialbail, Mangalore-575003
46.	The Principal Madhava Pai Memorial College, Vidya Nagar, Manipal-576102 Manipal.
47.	The Principal Mahatma Gandhi Memorial College, M.G.Road, Kunjibettu, Udupi-576102
48.	The Principal Mahatma Gandhi Memorial Degree College Kushalnagar, Kodagu-571234
49.	The Principal Mahesh College of Commerce and Management Kudroli, Mangalore- 575 003.
50.	The Principal Manel Srinivas Nayak Memorial Besant Institute of PG Studies Besant Vidya Kendra, Bondel, Mangalore-575008
51.	The Principal Mangalore Academy of Professional Studies, Chinmaya Lane, Bunts Hostel Kadri Road, Opp. C. V. Nayak Hall Mangalore- 575 003.
52.	The Principal Mangalore Institute of Fashion Technology Shankar Emporium Building Opp: KMC Hospital, Attavara Mangalore-575001
53.	The Principal Mangalore Institute of Fire and Safety Engineering, 2nd Floor Cee Pee Complex, NH 48, Pumpwell, Mangalore-575002

54.	The Principal MAPS Evening College, Chinmaya Lane, Bunts Hostel, Kadri Road, Mangalore-575003
55.	The Principal Mar Ivanios College Kunthoor, Perabe Post, Puttur Taluk-574285
56.	The Principal Medha College Neharu Nagar, Puttur- 574 203.
57.	The Principal Melkar Degree College Marnabail, Sajipa Munnur Bantwal Taluk, D.K- 574 231.
58.	The Principal Meridian College Ombathukere, Ullala, Mangalore- 575 002
59.	The Principal Milagres College Kallianpur- 576 114.
60.	The Principal Milagres College Falnir Road, Hampankatt, Mangalore-575001
61.	The Principal Misba Women's College Surathkal, Mangaluru- 575 030.
62.	The Principal Moegling Institute of German Language, Balmatta , Mangalore-575001 Mangaluru- 575 001.
63.	The Principal Moti Mahal College of Hotel Management, Falnir Road, Mangaluru- 575 001.
64.	The Principal Mulki Sundaram Shetty College Shirva, Udupi-574116

65.	The Principal Nehru Memorial College Kurunjibhagh, Sullia-574327
66.	The Principal Nidhi Institute of Creative Art and Management 3rd Fioor, Sanu Palace, M.G.Rd, PVS Circle Mangalore-575003
67.	The Principal Nitte Institute of Speech & Hearing, Medical Science Complex, Nithyananda Nagar, Deralakatte, Mangalore- 575 018
68.	The Principal P. A. First Grade College Kairangala, Nadupadavu Bantwal Taluk-574153
69.	The Principal Padua College of Commerce & Management Kadri Hills, Nanthoor, Mangalore- 575 004.
70.	The Principal Pana Institute of Under Graduate Studies, Kolambe, Bajpe-574142
71.	The Principal Pompei College Aikala Post, Mangalore- 574 141.
72.	The Principal Poornaprajna College Volakadu, Udupi- 576 101.
73.	The Principal Poornaprajna Evening College Poornaprajna Campus Udupi-576101
74.	The Principal Poornaprajna Institute of Management Poornaprajna Campus Udupi-576101
75.	The Principal Richard Almeida Memorial College, "Palmgrove", P.O. Navunda, Kundapura, Udupi-576224

76.	The Principal Rosario College of Management Studies, Cathedral, Bolara, Mangalore- 575 001.
77.	The Principal Sacred Heart College Madanthyar, Belthangady - 574224
78.	The Principal Sai Shankar Degree College Post Box No.1, Prashanthi Nilaya Ponnampete, Kodagu-571216
79.	The Principal Salihath Women's First Grade College, Thonse, Hoode , Udupi - 576 115
80.	The Principal Samvedana Science and Commerce First Grade College, Kambadakone, Kundapura- 576 219.
81.	The Principal Sapientia Bethany First Grade College, Nellyady Post, Puttur Taluk, D.K- 574229
82.	The Principal Sarsa College of Arts & Science, Kavoor, Mangalore- 575 013.
83.	The Principal Sarosh Institute of Hotel Administration, Nitte Campus , N.H 48, Kodakal, Kannur Post Mangalore- 575 007.
84.	The Principal Samshul Ulama First Grade College Perumbadi Arji Grama, Virajpet, Kodagu.

85.	The Principal Sharada College Devi Nagara, Thalapady, Mangalore- 575 023
86.	The Principal Shirdi Sai Degree College Near Shirdi Sai Baba Temple, Suvarna Bhoomi Campus, Pervaje road, Karkala Tq, Udupi Dist-574104
87.	The Principal Shree Bharathi College Vivekananda Road, 6th Cross, Nanthoor, Mangalore-575004
88.	The Principal Shree Devi College Ballalbagh, Mangalore-575003
89.	The Principal Shree Devi College of Fashion Design, Maina Towers, Ballal Bagh, Mangalore- 575 003.
90.	The Principal Shree Devi College of Hotel Management Maina Towers, Ballal Bagh Mangalore- 575 003.
91.	The Principal Shree Devi College of Information Science Ballalbagh, Mangalore-575003
92.	The Principal Shree Devi College of Interior Design, Ballalbagh, Mangalore- 575 003.
93.	The Principal Shree Devi Institute of Social Work Ballal Bagh, Mangalore- 575 003.
94.	The Principal Silicon College of Advanced Studies Silicon Campus, Airport Road, Yeyyadi- Konchadi , Mangalore 5750088

95.	The Principal Sri Dharmasthala Manjunatheshwara College of Business Management Post Graduate Centre for Management Studies and Research(MBA Programme) Kodialbail, Mangalore-575003
96.	The Principal Sri Dharmasthala Manjunatheshwara College of Business Management Kodialbail, Mangalore-575003
97.	The Principal Sri Bhuvanendra College Karkala- 574 104.
98.	The Principal Sri Dhawala College Moodabidri, Mangalore- 574 227.
99.	The Principal Sri Durga Sanskrit P.G. Studies & Research Centre Kateel- 574 148.
100.	The Principal Sri Durgaparameshwari Temple First Grade College Kateel Post, Kateel- 574 148.
101.	The Principal Sri Gokarnatheshwara College Gandhinagar, Mangalore- 576 003.
102.	The Principal Sri Gurudeva First Grade College Belthangady, D.K- 574 214.
103.	The Principal Sri Mahaveera College First Grade College Kodangallu Post, Moodabidri, Mangalore-574197
104.	The Principal Sri Narayanaguru First Grade College Kudroli, Mangalore-575003
105.	The Principal Sri Niranjana Swamy First Grade College Sunkadakatte, Kolambe, Bajpe, Mangalore-574142
106.	The Principal Sri Ram Kunjeshwara College Ramakunja Post, Puttur- 574 241.
107.	The Principal Sri Rama First Grade College, Hanuman Nagar, Kalladka, Bantwal Taluk-574222
108.	The Principal Sri Ramakrishna College S R S Home Campus, Bunts Hostel Circle,Mangalore- 575003
109.	The Principal Sri Sharada College Basrur, Kundapura, Udupi- 576 211.
110.	The Principal Sri Sharada Women's College Near Lal Bahadur Shasthri Circle, Sullia-574239
111.	The Principal Sri Venkatramana Swamy College, Post Box No-1, Bantwal- 574 211.
112.	The Principal Sri Venkatramana Women's College, Karkala, Udupi- 574 104.
113.	The Principal Sri Vivekananda College of Arts, Science & Commerce Nehru Nagar, Puttur- 574 203.
114.	The Principal St. Aloysius Evening College, Kodialbail Post, Mangalore-575003

115.	The Principal St. Ann's Degree College, (Santha Annamma Degree College) Murnad Road, Virajpet-571216
116.	The Principal St. Antony College of Commerce, Naravi Post, Belthangady Taluk-574109
117.	The Principal St. Joseph's Degree College Choudlu Village, Somavarpet, Kodagu - 571 236
118.	The Principal St. Mary's College Shirva Post, Udupi- 574 116.
119.	The Principal St. Mary's Syrian College, P.B.No.1, Brahmavar, Udupi-576 213.
120.	The Principal St. Philomena College Philomena Nagar, Post Box No.203, Darbe Post, Puttur- 574 202.
121.	The Principal St. Raymonds College, Vamanjoor, Mangalore- 575 028.
122.	The Principal St. Sabastians College of Commerce, Ullal, Permannur- 575 017.
123.	The Principal St. Thomas College Halekote, APMC Road, Belthangady- 574 214.
124.	The Principal Thouhid Women's College of Commerce, Gangolli, Kundapura Taluk, Udupi-576216
125.	The Principal Trisha Evening College Near Kudroli Temple Alake, Mangaluru.
126.	The Principal Trisha Vidya College of Commerce Court Road Udupi.
127.	The Principal Trisha Vidya Evening College Court Road Udupi.
128.	The Principal Tippu Sulthan First Grade College Ombathukere, Ullal , Mangalore-575020.
129.	The Principal Udupi Institute of Hotel & Tourism KHB Colony, Opp. SBIM, Shivalli, Manipal- 576 104.
130.	The Principal Upendra Pai Memorial College Kunjibettu, Udupi- 576 102.
131.	The Principal Vidyarashmi First Grade College, Savanooru, Puttur-574202
132.	The Principal Vidyanikethana First Grade College Main Road, Kaup- 574 106.
133.	The Principal Vijaya College Kotekeri Road, Mulki, Mangalore- 574 154.

CONSTITUENT COLLEGES;

134.	The Principal Field Marshal K.M. Cariappa College, Madikeri, Kodagu-571201
135.	The Principal University College , Mangalore-575001
136.	The Principal University Evening College Mangalore-575001
137.	The Principal University First Grade College Mangalagangothri-574199
138	Co-Ordinator University College Nellayadi , Puttur-574229

GOVERNMENT COLLEGES;

139.	The Principal B. T. Chanaiah Gowramma Government First Grade College, Yadoor, Hangal Post, Somwarpet, Kodagu- 571 236.
140.	The Principal Dr. G. Shankar Govt. Women's First Grade College & P.G. Study Centre Ajjarakadu, Udupi-576101
141.	The Principal Dr. K. Shivarama Karanth Government First Grade College Bellare, Sullia- 574 212.
142.	The Principal Dr. P. Dayananda Pai - P. Satheesh Pai Government First Grade College Carstreet, Mangalore-575001
143.	The Principal Government First Grade College Joodumarga Post, B.C. Road, Bantwal-574219
144	The Principal Government First Grade College Belthangady- 574 214.
145	The Principal Government First Grade College Bettampady, Puttur-574259
146.	The Principal Government First Grade College Byndoor, Kundapura, Udupi- 576 214.
147.	The Principal Government First Grade College Haleyangady- 574 237.
148	The Principal Government First Grade College Hebri-576112
149.	The Principal Government First Grade College Hiriadka, Udupi- 576 113.
150	The Principal Government First Grade College Kavoor, Mangalore-575015
151.	The Principal Government First Grade College Kushalnagar, Kodagu-571234
152	The Principal Government First Grade College Junior College Campus, Madikeri- 571201
153.	The Principal Government First Grade College Napoklu, Kodagu- 571 214.
154	The Principal Government First Grade College &P.G Centre Shankaranarayana, Udupi-576227
155.	The Principal Government First Grade College Siddakatte, Bantwal-574237
156.	The Principal Government First Grade College Sullia (D.K)-574239

157.	The Principal Government First Grade College Uppinangady, Puttur - 574 241.
158.	The Principal Government First Grade College Vamadapadavu, Bantwal-574324
159	The Principal Government First Grade College Virajpete, Coorg Dist-571218
160.	The Principal Government First Grade College Vittal, Bantwal- 574 243.
161.	The Principal Government First Grade College Belandoor, Putur-574202
162.	The Principal Government First Grade College Kaup, Udupi-574106
163.	The Principal Government First Grade College Mudipu, Kurnadu Village, Bantwal - 574153
164.	The Principal Government First Grade College Kanyana-574279
165.	The Principal Government First Grade College Muniyalu, Udupi-574108
166.	The Principal Government First Grade College Punjalkatte, Belthangady-574233
167.	The Principal Government First Grade College and Centre for P.G Studies Thenkanidiyoor, Udupi- 576 106
168.	The Principal Government First Grade College, Puttur-574201
169.	The Principal Government First Grade Women's College , Balmatta, Mangalore-575001
170.	The Principal Government First Grade Women's College, Old Taluk office, Near Govt. Hospital, Puttur- 574 201.
171.	The Principal Government First Grade Women's College, Madikeri- 571 201.
172.	The Principal Laxmi Soma Bangera Government First Grade College, Kota, Padukare, Kota Post, Udupi-576221
173.	The Principal Manjunatha Pai Memorial Government First Grade College of Professional & Business Management Kabettu Road, Gundiadka, Karkala, Udupi-574104
174.	The Principal Smt. Rukmini Shedthi Memorial National Govt. First Grade College & P.G. Study centre, Mandarthi-Kokkarne Road, Barkur, Udupi-576210
175.	Sri Kalavara Varadaraj M. Shetty Government First Grade College Koteshwara Post , Kundapura, Udupi-576222

B.Ed. COLLEGES:

176.	The Principal Alva's College of Education Sundari Ananda Alva Campus , Vidyagiri, Moodbidri- 574 227.
177.	The Principal Alva's College of Physical Education Sundari Ananda Alva Campus, Moodbidri- 574 227.
178.	The Principal Amrutha College of Education Padil, Mangalore-575007.
179.	The Principal Beary's College of Education Beach Road, Kodi, Kundapura, Udupi-576217
180.	The Principal Dr. T.M.A. Pai College of Education Kunjibettu, Udupi- 576 102.
181.	The Principal Govt. College of Teacher Education, Mangalore- 575 001.
182.	The Principal Karavali College of Education NH-66, Near Kottara Chowki Bangara, Mangalore-574013
183.	The Principal Leelavathi Shetty College of Education Dr.M.V. Shetty Trust College, Vidyanagar, Air Port Road, Kavoor, Mangalore-575013
184.	The Principal Mar Ivanios College of Education, Kunthoor, Perabe Puttur Taluk- 574 285.
185.	The Principal Prasanna College of Education Ujire-574240
186.	The Principal Sai Shankar College of Education, Prashanthi Nilaya, Ponnampete, Kodagu-571216
187.	The Principal Sarvodaya College of Education Ambatti, Virajpet, Kodagu - 571 218.
188.	The Principal Shree Dharmasthala Manjuna-theshwara College of Education, Ujire, Belthangady-574240
189	The Principal Sri Gokarnanatheshwara College of Education, Gandhinagar, Mangalore-575003
190.	The Principal Sri Premakanthi College of Education, Mannagudda, Mangalore-575003

191.	The Principal St. Aloysius institute of Education, P.B.No:720, Kodialbail, Mangalore-575003

192.	The Principal Vivekananda College of Education, Vivekanagara (Tenkila), Puttur-574201

AUTONOMOUS COLLEGES:

193.	The Principal School of Social Work P.B.No.521, Roshini Nilaya, Mangalore-575002.
194.	The Principal Sri Dharmasthala Manjuna-theshwara College Ujire, Belthangady- 574 240.
195.	The Principal St. Agnes College Post box No:513, Bendore Mangalore-575002
196.	The Principal St. Aloysius College P.B.No.720, Mangalore-575003

197.	The Principal St. Ann's College of Education Opp. Head Post Office, Rosario Church Road, Pandeshwara, Mangalore-575001

New Colleges

198	The Principal Mahalasa School of Art, Bhagavathi Nagara, Alake, Mangalore-575003	205	The Prinicipal A.J Institute of Speech and Hearing, College Kuntikana , Mangalore-4
199	The Principal Mookambika First Grade College, Byndoor Near Government P.U College, Kundapura Tq, Udupi-576214	206	The Prinicipal Indian Design School Ivari Enclave, S. L. Mathayas Road, Atthavara, Mangalore, D.K
200	The Principal Vikas First Grade College, Airfort Road, Merry hill, Mangalore-575008	207	The Prinicipal Varasiddhi Vinayaka First Grade College, Keradi, Kundapura Taluk
201	The Prinicipal Ambika Maha Vidyalaya College Bappalige, Puttur Tq, D.K-574201	208	The Prinicipal Anjuman First Grade College, Jokatte, Mangalore
202	The Prinicipal Vidyalakshmi Group of Institutions, Madhuvan Commercial Complex, Brahmmavara	209	The Principal S.S Degree college Mookambika Highschool, Harangi Road, Somavarapete Tq, Kushalnagara
203	The Prinicipal Markazul Huda College Kumbra, Olamogru village, Puttur	210	The Prinicipal Gloria college, Aporva Sankirna, Main Road, Darbe, Puttur
204	The Prinicipal Chanakya College, Kuvempu Campus, Chaudlu Village, Sanivarasanthe Road, Somavarapete.	211	The Principal Tejaswini College of Science's and Theraphy, Opp. Anantha Padmanabha Temple, Kudupu, Mangalore

ಕುಲಸಚಿವರು

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸಂಯೋಜಿತ ಮಹಿಳಾ ಮಹಾವಿದ್ಯಾಲಯಗಳ ಪಟ್ಟಿ

(UPDATE LIST-2019-20)

1	ಗೆ, ಪ್ರಾಂಶುಪಾಲರು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, **ಬೀದರ-585 401 ಫೋನ್ :** (08482) 228295	2	ಗೆ, ಪ್ರಾಂಶುಪಾಲರು ಶ್ರೀಮತಿ, ಸರೋಜಿನಿ ನಾಯ್ಡು ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಕಟಳ್ಳಿ ರೋಡ, ಹುಮನಾಬಾದ ಫೋನ್ : (08483)270628
3	ಗೆ, ಪ್ರಾಂಶುಪಾಲರು ಬಿಲಾಲ ಶಿಕ್ಷಣ ಸಂಸ್ಥೆಯ, ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಶಹಾಪುರ ಗೇಟ ಹತ್ತಿರ, **ಬೀದರ-585 401** ಫೋ : (08482)227136/9243904346	4	ಗೆ, ಪ್ರಾಂಶುಪಾಲರು ಗುಜ್ಜಮ್ಮ ಶಿಕ್ಷಣ ಸಂಸ್ಥೆಯ, ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಆರ್.ಇ.ಸಿ ಹತ್ತಿರ **ಹುಮನಾಬಾದ ರೋಡ, ಭಾಲ್ಕಿ-585328** ಫೋನ್ ; (08484)261148, 9448222781
5	ಗೆ, ಪ್ರಾಂಶುಪಾಲರು ಅಕ್ಕಮಹಾದೇವಿ ಮಹಿಳಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವಕಲ್ಯಾಣ–585 327 ಫೋನ್ : (08481) 250691	6	ಗೆ, ಪ್ರಾಂಶುಪಾಲರು ಆಲ್ ಅಮೀನ ವೆಲ್‌ಫೇರ ಮತ್ತು ಚಾರಿಟೇಬಲ್ ಟ್ರಸ್ಟಿನ ಎಮ್ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಸಿ.ಎಂ.ಸಿ, 1–1–149, ರಾವ ತಾಲೀಮ ಬೀದರ **ಬೀದರ – 585401** ಫೋನ್ :08482–654374, 9448123937
7	ಗೆ, ಪ್ರಾಂಶುಪಾಲರು ಶ್ರೀ. ರಾಮಚಂದ್ರ ವೀರಪ್ಪಾ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ, **ಹುಮನಾಬಾದ -585 330** ಫೋನ್ : (08483)–370015, 270442	8	ಗೆ, ಪ್ರಾಂಶುಪಾಲರು ಚಂದ್ರಶೇಖರ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪಾ (ತಾ–ಹುಮನಾಬಾದ, ಜಿಲ್ಲೆ: ಬೀದರ)
9	ಗೆ, ಪ್ರಾಂಶುಪಾಲರು ಇಂಡಿಯನ್ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಕಂಧಾರ ರೋಡ, ಚಿದ್ರಿ ಬೀದರ - 585 403 ಫೋನ್ : (08482)236691	10	ಗೆ, ಪ್ರಾಂಶುಪಾಲರು ಆಲ್ ಅಮೀನ ವೆಲ್‌ಫೇರ ಮತ್ತು ಚಾರಿಟೇಬಲ್ ಟ್ರಸ್ಟಿನ ಏಷಿಯನ್ ಬಿ.ಸಿ.ಎ ಮಹಿಳಾ ಮಹಾವಿದ್ಯಾಲಯ, ಸಿ.ಎಂ.ಸಿ. 1–1–149, ರಾವ ತಾಲೀಮ ಬೀದರ ಬೀದರ - 585401 ಫೋನ್ :08482–654374, 944812393
11	ಗೆ, ಪ್ರಾಂಶುಪಾಲರು ಅಲ್ಲಾಮಾ ಇಕಬಾಲ್ ಎಜುಕೇಶನ ಸೊಸೈಟಿಯ ಶಾಹೀನ್ ಪದವಿ ಮಹಿಳಾ ಮಹಾವಿದ್ಯಾಲಯ, ಗೋಲೆ ಖಾನಾ ಬೀದರ ಫೋ:08482–230900	12	ಗೆ, ಪ್ರಾಂಶುಪಾಲರು ಯಶೋಧರಿ ಶಿಕ್ಷಣ ಸಂಸ್ಥೆಯ, ಮಹಿಳಾ ಕಲಾ ಪದವಿ ಮಹಾವಿದ್ಯಾಲಯ, ಚಿಟಗುಪ್ಪಾ-585412

13	ಗೆ, ಪ್ರಾಂಶುಪಾಲರು ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯ, ಬೀದರ – 585403 ಫೋನ್ : 08482–235026, 235068	14	ಗೆ, ಪ್ರಾಂಶುಪಾಲರು ಅಜೀಜ ಪದವಿ ಮಹಿಳಾ ಮಹಾವಿದ್ಯಾಲಯ, ಸಿ.ಎಂ.ಸಿ, 1–1–149, ರಾವ ತಾಲೀಮ ಬೀದರ – 585401 ಫೋ:08482–654374, 9448123937
15	ಗೆ, ಪ್ರಾಂಶುಪಾಲರು ಬೀ ಬೀ ರಜಾ ಪದವಿ ಮಹಿಳಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ರೌಜಾ ಬುಜುರ್ಗ ಗುಲಬರ್ಗಾ–**585 104** ಫೋನ್(08472)221257	16	ಗೆ, ಪ್ರಾಂಶುಪಾಲರು ಡೆಕ್ಕನ್ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಹಗರಗಾ ಕ್ರಾಸ್, ರಿಂಗ ರೋಡ, ಗುಲಬರ್ಗಾ– 585104 ಫೋನ್ :((08472)593810
17	ಗೆ, ಪ್ರಾಂಶುಪಾಲರು ಗೋದುತಾಯಿ ದೊಡ್ಡಪ್ಪಾ ಅಪ್ಪಾ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಗುಲಬರ್ಗಾ–585103 ಫೋನ್ :(08472)220835, 9845810148	18	ಗೆ, ಪ್ರಾಂಶುಪಾಲರು ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಶರಣ ನಗರ, ಗುಲಬರ್ಗಾ–585103 ಫೋನ್ :(08472) 220835
19	ಗೆ, ಪ್ರಾಂಶುಪಾಲರು ಶ್ರೀಮತಿ. ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯ, ಗುಲಬರ್ಗಾ–585102 ಫೋನ್ :(08472)220374, 223042	20	ಗೆ, ಪ್ರಾಂಶುಪಾಲರು ಮಹಮ್ಮದಿಯಾ ಶಿಕ್ಷಣ ಮತ್ತು ಸೋಶಿಯಲ್ ಚಾರಿಟೇಬಲ್ ಟ್ರಸ್ಟಿನ ಗ್ಲೋಬಲ್ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಗುಲಬರ್ಗಾ–585104
21	ಗೆ, ಪ್ರಾಂಶುಪಾಲರು ಶ್ರೀಮತಿ. ಪಿಲ್ಲೂ ಹೋಮಿ ಇರಾನಿ ಮಹಿಳಾ ಮಹಾವಿದ್ಯಾಲಯ, ಕೋರ್ಟ ರೋಡ, ಗುಲಬರ್ಗಾ–585102 ಫೋನ್ :(08472)255767	22	ಗೆ, ಪ್ರಾಂಶುಪಾಲರು ನಾಗಾಂಬಿಕಾ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟಿನ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಹೆಚ್.ನಂ:T–910–39/4/19, ತೆಲ್ಕರ ಕಾಲೋನಿ,ಗುಲಬರ್ಗಾ ಫೋನ್ : (08472)245351, 9448650233
23	ಗೆ, ಪ್ರಾಂಶುಪಾಲರು ಮುಕ್ತಾಂಬಿಕಾ ಬಿ.ಸಿ.ಎ ಮತ್ತು ಬಿ.ಬಿ.ಎ ಮಹಿಳಾ ಮಹಾವಿದ್ಯಾಲಯ, ಶರಣ ನಗರ, ಗುಲಬರ್ಗಾ–585103 ಫೋ :(08742) 224835	24	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಜೇವರ್ಗಿ ಕಾಲೋನಿ, ಗುಲಬರ್ಗಾ–585102 ಫೋನ್ : (08472)245140, 9740626450
25	ಗೆ, ಪ್ರಾಂಶುಪಾಲರು ಚಾಂದ ಬೀ ಬೀ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಗುಲಬರ್ಗಾ–585103 ಫೋನ್ :(08472) 221743, 259077	26	ಗೆ, ಪ್ರಾಂಶುಪಾಲರು ನ್ಯಾಶನಲ್ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಹಫ್ತ ಗುಂಬದ ಗುಲಬರ್ಗಾ–585102 ಫೋನ್ :(08472) 220874, 235062.260233

27	ಗೆ, ಪ್ರಾಂಶುಪಾಲರು ನಾಗಾಂಬಿಕಾ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟಿನ ಪದವಿ ಮಹಿಳಾ ಮಹಾವಿದ್ಯಾಲಯ. ಹೆಚ್.ನಂ:T-910-39/4/19, ತೆಲ್ಕರ ಕಾಲೋನಿ, **ಗುಲಬರ್ಗಾ ಫೊ** (08472)245351, 9448650233	28	ಗೆ, ಪ್ರಾಂಶುಪಾಲರು ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ, ಪದವಿ ಮಹಿಳಾ ಮಹಾವಿದ್ಯಾಲಯ,**ಶಹಾಬಾದ-585 228** **ಫೋನ್** :(08474)234760
29	ಗೆ, ಪ್ರಾಂಶುಪಾಲರು ಡೆಕ್ಕನ್ ಕಲಾ ಮಹಿಳಾ ಮಹಾವಿದ್ಯಾಲಯ. ಸೋನಿಯಾ ಗಾಂಧಿ ಕಾಲೋನಿ ಹತ್ತಿರ, ಮಾಲಗತ್ತಿ ರಸ್ತೆ, **ಗುಲಬರ್ಗಾ- 585104** **ಫೋನ್** :((08472)258692, 9448138692	30	ಗೆ, ಪ್ರಾಂಶುಪಾಲರು ರಾಕೇಶ ರೋಶನ್ ಎಜುಕೇಶನ್ ಸೊಸೈಟಿಯ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯ, ಡಾ. ಬಿ.ಆರ್ ಅಂಬೇಡ್ಕರ ನಗರ **ಗುಲಬರ್ಗಾ**
31	ಗೆ, ಪ್ರಾಂಶುಪಾಲರು ಶಾರದಾ ವಿವೇಕ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ. **ಗುಲಬರ್ಗಾ** **ಫೋನ್ :9900856168, 7259747569**	32	ಗೆ, ಪ್ರಾಂಶುಪಾಲರು ಫೇತ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಅಸಿಲಾ ಮಹಿಳಾ ಪದವಿ ಮಹಾವಿದ್ಯಾಲಯ, 2ನೇ ಮಹಡಿ ಅಂಜುಮ ಕಾಂಪ್ಲೇಕ್ಸ್ ಕೇಂದ್ರಿಯ ಬಸ್ ನಿಲ್ದಾಣ ಕಲಬುರ್ಗಿ-585102 8884102222/884302222
33	ಗೆ, ಪ್ರಾಂಶುಪಾಲರು ಶ್ರೀ ತುನ್ನೂರು ಸಿದ್ದಮ್ಮ ಮಲ್ಲನಗೌಡ ಮಹಿಳಾ ಕಲಾ ಮಹಾವಿದ್ಯಾಲಯ. **ಯಾದಗಿರ - 585 201** **ಫೋನ್**: (08473) 252555, 252541	34	ಗೆ, ಪ್ರಾಂಶುಪಾಲರು ಅಲ್ ಶರಯ ಎಜ್ಯೂಕೇಶನಲ್ & ಚಾರಿಟೇಬಲ್ ಟ್ರಸ್ಟ ಅಲ ಶರಯ ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ. ಕಲಬುರಗಿ 888412437
35	ಗೆ, ಪ್ರಾಂಶುಪಾಲರು ಶ್ರೀ ಬಾಪುಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಮಹಾವಿದ್ಯಾಲಯ. **ಶಹಾಪೂರ. 585223** **ಫೋನ್**: (08479) 243040	36	ಗೆ, ಪ್ರಾಂಶುಪಾಲರು ಶ್ರೀ. ಅಮರೇಶ್ವರ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ, ಜನನಿ ಮಹಿಳಾ ಕಲಾ ಪದವಿ ಮಹಾವಿದ್ಯಾಲಯ, **ಸುರಪುರ**
37	ಗೆ, ಪ್ರಾಂಶುಪಾಲರು ಕಲ್ಮಠ ಶ್ರೀ ಚನ್ನಬಸವ ಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, **ಗಂಗಾವತಿ-585227 ಫೋನ್** :(08533) 230380	38	ಗೆ, ಪ್ರಾಂಶುಪಾಲರು ಲಿಂಗೇರಿ ಕೋನಪ್ಪಾ ಎಜುಕೇಶನ್ ಟ್ರಸ್ಟಿನ, ಕಲಾ ಮಹಿಳಾ ಮಹಾವಿದ್ಯಾಲಯ. **ಯಾದಗಿರ**
39	ಗೆ, ಪ್ರಾಂಶುಪಾಲರು ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸುರಭಿ ಶಿಕ್ಷಣ ಮಹಳಾ ಮಹಾವಿದ್ಯಾಲಯ, ಹೆಚ್-2, ಇಂಡಸ್ಟ್ರಿಯಲ್ ಕಾಲೋನಿ, ಸಾಲಾರ ಶುಗರ ಫ್ಯಾಕ್ಟರಿ ಕ್ಯಾಂಪಸ್,ಮುನಿರಾಬಾದ-583234	40	ಗೆ, ಪ್ರಾಂಶುಪಾಲರು ಶ್ರೀ. ಹಕ್ಕ ಬುಕ್ಕ ವಿದ್ಯಾವರ್ಧಕ ಸಂಸ್ಥೆಯ, ಮಾತೋಶ್ರೀ. ಹೊಳಿಯಮ್ಮ ಮಹಿಳಾ ಪದವಿ ಮಹಾವಿದ್ಯಾಲಯ, **ಕುಷ್ಟಗಿ-584121**

41	ಗೆ, ಪ್ರಾಂಶುಪಾಲರು ಶ್ರೀ. ಗುಂಡಮ್ಮ ಬಸಪ್ಪಾ ಯಲಬುರ್ಗಿ ಸಾಮಾನ್ಯ ಗ್ರಾಮೀಣ ಸಂಸ್ಥೆಯ, ಮಹಿಳಾ ಪದವಿ ಕಲಾ ಮಹಾವಿದ್ಯಾಲಯ. ಯಲಬುರ್ಗಾ–583236	42	ಗೆ, ಪ್ರಾಂಶುಪಾಲರು ಸಂಕಲ್ಪ ಎಜುಕೇಶನ್ ಟ್ರಸ್ಟಿನ, ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಬಸ್ ಸ್ಟ್ಯಾಂಡ ಹಿಂದುಗಡೆ, ಗಂಗಾವತಿ–583227
43	ಗೆ, ಪ್ರಾಂಶುಪಾಲರು ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯ, ಸ್ಟೇಶನ್ ರೋಡ. ರಾಯಚೂರು – 584102 ಫೋನ್ :(08532) 225770	44	ಗೆ, ಪ್ರಾಂಶುಪಾಲರು ಶ್ರೀ. ಶ್ರೀನಿವಾಸ ರೂರಲ್ ಡೆವಲಪ್‌ಮೆಂಟ ಟ್ರಸ್ಟಿನ ವಿದ್ಯಾಭಾರತಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಮರ್ಲಾನಹಳ್ಳಿ . ಕಾರಟಗಿ – 583229 ಫೋನ: 9448194344
45	ಗೆ, ಪ್ರಾಂಶುಪಾಲರು ಶಾರದಾ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ. ಆದರ್ಶ ಕಾಲೋನಿ. ಸಿಂಧನೂರು–584128 ಫೋನ್:(08535) 230140.9945834069	46	ಗೆ, ಪ್ರಾಂಶುಪಾಲರು ಶ್ರೀ. ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿಕ್ಷಣ ಸಂಸ್ಥೆಯ, ಮಾತೋಶ್ರೀ. ಎ ಮಲ್ಲಮ್ಮ ಶರಣಪ್ಪಾ ಪಾಟೀಲ್ ಕಲಾ ಮಹಿಳಾ ಮಹಾವಿದ್ಯಾಲಯ, ದೇವದುರ್ಗ
47	ಗೆ, ಪ್ರಾಂಶುಪಾಲರು ಶ್ರೀ ಒಳಬಳ್ಳಾರಿ ಚನ್ನಬಸವೇಶ್ವರ ಎಜುಕೇಶನ್ ಟ್ರಸ್ಟಿನ, ದುದ್ದುಪುಡಿ ಮಹಿಳಾ ಮಹಾವಿದ್ಯಾಲಯ, ಸಿಂಧನೂರು–58412	48	ಗೆ, ಪ್ರಾಂಶುಪಾಲರು ಶ್ರೀ. ಸಯ್ಯದಾ ಸಫಿಯಾ ಮಹಿಳೆಯರ ಪದವಿ ಮಹಾವಿದ್ಯಾಲಯ,ರಾಯಚೂರು–584101 ಫೋನ್ :9845971243
49	ಗೆ, ಪ್ರಾಂಶುಪಾಲರು ಶ್ರೀಮತಿ. ಉಗಮದೇವಿ ಭವರಲಾಲ್ ಥಿಯೋಸಾಫಿಕಲ್ ನಾಹರ ಮಹಿಳಾ ಮಹಾವಿದ್ಯಾಲಯ. ಅಮುಂದಿ ಭೀಮರಾವ ನಗರ, ಹಂಪಿ ರೋಡ, ಹೊಸಪೇಟೆ – 583201 ಫೊ :(08394) 228331	50	ಗೆ, ಪ್ರಾಂಶುಪಾಲರು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಟ್ರಸ್ಟಿನ ರಾಷ್ಟ್ರೀಯ ಕಲಾ ಮಹಿಳಾ ಮಹಾವಿದ್ಯಾಲಯ, ಜಂಗಮ ಲಿಂಗೇಶ್ವರ ಭವನ ಲಕ್ಷ್ಮಿ ಗುಡಿ ಹತ್ತಿರ, ರಾಯಚೂರು ರಸ್ತೆ, ಲಿಂಗಸಗೂರು–584122 ಫೋನ್ :9480062375, 08537-258003
51	ಗೆ. ಪ್ರಾಂಶುಪಾಲರು ಶ್ರೀಮತಿ. ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ. ಗಾಂಧಿ ನಗರ. ಬಳ್ಳಾರಿ–583104 ಫೋನ್ : (08392) 256756	52	ಗೆ. ಪ್ರಾಂಶುಪಾಲರು ಶ್ರೀ. ಲಕ್ಷ್ಮಿನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ವಿದ್ಯಾವರ್ಧಕ ಸಂಘದ, ಪ್ರಿಯದರ್ಶಿನಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ. ಮರಿಯಮ್ಮನಹಳ್ಳಿ–583 222 ಫೋನ:9448795255
53	ಗೆ, ಪ್ರಾಂಶುಪಾಲರು ಹುದಾ ಎಜುಕೇಶನ್ ಮೈನಾರಿಟಿ ಸೊಸೈಟಿಯ, ಮಹಮ್ಮದಿಯಾ ಶಿಕ್ಷಣ ಮಹಿಳಾ ಮಹಾವಿದ್ಯಾಲಯ. ಕೌಲ ಬಜಾರ, ಬಳ್ಳಾರಿ–583102, ಫೋನ್ :9880666253	54	ಗೆ, ಪ್ರಾಂಶುಪಾಲರು ಸಿರುಗುಪ್ಪ ಎಜುಕೇಶನ್ ಸೊಸೈಟಿಯ. ಬಿ.ಇ ರಾಮಯ್ಯ ಮಹಿಳಾ ಪದವಿ ಮಹಾವಿದ್ಯಾಲಯ. ಬಳ್ಳಾರಿ ರಸ್ತೆ. ಸಿರುಗುಪ್ಪ–583121 ಫೋನ್ :08396-220999, 9448050799 Fax:08396-220404

55	ಗೆ, ಪ್ರಾಂಶುಪಾಲರು ಬಿ.ಎಲ್.ಡಿ.ಇ ಸಂಸ್ಥೆಯ, ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ವಿಜಾಪುರ-586101 ಫೋನ್ : (08352) 253324	56	ಗೆ, ಪ್ರಾಂಶುಪಾಲರು ಸಿಕ್ಯಾಬ ಸಂಸ್ಥೆಯ ಎ.ಆರ್.ಎಸ್ ಇನಾಮದಾರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, 12, ನೌಬಾಗ, ವಿಜಾಪುರ-586101 ಫೋನ್ :(08352)251321,243308,250994
57	ಗೆ, ಪ್ರಾಂಶುಪಾಲರು ಕರ್ನಾಟಕ ಗ್ರಾಮೀಣ ವಿದ್ಯಾ ಅಭಿವೃದ್ಧಿ ಸಂಘದ, ಮಾತೋಶ್ರೀ, ಕಾಂತಮ್ಮ ಸಂಗನಗೌಡ ಪಾಟೀಲ್(ಸಾಸನೂರ) ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಹಿರೂರ-586214 ಫೋನ್ :(08356)-243502 ಮೊ-9900859029, 9986121087	58	ಗೆ, ಪ್ರಾಂಶುಪಾಲರು ಬಿ.ಡಿ.ಇ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ವಿಜಾಪುರ ಫೋನ್ :08352-253410
59	ಗೆ, ಪ್ರಾಂಶುಪಾಲರು ಶ್ರೀ. ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಎ ಮತ್ತು ಬಿ.ಎಸ್.ಡಬ್ಲ್ಯೂ ಮಹಿಳಾ ಮಹಾವಿದ್ಯಾಲಯ, ಸಿಂದಗಿ-585128	60	ಗೆ, ಪ್ರಾಂಶುಪಾಲರು ಶ್ರೀ. ಶಾಂತೇಶ್ವರ ವಿದ್ಯಾವರ್ಧಕ ಸಂಘದ ಚೈತ್ರಾ ಮಹಿಳಾ ಕಲಾ ಮಹಾವಿದ್ಯಾಲಯ, ಹೊರ್ತಿ ಫೋನ್ :9448439832
61	ಗೆ, ಪ್ರಾಂಶುಪಾಲರು ಶ್ರೀ. ಮಲ್ಲಿಕಾರ್ಜುನ್ ವಿದ್ಯಾವರ್ಧಕ ಸಂಘದ ಶ್ರೀ. ಬಸವೇಶ್ವರ ಮಹಿಳಾ ಪದವಿ ಮಹಾವಿದ್ಯಾಲಯ, ಕಲಕೇರಿ-586118, ಫೋನ್ :08424-273243	62	ಗೆ, ಪ್ರಾಂಶುಪಾಲರು ವಿಕ್ರಮಾದಿತ್ಯ ಎಜುಕೇಶನ್ ಫೌಂಡೇಶನ್ ವಿಂದ್ಯಾ ಮಹಿಳಾ ಜಿ.ಪಿ.ಎ ಕಾಲೇಜು, ಸಿದ್ಧೇಶ್ವರ ನಗರ, ಅಥಣಿ ಫೋನ್ : 8892252123, 9886112531
63	ಗೆ, ಪ್ರಾಂಶುಪಾಲರು ಅಂಜುಮನ್ ಎ ಇಸ್ಲಾಂ ಕಮಿಟಿಯ ಅಂಜುಮನ್ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ, ಮುದ್ದೇಬಿಹಾಳ - 586212 ಫೋನ್ :08356-220753, 9481879922	64	ಗೆ, ಪ್ರಾಂಶುಪಾಲರು ವಿಕ್ರಮಾದಿತ್ಯ ಎಜುಕೇಶನ್ ಫೌಂಡೇಶನ್ ವಿಂದ್ಯಾ ಮಹಿಳಾ ಜಿ.ಪಿ.ಎ ಕಾಲೇಜು, ಸಿದ್ಧೇಶ್ವರ ನಗರ, ಅಥಣಿ ಫೋನ್ : 8892252123, 9886112531
65	ಗೆ, ಪ್ರಾಂಶುಪಾಲರು ಶ್ರೀ. ಶಿವಯೋಗಿ ಸಂಗಮಾರ್ಯ ವಿದ್ಯಾಸಂಸ್ಥೆಯ ಶ್ರೀ. ಎಚ್.ಎಸ್. ಪಾಟೀಲ್ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ, ತಾಳಿಕೋಟ-586214 ಫೋನ್ :08356-266335, 9448194015	66	ಗೆ, ಪ್ರಾಂಶುಪಾಲರು ಸೂರ್ಯಾ ಎಜುಕೇಶನ್ ಸೊಸೈಟಿಯ, ಶ್ರೀ. ಪವಾಡ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ ಫೋನ್ :08358-236686, 8105127211
67	ಗೆ, ಪ್ರಾಂಶುಪಾಲರು ಶ್ರೀ. ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆಯ ಶ್ರೀಮತಿ, ಭಾರತಿ ಶಿವಾನಂದ ಗುರವ ಮಹಿಳಾ ಕಲಾ ಪದವಿ ಮಹಾವಿದ್ಯಾಲಯ, ಕೂಡಗಿ	68	ಗೆ, ಪ್ರಾಂಶುಪಾಲರು ಕರ್ನಾಟಕ ಗ್ರಾಮೀಣ ವಿದ್ಯಾ ಅಭಿವೃದ್ಧಿ ಸಂಘದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಕಲಾ ಮಹಾವಿದ್ಯಾಲಯ, ಹಿರೂರ - 586214 ಫೋನ್ : 9945483605

69	ಗೆ, ಪ್ರಾಂಶುಪಾಲರು ಅಂಜುಮನ್ ಎ ಇಸ್ಲಾಂ ಸಂಸ್ಥೆಯ. ಅಂಜುಮನ್ ಮಹಿಳಾ ಕಲಾ ಮಹಾವಿದ್ಯಾಲಯ, ಆಲಮೇಲ್ **ಫೋನ್ : 9448233450, 8050843876**	70	ಗೆ, ಪ್ರಾಂಶುಪಾಲರು ಶ್ರೀ ಗುರುದೇವ ವಿದ್ಯಾ ಸಂಘದ, ಮಾತೋಶ್ರೀ ಗೌರಮ್ಮ ಮಹಿಳಾ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯ. ಶ್ರೀ. ಬಸವ ರಾಜೇಂದ್ರ ದೇವಸ್ಥಾನದ ಆವರಣ, ಸಿಂದಗಿ ರಸ್ತೆ, ಇಂಡಿ ಫೋನ್ : **9743301542, 8197867169**
71	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ **ಜಮಖಂಡಿ–582110** ಫೋನ್ : (08354) 221310	72	ಗೆ, ಪ್ರಾಂಶುಪಾಲರು ಶ್ರೀ. ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಗುಳೇದಗುಡ್ಡ – **587203** ಫೋನ್ : (08357)250308, 9480256001
73	ಗೆ, ಪ್ರಾಂಶುಪಾಲರು ಅಕ್ಕಮಹಾದೇವಿ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯ. ಬಾಗಲಕೋಟ–587101 ಫೋನ್ : (08353) 220689	74	ಗೆ, ಪ್ರಾಂಶುಪಾಲರು ದಾರ್ಶನ್ ಮಹಿಳಾ ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್) ಜಮಖಂಡಿ ಫೋನ್ : 9448041905,
75	ಗೆ, ಪ್ರಾಂಶುಪಾಲರು ಶ್ರೀ. ವಿಜಯಮಹಾಂತೇಶ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲ್‌ಕಲ್–**587125** ಫೋನ್ : (08351) 270075, 270459	76	ಗೆ, ಪ್ರಾಂಶುಪಾಲರು ವಿಶ್ವಭಾರತಿ ಶಿಕ್ಷಣ ಸಮಿತಿಯ. ಶ್ರೀ ಶಾಕಾಂಬರಿ ಮಹಿಳಾ ಮಹಾವಿದ್ಯಾಲಯ. ಕಮತಗಿ–**587120** ಫೋನ್ : 08351–287716, 9448580926
77	ಗೆ, ಪ್ರಾಂಶುಪಾಲರು ಜೆ. ಎಂ.ಎಂ. ಸಂಸ್ಥೆಯ, ಸುಂದರಾಬಾಯಿ ಆ ಪಾಟೀಲ್ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಟಿಲಕವಾಡಿ, ಬೆಳಗಾವಿ – 590 006 ಫೋನ್ : (08321) 243061	78	ಗೆ, ಪ್ರಾಂಶುಪಾಲರು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ. ಯೊಗಿನಿದೇವಿ ರುದ್ರಗೌಡ ಪಾಟೀಲ್ ಗ್ರಾಮೀಣ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಕಮತಗಿ, ಫೋನ್ : (08351)288222,288239
79	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಲಾ ಮಹಿಳಾ ಮಹಾವಿದ್ಯಾಲಯ, ಬೈಲ್‌ಗೊಂಗಲ್–591 102 ಫೋನ್ ; (08288) 233894	80	ಗೆ, ಪ್ರಾಂಶುಪಾಲರು ಕೆ.ಎಲ್.ಇ ಸೊಸೈಟಿಯ ಇನ್ಸಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಫಾರ ವುಮನ್, ಕಾಲೇಜ ರೋಡ, ಬೆಳಗಾವಿ – 590 001 ಫೋನ್ : (0831) 2404045,2404555
81	ಗೆ, ಪ್ರಾಂಶುಪಾಲರು ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಕಲಾ ಮಹಿಳಾ ಮಹಾವಿದ್ಯಾಲಯ. ಬೈಲಹೊಂಗಲ್	82	ಗೆ, ಪ್ರಾಂಶುಪಾಲರು ಮಾತೋಶ್ರೀ. ಗೌರಮ್ಮ ಗಂಗಾಧರ ಸ್ಮಾರಕ ಕಲಾ ಮಹಿಳಾ ಮಹಾವಿದ್ಯಾಲಯ, ಅಥಣಿ

83	ಗೆ, ಪ್ರಾಂಶುಪಾಲರು ಶ್ರೀಮತಿ. ಅಹಲ್ಯಾಬಾಯಿ ಅಪ್ಪಸಗೌಡ ಪಾಟೀಲ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಚಿಕ್ಕೋಡಿ-591201 ಫೋನ್ : (08338)272095	84	ಗೆ, ಪ್ರಾಂಶುಪಾಲರು ಕನ್ಸಾರ್ಟಿಯಂ ಮೈನೋರಿಟೀಸ್ ಅಸೋಸಿಯೇಶನ್ ಸಿ.ಎಂ.ಎ ಮಹಿಳಾ ಪದವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಪ್ಲಾಟ ನಂ:34, ಹನುಮಾನ ಮಂದಿರ ಹಿಂದುಗಡೆ, ಹನುಮಾನ ನಗರ, ಬೆಳಗಾವಿ-590 001, ಫೋನ್ : 9448148868
85	ಗೆ, ಪ್ರಾಂಶುಪಾಲರು ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಶಿವಬಸವ ನಗರ, ಬೆಳಗಾವಿ ಫೋನ್ : (0831) 2475430	86	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಯಡಹಳ್ಳಿ ತಾ:ಮುಧೋಳ ಜಿಲ್ಲೆ:ಬಾಗಲಕೋಟ
87	ಗೆ, ಪ್ರಾಂಶುಪಾಲರು ಶ್ರೀಮತಿ. ಕೆ.ಎಸ್.ಜಗಳೂರು ಕಲಾ ಮತ್ತು ಡಾ(ಶ್ರೀಮತಿ) ಎಸ್.ಎಂ.ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಆರ್.ಎನ್.ಶೆಟ್ಟಿ ಮೈದಾನ ಹತ್ತಿರ, ಧಾರವಾಡ – 580 008 ಫೋನ್ : (0836) 2436182	88	ಗೆ, ಪ್ರಾಂಶುಪಾಲರು ಎಸ್.ಜೆ.ಎಂ.ವಿ ಯ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯ, ಜೆ.ಸಿ.ನಗರ ಹುಬ್ಬಳ್ಳಿ-580 020 ಫೋನ್ : (0836) 2362693, 2266643,
89	ಗೆ, ಪ್ರಾಂಶುಪಾಲರು ಶ್ರೀ. ಸತ್ಯಸಾಯಿ ಎಜ್ಯುಕೇಶನಲ್ ಟ್ರಸ್ಟ್ (ಕರ್ನಾಟಕ) ಶ್ರೀ. ಸತ್ಯಸಾಯಿ ಮಹಿಳಾ ಮಹಾವಿದ್ಯಾಲಯ, ಧಾರವಾಡ-01 ಫೋನ್ :(0836) 2746953	90	ಗೆ, ಪ್ರಾಂಶುಪಾಲರು ಅಂಜುಮನ್ ಕಲಾ ಮಹಿಳಾ ಮಹಾವಿದ್ಯಾಲಯ, ಕೌಲಪೇಟ, ಹುಬ್ಬಳ್ಳಿ – 580028 ಫೋನ್ : (0836) 2266816
91	ಗೆ, ಪ್ರಾಂಶುಪಾಲರು ಎಸ್.ಜೆ.ಎಂ.ವಿ.ಯ, ಬಿ.ಬಿ.ಎ. ಮಹಿಳಾ ಮಹಾವಿದ್ಯಾಲಯ, ಜೆ.ಸಿ.ನಗರ, ಹುಬ್ಬಳ್ಳಿ- 580020 ಫೋನ್ : (0836) 4256819,4253647	92	ಗೆ, ಪ್ರಾಂಶುಪಾಲರು ಹುಬ್ಬಳ್ಳಿ ಎಜುಕೇಶನ್ ಟ್ರಸ್ಟ, ಹುಬ್ಬಳ್ಳಿ ಕಾಲೇಜು ಆಫ್ ಕಾಮರ್ಸ್, ಲೇಕ ವಿವ್ ಕ್ಯಾಂಪಸ್,ಉಣಕಲ ಲೇಕ ಸೈಡ, ಉಣಕಲ, ಹುಬ್ಬಳ್ಳಿ – 580031 ಫೋನ್ : 0836-3205108
93	ಗೆ, ಪ್ರಾಂಶುಪಾಲರು ಶಾಸ್ತ್ರೀಜಿ ವಸತಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ರಾಜೋಟೇಶ್ವರ ನಗರ, ಒಕ್ಕಲಗೇರಿ-ಗದಗ-582103 ಫೋನ್ : (08372) 237323	94	ಗೆ, ಪ್ರಾಂಶುಪಾಲರು ಸರದಾರ ವೀರನಗೌಡ ಪಾಟೀಲ್ ಮಹಿಳಾ ವಿದ್ಯಾಪೀಠದ ಶ್ರೀಮತಿ. ಮನೋರಮಾದೇವಿ ಜುಗಲಕಿಶೋರ ಸೋಮಾನಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ವಿದ್ಯಾನಗರ, ಹುಬ್ಬಳ್ಳಿ- 580 002 ಫೋನ್ : (0836) 2377291
95	ಗೆ,ಪ್ರಾಂಶುಪಾಲರು ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ, ಹುಕ್ಕೇರಿ ಮಠ, ಹಾವೇರಿ-581110 ಫೋನ್ : (08375)233540,	96	ಗೆ,ಪ್ರಾಂಶುಪಾಲರು ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಚರ್ಚ ರೋಡ, ಪೋಸ್ಟ ಬಾಕ್ಸ ನಂ:52, ರಾಣೇಬೆನ್ನೂರು-581 115 ಫೋನ್ : (08373) 267968, 268095

97	ಗೆ, ಪ್ರಾಂಶುಪಾಲರು ಎಸ್.ಜೆ.ಎಂ.ವಿ.ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ. ಚರ್ಚ ರೋಡ. ಪೊಸ್ಟ ಬಾಕ್ಸ ನಂ:52. **ರಾಣೇಬೆನ್ನೂರು–581 115** **ಫೋನ್** : (08373) 266826. 267773	98	ಗೆ, ಪ್ರಾಂಶುಪಾಲರು ಮುಂಬಯಿ ಕರ್ನಾಟಕ ಎಜುಕೇಶನ್ ಟ್ರಸ್ಟಿನ ಶಿಕ್ಷಣ ಮಹಿಳಾ ಮಹಾವಿದ್ಯಾಲಯ. **ರಾಣೇಬೆನ್ನೂರು–581115** **ಫೋನ್** : (08373)860598
99	ಗೆ, ಪ್ರಾಂಶುಪಾಲರು ಅಂಜುಮನ್ ಹಾಮಿ ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ಮಹಿಳಾ ಮಹಾವಿದ್ಯಾಲಯ. ಶಮಶುದ್ದಿನ್ ಸರ್ಕಲ್, ನಿಯರ ಹೊಟೇಲ್ ಪ್ಯಾರಾಡೈಜ. **ಭಟ್ಕಳ–581320** **ಫೋನ್** : (08385) 227939	100	ಗೆ, ಪ್ರಾಂಶುಪಾಲರು ರಾಜ ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ. **ರಾಣೇಬೆನ್ನೂರು–581115** **ಫೋನ್** : (08373) 269601
101	ಗೆ, ಪ್ರಾಂಶುಪಾಲರು ತೌಹೀದ ಎಜುಕೇಶನ್ ಸೊಸೈಟಿಯ, ಫೈರೋಜಾ ಹಾಶಿಂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, **ಕಾರವಾರ**	102	ಗೆ, ಪ್ರಾಂಶುಪಾಲರು ಮಹಿಳಾ ಸೇವಾ ಸಮಾಜ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ. ದಾವಣಗೆರೆ –577002 **9663884942**
103	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. **ಯಾದಗಿರಿ–585201, ಫೋನ್** :9972587260	104	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬೀದರ–585402. **ಫೋನ್** :9945373741
105	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, **ರಾಯಚೂರು–584101,ಫೋನ್** :9880350580	106	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. **ಕೊಪ್ಪಳ–583231,** **ಫೋನ್** :9482124376
107	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಬಳ್ಳಾರಿ–**583101,** **ಫೋನ್** :9449373999	108	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಸಿಂಧನೂರು–**584128, ಫೋನ್** :9740133589
109	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. **ಬಾಗಲಕೋಟ–587101,** **ಫೋನ್** :9449500248	110	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ವಿಜಾಪುರ–586101. **ಫೋನ್** :9449756166
111	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಹಳೆಯ ತಾಲುಕಾ ಕಛೇರಿ. **ಧಾರವಾಡ**– 580 001. **ಫೋನ್**9480178848	112	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಬೆಳಗಾವಿ– **590 001** **ಫೋನ್** :9448161638
113	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾವೇರಿ–**581110, ಫೋನ್** :9449419905	114	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಗದಗ–**582101** **ಫೋನ್** :9449188352

129	ಗೆ, ಪ್ರಾಂಶುಪಾಲರು ಖಾಜಾ ಎಜುಕೇಶನ್ ಸೊಸೈಟಿಯ ಸೈಯದ್ ಅಕ್ಬರ ಹುಸೇನಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ದರಗಾ ರೋಡ, ಕಲಬುರಗಿ	130	ಗೆ, ಪ್ರಾಂಶುಪಾಲರು ಶ್ರೀ. ನೇತಾಜಿ ಎಜುಕೇಶನ್ ಟ್ರಸ್ಟದ ಶ್ರೀ ಸಾಯಿ ಕಲಾ ಮಹಿಳಾ ಪದವಿ ಮಹಾವಿದ್ಯಾಲಯ, ಮಿನಿ ವಿಧಾನ ಸೌದ ಹಿಂದುಗಡೆ. ದೇವರ್ಗಿ 9916126531
131	ಗೆ, ಪ್ರಾಂಶುಪಾಲರು ಶ್ರೀ. ವೆಂಕಟೇಶ್ವರ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟದ, ಶ್ರೀ. ಗಂಗೋತ್ರಿ ಮಹಿಳಾ ಪದವಿ ಮಹಾವಿದ್ಯಾಲಯ, ಬಿ-ಗುಡಿರಸ್ತೆ, ಶಹಾಪುರ 9880920708,9972685485	132	ಗೆ, ಪ್ರಾಂಶುಪಾಲರು ರೇಷ್ಮಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟಿನ ಕುಮಾರಿ. ಶರಣೇಶ್ವರಿ ರೇಷ್ಮಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯ, ಸರಸ್ವತಿಪುರ, ಕುಸನೂರ ರಸ್ತೆ, ಕಲಬುರಗಿ-585106
133	ಗೆ, ಪ್ರಾಂಶುಪಾಲರು ಪ್ರಗತಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾ-ಭಾರತಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ರಬಕವಿ, ತಾ: ಜಮಖಂಡಿ, ಜಿಲ್ಲೆ:ಬಾಗಲಕೋಟ -587314 9747098524, 9980400894	134	ಗೆ, ಪ್ರಾಂಶುಪಾಲರು ಶ್ರೀ ವಿನಾಯಕ ವಿದ್ಯಾ ಸಂಸ್ಥೆಯ, ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ, ಕೋಟಾ ರಸ್ತೆ, ಪಟ್ಟಿ ಚಿನ್ನದ ಗಣಿ, ತಾ:ಲಿಂಗಸಗೂರ, ಜಿಲ್ಲೆ: ರಾಯಚೂರು 9448910169,9449641141
135	ಗೆ, ಪ್ರಾಂಶುಪಾಲರು ಶ್ರೀ. ತಾಯಿ ಪಾರ್ವತಿ ಮಕ್ಕಳ ಬಳಗದ ಕಲಾ ಹಾಗೂ ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯ, ಲಕ್ಷ್ಮೇಶ್ವರ, ತಾ: ಶಿರಹಟ್ಟಿ, ಜಿಲ್ಲೆ:ಗದಗ-582116 08487-272636, 9663487288	136	ಗೆ, ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಸೇವಾ ಚಾರಿಟೇಬಲ್ ಟ್ರಸ್ಟಿನ ಕಲಾ ಪದವಿ ಮಹಿಳಾ ಮಹಾವಿದ್ಯಾಲಯ, ಬೆಳವಡಿ, ತಾ:ಬೈಲಹೊಂಗಲ್, ಜಿಲ್ಲೆ: ಬೆಳಗಾವಿ -591104, 9880273557
137	ಗೆ, ಪ್ರಾಂಶುಪಾಲರು ಶ್ರೀ. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಮುಂಡರಗಿಯ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ನರಸಾಪುರ(ಬೆಟಗೇರಿ-ಗದಗ), ಜಿಲ್ಲೆ:ಗದಗ, 08371-262708,9945815061	138	ಗೆ, ಪ್ರಾಂಶುಪಾಲರು ಶ್ರೀ ವಿಜಯ ಮಹಾಂತೇಶ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರೀ ವಿದ್ಯಾನಿಧಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಶ್ರೀ ರೇವಣಸಿದ್ಧೇಶ್ವರ ಆಸ್ಪತ್ರೆ ಮೇಲ್ಗಡೆ ಹಳೆ ಬಸ್ ನಿಲ್ದಾಣ, ಕೆಂಭಾವಿ-585216 ಜಿಲ್ಲೆ:ಯಾದಗಿರಿ. ತಾ:ಸುರಪುರ 9535472066, 9964500727.
139	ಗೆ, ಪ್ರಾಂಶುಪಾಲರು ಅಲ್-ಕರೀಮ್ ಎಜುಕೇಶನಲ್, ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್, ಅಲ್-ಕರೀಮ್ ಮಹಿಳಾ ಪದವಿ ಕಾಲೇಜು, ರಾಯಚೂರು.	140	ಗೆ, ಪ್ರಾಂಶುಪಾಲರು ಶ್ರೀ ಸರ್ವೋದಯ ಎಜುಕೇಶನಲ್ ಟ್ರಸ್ಟ್ ಕಸ್ತೂರಿ ಬಾ ಮಹಿಳಾ ಪದವಿ ಕಾಲೇಜು ಕಾರಟಗಿ.
141	ಗೆ, ಪ್ರಾಂಶುಪಾಲರು ಡಾ. ಎಸ್. ರಾಧಾಕೃಷ್ಣನ್ ಶಿಕ್ಷಣ ದತ್ತಿ ಮಾತೋಶ್ರೀ ಜಯಶೀಲ ಬುಳ್ಳ ಮಹಿಳಾ ಕಾಲೇಜು ಚಂದಾಪೂರ ಚಿಂಚೋಳ್ಳಿ, ಜಿ:ಕಲಬುರಗಿ	142	ಗೆ, ಪ್ರಾಂಶುಪಾಲರು ಓಂ ಶ್ರೀ ಗುರುವಾಣಿ ಶಿಕ್ಷಣ ಟ್ರಸ್ಟ್(ರಿ) ಮುಕ್ತಾಯಕ್ಕ ಮಹಿಳಾ ಪದವಿ ಮಹಾವಿದ್ಯಾಲಯ, ಶಾಂತಿನಗರ, ಮಾಳಿಗದ್ದಿ, ದೇವದುರ್ಗ,ಜಿಲ್ಲೆ:ರಾಯಚೂರು:584111

115	ಗೆ, ಪ್ರಾಂಶುಪಾಲರು ಬಿ.ವಿ.ವಿ ಸಂಘದ, ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಮುಧೋಳ Ph:08350-281333, 9611050658	116	ಗೆ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕಾರವಾರ- 581301 ಫೋನ್ :9448530807
117	ಗೆ, ಪ್ರಾಂಶುಪಾಲರು ಅನಿತಾ ಮಹಿಳಾ ಸ್ವಸಹಾಯ ಸಂಘದ ಅಂಬಿಕಾ ಮಹಿಳಾ ಕಲಾ ಮಹಾವಿದ್ಯಾಲಯ, ಬಿಹೀರ ಗಂಜ, ಚಿತ್ತಾಪುರ-585211, ಫೋನ್:9986276985	118	ಗೆ, ಪ್ರಾಂಶುಪಾಲರು ರೇಷ್ಮಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟಿನ, ಶರಣೇಶ್ವರಿ ರೇಷ್ಮಿ ಕಲಾ, ವಿಜ್ಞಾನ, ವಾಣಿಜ್ಯ, ಬಿ.ಸಿ.ಎ ಮತ್ತು ಬಿ.ಬಿ.ಎಂ ಮಹಿಳಾ ಪದವಿ ಮಹಾವಿದ್ಯಾಲಯ. ಸರಸ್ವತಿಪುರ, ಕುಸನೂರ ರಸ್ತೆ, ಗುಲಬರ್ಗಾ- 585106
119	ಗೆ, ಪ್ರಾಂಶುಪಾಲರು ಸಿಸ್ಟರ ಸರೋಜಿನಿ ನಾಯ್ಡು ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟಿನ. ಸರೋಜಿನಿ ನಾಯ್ಡು ಮಹಿಳಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ. Court S.B. Temple Road, Dr. Pramod Itagi Building, Khuba Layout ಐ.ಸಿ.ಐ.ಸಿ ಬ್ಯಾಂಕ ಮೇಲ್ಗಡೆ, ಕಲಬುರ್ಗಿ, ಫೋನ್:9448405571	120	ಗೆ, ಪ್ರಾಂಶುಪಾಲರು ನವಯುಗ ಎಜುಕೇಶನ್ ಟ್ರಸ್ಟಿನ, ನವಯುಗ ಮಹಿಳಾ ಕಲಾ ಪದವಿ ಮಹಾವಿದ್ಯಾಲಯ, ಲಿಂಗಸಗೂರ ರೋಡ, ಬಿಷ್ಟೆಂಡ ಚೈತನ್ಯ ಹಾಸ್ಟೆಲ್, ಹಡ್ಡಿ ಕಾಲೋನಿ, ಮಾನ್ವಿ, ಜಿಲ್ಲೆ: ರಾಯಚೂರು. ಫೋನ್:9972396820, 9035064513
121	ಗೆ, ಪ್ರಾಂಶುಪಾಲರು ಶ್ರೀ. ಪಟ್ಟಿಗಿ ನಾರಾಯಣರಾವ ಮೆಮೋರಿಯಲ್ ಎಜುಕೇಶನ್ ಟ್ರಸ್ಟಿನ ಬಸಮ್ಮ ಮೆಮೋರಿಯಲ್ ಮಹಿಳಾ ವಾಣಿಜ್ಯ ಮಹಾವಿದ್ಯಾಲಯ, ಹೊಸಪೇಟೆ	122	ಗೆ, ಪ್ರಾಂಶುಪಾಲರು ನಾರ್ಥ್ ಡೆಕ್ಕನ್ ಫೌಂಡೇಶನ್ (ರಿ) ಸಂಸ್ಥೆಯ ಶಾರದ ಮಹಿಳಾ ಕಲಾ ಮಹವಿದ್ಯಾಲಯ, ತೆಗನೂರ ಕಾಂಪ್ಲೆಕ್ಸ್ ಜಯನಗರ ಕ್ರಾಸ್, ಏರ್ಟ್ ಪೆಟ್ರೋಲ್ ಪಂಪ್ ಹತ್ತಿರ ಸೇಡಂ ರಸ್ತೆ ಕಲಬುರಗಿ ಫೋನ್:7676745456, 9060905474
123	ಗೆ, ಪ್ರಾಂಶುಪಾಲರು ಗುಜ್ಜಮ್ಮ ಶಿಕ್ಷಣ ಸಂಸ್ಥೆಯ, ಆದಿತ್ಯ ಮಹಿಳಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ. ಭಾಲ್ಕಿ-585328 08484-261148, 9663880643	124	ಗೆ, ಪ್ರಾಂಶುಪಾಲರು ಹೀಪಲ್ಲ ಎಜುಕೇಶನ್ ಸೊಸೈಟಿ, ಕಲ್ಯಾಣ ನಗರ, ಸಿಂದಗಿ ಇವರ ಶ್ರೀಮತಿ. ಪ್ರೇಮಾ ಬಿ ಕರ್ಜಗಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಕಲ್ಯಾಣ ನಗರ, ಸಿಂದಗಿ-586128 ಫೋನ್:9448037235
125	ಗೆ, ಪ್ರಾಂಶುಪಾಲರು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ, ಶ್ರೀಮತಿ. ನರ್ಮದಾದೇವಿ ಗಿಲ್ಡಾ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಸೇಡಂ-585222, ಜಿಲ್ಲೆ:ಕಲಬುರಗಿ 9880399213	126	ಗೆ, ಪ್ರಾಂಶುಪಾಲರು ಶ್ರೀ. ಕೇತಕಿ ಸಂಗಮೇಶ್ವರ ಎಜುಕೇಶನಲ್, ಸೋಶಿಯಲ್ & ಚಾರಿಟೇಬಲ್ ಟ್ರಸ್ಟದ. ಶ್ರೇಯಾ ಕಲಾ ಪದವಿ ಮಹಿಳಾ ಮಹಾವಿದ್ಯಾಲಯ,ಕಲಮಾಪುರ (ಜಿಲ್ಲೆ:ಕಲಬುರಗಿ) 9902304233,9036652463.
127	ಗೆ, ಪ್ರಾಂಶುಪಾಲರು ಶಾರದ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟದ. ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ. ಸುಲ್ತಾನಪುರ ಗಲ್ಲಿ, ಆಳಂದ. ಜಿಲ್ಲೆ:ಕಲಬುರಗಿ	128	ಗೆ, ಪ್ರಾಂಶುಪಾಲರು ತೃಪ್ತಿ ಶಿಕ್ಷಣ ಸಂಸ್ಥೆಯ, ಅಕ್ಕಮಹಾದೇವಿ ಮಹಿಳಾ ಕಲಾ ಪದವಿ ಮಹಾವಿದ್ಯಾಲಯ, ಆಳಂದ, ಜಿಲ್ಲೆ:ಕಲಬುರಗಿ

143	ಗೆ, ಪ್ರಾಂಶುಪಾಲರು ಪೂಜ್ಯ ಶ್ರೀ ಗಂಗಾಧರೇಶ್ವರ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಸಂಘ. ಶ್ರೀ ಮಹಾಲಕ್ಷ್ಮಿ ಮಹಿಳಾ ಪದವಿ ಕಾಲೇಜು. ಬಿಜಾಪುರ ಕ್ರಾಸ್. ಮಿನಿ ವಿಧಾನ ಸೌಧ ಎದುರಗಡೆ ಇಟಗಿ ಬಿಲ್ಡಿಂಗ್. ಜೇವರ್ಗಿ. ಜಿಲ್ಲೆ ಕಲಬುರಗಿ. ಮೊ.9900980221.	144	ಗೆ, ಪ್ರಾಂಶುಪಾಲರು ಇಂದಿರಾಗಾಂಧಿ ಮೆಮೋರಿಯಲ್ ವಿದ್ಯಾಸಂಸ್ಥೆ(ರಿ) ಇಂದಿರಾಗಾಂಧಿ ಮಹಿಳಾ ಪದವಿ ಕಾಲೇಜು, ರಾಮನಗರ, ಹಗರಿಬೊಮ್ಮನಹಳ್ಳಿ-583212 ಜಿಲ್ಲೆ:ಬಳ್ಳಾರಿ.
145	ಗೆ, ಪ್ರಾಂಶುಪಾಲರು ಜ್ಞಾನ ಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬಿ.ಎಮ್ ಸಂಕನೂರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ. ಗುಳೇದಗುಡ್ಡ. ತಾ.ಬದಾಮಿ, ಜಿ:ಬಾಗಲಕೋಟೆ.	146	ಗೆ, ಪ್ರಾಂಶುಪಾಲರು ಬಾಳಿಗೊಂದು ಗುರಿ ಬಾಳಿದವರಿಗೊಂದು ದಾರಿ ವಿದ್ಯೆ ಸಂಸ್ಥೆ, ಬಾಳಿಗೊಂದು ಗುರಿ ಮಹಿಳಾ ಕಾಲೇಜು. ಪುರ ರೋಡ್ ಹೊಸದುರ್ಗಾ-577527 9886372512
147	ಗೆ, ಪ್ರಾಂಶುಪಾಲರು ಶ್ರೀ ಗುರುರಾಘವೇಂದ್ರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರೀ ಮತಿ ಪಾಲಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಜಿಲ್ಲೆ:ಚಿತ್ರದುರ್ಗ -577522 8050953228	148	ಗೆ, ಪ್ರಾಂಶುಪಾಲರು ಸರ್ವೋದಯ ಸೋಸಿಯಲ್ ವೆಲ್‌ಫೇರ್ & ಎಜ್ಯುಕೇಶನ್ ಫೌಂಡೇಶನ್, ಜೈನಾಪೂರ, ಸರ್ವೋದಯ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಕೋಲಾರ ತಾ:ಬ.ಬಾಗೇವಾಡಿ ಜಿ:ವಿಜಯಪುರ -9901566428
149	ಗೆ, ಪ್ರಾಂಶುಪಾಲರು ಜಿ.ವಿ.ಆರ್. ಎಜ್ಯೂಕೇಶನ್ ಸೊಸೈಟಿಯ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲೋಜಿ ಮಹಿಳಾ ಕಾಲೇಜು #1740, I[st] Floor, 17[th] Cross, ಮೆಟ್ರೋ ಸ್ಟೇಷನ್ ಎದುರುಗಡೆ ವಿಜಯನಗರ ಬೆಂಗಳೂರು-560040 9036216666	150	ಗೆ, ಪ್ರಾಂಶುಪಾಲರು ಸುರಲ ಶಿಕ್ಷಣ ಸಂಸ್ಥೆಯ ಸರ್ವೋದಯ ಮಹಿಳಾ ಮಹಾವಿದ್ಯಾಲಯ. ಗಜೇಂದ್ರಗಡ ತಾ:ರೋಣ ಜಿ:ಗದಗ-582114 9448645433
151	ಗೆ, ಪ್ರಾಂಶುಪಾಲರು ಶ್ರೀ ಬಾಲಾಜಿ ಎಜುಕೇಶನ್ ಟ್ರಸ್ಟಿನ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಪದವಿ ಮಹಾವಿದ್ಯಾಲಯ ಗುರಮಿಟಕಲ್-585202 9448181137	152	ಗೆ, ಪ್ರಾಂಶುಪಾಲರು ಶ್ರೀ. ಗುರುಬಸಪ್ಪ ರೇವಣಸಿದ್ದಪ್ಪ ಗೂಳ್ಳೆದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಶಹಾಬಾದ- 08474-205056
153	ಗೆ, ಪ್ರಾಂಶುಪಾಲರು ವಿದ್ಯಾನಗರ ಯುವ ತರುಣ ಸಂಘ ಜೇವರ್ಗಿ ಪ್ಲಾಟ್ ನಂ. 24, ಸಂಗಮೇಶ್ವರ ನಿಲಯ ವಿದ್ಯಾನಗರ ಜೇವರ್ಗಿ -585103 9448576502	154	ಗೆ, ಪ್ರಾಂಶುಪಾಲರು ಸಾನ್ವಿ ಎಜ್ಯುಕೇಷನ್ ಅಂಡ ರೂರಲ್ ಡೆವಲಪಮೆಂಟ ಟ್ರಸ್ಟ್ ಡಾ.ಸುಧಾಮೂರ್ತಿ ಇನ್ಫೋ ಮಹಿಳಾ ಪದವಿ ಮಹಾವಿದ್ಯಾಲಯ,ಲಿಂಗಸಗೂರು ಜಿಲ್ಲೆ:ರಾಯಚೂರು 9482573373/8722992554
155	ಗೆ, ಪ್ರಾಂಶುಪಾಲರು ಶ್ರೀ ಉಮಾಮಹೇಶ್ವರಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ ನ ಶ್ರೀ ಉಮಾಮಹೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯ, ಲಿಂಗಸಗೂರು- 584122 ಜಿಲ್ಲೆ:ರಾಯಚೂರು 9945424132/9036005825	156	ಗೆ, ಪ್ರಾಂಶುಪಾಲರು ಎಸ್.ಎಸ್. ಆರ್.ಬಿ.ಸುನೀಲಸ್ವಾಮಿ ರುದ್ರಯ್ಯಾ ಬಳಗಾನೂರು ಎಜ್ಯುಕೇಷನ್ & ಚಾರಿಟೇಬಲ್ ಟ್ರಸ್ಟ್‌ನ ಸನ್ಮಿತ್ರ ಮಹಿಳಾ ಪದವಿ ಮಹಾವಿದ್ಯಾಲಯ,ಸಜ್ಜನ ಕಾಂಪ್ಲೇಕ್ಸ್, ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗ,ಮೇನ ಬಜಾರ್ ಮಸ್ಕಿ 9448694045/9740101479

157	ಗೆ, ಪ್ರಾಂಶುಪಾಲರು ಶ್ರೀ ನರಸಿಂಹಸ್ವಾಮಿ ವಿದ್ಯಾಸಂಸ್ಥೆ ಶ್ರೀಮತಿ ನಾಗರತ್ನಮ್ಮ ಮತ್ತು ಶಿವಣ್ಣ ಮಹಿಳಾ ಪದವಿ ಮಹಾವಿದ್ಯಾಲಯ, ಮೆಹಬೂಬನಗರ,ಸಿಂಧನೂರು ಜಿಲ್ಲೆ:ರಾಯಚೂರು 8296218I166/8722725514	158	ಗೆ, ಪ್ರಾಂಶುಪಾಲರು ಎಸ್.ಆರ್.ಎಸ್. ಅಕಾಡೆಮಿ ಟ್ರಸ್ಟ್ ಎಸ್.ಆರ್.ಎಸ್. ಅಕ್ಕಮಹಾದೇವಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯ,ಗೋಕುಲ ಬಡಾವಣೆ,ಬಟ್ಟಿಹಳ್ಳಿ ಮುಖ್ಯ ರಸ್ತೆ, ತುಮಕೂರು-572104 9448449230/7026670403
159	ಗೆ, ಪ್ರಾಂಶುಪಾಲರು ಶ್ರೀ ವಿದ್ಯಾ ಎಜ್ಯುಕೇಷನ್ & ಚಾರಿಟೇಬಲ್ ಟ್ರಸ್ಟ್ (ರಿ) ಶ್ರೀ ವಿದ್ಯಾ ಮಹಿಳಾ ಪದವಿ ಮಹಾವಿದ್ಯಾಲಯ, ಡಾ:ಪ್ರಮೋದ ಇಟಗಿ ಬಿಲ್ಡಿಂಗ್ ಎಸ್.ಬಿ.ಟೆಂಪಲ್ ಕೋರ್ಟ್ ರಸ್ತೆ, ಖುಬಾ ಲೇಔಟ, ಕಲಬುರ್ಗಿ -585102 9886604987	160	ಗೆ, ಪ್ರಾಂಶುಪಾಲರು ಅಮ್ಮಾ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಮಾತೋಶ್ರೀ ಮಹಿಳಾ ಪದವಿ ಮಹಾವಿದ್ಯಾಲಯ, ದರ್ಗಾ ರೋಡ, ಎಸ್.ಟಿ.ಬಿ.ಟಿ.ಬಸ್ ನಿಲ್ದಾಣ ಎದುರುಗಡೆ, ಕಲಬುರ್ಗಿ 9945203298/9901782868
161	ಗೆ, ಪ್ರಾಂಶುಪಾಲರು ಎಸ್.ಕೆ.ಜೆ.ಎಮ್. ಶಿಕ್ಷಣ ಸಂಸ್ಥೆ ವೀರರಾಣೀ ಅಹಲ್ಯಬಾಯಿ ಹೊಳ್ಕರ್ ಮಹಿಳಾ ಪದವಿ ಮಹಾವಿದ್ಯಾಲಯ, ನಿಡಗುಂದಿ ತಾ. ಬಸವನ ಬಾಗೇವಾಡಿ ಜಿ. ವಿಜಯಪುರ 8197640701	162	ಗೆ, ಪ್ರಾಂಶುಪಾಲರು ವಿ.ವಿ.ಜಿ. ಎಜ್ಯೂಕೇಷನ್ ಟ್ರಸ್ಟ್ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ ಮಹಿಳಾ ಕಾಲೇಜು, ನಂ. 38/2 ಜಯಮಣಿರಾವ ಸರ್ಕಲ್ ಜಯಮಣಿರಾವ ಕಾಂಪ್ಲೇಕ್ಸ್ ಅಗ್ರಹಾರ ದಾಸರಹಳ್ಳಿ ಮಾಗಡಿ ಮುಖ್ಯ ರಸ್ತೆ, ವಿಜಯನಗರ ಬೆಂಗಳೂರು -560079 ಮೊ ನಂ. 9986618898
163	ಗೆ, ಪ್ರಾಂಶುಪಾಲರು ಕಳಿಂಗ ಎಜ್ಯೂಕೇಶನ್ ಟ್ರಸ್ಟ್ (ರಿ) ಕಳಿಂಗ ಮಹಿಳಾ ಪದವಿ ಮಹಾವಿದ್ಯಾಲಯ, ಬಸವ ನಗರ ಮಾನವಿ-584123 9448425425,	164	ಗೆ. ಪ್ರಾಂಶುಪಾಲರು ದಿ ಎಜ್ಯೂಕ್ರೈಟ್ ಫೌಂಡೇಶನ್ (ರಿ) ಎಜ್ಯೂಕ್ರೈಟ್ ಕಾಲೇಜ್ ಆಫ್ ಫ್ಯಾಷನ್ ಟೆಕ್ನಾಲೋಜಿ & ಕಾಮರ್ಸ ಮಹಿಳಾ ಪದವಿ ಮಹಾವಿದ್ಯಾಲಯ, ಸಾವಳಂಗ ರಸ್ತೆ, ಪಾರ್ವತಿ ನರ್ಸಿಂಗ ಹೋಮ ಹತ್ತಿರ ಶಿವಮೊಗ್ಗ-577201 08182-273585 9343310847

ಅನುಬಂಧ

ದಾವಣಗೆರೆ ವಿಶ್ವವಿದ್ಯಾನಿಲಯ

ಕಾಲೇಜು ಅಭಿವೃದ್ಧಿ ಪರಿಷತ್, ಶಿವಗಂಗೋತ್ರಿ, ದಾವಣಗೆರೆ – 577 007.

ಸಂಯೋಜಿತ ಕಾಲೇಜುಗಳ ಜಿಲ್ಲಾವಾರು ವರ್ಗೀಕರಣ: 2020-21

ಕ್ರ.ಸ	ಕಾಲೇಜುಗಳ ವಿವರ	ದಾವಣಗೆರೆ ಜಿಲ್ಲೆ				ಚಿತ್ರದುರ್ಗ ಜಿಲ್ಲೆ				ಒಟ್ಟು
		ಸರ್ಕಾರಿ	ಅನುದಾನಿತ	ಅನುದಾನ ರಹಿತ	ಒಟ್ಟು	ಸರ್ಕಾರಿ	ಅನುದಾನಿತ	ಅನುದಾನ ರಹಿತ	ಒಟ್ಟು	
	ವಿಶ್ವವಿದ್ಯಾನಿಲಯದ ಘಟಕ ಕಾಲೇಜು									
01	ದೃಶ್ಯ ಕಲಾ ಕಾಲೇಜು	1	–	–	1	–	–	–	0	1
	ಒಟ್ಟು(ಎ)	1	0	0	1	0	0	0	0	1
02	ಸ್ವಾಯತ್ತ ಕಾಲೇಜು	–	–	–	0	1	–	–	1	1
03	ಸ್ನಾತಕ ಕಾಲೇಜು	11	15	23	49	13	9	13	35	84
04	ಬಿ.ಇಡಿ ಕಾಲೇಜು	–	4	13	17	1	1	15	17	34
05	ಬಿ.ಪಿ.ಇಡಿ ಕಾಲೇಜು	–	–	1	1	–	–	2	2	3
06	ಸ್ನಾತಕೋತ್ತರ ಕಾಲೇಜು(MBA)	–	–	1	1	–	–	–	0	1
	ಒಟ್ಟು(ಬಿ)	11	19	38	68	15	10	30	55	123
	ಒಟ್ಟು(ಎ+ಬಿ)	12	19	38	69	15	10	30	55	124
	ಮೇಲ್ಕಂಡ ಸ್ನಾತಕ ಪದವಿ ಕಾಲೇಜುಗಳಲ್ಲಿ (ಒಂದು ಸ್ವಾಯತ್ತ ಕಾಲೇಜು ಸೇರಿದಂತೆ) ಸ್ನಾತಕೋತ್ತರ ಪದವಿ ನೀಡುವ ಕಾಲೇಜುಗಳು	2	3	3	8	4	1	–	5	13

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ (ಮಡಿಕೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ-748ಕ್ಕೆ ಉತ್ತರ

ಕುಲಸಚಿವರು
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ-577007

38
27 29 138
8

ದಾವಣಗೆರೆ ವಿಶ್ವವಿದ್ಯಾನಿಲಯ

ವಿಶ್ವವಿದ್ಯಾನಿಲಯ ಕಾರ್ಯಾಲಯ, ಶಿವಗಂಗೋತ್ರಿ, ದಾವಣಗೆರೆ – 577 007

ದೂರವಾಣಿ ಸಂಖ್ಯೆ: 08192-208008.

ಸಂ:ದಾವಿವಿ:ಸಿಡಿಸಿ:266-(2)/2019-20/ 10817 ದಿನಾಂಕ: 05-03-2020

ಗೆ,

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಉನ್ನತ ಶಿಕ್ಷಣ ಇಲಾಖೆ,
ಕರ್ನಾಟಕ ಸರ್ಕಾರ,
ವಿಧಾನಸಭೆ ಸಚಿವಾಲಯ,
ವಿಧಾನಸೌಧ ಬೆಂಗಳೂರು-560 001.

ಮಾನ್ಯರೆ,

ವಿಷಯ : ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು(ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ:-74ಕ್ಕೆ ಉತ್ತರಿಸುವ ಬಗ್ಗೆ.

ಉಲ್ಲೇಖ : ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.74/2020, ದಿನಾಂಕ:20.02.2020

ಮೇಲ್ಕಂಡ ಉಲ್ಲೇಖಿತ ಪತ್ರದಲ್ಲಿ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಅಪ್ಪಚ್ಚು(ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿನ/ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ:-74ರಲ್ಲಿ ಕೋರಿರುವ ಮಾಹಿತಿ/ ಉತ್ತರವನ್ನು ಈ ಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಲಾಗಿದೆ.

ಕ್ರ.ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳೆಷ್ಟು; ಅವು ಯಾವುವು; ಯಾವ ಯಾವ ವಿಶ್ವವಿದ್ಯಾನಿಲಯಕ್ಕೆ ಯಾವ ಯಾವ ಕಾಲೇಜು ಸೇರ್ಪಡೆಗೊಂಡಿದೆ; (ಪೂರ್ಣ ವಿವರ ನೀಡುವುದು)	ದಾವಣಗೆರೆ ವಿಶ್ವವಿದ್ಯಾನಿಲಯವು ದಿನಾಂಕ:18.08.2009 ರಂದು ಸ್ಥಾಪನೆಗೊಂಡಿರುತ್ತದೆ ಹಾಗೂ ವಿಶ್ವವಿದ್ಯಾನಿಲಯವು ಚಿತ್ರದುರ್ಗ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡಿರುತ್ತದೆ. (ಅನುಬಂಧ) ಲಗತ್ತಿಸಿದೆ.
ಆ)	ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು, ಚಿಕ್ಕಳುವಾರ ಗ್ರಾಮದಲ್ಲಿರುವ ಸ್ನಾತಕೋತ್ತರ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಜಿಲ್ಲೆಗೆ ಪ್ರತ್ಯೇಕವಾಗಿ ವಿಶ್ವವಿದ್ಯಾನಿಲಯವನ್ನು "ಕಾವೇರಿ" ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಲು ಸರ್ಕಾರ ಕ್ರಮಕೈಗೊಳ್ಳುವುದೇ; (ಪೂರ್ಣ ವಿವರ ನೀಡುವುದು)	ನಮ್ಮ ವಿಶ್ವವಿದ್ಯಾನಿಲಯಕ್ಕೆ ಅನ್ವಯಿಸುವುದಿಲ್ಲ.
ಇ)	ಮಡಿಕೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ದೂರದಿಂದ ಹೆಣ್ಣುಮಕ್ಕಳು ಬರುತ್ತಿದ್ದು, ಕಳೆದ 6 ವರ್ಷಗಳಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ಸದರಿ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲುಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ? (ಪೂರ್ಣ ವಿವರ ನೀಡುವುದು)	ನಮ್ಮ ವಿಶ್ವವಿದ್ಯಾನಿಲಯಕ್ಕೆ ಅನ್ವಯಿಸುವುದಿಲ್ಲ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಕುಲಸಚಿವರು
ಕುಲಸಚಿವರು
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ-577007

DAVANGERE UNIVERSITY

College Development Council, Shivagangothri, Davangere - 577 007.

List of Colleges Affiliated to Davangere University: 2019-20

Sl. No.	Name & Complete Address of the College / Institution	District in which the college is located	Whether Graduate College	Type
1	2	3	4	5
1	Government First Grade Colledge. D.R.R. Polytechnic College Campus, MCC "B" Block, Davangere - 577 004.	Davangere	UG & PG	Govermnent
2	Janatha Government First Grade College. Basavapatna - 577 551.	Davangere	UG	Govermnent
3	Government First Grade College. Old Taluk Office Building. Opp.Police Station. Harapanahalli - 583 131.	Davangere	UG	Govermnent
4	Government First Grade College. DRM College Campus. Hospital Road. Harihara - 577 601.	Davangere	UG	Govermnent
5	Government First Grade College. T.B. Circle. Harihara Road. Honnali - 577 217.	Davangere	UG	Govermnent
6	Government First Grade College. Jagalur - 577 528.	Davangere	UG	Govermnent
7	Sri Basaveshwara Government First Grade College. Mayakonda -577 534.	Davangere	UG	Govermnent
8	Govt.First Grade Colledge. Nyamathi - 577 223.	Davangere	UG	Govermnent
9	Govt.First Grade Colledge. Santebennur - 577 552.	Davangere	UG	Govermnent
10	Government First Grade Women's Colledge. Fine Arts College Campus. Davangere - 577 004.	Davangere	UG	Govermnent
11	Sri Sri Shivalingeshwarswamy Government First Grade Colledge. Channagiri - 577 213.	Davangere	UG & PG	Govermnent
12	H.C. Boriah Memorial SC ST First Grade Arts & Commerce College. Jagalur - 577 528.	Davangere	UG	Aided
13	Ambli Dodda Bharamappa First Grade College. Harapanahalli - 583 131.	Davangere	UG	Aided
14	A.V. Kamalamma Women's First Grade College. P.J.Exten. 2nd Main. Davangere - 577 002.	Davangere	UG	Aided
15	Maganur Sarvamangalamma Basappa Arts & Commerce College. Akkamahavevi Road. 2nd Main. P.J. Extn. Davangere - 577 002.	Davangere	B.Ed	Unaided
16	Anekonda Revakla Mahadevappa First Grade College. Near Bakkeshswara Kalyana Mantapa. S.Nijalingappa Layout. Davangere - 577 004.	Davangere	UG	Aided
17	Sri Manjunatha Swamy First Grade College. Nittuvalli Saraswathi Nagar. Davangere - 577 004.	Davangere	UG	Aided
18	Hiremegalagiri Patil Siddanagowda Arts & Commerce College. Hospete Road. Harapanahalli - 583 131.	Davangere	UG	Aided
19	Baba Saheb Ambedkar Centinary Frist Grade College. P.B. No. 06. High School Extn. Harihara - 577 601.	Davangere	UG	Aided
20	Sri Mruthunjaya Shivacharya First Grade Arts & Commerce College. Honnali - 577 217.	Davangere	UG	Aided
21	Adi-Dravida Vidya Samsthe First Grade College. Sasvehalli - 577 224.	Davangere	UG	Aided
22	Sri Shaila Jagadguru Vageesha Panditharadya College Harihara - 577 601.	Davangere	UG & PG	Aided
23	Smt. Giriyamma R. Kanthappa Shresti First Grade Women's College. Harihara-577601	Davangere	UG	Aided
24	Dharma Rathnakara Madduravappa Science College. Near Stadium. Hadadi Road. Davangere- 577 004.	Davangere	UG	Aided
25	A R G Arts & Commerce First Grade College. Near Stadium. Dental College Road. Davangere - 577 004	Davangere	UG & PG	Aided

1	2	3	4	5
26	S.B.C. First Grade Womens College. S S Layout. 'A' Block. Davangere - 577 004.	Davangere	UG & PG	Unaided
27	Ajjampura Govindaswamy Bhagyalakshmamma First Grade College. 2nd Main, 2nd Cross, P.J. Extn, Davangere - 577 002.	Davangere	UG	Unaided
28	B.S. Channabasappa First Grade College. S.S. Layout. "A" Block. Davangere - 577 004	Davangere	UG	Unaided
29	Bapuji Insistute of Hi-tech Education. P.O. No. 302. Lake-view Campus. S.S. Layout, Davangere - 577 004.	Davangere	UG	Unaided
30	Basava Bharati First Grade College. Jagalur - 577 528.	Davangere	UG	Unaided
31	Chanukya First Grade Commerce College. 7th Main Road. M.C.C. "A" Block. Davangere - 577 004.	Davangere	UG	Unaided
32	Davan Institute of Advanced Management Studies. A.N.Plaza. BIET Road. #3308. Near Bapuji High School. MCC "B" Block. Davangere - 577 004.	Davangere	UG & PG	Unaided
33	Dr. Zakeer Hussain First Grade College. Millath College Road. Basha Nagar. Davangere - 577 001.	Davangere	UG	Unaided
34	Dr. C.V. Raman College of Administration & Network Science. #1675 C3. College Road. Nittuvalli New Extn. Davanagere - 577 004.	Davangere	UG	Unaided
35	J.H. Patel Institute of Management & Technology. Near Hemavathi Hostel. B.I.E.T. Road. Davangere - 577 004.	Davangere	UG	Unaided
36	~~Sri Beeralingeshwara First Grade College. Malebennur - 577 530.~~	~~Davangere~~	~~UG~~	~~Unaided~~
37	Bhadra Institute of Advanced Management & Information Science Studies (BIMS). # 4120/3&4. 10th Cross. Siddaveerappa Extn. B.I.E.T. Road. Davangere - 577 004.	Davangere	UG & PG	Unaided
38	Sri Rajarajeshwari First Grade College. Jagalur - 577 528.	Davangere	UG	Aided
39	Nutana Institute of Management Studies (NIMS). B.I.E.T Road. LIC Colony. Davangere - 577 004.	Davangere	UG	Unaided
40	St. Aloysius First Grade College. Amaravathi Post. Harihara - 577 601.	Davangere	UG	Unaided
41	G.M.S. Academy. G.M.I.T.Campus. P.B. Road. Davangere - 577 006.	Davangere	UG	Unaided
42	Anjum First Grade College. Labour Colony. Bhagath Singh Nagara. Davangere - 577 002.	Davangere	UG	Unaided
43	Smt. Bankapurada Shusheelamma Channabasappa Women's First Grade College. S.S. Layout. "A" Block. Davangere - 577 004.	Davangere	UG	Unaided
44	Sri Raghavendra First grade College. Kunduvada Road. Vinayaka Nagara. Davangere - 577 004	Davangere	UG	Unaided
45	R G Institute of Commerce & Management. #1461/2B. 8th Cross. Bapuji Bank Samudaya Bhavana near. Siddiveerappa Layout. Davangere - 577 004	Davangere	UG	Unaided
46	Vidyadayini First Grade College. K R Nagara. Harihara - 577 601	Davangere	UG	Unaided
47	Bapuji Academy of Management & Research. Lakeview Campus. S.S. Layout. Davangere - 577 004.	Davangere	MBA	Unaided
48	Arasikere Hikkimagere Ajjappa Halamma First Grade College. Arasikere - 583 125	Davangere	UG	Unaided
49	~~Jain Degree College.~~ Veerashaiva Punyashrama near. Bada Cross. Davangere - 577 001	Davangere	UG	Unaided
50	Sri D Devaraja Arasu First Grade College. Honnuru Gollarahatti. Davangere - 577 556	Davangere	UG	Unaided
51	Sri Shaila College of Education. Vageesna Nagar. P.B. Road. Harihara - 577 601.	Davangere	B.Ed	Aided
52	Bapuji Education Association College of Education. S. Nijalingappa Extn. 2nd Main. 11th Cross. Davangere - 577 004.	Davangere	B.Ed	Aided
53	Makanur Malleshappa College of Education. Anubhava Mantapa. Vidya Nagara. Davangere-577004	Davangere	B.Ed	Aided
54	T.M.A.E. College of Education. Near P.B. Circle. Harapanahalli - 583 131.	Davangere	B.Ed	Aided

1	2	3	4	5
55	K.S.S. College of Education, Saraswati Nagar. #1382/5,6. Mathru Krupa, 2nd Cross, Saraswathi Nagar, Davangere -577 005.	Davangere	B.Ed.	Unaided
56	Malathesha Education Society's College of Education. Anjaneya Extn. M.C.C. Block, Davangere - 577 004.	Davangere	B.Ed.	Unaided
57	Nutan College of Education, LIC Colongy, B.I.E.T. Road, Davangere - 577 004.	Davangere	B.Ed.	Unaided
58	Sri Sarvamangalamma Maganur Basappa College of Education. Taralabalu Extn. Vidya Nagar. Davangere - 577 005.	Davangere	B.Ed.	Unaided
59	Sri Jagadguru Vageesha Pandithardya College of Education. Sunkadakatte Road, Hirekalmata, Honnali -577 217.	Davangere	B.Ed.	Unaided
60	S.M. Krishna College of Edcuation. Gandhi Nagar, Davangere - 577 001.	Davangere	B.Ed.	Unaided
61	Sri Manjari Hanumanthappa College of Education. D.C.M. Township, P.B. Road, Davangere - 577 003.	Davangere	B.Ed.	Unaided
62	Sri Nandishwara Rural College of Education. Vasana Post. Nandigudi - 577 516.	Davangere	B.Ed.	Unaided
63	Siddartha College of Education. Jagalur - 577 528.	Davangere	B.Ed.	Unaided
64	Sri Ramalingeshwara College of Education. Haranahalli-Kengapura. Kanivebilachi. Channagiri Tq. davangere-577231	Davangere	B.Ed.	Unaided
65	Sri Malathesha College of Education. Sante road. Malebennuru - 577 530	Davangere	B.Ed.	Unaided
66	Sri Bhanuprakasha College of Education. S H Road. Honnali - 577217	Davangere	B.Ed.	Unaided
67	Vidyadayini College of Education. K R Nagara, Harihara - 577601	Davangere	B.Ed.	Unaided
68	Bapuji College of Physical Education. Lakeview Campus. S.S.Layout. " A " Block. Davangere - 577 004.	Davangere	B.P.Ed	Unaided
69	Government Arts College. P.B. Road. Chitradurga - 577 501.	Chitradurga	UG & PG	Govermnent
70	Government Science College. P.B. Road. Chitradurga - 577 501.	Chitradurga	UG & PG	Govermnent
71	Government First Grade College. Siddaramanagara. Holalkere Road. Hosadurga - 577 524	Chitradurga	UG & PG	Govermnent
72	H.P.P.C. Government First Grade College. Challakere - 577522.	Chitradurga	UG & PG	Govermnent
73	Government First Grade College. Molakalmuru-577535	Chitradurga	UG	Govermnent
74	Government First Grade College. Bharamasagara-577519	Chitradurga	UG	Govermnent
75	Government First Grade College. Shivamoga Road. Holalkere-577511	Chitradurga	UG	Govermnent
76	Government First Grade College. Javanagondanahalli-577535	Chitradurga	UG	Govermnent
77	Government First Grade College. Parashurampura-577538	Chitradurga	UG	Govermnent
78	Vani Sakkare Government First Grade College. Hiriyur-577514	Chitradurga	UG	Govermnent
79	Vedavathi Government First Grade College. Mysore Road. Hiriyur-577514	Chitradurga	UG	Govermnent
80	Government First Grade College. Chithrahalli - 577 557. Holkere(T). Chithradurga	Chitradurga	UG	Govermnent
81	Government First Grade Women's College. Chithradurga -577 501	Chitradurga	UG	Govermnent
82	Government First Grade College. Thuruvanuru - 577517.	Chitradurga	UG	Govermnent
83	Maharaja Madakari Nayaka First Grade Arts & Commerce College. Kamana Bhavi Extn. Kote Road. Chitradurga -577501	Chitradurga	UG	Aided
84	M.Basavaiah Residential College. Sirigere-577541	Chitradurga	UG	Aided
85	B.Parameshwarappa Arts & Commerce College. Holalkere-577522	Chitradurga	UG	Aided
86	Sri Jagadguru Murugharajendr Arts. Science & Commerce College. Chandravalli. Holalkere Road. Chitradurga-577501	Chitradurga	UG	Aided
87	Sri Jagadguru Murugharajendra Women's Arts College. P.B. No.18. Chitradurga-577501	Chitradurga	UG	Aided
88	Bapuji First Grade College. Challakere-577522	Chitradurga	UG	Aided
89	Smt. Kote Boramma First Grade College. Ajjanagudi Road. Challakere-577522	Chitradurga	UG	Aided
90	Sri Venkateshwara Frist Grade College. Near Challakere Tollgate. Chitradurga-577501	Chitradurga	UG	Aided
91	Sri Basaveshwara First Grade College. Hiregumanuru-577520	Chitradurga	UG	Unaided

1	2			
92	H.M.Thipperudraswamy. First Grade College, Nayakanahatty-577536	Chitradurga	UG	Unaided
93	Sri Ranganatha Swamy First Grade College, Pillekeranahalli, N.H-13, Chitradurga-577501	Chitradurga	UG	Unaided
94	Sri Kote Sanna Borappa Boramma First Grade College. Imangala-577558	Chitradurga	UG	Unaided
95	Sri Panchalingeshwara First Grade College. Dhannapura-577546	Chitradurga	UG	Unaided
96	Sri Jatangi Rameshwara Rural First Grade College, Rampura-577540	Chitradurga	UG	Unaided
97	Smt. Yashodharamma Borappa Women's First Grade College. Kamanabhavi Road, Opp:Fort, Chitradurga-577501	Chitradurga	UG & PG	Unaided
98	K.M.S. First Grade College. N.H-13. Pillekeranahalli. Chitradurga-577502	Chitradurga	UG	Unaided
99	Sri Guru Mudhukeshwara degree College, Rampura - 577 540	Chitradurga	UG	Unaided
100	BITS Hi-Tech College, Chithradurga - 577 502	Chitradurga	UG	Unaided
101	Sri Maheshwari Degree College. Chikkobanahalli. Molalkamuru - 577 555	Chitradurga	UG	Unaided
102	Vasavi First Grade College, Chitradurga road, Vittala Nagar. Challakere - 577 522	Chitradurga	UG	Unaided
103	Westren Hills Degree College, Agasanakallu, Chitradurga - 577 501	Chitradurga	UG	Unaided
104	Don Basco College. Shanimahathnama temple road. Padma Layout. BCM Hostel Near, Challakere Road, Chitradurga - 577 501.	Chitradurga	UG	Unaided
105	Government College Teachers Education. Stadium Road. Chitradurga-577501	Chitradurga	B.Ed	Government
106	Sri Venkateshwara College of Education. N.H-4. Near Challakere Tollgate , Chitradurga-577501	Chitradurga	B.Ed	Aided
107	Bapuji College of Education. NH-13. Pillekeranahalli. Chitradurga-577502	Chitradurga	B.Ed	Unaided
108	Sri Ranganatha Swamy College of Education. NH-13. Pillakeranahalli. Chitradurga-577501	Chitradurga	B.Ed	Unaided
109	St.Mary's College of Education. Fort Road. K.B.Extn. Chitradurga-577501	Chitradurga	B.Ed	Unaided
110	Smt. Hemavathi Kuvempu College of Education. M.M. First Grade College Campus. Near Fort. Chirtradurga-577501	Chitradurga	B.Ed	Unaided
111	P.V.S. College of Education. 2nd Cross. Jogimatti Road. Chitradurga-577501	Chitradurga	B.Ed	Unaided
112	Sri Raghavendra College of Education. Fort Road. K.B.Extn. Chitradurga-577501	Chitradurga	B.Ed	Unaided
113	Girisha College of Education. Main Road. Hiriyur-577598	Chitradurga	B.Ed	Unaided
114	Indiragandhi College of Education. Kuvempu Nagar. Hosadurga-577527	Chitradurga	B.Ed	Unaided
115	Sri Vijaya Sangameshwara (SVS) College of Education. Tarikere Road. Hosadurga-577527	Chitradurga	B.Ed	Unaided
116	Sri Raghavendra College of Education. Malladihalli-577531	Chitradurga	B.Ed	Unaided
117	Sri Jayanna College of Education. A.G. Road. Challakere-577552	Chitradurga	B.Ed	Unaided
118	Vedavathi College of Education. Parashurampura - 577538. Chitradurga Dist	Chitradurga	B.Ed	Unaided
119	S S K S College of Education. Sibara Madakaripura. Challakere road. Chitradurga - 577 501.	Chitradurga	B.Ed	Unaided
120	Westren Hills College of Education. Agasanakallu. Chitradurga - 577 501	Chitradurga	B.Ed	Unaided
121	Gnanabharathi College of Education. N.H-4. Hiriyur - 577599	Chitradurga	B.Ed	Unaided
122	Centenary College of Physical Education. Malladihalli-577531	Chitradurga	B.P.Ed	Aided
123	Sri Sardar Bhutasingji Physical Education College. Imangala-577558	Chitradurga	B.P.Ed	Unaided
124	University College of Visual Arts. Vidya Nagar. Davangere - 577 004.	Davangere	UG & PG	Constituent College

BENGALURU CENTRAL UNIVERSITY

To No.	Name of the College	Aided/Govt	LA
1	Acharya Patashala College of Arts and Science, N.R. colony, Bangalore-19	Aided	BASVANAGUDI
2	AcharyaPatashala College of Commerce, N.R. Colony, Bangalore-19.	Aided	BASVANAGUDI
3	AcharyaPatashala Evening College. N.R. Colony, Bangalore-19	Aided	BASVANAGUDI
4	Anugraha B.Ed. College(S.V.S. College of Education), No.206, 15th Main, Nagendra Block, Girinagar, Bangalore-50		BASVANAGUDI
5	Bharath Matha Womens College, Hanumanthanagara, Bangalore-19		BASVANAGUDI
6	Kanaka College of Mgmt., Studies and Science, Kanaka Complex, Srinivasanagar, 80 ft Rd, BskIst stage, Bangalore-50.		BASVANAGUDI
7	Kanaka Evening College, #15, 7th Cross, 80ft Road, Kanak Complex, BSK I Stage, Srinivasanagar, Bangalore-560 050. (14-15)		BASVANAGUDI
8	SN Bhat College of Commerce & Business Management, No.86, 22nd Main Road, BSK 1st Stage, Bangalore-560 050.		BASVANAGUDI
9	SreeBalaji Degree College, I Cross, Hanumanthanagar, Bangalore-560 019		BASVANAGUDI
10	Sri Krishna Degree College, #2(P), ITI Colony, Katraguppa Mian Road, BSK 3rd Stage, Bangalore -85,		BASVANAGUDI
11	Sri Krishna Degree Evening College, No.2(P), ITI Layout, BSK 3rd Stage, Bangalore-85 (2016-17)		BASVANAGUDI
12	Asia Pacific College of Commerce & Management, #9, Koramangala 1st Block, JakkasandraExtn., Sarjapur Main Road, Bangalore-560 034 Ph:9845441244, 9036518853 (Krupanidhi College of Commerce & Management, No.12(Sy.No.43/1), Venkatapura Layout, Sarjapur Main Road, Jakkasandra Village, Bangalore-34)		BTM LAYOUT
13	BSBS Foundation College, No.19, 2nd Cross, NS Palya, 2nd Stge, BTM Layout, Banglaore-76 (2016-17)		BTM LAYOUT
14	CREo Valley School of Filem&Telvevision, 97, 2nd Floor, Umiya Emporium, Hosur Road, Dairy Circle, Opp. Forum Mall, Koramanagala, Bangalore-560 029		BTM LAYOUT
15	IBMR-IBS Degree College, No.1, 2nd Cross, KN Garden, Opp. NDDB, 80ft Road, Koramangala, Bengaluru-95		BTM LAYOUT
16	Indian Instiute of Psychology, St. AntoyniesFrayer, Hosur Road, , Bangalore-95		BTM LAYOUT
17	M.E.S College, No.2, 25th Main, 7th Cross, B.T.M Layout IInd Stage, Bangalore-79		BTM LAYOUT
18	NAISH College, VS Compound, 80ft Road, 4th Block, Koramangala, Bangalore-560 034		BTM LAYOUT
19	R.J.S. Evening College, #1, Mahayogiramana Road, 16th Main, 3rd Block, Koramangala, Bangalore -34,		BTM LAYOUT
20	Reddy Jansangha FGC, 17th Main road, 3rd Block, Koramangala, Bangalore-34		BTM LAYOUT
21	RJS Institute of Management Stds., 16th Main road, 3rd Block, Koramangala, Bangalore-34		BTM LAYOUT
22	Sri Venkateshwara College of Education, No. 1/18, 8th Cross, Maruthinagar, Madivala, Bangalore –68.		BTM LAYOUT
23	Sri Venkateshwara College, #1/18, 8th Cross, Maruthinagar, Bangalore -68		BTM LAYOUT
24	Vanguard Business School, 3/A, Island Industial Estate, GareBaviPalya, Bommanahalli, Hosur Main Road, Bengaluru-560 068		BTM LAYOUT

25	B.E.L First Grade College, Jalahalli, Bangalore-13		BYATARAYANAPURA
26	Cauvery B.Ed. College, No.3/1, Kodigehalli Main Road, Sahakaranagar, Bangalore --92		BYATARAYANAPURA
27	Cauvery First Grade College, No.354, F Block, Sahakaranagar, Bangalore -92		BYATARAYANAPURA
28	Diana College of Education, No.68, Chikkanahalli, YelahankaHobli, Ramakrishna HegdeNagara, Jakkur Post, Bangalore North		BYATARAYANAPURA
29	EARTHA (Elements of Arts and Heritage Academy), #2383/3, I Main, E Block, Sahakaranagar, Bangalore-560 092, (14-15)		BYATARAYANAPURA
30	FAS First Grade College, #18/2,Addiganahlli, Rajankunte, Bangalore-560 064. (Hegde Nagar Main Road, Chokkanahalli, Bangalore-64 OYI)		BYATARAYANAPURA
31	IMPACT Institute of Management Studies, Institute for Man Power Planning Career Training (IMPACT) Campus, Kodigehalli, Shakaranagar, Bengaluru-92		BYATARAYANAPURA
32	International Institute of Business Studies, *SY.No.75 (old SY4), Muttugadahalli Village, JalaHobli, Bengaluru north Taluk)*		BYATARAYANAPURA
33	International School of Fashion Arts and Design, *#2382, Sahakaranagar Post, Kodigehalli, Bangalore-92*		BYATARAYANAPURA
34	Kairali Niketan Degree College, 4th Block, Doddabommasandra, Vidyaranyapura Post, Bangalore-560 097		BYATARAYANAPURA
35	Karnataka College of Management & Science, No.33/2, Tirumenahalli, Hegadenagar Main Road, Jakkur Post, YelahankaHobli, Bangalore-64.		BYATARAYANAPURA
36	Karnataka College of Management, No.33/2, Thirumenahalli, Hegadenagara, Bangalore -560 064.		BYATARAYANAPURA
37	Kensri College, #1348/444A (Old #:18/2A), Mariya Street, Mariyannapalya, HA Farm PO, Bangalore-560 026.		BYATARAYANAPURA
38	Millenium City Evening Commerce College, #12,13,14, Fatima Masjid Cross Road, Tanisandra Layout, Arabic College Post, Bangalore-560 077, Ph:9844031460		BYATARAYANAPURA
39	Oceanik College of Higher Educaiton, #2/3, 7th Cross Muneswara Layout, Devinagar, Bangalore-560 094		BYATARAYANAPURA
40	Presidency College, No.33-2C, 33-2D, KempapuaraHebbal, Bangalore-24		BYATARAYANAPURA
41	Presidency Evening College, #33/2, C& D, Kempapura, Hebbal, Bangalore-560 024		BYATARAYANAPURA
42	R.S. College of Management And Science, No.43(1), Doddajala Bangalore North.		BYATARAYANAPURA
43	Sha-Shib College, #38-39, Prestige Enclave, Bettahalsur Cross, BB Road, Bangalore North-562157, Ph:9342660429		BYATARAYANAPURA
44	Sindhi College (pvs: Sindhi College of Commerce), No.33/2 B, KempapruaHebbal, Bangalore -64		BYATARAYANAPURA
45	Sindhi Evening Degree College, No.33/2B, HebbalKempapura, Bangalore-560 024, 9964724140 (2016-17)		BYATARAYANAPURA
46	SreeOmkar College of Commerce & Management, #67, Oppto Country Club, Sathanur, Bagalur Road, JalaHobli, Bangalore -562149		BYATARAYANAPURA
47	Sri JagadguruPanditharadhya Arts College, Hunasemaranahalli-562157.		BYATARAYANAPURA
48	The Regency College of Education, No.51/1, AMS Layout, Vidyaranyapura, Bangalore-560 097.		BYATARAYANAPURA
49	Universal College of Commerce, *2nd Floor, PoornaSmritihi School Campus, LR Bande Road, Shyampur Main Road, R.T. Nagar, Bangalore*		BYATARAYANAPURA
50	Vishwamanava First Grade Evening College, No.32/2, Ranganagatha Farm, Kempegowda Layout, 1st Stage,		BYATARAYANAPURA

	Kodigehalli Main Road, Bengaluru-560 092		
51	Adarsh Institute of Management & Info. Technology, 75, Devathachar Street, 5th main Chamarjpet,Bangalore-18		CHAMARAJPET
52	BBMP First Grade College, Kasturaba Nagar, Mysore Road, Bangalore-560 026 Ph:9480683136		CHAMARAJPET
53	BSV Degree College (Sarvothama College), #197, 4th Main Road, Chamarajpete, Bangalore-18		CHAMARAJPET
54	Chamarajpet First Grade College, Chamarajpet, Bangalore-18.		CHAMARAJPET
55	Govt. First Grade College for Women, BBMP Jr. College Premises, Padarayanapura, Near Sangam Circle, Chamarajapet, Bangalore-560 026.	Govt. ✓	CHAMARAJPET
56	Janatha First Grade College, Chamarajapet, Bangalore-18		CHAMARAJPET
57	Sitadevi Ratan Chand NaharAdarsh College, 75, Devathachar Street, 5th main Chamarjpet,Bangalore-18		CHAMARAJPET
58	SitadeviRatan Chand NaharAdarsh Evening College, 75, Devathachar Street, 5th main Chamarjpet,Bangalore-18		CHAMARAJPET
59	St. Teresa's Evening Degree College, Sultan Road, Rayan Circle, Chamarajpet, Bangalore-560 018, (14-15)		CHAMARAJPET
60	St. Teresa's Women's Degree College, Sultan Road, Rayan Circle, Chamarajpet, Bangalore-560 018, (14-15)		CHAMARAJPET
61	Abbas Khan College for Women, Durga Complex, OTC Road, Cubban Pet, Bangalore-560 002.	Aided ✓	CHIKKPET
62	Al-Ameen Arts, Science &Commerece College, Hosur Road, Bangalore-27	Aided ✓	CHIKKPET
63	Al-Ameen College of Education, Hosur Road, Near Lalbagh Main Gate, Bangalore-27		CHIKKPET
64	Al-Ameen Inst. Of Management Studies, Hosur Road, Bangalore-27		CHIKKPET
65	Al-Ameen Institute of Information Science, Hosur Road, Near LalbaghMn. Gate, Bangalore-27		CHIKKPET
66	B.M.S. College for Women's, Bugel Rock Road, Basvanagudi, Bangalore-4	Aided ✓	CHIKKPET
67	B.M.S. Evening College of Arts & Commerce, Bugle Rock Road, Basavanagudi, Bangalore-560 004 Ph:26601836		CHIKKPET
68	Bishop Cotton Women College, Field Marshal Kariyappa Road, Bangalore-25		CHIKKPET
69	C.B. Bandari Jain College, 84 K.R Road, Shankar Puram, Bangalore-4		CHIKKPET
70	Community Institute of Commerce & Management Evening Degree College, No.2/1, 8th Main, 9th cross, 2nd Block Jayangar, Bangalore-560 011.		CHIKKPET
71	Community Institute of Commerce & Management Studies, #2 Block, Jayangar, Bangalore -11		CHIKKPET
72	Community Institute of Management Studies, #2 Block, Jayangar, Bangalore -11		CHIKKPET
73	Crescent First Grade College for Women, Bangalore South City, Basavanagudi, Bangalore -560 004, (10-11)		CHIKKPET
74	Jain College, *No.15, Vasavi Temple Street, VV Puram, Bangalore-560 004*		CHIKKPET
75	Jain Eveing College, *No.15, Vasavi Temple Street, VV Puram, Bangalore-560 004*		CHIKKPET
76	R.V (RashtreeyaVidyalaya) Teachers College, Jayanagar, Bangalore-11	Aided ✓	CHIKKPET
77	Rani Saraladevi Degree College, #19, 10th Main, Jayangar, I Block, Bangalore-560 011 (14-15)		CHIKKPET
78	S.L.N College of Arts and Commerce, Fort Road, Bangalore-2	Aided ✓	CHIKKPET
79	ShriBhaghavanMahaveer Jain Evening College, Dr. A.N. Krishna Rao Road, VishveshwarPuram , Banglore-4		CHIKKPET
80	Smt. GangammaHombegowda First Grade College, Hombegowdanagar, Bangalore -560 027		CHIKKPET

81	United Mission Degree College, Mission Road, Bangalore-27		CHIKKPET
82	V.V Puram Arts and commerce college, K.R Road, Bangalore-4	Aided	CHIKKPET
83	V.V Puram Evening College of Arts and Commerce, K.R Road, Bangalore-4	Aided	CHIKKPET
84	V.V Puram Science college, K.R Road, Bangalore-4	Aided	CHIKKPET
85	V.V.N Degree College,# 3, Vanivilas Rd.Bangalore-04	Aided	CHIKKPET
86	Vijaya College, RV Road, Bangalore-4	Aided	CHIKKPET
87	Vijaya Evening College, RV Road, Bangalore-4		CHIKKPET
88	Animaster Academy, Unit No.6, Uniworth Plaza, Sankey Road, Bangalore-560 20 (Ph:9844023516, 9740984865) (2016-17)		GANDHINAGAR
89	BBMP First Grade College, Ist Cross, Magadi Road, Opp. to Venkateshwara Textiles, Bangalore-560 023		GANDHINAGAR
90	Kamala College of Mgmt, Stues, No.453, OTC Road, Cotton pet, Bangalore -53		GANDHINAGAR
91	Maharani Arts, Commerce & Management College for Women, Sheshadrird, Bangalore-9	Govt.	GANDHINAGAR
92	Sheshadripuram Arts, Science & Commerce College, Sheshadripuram , Bangalore-20	Aided	GANDHINAGAR
93	Sheshadripuram Evening College, Sheshadripuram, Bangalore-20	Aided	GANDHINAGAR
94	Sheshadripuram Institute of Commerce & Mgmt., Sheshadripuram, No.40, Girls School Road, Bangalore -20.		GANDHINAGAR
95	SJRC Arts, Science and Commerce College, Race Course Rd, Bangalore-09	Aided	GANDHINAGAR
96	Brindavan College, 2nd Cross, RMV Ext, Bhoopsandra II stage,Bangalore-94 (OYI Shifting to Dwarakanagar, Bagalur Main Road, Bengaluru-63)		HEBBAL
97	Green City Degree College, #5, Noor Building, RMV 2nd Stage, Bhoopasandra Main Road, Banglaore-560 094.		HEBBAL
98	GRV Business Management Academy, #19, 2nd Cross, Ganganagar, Bellary Road, Bangalore -560 032		HEBBAL
99	HuliyappaMallammaB.Ed College, VidyaVahini College Campus, Anandnagar, Bangalore-560024 (2016-17)		HEBBAL
100	L.B.S Govt. First Grade College, Dinnoor Road, JayamahalExtn. Bangalore-32	Govt.	HEBBAL
101	MaharshiSavitha College of Education, No.6, 5th Main, NGEF Colony, NagashettyHalli, Sanjayanagar, Bangalore - 94		HEBBAL
102	Mc Nay Doon's Degree College, No.14/1, 2nd A Cross, Kanakanagar, RT nagar, Bangalore-560 032 (2016-17)		HEBBAL
103	Prayukthi International College, No. 1 and 2 Opp. PWD Quarters, KHB Main Road, ManurayanaPalya, RT nagar, Bengaluru-52		HEBBAL
104	Reva First Grade College, No.7, New BEL Road, 1st Main Road, Geddalahalli, BBM Ward No.18, Sanjayanagar, Bangalore-560 094		HEBBAL
105	Samvad College of Speech & Hearing, *18, 2st Cross, 5th Main, AnandagiriExtn., Hebbal, Bangalore-24*		HEBBAL
106	Sanjay Gandhi college of Education, Chola Nagar Hebbal, Bangalore-32	Aided	HEBBAL
107	VidhyaVahini First Grade College, Anandanagar, R.T Nagar,Bangalore-24		HEBBAL
108	Williams International College, #163, I Mian road, Bhuvaneshwarinagar, Sultanpalya, Bangalore -560 032		HEBBAL
109	Williams International Evening Degree College, No.163, 1st Main Road, 5th Cross, Bhuvaneswainagar, R.T. Nagar, Sulthanpalya, Bangalore-560 032, PH:9900916440		HEBBAL
110	BES College of Education, IV Block, Jayanagar, Bangalore-11	Aided	JAYANGAR

111	BES College, 16th Main Road,4th block, Jayanagar, Bangalore-11	Aided	JAYANGAR
112	BET Sadathunnisa Degree College, Bismillah Nagar, Bannerghatta Road, Jayanagar, Bangalore-29		JAYANGAR
113	DBA Degree College, No.551, 9th Cross, 2nd Main, JP Nagar 3rd Phase, Bangalore-78		JAYANGAR
114	KIET B.Ed. College, No.60/1, 7th Cross, Bismillah Nagar, Bannergatta Road, Bangalore-29.		JAYANGAR
115	MEWA Degree College, No.128, 38th Cross, East End Road, 9th Block, Jayangar, Bangalore-69		JAYANGAR
116	Noble Evening College, #12A/19, 9th Cross, Opp. to Rajashekhar Hospital, JPNagar, 1st Phase, Bangalore-78 (2011-12)		JAYANGAR
117	Noble School of Business, 12/A/19, 9th Cross, Rajashekar Hospital, J.P. Nagar I Phase, Bangalore-78		JAYANGAR
118	RV Institute of Management, No.17, 26th Main, 36th Cross, Jayanagar, 4th T Block, Bangalore-41.		JAYANGAR
119	SSMRV College,No.17, 26th Main, 36th Cross, Jayanagar, 4th T Block, Bangalore-41.	Aided	JAYANGAR
120	The Oxford College of Education, 1st Phase, J.P. Nagar, Bangalore -78.		JAYANGAR
121	The Oxford College of Hotel Management, J.P. Nagar, Ist Stage, Banaglore-78		JAYANGAR
122	V.E.T First Grade College, 14th Main Road, 2nd Stage, J.P. Nagar, Banglore-560078		JAYANGAR
123	Vijaya College (previous name BHS Fgc), 11th Main, 4th block, Jayanagar, Bangalore-11.		JAYANGAR
124	Vijaya Teacher's College, 11th Main IV Block, Jayanagar, Bangalore-11	Aided	JAYANGAR
125	Bapu College of Education, Triveni Rd, Yashavanthapura, Bangalore-22		MALLESWARAM
126	Bapu Degree College, No.500/A/32, 6th Main Road, Gokula 1st Stage, 4th Phase, Yeshwanthapura, Bangalore-22.		MALLESWARAM
127	Bapu Evening Degree College, #500/A/32, 531/42, 6th Main, Gokulalst Stage, 4th Phase, Bangalore -22		MALLESWARAM
128	Government First Grade College, Govt. PU College Annex, 18th Cross, Malleswaram, Bangalore -560 003.	Govt.	MALLESWARAM
129	HKES Veerendrapatil Degree College, 11th main, 11th Cross, Sadashivanagar, Bangalore-80	Aided	MALLESWARAM
130	M.E.S College of Arts, Science & Commerce, Malleshwaram, Bangalore-3	Aided	MALLESWARAM
131	M.S. Ramaiah College of Education, MSRIT Post, MSR Nagar, Bangalore -54.		MALLESWARAM
132	M.S. Ramaiah FGC, M.S. Ramaih Nagar, M.S.R.I.T Post, Bangalore-54		MALLESWARAM
133	Malleshwaram Ladies Association FGC, 14th Cross Raod, Malleshwaram, Bangalore-3	Aided	MALLESWARAM
134	Mangalore Institute of Fire and Safety Engineering (MIFSE), 1st Floor, Swetha Mansion, 5th Cross, Malleshwaram Circle, Bangalore-560003 (Ph:7204056933, 41616933) (2016-17)		MALLESWARAM
135	Mariyappa Evening College, No.3022, 3023, 3024, MKK Road, Gayathrinagar, Bangalore -21		MALLESWARAM
136	Mariyappa First Grade College, No.3022, 3023, 3024, MKK Road, Gayathrinagar, Bangalore -21		MALLESWARAM
137	MLA Academy of Higher Learning, 14th Cross, Malleswaram, Bangalore –03.		MALLESWARAM
138	Ramaiah Institute of Business Studies, #15, New BEL Road, Bangalore-560 054 Ph:9838248387		MALLESWARAM
139	S.V.N. College of Education, No.3548, MaruthinagarExtn., Gayathrinagar, Bangalore-560 021		MALLESWARAM
140	Sarvodaya Evening College, Near Devaiah part, srirampura,		MALLESWARAM

	Bangalore-21		
141	Sarvodaya FGC, Near Devaiah Park, Nagappa Block, Bangalore-21		MALLESWARAM
142	Vivekananda College of Education, Dr.Rajkumar Road, Rajajinagar 2nd Stage, Bangalore -55		MALLESWARAM
143	Vivekananda Degree College, Rajkumar Rd, Rajajinagar II stage, Bangalore-55	Aided	MALLESWARAM
144	Vivekananda Institute of Management, Rajkumar Rd, Rajajinagar II stage, Bangalore-55		MALLESWARAM
145	Basaveshwara College of Arts, Science and Commerce, 2nd Block, Rajajinagar, Bangalore-10	Aided	RAJAJINAGAR
146	Goutham College of Education, *Manjunathnagar, Bangalore-560 010.*		RAJAJINAGAR
147	Goutham College of Science, No.258, 5th Main, 2nd Cross, Manjunathanagar, Bangalore-10		RAJAJINAGAR
148	Government First Grade College, Govt. Middle & Higher School Annex, 2nd Block, Rajajinagar, Bangalore -560 010.	Govt.	RAJAJINAGAR
149	K.L.E Society S. Nijalingappa College, Rajajinagar, Bangalore-10	Aided	RAJAJINAGAR
150	Manasa College of Management, No.637/B, Dr.Rajkumar Road, 1st Block, 2nd Stage, Rajajinagar, Bangalore-560 010 (Prvs. Ad. Doddakallasandra, KanakapuraMian Road, Bangalore-560 062)		RAJAJINAGAR
151	MES Instiute of Management Studies, 17th Main, 2nd Block, Rajajinagar, Bangalore -10		RAJAJINAGAR
152	MES Teachers college VidyaVihara, No.25/1, 17th main, II block, Rajajinagar, Bangalore-10	Aided	RAJAJINAGAR
153	PVP First Grade Evening College for Women, 1st N Block, Rajajinagar, Bangalore-560 010,		RAJAJINAGAR
154	Rajajinagar College of Education, K.T.S. V Sangha, 10th Main Vth Block, Rajajinagar, Bangalore-10	Aided	RAJAJINAGAR
155	Rajajinagar First Grade College, 10th Main, 5th Block, Rajajingar, Bangalore -10		RAJAJINAGAR
156	SJR Women College, #1/D 59th C cross, 4th M block, Rajajinagar, Bangalore-10		RAJAJINAGAR
157	Sri Sai College for Women, #1889, 3rd Cross, II Stage,Rajajinagar, Banglaore-10		RAJAJINAGAR
158	VidhyaVardhakaSangha First Grade college, IInd Block, IIIrdstage,Basaveshwaranagar, Bangalore-79 (PA)	Aided	RAJAJINAGAR
159	Baldwin Methodist College, No.14 Hosur Road, Richmond Town,Bangalore-25		SHANTHINAGAR
160	Baldwin Womens Methodist College, *No.90, Richmond Road,Bangalore-25*		SHANTHINAGAR
161	Charan's Degree College, No.326, 1st Main Road, Cambridge Layout, Halasuru, Bangalore-560 008 9901722586 (2016-17)		SHANTHINAGAR
162	Dr.Ambedkar FGC, (Evening)HAL, IInd Stage, Indiranagar, Bangalore-38		SHANTHINAGAR
163	Dr.Ambedkar FGC, HAL, IInd Stage, Indiranagar, Bangalore-38	Aided	SHANTHINAGAR
164	Dr.Ambedkar Institute of Management, HAL, IInd Stage, Indiranagar, Bangalore-38		SHANTHINAGAR
165	JD Institute of Fashion Technology, No.18, Brigade Road, Bangalore-560 001 Mob:9901999903 jdfashion@jdindia.com (2016-17)		SHANTHINAGAR
166	St. Anne's Evening College, #2 Cambridge Road, Ulsoor, Bangalore-560 008.		SHANTHINAGAR
167	St. Ann's FGC for Women, No.2, Cambridge Rd, Ulsorr, Bangalore-85		SHANTHINAGAR
	St. Hopkin's College, #53/1, Subbanna Garden,		SHANTHINAGAR

168	Bannerghatta Road Cross, Adugodi, Bangalore-27		
169	DevangaSangha First Grade College, 6th Cross, Devanga Hostel Road, 6th Cross, Sampangiramangar, Bangalore -27		SHIVAJINAGAR
170	Govt. Arts College, K.R. Circle, Bangalore-1	Govt.	SHIVAJINAGAR
171	Govt. R.C. College of Commerce & Management, Racecourse Road, Bangalore-1	Govt.	SHIVAJINAGAR
172	Hasnath Academy of Management Studies, No.43, Dickenson Road, Bangalore-42		SHIVAJINAGAR
173	Hasnath College for Women, 43, Dickenson Road, Bangalore-42	Aided	SHIVAJINAGAR
174	IslamiaNiswan Degree College, #25, Cokburn Road, Shivajinagar, Bangalore-560 051 Ph:9019580218, 934376853		SHIVAJINAGAR
175	Maharani Science College for Women, Palace Road, Bangalore-01	Govt.	SHIVAJINAGAR
176	MP Birla Institute of Management, No.43, Racecourse Road, Bangalore-9		SHIVAJINAGAR
177	MQI Degree College, #8, Bore Bank Road, Benson Town, Bangalore -46		SHIVAJINAGAR
178	RBANMS Evening,College. #24, GangadharChetty Rd, Banglaore-42		SHIVAJINAGAR
179	RBANMS, First Grade College. #12, Annaswamymudliar road, Banglaore-42	Aided	SHIVAJINAGAR
180	Sophia Evening College Commerce, Sophia High School, #70 Palace Road, Bengalore-560 001		SHIVAJINAGAR
181	St. Anns FGC for Women, #4, Millers Road, Bangalore-52		SHIVAJINAGAR
182	YadavaDegreeCollege, No. 12/2, Madhavanagar, Bangalore-1		SHIVAJINAGAR
183	YMCA College of Physical Education,Nrupathunga Road, Bangalore –01.		SHIVAJINAGAR
184	Acharya College of Education, No.89/90, Soldevanahalli, Hesarghatta Main Road, Chikkabanavara. Post, Bangalore - 90		YELAHANKA
185	AcharyaInstiute Graduate Studies, No.80-90, Soladevanahalli, Chikkabanavara Post, Bangalore -90		YELAHANKA
186	Acharya School of Design, AcharyaDr. S. Radhakrishan Road, Soladevanahalli, Hesarghatta Main Road, Achitnagar Post, Bangalore-560 107 Ph:9945721551		YELAHANKA
187	Adithya College, No.12, Kogilu Main Road, Behind Annpoorneswari Temple, Yelahanka, Bangalore-64 *(Old: SSR College of Science &Commerce,Vijayanagar Bangalore-40.)*		YELAHANKA
188	Adithya Institue of Management & Studies & Resarch, No.12, Kogilu Main Road, Behind Annapoorneshwari Temple, Yelahanka Bangalore -64.		YELAHANKA
189	Agragami Institute of Computer & Advanced Mgmt., Studies, Yelahanka, New Town, #15/1A, 13th A Main, A Sector, Bangalore-64		YELAHANKA
190	Akshaya College of Science and Management Studies, No.114, Bank Bazar Road, Old Middle School Road, Old Yelahanka Town, Bengaluru-560 064		YELAHANKA
191	AVK Institute of Management, No.69, BWSSB Colony, Pipeline Road, Chikkagollarahatti, Magadi Main Road, Vishwaneedum Post, Bangalore-560 091		YELAHANKA
192	B.G.S. Shilpa Kala College, Sri AdichunchanagiriShikshana Trust, Thotagere, Hesargatta main, Road, DasanapuraHobli, Railway Gollhalli, Bangalore North-562 123		YELAHANKA
193	Bishop Cotton Academy of Professional management, 23/C Sector A, Yelahanka New Town, Bangalore -64		YELAHANKA
194	Brite Institute of Management & Science, #69, BWSSB Colony, Pipeline Road, Vishwaneedum Post, Chikkagollarahatti, Magadi Road, Bangalore -91		YELAHANKA

195	Dr. N.S.A.M First Grade College, Gollahalli, YalahankaHobali, Bangalore-560 064		YELAHANKA
196	Faith British Academy, Ramachandrapura, Jalahalli (PO), Bangalore -13		YELAHANKA
197	Government First Grade College, Govt. Middle School Annex, Near NES Office, Yelahanka, Bangalore -560 064.	Govt.	YELAHANKA
198	Govt. First Grade College, Hesaragatta	Govt.	YELAHANKA
199	GS Groups of College, 8th Cross A section, Yelahanka New Town, Banglaore-560064 (PH:9448446635, 08041722923) (2016-17)		YELAHANKA
200	Jnanajyothi Degree College, CA 23, 3rd Cross, Yelahanka New Town, Bangalore –64		YELAHANKA
201	Jnanajyothi Evening College, CA 23, 3rd Cross, Yelahanka New Town, Bangalore –64		YELAHANKA
202	*Nagarjuna Degree College,* #38/1, Ramagondanahalli, Yelahanka, Bangalore-560 064		YELAHANKA
203	Nitte School of Fashion Technology & Interior Design, No.12, Maylappanahalli Village, Shivakote Post, HesaraghattaHobli, Bangalore-560 089 (2016-17)		YELAHANKA
204	Pride Degree College, Chokkanahalli, Opp. To Shanabhoganahalli Lake, Arekere, Hesaraghatta, Bangalore North,		YELAHANKA
205	Reva Institute of Science &*Management,* No.227, Kattigenahalli, JalaHobli, Yelahanka, Bangalore -64		YELAHANKA
206	RT Nagar Degree College, #3/1, Singanayakanahalli, Doddaballapur Road, YelahankaHobli, Bangalore North Ph:9980680964, 08023339307, 9740645156		YELAHANKA
207	S.B. B.Ed. College, CA21, KHB Colony, 5th Phase, Near Bus Stop, Yelahanka New Town, Bengaluru-560 064		YELAHANKA
208	S.B. College of Management Studies, No.293, Chikkabommasandra Cross, 1st A Main Road, Yelahanka New Town, Bangalore -64.		YELAHANKA
209	Sambram Academi of Management Studies, Near AmbaBhavani Temple, Jyothinagar, Vidhyaranyapura post, Bangalore-97		YELAHANKA
210	Sheshadhripuram First Grade College, Yelahanka New Town, Bangalore-64		YELAHANKA
211	Sheshadhripuram Institute of Mgmt., Yelahanka New Town, Bangalore-64		YELAHANKA
212	Tirumala College of Commerce & Business Management, Machohalli, Magadi Road, Badagrama Post, Bangalore -91		YELAHANKA
213	Westline College of Commerece& Management & Science, *No.104/2, Kogilu Layout Extn., KNSIT Road, Yelahanka Post, Bangalore-560 064*		YELAHANKA
214	Gurukul Education and Management Studies, No.22/11, Sidedhalli, Hesargatta main Road, Banglaore-73 (Shifting to CA No.37, Shivamandira, KHB Colony, Yelahanka New Town, Bengaluru-64)		YELAHANKA
215	Arihant Institute of Commerce and Management		
216	Arihant Evening College		
217	MQI Degree College		
218	KIET BEGL First Grade College		
219	Westline Degree College		
220	St Francis College		

List of B.Ed / B.PEd Colleges coming under Bengaluru Central University jurisdiction

Sl.No	Name of the college	Govt/Aided	Constituency
1.	Anugraha B.Ed. College(S.V.S. College of Education), No.206, 15th Main, Nagendra Block, Girinagar, Bangalore-50		BASVANAGUDI
2.	Sri Venkateshwara College of Education, No. 1/18, 8th Cross, Maruthinagar, Madivala, Bangalore –68.		BTM LAYOUT
3.	Cauvery B.Ed. College, No.3/1, Kodigehalli Main Road, Sahakaranagar, Bangalore --92		BYATARAYANAPURA
4.	Diana College of Education, No.68, Chikkanahalli, YelahankaHobli, Ramakrishna HegdeNagara, Jakkur Post, Bangalore North		BYATARAYANAPURA
5.	The Regency College of Education, No.51/1, AMS Layout, Vidyaranyapura, Bangalore-560 097.		BYATARAYANAPURA
6.	Al-Ameen College of Education, Hosur Road, Near Lalbagh Main Gate, Bangalore-27		CHIKKPET
7.	HuliyappaMallammaB.Ed College, VidyaVahini College Campus, Anandnagar, Bangalore-560024 (2016-17)		HEBBAL
8.	Sanjay Gandhi college of Education, Chola Nagar Hebbal, Bangalore-32	Aided	HEBBAL
9.	BES College of Education, IV Block, Jayanagar, Bangalore-11	Aided	JAYANGAR
10.	KIET B.Ed. College, No.60/1, 7th Cross, Bismillah Nagar, Bannergatta Road, Bangalore-29.		JAYANGAR
11.	S.B. B.Ed. College, CA21, KHB Colony, 5th Phase, Near Bus Stop, Yelahanka New Town, Bengaluru-560 064		YELAHANKA
12.	The Oxford College of Education, 1st Phase, J.P. Nagar, Bangalore -78.		JAYANGAR
13.	Bapu College of Education, Triveni Rd, Yashavanthapura, Bangalore-22		MALLESWARAM
14.	M.S. Ramaiah College of Education, MSRIT Post, MSR Nagar, Bangalore -54.		MALLESWARAM
15.	S.V.N. College of Education, No.3548, MaruthinagarExtn., Gayathrinagar, Bangalore-560 021		MALLESWARAM
16.	Vivekananda College of Education, Dr.Rajkumar Road, Rajajinagar 2nd Stage, Bangalore -55		MALLESWARAM
17.	Goutham College of Education,*Manjunathnagar, Bangalore-560 010.*		RAJAJINAGAR
18.	Rajajinagar College of Education, K.T.S. V Sangha, 10th Main Vth Block, Rajajinagar, Bangalore-10	Aided	RAJAJINAGAR
19.	Acharya College of Education, No.89/90, Soldevanahalli, Hesarghatta Main Road, Chikkabanavara. Post, Bangalore -90		YELAHANKA
20.	R.V (RashtreeyaVidyalaya) Teachers College, Jayanagar, Bangalore-11	Aided	CHIKKPET
21	Vijaya Teacher's College, 11th Main IV Block, Jayanagar, Bangalore-11	Aided	JAYANGAR
22	MES Teachers college VidyaVihara, No.25/1, 17th main, II block, Rajajinagar, Bangalore-10	Aided	RAJAJINAGAR
23	YMCA College of Physical Education,Nrupathunga Road, Bangalore –01.		SHIVAJINAGAR

List of Autonomous Colleges coming under Bengaluru Central University

Sl.No	Name of the college		Constituency
1	The National College Basavanagudi, Bangalore-04 (Autonomous)	Aided	BASVANAGUDI
2	JyothiNivas College Hosur Road, Bangalore-560 095. (Autonomous)	Aided	BTM LAYOUT
3	Maharani Lakshmi Ammani Women's College 18th Cross, Malleshwaram, Bangalore-12 (Autonomous)	Aided	MALLESWARAM
4	St. Joseph's College of Arts & Science P.B. No.27094, Lalbhag Road, Bangalore-560 027. (Autonomous)	Aided	SHANTHINAGAR
5	St. Joseph's College of Commerce No.163, Brigade Road, Bangalore-560 025. (Autonomous)	Aided	SHANTHINAGAR
6	St. Joseph's Evening College Museum Road, Bangalore-560 011. (Autonomous)	Aided	SHANTHINAGAR
7	College of Fine Arts, Karnataka Chitrakala Parishath 'Arts Complex' Kumara Krupa Road, Bangalore -560 001. (Autonomous)	Aided	SHIVAJINAGAR
8	Govt. Science College Nrupathunga Road, Bangalore-1 (Autonomous)	Govt.	SHIVAJINAGAR
9	Mount Carmel College No.58, Palace Road, Bangalore -560 052. (Autonomous)	Aided	SHIVAJINAGAR

REGISTRAR

BENGALURU NORTH UNIVERSITY

Sri Devaraj Urs Extension, Tamaka, Kolar - 563103

Active College List

Degree Group: UG - Under Graduate

Sl No	Sl	List of Aided Colleges
1	1	6621 Acharya First Grade College for Women , Gauribidanur
2	2	AES National College, Gauribidanur
3	3	National first Grade College, Bagepalli
4	4	Sri Kongadiayappa College, Doddaballapura
5	5	K.G.F Frist Grade College, K.G.F
6	6	New Horizon College of Education, Indiranagar

Sl	List of Govt College
1	Govt. First Grade College for Boys, Kolar
2	Govt. First Grade College for Women, Kolar
3	Govt. First Grade College, Bangarpet
4	Govt. First Grade College, Bangaru Tirupathi
5	Govt. First Grade College, K.G.F
6	Govt. First Grade College, Malur
7	Govt. First Grade College, Mulbagal
8	Govt. First Grade College, Srinivasapura
9	Govt. First Grade College, Vemagal
10	SC/ST Residential Govt. First Grade College, Devarayasamudra
11	Govt. First Grade College, Chikkaballapur
12	Govt. First Grade College for Women, Chikkaballapur
13	Govt. First Grade College, Bagepalli
14	Govt. First Grade College for Boys, Chintamani
15	Govt. First Grade College for Women, Chintamani
16	Govt. First Grade College, Gauribidanur
17	Govt. First Grade College, Gudibande
18	Govt. First Grade College, Shidlaghatta
19	Govt. First Grade College, Devanahalli
20	Govt. First Grade College, Doddaballapura
21	Govt. First Grade College for Women, Doddaballapura
22	Govt. First Grade College, Hoskote
23	Govt. First Grade College, Sulibele
24	Govt. First Grade College, C.V. Raman Nagar
25	Govt. First Grade College, K.R. Puram
26	Govt. First Grade College, Varthur
27	Govt. First Grade College, Kadugodi
28	BBMP First Grade College for Women , Frazer Town
29	Lal Bahadur Shastry Govt. First Grade College, R T Nagar

Sl	List of UG College
1	Smt. Danamma Channabasavaiah College of Arts, Commerce, Science & Management Studies, Bangarpet
2	Alpha Degree College, Bangarpet
3	K.G.F Frist Grade College, K.G.F
4	Sri Baghawan Mahaveer Jain Degree College, K.G.F
5	Sambhram College of Hotel Management, K.G.F
6	Al-Ameen Dr.Momthaz Ahamed Khan College, Kolar
7	Excellent Degree College, Kolar

8	Sri Gokula College of Arts, Science & Management Studies, Kolar
9	Adarsha college of Management Studies, Kolar
10	Basavashree Institute of Management Studies, Kolar
11	Mahila samaja First Grade College, Kolar
12	Millat Women`s College, Kolar
13	Ravi College, Kolar
14	Rock Valley College of Science & Management, Kolar
15	Sahyadri Degree College, Kolar
16	Smt. Danamma Channabasavaiah College of Arts, Commerce and Science & Management Studies, Kolar
17	Smt. Ramamani Sundararaja Iyengar (SRSI) First Grade College, Kolar
18	Chaitanya Institute of Management Science, Kolar
19	Mother Theresa Degree College, Kolar
20	Christ College of Science & Management, Malur
21	BGS College of Commerce, Malur
22	AKSHYA EVENING DEGREE COLLEGE, Malur
23	Golden Degree College for Arts Science and Commerce & Management Studies, Malur
24	Sharada Women`s First Grade College, , Mulbagal
25	Smt. Danamma Channabasavaiah College of Arts, Science, Commerce & Management, Mulbagal
26	Amara Jyothi degree College, Mulbagal
27	Sapthagiri First Grade College, Srinivasapura
28	Venkatadri Degree College, Srinivasapura
29	Gnanadri First Grade College, Srinivasapura
30	International Institute of Business Management, Srinivasapura
31	Sri Balagangadharanatha Swamiji School of Business Management, Srinivasapura
32	Kingston Academy Degree College, Kolar
33	MANASA INSTITUTE OF SCIENCE AND MANAGEMENT STUDIES, MALUR
34	KVN Degree College, Malur
35	Nisarga Degree College, Mahadevapura
36	Vidyalaya Evening College, Kolar
37	IBM Degree College, Bangarpet
38	Sai Vijaya First Grade College, Srinivasapura
39	Navachethana Degree College, Bangarpet
40	National first Grade College, Bagepalli
~~41~~	~~Anjanadri First Grade College, Peresandra~~
42	BGS Institute of Management Studies, Chikkaballapur
43	BGS Science Academy, Chikkaballapur
44	Dr. Sri Jachani First Grade College, Chikkaballapur
45	Maheshwari Institute of Management & Science, Chikkaballapur
46	Nagarjuna College of Management Studies, Chikkaballapur
47	Shantha College of Commerce & Management, Chikkaballapur

BENGALURU NORTH UNIVERSITY

Sri Devaraj Urs Extension, Tamaka, Kolar - 563103

48	Sri Krishna Rukmini First Grade College, Chikkaballapur
49	Sri Vishwa Viveka First Grade College, Chikkaballapur
50	Sri. Govindatheertha College, Chikkaballapur
51	The Golden Gleams First Grade College, Chikkaballapur
52	Vishnupriya College of Management Studies, Chikkaballapur
53	Pragathi Science & Management Studies, Chintamani
54	Preethi College of Management and Science, Chintamani
55	Royal Degree College, Chintamani
56	Samrat Degree College, Chintamani
57	Sri Vani Degree College, Chintamani
58	Vikram College of Science, Commerce & Management Studies, Chintamani
59	Acharya First Grade College for Women , Gauribidanur
60	AES National College, Gauribidanur
61	Dolphin`s Degree College, Shidlaghatta
62	Maruthi Degree College, Shidlaghatta
63	Sai Vidya Nidhi National Degree College, Shidlaghatta
64	Sri Vivekananda Degree College, Chinthamani
65	Vikasa First Grade College, Bagepalli
66	R.K Vision Degree College, Chintamani
67	Swami Vivekananda First Grade College, Chikballapur
68	Inspire Institute of Science and Commerce, Devanahalli
69	Pragathi First Grade College, Devanahalli
70	Vijaya First Grade College, Devanahalli
71	Malva Evening College of Arts Commerce Yogic Science, Doddaballapura
72	Sri Devaraj Urs Institute of Management, Doddaballapura
73	Sri Kongadiayappa College, Doddaballapura
74	Vogue Institute of Fashion Technology, Doddaballapura
75	Global College of Management Studies, Hoskote
76	Kyathi Degree College, Hoskote
77	Mahadeva College of Commerce, Hoskote
78	Sri Adithya Degree College, Hoskote
79	Sri Maruthi Degree College, Hoskote
80	Vidyavana First grade college, Hoskote
81	Sahyadri first grade college , Devanahalli
82	Regional College of Management , Devanahalli
83	Jnanaganga degree college, Devanahalli
84	Advitya Degree College, Hoskote
85	Akshaya College, Kaval Byrasandra, R.T. Nagar
86	SAMRUDDHI DEGREE COLLEGE, HOSKOTE
87	Vidyanidhi Institute of Commerce & Management Studies, Doddaballapur
88	Lavanya Degree College, Doddaballapur
89	Sri Devaraj Urs First Grade Evening College, Doddaballapur
90	Global Evening College, Bendaganahalli
91	Indiranagar Evening college, C.V. Raman Nagar
92	Kairalee Niketan Golden Jubilee Degree College, C.V. Raman Nagar

BENGALURU NORTH UNIVERSITY

Sri Devaraj Urs Extension, Tamaka, Kolar - 563103

93	New Horizon College, C.V. Raman Nagar
94	Sacred Heart`s Girls First Grade College, C.V. Raman Nagar
95	Shree Mangilal Sundar Bai Gotawat Jain College of Arts & Commerce, C.V. Raman Nagar
96	Sir M.Vishveshwaraiah First Grade College, C.V. Raman Nagar
97	Sree Cauvery Management College, C.V. Raman Nagar
98	Sri Vardhaman Mahaveer Jain Evening College, C.V. Raman Nagar
99	St. Aloysius Degree College, C.V. Raman Nagar
100	St. Xavier`s Degree College, HBR Layout
101	Asian Institute of Gaming and Animation, Jeevanbheema Nagar
102	Apparals Designers Academy, K.R. Puram
103	Army Institute of Fashion & Design, K.R. Puram
104	Army Institute of Hotel Management & Catering Technology, K.R. Puram
105	Bangalore City College, K.R. Puram
106	Christ The King College, K.R. Puram
107	Christian Institute of Management, K.R. Puram
108	Ebenezer College, K.R. Puram
109	Indian Academy Evening College, K.R. Puram
110	Indo Asian Academy Degree College, Kalyana Nagar, K.R. Puram
111	Indo Asian Academy Evening College, K.R. Puram
112	Indo Asian Women`s Degree College, K.R. Puram
113	Lohit`s Academy of Commerce, K.R. Puram
114	Lowry Memorial College, K.R. Puram
115	S.E.A College of Science Commerce & Arts, K.R. Puram
116	SEA Evening First grade College, K.R. Puram
117	Silicon City College, K.R. Puram
118	SJES College of Management Studies, K.R. Puram
119	SAMS COLLEGE OF MANAGEMENT STUDIES, Frazor Town
120	Sri Venkateshwara College of Science & Management Studies, K.R. Puram
121	New Baldwin International Degree College, K.R. Puram
122	SSR College of Science & Management Studies, K.R. Puram
123	St. Vincent Pallotti College, K.R. Puram
124	St. Anne`s First Grade College for Women, K.R. Puram
125	A2C AADYA AVIATION COLLEGE, Kalyan Nagar
126	HMR National College, K.R. Puram
127	AET College, Mahadevapura
128	BMA College of Arts, Science & Commerce, Mahadevapura
129	ChinnammaJunjappa Reddy R.J.S College, Mahadevapura
130	Diamond College of Management and Science, Mahadevapura
131	East Point College of Higher Education, Mahadevapura
132	Faran College of Management, Mahadevapura
133	Gopalan College of Commerce, Mahadevapura
134	Hindustan Business School, Mahadevapura

135	Koshys Inst. Of Management Studies, Mahadevapura
136	Krupanidhi Degree College, Mahadevapura
137	Lady Vailankanni Degree College, Varthur
138	New Horizon College, Mahadevapura
139	Green Mountain College, H.A.L. 3rd Stage
140	Patel Evening College, Mahadevapura
141	Patel Institute of Science & Management, Mahadevapura
142	Rajadhani Degree College, Mahadevapura
143	SRUSHTI College, Mahadevapura
144	Huda National Arts, Science and Commerece College, Nagawara
145	Goodwill Christian College for Women, Pulakeshi Nagar
146	JESSE Degree College, Raghavendra Nagar
147	New shores International college, Sarvajna Nagar
148	Al-Mighty First Grade College, Sarvajna Nagar
149	Al-Mighty First Grade Evening College, Sarvajna Nagar
150	B.E.T College of Management and Science, Sarvajna Nagar
151	East Point College of Management, Sarvajna Nagar
152	Hasnath College, Sarvajna Nagar
153	Infant Jesus Evening College, Sarvajna Nagar
154	Innova Institute of Management & Science, Sarvajna Nagar
155	Province College, Sarvajna Nagar
156	Sophia Degree College, Sarvajna Nagar
157	Sri Venkat First Grade Evening College, Sarvajna Nagar
158	St. George College of Management and Science, Sarvajna Nagar
159	St. Xavier`s Degree Evening College, Sarvajna Nagar
160	Teachers Academy Degree College, Sarvajna Nagar
161	Teachers Academy Evening Degree College, Sarvajna Nagar
162	US Business School, Sarvajna Nagar
163	Vision Degree College, Sarvajna Nagar
164	Bangalore School of Design, Kothnur
165	HKBK Degree College, Nagawara
166	Bangalore International College, Karthik Nagar
167	Dr. S.R. Chandrasekhar Institute of Speech and Hearing, Lingarajapuram
168	St. Jerome`s First Grade College, Ambedkar Nagar
169	Adarsha College, K.R. Puram
170	Indus Valley Degree College, Basavanapura
171	BANGALORE COLLEGE OF MANAGEMENT STUDIES, Kothanur
172	United degree college, Bengaluru
173	St. Hopkins International College, Bengaluru
174	Cavalier Animation and Media College, Banaswadi, Bengaluru
175	MIRACLE INSTITUTE OF MANAGEMENT STUDIES, MAHADEVAPURA
176	Bangalore Animation College, Jeevanbima Nagar
177	Challa College of Commerce, Ramamurthy Nagar
178	Tapasya Degree College, K.R Puram
179	Pragathi Degree College, Kadugudi

180	Grace International College, K.G halli
181	Cambridge College, K R Puram
182	Deccan College of Management and Science, Kannur

DISTRICT WISE COLLEGES 2019-20 (GOVERNMENT)

Sl. No.	Sl. No.	Name of the College & Address	Year of Est.	Type of Afflation	Type of Mgmt.	Contact	
						Phone	Fax
		BENGALURU					
1	1	Govt. S K S J Technological Institute, K R Circle, BENGALURU - 560 001 E-mail: principalgsksjti@gmail.com	2007	Temp.	Govt.	080 - 27204390	080 - 28014503
2	2	Govt. S K S J Technological Inst. (Even), K R Circle, BANGALORE - 560 001	1996	Temp.	Govt.	080 - 22260126	080 - 22260126
		RAMANAGARA					
3	1	Govt. Engineering College, RAMANAGARA E-mail: unkemp@rediffmail.com	1938	Temp.	Govt.	080 - 22260126	080 - 22260126
		HAVERI					
4	1	Govt. Engineering College, HAVERI E-mail: ppl.gec.haveri@gmail.com	2007	Temp.	Govt.	08375 - 283347	08375 - 283311
		BALLARY					
5	1	Govt. Engineering College, HUVINHADAGALI	2007	Temp.	Govt.	08399 - 240625	08399 - 240525
		KOPPAL					
6	1	Government Engineering College, Gangavati Dist., KOPPAL – 583 227 Email: Ppl.gecgangavathi@gmail.com Web: www.gecraichur.ac.in	2019	Temp.	Govt.	08532 - 251222	08352 - 251151
7	2	Government Engineering College, Talakal Tq., Yelaburga Dist., KOPPAL Email: virupaxibagodi@yahoo.com http://dte.karnataka.gov.in/Institutes/gectalakal	2019	Temp.	Govt.	08534 – 298988	--
		KARWAR					
8	1	Govt. Engineering College, Govt. Polytechnic Campus, M. G. Road, KARWAR – 581 301 E-mail: v.m.hegde23@rediffmail.com	2009	Temp.	Govt.	08382 - 223203	08382 - 223293
		RAICHUR					
9	1	Govt. Engineering College, RAICHUR E-mail: dineshkrpet@gmail.com	2007	Temp.	Govt.	08532 - 240016	08532 - 251222
		CHAMARAJANAGARA					
10	1	Govt. Engineering College, Chamarajanagara, MYSURU E-mail: lcsagar@gmail.com	2007	Temp.	Govt.	08226 - 230055	08226 - 230022
		KODAGU					
11	1	Govt. Engineering College, Kushalanagar, MYSURU E-mail: satish.env@gmail.com	2007	Temp.	Govt.	08276 - 272335	08276 - 272335

		HASSAN					
12	1	Govt. Engineering College, HASSAN E-mail: karisiddappamce@yahoo.com	2007	Temp.	Govt.	08172 - 240444	08172 - 240644
13	2	Government Engineering College, Hassan Tq., Hassan Dist., MOSALE HOSAHALLI, Email: gcmh@gmail.com Web: www.gecm.ac.in	2019	Temp.	Govt.	08172 - 295222	--
		MANDYA					
14	1	Govt. Engineering College, Krishnarajpette, MANDYA E-mail: pprgeckrpet@rediffmail.com	2007	Temp.	Govt.	08230 - 262872	08230 - 262873
		DAVANAGERE (Constituent College)					
15	1	UBDT Engineering College, DAVANAGERE – 577 004 E-mail: ubdtce@gmail.com Web Site: www.ubdtce .org	1951	Temp.	Govt.	08192 - 250716	08192 - 233412

DISTRICT WISE COLLEGES 2019-20 (PA- PRIVATE AIDED)

Sl. No.	Name of the College & Address	Year of Est.	Type of Afflation	Type of Mgmt.	Contact Phone	Contact Fax
	BENGALURU					
1	B M S College of Engineering, P B 1908, Bull Temple Road, BANGALORE - 560 019 E-mail: Principal@bmsce.ac.in Website: www.bmsce.ac.in	1946	Pmnt.	PA	080 - 22427424/ 26622130	080 - 26614357
2	B M S (Even) College of Engineering, P B 1908, Bull Temple Road, BANGALORE - 560 019 E-mail: mechbmscee@yahoo.com Website: www.bmsce.org (Lateral Entry)	1973	Temp.	PA	080 - 26673231	080- 26673231
3	Dr. Ambedkar Institute of Technology, Near Jnana Bharathi (New Ground), Mallathalli, BANGALORE - 560 056 E-mail: drait@blr.vsnl.net.in Website: www.dr_ait.org	1980	Pmnt.	PA	080 - 23218534/ 23211505	080 - 23217789
	BAGALAKOT					
4	Basaveshwar Engineering College, S. Nijalingappa Road, BAGALKOT - 587 102 E-Mail: principal@becbgk.edu Website: www.becbgk.edu	1963	Pmnt./ Autono mous	PA	08354 - 234060/ 235679	08354 - 234204
	GULBARGA					
5	P D A College of Engineering, GULBARGA - 585 102 E-mail: principal@pdaceg.com Website: www.pdaengg.com	1958	Pmnt./ Auto	PA	08472 - 224360/ 224262	08472 - 255685
	HASSAN					
6	Malnad College of Engineering, P B No. 21, HASSAN - 573 201 E-mail: office@mcehassan.ac.in Website: www.mcehassan.ac.in	1960	Pmnt./ Auto	PA	08172 - 245093/ 245317	08172 - 245683

	MYSURU					
7	National Institute of Engineering, Manandavadi Road, MYSORE - 570 008 E-mail: principal@nie.ac.in Website: www.nie.ac.in	1946	Pmnt./ Auto	PA	0821 - 2480475/ 2481220	0821 - 2485802
8	National Institute of Engineering (Even), Manandawadi Road, MYSORE - 570 008	1946	Pmnt.	PA	0821 - 2480475	0821 - 2485802
9	Sri Jayachamarajendra College of Engg., Manasa Gangothri, MYSORE - 570 006 E-mail: admn@sjce.ac.in Website: http://sjce.ac.in	1963	Pmnt./ Auto	PA	0821 - 2548286/ 2512292	0821 - 2515770
10	Sri Jayachamrajendra College of Engineering(Even.), Manasa Gangothri, MYSORE - 570 006	1974	Pmnt.	PA	0821 - 2512568/ 2511383	0821 - 2515770
	MANDYA					
11	P E S College of Engineering, MANDYA - 571 401 E-mail: principal@mandya.pesce.org Website: www.pescemandya.com	1962	Pmnt.	PA	08232 - 220043/ 224207	08232 - 222075

(BBF. 07)

DISTRICT-WISE COLLEGE 2019-20 (PU-Private Unaided)

Sl. No.		Name of the College & Address	Year of Est.	Type of Affiltn	Type of Mgmt.	Contact	
						Phone	Fax
		BENGALURU DISTRICT					
1	1	Acharya Institute of Technology, Soldevanahalli, Hesaraghatta Road, BENGALURU - 560 090 E-mail: principalait@acharya.ac.in Website: www.acharya.ac.in	2000	Temp.	PU	080 - 28396011/ 23723466	080 - 65650812
2	2	Acharya Pathashala Rural College of Engg. 26 Km on N H 209, B'lore-Coimbatore Rd, Somanahalli, BENGALURU - 560 062 E-mail: principal@apsce-blr.org Website: www.apsce-blr.org	1997	Temp.	PU	080 - 28432108	080 - 28432837
3	3	Acharyar NRV School of Architecture, Soladevanahalli, Hesaragatta Main Road, BENGALURU – 560 090 E-mail: shiva2kumar@gmail.com	2009	Temp.	PU	080 - 28396011	080 - 23700242
4	4	Alpha College of Engineering, 30/2, Dodda Gubbi Post, 14 Km, Hennur, Bagaloor Road, BENGALURU - 562 149 E-mail: principal@alphace.org Website: www.alphace.org	2001	Temp.	PU	080 - 28445218/ 26556975	080- 28445219
5	5	ACS College of Engineering, Kamblipura, Mysuru Road, Kegeri Hobli, BENGALURU – 560 074 E-mail: principal@acsce.edu.in Website: www.acsce.edu.in	2009	Temp.	PU	080 - 28437955	080 - 28437989
6	6	Cambridge Institute of Technology, North Campus, # 73, Lingadheera Gollahalli, Kundara Post, Devanahalli Taluk, Bengaluru Rural Dist – 562 110 Email: aitprincipal@gmail.com Web: www.ait-b.edu.in	2013	Temp.	PU	080 - 26851751	080 - 26542790
7	7	A M C College of Engineering, 18th Km Bannerghatta Road, BENGALURU - 560 083 E-mail: amcinstitution@rediffmail.com Website: www.amcinstitution.com	1999	Temp.	PU	080 - 27828656	080 - 27828656

8	8	Atria Institute of Technology, Anandnagar, ASKB Ground, Ist Main, AGS Colony, BENGALURU - 560 024 E-mail: principal@atria.edu Website: www.atria.edu	2000	Temp.	PU	080 - 23631298/ 26697659	080 - 23632969
9	9	Amrutha Institute of Engineering and Mgmt. Sciences, (AleMS) Bidadi Industriel Zone, Near Toyota Kirloskar Motor off, Mysuru Road, BENGALURU – 560 057 E-mail: principal@aiems.in	2008	Temp.	PU	080 - 27304659	080 - 27287495
10	10	Bangalore College of Engg. & Tech, Near Heelalige Railway Station, Chandapur, Anekal Tq. BENGALURU - 560 081 E-mail: bcetcollege@yahoo.com Website: www.bcet.ac.in	2000	Temp.	PU	080 - 27834822/ 27835331	080 - 27834877
11	11	Bangalore Institute of Technology, K R Road, V V Puram, BENGALURU - 560 004 E-mail: bit_principal@yahoo.com Website: www.bit-Bengaluru.org	1979	Pmnt.	PU	080 - 26615865/ 26613237	080 - 26526796
12	12	Bangalore Technological Institute, Kodathi, Vartur Hobli, Off Bengaluru – sarjapur Road, Bengaluru East Taluk, B angalore – 560 035 E-mail: principalbtiBengaluru.org Website: www.btiBengaluru.org	2010	Temp.	PU	080 - 28439686	080 - 28439687
13	13	BMS School of Architecture, 2 Floor, Admin. Block, BMSIT Campus, Doddaballapur Main Road, Avalahalli, Yelahanka, BENGALURU - 560064 Email: directorbmssa@gmail.com	2010	Temp.	PU	080 - 28463208	080 - 28463208
14	14	B M S Institute of Technology, Avalahalli Cross 190th Mailigallu, B'lore Doddaballapur Main Road, Yelahanka Hobali, BENGALURU - 64 E-mail:principal_bmsit1@rediffmail.com Website: www.bmsit.org	2002	Temp.	PU	080 - 28561576/ 28567187	080 - 28567186

15	15	B N M Institute of Technology, P B No. 7087, 27th Cross, 12th Main, BSK II Stage, BENGALURU - 560 070 E-mail: inmaanay@vsnl.com Website: www.bnmit.org	2001	Temp.	PU	080 - 26711781/ 26717190	080 - 26710881
16	16	B T L Institute of Technology & Management, Bommasandra, Hosur Rd, Industrial Area, BENGALURU - 562 158 E-mail: btlit@gmail.com Website: www.btlit.org	1997	Temp.	PU	080 - 27833370/ 27833831	080 - 27833370
17	17	Brindavan College of Engineering., Dwarakanagar, Bagaloor, Main Road, Yalahanka, BENGALURU - 560 063 E-mail: engineering@brindavancollege.com Website: www.brindavancollege.com	2008	Temp.	PU	080 - 28478388	-
18	18	Cambridge Institute of Technology, K R Puram, BENGALURU - 560 036 E-mail: Principal@citech.in Website: www.citech.in	2007	Temp.	PU	080 - 25618798	080 - 25618789
19	19	City Engineering College, Doddakallsandra Kankapura Road, BENGALURU - 560 062 E-mail: cityengineering123@gmail.com Website: www.cityengineering college.org	2001	Temp.	PU	080 - 22560313	080 - 22560314
20	20	C M R Institute of Technology, #132, I T Park Raod, A.E.C.S. Layout, BENGALURU - 560 037 E-mail: principal@cmrit.ac.in Website: www.cmredu.com	2000	Pmnt.	PU	080 - 28524466/ 77	080 - 28524630
21	21	Dayananda Sagar College of Engg., Shavige Malleshwa Hills, Kumaraswamy Layout, BENGALURU - 560 078 E-mail: principal.dsce@yahoo.com Website: www.dayanandasagar.edu	1979	Pmnt.	PU	080 - 26662226-26660789	080 - 26665910
22	22	Dayananda Sagar Academy of Technology & Mgmt., (Technical Campus) Udayapuara, Kanakapura Road., BENGALURU Email: lkantha@indiatimes.com Web: www.dsat.in	2011	Temp.	PU	080 - 28432909	080 - 26660789

23	23	Don Bosco Institute of Technology, Kumbalgodu Mysuru Road, Kengeri Hobli, BENGALURU - 560 074 E-mail: dbit@vsnl.com Website: www.dbit.ac.in	2001	Temp.	PU	080 - 28437028/ 29	080 - 28437030
24	24	Dr. Sri Sri Sri Shivakumara Mahaswamy College of Engg., Bairanayakanahalli, Thyamgondlu, Hobli, BENGALURU RURAL – 562 132 E-mail: infodrsmce@gmailcom Website: www.sksce.in	2008	Temp.	PU	080 - 27701250	080 - 27739250
25	25	East Point College of Engg., & Tech., # 147, Off old Madras Road, Virgonagar Post, Bidarahalli, BENGALURU – 49. E-mail: principal.epcet@eastpoint.ac.in Website: www.eastpoint.ac.in	1999	Temp.	PU	080 - 28473777/ 28473888	080 - 28472999
26	26	East West Institute of Technology, Sy. No. 63, Magadi Rd, Near Bharath Nagar, BENGALURU - 560 091 E-mail: eastwestcollege@vsnl.com Web Site: www.ewit.edu	2001	Temp.	PU	080 - 23286732/ 23288899	080 - 23288244
27	27	Global Academy of Technology, Near Ideal Homes Township, Rajarajeshwari Nagar, BENGALURU - 560 098 E-mail: info@nefgat.org Website: www.nefgat.org	2001	Temp.	PU	080 - 28603158	080 - 28603157
28	28	Govt. Tool Room & Training Centre Rajajinagar, Industrial Estate, BENGALURU - 560 044 E-mail: gttcb@giasbg01.vsnl.net.ir Website: gttcnet.com	1973	Temp.	Govt.	080 - 23352118/ 23352119	080 - 23301683
29	29	Gopalan College of Engineering & Management, 181/1, 181/2 Hoodi, Sonnenhalli, Krishnarajpura, Wite Field, Bengaluru – 48 E-mail: gcemprincipal@gmail.com Website: http://www.gopalancolleges.com	2010	Temp.	PU	080 - 42229748	080 - 42229748
30	30	H K B K Institute of Technology, AS No. 22/1 Nagawara, Arabic College Post, BENGALURU - 560 045 E-mail: info@hkbkeducation.com Website: www.hkbkeducation.com	1997	Temp.	PUM	080 - 25441722/ 25441723	080 - 25443813

31	31	Impact College of Engg. & Applied Science, Sahakara Nagar, Impact Campus South, BENGALURU 560 092 E-mail: iceas04@yahoo.com Website: www.impacinstitutions.in	2007	Temp.	PU	080 - 22720805	080 - 23636525
32	32	Impact School of Architecture, Impact Campus, Sahakara Nagar, Bengaluru – 560 092 Email: iceas04@yahoo.com Web: www.impactinstitutions.in	2013	Temp.	PU	080 - 22720805	080 - 23332134
33	33	Islamiah Inst. of Technology, National Park Road, BENGALURU – 560 076 E-mail: principal@islamit.info Website: www.islamit.info	2004	Temp.	PUM	080 - 26481774	080 - 26483271
34	34	Jnana Vikas Institute of Technology, Bidadi, Ramnagar Tq, BENGALURU - 562 109 E-mail: janavikas@sancharnet.in Website: www.jvit.org	2001	Temp.	PU	080 - 27282994/ 26723269	080 - 27282998
35	35	J S S Academy of Technical Education, J.S.S. Campus, Uttarahalli-Kengeri Main Road, BENGALURU - 560 060 E-mail: contactus@jssateb.org Website: www.jssateb.org	1997	Temp.	PU	080 - 28602575/ 28603425	080 - 28603706
36	36	Jyothy Inst. of Technology, Tataguni, Kanakapura Road, BENGALURU – 560 062 Email: jyothyindu@gmail.com Web: http://www.jyothyinstituteoftechnology.com	2011	Temp.	PU	080 - 28435052	080 - 40991257
37	37	K N S Institute of Technology, Hegde Nagar, Kogilu Road, Tirumenahalli, BENGALURU - 560 064 E-mail: info@knsit.com Website: www.knsit.com	2001	Temp.	PU	080 - 28567494/ 28567955	080 - 28567957
38	38	K S Institute of Technology, No. 14, Raghuvanahalli, Kanakapura Road, BENGALURU - 560 062 E-mail: principal_ksit@rediffmail.com Website: www.ksitBengaluru.com'	1999	Temp.	PU	080 - 28435724/ 28435722	080 - 28435723

39	39	K S School of Engg. & Mgmt., # 15, Mallasandra, Thalghattpura Post, Uttarhalli Hobli, Bengaluru South – 560 062 E-mail: principal.ksgi.Bengaluru.com Website: http://www.ksit.ac.in	2010	Temp.	PU	080 - 28425012	080 - 28425164
40	40	M S Engineering College, Navarathna Agrahar, Sadahalli Post, BENGALURU – 562 110 E-mail: msec@vsnl.net Website: www.msec.ac.in	2002	Temp.	PU	080 - 32529939	080 - 28467799
41	41	M S Ramaiah Institute of Technology, Vidya Soudh, M S Ramaya Nagar, MSRIT Post, BENGALURU - 560 054 E-mail: principal@msrit.edu Website: www.msrit.edu	1962	Pmnt./ Autonomous	PU	080 - 23600822/ 23603123	080 - 23603124
42	42	M V J College of Engineering, Channasandra, Near ITPB, Kadugodi Post, BENGALURU - 560 067 E-mail: principal@mvjeducation.com Website: www.mvjeducation.com	1982	Pmnt.	PUM	080 - 28452324/ 28456609	080 - 28452443
43	43	Nagarjuna College of Engg. & Technology, Muduguraki Village, Vijayapura Hobli, Devanahalli Tq, BENGALURU - 562 110 E-mail: ncet_2k@yahoo.com Website:nagarjunaeducation.com	2001	Temp.	PU	080 - 27645993/	080 - 27645990
44	44	New Horizon College of Engineering, Outer Ring Road, Kadubisanahalli, Panathur Post, BENGALURU - 560 087 E-mail: principalnhce@newhorizonindia.edu Website: www.newhorizonindia.edu	2001	Pmnt.	PU	080 - 66297777/ 26595566	080 - 28440770
45	45	Nitte Meenakshi Institute of Technology, PB No. 6429, Govindapur-Gollahalli, Yelahanka, BENGALURU - 560 064 E-mail: principal@nmit.ac.in Website: www.nmit.ac.in	2001	Pmnt./ Autonomous	PUM	080 - 28561585/ 28563616	080 - 28461274
46	46	The Oxford College of Engineering, Bommana Halli, Hosur Road, BENGALURU - 560 068 E-mail: engprincipal@theoxford.edu Website: nagaraj.ramrao@gmail.com	2000	Temp.	PU	080 - 25737285/ 25737288	080 - 25730551

47	47	PESIT Bengaluru South Campus, Hosur Road (1km Before Electronic City), BENGALURU - 560 100 E-mail: pesse.director@yahoo.com Website: www.pes.edu	2005	Temp.	PU	080 - 28521631/ 66186610	080 - 28521630
48	48	Rajiv Gandhi Institute of Technology, Cholanagar, Hebbal, R T Nagar Post, BENGALURU - 560 032 E-mail: mail@rgit.ac.in Website: www.rgit.ac.in	2001	Temp.	PU	080 - 22726710	080 - 23541535
49	49	RajaRajeshoshwari College of Engineering, 14, Ramohalli Cross, Kumbalgodu, Mysuru Road, BENGALURU – 560 074 E-mail: principal@rrce.in	2006	Temp.	PU	080 - 28437124/ 28437373	080 - 28437373
50	50	R N S Institute of Technology, Channasandra, South Tq Road, Subramanyapura Post, BENGALURU - 560 061 E-mail: rnsit@vsnl.in Website: www.rnsit.org	2001	Temp.	PU	080 - 28611880/ 881	080 - 28603882
51	51	R R Institute of Technology, No. 67, Raja Reddy layout, Near Chikkabanavara Railway Station, Chikkabanavara Hesaragatta Road, BENGALURU – 560 090	2008	Temp.	PU	080 - 28391555	080 - 28396210
52	52	R V College of Engineering, R V Vidyaniketan Post, BENGALURU - 560 059 E-mail: principal@rvce.edu.in Website: www.rvce.edu.in	1963	Pmnt./ Autonomous	PU	080 - 28601700/ 28600184/ 67178000	080 - 28600337
53	53	Sai Vidya Institute of Technology, Rayankunte, Doddaballapur Road, BENGALURU – 560 064 E-mail: svit@gmail.com	2008	Temp.	PU	080 - 23438366	080 - 23438367
54	54	Sapthagiri College of Engineering, No. 14/5, Chikkasandra, Hesaraghatta Rd, BENGALURU - 560 057 E-mail: sapthagirieng@rediffmail.com Web Site: www.sapthagiri.org	2001	Temp.	PU	080 - 28372801/ 02	080 - 28372797
55	55	Sambhram Institute of Technology, Jyothi Nagar, Near Ambabhavani Temple, Vidyaranyapura Post, BENGALURU - 560 097 E-mail: sait@sambhram.net Web Site: www.sambhram.net	2001	Temp.	PU	080 - 23643618/ 56903381	080 - 23641701

56	56	SEA College of Engineering & Technology, Ekta Nagar, Basavanapura, (K R Puram), Virgonagar Post, Bengaluru - 560 049	2007	Temp.	PU	080 - 64190506/ 64191571	080 - 25618696
57	57	Sri Sairam College of Engineering, Sai Leo Nagar, Gudnahalli, Samandur Post, Anekal, BENGALURU - 562 106 E-mail: principal@shirdisaiengg.com Website: www.shirdisaiengg.com	1997	Temp.	PU	080 - 27830221/ 27840631	080 - 27830355
58	58	S J B Institute of Technology, Uttarahalli Road, Near Abhiman Studio, Kengeri, BENGALURU - 560 060 E-mail: principalofsjbit@gmail.com Web Site: www.sjbit.edu.in	2001	Temp.	PU	080 - 28618445/ 28612446	080 - 28604944
59	59	S J B School of Architecture & Planning, BGS Health & Education City, Kengeri, Bengaluru – 560 060 Email: dean@sjbsap.edu.in Web: www. sjbsap.edu.in	2013	Temp.	PU	080 - 64500177	080 - 28612199
60	60	Sir M Visvesvaraya Inst. of Technology, Hunasamaranhalli, BENGALURU - 562 157 E-mail: sirmvit@blg.vsnl.net.edu Website: www.sirmvit.edu	1986	Pmnt.	PU	080 - 28477024/ 28467248	080 - 28467081
61	61	Sri Krishna Institute of Technology, No. 29, Chimani Guddagalu, Hesaraghatta Rd., Chikkabanavar Post, BENGALURU - 560 090 E-mail: principal_skit@yahoo.co.in Website: www.skitedu.com	2001	Temp.	PU	080 - 23721315	080 - 23721477
62	62	Sri Revana Siddeshwara Inst. of Tech., Anand Nagar, Chokkanahalli, BENGALURU - 562 157 E-mail: principal@srsect.edu.in Website: srsect.edu.in	1997	Temp.	PU	080 - 28467850/ 26644236	080 - 28477384
63	63	Sri Venkateshwara College of Engg., Vidyanagar, Bengaluru North, BENGALURU - 562 157 E-mail: enquiry @svcengg.com Website: www.svcengg.com	2001	Temp.	PU	080 - 32717536	080 - 28477461

64	64	T. John Institute of Technology 86/1, Kammanahalli, Gottigere, Bannerghatta Road, BENGALURU – 83 E-mail: enggprincipal@tjohnit.com Website: www.tjohn.com	2006	Temp.	PU	080 - 28429624/ 28429625	080 - 28429228
65	65	Vemana Institute of Technology, No. 1, 100 Road, 3rd Block, Koramangala, BENGALURU - 560 034 E-mail: vitbg34@yahoo.com Website: www.vit-rjs.org	1999	Temp.	PU	080 - 25529874/ 27820886	080 - 25534943
66	66	Vijaya Vittal Institute of Technology, 35/1, Dodda gubbi Post, Hennur-Bagaluru Road, BENGALURU – 562 149 E-mail: vvit2009@gmail.com Website: www.svvit.org	2009	Temp.	PU	080 - 65472867	080 - 28445045
67	67	Vivekananda Institute of Technology, Gudimavu, Kengeri Hobali, Kumbalagodu Post, BENGALURU - 560 074 E-mail: vkitprincipal@gmail.com Website www.vitb.ac.in	1997	Temp.	PU	080 - 28437696/ 28437036	080 - 28437944
68	68	R R School of Architecture, Raja Reddy Layout, Near Chikkabanavara Railway Station, BENGALURU – 560090	2014	Temp.	PU	080 – 28391553 / 28391554	080 - 28396210
69	69	Gopalan School of Architecture and Planning, # 181/1,181/2, Sonnenahalli, Hoodi Village, K R Puram White field, BENGALURU – 560048	2014	Temp.	PU	080 – 22277121 / 42229748	080 - 42229748
70	70	Adithya Academy of Architecture and Design, No: 10, Kogile Main Road, Behind Shree annapurneshwari Temple. Maruthinagar, Yelahanka. BANGALURU – 560 064 E-mail: mail2aaad@gmail.com Web Site: www.aaad.in	2015	Temp.	PU	080 - 28571292	080 - 28571294

71	71	BGS School of Architecture and Planning, BGS IRS Campus, Nityananda Nagar, K, Gollahalli Post, Kengeri Hobli BANGALURU – 560 074 E-mail: dean@bgssap.edu.in Web Site: www.bgssap.edu.in	2015	Temp.	PU	080 - 28437582	080 - 28437657
72	72	East West College of Engineering, CA site No: 13, Sector 'A' Yelahanka New Town, BANGALURU – 560 064 E-mail: ewce2015@gmail.com Web Site: www.ewce.in	2015	Temp.	PU	080 - 28565115	080 – 28566115
73	73	K S School of Architecture, No: 15, Mallasanadra, Off Kanakapura Road, BANGALURU – 560 062 E-mail: soa@kssem.edu.in Web Site: www.kssem.edu.in	2015	Temp.	PU	080 - 28425013	080 - 28425164
74	74	BMS College of Architecture, BMSCE Campus, Bull Temple Road, BENGALURU – 560 019 E-mail: info@bmsca.org Website: www.bmsca.org	2015	Temp.	PU	080 - 26622126	080 - 26614357
75	75	Brindavan College of Architecture, Dwarakanagar, Bagalur main road, Yelahanka, BENGALURU E-mail: engineering@brindavancollege.com Web Site: www.brindavancollege.com	2016	Temp.	PU	080 - 28478388	080 - 28478766
76	76	Dayanand Sagar School of Architecture, BENGALURU Email: principal.dsca@dayanadasagar.edu Website: www.dsca.in	2015	Temp.	PU	080 - 42126117	080 - 26662226
77	77	Nadgir Institute of Technology, No. 73, NH - 4, Between 17 & 18 KM, Jindal Nagar, BENGALURU – 560 073 E-mail: nadgirinstitute@@gmail.com WebSite: www.nadgirinstitution.com	2016	Temp.	PU	080 - 65671103	080 - 22795575
78	78	R V College of Architecture, CA-1, BSK 6th Stage, 4th Block off Vajrahalli main Road, (Near Chikkegowdanapalya), BANGALURU - 560 062 E-mail: principal@rvca.in Website: www.rvca.in	2014	Temp.	PU	080 - 22717807	--

79	79	Sir. M. V. School of Architecture, Hunasamaranahalli, Sir, MVIT Campus, Industrial Airport Road BENGALURU - 562 157	2017	Temp.	PU	080 - 28435829	080 - 28435829
80	80	Nitte School of Architecture, NMIT Campus, P.B. No. 6429, Yelahanka, BENGALURU - 560 064 E-mail: director@nittesoa.ac.in Web Site: www.nittesoa.ac.in	2016	Temp.	PU	080 - 22167900	080 - 22167902
81	81	The Oxford School of Architecture, 10th Milestone, Hosur Road, BENGALURU – 560 068	2017	Temp.	PU	080 - 30219785	080 - 25730551
82	82	RNS School of Architecture, Channasandra, South Tq Road, Subramanyapura Post, BENGALURU – 560 040	2017	Temp.	PU	080 - 48512844	080 - 28611882
83	83	East West Scool of Architecture, # 63, Off Magadi Road, Vishwaneedam Post, Near Anjana Nagar, Bengaluru – 560 091 Email: chandankr50@gmail.com	2018	Temp.	PU	080 - 23286732	080 - 23288244
84	84	R V Institute of Tech. & Mgmt., Sy. No. 171/5, Kothanur, 8th Phase, J.P.Nagar, BENGALURU – 560 076 Email: rvitm@rvei. edu.in Web: rvitm.edu.in	2019	Temp.	PU	080 – 68110123	--
		TUMAKURU DISTRICT					
85	1	Akshaya Institute of Technology, Lingapur Halli, Tumakuru Koratagere Road, Obalapur Post, TUMAKURU DIST – 572 106 E-mail: principal@akshaya.ac.in	2009	Temp.	PU	0816 - 2273107	0816 - 2245777
86	2	Channabasaveshwara Inst. of Tech., N H 206, (B H Road), Tumakuru Road, GUBBI - 572 216 E-mail: info@citTumakuru.org Website: www.citTumakuru.org	2001	Temp.	PU	08131 - 223818	08131 - 223177
87	3	H M S Institute of Technology, Kesaramadu Post, Kyathsandra, TUMAKURU - 572 104 E-mail: principal@hmsit.ac.in Website: www.hmsit.ac.in	1997	Temp.	PUM	0816 - 2214300	0816 - 2214312

88	4	Kalpataru Institute of Technology B H Road, TIPTUR - 572 202 E-mail: principal @kittiptur.org Website: www.kittiptur.ac.in	1986	Temp.	PU	08134 – 251267/ 251938	08134 - 251939
89	5	Shridevi Institute of Engg. & Technology, Maranehalli, Shira Road, TUMAKURU - 6 E-mail: shrideviiet@indiatimes.com Website: www.shridevieducation.org	2002	Temp.	PU	0816 - 2212629/ 2212627	0816 - 2212628
90	6	Siddaganga Institute of Technology, TUMAKURU - 572 103 E-mail: principal@sit.ac.in Website: www.sit.ac.in	1963	Pmnt./ Autonomous	PU	0816 - 2282696/ 2214000	0816 - 2282994
91	7	HMS School of Architecture, NH-4, Kesaramadu post, TUMAKURU - 572 104 E-mail: dir.soa.hms@gmail.com Web Site: www.hmsit.ac.in	2016	Temp.	PU	0816 - 2214309	0816 - 2214350
92	8	Sri Basaveshwar Institute of Technology, Madenur Gate, B. H. Road, TIPTUR	2009	Temp.	PU	08134 - 294627	08134 - 255730
		KOLAR DISTRICT					
93	1	Dr. Thimmaiah Institute of Technology, (GVIT) Oorgaum, K G F - 563 120 E-mail: unkemp@rediffmail.com Website: www.gvitkgf.com	1986	Temp.	PU	08153 - 261219/ 265413	08153 - 262309
94	2	C. Byregouda Institute of Technology, Kolar – Srinivasapura Road, KOLAR E-mail: cbitkolar@gmail.com	2009	Temp.	PU	08152 - 291722	08152 - 291722
95	3	Sri Vinayaka Institute of Technology, KGF, Kolar dist: 563118 E-mail: msvgc@yahoo.com Web Site: www.srivinayakagroup.org	2015	Temp.	PU	08153 - 270975	08153 – 270975
		CHIKKABALLAPUR DISTRICT					
96	1	Achutha Institute of Technology, Survey No. 115, Bommanahalli Village, Madikalla Hobli, CHIKKABALLAPUR E-mail: achutha@gmail.com Website: www.achutha.com	2010	Temp.	PU	08156 - 319704	08156 - 23253746

97	2	S J C Institute of Technology, PB No. 20, B.B. Road, CHIKKABALLAPUR - 562 101 E-mail: sjcitl@rediffmail.com Website: www.sjcitl.org	1986	Temp.	PU	08156 - 263181/ 263182	08156 - 263180
98	3	Shah-Shib College of Engineering, No. 73/1, Varalakonda Village, Somenahalli Hobli, Gudibande Taluk, CHIKKABALLAPUR DIST – 562 104 E-mail: sceBengaluru@gmail.com Website: www.shashibgroup.org	2009	Temp.	PU	08156 - 290325	08156 - 290329
		DODDABALLAPUR DISTRICT					
99	1	R L Jalappa Institute of Technology, Kodigehalli, DODDABALLAPURA - 561 203 E-mail: rljit_engg@rediffmail.com Website: www.rljit.org	2001	Temp.	PU	080 - 27626800/ 27625381	080 - 27625380
		RAMANAGARA DISTRICT					
100	1	Ghousia College of Engineering, RAMANAGARAM - 571 511 E-mail: principal_gce@hotmail.com Website: www.ghousiaedu.org	1980	Temp.	PU	080 - 27272589/ 27271253	080 - 27273474
101	2	Sampoorna Institute of Technology & Research, BELAKERE Village, Maloorn Taluk, Channapattana, Ramanagar Dist – 571 501 E-mail: info@sitarinstitutions.org Website: http://www.sitarinstitutions.org	2010	Temp.	PU	080 - 27305659	080 - 41326369
		CHIKKAMAGALUR DISTRICT					
102	1	Adichunchanagiri Institute of Tech. P B No. 91, Adichunchanagiri Extn, CHIKKAMAGALUR - 577 102 Email: ait_ckm@rediffmail.com/contactus@aitckm Website: aitchikmagalur.ac.in	1980	Temp.	PU	08262 - 220343/ 220444	08262 - 220063
		MANGALURU DISTRICT					
103	1	Alva's Institute of Engineering and Technology, Mijar, MOODBIDRI– 574 225 (D.K) E-mail: principalaiet08@gmail.com	2008	Temp.	PU	08258 - 262724/ 262725	08258 - 262726

104	2	Beary's Institute of Technology, Boliar Village, Bantwal Tq, MANGALURU – 574 153 E-mail: info@bitMangaluru.com Website: www.bitMangaluru.com	2009	Temp.	PU	0824 - 2235000	0824 - 2235775
105	3	Canara Engineering College, Benjanapadavu, BANTWAL-574 219 E-mail: canarait@sancharnet.in Web Site: wwwcanaraengineering.net	2001	Temp.	PUM	0824 - 2278666/672	0824 - 2278675
106	4	Yenepoya Institutre of Tech, Moodbidri Vidya Nagar, NH 13, Moodabidri, MANGALURU Taluk – 574 225 E-mail: principal@yit.edu.in Web Site: www.mvsit.ac.in	2007	Temp.	PU	08258 - 262713	08258 - 262723
107	5	Karavali Institute of Technology, Padu Post, Via Pedumale, Neermarga, MANGALURU – 575 029 E-mail: info@karavalicollege.ac.in Website: http://www.karavalicollege.ac.in	2007	Temp.	PU	0824 - 2272375	0824 - 2272375
108	6	K V G College of Engineering, P B No. 12, Kurunjibagh, SULLIA - 574 327 E-mail: office@kvggengg.org Website: http://kvgengg.orgkvgengg.org	1986	Pmnt.	PU	08257 - 230241/231141	08257 - 233141
109	7	Mangalore Institute of Tech. & Engg., Badaga Mijar, Moodabidri, South Canara, MANGALURU -575 001 E-mail: info@mite.ac.in Web Site: www.mite.ac.in	2007	Temp.	PU	08258 - 262698/262696	08258 - 262698
110	8	Mangalore Marine College & Technology, Padil Padavu, Kilenjar Village, KUPPEPADAVU(POST), Mangaluru Taluk – 574 162 E-mail: mmcmarine@gmail.com	2012	Temp.	PU	0824 - 2265320	--
111	9	NMAM Institute of Technology, Post Nitte, Karkala Taluk, NITTE - 574 110 E-Mail: principal.nmamit@nitte.ac.in Website: www.nitte.ac.in	1986	Pmnt./ Auto	PUM	08258 - 281264/281039	08258 - 281265
112	10	P A College of Engineering, Nadupadavu, Kairangala, Near Mangaluru University, MANGALURU - 574 153 E-mail: administrator@paengg.com Website: www.paengg.com	2000	Pmnt.	PUM	0824 - 2284701/02	0824 - 2284705

113	11	Sahyadri Institute of Technology & Management, N.H. 48, Adyar, MANGALURU– 575 009 E-mail principal.engineering@sahyadri.edu.in Website: http://www.sahyadri.edu.in	2007	Temp.	PU	0824 - 2277222/2 277333	0824 - 2277444
114	12	St. Joseph College of Engg. Vamanjoor, MANGALURU - 575 028 DAKSHINA KANNADA E-mail: sjec@sjec.ac.in Website: www.sjec.ac.in	2002	Temp.	PU	0824 - 2263753/ 2263732	0824 - 2263751
115	13	Shree Devi Institute of Technology, Airport Road, Kenjar, MANGALURU E-mail: info@sdc.ac.in Website: www.sdc.ac.in	2006	Temp.	PU	0824 - 2254104/5 665640	0824 - 2254104
116	14	Srinivas Institute of Technology, Merlapadavu, Valachil, MANGALURU – 574 143 E-mail: raghmegh@rediffmail.com Website: www.srinivas group.com	2006	Temp.	PU	0824 - 2274730/3 2	0824 - 2274731
117	15	Srinivas School of Engineering, Suratkal Post, MANGALURU– 575 021 E-mail: info@srinivasgroup.com Website: www. srinivasgroup.com	2009	Temp.	PU	0824 - 2477456	0824 - 2477457
118	16	Vivekananda College of Engg. & Tech., Nehru Nagar Post, PUTTUR - 574 203 D.K. E-mail: vcet.puttur@yahoo.co.in Website: www.pesputtur.org	2001	Temp.	PU	08251 - 234555/ 235955	08251 - 236444
119	17	Shri Dharmasthala Manjunatheshwar Educational Society (Regd), Beltangadi Taluk Dakshina Kannada UJIRE - 574 240 E-mail: sdmit@gmail.com Website: http://www.sdmit.in	2007	Temp.	PU	08256 - 236225/ 236488	08256 - 237271
120	18	Beary's Enviro Architecture Design School, MANGALURU E-mail: info@bitMangaluru.com Web Site: bitMangaluru.edu.in	2015	Temp.	PU	0824 - 2235000	0824 - 2235775
121	19	A. J. Institute of Engineering Kottara Chowki, Boloor Vollage, MANGALURU - 575 006 E-mail: aienggcollege@gmail.com Web Site: www.ajengineering.in	2016	Temp.	PU	0824 - 2455048	0824 - 2223359
		HASSAN DISTRICT					
122	1	Bahubali College of Engineering, Gommata Nagar,	1997	Temp.	PUM	08176 -	08176 -

		SHRAVANABELAGOLA - 577 502 E-mail: Principal_bce@yahoo.com Web Site: www.bahubalieducationas.org				257278/ 257336	257974
123	2	Rajeev Institute of Technology, Plot No. 1-D, Growth centre, Industrial Area, HASSAN – 573 201 E-mail: rithsnprincipal@gmail.com Website: http://www.rithassan.org	2008	Temp.	PU	08172 - 243180	08172 - 243183
124	3	NDRK Institue of Technology, Timmanahalli, KIADB, Industrial Area, Near Kundali, HASSAN – 573 201 E-mail: yagachitech@rediffmail.com Website:http://www.yagachi.co.in	2009	Temp.	PU	08172 - 290990	08172 - 290990
		DAVANAGERE DISTRICT					
125	1	Bapuji Institute of Engg. & Tech. P.B.No.325, Shamanur Road, DHAVANGERE - 577 004 E-mail: principal@bietdvg.edu Website: http://www.bietdvg.edu	1979	Temp.	PU	08192-222245/ 221461	08192-223261
126	2	G M Institute of Technology, P.B.No. 4, P B Road, DAVANAGERE - 577 006 E-mail: info@setgmit.org Web Site: http://setgmit.org	2001	Temp.	PU	08192 - 233345/ 233377	08192 - 233344
127	3	Jain Institute of Technology, # 323, Near Veereshwar Punyashrama, Avargere, Davanagere – 577 005 E-mail: drlsprabhu@gmail.com Web Site: www.jitd.in	2011	Temp.	PU	08192 - 235707	08192 - 235707
		MANDYA DISTRICT					
128	1	B.G.S. Institute of Technology, B.G Nagara, Nagamangala Taluk, MANDYA DISTRICT, Karnataka. E-mail: principal@bgsit.org Website: www.bgsit.org	2005	Temp.	PU	08234 - 288418/ 288417	08234 - 288419
129	2	G. Madegowda institute of Technology, Bharathi Nagar, Maddur - Tq, Mandya Dist – 571 422 Email:gmmmodhu2001@yahoo.co.in Web: www.betdeu.org	2011	Temp.	PU	08232 - 235026	08232 - 235111
130	3	Cauvery Institute of Technology, Sundahalli, Siddaiahnakoppalugate, Yaliyuru Post, Kothathihobali, MANDYA – 571401	2014	Temp.	PU	08232-291999 / 291777	08232 - 291777
131	4	Mysuru Royal Institute of Technology,	2015	Temp.	PU	--	--

		Lakshmipura Road, Palahalli Village, Shriangapatna Taluk, MANDYA E-mail: secretary@mysururroyal.org Web Site: www.mysururoyal.org					
132	5	Maharaja Institute of Technology, Mysuru-Nanjagud National Highway, Tandavapura Village, TANDAVAPURA E-mail: murali@mitMysuru.in	2016	Temp.	PU	08236 - 2463111	08236 - 292605
		KODAGU DISTRICT					
133	1	Coorg Institute of Technology, P B No. 11, Kodagu District, PONNAMPET - 571 216 E-mail: info@citcoorg.in Website: http://www.citcoorg.in	1999	Temp.	PU	08274 - 249771/ 261151	08274 - 261152
		CHAMARAJANAGAR DISTRICT					
134	1	Ekalavya Institute of Technology, Ummtturu grama, Santemaralli hobli, CHAMARAJANAGAR – 571 316 E-mail: ekalavyaatech@gmail.com Web Site: www.ekalavyatech.com	2009	Temp.	PU	08226 – 210330	08226 - 210320
		MYSURU DISTRICT					
135	1	ATME College of Engineering, 13th Mellahalli Circle, Mysuru – Bannur Road, MYSURU – 570 010 E-mail: info@atme.in Web Site: http://www.atme.in	2010	Temp.	PU	0821 - 2900611	0821 - 2900611
136	2	G S S S Institute of Engineering & Technology for Women, K.R.S Road, Metagalli, MYSURU – 570 016 E-Mail: gssengg@yahoo.co.in Website: www.geetashishu.in	2003	Temp.	PU	0821 - 2581304	0821 - 2581305
137	3	Govt. Tool Room & Training Center, Plot No. 93 & 94, Belagola Industrial Area, MYSURU -16 E-mail: gttMysuru@mailcity.com Website: www.gttcnet.com	2002	Temp.	Govt	0821 - 2582097/ 2582750	0821 - 2581851
138	4	Maharaja Institute of Technology, Belavadi, Srirangapattan-Tq, Mandya-Dist, MYSURU E-mail: principal@mitMysuru.in Website: http://www.mitMysuru.in	2007	Temp.	PU	0821 - 3203687	0821 - 2904007
139	5	NIE Institute of Technology, Servey No. 50, Hootagalli,	2008	Temp.	PU	0821 -	-

		Industrial Area, Tq: Mysuru, Dist: Mysuru, MYSURU – 571 186 E-mail: niet.Mysuru@gmail.com Website: http://nieit.ac.in				2902050	
140	6	Vidya Vardhaka College of Engg, 3rd Stage, Ghokulam, MYSURU - 570 002 E-mail: Info@vvce.org&principal@vvce.org Website: www.vvce.org	1997	Temp.	PU	0821 - 2419173/ 2416891	0821 - 2510677
141	7	Vidya Vikas Institute of Technology, Mysuru-Bannur Road, Lalithadripur Post, MYSURU - 570 010 E-mail: info@vidyavikas.net.in Web Site: www.vidyavikas.net	1997	Temp.	PUM	0821 - 2471232/ 2471635	0821 - 2473586
142	8	Mysuru School of Architecture, CA-01,University Layout, Near Dattagalli Ring Road, Lingambudhi, Mysuru City, MYSURU – 570008.	2014	Temp.	PU	0821 – 2970895	0821 - 2970868
143	9	Wadiyar Centre for Architecture, 1011, CH 20, Krishnaraj Boulevard Chamaraja Mohalla, MYSURU – 570 005 E-mail: mail@cfa.ac.in Web Site: cfa.ac.in	2015	Temp.	PU	0821 - 2334999	--
144	10	Mysuru College of Engineering And Management, No: 1072, Big Banyan Tree, 5th Km, t. Narasipura Road, NH 212, MYSURU – 570 028 E-mail: mycem-jvssm@ymail.com	2015	Temp.	PU	0821 - 2471133	0821 - 2471133
145	1	J N N College of Engineering, Savalanga Road, Navule, P.B.No.128, SHIVAMOGGA - 577 204 E-mail: principal@jnnce.ac.in Website: www.jnnce.ac.in	1980	Temp.	PU	08182 - 270450/ 276707	08182 - 222450
146	2	PES Institute of Technology & Management, Guddadaakere Village, Kotenagar Post, SHIVAMOGA Dist - 577 204 E-mail: principal_pesitm@pes.edu	2007	Temp.	PU	08182 - 233796/ 659081	08182 - 233797
		UDUPI DISTRICT					
147	1	Moodalakatte Institute of Technology, Moodalakatte, KUNDAPUR, UDUPI DISTRICT – 576 217 E-Mail: m_itech@rediffmail.com Website: www.moodlakattech.org	2004	Temp.	PU	08254 - 237235/ 58	08254 - 237235
148	2	Shri Madhwa Vadiraja Institute of Technology & Management,	2010	Temp.	PU	0820 - 2589183	0820 - 2589184

		Bhoovaraha Complex, Car Street, UDUPI – 576 101 E-mail: office@sode-edu.in Web Site: www.sode-edu.in					
		CHITRADURGA DISTRICT					
149	1	S J M Institute of Technology, P B No. 73, NH -4, Bye Pass, CHITRADURGA - 577 502 E-mail: sjmit@sancharnet.in Website: http://www.sjmit.ac.in	1981	Temp.	PU	08194 - 222866	08194 - 227717
		BELAGAVI DISTRICT					
150	1	Angadi Institute of Technology & Mgmt., Savagaon Road, BELAGAVI – 590 008 E-mail: shankmm@yahoo.co.in	2009	Temp.	PU	0831 - 2405140	0831 - 2476420
151	2	Gogte Institute of Technology, "Jnana Ganga", Udyambag, BELAGAVI - 590 008 E-mail: principla@git.edu Website: www.git.edu	1979	Pmnt.	PU	0831 - 2405506	0831 - 2441909
152	3	Hirasugar Rural Engineering College, NIDASOSHI - 591 236 E-mail: prin_hit@rediffmail.com Website: www.hitnidasoshi.org	1997	Temp.	PU	08333 - 278887	08333 - 278886
153	4	Jain College of Engineering, 599/2, T S Nagar, Machche, BELAGAVI – 14 E-mail: info@jainbgm.in Website: http://www.jainbgm.in	2010	Temp.	PU	0831 - 2411192	0831 - 2411458
154	5	K L E's College of Engg. & Technology, Udyambag, BELAGAVI - 590 008 E-mail: principal@klescet.ac.in Website: www.klescet.ac.in	1979	Pmnt.	PU	0831 - 2443881	0831 - 2441644
155	6	KLE's College of Engineering & Technology, CHIKKODI – 591 201	2008	Temp.	PU	08338 - 295499	08338 - 275624
156	7	Maratha Mandal Engineering College, R. S. No. 104, Halbhavi Village, New Wantamuri Post, Via Kakati, BELAGAVI - 591 113 E-Mail: mmec@sancharnet.in	1997	Temp.	PU	0831 - 2416255	0831 - 2416255
157	8	S G Balekundri Institute of Technology, Shivabasavanagar, BELAGAVI – 590010 E-mail: sgbitBelagavi@gmail.com Website: sgbitBelagavi.org	2008	Temp.	PU	0831 - 2407172	0831 - 2407152
158	9	Shaikh College of Engineering & Technology, Bhootramatti, BELAGAVI – 590 113 E-mail: siddannamail@yahoo.com	2009	Temp.	PU	0831 - 3202082	0831 - 2494555

		Website: http://www.shaikh@pestbgm.org					
159	10	V S M's Institute of Technology, Basava Vidya Nagar, JATRAT(NIPANI), Tal: Chikodi E-mail: info@vsmnipani.org Website: http://www.vsmnipani.org	2010	Temp.	PU	08338 - 224216	08338 - 220396
160	11	Angadi School of Arch., Savagaon Road, BELAGAVI - 590 009 E-mail: director.aitm.@gmail.com Web: ww.aitmbgm.ac.in	2016	Temp.	PU	0831 - 2438100	0831 - 2438197
161	12	Jain College of Engineering & Research, Rani Chennamma Nagar, Angol, Belagavi E-mail: Sv.gorbal@gmail.com	2018	Temp.	PU	0831 - 297002	--
		KARWAR DISTRICT					
162	1	Anjuman Engineering College, Anjumnabad, P B No. 24, Post BHATKAL - 583 120, UK DISRITCT E-mail: acecyber@sancharnet.in Web Site: anjengcol@yahoo.in.com	1980	Temp.	PUM	08385 - 226554	08385 - 227175
163	2	Girijabai Sail Institute of Technology, Utkagali, Adjecent to Karnataka – Goa Border, Check Post, Majali Village, N.H. 17, KARWAR – 581 345 E-mail: principalgsit@yahoo.com Website: www.gsit.in	2012	Temp.	PU	08382 - 285565	08382 - 285566
164	3	Vishwanath Rao Deshpande Rural Institute of Technology, Udyog Vidyanagar, Dandeli Road, HALIYAL - 581 329 E-Mail: vdrit_kls@rediffmail.com Website: www.git.edu	2004	Temp.	PU	08284 - 220861	08284 - 220813
		BAGALKOT DISTRICT					
165	1	Biluru Gurubasava Mahaswamiji Institute of Technology, MUDHOL – 587 313 Dist.- Bagalkot Email: bvvsbgmitm@gmail.com Web: bgmitm.ac.in	2013	Temp.	PU	08350 - 281404	08354 - 233579
166	2	Jain AGM Institute of Technology, Opp. to Algur Punervasati Kendra, Vijapur Road,Jamkhandi, BAGALKOT- 587 301 E-mail: ravindrappatil@gmail.com Web: www.agmrcet.ac.in	2014	Temp.	PU	0835 - 200001	0836 - 2312061
		VIJAYAPURA DISTRICT					

167	1	BLDEA's College of Engg & Tech., VIJAYAPURA - 586 103 E-mail: enquiry@bldea.org Website : www.bldea.org	1980	Temp.	PU	08352 - 261120/ 263014	08352 - 262945
168	2	Malik Sandal Inst. of Arts & Architecture, Bagalkot Road, Hudco Cross, VIJAYAPURA - 586 103 E-Mail: secab msiaa@yahoo.com Website: secab@secab.org	1991	Temp.	PU	08352 - 276158	08352 - 277353
169	3	SECAB Institute of Engg. & Technology, #424, Navaraspur, Bagalkot Road, VIJAYAPURA E-mail: secab_siet@yahoo.co.in Website: www.secab.org	2007	Temp.	PU	08352 - 276930	08352 - 277353
170	4	Basava Engineering School of Technology, 144/3, At Post: Zalki - 586 204 E-mail: basavresearch@gmail.com Web: www.bestedu.in	2017	Temp.	PU	08422 - 282020	--
		DHARWAD DISTRICT					
171	1	AGM Rural College of Engineering & Technology, Navagraha Teerth, Varur – 581 207 E-mail: navagrahtertha@yahoo.com Website: http://www.AGMRCET.com	2010	Temp.	PU	0836 - 2312061	--
172	2	S D M College of Engg. & Technology, Dhavalagiri, Kalghatgi Road, DHARWAD - 2. E-mail: sdmengec@vsnl.con.com Website: www.sdmcet.ac.in	1979	Pmnt./ Autonomous	PUM	0836 - 2448327/ 2447465	0836 - 2464638
173	3	KLE Institute of Technology, Gokul Road, Near Air Fort, HUBBALLI - 580030	2008	Temp.	PU	0836 - 2232681	-
174	4	Jain College of Engineering & Technology, 404/4,404/5, Sainagar, Unakal, Hubballi - 580 031	2017	Temp.	PU	--	0836 - 2411458
		HAVERI DISTRICT					
175	1	S T J Institute of Technology, P B Road, RANEBENNUR - 581 115 E-mail: stjprin@sancharnet.in Website: www.stjit.org	1980	Temp	PU	08373 - 266343/ 262075	08373 - 266427
		GADAG DISTRICT					
176	1	Rural Engineering College, HULKOTI - 582 205	1980	Temp.	PU	08372 - 289253/	08372 - 289589

		E-mail: principalrechkt@rediffmail.com				289097	
177	2	Tontadarya College of Engineering, NH-63, Mundaragi Rd, GADAG - 582 101 E-mail: tcegadag@rediffmail.com Website: www.tcegadag.com	1997	Temp.	PU	08372 - 236933/ 232445	08372 - 232446
178	3	Smt. Kamala & Sri Venkappa M Agadi College of Engg. & Tech., Gulgungi Koppa, Savanoor Road, LAKSHMESHWAR E-Mail: vpbaligar@yahoo.co.in Website:www.agadiengcollege.org	2003	Temp.	PU	08487 - 290057/ 58	08487 - 285810
		KALABURAGI DISTRICT					
179	1	Appa Institute of Engg. & Tech., Sharana Basaveshwar College Compus, Brahmapur, KALABURAGI - 585 103 E-mail: appaiet@rediffmail.com Website:www.appaengineering.org	2002	Temp.	PU	08472 - 6597199	08472 - 229835
180	2	K B N College of Engineering, Rouza-E-Buzurg, KALABURAGI - 585 104 E-mail: kbnce_principal@hotmail.com Website: www.kbnce.org	1980	Temp.	PU	08472 - 257487	08472 - 224874
181	3	K C T Engineering College, K C T Campus, Kam-Ul-Islam Colony, Roja, KALABURAGI - 585 104 E-mail: kctengg_glb@rediffmail.com	2001	Temp.	PU	08472 - 258020	08472 - 258020
182	4	Godutai Engineering College for Women, Sharanabasaveshwar College Campus, Brampur, KALABURAGI Email: appaiet@rediffmail.com Website: http://godutaiengg.org	2011	Temp.	PU	08472 – 277840	08472 – 229835
183	5	Shetty Institute of Technology, 5th km, Rajpur, Shahabad Road, KALABURAGI – 585 105 Email: sitgalbalga@gmail.com Website: http://www.sssmtrust.org	2011	Temp.	PU	08472 – 296666	08472 273469
		BIDAR DISTRICT					
184	1	Basava Kalyan Engineering College, N H 9, BASAVA KALYAN - 585 327 Bidar Dist. Karnataka State. E-mail: becbasavakalyan@rediffmail.com Website: www.betbec.org	1999	Temp.	PU	08481 - 251400/ 254143	08481 - 251400
185	2	Bheemanna Khandre Institute of Technology, BHALKI - 585 328	1982	Temp.	PU	08484 - 262288	08484 - 262663

		E-mail: recbhalki@gmail.com Website: www.recbhalki.org					
186	3	Guru Nanak Dev Engineering College, Mailoor Road, BIDAR - 585 403 E-mail: gndecb@sancharnet.in Website: www.gndecbidar.ac.in	1980	Temp.	PU	08482 - 235214/ 226949	08482 - 226949
187	4	Lingaraj Appa Engineering College, At Post- Goranahalli, BIDAR Email: appaiet@rediffmail.com Website: http://www.lingarajappaengg.org	2011	Temp.	PU	08472 – 273652	08472 - 229835
		BALLARI DISTRICT					
188	1	Ballari inatitute of Tech. & Mgmt. "Jnana Gangotri" Campus, No. 873/2, Ballari-Hospet Road, Near Allipur, BALLARI - 583 104 E-mail: becBallari@rediffmail.com Website: www.bec-Ballari.com	1997	Temp.	PU	08392 - 237100	08392 - 237197
189	2	Proudadevaraya Institute of Technology, T B Dam, HOSaPETe - 583 225 E-mail: pdit_hospet@yahoo.com Website: www.pdit.org	1997	Temp.	PU	08394 - 259521/ 258051	08394 - 259653
190	3	Rao bahaddur Y Mahabaleshwarappa Engg. College, (VEC), Cantonment, BALLARI - 583 104 E-mail: vnec@indiatimes.com Website: www.vnec.org	1980	Temp.	PU	08392 - 244809	08392 - 242148
		RAICHUR DISTRICT					
191	1	S L N College of Engineering, Yeramarus Camp, RAICHUR - 584 135 E-mail: slnce@hkestech-raichur.com Website: www.hkestech-raichur.com	1979	Temp.	PU	08532 - 251048/ 251033	08532 - 251336
192	2	Navodaya Institute of Technology, PB No. 26, Mantralaya Road, RAICHUR – 584 103 E-mail: netrcr@sancharnet.in Website: www.navodayaeducationtrust.com	2008	Temp.	PU	08352 - 223216/ 223368	08352 - 223326
		YADGIR DISTRICT					
193	1	Veerappa Nisty Engineering College, Po: Hasnapur, Tq: Shorapur, Dist: Yadgir – 585 224 E-mail: appaiet@rediffmail.com Website: http://www.veerappaengg.org	2010	Temp.	PU	08472 - 290004	08472 - 290004

ವಿಜಯಪುರಜಿಲ್ಲೆಯ ಸಂಯೋಜಿತ ಅನುದಾನಿತ ಮಹಾವಿದ್ಯಾಲಯಗಳ ವಿವರ

ಅ. ನಂ	ಕೋಡ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸುಗಳ ವಿವರ	ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
ವಿಜಯಪುರತಾಲೂಕ				
1	**5206/ 9523**	ಅಂಜುಮನ್-ಎ-ಇಸ್ಲಾಂ, ಅಂಜುಮನಕಲಾ, ವಿಜ್ಞಾನಮತ್ತುವಾಣಿಜ್ಯಮಹಾವಿದ್ಯಾಲಯ, ಮನಗೂಳಿರಸ್ತೆ, **ಪೋ: ವಿಜಯಪುರ-586 104**, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ,ಬಿ.ಕಾಂ, ಬಿ.ಎಸ್ಸಿ, ಎಂ.ಎ(ಇಂಗ್ಲೀಷ)	ಡಾ. ಝುಡ್. ಎಸ್. ಕುರೇಶಿ, 08352-250564, 9448897232, princianj316@rediffmail.con
2	**9517/ 5204**	ಬಿ. ಎಲ್. ಡಿ. ಇ. ಸಂಸ್ಥೆ, ಎಸ್. ಬಿ. ಕಲಾಮತ್ತುಕೆ.ಸಿ.ಪಿ.ವಿಜ್ಞಾನಮಹಾವಿದ್ಯಾಲಯ, ಶ್ರೀಮತಿಬಂಗಾರಮ್ಮಸಜ್ಜನಆವರಣ, ಸೊಲಾಪೂರರಸ್ತೆ, **ಪೋ: ವಿಜಯಪುರ-586 103**, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಎಸ್ಸಿ,ಎಂ.ಎ (ಇಂಗ್ಲೀಷ), ಎಂ.ಎಸ್ಸಿ (ರಸಾಯನಶಾಸ್ತ್ರ, ಗಣಕವಿಜ್ಞಾನ, ಭೌತಶಾಸ್ತ್ರ)	ಡಾ.ಕೆ.ಎಸ್.ಪೂಜಾರಿ, 08352-262770,2223,2224, 9242910975, bldeasbkcp@gmail.com, ashokpujar62@gmail.com
3	5205	ಬಿ. ಎಲ್. ಡಿ. ಇ. ಸಂಸ್ಥೆ, ಎ. ಎಸ್. ಪಾಟೀಲವಾಣಿಜ್ಯಮಹಾವಿದ್ಯಾಲಯ, ಶ್ರೀಮತಿಬಂಗಾರಮ್ಮಸಜ್ಜನಆವರಣ, ಸೊಲಾಪೂರರಸ್ತೆ, ಪೋ: ವಿಜಯಪೂರ-586 103, ತಾ: ವಿಜಯಪೂರ, ಜಿ: ವಿಜಯಪೂರ	ಬಿ.ಸಿ.ಎ, ಬಿ.ಕಾಂ, ಬಿ.ಬಿ.ಎ, ಎಂ.ಕಾಂ, ಎಂ.ಬಿ.ಎ. ಪಿ.ಜಿ.ಡಿ.ಸಿ.ಎ	ಡಾ. ಎಚ್.ಎಮ್.ಮುಜಾವರ, 08352-241635, 9449797070, hmmujavar@rediffmail.com, principal@bldeaspcc.ac.in
4	5202	ಗ್ರಾಮಾಂತರವಿದ್ಯಾವರ್ಧಕಸಂಘ, ಶ್ರೀಶಾಂತವೀರಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೊ: ಬಬಲೇಶ್ವರ-586113, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಡಾ. ವ್ಹಿ.ಆರ್. ಚೌದರಿ, 08355-283148, 9741604973, shrishantaveer5202bbl@gmail.com, dr.vrchoudhari@gmail.com
5	5242	ಬಿ. ಎಲ್. ಡಿ. ಇ. ಸಂಸ್ಥೆ, ನೂತನಕಲಾಮಹಾವಿದ್ಯಾಲಯ, ಅಂಚೆಕಛೇರಿಹಿಂದುಗಡೆ, ಜತ್ತರಸ್ತೆ,, ಪೊ: ತಿಕೋಟಾ-586130, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ,	ಡಾ. ಎಸ್. ಪಿ. ಮುದ್ರೇಕರ, 08352-231932, 9448972457, nac_tikota07@yahoo.co.in, spmadrekar15@gmail.com
6	5210	ಬಿ. ಎಲ್. ಡಿ. ಇ. ಸಂಸ್ಥೆ, ಜ್ಞಾನಯೋಗಿಶ್ರೀ. ಸಿದ್ದೇಶ್ವರಸ್ವಾಮಿಜಿಶಿಕ್ಷಣಮಹಾವಿದ್ಯಾಲಯ, ಎಸ್. ಎಸ್. ಪಿ. ಯುಮಹಾವಿದ್ಯಾಲಯಆವರಣ, ರಾಮಮಂದಿರರೋಡ, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಡಾ. ಎಮ್.ಎಸ್.ಹಿರೇಮಠ, 08352-223290, 0, bldeajssbedcb@gmail.com, maliswamy@yahoo.com
ಇಂಡಿ ತಾಲೂಕ				
7	5225	ಶ್ರೀ. ಶಾಂತೇಶ್ವರವಿದ್ಯಾವರ್ಧಕಸಂಘ, ಶ್ರೀ. ಗು. ರಾ. ಗಾಂಧಿಕಲಾ , ಶ್ರೀ. ಯ. ಅ. ಪಾಟೀಲವಾಣಿಜ್ಯಹಾಗೂಶ್ರೀಶಾಂತೇಶ್ವರವಿಜ್ಞಾನಮಹಾವಿದ್ಯಾಲಯ, , ಪೊ: ಇಂಡಿ-586209, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಪ್ರೋ.ಆನಂದಸಿ.ನಡವಿನಮನಿ, 08429-225118, 0, pplgrgindi@gmail.com, anandcn141@gmail.com
8	5221/ 9512/ 5262	ಶ್ರೀ. ಸಂಗಮೇಶ್ವರಶಿಕ್ಷಣಸಂಸ್ಥೆ, ಶ್ರೀ. ಸಂಗಮೇಶ್ವರಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೊ: ಚಡಚಣ-586 205, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಸಿ.ಎ, ಬಿ.ಎಸ್ ಡಬ್ಲ್ಯೂ, ಎಂ.ಕಾಂ, ಎಂ.ಎಸ್.ಡಬ್ಲ್ಯೂ	ಡಾ.ಎಸ್.ಎಸ್.ಚೋರಗಿ, 08422-278479, 9449169016, ssaccollege_chadchan@yahoo.com, schoragi@gmail.com, ssaccollege@gmaiL.COM

ಸಿಂಧಗಿ ತಾಲೂಕ				
9	5234/ 9520	ಶ್ರೀ. ಪದ್ಮರಾಜವಿದ್ಯಾವರ್ಧಕಸಂಸ್ಥೆ, ಜಿ. ಪಿ. ಪೋರವಾಲಕಲಾ, ವಾಣಿಜ್ಯ ಹಾಗೂವ್ಹಿ. ವ್ಹಿ. ಸಾಲಿಮಠವಿಜ್ಞಾನಮಹಾವಿದ್ಯಾಲಯ, , ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಎಸ್ಸಿ(ಬೌತಶಾಸ್ತ್ರ)	ಪ್ರೋಆರ್. ಎಸ್. ಬೂಶೇಟ್ಟಿ, 08488-221244, 0, gppprincipal@gmail.com, bhhoshettirajendra1961@gmail.com
10	5235	ತಾಲೂಕಾಶಿಕ್ಷಣಪ್ರಸಾರಕಮಂಡಳ, ಸಿ. ಎಮ್. ಮನಗೂಳಿಕಲಾ, ಹಾಗೂವಿಜ್ಞಾನಮಹಾವಿದ್ಯಾಲಯ, , ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಎಸ್ಸಿ, ಬಿ.ಕಾಂ	ಡಾ. ಎ. ಬಿ. ಸಿಂಧಗಿ., 08488-221240,, 0, cmmanaguli@yahoo.in, ashoksindgi2010@gmail.com
11	5222/ 9514	ಶ್ರೀ. ಜಗದಂಬಾವಿದ್ಯಾವರ್ಧಕಸಂಘ, ಶ್ರೀ. ಜಗದಂಬಾಪ್ರಥಮದರ್ಜೆಕಲಾಮತ್ತುವಿಜ್ಞಾನಮಹಾವಿದ್ಯಾಲಯ, ,ಪೊ: ಹಿಟ್ಟಿನಹಳ್ಳಿಎಲ್. ಟಿ.-586215, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಎಸ್ಸಿ,	ಶ್ರೀಅಣ್ಣಾರಾವಸಿದ್ದಗೌಡಪಾಟೀಲ, 9480253409/9845247791, 0, sjfgmsw@gmail.com.com
ಮುದ್ದೇಬಿಹಾಳ ತಾಲೂಕ				
12	5229	ಎಸ್. ಜಿ. ವ್ಹಿ. ಸಿ. ವಿದ್ಯಾಪ್ರಸಾರಕಟ್ರಸ್ಟ್, ಮಾತೋಶ್ರೀಗಂಗಮ್ಮವೀರಪ್ಪಚಿನಿವಾರಕಲಾ, ವಾಣಿಜ್ಯಮತ್ತುವಿಜ್ಞಾನಮಹಾವಿದ್ಯಾಲಯ, , ಪೊ: ಮುದ್ದೇಬಿಹಾಳ-586212, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ಎ. ಬಿ. ಕುಲಕರ್ಣಿ, 08356-220329, 9448751249, princmgvc@gmail.com,
13	5239	ವೀರಶೈವವಿದ್ಯಾವರ್ಧಕಸಂಘ, ಶ್ರೀ. ಖಾಸ್ಗತೇಶಕಲಾವಾಣಿಜ್ಯಹಾಗೂವಿಜ್ಞಾನಮಹಾವಿದ್ಯಾಲಯ, , ಪೊ: ತಾಳಿಕೋಟಿ-586214, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಡಾ. ಎಂ.ಎಸ್.ಪಾಟೀಲ, 08356-266310, 9740220318, skprince@rediffmail.com, mahadevagoudasp@gmail.com
ಬಸವನ ಬಾಗೇವಾಡಿ ತಾಲೂಕ				
14	5203	ಬಿ. ಎಲ್. ಡಿ. ಇ. ಸಂಸ್ಥೆ, ಬಸವೇಶ್ವರಕಲಾಮತ್ತುವಾಣಿಜ್ಯಮಹಾವಿದ್ಯಾಲಯ, , ಪೊ: ಬಸವನಬಾಗೇವಾಡಿ-586203, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಎಂ.ಎ(ಇತಿಹಾಸ)	ಡಾ.ಎಸ್.ಟಿ. ಮೇರವಾಡೆ, 08358-245207, 9448185705, principal.bacc@gmail.com , shivakumar.math@gmail.com

ವಿಜಯಪುರಜಿಲ್ಲೆಯ ಸಂಯೋಜಿತ ಸರಕಾರಿ ಮಹಾವಿದ್ಯಾಲಯಗಳ ವಿವರ

ಅ. ಸಂ	ಕೋಡ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸಗಳ ವಿವರ	ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ–ಮೇಲ್ ವಿಳಾಸ
ವಿಜಯಪುರತಾಲೂಕ				
1	5012	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ನವಬಾಗ, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಕಾಂಬಿ.ಬಿ.ಎ, ಎಂ.ಎ(ರಾಜ್ಯಶಾಸ್ತ್ರ)	ಪ್ರೊ. ಎಸ್. ಎಸ್ .ರಾಜಮಾನ್ಯ, 08352-240889 9448702951, principalgfgcb@gmail.com
2	5015	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೊ: ಮಮದಾಪೂರ-586 113, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಶ್ರೀ. ರಮೇಶ. ಆರ್. ಎಚ್, 08355-285688, principalgfgcmamadapur@gmail.com,
ಇಂಡಿ ತಾಲೂಕ				
3	5014	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ಬೀರಪ್ಪನಗರ, ವಿಜಯಪುರರೋಡ, ಪೊ: ಇಂಡಿ-586 209, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಶ್ರೀ. ಬಾಲಚಂದ್ರಎಸ್. ಪಟ್ಟೇದ, 08352-224231, 9448627794, principalgfgcindi@gmail.com,
4	5292	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೊ:ಝಳಕಿ-586204, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ,ಬಿ.ಎಸ್ಸಿ,	ಶ್ರೀ. ಶಿತೋಳೆ. ರಾಜಕುಮಾರಬಾಜಿರಾವ, 9945416956, 9945416956, gfgczalaki@gmail.com, rajkumarshitole68@gmail.com
ಸಿಂಧಗಿ ತಾಲೂಕ				
5	5017	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ಗೋಲಗೇರಿರಸ್ತೆಹೊಸಅಗ್ನಿಶಾಮಕಠಾಣೆಹತ್ತಿರ, ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ಸತೀಶಕುಮಾರಜಿ, 08488-200169, 0, pri.gfgcsindagi@gmail.com , ,satishkumar23g@gmail.com
6	5290	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೊ:ದೇವರಹಿಪ್ಪರಗಿ-586115, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ.	ಶ್ರೀ.ಎಸ್.ಕೆ.ಭಾಗಿ, 842423400, 0, gfgcdevarhipparagi@gmail.com, shivakbagi@gmail.com
ಮುದ್ದೇಬಿಹಾಳ ತಾಲೂಕ				
7	5016	ಶಾ: ಸೋಗಮಲ್ಲೀರಾಜಿಓಸ್ವಾಲ, ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ಆಲಮಟ್ಟಿರಸ್ತೆ, ಪೊ: ಮುದ್ದೇಬಿಹಾಳ-586212, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ನೀಲಪ್ಪಬಹೊಸಮನಿ, 08356-220046, 8762246354, gfgcmbl@hotmail.com, drhosamani500@gmail.com
ಬಸವನ ಬಾಗೇವಾಡಿ ತಾಲೂಕ				
8	5011	, ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೊ: ಬಸವನಬಾಗೇವಾಡಿ-586203, ತಾ:	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ಆರ್ .ಎಂ. ರೆಡ್ಡಿ, 08358-244407,

		ಬಸವನಬಾಗೇವಾಡಿ, ಜಿ ವಿಜಯಪುರ		[illegible] principalgfgc5011@gmail.com,
9	5013	ಶ್ರೀ. ಚನ್ನಮಲ್ಲಪ್ಪಚನ್ನವೀರಪ್ಪಹೆಬ್ಬಾಳ, ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೋ: ಗೋಳಸಂಗಿ-586 216, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಡಾ. ಕಾಳಿಂಗಡಿಗೆ ಸಂಗಿ, 08426-284255, 9164244838, gfgcgolasangi@gmail.com
10	5289	ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, ಸರಕಾರಿಪ್ರಥಮದರ್ಜೆಮಹಾವಿದ್ಯಾಲಯ, , ಪೋ: ಮನಗೂಳಿ-586122, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ,	ಶ್ರೀ. ಹೆಚ್.ಎ.ಕಟಿಗೂರ, 0835-8240210, 9980402656, govtcollmanaguli@gmail.com, hakatagur@gmail.com

ವಿಜಯಪುರಜಿಲ್ಲೆಯ ಸಂಯೋಜಿತ ಅನುದಾನರಹಿತ ಮಹಾವಿದ್ಯಾಲಯಗಳ ವಿವರ

ಅ. ನಂ	ಕೋಡ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸಗಳ ವಿವರ	ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
ವಿಜಯಪುರತಾಲೂಕ				
1	5207	ಸೋಶೀಯೋಇಕನಾಮಿಕಅಂಡಕಲ್ಚರಲ್ಅಸೋಶಿಯೆಶನ್, ಸಿಕ್ಯಾಬ್ಇನಸ್ಟಿಟ್ಯೂಟಆಫ್ಬಿಜಿನೆಸ್ಅಡ್ಮಿನಿಸ್ಟ್ರೇಷನ್, ಬಾಗಲಕೋಟರಸ್ತೆ, 424, ನವರಸಪೂರ, ಬಾಗಲಕೋಟೆರಸ್ತೆ, ಪೋ: ವಿಜಯಪುರ-586 109, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿಬಿಎ ,ಬಿಸಿಎ,ಬಿ.ಕಾಂ	ಡಾ.ಎಂ.ಎ.ಲಾಹೋರಿ, 08352-276425, 8746967772, secabmsia@yahoo.co.in
2	5249	ಚೇತನಾಶಿಕ್ಷಣಸಂಸ್ಥೆ, ಚೇತನಾಬಿ.ಬಿ.ಎಮಹಾವಿದ್ಯಾಲಯ, ಮಾನಸರೇಸಿಡೆನ್ಸಿ, ದರ್ಗಾರೋಡ, ಪೋ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಬಿ.ಎ	ಡಾ. ದಯಾನಂದಜಜುಗತಿ, 08352-240470, 9448021962, cesbbacollege@gmail.com, dayanandj05@yahoo.co.in
3	5248	ಚೇತನಾಶಿಕ್ಷಣಸಂಸ್ಥೆ, ಚೇತನಾಬಿ.ಸಿ.ಎಮಹಾವಿದ್ಯಾಲಯ, ಮಾನಸರೇಸಿಡೆನ್ಸಿ, ದರ್ಗಾರೋಡ, ಪೋ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಸಿ.ಎ	ಡಾ. ದಯಾನಂದಜಜುಗತಿ, 08352-240470, 9448021962, cesbcacollege@gmail.com, dayananj05@yahoo.co.in
4	5251	ವಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ, ಬಂಜಾರಾಸರ್ಟಿಫಿಕೇಟಇನಯೋಗಾಮಹಾವಿದ್ಯಾಲಯ, ಬಂಜಾರಾನಗರ, ಸೋಲಾಪೂರರಸ್ತೆ,, ಪೋ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಯೋಗಾ	ಶ್ರೀ.ಪಿ.ಎ.ಬಗಲಿ, 08352-264180, 9900761933, banjarabpedcollege@gmail.com
5	5213	ಬಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ, ಬಂಜಾರಾಕಲಾಮತ್ತುವಿಜ್ಞಾನಮಹಾವಿದ್ಯಾಲಯ, ಬಂಜಾರಾನಗರ, ಸೋಲಾಪೂರರಸ್ತೆ,, ಪೋ: ವಿಜಯಪುರ-586 103, ತಾ: ವಿಜಯಪೂರ, ಜಿ: ವಿಜಯಪೂರ	ಬಿ.ಎ, ಬಿ.ಎಸ್ಸಿ, ಬಿ.ಕಾಂ	ಶ್ರೀ.ಎ.ಪಿ.ಬಿರಾದಾರ, 08352-264180, 9901500751, banjarabjp5213@yahoo.in
6	9515	ಬಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ,	ಎಂ.ಎಸ್.ಡ	ಶ್ರೀ. ಎಸ್. ಕೆ.ಚವ್ಹಾಣ,

		ಬಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ, ಬಂಜಾರಾಕಲಾಮತ್ತುವಿಜ್ಞಾನಮಹಾವಿದ್ಯಾಲಯ, ಸ್ನಾತಕೋತ್ತರಸಮಾಜಕಾರ್ಯಅಧ್ಯಯನವಿಭಾಗ, ಬಂಜಾರಾನಗರ, ಸೋಲಾಪೂರರಸ್ತೆ,, ಪೊ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬ್ಲ್ಯೂ	08352-264180, 0, banjaramswcollege@gmail.com
7	5219/ 9518	ಪಾವರಸಂಸ್ಥೆ, ಜೈಗುರುದೇವಸಮಾಜಕಾರ್ಯಮಹಾವಿದ್ಯಾಲಯ, ತ್ರಿಮೂರ್ತಿನಗರ, ಪ್ಲಾಟನಂ: 35, ತ್ರಿಮೂರ್ತಿನಗರ, ಮನಗೂಳಿರಸ್ತೆ, ಪೊ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ	ಶ್ರೀಮತಿ. ವಿದ್ಯಾಆರ್. ಪಾಟೀಲ, 08352-267638, 9844460942, jgcswb@gmail.co, vrpatilkcd@gmail.com
8	5211	ಬಿ.ಡಿ.ಪಿ.ಹೆಚ್.ಡಬ್ಲ್ಯೂ. ಸಂಸ್ಥೆ, ಮಾತೋಶ್ರೀಅಂಬವ್ವಾಖೇಡಕಲಾ, ವಾಣಿಜ್ಯಮತ್ತುವಿಜ್ಞಾನಮಹಾವಿದ್ಯಾಲಯ, ಮಠಪತಿಗಲ್ಲಿ, ಪೊ: ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಡಾ. ಸಂಗಪ್ಪಈರಸಿದ್ದಪದಪ್ಪಮೇತ್ರಿ, 08352-220356, 9448245680, makcollegevijayapur@gmail com, s4metri@gmail.com
9	5212	ವಿದ್ಯಾವರ್ಧಕಸಂಘ, ವಿ.ವಿ.ಎಸ್. ಕಲಾ, ವಾಣಿಜ್ಯಹಾಗೂಬಿ.ಸಿ.ಎಮಹಾವಿದ್ಯಾಲಯ, ಸ್ಟೇಷನ್‌ರಸ್ತೆ, ಪೊ: ವಿಜಯಪುರ-586104, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಸಿ.ಎ	ಶ್ರೀ. ಜಿ.ಎಚ್.ಮಣ್ಣೂರ, 08352-255197, 9448245811, ghmsriharibjp@gmail.com, vvsdarbar5212@gmail.com
10	5269	ಶ್ರೀ. ಬಸವೇಶ್ವರವಿದ್ಯಾವರ್ಧಕಸಂಘ, ಶ್ರೀ. ಸಹ್ಯಾದ್ರಿಪದವಿಮಹಾವಿದ್ಯಾಲಯ, ಬಿ.ಎಲ್.ಡಿ.ಇ. ಪೂರ್ವರಸ್ತೆನಂ:135, ವಿದ್ಯಾನಗರ, ಪೊ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿಎಸ್ಸಿ	ಶ್ರೀ. ಬಿ.ಎಸ್.ಬಾಪಗೊಂಡ, 08352-261764, 9449711761, saihyadrico5269@gmail.com, bapgond@gmail.com
11	5270	ವೇದಮಾತಶ್ರೀಗಾಯತ್ರಿಪ್ರತಿಷ್ಠಾನ(ರಿ), ವ್ಹಿ. ಎಸ್. ಜಿ. ಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ರೇಡಿಯೋಸ್ಟೇಶನ್‌ಎದುರಿಗೆರಿಂಗರೋಡ್, ಪೊ: ವಿಜಯಪುರ-586102, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀಸುರೇಶರಾಡಬ್ಬಿ, 08352-270244, 8277039381, vsgartscommerce@gmail.com, sdabbi@gmail.com
12	5268	ಶ್ರೀ. ಜಗಜ್ಯೋತಿಬಸವೇಶ್ವರವಿದ್ಯಾವರ್ಧಕಸಂಘ, ಶ್ರೀಮಾತೋಶ್ರೀಕಾಶಿಬಾಯಿಗೌಡತಿಬಸನಗೌಡಪಾಟೀಲಕಲಾವಾಣಿಜ್ಯಹಾಗೂ ವಿಜ್ಞಾನ ಮಹಾವಿದ್ಯಾಲಯ, ಪುಲಕೇಶಿನಗರ, ಬಸವನಬಾಗೇವಾಡಿರಸ್ತೆ, ಪೊ: ವಿಜಯಪುರ-586 109, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ.	ಶ್ರೀ. ಎಸ್. ಪಿ. ಜಾಧವ, 08352-278116, 9972784982, principalmkbpcollrgr5268@gmail.com
13	5216/ 5217	ದ್ವಾರಕಾದಾಸವಿಠ್ಠಲದಾಸದರಬಾರಮೆಮೋರಿಯಲ್ಟ್ರಸ್ಟ, ಶ್ರೀಮತಿಕುಮುದಬೇನದರಬಾರವಾಣಿಜ್ಯ, ವಿಜ್ಞಾನಮತ್ತುಮ್ಯಾನೇಜಮೆಂಟ್‌ಸ್ಟಡೀಸ್ಮಹಾವಿದ್ಯಾಲಯ, ಜುಮ್ಮಾಮಸೀದರಸ್ತೆ, ಪೊ: ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ	ಡಾ. ವಿನಾಯಕಬಿ. ಗ್ರಾಮಪುರೋಹಿತ, 08352-241635, 9448126635, vinayakgp17@rediffmail.com, darbarcollegevij@dvdarbar.ac.in, vinayakgp17@gmail.com
14	9511	ಬಿ. ಎಲ್. ಡಿ. ಇ. ಸಂಸ್ಥೆ, ಜೆ. ಎಸ್. ಎಸ್. ಶಿಕ್ಷಣಮಹಾವಿದ್ಯಾಲಯ, ಎಸ್.ಎಸ್. ಹೈಸ್ಕೂಲಆವರಣ, ಪೊ:ವಿಜಯಪುರ-586101, ತಾ. ವಿಜಯಪುರ, ಜಿ: ವಿಜಯಪುರ	ಎಂ.ಇಡಿ	ಡಾ. ಎಂ.ಎಸ್.ಹಿರೇಮಠ, 08352-223290, 9449362595, bldeajssbedcb@gmail.com, maliswamy@yahoo.com
15	5285	ವೇದಾಂತಶಿಕ್ಷಣಸಂಸ್ಥೆಯ, ವೇದಾಂತಬಿಸಿಎಮತ್ತುಬಿ.ಕಾಂಮಹಾವಿದ್ಯಾಲಯ, ಹಳೆಯಮುಗುಳಕೋಡಮಠಎದುರಿಗೆ,	ಬಿ.ಕಾಂ, ಬಿ.ಸಿ.ಎ	ಶ್ರೀ. ಮಂಜುನಾಥಎಂ. ಕಿಣಗಿ, 08352-262110, 9880324617, 9686311166,

		ಬಂಜಾರಕ್ರಾಸ್ಹತ್ತಿರ, ಸೋಲಾಪೂರರೋಡ, ಪೊ:ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ		vedanta.col@gmail.com, manjunath.kinagi@gmail.com
16	5310	ಶ್ರೀಸಾಯಿಶಿಕ್ಷಣಸಂಸ್ಥೆಯ, ಽಶ್ರೀಸ್ವಾಮಿವಿವೇಕಾನಂದಕಲಾಹಾಗೂವಾಣಿಜ್ಯಮಹಾವಿದ್ಯಾಲಯ, ಗುರುಕುಲರೋಡ, ಶೇಟ್ಟಿಟೈಯರ್ಸ್‌ಎದುರಿಗೆ, ಪೊ:ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಎಂ.ಎಸ್.ಝುಳ 7338605421, 0, shreswamivivekananda16@gmail.com, malagi.laxman7@gmail.com
17	5311	ಇಂದಿರಾಮಹಿಳಾಮಂಡಳದ, ಮಾತೋಶ್ರೀಮಹಾದೇವಿಮಾಳಾಬಗಿಕಲಾಮಹಾವಿದ್ಯಾಲಯ, ಭೂತನಾಖಕೇರೆಹತ್ತಿರ, ಪೊ:ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ	ಶ್ರೀ. ಕೆ.ಎಸ್.ಆಲಮೇಲ, 9448391955, 0, mmmartscollege1@gmail.com
18	5288	ಶ್ರೀ. ಸಿದ್ದೇಶ್ವರ್‌ಸಂಸ್ಥೆಯ, ಶ್ರೀಸಿದ್ದೇಶ್ವರ್‌ಸಂಸ್ಥೆಯಎಸ್.ಸಿ. ಉಪ್ಪಿನವಾಣಿಜ್ಯ, ಮ್ಯಾನೇಜಮೆಂಟ್ಮತ್ತುವಿಜ್ಞಾನಮಹಾವಿದ್ಯಾಲಯ,, ಎಸ್.ಎಸ್ರೋಡ, ಪೊ:ಕವಲಗಿ-586127, ತಾ: ವಿಜಯಪುರ, ಜಿ: ವಿಜಯಪುರ	ಬಿ.ಕಾಂ	ಶ್ರೀ.ಎ.ನಾಗರಾಜ. ಬಾಬು, 08352-236200645, 9738134123, 9738134123, scuppincommercecollege@gmail.com,
19	5287	ಶ್ರೀಶಿವಣ್ಣಾವಾಲಿಮೆಮೋರಿಯಲ್ಶಿಕ್ಷಣಸಂಸ್ಥೆಕೊನಿಕಾಬಿ.ಬಿ.ಎಮತ್ತುಬಿ.ಸಿ.ಎಮಹಾವಿದ್ಯಾಲಯ, ನಾಗುರಬಿಲ್ಲಿಂಗಬಿಎಲ್ಲಿಇರೊಡ, ಪೊ:ವಿಜಯಪುರ-586101, ತಾ:ವಿಜಯಪುರ, ಜಿ: ವಿಜಯಪುರ	©.©.J ªÀÄvÀÄÛ ©.¹J	ಶ್ರೀ. ಮಹ್ಮದಸೊಹೇಲಖಾಜಿ, 08352-261337, 0, konikabba.bcacollege@gmail.com, sohail.28@gmail.com
20	5286	ಬಿಜಾಪೂರಜಿಲ್ಲಾಶಿಕ್ಷಣಸಂಸ್ಥ, ಭವಾನಿಮ್ಯಾನೇಜಮೆಂಟ್ಸ್ಕೂಲ್ಆಫ್ಬಿಬಿಎಮಹಾವಿದ್ಯಾಲಯ, ಪಿ. ಡಿ. ಜೆಕಾಲೇಜುಆವರ್ಣ, ಬಾಗಲಕೋಟರಸ್ತೆ, ಪೊ:ವಿಜಯಪುರ-586 101, ತಾ:ವಿಜಯಪುರ, ಜಿ: ವಿಜಯಪುರ	ಬಿ.ಬಿ.ಎ	ಶ್ರೀ. ಸುಲೋಚನಾಆರ್. ಸೂರ್ಯವಂಶಿ, 08352-252192, 0, bmsbijpaur@gmail.com, sumanp10@gmail.com,
21	5281	ಶ್ರೀ. ಜಗದಾರಾಧ್ಯಜಯಶಾಂತಲಿಂಗೇಶ್ವರಶಿಕ್ಷಣಸಂಸ್ಥೆ, ಶ್ರೀ. ಜಗದಾರಾಧ್ಯಜಯಶಾಂತಲಿಂಗೇಶ್ವರಪದವಿಕಲಾಮಹಾವಿದ್ಯಾಲಯ, ಉಕ್ಕಲಿರೊಡ್, ಪೊ: ವಿಜಯಪುರ-586104, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ	ಡಾ. ನಾರಾಯಣಜಿ. ಬಗಲಿ, 9902345042, 0, sjjdegreecollege5281@gmail.com, narayanbagali@gmail.com
22	5313	ಪಿ.ಎನ್.ಮೆಮೋರಿಯಲ್ನವಕರ್ನಾಟಕ, ಪ್ರಕಾಶಸಿ.ಎನ್.ಕಲಾವಾಣಿಜ್ಯಹಾಗೂವಿಜ್ಞಾನಪದವಿಮಹಾವಿದ್ಯಾಲಯ, ಆದರ್ಶನಗರಅಡವಿಲಿಂಗೇಶ್ವರಕಾಲನಿ, ಪೊ: ವಿಜಯಪುರ-586 103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ವಿಶ್ವನಾಥವ್ಹಿ. ಕಲ್ಮೇಶ್ವರ, 08352-272599, 9902124039, principalpcnvijaayapur@gmail.com, vishwanathkalameshwar@gmail.com
23	5320	ಲಿಂಗರಾಜವಿವಿದ್ಯೋದ್ದೇಶಸಂಘ, ಶ್ರೀಶಾರದಾವಿಜ್ಞಾನಮಹಾವಿದ್ಯಾಲಯ, ನೆಹರುನಗರ, ಕೆ.ಎಸ್.ಆರ್ .ಟಿ.ಸಿ 2 ನೇಡಿಪೋಹಿಂದುಗಡೆ,, ಪೊ: ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎಸ್ಸಿ	ಶ್ರೀ. ಜೆ. ಬಿ. ಬಿರಾದಾರ, 9945837634, 9448336402, shrisharadadegreecollege5320@gmail.com,
24	5294	ಶ್ರೀ. ಕಾಳಿದಾಸಶಿಕ್ಷಣಸಂಸ್ಥೆ, ನೇತಾಜಿಸುಭಾಷಚಂದ್ರಬೋಸ್ಪದವಿಮಹಾವಿದ್ಯಾಲಯ, ತೊರವಿರಸ್ತೆ, ಪೊ: ವಿಜಯಪುರ-586 102, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ	ಡಾ. ಅಪ್ಪಿಜಾಧವ, 08352-270040, 9663828810, netajidegreecollegebjp@gmail.com, appubijaput@gmail.com
25	5309	ಡಾ.ಬಸವರಾಜನಾಗೂರಮೆಮೋರಿಯಲ್ಎಜ್ಯೂಕೇಷನ್ಟ್ರಸ್ಟ್, ಆದಿನಾಥಡಿಪ್ಲೋಮಾಯೋಗಾಮಹಾವಿದ್ಯಾಲಯ, ಡಾ‖ ನಾಗೂರಎಜ್ಯೂಕೇಷನ್ಕ್ಯಾಂಪಸ್, ಕಾಲೇಜರೋಡ, ಪೊ: ವಿಜಯಪೂರ-586101, ತಾ: ವಿಜಯಪುರ, ಜಿ: ವಿಜಯಪುರ	ಯೋಗಾ	ಡಾ.ಕೆ.ಬಿ.ನಾಗೂರ, 08352-256860, 9448120060, adinatyoiga60@gmail.com

26	5301	ಡೈಮಂಡಶಿಕ್ಷಣಸಂಸ್ಥೆಯ, ಡೈಮಂಡಪದವಿಮಹಾವಿದ್ಯಾಲಯ, ಗಾಂಧಿನಗರಹತ್ತಿರ, ಗುನ್ನಾಪುರರೋಡ, ನೀರಿನಟಾಕಿಹತ್ತಿರ, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ	ಶ್ರೀ. ಕೆ..ಎ. ಕಂದಗಲ, 8660932497, 0, diamonddssbki@gmail.com
27	5316	ಸಾವಿತ್ರಿಬಾಯಿಫುಲೆವಿದ್ಯೋದ್ದೇಶಮಹಿಳಾಕ್ಷೇಮಾಭಿವೃದ್ಧಿಸಂಘ, ಗುರುಬಸವವಾಣಿಜ್ಯಮಹಾವಿದ್ಯಾಲಯ, ಸಂಗಮೇಶ್ವರಕಾಲನಿಬಾವಸಾರನಗರ,, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಕಾಂ	ಶ್ರೀ. ಎಸ್.ಎಲ್.ಮೇತ್ರಿ, 9448113507, 9448447194, gurubasavacommercecollegevijayapur@gmail.com
28	5319	ಪ್ರೇರಣಾಟ್ರಸ್ಟ್, ಪ್ರೇರಣಾವಿಜ್ಞಾನಮತ್ತುವಾಣಿಜ್ಯಪದವಿಮಹಾವಿದ್ಯಾಲಯ, ಶಿವಯೋಗಿನಗರ, ಆಶ್ರಮರೋಡ, ಪೊ: ಭೂತನಾಳ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಕಾಂ, ಬಿ.ಎಸ್ಸಿ	ಡಾ. ಸುರೇಶಚಿದಾನಂದಪತ್ತಾರ, 8792657272,, 7676650294, preranascienceandcommercedegre@gmail.com, drscp22@gmail.com
29	5318	ಮಾರ್ಗದರ್ಶಿಕರಿಯರಅಕಡೆಮಿಯ, ಎಸ್. ಬಿ. ಜೆಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ಜ್ಯೋತಿನಗರ, ಆಶ್ರಮರೋಡ, ಪೊ: ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಜಿ.ಜಿ.ಹತ್ತಳ್ಳಿ, 08352-250233, 9986620285, sbj.degree.college.vjp@gmail.com, hattali_guru@redifmail.com
30		ಶ್ರೀಮತಿಮೀನಾಕ್ಷಿ ಆರ್.ಕಲ್ಲೂರವಿ.ವಿ.ಸಂಘ, ಕಲಾಮತ್ತುವಾಣಿಜ್ಯಮಹಾವಿದ್ಯಾಲಯ, , ಪೊ: ಅಲಿಯಾಬಾದ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ . ಆರ್. ಎಮ್. ಹೂಗಾರ, 08352-262604, 8904239838, smrkbedcollege@rediffmail.com,ravishankar.500@gmail.com
31	5323	ಉತ್ತರಗಂಗಾವಿಧೋದ್ದೇಶಸಂಘ, ರಾಮಕೃಷ್ಣಕಲಾಮತ್ತುವಾಣಿಜ್ಯಮಹಾವಿದ್ಯಾಲಯ, , ಪೊ: ಅರಕೇರಿ-586 110, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ವಿವೇಕಾನಂದರಾಡಬ್ಬಿ, 08352-270244, 9742739928, sdabbi@gmail.com
32	5298	ಕಾಯಕಯೋಗಿಗ್ರಾಮೀಣಶಿಕ್ಷಣಸೇವಾದತ್ತಿವಿಶ್ವಸ್ಥಸಂಸ್ಥೆ, ಪತಂಜಲಿಯೋಗಮಹಾವಿದ್ಯಾಲಯ, ಎನ್.ಎಚ್-13, ವಿಜಯಪುರದಿಂದಸೋಲಾಪುರರಸ್ತೆ, 16 ಕಿಮಿಲೆಫ್ಟ್‌ಸೈಡ್, ವಿದ್ಯಾವಿಕಾಸಸೌಧ, ವಿದ್ಯಾಗಿರಿ, ಎಚ್ಪಿಪೆಟ್ರೋಲ್ಪಂಪ,,, ಪೊ: ತಿಡಗುಂದಿ-586119, ತಾ:ವಿಜಯಪುರ, ಜಿ: ವಿಜಯಪುರ	ಯೋಗಾ	ಶ್ರೀ. ಕುಮಾರಗೌಡಾಹರನಾಳ, 9448118593, 9448118593, kgssvidyagiri@gmail.com,
33	5256	ಕಾಯಕಯೋಗಿಗ್ರಾಮೀಣಶಿಕ್ಷಣಸೇವಾದತ್ತಿವಿಶ್ವಸ್ಥಸಂಸ್ಥೆ, ರಾಮಕೃಷ್ಣವಿವೇಕಾನಂದಬಿ.ಸಿ.ಎಮಹಾವಿದ್ಯಾಲಯ, ಎನ್.ಎಚ್-13, ವಿಜಯಪುರದಿಂದಸೋಲಾಪುರರಸ್ತೆ, 16 ಕಿಮಿಲೆಫ್ಟ್‌ಸೈಡ್, ವಿದ್ಯಾವಿಕಾಸಸೌಧ, ವಿದ್ಯಾಗಿರಿ, ಎಚ್ಪಿಪೆಟ್ರೋಲ್ಪಂಪ,,, ಪೊ: ತಿಡಗುಂದಿ-586119, ತಾ: ವಿಜಯಪುರ, ಜಿ: ವಿಜಯಪುರ	ಬಿ.ಸಿ.ಎ	ಡಾ. ಪಿ. ಡಿ. ನಿಡಗಿ, 9448118593, 0, kgssvidyagiri@gmail.com,
34	5241	ಕಾಯಕಯೋಗಿಗ್ರಾಮೀಣಶಿಕ್ಷಣಸೇವಾದತ್ತಿವಿಶ್ವಸ್ಥಸಂಸ್ಥೆ, ಹೇಮರಡ್ಡಿಕಲಾ, ವಾಣಿಜ್ಯಮತ್ತುವಿಜ್ಞಾನಮಹಾವಿದ್ಯಾಲಯ, ಎನ್.ಎಚ್-13, ವಿಜಯಪುರದಿಂದಸೋಲಾಪುರರಸ್ತೆ, 16 ಕಿಮಿಲೆಫ್ಟ್‌ಸೈಡ್, ವಿದ್ಯಾವಿಕಾಸಸೌಧ, ವಿದ್ಯಾಗಿರಿ, ಎಚ್ಪಿಪೆಟ್ರೋಲ್ಪಂಪ,,, ಪೊ: ತಿಡಗುಂದಿ-586119, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ಎಸ್. ಎಸ್. ಸಾತಿಹಾಳ, 9448118593, 0, kgssvidyagiri@gmail.com,
35	5255	ಕಾಯಕಯೋಗಿಗ್ರಾಮೀಣಶಿಕ್ಷಣಸೇವಾದತ್ತಿವಿಶ್ವಸ್ಥ	ಬಿ.ಎಸ್.ಡಬ್ಲ್ಯೂ	ಡಾ. ಪಿ. ಡಿ. ನಿಡಗಿ,

		ಸಂಸ್ಥೆ, ರಾಮಕೃಷ್ಣವಿವೇಕಾನಂದಬಿ.ಎಡ್. ಡಬ್ಲ್ಯೂಮಹಾವಿದ್ಯಾಲಯ, ಎನ್.ಎಚ್-13, ವಿಜಯಪುರದಿಂದಸೊಲಾಪುರರಸ್ತೆ, 16 ಕಿಮಿಲೆಫ್ಟ್ಸೈಡ್, ವಿದ್ಯಾವಿಕಾಸಸೌಧ, ವಿದ್ಯಾಗಿರಿ, ಎಚ್ಪಿಪೆಟ್ರೋಲ್ಪಂಪ,,, ಪೊ: ತಿಡಗುಂದಿ-58619, ತಾ: ವಿಜಯಪುರ, ಜಿ: ವಿಜಯಪುರ		9448110593, 0, kgssvidyagiri@gmail.com,
36	5282	ಶ್ರೀ. ಸತ್ಯಸಾಯಿಬಾಬಾಶಿಕ್ಷಣಸಂಸ್ಥೆ (ರಿ) ಯೋಗಾಪೂರ, ಶ್ರೀ. ಸತ್ಯಸಾಯಿಬಾಬಾಪದವಿಮಹಾವಿದ್ಯಾಲಯ, ಜಾದವನಗರ, ಹಡಗಲಿತಾಂಡಾ, ಪೊ: ಹಡಗಲಿತಾಂಡಾ-586127, ತಾ: ವಿಜಯಪುರ, ಜಿ: ವಿಜಯಪುರ	ಬಿ.ಎ	ಶ್ರೀ. ಎನ್.ಎಲ್.ನಾಯಿಕ, 08352-209292, 8445688840, shrisatyasaibaba12esy@gmail.com, narayan1naik835@gmail.com
37	5261	ಬಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ, ಬಂಜಾರಾಶಿಕ್ಷಣಮಹಾವಿದ್ಯಾಲಯ, ಬಂಜಾರಾನಗರ, ಸೋಲಾಪೂರರಸ್ತೆ, ಪೊ: ವಿಜಯಪುರ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಶ್ರೀ. ಬಿ.ಎಮ್.ಜುವನಾಳ, 08352-264180, 0, banjaracollege@gmail.com
38	5259	ಶ್ರೀ. ಬಸವೇಶ್ವರವಿದ್ಯಾಸಂಸ್ಥೆ, ದಿ. ಪ್ರೆಸಿಡೆನ್ಸಿಶಿಕ್ಷಣಮಹಾವಿದ್ಯಾಲಯ, ನಂ:135, ವಿದ್ಯಾನಗರ, ಬಿ.ಎಲ್. ಡಿ.ಇ. ಆಸ್ಪತ್ರೆಯಪೂರ್ವರಸ್ತೆ, ವಿದ್ಯಾನಗರ, ಪೊ: ವಿಜಯಪುರ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಡಾ.ಶ್ರೀಮತಿಎಸ್.ಟಿ.ಬೊಳರಡ್ಡಿ, 9880698128, 0, thepresidencybed5259@gmail.com, sumabolaraddi@rediffmail.com
39	5244	ಶ್ರೀಸಿದ್ಧಲಿಂಗೇಶ್ವರವಿದ್ಯಾವರ್ಧಕಸಂಘ, ಕು. ಮೋನಿಕಾಬಸವರಾಜಕಣ್ಣಿಶಿಕ್ಷಣಮಹಾವಿದ್ಯಾಲಯ, ಅಲ್-ಅಮೀನ್ಮೆಡಿಕಲ್ಕಾಲೇಜಎದುರಿಗೆ, ಅಥಣಿರಸ್ತೆ, ಪೊ: ವಿಜಯಪುರ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಡಾ. ಆರ್.ಬಿ.ಅವಟಿ, 08352-209562, 9591234504, kmbkbedcollegebijapur@gmail.com, rajeshwariawati101@gmail.com,
40	5260	ಶ್ರೀಜಗಜ್ಯೋತಿಬಸವೇಶ್ವರವಿದ್ಯಾವರ್ಧಕಸಂಘ, ಶ್ರೀಮೇಟಿಶರಣಪ್ಪಸಂಗಣ್ಣಶಿಕ್ಷಣಮಹಾವಿದ್ಯಾಲಯ, ಪುಲಕೇಶಿನಗರ, ಬಸವನಬಾಗೇವಾಡಿರಸ್ತೆವಿಜಯಪೂರ, ಪೊ: ವಿಜಯಪುರ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಡಾ.ಎಸ್.ಬಿ.ರಜಪೂತ, 08352-278116,, 0, principalsmssbed@gmail.com, shivanandrajaput1984@gmail.com
41	5215	ಶ್ರೀಮತಿ. ಮೀನಾಕ್ಷಿ ಆರ್. ಕಲ್ಲೂರವಿದ್ಯಾವರ್ಧಕಸಂಘ, ಶಿಕ್ಷಣಮಹಾವಿದ್ಯಾಲಯ, ಡಾ. ನಾಗನೂರಮೆಡಿಕಲ್ಕಾಲೇಜುಆವರಣ, ಆಶ್ರಮರಸ್ತೆ, ವಿಜಯಪೂರ, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಶ್ರೀಮತಿ. ಡಾ. ರುಪಾಕನಾಯ್ಕೋಡಿ, 08352-222604, 7259692721, smrkbedcollege@rediffmail.com, roopanayakodi2014@gmail.com
42	5214	ಅಂಜುಮನ್-ಎ-ಇಸ್ಲಾಂ, ಅಂಜುಮನ್-ಎ-ಇಸ್ಲಾಂಶಿಕ್ಷಣಮಹಾವಿದ್ಯಾಲಯ, ಮಹಾತ್ಮಾಗಾಂಧಿರಸ್ತೆ, ಪೊ: ವಿಜಯಪುರ-586101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಇಡಿ	ಶ್ರೀಮತಿಶರದಮನಿಎಸ್ಹುನಶ್ಯಾಳ, 08352-220177, 0, 5214anjuman.bed@gmail.com, sharadamani.sh@gmail.com
43	5251	ಬಿಜಾಪೂರಜಿಲ್ಲಾಬಂಜಾರಾವಿದ್ಯಾವರ್ಧಕಸಂಘ, ಬಂಜಾರಾದೈಹಿಕಶಿಕ್ಷಣಮಹಾವಿದ್ಯಾಲಯ, ಬಂಜಾರಾನಗರ, ಸೋಲಾಪೂರರಸ್ತೆ, ಪೊ: ವಿಜಯಪುರ-586103, ತಾ: ವಿಜಯಪುರ, ಜಿ: ವಿಜಯಪುರ	ಬಿ.ಪಿ.ಇಡಿ	ಶ್ರೀ. ಪಿ.ಎಂ.ಕೋಳಿ, 08352-264180, 9449834180, 0, banjarabpedcollege@gmail.com

44	5218	ಅನುಷ್ಠಾನಸೇವಾಸಮಿತಿ, ನರೇಂದ್ರದೈಹಿಕಶಿಕ್ಷಣಮಹಾವಿದ್ಯಾಲಯ, ಕಾಲೇಬಾಗ, ಜಮಖಂಡಿರಸ್ತೆ, ಪೊ: ವಿಜಯಪುರ-586 101, ತಾ: ವಿಜಯಪುರ, ಜಿ: ವಿಜಯಪುರ	ಬಿ.ಪಿ.ಇಡಿ, ಯೊಗಾ	ಶ್ರೀ. ಬಿ.ಜಿ.ವಸ್ತ್ರದ, 08352-208145, 0, ncped5218@gmail.com, vastradbg@gmail.com
ಇಂಡಿ ತಾಲೂಕ				
45	5265	ಬಿಜಾಪೂರಜಿಲ್ಲಾಅಂಗವಿಕಲರಕ್ಷೇಮಾಭಿವೃದ್ಧಿಸಂಘ, ಶರಣಪ್ಪ.ಎಂ. ಖೇಡಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ವಿಜಯಪೂರರಸ್ತೆ,, ಪೊ: ಇಂಡಿ-586104, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಬಿ.ಕೆಗುಗ್ಗರಿ, 7349617118, 0, smkcollegeindi@gmail.com guggaribk@gmail.com
46	5321	ಅಂಜುಮನ್-ಎ-ಇಸ್ಲಾಂ, ಅಂಜುಮನ್ಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ಅಂಜುಮನ್ನಗರ, ಪೊ:ಇಂಡಿ-586 209, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಸಿ. ಎಸ್. ಪೂಜಾರಿ, 9663892524, 9663892524, anjumanindi@gmail.com
47	5224	ಶ್ರೀ. ರೇವಣಸಿದ್ದೇಶ್ವರಸಂಸ್ಥೆ, ಶ್ರೀರೇಣುಕಾಚಾರ್ಯಕಲಾಮಹಾವಿದ್ಯಾಲಯ, , ಪೊ: ಹೋರ್ತಿ-586 117, ತಾ: ಇಂಡಿ, ಜಿ: ವಿಜಯಪುರ	ಬಿ.ಎ	ಪ್ರೋ.ಎ.ಬಿ.ಉಳ್ಳಾಗಡ್ಡಿ, 9845736989, 9113060814, srach5224@gmail.com, arjunbul13090@gmail.com
48	5227	ಶ್ರೀ. ಸಿದ್ದಲಿಂಗಪ್ಪಕಲಹೊಂಡಪ್ಪಪಾಟೀಲಶಿಕ್ಷಣಸಂಸ್ಥೆ, ಎಸ್. ಕೆ. ಪಾಟೀಲಕಲಾಹಾಗೂವಿಜ್ಞಾನಮಹಾವಿದ್ಯಾಲಯ, , ಪೊ: ಲೋಣಿ (ಬಿ.ಕೆ)-586204, ತಾ: ಇಂಡಿ, ಜಿ:ವಿಜಯಪುರ	ಬಿ.ಎ, ಬಿ.ಎಸ್ಸಿ	ಶ್ರೀ. ಎಸ್.ಎಸ್.ತೇಲಿ, 08422-276643, 9036942037, 6361262793, skpartslonibk@gmail.com, shvbk2@gmail.com
49	5220	ತಡವಲಗಾಮಲ್ಲಿಕಾರ್ಜುನವಿದ್ಯಾವರ್ಧಕಸಂಘ, ಎಸ್. ಎಂ. ಹಿಳ್ಳಿಪದವಿಮಹಾವಿದ್ಯಾಲಯ, , ಪೊ: ಹಿರೇರೂಗಿ-ಬೋಳೆಗಾಂವ-586215, ತಾ: ಇಂಡಿ, ಜಿ:ವಿಜಯಪುರ	ಬಿ.ಎ,ಬಿ.ಕಾಂ,	ಶ್ರೀ. ಶಶಿಕಾಂತ. ಎ. ಪತಂಗಿ, 08359-243545, 9481708940, smhilli5220@gmail.com, sapatangi@gmail.com
50	5240	ಶ್ರೀ. ವೃಷಭಲಿಂಗೇಶ್ವರವಿದ್ಯಾವರ್ಧಕಸಂಘ, ಶ್ರೀ. ಎಸ್. ಆರ್. ಮಾಳಗೆಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೊ: ತಾಂಬಾ-586215, ತಾ: ಇಂಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ,	ಶ್ರೀ. ಎಸ್.ಎಸ್.ಕನಾಳ, 08359-236615, 0, srmarts_tamba@yahoo.com
51	5272	ಶ್ರೀ. ವೀರಭದ್ರೇಶ್ವರವಿದ್ಯಾಪ್ರಸಾರಸಮಿತಿ, ಶ್ರೀ. ವೀರಭದ್ರೇಶ್ವರಕಲಾಮಹಾವಿದ್ಯಾಲಯ, , ಪೊ: ತಾಂಬಾ-586 215, ತಾ: ಇಂಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಎಲ್.ಎಸ್.ಬಡಿಗೇರ, 08359-236501, 9880542221, 9880542221, svarts5272@yahoo.com, badiger1397@gmail.com
52	5279	ಸಾವಿತ್ರಿಬಾಯಿಪುಲೆವಿವಿಧೋದ್ದೇಶಕ್ಷೇಮಾಭಿವೃದ್ಧಿ ಸಂಘದ, ಗುರುಬಸವಕಲಾಮಹಾವಿದ್ಯಾಲಯ, , ಪೊ: ಅಥರ್ಗಾ-586 112, ತಾ: ಇಂಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಪಿ.ಬಿ.ಕರಡಿಗುಡ್ಡ, 08352-227001, 9591426550, gurubasavdigreecollegeatharga@gmail.com
53	5293	ಶ್ರೀಭಗವಾನಬುದ್ದಶಿಕ್ಷಣಸಂಸ್ಥೆಯ,, ಶ್ರೀಬಲಭಿಮಪದವಿಕಲಾಮಹಾವಿದ್ಯಾಲಯ, , ಪೊ: ದೇವರನಿಂಬರಗಿ-586 204, ತಾ: ಇಂಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಬಸವರಾಜತುಕಾರಾಮಸಿಂಗೆ, 08325-220999, 0, sbartsdn@gmail.com, basusinge@gmail.com
54	5312	ಶ್ರೀಸಿದ್ದೇಶ್ವರಶಿಕ್ಷಣಸಂಸ್ಥೆ, ಕಲಾಮಹಾವಿದ್ಯಾಲಯ, , ಪೊ: ಭತಗುಣಕಿ-586 207, ತಾ: ಇಂಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಅರವಿಂದ.ಎಸ್.ಬಿರಾದಾರ, 08422-276624, 0, ssesacbtg@gmail.com, aravindsbiradar@gmail.co

55	5299	ಬಸವೇಶ್ವರಗ್ರಾಮೀಣಾಭಿವೃದ್ಧಿಸಂಘ್, ಗುರುಬಸವವಿಜ್ಞಾನಮಹಾವಿದ್ಯಾಲಯ, ಬಸವನಗರಇಂಡಿ-ಹೋರ್ತಿರೋಡ,, ಪೋ: ಚವಡಿಹಾಳ-586209, ತಾ: ಇಂಡಿ, ಜಿ: ವಿಜಯಪುರ	ಬಿ.ಎಸ್ಸಿ	ಶ್ರೀಡಿ. ಎಸ್ .ಸಾರವಾಡ, 08359-2251100, 8747879515, gurubasava55@gmail.com, sdhsnspp@gmail.com,
56	5226	ಕರ್ನಾಟಕವಿದ್ಯಾವರ್ಧಕಸಂಘ, ಕರ್ನಾಟಕಟೀಚರ್ಸ್‌ಶಿಕ್ಷಣಮಹಾವಿದ್ಯಾಲಯ, ವಿಜಯಪುರರಸ್ತೆ, ಪೊ: ಇಂಡಿ-586 209, ತಾ: ಇಂಡಿ, ಜಿ: ವಿಜಯಪುರ	ಬಿ.ಇಡಿ	ಡಾ. ಟಿ. ಎಮ್ .ಗೀತಾ, 08359-200020, 7022100971, ktbed5226@gmail.com, ggeethatm61@gmail.com
57	5306	ಶ್ರೀಸಂಗಮೇಶ್ವರಶಿಕ್ಷಣಸಂಸ್ಥೆಯ, ಶ್ರೀಗುರುಮಲ್ಲಿಕಾರ್ಜುನಶಿಕ್ಷಣಮಹಾವಿದ್ಯಾಲಯ, , ಪೊ: ಚಡಚಣ-586 205, ತಾ: ಇಂಡಿ, ಜಿ: ವಿಜಯಪುರ	ಬಿ.ಇಡಿ	ಶ್ರೀ.ಲಿಂಗರಾಜಪೂಜಾರ, 08422-278048, 9972782678, smbedcollegechadachan@gmail.com, abhishekshirganve@gmail.com
ಸಿಂಧಗಿ ತಾಲೂಕ				
58	5238	ಶ್ರೀ. ಪದ್ಮರಾಜವಿದ್ಯಾವರ್ಧಕಸಂಸ್ಥೆ, ಜಿ. ಪಿ. ಪೋರವಾಲಬಿ.ಸಿ.ಎಮಹಾವಿದ್ಯಾಲಯ, , ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಸಿ.ಎ	ಪ್ರೊ. ಆರ್. ಎಸ್. ಬೂಸೆಟ್ಟಿ, 08488-221244, 9880130335, gppprincipal@gmail.com, bhhoshettirajendra1961,
59	5275	ಶ್ರೀಶಂಭುಲಿಂಗಪ್ರತಿಷ್ಠಾನ, ಶ್ರೀಸ್ವಾಮಿರಮಾನಂದತೀರ್ಥಮಹಾವಿದ್ಯಾಲಯ, , ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ,	ಶ್ರೀ. ಈಶ್ವರಸಿಬಳುಂಡಗಿ, 08488-221271, 9902926676, srtmsindagi@gmail.com
60	5314	ಅಂಜುಮನ್-ಎ-ಇಸ್ಲಾಂ, ಅಂಜುಮನ್ಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ಬಸನಿಲ್ದಾಣಎದುರಿಗೆ, ಪೊ:ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ.	ಶ್ರೀ. ಮಹಬೂಬಎಮ್.ಮುಲ್ಲಾ, 08488-221806, 7892651915, 0, mahimulla94@gmail.com, anjumandegreecollege@gmail.com
61	5276	ಶ್ರೀ. ವೆಂಕಟೇಶ್ವರವಿದ್ಯಾವರ್ಧಕಸಂಘ, ಶ್ರೀ. ವೆಂಕಟೇಶ್ವರಪ್ರಥಮದರ್ಜೆಕಲಾಹಾಗೂವಿಜ್ಞಾನಪದವಿಮಹಾವಿದ್ಯಾಲಯ, , ಪೊ; ದೇವರಹಿಪ್ಪರಗಿ-586115, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ ಬಿ.ಎಸ್ಸಿ.	ಡಾ. ಅಶ್ವಿನಿಬೆಳ್ಳುಂಡಗಿ, 9880331003, 08424282131, 0, shrivenkateshwarcollege@gmail.com
62	9513	ಶ್ರೀ. ಜಗದಂಬಾವಿದ್ಯಾವರ್ಧಕಸಂಘ, ಶ್ರೀ. ಫೂಲಸಿಂಗನಾರಾಯಣಚವ್ಹಾಣಶಿಕ್ಷಣ (ಎಂ.ಇಡಿ) ಮಹಾವಿದ್ಯಾಲಯ, , ಪೊ: ಹಿಟ್ಟಿನಹಳ್ಳಿತಾಂಡಾ-586 215, ತಾ: ಸಿಂಧಗಿ, ಜಿ: ವಿಜಯಪುರ	ಎಂ.ಇಡಿ	ಡಾ. ಸುನಿತಾಜಿಅಂಗಡಿ, 9902744139, 0, sfncmed@gmail.com, drsunitadevanandchavan@gmail.com
63	5300	ಎಮ್.ಡಬ್ಲ್ಯೂ.ಎಮ್.ಎಸ್. ಮತ್ತುಆರ್.ಎಸ್.ಡಬ್ಲ್ಯೂ.ಟ್ರಸ್ಟ್, ಆದರ್ಶಪ್ರಥಮದರ್ಜೆಕಲಾ, ವಿಜ್ಞಾನಮಹಾವಿದ್ಯಾಲಯ, , ಪೊ: ಕಲಕೇರಿ-586 118, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ, ಬಿ.ಎಸ್ಸಿ	ಶ್ರೀಶಿವಾನಂದಮಹಾದೇವಪ್ಪ ಸಜ್ಜನ, 08424-273111, 9740629165, adarshgroupklk@gmail.com, smsajjan82@gmail.com
64	5258	ಶ್ರೀ. ಜಗದಾರಾಧ್ಯಜಯಶಾಂತಲಿಂಗೇಶ್ವರಶಿಕ್ಷಣಸಂಸ್ಥೆ (ರಿ) ಜಾಲಹಳ್ಳಿ, ಶ್ರೀ.	ಬಿ.ಎ	ಪ್ರೊ. ಎನ್. ಎಸ್. ಮಠ, 08424-273070, 0,

		ಜಗದಾರಾಧ್ಯಜಯಶಾಂತಲಿಂಗೇಶ್ವರಕಲಾಪದವಿಮಹಾವಿದ್ಯಾಲಯ, , ಪೊ: ಕಲಕೇರಿ-586 118, ತಾ: ಸಿಂಧಗಿ, ಜಿ: ವಿಜಯಪುರ		sjjcollege@gmail.com
65	5271	ಶ್ರೀಸಿದ್ಧರಾಮೇಶ್ವರಶಿಕ್ಷಣಸೇವಾಸಮಿತಿ, ಶ್ರೀಸಿದ್ಧರಾಮೇಶ್ವರಕಲಾಪದವಿಮಹಾವಿದ್ಯಾಲಯ, , ಪೊ: ಮೋರಟಗಿ-586 123, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ	ಶ್ರೀ. ವ್ಹಿ. ಸಿ. ಅಡಗಲ್ಲ, O8488-226706, 9008478446, principalmoratagi@gmail.com, vcadagall@gmail.com,
66	5317	ಶ್ರೀಸಿದ್ಧರಾಮೇಶ್ವರವಿದ್ಯಾರ್ಥಕಸಂಘ, ಕಲ್ಪವೃಕ್ಷಪದವಿಮಹಾವಿದ್ಯಾಲಯ, , ಪೊ: ಮೋರಟಗಿ-586 123, ತಾ: ಸಿಂಧಗಿ, ಜಿ: ವಿಜಯಪುರ	, ಬಿ.ಕಾಂ, ಬಿ.ಎಸ್ಸಿ	ಶ್ರೀ. ಎಸ್. ಎಚ್. ಧೂಳಬಾ, 08488-226812, 9972690606, klpdegreecollegemoratagi@gmail.com, sbbiradar2015@gmail.com
67	5201	ಅಲಮೇಲಎಜ್ಯಕೇಶನ್ಅಸೋಸಿಯೇಶನ್, ಶ್ರೀಮತಿ. ಹೀರಾಬಾಯಿಅಡಿವೇಪ್ಪಾನಂದಿಕಲಾಮಹಾವಿದ್ಯಾಲಯ, , ಪೊ: ಅಲಮೇಲ-586 202, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಎ	ಶ್ರೀ. ಎಸ್.ಎನ್.ಬಿರಾದಾರ, O8488-232250, 9901424012, hanandicollegealmel@gmail.com, snbiradar12@gmail.com
68	5280	ಗ್ರಾಮೀಣಅಭಿವೃದ್ಧಿವಿದ್ಯಾವರ್ಧಕಸಮಿತಿ, ಶ್ರೀ.ಗುರುಬಸಪ್ಪಗುಂದಗಿಕಲಾಮಹಾವಿದ್ಯಾಲಯ, , ಪೊ: ಆಲಮೇಲ-586202, ತಾ: ಸಿಂದಗಿ, ಜಿ: ವಿಜಯಪುರ	ಬಿ.ಎ.	ಶ್ರೀ.ವ್ಹಿ.ಎಸ್.ಹೊಡ್ಲ, O8488-232505, 9845293502, sggdcollege@rediffmail.com,
69	5236	ತಾಲೂಕಾಶಿಕ್ಷಣಪ್ರಸಾರಕಮಂಡಳ, ಜೆ. ಎಚ್. ಪಟೇಲ್ಶಿಕ್ಷಣಮಹಾವಿದ್ಯಾಲಯ, , ಪೊ: ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಇಡಿ	ಡಾ. ಬಿಎಮ. ಹುರಕಡ್ಲಿ, O8488-222952, 9845227397, jhpces@gmail.com, dr.basavaraj2014@gmail.com
70	5237	ಶ್ರೀಪದ್ಮರಾಜವಿದ್ಯಾವರ್ಧಕಸಂಸ್ಥೆ, ಶ್ರೀಪದ್ಮರಾಜಶಿಕ್ಷಣಮಹಾವಿದ್ಯಾಲಯ, ಆರ್.ಡಿ.ಪಾಟೀಲಪದವಿಪೂರ್ವಮಹಾವಿದ್ಯಾಲಯದಲಆವರಣವಿಜಾಪೂರರೋಡ, ಪೊ: ಸಿಂಧಗಿ-586 128, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಇಡಿ	ಶ್ರೀ. ಎಸ್.ಸಿ.ಜೋಗುರ, O8488-221387, 9845333093, www.spbedcollegesindgi@gmail.com, www.jogursharanu@gmail.com,
71	5223	ಶ್ರೀಜಗದಂಬಾವಿದ್ಯಾವರ್ಧಕಸಂಘ, ಶ್ರೀಫೂಲಸಿಂಗನಾರಾಯಣಚವ್ಹಾಣಶಿಕ್ಷಣಮಹಾವಿದ್ಯಾಲಯ, , ಪೊ: ಹಿಟ್ಟಿನಹಳ್ಳಿತಾಂಡಾ-586215, ತಾ: ಸಿಂಧಗಿ, ಜಿ: ವಿಜಯಪುರ	ಬಿ.ಇಡಿ	ಡಾ. ಶ್ರೀಮತಿಸುನೀತಾಜಿಅಂಗಡಿ, 9902744139, 94499816769, sfncmed@gmail.com, drsunitadevanandchavan@gmail.com
ಮುದ್ದೇಬಿಹಾಳ ತಾಲೂಕ				
72	5231	ಅರಿಹಂತಚಾರಿಟೇಬಲ್ಟ್ರಸ್ಟ, ಅರಿಹಂತಚಾರಿಟೇಬಲ್ಅಲ್ಪಸಂಖ್ಯಾತರಬಿ.ಎಸ್.ಡಬ್ಲ್ಯುಮಹಾವಿದ್ಯಾಲಯ, , ಪೊ: ಮುದ್ದೇಬಿಹಾಳ-	ಬಿ.ಎಸ್.ಡಬ್ಲ್ಯು, ಎಂಎಸ್.ಡಬ್ಲ್ಯು	ಶ್ರೀಮತಿನಮ್ರತಾಎಂ.ಪಾಟೀಲ, O8356-220158, 9448179732, 9980639693,

		586 212, ತಾ: ಮುದ್ದೇಬಿಹಾಳ, ಜಿ: ವಿಜಯಪುರ		[illegible]@gmail.com, vipul.ms@gmail.com
73	5322	ಶ್ರೀಅಹಲ್ಯಾದೇವಿಹೋಳ್ಕರಗ್ರಾಮೀಣಾಭಿವೃದ್ಧಿಹಾಗೂಶೈಕ್ಷಣಿಕಸಂಸ್ಥೆ, ಅಭ್ಯುಧಯವಿಜ್ಞಾನಮತ್ತುವಾಣಿಜ್ಯಪದವಿಮಹಾವಿದ್ಯಾಲಯ, ಹೋಳ್ಕರಕಾಲೋನಿ, ವಿದ್ಯಾನಗರ, ಪೊ: ಮುದ್ದೇಬಿಹಾಳ-586 212, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿಕಾಂ, ಬಿ.ಎಸ್ಸಿ	ಶ್ರೀಮತಿರಾಜೇಶ್ವರಿಕೊಟ್ರಶೇಟ್ಟಿ, 990184721 9591839388, abhyudayambl@gmail.com, vanikotrashatti@gmail.com
74	5283	ಶ್ರೀ. ಕಾಗಿನೆಲೆಮಹಾಸಂಸ್ಥಾನಕನಕಗುರುಪೀಠ.,ಶ್ರೀ. ರೇವಣಸಿದ್ದೇಶ್ವರವಾಣಿಜ್ಯಪದವಿಮಹಾವಿದ್ಯಾಲಯ, , ಪೊ: ಮುದ್ದೇಬಿಹಾಳ-586212, ತಾ:ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಕಾಂ	ಶ್ರೀ.ಪ್ರದೀಪಕುಮಾರಜಗ್ಗಲ, 9611588730, 0, prince.srsmbl@gmail.com,
75	5295	ವಿವೇಕಾನಂದವಿದ್ಯಾಪ್ರಸಾರಕಸಮಿತಿ, ಜ್ಞಾನಭಾರತಿವಿದ್ಯಾಮಂದಿರಕಲಾ, ವಾಣಿಜ್ಯಮಹಾವಿದ್ಯಾಲಯ, ಪಿ.ಕೆ.ನಗರ, ಪೊ: ಮುದ್ದೇಬಿಹಾಳ-586 213, ತಾ:ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಅರುಣಕಹುನಗುಂದ, 08356-221779, 0, prinjbvm@gmail.com, hunagundarun@gmail.com
76	5305	1008 ಭಗವಾನಶ್ರೀಮಹಾವೀರಜೈನಅಲ್ಪಸಂಖ್ಯಾತರಚಾರಿಟೇಬಲ್ಟ್ರಸ್ಟ(ರಿ), ಮಹಾವೀರಬರಮುಪ್ಪಸಗರಿ (ಎಂ.ಬಿ.ಎಸ್) ಕಲಾಪ್ರಥಮದರ್ಜೆಮಹಾವಿದ್ಯಾಲಯ, , ಪೊ: ಮುದ್ದೇಬಿಹಾಳ-586 213, ತಾ:ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ	ಶ್ರೀ. ವಿಪುಲಎಂಸಗರಿ, 9448179732, 9980639693, mbscollege1008@gmail.com, viphul.ms@gmail.com
77	5304	ಎಸ್.ಎಸ್.ವಿದ್ಯಾವರ್ಧಕಸಂಘದ,, ಸ್ವಾಮಿವಿವೇಕಾನಂದಕಲಾಹಾಗೂವಾಣಿಜ್ಯಪದವಿಮಹಾವಿದ್ಯಾಲಯ, ಬಸವನಗರತಂಗಡಗಿರಸ್ತೆ, ಪೊ: ಮುದ್ದೇಬಿಹಾಳ-586 213, ತಾ:ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ.ಬಿ.ಜಿ.ಬಿರಾದಾರ, 8356220239, 9731808396, svmbll156@gmail.com
78	5232	ಶ್ರೀ. ವೀರೇಶ್ವರವಿದ್ಯಾವರ್ಧಕಸಂಘ, ಶ್ರೀ. ವೀರೇಶ್ವರಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೊ: ನಲತವಾಡ-586 124, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿಕಾಂ	ಶ್ರೀ. ಎನ್.ಆರ್.ಸಗರ, 08356-240562, 9945650647, sv5232@rediffmail.com
79	5291	ಶ್ರೀಶಿವಯೋಗಿಸಂಗಮಾರ್ಯವಿದ್ಯಾಸಂಸ್ಥೆ,, ಶ್ರೀಸಂಗಮೇಶ್ವರಪದವಿಕಲಾಮಹಾವಿದ್ಯಾಲಯ, , ಪೊ: ತಾಳಿಕೋಟಿ-586214, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ	ಡಾ. ಎಚ್.ವಿ.ನಡುವಿನಕೇರಿ, 08356-266332, 9945157541, 9945157541, ssvstalikoti@gmail.com
80		ಶ್ರೀಭದ್ರೇಶ್ವರಎಜ್ಯುಕೇಶನ್ಮತ್ತುಸೋಶಿಯಲ್ವೆಲ್ಫೇರ್ಟ್ರಸ್ಟ, ಶ್ರೀಘನಮಠೇಶ್ವರಕಲಾಮತ್ತುವಾಣಿಜ್ಯಮಹಾವಿದ್ಯಾಲಯ, ಮಿಣಜಗಿಕ್ರಾಸ, ಪೊ: ತಾಳಿಕೋಟಿ-586214, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಎಸ್. ಎಮ್ಸಜ್ಜನ, 9740301113, 9448237435, besttalikoti@gmail.com,
81	5245	ಶ್ರೀಭದ್ರೇಶ್ವರಎಜ್ಯೂಕೇಶನ್ಮತ್ತುಸೋಶಿಯಲ್ವೆಲಫೇರ್ಟ್ರಸ್ಟ, ಶ್ರೀಘನಮಠೇಶ್ವರಶಿಕ್ಷಣಮಹಾವಿದ್ಯಾಲಯ, ಮಿಣಜಗಿಕ್ರಾಸ, ಪೊ: ತಾಳಿಕೋಟಿ-586 214, ತಾ: ಮುದ್ದೇಬಿಹಾಳ, ಜಿ: ವಿಜಯಪುರ	ಬಿ.ಇಡಿ	ಡಾ.ಎಸ್.ಎಂ.ಸಜ್ಜನ, 97309631055, 9448237435, besttalikoti@gmail.com, siddartchbashetti@gmail.comn
82	5308	ವೀರಶೈವವಿದ್ಯಾವರ್ಧಕಸಂಘ, ಶ್ರೀಖಾಸ್ಗತೇಶ್ವರಶಿಕ್ಷಣಮಹಾವಿದ್ಯಾಲಯ, , ಪೊ: ತಾಳಿಕೋಟಿ-586 214, ತಾ: ಮುದ್ದೇಬಿಹಾಳ, ಜಿ:	ಬಿ.ಇಡಿ	ಶ್ರೀರಾಮರೆಡ್ಡಿಮಬಂಟನೂರ, 08356-267330, 08356-266516,

		ವಿಜಯಪುರ		9538510581, vvsbedcollege@rediffmail.com, ramubantanur@yahoo.com
83	5297	ಎಸ್. ಜಿ. ವ್ಹಿ. ಸಿ. ವಿದ್ಯಾಪ್ರಸಾರಕಟ್ರಸ್ಟ, ಎಂ.ಜಿ.ವ್ಹಿ.ಸಿಬಿ.ಇಡಿಕಾಲೇಜು, ವಿಜಯಪುರರೋಡ, ಪೋ: ಮುದ್ದೇಬಿಹಾಳ-586 212, ತಾ: ಮುದ್ದೇಬಿಹಾಳ, ಜಿ:ವಿಜಯಪುರ	ಬಿ.ಇಡಿ	ಡಾ. ಆರ್. ಕೆ. ಕುಲಕರ್ಣಿ, 9448393911, 9448393911, mgvcedu@gmail.com, ramesh_ilk@rediffmail.com
84	5230	ಶ್ರೀ. ವೀರೇಶ್ವರವಿದ್ಯಾವರ್ಧಕಸಂಘ, ಶ್ರೀವೀರೇಶ್ವರಶಿಕ್ಷಣಮಹಾವಿದ್ಯಾಲಯ, , ಪೋ: ನಲತವಾಡ-586124, ತಾ: ಮುದ್ದೇಬಿಹಾಳ, ಜಿ:ವಿಜಯಪುರ	ಬಿ.ಇಡಿ	ಶ್ರೀಬಿ.ಬಿ.ಹೂಗಾರ, 08356-240003, 7353462533, svbed5230@rediffmail.com, bbhugar@gmail.com
85	5246	ಶ್ರೀ, ಶಿವಯೋಗಿಸಂಗಮಾರ್ಯವಿದ್ಯಾಸಂಸ್ಥೆ, ಶ್ರೀ. ಎಸ್. ಎಚ್. ಪಾಟೀಲದೈಹಿಕಶಿಕ್ಷಣಮಹಾವಿದ್ಯಾಲಯ, , ಪೋ: ತಾಳಿಕೋಟಿ-586 214, ತಾ: ಮುದ್ದೇಬಿಹಾಳ, ಜಿ:ವಿಜಯಪುರ	ಬಿ.ಪಿ.ಇಡಿ	ಬೀಮಪ್ಪಾಈಅರಕೇರಾ, 9741328265, 08356-266335, 7259150142, ssvss.talikoti@gmail.com, bheemurakera664@gmail com
ಬಸವನ ಬಾಗೇವಾಡಿ ತಾಲೂಕ				
86	5315	ಗ್ರಾಮಾಂತರವಿದ್ಯಾವರ್ಧಕಸಂಘ, ಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೋ: ಹೂವಿನಹಿಪ್ಪರಗಿ-586208, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಡಾ.ಗಂಗಾಧರನಿಂಬಾಳ, 8296376765, 8296376785, gvvscollegehhp2018@gmail.com,aryanpatil@gmail.com
87	5267	ಶ್ರೀಕಾಳಿಕಾದೇವಿವಿದ್ಯಾಸಂಸ್ಥೆ, ಶ್ರೀ. ವಿಶ್ವಕರ್ಮಪಥಮದರ್ಜೆಕಲಾಮಹಾವಿದ್ಯಾಲಯ, , ಪೋ: ಹೂವಿನಹಿಪ್ಪರಗಿ-586208, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಲೋಕೇಶಎಸ್ನೊಳಸಂಗಿ, 9902481785, 8546646343, vkachhp@gmail.com
88	5278	ಶ್ರೀಸಿದ್ಧಾರೂಢಗ್ರಾಮೀಣಅಭಿವೃದ್ಧಿಶಿಕ್ಷಣಸಂಸ್ಥೆ, ಶ್ರೀ. ಸದ್ಗುರುಬಸವಾರೂಢಮಹಾಸ್ವಾಮಿಜಿಕಲಾಹಾಗೂವಾಣಿಜ್ಯಮಹಾವಿದ್ಯಾಲಯ, , ಪೋ: ಹೂವಿನಹಿಪ್ಪರಗಿ-586208, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿ.ಕಾಂ	ಶ್ರೀ. ಸಾಹೇಬಗೌಡಾಬಪಾಟೀಲ, 0836-277128, 9663244626, 9663244626, basavaroodhacollege@gmail.com, sbpatil2006@gmail.com
89	5228	ಶ್ರೀ. ಮುರುಘರಾಜೇಂದ್ರಶಿಕ್ಷಣಸಂಸ್ಥೆ, ಶ್ರೀ. ಸಂಗನಬಸವೇಶ್ವರಕಲಾಮಹಾವಿದ್ಯಾಲಯ, , ಪೋ: ಮಸೂತಿ -ಕೂಡಗಿ-586121, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಬಿ.ಎಮ್.ಕೊಲಾರ, O8426-288058, 9901233487, sbartscollegekudari@gmail.com, basavajmkolar@gmail.com
90	5233	ಗ್ರಾಮೀಣವಿದ್ಯಾವರ್ಧಕಸಂಘ, ಶ್ರೀ. ಎಂ. ವ್ಹಿ. ನಾಗಠಾಣಕಲಾವಾಣಿಜ್ಯಹಾಗೂವಿಜ್ಞಾನಮಹಾವಿದ್ಯಾಲಯ, , ಪೋ: ನಿಡಗುಂದಿ-586 213, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ, ಬಿಕಾಂ,ಬಿ.ಎಸ್ಸಿ	ಶ್ರೀ. ಮಲ್ಲಿಕಾರ್ಜನಲಉಗಲವಾಟ, O8426-282178, 9886419689, shreemvnartscollege@gmail.com, mlugalawat@gmail.com
91	5274	ಶ್ರೀ. ಸಂಗಮೇಶ್ವರವಿದ್ಯಾವರ್ಧಕಸಂಘ,	ಬಿ.ಎ	ಶ್ರೀಅಂದಾನಯ್ಯಶಕಂಬಿ,

		ಜಾಲಿಹಾಳಜಯಿಶಾಂತಲಿಂಗೇಶ್ವರಕಲಾಮಹಾವಿದ್ಯಾಲಯ, , ಪೊ:ವಡವಡಗಿ-586208, ತಾ: ಬಸವನಬಾಗೇವಾಡಿ, ಜಿ: ವಿಜಯಪುರ		9741710234, 9741710234, jjartscollege@gmail.com, askambi@gmail.com
92	5302	ಶ್ರೀಸಂಗಮೇಶ್ವರವಿದ್ಯಾವರ್ಧಕಸಂಘದ, ಶ್ರೀಸಂಗಮೇಶ್ವರಕಲಾಮತ್ತುವಾಣಿಜ್ಯಮಹಾವಿದ್ಯಾಲಯ, , ಪೊ: ಕೊಲ್ಹಾರ-586210, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ,	ಶ್ರೀಶರಣಬಸುಗು ಮಖಂಡಿ , 9901711678, 9901711678, sharanabasu1977@gmail.com
93	5303	ಶ್ರೀಸಿದ್ಧಲಿಂಗೇಶ್ವರವಿದ್ಯಾಪೀಠಟ್ರಸ್ಟ್ನ್,, ಡಾ|| ಜಿ.ವಿ.ಚೌಕಿಮಠಪದವಿಮಹಾವಿದ್ಯಾಲಯ, , ಪೊ: ಇಂಗಳೇಶ್ವರ-586 203, ತಾ: ಬಸವನಬಾಗೇವಾಡಿ, ಜಿ: ವಿಜಯಪುರ	ಬಿ.ಎ	ಶ್ರೀ. ಬಿ.ಆಯ್.ಢವಳೇಶ್ವರ, 08538-243324, 9880820809, ssvptgvcbac@gmail.com
94	5243	ಗ್ರಾಮೀಣವಿದ್ಯಾವರ್ಧಕಸಂಘದ, ಜಿ.ವಿ.ವಿ. ಎಸ್. ಶಿಕ್ಷಣಮಹಾವಿದ್ಯಾಲಯ, , ಪೊ: ನಿಡಗುಂದಿ-586 213, ತಾ: ಬಸವನಬಾಗೇವಾಡಿ, ಜಿ:ವಿಜಯಪುರ	ಬಿ.ಇಡಿ	ಶ್ರೀ.ಡಿ.ಕೆ.ತಾಂಬೇಕರ, 9028782960, 9902157252, gvvsnidagundi@gmail.com, dattatreyatambekar61@gmail.com
95	5296	ಶ್ರೀಸಿದ್ಧಲಿಂಗೇಶ್ವರವಿದ್ಯಾಪೀಠಟ್ರಸ್ಟ್ನ್,, ಶಿಕ್ಷಣಮಹಾವಿದ್ಯಾಲಯ, , ಪೊ: ಇಂಗಳೇಶ್ವರ-586 203, ತಾ: ಬಸವನಬಾಗೇವಾಡಿ, ಜಿ:ವಿಜಯಪುರ	ಬಿ.ಇಡಿ	ಡಾ.ಜಗದೀಶಬಿ, 08358-243324, 9448391737, ssvptbedcollege@gmsail.com,drbjlm123@gmail.com

ಬೆಳಗಾವಿ ಜಿಲ್ಲೆಯ ಸಂಯೋಜಿತ ಮಹಾವಿದ್ಯಾಲಯಗಳ ವಿವರಣೆಗಳು

ಸರಕಾರಿ ಮಹಾವಿದ್ಯಾಲಯಗಳು

ಅ. ನಂ	ಕೊಡ್ ನಂ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸ	ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಇ–ಮೇಲ್ ವಿಳಾಸ
ಹುಕ್ಕೇರಿ ತಾಲೂಕು				
01	4016	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಹುಕ್ಕೇರಿ--591309, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ.	ಡಾ. ಎಸ್. ಶ್ರೀನಿವಾಸ 08333-266519,9844916922 gfgchukkeri@gmail.com
02	4023/ 9432	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ:ಪಾಶ್ಚಾಪೂರ--591122, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಎಂ.ಕಾಂ.	ಪ್ರೊ. ಬಸವರಾಜ. ವಾಯ್. ಶಿರಹಟ್ಟಿ 08333-261078, 9482242740 gfgcp2007@gmail.com, basavarajays@gamil.com
ಚಿಕ್ಕೋಡಿ ತಾಲೂಕು				
03	4014	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಿ. ಆರ್. ಸಿ. ಆಫೀಸ್ ಹತ್ತಿರ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಶ್ರೀ. ಆರ್. ಪಿ. ಕಾಗೆ (ಪ್ರ) 08338-272899, 9449518824 gfgcchikodi@gmail.com, rajkage@rediffmail.com
04	4026	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಸದಲಗಾ--591 239, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ	ಡಾ. ಎನ್. ಆರ್. ಪಾಟೀಲ 08338-251016,9483041378 gfgcsadalaga@gmail.com, kattikanksha@gmail.com
ಗೋಕಾಕ ತಾಲೂಕು				
05	4021	ಶ್ರೀ ಶ್ರೀಪಾದಬೋದ ಸ್ವಾಮಿಜಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಮೂಡಲಗಿ--591 312, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಬಿ. ಎಸ್. ಡಬ್ಲ್ಯೂ	ಡಾ. ಆರ್. ಬಿ. ಕೊಕಟನೂರ 08334-250083, 9480717112 sss.gfgcm@gmail.com, omakarsunstar@gmail.com
06	4015	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ.	ಶ್ರೀ. ಎ. ಪಿ. ಮುಲ್ಲಾ 08332-224171,9448630701, 9448815290, apmulla@gmail.com gfgcgokak4015@gmail.com,
ಅಥಣಿ ತಾಲೂಕು				
07	4011	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಐನಾಪೂರ--591303, ತಾ: ಅಥಣಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಪ್ರೋ. ಬಜರಂಗ ಎನ್. ಜಾಧವ 08339-254286, 168 9620471850, 8904644260 gfgcainapurcoll@gmail.com, bnjadhav4088@gmail.com
08	4012	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಪ್ರೊ. ಡಿ. ವಾಯ್. ಕಾಂಬಳೆ 08289-294088,7795341482 gfgcathani@gmail.com, kusanaldy@gmail.com
09	4020	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಕೊಕಟನೂರ--591 230, ತಾ: ಅಥಣಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ರೇಣುಕಾ ಎಮ್. ರಡ್ಡಿ 08289-257477,9902348096 gfgckokatanoor@gmail.com, rmreddy6@gmail.com
10	4028	ಮಲ್ಲಪ್ಪಾ ಯೇಗಪ್ಪಾ ಖ್ಯಾಡಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ತೆಲಸಂಗ--591 265, ತಾ: ಅಥಣಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ಉದಯಕುಮಾರ ಎಲ್. ದೊಡ್ಡಮನಿ 08289-294400,9886448702 smykgfgct.telsang@gmail.com, drudayakumarkumar@gmail.com
ರಾಯಬಾಗ ತಾಲೂಕು				
11	4024	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ರಾಯಬಾಗ--591 317, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಶ್ರೀ. ಎಲ್. ಬಿ. ಬನಶಂಕರಿ 08331-224563, 9731248480 gfgcraibag@gmail.com, lbbanshankari@gmail.com

ರಾಮದುರ್ಗ ತಾಲೂಕು				
12	4025	ಶ್ರೀಮತಿ. ಆಯ್.ಎಸ್. ಯಾದವಾಡ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿದ್ಯಾಚೇತನ ಆವರಣ, ಪೊ: ರಾಮದುರ್ಗ--591123, ತಾ: ರಾಮದುರ್ಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ಎ. ಎಸ್. ಲಾಲಸ... 08335-241545 8095748860 gfgcrmd@gmail.com, anand.lalsangi@gmail.com,
ಸವದತ್ತಿ ತಾಲೂಕು				
13	4027	ಶ್ರೀ. ಕೆ. ಎಂ. ಮಾಮನಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಕರೀಕಟ್ಟಿ ರಸ್ತೆ, ಪೊ: ಸವದತ್ತಿ--591 126, ತಾ: ಸವದತ್ತಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಪ್ರೊ. ಎಮ್. ಬಿ. ಬಾಗಡಿ , 08330-222060 9742843882 skmmgfgcsaundatti@gmail.com, mbbagadi@gmail.com
14	4352	ಶ್ರೀ. ಚಂದ್ರಶೇಖರ ಎಮ್. ಮಾಮನಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಹಿರಿಯ ಮಾದರಿ ಶಾಲೆ ಆವರಣ, ಪೊ: ಯರಗಟ್ಟಿ--591 129, ತಾ: ಸವದತ್ತಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ಈರಣ್ಣಾ ಎಸ್. ಭೂಸ್ತಳಿ 08337-254454 9886446405 yaragatticollege@yahoo.in, bhustaliiranna@gmail.com
ಬೈಲಹೊಂಗಲ ತಾಲೂಕು				
15	4022	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ನೇಸರಗಿ--591121, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಬಿ.ಎ	ಶ್ರೀ. ಎಮ್. ವಾಯ್. ಹಿತಾರಗೌಡರ 08288-275342 9481322735 gfgcnesargi022@gmail.com, myhitaragoudar@gmail.com
16	4019	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಕಿತ್ತೂರ--591 115, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಪ್ರೊ. ಮಾರುತಿ. ಎಮ್ 08228-293029 9538167386, 9448981541 gfgckittur@gmail.com, mmaruthil@gmail.com
ಬೆಳಗಾವಿ ತಾಲೂಕು				
17	4017	ಶ್ರೀಮತಿ. ಸೋಮವ್ವಾ ಚ. ಅಂಗಡಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಕೆ. ಕೆ. ಕೊಪ್ಪ--591 120, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಶ್ರೀ. ಎಮ್. ಎಸ್. ಮಾಳಗೆ 0831-2557011, 2557019 96117724178 gfgckkkoppa@yahoo.com, mohanmalage78@gmail.com
18	4013	ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಕಾಕತಿವೇಸ ರಸ್ತೆ, ಚೆನ್ನಮ್ಮ ವೃತ್ತದ ಹತ್ತಿರ, ಪೊ: ಬೆಳಗಾವಿ-590002, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀಮತಿ. ಮಮತಾ ವಿ. ನಾಯಕ 0831-2460197 9591539062 cte.belgaum@gmail.com
ಖಾನಾಪೂರ ತಾಲೂಕು				
19	4018	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಖಾನಾಪೂರ--591 120, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ	ಡಾ. ದೀಲಿಪ ಎಮ್. ಜವಳಕರ 08336-223083 7204020384 gfgc4018@gmail.com, aishdj@gmail.com
20	4397	ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಕೆ/ಆಫ್. ಎನ್. ಎಮ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಪೊ: ಬೀಡಿ-591 106, ತಾ: ಖಾನಾಪೂರ, ಜಿ: ಬೆಳಗಾವಿ	ಬಿ.ಎ., ಬಿ.ಕಾಂ., ಬಿ.ಎಸ್ಸಿ.	ಡಾ. ಆರ್. ಜಿ. ಕಟ್ಟಿ 08336-261708 9481658849 ravasaheb.katti@gmail.com, gfgc4397@gmail.com

ಘಟಕ ಮಹಾವಿದ್ಯಾಲಯ

1	4239	ಸಂಗೋಳ್ಳಿ ರಾಯಣ್ಣ, ಘಟಕ ಮಹಾವಿದ್ಯಾಲಯ, ಕೆ. ಡಿ. ದೇಶಪಾಂಡೆ ರೂರಲ್ ಆಯುರವೇದಿಕ ಕಾಲೇಜು, ಕೆ. ಆಯ್. ಎ. ಡಿ. ಬಿ. ಆಟೋನಗರ, ಪೊ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಎಂ.ಕಾಂ, ಎಂ.ಎ (ಕನ್ನಡ, ಇಂಗ್ಲೀಷ, ಅರ್ಥಶಾಸ್ತ್ರ)	ಪ್ರೊ. ಸಿ.ಎಂ.ತ್ಯಾಗರಾಜ 0831-2454360 9448697046 gfgcbgm@gmail.com, ma.dhavaleshwar@gmail.co

ಅನುದಾನಿತ ಮಹಾವಿದ್ಯಾಲಯಗಳ ವಿವರ. (ಬೆಳಗಾವಿ ಜಿಲ್ಲೆ)

ಅ ನಂ	ಕೊಡ್ ನಂ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸ	ಪ್ರಾಂಶುಪಾಲರ ಹೆಸರು ಮತ್ತು ದೂರವಾಣಿ ಸಂ
ಹುಕ್ಕೇರಿ ತಾಲೂಕು				
1	4301	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಶ್ರೀ. ಎಲ್. ಕೆ. ಖೋತ ವಾಣಿಜ್ಯ ಮಹಾವಿದ್ಯಾಲಯ, ಪೊ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಕಾಂ	ಡಾ. ಶ್ರೀಮತಿ. ಎಸ್. ಆಯ್. ಮಡಿವಾಳಪ್ಪಗೋಳ 9945286824, 7353989474 08333-273364 lkkhot@rediffmail.com, simkkh@rediffmail.com
2	4300	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಶಿವರುದ್ರೇಶ್ವರ ಕಲಾ ಮತ್ತು ಪಟ್ಟಣ ಪಂಚಾಯತ ವಿಜ್ಞಾನ ಮಹಾವಿದ್ಯಾಲಯ, , ಪೊ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ, ಬಿ.ಎಸ್ಸಿ	ಡಾ. ಪಿ ಆರ್. ಹಿರೇಮಠ 9480017744 08333-273316,273449 aascskv@rediffmail.com, sstpskv@gmail.com, prh_snk@rediffmail.com
3	4274	ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆ, ಎಸ್. ಎಸ್. ಎನ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕೋರ್ಟ ಸರ್ಕಲ ಹತ್ತಿರ, ಗೋಕಾಕ ರಸ್ತೆ, ಪೊ: ಹುಕ್ಕೇರಿ--591309, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಡಾ. ಎಸ್. ಎಸ್. ಗವತಿ 9449107940,08333-265110 principal.ssnaccollege@gmai.com, satishkumargawati@gmail.com
ಚಿಕ್ಕೋಡಿ ತಾಲೂಕು				
4	4288/ 9423	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಜಿ. ಐ. ಬಾಗೇವಾಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, , ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ(ಗಣಿತ)	ಡಾ. ಎಮ್. ಬಿ. ಕೋಥಳೆ 08338-220116,9449200570 klegib_npn@yahoo.co.in,
5	4251/ 9420	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿಕ್ಕೋಡಿ-ಅಂಕಲಿ ರಸ್ತೆ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ	ಡಾ. ಎಂ. ಟಿ. ಕುರಣಿ 08338-272176,272175 9448535729 kles_bkcc@rediffmail.com, mtkuranitm59@gmail.com
6	4213	ಲಠ್ಠೆ ಶಿಕ್ಷಣ ಸಂಸ್ಥೆ, ಶ್ರೀಮತಿ. ಕುಸುಮಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಶಾಂತಿ ನಗರ, ಪೊ:ಬೇಡಕಿಹಾಳ-ಶಮನೇವಾಡಿ--591 214, ತಾ: ಚಿಕ್ಕೋಡಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ವ್ಹಿ. ಆರ್. ಜೋರೆ 9448462597,08338-262064, principalkmacbdk@gmail.com, vijaykumarjore@gmail.com
ಗೋಕಾಕ ತಾಲೂಕು				
7	4282	ಮೂಡಲಗಿ ಶಿಕ್ಷಣ ಸಂಸ್ಥೆ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಮೂಡಲಗಿ--591312, ತಾ: ಗೋಕಾಕ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಡಾ. ಆರ್. ಎ. ಶಾಸ್ತ್ರೀಮಠ 9448860053,08334-251238 mudalagi_college@rediffmail.com, rajshekhar_sr@yahoo.com
8	4260	ಡಾ. ಬಿ. ಆರ್. ಅಂಬೇಡ್ಕರ ವಿದ್ಯಾಸಂಸ್ಥೆಯ, ಶ್ರೀ. ಬಿ. ಶಂಕರಾನಂದ ರಾಷ್ಟ್ರೀಯ ಕಲಾ ಮಹಾವಿದ್ಯಾಲಯ, , ಪೊ: ಘಟಪ್ರಭಾ--591306, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ	ಶ್ರೀ. ಸಿ. ಜಿ. ಹೊಂಕಂದವರ 9731237111 sbsnac@gmail.com,
9	4261/ 9428	ಗೋಕಾಕ ಶಿಕ್ಷಣ ಸಂಸ್ಥೆ, ಜಿ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವೇಶ್ವರ ವೃತ್ತ, ಕೋರ್ಟ ಸರ್ಕಲ್ ಹತ್ತಿರ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಎಂ.ಕಾಂ. ಎಂ.ಎಸ್ಸಿ(ರಸಾಯನಶಾಸ್ತ್ರ, ಭೌತಶಾಸ್ತ್ರ), ಎಂ.ಎ (ಅರ್ಥಶಾಸ್ತ್ರ),	ಡಾ. ಎಸ್. ಎಸ್. ತೆರದಾಳ 9844008078 08332-226592, 225141 08332-224151 jssgokak@gmail.com,

ಅಥಣಿ ತಾಲೂಕು				
10	4202	ಕೆ. ಎಲ್. ಇ.ಸಂಸ್ಥೆ, ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿಜಿ ಕಲಾ. ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, , ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ,	ಶ್ರೀ. ಆರ್. ಎಫ್. ಇಂಚಲ್ 9901071980, ,08289-251173 ssmsatn@gmail.com, rfinchal@gmail.com
11	4275	ಶ್ರೀ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ, ಶಿವಾನಂದ ಮಹಾವಿದ್ಯಾಲಯ, , ಪೊ: ಕಾಗವಾಡ--591223, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ. ಬಿ.ಕಾಂ, ಬಿ.ಬಿ.ಎ	ಡಾ. ಜಿ. ಜಿ. ಕರಲಟ್ಟಿ 9739410610,08339-264653 shivanandcollegekagwad@gmail.com, girish.karalatti@gmail.com,
ರಾಯಬಾಗ ತಾಲೂಕು				
12	4295/ 9438	ಶಿಕ್ಷಣ ಪ್ರಸಾರಕ ಮಂಡಳ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ರಾಯಬಾಗ--591 317, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಎಂ.ಕಾಂ.	ಪ್ರೋ. ಪಿ. ಬಿ. ಮುನ್ಯಾಳ 9632056363,08331-225210 accraibag@gmail.com
13	4280	ಡಾ. ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಸಂಸ್ಥೆ, ಬಿ. ಶಂಕರಾನಂದ ಕಲಾ ಮಹಾವಿದ್ಯಾಲಯ, ಶ್ಯಾಮ ನಗರ, ಪೊ: ಕುಡಚಿ--591 311, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ಅಶೋಕ ಎಸ್. ಕಾಂಬಳೆ 9632198347, 9620929316, 08331-235392 bsartscollege@gmail.com
14	4268/ 4318	ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಸಿ.ಎ	ಪ್ರೊ. ಎ. ಡಿ. ಟೊನಗೆ 08331-257853 9448875221 svesaccharugeri@gmail.com, adtonage@gmail.com
ರಾಮದುರ್ಗ ತಾಲೂಕು				
15	4298	ವಿದ್ಯಾ ಪ್ರಸಾರಕ ಸಮಿತಿ, ಸಿ. ಎಸ್. ಬೆಂಬಳಗಿ ಕಲಾ, ಶಾ. ಎಂ. ಆರ್. ಪಾಲರೇಶಾ ವಿಜ್ಞಾನ ಮತ್ತು ಜಿ. ಎಲ್. ರಾಠಿ ವಾಣಿಜ್ಯ ಮಹಾವಿದ್ಯಾಲಯ, ಪೋರ್ಟ್, ಪೊ: ರಾಮದುರ್ಗ--591123, ತಾ: ರಾಮದುರ್ಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಪ್ರೊ. ಎಸ್. ಎಸ್. ಕೊಡತೆ 9448693107 08335-242094 principal_csb@yahoo.co.in, sskeng60@gmail.com
16	4309	ದಿ. ಬೆಳಗಾವಿ ಪೀಪಲ್ಸ ಶಿಕ್ಷಣ ಸಂಸ್ಥೆ, ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ತುರನೂರ--5911 23, ತಾ: ರಾಮದುರ್ಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಪ್ರೊ. ಜಗನ್ನಾಥರೆಡ್ಡಿ. ಎಸ್. ಚಿತಕೂರ 08335-242587, 9591163696 principalvbfg@gmail.com, jschitkoor@gmail.com
ಸವದತ್ತಿ ತಾಲೂಕು				
17	4307	ಕೆ. ಎಲ್. ಇ.ಸಂಸ್ಥೆ, ಎಸ್. ವಿ. ಎಸ್. ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಸವದತ್ತಿ--591126, ತಾ: ಸವದತ್ತಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಡಾ. ಎಸ್. ಸಿ. ಮಠಪತಿ 08330-222311 9480220632 klesvsbellubbicollege@gmail.com, drsemathapati@gmail.com
ಬೈಲಹೊಂಗಲ ತಾಲೂಕು				
18	4208/ 9435	ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ, ಜಿ.ಜಿ. ದೇಶನೂರ ಕಲಾ, ಬಿ. ಎಂ. ಪಾಟೀಲ ವಾಣಿಜ್ಯ ಮತ್ತು ಎಸ್. ವ್ಹಿ. ಸಾಧುನವರ ವಿಜ್ಞಾನ ಮಹಾವಿದ್ಯಾಲಯ, , ಪೊ: ಬೈಲಹೊಂಗಲ--591 102, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ.	ಶ್ರೀಮತಿ. ಎಸ್. ಸಿ. ದೇಸಾಯಿ 961124099, 9482128167, 08288-237211, 233180 krcesblh@gmail.com, shobhavati.desai@gmail.com
19	4279	ಕಿತ್ತೂರ ನಾಡ ವಿದ್ಯಾವರ್ಧಕ ಸಂಘ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಂಸ್ಥಾನ ಕಲ್ಮಠದ ಆವರಣ, ಪೊ: ಕಿತ್ತೂರ--591 115, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಡಾ. ಜಿ. ಕೆ. ಭೂಮನಗೌಡರ್ 9632136631, 08288-286243 knvvs.kittur@gmail.com, gkbgoudar64@gmail.com
ಬೆಳಗಾವಿ ತಾಲೂಕು				
20	4221/ 9418	ಸನ್ಮತಿ ಶಿಕ್ಷಣ ಸಹಕಾರ ಸಮಿತಿ, ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ಸಮಿತಿ ಆವರಣ, ನೆಹರು ನಗರ,, ಪೊ: ಬೆಳಗಾವಿ--590 010, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ, ಎಂ.ಕಾಂ	ಪ್ರೊ. ಎನ್. ಐ. ಗಡಾದ 9482635793, 7795574752, 0831-2472228,4208443 nirmalagadad@yahoo.com, mpmccbbgm@gmail.com
21	4227/	ಮರಾಠಾ ಮಂಡಳ, ಮರಾಠಾ ಮಂಡಳದ ವಾಣಿಜ್ಯ	ಬಿ.ಎ, ಬಿ.ಕಾಂ.	ಡಾ. ಎ. ಬಿ. ಪವಾರ

	9427	ಮಹಾವಿದ್ಯಾಲಯ, 1007, ಮಾಳ ಮಾರುತಿ ಬಢಾವಣೆ, ಪೋಲಿಸ ಪರೇಡ ಮೈದಾನದ ಹತ್ತಿರ, ಪೊ: ಬೆಳಗಾವಿ--590016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ. (ರಸಾಯನಶಾಸ್ತ್ರ)	0831-2472982, 2475363, 2475362 9481109038 mmcollegebgm@gmail.com, abpawar999@gmail.com
22	4226/ 9437	ಅಂಜುಮನ-ಇ-ಇಸ್ಲಾಂ, ಅಂಜುಮನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಜಿಲ್ಲಾ ಕೋರ್ಟ ಎದುರಿಗೆ, ಪೊ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಎಂ.ಕಾಂ.	ಡಾ. ಎಚ್. ಐ. ತಿಮ್ಮಾಪೂರ Ress 2478661 0831-2426166 9448634403 anjumancollegebgm@yahoo.com, timmapurhi@yahoo.com
23	4222/ 9426	ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ, ಭಾವುರಾವ ಕಾಕತ್ಕರ ಮಹಾವಿದ್ಯಾಲಯ, ಜ್ಯೋತಿ ಕಂಪೌಂಡ್, ಕ್ಲಬ್ ರಸ್ತೆ, ಪೊ: ಬೆಳಗಾವಿ--590001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ (ರಸಾಯನಶಾಸ್ತ್ರ)	ಡಾ. ಎಸ್. ಎನ್. ಪಾಟೀಲ, 9480398120, 0831-2469512, 2425958 bkcollegebgm@gmail.com, snp_bgm@rediffmail.com
24		ಕೆ. ಎಲ್. ಇ. ಸಂಸ್ಥೆ, ಲಿಂಗರಾಜ ಮಹಾವಿದ್ಯಾಲಯ, ಕಾಲೇಜು ರಸ್ತೆ, ಪೊ: ಬೆಳಗಾವಿ--590 001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಬಿ.ಎ, ಎಂ.ಎ (ಇಂಗ್ಲೀಷ, ಅರ್ಥಶಾಸ್ತ್ರ), ಎಂ.ಕಾಂ, ಎಂ.ಬಿ.ಎ.	ಡಾ. ಆರ್. ಎಮ್. ಪಾಟೀಲ, 0831-2420027 9481982242, 9972816349
25	4216/ 9437	ಕೆ. ಎಲ್. ಇ. ಸಂಸ್ಥೆ, ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ, ಕಾಲೇಜು ರಸ್ತೆ, ಪೊ: ಬೆಳಗಾವಿ--590 001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎಸ್ಸಿ, ಬಿ.ಸಿ.ಎ, ಎಂ.ಎಸ್ಸಿ (ಗಣಿತ, ಭೌತಶಾಸ್ತ್ರ), ಎಂ.ಸಿ.ಎ	ಡಾ. ವ್ಹಿ. ಡಿ. ಎಳಮಲಿ 9448152629, 0831-2420435 yalamalivd@yahoo.co.in, rlscibgm@gmail.com,
26	4219/ 9415	ಕರ್ನಾಟಕ ಲಾ ಸೊಸೈಟಿ, ಗೋಗಟೆ ವಾಣಿಜ್ಯ ಮಹಾವಿದ್ಯಾಲಯ, ಟಿಳಕವಾಡಿ, ಪೊ: ಬೆಳಗಾವಿ--590 006, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ, ಎಂ.ಕಾಂ, ಬಿ.ಬಿ.ಎ, ಬಿ.ಸಿ.ಎ	ಡಾ. ಎಚ್. ಎಚ್. ವೀರಾಪೂರ 9448578516, 0831-2405504 principal@gccbgm.org,
27	4217/ 9416	ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆ, ರಾಣಿ ಪಾರ್ವತಿ ದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಟಿಳಕವಾಡಿ, ಪೊ: ಬೆಳಗಾವಿ--590 006, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ,ಯೋಗಾ, ಬಿ.ಬಿ.ಎ,	ಶ್ರೀಮತಿ. ಎ. ಎ. ದೇಸಾಯಿ 9886225240, 0831-2485079 rpd_principal@rediffmail.com, rpdprincipal@gmail.com, achaladesai@gmail.com, rpdbba@rediffmail.com,
28	4218/ 9413	ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆ, ಗೋವಿಂದರಾಮ ಸಕ್ಸಾರಿಯಾ ವಿಜ್ಞಾನ ಮಹಾವಿದ್ಯಾಲಯ, ಟಿಳಕವಾಡಿ, ಪೊ: ಬೆಳಗಾವಿ--590 006, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎಸ್ಸಿ, ಬಿ.ಸಿ.ಎ ಎಂ.ಎಸ್ಸಿ(ರಸಾಯನ ಶಾಸ್ತ್ರ)	ಶ್ರೀ. ಎ. ಕೆ. ಮೆನಸೆ ,9448347452 /ಶ್ರೀ. ಎನ್. ಡಿ. ಹೆಗಡೆ, 9449801450, 9986166434 0831-4244524, 2485193 princial.gss@gmail.com, gssbca@gmail.com, hegdend@gmail.com,
ಖಾನಾಪೂರ ತಾಲೂಕು				
29	4278	ಮರಾಠಾ ಮಂಡಳ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹೊಸ ಕಟ್ಟಡ, ಗೋವಾ ರಸ್ತೆ, ಪೊ: ಖಾನಾಪೂರ--591302, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಪ್ರೊ. ಎಸ್. ಜಿ. ಸೊನ್ನದ 973576890, 968648887 08336-222461 mmcollegeknp@gmail.com, siddaramsonnad4278@gmail.com
ಬಿ.ಇಡಿ. ಮತ್ತು ಬಿ.ಪಿ.ಇಡಿ. ಮಹಾವಿದ್ಯಾಲಯಗಳು				
ಬೆಳಗಾವಿ ತಾಲೂಕು				
30	4225	ಕನಕದಾಸ ಶಿಕ್ಷಣ ಸಮಿತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಾ ಶಿಕ್ಷಣ ಮಹಾವಿದ್ಯಾಲಯ, ನೆಹರು ನಗರ, ಪೊ: ಬೆಳಗಾವಿ--590010, ತಾ: ಬೆಳಗಾವಿ, ಜಿ. ಬೆಳಗಾವಿ	ಬಿ.ಇಡಿ	ಡಾ. ಎ. ಎಲ್. ಪಾಟೀಲ 0831-2470142 9448814626 ksrceb10@gmail.com, alpatil626@gmail.com
aPÉÆÃr vÁ®ÆPÀÄ				
31	4252	ಚೌಸನ್ ಶಿಕ್ಷಣ ಸಂಸ್ಥೆ, ಚೌಸನ್ ಶಿಕ್ಷಣ ಮಹಾವಿದ್ಯಾಲಯ, ಚೌಗಲೆ ಹಿಲ್ಸ, ನಿಪ್ಪಾಣಿ ರಸ್ತೆ, ಪೊ: ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ. ಬೆಳಗಾವಿ	ಬಿ.ಇಡಿ	ಡಾ. ತನುಜಾ ಎಸ್. ಕುಮಾರ 08338-272367 9845961036 shrividyasagarbedcollege55@gmail.com
ಬೈಲಹೊಂಗಲ ತಾಲೂಕು				
32	4209	ಕಿತ್ತೂರು ರಾಣಿ ಚನ್ನಮ್ಮಾ ಶಿಕ್ಷಣ ಸಂಸ್ಥೆ, ಶಿಕ್ಷಣ	ಬಿ.ಇಡಿ	ಶ್ರೀಮತಿ. ಎಂ. ಬಿ. ತಲ್ಲೂರ

		ಮಹಾವಿದ್ಯಾಲಯ, ಪೋ: ಬೈಲಹೊಂಗಲ--591102, ತಾ: ಬೈಲಹೊಂಗಲ, ಜಿ: ಬೆಳಗಾವಿ		08288-233389 09964471107 principalkrcesbedcollege@gmail com, maharaj710[illegible]ail.com

ಅನುದಾನರಹಿತ ಮಹಾವಿದ್ಯಾಲಯಗಳ ವಿವರ. ಬೆಳಗಾವಿ ಜಿಲ್ಲೆ

ಅ ನಂ	ಕೊಡ್ ನಂ	ಮಹಾವಿದ್ಯಾಲಯದ ಹೆಸರು ಮತ್ತು ವಿಳಾಸ	ಕೋರ್ಸ	ಪ್ರಾಂಶುಪಾಲರ ಹೆಸರು ಮತ್ತು ದೂರವಾಣಿ ಸಂಖ್ಯೆ
ಹುಕ್ಕೇರಿ ತಾಲೂಕು				
1	4305	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಸಮಾಜ ಕಾರ್ಯ ಮಹಾವಿದ್ಯಾಲಯ, ಪೋ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎಸ್.ಡಬ್ಲ್ಯೂ	ಶ್ರೀ. ಬಿ. ಆಯ್. ಹಬ್ಬಾಳಿ 9448636015, 9538112800, 08333-273449, 273364 sdvbsw@gmail.com, bihebbali@gmail.com
2	4302	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಕಾಲೇಜ ಆಫ್ ಬಿಜಿನೆಸ ಅಡ್ಮಿನಿಸ್ಟ್ರೇಷನ್, , ಪೋ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಬಿ.ಎ	ಪ್ರೊ. ಶ್ರೀಮತಿ. ಹೇಮಾ ಶಂಕರ ಪಾಟೀಲ 9343379726, 984437368908333-272369,2446228 bbacollege@rediffmail.com, hema-2104@rediffmail.com
3	4306	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಕಾಲೇಜ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಪೋ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಸಿ.ಎ	ಶ್ರೀ. ಬಿ. ಆಯ್. ಹಬ್ಬಾಳಿ 944863601508333-273449,273364 sdvsbca2007@gmail.com, bihebbali@gmail.com
4	9425	ಶ್ರೀ ದುರದುಂಡೇಶ್ವರ ವಿದ್ಯಾ ಸಂವರ್ಧಕ ಸಂಘ, ಅನ್ನಪೂರ್ಣಾ ಇನಸ್ಟಿಟ್ಯೂಟ ಆಫ್ ಮ್ಯಾನೇಜಮೆಂಟ ರಿಸರ್ಚ, ಪ್ಲಾಟ ನಂ-22ಎ,2, ಹಳೆ ಪಿ.ಬಿ.ರಸ್ತೆ, ಪೋ: ಸಂಕೇಶ್ವರ--591313, ತಾ: ಹುಕ್ಕೇರಿ, ಜಿ: ಬೆಳಗಾವಿ	ಎಂ.ಬಿ.ಎ	ಡಾ. ಎ. ಪಿ. ಬಿರಾದರ, 08333-296107 9448578860, 9986087407, aimrmba@gmail.com, madhurihebbalkar@gmail.com
5	4396	ಮಗದುಮ್ಮ ಎಜ್ಯುಕೇಷನ್ ಮತ್ತು ಸೋಶಿಯಲ್ ಫೌಂಡೇಶನ್, ಶ್ರೀಮತಿ. ಮಂಗಲಾ ಕಾಡಪ್ಪಣ್ಣಾ ಮಗದುಮ್ಮ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನಿಡಸೋಸಿ ರಸ್ತೆ, ಪೋ: ಸಂಕೇಶ್ವರ--591313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಪ್ರೊ. ಪ್ರಕಾಶ. ಬ. ಗಾವಡಿ 08333-274212,9449715948 prakashbgavadi@gmail.com
6	4287	ಶ್ರೀ ಮನ್ ನಿರಂಜನ ಜಗದ್ಗುರು ಪಂಚಮ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳ ಟ್ರಸ್ಟ, ಬಿ. ಸಿ. ಎ ಮಹಾವಿದ್ಯಾಲಯ, ಪೋ: ನಿಡಸೋಸಿ--591 236, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಸಿ.ಎ	ಶ್ರೀ. ಎಸ್. ಎಸ್. ಮಾನಗಾವೆ 08333-278346,9902865686 sjpnbca4287new@gmail.com, sagarmanagave@rediffmail.com,
7	4250	ಶ್ರೀ.ಭರತೇಶವಿದ್ಯಾಮಂಡಳಭರತೇಶಶಿಕ್ಷಣಮಹಾವಿದ್ಯಾಲಯಶ್ರೀಭರತೇಶಗುರುಕುಲಆವರಣ, ರೈಲ್ವೆಸ್ಟೇಶನ್ರಸ್ತೆ, ಪೋ: ಬೆಲ್ಲದಬಾಗೇವಾಡಿ-591 305ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಇಡಿ.	ಡಾ. ವ್ಹಿ. ಎಲ್. ಪೂಜಾರಿ 9448436668,08333-267274 bharateshcollegeofeducation@rediffmail.com, vijaynanda123@rediffmail.com
8		ವಿಶ್ವನಾಥ ಮಲ್ಲಪ್ಪಾ ಕತ್ತಿ ಸ್ಮಾರಕ ಧರ್ಮಾರ್ಥ ಟ್ರಸ್ಟ, ವ್ಹಿ.ಎಂ. ಕತ್ತಿ ವಿಜ್ಞಾನ ಮಹಾವಿದ್ಯಾಲಯ, ಪೋ:ಬೆಲ್ಲದ-ಬಾಗೇವಾಡಿ-591 305 ತಾ-ಹುಕ್ಕೇರಿ, ಜಿ:ಬೆಳಗಾವಿ.	.ಬಿ.ಎಸ್ಸಿ.	ಪ್ರೊ. ವ್ಹಿ. ಎಸ್. ಹೂಗಾರ 9164465251, 7090804026
9	4392	ಶ್ರೀ. ಬಸವೇಶ್ವರ ಶಿಕ್ಷಣ ಸಂಸ್ಥೆಯ, ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, , ಪೋ: ಹಿಡಕಲ್ ಡ್ಯಾಂ--591107, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ.	ಕುಮಾರಿ. ರಂಜನಾ ಗು. ತಳವಾರ, 9449400923, 08333-263541 principalsbes@gmail.com
10	4273	ಶ್ರೀ. ಎಲ್. ಕೆ. ಖೋತ ನವೋದಯ ಪ್ರತಿಷ್ಠಾನ, ಶ್ರೀ. ಎಲ್. ಕೆ. ಖೋತ ಕಲಾ ಪದವಿ ಮಹಾವಿದ್ಯಾಲಯ, , ಪೋ:ಹೆಬ್ಬಾಳ--591 221, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಎ	ಶ್ರೀಮತಿ. ಎಸ್. ಬಿ. ಢಂಗ 08333-275908,9980707995 snerali@ymail.com, shrilkkhotcollegehebbal@gmail.com,
11	4311	ಯಮಕನಮರಡಿ ವಿದ್ಯಾ ವರ್ಧಕ ಸಂಘ, ಕಲಾ ಮಹಾವಿದ್ಯಾಲಯ, , ಪೋ: ಯಮಕನಮರಡಿ--591245, ತಾ: ಹುಕ್ಕೇರಿ, ಜಿ:ಬೆಳಗಾವಿ	ಬಿ.ಎ	ಶ್ರೀ. ಎ. ಎಸ್. ಗುತ್ತಿ 08333-276832,9945960749 yvsartscollege@gmail.com, asgutti@gmail.com
12	4417	ಸಹಕಾರಿ ಶಿಕ್ಷಣ ಸಂಸ್ಥೆ, ವಾಣಿಜ್ಯ ಮಹಾವಿದ್ಯಾಲಯ,	ಬಿ.ಕಾಂ.	ಅರುಣಾ ಪಿ. ಸೂಜಿ, 08333-

		ಪೊ: ಯಮಕನಮರಡಿ--591246, ತಾ: ಹುಕ್ಕೇರಿ, ಜಿ: ಬೆಳಗಾವಿ		276359/8880683903 cesdegreecollege806@gmail.com, arunaandooo03@gmail.com
ಚಿಕ್ಕೋಡಿ ತಾಲೂಕು				
13	4331	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಜಿ.ಐ.ಬಾಗೇವಾಡಿ ಕಾಲೇಜು ಆವರಣ, ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಬಿ.ಎ	ಶ್ರೀ. ನಚಿಕೇತ ಹಣಮಂತಗೌಡ, 9845764365, 08338-221516, 8296509630 klebcabba@gmail.com, nachi89@gmail.com
14	4423	ಕೆ. ಎಲ್.ಇ. ಸಂಸ್ಥೆಯ, ವಾಣಿಜ್ಯ ಪದವಿ ಮಹಾವಿದ್ಯಾಲಯ, ಅಕ್ಕೋಳ ರಸ್ತೆ, ಪೊ: ನಿಪ್ಪಾಣಿ-591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಕಾಂ.	ಶ್ರೀ. ಎಲ್. ಆರ್. ಮಾಳಿ 9538592824 klesdccnpn@gmail.com, luckycce70@gmail.com
15	4293	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಕಾಲೇಜ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಜಿ.ಐ.ಬಾಗೇವಾಡಿ ಕಾಲೇಜು ಆವರಣ, ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಸಿ.ಎ	ಶ್ರೀ. ಆನಂದ ತಾಂವಶಿ 9886162440,08338-221516 klesdccnpn@gmail.com, luckycce70@gmail.com
16	4289	ವಿದ್ಯಾ ಸಂವರ್ಧಕ ಮಂಡಳ, ಕಾಲೇಜ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಪ್ರವಾಸಿ ಮಂದಿರ ಹಿಂದೆ, ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಸಿ.ಎ	ಶ್ರೀ. ಎಸ್. ಬಿ. ಪಾಟೀಲ 08338-222242,9620131146 info.vsm4289@gmail.com, ashidu28@gmail.com
17	4289	ವಿದ್ಯಾ ಸಂವರ್ಧಕ ಮಂಡಳ, ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಪ್ರವಾಸಿ ಮಂದಿರ ಹಿಂದೆ, ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಬಿ.ಎ	ಶ್ರೀ. ಎಸ್. ಬಿ. ಪಾಟೀಲ 08338-222422,9620131146 info.vsm4289@gmail.com, ashidu28@gmail.com
18	4400	ವಿದ್ಯಾ ಸಂವರ್ಧಕ ಮಂಡಳ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಶಿಂತ್ರೆ ಕಾಲೋಣಿ, ಪೊ: ನಿಪ್ಪಾಣಿ--591 238, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಪ್ರೋ. ಸಿ. ಆರ್. ಜೋಶಿ 9986012100, 08338-222242 vsm4400degree@gmail.com, ashidu28@gmail.com,
19	4399	ಸಹಕಾರ ಶಿಕ್ಷಣ ಮತ್ತು ಸಮಾಜ ಅಭಿವೃದ್ಧಿ ಸಂಸ್ಥೆ, ಛತ್ರಪತಿ ಶೀವಾಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ನಿಪ್ಪಾಣಿ-ಜತ್ರಾಟ ರಸ್ತೆ, ಪೊ: ನಾಂಗನೂರ-ನಿಪ್ಪಾಣಿ--591241, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ರಮೇಶ ರಾಜಾರಾಮ ರಾಬತೆ, 8050513772,08333-276855 mswrameshr@gmail.com, chatrapatishivajidegreecollege@gmail.om
20	4256	ಚಿಕ್ಕೋಡಿ ತಾಲೂಕಾ ಶಿಕ್ಷಣ ಸಂಸ್ಥೆ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಆರ್. ಡಿ.ಪ್ರೌಢ ಶಾಲೆ ಆವರಣ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಎಲ್. ಎಸ್. ಹಳ್ಳಪ್ಪನವರ 9880263336 08338-272250 cte4256@gmail.com, halleppanavar1954@gmail.com
21	4402	ಸಿ. ಎಲ್. ಇ. ಸಂಸ್ಥೆಯ, ಪದವಿ ಮಹಾವಿದ್ಯಾಲಯ, ಬಸವ ವೃತ್ತ ಹತ್ತಿರ, ಪೊ: ಚಿಕ್ಕೋಡಿ-591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ಎಸ್. ಎಸ್. ಮೆಟಗುಡ್ಡ 7411486177 cledegreecollege@gmail.com, siddumetagudd@gmail.com
22	4251	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಸವಪ್ರಭು ಕೊರೆ ಮಹಾವಿದ್ಯಾಲಯ ಆವರಣ ಚಿಕ್ಕೋಡಿ-ಅಂಕಲಿ ರಸ್ತೆ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಬಿ.ಎ	ಪ್ರೋ. ಸಂದೀಪ ಕೊಡಚ, 8880581926, 08338-272821, kles_bkcc@rediffmail.com, mtkuranitm59@gmail.com
23	4251	ಕೆ. ಎಲ್.ಇ. ಶಿಕ್ಷಣ ಸಂಸ್ಥೆ, ಕಾಲೇಜ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಬಸವಪ್ರಭು ಕೊರೆ ಮಹಾವಿದ್ಯಾಲಯ ಆವರಣಚಿಕ್ಕೋಡಿ-ಅಂಕಲಿ ರಸ್ತೆ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಸಿ.ಎ	ಪ್ರೊ. ವಿ. ಸಿ. ಹಳ್ಳೂರ 9986989511, 9483874475 08338-272176,2422735 kle_bbabcackd@rediffmail.com, sandeepkudache@gmail.com
24	9421	ಚೌಸನ ಶಿಕ್ಷಣ ಸಂಸ್ಥೆ, ಚೌಸನ ಶಿಕ್ಷಣ (ಎಂ.ಇಡಿ) ಮಹಾವಿದ್ಯಾಲಯ, ಚೌಗಲೆ ಹಿಲ್ಸ್, ಚಿಕ್ಕೋಡಿ-ನಿಪ್ಪಾಣಿ ರಸ್ತೆ, ಪೊ. ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಎಂ.ಇಡಿ	ಶ್ರೀಮತಿ. ತನುಜಾ. ಎಸ್. ಕುಮಾರ 08338-272367 9845961036, 9740961854 chauson1985@gmail.com, tanujaaskumar@yahoo.co.in
25	4316	ಸಹಕಾರ ಶಿಕ್ಷಣ ಮತ್ತು ಸಮಾಜ ಅಭಿವೃದ್ಧಿ ಸಂಸ್ಥೆ, ಸ್ವಾಮಿ ವೀವೆಕಾನಂದ ಕಾಲೇಜ ಆಫ್ ಕಂಪ್ಯೂಟರ	ಬಿ.ಸಿ.ಎ	ಕುಮಾರಿ. ಪಲ್ಲವಿ. ಎನ್. ಮಾನೆ, 8672790801, 9686500583, 08338-

		ಅಪ್ಲಿಕೇಷನ್ ಮಹಾವಿದ್ಯಾಲಯ, ಯಕ್ಸಂಬಾ-ಚಿಕ್ಕೋಡಿ ರಸ್ತೆ, ಪೊ: ನಣದಿ--591244, ತಾ: ಚಿಕ್ಕೋಡಿ, ಜಿ: ಬೆಳಗಾವಿ		276855 sweetsexamba@gmail.com, svbcananadi@gmail.com,
26	4327/ 9436	ಸಹಕಾರ ಶಿಕ್ಷಣ ಮತ್ತು ಸಮಾಜ ಅಭಿವೃದ್ಧಿ ಸಂಸ್ಥೆ, ಮೌಲಾನಾ ಅಬುಲ ಕಲಾಂ ಆಝಾದ ಬಿ.ಎಸ್.ಡಬ್ಲ್ಯೂ ಮಹಾವಿದ್ಯಾಲಯ, ಯಕ್ಸಂಬಾ-ಚಿಕ್ಕೋಡಿ ರಸ್ತೆ, ಪೊ: ನಣದಿ--591244, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ	ಶ್ರೀ. ಅಪ್ಪಾಸಾಹೆಬ ಬಿ. ಅಕ ಜ, 08338276855,9686500585, makabsw@gmail.com, sweetsexamba@gmail.com
27	4386	ಸಹಕಾರ ಶಿಕ್ಷಣ ಮತ್ತು ಸಮಾಜ ಅಭಿವೃದ್ಧಿ ಸಂಸ್ಥೆ, ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಯಕ್ಸಂಬಾ-ಚಿಕ್ಕೋಡಿ ರಸ್ತೆ, ಮು:ನಣದಿ, ಪೊ:ಯಕ್ಸಂಬಾ--591 244, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಕಾಂ, ಬಿ.ಎಸ್ಸಿ	ಶ್ರೀ. ಗಣಪತಿ ಗಂಗಾಧರ ಕಮತೆ 9448560276, 9591972038 08338-276855,276924 sweetsbjsc@gmail.com,
28	4370	ದಿ. ಜನತಾ ಶಿಕ್ಷಣ ಸಂಸ್ಥೆ, ಚನಬಸಪ್ಪಾ ಕರಾಳೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಯಕ್ಸಂಬಾ--591 244, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ವಿ. ಎಸ್. ಮಾದಿಗ, 9019609915 08338-276040, jesexamba@gmail.com, ckdegreeexamba@gmail.com, vsmsadalaga@gmail.com
29	4387	ಕೆ. ಎಲ್. ಇ. ಸಂಸ್ಥೆ, ಪದವಿ ಮಹಾವಿದ್ಯಾಲಯ, ಕಾಡಾಪೂರ ರಸ್ತೆ, ಪೊ: ಅಂಕಲಿ--591213, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಬಿ.ಎ. ಮಿರ್ಜೆ 9481739798, 08338-254990 kledegreeank@gmail.com, mirje.b@gmail.com
30	4413	ಶ್ರೀ. ವೀರಶೈವ ವಿದ್ಯಾ ಸಂಸ್ಥೆಯ, ಅಮರ ಶಿವಶ್ರೀ ಎಮ್. ಎಮ್. ಥರ್ಮೋಜಿ ಯೋಗ ಮಹಾವಿದ್ಯಾಲಯ, ಎನ್. ಎಮ್. ರೋಡ್, ನೌಕರರ ಭವನ, ಆರ್. ಡಿ. ಹೈಸ್ಕೂಲ ಎದುರಿಗೆ, ಪೋ: ಚಿಕ್ಕೋಡಿ–591201, ಜಿ: ಬೆಳಗಾವಿ.	ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗಾ	ಶ್ರೀ. ಡಿ. ಬಿ. ಪಟವರ್ಧನ , 9880456134, 9448693001 08333-292665) basavnil12@gmail.com, aravindvivanharale@gmail.com,
ಗೋಕಾಕ ತಾಲೂಕು				
31	4276/ 4359	ಶ್ರೀ. ರಾಮಲಿಂಗೇಶ್ವರ ಎಜ್ಯುಕೇಶನ್ ಸೊಸಾಯಿಟಿ, ಎಸ್. ಆರ್. ಇ. ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಕಲ್ಲೋಳಿ--591 224, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ,	ಶ್ರೀ. ಸುರೇಶ. ಭೀಮಪ್ಪಾ. ಹನಗಂಡಿ 08332-284444, 9739699410 sresfgckalloli@gmail.com, suresh.hanagandi@gmail.com
32	4283	ರೂರಲ್ ಡೆವಲಪ್ ಮೆಂಟ ಸೊಸಾಯಿಟಿ, ಬಿ. ಎಸ್. ಡಬ್ಲ್ಯೂ ಮಹಾವಿದ್ಯಾಲಯ, ಲಕ್ಷ್ಮೀ ನಗರ, ಪೊ: ಮೂಡಲಗಿ--591 312, ತಾ: ಗೋಕಾಕ, ಜಿ: ಬೆಳಗಾವಿ	ಬಿ. ಎಸ್. ಡಬ್ಲ್ಯೂ	ಶ್ರೀ. ಶ್ರೀನಿವಾಸ ಆಜೂರ 9742239957, 9945768342 08334-250386 rdsmudalgi1992@gmail.com
33	797	ಶ್ರೀ ರೇವಣ ಸಿದ್ದೇಶ್ವರ ರೂರಲ್ ಡೆವಲಪಮೆಂಟ್ ಆಂಡ್ ವೆಲ್ಪೇರ್ ಸೊಸೈಟಿ, ಡಾ. ಎಂ. ಪಿ. ನಾಡಗೌಡ ಕಲಾ ಮಹಾವಿದ್ಯಾಲಯ, ಪೊ: ಘಟಪ್ರಭಾ--591306, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ	ಶ್ರೀಮತಿ. ಎಸ್. ಎಸ್. ವಾಜಂತ್ರಿ 7411547124/ 9448111131 08332-286331 revansiddeshwar71@gmail.com,
34	4407	ಶಾಲಿನಿ ರೂರಲ್ ಡೆವಲಪಮೆಂಟ್ ಸೋಸೈಟಿಯ, ಶಾಲಿನಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪೊ: ಮಲ್ಲಾಪೂರ ಪಿ.ಜಿ-ಘಟಪ್ರಭಾ--591306, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಕಾಂ.	ಶ್ರೀ. ಸುಭಾಷ ಬಾಳಪ್ಪಾ ನಾಯಿಕ, 9902791116 08332-286968 shalinidegreecollege@gmail.com, rnukamble44@gmail.com,
35	4390	ಶ್ರೀ. ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ, ಶ್ರೀ. ಅದೃಶ್ಯ ಗುರುಸಿದ್ದೇಶ್ವರ ಪದವಿ ಮಹಾವಿದ್ಯಾಲಯ,, , ಪೊ: ಮರಡೀಮಠ-591 232, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ	ಶ್ರೀ. ಜಿ. ಎಮ್. ಕಾಮತ 9481007035, 08332-285454 4390sahcn@gmail.com, devanandiragar@gmail.com
36	4365	ಗೋಕಾಕ ಶಿಕ್ಷಣ ಸಂಸ್ಥೆ, ಸಮಾಜ ಕಾರ್ಯ ಮಹಾವಿದ್ಯಾಲಯ, ಬಸವೇಶ್ವರ ವೃತ್ತ, ಕೋರ್ಟ ಸರ್ಕಲ್ ಹತ್ತಿರ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ. ಎಸ್. ಡಬ್ಲ್ಯೂ	ಪ್ರೊ. ಡಿ. ನಾಗರಾಜ 08332-226141, 9916264423 gesbswgkk@gmail.com, nagarajud745@gmail.com,
37	4263	ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್, ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:20, ವಿದ್ಯಾನಗರ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ	ಶ್ರೀ. ಆ. ಎಸ್. ಪವಾರ 08332-227272 9741270399 princedegree@gmail.com
38	4264	ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್, ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಇನ್ ಸ್ಟಿಟ್ಯೂಟ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್, ವಿದ್ಯಾನಗರ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಬಿ.ಎ	ಶ್ರೀ. ಅವಿನಾಶ ಭಜಂತ್ರಿ, 9999025855, 08332-227272 ibas1j21@gmail.com,
39	4366	ಶ್ರೀ. ಚನ್ನಬಸವೇಶ್ವರ ವಿದ್ಯಾಪೀಠದ ಶಿಕ್ಷಣ ಸಂಸ್ಥೆ, ಶ್ರೀ. ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯ,, ಶ್ಯೂನ್ಯ ಸಂಪಾದನಾಮಠ ಮಳಿಗೆ, ವಾಲ್ಮೀಕಿ ಸರ್ಕಲ್, ನಕಾ ನಂ-1	ಬಿ.ಸಿ.ಎ	ಶ್ರೀ. ನಾಗರಾಜ. ಸಿ. ಚೌಗಲಾ, 9743751688, 08332-225349 scvp.bca@gmail.com,

		ರಸ್ತೆ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ		gururajcc1988@gmail.com
40	4422	ಸತೀಶ ಶುಗರ್‌ಸ ಅಕಾಡೆಮಿಯ, ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯ, ಎನ್.ಎಸ್.ಎಫ್. ಕ್ಯಾಂಪಸ್, ಬ್ಯಾಳಿ ಕಾಟಾ ಹತ್ತಿರ, ಪೊ: ಗೋಕಾಕ-591 307, ತಾ: ಗೋಕಾಕ, ಜಿ: ಬೆಳಗಾವಿ.	ಬಿ.ಎ. ಬಿ.ಕಾಂ.	ಪ್ರೊ: ಟಿ. ಬಿ. ತಳವಾರ 08332-229244, 9008637995 tippannatalawar70@gmail.com, ssa.gokak07@gmail.com
41	4419	ಕೆ. ಎಲ್. ಇ. ಸಂಸ್ಥೆಯ, ಬಿ.ಸಿ.ಎ. ಮಹಾವಿದ್ಯಾಲಯ, ಬ್ಯಾಳಿ ಕಾಟಾ ಹತ್ತಿರ, ಪೊ: ಗೋಕಾಕ-591 307, ತಾ: ಗೋಕಾಕ, ಜಿ: ಬೆಳಗಾವಿ.	ಬಿ.ಸಿ.ಎ.	ಶ್ರೀ. ಆನಂದ ದಿಗ್ಗಕರ, 9980536788,7204349740 klebcagokak@gmail.com
42	4201	ಕುಂದರನಾಡು ಜನತಾ ಶಿಕ್ಷಣ ಸಂಘ, ಶ್ರೀ ಅಡವಿಸಿದ್ದೇಶ್ವರ ಕಲಾ ಮಹಾವಿದ್ಯಾಲಯ, , ಪೊ: ಅಂಕಲಗಿ--591101, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ	ಶ್ರೀ. ಮಲ್ಲಿಕಾರ್ಜುನ. ನಿಂಗಪ್ಪ. ಮಾವಿನಕಟ್ಟಿ. 08332-262061, 9480017882 4201kjsssaaca@gmail.com, kjssa4201@gmail.com
43	4308/ 9424	ಬರ್ಡ್ಸ್ ಸಂಸ್ಥೆ, ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯ, , ಪೊ:ತುಕಾನಟ್ಟಿ--591 244, ತಾ: ಗೋಕಾಕ, ಜಿ: ಬೆಳಗಾವಿ	ಬಿ. ಎಸ್. ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ	ಶ್ರೀ.ಬಿ. ಕೆ. ಬರಲಯ್ಯಾ 08332-2846789844103526 barlayabk@gmail.com, birdsmsw9424@gmail.com,
44	4384	ವಿದ್ಯಾವರ್ಧಕ ಸಂಘ, ಬಿ.ಬಿ.ನ್ಯಾಮಗೌಡರ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪೊ: ಯಾದವಾಡ--591136, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಆರ್. ಎಸ್. ಹೊಸುರ 9886119985, 08334-279552 bbncollege@gmail.com, ibgundlur@gmail.com
45	4427	ಶ್ರೀ. ದುರದುಂಡಿಶ್ವರ ಮಠ ಟ್ರಸ್ಟ, ಶ್ರೀ. ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪೊ: ಅರಭಾಂಬಿಮಠ-591 218, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ	ಪ್ರೋ. ಸುರೇಶ. ಮುದ್ದಾರ 8310008781 sureshmuddar11@gmail.com, mahantashivayogidc@gmail.com
46	4429	ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ, ಪದವಿ ಮಹಾವಿದ್ಯಾಲಯ, ವಾಲ್ಮಿಕಿ ಸರ್ಕಲ್, ಮೇನ್ ರೋಡ್, ಪೊ: ಗೋಕಾಕ-591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಕಾಂ	ಪ್ರೊ. ದಿವ್ಯಾ ಪಾಲಭಾಂವಿ 08332-224192, 9019322173 infodesk@klesociety.org
ಅಥಣಿ ತಾಲೂಕು				
47	4207	ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ, ಶ್ರೀ ಮುರುಘರಾಜೇಂದ್ರ ಕಲಾ ಪದವಿ ಮಹಾವಿದ್ಯಾಲಯ, ನಂದಗಾಂವ ರಸ್ತೆ, ಪೊ: ಅಥಣಿ-591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ	ಶ್ರೀ. ಎಸ್. ಬಿ. ಹೂಗಾರ, 9986943574, 9632270314,, 08289-285627 smeskcollegeatn@gmail.com
48	4335	ಕೆ. ಎಲ್. ಇ.ಸಂಸ್ಥೆ, ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿಜಿ ಬಿ.ಬಿ.ಎ ಮಹಾವಿದ್ಯಾಲಯ, , ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಬಿ.ಎ	ಶ್ರೀ. ಶಿದಗೌಡಾ ಸಿ. ಬಿರಾದರ, 819795868 08289-286270 ssmsbcabbacollege@gmail.com, siddubiradar.ssmsbba@gmail.com
49	4206	ಕೆ. ಎಲ್. ಇ.ಸಂಸ್ಥೆ, ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿಜಿ ಕಾಲೇಜ ಕಫ್ ಕಂಪ್ಯೂಟರ್ ಅಪ್ಲಿಕೇಷನ್, , ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಸಿ.ಎ	ಜ್ಯೋತಿ ಕಿನಿಂಗೆ, 9901400615, 08289-286270 ssmsbbabcacollege@gmail.com, jyotickininge@gmail.com
50	4204/ 4334	ಜಾಧವ ಶಿಕ್ಷಣ ಸಂಸ್ಥೆ, ಶ್ರೀ. ಕೆ. ಎ. ಲೋಕಾಪೂರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಎಂ.ಎ. (ಇಂಗ್ಲೀಷ), ಎಂ.ಕಾಂ	ಶ್ರೀ. ಆರ್. ಎಂ. ದೇವರೆಡ್ಡಿ 08289-251003, 9972617671 ಶ್ರೀ. ಜಿ. ಎ. ದಿಕ್ಷೀತ 08289-251003, 9632288950 principaljeskalatn@gmail.com
51	4414	ಮಾಡೇಲ್ ಶಿಕ್ಷಣ ಸಂಸ್ಥೆ, ನೋಬಲ್ ಪದವಿ ಮಹಾವಿದ್ಯಾಲಯ, ಹಲ್ಯಾಳ ರಸ್ತೆ, ಪೊ: ಅಥಣಿ-591304, ತಾ: ಅಥಣಿ, ಜಿ: ಬೆಳಗಾವಿ	ಬಿ.ಎ.	ಶೈಲಶ್ರೀ. ತುಕಾರಾಮ ತುಬಚಿ 9741661846 praveenkumar1846@gmail.com, noblecollege16@gmail.com
52		ಶ್ರೀ. ಎನ್.ಎಲ್.ಬಣಜವಾಡ ಮೆಮೋರಿಯಲ್ ಎಜ್ಯುಕೇಶನಲ್ ಮತ್ತು ಚಾರಿಟಿ ಪ್ರಸ್ಟ, ಬಣಜವಾಡ ಪದವಿ ಮಹಾವಿದ್ಯಾಲಯ, ಪೊ: ಅಥಣಿ -591304, ತಾ: ಅಥಣಿ, ಜಿ:ಬೆಳಗಾವಿ.	ಬಿ.ಎಸ್ಸಿ.	7349634085, 9986205655, banajawadpuccollege@gmail.com
53	4415	ಶ್ರೀ. ಸದ್ಗುರು ರಾಯಲಿಂಗೇಶ್ವರ ಜ್ಞಾನ ವಿದ್ಯಾ ಸಂಸ್ಥೆ, ಮಾತೋಶ್ರೀ ನಿಲಮ್ಮಾ ಪ್ರಥಮ ದರ್ಜೆ ಮಹಾವಿದ್ಯಾಲಯ, ಶ್ರೀ. ಸದ್ಗುರು ರಾಯಲಿಂಗೇಶ್ವರ ಸಂಸ್ಥಾನಮಠ, ಪೊ: ಕಕಮರಿ-591 265, ತಾ: ಅಥಣಿ, ಜಿ: ಬೆಳಗಾವಿ	ಬಿ.ಕಾಂ.	ಶ್ರೀ. ಕೆ. ಡಿ. ಪಾಟೀಲ 08289-238111/ 9538903327 ssrjv.samsthe@gmail.com, mnwfgcollege@gmail.com
54	4281	ಶಿಕ್ಷಣ ಪ್ರಸಾರಕ ಮಂಡಳ, ಎಸ್. ಜಿ. ಎಸ್. ಕಲಾ ಮತ್ತು	ಬಿ.ಎ, ಬಿ.ಕಾಂ.	ಶ್ರೀ. ಪಿ. ಎಮ್. ಚೌಗಲಾ

		ವಾಣಿಜ್ಯ ಮಹಾವಿದ್ಯಾಲಯ, ಪೊ: ಮಧಬಾಂವಿ--591 232, ತಾ: ಅಥಣಿ, ಜಿ: ಬೆಳಗಾವಿ		08289-236532,9945125378 sgsprincipal4281@gmail.com, prakash.eco9@gmail.com
55	4424	ಸನ್ಮತಿ ಶಿಕ್ಷಣ ಸಹಕಾರಿ ಸಮಿತಿ ನಿಯಮಿತ, ವಾಣಿಜ್ಯ ಪದವಿ ಮಹಾವಿದ್ಯಾಲಯ, ಪೊ: ಶೇಡಬಾಳ-591 315,ತಾ: ಅಥಣಿ, ಜಿ: ಬೆಳಗಾವಿ	ಬಿ.ಕಾಂ.	ಶ್ರೀ. ಕೆ. ಬಿ. ಸಮಾಜ 9964902876 kbsamaj@gmail.com, samitiidccs@gmail.com
56	4377	ಕೆ. ಎಲ್. ಇ.ಸಂಸ್ಥೆ, ವಾಣಿಜ್ಯ ಮಹಾವಿದ್ಯಾಲಯ, , ಪೊ: ಶಿರಗುಪ್ಪಿ--591 242, ತಾ: ಅಥಣಿ, ಜಿ:ಬೆಳಗಾವಿ	ಬಿ.ಕಾಂ	ಪ್ರೊ. ಎ. ಎ. ಪಾಟೀಲ (ಪ್ರ) 9901517133, 7760370529 08339-265391, 7760370529 klecollegeshirguppi@gmail.com,
57	4339	ಪಿಪಲ್ಸ್ ಎಜ್ಯುಕೇಶನ್ ಸೊಸಾಯಿಟಿ, ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್ (ಬಿ.ಬಿ.ಎ), , ಪೊ: ಉಗಾರ ಖುರ್ದ--591 316, ತಾ: ಅಥಣಿ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ರಾಮಚಂದ್ರ. ಗಿ. ಕಿಲ್ಲೇದಾರ 08339-272468, 9449985799 9449985799 bbapeopleeducation@gmail.com, rgkilledar@gmail.com,
58	4310/ 9439	ಶಿರಗಾಂವಕರ ಶಿಕ್ಷಣ ಸಂಸ್ಥೆ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ರೇಲ್ವೆ ಸ್ಟೇಷನ್ ಹತ್ತಿರ, ಪೊ: ಉಗಾರ ಖುರ್ದ--591 316, ತಾ: ಅಥಣಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಶ್ರೀಧರ. ಮಹಾದೇವ. ಜೋಷಿ 08339-272063,7204590027 ugarcollege4310@gmail.com, principalsmjoshi@gmail.com
ರಾಯಬಾಗ ತಾಲೂಕು				
59	4375	ಕೆ. ಎಲ್. ಇ.ಸಂಸ್ಥೆ, ಮಲಗೌಡಾ ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, , ಪೊ: ರಾಯಬಾಗ--591317, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಕಾಂ	ಶ್ರೀ. ಎಮ್. ಎಸ್. ಉಜ್ಜೈನಿಮಠ 9632363364, 08331-224614 klecollege4375rbg@gmail.com, mujjainimath@gmail.com
60	4373	ಶ್ರೀ ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆ, ಶ್ರೀಮತಿ. ಹಿರಾಬಾಯಿ ಭರಮಾ ಚೌಗಲೆ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, , ಪೊ: ರಾಯಬಾಗ--591 317, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಎಸ್ಸಿ, ಬಿ.ಕಾಂ,	ಶ್ರೀ. ಸುನೀಲ ದಿಗ್ಗೇವಾಡಿ, 9901410103, 8431520011, 08331-225357 lbchougule@gmail.com, drshivakumarhbh@gmail.com
61	4328	ಆದರ್ಶ ಶಿಕ್ಷಣ ಸಂಸ್ಥೆ, ಆದರ್ಶ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಸೌಂದತ್ತಿ--591 213, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ಎಸ್. ಬಿ. ಮಿರ್ಜಿ 9620859938,08331-228421 adarashcollege4328@yahoo.in, sanjivmirje@gmail.com
62	4391	ಶ್ರೀ. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ,, ಶ್ರೀ. ಬಸವರಾಜ ಸಿದ್ದಪ್ಪ ಸನದಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸುಟ್ಟಟ್ಟಿ-ಕ್ರಾಸ್, ಪೊ: ಸುಟ್ಟಟ್ಟಿ--591217, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ಸಂತೋಷ. ಬ. ಸನದಿ 08331-233643, 9900110475 bssdegreecollege@gmail.com, santosh.pwadi@gmail.com
63	4294	ಶ್ರೀ ಹಾಲಸಿದ್ದೇಶ್ವರ ಶಿಕ್ಷಣ ಸಂಸ್ಥೆ, ದಿ. ಶ್ರೀ ಜನಾರ್ಧನರಾವ ಪರಶುರಾಮ ಶಿರಗೂರಕರ ಪದವಿ ಮಹಾವಿದ್ಯಾಲಯ, , ಪೊ: ಪರಮಾನಂದವಾಡಿ--591 311, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ.	ಶ್ರೀ. ಕೆ. ಎಮ್. ಅಗೇರ 9740514364, 08331-233363 jpsdcpwadi@gmail.com, kumarager467@gmail.com
64	4340	ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ, ಶ್ರೀ ಮುರುಘರಾಜೇಂದ್ರ ಕಲಾ ಪದವಿ ಮಹಾವಿದ್ಯಾಲಯ, , ಪೊ: ಕೋಳಿಗುಡ್ಡ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ವೀಣಾ ಕೆ. ಮರಕಟ್ಟಿ, 9980361034, 9008046697, 08331-220304, 08331-220304 smrkcollege4340@gmail.com,
65	4269	ಶಿಕ್ಷಣ ಪ್ರಸಾರಕ ಮಂಡಳ, ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ, ಬಿ.ಎಸ್ಸಿ, ಬಿ.ಕಾಂ,	ಶ್ರೀ. ಎಲ್. ಎಮ್. ಮೇತ್ರಿ 08331-257937,, 9731327403 principalspmhrg@gmail.com,
66	4372	ಡಾ. ರಾಮ ಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ, ಶ್ರೀ ಸಿದ್ದೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ತುಕ್ಕಪ್ಪಾ ಶಂಕರ ವಂಟಗುಡಿ 08331-257076 9740638585, 9449745945 siddeshwarcollege4372@gmail.com
67	4371	ಶ್ರೀ. ಮಲ್ಲಿಕಾರ್ಜುನ ಶಿಕ್ಷಣ ಟ್ರಸ್ಟ, ಶ್ರೀ. ಗಂಗಾರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಶ್ರೀ. ಬಸಪ್ಪಾ. ರಾಮಪ್ಪಾ. ಅಜೂರ 08331-257000, 9481448808 gangaramfgch@gmail.com, shridharba@gmail.com
68	4324	ಪ್ರಗತಿಪರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ. ಎಸ್. ಡಬ್ಲ್ಯೂ	ಶ್ರೀ. ಎಸ್. ಎಮ್. ಪಾಟೀಲ 8105640578, 9481714109 08331-257107 pgasbswcollege4324@rediffmail.com, pshrikant62@gmail.com
69	4315	ಶ್ರೀ ಶಾರದಾ ಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ಕಾಲೇಜ	ಬಿ.ಸಿ.ಎ	ಶ್ರೀ. ರಾಮಪ್ಪಾ. ಬಾಳಪ್ಪಾ. ಬಾಡಗಿ

		ಆಫ್ ಕಂಪ್ಯೂಟರ ಅಪ್ಲಿಕೇಷನ್, ಗೋಕಾಕ ರಸ್ತೆ, ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ		08331-257508, 8884992421 svbbabcacollege_hrg@rediffmail.com, rambadagi2014@gmail.com
70	4272	ಶ್ರೀ ಶಾರದಾ ಶಿಕ್ಷಣ ಸಂಸ್ಥೆ, ಸ್ವಾಮಿ ವಿವೇಕಾನಂದ ಬಿ.ಬಿ.ಎ ಮಹಾವಿದ್ಯಾಲಯ, ಗೋಕಾಕ ರಸ್ತೆ, ಪೊ: ಹಾರೂಗೇರಿ--591 220, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ರಾಹುಲ ಮಾಚಕನೂರ, 08331-257508, 9902632353, svbbabcacollege_hrg@rediffmail.com, rahulmachakanur96@gmail.com
71	4326	ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ಡಾ. ಸಿ. ಬಿ. ಕುಲಗೋಡ, ಪದವಿ ಮಹಾವಿದ್ಯಾಲಯ, , ಪೊ: ಮುಗಳಖೋಡ--591 235, ತಾ:ರಾಯಬಾಗ, ಜಿ:ಬೆಳಗಾವಿ	ಬಿ.ಎ	ಡಾ. ವ್ಹಿ. ಕೆ. ನಡೋಣಿ 08331-252334, 9008868875 scvsadc@rediffmail.com,
72	4404	ಶ್ರೀ. ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ, ಶ್ರೀ. ಸಿದ್ದರಾಮೇಶ್ವರ ವಾಣಿಜ್ಯ ಹಾಗೂ ಕಲಾ ಪದವಿ ಮಹಾವಿದ್ಯಾಲಯ, , ಪೊ: ಮುಗಳಖೋಡ--591235, ತಾ: ರಾಯಬಾಗ, ಜಿ: ಬೆಳಗಾವಿ	ಬಿ.ಕಾಂ.	ಕು. ಜಿ. ಎಚ್. ಕುಂಬಾರ 9980522985/ 9845907781, sscdcollegemkd@gmail.com, ghpkumbar@gmail.com
ರಾಮದುರ್ಗ ತಾಲೂಕು				
73	4277	ಕಟಕೋಳ ವಿದ್ಯಾವರ್ಧಕ ಸಮಿತಿ, ಶ್ರೀ ಸಚ್ಚಿದಾನಂದ ಸ್ವಾಮಿಜಿ ವಿರಕ್ತಮಠ ಕಲಾ ಮಹಾವಿದ್ಯಾಲಯ, , ಪೊ: ಕಟಕೋಳ--591 114, ತಾ: ರಾಮದುರ್ಗ, ಜಿ:ಬೆಳಗಾವಿ	ಬಿ.ಎ	ಪ್ರೊ. ಶಿವಾನಂದ ಮುದಕಪ್ಪ ಹುದ್ದಾರ 9739397708, 08335-26248508335-262485 sssv4277@gmail.com, Shivu123huddar@gmail.com
74	4369	ಶ್ರೀ. ಫಲಹಾರ ಶಿವಯೋಗಿಶ್ವರ ಶಿಕ್ಷಣ ಸಮಿತಿ, ಎಸ್. ಎ. ಸಾರಂಗಮಠ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, , ಪೊ: ಸುರೇಬಾನ--591 127, ತಾ: ರಾಮದುರ್ಗ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಯು. ಎಮ್. ಶಿವನಗೌಡರ್ 08335-233734, 732, 9731296845 sassbn@gmail.com, umeshshivanagoudra@gmail.com,
ಸವದತ್ತಿ ತಾಲೂಕು				
75	4284	ಜನತಾ ಶಿಕ್ಷಣ ಪ್ರಸಾರಕರ ಸಂಘದ, ಅಜ್ಜಪ್ಪ ಗಡಮಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, , ಪೊ: ಮುನವಳ್ಳಿ--591 117, ತಾ: ಸವದತ್ತಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಡಾ. ಮಲ್ಲಿಕಾರ್ಜುನ ಪರಪ್ಪ ಸೊಬರದ, 08330-277009, 9900221842 agmunavalli@rediffmail.com, mpsobarad@rediffmail.com
76	4393	ಶ್ರೀ. ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ, ಶ್ರೀ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, , ಪೊ: ಮುನವಳ್ಳಿ--591117, ತಾ: ಸವದತ್ತಿ, ಜಿ: ಬೆಳಗಾವಿ	ಬಿ.ಎ, ಬಿ.ಕಾಂ.	ಶ್ರೀ. ಕೆ. ಬಿ. ನಲವಡೆ, 9449794503, 08330-277035 scsdegreeclgmunavalli@gmail.com,kalmeshnavlvade@gmail.com
77	4395	ಶ್ರೀ. ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ,, ಶ್ರೀ. ಶಿವಯೋಗಿಶ್ವರ ಪದವಿ ಮಹಾವಿದ್ಯಾಲಯ, , ಪೊ: ಇಂಚಲ--591102, ತಾ: ಸವದತ್ತಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ, ಬಿ.ಎಸ್ಸಿ.	ಶ್ರೀ. ಡಿ. ಬಿ. ಮಲ್ಲೂರ-, 9632221032, 08337-244908, 08288-236509 ssdcinchal@gmail.com, mahanteshmatti111@mail.com
78	4354	ಇಂಡಿಯನ್ ರೂರಲ್ ಡೆವಲಪಮೆಂಟ ಸೊಸೈಟಿ, ಶ್ರೀಮತಿ ಸರೋಜಾ ಎಮ್. 80ಹನಸಿ ಬಿ. ಎಸ್. ಡಬ್ಲ್ಯೂ ಮಹಾವಿದ್ಯಾಲಯ, , ಪೊ:ವಟ್ನಾಳ-ಗೊರವನಕೊಳ್ಳ--591116, ತಾ: ಸವದತ್ತಿ, ಜಿ:ಬೆಳಗಾವಿ	ಬಿ. ಎಸ್. ಡಬ್ಲ್ಯೂ	ಶ್ರೀಮತಿ. ಜಿ. ಕೆ. ಗೌಡರ, 8073466824, 08330-223716 9964986745 gkgoundar1982@gmail.com
79	4409	ದಿ ಬೆಳಗಾಂ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ, ಸುವರ್ಣಾ ದೇವೆಂದ್ರ ನಾಯಕ ಪದವಿ ಮಹಾವಿದ್ಯಾಲಯ, ಪೊ: ಯರಗಟ್ಟಿ—591129, ತಾ: ಸವದತ್ತಿ, ಜಿ: ಬೆಳಗಾವಿ	ಬಿ.ಎ.	ಡಾ. ಶಶಿಭೂಷಣ. ಎಸ್. ಉತ್ನಾಳ 9886665973 sdnyargatti@gmail.com
80	4426	ದಿ ಬೆಳಗಾಂ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ದೇವೆಂದ್ರ ಭೀಮಪ್ಪ ನಾಯಕ ವಾಣಿಜ್ಯ ಪದವಿ ಮಹಾವಿದ್ಯಾಲಯ ಪೊ: ಯರಗಟ್ಟಿ-591129ತಾ: ಸವದತ್ತಿ, ಜಿ: ಬೆಳಗಾವಿ	ಬಿ.ಕಾಂ	ಡಾ. ಶಶಿಭೂಷಣ. ಎಸ್. ಉತ್ನಾಳ 9880183483, 7353116034 sdnyargatti@gmail.com
ಬೈಲಹೊಂಗಲ ತಾಲೂಕು				
81	4325	ಪರಿವರ್ತನ ಸಂಸ್ಥೆ, ಪರಿವರ್ತನ ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯ, ಪೊ: ಕಲಕುಪ್ಪಿ-ಮೇಕಲಮರ್ಡಿ--591 121, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ. ಎಸ್. ಡಬ್ಲ್ಯೂ	ಶ್ರೀ. ಸುನೀಲಕುಮಾರ ಎಸ್. ಜಮನಾಳ, 9886360173, parivarthan.blgm@gmail.com,
82	4210	ಶ್ರೀ. ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆ, ಶ್ರೀ. ಗಂಗಾಧರ ಸ್ವಾಮಿಜಿ ವಿರಕ್ತಮಠ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮೂರುಸಾವಿರಮಠ, ಪೊ: ಬೈಲಹೊಂಗಲ--591 102, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಎಸ್. ವ್ಹಿ. ಪರಾಂಡೆ 08288-237572, 9731635679 sgv4210@gmail.com, svparande@gmail.com
83	4381	ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ, ಎಸ್. ಬಿ. ಹರಕುಣಿ	ಬಿ.ಬಿ.ಎ	ಶ್ರೀ. ಎಸ್. ಎ. ದೇಶಮುಖ

		ಬಿ.ಬಿ.ಎ ಮಹಾವಿದ್ಯಾಲಯ, , ಪೋ: ಬೈಲಹೊಂಗಲ- 591 102, ತಾ: ಬೈಲಹೊಂಗಲ, ಜಿ:ಬೆಳಗಾವಿ		08288-234018, 9611501040 krcesbbabca@gmail.com, sudhindrad18@gmail.com
84	4408	ಬೈಲಹೊಂಗಲ್ ವಿದ್ಯಾವರ್ಧಕ ಸಂಘ, ಪದವಿ ಮಹಾವಿದ್ಯಾಲಯ, ಕಾಮತ್ ಜಿನ್ನಿಂಗ್ ಮಿಲ್, ಬೆಳಗಾವಿ ರೋಡ, ಪೋ: ಬೈಲಹೊಂಗಲ-591102, ತಾ: ಬೈಲಹೊಂಗಲ, ಜಿ: ಬೆಳಗಾವಿ	ಬಿ.ಎ. ಬಿ.ಕಾಂ,	ಶ್ರೀ. ಎಚ್. ಎಂ. ಗೊರವನ: 9845685765 vvsdegreecollege.blh@gmail.com, hasanmg15@gmail.com
85	4367	ಶ್ರೀ. ಕಲ್ಮೇಶ್ವರ ಇಂಗ್ಲೀಷ ಸ್ಕೂಲ ಕಮೀಟಿ, ಶ್ರೀ. ಕಲ್ಮೇಶ್ವರ ಕಲಾ ಮಹಾವಿದ್ಯಾಲಯ, , ಪೋ: ಎಂ. ಕೆ. ಹುಬ್ಬಳ್ಳಿ--591 118, ತಾ: ಬೈಲಹೊಂಗಲ, ಜಿ:ಬೆಳಗಾವಿ	ಬಿ.ಎ	ಶ್ರೀ. ಗಂಗಪ್ಪಾ. ರುದ್ರಪ್ಪಾ. ವಾಲಿ 08288-294251, 9972475737 skartscollege@gmail.com, grwali@gmail.com
86	4410	ಶ್ರೀ. ಈಶಪ್ರಭು ಶಿಕ್ಷಣ ಸಂಸ್ಥೆಯ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ. ಪೋ: ಬೆಳವಡಿ–591 104. ತಾ: ಬೈಲಹೊಂಗಲ. ಜಿ: ಬೆಳಗಾವಿ.	ಬಿ.ಎ. ಬಿ.ಕಾಂ.	ಶ್ರೀ. ಡಿ. ಎ. ಹಿರೇಮಠ, 8123837705, 08288-223746 siesdegreecollege@gmail.com, dundayyahiremath86@gmail.com
ಬೆಳಗಾವಿ ತಾಲೂಕು				
87	4248/ 9443	ಮಹಿಳಾ ಕಲ್ಯಾಣ ಸಂಸ್ಥೆ, ಸೇವಾಮಿತ್ರ ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯ, ಪ್ಲಾಟ ನಂ:755, ಸಿ.ಟಿ.ಸಿ ನಂ.8663, ಮುಲ್ಲಾ ಬಿಲ್ಡಿಂಗ, ಶ್ರೀನಗರ, ಪೋ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ. ಎಸ್. ಡಬ್ಲ್ಯೂ. ಎಂ.ಎಸ್.ಡಬ್ಲ್ಯೂ	ಶ್ರೀ ಪರಶುರಾಮ ಬಸರಗಿ, 0831-2436351, 2489909 8496973736, wwssevamitrabsw@gmial.com, kksinty@gmail.com
88	4389	ಡಾ. ಬಿ. ಆರ್. ಅಂಬೇಡ್ಕರ ಹರಿಜನ ಶಿಕ್ಷಣ ಸಂಸ್ಥೆಯ, ಶ್ರೀ. ಸಾಯಿ ಅಂಜನ ರೂರಲ್ ಬಿ.ಬಿ.ಎ. ಮಹಾವಿದ್ಯಾಲಯ, ಕಣಬರ್ಗಿ, ಪೋ: ಬೆಳಗಾವಿ--590015, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಬಿ.ಎ	ಮಂಜುನಾಥ. ವಾಯ್. ಯರಗನವಿ, 0831-2459111 9164824522, 7892189140, shrisaianjanbbacollege@gmail.com, manjumanjunath751@gmail.com
89	4418	ಕರ್ನಾಟಕ ಗ್ರಾಮೀಣ ಶಿಕ್ಷಣ ಸಂಸ್ಥೆ, ಆದರ್ಶ ಮಹಾವಿದ್ಯಾಲಯ, ಪ್ಲಾಟ್ ನಂ.508, ಆಟೋನಗರ, ಪೋ: ಬೆಳಗಾವಿ-590 0016, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಎ.	ಶ್ರೀ. ಸಂಜೀವ ಪಾರ್ಥನ್ನವರ 9964201363/8861630968/ 8867201363 rajuadarch_9@rediffmail.com
90	4233	ಪೀಪಲ್ಸ ಶಿಕ್ಷಣ ಸಂಸ್ಥೆ ಮತ್ತು ಟ್ರಸ್ಟ್, ಬೆಲಗಾಂಮ ಇನಸ್ಟಿಟ್ಯೂಟ ಆಫ್ ಮ್ಯಾನೇಜಮೆಂಟ ಸ್ಟಡೀಸ್, ಶೇಕ ಕ್ಯಾಂಪಸ್, ನೆಹರು ನಗರ, ಪೋ: ಬೆಳಗಾವಿ--590 010, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ	ಪ್ರೊ. ರೂಪಾಲಿ ಆರ್. ಸಕ್ರಿ 0831-2470386,2473253 9964759169 bimsdegree@gmail.com, roopsak@sgibgm.org
91	4242	ಸನ್ಮತಿ ಶಿಕ್ಷಣ ಸಹಕಾರ ಸಮಿತಿ, ಕಾಲೇಜು ಆಫ್ ಬಿಜಿನಿಸ್ ಅಡ್ಮಿನಿಸ್ಟ್ರೇಷನ್, ಸಮಿತಿ ಆವರಣ, ನೆಹರು ನಗರ,, ಪೋ: ಬೆಳಗಾವಿ--590 010, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ನಿಖೀಲ ಆರ್. ರಗಶೆಟ್ಟಿ, 0831-6450358 9916071471, 9901139964, sims.cba.bba@gamil.com,nikhilragsgetti31@gmail.com
92	4343/ 4348/ 4378	ಸುರೇಶ ಅಂಗಡಿ ಎಜ್ಯುಕೇಶನ್ ಫೌಂಡೇಶನ್, ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸಿ.ಎ.ಸ್ಕೆಟ್-02, ಬೆನಕನ ಹಳ್ಳಿ, ಸಾಂವಗಾಂವ ರಸ್ತೆ, ಪೋ: ಬೆಳಗಾವಿ-, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ	ಶ್ರೀ. ಸಂಗೀತಾ ದೇಸಾಯಿ, 0831-2471845, 7022590326, sims.cba.bba@gamil.com,nikhilragsgetti31@gmail.com
93	4428	ಕರ್ನಾಟಕಿಯಂ ಮೈನಾರಿಟೀಸ್ ಅಸೋಸಿಯೇಷನ್, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿ.ಟಿ.ಎಸ್.ನಂ:224, ಎಂ.ಈ.ಟಾವರ್, 2ನೇ ಮಹಡಿ, ಖಡೇ ಬಜಾರ, ಪೋ: ಬೆಳಗಾವಿ -590001, ತಾ: ಬೆಳಗಾವಿ, ಜಿ:	ಬಿ.ಎ. ಬಿ.ಕಾಂ.	ಪ್ರೊ. ಅಲಿಸಾಬ ನದಾಫ್ 0831-4264869, 4216595, 9740906635 careerbgm@yahoo.com, cmabgm@gmail.com aliaksi740@gmail.com
94	4247	ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ, ಕಾಲೇಜು ಆಫ್ ಬಿಜಿನಿಸ್ ಅಡ್ಮಿನಿಸ್ಟ್ರೇಷನ್, ಜ್ಯೋತಿ ಕಂಪೌಂಡ್, ಕ್ಲಬ್ ರಸ್ತೆ, ಪೋ: ಬೆಳಗಾವಿ--590001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ಬಸವರಾಜ ಕೊಳುಚೆ 0831-2423073, 9880322129 dmsmcba4247@gmail.com, basavaraj.koluche@gmail.com
95	4361	ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ, ಕಾಲೇಜ ಆಫ್ ಕಂಪ್ಯೂಟರ ಅಪ್ಲಿಕೇಷನ್, ಜ್ಯೋತಿ ಕಂಪೌಂಡ್, ಕ್ಲಬ್ ರಸ್ತೆ, ಪೋ: ಬೆಳಗಾವಿ--590001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಸಿ.ಎ	ಪ್ರೊ. ಎ. ವ್ಹಿ. ಪಾಟೀಲ 0831-2469512, 2461159, 9880177097 4361dmscca@gmail.com, anandvpatil@hotmail.com
96	4420	ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ, ಬಿ.ಎಸ್ಸಿ. (ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ) ಮಹಾವಿದ್ಯಾಲಯ, ಸಿ.ಡಿ.ಎಸ್. ನಂ-4125/1ಬಿ, ಗಣೇಶಪುರ ರಸ್ತೆ, ಲಕ್ಷ್ಮಿಟೇಕ್, ಪೋ: ಬೆಳಗಾವಿ-590 009, ತಾ/ಜಿ: ಬೆಳಗಾವಿ.	ಬಿ.ಎಸ್ಸಿ.(ಸಕ್ಕರೆ ವಿಜ್ಞಾನ & ತಂತ್ರಜ್ಞಾನ)	ಡಾ. ಆರ್. ಬಿ. ಖಾಂಡಗಾವೆ 0831-2472483, 9449644679 dr.khandagave_r@yahoo.com, snsibgm@yahoo.com
97	4363	ಕೆ. ಎಲ್. ಇ. ಸಂಸ್ಥೆ, ಕೆ. ಎಲ್. ಇ ವಾಣಿಜ್ಯ ಮಹಾವಿದ್ಯಾಲಯ, ಕಾಲೇಜು ರಸ್ತೆ, ಪೋ: ಬೆಳಗಾವಿ--590	ಬಿ.ಕಾಂ	ಶ್ರೀಮತಿ. ಧನಶ್ರೀ. ಡಿ. ಕುಲಕರ್ಣಿ, 0831-2404040, 2940508, 9986069493,

		001, ತಾ: ಬೆಳಗಾವಿ, ಜಿ:ಬೆಳಗಾವಿ		klecollegeofcommerce@gmail.com,
98	4229	ಎಕ್ಸಿಕ್ಯೂಟಿವ್ ಬೋರ್ಡ್ ಆಫ್ ದಿ ಮೆಥೋಡಿಸ್ಟ ಚರ್ಚ, ಬೆನನ್ ಸ್ಮಿಥ ಮೆಥೋಡಿಸ್ಟ ಪದವಿ ಮಹಾವಿದ್ಯಾಲಯ, ಕ್ಯಾಂಪ, ಕಾಲೇಜು ರಸ್ತೆ, ಪೋ: ಬೆಳಗಾವಿ--590 001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಸ್ಯಾಮುಯೆಲ್ ಡ್ಯಾನಿಯಲ್, 0831-2467712, 7353921975, beynonsmithdegree@yahoo.com, samueldaniel11@gmailc.om
99	4234	ಬೆಳಗಾಮ ಡಯಾಸಿಸ್ ಬೋರ್ಡ ಆಫ್ ಎಜ್ಯುಕೇಶನ್ ಆಂಡ್ ಸೋಶಿಯಲ್ ವೆಲಫೇರ, ಸೆಂಟ್ ಝೇವಿಯರ್ಸ ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಖಾನಾಪೂರ ರಸ್ತೆ, ಕ್ಯಾಂಪ, ಪೋ: ಬೆಳಗಾವಿ--590 001, ತಾ: ಬೆಳಗಾವಿ, ಜಿ:ಬೆಳಗಾವಿ.	ಬಿ.ಬಿ.ಎ	ಫಲೇರೊ. ಕೇಂಡಿ. ಟ್ರೇವೊರ. ಜೋಸೆಫ್ 0831-3200157,2420587 9739836720 principal287@rediffmail.com, falleirokennedy@gmail.com,
100	4416	ಶಿಕ್ಷಣ ಪ್ರಸಾರಕ ಮಂಡಳ, ಆದರ್ಶ ವಾಣಿಜ್ಯ ಮಹಾವಿದ್ಯಾಲಯ, ಆದರ್ಶ ನಗರ, ವಡಗಾಂವಿ, ಪೋ: ಬೆಳಗಾವಿ-590005, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಕಾಂ.	ಶ್ರೀಮತಿ. ಸುಪ್ರಿಯಾ ಎಸ್. ಹಳದನಕರ, 0831-2496398/9482548095, 9900508025 spmadarshcollege@gmail.com, supriyasandeep28@gmail.com
101	4228	ಮುಸ್ಲಿಂ ಎಜ್ಯುಕೇಶನ್ ಸೊಸೈಟಿ, ಇಸ್ಲಾಮಿಯಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕ್ಯಾಂಪ,, ಪೋ: ಬೆಳಗಾವಿ--590 001, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಸಿ. ಆರ್. ಪಾಯಣ್ಣಾವರ 0831-2420638, 9448693857 prinislamiyacollege@yahoo.com
102	4379	ಗೋಮಟೇಶ ವಿದ್ಯಾಪೀಠ, ಕಲಾ ಮಹಾವಿದ್ಯಾಲಯ, ಹಿಂದವಾಡಿ, ಪೋ: ಬೆಳಗಾವಿ--590 011, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಎ	ಶ್ರೀ. ಮಹೇಶ. ಆರ್. ಕರೆಕರ, 0831-4217441 8904809950, 8095849216, gmtshgvp9@gmail.com,maheshkarek. 16@gmail.com,
103	4240	ಗೋಮಟೇಶ ವಿದ್ಯಾಪೀಠ, ಕಾಲೇಜ ಆಫ್ ಕಂಪ್ಯೂಟರ ಅಪ್ಲಿಕೇಷನ್, ಹಿಂದವಾಡಿ, ಪೋ: ಬೆಳಗಾವಿ--590 011, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಸಿ.ಎ	ಶ್ರೀ. ಮಹೇಶ. ಆರ್. ಕರೆಕರ , 0831-2464064, 080-2922222 8904809950, 8095849216, gmtshgvp9@gmail.com, aheshkarekar16@gmail.com,
104	4231	ಗೋಮಟೇಶ ವಿದ್ಯಾಪೀಠ, ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಹಿಂದವಾಡಿ, ಪೋ: ಬೆಳಗಾವಿ--590 011, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ಮಹೇಶ. ಆರ್. ಕರೆಕರ , 0831-2464064, 080-2922222 8904809950, 8095849216, gmtshgvp9@gmail.com, aheshkarekar16@gmail.com,
105	4380	ಗೋಮಟೇಶ ವಿದ್ಯಾಪೀಠ, ವಾಣಿಜ್ಯ ಮಹಾವಿದ್ಯಾಲಯ, ಹಿಂದವಾಡಿ, ಪೋ: ಬೆಳಗಾವಿ--590 011, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ	ಶ್ರೀ. ಮಹೇಶ. ಆರ್. ಕರೆಕರ , 0831-2464064, 080-2922222 8904809950, 8095849216, gmtshgvp9@gmail.com,maheshkareka 16@gmail.com,
106	4403	ಜಿ. ಡಿ. ಡೇವ್ಹಿಡ್ ಫೌಂಡೇಶನ್, ಟ್ರಿನಿಟಿ ವಾಣಿಜ್ಯ ಮಹಾವಿದ್ಯಾಲಯ, ಟಿಳಕವಾಡಿ, ಪೋ: ಬೆಳಗಾವಿ--590006, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಕಾಂ, ಬಿ.ಬಿ.ಎ,	ಪ್ರೊ. ಪ್ರಸಾದ ದೇಸಾಯಿ, 0831-2431777, 9845669446info@trinity.edy.in, ashutoshdavid77@hotmail.com, prasad_desai10@yahoo.com,
107	9414	ಕರ್ನಾಟಕ ಲಾ ಸೊಸೈಟಿ, ಇನಸ್ಟಿಟ್ಯೂಟ ಆಫ್ ಮ್ಯಾನೇಜಮೆಂಟ್ ಎಜ್ಯುಕೇಷನ್ ಆ್ಯಂಡ ರೀಸರ್ಚ, ಎಸ್.ವಾಯ.ನಂ-77, ಆದರ್ಶ ನಗರ, ಹಿಂದವಾಡಿ, ಪೋ: ಬೆಳಗಾವಿ--590011, ತಾ: ಬೆಳಗಾವಿ, ಜಿ: ಬೆಳಗಾವಿ	ಎಂ.ಬಿ.ಎ	Dr.S.G.Chiniwar- 0831-2405511 to 14 9448758470, 9449831265, director@klsimer.edu,
108	4382	ಬೆಳಗಾವಿ ಲೀಡರಸಿಫ್ ಅಕಾಡೆಮಿ,, ಶಿವಬಸಪ್ಪಾ, ಗೀರನವರ ವಾಣಿಜ್ಯ ಮಹಾವಿದ್ಯಾಲಯ, 33,1+2ಬಿ, ಕಳಸನ್ನವರ ಫರ್ಮ, ಟೀಚರ್ಸ ಕಾಲನಿ, ಖಾಸಬಾಗ, ಪೋ: ಬೆಳಗಾವಿ--590003, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ	ನಯನ ಎಸ್. ಮುರಗಿ, 0831-2487474 7411085108, 9845547195, blasgcc@gmail.com, nayan20@gmail.com
109	4335/ 4314	ಪೀಪಲ್ಸ ಟ್ರೀ ಶಿಕ್ಷಣ ಸಂಸ್ಥೆ, ಬಿ.ಬಿ.ಎ, ಬಿ.ಸಿ.ಎ. ಮತ್ತು ಬಿ.ಕಾಂ. ಮಹಾವಿದ್ಯಾಲಯ,, ಪ್ಲಾಟ್ ನಂ: 10588/1,2,3, ರಾಮದೇವ ಹೊಟೇಲ ಹಿಂಬಾಗ, ನೆಹರು ನಗರ, ಪೋ: ಬೆಳಗಾವಿ--590010, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ	ಅನೀಲ ಕಣಗಣ್ಣಿ, 0831-4215528 9844171691, 9164842498, anil.kanaganni@ptes.edu.in, ptesbgm@ptes.edu.in
110	4351	ಭರತೇಶ ಎಜ್ಯುಕೇಶನ್ ಟ್ರಸ್ಟ, ಜಾನಕಿಬಾಯಿ ಗುಂಡಪ್ಪ ನಾವಗೇಕರ ದೇಸಾಯಿ ಭರತೇಶ ವಾಣಿಜ್ಯ ಮಹಾವಿದ್ಯಾಲಯ, ಬಿ.ಸಿ-188, ಹಳೆ ಪಿ.ಬಿ. ರಸ್ತೆ, ಕಿಲ್ಲಾ, ಹತ್ತಿರ, ಪೋ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ	ಶ್ರೀಮತಿ. ಸುನೀತಾ ಗ. ದೇಶಪಾಂಡೆ 0831-4200598, 2426984/985/986 9731622249 bharateshdegreecollege@yahoo.com, sunitagdeshpande@gmail.com

111	4232	ಭರತೇಶ ಎಜ್ಯುಕೇಶನ್ ಟ್ರಸ್ಟ, ಭರತೇಶ ಭರತೇಶ ಕಾಲೇಜ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಬಿ.ಸಿ-188, ಹಳೆ ಪಿ.ಬಿ. ರಸ್ತೆ, ಕಿಲ್ಲಾ ಹತ್ತಿರ, ಪೊ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಸಿ.ಎ	ಶ್ರೀ. ಮಹೇಶ ಮಂಡೋಳಕರ 0831-2463933, 9538273344 principal@bharateshbca.com,
112	4230	ಭರತೇಶ ಎಜ್ಯುಕೇಶನ್ ಟ್ರಸ್ಟ, ಪದ್ಮರಾಜ ಅರಿಗಾ ಭರತೇಶ ಕಾಲೇಜ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಬಿ.ಸಿ-188, ಹಳೆ ಪಿ.ಬಿ. ರಸ್ತೆ, ಕಿಲ್ಲಾ ಹತ್ತಿರ, ಪೊ: ಬೆಳಗಾವಿ--590 016, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಬಿ.ಎ	ಪ್ರಶಾಂತ. ಆರ್. ಕಾಂಬ್ಳೆ, 0831-2463933, 9986082552 bharateshbba2011@gmailcom,
113	9412	ಭರತೇಶ ಎಜ್ಯುಕೇಶನ್ ಟ್ರಸ್ಟ, ಗ್ಲೋಬಲ್ ಬಿಜಿನೆಸ್ ಸ್ಕೂಲ್, ಬಿ.ಸಿ-188, ಧಾರವಾಡ ರಸ್ತೆ, ಪೋರ್ಟ ಹತ್ತಿರ, ಪೊ: ಬೆಳಗಾವಿ--590016, ತಾ: ಬೆಳಗಾವಿ, ಜಿ: ಬೆಳಗಾವಿ	ಎಂ.ಬಿ.ಎ	ಡಾ. ಪ್ರಸಾದ ದಡ್ಡಿಕರ, 0831-2426984, 2521513 9916771502, director@betgbs.in,
114	4241 4249	ಶ್ರೀ ಭಗವಾನ ಮಹಾವೀರ ಶಿಕ್ಷಣ ಮತ್ತು ಸಾಮಾಜ ಟ್ರಸ್ಟ, ಜೈನ ಕಾಲೇಜ ಆಫ್ ಬಿ.ಬಿ.ಎ, ಬಿ.ಸಿ.ಎ ಮತ್ತು ಬಿ.ಕಾಂ, ಆರ್. ಎಸ್ ನಂ:19, ಪಂಚಾಯತಿ ನೀರಿನ ಟ್ಯಾಂಕ್ ಹತ್ತಿರ, ಪೀರನವಾಡಿ, ಪೊ: ಬೆಳಗಾವಿ--591 014, ತಾ: ಬೆಳಗಾವಿ, ಜಿ:ಬೆಳಗಾವಿ	ಬಿ.ಕಾಂ, ಬಿ.ಸಿ.ಎ ಬಿ.ಬಿ.ಎ	ಪ್ರೊ. ಸುನಿಲ ಬಿ. ದೇಸಾಯಿ, 0831-4205509, 9845263700 jaindegreecollege@gmail.com, sunilbcba@gmail.com
115	9429	ಶ್ರೀ ಭಗವಾನ ಮಹಾವೀರ ಶಿಕ್ಷಣ ಮತ್ತು ಸಾಸ್ಕೃತಿಕ ಟ್ರಸ್ಟ, ಜೈನ್ ಎಂ.ಬಿ.ಎ, ಎಂ.ಸಿ.ಎ ಮಹಾವಿದ್ಯಾಲಯ, ಆರ್. ಎಸ್ ನಂ:19, ಪಂಚಾಯತಿ ನೀರಿನ ಟ್ಯಾಂಕ್ ಹತ್ತಿರ, ಪೀರನವಾಡಿ, ಪೊ: ಬೆಳಗಾವಿ--591014, ತಾ: ಬೆಳಗಾವಿ, ಜಿ:ಬೆಳಗಾವಿ	ಎಂ.ಬಿ.ಎ	ಡಾ. ಅನಿರುದ್ಧ ಘುಸೆ, 0831-2411072, 9850901315 info@jcmm.in, director@jcmm.in
ಖಾನಾಪೂರ ತಾಲೂಕು				
116	4364	ಕೆ. ಎಲ್. ಇ.ಸಂಸ್ಥೆ, ಕೆ. ಎಲ್. ಇ. ವಾಣಿಜ್ಯ ಮಹಾವಿದ್ಯಾಲಯ, ಹಿಂದೂ ನಗರ, ಕೋರ್ಟ ಎದುರಿಗೆ, ಪೊ: ಖಾನಾಪೂರ--591 120, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಕಾಂ	ಡಾ. ವ್ಹಿ. ಕೆ. ಪೂಜಾರ, 08336-222531, 9591858604 kleknpcom@gmail.com, vijukp1980@gmail.com
117	4385	ಕೆ. ಎಲ್. ಇ.ಸಂಸ್ಥೆ, ಬಿ.ಬಿ.ಎ ಮಹಾವಿದ್ಯಾಲಯ, ಹಿಂದೂ ನಗರ, ಕೋರ್ಟ ಎದುರಿಗೆ, ಪೊ: ಖಾನಾಪೂರ--591 120, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಬಿ.ಎ	ಶ್ರೀ. ಸ್ನೆಹಾ ಎಮ್. ಹಿರೇಮಠ 08336-222642, 9886862686 klebbaknp@gmail.com, snehamh48@gmail.com,
118	4421	ಕೆ. ಎಲ್. ಇ. ಸಂಸ್ಥೆಯ, ಬಿ.ಸಿ.ಎ. ಮಹಾವಿದ್ಯಾಲಯ, ಪೊ: ಖಾನಾಪೂರ-591 120 ತಾ:ಖಾನಾಪೂರ, ಜಿ:ಬೆಳಗಾವಿ.	ಬಿ.ಸಿ.ಎ.	ಡಾ. ಸಿರ್ಬಿ ಸಣ್ಣವೀರಪ್ಪಾ ಕೊಟ್ರಪ್ಪಾ, 9449479930, dr.s.kotrappa@gmail.com, klebcaknp@gmail.com
119	4286	ನಂದಗಡ ರೂರಲ್ ಎಜ್ಯುಕೇಶನ್ ಸೊಸಾಯಿಟಿ, ಮಹಾತ್ಮಾ ಗಾಂಧಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿದ್ಯಾನಗರ, ಪೊ: ನಂದಗಡ--591 120, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಎ, ಬಿ.ಕಾಂ	ಶ್ರೀ. ಜಗದೀಶ. ಎಸ್. ಜೋಡಂಗಿ 08336-236441, 9901725598 mgartscomrclgndg@gmail.com
120		ಶ್ರೀ. ಮಹಾಲಕ್ಷ್ಮೀ ಗ್ರೋಥ್ ಎಜ್ಯುಕೇಷನ ಸೊಸೈಟಿಯ, ಶಾಂತಿನಿಕೇತನ ಪದವಿ ಮಹಾವಿದ್ಯಾಲಯ, ಪಾರೀಶವಾಡ ರಸ್ತೆ, ಪೊ: ಖಾನಾಪೂರ-591 302, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಎ. ಬಿ.ಕಾಂ.	9740972428
121	4388	ಜ. ಶಿ. ಪ್ರ. ಸ. ಬಿ. ಎಂ., ಸಾಣಿಕೊಪ್ಪ ಕಲಾ ಪದವಿ ಮಹಾವಿದ್ಯಾಲಯ, ನೆಹರು ನಗರ, ಪೊ: ಇಟಗಿ -591152, ತಾ:ಖಾನಾಪೂರ, ಜಿ:ಬೆಳಗಾವಿ	ಬಿ.ಎ	ಶ್ರೀ. ರುದ್ರಪ್ಪಾ. ಬಿ. ಹುಣಶೀಕಟ್ಟಿ 08336-261241, 261251 9900362039 jspsacitagi@rediffmail.com, appuhunashikatti@gmail.com,
ಬಿ.ಇಡಿ. ಮತ್ತು ಬಿ.ಇಡಿ. ಮಹಾವಿದ್ಯಾಲಯಗಳು				
ಬೆಳಗಾವಿ ತಾಲೂಕು				
122	4235	ಕೆ. ಎಲ್. ಇ. ಸಂಸ್ಥೆ, ಶಿಕ್ಷಣ ಮಹಾವಿದ್ಯಾಲಯ, ಲಿಂಗರಾಜ ಕಾಲೇಜು ಆವರಣ, ಕಾಲೇಜು ರಸ್ತೆ, ಪೊ: ಬೆಳಗಾವಿ--590 001, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀ. ವಸಂತರಾಜ. ಪಂಚಾಕ್ಷರಿ. ಹುರಿ 0831-2403423, 9738611980 www.klesbed_bgm@rediffmail.com, vasanthubli111@gmail.com
123	4238	ಮಹಾಂತೇಶನಗರ ರಹವಾಸಿಗಳ ಸಂಘ, ಶಿಕ್ಷಣ ಮಹಾವಿದ್ಯಾಲಯ, ಮಹಾಂತೇಶ ನಗರ, ಪೊ: ಬೆಳಗಾವಿ--590016, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀಮತಿ. ಡಾ. ನಿರ್ಮಲಾ ಬಟ್ಟಲ 0831-2450444, 9164812392 mnrs_college@rediffmail.com, nirmalabattal191@gmail.com,
124	4237	ಪೀಪಲ್ಸ ಎಜ್ಯುಕೇಶನ್ ಸೊಸೈಟಿ, ಶೇಖ ಶಿಕ್ಷಣ ಮಹಾವಿದ್ಯಾಲಯ, ಶೇಕ ಕ್ಯಾಂಪಸ್, ನೆಹರು ನಗರ, ಪೊ: ಬೆಳಗಾವಿ--590 010, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀಮತಿ. ಇಂದಿರಾ. ಪಿ. ಸುತಾರ 0831-2473253, 9880629846 pestsshaikh@yahoo.in, indisut@sgibgm.org
125	4236	ಡಾ. ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಸಂಸ್ಥೆಯ, ಸಾಗರ ಶಿಕ್ಷಣ ಮಹಾವಿದ್ಯಾಲಯ, ಸಿ.ಟಿ.ಎಸ್. ನಂ:4125/2ಬಿ, ಲಕ್ಷ್ಮೀಟೇಕ್	ಬಿ.ಇಡಿ	ಶ್ರೀ. ರಾಜು ವಿ. ಹಳಬ, 0831-4209343

		ಗಣೇಶಪೂರ ರಸ್ತೆ, ಫೆಡರಲ್ ಬ್ಯಾಂಕ್ ಹತ್ತಿರ, ಪೊ: ಬೆಳಗಾವಿ--590 001, ತಾ: ಬೆಳಗಾವಿ, ಜಿ: ಬೆಳಗಾವಿ (4236)		9481006310, 8722342703, sitebgm@gmail.com, rajuhalab.74@gmail.com
126	4223	ಎಕ್ಸಿಕ್ಯೂಟಿವ್ ಬೋರ್ಡ್ ಆಫ್ ದಿ ಮೆಥೋಡಿಸ್ಟ ಚರ್ಚ, ಬೆನೆನ್ ಸ್ಮಿಥ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಕ್ಲಬ್ ರಸ್ತೆ,, ಪೊ: ಬೆಳಗಾವಿ--590001, ತಾ: ಬೆಳಗಾವಿ, ಜಿ: ಬೆಳಗಾವಿ	ಬಿ.ಪಿ.ಇಡಿ	ಶ್ರೀ. ಎಂ.ಟಿ. ಪಾಟೀಲ (ಪ್ರ) 0831-2466457, 9448543114 beynonsmithcollegeofphy.edn_p@ahoo.com, malagouda_p@yahoo.com
ಚಿಕ್ಕೋಡಿ ತಾಲೂಕು				
127	4255	ಸಿ. ಎಲ್. ಇ. ಸಂಸ್ಥೆ, ಶ್ರೀ. ಬಿ. ಸಿ. ಗಂಗಾಲ ಶಿಕ್ಷಣ ಮಹಾವಿದ್ಯಾಲಯ, ಬಸವ ಸರ್ಕಲ್ ಹತ್ತಿರ, ಪೊ: ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀ. ಸುರೇಶ. ಬ. ಉಕ್ಕಲಿ 08338-272258, 9481216487 clebedckd@yahoo.in, sbukkali97@gmail.com,
128	4257	ಚಿಕ್ಕೋಡಿ ತಾಲೂಕಾ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ), ಆರ್. ಡಿ. ಮಹಾವಿದ್ಯಾಲಯದ ಆವರಣ, ಪೊ: ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಪಿ.ಇಡಿ	ಶ್ರೀ. ಈರಣ್ಣಾ. ಬಿ. ಘಸ್ತಿ 08338-275224, 9535904261 ctesbpedckd@gmail.com, ibghasti@gmail.com
129	4254	ಚಿಕ್ಕೋಡಿ ತಾಲೂಕಾ ಶಿಕ್ಷಣ ಸಂಸ್ಥೆ, ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಆರ್. ಡಿ. ಮಹಾವಿದ್ಯಾಲಯದ ಆವರಣ, ಪೊ: ಚಿಕ್ಕೋಡಿ--591 201, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಇಡಿ	ಡಾ. ಚಂದ್ರಶೇಖರಯ್ಯಾ ವ್ಹಿ. ಹಿರೇಮಠ 08338-272654, 9449511213 ctesbed@gamil.com, chandmath@gmail.com
130	4214	ಶ್ರೀ ಭದ್ರಬಾಹು ಗ್ರಾಮೀಣ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ, ಆಚಾರ್ಯ ದೇಶಭೂಷಣ ಶಿಕ್ಷಣ ಮಹಾವಿದ್ಯಾಲಯ, ಶಾಂತಿನಗರ, ಪೊ: ಶಮನೆವಾಡಿ-ಬೇಡಕಿಹಾಳ--591214, ತಾ: ಚಿಕ್ಕೋಡಿ, ಜಿ: ಬೆಳಗಾವಿ	ಬಿ.ಇಡಿ	ಡಾ. ಆರ್. ಆರ್. ಪಾಟೀಲ, 08338-262053/261053/ 9096876446, 9886673969 adcebed_smd@rediffmailcom,rajendrapatil1104@gmail.com
131	4291	ಕೆ. ಎಲ್. ಇ. ಸಂಸ್ಥೆ, ಕೆ. ಎಲ್. ಇ. ಶಿಕ್ಷಣ ಮಹಾವಿದ್ಯಾಲಯ, ಜಿ. ಐ. ಬಾಗೇವಾಡಿ ಮಹಾವಿದ್ಯಾಲಯ ಆವರಣ, ಪೊ: ನಿಪ್ಪಾಣಿ--591 237, ತಾ: ಚಿಕ್ಕೋಡಿ, ಜಿ: ಬೆಳಗಾವಿ.	ಬಿ.ಇಡಿ	ಶ್ರೀ. ಡಿ. ವ್ಹಿ. ಬಡಿಗೇರ 08338-221536, 9449105962 klebed_npn@yahoo.co.in, badigerdv@gmail.com
132	4412	ಶ್ರೀ. ವಿದ್ಯಾಸಾಗರ (ಅಲ್ಪಸಂಖ್ಯಾತರ) ಶೈಕ್ಷಣಿಕ ಸಂಸ್ಥೆಯ, ಶ್ರೀ. ವಿದ್ಯಾಸಾಗರ ಬಿ.ಇಡಿ. ಕಾಲೇಜು ಪೊ: ಬೋರಗಾಂವ–591216. ತಾ: ಚಿಕ್ಕೋಡಿ. ಜಿ: ಬೆಳಗಾವಿ	ಬಿ.ಇಡಿ.	ಶ್ರೀಮತಿ. ಆಭಾ. ಎಸ್. ಅಡಮುಠೆ, 08338-251555, 9620910055, 7795345020 shrividyasagarbedcollege55@gma com
133	4411	ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ. ಡಾ. ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಮಹಾವಿದ್ಯಾಲಯ. ಯಕ್ಸಂಬಾ–ಚಿಕ್ಕೋಡಿ ರಸ್ತೆ. ಪೊ: ನಣದಿ. ತಾ: ಚಿಕ್ಕೋಡಿ. ಜಿ: ಬೆಳಗಾವಿ	ಬಿ.ಇಡಿ.	ಡಾ. ಆನಂದಮೂರ್ತಿ. ಕುಲಕರ್ಣಿ 9686500584 (08338-276855,) sweetsexamba@gmail.com, sweetsdbabed@gmail.com
ಹುಕ್ಕೇರಿ ತಾಲೂಕು				
134	4304	ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆ, ಭಾರತರತ್ನ ಡಾ. ಎಸ್. ರಾಧಾಕೃಷ್ಣನ್ ಬಿ.ಇಡಿ. ಮಹಾವಿದ್ಯಾಲಯ, ಅನಂತ ವಿದ್ಯಾನಗರ, ಪೊ: ಸಂಕೇಶ್ವರ--591 313, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀಮತಿ. ಎಸ್. ವ್ಹಿ. ಪಾಟೀಲ, 08333-272725, 9482661878 principalasnssbdsrb.edclg@yahoo.com, sarojinichougala2gmail.com
135	4250	ಶ್ರೀ. ಭರತೇಶ ವಿದ್ಯಾಮಂಡಳ, ಭರತೇಶ ಶಿಕ್ಷಣ ಮಹಾವಿದ್ಯಾಲಯ, ಶ್ರೀ ಭರತೇಶ ಗುರುಕುಲ ಆವರಣ, ರೈಲ್ವೆ ಸ್ಟೇಶನ್ ರಸ್ತೆ, ಪೊ: ಬೆಲ್ಲದ ಬಾಗೇವಾಡಿ--591 305, ತಾ: ಹುಕ್ಕೇರಿ, ಜಿ: ಬೆಳಗಾವಿ	ಬಿ.ಇಡಿ	ಡಾ. ವ್ಹಿ. ಎಲ್. ಪೂಜಾರಿ 08333-267274, 9448436668 bharateshcollegeofeducation@rediffmail.com, vijaynanda123@rediffmail.com
ಅಥಣಿ ತಾಲೂಕು				
136	4205	ಕೆ. ಎಲ್. ಇ. ಸಂಸ್ಥೆ, ವಾಯ್. ಜಿ. ಕುಲಗೋಡೆ ಶಿಕ್ಷಣ ಮಹಾವಿದ್ಯಾಲಯ, ಪೊ: ಅಥಣಿ--591 304, ತಾ: ಅಥಣಿ, ಜಿ: ಬೆಳಗಾವಿ	ಬಿ.ಇಡಿ	ಪ್ರೊ. ಬಿ. ಡಿ. ಗದಗ 08289-286270, 9448304345 klebedcollegeathani@gmail.com, gadagbasavaraj@yahoo.in
ರಾಯಬಾಗ ತಾಲೂಕು				
137	4296	ಶಿಕ್ಷಣ ಪ್ರಸಾರಕ ಮಂಡಳ, ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ), , ಪೊ: ರಾಯಬಾಗ--591 317, ತಾ: ರಾಯಬಾಗ, ಜಿ: ಬೆಳಗಾವಿ	ಬಿ.ಪಿ.ಇಡಿ, ಯೋಗಾ,	ಶ್ರೀ. ಆರ್. ಕೆ. ಪಾಟೀಲ 08331-224649, 8105274447 spmsbped@gmail.com, rkpatil.rbg@gmail.com
138	4271	ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ), , ಪೊ: ಹಾರೂಗೇರಿ-ಬಿ.ಬಿ.ಎ, ತಾ: ರಾಯಬಾಗ, ಜಿ:	ಬಿ.ಪಿ.ಇಡಿ	ಶ್ರೀ. ಡಿ. ಪಿ. ಸದಲಗಿ, 08331-257683, 9538535374,

		ಬೆಳಗಾವಿ		dhyan.sport@gmail.com, shri.valmiki4271@gmail.com,
139	4270	ಶ್ರೀ. ಎಸ್. ಎಸ್. ಜಂಬಗಿ ಮೆಮೋರಿಯಲ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ: ರಾಯಬಾಗ, ಜಿ: ಬೆಳಗಾವಿ	ಬಿ.ಇಡಿ	ಶ್ರೀ. ಹುಸೇನಮಿಯಾ ಡಿ. ಹೆಚ್ 08331-220112, 94488602' svrcollege4270@gmail.com, dhh7373@gmail.com
140	4312	ಶಿಕ್ಷಣ ಪ್ರಸಾರಕ ಮಂಡಳ, ಶಿಕ್ಷಣ ಮಹಾವಿದ್ಯಾಲಯ, , ಪೊ: ಹಾರೂಗೇರಿ--591 220, ತಾ: ರಾಯಬಾಗ, ಜಿ: ಬೆಳಗಾವಿ	ಬಿ.ಇಡಿ, ಯೋಗಾ	ಶ್ರೀ. ಎಲ್. ಎಸ್. ಧರ್ಮಟ್ಟಿ 08331-220274, 9449792241 dharmattilakkappa@gamil.com, principalspm4312@gmail.com, principalspmcehrg@rediffmail.com
ಗೋಕಾಕ ತಾಲೂಕು				
141	4362	ಮೂಡಲಗಿ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ), ಗೋಕಾಕ ರಸ್ತೆ, ಪೊ: ಮೂಡಲಗಿ--591 312, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಪಿ.ಇಡಿ	ಶ್ರೀ. ಎಮ್. ಕೆ. ಕಂಕಣವಾಡಿ, 08334-293515, 9886364273, 9844049940, 9886368195bpedmudalagi@gmail.com mkkankanawadi@gmail.com,
142	9440	ಮೂಡಲಗಿ ಶಿಕ್ಷಣ ಸಂಸ್ಥೆಯ. ಎಂ.ಪಿ.ಇಡಿ. ಮಹಾವಿದ್ಯಾಲಯ, ಪೊ: ಮೂಡಲಗಿ, ತಾ: ಗೋಕಾಕ, ಜಿ: ಬೆಳಗಾವಿ.	ಎಂ.ಪಿ. ಇಡಿ.	ಡಾ. ಎ. ಆರ್. ಜಾಧವ 08334-293515, 9448839086, 9844049940mpedmudalagi@gmail.con , mkkankanawadi@gmail.com,
143	4265	ಶ್ರೀ. ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್, ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯ, ವಿದ್ಯಾನಗರ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ	ಬಿ.ಇಡಿ	ಡಾ. ಎಸ್. ಎಮ್. ನದಾಫ್ 08332-227272, 9880141116 smnadaf108@gmail.com,
144		ದಿ. ಕರ್ನಾಟಕ ಹಿಂದೂ ಕ್ಷತ್ರೀಯ ಸಮಾಜದ ವಿದ್ಯಾವರ್ಧಕ ಮತ್ತು ಹಿತಾಭಿವೃದ್ಧಿ ಮಂಡಳದ, ಶ್ರೀರಾಮ ಪದವಿ ಮಹಾವಿದ್ಯಾಲಯ, ಪೊ: ಗೋಕಾಕ -591307, ತಾ: ಗೋಕಾಕ, ಜಿ: ಬೆಳಗಾವಿ	ಬಿ. ಎ.	ಡಾ. ಎ. ಟಿ. ನಾಯಿಕ 9986295818, arjunnaik166@gmail.com
145	4266	ಗೋಕಾಕ ಶಿಕ್ಷಣ ಸಂಸ್ಥೆ, ಶಿಕ್ಷಣ ಮಹಾವಿದ್ಯಾಲಯ, ಜೆ. ಎಸ್. ಎಸ್. ಕಾಲೇಜು ಆವರಣ, ಬಸವೇಶ್ವರ ವೃತ್ತ, ಪೊ: ಗೋಕಾಕ--591 307, ತಾ: ಗೋಕಾಕ, ಜಿ: ಬೆಳಗಾವಿ.	ಬಿ.ಇಡಿ	ಶ್ರೀ. ಬಿರಾಜ ಮೋದಿ 08332-225589, 9986326472 gesbedgkk@gmail.com, modivirajgkk@gmail.com
ರಾಮದುರ್ಗ ತಾಲೂಕು				
146	4299	ವಿದ್ಯಾ ಪ್ರಸಾರಕ ಸಮಿತಿ, ಶಿಕ್ಷಣ ಮಹಾವಿದ್ಯಾಲಯ, ಕಿಲ್ಲಾ, ಪೊ: ರಾಮದುರ್ಗ--591 123, ತಾ: ರಾಮದುರ್ಗ, ಜಿ: ಬೆಳಗಾವಿ	ಬಿ.ಇಡಿ	ಶ್ರೀ. ಎಲ್. ಆಯ್. ಕಳ್ಳಿ 08335-241428, 9845288363 vpsbedramdurg@yahoo.com, likalli363@gmail.com, vpsbedramadurg@gmail.com
ಸವದತ್ತಿ ತಾಲೂಕು				
147	4285	ಜನತಾ ಶಿಕ್ಷಣ ಪ್ರಸಾರಕ ಸಂಘ, ಶ್ರೀ. ಬಿ. ಎಫ್. ಯಲಿಗಾರ ಶಿಕ್ಷಣ ಮಹಾವಿದ್ಯಾಲಯ, ಪೊ: ಮುನವಳ್ಳಿ--591117, ತಾ: ಸವದತ್ತಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀ. ಎ. ಎಸ್. ಅಮೋಘಮಠ 08330-278138, 9742373751 jsps.bed@rediffmail.com, ajjayya.amoghimath@rediffmail.cc m, aamogh20@gmail.com
148	4338	ಶ್ರೀ ಕುಮಾರೇಶ್ವರ ಎಜ್ಯುಕೇಷನ್ ಟ್ರಸ್ಟ್, ಶಿಕ್ಷಣ ಮಹಾವಿದ್ಯಾಲಯ, ಶ್ರೀ ಕಲ್ಮಠ, ಎ.ಪಿ.ಎಂ.ಸಿ. ರಸ್ತೆ, ಪೊ: ಸವದತ್ತಿ--591126, ತಾ: ಸವದತ್ತಿ, ಜಿ: ಬೆಳಗಾವಿ	ಬಿ.ಇಡಿ	ಶ್ರೀ ಎಸ್. ಎಲ್. ಕಳ್ಳಿ, 08330-223161, 9611541802 skbedcollege@gmail.com, neeluchp@rediffmail.com

* * * * * * * * *

ಕರ್ನಾಟಕ ಸರ್ಕಾರ

ಸಂಖ್ಯೆ: ಆಕುಕ 21 ಎಸ್‌ಬಿವಿ 2020.

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:11.03.2020.

101
L/S
12/3/2020

ಇವರಿಂದ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಸುವರ್ಣ ಸೌಧ,

ಇವರಿಗೆ:
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ,
ವಿಧಾನ ಸೌಧ,
ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಮಹದೇವ ಕೆ (ಪಿರಿಯಾಪಟ್ಟಣ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1408ಕ್ಕೆ ಉತ್ತರ ನೀಡುವ ಬಗ್ಗೆ.

*****

ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಮಹದೇವ ಕೆ (ಪಿರಿಯಾಪಟ್ಟಣ) ಇವರ ಚುಕ್ಕೆ ಗುರುತಿಲ್ಲದ ಪ್ರ.ಸಂ:1408ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ.

ತಮ್ಮ ನಂಬುಗೆಯ,

11/3/2020
(ಪದ್ಮ .ವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1 ಮತ್ತು 2)

ಕರ್ನಾಟಕ ವಿಧಾನ ಸಭೆ.

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	**1408**
ಮಾನ್ಯ ಸದಸ್ಯರ ಹೆಸರು	ಶ್ರೀ ಮಹದೇವ ಕೆ (ಪಿರಿಯಾಪಟ್ಟಣ)
ಉತ್ತರಿಸಬೇಕಾದ ದಿನಾಂಕ	**12.03.2020**
ಉತ್ತರಿಸುವ ಸಚಿವರು	ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
(ಅ)	**2020-21ನೇ** ಸಾಲಿನ ಆಯವ್ಯಯದಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದಲ್ಲಿದೆಯೆ;	ಇರುವುದಿಲ್ಲ.
ಆ)	ಹಾಗಿದ್ದಲ್ಲಿ, ಪಂಚವಳ್ಳಿ, ಪೂನ್ನಾಡಹಳ್ಳಿ ಗ್ರಾಮಕ್ಕೆ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲಾಗುವುದೆ?	ಇಲ್ಲ ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮೀಣ ಜನಸಂಖ್ಯೆ:**2,26,391 (2011** ರ ಜನಗಣತಿ ಪ್ರಕಾರ) ಇದ್ದು, ಮಾರ್ಗಸೂಚಿಯನ್ವಯ **11** ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಅವಕಾಶವಿದ್ದು, ಈಗಾಗಲೇ **19** ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. **8** ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಆಕುಕ 21 ಎಸ್‌ಬಿವಿ 2020

(ಬಿ. ಶ್ರೀರಾಮುಲು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು